

ಶ್ರೀಮದ್ವಾಲ್ಯೋಕಿ
ರಾಮಾಯಣಮ्



ಅಯೋಧ್ಯಾಕಾಂಡಃ

ಪೂರ್ವಾಧಃ

(ಕನ್ನಡ ಅನುವಾದ ಸಹಿತ)

ರಾಮಕೃಷ್ಣ ಭಟ್. ಕೂಟೇಲು
4/04/11

ಶ್ರೀಮದ್ವಾಲ್ಯೈಕೆ ರಾಮಾಯಣಮ್
ಅರ್ಯೋಧ್ಯಾಕಾಂಡಃ
ಪೂರ್ವಾಧಿಕಃ

೧-೫೬ ಸರ್ಗಗಳು
(ಕನ್ನಡ ಅನುವಾದ ಸಹಿತ)

ಮುನ್ಮಡಿ
ಡಾ॥ ಡಿ. ಎ. ಗುಂಡಪ್ಪನವರಿಂದ

ಅನುವಾದಕರು :
ವಿದ್ವಾನ್ ಎನ್. ರಂಗನಾಥ ಶರ್ಮ

ಪ್ರಕಾಶಕರು
ಶ್ರೀ ರಾಮಾಯಣ ಪ್ರಕಾಶನ ಸಮಿತಿ
ನರಸಿಂಹರಾಜ ಕಾಲೇನಿ, ಬೆಂಗಳೂರು-೧೯

ಐದನೇಯ ಮುದ್ರಣ - 2007
(1,000 ಪ್ರತಿಗಳು)

ಹಕ್ಕುಗಳನ್ನು ಕಾದಿರಿಸಲಾಗಿದೆ.
All rights reserved

ರೂ. 70/-
(ಎಪ್ಪತ್ತು ರೂಪಾಯಿಗಳು)

ಮುದ್ರಣಕಾರರು :

ಲಕ್ಷ್ಮೀ ಗೌಡಿಕ್ಸ್
ವಸಂತನಗರ, ಬೆಂಗಳೂರು - 52
ಮೊಬೈಲ್ : 94484 70916

ಅರಿಕೆ

ಚೆಂಗಳೂರು ನರಸಿಂಹರಾಜ ಕಾಲೋನಿಯಲ್ಲಿರುವ ಶ್ರೀ ನರಸಿಂಹರಾಜ ಕಾಲೋನಿ ಅಸೋಸಿಯೇಷನ್‌ನವರು ಶ್ರೀಮದ್ವಾಲ್ತೃತ್ಯಾಚಿ ರಾಮಾಯಣವನ್ನು ಕನ್ನಡಕ್ಕೆ ಅನುವಾದಿಸಿ, ಮೂಲ ಸಹಿತವಾಗಿ ಪ್ರಕಟಿಸಬೇಕೆಂದು ನಿರ್ಧರಿಸಿದರು. ಇದೊಂದು ಶ್ರೀರಾಮನ ಸೇವೆಯೆಂದು ಭಾವಿಸಿ, ಈ ಉದ್ದೇಶದಿಂದ ರಾಮಾಯಣ ಪ್ರಕಾಶನ ಸಮಿತಿಯವರ ಪ್ರಾರ್ಥನೆಯಂತೆ ವಿದ್ವಾನ್ ಎನ್. ರಂಗನಾಥ ಶರ್ಮಾ ಅವರು ಶ್ರೀಮದ್ರಾಮಾಯಣದ ಎಲ್ಲ ಕಾಂಡಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಈ ಅನುವಾದ ಶೈಲಿಯನ್ನು ಮೆಚ್ಚಿ ಸುಪ್ರಸಿದ್ಧ ಸಾಹಿತಿಗಳಾದ ಡಾ.ಡಿ.ವಿ. ಗುಂಡಪ್ಪನವರು ಎಲ್ಲ ಕಾಂಡಗಳಿಗೂ ಪ್ರತ್ಯೇಕವಾದ ಮುನ್ದಡಿಗಳನ್ನು ಕೃಪೆಯಿಂದ ಬರೆದುಕೊಟ್ಟಿದ್ದಾರೆ. ಈ ಎಲ್ಲ ಕಾಂಡಗಳೂ ಕನ್ನಡ ನಾಡಿನಲ್ಲಿ ಜನರೆಲ್ಲರ ಪ್ರಶಂಸೆಯನ್ನು ಗಳಿಸಿದ್ದರಿಂದ, ಇವೆಲ್ಲವೂ ಹಲವಾರು ಮುದ್ರಣಗಳನ್ನು ಕಂಡವೆಂದು ತಿಳಿಸಲು ಸಂತೋಷವಾಗುತ್ತದೆ.

ಕಾಗದ ಮತ್ತು ಮುದ್ರಣಗಳ ವೆಚ್ಚವು ಅಧಿಕವಾದ್ದರಿಂದ ಅನಿವಾರ್ಯವಾಗಿ ಪ್ರಸ್ತುತಗಳ ಬೆಲೆಯನ್ನು ಹೆಚ್ಚಿಸಬೇಕಾಯಿತು. ಸಹ್ಯದಯರಾದ ಶ್ರೀರಾಮಭಕ್ತರು ಎಂದಿನಂತೆ ನಮ್ಮನ್ನು ಪ್ರೇತ್ಯಾಹಿಸುತ್ತಾರೆಂದು ನಂಬಿದ್ದೇವೆ.

ಚೆಂಗಳೂರು

10-2-2007

ಮುನ್ಸೂರಿಕೆ

ಶ್ರೀ ಸೀತಾರಾಮರ ಕೃಪಾಬಲದಿಂದ ನಮ್ಮ ಸೈಹಿತರು ಸಂಕಲ್ಪಿಸಿದ ಶ್ರೀಮದ್ಭಾರತೀಯ ಪ್ರಕಟನಕಾರ್ಯವು ಈವರೆಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ :

- (1) ಮೊದಲು ಸುಂದರಕಾಂಡವು ಜನವರಿ 1965ರಲ್ಲಿ ಪ್ರಕಟವಾಯಿತು.
- (2) ಎರಡನೇಯದಾಗಿ ಬಾಲಕಾಂಡವು ಮಾರ್ಚ್ 1966ರಲ್ಲಿ ಪ್ರಕಟವಾಯಿತು.
- (3) ಅಯೋಧ್ಯಾಕಾಂಡದ ಪೂರ್ವಾಧ್ಯ ನೇ ಮುದ್ರಣ ಈಗ ಪ್ರಕಟವಾಗುತ್ತಿದೆ.
- (4) ಅಯೋಧ್ಯಾಕಾಂಡದ ಉತ್ತರಾಧ್ಯ ಕೆಲವು ತಿಂಗಳೊಳಗಾಗಿ ಪ್ರಕಟವಾಗುವ ಭರವಸೆಯಿದೆ.

ರಾಮಾಯಣ ಏಳು ಕಾಂಡಗಳಲ್ಲಿ ಯುದ್ಧಕಾಂಡವನ್ನು ಬಿಟ್ಟು ಅಯೋಧ್ಯಾಕಾಂಡವೇ ಒಹಳ ದೊಡ್ಡದು. ಪುಸ್ತಕ ಬೇಕೆಂದು ಕೇಳುವವರು ಅವಸರಪಡಿಸುತ್ತಿರುವುದರಿಂದಲೂ ಕೈ ಹಿಡಿತದ ಸೌಕರ್ಯವನ್ನು ಯೋಚಿಸಿಯೂ ಈ ಕಾಂಡವನ್ನು ಎರಡು ಸಂಪುಟಗಳಾಗಿ ಪ್ರಕಟಗೊಳಿಸುವುದು ಉಚಿತವೆಂದು ತೋರಿತು.

ಪ್ರಕಟನಾಕಾರ್ಯ ಉಪಕ್ರಮವಾದಂದಿನಿಂದ ಈವರೆಗೆ ದೇಶದ ಆರ್ಥಿಕ ಸ್ಥಿತಿ ಮತ್ತೆ ಕೆಟ್ಟಿದೆ. ಒಂದು ಕಡೆ ಕಾಗದದ ಬೆಲೆಯೂ ಮುದ್ರಣದ ವೆಚ್ಚಿನ ಹೆಚ್ಚಿ ಹಣದ ಜವಾಬ್ದಾರಿ ಪ್ರಕಾಶಕರಿಗೆ ಇಮ್ಮಡಿಯಾಗಿದೆ. ಇನ್ನೊಂದು ಕಡೆ ಗ್ರಾಹಕರ ಸ್ಥಿತಿಯೂ ದುರುಪಾಗಿದೆ. ಆಹಾರವಸ್ತುಗಳ ಬೆಲೆಗಳು, ಇತರ ಜೀವನಸಾಮಗ್ರಿಯ ವೆಚ್ಚು - ಇವು ಒಂದಕ್ಕೆ ನಾಲ್ಕಾಗಿವೆ. ಹೀಗೆ ಉಭಯತ್ವ ಕಷ್ಟವಾಗಿದೆ.

ಆದರೂ, ದೇಹಚೀವನಕ್ಕೆ ಅನುವಸ್ತುಗಳು ಹೇಗೋ ಆತ್ಮದ ಜೀವನಕ್ಕೆ ರಾಮಾಯಣ ಭಾರತಗಳು ಹಾಗೆ ಅವಶ್ಯ ಸಾಮಾಗ್ರಿಗಳಾಗಿರುತ್ತವೆ. ಈ ನಂಬಿಕೆಯಿಂದ ಪ್ರಕಾಶಕರು ಮುಂದುವರಿಯುತ್ತಿದ್ದಾರೆ. ಆವರ ಉತ್ಸಾಹವನ್ನು ಸಫಲಗೊಳಿಸುವುದು ಮಹಾಜನರ ಮೇಲಿರುವ ಕರ್ತವ್ಯ ಭಾರ.

ఆయోధ్యకాండమన్న శ్రీమద్యామాయినిద హృదయాంగోవేస్తుభముదు. ఇల్లి శ్రీరామన యౌవరాజ్యక్షే విష్ణు బందద్దు మోదలు శ్రీరామన ఆరణ్యవాసద ప్రారంభదవరేగిన కథియిరుత్తదే. ఈ కథాభాగదల్లి హృదయవిద్యావకవాద ఘటనేగలు నాల్చారు నడెయుత్తవే. ఈ ఘటనేగలు శ్రీరామనిగూ సింతాదేవిగూ భరత లక్ష్మణరిగూ దశరథ కౌశలీ సుమిత్రేయరిగూ సహ ఒదగిద ధమిపరిశ్శేగళన్న నమ్మ కణ్ణ ముందే తరుత్తవే. గ్రంథవన్మోదుత్త ఆయా సందబ్ధపాతగళల్లి తన్నయరాదరే దుఃఖావేగదింద ఎదెయుక్కి క్షోరు ఒరువుదన్న యావ సామాన్మ మనుష్యరూ తడియలాగదు.

వాల్మీకిగళ కావ్యవన్న నోఇహొరమువపరిగే ఒందు ఎచ్చరికే అవశ్యవాగిదే. వాల్మీకిగటు హేళువదు కథియన్నల్లి, కావ్యవన్న. కథియ సంగతిగటిగింత బేరేయాద, ఆదక్షింత హేచ్చిన ఒందు సూక్ష్మద్వావు కావ్యదల్లిరుత్తదే. ఆదన్న ఒట్టినల్లి రస ఎందు హేళబముదు. ఇన్నూ విలచపడిసబేహాదరే భావ ఎన్నబముదు: భావధ్వని ఎన్నబముదు. ఇంగ్లీషిణల్లి “Reading between the lines” ఎందు హేళువుదుంటు ధ్వనితాధివన్న బరిహద ఆథవా అచ్ఛాద పదపంక్తిగళల్లి ఇరువుదక్షింత ఆ పంక్తిగళ ఒందు సాలిగూ ఇన్నొందశక్కి నడువే హదుగిహిండిరుత్తదే. ఒందు విలోప భావశక్తి. ఆదన్న నావు జాగరూకతేయింద కండుహిందు గ్రుహిసిదాగ నమ్మ కావ్యపాత సాధికచవాగుత్తదే.

వాల్మీకిగళ ఒరవణిగే మేలోణటక్కి సులభవేనిసుత్తదే. ఆవర మాతుగటు సామాన్మ ఒళకేయవు ఆవర వాక్యరచనే సరళవాదద్దు. ఆదర ఓటి సుందరవాదద్దు. హీగే కష్ట కొడడే లలితవాద ధాటియల్లి ఓదుత్తదే ఆవర కావ్య ఆద్ధరింద నావు మేల్చీలే సులభవాదద్దన్న మాత్ర కండు తృప్తరాగి ఆళవాగిరువుదన్న మరియువ అపాయవుంటు. ఈ విషయదల్లి నావు జాగరూకరాగిబేకు. ఆగ్గద కథి కాదంబరిగళన్న ఓదువ లఫుమనోభావదింద వాల్మీకిగళ కావ్యవన్న నోఇతక్కుదల్లి. వాల్మీకిగళ మాతిన ఆక్షరసౌందయిఫదల్లి ఆధిక ఆళవిదే. నావు సుందరవాద మేల్చీఖిపన్న నోఇది గంభీరవాద ఆధిసత్కువన్న మరితరే తెంగినకాయి

ಹಸಿರುತ್ತೊಗಟೆಯ ಮೇಲ್ಲಿಣಿಪಿಗೆ ಮನಮೋತು ಒಳಗಿನ ಕೊಬರಿಯನ್ನು ಬಿಟ್ಟಂತೆ ಆಗುತ್ತದೆ.

ಅಯೋಧ್ಯಾಕಾಂಡದ ಪಟ್ಟಬ್ರಿಷ್ಣೇರವಿಫ್ಫಾದ ಪ್ರಕರಣದಲ್ಲಿ (ಸರ್ಗ ೮, ೯) ಮಂಧರೀ-ಕೃಕೇಯಿಯರ ಸಂಘಾದವು ನೋಡತಕ್ಕಾದ್ದಾಗಿದೆ. ವಾಲ್ಯೋಚಿಗಳು ಅಲ್ಲಿ ನಮ್ಮನ್ನು ಬಾಯಾರ ನಗಿಸುತ್ತಾರೆ. ಕೃಕೇಯಿಗೆ ಮಂಧರೀ ಮೋದಮೋದಲು ಇವ್ವಳಾಗಲಿಲ್ಲ. ಮಂಧರೀ ಕೃಕೇಯಿಯ ಸ್ವಾರ್ಥವನ್ನು ಕೇರಳಿಸುತ್ತಾಳೆ. ಆಗ ಮುಟ್ಟಿ ಹರಿಯತ್ತದೆ ನೋಡಿ ಮಂಧರೀಯ ವಿಷಯದಲ್ಲಿ ಶಾಖಾನೆ ತರಂಗತರಂಗವಾಗಿ ಕೃಕೇಯಿಯ ಬಾಯಿಂದ (ಪುಟ 20-೨೫). ಅನಂತರ ದಾರುಣವಾದ ಪ್ರಸಂಗಗಳು : ದಶರಥ-ರಾಮರ ಮಾತುಕತೆ, ಕೌಸಲ್ಯೆ-ಸುಮಿತ್ರೆಯರ ಶೋಕಸಾಂತ್ಸಂಗತಿಗಳು. ಲಕ್ಷ್ಮಣ ಆವೇಶ, ಶ್ರೀರಾಮನ ಸಮಚಿತ್ತತೆ, ಸೀತಾದೇವಿಯ ವೀರವ್ರತನಿಷ್ಠೆ - ಈ ವೀಚಿಪರಂಪರೆ.

ವಾಲ್ಯೋಚಿಗಳ ಭಾವಗಭಿತವಾದ ವಾಕ್ಯಕಾರಕ್ಕೆ ಒಂದು ಉದಾಹರಣೆ : ದಶರಥನು ರಾಮವನ್ನಾಸದ ಪ್ರಸ್ತಾವವನ್ನು ಶ್ರೀರಾಮನಿಗೆ ತಿಳಿಸಬೇಕಾಗಿ ಒಂದಾಗ ಶ್ರೀರಾಮನನ್ನು ಕರೆಯಿಸಿಕೊಂಡ. ರಾಮಚಂದ್ರನು ತಂದೆಯ ದರ್ಶನ ಮಾಡಿದಾಗ ಏನಾಯಿತು? (ಪುಟ ೧೫-೩).

ರಾಮೇತ್ಯಾಕ್ಷಾ ಚ ವಚನಂ ಚಾಪ್ಯಪಯಾಕುಲೇಕ್ಷಣಃ
ಶಶಾಕ ಸ್ವಪತಿದ್ವಿನೋ ನೇತ್ಯಾತುಂ ನಾಭಭಾಷಿತುಮ್ರ

(ಸ. ೧೮-ಶೈಲ್ಭ್ರೀ. ೬)

ದಶರಥನ ಬಾಯಿಂದ ‘ರಾಮ’ ಎಂಬ ಎರಡಕ್ಕರ ಮಾತ್ರ ಹೊರಟಿತು. ಹೆಚ್ಚು ಮಾತಿಗೆ ಗಂಟಲು ಕಟ್ಟಿತು. ಆಗ ಶ್ರೀರಾಮಮೂರ್ತಿ, ಸಂದರ್ಭವು ತನ್ನ ತಂದೆಗೆ ದುಃಖಕರವಾದದ್ವಿರಬೇಕೆಂದು ಉಂಟಿಸಿಕೊಂಡು ತನ್ನ ಮನಸ್ಸಿನಲ್ಲಿ ಹೇಗೆ ನೋಂದುಕೊಂಡ. ಇದನ್ನು ಗಮನಿಸಿ ನೋಡಬೇಕು. ಅದನ್ನು ವಿಸ್ತರಿಸಿ ಇವ್ವತ್ತು ಪುಟ ಬೇಕಾದರೂ ಬರೆಯಬಹುದು.

ಇಂಥಾದ್ದು ವಾಲ್ಯೋಚಿಗಳ ಸಂದರ್ಭ ರಚನೆ, ಮತ್ತು ನಿರೂಪಣಕೊಶಲ.

ಇನ್ನೊಂದು ಉದಾಹರಣೆ (ಪುಟ ೧೯):

ಶೋಕಕಾಂತಸ್ಯ ಕಾಂತಾಪ್ಯಾತರಶೈರಿವ ಕೃಪಾ

(ಸ. ೧೯-ಶೈಲ್ಭ್ರೀ ೨೨)

VII

ಶ್ರೀರಾಮನು ರಾಜ್ಯವನ್ನು ತೋರೆದುಹೋಗುವದರಿಂದ ಆತನ ಕಾಂತಿ ಕುಂದುತ್ತದೆಯೇ? ಪ್ರಪಂಚಕ್ಕೆ ಇಂಪಾದ ಬೆಳಂದಿಗಳನ್ನು ಕೊಡುವ ಚಂದ್ರನು ಆಹಾಶದಲ್ಲಿ ಸೂರ್ಯನಿರುವಾಗ ಕಾಣಿಸಿಕೊಳ್ಳುತ್ತಾನೆ. ಆದರೆ ಸೂರ್ಯನು ಮುಳಗಿ ಚಂದ್ರನನ್ನು ಕತ್ತಲೆ ಆವರಿಸಿದಾಗ ಚಂದ್ರನ ಕಾಂತಿ ತಗ್ಗುತ್ತದೆಯೇ? ಇಲ್ಲ : ತಗ್ಗುವದು ಹೋಗಿ ಇನ್ನೂ ಹೆಚ್ಚಿಗೆ ತೆದೆ.

ಇಂಥವು ವಾಲ್ಯೋಗಳ ವಾಕ್ಯಯೋಗಗಳು. ಓದುಗನು ಪದಪದದ ಮೇಲೂ, ಅಕ್ಷರಕ್ಕರದ ಮೇಲೂ ಒಂದೊಂದು ಕ್ಷಣಿ ನಿಂತು ಸ್ವಾರಸ್ಯವನ್ನುಂಡು ಮುಂದಕ್ಕೆ ಹೋಗಬೇಕು. ಗಂಗಿನೆ ನುಂಗಿಬಾರದು. ಸಾವಕಾಶಪಾಗಿ ಚಪ್ಪರಿಸಿ ಸಮಿಯಬೇಕು.

నಮ్మ వ్యాపారగళు ఫలదృష్టియింద ఎరదు బగెయాగిరుత్తవే: కేలవ సద్యఃఫలితగళు: కేలవ కాలాంతరఫలదవు. బేళగ్గే యారాదరూ ఒందు సహాయ బేడుత్తారే “సంజీగ్ బన్ని” ఎన్నుత్తేవే. వాగ్నన చేరే: వస్తుదాన చేరే. బేళగ్గే అడిగెయాగుత్తదే: మధ్యాశ్వ ఉట. పాక చేరే: భోజన చేరే. ఇవు కాలాంతరఫలిత వ్యాపారగళు. పాయసవన్న నాలిగెయ మేలిడుత్తేవే. ఆ క్రూణవే ఆదర సవియన్ననుభవిసుత్తేవే. ఇదు సద్యఃఫల. కాయ్కున్న తత్త్వలక్ష్మి నడువే బిడువిల్ల. శ్రీమతి సుబ్బలక్ష్మిన హాడన్న కేళుత్తేవే: ఆ ధ్వని కివిసోకిద ఒడనెయే వ్యైమురేయుత్తేవే. ఒందు సుందరాకారవన్న కాణుత్తేవే: కాణుత్తిద్దంతేయే మోహకేళ్లో ఉద్దేశ్మేళ్లో సిక్కిశోళ్లత్తేవే. నడెద ఘటనేగళు కాయ్కారణాశ్చ్యయింద ఎరదు ; స్వానుభవదల్లి ఏకమాత్ర. బ్రుక్కానుభవవు హగేందు వేదాంతిగళు హేళువుదుంటు. బ్రుక్కాను తిళిదుకొళ్లువుదు బేరే, అనుభవిసువుదు బేరే అల్ల, ఎరదు ఒందే తిఱువళికయే అనుభవ; అనుభవాఁ తిఱువళిక. కావ్యవ్యాసంగదల్లంతూ ఈ మాతు నిః. రామాయణవన్న ఓదువదు బేరే అల్ల, భావపరవతనాగువదు బేరే అల్ల. ఓదోణవే భావానుభవ. ఓదు ఎందరెయే “గంగాతీధిదల్లి ఓలాడు, అంతరంగవన్న జాలాడు” - ఎందధి. శ్లోకక్షూ శ్లోకక్షూ నడువే అంతరవిరదు-అవధానవిచ్చు ఓదువ సమ్మదయిన పాలిగే.

ಅಂಥ ಜಾಗರೂಕರಾದ ಓದುಗರಿಗೆ ತೈಪ್ಪಿ ಕೊಡುವಂಥಾದ್ದು ವಿದ್ಯಾನ್ನೇ ಶೀರಂಗನಾಥಶಸ್ತರವರ ಕನ್ನಡ ಅನುವಾದ. ಅವರು ಮೂಲದ ಸ್ವಾರಸ್ಥವನ್ನು

VIII

ಪೂರ್ತಿಯಾಗಿ ಹಿಡಿದು ಕನ್ನಡಕ್ಕೆ ಭಟ್ಟೀ ಇಳಿಸುವದರಲ್ಲಿ ನಿಪುಣಾರಾಗಿದ್ದಾರೆ. ಅವರು ಎಷ್ಟು ಶ್ರಮಪಟ್ಟಿದ್ದಾರೆಂಬುವುದನ್ನು ನಾನು ಸ್ವತ್ತಿ ಕಂಡಿದ್ದೇನೆ. ಕನ್ನಡ ವಾಚಕರ ಪರವಾಗಿ ನನ್ನ ವಂದನೆಗಳನ್ನು ಅವರಲ್ಲಫೀಸುತ್ತೇನೆ. ಶ್ರೀ ಸೀತಾರಾಮರು ಅವರಲ್ಲಿ ಸರ್ವದಾ ಅನುಗ್ರಹ ಮಾಡಲಿ.

ನಮ್ಮ ವಿದ್ವಾಂಸರು ತಮ್ಮ ಅನುವಾದಕಾರ್ಯವನ್ನು ಕುರಿತು ಹೇಳುವಲ್ಲಿ ಕ್ಷಮೆ ಬೇಡವ ಧ್ವನಿಯಿಂದ ನುಡಿದಿದ್ದಾರೆ. ಅದು ತೀರ ಅನುಶ್ಯಾಮೆಂದು ನಾನ್ನಿಸ್ತುತ್ತದೆ. ಪ್ರತಿಯೊಬ್ಬ ಪ್ರಾಮಾಣಿಕ ಲೇಖಕನಿಗೂ ಇಂಥಾ ಆತ್ಮವಿಶ್ವಾಸಶೈಧಿಲ್ಯ ತಪ್ಪಿದ್ದಲ್ಲ ಕಾಳಿದಾಸನೇ-

ಆತ್ಮನ್ನಪ್ರತ್ಯಯಂ ಚೀತಃ ॥

ಎಂದಿದ್ದಾನಲ್ಲವೇ? ಒಂದಾನೋಂದು ಹೃದಯಭಾವವನೋಽಬ್ದಿವಿಕಾರವನೋಽ ತಿಳಿಯಪಡಿಸಹೊರಟಾಗ ಲೇಖಕನಿಗೆ ಒಂದಲ್ಲ. ಎರಡು ಮೂರು ನಾಲ್ಕು ವಾಕ್ಯಕಾರಗಳು ಆ ಕ್ಷಣಿದಲ್ಲಿ ತೋರಿಬರುತ್ತವೆ. ವಿಮರ್ಶಿಸಿ ನೋಡಿದರೆ ಒಂದೊಂದು ವಾಕ್ಯಕಾರದಲ್ಲಿ ಒಂದೊಂದು ಬಗೆಯ ಗುಣ ಹಣಾಬರುತ್ತದೆ. ಆ ಘಣಿಗೆಯಲ್ಲಿ ಯಾವ ಒಂದು ವಾಕ್ಯರೀತಿ ಅವನ ಮನಸ್ಸಿಗೆ ಹೆಚ್ಚು ರುಚಿಸುತ್ತದೆಯೋ ಆ ವಾಗ್ನಿಕನೆಯನ್ನು ಅವನು ಬಳಸಿ ಕೊಳ್ಳುತ್ತಾನೆ. ಬಳಿಕ ಇನ್ನೋಂದು ವೇಳೆ ನೋಡಿದಾಗ ತಾನು ಕೈಬಿಟ್ಟಿದ್ದ ವಾಕ್ಯಯೋಗವೇ ಇನ್ನೂ ಸೋಗಸಿನದೆಂದು ಅವನ ಮನಸ್ಸಿಗೆ ತೋರಿಬಹುದು. ಈ ಬಗೆಯ ಅದ್ವಧತೆ ಲೇಖನ ಕರ್ಮದಲ್ಲಿ-ಎಲ್ಲ ಕಲಾಕರ್ಮದಲ್ಲಿಯೂ-ಅನಿವಾರ್ಯವಾದದ್ದು. ಇದು ಚೆನ್ನೆ, ಅದು ಚೆನ್ನೆ? ಇಂಥ ಸಂದೇಹ ಒಂದಾಗ ಲೇಖಕನಿಗೆ ವಾಚಕನ ಯೋಗ್ಯತೆಯೇ ಶರಣಸ್ಥಾನ. ವಾಚಕನು ದಕ್ಷನೂ ಸಹಾನುಭೂತಿವಂತನೂ ಆಗಿದ್ದಲ್ಲಿ ಅವನು ಲೇಖಕನ ಆಶಯವನ್ನು ತಾನೇ ಗ್ರಹಿಸಿಯಾನು. ವಾಚಕನ ಸಹಾರದಿಂದ ಲೇಖಕನಲ್ಲಿ ಅನಿವಾರ್ಯವಾಗಿ ನಿಂತುಮೋದ ಲೋಪಗಳು ತಿದ್ದಿಕೆ ಪಡೆದು ಸರಿಯಾಗುತ್ತದೆ. ಆದದ್ದರಿಂದ ನಮ್ಮ ವಿಧ್ವನಿತ್ವರೂ ನಾನೂ ವಾಚಕರನ್ನು ಶರಣಹೋಗೋಣ.

ಶ್ರೀ ರಂಗನಾಥಮರವರಲ್ಲಿ ನನಗೆ ಕಾಣುವ ಒಂದು ವಿಶೇಷ ಗುಣವೆಂದರೆ ಅವರ ಮುಜ್ಜ್ವಲಗ್ರಹಣ. ರಾಮಾಯಣ ವ್ಯಾಖ್ಯಾನಕರ್ತರೂ ಇತರ ಕಾವ್ಯವ್ಯಾಖ್ಯಾತರೂ ಎಷ್ಟೋ ವೇಳೆ ಅತಿಯಕ್ಷಿಗೆ ಹೋಗಿದ್ದಾರೆ. ಅಕ್ಷರವನ್ನು ಹಿಗಳುಮುಗಳು ಎಳೆದಾಡಿ ಅಪೂರ್ವ ಸ್ವಾರಸ್ಯ, ವಿಚಿತ್ರ ರಹಸ್ಯಗಳನ್ನು ಹೊರಕ್ಕೆ ತರಲು ಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವಶ್ಯವಾದ ಶಬ್ದಪಾಂಡಿತ್ಯವೂ

IX

ತರು ಮಾಡುವ ಅನುಭವ ಆದ್ಯತ್ವದಲ್ಲಿ ಕಾಣುವ ಸಂಪನ್ಮೂಲ ವಿಜ್ಞಾನ ಪ್ರಕ್ರಿಯೆಗೆ ಒಳಗೊಂಡಿರುತ್ತದೆ. ಈ ವರ್ಷದ ಮುಂಚೆ ಇಲ್ಲಿ ಕಾಣುವ ಸಂಪನ್ಮೂಲ ವಿಜ್ಞಾನ ಪ್ರಕ್ರಿಯೆಗೆ ಒಳಗೊಂಡಿರುತ್ತದೆ. ಈ ವರ್ಷದ ಮುಂಚೆ ಇಲ್ಲಿ ಕಾಣುವ ಸಂಪನ್ಮೂಲ ವಿಜ್ಞಾನ ಪ್ರಕ್ರಿಯೆಗೆ ಒಳಗೊಂಡಿರುತ್ತದೆ.

ప్రభూ ముద్రకాలయద శ్రీ డి.ఎస్. కృష్ణాచాయిఱవరు స్ఫుయం విద్యాంసరు, మహావిద్యతో కులప్రసాతరు, సదాచార శీలరు. ఇష్టాన్స్ హేళిద మేలి అవరు ఈ కాయిచన్న శ్రద్ధాస్త్రిగాంద నివహిసిద్ధారీందు హేళువుదు పునరుక్తయాదీతు.

೨೦ತು ಸರ್ವೋ ಶಿವಂ.

డ.వ.డ.

ನಿವೇದನೆ

ಶ್ರೀರಾಮಚಂದ್ರನ ಅನುಗ್ರಹದಿಂದ ಅಯೋಧ್ಯಾಕಾಂಡದ ಅನುವಾದವು ಪ್ರಕಟವಾಗುತ್ತಿದೆ. ರಾಮಾಯಣ ಪ್ರಕಾಶನ ಸಮಿತಿಯರ ಸದುದ್ದೇಶ ಪ್ರೇತಾಹಗಳು ಈ ಕಾರ್ಯವನ್ನು ನಡೆಸಲು ನನಗೆ ಪ್ರೇರಣೆಯನ್ನುಂಟು ಮಾಡಿವೆ. ಸನ್ಮಾನ್ಯರಾದ ದಾ॥ ಡಿ.ವಿ. ಗುಂಡಪ್ಪನವರ ಆಶೀರ್ವಾಸ್ತ ಎಂದಿನಂತೆ ನನಗೆ ಬೆಂಬಲವಾಗಿ ನಿಂತಿರುವುದು ನನ್ನ ಭಾಗ್ಯ. ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವಾಗಲೂ ಈ ಗ್ರಂಥವನ್ನು ಪರಿಶೀಲಿಸಿ ಮುನ್ನರಿಕೆಯನ್ನು ಬರೆದುಕೊಡುವ ಕೃಪೆ ಮಾಡಿದ್ದಾರೆ. ಈ ಮಹನೀಯರಿಗೆ ಆರೋಗ್ಯವನ್ನು ಕರುಣಸಚೇಕೆಂದು ಶ್ರೀರಾಮನನ್ನು ಪ್ರಾರ್ಥಿಸುತ್ತಿದ್ದೇನೆ.

ಸುಂದರಕಾಂಡ ಮತ್ತು ಬಾಲಕಾಂಡಗಳ ಅನುವಾದವು ಕನ್ನಡಿಗರ ಮೆಚ್ಚಿಗೆಯನ್ನು ಗಳಿಸಿದೆಯೆಂದು ನನಗೆ ವಿಶ್ವಾಸವಿದೆ. ಆದರೆ ಆಯೋಧ್ಯಾಕಾಂಡದ ಅನುವಾದ ಏನನ್ನು ಗಳಿಸುವುದೋ ತಿಳಿಯದು. ಅಯೋಧ್ಯಾಕಾಂಡ ನನ್ನ ಸತ್ತಪರೀಕ್ಷೆಯ ಸ್ಥಳ. ವಾಲ್ಮೀಕಿ ಮುನಿಗಳ ತಪಸ್ಸಿನ ಪರಾಕಾಣ್ಣ ಇದು. ರಸಭಾವಗಳ-ವಿವಿಧ ಮನೋಹರದ್ವಾನಿಗಳ ಉದ್ದಮಸಾಧನ ಈ ಅಯೋಧ್ಯಾಕಾಂಡ. ಕರುಣಾರಸದ ಹೊಳೆ ಇಲ್ಲಿ ಪ್ರವಹಿಸಿದೆ.

ಮ್ಯಾಬ್ಯಾನಕಾರರು ಕೆಲವು ಸ್ಥಳಗಳಲ್ಲಿ ಹೀಗೆ ಬರೆದಿದ್ದಾರೆ. “ಈ ಸಂದರ್ಭದಲ್ಲಿ ವಾಲ್ಮೀಕಿಮುನಿಗಳೂ ಶೋಕಾವಿಷ್ಟರಾಗಿ ರಸತನ್ಯಯೀಭಾವದಿಂದ ಕಾವ್ಯವನ್ನು ರಚಿಸಿದ್ದಾರೆ. ಆದ್ದರಿಂದ ಪದಗಳ ಜೋಡಣೆ ಹಿಂದೆಮುಂದಾಗಿದ್-ಇಲ್ಲಿ ವಾಖ್ಯ ಅಪೂರ್ವವಾಗಿದೆ-ಇಲ್ಲಿ ಪುನರುತ್ತಿ ಬಂದಿದೆ” ಇತ್ಯಾದಿ. ಹೀಗಿರುವಾಗ ನನ್ನ ಪಾಡೇನು ?

ಮುಂದಿರು ಆಶಯವನ್ನು ನನ್ನ ಮಾತನಲ್ಲಿ ಹೇಳಲು ಕೈಲಾದ ಮಟ್ಟಿಗೆ ಪ್ರಯತ್ನಿಸಿದ್ದೇನೆ. ವಾಕ್ಯಗಳನ್ನು ಹೆಚ್ಚಿದಿದ್ದೇನೆ. ಬರೆದು ಆಳಿಸಿ ಪುನಃ ಬರೆದಿದ್ದೇನೆ. ಆದರೂ ನನಗೆ ತೃಪ್ತಿಯಾಗಿಲ್ಲ. ವಾಕ್ಯರಚನೆಯನ್ನು ಅಲ್ಲಲ್ಲಿ ಮಾರ್ಪಡಿಸಬೇಕಾಗಿತ್ತೆಂದು ಈಗಲೂ ಅನ್ನಿಸುತ್ತುದೆ.

ತಿಲಕ, ಗೋವಿಂದರಾಜೀಯ, ಮಹೇಶ್ವರತೀರ್ಥೀಯ ಮುಂತಾದ ವ್ಯಾಖ್ಯಾನಗಳಿಂದ ನನಗೆ ಅತ್ಯಂತ ಉಪಕಾರವಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ವ್ಯಾಖ್ಯಾನಕಾರರು ಹೇಳುವ ಶೈಲ್ಕ ತಾತ್ಪರ್ಯ ನನಗೆ ಅಪ್ಪಾಗಿ ಹಿಡಿಸಲಿಲ್ಲ ಕಾವ್ಯದೃಷ್ಟಿಯಲ್ಲಿ ಹೆಚ್ಚಿನ ಚಮತ್ವಾರಪುಂಟಿಂದು ನಾನು ಭಾವಿಸಿದ ತಾತ್ಪರ್ಯವನ್ನು ಅನುವಾದದಲ್ಲಿ ತಂದಿದ್ದೇನೆ. ಉದಾಹರಣೆಗೆ, ಅಯೋಧ್ಯಾಕಾಂಡದಲ್ಲಿ ಈ ಶೈಲ್ಕಗಳನ್ನು ಪರಿಶೀಲಿಸಬಹುದು :- ಸರ್ಗ ೪-ಶೈಲ್ಕ ೨೨; ೧೨-೬, ೨-೨೧, ೨೧-೪೨, ೨೨-೧೪, ೨೧-೨, ೫೨-೨೫, ೨೬.

ಈ ಶೈಲ್ಕಕ್ಕೆ ಹೀಗೆಯೇ ಅರ್ಥಮಾಡಬೇಕೆಂದು ನಿಯಮಿಸಲು ಇದೇನೂ ಶಾಸ್ತ್ರಪಂಕ್ತಿಯಲ್ಲವಷ್ಟೇ? ಯಾವ ಬಗೆಯ ಅರ್ಥವು ಸಂದರ್ಭಕ್ಕೆ ಅನುಗುಣವಾಗಿ ಸುಂದರತರವಾಗುವದೋ ಅದನ್ನು ಗ್ರಹಿಸುವುದು ಯುಕ್ತವೆಂದು ನನ್ನ ಭಾವನೆ. ಇದನ್ನು ಸಹ್ಯದರ್ಯರು ಒಷ್ಟುವರೆಂದು ನನ್ನ ನಂಬಿಕೆ.

ಧ್ಯಾದಯಂ ಹಿ ವಿದಗ್ಧನಾಂ ಪರೀಕ್ಷಾನಿಕಷೋಪಲಃ

ಚೆಂಗಳೂರು

೨೨-೨-೧೮೬೨

ಎನ್. ರಂಗನಾಥ ಶರ್ಮಾ

ಬದನೆಯ ಮುದ್ರಣಕ್ಕೆ ಮನ್ನ

ರಾಮಾಯಣದ ಜನಪ್ರಿಯತೆ ಭಾರತಕ್ಕಷ್ಟೇ ಸೀಮಿತವಲ್ಲ. ಅದು ವಿಶ್ವಾಸಿಯಾದುದು. ಜಗತ್ತಿನ ಎಲ್ಲ ಪ್ರಮುಖ ಭಾಷೆಗಳಲ್ಲಿ ರಾಮಾಯಣ ಮುದ್ರಣಗೊಂಡಿದೆ. ಆಗ್ನೇಯ ವಷಾದಲ್ಲಿಯಂತೂ ಕಥಾನಕ-ಚಿತ್ರ-ರೂಪಕ-ನಾಟಕ ಪುರಾತನ ಶಿಲ್ಪಗಳಲ್ಲಿ ರಾಮಾಯಣವು ಪಡೆದಿರುವ ಸಾಫ್ ತುಂಬಾ ಹಿರಿದಾದುದು.

ನಮ್ಮ ಈ ಕಾರ್ಯಕ್ರೆ ಮುಖ್ಯ ಪ್ರೇರಕರು ದಿ॥ ಪೂಜ್ಯ ಡಿ.ವಿ.ಜಿ.ಯವರು. ವಾಲ್ಯೇಶಿ ರಾಮಾಯಣದ ಕನ್ನಡ ಅನುವಾದವನ್ನು ಪ್ರಕಟಿಸುವುದು ಸ್ತುತ್ಯವೂ, ಅಗತ್ಯವೂ ಆದ ಕೆಲಸವೆಂದು ಪ್ರೇರಣೆ ನೀಡಿದ ಅವರು ಅನುವಾದ ಕಾರ್ಯಕ್ರೆ ವಿದ್ವಾನ್ ರಂಗನಾಥಮರಹಿತನ್ನು ಸೂಚಿಸಿದರು. ಹಾಗೂ ಈ ಗ್ರಂಥಕ್ಕೆ ಅಮೂಲ್ಯವಾದ ಮನ್ನುಡಿಯನ್ನು ಬರೆದುಕೊಟ್ಟು ಉಪಕರಿಸಿದ್ದಾರೆ. ಅವರಿಗೆ ನಮ್ಮ ಸಂಘದ ಅನಂತ ವಂದನೆಗಳು.

ಶ್ರೀಮದ್ವಾಲ್ಯೇಶಿ ರಾಮಾಯಣವನ್ನು ಅನುವಾದ ಸಹಿತ ಪ್ರಕಟಿಸಿದಾಗ ಪ್ರತಿಯೋಂದು ಕಾಂಡಕ್ಕೂ ದಿ॥ ಪೂಜ್ಯ ಡಿ.ವಿ.ಜಿ.ಯವರ ಅನುಭವ-ಅಧ್ಯಯನ ಪೂರ್ಣ - ಸಾರಭಾತ ಮನ್ನುಡಿಯನ್ನು ಪಡೆಯುವ ಭಾಗ್ಯ ನಮ್ಮದಾಗಿತ್ತು. ಆ ಮನ್ನುಡಿಗಳು ಎಷ್ಟು ಮಟ್ಟಿಗೆ ಗ್ರಂಥದ ತೂಕವನ್ನು ಹೆಚ್ಚಿಸಿ ಜನಪ್ರಿಯತೆ ತಂದು ಕೊಟ್ಟಿರುವೆಂಬುದು ಒದುಗರಿಗೆ ತಿಳಿದೇ ಐದೆ. ಎಲ್ಲಾ ಕಾಂಡಗಳ ಮನ್ನುಡಿಗಳು ಪ್ರತ್ಯೇಕ ಪ್ರಸ್ತರಾಪದಲ್ಲಿ ಪ್ರಕಟಿಸಲ್ಪಟ್ಟಿದೆ. ಆ ಮಹಾದಿಗ್ರಂಥ ಡಿ.ವಿ.ಜಿ.ಯವರ ಪೂರ್ಣ ವಿಶ್ವಾಸಪೂರ್ತಾದ ಶ್ರೀ ರಂಗನಾಥಮರಹಿತನಿಜಕ್ಕೂ ಸ್ತುತ್ಯಹರ್ಷರು.

ಲಕ್ಷ್ಮೀ ಗ್ರಾಹಿಕ್ ರವರು ಅಂದವಾಗಿ ಈ ಅಯೋಧ್ಯಾಕಾಂಡ ಗ್ರಂಥ ಮುದ್ರಣವನ್ನು ಮಾಡಿಕೊಟ್ಟು ಉಪಕಾರ ಮಾಡಿದ್ದಾರೆ. ಅವರಿಗೆ ಸಂಘದ ವಂದನೆಗಳು.

ಎಂದಿನಂತೆ ಈ ಗ್ರಂಥಕ್ಕೂ ಮಹಾಜನಗಳು ಪ್ರೇರಣಾಹಿಸಬೇಕಾಗಿ ವಿನಂತಿ.

ಎಸ್. ಎನ್. ಮೂರ್ತಿ, ಅಧ್ಯಕ್ಷರು

ಚೆಂಗಳೂರು

10-2-2007

ಶ್ರೀ ರಾಮಾಯಣ ಪ್ರಕಾಶನ ಸಮಿತಿ

ನರಸಿಂಹರಾಜ ಕಾಲೋನಿ, ಚೆಂಗಳೂರು

ದೂರವಾಣಿ : 26622231 / 26770680

ರಾಮಾಯಣ ಪ್ರಕಾಶನ ಸಮಿತಿಯ ಸದಸ್ಯರುಗಳು

ಶ್ರೀ ಎಸ್. ಎನ್. ಮೂರ್ತಿ

ಶ್ರೀ ಕೆ. ಎನ್. ವೆಂಕಟನಾರಾಯಣ

ಶ್ರೀ ಎ. ಎಸ್. ನಂಜುಂಡರಾವ್

ಶ್ರೀ ಬಿ.ವಿ. ಚಂದ್ರಶೇಖರ್

ಶ್ರೀ ಎನ್. ಕೆ. ನರಸಿಂಹಮೂರ್ತಿ

ಶ್ರೀಮತಿ ಸಂಧ್ಯಾ ಎನ್. ಮಂಜುನಾಥ್

ಶ್ರೀ ಎಸ್. ಎನ್. ಉಮಾಶಂಕರ

ಶ್ರೀಮದ್ಭಾಗವತ ರಾಮಾಯಣದ

ಅಯೋಧ್ಯಾಕಾಂಡಃ

ಪುಂಜಾರ್ಥಃ ಐದನೇಯ ಮುದ್ರಣಕ್ಕೆ
ಸಹಾಯ ಮಾಡಿದ ರಾಮ ಭಕ್ತ ಮಹನೇಯರುಗಳು

ಶ್ರೀಮತಿ ಸಂಧ್ಯಾ ಎನ್. ಮಂಜುನಾಥ್	5000
ಕು. ಎಚ್. ಎಸ್. ಅನಿತ ನರಹರಿ	5000
ಶ್ರೀಮತಿ. ಉಪಾ ಎಸ್. ಎನ್. ಉಮಾಶಂಕರ್	2000
ಶ್ರೀ ಜಿ. ಎಸ್. ಕುಮಾರ್	2000
ಶ್ರೀಮತಿ ಮಹಾಲಕ್ಷ್ಮಿ ಮ್ಹಿ ಎಸ್.ಎನ್.ಮೂತ್ರಿ	2000
ಚೀ. ಕೆ. ಎ. ಚಂದ್ರಮೌಲಿ	2000

ಮೇಲ್ಮೈ ಸರ್ವರಿಗೂ ಶ್ರೀಸೀತಾರಾಮಚಂದ್ರರು
ಅಯುರಾಯೋಗ್ಯ ಐಶ್ವರ್ಯವನ್ನು ನೀಡಿ ಕಾಪಾಡಲೆಂದು
ಘಾಫ್ರನೆ

ಎಸ್. ಎನ್. ಮೂತ್ರಿ
ಶ್ರೀ ರಾಮಾಯಣ ಪ್ರಕಾಶನ ಸಮಿತಿ

ಅನುಕ್ರಮಣಿಕೆ

ಸರ್ಗ	ವಿವರ	ಪುಟ
1.	ರಾಮಾಭಿಷೇಕವ್ಯವಸಾಯ: (ಶ್ರೀರಾಮನ ಗುಣಗಳ ವರ್ಣನೆ; ಅವನಿಗೆ ಪಟ್ಟಾಭಿಷೇಕ ಮಾಡಬೇಕೆಂದು ದಶರಥನ ಆಲೋಚನೆ)	1
2.	ಪರಿವರ್ತನಮೊದಲನ್ನು (ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂಬ ಉದ್ದೇಶವನ್ನು ದಶರಥನು ಪ್ರಜೆಗಳಿಗೆ ತಿಳಿಸುವುದು; ಪ್ರಜೆಗಳ ಸಮೃತಿ)	12
3.	ಪ್ರತಿಶ್ರುತಿಸಿದ್ದಾರ್ಥ (ಪಟ್ಟಾಭಿಷೇಕಕ್ಕೆ ಸಿದ್ಧತೆ; ದಶರಥನು ಶ್ರೀರಾಮನಿಗೆ ಹೇಳಿದ ಹಿತ್ಯಾಪದೇಶ)	22
4.	ಮಾತ್ರಾಂಶಾರ್ಥಿಗಳು: (ದಶರಥನು ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಮಾಡಲು ಕಾರಣವನ್ನು ತಿಳಿಸುವುದು ; ಶ್ರೀರಾಮನಿಗೆ ತಾಯಿಯ ಆಶೀರ್ವಾದ)	31
5.	ಪ್ರತಿಕರ್ಯಾರ್ಥಿಗಳು (ಶ್ರೀರಾಮನು ಪ್ರತಿಷ್ಠಾನಾಗಿರುವಂತೆ ವಸಿಸ್ತಿರು ನಿಯಮಿಸುವುದು)	39
6.	ಪೌರ್ಯಾಂಶೇಕ: (ಪಟ್ಟಾಭಿಷೇಕವು ನಡೆಯುವುದೆಂದು ಪ್ರಜೆಗಳ ಉತ್ಸಾಹ)	44
7.	ಮಂಧರಾಪರಿದೇವನಮ್: (ಮಂಧರೀಯ ದುರಾಲೋಚನೆ)	49
8.	ಮಂಧರೀಪಜಾಪ: (ಕೈಕೀಯಿಗೆ ಮಂಧರೀಯ ದುರೋಧನೆ)	56
9.	ರಾಮಪ್ರಾಸನೋಪಾಯಚಿಂತಾ (ಕೈಕೀಯಿಯ ಮಂಧರೀಯ ದುರೋಧನೆಗೆ ಒಳಗಾಗುವುದು. ಶ್ರೀರಾಮನನ್ನು ವನಕ್ಕೆ ಕಳುಹಿಸಿ ಭರತನಿಗೆ ಪಟ್ಟಾಗುವಂತೆ ಮಾಡಲು ಉಪಾಯ ಚಿಂತನೆ)	64
10.	ಕೈಕೀಯನುನ್ನು: (ದಶರಥನು ಕೋಪಗ್ರಹಕ್ಕೆ ಬಂದು ಕೈಕೀಯಿಯನ್ನು ಸಮಾಧಾನ ಗೊಳಿಸಲು ಪ್ರಯತ್ನಿಸುವುದು)	76
11.	ವರದ್ರುಷ್ಯನಿರ್ಬಿಂಧಃ: (ಎರಡು ವರಗಳನ್ನು ಸಲ್ಲಿಸಬೇಕೆಂದು ಕೈಕೀಯಿಯ ದಶರಥನನ್ನು ಒತ್ತಾಯಿಪಡಿಸುವುದು)	84
12.	ಕೈಕೀಯೀನಿವರ್ತನಪ್ರಯಾಸಃ: (ದಶರಥನು ಶ್ರೀರಾಮನ ಗುಣಗಳನ್ನು ವರ್ಣಿಸಿ ಕೈಕೀಯಿಗೆ ಸಮಾಧಾನ ಹೇಳುವುದು ; ಕೈಕೀಯಿಯ ಹತ; ದಶರಥನ ದುಃಖ)	90
13.	ದಶರಥವಿಲಾಪ: (ದಶರಥನು ಕೈಕೀಯಿಯನ್ನು ಸಮಾಧಾನಪಡಿಸಲು ಪುನಃ ಪ್ರಯತ್ನಿಸುವುದು)	112
14.	ಕೈಕೀಯುಪಾಲಂಭಃ: (ತನ್ನ ಕೋರಿಕೆಯನ್ನು ಸಲ್ಲಿಸುವಂತೆ ಕೈಕೀಯಿಯ ಒತ್ತಾಯಿ; ದಶರಥನು ಶ್ರೀರಾಮನನ್ನು ನೋಡಲು ಬಯಸುವುದು; ಸುಮಂತ್ರನು ಶ್ರೀರಾಮನನ್ನು ಕರೆತರಲು ಹೊರಡುವುದು)	117

15.	ಸುಮಂತ್ರಪ್ರೇಷಣಮ್ (ಸುಮಂತ್ರನು ದಶರಥನ ಆಜ್ಞೆಯಂತೆ ಶ್ರೀರಾಮನನ್ನು ಕರೆತರಲು ಹೋಗುವುದು)	129
16.	ರಾಮಪ್ರಸ್ಥಾನಮ್ (ಸುಮಂತ್ರನು ದಶರಥನ ಆಜ್ಞೆಯನ್ನು ಶ್ರೀರಾಮನಿಗೆ ತಿಳಿಸುವುದು; ಶ್ರೀರಾಮನು ದಶರಥನನ್ನು ನೋಡಲು ಹೊರಡುವುದು)	139
17.	ರಾಮಾಗಮನಮ್ (ಶ್ರೀರಾಮನು ದಶರಥನ ಒಳಗೆ ಹೋಗುವುದು)	148
18.	ವನವಾಸನಿದೇಶಃ (ದಶರಥನು ಶೋಕಿಸುವ ಕಾರಣವೇನೆಂದು ಶ್ರೀರಾಮನು ಕೈಕೇಯಿಯನ್ನು ಕೇಳುವುದು, ಅವಳು ತನ್ನ ವರಗಳ ವೃತ್ತಾಂತವನ್ನು ಶ್ರೀರಾಮನಿಗೆ ಹೇಳುವುದು)	152
19.	ರಾಮಪ್ರತಿಜ್ಞಾ (ಶ್ರೀರಾಮನು ಕಾಡಿಗೆ ಹೋಗಲು ಒಟ್ಟಿ ಆ ವಿಷಯವನ್ನು ತನ್ನ ತಾಯಿಗೆ ತಿಳಿಸಲು ಹೋಗುವುದು)	160
20.	ಕೌಸಲ್ಯಾಕೃಂದಃ (ಶ್ರೀರಾಮನು ಕೌಸಲ್ಯೆಗೆ ತನ್ನ ವನವಾಸ ವೃತ್ತಾಂತವನ್ನು ಹೇಳುವುದು ; ಕೌಸಲ್ಯೆಯ ವಿಲಾಪ)	167
21.	ಕೌಸಲ್ಯಾಲಕ್ಷ್ಮಿಣಾಪ್ರತಿಯೋಧನಮ್ (ಲಕ್ಷ್ಮಿಣಾನು ಕೌಸಲ್ಯೆಗೆ ಸಮಧಾನವನ್ನು ಹೇಳುವುದು; ಶ್ರೀರಾಮನು ತಂದೆಯ ಮಾತನ್ನು ಮೀರುವುದು ಅಧರ್ಮವೆಂದು ಹೇಳಿ ವನಗಮನಕ್ಕೆ ಅನುಮತಿಯನ್ನು ಕೇಳುವುದು)	178
22.	ದ್ಯೇವಪ್ರಾಬಲ್ಯಮ್ (ಶ್ರೀರಾಮನು ಲಕ್ಷ್ಮಿಣಾಗಿ ದ್ಯೇವಪ್ರಾಬಲ್ಯವನ್ನು ನಿರೂಪಿಸುವುದು)	191
23.	ಲಕ್ಷ್ಮಿಣಾಕೋಧಃ (ಲಕ್ಷ್ಮಿಣಾನು ಕುದ್ಧನಾಗಿ ದ್ಯೇವಬಿಲಕ್ಷಿಂತ ಪೌರಣವೇ ಪ್ರಾಬಲೆಂದು ವಾದಿಸುವುದು)	197
24.	ಕೌಸಲ್ಯಾರ್ಥಿಸಮಾಶ್ವಾಸನಮ್ (ಶ್ರೀರಾಮನು ಕೌಸಲ್ಯೆಯನ್ನು ಸಂತೃಪ್ತಿ ವನವಾಸಕ್ಕೆ ಹೋಗಲು ಅವಳ ಅನುಭ್ರಯನ್ನು ಪಡೆಯುವುದು)	205
25.	ಮಾತೃಸ್ವಾಸ್ಯಯನಮ್ (ಕೌಸಲ್ಯೆಯು ಶ್ರೀರಾಮನಿಗೆ ಮಂಗಳಾಶೀವಾದವನ್ನು ಮಾಡುವುದು)	212
26.	ಸೀತಾಪ್ರತ್ಯಾಪಸ್ಥಾಪನಮ್ (ಶ್ರೀರಾಮನು ಸೀತೆಗೆ ತನ್ನ ವನವಾಸ ವೃತ್ತಾಂತವನ್ನು ಹೇಳಿ ಅವಳನ್ನು ಸಮಧಾನ ಪಡಿಸುವುದು)	221
27.	ಪತಿಪ್ರತಾಧವಸಾಯಃ (ಸೀತೆಯೂ ತಾನೂ ವನಕ್ಕೆ ಹೋಗಬೇಕೆಂದು ನಿಶ್ಚಯಿಸಿ ಶ್ರೀರಾಮನೊಡನೆ ಹೇಳುವುದು)	228
28.	ವನದುಃಖಪ್ರತಿಯೋಧನಮ್ (ಶ್ರೀರಾಮನು ವನವಾಸದ ಕಷ್ಟಗಳನ್ನು ಸೀತೆಗೆ ವಿವರಿಸಿ ಹೇಳುವುದು)	233

29.	ವನಾನುಗಮನಯಾಚಾರ್ಣಿರ್ಬಂಧಃ (ಸೀತೆಯ ತನ್ನನ್ನ ವನವಾಸಕ್ಕಿಂತಿರುವುದು ಹೋಗಬೇಕೆಂದು ಶ್ರೀರಾಮನನ್ನು ನಿರ್ಬಂಧಿಸುವುದು)	238
30.	ವನಗಮನಾಭ್ಯುಪದತ್ತಿಃ (ಸೀತೆಯ ಕಾಡಿಗೆ ಬರುವುದಕ್ಕೆ ಶ್ರೀರಾಮನು ಗತ್ಯಂತರವಿಲ್ಲದ ಸಮೃತಿಸುವುದು)	243
31.	ಲಕ್ಷ್ಮಣವನಾನುಗಮನಾಭ್ಯುನಜ್ಞಾ (ಶ್ರೀರಾಮನು ಲಕ್ಷ್ಮಣನ ಪ್ರಾರ್ಥನೆಯನ್ನು ಮುಸ್ಸಿ ಅವನು ವನಕ್ಕೆ ಬರಲು ಸಮೃತಿಸುವುದು)	252
32.	ವಿತ್ತವಿಶ್ರಾಣಾನಮ್ (ವನವಾಸಕ್ಕಿಂತಿರುವ ಮೊದಲು ಶ್ರೀರಾಮನು ದಾನಧರ್ಮಗಳನ್ನು ಮಾಡುವುದು)	259
33.	ಪೌರವಾಕ್ಯಮ್ (ಶ್ರೀರಾಮನು ಸೀತಾಲಕ್ಷ್ಮಣರೊಡನೆ ದಶರಥನ ಬಳಿಗೆ ಹೋಗುವುದು, ಅವರನ್ನು ನೋಡಿ ಶೈಕ್ಷಣಿಕರಂತಪ್ತರಾದ ಪೌರರ ವಿಲಾಪ)	268
34.	ದಶರಥಸಮಾಶ್ವಾಸನಮ್ (ಶ್ರೀರಾಮನು ಸೀತಾಲಕ್ಷ್ಮಣರೊಡನೆ ದಶರಥನನ್ನು ಕಾಣುವುದು, ದಶರಥನ ವಿಲಾಪ)	274
35.	ಸುಮಂತ್ರಗರ್ಹಣಾಮ್ (ಸುಮಂತ್ರನು ಕೈಕೀಯಿಯನ್ನು ನಿಂದಿಸುವುದು)	286
36.	ಸಿದ್ಧಾರ್ಥಪ್ರತಿಬೋಧನಮ್ (ಶ್ರೀರಾಮನೊಡನೆ ಸುಖಿಸಾಮಗ್ರಿಗಳನ್ನು ಕಳಿಸಬೇಕೆಂದು ದಶರಥನ ಆಜ್ಞೆ, ಕೈಕೀಯಿಯ ಆಕ್ಷೇಪಣೆ, ಸಿದ್ಧಾರ್ಥನ ಬುದ್ಧಿವಾದ)	292
37.	ಚೀರಪ್ರತಿಗ್ರಹನಿಮಿತ್ತವಸಿಷ್ಟಕೋಽಧ, (ಕೈಕೀಯಿಯ ತಂದುಕೊಟ್ಟ ನಾರುಬಿಟ್ಟಿಗಳನ್ನು ರಾಮಲಕ್ಷ್ಮಣರೂ ಸೀತೆಯೂ ಧರಿಸುವುದು, ವಸಿಷ್ಟರ ಕೋಪ)	299
38.	ಜನಾಕ್ಷೋಽಃ (ಜನರು ದಶರಥನನ್ನು ನಿಂದಿಸುವುದು, ದಶರಥನ ಸಂತಾಪ, ಕೌಸಲ್ಯೆಯನ್ನು ಸರಿಯಾಗಿ ನೋಡಿಕೊಳ್ಳಬೇಕೆಂದು ತಂದೆಗೆ ಶ್ರೀರಾಮನ ಪ್ರಾರ್ಥನೆ)	306
39.	ವನಗಮನಾಪ್ಯಜ್ಞಾ (ಶ್ರೀರಾಮನನ್ನು ವನಕ್ಕೆ ಕಳಿಸಲು ಸುಮಂತ್ರನ ರಥವನ್ನು ಸಿದ್ಧಪಡಿಸುವುದು, ಸೀತೆಗೆ ಕೌಸಲ್ಯೆಯ ಹಿತೋಪದೇಶ, ರಾಮನು ತಾಯಂದಿರನ್ನು ಬೀಳೊಡುವುದು)	310
40.	ಪೌರಧನುವಜ್ಞಾ (ಶ್ರೀರಾಮನು ಸೀತಾಲಕ್ಷ್ಮಣರೊಡನೆ ವನಕ್ಕೆ ಪ್ರಯಾಣ ಮಾಡುವುದು, ದಶರಥ ಕೌಸಲ್ಯೆ ಮತ್ತು ಪ್ರಜೀಗಳ ವಿಲಾಪ)	318
41.	ನಗರಸಂಕ್ಷೋಭಃ (ಅಂತಃಪುರಕ್ಷೇಯರ ವಿಲಾಪಃ ದಃಶಕನಗಳು)	327
42.	ದಶರಥಾಕ್ರಂದಃ (ಶ್ರೀರಾಮನು ವನಕ್ಕೆ ಹೋದಮೇಲೆ ದಶರಥನ ವಿಲಾಪ)	332

43	ಕೌಸಲ್ಯಾಪರಿದೇವಿತಮ್ (ಕೌಸಲ್ಯೆಯ ದಶರಥನೊಡನೆ ತನ್ನ ದುಃಖವನ್ನು ತೋಡಿಕೊಳ್ಳುವುದು)	338
44	ಸುಮಿತ್ರಾಶುಸನಮ್ (ಸುಮಿತ್ರೆಯ ಕೌಸಲ್ಯೆಗೆ ಸಮಾಧಾನ ಹೇಳುವುದು)	343
45	ಪೌರಯಾಚನಮ್ (ಶ್ರೀರಾಮನು ಹಿಂದಿರುಗಬೇಕೆಂದು ಪೌರರು ಪ್ರಾರ್ಥಿಸುವುದು, ಆಗ ಶ್ರೀರಾಮನು ಅವರಿಗೆ ಸಮಾಧಾನ ಹೇಳುವುದು)	349
46	ಪೌರಮೋಹನಮ್ (ಶ್ರೀರಾಮನು ತಮಸಾನದಿಂತೀರದಲ್ಲಿ ವಿಶ್ರಮಿಸಿಕೊಂಡು ಪೌರರಿಗೆ ಗೋತ್ತುಗದಂತೆ ಮುಂದಕ್ಕೆ ಪ್ರಯಾಣ ಮಾಡುವುದು)	355
47	ಪೌರನಿವೃತ್ತಿ : (ಪ್ರಜಿಗಳು ದುಃಖಿಸುತ್ತ ಅಯೋಧ್ಯೆಗೆ ಹಿಂದಿರುಗುವುದು)	362
48	ಪೌರಾಂಗನಾವಿಲಾಪಃ (ಪೌರಾಂಗನೆಯರ ವಿಲಾಪ)	366
49	ಜ್ಞಾನಪದಾಕ್ಷೇತ್ರಃ (ಶ್ರೀರಾಮನು ತ್ವರೀಯಿಂದ ಪ್ರಯಾಣ ಮಾಡುವುದು; ಗ್ರಂಥವಾಸಿಗಳ ದುಃಖ; ಸುಮಂತ್ರಸೊಡನೆ ಸಂಭಾಷಣೆ)	373
50	ಗುಹಸಂಗತಮ್ (ಶ್ರೀರಾಮನು ಸೀತಾಲಕ್ಷ್ಮಣರೊಡನೆ ಗಂಗಾತೀರವನ್ನು ಸೇರುವುದು; ಗಂಗಾನದಿಯ ವರ್ಣನೆ, ಗುಹಸಮಾಗಮ)	376
51	ಗುಹಲಕ್ಷ್ಮಣಜಾಗರಣಮ್ (ಗುಹಲಕ್ಷ್ಮಣರು ನಿದ್ರೆಮಾಡದೆ ಸಂಭಾಷಿಸುವುದು)	386
52	ಗಂಗಾವರೆಣಮ್ (ಶ್ರೀರಾಮನು ಸೀತಾಲಕ್ಷ್ಮಣರೊಡನೆ ಗಂಗಾನದಿಯನ್ನು ದಾಟುವುದು)	391
53	ರಾಮಸಂಕ್ಷೇಭಃ (ಶ್ರೀರಾಮನ ಮನೋವ್ಯಥೆ; ಲಕ್ಷ್ಮಣ ಸಮಾಧಾನ)	409
54	ಭಾರದ್ವಜಾಶ್ರಮಾಭಿಗಮನಮ್ (ಭರದ್ವಜಮುನಿಗಳ ಸಂದರ್ಭನ)	416
55	ಯಮುನಾತರಣಮ್ (ಶ್ರೀರಾಮನು ಯಮುನಾನದಿಯನ್ನು ದಾಟುವುದು)	424
56	ಚಿತ್ರಕೂಟನಿವಾಸಃ (ಚಿತ್ರಕೂಟದಲ್ಲಿ ಪರಮಶಾಲೆಯನ್ನು ನಿರ್ಮಿಸಿ ಶ್ರೀರಾಮನು ಸೀತಾಲಕ್ಷ್ಮಣರೊಡನೆ ವಾಸವಾಗಿರುವುದು)	430
57	ಅನುಬಂಧ	438



॥ ಶ್ರೀಃ ॥

। ಶ್ರೀಮದ್ವಾಲ್ಕಿಂಕಾರಾಮಾಯಣಮ್ ॥

ಅಯೋಧ್ಯಾಕಾಂಡಃ

ಪ್ರಥಮಃ ಸರ್ಗಃ

ರಾಮಾಭಿಷೇಕವ್ಯವಸಾಯಃ

ಗಢ್ಯತಾ ಮಾತುಲಕುಲಂ ಭರತೇನ ತದಾನಂಭಃ ।

ಶತ್ಯಫೋಲೀ ನಿತ್ಯ ಶತ್ಯಫೋಲೀ ನೀತಃ ಶ್ರೀತಿಪ್ರರಸ್ಪತಃ ॥ ೧

ಸ ತತ್ ನೃವಸದ್ಧೃತಾ ಸಹ ಸತ್ಯಾರಸತ್ಯತಃ ॥

ಮಾತುಲೀನಾಶ್ವಪತಿನಾ ಪ್ರತ್ಯೈಹೇನ ಲಾಲಿತಃ ॥ ೨

ತತ್ತಾಸಿ ನಿವಸಂತೌ ತೌ ತಪ್ಯಮಾಜೌ ಚ ಕಾಮತಃ ।

ಭೂತರೌ ಸ್ವರತಾಂ ಏರೌ ವೃದ್ಧಂ ದಶರಥಂ ನೃಪಮ್ ॥ ೩

ಅಯೋಧ್ಯಾಕಾಂಡ

ಸರ್ಗ ೧

ಶ್ರೀರಾಮನ ಗುಣಗಳ ವರ್ಣನೆ. ಅವನಿಗೆ ಹಟ್ಟಾಭಿಷೇಕ

ಮಾಡಬೇಕೆಂದು ದಶರಥನ ಆಲೋಚನೆ.

ಭರತನು ಸೋದರಮಾವನ ಮನಗೆ ಹೋಗುವಾಗ ಗುಣವಂತನೂ ಪರಾಕ್ರಮಿಯೂ ಆದ ಶತ್ಯಫ್ಳಾ ನನ್ನ ಶ್ರೀತಿಯಿಂದ ತನೊಽದನೆ ಕರೆದು ಕೊಂಡು ಹೋದನು (೧). ಅಲ್ಲಿ ಸೋದರಮಾವನಾದ ಯುಧಾಜಿತನೂ ಮಾತಾಮಹನಾದ ಅಶ್ವಪತಿಯೂ ಪ್ರತ್ಯವಾಶ್ವಲೃದಿಂದ ಮಾಡುತ್ತಿದ್ದ ಸತ್ಯಾರಲಾಲನೆಗಳನ್ನು ಅನುಭವಿಸುತ್ತ ತಮ್ಮನಾದ ಶತ್ಯಫ್ಳನೊಡನೆ ಸುಖಿದಿಂದಿದ್ದನು (೨). ಅವರಿಗೆ ಇಷ್ವಾನುಸಾರವಾಗಿ ಸಕಲಸೌಖ್ಯವೂ ಅಲ್ಲಿ ದೊರಕುತ್ತಿತ್ತು. ಆದರೂ ಏರರಾದ ಆ ಅಣ್ಣತಮ್ಮಂದಿರು ವೃದ್ಧನಾದ

ರಾಜಾಪಿ ತೌ ಮಹಾತೇಜಾಃ ಸಮ್ಮಾರ ಪ್ರೋಷಿತೌ ಸುತೌ ।

ಉಭೋ ಭರತಶತ್ವಫ್ಲೌ ಮಹೇಂದ್ರವರುಷೋಪಮೌ ॥

೪

ಸರ್ವ ಏವ ತು ತಸ್ಯೇಷ್ವಾಶ್ಚತ್ವಾರಃ ಪುರುಷರ್ವಭಾಃ ।

ಸ್ವಶರೀರಾದ್ವಿ ನಿವ್ಯತಾಶ್ಚತ್ವಾರ ಇವ ಬಾಹದಃ ॥

೫

ತೇಪಾಮಃ ಮಹಾತೇಜಾ ರಾಮೋ ರತಿಕರಃ ಹಿತಃ ।

ಸ್ವಯಂಭೂರಿವ ಭೂತಾನಾಂ ಬಭೂವ ಗುಣವತ್ತರಃ ॥

೬

ಸ ಹಿ ದೇವೈರುದೀಣಾಸ್ಯ ರಾಘಣಸ್ಯ ವಧಾಧಿಭಃ ।

ಅಧಿತೋ ಮಾನುಷೇ ಲೋಕೇ ಜಜ್ಞೈ ವಿಷ್ಣುಃ ಸನಾತನಃ ॥

೭

ಕೌಸಲ್ಯ ಶುಶುಭೇ ತೇನ ಪ್ರತೀಕಾಮಿತತೇಜಸಾ ।

ಯಥಾ ವರೇಣ ದೇವಾನಾಮದಿತವರ್ಜ ಪಾಣಿನಾ ॥

೮

ಸ ಹಿ ಎಯೋಪಪನ್ನಶ್ವ ರೂಪವಾನನಸೂಯಕಃ ।

ಭೂಮಾವನುಪಮಃ ಸೂನುಗುಣೈರ್ದರ್ಶರಫೋಪಮಃ ॥

೯

ದಶರಥರಾಜನನ್ನ ನೆನೆಸಿಕೊಳ್ಳುತ್ತಲೇ ಇದ್ದರು. ಇತ್ತದಶರಥ ಮಹಾರಾಜನೂ ಕೂಡ ಪರಸ್ಥಭಕ್ತಿ ಹೋಗಿದ್ದ ತನ್ನ ಮಕ್ಕಳಾದ ಭರತಶತ್ವಫ್ಲೌರನ್ನ, ದೇವೇಂದ್ರವರುಣರಂತೆ ಇಬ್ಬರೂ ಎಷ್ಟು ಅನ್ಯೋನ್ಯ ಪ್ರೀತಿಯಿಂದ ಇದ್ದಾರೆ ಎಂದು ಸ್ವರಿಸಿಕೊಳ್ಳುತ್ತಿದ್ದನು (೩-೪). ದಶರಥನಿಗೆ ಪುರುಷ ಶ್ರೇಷ್ಠರಾದ ನಾಲ್ಕು ಮಕ್ಕಳಲ್ಲಿಯೂ ಅತಿಶಯವಾದ ಪ್ರೀತಿ. ಅವರು ನಾಲ್ಕುರೂ ತನ್ನ ದೇಹಕ್ಕಿರುವ ನಾಲ್ಕು ಭುಜಗಳೆಂದು ಅವನು ಭಾವಿಸಿದ್ದನು. ಅದರಲ್ಲಿಯೂ ಮಹಾತೇಜಸ್ಸಿಯಾದ ಶ್ರೀರಾಮನ ಮೇಲೆ ತಂದೆಗೆ ಅತ್ಯಂತ ವ್ಯಾಮೋಹ. ಸಕಲಜೀವಿಗಳಲ್ಲಿಯೂ ಬ್ರಹ್ಮದೇವನಂತೆ ಶ್ರೀರಾಮನು ಬಹಳ ಗುಣಶಾಲೀಯಾಗಿದ್ದನು (೫-೬). ಶ್ರೀರಾಮನೆಂದರೆ ಯಾರು? ಉದ್ದತನಾದ ರಾಘಣನನ್ನ ಸಂಹರಿಸಬೇಕೆಂದು ದೇವತೆಗಳು ಪ್ರಾರ್ಥಿಸಿಕೊಳ್ಳಲು, ಅದಕ್ಕೂಸ್ಕರ ಮನುಷ್ಯ ಲೋಕದಲ್ಲಿ ಅವತರಿಸಿದ ಸನಾತನನಾದ ಶ್ರೀಮನ್ನಾರಾಯಣನಲ್ಲವೇ? ಕೌಸಲ್ಯಾದೇವಿಯು ಮಹಾಪರಾಕ್ರಮಿಯಾದ ಆ ಪ್ರತ್ನಾನೋಡನೆ, ವಜ್ರಪಾಣಿಯಾದ ದೇವೇಂದ್ರನೋಡನಿರುವ ಅದಿತಿಯಿಂತೆ ಶೋಭಿಸುತ್ತಿದ್ದಳು (೭-೮). ರಾಮನು ಕೌಸಲ್ಯೆಗೆ ಶೂರನೂ ರೂಪವಂತನೂ

ಸ ತು ನಿತ್ಯಂ ಪೂರಾಂತಾತ್ಮಾ ಮೃದುಪೂರ್ವಂ ಚ ಭಾಷತೇ ।
ಉಚ್ಚಮಾನೋಽಪಿ ಪರುಪಂ ಸೋತ್ತರಂ ಪ್ರತಿಪದ್ಯತೇ ॥ ೧೦

ಕಥಂಚದುಪಕಾರೇಣ ಕೃತೇನೈಕೇನ ತುಷ್ಯತಿ ।
ನ ಸ್ವರತ್ಪಕಾರಾಣಾಂ ಶತಮಾತ್ಮವಶ್ತರೂ ॥ ೧೧

ಶೀಲವೃದ್ಧಿಜ್ಞಾನವೃದ್ಧಿರ್ವಯೋವೃದ್ಧಿಶ್ಚ ಸಜ್ಜನ್ಮಃ ।
ಕಥಯನ್ನಾಸ್ತ ವೈ ನಿತ್ಯಮಸ್ತ ಯೋಗ್ಯಾಂತರೇಷ್ವಪಿ ॥ ೧೨

ಬುದ್ಧಿಮಾನ್ ಮಧುರಾಭಾಷೀ ಪೂರ್ವಭಾಷೀ ಪ್ರಿಯಂವದಃ ।
ವೀಯವಾನ್ ಚ ವೀಯೇಣ ಮಹತಾ ಸ್ವೀನ ವಿಸ್ಮಿತಃ ॥ ೧೩

ನ ಹಾನೃತಕಥೋ ವಿದ್ಬಾನ್ ವೃದ್ಧಾಣಾಂ ಪ್ರತಿಪೂಜಕಃ ।
ಅನುರಕ್ತಃ ಪ್ರಜಾಭಿಶ್ಚ ಪ್ರಜಾಶ್ಾಪ್ನಾಪ್ನಂರಂಜತೇ ॥ ೧೪

ಆದ ಪ್ರತ್ನನಾಗಿದ್ದನು. ಅವನಿಗೆ ಯಾರ ಮೇಲೂ ಅಸೂಯೆಯಿರಲಿಲ್ಲ. ಅಂಥ ಪ್ರತ್ನನು ಈ ಭಾಮಂಡಲದಲ್ಲಿ ಇನ್ನೊಬ್ಬಳಿಗೆ ಜನಿಸಿರಲಿಲ್ಲ. ದಶರಥನ ಸದ್ಗಂಗಳೀ ಮಗನಲ್ಲಿ ಮಾಡಿಬಂದಿದ್ದವು (೬). ರಾಮನು ಯಾವಾಗಲೂ ಶಾಂತ ಸ್ವಭಾವದವನು. ಜನರೊಡನೆ ಮೃದುವಾಗಿ ಮಾತನಾಡತಕ್ಕವನು. ಯಾರಾದರೂ ತನಗೆ ಕರಿಣವಾಗಿ ನುಡಿದರೂ ಪ್ರತಿಯಾಗಿ ಹೇಳತಕ್ಕವನಲ್ಲ (೧೦). ಯಾವುದಾದರೊಂದು ಚಿಕ್ಕ ಉಪಕಾರವನ್ನು ತನಗೆ ಮಾಡಿದರೂ ಸಾಕು, ಅದರಿಂದಲೇ ಸಂತೋಷ ಪಡುತ್ತಿದ್ದಾನು. ಅವನು ವಶಿಕೃತಬೆಂತೂದ್ದರಿಂದ, ತನಗೆ ನೂರಾರು ಅಪಕಾರಗಳನ್ನು ಮಾಡಿದರೂ ಗಣಸತಕ್ಕವ ನಲ್ಲ (೧೧). ಶ್ರೀರಾಮನು ನಿತ್ಯಪೂ ಶಸ್ತವಿದ್ಯೇಯನ್ನು ಅಭ್ಯಾಸಮಾಡುತ್ತಿದ್ದನಲ್ಲದೆ, ಬಿಡುವು ದೊರೆತಾಗ ಪರಿಶುದ್ಧ ಚಾರಿತರೂ ಜ್ಞಾನಿಗಳೂ ವಯೋವೃದ್ಧರೂ ಆದ ಸಜ್ಜನರೊಡನೆ ಕಲೆತು ಸಂಭಾಷಣೆ ಮಾಡುತ್ತಿದ್ದನು (೧೨). ಅವನು ಮೇಧಾವಿ. ಸರ್ವದಾ ಮಧುರವಾಗಿ ಪ್ರಿಯವಾದ ಮಾತನಾಡತಕ್ಕವನು. ಜನರನ್ನು ಕಂಡಾಗ ತಾನೇ ಮೊದಲು ಮಾತನಾಡಿಸುವನು. ಮಹಾಶೂರನಾದರೂ ತಾನು ಶೂರನೆಂಬ ಜಂಭವಿಲ್ಲ (೧೩). ಆತನ ಬಳಿ ಸುಳ್ಳಿಂಬುದು ಸುಳಿಯದು. ಶಾಸ್ತರಲ್ಲಿ ಪಂಡಿತ. ಗುರುಹಿರಿಯನ್ನು ಗೌರವದಿಂದ ಪೂಜಿಸತಕ್ಕವನು. ಪ್ರಜೆಗಳಿಲ್ಲರಿಗೂ ಅವನಲ್ಲಿ ಅನುರಾಗ.

ಪಾನಕೋಶೋ ಜಿತಕೋಧೋ ಬ್ರಾಹ್ಮಣಪ್ರತಿಪೂಜಕಃ ।
 ದೀನಾನುಕಂಪೀ ಧರ್ಮಚೀಳ್ಳೀ ನಿತ್ಯಂ ಪ್ರಗ್ರಹವಾನ್ ಶುಚಃ ॥ ೧೫
 ಕುಲೋಚತಮತಿಃ ಕ್ಷಾತ್ರಂ ಧರ್ಮಂ ಸ್ವಂ ಬಹು ಮನ್ಯತೇ ।
 ಮನ್ಯತೇ ಪರಯಾ ಕೇತ್ಯಾದ ಮಹತ್ ಸ್ವರ್ಗಭಾಲಂ ತತಃ ॥ ೧೬
 ನಾಶೀಯಸಿ ರತೋ ಯಶ್ಚ ನ ವಿರುದ್ಧ ಕಥಾರುಚಃ ।
 ಉತ್ತರೋತ್ತರಯುಕ್ತನಾಂ ವಕ್ತಾ ವಾಚಸ್ಪತಿಯಾಧಾ ॥ ೧೭
 ಅರೋಗಸ್ತರುಣೋ ವಾಗ್ಯಂ ವಪ್ಯಷಾಂ ದೇಶಕಾಲವಿತ್ ।
ತೋಕೇ ಪುರುಷಾರಜ್ಞಃ ಸಾಧುರೇಕೋ ವಿನಿಮೀತಃ ॥ ೧೮

ಅವನಿಗೆ ಪ್ರಜೀಗಳಲ್ಲಿ ಅನುರಾಗ (೧೪). ಶ್ರೀರಾಮನು ಬಡಬಗ್ಗರಲ್ಲಿ ದಂಯಾಳುವಾಗಿದ್ದನು. ಅವನು ಕೋಧವನ್ನು ಗೆದ್ದವನು. ಬ್ರಾಹ್ಮಣರನ್ನು ಭಕ್ತಿಯಿಂದ ಪೂಜಿಸುವವನು. ದೀನರಲ್ಲಿ ಮರುಕವ್ಯಾಳವನು. ಆತನು ಧರ್ಮಜ್ಞನೂ ನಿಯಮವಂತನೂ ಪರಧನವನ್ನು ಎಂದಿಗೂ ಬಯಸದ ಶುದ್ಧಮನಸ್ಕನೂ ಆಗಿದ್ದನು. (೧೫). ಶ್ರೀರಾಮನು ತನ್ನ ಇಕ್ಷ್ವಾಕುವಂಶಕ್ಕೆ ಉಚಿತವಾದ (ದಯಾದಾಣಿಣಿ, ದೀನಸಂರಕ್ಷಣೆ ಮುಂತಾದ) ಗುಣಗಳಲ್ಲಿ ನಿಷ್ಪೇಯಭ್ಯಾವನು. ಕ್ಷಾತ್ರಧರ್ಮವು ಸ್ವಧರ್ಮವೆಂದು ಬಗೆದು ಅದರಲ್ಲಿ ವಿಶೇಷವಾದ ಆದರವನ್ನಿಷ್ಟಿದ್ದನು. ಆದರಿಂದ ವಹಾಕಿತಿಯಾಗಿ ಸ್ವರ್ಗವೂ ದೋರೆಯವುದೆಂದು ನಂಬಿದ್ದನು (೧೬). ಅವನಿಗೆ ಶ್ರೀಯಸ್ತರವಲ್ಲದ ಕೆಲಸದಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಕುತ್ತಿತವಾದ ವಿಷಯವನ್ನು ಕುರಿತು ಮಾತನಾಡುವದರಲ್ಲಿ ಲೇಶವಾದರೂ ಇಷ್ಟವಿರಲಿಲ್ಲ. ಶ್ರೀರಾಮನು (ಶಾಸ್ತೀಯ ವಿಷಯದಲ್ಲಿ ಮಾತನಾಡುವ ಪ್ರಸಂಗ ಬಂದಾಗ) ಒಂದರ ಮೇಲೊಂದು ಯತ್ಕಿರುವನ್ನು ಜೋಡಿಸಿ ಬೃಹಸ್ಪತಿಯಂತೆ ತನ್ನ ವಾಗ್ಮಿಶಿರಿಯನ್ನು ಮೆರೆಯಿಸುತ್ತಿದ್ದನು (೧೭). ಆತನು ಸದಾ ಆರೋಗ್ಯಶಾಲಿ; ತರುಣ; ವಾಗ್ಯ; ಬಲಿಷ್ಠವಾದ ಸುಂದರಶರೀರವ್ಯಾಳವನು. ದೇಶಕಾಲಗಳನ್ನು ತಿಳಿದು ವ್ಯವಹರಿಸತಕ್ಕುವನು. ಜನರನ್ನು ನೋಡುತ್ತಿದ್ದಂತೆಯೇ ಅವರ ಯೋಗ್ಯತೆಯನ್ನು ತಿಳಿದುಕೊಳ್ಳಲು ಸಮರ್ಥನು. ಸರ್ಕಳಗುಣ ಸಂಪನ್ಮೂಲ ಸತ್ಯರೂಪನೊಬ್ಬಿನಿರಲೆಂದು ಶ್ರೀರಾಮನೊಬ್ಬಿ ನನ್ನೇ

ನ ತು ಶೈಪ್ತ ಗುಣೀಯುರ್ಕಃ ಪ್ರಜಾನಾಂ ವಾರ್ಥಿವಾತ್ತಡಃ ।
ಬಹಿಶ್ಚರ ಇವ ಪ್ರಾಣೋ ಬಭೂವ ಗುಣತಃ ಚಿಯಃ ॥ ೧೯
ಸಮೃದ್ಧಾಪ್ರತಸ್ಸಾತೋ ಯಥಾವತ್ ಸಾಂಗವೇದವಿತ್ ।
ಇಷ್ಟಸ್ತೇ ಚ ಸಿತುಃ ಶೈಪೋ ಬಭೂವ ಭರತಾಗ್ರಜಃ ॥ ೨೦
ಕಲ್ಯಾಣಾಭಿಜನಃ ಸಾಧುರದೀನಃ ಸತ್ಯವಾಗ್ರಜಃ ।
ವೃದ್ಭೂರಭಿವಿನಿತಶ್ಚ ದ್ವಿಜೀರ್ಥಮಾರ್ಥದರ್ಶಭಿಃ ॥ ೨೧
ಧಮಾರ್ಥಕಾಮತತ್ತ್ವಜ್ಞಃ ಸ್ವರ್ತಿಮಾನ್ ಪ್ರತಿಭಾನವಾನ್ ।
ಲೌಕಕೇ ಸಮಯಾಚಾರೋ ಕೃತಕಲ್ಯೋ ವಿಶಾರದಃ ॥ ೨೨
ನಿಖೃತಃ ಸಂಪೃತಾಕಾರೋ ಗುಪ್ತಮಂತ್ರಃ ಸಹಾಯವಾನ್ ।
ಅಮೋಜಕೋರ್ಥಹರಜಶ್ಚ ತಾಗಸಂಗ್ರಹಕಾಲವಿತ್ ॥ ೨೩

ಬ್ರಹ್ಮನು ಸೃಷ್ಟಿಸಿದ್ದನು (೮೮). ಆ ರಾಜಕುಮಾರನು ಶೈಪ್ತ ಗುಣಯಕ್ಷಾದ್ವಿರಿಂದ ಪ್ರಜೆಗಳು ಅವನನ್ನು ಹೊರಗೆ ಸುಳಿದಾಡುವ ತಮ್ಮ ಪ್ರಾಣಪೋ ಎಂಬಂತೆ ಶ್ರೀತಿಸುತ್ತಿದ್ದರು. ಆತನು ಗುರುಸನ್ನಿಧಿಯಲ್ಲಿ ಕ್ರಮವಾಗಿ ವಿದ್ಯಾಭ್ಯಾಸವನ್ನು ಮಾಡಿ ಸಮಾಪ್ತತ್ವನಾಗಿದ್ದನು. ವೇದವೇದಾಂಗಗಳನ್ನು ವಿಧಿಪೂರ್ವಕವಾಗಿ ಅಧ್ಯಯನಮಾಡಿದ್ದನು. ಶಸ್ತಾಸ್ತವಿದ್ಯೇಯಲ್ಲಿ ತನ್ನ ತಂದೆಯನ್ನು ಮೀರಿಸುವಪ್ಪು ಪರಿಣತನಾಗಿದ್ದನು (೧೯-೨೦). ಶ್ರೀರಾಮನು ಪರಿಶುದ್ಧವಂಶದಲ್ಲಿ ಜನಿಸಿದ ತಂದೆಯಾಯಿಗಳನ್ನು ಪಡೆದ ಸತ್ಯರೂಪ. ಎಂತಹ ವಿಪತ್ತಿನಲ್ಲಿಯೂ ಕಂಗಡದ ಧೀರ. ಸತ್ಯವನ್ನೇ ನುಡಿಯತಕ್ಕವನು. ಯಜುಮಾರ್ಗದಲ್ಲಿಯೇ ನಡೆಯತಕ್ಕವನು. ಧಮಾರ್ಥಗಳನ್ನು ಬಲ್ಲ ಹಿರಿಯರಾದ ಬ್ರಾಹ್ಮಣಾರಿಂದ ಶಿಕ್ಷಣವನ್ನು ಪಡೆದವನು (೨೧). ಆತನು ಧಮಾರ್ಥಕಾಮಗಳನ್ನು ಕಾಲೋಚಿತವಾಗಿ ಬಳಸುವ ರಹಸ್ಯವನ್ನು ರಿತಿದ್ದನು. ಅವನಿಗೆ ಒಳ್ಳಿಯ ಸ್ತೋರಣಶಕ್ತಿ ಇದ್ದಿತು. ಅವನು ಮಹಾಪ್ರತಿಭಾಶಾಲಿ. ಲೌಕಿಕವ್ಯವಹಾರದಲ್ಲಿಯೂ ಸಂಪ್ರದಾಯದಲ್ಲಿಯೂ ಚೆನ್ನಾಗಿ ನುರಿತವನು (೨೨). ಹೀಗಿದ್ದರೂ ಶ್ರೀರಾಮನು ಆತ್ಮಂತ ವಿನಯಶಾಲಿ. ತನ್ನ ಸುಖ ದುಃಖಗಳನ್ನು ಹೊರಗೆ ತೋರ್ಣಡಿಸದ ಗಂಭೀರಸ್ವಭಾವದವನು. ಮಂತ್ರ
 * ಮಂತ್ರರಹಿತವಾದ ಆಯುಧ ಶಸ್ತ್ರ. ಮಂತ್ರಪೂರ್ವಕವಾದ ಆಯುಧ ಅಸ್ತ.

ದೃಢಭಕ್ತಿಃ ಸ್ಥಿರಪ್ರಹೀಳ್ಯೇ ನಾಸದಾಗ್ನಿ ರ್ಹೀನ ದುರ್ವಚಾಃ ।	
ನಿಸ್ತಂದಿರಪ್ರಮತ್ತಶ್ಚ ಸ್ವದೋಷಪರದೋಷವಿತ್ ॥	೨೪
ಶಾಸ್ತ್ರಜ್ಞಾತಿ ಕೃತಜ್ಞಾತಿ ಪುರುಷಾಂತರಕೋವಿದಃ ।	
ಯಃ ಪುರುಷಾನುಗ್ರಹಯೋಯಿಫಾನ್ಯಾಯಂ ವಿಚಕ್ಷಣಃ ॥	೨೫
ಸತ್ಯಂಗ್ರಹಪುರುಷನೇ ಸಾಫಿನಿ ಗ್ರಹಸ್ಯ ಚ ।	
ಆಯಕರ್ಮಣ್ಯಾಪಾಯಜ್ಞಃ ಸಂದೃಷ್ಟವ್ಯಯಕರ್ಮವಿತ್ ॥	೨೬
ಶ್ರೀಷ್ಟ್ಯಂ ಶಾಸ್ತ್ರ ಸಮೂಹೇಷು ಪಾರ್ಷ್ವೋ ವ್ಯಾಖ್ಯಾಶಕೇಷು ಚ ।	
ಅಧ್ಯಾತ್ಮಮೌ ಚ ಸಂಗ್ರಹ್ಯ ಸುಖತಂತೋನ ಚಾಲಃಃ ॥	೨೭

ಲೋಚನೆಯನ್ನು ರಹಸ್ಯವಾಗಿ ಇರಿಸಬಲ್ಲವನು. ಅವನಿಗೆ ಉತ್ತಮರಾದ ಸಹಾಯಕ ಮಂತ್ರಿಗಳಿದ್ದರು. ಒಂದು ವೇಳೆ ಅವನಿಗೆ ಕೋಪವಾಗಲಿ ಅನುಗ್ರಹ ಬುದ್ಧಿಯಾಗಲಿ ಹುಟ್ಟಿದರೆ, ಅದು ಆಯಾ ಜನರಿಗೆ ತಕ್ಷ ಘಲವನ್ನು ಕೊಡದೆ ವಿರಮಿಸದು. ಬಶ್ಯಯವನ್ನು ದಾನಮಾಡುವುದಕ್ಕೂ ಸಂಗ್ರಹ ಮಾಡುವುದಕ್ಕೂ ಕಾಲಾಕಾಲಗಳನ್ನು ಅವನು ಬಲ್ಲನು (೨೬). ಶ್ರೀರಾಮನಿಗೆ ಗುರುಹಿರಿಯರಲ್ಲಿಯೂ ದೇವತೆಗಳಲ್ಲಿಯೂ ದೃಢವಾದ ಭಕ್ತಿ. ಅವನ ಪ್ರಜ್ಞಾಶಕ್ತಿಯು ಯಾವ ಸಮಯದಲ್ಲಿಯೂ ಸ್ಥಿರವಾಗಿ ಇರುತ್ತಿತ್ತು. ಅವನು ಕೆಟ್ಟವರನ್ನು ಹತ್ತಿರಕ್ಕೆ ಸೇರಿಸುತ್ತಿರಲ್ಲ. ಕೆಟ್ಟ ಮಾತನ್ನು ಆಡುತ್ತಿರಲ್ಲ. ಕೆಲಸದಲ್ಲಿ ಆಲಸ್ಯವೆಂಬುದೇ ಅವನಿಗಿರಲಿಲ್ಲ. ಅವನಿಂದ ಪ್ರಮಾದವು ನಡೆದದ್ದೇ ಇಲ್ಲ. ಅವನು ಇತರ ಜನರಲ್ಲಿರುವ ನ್ಯಾನತೆಗಳನ್ನು ಗಮನಿಸುತ್ತಿದ್ದನಲ್ಲದೆ ತನ್ನಲ್ಲಿರಬಹುದಾದ ನ್ಯಾನತೆಯಾವುದೆಂಬುದನ್ನು ವಿಮರ್ಶಿಸಿಕೊಳ್ಳುತ್ತಿದ್ದನು (೨೭). ಶ್ರೀರಾಮನು ಸಮಸ್ತ ಶಾಸ್ತ್ರಜ್ಞ; ಕೃತಜ್ಞ; ಜನರ ಸ್ವಭಾವವನ್ನು ಪರಿಶೀಲಿಸುವುದರಲ್ಲಿ ಕೋವಿದ. ಮಿಶ್ರರನ್ನು ಸಂಗ್ರಹಿಸುವುದರಲ್ಲಿಯೂ ಸುವರ್ಯಾದಲ್ಲಿ ಅವರಿಗೆ ಉಪಕಾರಮಾಡುವುದರಲ್ಲಿಯೂ ವಿಚಕ್ಷಣ (೨೮). ಸಜ್ಜನಿಗೆ ಆಶ್ರಯವಿತ್ತು ರಕ್ಷಿಸುವುದರಲ್ಲಿಯೂ ದುಷ್ಪರನ್ನು ದಂಡಿಸುವುದರಲ್ಲಿಯೂ ಜೀಚಿತ್ಯವನ್ನು ಬಲ್ಲವನು. ನ್ಯಾಯ ಮಾರ್ಗದಲ್ಲಿ ಹೇಗೆ ಧನವನ್ನು ಸಂಪಾದಿಸಬೇಕೆಂಬುದನ್ನೂ ಹೇಗೆ ವ್ಯಾಯ ಮಾಡಬೇಕೆಂಬುದನ್ನೂ ಬೇನಾಗಿ ತಿಳಿದಿರುವನು (೨೯). ಶ್ರೀರಾಮನಿಗೆ

ವೈಕಾರಿಕಾಣಂ ಶಿಲ್ಪಾನಾಂ ವಿಜ್ಞಾ ತಾಧ್ರ್ಯವಿಭಾಗವಿತ್ತಾ ।
 ಅರೋಹೇ ವಿನಯೇ ಚೈವ ಯುಕ್ತೋ ವಾರಣಾಷಿನಾಮ್ ॥ ೨೪
 ಧನುಫೇದವಿದಾಂ ಶ್ರೀಪೋ ಲೋಕೇ ನ ತಿರಧಸಂಮುತ್ತಃ ।
 ಅಭಿಯಾತಾ ಪ್ರಹರ್ತಾ ಚ ಸೇನಾನಯವಿಶಾರದಃ ॥ ೨೫
 ಅಪರ್ಧಷ್ಟಾ ಸಂಗಾಮೇ ಕುದ್ರ್ಯಾರಷಿ ಸುರಾಸುರ್ಯಃ ।
 ಅನಸೂಯೋ ಜಿತಕೋಧೋನ ದೃಪ್ಯೋ ನ ಚ ಮತ್ತರೀ ॥ ೨೬
 ನ ಉವಮಂತಾ ಭೂತಾನಾಂ ನ ಚ ಕಾಲವಶಾನುಗಃ ।
 ಏವಂ ಶ್ರೀಷ್ಟ ಗುಣೀಯರ್ಥಕ್ತಃ ಪ್ರಜಾನಾಂ ಪಾರ್ಥಿವಾತ್ಮಜಃ ॥ ೨೭

ಶಾಸ್ತ್ರಗಳಲ್ಲಿಯೂ ಕಾವ್ಯನಾಟಕಾದಿ ಸಾಹಿತ್ಯದಲ್ಲಿಯೂ ಉತ್ತಮವಾದ ಪಾಂಡಿತ್ಯವಿತ್ತು. ಅವನು ಅರ್ಥಧರ್ಮಗಳಿಗೆ ವಿರೋಧ ಬರದಂತೆ ಸುಖವನ್ನಾಭವಿಸುತ್ತಿದ್ದನು. ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ಆಲಸ್ಯವೆಂಬುದೇ ಅವನಿಗಿರಲಿಲ್ಲ (೨೮). ಮನೋರಂಜನೆಯನ್ನಂಟುಮಾಡುವ ಸಂಗೀತ, ಚಿತ್ರ ಮುಂತಾದ ಕಲೆಗಳಲ್ಲಿ ಅವನಿಗೆ ನೈಪುಣ್ಯವಿದ್ದಿತು. ಅವಗಳ ಸ್ವರೂಪ ತಾರತಮ್ಯಗಳನ್ನು ಅವನು ತಿಳಿದಿದ್ದನು. ಆನೆ ಕುದುರೆಗಳನ್ನು ಸಾಧಾರಿಸುವುದರಲ್ಲಿಯೂ ಅತನು ಬಹುಸಮರ್ಥ (೨೯). ಯಾದಧಿದ್ಯೈಯಲ್ಲಿ ಶ್ರೀರಾಮನನ್ನು ಮೀರಿಸಿದವರಿಲ್ಲ. ಅತಿರಥರೆನಿಸಿಕೊಂಡವರೂ ಅವನನ್ನು ಗೌರವಿಸುತ್ತಿದ್ದರು. ಸಂಗ್ರಹ ಭೂಮಿಯಲ್ಲಿ ತಾನೇ ಮುಂದ ನುಗ್ಗಿ ವೈರಿಗಳನ್ನು ಸದೆಬಡಿಯುತ್ತಿದ್ದ ಏರನವನು. ಸೇನಾಪೂರವನ್ನು ರಚಿಸುವುದರಲ್ಲಿ. ವಿಶಾರದ (೨೯). ಒಂದು ವೇಳೆ ದೇವಾಸುರರೆಲ್ಲರೂ ಕುದ್ರಾಗಿ ಸಮರಾಂಗಣದಲ್ಲಿ ಎದುರಿಸಿದರೂ ಶ್ರೀರಾಮನನ್ನು ಕರಲಿಸಲು ಶಕ್ತಿವಿರಲಿಲ್ಲ. ಅವನು ಅಂಥ ಪರಾಕ್ರಮಿ. ಅವನಲ್ಲಿ ಅಸೂಯೆಯೆಂಬುದಿಲ್ಲ. ಕೋಪವನ್ನು ಅಂಕೆಯಲ್ಲಿಟ್ಟುಕೊಂಡಿದ್ದನು. ಅವನು ಅಹಂಕಾರಿಯಲ್ಲ. ಮತ್ತರಿಯಲ್ಲ (೨೩). ಶ್ರೀರಾಮನು ಯಾರನ್ನೂ ಅವಮಾನಪಡಿಸತಕ್ಕವನಲ್ಲ. ಸಮಯಸಾಧಕನಲ್ಲ. ಹೀಗೆ ಆ ರಾಜಪತ್ರನೂ ಲೋಕೋತ್ತರವಾದ ಶ್ರೀಷ್ಟ ಗಣಗಳಿಂದ ಮೂರು ಲೋಕದ ಜನರಿಗೂ ಪ್ರಿಯನಾಗಿದ್ದನು. ಆತನು ತಾಳ್ಳಿಯಲ್ಲಿ ಭೂದೇವಿಗೂ

ಸಂಮತಸ್ತಿಷ್ಠಿತ ಲೋಕೇಷು ವಸುಧಾಯಾಃ ಕ್ಷಮಾಗುಣ್ಯಃ ।
ಬುದ್ಧಾ ಬೃಹಸ್ಪತೀಸ್ತಲ್ಯೋ ಏಯೇಣಾಪಿ ಶಚೀಪತೀಃ ॥ ೨೫
ತಥಾ ಸರ್ವಪ್ರಜಾಕಾಂತ್ಯಃ ಪೀತಿಸಂಜನನ್ಯಃ ಹಿತುಃ ।
ಗುಣೈರ್ವರುರುಭೀ ರಾಮೋ ದೀಪ್ತಃ ಸೂರ್ಯ ಇವಾಂಶುಭಿಃ ॥ ೨೬
ತಮೇವಂ ವೃತ್ತಸಂಪನ್ಮ ಮಪಡ್ಯಷ್ಟ ಪರಾಕ್ರಮಮ್ ।
ಲೋಕಪಾಲೋಪಮಂ ನಾಧಮಾಮಯತ ಮೇದಿನೀ ॥ ೨೭
ಷಿತ್ಯೈಸ್ತ ಬಹುಭಿಯುಂಕ್ತಂ ಗುಣೈರನುಪಮ್ಯಃ ಸುತಮ್ ।
ದೃಷ್ಟಾ ದಶರಥೋ ರಾಜಾ ಚಕ್ರೀ ಚಂತಾಂ ಪರಂತಪಃ ॥ ೨೮
ಅಥ ರಾಜೀಳ್ ಬಭೂವೈವಂ ವೃದ್ಧಷ್ಟ ಚರಚೀವಿನಃ ।
ಪೀತಿರೇಜಾ ಕಥಂ ರಾಮೋ ರಾಜಾ ಸಾನ್ಯಾಯಿ ಜೀವತಿ ॥ ೨೯
ವಿಷಾ ಹಸ್ಯಃ ಪರಾ ಪೀತಿಹೃದಿ ಸಂಪರಿವರ್ತತೀಃ ।
ಕದಾ ನಾಮ ಸುತಂ ದೃಷ್ಟಾ ಮೃಭಿಷಿಕ್ತಮಹಂ ಪಿಯಮ್ ॥ ೩೦

ಬುದ್ಧಿಯಲ್ಲಿ ಬೃಹಸ್ಪತಿಗೂ ಪರಾಕ್ರಮದಲ್ಲಿ ದೇವೇಂದ್ರನಿಗೂ ಸಮಾನನು (ಇ.೧-ಇ.೨). ಆತನ ಸದ್ಗುಣಾಗಳು ಸಮಸ್ತ ಪ್ರಜಿಗಳಿಗೂ ಪಿಯವಾಗಿದ್ದವು. ತಂದೆಯಾದ ದಶರಥನು ಮಗನ ಈ ಸದ್ಗುಣಾಗಳನ್ನು ಕಂಡು ಹಿಗ್ನಿತ್ವಿದ್ದನು. ಸೂರ್ಯನು ತನ್ನ ಕರಣಗಳಿಂದ ಬೆಳಗುವಂತೆ ರಾಮನು ಈ ಗುಣಗಳಿಂದ ಬೆಳಗುತ್ತಿದ್ದನು (ಇ.೩). ಹೀಗೆ ಶ್ರೀರಾಮನು ಸಚಾರಿತ್ರನೂ ಆಪ್ತಿಮು ಪರಾಕ್ರಮಶಾಲಿಯೂ ದಿಕ್ಷಾಲಿಸಮಾನನೂ ಆಗಿರುವುದನ್ನು ಕಂಡು, ಆತನು ತನಗೆ ಪತಿಯಾಗಲೆಂದು ಭೂದೇವಿಯು ಬಯಸಿದಳು (ಇ.೪). ಆಗ ದಶರಥ ವುಹಾರಾಜನಿಗೆ ಅಸಾಧಾರಣವಾದ ಗುಣಾತಿಶಯಗಳಿಂದ ವಿರಾಜಿಸುವ ಮಗನನ್ನು ನೋಡಿ ಒಂದು ಆಲೋಚನೆ ಹುಟ್ಟತು : “ನಾನು ವೃದ್ಧನಾದೆ. ಬಹುಕಾಲ ಬದುಕಿದೆ. ನನ್ನ ಕಣ್ಣದುರಿಗೆ ರಾಮನು ರಾಜನಾದರೆ ನನಗೆ ಆನಂದವಾಗುವುದು. ಇದು ಹೇಗೆ ಸಾಧ್ಯವಾದೀತು ? (ಇ.೫-ಇ.೬). ನನ್ನ ಮೋಹದ ಕಂದನಿಗೆ ಪಟ್ಟಾಭಿಷೇಕವಾಗುವುದನ್ನು ಯಾವಾಗ ನೋಡಿ ಆನಂದಿಸಿಯೇನು ? ಅದನ್ನು ಎಂದು ನೋಡುವೇನೋ ಎಂಬ ಆಸೆ ಹೃದಯದಲ್ಲಿ ತುಂಬಿ ನಿಂತಿದೆ (ಇ.೭).

ವೃದ್ಧಿಕಾಮೋ ಹಿ ಲೋಕಸ್ಯ ಸರ್ವಭೂತಾನುಕಂಪನಃ ।
 ಮತ್ತು ಶಿಯತರೋ ಲೋಕೇ ಪರಜನ್ಯ ಇವ ವೃಷ್ಣಿಮಾನ್ ॥೨೫
 ಯಮಶಕ್ತಸಮೋ ಏಯೇ ಬ್ರಹ್ಮಸ್ತಿಸಮೋ ಮತ್ತೊ ।
 ಮಹಿಧರಸಮೋ ಧೃತ್ಯಾಂ ಮತ್ತೃಶ್ಚ ಗುಣವತ್ತರಃ ॥ ೨೬
 ಮಹಿಮಹಮಿಮಾಂ ಕೃತ್ಯಾಂ ಮಧಿತಿಷ್ಟಂತಮಾತ್ಯಜಮ್ ।
 ಅನೇನ ಪರಿಷಾ ದೃಷ್ಟಾಂ ಯಥಾ ಸ್ವರ್ಗಮಾಪ್ಯ ಯಾಮ್ ॥ ೨೭
 ಇತ್ಯೇತ್ರೇವಿದಿಷ್ಟಿಸ್ತಿ ರನ್ಯ ಪಾರ್ಥಿವದುಲಾಭಿಃ ।
 ಶಿಷ್ಯರಪರಿಮೇಯಿಶ್ಚ ಲೋಕೇ ಲೋಕೋತ್ತರ್ಗುರುಂಜಃ ॥ ೨೮
 ತಂ ಸಮೀಕ್ಷೆ ಮಹಾರಾಜೋ ಯುಕ್ತಂ ಸಮುದಿತ್ಯಃ ಶುಭ್ಯಃ ।
 ನಿಶ್ಚಯ ಸಚಯ್ಯಃ ಸಾರ್ಥಂ ಯುವರಾಜಮಮನೃತ ॥ ೨೯
 ದಿವ್ಯಂತರಿಕ್ಷೇ ಭೂಮ್ಯೋ ಚ ಘೋರಮುತ್ತಾತಜಂ ಭಯಮ್ ।
 ಸಂಚಚಕ್ಷೇ ಚ ಮೇಧಾವೀ ಶರೀರೇ ಭಾತ್ಯನೋ ಜರಾಮ್ ॥ ೩೦

“ಅವನು ಪ್ರಜಗಳಿಗೆ ಶ್ರೀಯಸ್ವನ್ಯ ಹಾರ್ದಿಸುತ್ತಾನೆ. ಅವನಿಗೆ ನಿವಿಲ ಪ್ರಾಣಿಗಳಲ್ಲಿಯೂ ಎಷ್ಟು ಅನುಕಂಪ । ಪ್ರಜಗಳಿಗೆ ನನ್ನಲ್ಲಿರುವಡಕ್ಕಿಂತಲೂ ರಾಮನಲ್ಲಿ ಹೆಚ್ಚು ಪ್ರೀತಿ । ಅವರಿಗೆ ರಾಮನನ್ಯ ಕಂಡರೆ ಮಳಿಸುರಿಸುವ ಮೇಘವನ್ಯ ಕಂಡಂತಾಗುತ್ತದೆ । (೨೫). ಪರಾಕ್ರಮದಲ್ಲಿ ಯಮನಂತೆ ದೇವೇಂದ್ರನಂತೆ ಇದ್ದಾನೆ. ಬುದ್ಧಿಶಕ್ತಿಯಲ್ಲಿ ಬ್ರಹ್ಮಸ್ತಿಗೆ ಸಮಾನ. ಧೈರ್ಯದಲ್ಲಿ ಬೆಟ್ಟದ ಹಾಗೆ ಸ್ಥಿರನಾಗಿದ್ದಾನೆ. ನಿಜವಾಗಿಯೂ ಶ್ರೀರಾಮನು ನನಗಿಂತ ಗುಣಶಾಲಿ (೨೬). ಸಕಲ ರಾಜ್ಯದ ಅಧಿಪತ್ಯವನ್ನು ಹಹಿಸಿಕೊಂಡು ರಾಜ್ಯವಾಳುವ ಮಗನನ್ಯ ನೋಡುವ ಯೋಗವು ದೊರಕಿದರೆ, ಈ ವರ್ಯಸ್ವಿನಲ್ಲಿ ನನಗೆ ಸ್ವರ್ಗಸುಖವು ಲಭಿಸಿದಂತೆಯೇ. ಅಂತಹ ಭಾಗ್ಯವನ್ನನುಭವಿಸಿ ನಾನು ಪರಲೋಕವನ್ನು ಸೇರಬೇಕು” (೨೦). ಹೀಗೆ ಚಿಂತಿಸುತ್ತ ಮಂತ್ರಿಗಳಿಂದನೆ ಆಲೋಚಿಸಿ ದಶರಥರಾಜನು ಒಂದು ನಿಶ್ಚಯಕ್ಕೆ ಬಂದನು. ಇತರ ಯಾವ ಕ್ಷತ್ರಿಯರಾಜರಲ್ಲಿಯೂ ಕಂಡುಬರದ ಉಂಪಾತೀತವಾದ ಲೋಕೋತ್ತರ ಸದ್ಗಣಗಳಿಂದ ಪ್ರಕಾಶಿಸುವ ಶ್ರೀರಾಮನಿಗೆ ಯುವರಾಜ ಪದವಿಯನ್ನು ಕೊಡಬೇಕೆಂದು ನಿಶ್ಚಯಿಸಿದನು (೨೧-೨೨). ಆ ಬುದ್ಧಿ

ಪೂರ್ಣಚಂದ್ರಾನನಷ್ಟ ಶೋಕಾಪನುದಮಾತ್ತಿನಃ ।
 ಶೋಕೇ ರಾಮಸ್ಯ ಬುಬುಧೇ ಸಂಭಿಯತ್ವಂ ಮಹಾತ್ತಿನಃ ॥
 ಆತ್ಮನಶ್ಚ ಪ್ರಜಾನಾಂ ಚ ಶೈಯಸೇ ಚ ಉಯೀಣ ಚ ।
 ಪಾಪ್ತಕಾಲೇ ಸ ಧರ್ಮಾತ್ಮಾ ಭಕ್ತಾ ತ್ವರಿತವಾನ್ ನೃಪಃ ॥
 ನಾನಾನಗರವಾಸ್ತವಾನ್ ಪೃಥಗ್ನಾನಪದಾನಷಿ ।
 ಸಮಾನಿನಾಯ ಮೇದಿನ್ಯಾ: ಪ್ರಧಾನಾನ್ ಪೃಥಿವೀಪತೀನ್ ॥
 ತಾನ್ ವೇಶ್ವನಾನಾಭರಣೀಯಾಧಾರ್ಣಂ ಪ್ರತಿಪೂರ್ಜತಾನ್ ।
 ದದಶಾಲಂಕೃತೋ ರಾಜಾ ಪ್ರಜಾಪತಿರಿವ ಪ್ರಜಾಃ ॥

ಶಾಲಿಯ ದೇವಲೋಕದಲ್ಲಿಯೂ ಅಂತರಕ್ಕದಲ್ಲಿಯೂ ಭೂಮಿಯಲ್ಲಿಯೂ ಗೋಚರಿಸುತ್ತತಿದ್ದ ಉತ್ತಾತಗಳನ್ನು ಗಮನಿಸಿದನಲ್ಲದೆ, ತನ್ನ ಶರೀರವು ಮುಟ್ಟಿನಿಂದ ಜೀರ್ಣವಾಗುತ್ತಿರುವುದನ್ನು ಲಕ್ಷಿಸಿದನು (೪೨). ಪೂರ್ಣ ಚಂದ್ರನಂತೆ ಸುಂದರವಾದ ಮುಖವಲ್ಲಿ ಮಹಾತ್ಮಾನಾದ ಶ್ರೀರಾಮಚಂದ್ರನು ಜನಪ್ರಿಯನಾಗಿರುವುದನ್ನು ನೆನೆಸಿಕೊಂಡಾಗ ದಶರಥನ ಚಿಂತಯು ಶಾಂತವಾಯಿತು (೪೩). ಧರ್ಮಾತ್ಮಾನಾದ ಆ ನೃಪಾಲನು ಪ್ರಜೆಗಳ ಶೈಯೋಭಿವೃದ್ಧಿಗೂ ತನ್ನ ಇಷ್ಟವನ್ನು ನೆರವೇರಿಸಿಕೊಳ್ಳುವುದಕ್ಕೂ ಇದು ಸರಿಯಾದ ಹಾಲವೆಂದು ನಿರ್ಧರಿಸಿ ಶ್ರೀರಾಮನಿಗೆ ಪಟ್ಟಗಟ್ಟಲು ತ್ವರಿಮಾಡಿದನು (೪೪). ಅನಂತರ ದಶರಥನು ತನ್ನ ರಾಜ್ಯದ ನಾನಾ ನಗರಗಳಲ್ಲಿದ್ದ ಪೌರರನ್ನೂ ಗ್ರಾಮಾಂತರವಾಸಿಗಳಾದ ಪ್ರಜೆಗಳನ್ನೂ ಮುಖ್ಯರಾದ ಕೆಲವು ರಾಜರನ್ನೂ ಕರೆಸಿದನು. ಅವರಿಗೆ ಯಥಾರ್ಥವಾಗಿ ವಸತಿಗಳನ್ನೇರ್ಪಡಿಸಿ ಆಭರಣಾದಿ ದೃವ್ಯಗಳಿಂದ ಸತ್ಯರಿಸಿದನು. (ಅವರೆಲ್ಲರನ್ನೂ ರಾಜಸಭೆಗೆ ಬರಮಾಡಿಕೊಂಡು) ತಾನು ರಾಜಭೂಷಣಗಳಿಂದ ಅಲಂಕೃತನಾಗಿ ಬ್ರಹ್ಮ ದೇವನಂತೆ ಪ್ರಸನ್ನ ದೃಷ್ಟಿಯಿಂದ ಅವರಿಗೆ ಸಂದರ್ಭನವನ್ನು ನೀಡಿದನು (೪೫-೪೬).

*ಗ್ರಹನಕ್ತುಗಳಲ್ಲಿ ಕಾಣಿಸುವ ಉತ್ತಾತಪು ದಿಪ್ಯೋತ್ಪಾತವೇಸಿಸುವುದು. ಬಿರುಗಳ, ಮೇಘಜಾಲ, ಆಕಾಲದಲ್ಲಿ ಕತ್ತಲಾಗುವುದು ಮುಂತಾದ್ದು ಅಂತರಿಕ್ಷೋತ್ಪತ್ತ. ಮೃಗಾಳು ಏಕಾಯಾಗಿ ಕಾಗುವುದು, ಪಕ್ಷಿಗಳು ರಾತ್ರಿ ಹಾರಾಡುವುದು ಮೊದಲಾದ್ದು ಭೂಮಿಯಲ್ಲಿ ಹಸ್ತಿಪ ಭೌಮೋತ್ಪತ್ತ.

ನ ತು ಕೇಕಯರಾಜಾನಂ ಜನಕಂ ವಾ ನರಾಧಿಪಃ ।
ತ್ವರಯಾ ಚಾನಯಾಮಾಸ ಪಶ್ಚಾತ್ತೈ ಶೋಷ್ಯತಃ ಸೀಯಮ್ ॥ ೬
ಅಥೋಪವಿಷ್ಠೇ ನೃಪತೌ ತಸ್ಮಿನ್ ಪರಬಲಾದರನೇ ।
ತತಃ ಪ್ರವಿಶಿಃ ಶೇಷಾ ರಾಜಾನೋ ಲೋಕಸಂಮತಾಃ ॥ ೨೯
ಅಥ ರಾಜಾಃ ವಿತೀನೇಣಮು ವಿವಿಧೇಷಾಸನೇಷಮು ಚ ।
ರಾಜಾನಮೇವಾಭಿಮುಖಾ ನಿಷೇಧುನರ್ಯಯಕೋವಿದಾಃ ॥ ೩೦

ಸ ಲಭ್ ಮಾನ್ಯೇವಿನಯಾಸ್ತಿತ್ವಾಪ್ಯಃ
ಪುರಾಲಯೈಜಾನಪದ್ಯೈಶ್ ಮಾನವ್ಯಃ ।
ಉಪೋಪವಿಷ್ಪ್ರಾನ್ಯಾಪತಿವ್ಯಾತೋ ಬಭೋ
ಸಹಸ್ರಚಕ್ರಭರಗವಾನಿವಾಮರ್ಪಃ ॥

ಇತ್ಯಾಷ್ಟೇ ಶ್ರೀಮದ್ಭಾರತೀಯಣೇ ವಾಲ್ಯಾಕ್ಷಯೇ ಅದಿತಾವ್ಯೇ
ಚಹುರ್ವಂಶತಿಸಹಸ್ರಕಾಯಾಂ ಸಂಹಿತಾಯಾಂ ಅಯೋಧ್ಯಾಕಾಂದೇ
ಪ್ರಥಮಃ ಸರ್ಗ:

ಅವನು ತ್ವರಾವಿಷ್ಪ್ರಾನಾದ್ವರಿಂದ ದೂರದೇಶದಲ್ಲಿದ್ದ ಕೇಕಯ ರಾಜನಿಗೂ ಜನಕರಾಜನಿಗೂ ಹೇಳಿಕಲ್ಪಿಸಿ ಕರೆಸಲಿಲ್ಲ. ಈ ಶುಭಕಾರ್ಯವು ನಡೆದಮೇಲೆ ಅವರೀವರೂ ಈ ವೃತ್ತಾಂತವನ್ನು ಕೇಳಿ ಸಂತೋಷಪಡುವರೆಂದು ಅವನು ಭಾವಿಸಿದನು (ಉಲ). ವಂಹಾಶಾರನಾದ ದಶರಥಪುಹಂಹಾರಾಜನು ಸಿಂಹಾಸನದಮೇಲೆ ಮಂಡಿಸಲಾಗಿ, ಜನಪ್ರಿಯರೂ ರಾಜ ನೀತಿಜ್ಞರೂ ಆದ ಇತರ ನೃಪಾಲರೆಲ್ಲರೂ ತಮಗಾಗಿ ಏರ್ಪಡಿಸಿದ್ದ ವಿವಿಧ ಪೀಠಗಳಲ್ಲಿ ಮಹಾರಾಜನಿಗೆ ಅಭಿಮುಕವಾಗಿ ಕುಳಿತುಕೊಂಡರು (ಉಳ-೩೦). ಹೀಗೆ ಯಥಾಯೋಗ್ಯರಾಗಿ ಸತ್ಯರಿಸಲ್ಪಟ್ಟ ವಿನೀತರಾದ ಸಾಮಂತರಾಜರೂ ಪೌರರೂ ಗ್ರಾಮಾಂತರರಾಸಿಗಳಾದ ಪ್ರಚೆಗಳೂ ರಾಜಸಭೆಯಲ್ಲಿ ನೆರೆದಿರಲು, ದಸರಥನು ದೇವತೆಗಳಿಂದ ಪರಿವೃತನಾದ ದೇವೇಂದ್ರನಂತೆ ವಿರಾಜಿಸುತ್ತಿದ್ದನು (ಇಗ).

ಇಲ್ಲಿಗೆ ಶ್ರೀಮದ್ಭಾರತೀಯಣದ ಅಯೋಧ್ಯಾಕಾಂಡದಲ್ಲಿ ಒಂದನೆಯ ಸರ್ಗ.

ದ್ವಿತೀಯಃ ಸರ್ಗಣಃ

ಪರಿಷದನಮೋದನಮ್

ತತಃ ಪರಿಷದಂ ಸರ್ವಮಾಮಂತ್ರ ವಸುಧಾಧಿಪಃ ।

ಹಿತಮುಧಃಷಣಂ ಚೈವಮುವಾಚ ಪ್ರಥಿತಂ ವಚಃ ॥ ೮

ದುಂದುಭಿಸ್ವನಕಲ್ಪೀನ ಗಂಭೀರೇಣಾನುನಾದಿನಾ ।

ಸ್ವರೇಣ ಮಹತಾ ರಾಜಾ ಜೀಮೂತ ಇವ ನಾದಯನ್ ॥ ೯

ರಾಜಲಕ್ಷಣಯುಕ್ತೀನ ಕಾಂತೇನಾನುಪಮೀನ ಚ ।

ಉವಾಚ ರಸಯುಕ್ತೀನ ಸ್ವರೇಣ ಸೃಪತಿನ್ಯಾಪಾನ್ ॥ ೧೦

ವಿದಿತಂ ಭವತಾಮೇತದ್ವಧಾ ಮೇ ರಾಜ್ಯಮುತ್ತಮಮ್ ।

ಪೂರ್ವಕ್ಯಮ್ಯಮ ರಾಜೀಂದ್ರ್ಯಃ ಸುತವತ್ ಪರಿಪಾಲತಮ್ ॥ ೧೧

ಮೋಹಮಿಕ್ಷ್ಯ ಕುಬಿಃ ಸರ್ವೇನರೇಂದ್ರ್ಯಃ ಪರಿಪಾಲತಮ್ ।

ಶ್ರೀಯಾ ಯೋಕ್ತಾಮೋಽಸ್ಮಿ ಸುಖಾಹಂಮವಿಲಂ ಜಗತ್ ॥ ೧೨

ಸರ್ಗಣ ೨

ಶ್ರೀರಾಮನಿಗೆ ಪಟ್ಟಾಭಿಪೇಕಷ್ಠಾದಬೀಕಂಬ ಉದ್ದೇಶವನ್ನು ದಶರಥನು ಪ್ರಜೀಗಳಿಗೆ ತಿಳಿಸುವುದು. ಪ್ರಜೀಗಳ ಸಮೃತಿ.

ಅನಂತರ ದಶರಥಮಹಾರಾಜನು ಸಭೀಯಲ್ಲಿದ್ದ ಸರ್ವಸದಸ್ಯರನ್ನೂ ಉದ್ದೇಶಿಸಿ ಎಲ್ಲರಿಗೂ ಕೇಳಿಸುವಂತೆ, ದುಂದುಭಿಯಂತೆಯೂ ಮೇಘದಂತೆಯೂ ಗಂಭೀರವಾದ ಧ್ವನಿಯಿಂದ, ಅವರೆಲ್ಲರಿಗೂ ಹಿತಕರಪೂ ಸಂತೋಷ ಜನಕಪೂ ಆದ ಮಾತನ್ನಾಡಿದನು (೧-೨). ಅವನ ಕಂತಸ್ವರವು ರಾಜೋಚಿತವಾದ ಪ್ರಭಾವದಿಂದ ಕೂಡಿದ್ದತಲ್ಲದೆ ಬಹಳ ಮೃದುವಾಗಿಯೂ ಮಧುರವಾಗಿಯೂ ಇದ್ದಿತು (೩). “ಪ್ರೀತಿಪಾತ್ರರಾದ ಪ್ರಜೀಗಳೇ, ಈ ವಿಶಾಲವಾದ ರಾಜ್ಯವನ್ನು ನನ್ನ ಪೂರ್ವಜರಾದ ರಾಜಾಧಿರಾಜರು ಪರಿ ಪಾಲಿಸುತ್ತ ಪ್ರಜೀಗಳನ್ನು ಮಕ್ಕಳಂತೆ ಕಾಪಾಡಿಕೊಂಡು ಬಂದಿದ್ದಾರೆಂಬುದು ನಿಮಗೆ ತಿಳಿದಿದೆ (೪). ಇಕ್ಷ್ವಾಕುವಂಶೋಧ್ವರಾದ ಆ ನರೇಂದ್ರರು

ಮಯಾಪ್ಯಾಚರಿತಂ ಪೂರ್ವೇಃ ಪಂಥಾನಮನುಗಳ್ಭಾತಾ ।

ಪ್ರಜಾ ನಿತ್ಯಮನಿದೇಣ ಯಥಾಶಕ್ತಭಿರಕ್ಷಿತಾಃ ॥

ಇದಂ ಶರೀರಂ ಲೋಕಸ್ಯ ಕೃತ್ಯ ಸ್ಯ ಚರಿತಾ ಹಿತಮ್ ।

ಪಾಂಡರಸ್ಯಾತಪತ್ರಸ್ಯ ಭಾಷ್ಯಯಾಯಾಂ ಜರಿತಂ ಮಯಾ ॥

ಪಾಪ್ಯ ವರ್ಣಸಹಸ್ರಾಣಿ ಬಹೂನ್ಯಾಯೂಂಜಿ ಜೀವತಃ ।

ಜೀಣಾಸ್ಯಾಸ್ಯ ಶರೀರಸ್ಯ ವಿಶ್ವಾಂತಿಮಭರೋಚಯೇ ॥

ರಾಜಪ್ರಭಾವದುಪ್ಯಾಂ ಹಿ ದುರ್ವಹಾಮಜತೀಂದಿಯೈಃ .

ಪರಿಶ್ವಾಂತೋ ಸ್ಮಿ ಲೋಕಸ್ಯ ಗುರ್ವಿಂ ಧರ್ಮಧುರಂ ವಹನ್ ॥ ೬

ಮೋಹಂ ವಿಶ್ವಾಮಿಭಾವಿ ರಾಮಂ ಕೃತ್ಯಾ ಪ್ರಜಾಹಿತೇ ।

ಸನ್ಮಿ ಕೃಪಾನಿಮಾನ್ ಸರ್ವಾನನುಮಾನ್ ದ್ವಿಜಪ್ರಭಾನ್ ॥ ೧೦

ಅನುಜಾತೋ ಹಿ ಮಾಂ ಸವ್ರೇಗುರಣೈಜ್ಯೇಷ್ಠೋ ಮಮಾತ್ಮಜಃ ।

ಪುರಂದರಸಮೋ ಏಯೋ ರಾಮಃ ಪರಬ್ರಹಂಜಯಃ ॥ ೧೧

ಪಾಲಿಸಿಕೊಂಡು ಬಂದಿರುವ ಸುಖಾಶ್ರಯವಾದ ಈ ಸಮಸ್ತರಾಜ್ಯಕ್ಕೆ, ಇನ್ನೂ ಶ್ರೀಯಸ್ತು ದೋರಕಲೆಂಬುದು ನನ್ನ ಬಯಕೆಯಾಗಿದೆ. (೩). ನನ್ನ ಹಿರಿಯರು ಹೋದ ದಾರಿಯಲ್ಲಿಯೇ ಹೋಗುತ್ತ ನಾನೂ ಹೊಡ ಪ್ರಜೀಗಳನ್ನು ಎಚ್ಚರಿಕೆಯಿಂದ ಯಥಾಶಕ್ತಿಯಾಗಿ ರಕ್ಷಿಸುತ್ತ ಬಂದಿದ್ದೇನೆ (೬). ಈ ಶ್ರೀತಚ್ಛತ್ರದ ನೇರಳಿನಲ್ಲಿದ್ದು ಎಲ್ಲರಿಗೂ ಹಿತವನ್ನು ಮಾಡುತ್ತ ಮಾಡುತ್ತ ನನ್ನ ಶರೀರವು ಜೀಣಾವಾಯಿತು. ನನಗೆ ಅರುವತ್ತ ಸಾಮಿರ ವರ್ಣಗಳು ಕಳೆದವು. ದೀಘಾಕಾಲ ನಾನು ಬದುಕಿದೆ. ಜೀಣಾವಾದ ಈ ಶರೀರಕ್ಕೆ ವಿಶ್ವಾಂತಿಯಿ ಬೇಕೆನಿಸಿದೆ (೬-೭). ಲೋಕರಕ್ಷಣೆಯೆಂಬ ಈ ಕಾರ್ಯ ಭಾರವು ರಾಜರಿಗೆ ಆವಶ್ಯಕವಾದ ಶಾಯಾದಿಗುಣಗಳನ್ನ ಪೇಕ್ಕಿಸುತ್ತದೆ. ಇಂದ್ರಿಯಜಯವಿಲ್ಲದವರಿಗೆ ಇದನ್ನು ಹೊರಲು ಶಕ್ಯವಲ್ಲ. ಧರ್ಮಪಾಲನೆಯ ಈ ಭಾರವನ್ನು ಹೊತ್ತು ನಾನು ಬಳಲಿಹೋಗಿದ್ದೇನೆ (೬). ಆದ್ದರಿಂದ ನಾನು ಇಲ್ಲಿ ನೇರೆದಿರುವ ಈ ಬ್ರಾಹ್ಮಣಶ್ರೀಪ್ರಾರ್ಥಿರೂ ಒಪ್ಪುವುದಾದರೆ, ನನ್ನ ಮಗನಿಗೆ ಪ್ರಜಾರಕ್ಷಣೆಯ ಭಾರವನ್ನು ವಹಿಸಿ ವಿಶ್ವಾಂತಿ ಪಡೆಯಲಪೇಕ್ಕಿಸುತ್ತೇನೆ (೧೦). ನನ್ನ ಹಿರಿಯಮಗನಾದ ಶ್ರೀರಾಮನು ಎಲ್ಲ ಸದ್ಗುಣ

ತು ಚಂದ್ರಮಿವ ವೃಷ್ಣೀಣ ಯುಕ್ತಿಂ ಧರ್ಮಭೃತಾಂ ವರಮ್ |
ಯೋವರಾಜೈನ ಯೋಕ್ತಾಸ್ಮೀ ಸೀತಃ ಪುರುಷಪುಂಗವಮ್ || ೧೨
ಅನುರೂಪಃ ಸ ವೈ ನಾಥೋ ಲಕ್ಷ್ಮೀವಾನ್ ಲಕ್ಷ್ಮಾಗೃಜಃ |
ತ್ವೇ ಲೋಕಮಷಿ ನಾಥೇನ ಯೋನ ಸಾಂಘಾಧವತ್ತರಮ್ || ೧೩
ಅನೇನ ಶೀಯಸಾ ಸದ್ಯಃ ಸಂಯೋಕ್ತುಃ ವರಮಿಮಾಂ ಮಹಿಂಶ್ |
ಗತಕ್ಕ್ಷೇಶೋ ಭವಿಷ್ಯಾಮಿ ಸುತೇ ತಸ್ಮಿನ್ನಿವೇಶ್ಯ ವೈ || ೧೪
ಯದೀದಂ ಮೇ ನುರೂಪಾಧ್ಯಂ ಮಯಾ ಸಾಧು ಸಮಂತಿತಮ್ |
ಭವಂತೋ ಮೇ ನುಮನ್ಯಂತಾಂ ಕಥಂ ವಾ ಕರವಾಣಿಹಮ್ || ೧೫
ಯದ್ವಷ್ಯೇಷಾ ಮಮ ಬ್ರಿತಿಹೀತಮನ್ಯಾದಿಚಂತ್ಯತಾಮ್ |
ಅನ್ಯ ಮಧ್ಯಸ್ಥಚಂತಾ ಹಿ ವಿಮದಾಂಭೃಧಿಕೋದಯಾ || ೧೬

ಗಳನ್ನೂ ಪಡೆದು ನನಗೆ ಅನುರೂಪನಾಗಿ ಜನಿಸಿದ್ದಾನೆ. ಪರಾಕ್ರಮದಲ್ಲಿ ದೇವೇಂದ್ರನಿಗೆ ಸಮಾನನಾದ ವೀರನಾಗಿದ್ದಾನೆ. (೧೮). ಪಷ್ಟ ನಕ್ಷತ್ರದೊಡನಿರುವ ಚಂದ್ರನಂತೆ ಆಹಾದವನ್ನುಂಟುಮಾಡುತ್ತ ಧರ್ಮಾತ್ಮನಾಗಿರುವ ರಾಮನಿಗೆ ಯುವರಾಜ ಪದವಿಯನ್ನು ಕೊಡಲು ನನಗೆ ಸಂತೋಷವಾಗುತ್ತದೆ (೧೯). ಲಕ್ಷ್ಮೀಣಿಗೆ ಅಣ್ಣನಾಗಿ ತೇಜಸ್ಸಿಯಾಗಿರುವ ಆತನು ನಿಮ್ಮೆಲ್ಲರಿಗೂ ಯೋಗ್ಯನಾದ ಪ್ರಭುವಾಗಬಲ್ಲನು. ಅವನು ಮೂರು ಲೋಕಗಳಿಗೆ ಒಡೆಯನಾಗಿ ಎಲ್ಲರಿಗಿಂತಲೂ ಶ್ರೀಷ್ಟನಾದ ರಾಜನೆನಿಸಿಕೊಳ್ಳಬಲ್ಲನು (೨೦). ನನ್ನ ರಾಜ್ಯಕ್ಕೆ ಈ ರೀತಿಯಾದ ಶ್ರೀಯಸ್ಸನ್ನು ದೊರಕಿಸಿಕೊಡಬೇಕೇಂದು ನಾನು ಉದ್ದೇಶಿಸಿದ್ದೇನೆ. ನನ್ನ ಮಗನಿಗೆ ರಾಜ್ಯಭಾರವನ್ನು ವಹಿಸಿ ಆಯಾಸವನ್ನು ಪರಿಹರಿಸಿಕೊಳ್ಳಲಿವೆನು (೨೧). ನನ್ನ ಅಭಿಪ್ರಾಯವು ನಿಮಗೆ ಯೋಗ್ಯವೆನಿಸಿದರೆ, ನನ್ನ ಅಲೋಚನೆಯು ಸರಿಯೆನಿಸಿದರೆ ಈ ಕಾರ್ಯಕ್ಕೆ ನೀವು ಸಮ್ಮತಿಸಬೇಕು; ಅಥವಾ ಇನ್ನು ಹೇಗೆ ನಾನು ಮಾಡಬೇಕೆಂಬುದನ್ನಾದರೂ ತಿಳಿಸಿರಿ (೨೨). ನನಗೆ ಇದು ಬ್ರಿಯವಾಗಿದ್ದರೂ ಹಿತಕರವಾದ ಬೇರೆ ಮಾರ್ಗವಿದ್ದರೆ ನೀವು ಅಲೋಚಿಸಿ ಹೇಳಬಹುದು. ಏಕೆಂದರೆ, ಮಧ್ಯಸ್ಥರಾದ ನಿಮ್ಮ ಅಭಿಪ್ರಾಯವು ಪದ್ಧತಾತ್ಮಕಿಲ್ಲದೆ ಪೂರ್ವಾಪರವಿಶೇಷಿಸಿದ ಹೆಚ್ಚು ಗ್ರಾಹಕವಾಗಿರುತ್ತದೆ.” ಎಂದು

ಇತಿ ಬುದಂತಂ ಮುದಿತಾಃ ಪತ್ಯನಂದನ್ ಸೃಜಾ ಸೃಪಮ್ ।
 ವೃಷ್ಣಿಮಂತಂ ಮಹಾಮೇಘಂ ನದರಂತ ಇವ ಬಹಿರಣಾಃ ॥ ೧೯
 ಸ್ವಿಗೋ ನುನಾದೀ ಸಂಜಚ್ಚೈ ತತ್ತ ಹರ್ಷಸಮೀರಿತಃ ।
 ಜನೋಫೋದ್ಭವ್ಯಸನ್ನಾದೋ ವಿಮಾನಂ ಕಂಪಯನ್ನಿವ ॥ ೨೦
 ತಸ್ಯ ಧರ್ಮಾರ್ಥವಿದುಷೋ ಭಾವಮಾಜಾಯ ಸರ್ವಶಃ ।
 ಬ್ರಾಹ್ಮಣಾ ಜನಸುಖಾಶ್ಚ ಪಾರಜಾನಪದ್ಯೈಃ ಸಹ ॥ ೨೧
 ಸಮೇತ್ಯ ಮಂತ್ರಯಿತ್ವಾ ತು ಸಮತಾಗತಬುದ್ಧಿಯಃ ।
 ಉಚ್ಚಾರ ಮನಸಾ ಜಾತ್ವಾ ವೃಧಂ ದಶರಥಂ ಸೃಪಮ್ ॥ ೨೨
 ಅನೇಕವರ್ಷಸಾಹಸೋ ವೃಧಸ್ತಮಸಿ ಪಾರ್ಥಿವ ।
 ಸ ರಾಮಂ ಯುವರಾಜಾನಮಭಿಷಿಂಚಸ್ಯ ಪಾರ್ಥಿವಮ್ ॥ ೨೩
 ಇಭಾವೋ ಹಿ ಮಹಾಬಾಹುಂ ರಘುವೀರಂ ಮಹಾಬಲಮ್ ।
 ಗಜೀನ ಮಹತಾ ಯಾಂತಂ ರಾಮಂ ಭತ್ರಾವೃತಾನನಮ್ ॥ ೨೪

ನುಡಿದನು (೧೯). ದಶರಥನು ಹೀಗೆ ನುಡಿಯುತ್ತಿರುವಾಗ ಅಲ್ಲಿ ನೆರೆದಿದ್ದ ಸಾಮಂತರಾಜರೆಲ್ಲರೂ ಮಳಿಸುರಿಸುವ ಮೋಡವನ್ನು ಕಂಡು ಕೇಕೆಹಾಕುವ ನವಿಲುಗಳಂತೆ, ಹಷ್ಮೋದಾರಗಳಿಂದ ತಮ್ಮ ಮೆಚ್ಚಿಗೆಯನ್ನು ತೋರಿಸಿದರು (೨೧). ಸಫೀಯಲ್ಲಿದ್ದ ಸಕಲ ಜನಸಮುದಾಯವೂ ಆನಂದದಿಂದ ಉಗ್ರಿಸಲು, ಮಧುರವಾದ ಆ ಶಬ್ದವು ಎಲ್ಲೆಲ್ಲಿಯೂ ಪ್ರತಿಧ್ವನಿಸಿ ಆಸ್ಥಾನ ಮಂಟಪವೇ ಅಲ್ಲಾಡುತ್ತಿರುವಂತೆ ಭಾಸವಾಯಿತು (೨೨). ಅಲ್ಲಿ ಸೇರಿದ್ದ ಬ್ರಾಹ್ಮಣರೂ ಜನನಾಯಕರೂ ನಾಗರಿಕ ಪ್ರಜಿಗಳೂ ಧರ್ಮಾರ್ಥಗಳನ್ನು ಬಲ್ಲ ದಶರಥ ಮಹಾರಾಜನ ಆಶಯವನ್ನು ಗ್ರಹಿಸಿದರು. ಅವರೆಲ್ಲರೂ ಒಟ್ಟುಗೂಡಿ ಸಮಾಲೋಚಿಸಿ ಇಕಮತ್ಯದಿಂದ ಒಂದೇ ನಿಧಾರಕ್ಕೆ ಒಂದರು. ದಶರಥನು ವೃಧನಾದನೆಂದು ಮನಗಂಡು ಅವನನ್ನು ಕುರಿತು ಹೀಗೆಂದರು : (೨೩-೨೪)
 “ಮಹಾರಾಜ, ನಿನಗೆ ಅನೇಕ ಸಾವಿರ ವರ್ಷಗಳಾದವು. ನೀನು ವೃಧನಾದೆ. ಶ್ರೀರಾಮನಿಗೆ ಯುವರಾಜಪಟ್ಟಾಭಿಷೇಕವನ್ನು ನೇರವೇರಿಸು. ಆಜಾನುಭಾಮವೂ ಮಹಾಬಲಶಾಲೀಯೂ ಆದ ರಘುವೀರ ಶ್ರೀರಾಮನು

ಶೇಷತಚ್ಛತ್ರದ ನೆರಳಿನಲ್ಲಿ ಪಟ್ಟದಾನೆಯನ್ನೇರಿ ಬರುವುದನ್ನು ಸೋಡಲು
ಇತಿ ತದ್ವಚನಂ ಶುತ್ತಾ ರಾಜಾ ತೇವಾಂ ಮನಃಪ್ರಯಮ್ ।

ಅಜಾನನ್ವಿವ ಜಜಾಫುರಿದಂ ವಚನಮಬೀತ್ ॥ ೨೩

ಶುತ್ತೊವ ವಚನಂ ಯನ್ನೇ ರಾಘವಂ ಪತಿಮಿಭ್ರಥ ।

ರಾಜಾನಃ ಸಂಶಯೋ ಯಂ ಮೇ ಕರುದಂ ಬೂತ ತತ್ತಃ ॥ ೨೪

ಕಥಂ ನು ಮಯಿ ಧರ್ಮೇಣ ಪ್ರಧಿವೀಮನುಶಾಸತಿ ।

ಭವಂತೋ ದ್ರಷ್ಟುಮಿಭ್ರಂತಿ ಯುವರಾಜಂ ಮಹಾತ್ಮಜಮ್ ॥ ೨೫

ತೇ ತಮೂಚುಮರಹಾತ್ಮಾನಂ ಪೌರಜಾನಪದ್ರೇಃ ಸಹ ।

ಬಹವೋ ನೃಪ ಕಲ್ಯಾಣ ಗುಣಾಃ ಪೃತಸ್ಯ ಸಂತಿ ತೇ ॥ ೨೬

ಗುಣಾಃ ಗುಣವತೋ ದೇವ ದೇವಕಲಸ್ಯ ಧೀಮತಃ ।

ಪಿಯಾನಾನುದಣಾಃ ಕೃತ್ಯಾಂತ ಪ್ರವಕ್ಷ್ಯಮೋ ದೃತಾನಾ ಶೈಲಿ ॥ ೨೭

ದಿವ್ಯಗುಣಕ್ಷೇಃ ಶಕ್ಸಮೋ ರಾಮಃ ಸತ್ಯಪರಾಶ್ರಮಃ ।

ಇಕ್ಷ್ವಾಕುಭೋ ಓ ಸರ್ವೇಭೋ ಹೃತಿರಿಕೋ ವಿಶಾಂಪತೇ ॥ ೨೮

ನಮಗೆ ಅಸೆಯಾಗಿದೆ ” (೨೮-೨೯). ಅವರ ಮಾತನ್ನು ಕೇಳಿ ದಶರಥನು ಮನಸ್ಸಿನಲ್ಲಿ ಹಿಗ್ಗಿದನು. ಆದರೂ ಅವರ ಅಭಿಪ್ರಾಯವನ್ನು ಸ್ವಷ್ಟವಾಗಿ ತಿಳಿಯಬೇಕೆಂದು, ತಾನು ಎನ್ನಾ ತಿಳಿಯದವನಂತೆ ನಟಿಸುತ್ತ ಹೀಗೆ ಕೇಳಿದನು : (೨೯). “ಎಲ್ಲೆ ರಾಜರೆ, ಪ್ರಜೆಗಳೇ, ನನ್ನ ಮಾತನ್ನು ಕೇಳಿದ ಕೂಡಲೇ ರಾಮನು ರಾಜನಾಗಲೆಂದು ಅಪೇಕ್ಷಿಸುತ್ತಿದ್ದೀರಲ್ಲ ? ನನಗೆ ಸಂದೇಹವಾಗಿದೆ. ಸತ್ಯವನ್ನು ಹೇಳಿ. ನಾನು ಧರ್ಮದಿಂದ ರಾಜ್ಯವಾಳುತ್ತಿರುವಾಗ, ನನ್ನ ಪುತ್ರನು ರಾಜನಾಗಬೇಕೆಂದು ಬಯಸುವಿರಲ್ಲ ; ಇದೇನು ?” (೨೯-೨೩). ಅದನ್ನು ಕೇಳಿ ರಾಜರೂ ಪ್ರಜೆಗಳೂ ಏಕಕಂಠದಿಂದ ಹೀಗೆ ನುಡಿದರು: “ಮಹಾರಾಜ, ನಿನ್ನ ಪುತ್ರನಲ್ಲಿ ಕಲ್ಯಾಣ ಗುಣಗಳು ಅಪರಿಮಿತರಾಗಿವೆ. ನಿನ್ನ ಪುತ್ರನಾದ ಶ್ರೀರಾಮನು ದೇವತಾಸದ್ಯಶಾದ ಧೀಮಂತ ಪುರುಷ. ಅವನ ಸದ್ಗುಣಗಳು ಸಮಸ್ತರಿಗೂ ತ್ವಿಯವಾದವು, ಆನಂದಕರವಾದವು. ಅವರಗಳನ್ನು ವಿವರಿಸುತ್ತೇನೆ; ಕೇಳಿ : (೨೯-೨೩). ಶ್ರೀರಾಮನು ಸತ್ಯಸಂಧ.

ದಿವ್ಯಗುಣಸಂಪನ್ಮೂಲ. ದೇವೇಂದ್ರನಂತಿದ್ದಾನೆ. ವುಹಾರಾಜ, ರಾಮಃ ಸತ್ಯರುಪೋ ಲೋಕೇ ಸತ್ಯಧರ್ಮಪರಾಯಣಃ । ಸಾಕ್ಷಿದಾಮಾದ್ವಿನಿವ್ಯತೋ ಧರ್ಮಶಾಷ್ಟಿ ಶ್ರಿಯಾ ಸಹ ॥ ೨೬ ಪ್ರಜಾಸುಖತ್ವೇ ಚಂದಸ್ಯ ಪಸುಧಾರ್ಯಾಃ ಕ್ಷಮಾಗುಣೈಃ । ಬುದ್ಧಾ ಬೃಹಸ್ಪತೀಸ್ತಲೋ ವೀರ್ಯೇ ಸಾಕ್ಷಿಭ್ರಂಷತೇಃ ॥ ೨೦ ಧರ್ಮಜಾಜಃ ಸತ್ಯ ಸಂಧಶ್ಚ ಶೀಲವಾನನಂಸೂಯಕಃ । ಕ್ಷಾಂತಃ ಸಾಂತ್ವಯಿತಾ ಶ್ಲಷ್ಟಣಿಃ ಕೃತಜೀಳ್ಣಿ ವಿಜತೇಂದ್ರಿಯಃ ॥ ೨೧ ಮೃದುಶ್ಚ ಸಿಂಹಚತ್ತತ್ವ ಸದಾ ಭವೋ ನಸೂಯಕಃ । ಶ್ರಿಯವಾದೀ ಚ ಭೂತಾನಾಂ ಸತ್ಯವಾದೀ ಚ ರಾಘವಃ ॥ ೨೨ ಬಹುಶುತಾನಾಂ ವೃದ್ಧಾನಾಂ ಬ್ರಾಹ್ಮಣಾನಾಮುಪಾಸಿತಾ । ತೇನಾಸ್ಯೇಹಾತುಲಾ ಕೀರ್ತಿಯಶಸ್ವೀಜಶ್ಚ ವರ್ಧತೇ ॥ ೨೩

ಇಹ್ನಾ ಹುವಂಶದಲ್ಲಿ ಜನಿಸಿದ ಸಕಲನರೇಂದ್ರನಾಲ್ಕು ಅವನು ಮೀರಿಸಿದ್ದಾನೆ (೨೫). ಸತ್ಯರುಪನೆಂಬ ಕೀರ್ತಿಯು ಲೋಕದಲ್ಲಿ ಅವನಿಗೇ ಸಲ್ಲಾವುದು. ಅವನು ಸತ್ಯಧರ್ಮಗಳನ್ನು ಎಂದಿಗೂ ತಪ್ಪಿ ನಡೆಯುವವನಲ್ಲ. ಧರ್ಮಪೂ ರಾಜ್ಯಲಕ್ಷ್ಯಿಯೂ ರಾಮನಿಂದ ಸ್ಥಿರವಾಗಿ ನಿರ್ವಹಗೊಳ್ಳುತ್ತವೆ (೨೬). ಆತನು ಜನರಂಜನೆಯಲ್ಲಿ ಚಂದ್ರನಂತೆಯೂ ತಾಳ್ಳೆಯಲ್ಲಿ ಭೂದೇವಿಯಂತೆಯೂ ಬುದ್ಧಿಯಲ್ಲಿ ಬೃಹಸ್ಪತಿಯಂತೆಯೂ ಶೌರ್ಯದಲ್ಲಿ ದೇವೇಂದ್ರನಂತೆಯೂ ಇದ್ದಾನೆ. ಅವನು ಧರ್ಮಜಾಜಃ, ಸತ್ಯಸಂಧ, ಶೀಲವಂತ, ಅಸೂಯಾರಹಿತ, ಕ್ಷಮಾತೀಲ (ಪುಪಿತರನಾಲ್ಕು ದುಃಖಿತರನಾಲ್ಕು ಮೃದು ವಚನಗಳಿಂದ) ಸಮಾಧಾನಪಡಿಸುತ್ತಾನೆ. ಮೃದುಸ್ಯಭಾವದವನು, ಕೃತಜ್ಞಃ ಜಿತೇಂದ್ರಿಯ (೨೦-೨೧). ಅವನು ಸೌಮ್ಯ ಸ್ವಭಾವದವನು. ಆತನ ಮನಸ್ಸು ಚಂಚಲವಲ್ಲ. ಭವ್ಯವಾದ ಆಕಾರ. ಅವನನ್ನು ಕಂಡು ಅಸೂಯೆ ಪಡತಕ್ಕವರೇ ಇಲ್ಲ. ರಘುಹುಲದಲ್ಲಿ ಹಟ್ಟಿದ ಈ ಕುಮಾರನು ಪ್ರಿಯವನ್ನೇ ನುಡಿಯುತ್ತಾನೆ. ಸತ್ಯವನ್ನೇ ನುಡಿಯುತ್ತಾನೆ (೨೨). ವಿದ್ವಾಂಸರಾದ ಹಿರಿಯರನಾಲ್ಕು ಬ್ರಾಹ್ಮಣರನಾಲ್ಕು ಸೇವಿಸುತ್ತಾನೆ. ಅದರಿಂದ ಆತನಿಗೆ ಗುಣವಂತನೆಂಬ ಕೀರ್ತಿಯೂ ಶಾರನೆಂಬ ಶ್ಯಾತಿಯೂ ಪ್ರಭಾವವೂ

ದೇವಾಸುರಮನುವ್ಯಾಖಾಂ ಸರ್ವಾಸ್ತೇಷು ವಿಶಾರದಃ ।
 ಸಮೃಗ್ಂದ್ಯಾಪ್ತತ್ವಾತೋ ಯಥಾವತ್ ಸಾಂಗವೇದವಿತ್ ॥ ೩೪
 ಗಾಂಧವೇ ಚ ಭುವಿ ಶೈಪೋ ಬಭೂವ ಭರತಾಗ್ರಜಃ ।
 ಕಲ್ಯಾಖಾಭಿಜನಃ ಪಾಧುರದೀನಾತ್ಯಾ ಮಹಾಮತಿಃ ॥ ೩೫
 ದ್ವಿಜೀರಭಿವಿನೀತಶ್ಚ ಶೈಪ್ಯೈಧರ್ಮಾರ್ಥನ್ಸೈಪ್ರಕ್ಷಃ ।
 ಯದಾ ವಜತಿ ಸಂಗಾಮಂ ಗ್ರಾಮಾಧೇ ನಗರಸ್ಯ ವಾ ॥ ೩೬
 ಗತ್ಯಾ ಸೌಮಿತ್ರಿಸಹಿತೋ ನಾವಿಜಿತ್ಯ ನಿವರ್ತತೇ ।
 ಸಂಗಾಮಾತ್ ಪ್ರನರಾಗಮ್ಯ ಕುಂಜರೇಣ ರಥೇನ ವಾ ॥ ೩೭
 ಪೌರಾಣ ಸ್ವಜನವನ್ನಿತ್ಯಂ ಕುಶಲಂ ಪರಿಪ್ಯಂತಿ ।
 ಪುತ್ರೇಷ್ವಗ್ರಿಮು ದಾರೇಷು ಪ್ರೇಪ್ಯತಿಷ್ಗಳೇಷು ಚ ॥ ೩೮
 ನಿಖಿಲೇನಾನುಪೂರ್ವಾಚ ಒತಾ ಪುತ್ರಾನಿವೌರಾಣ್ ।
 ಶುಶೂಪಂತೇ ಚ ವಃ ಶಿಷ್ಯಾಃ ಕಂತ್ತಾ ಕರ್ಮಸು ದಂಶಿತಾಃ ॥ ೩೯

ದಿನೇ ದಿನೇ ಹೆಚ್ಚುತ್ತಲಿದೆ (೩೨). ದೇವತೆಗಳೂ ರಾಕ್ಷಸರೂ ಮನುಷ್ಯರೂ ಉಪಯೋಗಿಸತಕ್ತ ಅಸ್ತಿ ವಿಶೇಷಗಳನ್ನೆಲ್ಲ ಅವನು ಬಲನು. ವಿಧಿಪೂರ್ವಕವಾಗಿ ವಿದ್ಯಾಭ್ಯಾಸವನ್ನು ಮಾಡಿ ಸಮಾವೃತ್ತನಾಗಿದ್ದಾನೆ. ವೇದವೇದಾಂಗಗಳಲ್ಲಿ ಪಂಡಿತನಾಗಿದ್ದಾನೆ (೩೪). ಈ ಭರತಾಗ್ರಜನು ಸಂಗೀತದಲ್ಲಿ ವಿಶಾರದ. ಪರಿಶುದ್ಧವಾದ ವಂಶದಲ್ಲಿ ಜನಿಸಿದ್ದಾನೆ. ಸಾಧು ಸ್ವಭಾವದವನಾದರೂ ದೃಷ್ಟರನ್ನು ತೋರಿಸದ ಗಂಭೀರಪ್ರವೃತ್ತಿಯವನು. ಮಹಾ ಮೇಧಾವಿ (೩೫). ಧರ್ಮಾರ್ಥಗಳಲ್ಲಿ ನಿಪುಣರಾದ ದ್ವಿಜಶೈಪ್ಯರಿಂದ ಪಳಗಿದ್ದಾನೆ. ಗ್ರಾಮವನ್ನೊಂದು ನಗರವನ್ನೊಂದು ರಕ್ಷಿಸುವುದಕ್ಕಾಗಿ ಯುದ್ಧ ಒದಗಿದರೆ, ಲಕ್ಷ್ಯಾಣನೊಂದನೆ ಹೊರಟನೆಂದರೆ ಶತ್ರುಗಳನ್ನು ಗೆಲ್ಲದೇ ಹಿಂದಿರುಗುರುದಿಲ್ಲ (೩೬). ರಣಭೂಮಿಯಿಂದ ಆನೆಯ ಮೇಲೊ ರಥದ ಮೇಲೊ ಹಿಂದಿರುಗುವಾಗ ಪಟ್ಟಣೀಗರನ್ನು ಕಂಡಕೂಡಲೇ ತನ್ನ ಬಂಧುಗಳಂತೆ ಭಾವಿಸಿ ಕ್ಷೇಮವನ್ನು ವಿಚಾರಿಸುತ್ತಾನೆ (೩೭). ನಮ್ಮ ಹೆಂಡತಿಯರು, ಮಕ್ಕಳು, ಶಿಶ್ಯರು, ಸೇವಕರು, ನಮ್ಮ ಅಗ್ರಹೋತ್ರ - ಇವೆಲ್ಲವನ್ನೂ ಕುರಿತು ಒಂದೊಂದಾಗಿ ತಂದೆಯು ತಮ್ಮ ಹೊಟ್ಟಿಯಲ್ಲಿ ಹುಟ್ಟಿದ ಮಕ್ಕಳನ್ನು

ಇತಿ ನಃ ಪುರುಷವ್ಯಾಖ್ಯಃ ಸದಾ ರಾಮೋ ಭಿಭಾಷತೇ ।
ವ್ಯಾಸನೇಮು ಮನುಷ್ಯಾಣಾಂ ಭ್ಯಂ ಭವತಿ ದುಃಖಿತಃ ॥ ೪೦
ಉತ್ತರೇಮು ಚ ಸರ್ವೇಮು ಏತೇವ ಪರಿತುಪ್ಯತಿ ।
ಸತ್ಯವಾದೀ ಮಹೇಷ್ಯಾಸೋ ವ್ಯಧಸೇವೀ ಜತೇಂದ್ರಿಯಃ ॥ ೪೧
ಸ್ಮಿತಪ್ರಾಂತಾಭಿಭಾಷೀ ಚ ಧರ್ಮಂ ಸರ್ವಾತ್ಮನಾ ಶ್ರಿತಃ ।
ಸಮೃಗ್ಂತಾ ಶ್ರೀಯಾಣಂ ಚ ನ ವಿಗ್ರಹಕಥಾರುಚಃ ॥ ೪೨
ಉತ್ತರೇಂತ್ರರುಂಕ್ತಿ ಚ ವಕ್ತಾ ವಾಚಸ್ಪತಿಯರ್ಥಾ ।
ಸುಭರಾಯತತಾಮಾಕ್ಷಃ ಸಾಕ್ಷಾದ್ವಿಷಷ್ಟಲಿವ ಸ್ವಯಮ್ ॥ ೪೩
ರಾಮೋ ಲೋಕಾಭಿರಾಮೋ ಯಂ ಶೌರ್ಯವೀಯರಾಕ್ರಮ್ಯಃ ।
ಪ್ರಜಾಪಾಲನಸಂಯುಕ್ತೋ ನ ರಾಗೋಪಹತೇಂದ್ರಿಯಃ ॥ ೪೪

ವಿಚಾರಿಸುವಂತೆ ವಿಚಾರಿಸಿಕೊಳ್ಳುತ್ತಾನೆ. ನಮ್ಮನ್ನ ಕುರಿತು ‘ನಿಮ್ಮ ಶಿಷ್ಯರೂ ಸೇವಕರೂ ಕರ್ಮವ್ಯಾನಿರತರಾಗಿ ನಿಮ್ಮನ್ನ ಸೇವಿಸುತ್ತಿರುವರೇ?’ ಎಂದು ಕೇಳುತ್ತಾನೆ (೪೮-೪೯). ಜನರಿಗೆ ಆಕ್ಷಿಕವಾಗಿ ಬಂದ ಕಷ್ಟಗಳನ್ನ ಕೇಳಿ ಆ ಪುರುಷ ಶ್ರೀಪ್ರಾನು ಬಹಳ ಮರುಕಪಡುತ್ತಾನೆ. ಜನರು ತಮಗೆ ಸಂತೋಷಕರವಾದ ವಿಷಯವನ್ನ ತಿಳಿಸಿದರೆ ತಂದೆಯಂತೆ ತಾನೂ ಸಂತೋಷ ಪಡುತ್ತಾನೆ. ಶ್ರೀರಾಮನು ಎಷ್ಟು ಸತ್ಯವಂತ | ಎಂತಹ ಧನುಧಾರಿ | ಹಿರಿಯರಲ್ಲಿ ಅವನಿಗೆ ಎಷ್ಟು ವಿನಯ | ಇಂದ್ರಿಯಗಳ ಮೇಲೆ ಎಂತಹ ನಿಗ್ರಹಶಕ್ತಿ | (೪೦-೪೧). ಆತನು ನಗನಗುತ್ತ ನಮ್ಮೊಡನೆ ಮಾತನಾಡುತ್ತಾನೆ. ಎಂಥ ಸಮಯದಲ್ಲಿಯೂ ಧರ್ಮವನ್ನ ಬಿಡತಕ್ಕವನಲ್ಲ. ಆಶ್ರಿತಜನರಿಗೆ ಶ್ರೀಯಸ್ವನ್ನ ಬಯಸುತ್ತಾನೆ. ಜಗಳದ ಮಾತಿನಲ್ಲಿ ಸ್ವಲ್ಪವೂ ಅವನಿಗೆ ಆಸಕ್ತಿಯಲ್ಲ (೪೨). (ಶಾಸ್ತ್ರೀಯ ವಿಷಯದಲ್ಲಿವಾದ ಪ್ರಸಕ್ತಿಯು ಬಂದರೆ) ಬಂದರಮೇಲೊಂದು ಯುಕ್ತಿಯನ್ನ ಜೋಡಿಸಿ ಬೃಹಸ್ಪತಿಯಂತೆ ವಾಗ್ನಿಶಿರಿಯನ್ನ ಮೇರಿಸುವನು. ಅವನ ಹುಬ್ಬಿಗಳು ಎಷ್ಟು ಕೆಣಗಿವೆ ! ವಿಶಾಲವಾದ ಕಡೆಗೊಂಡಿನ ಆ ಕಣ್ಣಗಳೀ ! ಸಾಕ್ಷಾತ್ ಶ್ರೀಮನ್ನಾರಾಯಣ ನಂತಿದ್ದಾನೆ (೪೨). ಶ್ರೀರಾಮನು ಲೋಕಾಭಿರಾಮನೇ ಸರಿ. ತನ್ನ ಶೌರ್ಯವೀಯರಾಕ್ರಮಗಳಿಂದ ಪ್ರಜಾಗಳನ್ನ ಪಾಲಿಸಲು ಸಮರ್ಥ.

ಶಕ್ತಿಸ್ತು ಲೋಕಮಪ್ಯೇಕೋ ಭೋಕ್ತುಂ ಕಂನು ಮಹಿಮಾಮೂ
ನಾಸ್ಯ ಕೋಧಃ ಪೂದಶ್ಚ ನಿರಫೋರಸಿ ಕದಾಚನ ॥ ೪೪
ಹಂತೈವ ನಿಯಮಾದ್ವಧಾನವಧ್ಯೇಮು ನ ಕುಪ್ಯತಿ ।
ಯುನಕ್ತಿಧೈಃ ಪ್ರಹಷ್ಟಶ್ಚ ತಮಶೌ ಯತ್ ತುಪ್ಯತಿ ॥ ೪೫
ಶಾಂತೈಃ ಪರಾಪ್ರಜಾಕಾಂತೈಃ ಶೀತಿಂಜನನೈಸ್ವಣಾಮ್ ।
ಗುಂಪೈರೋಚತೈಃ ರಾಮೋ ದೀಪ್ತಃ ಸೂರ್ಯ ಇವಾಂಶಬಿಃ ॥ ೪೬
ತಮೇವಂ ಗುಣಂಪನ್ನಂ ರಾಮಂ ಸತ್ಯಪರಾಕ್ರಮಮ್ ।
ಲೋಕಪಾಲೋಪಮಂ ನಾಥಮಾಮಯತ ಮೇದಿನೀ ॥ ೪೭
ವತ್ಸಃ ಶ್ರೀಯಸಿ ಜಾತಸ್ಯೇ ದಿಪ್ತಾ ಸೌತವ ರಾಘವ ।
ದಿಪ್ತಾ ಪ್ರತಿಗುಂಪೈರೂ ಮಾರೀಚ ಇವ ಕಶ್ಯಪಃ ॥ ೪೮
ಬಲಮಾರೋಗ್ಯಮಾಯುಶ್ಚ ರಾಮಸ್ಯ ವಿದಿತಾತ್ಮನಃ ।
ದೇವಾಸುರಮನುಷ್ಯೇಮು ಗಂಧವೇಷೂರಗೇಮು ಚ ॥ ೪೯

ಇಂದ್ರಿಯಚಾಪಲ್ಗಳಿಗೆ ಅವನಲ್ಲಿ ಎಡೆಯೇ ಇಲ್ಲ (ಉಳಿ). ಮಹಾರಾಜ, ಈ ಭೂಮಂಡಲವನ್ನೇಕೆ, ಮೂರು ಲೋಕಗಳನ್ನೂ ಆಳಲು ಅವನು ಶಕ್ತಿ. ಅವನಿಗೆ ಒಂದು ವೇಳಿ ಕೋಪವಾಗಲಿ ಅನುಗ್ರಹಬುದ್ಧಿಯಾಗಲಿ ಮಟ್ಟದರೆ, ಅದು ಘಲವನ್ನು ಸಾಧಿಸದೆ ವಿರಮಿಸದು (ಉಳಿ). ವಧಾಹರಾದ ಅಪರಾಧಿಗಳನ್ನು ಕೊಂಡೇತೀರುವನು. ನಿರಪರಾಧಿಗಳ ಮೇಲೆ ಎಂದಿಗೂ ಕೋಪಿಸನು. ಯಾರ ವಿಷಯದಲ್ಲಿ ಸಂತೋಷವಾಗುವದೋ ಅವರ ಇಷ್ಟಾರ್ಥಗಳನ್ನು ಕೈಗೂಡಿಸುವನು (ಉಳಿ). ಹೀಗೆ ಶಾಂತವೂ ರಮಣೀಯವೂ ಪ್ರಜೀಗಳಿಗೆ ಆನಂದದಾಯಕವೂ ಆದ ಗುಣಗಳಿಂದ, ಸಹಸ್ರಕಿರಣಗಳಿಂದ ಸೂರ್ಯನಂತೆ, ಶ್ರೀರಾಮನು ಶೋಭಿಸುತ್ತಿದ್ದಾನೆ (ಉಳಿ). ಇಂಥ ಕಲ್ಯಾಣಗುಣಂಪನ್ನನೂ ಸತ್ಯಸಂಧನೂ ದಿಕ್ಕುಲಕರಿಗೆ ಸಮಾನನೂ ಆದ ಶ್ರೀರಾಮನು ತನಗೆ ಪತಿಯಾಗಲೆಂದು ಭೂದೇವಿಯೇ ಬಯಸಿದಾಳಿ (ಉಳಿ). ಮಹಾರಾಜ, ನಿನ್ನ ಭಾಗ್ಯದಿಂದ ಇಂಥ ಕುಮಾರನು ನಮ್ಮೆಲ್ಲರ್ಥಿ ಶ್ರೀಯಸ್ಸಿಗೋಸ್ಕರ ಜನಿಸಿದ್ದಾನೆ. ಮರೀಚಿಗೆ ಕಶ್ಯಪನು ಜನಿಸಿದಂತೆ, ಪ್ರತುರಲ್ಲಿರಬೇಕಾದ ಸಕಲಗುಣಗಳಿಂದಲೂ ಯುಕ್ತನಾದ ಶ್ರೀರಾಮನು ನಿನಗೆ ಮಗನಾಗಿ ಜನಿಸಿದ್ದಾನೆ (ಉಳಿ). ದೇವಾಸುರಮನುಷ್ಯರಲ್ಲಿ ಗಂಧವರಲ್ಲಿ ಉರಗರಲ್ಲಿ, ಈ ರಾಷ್ಟ್ರದಲ್ಲಿ ಈ ನಗರ

ಆಶಂಸಂತೇ ಜನಾಃ ಸರ್ವೇ ರಾಷ್ಟ್ರೇ ಪುರವರೇ ತಥಾ ।

ಆಭ್ಯಂತರಶ್ಚ ಬಾಹ್ಯಶ್ಚ ಪಾರಜಾನಪದೋ ಜನಃ ॥ ೫೧

ಸ್ತ್ರಿಯೋ ವ್ಯಾಧಾಸ್ತರುಣಾಶ್ಚ ಸಾಯಂ ಪ್ರಾತಃ ಸಮಾಹಿತಾಃ ।

ಸರ್ವಾನಾ ದೇವಾನ್ನಮಸ್ಯಂತಿ ರಾಮಸ್ಯಾಧ್ಯೇ ಮನಸ್ಸಿನಃ ॥ ೫೨

ತೇಷಾಂ ತದ್ಯಾಭಿತಂ ದೇವ ತ್ವಾತ್ಪೂರ್ವಾದಾತ್ ಸಮೃಧ್ಯಾತಾಮ್ ।

ರಾಮಮಿಂದಿವರಶಾಮುಂ ಸರ್ವಶತುನಿಬಹಣಾಮ್ ॥ ೫೩

ಪಶ್ಯಾಮೋ ಯೋವರಾಜ್ಯಸ್ಯಂ ತವ ರಾಜೋತ್ತಮಾತ್ಮಜಮ್ ॥

ತಂ ದೇವದೇವೋಪಮಮಾತ್ಮಜಂ ತೇ

ಸರ್ವಸ್ಯ ಲೋಕಸ್ಯ ಹಿತೇ ನಿವಿಷ್ಟಮ್ ।

ಹಿತಾಯ ನಃ ಕ್ಷಿಪ್ರಮುದಾರಜಷ್ಟಂ

ಮುದಾಭಿಷೇಕ್ತುಂ ವರದ ತ್ವಮಹಸಿ ॥

ಇತಿ ಶ್ರೀಮದ್ಭಾರತಾಯಃ ಅಯೋಧ್ಯಾಕಾಂಡೇ ದ್ವಿತೀಯಃ ಸರ್ಗ:

ದಲ್ಲಿ ಇರತಕ್ಕ ಸಕಲ ಅಧಿಕಾರಿವರಗಳ ದವರೂ ಸ್ವತಂತ್ರರಾದ ಪ್ರಜೆಗಳೂ ಕೀರ್ತಿಶಾಲಿಯಾದ ಶ್ರೀರಾಮನಿಗೆ ಬಲ, ಆರೋಗ್ಯ, ಆಯುಸ್ಸು ವರ್ಧಿಸಲೆಂದು ಹಾರೇಸುತ್ತಿದ್ದಾರೆ (೫೦-೫೧). ರಾಜ್ಯದಲ್ಲಿರುವ ಮಹಿಳೆಯರು, ಮುದುಕಿಯರು ವೋದಲಾಗಿ ಎಲ್ಲಾ ಸ್ತ್ರೀಯರೂ ಕೂಡ ಧೀರನಾದ ಶ್ರೀರಾಮನಿಗೆ ಒಳ್ಳೆಯದಾಗಲೆಂದು ಪ್ರತಿದಿನ ಪ್ರಾತಃಕಾಲ ಸಾಯಂಕಾಲಗಳಲ್ಲಿ ದೇವತೆಗಳನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಾರೆ (೫೨). ಇವರೆಲ್ಲರ ಪ್ರಾರ್ಥನೆಯು, ಮಹಾರಾಜ, ನಿನ್ನ ಅನುಗ್ರಹದಿಂದ ನೇರವೇರಲಿ. ಇಂದಿವರಶಾಮನೂ ಸಕಲಶತ್ರುವಿದ್ಧಂಸಕನೂ ಆದ ನಿನ್ನ ಕುಮಾರ ಶ್ರೀರಾಮಚಂದ್ರನು ಯುವರಾಜಪದವಿಯನ್ನೇರುವುದನ್ನು ನಾವು ನೋಡಬೇಕೆಂದಿದ್ದೇವೆ (೫೩). ಆದ್ದರಿಂದ ದೇವರಾಜನಿಗೆ ಸಮಾನನಾಗಿ ನಿಶಿಲ ಪ್ರಜೆಗಳ ಹಿತದಲ್ಲಿ ಆದರವ್ತಳ್ಳ ಉದಾರಿಯಾದ ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಸಂತೋಷದಿಂದ ಏರಿಸಿ. ಈ ಕಾರ್ಯವು ನಮ್ಮೆಲ್ಲರ ಹಿತಕ್ಕೊಸ್ತುರವೇ ಸರಿ. ನಮ್ಮ ಪ್ರಾರ್ಥನೆಯನ್ನು ಮನ್ನಿಸಿ ಶ್ರೀಪ್ರವಾಗಿ ನೇರವೇರಿಸು” ಎಂದು ಹೇಳಿದರು (೫೪).

ಇಲ್ಲಿಗೆ ಶ್ರೀಮದ್ಭಾರತಾಯಃ ಅಯೋಧ್ಯಾಕಾಂಡದಲ್ಲಿ ಏರಡನೆಯ ಸರ್ಗ

ತೃತೀಯ: ಸಗಣ: ಪ್ರತಾನುಶಾಸನಮ್

ತೇವಾಮಂಡಲಿಪದ್ವಾನಿ ಪ್ರಗೃಹೀತಾನಿ ಸರ್ವಶಃ । ८
 ಪ್ರತಿಗೃಹಾಬುವೀದಾಜಾ ತೇಭ್ಯಃ ಪ್ರಿಯಹಿತಂ ವಚಃ ॥
 ಅಹೋ ಸ್ಮಿ ಪರಮಸ್ಯಿತಃ ಪ್ರಭಾವಶಾಂತುಲೋ ಮಮ
 ಯನ್ನೇ ಜ್ಯೇಷ್ಠಂ ಪ್ರಿಯಂ ಪ್ರತ್ಯಂ ಯೋವರಾಜ್ಯಸ್ಥಾಪಿಷ್ಠಧ
 ಇತಿ ಪ್ರತ್ಯಷ್ಠ್ಯ ತಾನಾಜಾ ಬಾಹ್ಯಕಾನಿದಮಬುವೀತ್ । ९
 ವಸಿಷ್ಠಂ ವಾಮದೇವಂ ಚ ತೇವಾಮೇವೋಪಶ್ಚಿಂತಾಮ್
 ಚೈತಃ ಶ್ರೀಮಾನಯಂ ಮಾಸಃ ಪ್ರಣಾಃ ಪ್ರಾಣಿತಕಾನನಃ । १०
 ಯೋವರಾಜಾಯ ರಾಮಸ್ ಸರ್ವಮೇವೋಪಕಲ್ಪ ತಾಮ್ ॥ ११

୧୮

ಪಟ್ಟಾಭಿಪ್ರೇಕಕ್ಕೆ ಸಿದ್ಧತೆ. ದಶರಥನು ರಾಮನಿಗೆ ಹೇಳಿದ ಹಿತೋಪದೇಶ.

ಹೀಗೆ ಪ್ರಾರ್ಥಿಸುತ್ತು ಸಭೆಯಲ್ಲಿದ್ದ ಎಲ್ಲ ಸದಸ್ಯರೂ ಕೈಗಳನ್ನು ಜೋಡಿಸಿಕೊಂಡಿರಲು, ಅವರ ಅಂಚಲಿಗಳು ಕಮಲದ ಮೊಗ್ಗಗಳಂತೆ ಶೋಭಿಸುತ್ತಿದ್ದವು. ದಶರಥರಾಜನು ಅವರ ಪ್ರಾರ್ಥನೆಯನ್ನು ಮನ್ನಿಸಿ ಅವರಿಗೆ ಪ್ರಿಯರೂ ಹಿತಕರವೂ ಆದ ರೀತಿಯಲ್ಲಿ “ಪ್ರಜೆಗಳೇ, ನನಗೆ ಪರಮಾ ನಂದವಾಯಿತು. ನನಗೆ ತ್ರಿಯನಾದ ಜ್ಯೇಷ್ಠ ಪ್ರತ್ಯನು ಯವರಾಜನಾಗಲೆಂದು ಬಯಸುತ್ತಿದ್ದೀರಿ. ಆಹಾ । ನನ್ನ ಭಾಗ್ಯಕ್ಕೆ ಎಣಿಯಲ್ಲ” ಎಂದು ಹೇಳಿದನು (೧-೨). ಅವರೆಲ್ಲರನ್ನೂ ಸತ್ಯ ರಿಸಿ ವಸಿಸ್ತುವಾಮದೇವಾದಿ ಬ್ರಾಹ್ಮಣರನ್ನು ಹುರಿತು ಎಲ್ಲರಿಗೂ ಕೆಳಿಸುವಂತೆ “ಮಹಾತ್ಮರೇ, ಈಗ ಬಂದಿರುವ ಚೈತ್ಯಮಾಸವು ಮಂಗಳಕಾರ್ಯಕ್ಕೆ ಪವಿತ್ರವಾದದ್ದು. ಉಪವನಗಳಲ್ಲಿ ಹೂಗಳು ಅರಳಿ ರಮಣೀಯವಾಗಿದೆ. ಶ್ರೀರಾಮನ ಪಟ್ಟಾಭಿಪ್ರೇಕ್ಕೆ ಬೇಕಾದ ಸಾಮಗ್ರಿಗಳು ಸಿದ್ವಾಗಲಿ” ಎಂದು ನುಡಿದನು (೩-೪).

ರಾಜ್ಞಮೂಪರತೇ ವಾಕ್ಯೇ ಜನಫೋರೋ ಮಹಾನಭೂತ್ ।	
ಶನ್ಯಸ್ತಸ್ಯಿನ್ ಪ್ರಶಾಂತೇ ಚ ಜನಫೋರೋ ನರಾಧಿಪಃ ॥	೩
ವಸಿಷ್ಟಂ ಮುನಿಶಾರ್ಥಂ ರಾಜಾ ವಚನಮಬ್ರವೀತ್ ।	
ಅಭಿಷೇಕಾಯ ರಾಮಸ್ಯ ಯತ್ತಮ್ರ ಸಪರಿಷ್ಟದಮ್ ॥	೪
ತದದ್ವ ಭಗವಾನ್ ಸರ್ವಮಾಜ್ಞಾಪಯಿತುಮಹಂತಿ ।	
ತಪ್ಯತ್ತಾ ಭೂಮಿಪಾಲಸ್ಯ ವಸಿಷೋ ದ್ವಿಜಪತ್ತಮಃ ॥	೨
ಆದಿದೇಶಾಗ್ರತೋ ರಾಜ್ಞಃ ಸ್ಥಿತಾನ್ ಯುಕ್ತಾನ್ ಕೃತಾಂಜಲೀನ್ ।	
ಸುವರ್ಕಾದಿನಿ ರತ್ನಾನಿ ಬಲೀನ್ ಸರ್ವಾಜಂಧಿರಪಿ ॥	೫
ಶುಕ್ರಮಾಲಾನಿ ಲಾಜಾಂಶ್ಚ ಪ್ರಭಕ್ಷ ಮಧುಸರ್ವಿಷೀ ।	
ಅಹತಾನಿ ಚ ವಾಷಾಂಸಿ ರಥಂ ಸರ್ವಾಯುಧಾನ್ಯಾಪಿ ॥	೬
ಚತುರಂಗಬಲಂ ಚೈವ ಗಡಂ ಚ ಶುಭಲಕ್ಷಣಮ್ ।	
ಚಾಮರವ್ಯಜನೇ ಶ್ವೇತೇ ದ್ವಾಜಂ ಭತ್ತಂ ಚ ಪಾಂಡರಮ್ ॥	೧೦
ಶತಂ ಚ ಶಾತಕುಂಭಾನಾಂ ಕುಂಭಾನಾಮಗ್ರಿವಚ್ಚಾಮ್ ।	
ಹಿರಣ್ಯ ಶೃಂಗಮೃಪಭಂ ಸಮಗ್ರಂ ವ್ಯಾಪ್ತರಚಮ್ ಚ ॥	೧೧

ದಶರಥನು ಹೀಗೆ ನುಡಿದು ಮುಗಿಸುವವ್ಯಾರಲ್ಲಿ ಜನರೆಲ್ಲರೂ ಆನಂದದಿಂದ ಗಟ್ಟಿಯಾಗಿ ಫೋರಣಿ ಮಾಡಿದರು. ಆ ಕೋಲಾಹಲ ಶಬ್ದವು ಶಾಂತವಾದ ಮೇಲೆ ಮಹಾರಾಜನು ವಸಿಷ್ಟ ಮಹಣಿಗಳನ್ನುದ್ದೇಶಿಸಿ “ಭಗವನ್”, ರಾಮನ ಅಭಿಷೇಕಕ್ಕೆ ಯಾವ ಯಾವ ಶಾಂತಿಕರ್ಮಗಳು ನಡೆಯಬೇಕು, ಯಾವ ಯಾವ ಉಪಕರಣಗಳು ಬೇಕಾಗುತ್ತವೆ ಎಂಬುದನ್ನು ಆಜ್ಞಾಪಿಸಬೇಕು” ಎಂದು ನಿರ್ವೇದಿಸಿಕೊಂಡನು (೩-೬). ಆ ಮಾತನ್ನು ಕೇಳಿ ವಸಿಷ್ಟ ಮಹಣಿಗಳು ರಾಜನೆದುರಿಗೆ ಕೈಮುಗಿದುಕೊಂಡು ನಿಂತಿದ್ದ ಅಧಿಕಾರಿಗಳಿಗೆ ಈ ರೀತಿಯಲ್ಲಿ ಸೂಚಿಸಿದನು : “ಈ ಕಾರ್ಯಕ್ರ್ಮ ಸುವರ್ಣವೇ ವೋದಲಾದ ರತ್ನಗಳು, ಪೂಜಾದ್ವಯಗಳು, ವಿವಿದ ಧಾರ್ಣೆ - ಮೂಲಿಕೆಗಳು, ಬಿಳಿಯ ಹೂವಿನ ಮಾಲೆಗಳು, ಅರಳು, ಜೇನುತುಪ್ಪು, ತುಪ್ಪ, ರಥ ಮತ್ತು ಸರ್ಕಲ ಶಸ್ತಾಸ್ತಾಗಳು ಸಿದ್ಧವಾಗಬೇಕು (೨-೯). ಅಲ್ಲದೆ ಚತುರಂಗ ಸೈನ್ಯ, ಶುಭಲಕ್ಷಣವಿರುವ ಆನೆ, ಬಿಳಿಯ ಚಾವರ, ಬೀಸಣಿಗೆ, ಧ್ವಜ, ಶ್ವೇತಚ್ಚತ್ರ - ಇವುಗಳು ಬೇಕು (೧೦).

ಉಪಸ್ಥಿತಿಯತ ವಾತರಗ್ನಿಗಾರಂ ಮಹಿಷತೇಃ ।
 ಯಚಾನ್ವಯಾ ಕಂಚದೇಷ್ವವ್ಯಂ ತತ್ವವಮುಪಕಲ್ಪತಾಮ್ ॥ ೧೨
 ಅಂತಃಪುರಸ್ಯ ದ್ವಾರಾಣಿ ಸರ್ವಸ್ಯ ನಗರಸ್ಯ ಚ ।
 ಚಂದನಸ್ಥಿರಚ್ಯಂತಾಂ ಧೂಪೈಶ್ಚ ಘಾಣಹಾರಿಭಿಃ ॥ ೧೩
 ಪ್ರಶಸ್ತಮನ್ಯಂ ಗುಣವದ್ವಾಧಿಕ್ಷೀರೋಪಸೇಚನಮ್ ।
 ದ್ವಿಜಾನಾಂ ಶತಾಹಸರಂ ಯತ್ ಪ್ರಕಾಮಮಲಂ ಭವೇತ್ ॥ ೧೪
 ಸತ್ಯತ್ಯ ದ್ವಿಜಮುಖಾನಾಂ ಶ್ವಃ ಪ್ರಭಾತೇ ಪ್ರದೀಯತಾಮ್ ।
 ಜ್ಯಂತಂ ದಧಿ ಚ ಲಾಜಾಶ್ಚ ದಕ್ಷಿಣಾಶ್ಚಾಪಿ ಪ್ರಷ್ಟಲಾಃ ॥ ೧೫
 ಸೂರ್ಯೀ ಭೂದಿತಮಾತ್ರೇ ಶೈಲೋ ಭವಿತಾ ಸ್ವಸ್ತಿವಾಚನಮ್ ।
 ಬ್ರಾಹ್ಮಣಾಶ್ಚ ನಿಮಂತ್ಯಂತಾಂ ಕಲ್ಪಂತಾಮಾಷನಾನಿ ಚ ॥ ೧೬

ಮತ್ತು ಅಗ್ನಿಯಂತೆ ಸ್ವಚ್ಛವಾಗಿ ಬೆಳಗುವ ಒಂದು ನೂರು ಚೆನ್ನದ ಕಲಶಗಳನ್ನೂ ಬಂಗಾರದಿಂದ ಹೊಂಬಿಗಳನ್ನು ಅಲಂಕರಿಸಿದ ವ್ಯಷಭವನ್ನೂ ಸಮಗ್ರವಾದ ಒಂದು ವ್ಯಾಪ್ತಿಚರ್ಮವನ್ನೂ ಸಿದ್ಧಪಡಿಸಿರಿ (೧೧). ಇವುಗಳೇಲ್ಲವೂ ನಾಳೆ ಬೆಳಗಾಗುವುದರಲ್ಲಿ ಮಹಾರಾಜನ ಅಗ್ನಿ ಹೋತ್ರಾಲೆಯಲ್ಲಿ ಸಿದ್ಧವಾಗಿರಲಿ. ಇವುಗಳಲ್ಲದೆ ಇನ್ನೂ ಬೇಕಾಗುವ ಗಂಧ, ಪ್ರಷ್ಟ, ತಾಂಬಾಲ ಮುಂತಾದವರ್ಗಗಳನ್ನು ತಂದಿರಿಸಿರಿ (೧೨). ಅರಮನೆಯ ಮತ್ತು ನಗರದ ಮಹಾದ್ವಾರಗಳನ್ನು ಗಂಧಪ್ರಷ್ಟಗಳಿಂದಲೂ ಸುಗಂಧವನ್ನು ಬೀರುವ ಧೂಪಗಳಿಂದಲೂ ಅಲಂಕರಿಸಿರಿ (೧೩). ಸುಮಾರು ಒಂದು ಲಕ್ಷ ದ್ವಿಜರಿಗೆ ಸಂತಪ್ರಕಾರಿಯಾಗಬೇಕು. ಅವರೆಲ್ಲರಿಗೂ ಸಂತೃಪ್ತಿಯಾಗುವಂತೆ ಪ್ರಶಸ್ತವಾದ ಅನ್ನ, ಹಾಲು, ಮೊಸರು, ವ್ಯಂಜನಗಳು ಸಿದ್ಧವಾಗುವಂತೆ ಏರ್ಪಡಿಸಿರಿ (೧೪). ನಾಳೆ ಪ್ರಾತಃಕಾಲ ದ್ವಿಜಶ್ರೇಷ್ಠರನ್ನು ಕರೆಸಿ ತುಪ್ಪ, ಮೊಸರು, ಅರಳುಗಳನ್ನು ದಾನಮಾಡಿ ಯಂಥೀಷ್ವವಾಗಿ ದಕ್ಷಿಣೀಯನ್ನು ಕೊಡತಕ್ಕದ್ದು (೧೫). ನಾಳೆ ಸೂರ್ಯೋದಯವಾದ ಕೊಡಲೆ ಸ್ವಸ್ತಿವಾಚನವು ನಡೆಯುತ್ತದೆ. ಅದಕ್ಕೂಸ್ತರ ಬ್ರಾಹ್ಮಣರನ್ನು ಆಹ್ವಾನಿಸಿ, ಕುಳಿತುಹೊಳ್ಳಲು

ಅಬಧ್ಯಂತಾಂ ಪತಾಕಾಶ್ಚ ರಾಜಮಾರ್ಗಶ್ಚ ಸಿಂಹತಾಮ್	
ಸರ್ವೇಚ ತಾಲಾಪಭಾರಾ ಗಣೀಕಾಶ್ಚ ಸ್ವಲಂಕೃತಾಃ	೮೯
ಕಕ್ಷ್ಯಾ ದ್ವಿತೀಯಾಮಾಶ್ರಿತ್ಯ ತಿಷ್ಣಂತು ನೃಪವೇಶೈನಃ	
ದೇವಾಯತನಚೈತ್ಯೇಷು ಸಾನ್ವಭಕ್ಷ್ಯಃ ಸದಕ್ಷಿಣಾಃ	೯೦
ಉಪಸಾಪಯಿತವ್ಯಾ ಸ್ಯಾಮಾಲ್ಯಯೋಗ್ಯಾ ವೃಥಕ್ ವೃಥಕ್	
ದೀಘಾಸಿಬದ್ಧಾ ಯೋಧಾಶ್ಚ ಸನ್ವದಧಾ ಮೃಷ್ಣವಾಸಸಃ	೯೧
ಮಹಾರಾಜಾಂಗಣಂ ಸರ್ವೇ ಪ್ರವಿಶಂತು ಮಹೋದಯಮ್	
ವಿವಂ ವಾದಿಶ್ಯ ವಿಪ್ರೌ ತೌ ಕೃಯಾಸ್ತತ್ ಸುನಿಷ್ಠಿತೌ	೯೦
ಚಕ್ರತುಶೈಪ್ರವ ಯಂತ್ರೇಷಂ ಪಾಧಿವಾಯ ನಿವೇದ್ಯ ಚ	
ಕೃತಮಿತ್ಯೇವ ಚಾಬೂತಾಮಭಿಗಮ್ಯ ಜಗತ್ತತಿಮ್	೯೧

ಯಥೋಚಿತವಾಗಿ ಹೀರಗಳನ್ನು ಸಜ್ಜು ಮಾಡಿರಿ. (೮೯). ಧ್ವಜಪಟಗಳನ್ನು ಏರಿಸಿ ರಾಜಬೀದಿಗಳನ್ನು ನೀರಿನಿಂದ ಚಿಮುಕಿಸಬೇಕು. ಅರಮನೆಯ ಎರಡನೆಯ ತೊಟ್ಟಿಯಲ್ಲಿ ಸಂಗೀತಗಾರರೂ ನರ್ತಕರೂ ವೇಶೈಯರೂ ಚೀನಾಗಿ ಅಲಂಕರಿಸಿಕೊಂಡು ಬಂದು ಸೇರಲಿ (೯೦). ಎಲ್ಲಾ ದೇವಾಲಯಗಳಲ್ಲಿಯೂ ಇತರ ಪೂಜಾಸ್ಥಳಗಳಲ್ಲಿಯೂ ಬೇರೇಬೇರೆಯಾಗಿ ವಿಶೇಷವಾದ ಪೂಜೆಯು ನಡೆಯಲಿ. ಅದಕ್ಕೆ ಬೇಕಾದ ಅನ್ನ, ಭಕ್ತ್ಯು, ಹೂ, ದಕ್ಷಿಣಗಳನ್ನು ಒದಗಿಸಿರಿ. ಪಟ್ಟಾಭಿಪ್ರೇಕ ನಡೆಯುವ ಕಲ್ಯಾಣಮಂಟಪದ ಎದುರಿಗಿರುವ ಅರಮನೆಯ ಅಂಗಳದಲ್ಲಿ, ಸೈನಿಕರು ನಡುಗತ್ತಿಗಳನ್ನು ನಡುವಿಗೆ ಕಟ್ಟಿಕೊಂಡು ಕವಚಧಾರಿಗಳಾಗಿ ಉಜ್ಜಳವಾದ ವಸ್ತುಗಳುಟ್ಟ ನೆರೆದಿರಲಿ” (೯೦-೯೧). ಈ ರೀತಿಯಲ್ಲಿ ಕಾರ್ಯದಕ್ಷರಾದ ವಸಿಷ್ಠರೂ ಅವರೊಡನೆ ವಾಮದೇರರೂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಅನಂತರ ಪೌರೋಹಿತ್ಯಕ್ಕೆ ಸಂಬಂಧಿಸಿದ ಇತರ ಕಾರ್ಯಗಳನ್ನೂ ಮಹಾರಾಜನಿಗೆ ತಿಳಿಸಿ ಅರಮನೆಯಲ್ಲಿ ಅವುಗಳಿಗೆ ಸಿದ್ಧತೆಯನ್ನು ಮಾಡಿಸಿ ಎಲ್ಲವೂ ಅಣಿಯಾಗಿದೆಯೆಂದು ಸಂತೋಷದಿಂದ ದಶರಥರಾಜನಿಗೆ ತಿಳಿಸಿದರು (೯೦-೯೧).

ಯಥೋಕ್ತವಚನಂ ಪೀಠೌ ಹಷಟಯುಕ್ತೌ ದ್ವಿಜಹಷಟೌ ।
 ತತಃ ಸುಮಂತ್ರಂ ದೃತಿಮಾನ್ ರಾಜಾ ವಚನಮಬ್ರವೀತ್ ॥ ೨೭
 ರಾಮಃ ಕೃತಾತ್ಮಾ ಭವತಾ ಶೀಘ್ರಮಾನೀಯತಾಮಿತಿ ।
 ಸ ತಥೇತಿ ಪ್ರತಿಜ್ಞಾಯ ಸುಮಂತ್ರೋ ರಾಜಶಾಸನಾತ್ ॥ ೨೮
 ರಾಮಂ ತತ್ತಾನಯಾಂಚಕ್ರೇ ರಥೇನ ರಥಿನಾಂ ವರಮ್ ।
 ಅಥ ತತ್ತ ಸಮಾಸಿನಾಸ್ವದಾ ದಶರಥಂ ನೃಪಮ್ ॥ ೨೯
 ಉಪವಿಷ್ಟಾಶ್ಚ ಸಚಿವ ರಾಜಾನಶ್ಚ ಸನ್ನೇಗಮಾಃ ।
 ಪಾಂಚೋದೀಂಬಾಃ ಪ್ರತೀಂಬಾಶ್ಚ ದಾಕ್ಷಿಣಾತ್ಮಾಶ್ಚ ಭೂಮಿಪಾಃ ॥ ೩೦
 ಮೈಂಬಾಂಶಾಯಾಶ್ಚ ಯೇ ಚಾನೇ ವನಶ್ರೀಲಾಂತವಾಸಿನಃ ।
 ಉಪಾಂಚಕ್ರೇ ಸರ್ವೇ ತಂ ದೇವಾ ಇವ ವಾಸಪಮ್ ॥ ೩೧
 ತೇಷಾಂ ಮಧ್ಯೇ ಸ ರಾಜಷ್ಯಮರುತಾಮಿವ ವಾಸವಃ ।
 ಪಾಂಚಾದಸೋ ರಥಗತಂ ದದಶಾಯಾಂತಮಾತ್ಮಾಂತಿಜಮ್ ॥ ೩೨
 ಗಂಧರ್ವರಾಜ ಪ್ರತಿಮಂ ಲೋಕೇ ವಿಶ್ವಾತಪೌರಪಮ್ ।
 ದೀಘಾಂಬಾಹುಂ ಮಹಾಷತ್ತಂ ಮತ್ತಮಾತಂಗಗಾಮಿನಮ್ ॥ ೩೩

ಆಗ ತೇಜಸ್ಸಿಯಾದ ದಶರಥನು ಸುಮಂತ್ರನನ್ನು ಕರೆದು ‘ನೀನು ಹೋಗಿ ಧರ್ಮಶೀಲನಾದ ರಾಮನನ್ನು ಈಗಲೇ ಕರೆದುಕೊಂಡು ಬಾ’ ಎಂದು ಹೇಳಿದನು. ಸುಮಂತ್ರನು ಹಾಗೆಯೇ ಆಗಲೆಂದು ರಾಮನ ಸಮೀಪಕ್ಕೆ ಹೋಗಿ ರಾಜಾಜ್ಞಯನ್ನು ತಿಳಿಸಿ ರಥಿಕಶ್ರೇಷ್ಠನಾದ ರಾಮನನ್ನು ರಥದಲ್ಲಿ ಕರೆತಂದನು (೨೭-೨೯). ಆಗ ರಾಜಸಭೀಯಲ್ಲಿ ಪೂರ್ವಪಶ್ಚಿಮ ದಕ್ಷಿಣೋತ್ತರ ದೇಶಗಳ ರಾಜರು, ಮಂತ್ರಿಗಳು, ನಾಗರಿಕ ಪ್ರಜಿಗಳು, ಮೈಂಬರು, ಆರ್ಯರು ಮತ್ತು ಗುಡ್ಡಗಾಡುಗಳಲ್ಲಿ ವಾಸಮಾಡುವ ಜನರು ನೇರೆದಿದ್ದರು. ದೇವತೆಗಳು ದೇವೇಂದ್ರನನ್ನು ಓಲ್ಯೇಸುವಂತೆ ಅವರೆಲ್ಲರೂ ದಶರಥನನ್ನು ಓಲ್ಯೇಸುತ್ತ ಕುಳಿತಿದ್ದರು (೨೪-೨೬). ಆಗ ದೇವತೆಗಳ ಮಧ್ಯದಲ್ಲಿ ಇಂದ್ರನಂತೆ ಕುಳಿತಿದ್ದ ಆ ರಾಜಷ್ಯಯ ರಥದಲ್ಲಿ ಬರುತ್ತಿದ್ದ ತನ್ನ ಪುತ್ರನನ್ನು ಅರಮನೆಯಿಂದಲೇ ಕಂಡನು (೨೭). ಶ್ರೀರಾಮನಾದರೋ ಗಂಧರ್ವರಾಜನಂತೆ ಪೌರಪವಂತನೆಂದು ಲೋಕದಲ್ಲಿ ಪ್ರಶ್ನಾತನು.

ಚಂದಕಾಂತಾನನಂ ರಾಮಮತೀವ ಶೀಯದರ್ಶನಮ್ ।
 ರೂಪೋದಾಯಗುಣೈಃ ಪುಂಶಾಂ ದೃಷ್ಟಿಭಿತ್ತಾಪಹಾರಿಣಮ್ ॥ ೨೬
 ಘಮಾಂಭಿತಪ್ಯಾಃ ಪರಜನ್ಯಂ ಹಾದಯಂತಮಿವ ಪ್ರಜಾಃ ।
 ನ ತತಪರ ಸಮಾಯಾಂತಂ ಪಶ್ಯಮಾನೋ ನರಾಧಿಷಃ ॥ ೨೦
 ಅವತಾಯ್ ಮುಮಂತಸ್ತಂ ರಾಘವಂ ಸೃಂದನೋತ್ತಮಾತ್ ।
 ಹಿತುಃ ಸಮೀಪಂ ಗಚ್ಛಂತಂ ಪಾಂಜಲಿಃ ಪ್ರಷ್ಣ ತೋನ್ನಗಾತ್ ॥ ೨೧
 ಸ ತಂ ಕೃಲಾಸಶ್ಯಾಗಾಭಂ ಪ್ರಾಸಾದಂ ನರಪುಂಗವಃ ।
 ಆರುರೋಹ ನೃಪಂ ದೃಷ್ಟ್ಯಂ ಸಹ ಸೂತೇನ ರಾಘವಃ ॥ ೨೨
 ಸ ಪಾಂಜಲಿರಭಿಪ್ರೇತ್ಯ ಪ್ರಣತಃ ಹಿತುರಂತಿಕೇ ।
 ನಾಮ ಸ್ವಂ ಶಾವಯನ್ ರಾಮೋ ವ ವಂದೇ ಚರಣೋ ಹಿತುಃ ॥ ೨೩
 ತಂ ದೃಷ್ಟಾಪ ಪ್ರಣತಂ ಪಾಶ್ಯೇ ಕೃತಾಂಜಲಿಪ್ರಉಂ ನೃಪಃ ।
 ಗೃಹ್ಯಾಂಜಲೋ ಸಮಾಕೃಷ್ಟ ಸಸ್ವಜೀ ಶಿಯಮಾತ್ತ್ರಜಮ್ ॥ ೨೪

ಅಜಾನುಭಾಹು. ಸತ್ಯ ಗುಣಸಂಪನ್ಮೂಲ. ಮದ್ವಾನೇಯಂತೆ ಗಂಭೀರವಾದ ನಡಿಗೆಯಿಳ್ಳವನು (೨೫). ಚಂದ್ರನುತೆ ಸೋಗಸು ಬೀರುವ ಮುಖ. ಶ್ರೀರಾಮನನ್ನು ನೋಡಿದಷ್ಟೂ ಆನಂದಪ್ರ ಹೆಚ್ಚುತ್ತಿದ್ದಿತು. ತನ್ನ ಸೌಂದರ್ಯ-ಚೀದಾಯಾದಿಗುಣಗಳಿಂದ ನೋಡುವವರ ಕಣ್ಣನಗಳನ್ನು ಸೂರೆಗೊಳ್ಳುತ್ತಿದ್ದನು (೨೬). ಬೇಸಿಗಿಯಿಂದ ಬಳಲಿದವರಿಗೆ ಮೇಘವಿದ್ದಂತೆ, ನೋಡುವ ಜನರೆಲ್ಲರಿಗೂ ಶ್ರೀರಾಮನು ಆಹ್ವಾದವನ್ನು ಹೊಡುತ್ತಿದ್ದನು. ಅಂಥ ಮಗನನ್ನು ಎಷ್ಟು ನೋಡಿದರೂ ದಶರಥನಿಗೆ ತೃಪ್ತಿಯಾಗಲಿಲ್ಲ (೨೦). ಸುಮಂತ್ರನು ಶ್ರೀರಾಮನನ್ನು ರಥದಿಂದ ಇಳಿಸಿಕೊಳ್ಳಲಾಗಿ ಆವನು ತಂದೆಯ ಬಳಿಗೆ ಹೊರಟನು. ಸುಮಂತ್ರನು ಆವನ ಹಿಂದೆ ವಿನೀತನಾಗಿ ನಡೆದು ಬಂದನು (೨೧). ಪುರುಷೋತ್ತಮನಾದ ರಾಘವನು ತಂದೆಯನ್ನು ನೋಡುವುದಕ್ಕಾಗಿ, ಕೃಲಾಸಶಿಖಿರದಂತೆ ಉನ್ನತವಾಗಿದ್ದ ಪ್ರಾಸಾದವನ್ನು ಸೂತನೋಡನೆ ಹತ್ತಿದನು. ಅಲ್ಲಿ ಶ್ರೀರಾಮನು ಕೈಮುಗಿದುಕೊಂಡು ತಂದೆಯ ಬಳಿಗೆ ಹೋಗಿ, ತನ್ನ ಹೆಸರನ್ನು ಹೇಳುತ್ತ ದಶರಥನ ಪಾದಗಳಿಗೆ ಅಭಿವಂದನೆ ವಾಡಿದನು (೨೨-೨೩). ಹೀಗೆ ಅಭಿವಂದನೆ ವಾಡಿದ ತನ್ನ

ತಸ್ಮೈ ಚಾಭ್ಯಾದಿತಂ ಸೌಮ್ಯಂ ಮರೀಕಾಂಚನಭೂಪಿತಮ್ |
ದಿದೇಶ ರಾಜಾ ರುಚಿರಂ ರಾಮಾಯ ವರಮಾಸನಮ್ || ೩೫
ತದಾಸನವರಂ ಪಾಪ್ಯ ವ್ಯಾದಿಪರಯತ ರಾಘವ: |
ಸ್ವಯೇವ ಪ್ರಭಯಾ ಮೇರುಮುದಯೇ ವಿಮಲೋ ರವಿ: || ೩೬
ತೇನ ವಿಭಾಜತಾ ತತ್ತ ಸಾ ಸಭಾಭಿವೃದೋಚತ |
ವಿಮಲಗ್ರಹನಕ್ಕತ್ತಾ ಶಾರದೀ ದೌರಿವೇಂದುನಾ || ೩೭
ತಂ ಪಶ್ಯಮಾನೋ ನೃಪತಿಸ್ತತೋಽ ಬಿಯಮಾತ್ತಜಮ್ |
ಅಲಂಕೃತಮಿವಾತ್ಮಾನಮಾದರ್ಥತಲಸಂಸ್ಥಿತಮ್ || ೩೮
ನ ತಂ ಸ್ಸಿತಮಾಭಾಷ್ಯ ಪುತ್ರಂ ಪುತ್ರವತಾಂ ವರಃ |
ಉವಾಚೇದಂ ವಚೋ ರಾಜಾ ದೇವೇಂದ್ರಮಿವ ಕಶ್ಯಪಃ || ೩೯
ಜ್ಯೇಷ್ಠಾಯಾಮಸಿ ಮೇ ಪತ್ನ್ಯಾಂ ಸದೃಶಾಂ ಸದೃಶಃ ಸುತಃ: |
ಉತ್ಸನ್ಸ್ಥಂ ಗುಣಶ್ರೇಷ್ಠೋ ಮಮ ರಾಮಾತ್ತಜಃ ಬಿಯಃ || ೪೦

ಪ್ರಿಯಪುತ್ರನನ್ನ ಮಹಾರಾಜನು ಕೈ ಹಿಡಿದು ತನ್ನ ಬಳಿಗೆ ಸೆಳಿದುಕೊಂಡು ಅಲಿಂಗಿಸಿದನು. ಅನಂತರ ರತ್ನವಿಚಿತವೂ ಉನ್ನತವೂ ಆದ ಒಂದು ಸುಂದರವಾದ ಸುವರ್ಣ ಹೀರದಲ್ಲಿ ಕುಳಿತುಕೊಳ್ಳಲಂತೆ ರಾಮನಿಗೆ ಸೂಚಿಸಿದನು (೩೪-೩೫). ಅದರಂತೆ ರಾಘವನು ಹೀರದಲ್ಲಿ ಕುಳಿತುಕೊಳ್ಳಲು, ಉದಯಕಾಲದಲ್ಲಿ ಶುಭ್ರನಾದ ಆದಿತ್ಯನಿಂದ ಮೇರುಪರವತವು ಬೆಳಗುವಂತೆ ರಾಮನ ಕಾಂತಿಯಿಂದ ಸುವರ್ಣ ಹೀರವೇ ಬೆಳಗಿತು (೩೬). ಅಷ್ಟೇ ಅಲ್ಲ. ಆ ರಾಜಸಭಿಗೆ ಶ್ರೀರಾಮನು ಬಂದುದರಿಂದ, ಶರತ್ವಾಲದ ರಾತ್ರಿಯಲ್ಲಿ ವಿಮಲವಾದ ಗ್ರಹನಕ್ಕತ್ತಗಳಿಂದ ಕೂಡಿದ ಅಂತರಿಕ್ಷಕ್ಕೆ ಚಂದ್ರ ಉದಯಿಸಿ ಬಂದಂತಾಯಿತು (೩೭). ಅಲಂಕರಿಸಿಕೊಂಡಿರುವ ಪುರುಷನು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೇ ನೋಡಿ ನೋಡಿ ಹಿಗ್ಗಿತ್ತಿದ್ದನು (೩೮). ಪುತ್ರವಂತರಲ್ಲಿ ಮೇಲೆನಿಸಿಕೊಂಡ ದಶರಥರಾಜನು ತನ್ನ ಮಗನನ್ನ ಸಂಚೋಧಿಸಿ, ಕಶ್ಯಪನು ದೇವೇಂದ್ರನಿಗೆ ಹೇಳುವಂತೆ, ನಸುನಗುತ್ತ ಹೀಗೆಂದನು (೩೯). “ರಾಮ, ನನಗೆ ಅನುರೂಪಳಾದ ನನ್ನ ಜ್ಯೇಷ್ಠ ಪತ್ನಿಯಲ್ಲಿ ನೀನು ಅನು

ಯತಸ್ಸೂರ್ಯಾ ಪ್ರಜಾಶ್ವಿಮಾಃ ಸ್ವಾಗೃಹಿರನುರಂಜಿತಾಃ ।
 ತಸ್ಮಾತ್ಪಂ ಪುಷ್ಟಯೋಗೇನ ಯೌವರಾಜ್ಯಮಾಪ್ತಾ ಹಿ ॥ ೪೮
 ಕಾಮತಸ್ಸಂ ಪ್ರಕೃತ್ಯೈವ ವಿನೀತೋ ಗುಣವಾನಸಿ ।
 ಗುಣವರ್ತಪೀ ತು ಸ್ವೇಹಾತ್ ಪ್ರತ್ಯ ರಕ್ಷಾ ಮಿ ತೇ ಹಿತಮ್ ॥ ೪೯
 ಭೂಯೋ ವಿನಯಮಾಸಾಯ ಭವ ನಿತ್ಯಂ ಜಿತೇಂದ್ರಿಯಃ ।
 ಕಾಮಕೋರ್ಥಸಮುತ್ಸಾಧಿ ತ್ಯಜೀಧಾ ವ್ಯಾಸನಾನಿ ಚ ॥ ೫೦
 ಪರೋಕ್ಷಯಾ ವರ್ತಮಾನೋ ವ್ಯತ್ಯಾ ಪ್ರತ್ಯಕ್ಷಯಾ ತಥಾ ।
 ಅಮಾತ್ಯಪುಭೃತೀಃ ಸರ್ವಾಃ ಪ್ರಕೃತೀಶ್ವಾಸುರಂಜಯ ॥ ೫೧
 ಕೋಪ್ಯಾಗಾರಾಯುಧಾಗಾರ್ಪಃ ಕೃತ್ಯಾ ಸನ್ನಿಚಯಾನ್ ಬಹೂನ್ ।
 ತುಜ್ಞಾನುರಕ್ತ ಪ್ರಕೃತಿಯಃ ಪಾಲಯತಿ ಮೇದಿನೀಮ್ ॥ ೫೨

ರೂಪನಾದ ಮಗನಾಗಿ ಜನಿಸಿರುವೆ. ಒಳ್ಳೆಯ ಗುಣಶಾಲಿಯಾಗಿ ಎಲ್ಲರಿಗೂ ಶ್ರಿಯನಾಗಿದ್ದೇಯೆ (೪೦). ನಿನ್ನ ಸದ್ಯಿಂಣಗಳಿಂದ ಈ ಪ್ರಜೆಗಳೆಲ್ಲರನ್ನೂ ಸಂತೋಷಪಡಿಸುತ್ತಿದ್ದೀರ್ಯೆ. ಆದ್ದರಿಂದ ನಾಳೆ ಪುಷ್ಟನಕ್ಷತ್ರದಲ್ಲಿ ನೀನು ಯುವರಾಜ ಪದವಿಯನ್ನು ವಹಿಸಿಕೊ. ವಿನಯಾದಿ ಗುಣಗಳು ಸಹಜವಾಗಿಯೇ ನಿನ್ನಲ್ಲಿ ನೆಲೆಗೊಂಡಿವೆ. ಆದರೂ ಪ್ರತ್ಯಾಖ್ಯಾಲ್ಯಾದಿಂದ ಒಂದರಡು ಒಳ್ಳೆಯ ಮಾತುಗಳನ್ನು ಹೇಳುತ್ತೇನೆ (೪೧-೪೨) : ನೀನು ಅತ್ಯಂತ ವಿನಯಸಂಪನ್ಮೂಗಿಯಾಗಿ ಯಾವಾಗಲೂ ಇಂದ್ರಿಯಗಳನ್ನು ಸಾಫ್ತಾರ್ಥಿನದಲ್ಲಿರಿಸಿ ಕೊಂಡಿರು. ಕಾಮಕೋರ್ಥಗಳಿಂದ ಸಂಭವಿಸುವ ವ್ಯಾಸನಗಳನ್ನು ಹತ್ತಿರ ಸೇರಿಸಬೇಡ (೪೩). ಕೆಲವು ವೇಳೆ (ಗೂಡಚಾರರ ಮೂಲಕ) ಪರೋಕ್ಷವಾಗಿಯೂ ಕೆಲವು ವೇಳೆ ಪ್ರತ್ಯಕ್ಷವಾಗಿಯೂ ಪರಿಶೀಲಿಸಿ ರಾಜ್ಯವಾಳುತ್ತ, ಸಚಿವರೇ ಮೊದಲಾಗಿ ಸಮಸ್ತ ಅಧಿಕಾರಿಗಳಿಗೂ ಪ್ರಜೆಗಳಿಗೂ ಸಂತೋಷವಾಗುವಂತೆ ನಡೆದುಕೊ (೪೪). ಧಾನ್ಯದ ಉಗ್ರಾಗಳನ್ನೂ ಆಯುಧ ಶಾಲೆಗಳನ್ನೂ ತುಂಬಿಸಿ, ಭಂಡಾರದಲ್ಲಿ ವಿಶ್ವಾಯುಂವನ್ನು ವಿಪುಲವಾಗಿ

* ಸ್ತೋ ದೂತ ಮೃಗಯಾ ಮದ್ವಾಕಾರುಮೌಗದಂಡತಾಃ ।
 ಅಧರಸಂದೂಷಣಂ ಚೇತಿ ರಾಜ್ಯಾಂ ವ್ಯಾಸನಪ್ರಕಮ್ ॥
 ಅಧರಸಂದೂಷಣ=ದುಂದುಗಾರಿಕೆ.

ತಸ್ಯ ನಂದಂತಿ ಮಿತಾನೀ ಲಬ್ಧಾಷ್ಟಮೃತಮಿವಾಮರಾಃ ।
 ತಪ್ಯಾತ್ ಪ್ರತ ತ್ವಮಾತ್ಯಾನಂ ನಿಯಮೇಶ್ವರಂ ಸಮಾಚರ ॥ ೪೯
 ತಚ್ಯಾತ್ವಾ ಸುಹೃದಸ್ತಸ್ಯ ರಾಮಸ್ಯ ಶಿಯಕಾರಣಾಃ ।
 ತ್ವರಿತಾಃ ಶೀಘ್ರಮಂಭೈತ್ಯ ಕೌಸಲ್ಯಾಯ್ ನಷ್ಪೇದಯನ್ ॥ ೫೦
 ಸಾ ಹಿರಣ್ಯಂ ಚ ಗಾಶೈವ ರತ್ನಾನಿ ವಿದಿಧಾನಿಚ ।
 ವ್ಯಾದಿದೇಶ ಶಿಯಾ ಶೈಂಭ್ಯಃ ಕೌಸಲ್ಯ ಪ್ರಮದೋತ್ತಮಾ
 ಅಧಾಭಿವಾದ್ಯರಾಜಾನಂ ರಥಮಾರುದ್ಯ ರಾಘವಃ ॥ ೫೧
 ಯಯೌ ಸ್ವಂ ದೃತಿಮಂದ್ಯೇಶ್ಯ ಜನೋಷ್ಪೇಃ ಪರಿಪೂಜಿತಃ ॥ ೫೨

ತೇ ಭಾಸಿ ಹೊರಾ ನೃಪತೇವರಚಸ್ತತ್ರಾ
 ಶ್ರುತ್ವಾ ತದಾ ಲಾಭಮಿವೇಷ್ಟಮಾಶು ।

ಸಂಗ್ರಹಿಸಿಡಬೇಕು. ಪ್ರಜೆಗಳನ್ನು ತೈತ್ತಿಗೊಳಿಸಿ ಅವರ ಅನುರಾಗವನ್ನು ಸಂಪಾದಿಸಬೇಕು. ಹೀಗೆ ರಾಜ್ಯವನ್ನು ಪಾಲಿಸುವ ರಾಜನನ್ನು ಕಂಡರೆ ಅವನ ಮಿತ್ರರಿಗೆ, ದೇವತೆಗಳಿಗೆ ಅವೃತವ ದೊರಕಿದಷ್ಟು ಅನಂದವಾಗುವದು. ಆದ್ದರಿಂದ, ವಶ, ಮನಸ್ಸನ್ನು ನಿಗ್ರಹಿಸಿ ವ್ಯವಹಾರಮಾಡು” (೪೫-೪೬). ದಶರಥವುಹಾರಾಜನು ಈ ಪ್ರಕಾರ ಸುಡಿಯುತ್ತಿದ್ದುದನ್ನು ಶ್ರೀರಾಮನ ಹಿತಚಿಂತಕರಾದ ಗಳಿಯರು ಕೇಳಿಸಿಕೊಂಡರು. ಕೂಡಲೇ ಅವರು ಬೇಗಬೇಗನೇ ಹೋಗಿ ಕೌಸಲ್ಯ ದೇವಿಗೆ ಈ ಪಟ್ಟಾಭಿಪ್ರೇಕವ್ಯತಾಂತವನ್ನು ತಿಳಿಸಿದರು (೪೭). ಆಗ ಕೌಸಲ್ಯೆಯು ಸಂತೋಷದ ಸುದ್ದಿಯನ್ನು ತಂದ ಅವರೆಲ್ಲರಿಗೂ ಚಿನ್ನ, ಗೋವುಗಳು ಮುಂತಾದ ನಾನಾ ಒಗೆಯ ವಸ್ತುಗಳನ್ನು ಪಾರಿತೋಷಿಕವಾಗಿ ಕೊಡಿಸಿದಳು (೪೮). ಇತ್ತು ಶ್ರೀರಾಮನು ತಂದೆಗೆ ಅಭಿವಾದನೆಯನ್ನು ಮಾಡಿ ರಥವನ್ನೇರಿ ದಿವ್ಯವಾದ ತನ್ನ ಭವನಕ್ಕೆ ಹೋದನು. ನೇರೆದ್ದ ಜನರೆಲ್ಲರೂ ಶ್ರೀರಾಮನನ್ನು ಗೌರವದಿಂದ ಅಭಿನಂದಿಸಿದರು. (೪೯). ಸಭೆಯಲ್ಲಿದ್ದ ಸಕಲ ಪ್ರಜೆಗಳೂ ಮಹಾರಾಜನ ಮಾತನ್ನು ಆಲೆಸಿ, ಇಷ್ಟವಸ್ತು ಒಂದು ತಮಗೇ ದೊರಕಿ ಲಾಭವಾಯಿತೆಂಬಂತೆ ಅನಂದಿಸಿದರು. ಅವರು ದಶರಥನಿಗೆ ನಿವೇದಿಸಿ ತಮ್ಮ ಮನಗಳಿಗೆ ಹೋಗಿ

ನರೇಂದ್ರಮಾಮಂತ್ರ, ಗೃಹಾಣಿ ಗತ್ತಾ
ದೇವಾನ್ ಸಮಾನಚುರತಿಪ್ರಹೃಷ್ಟಾಃ ॥

ಇತಿ ಶ್ರೀಮದ್ರಾಮಾಯಣೇ ಅಯೋಧ್ಯಾಕಾಂಡೇ ತೃತೀಯಃ ಸರ್ಗ:

ಚತುರ್ಥಃ ಸರ್ಗ:

ಮಾತ್ರಾಶೀಲಿ ಪರಿಗ್ರಹ

ಗತೇಷ್ಠಾಧ ನೃಪೋ ಭೂಯಃ ಪೌರೀಪು ಸಹ ಮಂತ್ರಿಭಿಃ ।
ಮಂತ್ರಯಿತ್ತಾ ತತ್ತಶಕ್ತೇ ನಿಶ್ಚಯಜ್ಞಃ ಸುನಿಶ್ಚಯಮ್ ॥
ಶ್ವ ಏವ ಪುಷ್ಟೋ ಭವಿತಾ ಶ್ಲೋ ಭಿಷೇಷ್ಯಸ್ತು ಮೇ ಸುತಃ: ।
ರಾಮೋ ರಾಜೇವಪತ್ರಾಕ್ಷೋ ಯೋವರಾಜ್ ಇತಿ ಪ್ರಭುಃ ॥
ಅಥಾಂತಗ್ರಹಮಾವಿಶ್ಯ ರಾಜಾ ದಶರಥಸ್ತದಾ ।
ಸೂತಮಾಜಾಪಯಾಮಾಸ ರಾಮಂ ಪುನರಿಹಾನಯ ॥

(ಶ್ರೀರಾಮನಿಗೆ ನಿರ್ವಿಫಾಷಾವಾಗಿ ಪಟ್ಟಾಭಿಪೇಕವಾಗಲೆಂದು) ದೇವರನ್ನು
ಪೂಜಿಸುತ್ತಿದ್ದರು (ಈಂ).

ಇಲ್ಲಿಗೆ ಶ್ರೀಮದ್ರಾಮಾಯಣದ ಅಯೋಧ್ಯಾಕಾಂಡದಲ್ಲಿ ಮೂರನೆಯ ಸರ್ಗ

ಸರ್ಗ ೪

ದಶರಥನು ಶ್ರೀರಾಮನಿಗೆ ಪಟ್ಟಾಭಿಪೇಕವನ್ನು ಮಾಡಲು ಕಾರಣವನ್ನು
ತಿಳಿಸುವುದು. ಶ್ರೀರಾಮನಿಗೆ ತಾಯಿಯ ಆಶೀರ್ವಾದ.

ಹೀಗೆ ಪುರಜನರು ಹೊರಟಿಹೋದ ಮೇಲೆ ವಿವೇಚನಾಚತುರನಾದ ದಶರಥನು
ಮಂತ್ರಿಗಳಿಂದನೇ ಆಲೋಚಿಸಿ, ಮನಸ್ಸಿನಲ್ಲಿ ದೃಢವಾಗಿ ಒಂದು ನಿಶ್ಚಯಕ್ಕೆ
ಬಂದನು (೧). ‘ನಾಳಿಯೇ ಪ್ರಷ್ಣನಾಕ್ಷತ್ರ. ತಾವರೆಯ ಎಸಳಿನಂತೆ ಕೆಲ್ಲಾಗಲ್ಲಿ
ಮುದ್ದುಮಗನಾದ ನನ್ನ ರಾಮನಿಗೆ ನಾಳಿ ಪಟ್ಟಾಭಿಪೇಕ ಮಾಡಬೇಕು’ ಎಂಬುದೇ
ಮಹಾರಾಜನ ಆ ನಿಶ್ಚಯ (೨). ಆ ಮೇಲೆ ದಶರಥನು ಅಂತಃ ಪುರಕ್ಕೆ
ಹೋಗಿ ಸುಮಂತ್ರನನ್ನು ಕರೆಸಿ ಪ್ರಾನ:

ಪುತಿಗೃಹ್ಯ ಸ ತದ್ವಾಕ್ಯಂ ಮಾತಃ ಪುನರುಪಾಯಯೋ ।		
ರಾಮಸ್ಯ ಭವನಂ ಶೀಘ್ರಂ ರಾಮಮಾನಯಿತುಂ ಪುನಃ ॥	೪	
ದ್ವಾಸೇತಿ ರಾಮೇದಿತಂ ತಸ್ಯ ರಾಮಾಯಾಗಮನಂ ಪುನಃ ।		
ಶ್ರುತೈತ್ವಂ ಚಾಬಿ ರಾಮಸ್ಯಂ ಷಾಪ್ತಂ ಶಂಕಾನ್ನಿತೋಽಭವತ್ ॥	೫	
ಪ್ರವೇಶ್ಯ ಚೈನಂ ತ್ವರಿತಂ ರಾಮೋ ವಚನಮಬ್ರವೀತ್ ।		
ಯದಾಗಮನಕೃತ್ಯಂ ತೇ ಭೂಯಸ್ತದ್ವೌ ರಹ್ಯಶೈಷತಃ ॥	೬	
ತಮುವಾಚ ತತಃ ಸೂತೋ ರಾಜಾ ತ್ವಾಂ ದರ್ಮಸ್ಯಾಖ್ಯತಃ ।		
ಶ್ರುತ್ವಾ ಪ್ರಮಾಣಾಮತ್ ತ್ವಂ ಗಮನಾಯೇತರಾಯ ವಾ ॥	೭	
ಇತಿ ಸೂತವಚಃ ಶ್ರುತ್ವಾ ರಾಮೋಽಧ ತ್ವರಯಾನ್ವಿತಃ ।		
ಪ್ರಯಂಯೋ ರಾಜಭವನಂ ಪುನರ್ದರ್ಮಸ್ಯಂ ನರೇಶ್ವರಮ್ ॥	೮	
ತಂ ಶ್ರುತ್ವಾ ಸಮನುಪಾಪ್ತಂ ರಾಮಂ ದಶರಥೋ ನೃಪಃ ।		
ಪ್ರವೇಶಯಾಮಾಸ ಗೃಹಂ ವಿವಕ್ಷಃ ಸಿಯಮುತ್ತಮಮ್ ॥	೯	
ಪ್ರವಿಶನ್ಯೇವ ಚ ಶ್ರೀಮಾನ್ ರಾಘವೋ ಭವನಂ ಹಿತುಃ ।		
ದದರ್ಮ ಹಿತರಂ ದೂರಾತ್ ಪ್ರಣಿಪತ್ಯ ಕೃತಾಂಜಲಿಃ ॥	೧೦	

ಶ್ರೀರಾಮನನ್ನು ಕರೆತರಬೇಕೆಂದು ಅಜ್ಞಾಪಿಸಿದನು. ರಾಜಾಜ್ಞೀಯಂತೆ ಆ ಸಾರಥಿಯು ರಾಮನನ್ನು ಕರೆತರುವುದಕ್ಕಾಗಿ ಅವನ ಭವನಕ್ಕೆ ತ್ವರೆಯಿಂದ ಹೋದನು (೨-೪). ಸುಮಂತ್ರನು ಬಂದ ವಿಷಯವನ್ನು ದ್ವಾರಪಾಲಕರು ಶ್ರೀರಾಮನಿಗೆ ತಿಳಿಸಲು, ಪುನಃ ಅವನೇಕೆ ಬಂದಿರಬಹುದೆಂದು ರಾಮನಿಗೆ ಶಂಕೆಯಾಯಿತು. ಕೂಡಲೇ ಸುಮಂತ್ರನನ್ನು ಒಳಕ್ಕೆ ಒರಹೇಳಿ ‘ಪುನಃ ನೀನು ಒರಲು ಕಾರಣವೇನು? ಎಲ್ಲವನ್ನೂ ವಿವರವಾಗಿ ತಿಳಿಸು’ ಎಂದನು (೫-೬). ಸುಮಂತ್ರನು “ನಿನ್ನನ್ನು ನೋಡಬೇಕೆಂದು ಮಹಾರಾಜನು ಅಪೇಕ್ಷಿಸುತ್ತಾನೆ. ಹೋಗುವುದೂ ಬಿಡುವುದೂ ನಿನ್ನ ಚಿತ್ತ” ಎಂದು ನುಡಿದನು. ಸುಮಂತ್ರನ ಆ ನುಡಿಯನ್ನು ಕೇಳಿ ಶ್ರೀ ರಾಮನು ಮಹಾರಾಜನನ್ನು ನೋಡುವುದಕ್ಕಾಗಿ ಅವಸರದಿಂದ ರಾಜಭವನಕ್ಕೆ ಹೋದನು (೨-೭). ರಾವನು ಬಂದನೆಂಬುದನ್ನು ಕೇಳಿ ದಶರಥನು ಅವನಿಗೆ ಶುಭ ವಾತ್ಸಯನ್ನು ಹೇಳಬೇಕೆಂದು ಒಳಕ್ಕೆ ಕರೆಸಿದನು. ವಚ ಸ್ವಿಲ್ಯಾದ ಶ್ರೀರಾವನು ಒಳಗೆ ಪ್ರವೇಶಿಸುತ್ತಲೇ ದೂರದಿಂದ ತಂದೆಯನ್ನು ಕಾಣುತ್ತ

ಪ್ರಾಣಮಂತಂ ಸಮುತ್ತಾಪ್ಯ ತಂ ಪರಿಷ್ಪತ್ಯ ಭೂಮಿಪಃ ।

ಪ್ರದಿಶ್ಯ ಚಾಸ್ಮೈ ರುಚಿರಮಾಸನಂ ಪ್ರನರಬುವಿತ್ತಾ ॥ ೧೧

ರಾಮ ವ್ಯಾಂತೋ ಸ್ಮಿ ದೀಘಾಯುಭೂಕ್ತಾ ಭೋಗಾ
ಮಯೆಸ್ಮಿತಾಃ ।

ಅನ್ನವದ್ವಿಃ ಕ್ರತುಶತ್ತೇಸ್ತಥೇಷ್ಯಂ ಭೂರಿದಕ್ಷಿಣೈಃ ॥ ೧೨

ಜಾತಮಿಷ್ಯಮಪತ್ಯಂ ಮೇ ತ್ವಮದ್ಯಾನುಪಮಂ ಭುವಿ ।

ದತ್ತಮಿಷ್ಯಮಧಿತಂ ಚ ಮಯಾ ಪುರುಷಸತ್ತಮ ॥ ೧೩

ಅನುಭೂತಾನಿ ಚೀಷ್ಪಾನಿ ಮಯಾ ಏರ ಮಖಾನ್ಯಾಸಿ ।

ದೇವಷಿಂಹಿತ್ಯವಿಪಾಣಾಮನ್ಯಸೋಯಸ್ಮಿ ತಥಾತ್ಮನಃ ॥ ೧೪

ನ ಕಂಬನ್ಯಮು ಕರ್ತವ್ಯಂ ತಪಾನ್ಯತಾಭಿಷೇಷನಾತ್ ।

ಅತೋ ಯತ್ತಾ ಮಹಂ ಬ್ರಾಹ್ಮಂ ತನ್ಯೈ ತ್ವಂ ಕರ್ತುಮಹಸಿ ॥ ೧೫

ಕೈಮುಗಿದು ನಮಸ್ಕರಿಸಿದನು (೬-೧೦). ಹೀಗೆ ಪ್ರಾಣಮಾಡಿದ ಮಗನನ್ನು ಎತ್ತಿ ಆಲಿಂಗಿಸಿಕೊಂಡು ಒಂದು ಸುಂದರವಾದ ಪೀಠದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿ ದಶರಥನು ಹೀಗೆಂದನು (೧೧) : “ರಾಮ, ನಾನು ಮುದುಕನಾದೆ. ದೀಘಾ ಕಾಲ ಬದುಕಿದೆನು. ನನಗೆ ಬೇಕಾದ ಭೋಗಗಳನ್ನು ಅನುಭವಿಸಿದೆನು. ನಾರಾಯ ಯಾಗಗಳನ್ನು ಆಚರಿಸಿ ಯಥೇಷ್ಟವಾಗಿ ಅನ್ನ ಸಂತಪ್ತಣಿಗಳನ್ನು ಮಾಡಿ ಭೂರಿದಕ್ಷಿಣಿಗಳನ್ನು ಕೊಟ್ಟಿದ್ದೇನೆ (೧೨). ಲೋಕದಲ್ಲಿ ಇನ್ನೊಬ್ಬನಿಗೆ ಲಭ್ಯವಿಲ್ಲದಂತೆ ನೀನು ನನಗೆ ಪುತ್ರ ರತ್ನವಾಗಿ ಜನಿಸಿದ್ದೀರ್ಯೆ. ನಾನು ದಾನವಾಡಿದ್ದಾಯಿತು. ಯಾಗ ವಾಡಿದ್ದಾಯಿತು. ವೇದಾಧ್ಯಯನವಾಡಿದ್ದಾಯಿತು. ಮನಸ್ಸಿಗೆ ಒಂದ ಸುಖಿಗಳನ್ನು ಅನುಭವಿಸಿದ್ದಾಯಿತು. ದೇವ, ಮುಷಿ, ಪಿತ್ರ, ಬ್ರಾಹ್ಮಣ ಮತ್ತು ಆತ್ಮ-ಕ್ರಿಬವರ ಮಣಿಗಳನ್ನು ತೀರಿಸಿದ್ದೇನೆ (೧೩-೧೪). ನಿನ್ನ ಪಟ್ಟಾಭಿಷೇಕ ಒಂದನ್ನು ಬಿಟ್ಟು ನನ್ನ ಕರ್ತವ್ಯಗಳಲ್ಲಿ ಯಾವುದೂ ಉಳಿದಿಲ್ಲ. ಆದ್ದರಿಂದ ನಾನು ಹೇಳುವ ಒಂದು ಮಾತನ್ನು ನೀನು ನಡೆಸಬೇಕು. ವತ್ಸ,

* ಅನುಬಂಧವನ್ನು ನೋಡಿ.

ಅದ್ವ ಪ್ರಕೃತಯಃ ಸರ್ವಾಸ್ತಾ ಮಿಶ್ರಂತಿ ನರಾಧಿಪಮ್ |
ಆತಸ್ತಾಂ ಯುವರಾಜಾನಮಭಿಪೇಕ್ಷ್ಯಾ ಮಿ ಪ್ರತ್ಯಕ್ | ೧೬
ಆಹಿ ಚಾದ್ಯಾಶುಭಾನ್ ರಾಮ ಸ್ವಾಪ್ಯಾನ್ ಪಶ್ಯಾಮಿ ದಾರುಣಾನ್ |
ಸನಿಫಾಂತಾ ದಿವ್ಯೋಲ್ಯಾ ಚ ಪತೆತೀಕ ಮಹಾಸ್ವನಾ || ೧೭
ಆವಷ್ಯಭ್ಯಂ ಚ ಮೇ ರಾಮ ನಕ್ಷತ್ರಂ ದಾರುಣೀಗ್ರಹೇಃ |
ಆವೇದಯಂತಿ ದೈವಜಾಃ ಸೂರ್ಯಾಂಗಾರಕರಾಹುಭಿಃ || ೧೮
ಪಾರ್ಯೇಣ ಹಿ ನಿಮಿತ್ತಾನಾಮೀದೃಶಾನಾಂ ಸಮುದ್ಧವೇ |
ರಾಜಾ ಮೃತ್ಯುಮಾಪ್ಯೋತಿ ಘೋರಾಂ ವಾ ಪದಮೃಷ್ಟಿ || ೧೯
ತದ್ವಾಪದೇವ ಮೇ ಚೀತೋ ನ ವಿಮುಹ್ಯತಿ ರಾಘವ |
ತಾವದೇವಾಭಿಷಿಂಬಸ್ಸ ಚಲಾ ಹಿ ಪಾರ್ಯೇನಾಂ ಮತಿಃ || ೨೦
ಅದ್ವ ಚಂದೋ ಭೃಪಗತಃ ಪ್ರಾಯಾತ್ಮೂರ್ವಂ ಪ್ರನವಸೂ |
ಶ್ವಃ ಪ್ರಷ್ಯಯೋಗಂ ನಿಯತಂ ವಕ್ಷ್ಯಂತೇ ದೃವಚಂತಕಾಃ || ೨೧

ಇಂದು ಸರ್ಕಲಪ್ರಜೀಗಳೂ ನೀನು ರಾಜನಾಗಬೇಕೆಂದು ಬಯಸುತ್ತಿದ್ದಾರೆ. ಆದ್ದರಿಂದ ನಿನಗೆ ಯುವರಾಜಪಟ್ಟಾಭಿಪೇಕವನ್ನು ಮಾಡುವೆನು (೧೫-೧೬). ಮತ್ತು ರಾಮ, ನನಗೆ ಈಚೆಗೆ ಭಯಂಕರವಾದ ಕೆಟ್ಟ ಸ್ವಪ್ನಗಳು ಬೀಳುತ್ತಿವೆ. ಮೋಡವಿಲ್ಲದೆ ಸಿಡಿಲು ಹೊಡೆಯುತ್ತಿದೆ. ಹಗಲು ಹೊತ್ತಿನಲ್ಲಿಯೇ ಭೀಕರಧ್ವನಿಯೋಡನ ಉಲ್ಲಾಪಾತವಾಗುತ್ತಿದೆ. (೧೭). ನನ್ನ ಜನ್ಮನಕ್ಷತ್ರವನ್ನು ಕೂರರಾದ ರವಿ, ಕುಜ, ರಾಹುಗಳು ಆಕ್ರಮಿಸಿದ್ದಾರೆಂದು ಈಗ ಜ್ಯೋತಿಷ್ಯರು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಇಂಥ ದುರ್ವಿಮಿತ್ತಗಳಾದರೆ ರಾಜನಿಗೆ ಮರಣವೇ ಅಥವಾ ಇನ್ನಾವುದಾದರೂ ದೊಡ್ಡ ವಿಪತ್ತೋ ಸಂಭವಿಸುತ್ತದೆ (೧೮-೧೯). ಆದ್ದರಿಂದ ರಾಘವ, ನೀನು ಬೇಗನೆ ಪಟ್ಟಾಭಿಷಿಕ್ತನಾಗು. ಆ ಮೇಲೆ ನನ್ನ ಮನಸ್ಸು ಬದಲಾಯಿಸಿಬಿಟ್ಟೇತು. ಮನುಶರ ಮನಸ್ಸು ಬಹಳ ಚಂಚಲ (೨೦). ಈ ದಿನ ಚಂದ್ರನು ಪ್ರಷ್ಯ ನಕ್ಷತ್ರಕ್ಕೆ ಹೀಂದಿನ ಪ್ರನವಸು ನಕ್ಷತ್ರದಲ್ಲಿದ್ದಾನೆ. ನಾಳಿ ಪ್ರಷ್ಯಕ್ಕೆ ಬರುತ್ತಾನೆಂದೂ ಆ ನಕ್ಷತ್ರವ (ಶುಭಕಾರ್ಯಕ್ಕೆ) ಪ್ರಶಸ್ತವೆಂದೂ ಜ್ಯೋತಿಷ್ಯರು ಹೇಳು

ತತ್ತು ಪ್ರಪ್ರಯೇ ಭಿಷಿಂಚಸ್ಸು ಮನಸ್ಸುರೆಯತೀವ ಮಾಮ್ |
ಶ್ವಾಸ್ತ್ವ ಹಮಬಿಷೇಕ್ಷ್ಯಾಮಿ ಯೋವರಾಜ್ಯೇ ಪರಂತಪ || ೨೭
ತಸ್ಮಾತ್ತ್ವ ಯಾದೃ ಪ್ರಭೃತಿ ನಿಶೇಯಂ ನಿಯತಾತ್ಮನಾ |
ಸಹ ವಧೋಽಪವಸ್ತುವಾ ದಭ್ರಃಪ್ರಸ್ತರಶಾಯಿನಾ || ೨೮
ಸುಹೃದಶ್ವಾಪ್ರಮತ್ತಾಸ್ತಾಂ ರಕ್ಷಂತ್ತದ್ಯ ಸಮಂತತಃ |
ಭವಂತಿ ಬಹುವಿಘ್ನಾನಿ ಕಾರ್ಯಾಜ್ಯೇವಂ ವಿಧಾನಿ ಹಿ || ೨೯
ವಿಪ್ರೋಷಿತಶ್ವ ಭರತೋ ಯಾವದೇವ ಪುರಾದಿತಃ |
ತಾವದೇವಾಭಿಷೇಕಸ್ತೇ ಪಾಪ್ತಕಾಲೋ ಮತೋ ಮಮ || ೩೦
ಕಾಮಂ ಖಲು ಸತಾಂ ವತ್ತೇ ಭೂತಾ ತೇ ಭರತಃ ಸ್ಥಿತಃ |
ಜ್ಯೇಷ್ಠಾನುವರ್ತಿಃ ಧರ್ಮಾತ್ಮಾ ಸಾನುಕೋಶೋ ಜತೇಂದ್ರಿಯಃ || ೩೧
ಕಿಂ ತು ಚಿತ್ತಂ ಮನುಷ್ಯಾಂಶುನಿತ್ಯಮಿತಿ ಮೇ ಮತಃ |
ಸತಾಂ ಚ ಧರ್ಮನಿತ್ಯಾಂ ಕೃತಶೋಭಿ ಚ ರಾಷ್ಟ್ರವ || ೩೨

ಶಿದ್ಧಾರೆ (೨೦). ನೀನು ಆ ಪ್ರಷ್ಟ ನಷ್ಟತ್ತದಲ್ಲಿ ಅಭಿಷಿಕ್ತನಾಗು. ನನ್ನ ಮನಸ್ಸು ನನ್ನನ್ನ ಅವಸರಪಡಿಸುತ್ತಿದೆ. ಏರಾಗ್ರಣಿ, ನಾಳೆಯೇ ನಿನಗೆ ಪಟ್ಟಾಭಿಷೇಕವಾಡುವೆನು | ನೀನು ಈಗಿನಿಂದ ಸಪ್ತತ್ವೀಕನಾಗಿ ವ್ಯತನಿಷ್ಟನಾಗಿರಬೇಕು. ಈ ರಾತ್ರಿ ಉಪವಾಸವಿದ್ದು ದಭ್ರಃಯ ಹಾಸಿಗೆಯಲ್ಲಿ ಮಲಗಬೇಕು (೨೨-೨೩). ನಿನ್ನ ಆಪ್ತಮಿತ್ರರು ಈ ದಿನ ಸುತ್ತಲೂ ಎಚ್ಚರಿಗೆಯಿಂದಿದ್ದು ನಿನ್ನನ್ನ ರಕ್ಷಿಸುತ್ತಿರಲಿ. ಏಕೆಂದರೆ, ಇಂಥ ಒಳ್ಳೆಯ ಕಾರ್ಯಗಳಿಗೆ ವಿಘ್ನಗಳು ಬಹಳ. ಭರತನು ಈ ನಗರದಿಂದ ಪರಸ್ಥಳಕ್ಕೆ ಹೋಗಿದ್ದಾನೆ. ನಿನಗೆ ಪಟ್ಟಾಭಿಷೇಕಮಾಡಲು ಇದೇ ಸಮಯವೆಂದು ನನ್ನ ಅಭಿಪ್ರಾಯ (೨೪-೨೫). ನಿನ್ನ ತಮ್ಮನಾದ ಭರತನೇನೋ ಸಜ್ಜನರ ನಡತೆಯಲ್ಲಿಯೇ ಇದ್ದಾನೆ. ಹಿರಿಯರಿಗೆ ವಿಧೇಯ, ಧರ್ಮಾತ್ಮ, ದಯಾವಂತ. ಕಾಮಕೋಧಾದ ವಿಕಾರಗಳಿಗೆ ಒಳಗಾಗದ ಜತೇಂದ್ರಿಯ. ಆದರೂ ಜನರ ಮನಸ್ಸು ಒಂದೇ ರೀತಿಯಾಗಿ ಇರುವುದಿಲ್ಲವೆಂದು ನಾನು ಭಾವಿಸುತ್ತೇನೆ. ರಾಮ, ಧರ್ಮಶೀಲರಾದ ಸತ್ಯರೂಪರ ಮನಸ್ಸು ನಡೆದುಹೋದ ಕೃತ್ಯಕ್ಕೆ

ಇತ್ತುಕ್ತಃ ಸೋ ಭ್ಯಾಂಜಾತಃ ಶ್ಲೋಭಾವಿನ್ಯಭಿಪೇಚನೇ ।
ವಜೀತಿ ರಾಮಃ ಪಿತರಮಭಿವಾದ್ಯಭ್ಯ ಯಾದ್ಯಹಮ್ ॥ ೨೫
ಪ್ರವಿಶ್ಯ ಚಾತ್ಮನೋ ವೇಶ್ಯ ರಾಜೈಷ್ವದಿಪ್ಯೇ ಭಿಪೇಚನೇ ।
ತತ್ ಕ್ಷಣೇನ ಚ ನಿಷ್ಟ ರ್ಮೃ ಮಾತುರಂತಃಪುರಂ ಯಯೌ ॥ ೨೬
ತತ್ ತಾಂ ಪ್ರವಶಾಮೇವ ಮಾತರಂ ಕ್ಷೈಮಾಸಿನೀಮ್ ।
ವಾಗ್ಯಾಂ ದೇವತಾಗಾರೇ ದದಶಾಯಾಚತಿಂ ತ್ರಿಯಮ್ ॥ ೨೭
ಪ್ರಾಗೀವ ಚಾಗತಾ ತತ್ ಸುಮಿತ್ರಾ ಲಕ್ಷ್ಯಾಣಸ್ತಥಾ ।
ಸೀತಾ ಚಾನಾಯಿತಾ ಶ್ರುತ್ವಾ ಪಿಯಂ ರಾಮಾಭಿಪೇಚನಮ್ ॥ ೨೮
ತಸ್ಮಿನ ಕಾಲೇ ಹಿ ಕೌಶಲ್ಯಾ ತಸ್ಥಾವಾಮೀಲಿತೇಕ್ಷಣಾ ।
ಸುಮಿತ್ರಯಾನಾಷ್ಟಮಾನಾ ಸೀತೆಯಾ ಲಕ್ಷ್ಯಾಣೇನ ಚ ॥ ೨೯
ಶ್ರುತ್ವಾ ತು ಪ್ರಪ್ಯೇ ಪ್ರತಪ್ಯು ಯೋವರಾಜ್ಯಾಭಿಪೇಚನಮ್ ।
ಜಾಣಾಯಾಮೇನ ಪ್ರರುಷಂ ಧಾಯಮಾನಾ ಜನಾದನಮ್ ॥ ೩೦

ಅನುಮತಿಯನ್ನು ಕೊಟ್ಟು ಬಿಡುತ್ತದೆ” (೨೬-೨೭). ಹೀಗೆ ದಶರಥನು ಮಾರನೇಯ ದಿನ ನಡೆಯಬೇಕಾದ ಪಟ್ಟಾಭಿಪೇಕದ ವಿಷಯವನ್ನು ತಿಳಿಸಿದ ಮೇಲೆ, ಶ್ರೀರಾಮನು ಹೋಗಲು ಅನುಮತಿಯನ್ನು ಪಡೆದು ತಂದೆಗೆ ನಮಸ್ಕರಿಸಿ ತನ್ನ ಭವನಕ್ಕೆ ಹೋದನು (೨೮). (ಅಲ್ಲಿ ಸೀತೆಯಿರಲಿಲ್ಲ.) ಅದ್ದರಿಂದ ರಾಜನು ಉದ್ದೇಶಿಸಿದ ಪಟ್ಟಾಭಿಪೇಕದ ವಿಷಯವನ್ನು ತನ್ನ ತಾಯಿಗೆ ತಿಳಿಸಬೇಕೆಂದು ಮರುಕ್ಷಣದಲ್ಲಿಯೇ ಕೌಸಲ್ಯೇಯ ಅಂತಃಪುರಕ್ಕೆ ಹೋದನು (೨೯). ಅಲ್ಲಿ ತಾಯಿಯು ಪಟ್ಟಿಮಡಿಯನ್ನು ಉಟ್ಟುಕೊಂಡು ದೇವರೆದುರಿಗೆ ಮೌನದಿಂದ ತನ್ನ ಮಗನ ಶ್ರೀಯಸ್ಸನ್ನು ಬೇಡುತ್ತ ತಲ್ಲಿನಳಾಗಿರುವುದನ್ನು ಕಂಡನು (೩೦). ಅಷ್ಟರಲ್ಲಿ ಸುಮಿತ್ರಯಾ ಲಕ್ಷ್ಯಾಣನೂ ಅಲ್ಲಿಗೆ ಬಂದುಬಿಟ್ಟಿದ್ದರು. ಪ್ರಿಯವಾದ ರಾಮಾಭಿಪೇಕ ವೃತ್ತಾಂತವನ್ನು ಕೇಳಿ ಕೌಸಲ್ಯೇಯು ಸೀತೆಯನ್ನೂ ಅಲ್ಲಿಗೆ ಕರೆಸಿದ್ದಳು (೩೧). ಶ್ರೀರಾಮನು ಬರುವಾಗ ಕೌಸಲ್ಯೇಯು ನಿಮೀಲಿತನಯನಯಾಗಿ ದೇವತಾಪ್ರಾರ್ಥನೆಯನ್ನು ಮಾಡುತ್ತಿದ್ದಳು. ಸೀತೆ ಸುಮಿತ್ರೆ ಲಕ್ಷ್ಯಾಣರು ಬಳಿಯಲ್ಲಿದ್ದರು (೩೨). ಮರುದಿನ ಪಷ್ಟ ನಕ್ಷತ್ರದಲ್ಲಿ ವಾಗನಿಗೆ ಯುವರಾಜ ಪಟ್ಟಾಭಿಪೇಕವಾಗುವುದೆಂದು ತಿಳಿದು,

ತಥಾ ಸನಿಯಮಾಮೇವ ಸೋ ಭಿಗಮ್ಯಾಭಿವಾದ್ಯ ಚ ।
 ಉವಾಚ ವಚನಂ ರಾಮೋ ಹರ್ಷಯಂಸ್ತಾಮನಿಂದಿತಾಮ್ ॥ ೩೪
 ಅಂಬ ಹಿತ್ತಾ ನಿಯುಕ್ತೋ ಸ್ಮಿ ಪ್ರಜಾಪಾಲನಕರ್ಮಣಿ ।
 ಭುವಿತಾ ಶ್ಲೋ ಭಿಷೇಷೋ ಯಂ ಯಥಾ ಮೇ ಶಾಸನ ಹಿತು: ॥ ೩೫
 ಸೀತೆಯಾಪ್ಯಮಷ್ಟ್ಯಾ ರಜನೀಯಂ ಮಂಯಾ ಸಹ ।
 ಪಿಷ್ಟುತ್ತಿಗುಪಾಧಾಯೈ� ಸಹ ಮಾಮುಕ್ತವಾನ್ ಹಿತಂ ॥ ೩೬
 ಯಾನಿ ಯಾಸ್ಯತ್ ಯೋಗ್ಯಾನಿ ಶ್ಲೋಭಾವಿನ್ಯಾಭಿಷೇಚನೇ ।
 ತಾನಿ ಮೇ ಮಂಗಳಾನ್ಯಾದ್ಯ ವೃದ್ದೇಹ್ಯಾಶ್ರೀಪದ ಕಾರಯ ॥ ೩೭
 ಏತಭ್ಯಾತ್ಮ್ಯ ತು ಕೌಸಲ್ಯಾ ಚರಕಾಲಾಭಿಕಾಂಜ್ಞತಮ್ ।
 ಹರ್ಷಭಾಷ್ಯಾಕುಲಂ ವಾಕ್ಯಪ್ರಿಯಂ ರಾಮಮಭಾಷತ್ ॥ ೩೮
 ವತ್ಸ ರಾಮ ಚರಂ ಜೀವ ಹತಾಸ್ಯೇ ಪರಿಪಂಥಿನಃ ।
ಜ್ಞಾತಿನೋ ಮೇ ತ್ವಂ ಶ್ರೀಯಾ ಯುಕ್ತಃ ಸುಮಿತ್ರಾಯಾಶ್ಚ ನಂದಯ ॥

ಕೌಸಲ್ಯೈಯ ಪ್ರಾಣಾಯಾಮ ಪೂರ್ವಕವಾಗಿ ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಿದ್ದಳು (೩೩). ಹಾಗೆ ಧ್ಯಾನಿಸುತ್ತಿರುವಾಗ ಶ್ರೀರಾಮನು ಹತ್ತಿರ ಹೋಗಿ ಅಭಿವಾದನೆಮಾಡಿ ನಿಷ್ಠಳಂಕರ್ಷದಯಳಾದ ಅವಳಿಗೆ ಸಂತೋಷಕರವಾದ ಈ ಮಾತನ್ನು ಹೇಳಿದನು : “ಅಮ್ಮೆ, ಪ್ರಜಾಪಾಲನೆಯ ಕಾರ್ಯವನ್ನು ನೋಡಿಕೊಳ್ಳಬೇಕೆಂದು ತಂದೆಯು ನನ್ನನ್ನು ನಿಯಮಿಸಿರುವನು. ತಂದೆಯು ಅಜ್ಞೈಯಂತೆ ನಾಳಿ ನನಗೆ ಪಟ್ಟಬ್ರಿಷೇಕವು ನಡೆಯುವುದು (೩೪-೩೫). ಈ ದಿನ ರಾತ್ರಿಯೆಲ್ಲಾ ನಾನು ಸೀತೆಯೋಡನೆ ಉಪವಾಸವಿರಬೇಕೆಂದು ತಂದೆಯು ಹೇಳಿದ್ದಾನೆ. ಮತ್ತಿಂದರೂ ಉಪಾಧಾಯರೂ ಹಾಗೆಯೇ ಹೇಳಿದ್ದಾರೆ. ನಾಳಿ ನಡೆಯುವ ಅಭಿಷೇಕಕ್ಕೆ ಯೋಗ್ಯವಾದ ಮಂಗಳ ಕಾರ್ಯಗಳನ್ನು ನನಗೂ ಸೀತೆಗೂ ಈ ದಿನ ಮಾಡಿಸು” (೩೬-೩೭). ಕೌಸಲ್ಯೈಗೆ ಒಮ್ಮಕಾಲದಿಂದಿದ್ದ ತನ್ನ ಬಯಕೆ ಕೈಗೂಡುವುದೆಂಬುದನ್ನು ಕೇಳಿ ಹರ್ಷದಿಂದ ಕಣ್ಣಲ್ಲಿ ನೀರು ತುಂಬಿತು. ಅವಳು ತೊದಲುತ್ತ “ಮಗು, ರಾಮ, ಚರಂಜೀವಿಯಾಗು. ನಿನಿದ್ದ ಕಂಬಕಗಳು ಕಳಿದವು. ನನ್ನ ಬಂಧುಗಳೂ ಈ ಸುಮಿತ್ರೆಯ ಬಂಧುಗಳೂ

ಕಲ್ಯಾಂತೇ ಬತ ನಕ್ಷತ್ರೇ ಮಯಿ ಜಾತೋ ಸಿ ಪ್ರತಕ |
ಯೇನ ತ್ವಯಾ ದಶರಥೋ ಗುಣೈರಾರಾಧಿತಃ ಚಿತಾ || ೪೦
ಅಮೋಽಫಂ ಬತ ಮೇ ಕ್ಷಾಂತಂ ಪುರುಷೇ ಪ್ರಷ್ಟರೇಕ್ಷಣೇ |
ಯೇಯಮಿಕ್ಷಾ ಪುರಾಜ್ಞಶ್ರೀಃ ಪ್ರತ್ಯ ತ್ವಾಂ ಸಂಶಯಿಷ್ಯತಿ || ೪೧
ಇತ್ಯೇವಮುಕೋ ಮಾತೇದಂ ರಾಮೋ ಭೂತರಮಬ್ರವೀತ್ |
ಪಾಂಜಲಿಂ ಪ್ರಹ್ಲಾದಮಾಸಿನಮಭಿವೀಕ್ಷಾ ಸ್ಯಾಯನಿವ || ೪೨
ಲಕ್ಷ್ಮಣೇಮಾಂ ಮಯಾ ಸಾಧಂ ಪುಶಾಧಿ ತ್ವಂ ವಸುಂಧರಾಮ್ |
ದ್ವಿತೀಯಂ ಮೇಂ ತರಾತಾನಂ ತ್ವಾಮಿಯಂ ಶ್ರೀರುಪಸ್ಥಿತಾ || ೪೩
ಸಾಮಿತ್ರೇ ಭುಂಕ್ಷಾ ಭೋಗಾಂಸ್ತಮಿವಾನ್ ರಾಜ್ಯಫಲಾನಿ ಚ |
ಜೀವಿತಂ ಚ ಹಿ ರಾಜ್ಯಂ ಚ ತ್ವದಧರ್ಮಮಭಿಕಾಮಯೇ || ೪೪
ಇತ್ಯಕ್ಷಾ ಲಕ್ಷ್ಮಣಂ ರಾಮೋ ಮಾತರಾವಭಿವಾದ್ಯ ಚ |
ಅಭ್ಯನುಜ್ಞಾಪ್ಯ ಸೀತಾಂ ಚ ಜಗಾಮ ಸ್ವಂ ನಿವೇಶನಮ್ || ೪೫

ಇತಿ ಶ್ರೀಮದ್ಭಾಗವತ ಅಯೋಧ್ಯಾಕಾಂಡೇ ಚತುರ್ಥಃ ಸರ್ಗ:

ಸಂತೋಷ ಪಡುವಂತಾಗಲಿ (೩೮-೪೯). ವರ್ತತ, ಒಳ್ಳಿಯ ನಕ್ಷತ್ರದಲ್ಲಿ ನನಗೆ ಮಗನಾಗಿ ಜನಿಸಿದೆ. ನಿನ್ನ ತಂದೆಯಾದ ದಶರಥ ಮಹಾರಾಜನನ್ನು ಸದ್ಯಾಗಳಿಂದ ತೃಪ್ತಿಪಡಿಸಿದ್ದಿಯೆ. ಪುಂಡರೀಕಾಕ್ಷನಾದ ಭಗವಂತನಲ್ಲಿ ನಾನು ಮಾಡಿದ ಸೇವೆ ಇಂದು ಫಲಿಸಿತು. ಮಗು, ಇತ್ತ್ವಾ ಪುವಂಶದ ಈ ರಾಜ್ಯ ಲಕ್ಷ್ಮಣ ಯು ನಿನ್ನನ್ನು ಬಂದು ಸೇರುವಳು” ಎಂದು ಹೇಳಿದಳು (೪೦-೪೧). ತಾಯಿಯು ಹೀಗೆ ಹೇಳುತ್ತಿರಲಾಗಿ, ರಾಮನು ಬಳಿಯಲ್ಲಿ ಕೈಮುಗಿದುಕೊಂಡು ವಿನಯದಿಂದ ನಿಂತಿದ್ದ ತಮ್ಮನನ್ನು ನೋಡಿ ನಸುನಗುತ್ತ ಹೇಳಿದನು (೪೨): “ಲಕ್ಷ್ಮಣ, ನನ್ನ ಜೊತೆಯಲ್ಲಿ ಸೇರಿ ನೀನೂ ಈ ರಾಜ್ಯವನ್ನು ಆಳಬಹುದು. ನೀನು ನನಗೆ ಎರಡನೆಯ ಪ್ರಾಣವಾಗಿದ್ದಿಯೆ. ಈ ರಾಜ್ಯ ಲಕ್ಷ್ಮಣ ಯು ನಿನಗೂ ಸೇರಿದಂತೆಯೇ ಸರಿ. ಲಕ್ಷ್ಮಣ, ಬೇಕಾದ ಭೋಗಳನ್ನೂ ರಾಜ್ಯಫಲವಾದ ಧರ್ಮಾರ್ಥಗಳನ್ನೂ ಅನುಭವಿಸು. ನನ್ನ ಜೀವ, ಈ ರಾಜ್ಯ-ಎಲ್ಲವೂ ನಿನಗೋಸ್ತಿರು” (೪೨-೪೩). ಹೀಗೆ ನುಡಿದು ಶ್ರೀರಾಮನು ತಾಯಂದಿರಿಗೆ ನಮಸ್ಕರಿಸಿ ಅವರ ಅನುಮತಿಯನ್ನು ಪಡೆದು ಸೀತೆಯೊಡನೆ ತನ್ನ ಭವನಕ್ಕೆ ಹೋದನು (೪೫).

ಇಲ್ಲಿಗೆ ಶ್ರೀಮದ್ಭಾಗವತಾದ ಅಯೋಧ್ಯಾಕಾಂಡದಲ್ಲಿ ನಾಲ್ಕನೇಯ ಸರ್ಗ:

ಪಂಚಮಃ ಸರ್ಗಃ
ವೃತ್ತಚಯಾರ್ಥಿಧಾನಮ್

ಸಂದಿತ್ಯ ರಾಮಂ ನುಪತಿಃ ಶೈಲ್ಭಾವಿನ್ಯಭಿಷೇಚನೇ ।
ಪುರೋಹಿತಂ ಸಮಾಹಾಯ ವಸಿಷ್ಟೆಮಿದಮುಬ್ರವೀತ್ ॥ ೮

ಗಚ್ಛೈಪವಾಸಂ ಕಾಕುತ್ಸ ಫಿ ಕಾರಯಾದ್ಯ ತಪೋಧನ ।
ಶ್ರೀಯಸೇ ರಾಜ್ಯಲಾಭಾಯ ವಧ್ಯ ಸಹ ಯತವೃತ್ತಮ್ ॥ ೯

ತಥೇತಿ ಚ ಸ ರಾಜಾನಮುಕ್ತಾ ವೇದವಿದಾಂ ವರಃ ॥
ಸ್ವಯಂ ವಸಿಷ್ಟೋ ಭಗವಾನ್ ಯಯೌ ರಾಮನಿವೇಶನಮ್ ॥ ೧೦

ಉಪವಾಸಯಿತುಂ ರಾಮಂ ಮಂತ್ರವನ್ಯಂತಕೋವಿದಃ ।
ಬಾಹ್ಯಂ ರಥವರಂ ಯುಕ್ತಮಾಣಾಯ ಸುಧೃತವೃತ್ತಃ ॥ ೧೧

ಸ ರಾಮಭವನಂ ಪಾಪ್ಯ ಪಾಂಡರಾಭಷಣಪ್ರಭಮ್ ।
ತಿಸ್ಯಃ ಕಕ್ಷ್ಯಾ , ರಥೇನೈವ ವಿವೇಶ ಮುನಿಸತ್ತಮಃ ॥ ೧೨

ಸರ್ಗ ೧೩

ಶ್ರೀರಾಮನು ವೃತನಿಷ್ಠನಾಗಿರುವಂತೆ ವಸಿಷ್ಟರು ನಿಯಮಿಸುವುದು.

ದಶರಥರಾಜನು ಮಾರನೆಯ ದಿನ ನಡೆಯಬೇಕಾದ ಪಟ್ಟಬಿಷೇಕಕ್ಕೊಳ್ಳುತ್ತರ ವೃತನಿಷ್ಠನಾಗಿರಬೇಕೆಂದು ರಾಮನಿಗೆ ಸೂಚಿಸಿದ ಮೇಲೆ, ಪುರೋಹಿತರಾದ ವಸಿಷ್ಟರನ್ನು ಕರೆಸಿ ಹೀಗೆಂದನು (೧) : “ತಪೋಧನರೆ, ರಾಮನು ತನ್ನ ಪತ್ನಿಯೊಡನೆ ಈ ದಿನ ನಿಯಮಪೂರ್ವಕ ಉಪವಾಸವಿರುವಂತೆ ನೀವು ಹೋಗಿ ವರ್ಣದಿಸಿರಿ. ಇದು ಅವನ ಶ್ರೀಯಸ್ಸಿಗೂ ರಾಜ್ಯಲಾಭಕ್ಕೂ ಆವಶ್ಯಕ” (೨). ಆಗ ವೇದಾಧ್ಯಯನ ಸಂಪನ್ಮಾರಾದ ಭಗವಾನ್ ವಸಿಷ್ಟರು ಹಾಗೆಯೇ ಆಗಲೆಂದು ಹೇಳಿ, ತಾವೇ ಶ್ರೀರಾಮನ ನಿವಾಸಕ್ಕೆ ಹೋದರು (೩). ಮಂತ್ರಜ್ಞರಾದ ಆ ಮಹಾರ್ಷಿಗಳು ವಿಧಿವತ್ತಾಗಿ ರಾಮನಿಂದ ವೃತೋಪವಾಸಗಳನ್ನು ವ್ಯಾಖಿಸುತ್ತಿದ್ದ ಶ್ರೀರಾಮನ ಪ್ರಾಸಾದಕ್ಕೆ ಹೋಗಿ, ಅದರ ಮೂರು ಕಕ್ಷ್ಯಾ

ತಮಾಗತಮೃಷಿಂ ರಾಮಸ್ತುರನ್ವವ ಸಸಂಭವಮರ್ ।
 ಮಾನಯಿಪ್ಯನ್ ಸ ಮಾನಾಹ್ರಂ ನಿಶ್ಚಾಮ ನಿವೇಶನಾತ್ ॥ ೬
 ಅಭ್ಯೇತ್ ತ್ವರಮಾಣಶ್ಚ ರಥಾಭ್ಯಾಶಂ ಮನೀಷಿಣಃ ।
 ತತೋವತಾರಯಾಮಾಸ ಪರಿಗ್ರಹ್ ರಥಾತ್ ಸ್ವಯಮ್ ॥ ೭
 ಸ ಚೈನಂ ಪ್ರತಿತಂ ದೃಷ್ಟಾ ಸಂಭಾಷಾಭಿಪ್ರಾದ್ ಚ ।
 ಶಿರ್ಯಾಹ್ರಂಹರಷಯಾ ರಾಮಮಿತ್ಯಾಚ ಪ್ರರೋಹಿತಃ ॥ ೮
 ಪ್ರಸನ್ಸಸ್ಯೇ ಹಿತಾ ರಾಮ ಯೋವರಾಜ್ಯಮವಾಷ್ ಗ್ರಹಿ ।
 ಉಪವಾಸಂ ಭವಾನದ್ಯ ಕರೋತು ಸಹ ಸೀತಯಾ ॥ ೯
 ಪ್ರಾತಃಸ್ತಾಮಭಿಷೇಕ್ತ್ರಾ ಹಿ ಯೋವರಾಜ್ಯೇ ನರಾಧಿಪಃ ।
 ಹಿತಾ ದಶರಥಃ ಪೀತ್ಯಾ ಯಯಾತಿಂ ನಹುಷೋ ಯಥಾ ॥ ೧೦
 ಇತ್ಯಾಕ್ತಾ ಸ ತದಾ ರಾಮಮುಪವಾಸಂ ಯತವ್ರತಮ್ ।
ಮಂತ್ರವತ್ಯಾರಯಾಮಾಸ ವೃದೇಹ್ಯಾ ಸಹಿತಂ ಮನಃ ॥ ೧೧

ಗಳನ್ನು ಅವರು ರಥದಲ್ಲಿಯೇ ದಾಟಿ ಹೋದರು (೪-೫), ವಸಿಷ್ಠ ಮನಿಗಳು ಬಂದರೆಂದ ಶ್ರೀರಾಮನಿಗೆ ತಿಳಿಯಿತು. ಆ ಪೂಜ್ಯರನ್ನು ಗೌರವಿಸುವುದಕ್ಕಾಗಿ ಅವನು ಆದರದಿಂದ ಬೇಗಬೇಗನೆ ತನ್ನ ನಿವಾಸದಿಂದ ಹೊರಗೆ ಬಂದನು (೬). ತ್ವರೆಯಿಂದ ರಥದ ಬಳಿಗೆ ಹೋಗಿ ತಾನೇ ವಸಿಷ್ಠರ ಕೈಹಿಡಿದು ರಥದಿಂದ ಕೆಳಕ್ಕೆ ಇಳಿಸಿದನು. ವಸಿಷ್ಠರು ವಿನೀತನಾದ ರಾಮನಿಗೆ ಕುಶಲ ಪ್ರಶ್ನಾಗಳನ್ನು ಮಾಡಿ ಅಭಿನಂದಿಸಿ ಸಂತೋಷಕರವಾದ ಮಾತುಗಳನ್ನಾಡಿದರು (೭-೮) : “ರಾಮ, ನಿನ್ನ ತಂದೆ ಪ್ರಸನ್ಸನಾಗಿದ್ದಾನೆ. ನೀನು ಯವರಾಜ ಪದವಿಯನ್ನು ಪಡೆಯುವೆ. ನೀನೂ ಸೀತಯಾ ಈ ದಿನ ಉಪವಾಸವಿರಬೇಕು. ನಿನ್ನ ತಂದೆಯಾದ ದಶರಥ ಮಹಾರಾಜನು ನಾಳೆ ಪ್ರಾತಃಕಾಲ ನಿನಗೆ ಪಟ್ಟಾಭಿಷೇಕ ಮಾಡುವನು. ನಹುಷನು ಯಯಾತಿಗೆ ಪಟ್ಟಗಟ್ಟದಂತೆ ಸಂತೋಷದಿಂದ ಈ ಕಾರ್ಯವನ್ನು ನೆರವೇರಿಸುವನು” (೯-೧೦). ಹೀಗೆ ನುಡಿದು ವಸಿಷ್ಠ ಮನಿಗಳು ಶ್ರೀರಾಮನೂ ಸೀತಾ ದೇವಿಯೂ ಉಪವಾಸ ವರ್ತವನ್ನು ಸ್ವೀಕರಿಸುವಂತೆ ಮಂತ್ರ ಪೂರ್ವಕವಾಗಿ

ತತೋ ಯಥಾವದಾಮೇಣ ಸ ರಾಜೀಭ್ರ್ಹ ಗುರುರಚ್ಚಿತೇ ।	
ಅಭ್ಯನುಜಾಖ್ಯ ಕಾಕುತ್ಪಂ ಯಯೌ ರಾಮನಿವೇಶನಾತ್ ॥	೧೨
ಸುಹೃದಿಷ್ಟತ್ ರಾಮೋಽಪಿ ಸಹಾಸಿನಃ ಷಿರುಂವದ್ಯೈಃ ।	
ಸಭಾಜತೋ ವಿವೇಶಾಭ ತಾನನುಜಾಖ್ಯ ಸರ್ವಶಃ ॥	೧೩
ಪರ್ವತ್ಸ್ವನರನಾರೀಕಂ ರಾಮವೇಶೈ ತದಾ ಬಭೂ ।	
ಯಥಾ ಮತ್ತದ್ವಿಜಗಣಂ ಪಪ್ರಲುನಲಿನಂ ಸರಃ ॥	೧೪
ಸ ರಾಜಭವನಪ್ರಖ್ಯಾತ್ಸಾಧಾಮನಿವೇಶನಾತ್ ।	
ನಿಃಸೃತ್ಯ ದದ್ಯತೇ ಮಾಗಣಂ ವಸಿಷ್ಠೋ ಜನಸಂಪ್ರತಮ್ ॥	೧೫
ವ್ಯಂದವ್ಯಂದೈರಯೋಧ್ಯಾಯಾಂ ರಾಜಮಾರ್ಗಃ ಸಮಂತತಃ ।	
ಬಭೂಪರಭಿಂಬಾಧಾಃ ಕುತೊಹಲಜನೈಷ್ಯತಾಃ ॥	೧೬
ಜನವ್ಯಂದೋಮಿರ ಸಂಭಾರ ಹಷಸ್ಸನವೃತ್ಸ್ವದಾ ।	
ಬಭೂವ ರಾಜಮಾರ್ಗಸ್ಯ ಸಾಗರಸ್ಯೈವ ನಿಷ್ಪನಃ ॥	೧೭

ಸಂಕಲ್ಪ ಮಾಡಿಸಿದರು (೧೧). ಅನಂತರ ಆ ರಾಜ ಗುರುಗಳು ಶ್ರೀರಾಮನಿಂದ ಸತ್ಯತರಾಗಿ ಬೀಳೊಂದು ಆ ನಿವಾಸದಿಂದ ನಿರ್ಗಮಿಸಿದರು. ಇತ್ತೀರಾಮನೂ ಪ್ರೀತಿಯಿಂದ ಮಾತನಾಡುತ್ತಿದ್ದ ತನ್ನ ಗೆಳೆಯರೊಡನೆ ಸ್ವಲ್ಪ ಕಾಲವಿದ್ದು ಅವರ ಅಭಿನಂದನೆಗಳನ್ನು ಸ್ವೀಕರಿಸಿ ತನ್ನ ಅಂತಃ ಪುರಕ್ಕೆ ಹೋದನು (೧೨-೧೩). ಆಗ ಶ್ರೀರಾಮನ ನಿವಾಸದಲ್ಲಿ ಹಷಸ್ಯಯಕ್ತರಾದ ಸ್ತ್ರೀ ಪುರಷರ ಸಂಗರ ತುಂಬಿತು. ಅವನ ಮನೆಯು, ಸಂತೋಷದಿಂದ ನಲಿಯುವ ಹಕ್ಕಿಗಳಿಂದ ಒಪ್ಪತ್ತೆ ಅರಳಿದ ತಾವರೆಗಳಿರುವ ಕೊಳಿದಂತೆ ಚೆಲುವಾಯಿತು. (೧೪). ವಸಿಷ್ಟರು ರಾಜಭವನದುತ್ತಿದ್ದ ಶ್ರೀರಾಮನ ನಿವಾಸದಿಂದ ಹೊರಟು ರಾಜಮಾರ್ಗಗಳಿಲ್ಲವೂ ಜನರಿಂದ ಕಿಕ್ಕಿರಿದು ತುಂಬಿರುವುದನ್ನು ಕಂಡರು. ಅಯೋಧ್ಯಾ ನಗರದ ರಾಜಬೀದಿಗಳಲ್ಲಿ ಎಲ್ಲೆಡೆಯಿಂದಲೂ ಜನರು ಸುತೊಹಲದಿಂದ ಗುಂಪು ಗುಂಪಾಗಿ ಬಂದು ನೆರೆದಿದ್ದರು (೧೫-೧೬). ರಾಜಮಾರ್ಗದಲ್ಲಿ ಜನಸಂದರ್ಭಾಯು ಹಷಸ್ಯದಿಂದ ಜಯಾಪೋಷ ವರಾಡುತ್ತ ಸಮುದ್ರದಲ್ಲಿ ಅಲೆಗಳು ಬಂದಂತೆ ಬರುತ್ತಿರಲು, ಆ ಕೋಲಾ

ಸಿಕ್ತ ಸಂಮುಷ್ಟರಥ್ಯಾ ಚ ತದಹರವನಮಾಲಿನೀ ।
ಅಸೀದಯೋಧ್ಯಾ ನಗರೀ ಸಮುಷ್ಟ , ತಗ್ಗಹದ್ದಜಾ ॥ ೧೮
ತದಾ ಹೃಯೋಧ್ಯಾನಿಲಯ: ಸಹ್ಯಿಬಾಲಾಕುಲೋ ಜನ: ।
ರಾಮಾಭಿಪೇಕಮಾಕಾಂಕ್ಷನಾಕಾಂಕ್ಷನ್ನದಯಂ ರವೇ: ॥ ೧೯
ಪ್ರಜಾಲಂಕಾರಭೂತಂ ಚ ಜನಸ್ಯಾನಂದವರ್ಧನಮ್ |
ಉತ್ಸುಕೋ ಭೂಜ್ಞನೋದಷ್ಟುಂ ತಮಯೋಧ್ಯಾ ಮಹೋತ್ಸಮ್ ||
ಏವಂ ತಂ ಜನಸಂಬಾಧಂ ರಾಜಮಾರ್ಗಂ ಪರೋಹಿತ: ।
ವೃಂಹನ್ನಿವ ಜನೋಷಂ ತಂ ಶನ್ಯ ರಾಜಕುಲಂ ಯಿಯೋ ॥ ೨೦
ಸಿತಾಭ್ರ ಶಿಶಿರಪುಲ್ಯಂ ಪಾಸಾದಮಧಿರುಹ್ಯ ಸಃ ।
ಸಮೀಯಾಯ ನರೇಂದ್ರೇಣ ಶಕೇಷೇವ ಬೃಹಸ್ಪತಿಃ ॥ ೨೧
ತಮಾಗತಮಭಿಪೇಕ್ಷ , ಹಿತ್ವಾ ರಾಜಾಸನಂ ನೃಪಃ ।
ಪಪ್ತಿ ಸಚ ತಸ್ಯೈ ತತ್ ಕೃತಮಿತ್ಯಭ್ಯವೇದಯತ್ ॥ ೨೨

ಹಲವು ಸಮುದ್ರ ಫೋಷದಂತೆ ಕೇಳಿಸುತ್ತಿತ್ತು. (೧೮). ನಗರದ ಬೀದಿಗಳನ್ನು ಚೊಕ್ಕಟ ಮಾಡಿ ನೀರನ್ನು ಬಿಮುಕಿಸಿದ್ದರು. ತಳಿರು ತೋರಣಗಳನ್ನು ಕಟ್ಟಿದ್ದರು. ಆಗ ಮನೆಮನೆಗಳ ಮೇಲೂ ಧ್ವಜಪಟಗಳು ಹಾರಾಡುತ್ತಿದ್ದವು (೧೯). ಅಯೋಧ್ಯೇಯಲ್ಲಿದ್ದ ಹಂಗಸರು ಹುಡುಗರು ಮೊದಲಾಗಿ ಸಮಸ್ತ ಜನರೂ ಯಾವಾಗ ರಾಮಾಭಿಪೇಕವಾಗುವುದೋ, ಯಾವಾಗ ಮಾರನೇಯ ದಿನ ಸೂರ್ಯನು ಹುಟ್ಟಿವನೋ ಎಂದು ಕಾದಿದ್ದರು (೨೦). ಶ್ರೀರಾಮನ ಪಟ್ಟಾಭಿಪೇಕವು ಪ್ರಜಿಗಳ ಆನಂದವನ್ನು ಹೆಚ್ಚಿಸಿ ತೃಪ್ತಿಪಡಿಸುವ ಒಂದು ಅಲಂಕಾರವೇ ಆಗಿತ್ತು. ಜನರಿಗೆ ಅದೋಂದು ಮಹೋತ್ಸವವಾದ್ದರಿಂದ ಆದನ್ನು ನೋಡಲು ಎಲ್ಲರೂ ಉತ್ಸರ್ಕಾಗಿದ್ದರು (೨೧). ಹೀಗೆ ನಿಬಿಡವಾಗಿದ್ದ ರಾಜ ಬೀದಿಯಲ್ಲಿ ಜನಸ್ಯೋಮವನ್ನು ಒತ್ತಿಟ್ಟಿಗೆ ಮಾಡುವಂತೆ ದಾರಿಯನ್ನು ಮೇಲ್ಲಿಗೆ ಬಿಡಿಸಿಕೊಳ್ಳುತ್ತ ವಸಿಷ್ಟರು ಆರಮನಗೆ ಬಂದರು (೨೨). ಅಲ್ಲಿ ಬಿಳಿಯ ಮೋಡದಿಂದ ಕೂಡಿದ ಪರವತ ಶಿಶಿರದಂತೆ ಒಪ್ಪುವ ಉಪ್ಪರಿಗೆಯನ್ನು ಹತ್ತಿ ವಸಿಷ್ಟ ಮುನಿಗಳು, ದೇವೇಂದ್ರನ ಬಳಿಗೆ ಬೃಹಸ್ಪತಿಯು ಬರುವಂತೆ, ನರೇಂದ್ರನಾದ ದಶರಥನ ಬಳಿಗೆ ಬಂದರು (೨೩). ದಶರಥನು ಅವ

ತೇನ ಚೈವ ತದಾ ತಲ್ಯಂ ಸಹಾಸೀನಾಃ ಸಭಾಸದಃ ।
 ಆಸನೇಭ್ಯಃ ಸಮುತ್ಸುಃ ಪೂಜಯಂತಃ ಪುರೋಹಿತಮ್ ॥
 ಗುರುಕ್ಷಾ ತ್ವಭ್ಯಾಸಜಾತೀಂ ಮನುಜೋಷಂ ವಿಶ್ವಜ್ಯ ತಮ್ ।
 ವಿವೇಶಾಂತಃಪುರಂ ರಾಜಾ ಸಿಂಹೋ ಗಿರಿಗುಹಾಮಿವ ॥

ತದಗ್ರಂಥ ವೇಷಪ್ರಮಾಜನಾಕುಲಂ
 ಮಹೇಂದ್ರವೇಶೈ ಪ್ರತಿಮಂ ನಿವೇಶನಮ್ ।
 ವಿದೀಪಯಂಶಾಷ್ಟಾರು ವಿವೇಶ ಪಾಧಿವಃ
 ಶಶೀವ ತಾರಾಗಣಾಂಕುಲಂ ನಭಃ ॥

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಚೇ ಪಂಚಮಃ ಸರ್ಗ:

ರನ್ನ ಕಂಡೊಡನೆ ರಾಜ ಹೀರದಿಂದ ಇಳಿದು ಬಂದು ‘ಎಲ್ಲಪೂ ಸಾಂಗವಾಗಿ ನೆರವೇರಿತೆ?’ ಎಂದು ಕೇಳಿದನು. ವಸಿಷ್ಠರು ‘ನೆರವೇರಿತು’ ಎಂದು ತಿಳಿಸಿದರು (೨೨). ಅಷ್ಟರಲ್ಲಿ ಆಸ್ಥಾನದಲ್ಲಿದ್ದ ಸಭಾಸದರೆಲ್ಲರೂ ದಶರಥನಂತೆ ತಾವೂ ಎದ್ದನಿಂತು ಆ ಪುರೋಹಿತರಿಗೆ ಗೌರವವನ್ನೂ ಸೂಚಿಸಿದರು (೨೪). ಆ ಮೇಲೆ ಮಹಾರಾಜನು ಗುರುಗಳ ಅನುಮತಿಯನ್ನು ಪಡೆದು ಸಭೀಯನ್ನು ವಿಸರ್ಚಿಸಿ, ಸಿಂಹಪು ಪರ್ವತ ಗುಹೆಯನ್ನು ಪ್ರವೇಶಿಸುವಂತೆ ತನ್ನ ಅಂತಃಪುರವನ್ನು ಪ್ರವೇಶಿಸಿದನು (೨೫). ಅಲ್ಲಿದ್ದ ಹೆಂಗಸರೆಲ್ಲರೂ ತಮ್ಮನ್ನು ವಿಶೇಷವಾಗಿ ಸಿಂಗರಿಸಿಕೊಂಡಿರಲು, ಇಂದ್ರ ಭವನದಂತಿದ್ದ ಅಂತಃಪುರವು ತಾರಾ ಪುಂಜರಂಜಿತಮಾದ ಗಾಣದಂತೆ ಶೋಭಿಸುತ್ತಿತ್ತು. ಅಲ್ಲಿಗೆ ದಶರಥ ಮಹಾರಾಜನು ಆಗಮಿಸಲು, ಗಗನಕ್ಕೆ ಚಂದ್ರನು ಉದಯಿಸಿ ಬಂದಂತಾಗಿ ಅಂತಃಪುರಕ್ಕೆ ಹೊಸ ಕಾಂತಿ ಬಂದಿತು (೨೬).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ಇದನೆಯ ಸರ್ಗ:

ಷಟ್ಕಃ ಸರ್ಗಃ

ಪೌರೋತ್ಸೇಕಃ

ಗತೇ ಪ್ರರೋಹಿತೇ ರಾಮಃ ಸ್ವಾತೋ ನಿಯತಮಾನಸಃ ।	
ಸಹ ಪತ್ನಾ ವಿಶಾಲಾಕ್ಷಿ ನಾರಾಯಣಮುಪಾಗಮತ್ ॥	೮
ಪ್ರಗೃಹ್ಯ ಶಿರಸಾ ಪಾತ್ರೀಂ ಹವಿಷೋ ವಿಧಿವತ್ತತಃ ।	
ಮಹತೇ ದೈವತಾಯಾಜ್ಯಂ ಜುಹಾವ ಜ್ಞಲಿತೇನಲೇ ॥	೭
ಶೇಷಂ ಚ ಹವಿಪಷ್ಟಸ್ಯ ವ್ಯಾಶಾಶಾಸ್ಯಾತ್ನಃ ಶಿಯಮ್ ।	
ಧ್ಯಾಯನಾಧಾರಾಯಣಂ ದೇವಂ ಸ್ವಾಸ್ತಿಷ್ಟೇ ಕುಶಸಂಸ್ತರೇ ॥	೬
ವಾಗ್ಯತಃ ಸಹ ವೈದೇಹ್ಯಾ ಭೂತ್ವಾ ನಿಯತಮಾನಸಃ ।	
ಶ್ರೀಮತ್ಯಾಯತನೇ ವಿಮೋಽಃ ಶಿಶ್ಯೇ ನರವರಾತ್ಮಜಃ ॥	೫
ವಿಕಯಾಮಾವಶಿಷ್ಯಾಯಾಂ ರಾತ್ರಾ ಪ್ರತಿವಿಬುಧ್ಯ ಸಃ ।	
ಅಲಂಕಾರವಿಧಿಂ ಕೃತ್ಸಂ ಕಾರಯಾಮಾಸ ವೇಶ್ಯನಃ ॥	೪

ಸರ್ಗ ಒ

ಪಟ್ಟಾಭಿಷೇಕವು ನಡೆಯುವುದೆಂದು ಪ್ರಜಿಗಳ ಉತ್ಸಾಹ.

ಇತ್ತು ಪ್ರರೋಹಿತರಾದ ವಸಿಷ್ಟರು ಹೋರಟು ಹೋದ ಮೇಲೆ, ಶ್ರೀರಾಮನು ಪುನಃ ಸ್ವಾನಮಾಡಿ ವಿಶಾಲಾಕ್ಷಿಯಾದ ತನ್ನ ಪತ್ನಿ ಸೀತಾ ದೇವಿಯೊಡನೆ ಶ್ರೀಮನ್ಯಾರಾಯಣನನ್ನು ಒಂದೇ ಮನಸ್ಸಿನಿಂದ ಪೂಜಿಸಿದನು (೧). ವಿನಯದಿಂದ ತಲೆಬಾಗಿ ಹವಿಸ್ಸಿನ ಪಾತ್ರೀಯನ್ನು ಎತ್ತಿ ಹಿಡಿದು ಮಹಾದೇವನಾದ ಶ್ರೀಮನ್ಯಾರಾಯಣನನ್ನುದ್ದೇಶಿಸಿ, ಆಜ್ಯವನ್ನು ಉರಿಯುವ ಅಗ್ನಿಯಲ್ಲಿ ವಿಧಿವತ್ತಾಗಿ ಹೋಮ ಮಾಡಿದನು (೨). ಅನಂತರ ತನ್ನ ಇಷ್ಟಾರ್ಥವು ನೆರವೇರಲೆಂದು ಪ್ರಾರ್ಥಿಸಿ ಹವಿಶೇಷವನ್ನು ಸ್ವೀಕರಿಸಿ ಪರಮಾತ್ಮನನ್ನು ಧ್ಯಾನವಾಡುತ್ತ ದಭೇಗಳನ್ನು ನೆಲದ ವೇಲೆ ಹಾಸಿದನು (೩). ಆ ರಾಜಕುಮಾರನು ಭವ್ಯವಾದ ಆ ವಿಷ್ಟ್ಯಾ ಪೂಜಾಗೃಹದಲ್ಲಿ ಮೌನಪ್ರತವನ್ನವಲಂಬಿಸಿ ಭಕ್ತಿಯಿಂದ ಭಗವಂತನನ್ನು ಧ್ಯಾನಿಸುತ್ತ (ದಭೇಯ ಹಾಸಿಗೆಯಲ್ಲಿ) ಸೀತಾ ಸಮೀತನಾಗಿ ಮಲಗಿದನು (೪). ರಾತ್ರಿಯ ಒಂದು ಯಾಮವಿರುವಾಗಲೇ ಎದ್ದು ಗೃಹಕ್ಕೆ ಮಾಡಬೇಕಾದ ಎಲ್ಲ ಅಲಂಕಾರ

ತತ् ಶ್ರೀಷ್ವನ್ ಸುಖಾ ವಾಚಃ ಸೂತಮಾಗಧವಂದಿನಾಮ್ |
 ಪೂರ್ವಾಂ ಸಂಧಾರುಷಾಸೀನೋ ಜಜಾಪ ಯತಮಾನಸಃ || ೬
 ತುಷ್ಣಾವ ಪ್ರಣತಶ್ಚೈವ ಶಿರಸಾ ಮಥುಸೂದನಮ್ |
 ವಿಮಲಕ್ಷ್ಮಿಮಸಂವೀತೋ ವಾಚಯಾಮಾಸ ಚ ದ್ವಿಜಾನ್ || ೭
 ತೇವಾಂ ಪ್ರಕ್ಷಾಹಫೋರೋಽಂಥ ಗಂಭೀರಮಥುರಸ್ತದಾ |
 ಅಯೋಧ್ಯಾಂ ಪೂರರಯಾಮಾಸ ತೊರ್ಯಾಫೋರಾನುನಾದಿತಃ || ೮
 ಕೃತೋಪವಾಸಂ ತು ತದಾ ವೈದೇಹಾ ಸಹ ರಾಘವಮ್ |
 ಅಯೋಧ್ಯಾನಿಲಯಃ ಶೃತ್ವಾ ಸರ್ವಃ ಪ್ರಮುದಿತೋ ಜನಃ || ೯
 ತತಃ ಪೌರಜನಃ ಸರ್ವಃ ಶೃತ್ವಾ ರಾಮಾಭಿಷೇಚನಮ್ |
 ಪ್ರಭಾತಾಂ ರಜನಿಂ ದೃಷ್ಟಾ ಪ ಚಕ್ರೇ ಶೋಭಯಿತುಂ ಪುರೀಮ್ ||
 ಶುಭಾಭ್ರ ಶಿಖರಾಭೀಮು ದೇವತಾಯತನೇಮು ಚ |
 ಚತುಷ್ಪಾತೀಮು ರಥ್ಯಾಸು ಚೈತ್ಯೇಷ್ಟಾಪಾಲಕೇಮು ಚ || ೧೧

ಗಳನ್ನು ಮಾಡಿಸಿದನು. ಶ್ರೀರಾಮನು ಸೂತ, ಮಾಗಧ, ವಂದಿಗಳ ಪರಾಪುಗಳನ್ನು ಕೇಳುತ್ತಿದ್ದು, ಅನಂತರ ನಿಶ್ಚಲವಾದ ಮನಸ್ಸಿನಿಂದ ಪ್ರಾತಃ ಸಂಧಾ ವಂದನೆಯನ್ನು ಆಚರಿಸುತ್ತ ಗಾಯತ್ರಿಯನ್ನು ಜಪಿಸಿದನು (೬-೬). ಆ ಮೇಲೆ ಮಹಾವಿಷ್ವವನ್ನು ಸ್ತುತಿಸಿ ಸಾಷ್ವಾಂಗ ಪ್ರಣಾಮ ಮಾಡಿದನು. ಶುಭವಾದ ದುಕೂಲವನ್ನಾಟ್ಪ್ರಾಂತಿಕ ಬೃಹತ್ ನಿರಿಂದ ಪ್ರಕ್ಷಾಹವಾಚನವನ್ನು ಮಾಡಿಸಿದನು. ಇಂಪಾಗಿಯೂ ಮಥುರವಾಗಿಯೂ ಇದ್ದ ಆ ವೇದ ಫೋರಪ್ರಾ ಮಂಗಳವಾದ್ಯದ ದ್ವಿನಿಯೂ ಅಯೋಧ್ಯೆಯನ್ನು ವ್ಯಾಪಿಸಿದವು (೬-೭). ಶ್ರೀರಾಮನು ಸೀತಾದೇವಿಯೊಡನೆ ಉಪವಾಸವ್ಯತವನ್ನಾ ಚರಿಸಿದನೆಂಬುದನ್ನು ಕೇಳಿ ಅಯೋಧ್ಯೆ ನಿವಾಸಿಗಳು (ಉತ್ತರವಾಲವ ಸನ್ನಿ ಹಿತವಾಯಿತೆಂದು) ಸಂತೋಷದಿಂದ ಹಿಗ್ಗಿದರು. ಪ್ರರಜನರೆಲ್ಲರೂ ಬೆಳಗಾದ ಕೂಡಲೇ ನಗರವನ್ನು ಅಲಂಕರಿಸ ತೊಡಗಿದರು (೬-೧೦). ಬಿಳಿಯ ಮೋಡ

*ಸೂತರು=ದೇವತಾಸೋತಗಳನ್ನು ಪರಿಸತ್ತಕುವರು, ಮಾಗಧರು=ರಾಜ ವಂಶಾವಳಿಯನ್ನು ಹೇಳತಕುವರು, ವಂದಿಗಳು=ಅರಸನ ಶೌಯಾದಿ ಗುಣಗಳನ್ನು ವರ್ಣಿಸುವವರು.

ನಾನಾಪಣ್ಯ ಸಮುದ್ರೇಷು ವಣಿಜಾಮಾಪಣೇಷು ಚ ।
 ಕುಟುಂಬಿನಾಂ ಸಮುದ್ರೇಷು ಶ್ರೀಮತ್ಸು ಭವನೇಷು ಚ ॥ ೧೨
 ಸಭಾಸು ಚೈವ ಸರ್ವಾಸು ವ್ಯಕ್ತೇಷ್ವಾಲಕ್ಷಿತೇಷು ಚ ।
 ದ್ವಾಜಾಃ ಸಮುಭ್ರಿತಾಶ್ಚಾಃ ಪತಾಕಾಶಾಭವಂಸ್ತದಾ ॥ ೧೩
 ನಟನರ್ತಕಸಂಘಾನಾಂ ಗಾಯಕಾನಾಂ ಚ ಗಾಯತಾಮ್ ।
 ಮನಃಕರ್ಣಾಸುಖಾ ವಾಚಃ ಶುಶ್ರಾವ ಜನತಾ ತತಃ ॥ ೧೪
 ರಾಮಾಭಿಷ್ಪವಯುಕ್ತಾಶ್ಚ ಕಥಾಶ್ಚಕುಮಿರಾಧೋ ಜನಾಃ ।
 ರಾಮಾಭಿಷೇಕೇ ಸಂಪ್ರಾಪ್ತೇ ಚತ್ವರೇಷು ಗೃಹೇಷು ಚ ॥ ೧೫
 ಬಾಲಾ ಅಷಿ ಕ್ರೀಡಮಾನಾ ಗೃಹದ್ವಾರೇಷು ಸಂಘರ್ಷಃ ।
 ರಾಮಾಭಿಷೇಕಸಂಯುಕ್ತಾಶ್ಚಕುರೇವ ಏಥಃ ಕಥಾಃ ॥ ೧೬
 ಕೃತಪ್ರಮೋಪಹಾರಶ್ಚ ಧೂಪಗಂಧಾಭಿವಾಸಿತಃ ।
ರಾಜಮಾರ್ಗಃ ಕೃತಃ ಶ್ರೀಮಾನ ಪೌರ್ಣಿ ರಾಮಾಭಿಷೇಚನೇ ॥ ೧೭

ಗಳಿಂದ ತುಂಬಿದ ಪರವತಶ್ರಾಂಗಗಳಿಂತಿರುವ ದೇವಾಲಯಗಳು, ಚೌಕಗಳು, ರಸ್ತೆಗಳು, ಚಿಕ್ಕ ಗುಡಿಗಳು, ಪ್ರಾಸಾದಗಳ ಉಪ್ಪರಿಗಳು, ವಿಕ್ರಿಯ ವಸ್ತುಗಳಿಂದ ಸಮೃದ್ಧವಾದ ವ್ಯಾಪಾರಿಗಳ ಅಂಗಡಿಗಳು, ಗೃಹಸ್ಥರ ಮನೆಗಳು, ವೈಭವದಿಂದ ಕೂಡಿದ ಸಭಾಮಂಟಪಗಳು, ಸಾಲುಮರಗಳು-ಮೊದಲಾದ ಸ್ಫಳಗಳಲ್ಲಿ ಉನ್ನತವಾದ ದ್ವಾಜಸ್ತಂಭಗಳನ್ನು ನಿಲ್ಲಿಸಿ ಬೆತ್ತುವಣಾದ ಪತಾಕೆಗಳನ್ನೇರಿಸಿದರು (೧೧-೧೨). ನಟರು, ನರ್ತಕರು ಮತ್ತು ಗಾಯಕರ ಇಂಪಾದ ದ್ವಾನಿಯು ಜನರ ಮನಸ್ಸನ್ನು ಸೂರೆಗೊಳ್ಳುತ್ತಿದ್ದಿರು. ಚೌಕಗಳಲ್ಲಿಯೂ ಮನಗಳಲ್ಲಿಯೂ ಜನರು ಗುಂಪುಕಟ್ಟು ಶ್ರೀರಾಮನ ಪಟ್ಟಾಭಿಷೇಕದ ವಿಷಯವನ್ನೇ ಕುರಿತು ಮಾತನಾಡುತ್ತಿದ್ದರು (೧೪-೧೫). ಮನೆಯ ಬಾಗಿಲ ಸಮೀಪದಲ್ಲಿ ಆಟವಾಡುತ್ತಿದ್ದ ಹುಡುಗರೂ ಕೂಡ ಪಟ್ಟಾಭಿಷೇಕದ ವಿಚಾರವನ್ನು ಹೇಳಿಕೊಳ್ಳುತ್ತಿದ್ದರು (೧೬). ನಗರವಾಸಿಗಳು ರಾಜಮಾರ್ಗವನ್ನು ಹೂಗಳಿಂದ ದಿವ್ಯವಾಗಿ ಅಲಂಕರಿಸಿ ಧೂಪದ ಸುಗಂಧವು ಎಲ್ಲಿಡೆಯೂ ಹರಡುವಂತೆ ಮಾಡಿದರು. (ಮೇರವಣಿಗೆಯು ಬರುವಷ್ಟರಲ್ಲಿ) ರಾತ್ರಿಯಾಗ

ಪ್ರತಾಶೀಕರಣಾರ್ಥಂ ಚ ನಿಶಾಗಮನಶಂಕಯಾ ।
 ದೀಪವ್ಯಕ್ತಾಂಸ್ತಫಾ ಚಕುರನುರಧಾಸು ಸರ್ವಶಃ ॥ ೧೮
 ಅಲಂಕಾರಂ ಪುರಸ್ತೇವಂ ಕೃತ್ಯಾ ತತ್ವರವಾಸಿನಃ ।
 ಅಕಾಂಕ್ಷಮಾಜಾ ರಾಮಸ್ಯ ಯೋವರಾಜ್ಯಾಭಿಷೇಚನಮ್ ॥ ೧೯
 ಸಮೀತ್ಯ ಸಂಘಶಃ ಸರ್ವೇ ಚತ್ವರೀಷು ಸಭಾಸು ಚ ।
 ಕಥಯಂತೋ ಏಧಸ್ತತ್ ಪ್ರಶಶಂಸುಜ್ಞನಾಧಿಪಮ್ ॥ ೨೦
 ಅಹೋ ಮಹಾತ್ಮಾ ರಾಜಾಯಮಿಕ್ಷಾ ಕುಕುಲನಂದನಃ ।
 ಜ್ಞಾತ್ಯಾ ಯೋ ವ್ಯಧಮಾತ್ಮಾನಂ ರಾಮಂ ರಾಜ್ಯೇಭಿಷೇಕ್ಷಾತ್ ॥ ೨೧
 ಸರ್ವೇ ಹೃಸುಗೃಹೀತಾಃ ಸ್ಮೃತ್ಯಾಯಸ್ಮೃತ್ಯಾ ರಾಮೋ ಮಹಿಮತಃ ।
 ಚಿರಾಯ ಭವಿತಾ ಗೋಪ್ಯಾ ದೃಷ್ಟಿಲೋಕಪರಾರಃ ॥ ೨೨
 ಅನುಧತ್ಯಮನಾ ವಿದ್ವಾನ್ ಧರ್ಮಾತ್ಮಾ ಭಾತ್ಯವತ್ತಲಃ ।
 ಯಥಾ ಚ ಭಾತ್ಯಮು ಶಿಗ್ರಸ್ತಫಾಸ್ಯಾಸ್ಯಾಪಿ ರಾಘವಃ ॥ ೨೩

ಒಹುದೆಂದು ಉಹಿಸಿ ರಸ್ತೇಯ ಪಕ್ಷಿಗಳಲ್ಲಿ ವ್ಯಕ್ತದಂತ ವಿಚಿತ್ರವಾದ ದೀಪ ಸ್ತಂಭಗಳನ್ನು ರಚಿಸಿದರು (೧೮-೧೯). ಈ ರೀತಿಯಲ್ಲಿ ಪ್ರರಜನರು ಅಯೋಧ್ಯಾನಗರವನ್ನು ಸಿಂಗರಿಸಿ, ಶ್ರೀರಾಮನ ಪಟ್ಟಾಭಿಷೇಕೋತ್ಸವವನ್ನೇ ನಿರೀಕ್ಷಿಸುತ್ತ ಚೋಕಗಳಲ್ಲಿ ನೇರಿದು ಸಭಿಗಳನ್ನು ಸೇರಿಸಿ ಆ ವಿಷಯವನ್ನೇ ಮಾತನಾಡುತ್ತಿದ್ದರು. (ದಶರಥ ಮಾಹಾರಾಜನ ಉದ್ದೇಶವ ಶ್ರೀಷ್ವಾದದ್ದೆಂದು) ಅವನನ್ನು ಕೊಂಡಾಡಿದರು (೧೯-೨೦) : “ಆಹಾ / ನಮ್ಮ ಮಹಾರಾಜನು ಎಂಥ ಮಹಾತ್ಮೆ / ಇಕ್ಕೆ ಹುವಂಶಕ್ಕೆ ಭೂಷಣಪ್ರಾಯನಾಗಿದ್ದಾನೆ. ತಾನು ವ್ಯಧನಾದೆನೆಂದು ಶ್ರೀರಾಮನಿಗೆ ರಾಜ್ಯಾಭಿಷೇಕ ಮಾಡುತ್ತಿರುವನು (೨೧). ಅವನು ನಮ್ಮೆಲ್ಲರನ್ನು ಅನುಗ್ರಹಿಸಿದ್ದಾನೆ. ಏಕೆಂದರೆ, ಲೋಕದ ತಾರ ತಮ್ಮವನ್ನು ಬಲ್ಲ ರಾಮನು ಚಿರಕಾಲದವರೆಗೆ ನಮ್ಮನ್ನು ಪಾಲಿಸುವ ರಾಜನಾಗುವನು. ರಾಮನ ಮನಸ್ಸಿನಲ್ಲಿ ಸ್ವಲ್ಪವೂ ಗವ್ಯವಿಲ್ಲ. ಅವನು ವಿದ್ವಾಂಸ, ಧರ್ಮಾತ್ಮಾ, ಒಡಹುಟ್ಟಿದವರಲ್ಲಿ ಶ್ರೀತಿಯುಳ್ಳವನು. ತನ್ನ ತಮ್ಮಂದಿರನ್ನು ಕಂಡರೆ ಎಷ್ಟು ಸ್ವೇಹವೋ ನಮ್ಮನ್ನು ಕಂಡರೆ ಅವನಿಗೆ ಅಷ್ಟು

ಉತ್ತರಂ ಜೀವತು ಧರ್ಮಾತ್ಮಾ ರಾಜಾ ದಶರಥೋನವಃ ।
 ಯತ್ಸಾದೇನಾಭಿಷಿಕ್ತಂ ರಾಮಂ ದಕ್ಷಾ ಮಹೇ ವಯಮ್ ॥ ೨೪
 ಏವಂವಿಧಂ ಕಥಯತಾಂ ಪೌರಾಣಾಂ ಶುಶ್ರವಃ ಪರೇ ।
 ದಿಗ್ಭ್ರ್ಯೈವಿಶುತ್ವಾಂತಾಃ ಪಾಪ್ತಾ ಜಾನಪದಾ ಜನಾಃ ॥ ೨೫
 ತೇ ತು ದಿಗ್ಭ್ರ್ಯಃ ಪುರಿಂ ಪಾಪ್ತಾ ದಪ್ಯಂ ರಾಮಾಭಿಷೇಚನಮ್ ।
 ರಾಮಸ್ಯ ಪೂರಯಾಮಾಸುಃ ಪುರಿಂ ಜಾನಪದಾ ಜನಾಃ ॥ ೨೬
 ಜನೋಷ್ಮೈವಿಸರ್ವದಿಃ ಶುಶ್ರವೇ ತತ್ತ ನಿಷ್ಪನಃ ।
 ಪರ್ವಸೂದೀಣವೇಗಸ್ಯ ಸಾಗರಸ್ಯೈವ ನಿಷ್ಪನಃ ॥ ೨೭

ತತಸ್ತದಿಂದಕ್ಷಯಸಂನಿಭಂ ಪುರಂ

ದಿದ್ಯಕ್ಷಭಿಜಾನಪದೈರುಪಾಗತ್ಯಃ ।

ಸಮಂತತಃ ಸಸ್ವನಮಾಕುಲಂ ಬಭೋ

ಸಮುದ್ರಯಾದೋಭರಿವಾಣಾಂವೋದಕಮ್ ॥

ಇತಿ ಶ್ರೀಮದ್ಭಾಗವತಃ ಅಯೋಧ್ಯಾಕಾಂಡೇ ಷಟ್: ಸರ್ಗ:

ಸ್ವೇಹವಿದೆ (೨೭-೨೮). ಗುಣಶಾಲಿಯೂ ಧರ್ಮಾತ್ಮನೂ ಆದ ದಶರಥ ಮಹಾರಾಜನು ಧೀಘಾರ್ಥಯುವಾಗಲಿ / ಅವನ ಅನುಗ್ರಹದಿಂದಲೇ ಅಲ್ಲವೆ ನಾವ ಶ್ರೀರಾಮನ ಪಟ್ಟಾಭಿಷೇಕವನ್ನ ನೋಡುವುದು?" (೨೭). ಈ ರೀತಿಯಲ್ಲಿ ಪುರಜನರು ಮಾತನಾಡಿಕೊಳ್ಳತ್ತಿರುವುದನ್ನ, ಪಟ್ಟಾಭಿಷೇಕದ ಸುದ್ದಿಯ ತಿಳಿದು ರಾಜ್ಯದ ನಾನಾ ದಿಕ್ಕುಗಳಿಂದ ಬಂದ ಪ್ರಜೆಗಳು ಆಲಿಸುತ್ತಿದ್ದರು. ರಾಮಾಭಿಷೇಕವನ್ನ ನೋಡುವುದಕ್ಕಾಗಿ ಬಂದ ಜನರಿಂದ ಅಯೋಧ್ಯೆಯು ತುಂಬಿ ಹೋಯಿತು (೨೮-೨೯). ಹೀಗೆ (ಅಲೆಗಳಂತೆ) ಗುಂಪು ಗುಂಪಾಗಿ ಬಂದು ಸೇರುತ್ತಿದ್ದ ಜನರ ಕೋಲಾಹಲ ಧ್ವನಿಯು ಪರ್ವಕಾಲದಲ್ಲಿ ಉಬ್ಬರಿಸುವ ಸಮುದ್ರದ ಫೋಷದಂತೆ ಕೇಳಿಸುತ್ತಿತ್ತು (೨೯). ಇಂದ್ರನ ಅಮರಾವತಿಯಂತೆ ಸುಂದರವಾಗಿದ್ದ ಅಯೋಧ್ಯಾನಗರವು, ಪಟ್ಟಾಭಿಷೇಕವನ್ನ ನೋಡಲು ಬಂದ ಜನಸಂದರ್ಭೀಯಿಂದ ಕಿಕ್ಕಿರಿದು ಹೋಯಿತು. ಆಜನರ ಒತ್ತುಡ ಕೋಲಾಹಲಗಳಿಂದ ಕೂಡಿದ ಆ ಪಟ್ಟಣವು ಜಲಚರಪೂರ್ಣಗಳಿಂದ ತುಂಬಿದ ವುಹಾಸಾಗರದಂತೆ ಶೋಭಿಸುತ್ತಿತ್ತು (೨೯).

ಇಲ್ಲಿಗೆ ಶ್ರೀಮದ್ಭಾಗವತಾದ ಅಯೋಧ್ಯಾಕಾಂಡದಲ್ಲಿ ಆರನೆಯ ಸರ್ಗ

ಸಪ್ತಮಃ ಸರ್ಗಃ

ಮಂಧರಾಪರಿದೇವನಮ್

ಜ್ಞಾತಿದಾಸೀ ಯತೋಜಾತಾ ಕೈಕೇಯಾಸ್ತು ಸಹೋಚಿತಾ ।
ಪ್ರಾಸಾದಂ ಚಂದ್ರಸಂಕಾಶಮಾರುರೋಹ ಯದೃಷ್ಟಯಾ ॥ ೮

ಸಿಕ್ತರಾಜಪಥಾಂ ಕೃತ್ವಾ ನಿಂ ಪ್ರಕೇಣಾಕಮಲೋತ್ತರಾಮ್ ।
ಅಯೋಧ್ಯಾಂ ಮಂಧರಾ ತಸ್ಯಾತ್ ಪ್ರಾಸಾದಾದಸ್ವವೈಕ್ಷತ್ ॥ ೯

ಪತಾಕಾಭಿವರ್ರಾಹಾಭಿಧ್ವಂಜಿಶ್ಚ ಸಮಲಂಕೃತಾಮ್ ।
ಸಿಕ್ತಾಂ ಚಂದನತೋಯೈಶ್ಚ ಶಿರಃಸ್ವಾತಡಸ್ವಯುಂತಾಮ್ ॥ ೧೦

ಮಾಲ್ಯಮೋದಕಹಷ್ಯಿಶ್ಚ ದ್ವಿಜೇಂದ್ರಿರಭಿನಾದಿತಾಮ್ ।
ಶುಕ್ಲ ದೇವಗೃಹದ್ವಾರಾಂ ಸರ್ವವಾದಿತ್ರನಿಸ್ವನಾಮ್ ॥ ೧೧

ಸರ್ಗ २

ಮಂಧರೆಯ ದುರಾಲೋಚನೆ.

ಹೀಗಿರುಲು ಮಂಧರೆಯೆಂಬ ಕೈಕೈಯಿಯ ದಾಸಿಯೊಬ್ಬಳು ಚಂದ್ರನಂತೆ ಸ್ವಷ್ಟವಾಗಿಯೂ ಉನ್ನತವಾಗಿಯೂ ಇದ್ದ ಅಂತಃಪುರದ ಮೇಲ್ಮೈಹಡಿಯನ್ನು ಅಕಸ್ಯಾತ್ವಾಗಿ ಹತ್ತಿ ಹೋದಳು. ಅವಳು ಕೈಕೈಯಿಯ ತವರುಮನೆಯಿಂದ ಬಂದವಳು. ಎಲ್ಲಿ ಹುಟ್ಟದಳೋ, ಯಾರು ತಾಯಿ ತಂದೆಗಳೋ ತಿಳಿಯದು. ಅವಳು ಮೊದಲಿನಿಂದ ಕೈಕೈಯಿಯ ಜೊತೆಯಲ್ಲಿಯೇ ಇರುತ್ತಿದ್ದಳು (೧). ಅಯೋಧ್ಯಾನಗರದ ರಾಜಬೀದಿಗಳು ಜಲಸೇಚನದಿಂದಲೂ, ತಾವರೆ ಸ್ವೇದಿಲೆ ಮುಂತಾದ ಹೂಗಳಿಂದಲೂ ಅಲಂಕರಿಸಲ್ಪಟ್ಟಿದನ್ನು ಮಹಡಿಯಿಂದ ನೋಡಿದಳು. ಎಲ್ಲಿ ನೋಡಿದರೂ ಉತ್ತಮವಾದ ದ್ವಿಜಸ್ತಂಭಗಳನ್ನು ನಿಲ್ಲಿಸಿ ಬಾವಟುಳನ್ನು ಹಾರಿಸಿದ್ದರು. ಚಂದನೋದಕದಿಂದ ರಸ್ತೆಗಳನ್ನು ಬೆಮುಕಿಸಿದ್ದರಲ್ಲದೆ ಜನರು ಶಿರಃಸ್ವಾನಮಾಡಿ ಪರಿಶುದ್ಧರಾಗಿದ್ದರು (೧-೨). (ಸುಣ್ಣವನ್ನು ತೋಡೆದು) ಶುಭ್ರವಾಗಿದ್ದ ದೇವಸ್ಥಾನದ ಬಾಗಿಲುಗಳಲ್ಲಿ ಬ್ರಾಹ್ಮಣೋತ್ತಮರು ಹಾವಿನ ಹಾರಗಳನ್ನೂ ಭಕ್ತೃಗಳನ್ನೂ ಪೂಜಾಧರ್ಷವಾಗಿ ಹಿಡಿದು

ಸಂಪ್ರಹಷ್ಟು ಡನಾಕೇಣಾಂ ಬ್ರಹ್ಮಾಂಶಾಭಿನಾದಿತಾಮ್ |
 ಪ್ರಹಷ್ಟವರಹಸ್ತಾಂ ಸಂಪ್ರಣಾದಿತಗೋವೃಪಾಮ್ || ೫
 ಪ್ರಹಷ್ಟಮುದಿತ್ತಃ ಹಾರೀರುಭ್ರ ತಢ್ಳಜಮಾಲಿನೀಮ್ |
 ಅಯೋಧ್ಯಾಂ ಮಂಧರಾ ದೃಷ್ಟಾ ಪರಂ ವಿಸ್ಯಯಮಾಗತಾ || ೬
 ಸಾ ಹಷೋತ್ಸಂಪಾದಿನಾಂ ಪಾಂಡರಕ್ಷೈಮವಾಸಿನೀಮ್ |
 ಅವಿದೂರೇ ಸ್ಥಿತಾಂ ದೃಷ್ಟಾ ಧಾತ್ರೀಂ ಪರಬ್ರಹ್ಮ ಮಂಧರಾ || ೭
 ಉತ್ತಮೇನಾಭಿಸಂಯುಕ್ತಾ ಹಷೇಣಾಭ್ರಪರಾ ಸತೀ |
 ರಾಮಮಾತಾ ಧನಂ ಕಿಂ ನು ಜನೇಭ್ಯಃ ಸಂಪ್ರಯಭ್ಯತಿ || ೮
 ಅತಿಮಾತ್ರ ಪ್ರಹಷೋರಯಂ ಕಿಂ ಜನಸ್ಯ ಚ ಶಂಸ ಮೇ |
 ಕಾರಯಿಷ್ಯತಿ ಕಿಂ ವಾಪಿ ಸಂಪ್ರಹಷ್ಮೋ ಮುಹೀಪತಿ: || ೯
 ವಿದೀಯರಮಾಣಾ ಹಷೇಣ ಧಾತ್ರೀ ಪರಮಯಾ ಮುದಾ |
 ಆಚಚ್ಹೇಽಭ ಕುಭಾಯೀ ಭೂಯಿಸಿಂ ರಾಘವೇ ಶ್ರಯಮ್ || ೧೦

ನಿಂತುಕೊಂಡಿದ್ದರು. ಮಂಗಳವಾದ್ಯಗಳು ಮೋಳಗುತ್ತಿದ್ದವು (೪). ಜನರೆಲ್ಲರೂ ಸಂತೋಷ ಭರಿತಾಗಿದ್ದರು. ವೇದಘೋಷವು ನಡೆಯುತ್ತಿತ್ತು. (ಉತ್ತವಾಧವಾಗಿ ಬರುತ್ತಿದ್ದ) ಆನೆ, ಕುದುರೆ, ಹಸು, ಎತ್ತಗಳು ಉತ್ಸಾಹದಿಂದ ಸಂಚರಿಸುತ್ತಿದ್ದವು. ಪುರಜನರು ನಲಿಯುತ್ತಿದ್ದರು. ಧ್ವಜ ತೋರಣಗಳಿಂದ ಅಯೋಧ್ಯೆಯು ಅಲಂಕೃತವಾಗಿತ್ತು (೫-೬). ಇದನ್ನೆಲ್ಲಾ ಕಂಡು ಆ ಮಂಧರೆಯು ಸಮೀಪದಲ್ಲಿದ್ದ ಇನ್ನೊಬ್ಬ ದಾಸಿಯ ಕಡೆಗೆ ತಿರುಗಿ ನೋಡಲು, ಅವಳು ಬಿಳಿಯ ದುಕೂಲವನ್ನಾಟ್ಟಿ ಹಷಣಿಂದ ಕಣ್ಣನ್ನು ಅರಳಿಸಿಕೊಂಡು ನಿಂತಿದ್ದಳು. ಅವಳನ್ನು ಮಂಧರೆಯು ಕೇಳಿದಳು (೭) : “ಏನಮ್ಮು / ರಾಮನ ತಾಯಿ ಅಷ್ಟು ಜಿಪ್ಪನೆ / ಅಂಥವಳು ಬಹಳ ಸಂತೋಷದಿಂದ ಈ ದಿನ ಜನರಿಗೆ ಹಣವನ್ನು ದಾನಮಾಡುತ್ತಿದ್ದಾಳಲ್ಲ / ಏಕರಬಿಹುದು / (೮). ಜನರಿಗೆ ಹಿಡಿಸಲಾರದಪ್ಪು ಸಂತೋಷವಾಗಿದೆಯಲ್ಲ? ಮಹಾರಾಜನು ಸಂತಪ್ಪನಾಗಿ ಯಾವುದಾರರೂ ಕಾರ್ಯವನ್ನು ಮಾಡಿಸುವನೋ ಹೇಗೆ? ನನಗೆ ಸ್ವಲ್ಪ ಹೇಳು” ಎಂದಳು (೯). ಆಗ ಆ ದಾಸಿಯು ಪರಮಾನಂದದಿಂದ ಉಬ್ಬತ್ತ ಗೂನುಬೆನ್ನಿನ ಮಂಧರೆಗೆ ಶ್ರೀರಾಮನ

ಶ್ರೀ: ಪೃಷ್ಟೇಣ ಜಿತಕೋಧಂ ಯೋವರಾಜ್ಯೇನ ರಾಘವಮ್ ।
ರಾಜಾ ದಶರಥೋ ರಾಮಮಭಿಷೇಚಯಿತಾನಷ್ಟಮ್ ॥ ೧೧
ಧಾತ್ರಾ ಸ್ತು ವಚನಂ ಶೃತ್ವಾ ಕುಬ್ಜಾ ಕ್ಷಿಪ್ರಮಮಷಿತಾ ।
ಕೈಲಾಸಶಿಖರಾಕಾರಾತ್ ಪಾಂಜಾದಾದವರೋಹತ ॥ ೧೨
ಸಾ ದಹ್ಯಮಾನಾ ಕೋಪೇನ ಮಂಥರಾ ಪಾಪದರ್ಶನಿ ।
ಶಯಾನಾಮೇತ್ಯ ಕೈಕೇಯೀಮಿದಂ ವಚನಮಬಿಎತ್ ॥ ೧೩
ಉತ್ತಿಷ್ಠ ಮೂರ್ಖೀ ಕಿಂ ಶೇಷೇ ಭಯಂ ತ್ವಾಮಭಿವರ್ತತೇ ।
ಉಪಪ್ರ ತಮಘಾಷೇನ ಕಮಾತ್ಮಾನಂ ನ ಬುಧ್ಯಾಸೇ ॥ ೧೪
ಅನಿಷ್ಠೇ ಸುಭಗಾಕಾರೇ ಸೌಭಾಗ್ಯೇನ ವಿಕತ್ತಾಸೇ ।
ಚಲಂ ಹಿ ತವ ಸೌಭಾಗ್ಯಂ ನದ್ಯಾ: ಸೋತ ಇಪೋಷ್ಯಾಗೇ ॥ ೧೫
ವಿವಮುಕ್ತಾ ತು ಕೈಕೇಯೀ ರುಷ್ಯಯಾ ಪರುಷಂ ವಚಃ ।
ಕುಬ್ಜಯಾ ಪಾಪದರ್ಶನಾ ವಿಷಾದಮಗಮತ್ ಪರಮ್ ॥ ೧೬

ಅಭ್ಯಾದಯ ವೃತ್ತಾಂತವನ್ನ ಹೇಳುತ್ತ “ದಶರಥ ಮಹಾರಾಜನು ನಾಳಿ ಪ್ರಷ್ಟ ನಷ್ಟತ್ವದಲ್ಲಿ ಶಾಂತ ಸ್ವಭಾವದವನೂ ಗುಣಶಾಲೀಯೂ ಆದ ಶ್ರೀರಾಮನಿಗೆ ಯವರಾಜ ಪದವಿಯಲ್ಲಿ ಪಟ್ಟಬಿಷೇಕ ಮಾಡುವನು” ಎಂದಳು (೧೦-೧೧). ಆ ಮಾತನ್ನ ಕೇಳಿದೊಡನೆ ಆ ಗೂನಿಗೆ ಸಹನೆ ತಪ್ಪಿತು. ಕೈಲಾಸ ಶೀಖರದಂತಿದ್ದ ಮಹಡಿಯಿಂದ ಅವಳು ಥಟ್ಟನೆ ಕೆಳಗಿಳಿದು ಹೋದಳು. ಪಾಪಿಷ್ಟಾದ ಮಂಥರೆಯ ಸಿಟ್ಟಿನಿಂದ ಉರಿದುಹೋದಳು. ಮಲಗಿದ್ದ ಗೈಕೇಯಿಯ ಬಳಿಗೆ ನೇರವಾಗಿ ಹೋಗಿ ಈ ರೀತಿ ಹೇಳಿದಳು (೧೭-೧೮) : “ಅಯ್ಯೋ ಮೂರ್ಖ / ಏಳು ಏಳು / ಇನ್ನೂ ಮಲಗಿದ್ದಿಯಾ ? ಭಯಂಕರವಾದ ವಿಪತ್ತು ನಿನ್ನನ್ನು ಸುತ್ತುಗಟ್ಟಿದೆ / ಕಷ್ಟದ ಪರಂಪರೆಯೇ ನಿನ್ನನ್ನು ಮುತ್ತಿಕೊಂಡಿದೆಯೆಂದು ನಿನಗೆ ಗೊತ್ತಿಲ್ಲವೇ ? (೧೭). ‘ನನ್ನ ಗಂಡನಿಗೆ ನನ್ನ ಮೇಲೆ ಪರಮಪ್ರೀತಿ’ ಎಂದು ನಿನ್ನ ಸೌಭಾಗ್ಯವನ್ನ ಹೇಳಿಕೊಳ್ಳುತ್ತ ಅನಿಷ್ಟನಾದ ಆ ಸುಭಗನ ವಿಷಯುದಲ್ಲಿ ಜಂಭ ಹೊಡೆಯುತ್ತಿದ್ದೆಯಲ್ಲ. ನಿನ್ನ ಸೌಭಾಗ್ಯ ಸ್ಥಿರವಾದ್ದಲ್ಲ. ಆದು ಬೇಸಿಗೆಯ ನದಿಪ್ರವಾಹವಿದ್ದಂತೆ ಆಗಿದೆ” (೧೮). ಈ ಪ್ರಕಾರ ಕುಬ್ಜಯು ಸಿಟ್ಟಿನಿಂದ ಕೆಲೋರವಾದ

ಕೈಕೇಯೀ ತ್ವಬ್ರವೀತ್ ಕುಬಾಂ ಕಚ್ಚತ್ ಕ್ಷೇಮಂ ನ ಮಂಥರೇ ।
ವಿಷಣ್ಣವದನಾಂ ಹಿ ತ್ವಾಂ ಲಕ್ಷಯೀ ಭೃಶದುಃಖಿತಾಮ್ || ೧೨
ಮಂಥರಾ ತು ವಚಃ ಶುತ್ತಾ ಕೈಕೇಯ್ಯಾ ಮಧುರಾಕ್ಷರಮ್ ।
ಉಷಾಚ ಕೋಧಸಂಯುಕ್ತಾ ವಾಕ್ಯಂ ವಾಕ್ಯವಿಶಾರದಾ || ೧೩
ಷಾ ವಿಷಣ್ಣತರಾ ಭೂತ್ವಾ ಕುಬಾಂ ತಸ್ಯಾ ಹಿತ್ಯೇಷಿಣೀ ।
ವಿಷಾದಯಂತೀ ಪ್ರೋಷಾಚ ಭೇದಯಂತೀ ಚ ರಾಘವಮ್ || ೧೪
ಅಕ್ಷಯ್ಯಂ ಸುಮಹದ್ವೇಷಿ ಪ್ರಪತ್ತಂ ತ್ವದಿನಾಶನಮ್ ।
ರಾಮಂ ದಶರಥೋ ರಾಜಾ ಯೋವರಾಜ್ಯೋಭಿಷೇಷ್ಟ ಶ್ರೀ || ೧೫
ಷಾಸ್ತ್ರಗ್ರಾಧೀ ಭಯೀ ಮಗ್ನಾ ದುಃಖಶೋಕಸಮನ್ವಿತಾ ।
ದಹ್ಯಮಾನಾನಲೇನೇವ ತ್ವದಿಧಾಭರ್ಮಿಹಾಗತಾ || ೧೬

ಮಾತನ್ನಾಡಲು, ಕೈಕೇಯಿಯ ಮನಸ್ಸಿಗೆ ಬಹಳ ಬೇದವಾಯಿತು. ಅವಳು ಕುಬ್ಜೀಯನ್ನು ಕುರಿತು “ಮಂಥರೇ, ಇದೇನು? ನಿನ್ನ ಮುಖಿದಲ್ಲಿ ವಿಷಾದವು ತೋರುತ್ತಿದೆ. ಬಹಳ ದುಃಖಿತಳಾದಂತೆ ಕಾಣಿಸುತ್ತೀರ್ಯೇ” ಎಂದಳು (೧೬-೧೭). ಕೈಕೇಯಿಯ ಮೃದುವಾಕ್ಯವನ್ನು ಕೇಳಿ ಮಂಥರೇಯ ಮತ್ತಪ್ಪು ಕುಪಿತಳಾದಳು. ಮಾತಾಡುವುದರಲ್ಲಿ ನಿಪುಣಿಯಾದ ಆ ಗೂನಿಯು ಇನ್ನೂ ಹೆಚ್ಚಿನ ದುಃಖವನ್ನು ತೋರಿಸುತ್ತ, ತಾನು ಬಹಳ ಹಿತ್ಯೇಷಿಣಿಯಿಂಬಂತೆ ನಟಿಸುತ್ತ, ಕೈಕೇಯಿಗೆ ಬೇದವನ್ನುಂಟು ಮಾಡುತ್ತ, ಶ್ರೀರಾಮನ ವಿಷಯದಲ್ಲಿ ಅವಳಿಗೆ ಒಡಕುಬುದ್ಧಿಯನ್ನು ಹುಟ್ಟಿಸುವುದಕ್ಕಾಗಿ ಹೀಗೆಂದಳು (೧೮-೧೯) : “ದೇವಿ, ಶಾಶ್ವತವಾಗಿ ನಿನ್ನನ್ನು ಹಾಳುಮಾಡುವುದಕ್ಕೊಂಡು ಭಾರಿ ಸಂಚು ನಡೆದಿದೆ. ದಶರಥ ರಾಜನು ರಾಮನಿಗೆ ಯುವರಾಜ ಪದವಿಯಲ್ಲಿ ಪಟ್ಟಾಭಿಷೇಕ ಮಾಡುವನಂತೆ (೧೯). ಅದನ್ನು ಕೇಳಿ ನನಗೆ ಹೇಳತೀರದಪ್ಪು ಹೆಡರಿಕೆಯಾಯಿತು, ದುಃಖಾಯಾಯಿತು, ಸಂಕಟಪಟ್ಟಿನ್ನು, ದೇಹಕ್ಕೆ ಬೆಂಕಿಬಿದ್ದು ಸುಟ್ಟು ಹೋಗುತ್ತಿರುವಂತೆ ಯಾತನೆಯಾಯಿತು. ನಿನಗೆ ಏನಾದರೂ ಒಳ್ಳೆಯಾದನ್ನು ವೂಡೋಣ

ತವ ದುಃಖೀನ ಕೃಕೇಯಿ ಮಮ ದುಃಖಂ ಮಹದ್ಭವೇತ್ ।
ತ್ವದ್ವಾದೌ ಮಮ ವ್ಯಧಿಶ್ವ ಭವೇದತ್ತ ನ ಸಂಶಯಃ ॥ ೨೭
ನರಾಧಿಪತುಲೇ ಜಾತಾ ಮಹಿಷೀ ತ್ವಂ ಮಹಿಷತೇಃ ।
ಉಗ್ರತ್ವಂ ರಾಜಧರ್ಮಾಣಂ ಕಥಂ ದೇವಿ ನ ಬುದ್ಧಸೇ ॥ ೨೯
ಧರ್ಮವಾದೀ ಶರೋ ಭತಾ ಶಕ್ತಿವಾದೀ ಚ ದಾರುಣಃ ।
ಶುದ್ಧಭಾವೇ ನ ಜಾನಿಷೇ ತೇಸ್ನೇವಮತಿಸಂಧಿತಾ ॥ ೨೪
ಉಪಸಿಥಂ ಪ್ರಯುಂಜಾನಸ್ತಯಿ ಸಾಂತ್ವಯನಧರ್ಮಕರ್ಮ ।
ಅರ್ಥಾನೈವಾದ್ಯ ತೇ ಭತಾ ಕೌಸಲ್ಯಾಂ ಯೋಜಯಿಷತಿ ॥ ೨೫
ಅಪವಾಹ್ ಸ ದುಷ್ಪಾತ್ಯಾ ಭರತಂ ತವ ಬಂಧುಮು ।
ಕಾಲ್ಯೇ ಸಾಪಯಿತಾ ರಾಮಂ ರಾಜ್ಯೇ ನಿಹತಕಂಟಕೇ ॥ ೨೬
ಶತ್ರುಃ ಪತಿಪ್ರವಾದೇನ ಮಾತ್ರೇವ ಹಿತಕಾಮ್ಯಯಾ ।
ಆಶಿಂಬಿಷ ಇವಾಂಕೇನ ಬಾಲೇ ಪರಿಹತಸ್ಯಯಾ ॥ ೨೭

ವಂದು ಇಲ್ಲಿಗೆ ಬಂದೆನು (೨೮). ಕೃಕೇಯಿ, ನಿನಗೆ ದುಃಖವಾದರೇ ನನ್ನ ದುಃಖ ಹೆಚ್ಚುವುದು ನಿನಗೆ ಒಳ್ಳೆಯದಾದರೇ ನನಗೂ ಒಳ್ಳೆಯದು. ಸಂದೇಹವೇ ಇಲ್ಲ. ದೇವಿ, ನೀನು ಮಹಾರಾಜರ ವಂಶದಲ್ಲಿ ಹುಟ್ಟಿ ಮಹಾರಾಜನಿಗೆ ರಾಣಿಯಾಗಿದ್ದೀರೆ. ಆದರೂ ರಾಜಧರ್ಮವು ಎಷ್ಟು ಉಗ್ರವಾಗಿರುತ್ತದೆಯೆಂಬುದು ತಿಳಿಯದ ಹೋಯಿತೆ? (೨೭-೨೯). ನಿನ್ನ ಗಂಡನು ಧರ್ಮದ ಮಾತನಾಡುತ್ತಿದ್ದರೂ ಅಂತರಂಗಲ್ಲಿ ಕವಟ. ಮೇಲೆ ಮೃದುವಾಗಿ ಮಾತನಾಡುತ್ತಾನೆ. ಒಳಗಡೆ ಕೂರಿ. ನೀನಾದರೋ ಶುದ್ಧ ಮನಸ್ಸಿನವಳು. ಈಗ ಹೇಗೆ ಕೃಹೋಟ್ಟದ್ವಾನೆಂಬುದು ನಿನಗೆ ತಿಳಿಯದು (೨೪). ಆ ರಾಜನು ನಿನ್ನ ಹತ್ತಿರ ಕೆಲಸಕ್ಕಿಂತಿರು ಬಾರದ ಸವಿನುಡಿಗಳನ್ನು ಸಮಯಕ್ಕೆ ತಕ್ಷಂತೆ ಆಡುತ್ತಾನೆ. ನಿಜವಾದ ಪ್ರಯೋಜನವು ಕೌಸಲ್ಯೇಗೆ ದೂರೆಯುವಂತೆ ಮಾಡುತ್ತಿದ್ದಾನೆ (೨೫). ಆ ದುಖಾದ್ವಿಯವನು ಭರತನನ್ನು ನಿನ್ನ ತವರು ಮನೆಗೆ ಒಡಿಸಿ, ಇತ್ತು ರಾಮನನ್ನು ನಾಳಿ ಬೆಳಗಿನಲ್ಲಿ ನಿಷ್ಣಂಟವಾದ ರಾಜ್ಯದ ಮೇಲೆ ಪುಳ್ಳಿರಿಸಬೇಕಂದಿದ್ದಾನೆ (೨೬). ಅಯ್ಯೋ ಹುಡುಗಿ / ಶತ್ರುವನ್ನು ಗಂಡನೆಂದು ಹೀತಿಸಿದೆಯಲ್ಲ / ಒಳ್ಳೆಯದಾಗಲೆಂದು ವಿಷಸಪ್ತ

ಯಥಾ ಹಿ ಕುರ್ಯಾತ್ ಸಪ್ರೋವಾ ಶತ್ರುವಾ. ಪ್ರತ್ಯುಪೇಕ್ಷಿತಃ ।
ರಾಜ್ಣ ದಶರಥೇನಾದ್ಯ ಸಪ್ಯತ್ರಾ ತ್ವಂ ತಥಾ ಕೃತಾ ॥ ೨೮

ಪಾಪೇನಾನ್ಯತಾಂತ್ರೇನ ಬಾಲೇ ನಿತ್ಯಸುಖೋಚಿತೇ ।
ರಾಮಂ ಸಾಫಯತಾ ರಾಜ್ಯೇ ಸಾನುಬಂಧಾಹತಾ ಹೃಷಿ ॥ ೨೯

ಸಾ ಪ್ರಾಪ್ತಕಾಲಂ ಕೈಕೇಯಿ ಕ್ಷಿಪ್ರಂ ಕುರು ಹಿತಂ ತವ ।
ತಾಯಸ್ಸ ಪ್ರತ್ಯಮಾತ್ರಾನಂ ಮಾಂ ಚ ವಿಸ್ಯಯದರ್ಶನೇ ॥ ೩೦

ಮಂಧರಾಯಾ ವಚಃ ಶ್ರುತ್ಯಾ ಶಯನಾತ್ ಸಾ ಶುಭಾನನಾ ।
ಉತ್ಸೋಧಣೆ ಹರಣಂಪೂರ್ಣಾ ಚಂದ್ರಲೀಖೀನ ಶಾರದೀ ॥ ೩೧

ಅತೀವ ಸಾ ತು ಸಂಹೃಷ್ಟಾ ಕೈಕೇಯೀ ವಿಸ್ಯಯಾನ್ವಿತಾ ।
ವಿಕರ್ಮಾಭರಣಂ ತಸ್ಮೈ ಕುಬಾಳಿಯೈ ಪ್ರದರ್ಶಾ ಶುಭಮ್ ॥ ೩೨

ವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿಸಿದ ತಾಯಿಯಂತಾದೆಯಲ್ಲ / (೨). ಉಪೇಕ್ಷೇಯಿಂದ ಸುಮೃನಿದ್ದರೆ ಸರ್ವವೇನು ಮಾಡುವುದೋ, ಶತ್ರುವೇನು ಮಾಡುವನೋ, ಅಂಥ ಕೆಲಸವನ್ನು ದಶರಥರಾಜನು ನಿನಗೂ ನಿನ್ನ ಮಗನಿಗೂ ಮಾಡಿದ್ದಾನೆ (೨೮). ಹುಡುಗಿ / ನೀನು ಶಾಶ್ವತವಾಗಿ ಸುಖಿದಲ್ಲಿರಬೇಕಾದವಳು. ಆ ಪಾಪಿಯ ನಿನಗೆ ಸುಳ್ಳ ಸುಳ್ಳ ಸವಿಮಾತುಗಳನ್ನು ಹೇಳಿ ರಾಮನನ್ನು ರಾಜ್ಯದಲ್ಲಿ ಸ್ಥಾಪಿಸಿಬಿಡುತ್ತಾನೆ. ನೀನು ಬಂಧುಬಾಂಧವ ಸಹಿತ ಹಾಳಾಗಿಹೋಡಿ (೨೯). ಆದ್ದರಿಂದ ಕೈಕೇಯಿ, ಈ ಸಮಯದಲ್ಲಿ ನಿನ್ನ ಹಿತರಕ್ಷಣೆಗೆ ಬೇಕಾದ್ದನ್ನು ಬೇಗನೆ ವಾಡಿಕೊ. ನಿನ್ನ ಮಗನನ್ನೂ ನಿನ್ನನ್ನೂ ನನ್ನನ್ನೂ ಉಳಿಸಿಕೊ. ನನ್ನ ಮಾತು ಕೇಳಿ ನಿನಗೆ ಆಶ್ಚರ್ಯವಾಗುತ್ತದೆಯೇ ?” ಎಂದಳು (೩೦). ಆದರೆ ಮಂಧರೆಯ ವಚನವನ್ನು ಕೇಳಿ ಕೈಕೇಯಿಯ ವುಖಿವು ಅರಿತು. ಅವಳು ಹರಣದಿಂದ ಶರತ್ವಾಲದ ಚಂದ್ರ ಲೇಖೆಯಂತೆ ಬೇಳಗುತ್ತ ಹಾಸಿಗೆಯಿಂದ ಎದ್ದು ಕುಳಿತಳು. ಅವಳು ಅತ್ಯಂತ ಸಂತುಪ್ಪಳಾಗಿ, ಮಂಧರೆಯು ಹೀಗೇಕೆ ಮಾತನಾಡುವಳೆಂದು ಅಚ್ಚರಿಗೊಳ್ಳುತ್ತ ಒಂದು ಉತ್ತಮವಾದ ಆಭರಣವನ್ನು ತೆಗೆದು

ದಳ್ಳು ತಾಭರಣಂ ತಸ್ಯೈ ಕುಬಾಣಯೈ ಪ್ರಮದೋತ್ತಮಾ ।
ಕೃಕೇಯೀ ಮಂಥರಾಂ ದೃಷ್ಟಾಷ್ಟ ಪ್ರನರೇವಾಬುವೀದಿದಮ್ ॥ ೩೩
ಇದಂ ತು ಮಂಥರೇ ಮಹ್ಯಮಾಖಾಸಿ ಪರಮಂ ಶೀಯಮ್ ।
ವಿತನ್ನೀ ಶಿಯಮಾಖಾತಂ ಭೂಯಃ ಕಿಂ ವಾ ಕರೋಮಿ ತೇ ॥ ೩೪
ರಾಮೇ ವಾ ಭರತೇ ವಾಹಂ ವಿಶೇಷಂ ಸೋಪಲಕ್ಷ್ಯಯೀ ।
ತಸ್ಯಾತ್ಮಪಾಣಿ ಯದ್ವಾಜಾ ರಾಮಂ ರಾಜ್ಯೈ ಭಿಷೇಕ್ಷ್ಯತಿ ॥ ೩೫

ನ ಮೇ ಪರಂ ಕಂಬಿಡಿತಸ್ಥಯಾ ಪ್ರನಃ ।
ಶಿಯಂ ಪಿಯಾಹೇ ಸುವಚಂ ವಚಃ ಪರಮ್ ।

ತಥಾ ಹೃಷ್ಣೋಽಭಸ್ತು ಮತಃ ಶಿಯೋತ್ತರಂ
ಪರಂ ವರಂ ತೇ ಪ್ರದದಾಮಿ ತಂ ವೃಣಿ ॥ ೩೬

ಇತಿ ಶ್ರೀಮದ್ವಾಮಾಯಣೇ ಅಯೋಧ್ಯಾಕಾಂಡೇ ಸಪ್ತಮಃ ಸಗ್ರಃ:

ಹುಬ್ಬಿಗೆ ಬಹುಮಾನವಾಗಿ ಕೊಟ್ಟಳು (೨೮-೨೨). ಕೃಕೇಯಿಯು ಹೀಗೆ ಬಹುಮಾನವನ್ನು ಕೊಟ್ಟು ಮಂಥರೆಯನ್ನು ಸೋಧುತ್ತ ಈ ರೀತಿ ಹೇಳಿದಳು : “ಮಂಥರೇ, ರಾಮನ ಪಟ್ಟಾಭಿಷೇಕದ ವಿಷಯವು ನನಗೆ ಪರಮಾನಂದಕರವಾದ ಸುದ್ದಿ. ಈ ಸುದ್ದಿಯನ್ನು ತಿಳಿಸಿದ ನಿನಗೆ ಇನ್ನೂ ಪ್ರಿಯವಾದ ಯಾವ ಕಾರ್ಯವನ್ನು ಮಾಡಿಕೊಡಲಿ ? (೨೩-೨೪). ರಾಮನಲ್ಲಾಗಲೀ ಭರತ ನಲ್ಲಾಗಲೀ ನನಗೆ ಯಾವ ವಿಶೇಷವೂ ಕಾಣಲಿಲ್ಲ. ಮಹಾರಾಜನು ರಾಮನಿಗೆ ರಾಜ್ಯಾಭಿಷೇಕ ಮಾಡುವನೆಂಬುದನ್ನು ಕೇಳಿ ನನಗೆ ಆನಂದವಾಗಿದೆ. ಮಂಥರೇ, ನನಗೆ ಇದಕ್ಕಿಂತಲೂ ಹೆಚ್ಚು ಆನಂದಕರವಾದ ಇನ್ನೊಂದು ವಾತ್ಮೆಯನ್ನು ಹೇಳಲು ನಿನಗೆ ಶಕ್ತಿವಿಲ್ಲ / ರಾಮನ ಪಟ್ಟಾಭಿಷೇಕವು ನನಗೆ ಸಪ್ನೋತ್ತಮವಾದ ಶುಭವಾತ್ಮೆ / ನಿನಗೆ ಇನ್ನೂ ಬೇಕಾದ್ದನ್ನು ಕೇಳಿಕೊ; ಕೊಡುತ್ತೇನೆ” ಎಂದಳು (೨೫-೨೬).

ಇಲ್ಲಿಗೆ ಶ್ರೀಮದ್ವಾಮಾಯಣಾದ ಅಯೋಧ್ಯಾಕಾಂಡದಲ್ಲಿ ಏಳನೆಯ ಸಗ್ರ

ಅಷ್ಟಮಃ ಸರ್ಗಣಃ

ಮಂಥರೋಪಚಪಃ

ಮಂಥರಾ ತ್ವಿಭ್ರಹ್ಮಾಯೈನಾಮುತ್ಸೃಜಾಭರಣಂ ಚ ತತ್ತಾ ।

ಉವಾಚೀದಂ ತತೋ ವಾಕ್ಯಂ ಕೋಪದುಃಖಸಮನ್ವಿತಾ ॥

೮

ಹರಣಂ ಕಿಮಿದಮಸಾಫೇ ಕೃತವತ್ಯಸಿ ಬಾಲಿಶೇ ।

ಶೋಕಾಗರಮಧ್ಯಸ್ಥಮಾತ್ಮಾನಂ ನಾವಬುಧ್ಯಾಂಶೇ ॥

೯

ಮನಸಾ ಪ್ರಹಾಮಿ ತ್ವಾಂ ದೇವಿ ದುಃಖಾದಿತಾ ಸತೀ ।

ಯಚ್ಚೋಚಿತವೇ ಹೃಷ್ಣಾಸಿ ಪ್ರಾಪ್ಯೇದಂ ವ್ಯಾಸನಂ ಮಹತ್ ॥

೧೦

ಶೋಚಾಮಿ ದುಮರಿತ್ವಂ ತೇ ಕಾ ಹಿ ಪ್ರಾಜ್ಞಾ ಪ್ರಹರಣಯೇತ್ ।

ಅರೇಃ ಸಪತ್ನೀಪ್ರಕ್ರಸ್ಯ ವ್ಯಾಧಿಂ ಮೃತ್ಯೋರಿವಾಗತಾಮ್ ॥

೧೧

ಸರ್ಗಣ ಅ

ಕೃಕೇಯಿಗೆ ಮಂಥರೆಯ ದುರೋಧನೆ.

ಆಗ ವಂಥರೆಯು ಕೃಕೇಯಿಯನ್ನು ನಿಂದಿಸುತ್ತು, ಅವಳು ಕೊಟ್ಟಿ
ಆಭರಣವನ್ನು ಸಿಟ್ಟಿನಿಂದ ತೆಗೆದು ಬಿಸಾಡಿದಳು. ಅನಂತರ ದುಃಖಿಸುತ್ತ ಈ
ಮಾತನ್ನು ಹೇಳಿದಳು (೮) : “ಎಲ್ಲೇ ಮೂರಿಳಿ, ಅನುಚಿತವಾದ ಸಂದರ್ಭದಲ್ಲಿ
ಸಂತೋಷ ಪಡುತ್ತಿರುವುದೇಕೆ ? ಶೋಕಸಮದ್ವದ ನಡುವೆ ಮುಳುಗಿ
ಹೋಗುತ್ತಿರುವೆಯೆಂಬುದು ನಿನಗೆ ತಿಳಿಯಾದೆ ? (೯). ದೇವಿ,
ನನಗೆ ಒಹಳ ದುಃಖಾಗಿದ್ದರೂ ನಿನ್ನನ್ನು ನೋಡಿ ಮನಸ್ಸಿನಲ್ಲಿ ನಗು
ಬರುತ್ತಿದೆ. ಇಂಥ ಮಹತ್ತರವಾದ ಸಂಕಟವು ಬಂದು ವ್ಯಧೆಪಡಬೇಕಾಗಿರುವಾಗ
ಸಂತೋಷ ಪಡುತ್ತಿದ್ದೀರು. ನಿನ್ನ ಬುದ್ಧಿಗೇಡಿತನೆಕ್ಕಾಗಿ ನನಗೆ
ದುಃಖಾಗುತ್ತದೆ. ಸವತಿಯ ಪುಗನೆಂದರೆ ಶತ್ರುವೇ ಸರಿ. ಅವನ
ಅಭ್ಯರ್ಥಿ ಮೃತ್ಯುವಿನ ಅಭ್ಯರ್ಥಿ ವಿದ್ಧಂತೆ. ಅದನ್ನು ಕಂಡು ಯಾವ

ಭರತಾದೇವ ರಾಮಸ್ಯ ರಾಜ್ಯ ಸಾಧಾರಣಾಧ್ಯಯಮ್ ।
ತದ್ವಿಚಂತ್ಯ ವಿಷಣ್ಣಾಸ್ಮಿ ಭಯಂ ಭೀತಾದಿ ಜಾಯತೇ ॥ ೫

ಲಕ್ಷ್ಮೋ ಹಿ ಮಹೇಷ್ವಾಸೋ ರಾಮಂ ಸರ್ವಾತ್ಮನಾ ಗತಃ ।
ಶತ್ರುಘ್ನಾಭಾಪಿ ಭರತಂ ಕಾಕುಷಂ ಲಕ್ಷ್ಮೋ ಯಥಾ ॥ ೬

ಪ್ರತ್ಯಾಸನತಮೇಣಾಪಿ ಭರತಸ್ಮೈವ ಭಾಮಿನಿ ।
ರಾಜ್ಯಕರೋ ವಿಪ್ರಕೃಷ್ಣಸ್ತಯೋಸ್ತಾವದ್ಯವೀಯಸೋಃ ॥ ೭

ವಿದುಷಃ ಕೃತ್ಯಾಚಾರಿತ್ಯೇ ಪಾಜ್ಞಾಸ್ಯ ಪ್ರಾಪ್ತಕಾರಿಣಃ ।
ಭಯಾತ್ ಪ್ರವೇಷೇ ರಾಮಸ್ಯ ಚಂತಯಂತೀ ತವಾತ್ಜಡಮ್ ॥ ೮

ಸುಭಗಾ ಶಿಲು ಕೌಸಲ್ಯಾ ಯಸ್ಯಾ ಪ್ರತೋ ಭಿಷೇಷ್ಟತೇ ।
ಯೋವರಾಜ್ಯೈನ ಮಹತಾ ಶ್ವಃ ಪ್ರಯೋಣ ದ್ವಿಜೋತ್ತಮ್ಯಃ ॥ ೯

ಬುದ್ಧಿವಂತಳು ತಾನೆ ಹಣಿಸುತ್ತಾಳೆ ? (೨-೪). ಭರತನಿಗೆ ರಾಜ್ಯದಲ್ಲಿ ಸಮಾನವಾದ ಅಧಿಕಾರವಿರುವುದರಿಂದ ರಾಮನಿಗೆ ಭರತನ ಭೀತಿ ಇದ್ದೇ ಇದೆ. ಅದನ್ನು ಆಲೋಚಿಸಿ ನನಗೆ ಖೇದವಾಗುತ್ತಿದೆ. ಏಕೆಂದರೆ, ಭೀತಿಪಟ್ಟವನಿಂದಲೇ ವಿಪತ್ತು ಬರುತ್ತದೆ (೫). ಮಹಾಧನುರ್ಧಾರಿಯಾದ ಲಕ್ಷ್ಮಿನ ಸರ್ವವಿಧದಲ್ಲಿಯೂ ರಾಮನನ್ನು ಅನುಸರಿಸಿ ನಡೆಯುತ್ತಿದ್ದಾನೆ. ಲಕ್ಷ್ಮಿನಿಂತೆ ಶತ್ರುಘ್ನನು ಭರತ ನನ್ನು ಅನುಸರಿಸಿದ್ದಾನೆ. ಜನ್ಮ ಕ್ರಮದಿಂದ ರಾಮನ ಒತ್ತಿನಲ್ಲಿ ಭರತನಿರುವುದರಿಂದ ಕಿರಿಯರಾದ ಲಕ್ಷ್ಮಿ-ಶತ್ರುಘ್ನರಿಗೆ ರಾಜ್ಯ ಪ್ರಾಪ್ತಿಯು ಭರತನಿಗಿಂತ ದೂರವಾಗಿದೆ (ರಾಜ್ಯವನ್ನು ಪಡೆಯಲು ಎರಡನೆಯ ಅಧಿಕಾರಸ್ಥಾನ ಭರತನಿಗೆ ಸಲ್ಲಿತ್ತದೆ.) (೬-೨). ರಾಮನಾದರೋ ಬುದ್ಧಿವಂತ. ಕೃತ್ಯಾಚಾರಿತ್ಯೇ ಪಾಜ್ಞಾಸ್ಯ ಬಲ್ಲವನು. ಒದಗಿದ ಕಾರ್ಯವನ್ನು ಕಾಲೋಚಿತವಾಗಿ ನಿರ್ವಹಿಸಿ ಮುಗಿಸತಕ್ಕವನು. ಭರತನ ಗತಿಯೇನಂದು ಚಿಂತಿಸಿದರೆ ರಾಮನಿಂದ ಭಯವಾಗಿ ನನಗೆ ನಡುಕಹುಟ್ಟಿವುದು (೮). ಕೌಸಲ್ಯೈಯೇ ಭಾಗಿತಾಲಿ. ನಾಳಿ ಪ್ರಷ್ಟ ನಕ್ಷತ್ರದಲ್ಲಿ ಅವಳ ಮಗನನ್ನು ದೊಡ್ಡಾದ ಯುವರಾಜ ಪದವಿಯಲ್ಲಿ ಕುಳಿರಿಸಿ ಬ್ರಾಹ್ಮಣರು ಪಟ್ಟಾಭಿಪ್ರೇಕ

ಪಾಪ್ಯಾಂ ವಸುಮತೀಂ ಶೀತಿಂ ಪ್ರತೀತಾಂ ತಾಂ ಹತದ್ವಿವರ್ಮ |
ಉಪಸಾಧ್ಯಸಿ ಕೌಸಲ್ಯಾಂ ದಾಸೀವ ತ್ವಂ ಕೃತಾಂಜಲಿಃ || ೧೦

ಏವಂ ಚ ತ್ವಂ ಸಹಾರ್ಥಾಭಿಸ್ತ್ವಾಃ ಪೇಷ್ಯಾ ಭವಿಷ್ಯಸಿ |
ಪೃತ್ಯಾಂಶ್ಚ ತವ ರಾಮಸ್ ಪೇಷ್ಯಭಾವಂ ಗಮಿಷ್ಯತಿ || ೧೧

ಹಷಣ್ಣಃ ಖಲು ಭವಿಷ್ಯಂತಿ ರಾಮಸ್ ಪರಮಾಃ ಸ್ತಿಯಃ |
ಅಪರ್ಹಣ್ಣ ಭವಿಷ್ಯಂತಿ ಸ್ನಾಪಾಸ್ತೇ ಭರತಕ್ಷಯೇ || ೧೨

ತಾಂ ದೃಷ್ಟಾಂ ಪರಮಪೀತಾ ಬುವಂತಿಂ ಮಂಧರಾಂ ತತಃ
ರಾಮಸ್ಯವ ಗುಣಾನಾ ದೇವೀ ಕೈಕೇಯೀ ಪ್ರಶಂಸ ಹ || ೧೩

ಧರ್ಮಜೀವಿ ಗುರುಭಿದಾಂತಃ ಕೃತಜ್ಞಃ ಸತ್ಯವಾಕ್ ಶುಭಃ |
ರಾಮೋ ರಾಜ್ಞಃ ಸುತೋ ಜ್ಯೇಷ್ಠೋ ಯೋವರಾಜ್ಮತೋಹಂತಿ || ೧೪

ಭಾತ್ಯಾಂ ಭೃತ್ಯಾಂಶ್ಚ ದೀಘಾರ್ಯಾಯಃ ಪತ್ಯವತ್ಪಾಲಯಿಷ್ಯತಿ |
ಸಂತಪ್ಯಸೇ ಕಥಂ ಕುಬ್ಜೀ ಶುತ್ತಾ ರಾಮಾಭಿಪೇಚನರ್ಮ || ೧೫

ಮಾಡುವರು. ಅವಳು ರಾಜ್ಯಲಕ್ಷ್ಮೀಯನ್ನ ಪಡೆದು ಸವತಿಯರನ್ನ ತುಳಿದು
ನೆಮ್ಮೆದಿಯಾಗಿರುವಳು. ನೀನು ಕೈಮುಗಿದುಕೊಂಡು ತೊತ್ತಿನಂತೆ ಕೌಸಲ್ಯೆಯನ್ನ
ಸೇವಿಸುತ್ತಿರಬೇಕಾಗುವುದು (೬-೧೦). ನಮ್ಮ ಜೋತಿಗೆ ನೀನೊಬ್ಬಳು ಅವಳ
ಪರಿಚಾರಕಳಾಗುತ್ತೀಯೆ. ನಿನ್ನ ಮಗನು ರಾಮನಿಗೆ ದಾಸನಾಗುತ್ತಾನೆ. ಆಗ
ರಾಮನ ಹೆಂಡತಿಗೂ ಅವಳ ಸಖಿಯರಿಗೂ ಆನಂದವಾಗುತ್ತದೆ. ಭರತನು
ಹೀಗೆ ಹಾಳಾದರೆ ನಿನ್ನ ಸೋಸೆಯರು ಕೊರಗುತ್ತ ಇರಬೇಕಾಗುವುದು” ಎಂದಳು
(೧೧-೧೨). ಆಗಲೂ ಕೈಕೇಯೀ ದೇವಿಯ ಪರಮ ಸಂತೋಷದಿಂದ
ಮಂಧರೆಯನ್ನ ನೋಡುತ್ತ ಶ್ರೀರಾಮನ ಸದ್ಗಣಗಳನ್ನ ಕೊಂಡಾಡಿದಳು :
“ಕುಬ್ಜಿ, ರಾಮನು ಧರ್ಮವನ್ನ ಬಲ್ಲವನು; ಗುರುಹಿರಿಯರಿಂದ ಪಳಗಿ
ವಿನೀತನಾಗಿದ್ದಾನೆ. ಕೃತಜ್ಞ, ಸತ್ಯಸಂಧ, ಮನೋವಾಕ್ಯಯಾಗಳಲ್ಲಿ
ಶುಚಿಯಾಗಿದ್ದಾನೆ. ಅಲ್ಲದೆ ಮಹಾರಾಜನಿಗೆ ಹಿರಿಯ ಮಗನಾದ್ವರಿಂದ
ಯುವರಾಜ ಪದವಿಗೆ ಆಹ (೧೩-೧೪). ಆವನು ತನ್ನ ತಮ್ಮಂದಿರನನ್ನ
ಆಶ್ರಿತಜರನ್ನೂ ದೀಘಾರ್ಯಾಯುವಾಗಿ ತಂದೆಯಂತೆ

ಭರತಶ್ನಾಪಿ ರಾಮಸ್ಯ ಧುವಂ ವರ್ಣಶತಾತ್ರ ಪರಮ್ |
 ಹಿತ್ಯಪ್ರತಾಮಹಂ ರಾಜ್ಯಂ ಪ್ರಾಪ್ತ್ಯಯಾತ್ ಪುರುಷರ್ಭಃ ॥ ೧೯
 ಸಾ ಶ್ವಮಭೂದಯೇ ಪ್ರಾಪ್ತೇ ದಹ್ಯಮಾನೇವ ಮಂಥರೇ |
 ಭವಿಷ್ಯತಿ ಚ ಕಲ್ಯಾಂತೀ ಕಿಮಥಂ ಪರಿತಪ್ಯಸೇ ॥ ೨೦
 ಯಥಾ ಮೇ ಭರತೋ ಮಾನ್ಯಸ್ತಧಾ ಭೂಯೋ ಜಿ ರಾಘವ: |
 ಕೊಷಲ್ಯಾತೋತಿರಿಕ್ತಂ ಚ ಸ ತು ಶುಶ್ಲಾಪತೇ ಹಿ ಮಾಮ್ | ೨೧
 ರಾಜ್ಯಂ ಚ ಯದಿ ರಾಮಸ್ಯ ಭರತಾಪಿ ತತ್ತದಾ |
 ಮನ್ಯತೇ ಹಿ ಯಥಾತ್ಯಾನಂ ತಥಾ ಭೂತ್ಯಂಶ್ಚ ರಾಘವ: || ೨೨
 ಕೃಕೇಯಾ ವಚನಂ ಶ್ರೀತ್ಯಾ ಮಂಥರಾ ಭೃತದುಃಖಿತಾ |
 ದೀಘರ್ಮಾಷ್ಟಂ ವಿನಿಶ್ಚಾಪಿ ಕೃಕೇಯೀಮಿದಮಬಿಎತ್ ॥ ೨೩

ಪಾಲಿಸಿಕೊಂಡಿರುವನು. ಹೀಗಿರುವಾಗ, ಎಲೇ ಈಬ್ಬೆ, ರಾಮಾಭಿಪೇಕವನ್ನು ಕೇಳಿ ನೀನೇಕೆ ಉರಿದು ಬೀಳುತ್ತಿರು ? ನೂರು ವರ್ಣಗಳ ಮೇಲಾದರೂ ಪುರುಷ ಶ್ರೀಷ್ವನಾದ ಭರತನು ಬಯಸಿದರೆ, ಪಿತ್ರಾಚಿತವಾದ ರಾಮನ ರಾಜ್ಯದಲ್ಲಿ ಒಂದು ಭಾಗವನ್ನು ತೆಗೆದುಕೊಳ್ಳಬಲ್ಲನು (೧೫-೧೯). ನಮಗೆ ಎಲ್ಲಾ ಬಗೆಯ ಶ್ರೀಯಸ್ಯ ದೊರಕಿರುವಾಗ ಮಂಗಳ ಕಾರ್ಯವು ನಡೆಯಬೇಕಾಗಿರುವಲ್ಲಿ, ಮಂಥರೇ, ನೀನೇಕೆ ಉರಿದು ಹೋಗುವವರಳಂತೆ ಸಂಕಟಪಡುತ್ತಿದ್ದಿರು ? (೨೨). ನನಗೆ ಭರತನು ಎಷ್ಟು ಬೇಕಾದವನೋ ರಾಮನೂ ಅಷ್ಟೇ ಬೇಕಾದವನು. ರಾಮನು ಇನ್ನೂ ಒಂದು ತೂಕ ಹೆಚ್ಚು. ಅವನು ಕೌಸಲ್ಯೀಗಂತಲೂ ಹೆಚ್ಚಾಗಿ ನನ್ನನ್ನೇ ಪ್ರೀತಿಯಿಂದ ಸೇವಿಸುತ್ತಿದ್ದಾನೆ. ರಾಮನಿಗೆ ರಾಜ್ಯ ಒಂದರೆ ಭರತನಿಗೆ ಬಂದಹಾಗೆಯೇ ಸರಿ. ರಾಘವನು ತಮ್ಮಂದಿರನ್ನು ತನ್ನಂತೆಯೇ ನೋಡಿಕೊಳ್ಳುತ್ತಿದ್ದಾನೆ” ಎಂದು ಕೈಕೇಯಿಯ ಹೇಳಿದಳು (೧೮-೨೩). ಅವಳ ಮಾತನ್ನು ಕೇಳಿ ಮಂಥರೆಗೆ ಬಹಳ ದುಃಖವಾಯಿತು. ಅವಳು ಬಿಸಿಯಾದ ನಿಟ್ಟಸಿರನ್ನು

ಅನಧ್ರದರ್ಶನೀ ಮೌಖ್ಯಾನ್ಯಾತ್ಮಾನಮವಬುಧ್ಯಸೇ ।
ಶೋಕವ್ಯಪನವಿಸ್ತೀರ್ಣೇ ಮಜ್ಜಂತೀ ದುಃಖಾಗರೇ ॥ ೨೦

ಭವಿತಾ ರಾಘವೋ ರಾಜಾ ರಾಘವಸ್ಯ ಚ ಯಃ ಸುತಃ ।
ರಾಜವಂಶಾತ್ಮು ಭರತಃ ಕೈಕೇಯಿ ಪರಿಹಾಸ್ಯತೇ ॥ ೨೧

ನ ಹಿ ರಾಜ್ಞಃ ಸುತಾಃ ಸರ್ವೇ ರಾಜ್ಯೇ ತಿಷ್ಟಂತಿ ಭಾವಿನಿ ।
ಸಾಧ್ಯವಾನೇಮು ಸರ್ವೇಮು ಸುಮಹಾನನಯೋ ಭವೇತ್ ॥ ೨೨

ತಪ್ಯಾಜ್ಯೇಷ್ಠೇ ಹಿ ಕೈಕೇಯಿ ರಾಜ್ಯತಂತ್ರಾಣಿ ಪಾಥಿವಾಃ ।
ಸಾಪಯಂತ್ಯನವದ್ವಾಂಗಿ ಗುಣವತ್ತಿ ಪತ್ರೇಮು ಚ ॥ ೨೩

ಅಸಾವತ್ಯಂತನಿಭಂಗಸ್ತವ ಪ್ರತೋ ಭಿವಿಷ್ಯತಿ ।
ಅನಾಧವತ್ ಸುಖೀಭೃತ್ಯ ರಾಜವಂಶಾಭ್ಯ ಹಾಸ್ಯತೇ ॥ ೨೪

ಸಾಹಂ ತ್ವದರ್ಭೇ ಸಂಪಾಪ್ತಾ ತ್ವಂ ತು ಮಾಂ ನಾವಬುಧ್ಯಸೇ ।
ಸಪತ್ತಿವೃದ್ಧಾ ಯಾ ಮೇ ತ್ವಂ ಪ್ರದೇಯಂ ದಾತುಮಿಷ್ಟಿಸಿ ॥ ೨೫

ಬಿಷ್ಟು ಕೈಕೇಯಿಯನ್ನು ಕುರಿತು ಹೀಗೆಂದಳು (೨೦) : “ನಿನಗೆ ಮುಂದೆ ಬರುವ ಅನಧವ ಕಾಣುತ್ತಿದ್ದರೂ ಮೂರಿತನದಿಂದ ನಿನ್ನ ಸ್ನೇ ನೀನು ತಿಳಿದುಕೊಳ್ಳುತ್ತಿಲ್ಲ. ನಾನಾ ಬಗೆಯ ಕಷ್ಟಸಂಕಟಗಳಿಂದ ತುಂಬಿದ ದೊಡ್ಡ ದುಃಖ ಸಮುದ್ರದಲ್ಲಿ ಮುಳುಗಿ ಹೋಗುತ್ತಿದ್ದೀರ್ಯೇ (೨೧). ರಾಮನು ರಾಜನಾದರೆ ಮುಂದೆ ಅವನ ಮಗನೇ ರಾಜನಾಗುವನು. ಕೈಕೇಯಿ, ಭರತನು ರಾಜವಂಶದ ಪರಂಪರೆಯಿಂದ ತಪ್ಪಿ ಹೋಗುತ್ತಾನೆ. ರಾಜನ ಮಕ್ಕಳಿಲ್ಲರೂ ರಾಜರಾಗುವುದಿಲ್ಲ. ಎಲ್ಲರನ್ನೂ ರಾಜರನ್ನಾಗಿ ಮಾಡುವುದು ದೊಡ್ಡ ಅ ನೀತಿ (೨೨-೨೩). ಆದ್ದರಿಂದ ಕೈಕೇಯಿ, ಕೃತ್ಯಿಯರು ತಮ್ಮ ಹಿರಿಯ ಮಗನಿಗೆ ರಾಜ್ಯ ಭಾರವನ್ನು ವಹಿಸಿಕೊಡುತ್ತಾರೆ (೨೪). ನಿನ್ನ ಮಗನು ಅತ್ಯಂತ ಕಷ್ಟಕ್ಕೆ ಸಿಕ್ಕಿಕೊಳ್ಳುವನು. ಅವನಿಗೆ ಸುಖವೂ ಇಲ್ಲ. ರಾಜ ವಂಶೀಯನೆಂಬ ಹೆಸರೂ ಇಲ್ಲವಾಗಿ ಅನಾಧನಂತಾಗುವನು (೨೫). ಇದನ್ನೇಲ್ಲಾ ತಿಳಿದುಕೊಂಡು ನಾನು ನಿನಗೋಷ್ಠರ ಬಂದೆ. ನನ್ನನ್ನು ನೀನು ಅರ್ಥಮಾಡಿಕೊಳ್ಳುತ್ತಲೇ ಇಲ್ಲ. ನಿನ್ನ ಸವತಿಗೆ ಅಭ್ಯಾದಯವಾಗು

ಧುವಂ ತು ಭರತಂ ರಾಮಃ ಪಾಪ್ಯ ರಾಜ್ಯಮಹಂಟಕಮ್ |
ದೇಶಾಂತರಂ ನಾಯಯಿತಾ ಲೋಕಾಂತರಮಥಾಪಿ ವಾ || ೨೨

ಬಾಲ ಏವ ಹಿ ಮಾತುಲ್ಯಂ ಭರತೋ ನಾಯತಸ್ಸು ಯಾ |
ಸಂನಿಕರ್ಣಾಚ್ಚಿ ಸೌಹಾದರಂ ಜಾಯತೇ ಸಾಫರೇಷ್ಟಸಿ || ೨೩

ಭರತಸ್ಯಾಪ್ಯನುವಶಃ ಶತ್ರುಫೋಷೋ ಏ ಸಮಂ ಗತಃ |
ಲಕ್ಷ್ಮಣೋ ಹಿ ಯಥಾ ರಾಮಂ ತಥಾಸೌ ಭರತಂ ಗತಃ || ೨೪

ಶೂಯತೇ ಚ ದುಮಃ ಕಶ್ಚಿಟ್ತಪ್ರೋ ವನಜೀವಭಿಃ |
ಸಂನಿಕರ್ಣಾದಿಷೀಕಾಭಿಮೋಚತಃ ಪರಮಾಧ್ಯಯಾತ್ || ೨೫

ಗೋಪ್ಯ ಹಿ ರಾಮಂ ಸೌಮಿತ್ರಲಕ್ಷ್ಮಣಂ ಚಾಪಿ ರಾಘವಃ |
ಅಶ್ವಮೋರಿವ ಸೌಭಾತಂ ತಯೋಲೋಕೇಷು ವಿಶುತಮ್ || ೨೬

ತ್ರಿದ್ವರೆ, ನನಗೆ ಒಹುಮಾನವನ್ನು ಕೊಡಲು ಬರುತ್ತೀರೆ (೨೬). ರಾಮನಿಗೆ ರಾಜ್ಯವ ಸಿಕ್ಕಿದರೆ ಕಂಟಕವು ತೊಲಗಿಮೋಗಲೆಂದು, ಅವನು ನಿಶ್ಚಯವಾಗಿಯೂ ಭರತನನ್ನು ದೇಶ ಭ್ರಾಷ್ಟನನ್ನಾಗಿ ಮಾಡುವನು, ಇಲ್ಲವೇ ಅವನನ್ನು ಕೊಂಡು ಹಾಕುವನು (೨೭). ಭರತನು ಚಿಕ್ಕವನಾಗಿರುವಾಗಲೇ ನೀನು ಅವನನ್ನು ಸೋದರಮಾವನ ಮನಗೆ ಕಳಿಸಿಬಿಟ್ಟದ್ದಿರು. (ಮಹಾರಾಜನಿಗೆ ಅವನ ಮೇಲೆ ಪ್ರೀತಿಯು ಬೆಳೆಯುವುದಾದರೂ ಹೇಗೆ?) ಮರ ಬಳ್ಳಿಗಳಿಗೆ ಕೂಡ ಹತ್ತಿರ ಇರುವದರಿಂದ ಪರಸ್ಪರ ಪ್ರೀತಿಯು ಬೆಳೆಯುತ್ತದೆ (ಬಳ್ಳಿಯು ಹತ್ತಿರವಿರುವ ಮರವನ್ನು ಆಲಿಂಗಿಸಿಹೊಳ್ಳುತ್ತದೆ) (೨೮). ಕಾಡಿನಲ್ಲಿರತಕ್ಕೆ ಕಟ್ಟಗೆ ಕಡಿಯುವವರು ಒಂದು ಮರವನ್ನು ಕತ್ತಲಿಸಲು ಹೋದರಂತೆ. ಆಗ ಮರದ ಸುತ್ತಲೂ ಇದ್ದ ಮುಳ್ಳಿನ ಪೊದೆಗಳು ಆ ಮರವನ್ನು ರಕ್ಷಿಸಿ ವಿಪತ್ತಿನಿಂದ ಪಾರುವೂಡಿದುವಂತೆ (೨೯). (ಅದರ ಹಾಗೆಯೇ ಇದು) ಆ ಸುಮಿತ್ರೀಯ ಮಗನು ರಾಮನಿಗೆ ಬೆಂಬಲವಾಗಿರುತ್ತಾನೆ. ಅಶ್ವನಿಂ

ತಮಾನ್ ಲಕ್ಷ್ಮಣೇ ರಾಮಃ ಪಾಪಂ ಕಿಂಚಿತ್ತುರಿಷ್ಯತಿ ।
ರಾಮಸ್ತ ಭರತೇ ಪಾಪಂ ಕುರ್ಯಾದಿತಿ ನ ಸಂಶಯಃ ॥ ೩೨
ತಮಾಧಾರಗ್ಹಾದ್ವೈವಿ ವನಂ ಗಚ್ಛತು ತೇ ಸುತಃ ।
ವಿತದ್ಧಿ ರೋಚತೇ ಮಹ್ಯಂ ಭೃತಂ ಚಾಪಿ ಹಿತಂ ತವ ॥ ೩೩
ವಿವಂ ತೇ ಜ್ಞಾತಿಪಕ್ಷಸ್ಯ ಶ್ರೀಯಶ್ಚ್ಯವ ಭವಿಷ್ಯತಿ ।
ಯದಿ ಚೆಂದರ್ಥತೋ ಧರ್ಮಾತ್ ಹಿತ್ಯಾಂ ರಾಜ್ಯಮಾಪ್ಯತಿ ॥ ೩೪
ಸ ತೇ ಸುಖೋಚತೋ ಬಾಲೋ ರಾಮಸ್ಯ ಸಹಜೋ ರಿಪ್ತಃ ।
ಸಮೃದ್ಧಾರ್ಥಸ್ಯ ನಷ್ಟಾಧೋ ಜೀವಿಷ್ಯತಿ ಕಥಂ ವಶೇ ॥ ೩೫
ಅಭಿದುತಮಿವಾರಣೇ ಸಿಂಹೇನ ಗಜಯೂಧಪರಮ್ ।
ಪಚ್ಚಾದ್ಯಮಾನಂ ರಾಮೇಣ ಭರತಂ ತಾತುಮಹಸಿ ॥ ೩೬
ದಪಾನ್ಸಿರಾಕೃತಾ ಪೂರ್ವಂ ತ್ವಯಾ ಸೌಭಾಗ್ಯವತ್ತಯಾ ।
ರಾಮಮಾತಾ ಸಪತ್ನಿ ತೇ ಕಥಂ ವೈರಂ ನ ಯಾತಯೇತಾ ॥೩೭

ದೇವತೆಗಳಂತೆ ಅವರಲ್ಲಿ ಅಣ್ಣತಮ್ಮಂದಿರ ಸ್ವೇಹವು ಲೋಕಪ್ರಸಿದ್ಧವಾಗಿದೆ (೨೧). ಆದ್ದರಿಂದ ರಾಮನು ಲಕ್ಷ್ಮಣನಿಗೆ ಯಾವ ಕೇಂದನ್ನು ಮಾಡುವುದಿಲ್ಲ. ಅವನು ಭರತನಿಗೆ ಮಾತ್ರ ಕೇಂದನ್ನು ಮಾಡುತ್ತಾನೆಂಬುದೆರಲ್ಲಿ ಸಂದೇಹವೇ ಇಲ್ಲ. ಆದಕಾರಣ ನಿನ್ನ ಮಗನು ರಾಜಗ್ರಹದಿಂದ ನೇರವಾಗಿ ಅರಣ್ಯಕ್ಕೆ ಹೋರಣು ಹೋಗಲಿ. ಅದೇ ಒಳ್ಳಿಯದೆಂದು ನನಗೆ ತೋರುತ್ತದೆ. ನಿನಗೂ ಇದು ಶ್ರೀಯಸ್ತರ (೩೨-೩೩). ಇಲ್ಲದಿದ್ದರೆ ಭರತನು ತಂದೆಯ ಒಪ್ಪಿಗೆಯಿಂದ ರಾಜ್ಯವನ್ನು ಪಡೆದರೆ ಮಾತ್ರ ನಿನಗೂ ನಿನ್ನ ಬಂಧುಗಳಿಗೂ ಶ್ರೀಯಸ್ಸಂಟು. ಸುಖವಾಗಿ ಇರಬೇಕಾದ ನಿನ್ನ ಹುಡುಗನು ರಾಮನಿಗೆ ಸಹಜವಾಗಿ ಶತ್ರುವಾಗಿದ್ದಾನೆ. ರಾಜ್ಯವನ್ನು ಗಳಿಸಿಕೊಂಡು ಸರ್ವಾಧಿಕಾರವನ್ನು ಪಡೆದ ರಾಮನ ವಶದಲ್ಲಿ, ಸಕಲವನ್ನೂ ಕಳೆದುಕೊಂಡ ಭರತನು ಬದುಕಿರುವುದಾದರೂ ಹೇಗೆ ? (೩೪-೩೫). ವನದಲ್ಲಿ ಸಿಂಹವು ಅಟ್ಟಸಿ ಕೊಂಡು ಹೋಗುವ ಅನೆಯಂತೆ, ರಾಮನ ಆಕ್ರಮಣಕ್ಕೆ ಸಿಕ್ಕಿದ ಭರತ ನನ್ನ ಉಳಿಸಿಕೊ. ನೀನು ಸೌಭಾಗ್ಯದ ಗರ್ವದಿಂದ ರಾಮನ ತಾಯಿಯನ್ನು ಇದುವರೆಗೆ ಅಲಕ್ಷ್ಮಣ ಮಾಡಿದ್ದೀರು. ಆ ಸವತಿ ನಿನ್ನ ಮೇಲಿನ ಹಗೆತನವನ್ನು

ಯದಾ ಹಿ ರಾಮಃ ಪೃಥಿವೀಮಾಷ್ಟ್ಯತಿ
ಪ್ರಭೂತರತ್ನಕರಶ್ಲಲಪತ್ನಾಮ್ |

ತದಾ ಗಮಿಷ್ಯಸ್ಯತುಭಂ ಪರಾಭವಂ
ಸಹೇವ ದೀನಾ ಭರತೇನ ಭಾಮಿನಿ ||

೬೫

ಯದಾ ಹಿ ರಾಮಃ ಪೃಥಿವೀಮಾಷ್ಟ್ಯತಿ
ಧುವಂ ಪ್ರನಮ್ಮೋ ಭರತೋ ಭವಿಷ್ಯತಿ |

ಅತೋ ಹಿ ಸಂಭಂತಯ ರಾಜ್ಯಮಾತ್ರಜೀ
ಪರಸ್ಯ ಚೈವಾದ್ಯ ವಿವಾಸಕಾರಣಮ್ |

೬೬

ಇತಿ ಶ್ರೀಮದ್ಭಾರತಾಂಡೇ ಅಯೋಧ್ಯಾಕಾಂಡೇ ಅಷ್ಟಮಃ ಸಗ್ರಃ:

ತೀರಿಸಿಕೊಳ್ಳದೆ ಬಿಟ್ಟಾಳಿ ? (೬೬-೬೭). ಬೇಕಾದಷ್ಟು ಐಶ್ವರ್ಯದಿಂದ
ತುಳುಕುವ ಪಟ್ಟಣಗಳಿಂದಲೂ ಬೆಟ್ಟಗಳಿಂದಲೂ ತುಂಬಿದೆ ಈ ರಾಜ್ಯ. ಇಂಥ
ಮಹಾರಾಜ್ಯವು ರಾಮನ ಕೈ ವಶವಾಯಿತೆಂದರೆ, ಕೈಕೇಯಿ, ತೀರಿತು ನಿನ್ನ
ಹಣೆಬರಹ. ನಿನಗೂ ಭರತನಿಗೂ ಕಷ್ಟ, ಅವಮಾನ, ದೃಷ್ಟಿ-ಇವು ಕಟ್ಟಿದವು
(೬೭). ರಾಮನಿಗೆ ರಾಜ್ಯಾಧಿಕಾರವು ದೊರಕಿದರೆ ಭರತನು
ನಿಶ್ಚಯವಾಗಿ ಹಾಳಾಗಿಹೋಗುವನು. ಆದ್ದರಿಂದ ನಿನ್ನ ಮಗನಿಗೆ ರಾಜ್ಯ
ದೊರೆಯುವುದು ಹೇಗೆ, ಇನ್ನೊಬ್ಬ ಆ ಶತ್ರುವನ್ನು ದೇಶದಿಂದ ಹೊರಡಿಸುವುದು
ಹೇಗೆ-ಎಂಬುದನ್ನು ಅಲೋಚಿಸು” ಎಂದು ಮಂಥರೆಯು ನುಡಿದಳು (೬೮).

ಇಲ್ಲಿಗೆ ಶ್ರೀಮದ್ಭಾರತಾಂಡ ಅಯೋಧ್ಯಾಕಾಂಡದಲ್ಲಿ ಎಂಟನೆಯ ಸಗ್ರಃ

ನವಮಃ ಸರ್ಗಣಃ

ರಾಮಪ್ರವಾಸನೋಪಾಯಚಂತಾ

- ಎವಮುಕ್ತಾ ತು ಕೃಕೇಯೀ ಕೌರೀನ ಜ್ಞಲಿತಾನನಾ । ೮
 ದೀಘಾಮುಷ್ಟಂ ವಿನಿಶ್ವಸ್ಯ ಮಂಥರಾಮಿದಮಬ್ರವೀತ್ ॥
- ಅದ್ಯ ರಾಮಮಿತಃ ಕ್ಷಿಪ್ರಂ ವನಂ ಪ್ರಸಾಧಪರ್ಯಾಮ್ಯಹಮ್ । ೯
 ಯೋವರಾಜ್ಯೈನ ಭರತಂ ಕ್ಷಿಪ್ರಮೇವಾಭಿಷೇಚಯೀ ॥
- ಇದಂತ್ತಿದಾನೀಂ ಸಂಪತ್ತಃ ಕೇನೋಪಾಯೀನ ಮಂಥರೇ । ೧೦
 ಭರತಃ ಪಾಪ್ತು ಯಾದ್ವಾಜ್ಯಂ ನ ತು ರಾಮಃ ಕಥಂಚನ ॥
- ಎವಮುಕ್ತಾ ತದಾ ದೇವ್ಯಾ ಮಂಥರಾ ಪಾಪದರ್ಶಿನೀ ।
 ರಾಮಾಧಾರ್ಮಪರ್ಹಿಂಸಂತೀ ಕೃಕೇಯೀಮಿದಮಬ್ರವೀತ್ ॥ ೧೧

ಸರ್ಗಣ ಇ

ಕೃಕೇಯಿಯು ಮಂಥರೆಯ ದುಭೀರೋದನೆಗೆ ಒಳಗಾಗುವುದು.
 ರಾಮನನ್ನ ವನಕ್ಕೆ ಕಳುಹಿಸಿ ಭರತನಿಗೆ ಪಟ್ಟವಾಗುವಂತೆ
 ಮಾಡುಲು ಉಪಾಯ ಚಂತನೆ.

ಕೃಕೇಯಿಯು ಮಂಥರೆಯ ಮಾತಿನ ಪ್ರಭಾವಕ್ಕೆ ಒಳಗಾದಳು. ಅವಳಿಗೆ ಸಿಟ್ಟು
 ಬಂದಿತು. ಮುಖಿವು ಕೆಂಪಾಯಿತು. ಅವಳು ಒಂದು ಸಲ ನಿಟ್ಟುಸಿರುಬಿಟ್ಟು
 ಮಂಥರೆಯನ್ನ ಕುರಿತು ಹೀಗೆಂದಳು (೧) : “ಈ ದಿನವೇ ರಾಮನು ಇಲ್ಲಿಂದ
 ವನಕ್ಕೆ ಹೊರಟು ಹೋಗುವಂತೆ ಮಾಡುತ್ತೇನೆ. ಶೀಪ್ರದಲ್ಲಿಯೀ ಭರತನಿಗೆ
 ಯುವರಾಜ ಪದವಿಯಲ್ಲಿ ಪಟ್ಟಾಭಿಷೇಕ ಮಾಡಿಸುತ್ತೇನೆ. ಭರತನಿಗೇ ರಾಜ್ಯವಾಗಬೇಕು, ರಾಮನಿಗೆ ಯಾವ ರೀತಿಯಲ್ಲಿಯೂ ರಾಜ್ಯವು ದೊರಕಬಾರದು-ಇದಕ್ಕೆ ಉಪಾಯವೇನು? ವಂಥರೆ,
 ಆಲೋಚಿಸಿ ನೋಡು” ಎಂದಳು: (೨-೩). ಒಡತಿಯ ಮಾತನ್ನ ಕೇಳಿ
 ಪಾಪಿಷ್ಠೆಯಾದ ಮಂಥರೆಯು ರಾಮನ ಪಟ್ಟಾಭಿಷೇಕವನ್ನ ತಪ್ಪಿಸುವುದ

ಹಂತೇದಾನಿಂ ಪ್ರವಕ್ಷ್ಯಾಮಿ ಕೈಕೇಯಿ ಶೂರುತಾಂ ಚ ಮೇ ।
ಯಥಾ ತೇ ಭರತೋ ರಾಜ್ಯಂ ಪ್ರತಃ ಪಾಪ್ಯತ್ತಿ ಕೇವಲಮ್ ॥ ೫

ಈ ನ ಸ್ವರಸಿ ಕೈಕೇಯಿ ಸ್ವರಂತಿಂ ವಾ ನಿಗೂಹಸೇ ।
ಯದುಜ್ಞಮಾನಮಾತ್ರಾರ್ಥಂ ಮತ್ತಸ್ತಂ ಶೋತುಮಿಭಷಿ ॥ ೬

ಮಂಯೋಚ್ಯಮಾನಂ ಯದಿ ತೇ ಶೋತುಂ ಭಂದೋ ವಿಲಾಸಿನ ।
ಶೂರುತಾಮಬಿಧಾಸ್ಯಾಮಿ ಶ್ರತ್ವಾ ಒಂಟಿ ವಿಮೃಶ್ಯತಾಮ್ ॥ ೭

ಶ್ರುತ್ಯೈವಂ ವಚನಂ ತಷ್ಣಾ ಮಂಥರಾಯಾಸ್ತ ಕೈಕಯೀ ।
ಕಿಂಚದುತಾಯ ಶಯನಾತ್ ಸಾಷ್ಟೀಜಾರ್ಥಿದಿದಮಬ್ರಿತ್ ॥ ೮

ಕಥಯ ತ್ವಂ ಮಮೋಪಾಯಂ ಕೇನೋಪಾಯೇನ ಮಂಥರೇ ।
ಭರತಃ ಪಾಪ್ಯಾ ಯಾದಾಜ್ಯಂ ನ ತು ರಾಮಃ ಕಥಂಚನ ॥ ೯

ಏವಮುಕ್ತಾ ತು ಕೈಕೇಯಾ ಮಂಥರಾ ಪಾಪದರ್ಶಿನೀ ।
ರಾಮಾರ್ಥಮುಪಹಿಂಸಂತೀ ಕುಬ್ಜಾ ವಚನಮಬ್ರಿತ್ ॥ ೧೦

ಕ್ಷಾಗಿ ಉಪಾಯವನ್ನು ಹೇಳಿದಳು. “ಆಹಾ / ಕೈಕೇಯಿ, ನಿನ್ನ ಮಗ ಭರತನಿಗೇ ರಾಜ್ಯವಾಗುವ ಉಪಾಯವನ್ನು ಹೇಳುತ್ತೇನೆ, ಕೇಳು (೪-೫) : ಅಲ್ಲ, ಕೈಕೇಯಿ, ನಿನಗೆ ನೆನಪೇ ಇಲ್ಲವೋ ? ಅಥವಾ ನೆನಪಾದರೂ ಮರೆಮಾಚುತ್ತೀಯೋ ? ನಿನಗೆ ಹಿತಕರವಾದ ವಿಷಯವನ್ನು ನಾನು ಹೇಳಬೇಕು, ನನ್ನ ಬಾಯಿಂದ ಕೇಳಬೇಕು ಎಂದಿರುವೆಯಾ ? ಆಗಲೀ, ಹೇಳುತ್ತೇನೆ. ಅದನ್ನು ಕೇಳಿ ಆ ಮೇಲೆ ವಿಚಾರಮಾಡಿ ನೋಡು” (೬-೭). ಹೀಗೆ ಮಂಥರೆಯ ಹೇಳಿದ ಮಾತನ್ನು ಕೇಳಿದ ಕೂಡಲೇ ಕೈಕೇಯಿಯ ಹಾಸಿಗೆಯಿಂದ ಸ್ವಲ್ಪ ಮೇಲಕ್ಕೆದ್ದು, “ಅದು ಯಾವ ಉಪಾಯ ? ನನಗೆ ಹೇಳು. ಮಂಥರೆ, ಭರತನಿಗೇ ರಾಜ್ಯವು ಸಿಗಬೇಕು. ರಾಮನಿಗೆ ಸಿಗಬಾರದು ” ಎಂದಳು (೮-೯). ಆಗ ಪಾಟಿಷ್ಠಾದ ಆ ಗೂನಿಯು ಶ್ರೀರಾಮನ ಶ್ರೀಯಸ್ಸಿಗೆ ಅಡ್ಡಮಾಡುವುದಕ್ಕಾಗಿ ಈ ರೀತಿ ಹೇಳಿದಳು : “ಹಿಂದೆ ದೇವಾಸುರ ಯುದ್ಧದಲ್ಲಿ ನಿನ್ನ ಗಂಡನು ಇಂದ್ರನಿಗೆ ಸಹಾಯಮಾಡು

ಪುರಾ ದೇವಾಸುರೇ ಯುದ್ಧೇ ಸಕ ರಾಜಷ್ಟಭಿಃ ಪತಿಃ ।	
ಅಗಭ್ರತಾಜ್ಞ ಮುಖಾದಾಯ ದೇವರಾಜಸ್ಯ ಸಾಹ್ಯಕೃತ್ ॥	೮೮
ದಿಶಮಾಸಾಧ್ಯ ವೈ ದೇವಿ ದಕ್ಷಿಣಾಂ ದಂಡಕಾನ್ ಪ್ರತಿ ।	
ವೈಜಯಂತಮಿತಿ ಖ್ಯಾತಂ ಪುರಂ ತತ್ತ ತಿಮಿಧ್ವಜಃ ॥	೮೯
ಸ ಶಂಬರ ಇತಿ ಖ್ಯಾತಃ ಶತಮಾಯೋ ಮಹಾಸುರಃ ।	
ದದೌ ಶಕ್ರಸ್ಯ ಸಂಗ್ರಾಮಂ ದೇವಸಂಘೈರನಿರ್ಜತಃ ॥	೯೦
ತಸ್ಮಿನ್ ಮಹತಿ ಸಂಗ್ರಾಮೇ ಪುರುಷಾನ್ ಕ್ಷತರಿಕ್ಷತಾನ್ ।	
ರಾತ್ರೌ ಪ್ರಸುಪಾನ್ ಘ್ರಂತಿ ಸ್ವತರಷಾಷಾದ್ ರಾಕ್ಷಸಾಃ ॥	೯೧
ತತ್ತಾಕರೋನ್ಯಹಾಯುದ್ಧಂ ರಾಜಾ ದಶರಥಸ್ತದಾ ।	
ಅಸುರೈಶ್ಚ ಮಹಾಬಾಹುಃ ಶಸ್ತೀಶ್ಚ ಶಕಲೀಕೃತಃ ॥	೯೨
ಅಪವಾಹ್ಯ ತ್ವಯಾ ದೇವಿ ಸಂಗ್ರಾಮಾನ್ಯಷ್ಟಚೀತನಃ ।	
ತತ್ತಾಷಿ ವಿಕ್ರತಃ ಶಸ್ತೀಃ ಪತಿಸ್ತೇ ರಕ್ಷಿತಷ್ಟಯಾ ॥	೯೩

ವುದಕ್ಕೆ ಹೊರಟಾಗ, ಅನೇಕ ರಾಜರೋಡನೆ ನಿನ್ನನ್ನೂ ಜೊತೆಗೆ ಕರೆದು ಕೊಂಡು ಹೋದನಷ್ಟೆ. ಆಗ ದಕ್ಷಿಣ ದಿಕ್ಷಿನಲ್ಲಿರುವ ದಂಡಕಾರಣಾದ ಕಡೆಗೆ ನೀವು ಹೋಗಲಿಲ್ಲವೇ ? ಅಲ್ಲಿದ್ದ ವೈಜಯಂತಪುರದಲ್ಲಿ ತಿಮಿಧ್ವಜನು ಆಳುತ್ತಿದ್ದನು (೮೦-೮೧). ಅವನು ಶಂಬರಾಸುರನೆಂದು ಪ್ರಸಿದ್ಧನಾಗಿದ್ದನು. ಅವನು ಮಹಾಮಾಯಾವಿ. ಆ ರಾಕ್ಷಸನು ದೇವೇಂದ್ರನಿಗೆ ಯುದ್ಧವನ್ನು ಕೊಟ್ಟಾಗ ದೇವತೆಗಳಿಗೆ ಅವನನ್ನು ಗೆಲ್ಲಲಾಗಲಿಲ್ಲ. ಆ ಫೋರಯುದ್ಧದಲ್ಲಿ ಸೈನಿಕರು ಗಾಯಗೊಂಡು ಮಲಗಿದ್ದಾಗ ರಾತ್ರಿಯ ಹೊತ್ತು ರಾಕ್ಷಸರು ನುಗ್ಗಿ ಬಂದು ಅವರನ್ನು ಕೊಂಡುಹಾಕುತ್ತಿದ್ದರು (೯೨-೯೪). ಆಗ ದಶರಥ ರಾಜನು ರಾಕ್ಷಸರೋಡನೆ ಭಯಂಕರವಾದ ಯುದ್ಧವನ್ನು ಮಾಡುತ್ತಿರಲು ಆಯುಧಗಳ ಹೊಡಿತದಿಂದ ಇವನ ದೇಹದಲ್ಲಿ ಬಹಳ ಗಾಯಗಳಾದವು. ಆ ರೀತಿಯಲ್ಲಿ ಗಾಯಗೊಂಡು ಇವನು ಎಚ್ಚರದಪ್ಪಿ ಬಿದ್ದಿರುವಾಗ, ದೇವಿ, ನೀನು ಯುದ್ಧಭೂಮಿಯಿಂದ ಹೊರಕ್ಕೆ ಸಾಗಿಸಿ ನಿನ್ನ ಗಂಡನನ್ನು ಕಾಪಾಡಿ

ತುಷ್ಯೇನ ತೇನ ದತ್ತೌ ತೇ ದ್ವೌ ವರೌ ಶುಭದರ್ಶನೇ ।
ಸ ತ್ಯಂಯೋಕ್ತಃ ಪತಿದೇವಿ ಯದೇಭ್ಯೇಯಂ ತದಾ ವರೌ ॥ ೧೨
ಗೃಹ್ಲೀಯಾಮಿತಿ ತತ್ತೇನ ತಧೇತ್ಯಕ್ತಂ ಮಹಾತ್ಮಾ ।
ಅನಭಿಜಾಹ್ಯಹಂ ದೇವಿ ತ್ಯಂಯೈ ಕಢಿತಾ ಪುರಾ ॥ ೧೩
ಕಢ್ಯಾ ತವ ತು ಸ್ವೇಹಾನ್ವನಸಾ ಧಾರ್ಯತೇ ಮಯಾ ।
ರಾಮಾಭಿಷೇಕಸಂಬಾರಾನ್ವಗ್ರಹ್ಯ ವಿನಿವರ್ತಯ ॥ ೧೪
ತೊ ಚ ಯಾಚಸ್ಯ ಭತಾರಂ ಭರತಸ್ಯಾಭಿಷೇಚನಮ್ ।
ಪ್ರವಾಜನಂ ಚ ರಾಮಸ್ಯ ತ್ವಂ ವರ್ವಾಣಿ ಚತುರ್ವರ್ತ ॥ ೧೫
ಚತುರ್ವರ್ತ ಹಿ ವರ್ವಾಣಿ ರಾಮೇ ಪ್ರವಾಜತೇ ವನಮ್ ।
ಪ್ರಜಾಭಾವಗತಸ್ಯೇಹಃ ಸಿಂಧಃ ಪ್ರತ್ಯೋ ಭವಿಷ್ಯತಿ ॥ ೧೬
ಕೋರ್ಧಾಗಾರಂ ಪ್ರವಿಶ್ಯಾದ್ಯ ಕುದ್ರೇವಾಶ್ವಪತೇಃ ಸುತೇ ।
ಶೇಷಾನಂತಹಿತಾಯಾಂ ತ್ವಂ ಭೂಮ್ಯಾ ಮಲಿನವಾಸಿನೇ ॥ ೧೭

ದ್ವೀಯೇ (೧೫-೧೬). ಶೋಭನಾಂಗಿ, ಆಗ ನಿನ್ನ ಪತಿಯು ಸಂತುಷ್ಟನಾಗಿ ನಿನಗೆ ಎರಡು ವರಗಳನ್ನು ಕೊಟ್ಟಿದ್ದಾನೆ. ‘ನನಗೆ ಬೇಕಾದಾಗ ಆ ವರಗಳನ್ನು ಉಪಯೋಗಿಸಿಕೊಳ್ಳುತ್ತೇನೆ’ ಎಂದು ನೀನು ಅವನಿಗೆ ಹೇಳಿದ್ದೀಯೆ. ಹಾಗೆಯೇ ಆಗಲೆಂದು ಆ ಮಹಾರಾಯನು ನಿನಗೆ ಮಾತುಕೊಟ್ಟಿದ್ದಾನೆ. ಇದೆಲ್ಲಾ ನಂಗೆ ಹೇಗೆ ಗೋತ್ರಾಂಗಬೇಕು, ತಾಯಿ ? ಇದನ್ನು ನೀನೇ ನಂಗೆ ಹಿಂದೆ ಹೇಳಿದ್ದೀಯೆ (೧೨-೧೪). ಈ ಕಢಿಯನ್ನು ನಿನ್ನ ಮೇಲಿನ ಪ್ರೀತಿಯಿಂದ ನಾನು ಮನಸ್ಸಿನಲ್ಲಿ ನೆನಪಿಟ್ಟುಕೊಂಡಿದ್ದೇನೆ. ರಾಮಾಭಿಷೇಕಕ್ಕೆ ಮಾಡಿಕೊಂಡಿರುವ ಸನ್ನಾಹಗಳನ್ನು ತಡೆದು ನಿಲ್ಲಿಸು. ಈಗ ಆ ಎರಡು ವರಗಳನ್ನು ಸಲ್ಲಿಸಬೇಕೆಂದು ಗುಂಡನನ್ನು ಕೇಳು. ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂಬುದು ಒಂದನೆಯದು. ರಾಮನು ಹದಿನಾಲ್ಕು ವರ್ಷಗಳ ಹಾಲ ದೇಶ ಭೂಪ್ರಾನಾಗಿ ಹೋಗಬೇಕೆಂಬುದು ಎರಡನೆಯದು (೧೬-೧೫). ಹದಿನಾಲ್ಕು ವರ್ಷಗಳವರೆಗೆ ರಾಮನು ಕಾಡಿಗೆ ಹೋರಟು ಹೋದರೆ, ನಿನ್ನ ಮಗನು ಪ್ರಜಿಗಳ ಅನುರಾಗವನ್ನು ಸಂಪಾದಿಸಿ ರಾಜ್ಯದಲ್ಲಿ ದೃಢವಾಗಿ ಬೇರೂರಿಕೊಳ್ಳುವನು (೧೬). ನೀನು ಅಶ್ವಪತಿ ಮಹಾರಾಜನ ಮಗಳಲ್ಲವೇ ?

ಮಾ ಸೈನಂ ಪ್ರತ್ಯುದೀಕ್ಷೇಭಾ ಮಾ ಚೈನಮಭಿಭಾಪಭಾಃ ।
ರುದಂತೀ ಪಾರ್ಥಿವಂ ದೃಷ್ಟಾ ಜಗತ್ಯಾಂ ಶೋಕಲಾಲಭಾ ॥ ೨೫
ದಯಿತಾ ತ್ವಂ ಸದಾ ಭರ್ತುರತ್ತ ಮೇ ನಾಸ್ತಿ ಸಂಶಯಃ ।
ತ್ವತ್ಪತ್ತೀ ಸ ಮಹಾರಾಜೋ ವಿಶೇಧಪಿ ಹುತಾಶನಮ್ ॥ ೨೬
ನ ತ್ವಾಂ ಕೋಧಯಿತುಂ ಶಕೋನ ಕುದ್ರಾಂ ಪ್ರತ್ಯುದೀಕ್ಷೇತುಮ್
ತವ ಪಿಯಾಧ್ಯಂ ರಾಜಾ ಹಿ ಪಾಣಾನಪಿ ಪರಿತ್ಯಜೀತ್ ॥ ೨೭
ನ ಹೃತಿಕುಮಿತುಂ ಶಕ್ತಸ್ತವ ವಾಕ್ಯಂ ಮಹಿಂಪತಿಃ ।
ಮಂದಸ್ಯಭಾವೇ ಬುಧ್ಯಸ್ಯ ಸೌಭಾಗ್ಯಾಧಿಲಮಾತ್ಮನಃ ॥ ೨೮
ಮಣಿಮುಕ್ತಾಸುವಣಾನಿ ರತ್ನಾನಿ ವಿವಿಧಾನಿ ಚ ।
ದದ್ಯಾದ್ಯಶರಥೋ ರಾಜಾ ಮಾ ಸ್ಮ ತೇಮು ಮನಃ ಕೃಭಾಃ ॥ ೨೯
ಯೋ ತೋ ದೃವಾಸುರೀ ಯುದ್ಧ ವರೋ ದಶರಥೋ ದದೋ ।
ತೋ ಸ್ವರೂಪ ಮಹಾಭಾಗೇ ಸೋಧೋ ಮಾತ್ಮಾಮತಿಕ್ರಮೇತ್ ॥

ಈಗಲೆ ಹೋಪ ಗೃಹಕ್ಕೆ ಹೋಗಿ ಸಿಟ್ಟಿನಿಂದ ಬರಿದು ನೆಲದ ಮೇಲೆ ಮಲಗಿಕೊ.
ಕೊಳಿಬಟ್ಟೆಯನ್ನ ಹಾಕಿಕೊ. ಮಹಾರಾಜನು ಬಂದುದನ್ನ ಕಂಡರೆ, ಅವನನ್ನ
ಕಣ್ಣಿತ್ತಿ ನೋಡಬೇಡ. ಅವನೋಡನೆ ವಾತನಾಡಬೇಡ. ಸುಮೈನೆ
ಶೋಕಮಗ್ನಿಭಾಗಿ ಅಳುತ್ತ ನೆಲದ ಮೇಲೆ ಮಲಗಿರು (೨೭-೨೯). ನಿನ್ನ ಗುಡನಿಗೆ
ನಿನ್ನ ಮೇಲೆ ಬಹಳ ಪ್ರೀತಿ ಇದೆ. ಈ ವಿಷಯದಲ್ಲಿ ಸಂಶಯವಿಲ್ಲ. ಮಹಾರಾಜನು
ನಿನಗೋಸ್ಕರ ಬೆಂಕಿಯಲ್ಲಿ ಬೇಕಾದರೂ ಬೀಳುತ್ತಾನೆ. ನಿನಗೆ ಹೋಪ ಬರುವಂತೆ
ಅವನು ಮಾಡಲಾರ. ನೀನು ಹೋಪಿಸಿಕೊಂಡಿರುವದನ್ನ ಅವನು ನೋಡಲಾರ.
ನಿನ್ನ ಸಂತೋಷಕ್ಷಾಗಿ ರಾಜನು ಪ್ರಾಣವನ್ನಾದರೂ ಬಿಟ್ಟಾನು (೨೪-೨೫).
ನಿನ್ನ ಮಾತನ್ನ ಅವನು ಎಂದಿಗೂ ಏರುವುದಿಲ್ಲ. ಅಯೋ ದಡ್ಡೆ / ನಿನ್ನ
ಸೌಭಾಗ್ಯದ ಬಲ ಎಷ್ಟದೆಯೆಂಬುದನ್ನ ತಿಳಿದುಕೊ. ದಶರಥರಾಜನು ನಿನಗೆ
ರತ್ನ ಮುತ್ತು ಚಿನ್ನ ಮುಂತಾದ ಉತ್ತಮೋತ್ತಮ ವಸ್ತುಗಳನ್ನ ಕೊಟ್ಟು
ಸಮಾಧಾನಪಡಿಸುವುದಕ್ಕೆ ಬಂದಾನು. ಅವಗಳಲ್ಲಿ ಮಾತ್ರ ನೀನು ಮನಸ್ಸು
ಮಾಡಬೇಡ (೨೬-೨೭). ದೇವಾಸುರರೂಪದಲ್ಲಿ ನಿನಗೆ ಕೊಟ್ಟದ್ದ ಎರಡು

ಯದಾ ತು ತೇ ವರಂ ದದ್ಯಾತ್ ಸ್ವಯಿಮುತ್ಥಾಪ್ಯ ರಾಘವ: ।
 ವ್ಯವಸಾಫ್ಯ ಮಹಾರಾಜಂ ತ್ವಮಿಮಂ ವೃಣಿಯಾ ವರಮ್ ॥ ೨೯
 ರಾಮಂ ಪ್ರವಾಜಯಾರಣ್ಯೇ ನವ ವರಾಣಿ ಪಂಚ ಚ ।
 ಭರತಃ ಕ್ರಿಯತಾಂ ರಾಜಾ ಪೃಥಿವ್ಯಾ: ಪಾಧಿವರ್ವಭಃ ॥ ೩೦
 ಚತುರ್ದಶ ಹಿ ವರಾಣಿ ರಾಮೇ ಪ್ರವಾಜಿತೇ ವನಮ್ ।
 ರೂಢಶ್ಚ ಕೃತಮೂಲಶ್ಚ ಶೇಷಂ ಸಾಧ್ಯತಿ ತೇ ಸುತಃ: ॥ ೩೧
 ರಾಮಪ್ರವಾಜನಂ ಚೈವ ದೇವಿ ಯಾಚಸ್ಯ ತಂ ವರಮ್ ।
 ಏವಂ ಸಿಧ್ಯಂತಿ ಪ್ರತಿಸ್ಯ ಸರ್ವಾಧಾರ್ಸ್ಯವ ಭಾಮಿನಿ ॥ ೩೨
 ಏವಂ ಪ್ರವಾಜಿತತ್ಪ್ರಿಯ ರಾಮೋ ರಾಮೋ ಭವಿಷ್ಯತಿ ।
 ಭರತಶ್ಚ ಹತಾಮಿತತ್ಪ್ರಿಯ ರಾಜಾ ಭವಿಷ್ಯತಿ ॥ ೩೩
 ಯೇನ ಕಾಲೇನ ರಾಮಶ್ಚ ವನಾತ್ ಪ್ರತ್ಯಾಗಮಿಷ್ಯತಿ ।
 ತೇನ ಕಾಲೇನ ಪ್ರತಿಸ್ಯೇ ಕೃತಮೂಲೋ ಭವಿಷ್ಯತಿ ॥ ೩೪

ವರಗಳನ್ನ ಅವನಿಗೆ ನೆನಪುಮಾಡು. ಪ್ರಕ್ಷಾತ್ಯೈಳಿ, ಆ ವಿಷಯವನ್ನು ಮಾತ್ರ ಮರೆತೀರೆ. ದಶರಥನು ನಿನನ್ನು ಕೈಹಿಡಿದು ಎಬ್ಬಿಸಿ ವರವನ್ನು ಸಲೀಸುತ್ತೇನೆಂದು ಹೇಳಿದಾಗ, ಅವನಿಂದ ಸರಿಯಾಗಿ ಮಾತು ತೆಗೆದುಕೊಂಡು ಈ ವರವನ್ನು ಕೇಳಬೇಕು (೨೮-೨೯). ಒಂಬತ್ತು ಮೇಲ್ಮೈದು-ಹದಿನಾಲ್ಕು ವರ್ಷ ರಾಮನು ಅರಣ್ಯಕ್ಕೆ ಹೋಗಬೇಕೆಂದು ಕೇಳಿ. ಕ್ಷತ್ರಿಯೋತ್ತಮನಾದ ಭರತನು ಈ ದೇಶಕ್ಕೆ ರಾಜನಾಗಲಿ. ರಾಮನನ್ನು ಹದಿನಾಲ್ಕು ವರ್ಷ ಅರಣ್ಯಕ್ಕೆ ಕಳಿಸಿಬಿಟ್ಟರೆ, ಅಷ್ಟರಲ್ಲಿ ನಿನ್ನ ಮಗನು ಬೇರೂರಿಕೊಂಡು ಗಟ್ಟಿಯಾಗುವನು. ಆ ಮೇಲೆ ಉಳಿದ ಕಾಲಪೆಲ್ಲ ಅವನೇ ರಾಜನಾಗಿ ಉಳಿಯುವನು (೩೦-೩೧). ಮಹಾರಾಣಿ, ರಾಮನು ಕಾಡಿಗೆ ಹೋಗಬೇಕೆಂಬ ವರವನ್ನು ನೀನು ಪಟ್ಟಹಿಡಿದು ಕೇಳಿಕೊಳ್ಳಲೇಬೇಕು. ಅವನು ಕಾಡಿಗೆ ಹೋದರೆ ಮಾತ್ರ ನಿನ್ನ ಮಗನ ಸಕಲ ಇಷ್ಟಾರ್ಥಗಳೂ ಕೈಗೂಡುತ್ತವೆ (೩೨). ಈ ರೀತಿಯಲ್ಲಿ ಕಾಡಿಗೆ ಒಡಿಸಿಬಿಟ್ಟರೆ ರಾಮನು ಯಾವನೋ ಒಬ್ಬ ರಾಜನಾಗಿ ಬಿಡುತ್ತಾನೆ. ನಿನ್ನ ಭರತನು ಶತ್ರುವನ್ನು ತುಳಿದು ರಾಜನಾಗಿರುತ್ತಾನೆ. ಯಾವ ಕಾಲದಲ್ಲೋ ರಾಮನು ತಿರುಗಿ ಬಂದರೆ, ಅಷ್ಟರಲ್ಲಿ ನಿನ್ನ ಮಗನು ದೃಢವಾಗಿ ನಿಂತು ಬಲಶಾಲಿಯಾಗಿರುತ್ತಾನೆ (೩೩-೩೪).

ಸಂಗೃಹೀತಮನುಷ್ಯಶ್ಚ ಸುಹೃದಿಃ ಸಾರ್ಥಕಾತ್ಮಾನಾ ।
 ಪ್ರಾಪ್ತಕಾಲಂ ತು ತೇ ಮನ್ಸೇ ರಾಜಾನಂ ವೀತಸಾಧ್ವಾ ॥ ೩೫
 ರಾಮಾಭಿಪೇಕಸಂಭಾರಾನಿಗೃಹ್ಯ ವಿನಿವರ್ತಯ ।
 ಅನರ್ಥಮರ್ಥರೂಪೇಣ ಗ್ರಹಿತಾ ಸಾ ತತ್ಸ್ವಯಾ ॥ ೩೬
 ಹೃಷ್ಣ ಪ್ರತೀತಾ ಕೃಕೇಯೀ ಮಂಧರಾಮಿದಮಬ್ರಹೀತಾ ।
 ಸಾ ಹಿ ವಾಕ್ಯನ ಕುಭಾರ್ಯಾಃ ಕಶೋರಿ ವೋತ್ತಾಧಂ ಗತಾ ॥ ೩೭
 ಕೃಕೇಯೀ ವಿಸ್ಮಯಂ ಪ್ರಾಪ್ತಾ ಪರಂ ಪರಮದರ್ಶನಾ ।
 ಕುಭ್ರೀ ತ್ವಾಂ ನಾವಜಾನಾಮಿ ಶ್ರೇಷ್ಠಾಂ ಶ್ರೇಷ್ಠಾಭಿಧಾಯಿನೀಮ್ ॥ ೩೮
 ಪೃಥಿವ್ಯಾಮಸಿ ಕುಭಾನಾಮುತ್ತಮಾ ಬುದ್ಧಿನಿಶ್ಚಯೀ ।
 ತ್ವಮೇವ ತು ಮಮಾರ್ಥೇಮು ನಿತ್ಯಯುಕ್ತಾ ಹಿತ್ವೇಸಿಂಹೀ ॥ ೩೯
 ನಾಹಂ ಸಮವಬುಧ್ಯೇಯಂ ಕುಭ್ರೀ ರಾಜ್ಞಶ್ಚ ಕೇರ್ಮತಮ್ ।
ಸಂತಿ ದುಃಸಂಸಿತಾಃ ಕುಭಾ ವಕ್ಷಾಃ ಪರಮದಾರುಣಾಃ ॥ ೪೦

ಪ್ರಜೆಗಳನ್ನು ಒಲಿಸಿಕೊಂಡು ಸ್ವೇಹಿತರ ಬಳಗದೊಡನೆ ಧೀರನಾಗಿ ನಿಂತಿರುತ್ತಾನೆ. (ಕಾರ್ಯಸಾರ್ಥಕನೆ ಮಾಡಿಕೊಳ್ಳುವುದಕ್ಕೆ) ನಿನಗೆ ಇದೇ ಸಮಯವೆಂದು ನನ್ನ ಅಭಿಪ್ರಾಯ. ನೀನು ನಾಚಿಕೆ-ಹೆದರಿಕೆಗಳನ್ನು ಬಿಟ್ಟು, ರಾಜನು ರಾಮಾಭಿಪೇಕಕ್ಕೆ ಸನ್ನಾಹಮಾಡುತ್ತಿರುವುದನ್ನು ತಡೆದು ನಿಲ್ಲಿಸು” ಎಂದು ಹೇಳಿದಳು. ಹೀಗೆ ಕುಭ್ರೀಯು ಅನರ್ಥವನ್ನೇ ಹಿತಕರವಾದ ಇಷ್ಟಾರ್ಥವೆಂದು ಬೋದಿಸಿದ್ದು ಕೃಕೇಯಿಗೆ ಹಿಡಿಸಿತು (೩೫-೩೬). ಕೃಕೇಯಿಯು ಅದೆಲ್ಲವನ್ನೂ ಗ್ರಹಿಸಿ ಹಣ್ಣಾಭರಿತಳಾದಳು. ಆ ಗೂನಿಯ ಮಾತನ್ನು ಕೇಳಿ ದಾರಿತಪ್ಪಿದ ಹೆಣ್ಣು ಕುದುರೆಯಂತಾದಳು. ಆ ವೀಕ ಹೀನಳು ಮೇಲಿಂದ ಮೇಲೆ ಅಭ್ಯರಿಪಡುತ್ತ ಹಿಗ್ಗಿದಳು. ಮಂಧರೆಯನ್ನು ಕುರಿತು ಹೀಗೆಂದಳು : “ಎಲೇ ಗೂನಿ, ನೀನು ಇಷ್ಟು ಬುದ್ಧಿವಂತೆ-ಇಷ್ಟು ಚೆನ್ನಾಗಿ ಮಾತನಾಡುತ್ತೀಯೆ ಎಂದು ನನಗೆ ಗೊತ್ತೇ ಇರಲಿಲ್ಲ (೩೭-೩೮). ಈ ಜಗತ್ತಿನಲ್ಲಿರುವ ಕುಬ್ಬೀಯರಲ್ಲಿ ನೀನೇ ಬುದ್ಧಿಶಾಲಿ. ನೀನೊಬ್ಬಳೇ ಯಾವಾಗಲೂ ನನ್ನ ಕೆಲಸವನ್ನು ಮಾಡಿಕೊಡುತ್ತ ನನ್ನ ಹಿತವನ್ನು ಬಯಸುತ್ತಿದ್ದೀಯೆ (೩೯). ಮಹಾರಾಜನ ಏಪಾಂಡಿನಿಂದ ಯಾವ ಅನರ್ಥವಾಗು

ತ್ವಂ ಪದ್ಯಮಿವ ವಾತೇನ ಸಂನತಾ ಶ್ರಯದರ್ಶನಾ ।
ಉರಸ್ಯೇ--ಭನಿವಿಷ್ಯಂ ವೈ ಯಾವತ್ತೃಂಧಂ ಸಮುನ್ನತಮ್ ॥ ೪೮

ಅಧಸ್ಯಾಚ್ಯೈಷ್ಯಂ ದರಂ ಶಾತಂ ಸುನಾಭಮಿವ ಲಜ್ಜತಮ್ ।
ಪರಿಷ್ರಾಣಂ ತು ಜಫನಂ ಸುಪೀನೋ ಚ ಪಯೋಧರೋ ॥ ೪೯

ವಿಮಲೀಂದುಸಮಂ ಪಕ್ತ ಮಹೋ ರಾಜಸಿ ಮಂಥರೇ ।
ಜಫನಂ ತವ ನಿಮ್ಯಂ ರಶನಾದಾಮಶೋಭತಮ್ ॥ ೫೦

ಜಂಖೋ ಭೃತಮುವನ್ಯಸ್ಯೇ ಪಾದೌ ಚಾಪ್ಯಾಯತಾವೃಭೌ ।
ತ್ವಮಾಯತಾಭ್ಯಾಂ ಸಕ್ಷಭ್ಯಾಂ ಮಂಥರೇ ಕ್ಷೈಮಾಸಿನೀ ॥ ೫೧

ಅಗ್ರಶೋ ಮಮ ಗಢ್ಣಂತೇ ರಾಜಹಂಸಿವ ರಾಜಸೇ ।
ಆಸನ್ ಯಾ: ಶಂಬರೇ ಮಾಯಾ: ಸಹಸ್ರಮಸುರಾಧಿಪೇ ॥ ೫೨

ತೀತ್ಯಂದು (ನೀನಿಲ್ಲದಿದ್ದರೆ) ನನಗೆ ತಿಳಿಯತ್ತಲೇ ಇರಲಿಲ್ಲ. ಇಲ್ಲಿ ಕೆಲಸಕ್ಕೆ ಬಾರದ ಪರಮ ಪಾಪಿಗಳಾದ ಎಷ್ಟೋ ಮಂದಿ ಗುನಿಯರಿದ್ದಾರೆ (೪೦). ಆದರೆ ನೀನು ಗಾಳಿಯಿಂದ ಬಾಗಿದ ತಾವರೆಯ ಬಳ್ಳಿಯಂತೆ ನೋಡಲು ಚಿನ್ನಾಗಿದ್ದೀರೆ. ನಿನ್ನ ಎದೆಯು ಹೆಗಲಿನವರೆಗೆ ಹೆಮ್ಮೆಯಿಂದ ಚಾಚಿಕೊಂಡಿದೆ. ಕೇಳಿಗೆ ಸುಂದರವಾದ ನಾಭಿಯಳ್ಳಿ ಉದರವು ಎದೆಯ ಉನ್ನತಿಯನ್ನು ಕಂಡು ನಾಚಿಕೊಂಡಂತೆ ಕೃಶವಾಗಿದೆ. ನಿನ್ನ ಜಫನವು ತುಂಬಿ ಕೊಂಡು ಸ್ತುನಗಳು ಉಬ್ಬಿವೆ (೪೧-೪೨). ನಿನ್ನ ಮುಖವು ನಿಮ್ಯಲ ಚಂದನಂತೆ ಸುಂದರವಾಗಿದೆ. ಆಹಾ / ನೀನು ಎಷ್ಟು ಚಿನ್ನಾಗಿ ಕಾಣಿಸುತ್ತೀರೆ, ಮಂಥರೇ / ಸ್ವಷ್ಟವಾದ ಜಫನವು ಡಾಬಿನ ಎಳಿಗಳಿಂದ ಎಷ್ಟು ಮನೋಹರವಾಗಿ ಒಪ್ಪತ್ತಿದೆ / ನಿನ್ನ ವೋಳಕಾಲುಗಳೂ ಪಾದಗಳೂ ಬಹುವಾಟವಾಗಿ ನೀಳವಾಗಿವೆ. ನಿನ್ನ ವಿಶಾಲವಾದ ತೊಡೆಗಳಿಗೂ ಈ ಬಿಳಿಯದುಕೂಲವನ್ನು ಧರಿಸಿರುವುದಕ್ಕೂ ಎಂಥ ಹೊಂದಿಕೆ / (೫೩-೫೪). ನನ್ನದುರಿಗೆ ನೀನು ಹೋಗುತ್ತಿದ್ದರೆ ರಾಜಹಂಸಿಯಂತೆ ಕಾಣುತ್ತೀರೆ. ಆ ಶಂಬರಾಸುರನಲ್ಲಿದ್ದ ಮಾಯೆಗಳೆಲ್ಲವೂ ನಿನ್ನಲ್ಲಿವೆ. ಅವನಿಗಂತ ಸಾವಿರಾರು ಹೆಚ್ಚು

ಸರ್ವಾಶ್ಚಯಿ ನಿವಿಷ್ಯಾಸ್ತಾ ಭೂಯಶ್ಛಾನ್ಯಃ ಸಹಸ್ರತಃ ।
 ತವೇದಂ ಸ್ಥಗು ಯದ್ವಿಫ್ರೇಂ ರಥಫೋರ್ಕಾಮಿವಾಯತಮ್ ॥೪೬
 ಮತಯಃ ಕ್ಷಾತ್ರವಿದ್ಯಾಶ್ಚ ಮಾಯಾಶ್ಚತ್ ವಸಂತಿ ತೇ ।
 ಅತ್ ತೇ ಪ್ರತಿಮೋಕ್ಷ್ಯಮಿ ಮಾಲಾಂ ಕುಂಭೀ ಹಿರಣ್ಯಯೀಮ್ ॥೪೭
 ಅಭಿಷಿಕ್ತೇ ಚ ಭರತೇ ರಾಘವೇ ಚ ವನಂ ಗತೇ ।
 ಜಾತ್ಯೈನ ಚ ಸುವರ್ಣಾನ ಸುನಿಷ್ಪತ್ತೇನ ಮಂಥರೇ ॥ ೪೮
 ಲಬಧಾರ್ ಚ ಪ್ರತಿತಾ ಚ ಲೇಪಯಿಷ್ಯಾಮಿ ತೇ ಸ್ಥಗು ।
 ಮುಖೀ ಚ ತಿಲಕಂ ಚಿತ್ರಂ ಜಾತರೂಪಮಯಂ ಶುಭಮ್ ॥೪೯
 ಕಾರಯಿಷ್ಯಾಮಿ ತೇ ಕುಂಭೀ ಶುಭಾನ್ಯಾಭರಣಾನಿ ಚ ।
 ಪರಿಧಾಯ ಶುಭೇ ವಸ್ತೇ ದೇವತೇವ ಚರಿಷ್ಯಾ ॥ ೫೦
 ಚಂದ್ರಮಾಹ್ಯಯಮಾನೇನ ಮುಖೀನಾಪತ್ತಿಮಾನನಾ ।
 ಗಮಿಷ್ಯಾ ಗತಿಂ ಮುಖಾಂ ಗಹ್ನಯಂತೀ ದ್ವಿಪಜ್ಞನಮ್ ॥ ೫೧

ಮಾಯೆಗಳನ್ನ ನೀನು ಒಲ್ಲೆ, ಈ ಬುದ್ಧಿಶಕ್ತಿ, ಈ ರಾಜನೀತಿ, ಈ ಮಾಯೆಗಳು-ಇವೆಲ್ಲವೂ ರಥದ ಮೂಕಿಯಂತೆ ಉಬ್ಬಿಕೊಂಡಿರುವ ನಿನ್ನ ಈ ಗೂನಿನ ಗಂಟನಲ್ಲಿ ನೆಲೆಸಿಬಿಟ್ಟಿವೆ / (ಉಳಿ-ಉಳಿ). ಭರತನಿಗೆ ಪಟ್ಟಾಭಿಷೇಕವಾದ ಮೇಲೆ-ರಾಮನು ಕಾಡಿಗೆ ಹೋದ ಮೇಲೆ, ಈ ಗೂನಿಗೆ ಒಂದು ಚಿನ್ನದ ಸರವನ್ನ ಮಾಡಿಸಿ ಹಾಕಿಸುತ್ತೇನೆ / ನನ್ನ ಕಾರ್ಯವ ಸಿದ್ಧಿಸಿದ ಮೇಲೆ ನೆನಪಿಟ್ಟುಕೊಂಡು ಅಪರಂಜಿಯ ತಗಡಿನಿಂದ ಇದನ್ನ ಹೊದಿಸುತ್ತೇನೆ (ಉಳಿ-ಉಳಿ). ಕುಂಭೀ, ನಿನ್ನ ಮುಖ ಕ್ಷೇ ಚಿತ್ತಾರವಿರುವ ಬಂಗಾರದ ಒಂದು ತಿಲಕವನ್ನೂ ಇನ್ನೂ ಅನೇಕ ಒಡವೆಗಳನ್ನೂ ಮಾಡಿಸಿಕೊಡುತ್ತೇನೆ. ಬೆಲೆ ಬಾಳುವ ಒಳ್ಳೆಯ ಸೀರೆಗಳನ್ನುಟ್ಟು ಅಪ್ಪರೆಯಂತೆ ನೀನು ತಿರುಗಾಡಿ ಕೊಂಡಿರಬಹುದು (ಇಂ-ಇಂ). ಚಂದ್ರನೊಡನೆ ಸ್ವರ್ಧಮಾಡುವ ನಿನ್ನ ಮುಖದ ಚೆಲುವ ಯಾರಿಗೂ ಇಲ್ಲ. ಆಗ ನೀನು ಶತ್ರುಜನರನ್ನ ಗೇಲಿ ಮಾಡುತ್ತ ಹಮ್ಮೆಯಿಂದ ಹಜ್ಜೀಯಿಡುತ್ತ ತಿರುಗಾಡಬಹುದು. ನೀನು

ತವಾದಿ ಕುಬ್ಜಾ ಕುಬ್ಜಾಯಾಃ ಸವಾರ್ಥರಣಭೂಷಿತಾಃ ।
ಪಾದೌ ಪರಿಚರಿಷ್ಟಂತಿ ಯಫ್ರೇವ ಶ್ವಂ ಸದಾ ಮಮ ॥ ೨೫
ಇತಿ ಪ್ರಶಸ್ತಮಾನಾ ಸಾ ಕೃಕೇಯೀಮಿದಮಬುವಿತ್ತಾ ।
ಶಯಾನಾಂ ಶಯನೇ ಶುಭ್ರೀ ವೇದಾಮಗ್ನಿ ಶಿಶಾಮಿವ ॥ ೨೬
ಗತೋದಕೇ ಸೇತುಬಂಧೋ ನ ಕಲ್ಯಾಣಿ ವಿಧಿಯತೇ ।
ಉತ್ತಿಷ್ಠ ಕುರು ಕಲ್ಯಾಣಿ ರಾಜಾನಮನುದಶಯ ॥ ೨೭
ತಥಾ ಪ್ರೋತ್ಸಾಹಿತಾ ದೇವೀ ಗತ್ವಾ ಮಂಥರಯಾ ಸಹ ।
ಕೋರಧಾಗಾರಂ ವಿಶಾಲಾಕ್ಷೀ ಸೌಭಾಗ್ಯಮದಗರಿತಾ ॥ ೨೮
ಅನೇಕಶತಾಹಸಂ ಮುಕ್ತಾಹಾರಂ ವರಾಂಗನಾ ।
ಅವಮುಚ್ಯ ವರಾಹಾಸ್ತಿ ಶುಭಾನ್ಯಾಭರಣಾನಿ ಚ ॥ ೨೯
ತತೋ ಹೇಮೋಪಮಾ ತತ್ತ ಕುಬ್ಜಾವಾಕ್ಯವಶಂ ಗತಾ ।
ಸಂವಿಶ್ಯ ಭೂಮೌ ಕೃಕೇಯೀ ಮಂಥರಾಮಿದಮಬುವಿತ್ತಾ ॥ ೩೦

ನನ್ನನ್ನ ಸೇವಿಸುತ್ತಿರುವಂತೆ ಸವಾರ್ಥರಣ ಭೂಷಿತರಾದ ಅನೇಕ ಕುಬ್ಜೀಯರು
ಬಂದು ನಿನ್ನ ಪಾದಸೇವೆಯನ್ನು ಮಾಡುವರು” (ಜಗ-ಜೀ). ಈ ಪ್ರಕಾರ
ಕೃಕೇಯಿಯ ವೇದಿಕೆಯಲ್ಲಿರುವ ಅಗ್ನಿ ಶಿಲೆಯಂತೆ, ಶುಭ್ರವಾದ ಹಾಸಿಗೆಯ
ಮೇಲೆ ಮಲಗಿಕೊಂಡು ಕುಬ್ಜೀಯನ್ನು ಹೊಗಳುತ್ತಿದ್ದಳು. ಆಗ ಆ ಮಂಥರೆಯು
“ಮಂಗಳಾಂಗಿ, ನೀರು ಹರಿದು ಹೋದ ಮೇಲೆ ಹೋಳಿಗೆ ಅಡ್ಡಗಟ್ಟಿಯನ್ನು
ಹಾಕಿದರೆ ಏನು ಪ್ರಯೋಜನ ? ಏಳು, ಏಳು. ರಾಜನಿಗೆ ಕಾಣಿಸಿಹೊ”
ಎಂದಳು (ಜೀ-ಜೀಳ). ಹೀಗೆ ಪ್ರೋತ್ಸಾಹಿತಳಾದ ಆ ರಾಣಿಯು
ಮಂಥರೆಯೋದನೆ ಹೋಪಗ್ರಹಕ್ಕೆ ಹೋದಳು. ಅಲ್ಲಿ ಆ ಚೆಲುವೆಯು ತನ್ನ
ಸೌಂದರ್ಯದ ಮದದಿಂದ ಉಬ್ಬಿ, ಎಷ್ಟೋ ಲಕ್ಷಗಟ್ಟಲೆ ಬೆಲೆಬಾಳುವ ತಾನು
ಧರಿಸಿದ್ದ ಮುತ್ತಿನ ಸರವನ್ನೂ, ಅಮೂಲ್ಯವಾದ ಒಳ್ಳೆಯ ಒಡವೆಗಳನ್ನೂ
ಕಿತ್ತಸೆದಳು (ಜೀ-ಜೀಳ). ಚಿನ್ನದಂಥ ಕೃಕೇಯಿಯ ಕುಬ್ಜೀಯ ಮಾತಿನ
ಪ್ರಭಾವಕ್ಕೂಳಗಾಗಿ ಚಿನ್ನದಂತೆ ಆಹಾರವನ್ನು ಬದಲಾಯಿಸಿದಳು. ಆವಳು ನೆಲದ
ಮೇಲೆ ವುಲಗಿಕೊಂಡು ಮಂಥರೆಗೆ ಹೇಳಿದಳು (ಜೀ) :

ಇಹ ವಾ ಮಾಂ ಮೃತಾಂ ಕುಬ್ಜೀ ನ್ಯಾಯಾವೇದಯಿಷ್ಟಿ ।
 ವನಂ ತು ರಾಘವೇ ಶ್ರಾವ್ಯೇ ಭರತಃ ಶ್ರಾವ್ಯೃತಿ ಕ್ಷತಿಮ್ ॥ ೨೫
 ನ ಸುವರ್ಕ್ಷೇನ ಮೇ ಹೃಥ್ಮೋನ ರತ್ನೈಂದ್ರ ಚ ಭೋಜನೈः ।
 ಏಷ ಮೇ ಜೀವಿತಪಾಂತೋ ರಾಮೋ ಯದ್ವಭಿಷಿಚ್ಯತೇ ॥ ೨೬
 ಅಧೋ ಪ್ರಾನಸ್ಯಾಂ ಮಹಿಷೀಂ ಮಹಿಷ್ಕಾಂತೋ
 ವಚೋಭಿರತ್ಯಧ್ರಮಹಾಪರಾಕ್ರಮೈः ।
 ಉವಾಚ ಕುಬ್ಜ ಭರತಸ್ಯ ಮಾತರಂ
 ಹಿತಂ ವಚೋ ರಾಮಮುಹೇತ್ಯ ಭಾಹಿತಮ್ ॥
 ಪ್ರಪತ್ಯತೇ ರಾಜ್ಯಮಿದಂ ಹಿ ರಾಘವೋ
 ಯದಿ ಧುವಂ ತ್ವಂ ಸಸುತಾ ಚ ತಪ್ಯಸೇ ।
 ಅತೋ ಹಿ ಕಲ್ಯಾಣಿ ಯತಸ್ಸ ತತ್ತಧಾ
 ಯಥಾ ಸುತಸ್ಯೇ ಭರತೋ—ಭಿಷೇಷ್ಕಾತೇ ॥
 ತಥಾತಿವಿದ್ಭಾ ಮಹಿಷೀ ತು ಕುಬ್ಜಯಾ
 ಸಮಾಹತಾ ವಾಗಿಮಭಿಮುಖಮುಖಃ ।

“ಮಂಧರೇ, ಇಲ್ಲಿ ನಾನು ಸತ್ಯ ಹೋದೆನೆಂಬ ಸುದ್ದಿಯನ್ನು ನೀನು ರಾಜನಿಗೆ ಹೇಳಬೇಕಾಗಬಹುದು. ಇಲ್ಲವೇ, ರಾಮನು ಅರಣ್ಯಕ್ಕೆ ಹೋರಟು ಹೋದ ಮೇಲೆ ಭರತನು ರಾಜ್ಯವನ್ನು ಪಡೆಯುವನು. ನನಗೆ ಚಿನ್ನ ಬೇಡ, ರತ್ನ ಬೇಡ, ಆಹಾರಪೂ ಬೇಡ. ರಾಮನಿಗೇನಾದರೂ ಪಟ್ಟಾಭಿಷೇಕವಾದರೆ ನನ್ನ ಬದುಕು ಇಲ್ಲಿಗೆ ಮುಗಿಯಿತು” ಎಂದಳು (ಇಲ-ಇಂ). ಆಗ ಆ ಗೂನಿಯು ರಾಜಮಹಿಷಿಯಾದ ಭರತನ ತಾಯಿಗೆ, ತಾನು ಗೆದ್ದಂತೆ ಪರಾಕ್ರಮದ ಮಾತುಗಳನ್ನು ಮತ್ತೆ ಹೇಳಿದಳು. ಶ್ರೀರಾಮನನ್ನು ಗುರಿ ಮಾಡಿ ಅವಳು ಆಡಿದ ಮಾತು (ಕೇಳುವದಕ್ಕೆ) ಹಿತಕಾರಿಯೂ (ಪರಿಣಾಮದಲ್ಲಿ) ಅಹಿತಕಾರಿಯೂ ಆಗಿತ್ತು (೪೦). ಅವಳು “ರಾಮನಿಗೇನಾದರೂ ರಾಜ್ಯವ ಲಭಿಸಿದರೆ ನೀನೂ ನಿನ್ನ ಮಗನೂ ನಿಶ್ಚಯವಾಗಿಯೂ ಕಷ್ಟಕ್ಕೆ ಸಿಕ್ಕುತ್ತಿರೆ. ಆದ್ದರಿಂದ, ಕಲ್ಯಾಣಿ, ನಿನ್ನ ಮಗ ಭರತನಿಗೆ ಪಟ್ಟಾಭಿಷೇಕವಾಗುವಂತೆ ಪ್ರಯತ್ನ ವೂಡು” ಎಂದು ನುಡಿದಳು (೪೧). ಹೀಗೆ ಆ

ನಿಧಾಯ ಹಸ್ತೈ ಹೃದಯೀರ್ತಿವಿಸ್ತಿತಾ
ಶಶಂಸ ಕುಬಾಂ ಕುಟಿತಾ ಪ್ರನಃ ಪ್ರನಃ ॥ ೬೭

ಯಮಸ್ಯ ವಾ ಮಾಂ ವಿಷಯಂ ಗತಾಮಿತೋ
ನಿಶಮ್ಯ ಕುಬ್ಜೀ ಪ್ರತಿವೇದಯಿಷ್ಯಾ ।

ವನಂ ಗತೇ ವಾ ಸುಚರಾಯ ರಾಘವೇ
ಸಮೃದ್ಧಕಾಮೋ ಭರತೋ ಭವಿಷ್ಯತಿ ॥ ೬೮

ಅಹಂ ಹಿ ನೈವಾಸ್ತರಣಾನಿ ನ ಸ್ವಜೋ
ನ ಚಂದನಂ ನಾಂಜನಪಾನಭೋಜನಮ್ ।

ನ ಕಂಡಿಭಾವಿ ನ ಚೀಕ ಜೀವಿತಂ
ನ ಚೀದಿತೋ ಗಢ್ಣತಿ ರಾಘವೋ ವನಮ್ ॥ ೬೯

ಅಧ್ಯತ್ಮದುಕ್ತಾ ವಚನಂ ಸುದಾರುಣಂ
ನಿಧಾಯ ಸರ್ವಾಭರಣಾನಿ ಭಾಮಿನೀ

ಅಸಂವೃತಾಮಾಸ್ತರಣೇನ ಮೇದಿನಿಂ
ತಥಾಧಿಶೀ ಪತಿತೇವ ಕಂನರೀ ॥ ೭೦

ಗೊನಿಯ ವಾಗ್ವಣಿಗಳಿಂದ ಮತ್ತೆ ಮತ್ತೆ ಚುಬ್ಜಿ ರೇಗಿಸುತ್ತಿರಲು, ಕೈಕೇಯಿಯ ತನ್ನ ಎರೆಯ ಮೇಲೆ ಕ್ಯಾಲನ್ನಿಟ್ಟುಕೊಂಡು ‘ರಾಜನು ನನಗೆ ಹೀಗೆ ದೋಹ ಮಾಡಬಹುದೇ?’ ಎಂದು ವಿಸ್ತಿತಳಾದಳು. (ಮುನ್ನಿಟ್ಟರಿಕೆಯನ್ನು ಹೊಟ್ಟ) ಕುಬ್ಜಿಯನ್ನು ಹೊಗಳಿದಳು (೬೭). ಕೈಕೇಯಿಯು “ಕುಬ್ಜಿ ನಾನು ಇಲ್ಲಿಂದ ಯಿಮ ಮಂದಿರಕ್ಕೆ ಹೋದುದನ್ನು ನೀನು ನೋಡಿ ಪ್ರಕಟಿಸಬೇಕಾಗಿ ಬರುತ್ತದೆ. ಇಲ್ಲವೇ, ರಾಮನು ದೀಪಾ ಕಾಲ ವನವಾಸಕ್ಕೆ ಹೊರಟು ಹೋದ ಮೇಲೆ ಭರತನು ಸಕಲ ಇಷ್ವಾಧಿಗಳನ್ನೂ ಪಡೆಯುತ್ತಾನೆ. ರಾಮನು ಇಲ್ಲಿಂದ ಕಾಡಿಗೆ ಹೊರಟು ಹೋಗದಿದ್ದರೆ, ನಾನಂತೂ ಹಾಸಿಗೆಯಲ್ಲಿ ಮಲಗುವವಳಿಲ್ಲ. ಹೊಗಳನ್ನು ಮುಡಿಯುವವಳಿಲ್ಲ. ಗಂಧವನ್ನು ತೊಡೆಯುವವಳಿಲ್ಲ. ಸ್ವಾನವೂ ಬೇದ, ಪಾನವೂ ಬೇದ, ಭೋಜನವೂ ಬೇದ. ನನಗೆ ಏನೂ ಬೇಕಾಗಿಲ್ಲ. ಈ ಪ್ರಾಣವೂ ಬೇಕಾಗಿಲ್ಲ” ಎಂದಳು (೬೯-೭೦). ಹೀಗೆ ಕಣಕಮೋರವಾದ

ಉದೀರ್ಣ ಸಂರಂಭತಮೋವೃತಾನನಾ

ತಥಾವಮುಕ್ತೋತ್ತಮಮಾಲ್ಯಭೂಪಣಾ ।

ನರೇಂದ್ರ ಪತ್ನೀ ವಿಮನಾ ಬಭೂವ ಸಾ

ತಮೋವೃತಾ ದೌರೀವ ಮಗ್ನತಾರಕಾ ॥ ೯೬

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ನವಮಃ ಸಗ್ರಃ

ದಶಮಃ ಸಗ್ರಃ

ಕೃಕೇಯೈನುನಯಃ

ವಿದರ್ಶಿತಾ ಯದಾ ದೇವೀ ಕುಬ್ಜಯಾ ಪಾವಯಾ ಭೃತಮ್ ।

ತದಾ ಶೇತೇ ಸ್ಯ ಸಾ ಭೂಮೌ ದಿಗ್ಭಿದ್ಭೇವ ಕಂನರೀ ॥ ೯೭

ಮಾತನ್ನ ಹೇಳಿ ಆ ಕೋಪನೆಯು ಸಮಸ್ತ ಆಭರಣಗಳನ್ನೂ ಕಿತ್ತೆ ಸೇದಳು. ಬರಿಯ ನೆಲದ ಮೇಲೆ ಬಿದ್ಧಕೊಂಡು ಆಕಾಶದಿಂದ ಉರುಳಿದ ಕಿನ್ನರಿಯೋ ಎಂಬಂತೆ ಕಾಣುತ್ತಿದ್ದಳು (೬೫). ಕೋಪವೆಂಬ ಕತ್ತಲೆಯು ಮುಸುಕಿ ಆ ರಾಜಪತ್ರಿಯ ಮುಖವು ಕಾಂತಿಹೀನವಾಗಿತ್ತು. ಮುಡಿದ ಹೂವನ್ನೂ ತೊಟ್ಟಿ ಒಡವೆಯನ್ನೂ ತೆಗೆದು ಎಸೆದಿದ್ದಳು. ವಿಷಣ್ಣಾದ ಆ ಕೃಕೇಯಿಯು (ಮೋಡದಿಂದ) ನಕ್ಷತ್ರಗಳು ಮರೆಯಾಗಿರುವಾಗ ಕತ್ತಲೆಯಿಂದ ಕೂಡಿದ ಗಗನದಂತೆ ತೋರುತ್ತಿದ್ದಳು (೬೬).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ಒಂಬತ್ತನೇಯ ಸಗ್ರ

ಸಗ್ರ ೧೦

ದಶರಥನು ಕೋಪಗೃಹಕೈ ಬಂದು ಕೃಕೇಯಿಯನ್ನು
ಸಮಾಧಾನಗೊಳಿಸಲು ಪ್ರಯತ್ನಿಸುವುದು.

ಈ ರೀತಿಯಲ್ಲಿ ಕೆಟ್ಟ ಬುದ್ಧಿಯ ಕುಬ್ಜೀಯು ಬಹಳ ದುರೋಧನೆ ಮಾಡಿ ಕೃಕೇಯೀ ದೇವಿಗೆ ತಪ್ಪು ದಾರಿಯನ್ನು ತೋರಿಸಿದಳು. ಕೃಕೇಯಿಯು ವಿಷದಿಗ್ಘಾದ ಬಾಣದಿಂದ ನೊಂದ ಕಿನ್ನರಿಯಂತೆ ನೆಲದ ಮೇಲೆ ಮಲಗಿ

ನಿಶ್ಚಯೈ ಮನಸಾ ಕೃತ್ಯಂ ಸಾ ಸಮ್ಮಿತಿ ಭಾವಿನೀ |
ಮಂಥರಾಯೈ ಶಸ್ತ್ರಃ ಸರ್ವಮಾಚಚಕ್ರೇ ವಿಚಕ್ಷಣಾ || ೨

ಸಾ ದೀನಾ ನಿಶ್ಚಯಂ ಕೃತ್ಯಾ ಮಂಥರಾವಾಕ್ಯಮೋಹಿತಾ |
ನಾಗಕನ್ಯೇವ ನಿಶ್ಚಯಂ ದೀಘ್ರಮುಷ್ಟಂ ಚ ಭಾವಿನೀ || ೩

ಮುಹೂರ್ತಂ ಒಂತಯಾಮಾಸ ಮಾರ್ಗಮಾತ್ರ ಸುಖಾವಹಮ್ |
ಸಾ ಸುಹೃಡ್ಯಾಧ್ರ್ಯಕಾಮಾ ಚ ತನ್ನಶಮ್ಯ ಸುನಿಶ್ಚಯಮ್ || ೪

ಬಭೂವ ಪರಮಷೀತಾ ಸಿದ್ಧಂ ಪ್ರಾಪ್ಯೇವ ಮಂಥರಾ |
ಅಥ ಸಾಮರ್ಪಿತಾ ದೇವಿ ಸಮೃಕ್ಷತ್ವಾ ವಿನಿಶ್ಚಯಮ್ || ೫

ಸಂವೇಶಾಬಲಾ ಭೂಮೌ ನವೇಶ್ಯ ಭುಕುಟೀಂ ಮುಖೀ |
ತತ್ತ್ವಿತ್ವಾಣಿ ಮಾಲಾನಿ ದಿವಾನ್ಯಾಭರಣಾನಿ ಚ || ೬

ಬಿಟ್ಟಳು (೮). ಆ ಚತುರೆಯು ಮುಂದೆ ಏನೇನು ಮಾಡಬೇಕೆಂಬುದನ್ನು ಮನಸ್ಸಿನಲ್ಲಿ ಚೆನ್ನಾಗಿ ನಿಶ್ಚಯಿಸಿ, ಮೆಲ್ಲಗೆ ಅದೆಲ್ಲವನ್ನೂ ಮಂಥರಿಗೆ ಹೇಳಿದಳು (೨). ಮಂಥರೆಯ ಮಾತಿನಿಂದ ಬುದ್ಧಿಗ್ರಂಥ ಆ ಕೋಪನೆಯು ವಿಷಣ್ಣಾಗಿ, ಅವಳ ಮಾತಿನಂತೆ ನಡೆಯಬೇಕೆಂದು ನಿರ್ಧರಿಸಿದಳು. ಸರ್ವಿಣಿಯಂತೆ ಬಿಸಿಯಾದ ನಿಟ್ಟಸಿರನ್ನು ಬಿಡುತ್ತ ತನಗೆ ಸುಖಕರವಾದ ದಾರಿಯನ್ನು ಸ್ವಲ್ಪ ಹೊತ್ತು ಚಿಂತಿಸಿದಳು (೩). ಮಂಥರೆಯಾದರೇ ಕೃಕೇಯಿಯಲ್ಲಿ ಸಹಜವಾದ ಪ್ರೀತಿಯಲ್ಲವಳೂ ಸ್ವಾಧ್ಯಪರಳೂ ಆಗಿದ್ದಳು. ಕೃಕೇಯಿಯ ನಿರ್ಧಾರವನ್ನಾರಿತ ಮೇಲೆ ಅವಳು ಕಾರ್ಯಸಿದ್ಧಿಯಾಗಿಯೇ ಬಿಟ್ಟಿತೆಂಬಂತೆ ಆನಂದದಿಂದ ಹಿಗ್ಗಿದಳು (೪-೫). ಅನಂತರ ಹೊಟ್ಟಿಕಿಚ್ಚಿನಿಂದ ಕುದಿಯುತ್ತಿದ್ದ ಕೃಕೇಯಿಯು ಹೀಗೆಯೇ ಪುಂಡುಬೆಂದು ನಿಶ್ಚಯಿಸಿ ಹುಬ್ಬಿ ಗಂಟಕ್ಕೆ ನೆಲದಲ್ಲಿ ಒರಿಗಿದಳು. ಅವಳು ಕಿತ್ತೆಸೇದ ವಿವಿಧ ವರ್ಣದ ಹೂ ಮಾಲೆಗಳೂ ದಿವಾಭರಣಗಳೂ ಭಾವಿಯು ವೇಳೆ ಚಲಾಪಿಲ್ಲಯಾಗಿ

ಅಶೋಭಯಂತ ವಸುಧಾಂ ನಕ್ಷತ್ರಾಣಿ ಯಥಾ ನಭಃ ।

ಕೋಧಾಗಾರೇ ನಿಪತ್ತಿತಾ ಸಾ ಬಬ್ರೋ ಮಲಿನಾಂಬರಾ ॥ ೪

ವಿಕವೇಣೀಂ ದೃಢಂ ಬದ್ಧಾಷ ಗತಸತ್ಯೇವ ಕಂನರೀ ।

ಅಜಾಳಾಪ್ಯ ತು ಮಹಾರಾಜೋ ರಾಘವಸ್ಯಾಭಿಜೀಚನಮ್ ॥ ೫

ಉಪಸಾಧನಮನುಜಾಪ್ಯ ಪ್ರವಿವೇಶ ನಿವೇಶನಮ್ ।

ಅದ್ಯ ರಾಮಾಭಿಜೇಕೋ ಹೈ ಉಸಿಧ್ವ ಇತಿ ಜಜ್ಞಾನಾ ॥ ೬

ಸಿಯಾಹಾಂ ಸಿಯಮಾಖ್ಯಾತುಂ ವಿವೇಶಾಂತಃಪುರಂ ವಶೀ ।

ಸ ಕೃಕೇಯಾ ಗೃಹಂ ಶ್ರೀಷ್ಟಂ ಪ್ರವಿವೇಶ ಮಹಾಯಶಾಃ ॥ ೭

ಪಾಂಡರಾಭಮಿವಾಕಾಶಂ ರಾಮಯುಕ್ತಂ ನಿಶಾಕರಃ ।

ಶುಕಬಹೀಣಸಂಘಾಪ್ಯಂ ಕೌಂಚಹಂಸರುತಾಯುತಮ್ ॥ ೮

ಹರಡಿದವು (೬-೭). ಆಕಾಶದಲ್ಲಿ ಬಿತ್ತರಿಸಿದ ನಕ್ಷತ್ರಗಳಂತೆ ಕಂಗೊಳಿಸುತ್ತ ಅವು ನೆಲಕ್ಕೆ ಒಂದು ಶೋಭೇಯನ್ನುಂಟು ವರಾಡಿದವು. ಆವಳು ಹೊಳೆಬಟ್ಟಿಯನ್ನುಟ್ಟು ಒಂಟಿ ಜಡೆಯನ್ನು ಬಿಗಿದು ಕಟ್ಟಿ ಬಿದ್ದುಹೊಂಡಿರಲು, ಎಚ್ಚರ ದಪ್ಪಿ ಭೂಮಿಗೆ ಬಿದ್ದ ಕಿನ್ನರಿಯಂತೆ ಕಾಣಿಸುತ್ತಿದ್ದಳು (೪). ಇತ್ತು ದಶರಥ ಮಹಾರಾಜನು ಶ್ರೀರಾಮನ ಪಣ್ಣಾಭಿಷೇಕಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡುವಂತೆ ಅಜಾಳಾಪ್ಯಿಸಿ, ರಾಜಸಭೇಯನ್ನು ವಿಸರ್ವಿಸಿ ತನ್ನ ಭವನವನ್ನು ಪ್ರವೇಶಿಸಿದನು. ‘ರಾಮಾಭಿಷೇಕವು ನಡೆಯಬೇಕೆಂದು ಈ ದಿನವೇ ನಿಶ್ಚಿತವಾಯಿತು. (ಇದು ಕೃಕೇಯಿಗೆ ಗೋತ್ತಿಲ್ಲ)’ ಎಂದು ಅವನು ಭಾವಿಸಿದನು (೬-೧೦). ಕೀರ್ತಿಶಾಲಿಯೂ ಸ್ವತಂತ್ರೇಷ್ಟನೂ ಆದ ದಶರಥನು ತನ್ನ ಪ್ರಿಯಾಗಿ ಈ ಸಂತೋಷದ ಸುದ್ದಿಯನ್ನು ತಿಳಿಸಬೇಕೆಂದು ಕೃಕೇಯಿಯ ದಿವ್ಯವಾದ ಅಂತಃಪುರಕ್ಕೆ ಹೋದನು. ಬಿಳಿಯ ಮೋಡಗಳಿಂದ ಭವ್ಯವಾದ ಆದರೆ ರಾಮವು ಕಾದು ಕುಳಿತಿದ್ದ ಅಂತರಿಕ್ಷಕ್ಕೆ ಚಂದ್ರನು ಹೋದಂತಾಯಿತು (೧೧). ಆ ಭವನದ ಆವರಣದಲ್ಲಿ ಗಿಣಿಗಳ ಕೂಗು, ನವಿಲುಗಳ ಕೇಕೆ, ಕ್ರೈಂಚಪಕ್ಷಿಗಳ ಮಂಜುಳ ಧ್ವನಿ, ಹಂಸಗಳ ಕಲಕಲ ಶಬ್ದಗಳು ಕೇಳಿಸುತ್ತಿದ್ದವು. ವಿವಿಧ ವಾದ್ಯಗಳ ಇಂಪಾದ ನಾದವು ಹರಡಿತ್ತು. ಗೂನಿ

ಷಾದಿತರವಸಂಫುಷ್ಟಂ ಕುಭಾಷಾಮನಿಕಾಯುತಮ್ |

ಲತಾಗ್ರಹೈಶ್ವತ್ತಗ್ರಹೈಶ್ವಂಪಕಾಶೋಕಶೋಭತ್ತಃ: ||

೧೩

ದಾಂತರಾಜತಸೌವರ್ಣಾವೇದಿಕಾಭಃ ಸಮಾಯುತಮ್ |

ನಿತ್ಯಪ್ರಪೂರ್ಣಲೈವ್ಯಾಕ್ಮಿವಾಃಪೀಭಶೋಭತಮ್ ||

೧೪

ದಾಂತರಾಜತಸೌವರ್ಣಾಃ ಸಂಪುತಂ ಪರಮಾಸನ್ಯಃ |

ವಿವಿಧೈರನ್ನಪಾನೈಶ್ಚ ಭಕ್ತಿಷ್ಮಿಶ್ಚ ವಿವಿಧೈರಪಿ ||

೧೫

ಉಪವನ್ಸಂ ಮಹಾಹೈಶ್ಚ ಭೂಪಕ್ಷಸ್ತಿದಿವೋಪಮಮ್ |

ತತ್ಪುರ್ವಿಶ್ಯ ಮಹಾರಾಜಃ ಸ್ವಮಂತಃಪುರಮೃಧಿಮತ್ |

೧೬

ನ ದದರ್ಶ ತ್ವಿಯಾಂ ಭಾಯಾಂ ಕೃಕೇಯೀಂ ಶಯನೋತ್ತಮೇ |

ಸ ಶಾಮಬಲಸಂಯುಕ್ತೋ ರತ್ನಧರಂ ಮನುಜಾಧಿಪಃ ||

೧೭

ಅಪಶ್ಯಾ ದಯಿತಾಂ ಭಾಯಾಂ ಪಪ್ತಷ್ಣ ವಿಷಾದ ಚ |

ನ ಹಿ ತಸ್ಯ ಪುರಾ ದೇವಿ ತಾಂ ವೇಲಾಮತ್ಯವರ್ತತ ||

೧೮

ಯರೂ ಕುಳಿಯರೂ ಆದ ಪರಿಚಾರಿಕೆಯರು ಅಲ್ಲಲ್ಲಿ ಕಾಣಿಸುತ್ತಿದ್ದರು. ಸಂಪರ್ಗ ಆಸುಗೆ ಮುಂತಾದ ಗಿಡಗಳಿರುವ ಲತಾಕುಂಜಗಳೂ ಚಿತ್ರಶಾಲೆಗಳೂ. ಕಂಗೊಳಿಸುತ್ತಿದ್ದವು (೧೨-೧೩). ಆನೆಯ ದಂತ, ಬೆಳ್ಳಿ, ಬಂಗಾರಗಳಿಂದ ಅಲಂಕೃತವಾದ ಜಗುಲಿಗಳೂ ಸದಾ ಹಣ್ಣು ಹೊಗಳಿಂದ ತುಳುಕುವ ಗಿಡಗಳೂ ಕೊಳಗಳೂ ರಂಜಿಸುತ್ತಿದ್ದವು ಅಂತೆ ಪುರದೊಳಗೆ ದಂತ-ರಜತ-ಸುವರ್ಣಗಳಿಂದ ನಿರ್ಮಿಸಿದ ಶ್ರೀಷ್ವಂತಾದ ಪೀಠಗಳನ್ನು ಹಾಕಿದ್ದರು. ನಾನಾ ಬಗೆಯ ಅನ್ನ ಪಾನಗಳೂ ವಿವಿಧ ಭಕ್ತಿಗಳೂ ಅನುವಾಗಿದ್ದವು (೧೪-೧೫). ಉಜ್ಜಾಲವಾದ ಅಲಂಕಾರಗಳಿಂದ ಸಿಂಗರಿಸಲ್ಪಟ್ಟ ಕೃಕೇಯಿಯ ಅಂತೆ ಪುರವು ಸ್ವರ್ಗ ಲೋಕದಂತೆ ರಮಣೀಯವಾಗಿತ್ತು. ಹೀಗೆ ಸಕಲ ಸಮೃದ್ಧಿಯಿಂದ ವಿರಾಜಿಸುತ್ತಿದ್ದ ತನ್ನ ಅಂತಃಪುರವನ್ನು ಮಹಾರಾಜನು ಪ್ರವೇಶಿಸಿದನು (೧೬). ಅಲ್ಲಿ ನೋಡಿದಾಗ ಉತ್ತಮವಾದ ಶಯನಸ್ಥಾನದಲ್ಲಿ ಪ್ರೀಯ ಪತ್ನಿಯಾದ ಕೃಕೇಯಿಯ ಕಾಣಿಸಲಿಲ್ಲ. ಕಾಮೋದ್ದೀಪಿತನಾದ

ನ ಚ ರಾಜಾ ಗೃಹಂ ಶೂನ್ಯಂ ಪ್ರವಿಶೇ ಕದಾಚನ ।
 ತತೋ ಗೃಹಗತೋ ರಾಜಾ ಕೈಕೇಯೀಂ ಪರ್ಯಾಪ್ತಭತ್ತ ॥ ೧೯
 ಯಥಾಪುರಮವಿಜ್ಞಾಯ ಸ್ವಾರ್ಥಲಿಪ್ಯಮವಂಡಿತಾಮ್ |
 ಪ್ರತೀಹಾರೀ ತ್ವಧೋವಾಚ ಸಂತಸ್ಯಾ ಸುಕೃತಾಂಜಲಿಃ ॥ ೨೦
 ದೇವ ದೇವಿ ಭೃತಂ ಕುದಾ ಕೌರಧಾಗಾರಮಭುದುತಾ ।
 ಪ್ರತೀಹಾರ್ಯಾ ವಚಃ ಶುತ್ತಾ ರಾಜಾ ಪರಮದುಮ್ರನಾಃ ॥ ೨೧
 ವಿಷಣುದ ಪ್ರನಭೂರಯೋ ಲುಲತವ್ಯಾಕುಲೀಂದಿಯಃ ।
 ತತ್ತ ತಾಂ ಪತಿತಾಂ ಭೂಮ್ಯೋ ಶಯಾನಾಮತಧೋಽಬತಮ್ ॥ ೨೨
 ಪ್ರತಪ್ತ ಇವ ದುಃಖೀನ ಸೋರಪಶ್ಯಜ್ಞಗತೀಪತಿಃ ।
 ಸ ವೃಧ್ಧಾರ್ಥಿಣೀಂ ಭಾಯ್ಯಾಂ ಪ್ರಾಣೇಭ್ರೋರಂ ಗರೀಯಸಿಮ್ ॥

ರಾಜನು ವಿನೋದಾರ್ಥವಾಗಿ ಬಂದರೆ ದಯಿತೆ ಕಾಣಲಿಲ್ಲ. ಅವನು ವಿಷಣ್ಣನಾಗಿ “ಕೈಯಿ, ಎಲ್ಲಿ ಹೋದೆ?” ಎಂದು ಹೇಳಿಕೊಂಡನು. ಆ ರಾಣಿಯು ಹಿಂದೆ ಯಾವಾಗಲೂ ರಾಜನು ಬರುವ ವೇಳೆಯಲ್ಲಿ ಇಲ್ಲದೆ ಇರುತ್ತಿರಲಿಲ್ಲ (೧೨-೧೫). ದಶರಥನು ಶೂನ್ಯವಾದ ಅಂತೆಪ್ರಾರಕ್ಷೆ ಬಂದುದೇ ಇಲ್ಲ, ಅನುತರ ಆ ಸ್ವಪಾಲನು “ಕೈಯಿಯು ಎಲ್ಲಿಗೆ ಹೋದಳು?” ಎಂದು ಸಹಜವಾಗಿ ಪ್ರತೀಹಾರಿಯನ್ನು ವಿಚಾರಿಸಿದನು. ಕೈಕೇಯಿಯು ಹಾಗೆ ಸ್ವಾರ್ಥಪರಾಯಣಾಗಿ ವಿವೇಕ ಭ್ರಷ್ಟಾಗಿರುವುದು ದಶರಥನಿಗೆ ತಿಳಿಯಲಿಲ್ಲ (೧೯). ಆಗ ಪ್ರತೀಹಾರಿಯು ಹೆದರುತ್ತ ಕೈಮುಗಿದುಕೊಂಡು “ಮಹಾರಾಜ, ಮಹಾರಾಣಿಯ ಏನು ಕಾರಣವೂ ಬಹಳ ಹೋಪಗೊಂಡು ಹೋಪಗ್ರಹಕ್ಕೆ ಹೋಗಿದ್ದಾಳಿ” ಎಂದಳು. ಆ ದ್ವಾರಪಾಲಿಕೆಯ ಮಾತನ್ನು ಕೇಳಿ ರಾಜನ ಮನಸ್ಸಿಗೆ ಬಹಳ ಖೇದವಾಯಿತು (೨೦-೨೧). ಅವನು ಇಂದ್ರಿಯಗಳಿಲ್ಲವೂ ತಳಮಳಗೊಂಡವು. ಮನಸ್ಸಿಗೆ ಬಹಳ ಕಳಕಳವಾಯಿತು. ಅವನು (ತ್ವರಿಯಿಂದ ಕೋಪ್ಯಾಹಕ್ಕೆ ಹೋಗಿ) ತನಿಗೆ ಯೋಗ್ಯವಲ್ಲದ ಬರಿಯ ನೆಲದ ಮೇಲೆ ಕೈಕೇಯಿಯು ಬಿದ್ದಿರುವುದನ್ನು ನೋಡಿ ದುಃಖಿಂದ ಬಂದು ಹೋದಂತಾದನು. ತರುಣೀಯಾದ ಆ ಪತ್ತಿಯು ಈ ವೃದ್ಧಿಗೆ ಪ್ರಾಣ

ಅಪಾಪ: ಪಾಪಸಂಕಲ್ಯಾಂ ದದರ್ಶ ಧರಣೀತಲೇ ।
ಲತಾಮಿವ ವಿನಿಷ್ಠತ್ವಾಂ ಪತಿತಾಂ ದೇವತಾಮಿವ ॥ ೨೫
ಕಂನರೀಮಿವ ನಿಧೂತಾಂ ಚ್ಯಾತಾಮಪ್ರರಸಂ ಯಥಾ ।
ಮಾಲಾಮಿವ ಪರಿಭ್ರಾಂ ಹರಿಣೀಮಿವ ಸಂಯತಾಮ್ ॥ ೨೬
ಕರೀಣಮಿವ ದಿಗ್ಂನ ವಿದ್ಯಾಂ ಮೃಗಯುನಾ ವನೇ ।
ಮಹಾಗಜ ಇವಾರಸ್ಯೇ ಸೈಹಾತ್ ಪರಿಮಮರ್ ತಾಮ್ ॥ ೨೦
ಪರಿಮೃತ್ಯ ಚ ಪಾಣಿಭ್ಯಾಮಭಸಂತಸ್ತಚೀತನಃ ।
ಕಾಮೀ ಕಮಲಪತ್ರಾಕ್ಷೇಮುವಾಚ ವನಿತಾಮಿದಮ್ ॥ ೨೮
ನ ತೇರಹಮಭಜಾನಾಮಿ ಕೋಧಮಾತ್ಯನಿ ಸಂತ್ರಿತಮ್ ।
ದೇವಿ ಕೇನಾಭಿಯುಕ್ತಾಪಿ ಕೇನ ವಾಸಿ ವಿಮಾನಿತಾ ॥ ೨೯
ಯದಿದಂ ಮಮ ದುಃಖಾಯ ಶೇಷೇ ಕಲ್ಯಾಣಿ ಪಾಂಸುಮು ।
ಭೂಮೌ ಶೇಷೇ ಕಮಧ್ರಂ ತ್ವಂ ಮಯಿ ಕಲ್ಯಾಣಿ ಜೀವತಿ ॥೨೯

ಕ್ಷೀಂತಲೂ ಪ್ರಿಯತಮಳಾಗಿದ್ಭು (೨೨-೨೩). ಸರಳ ಸ್ವಭಾವದ ರಾಜನು ನೆಲದ ಮೇಲೆ ಕೆಟ್ಟ ಉದ್ದೇಶದಿಂದ ಮಲಗಿದ್ದ ಕೃಕೇಯಿಯನ್ನು ಕಂಡನು. ಅವಳು ಕಿತ್ತಸೇದ ಬಳಿಯಂತೆ, ಭೂಮಿಗೆ ಬಿದ್ದ ದೇವತೆಯಂತೆ, ತಲ್ಲಿ ಬೀಳಿಸಿದ ಕಿನ್ನರಿಯಂತೆ, ಜಾರಿಬಿದ್ದ ಅಪ್ಪರೆಯಂತೆ, ಹರಿದು ಹಾಕಿದ ಮಾಲೆಯಂತೆ ಸೇರಿಹಿಡಿದು ಕಟ್ಟಿದ ಹೆಣ್ಣು ಜಂಕೆಯಂತೆ ಇದ್ದಳು (೨೪-೨೫). ಕಾಡಿನಲ್ಲಿ ಬೇಕೆಗಾರನ ವಿಷಾಕ್ತ ಬಾಣದ ಹೊಡೆತದಿಂದ ನರಭೂವ ಹೆಣ್ಣಾನೆಯನ್ನು ಮಹಾಗಜವು ಸೊಂಡಿಲೀನಿಂದ ನೇವರಿಸುವಂತೆ, ಮಹಾರಾಜನು ಪ್ರೀತಿಯಿಂದ ಆಕೆಯನ್ನು ಕೃಯಿಂದ ಸವರಿದನು (೨೬). ಆ ಕಾಮಿಯು ಎರಡು ಕೃಗಳಿಂದಲೂ ಅವಳನ್ನು ನೇವರಿಸುತ್ತ ಮನಸ್ಸಿನಲ್ಲಿ ಅಳುಕುತ್ತ ಆ ಕಮಲ ದಳನೇತ್ಯೆಯನ್ನು ಹುರಿತು ಹೀಗೆಂದನು (೨೭) : “ ದೇವಿ, ನಿನ್ನ ಮನಸ್ಸಿನಲ್ಲಿ ಇಷ್ಟ ಹೋಪವೇಕೆ ಬಂದಿತೆಂಬುದು ನನಗೆ ತಿಳಿಯದು. ಯಾರಾದರೂ ನಿನ್ನನ್ನು ಬಯಸ್ತಿರೆ? ಅವಮಾನ ಪಡಿಸಿದರೆ? ಈ ಧೂಳಿನಲ್ಲಿ ಮಲಗಿರುವುದರಿಂದ ನನಗೆ ಒಹಳ ದುಃಖಿರಾಗಿದೆ. ವುಂಗಳಾಂಗಿ, ನಾನು ಬದುಕಿರುವಾಗ

ಭೂತೋಪಹತಚಿತ್ತೇವ ಮಮ ಚಿತ್ತಪ್ರಮಾಧಿನಿಃ ।
ಸಂತಿ ಮೇ ಕುಶಲಾ ವೈದಾಸ್ತ್ರ ಭುತುಷ್ಣಾಶ್ಚ ಸರ್ವಶಃ ॥ ೧೦

ಸುಖಿತಾಂ ತ್ವಾಂ ಕರಿಷ್ಯಂತಿ ವ್ಯಾಧಿಮಾಚಕ್ಷ್ಯ ಭೂಮಿನಿ ।
ಕ್ಷ್ಯ ವಾ ತೇ ಶಿಯಂ ಕಾರ್ಯಂ ಕೇನ ವಾ ವಿಶ್ವಿಯಂ ಕೃತಮ್ ॥
ಕಃ ಶಿಯಂ ಲಭತಾಮದ್ಯ ಕೋ ವಾ ಸುಮಹದಷಿಯಮ್ ।
ಮಾ ರೋದೀಮಾರ್ಚ ಕಾಣಿಕ್ಷಂತಂ ದೇವಿ ಸಂಪರಿಶೋಪಣಾಮ್ ॥
ಅವಧೋ ವಧ್ಯತಾಂ ಕೋ ವಾ ವಧ್ಯಃ ಕೋ ವಾ ವಿಮುಚ್ಯತಾಮ್
ದರಿಧ್ಯಃ ಕೋ ವಾ ಭವತ್ತಾಧೋ ದ್ರವ್ಯವಾನ್ನಿಪ್ಯತಿಂಚನಃ ॥ ೧೧
ಅಹಂ ಚ್ಯಾವ ಮದೀಯಾಶ್ಚ ಸರ್ವೇತವ ವಶಾನುಗಾಃ ।
ನ ತೇ ಕಂಚಿದಭಾಯಂ ವ್ಯಾಹಂತಮಹಮುತ್ತಹೇ ॥ ೧೨

ನಿನು ನೆಲದ ಮೇಲೆ ಮಲಗಬೇಕೆ? (೨೮-೨೯). ನಿನ್ನನ್ನು ನೋಡಿದರೆ ದೆವ್ಯ
ಹಿಡಿದವಳಿನ್ನು ನೋಡಿದಂತಾಗಿ ನನ್ನ ಮನಸ್ಸು ಸಂಕಟದಿಂದ ಕಡೆದು
ಹೋಗುತ್ತಿದೆ. ನಮ್ಮ ಒಳ ಪ್ರಸಿದ್ಧರಾದ ಕುಶಲ ವೈದ್ಯರು ಬೇಕಾದಷ್ಟು ಮಂದಿ
ಇದ್ದಾರೆ. ಕೋಪನೆ, ಯಾವುದಾದರೂ ವ್ಯಾಧಿಯಿದ್ದರೆ ತಿಳಿಸು, ಆ ವೈದ್ಯರು
ಗುಣಪಡಿಸುವರು. ನಿನಗೆ ಬೇಕಾದ ಯಾರಿಗಾದರೂ ಒಳ್ಳೆಯಿದನ್ನು ಮಾಡಬೇಕೆ?
ಯಾರಾದರೂ ನಿನಗೆ ವ್ಯಧೇಯಾಗುವ ಕಾರ್ಯವನ್ನು ಮಾಡಿದರೆ? (೨೦-೨೧).
ದೇವಿ, ಯಾರಿಗೆ ಒಳ್ಳೆಯಿದನ್ನು ಮಾಡಿಕೊಡ ಬೇಕು? ಯಾರನ್ನು ದಂಡಿಸಬೇಕು?
ಹೇಳು. ಹೀಗೆ ನಿನು ಅಳಬೇಡ. ಹೀಗೆ ದೇಹವನ್ನು ಒಳಲಿಸಬೇಡ (೨೨).
(ನಿನ್ನ ಸಂತೋಷಕ್ಕಾಗಿ) ಕೊಲೆಗೆ ಅಹಂ ನಲ್ಲಿದವನನ್ನಾದರೂ ಕೊಲ್ಲಿಸುತ್ತೇನೆ.
ಮರಣ ದಂಡನೆಗೆ ಒಳಗಾದವ ನನ್ನ ಬಿಡಿಸುತ್ತೇನೆ. ಯಾವ ದರಿದ್ರ ನನ್ನ
ಶ್ರೀಮಂತ ನನ್ನಾಗಿ ಮಾಡಬೇಕು? ಯಾವ ಶ್ರೀಮಂತ ನನ್ನ ದರಿದ್ರ ನನ್ನಾಗಿ
ಮಾಡಬೇಕು? (೨೩). ನಾನು, ನನ್ನವರು-ಎಲ್ಲರೂ ನಿನಗೆ ಅಧಿನರಾಗಿದ್ದೇವೆ.
ನಿನ್ನ ಅಭಿಲಾಷೆಗೆ ನಾನೆಂದಿಗೂ ಅಡ್ಡ ಬರುವುದಿಲ್ಲ. ನನ್ನ ಪ್ರಾಣ

ಅತ್ಯಂತ ಜೀವಿತೇನಾಗಿ ಬೂಹಿ ಯನ್ನನೇಷ್ಟಿಸಿ ।	
ಬಲಮಾತ್ತನಿ ಜಾನಂತೀ ನ ಮಾಂ ಶಂಕಿತುಮಹಾಸಿ ॥	೩೪
ಕರಿಷ್ಯಾಮಿ ತವ ಪೀಠಿಂ ಸುಕೃತೇನಾಗಿ ತೇ ಶಪೇ ।	
ಯಾವದಾವರ್ತತೇ ಚಕ್ರಂ ತಾವತೀ ಮೇ ವಸುಂಧರಾ ॥	೩೫
ಪಾಡೀನಾಃ ಸಿಂಧುಸೌವೀರಾಃ ಸೌರಾಷ್ಟ್ರಾ ದಕ್ಷಿಣಾಪಥಾಃ ।	
ವಂಗಾಂಗಮಗಧಾ ವತ್ಯಾಃ ಸಮುದ್ರಾಃ ಕಾಶಿಕೋಸಲಾಃ ॥	೩೬
ತತ್ತ್ರಂ ಜಾತಂ ಬಹು ದವ್ಯಂ ಧನಧಾನ್ಯಮಜಾವಿಕಮ್ ।	
ತತೋ ವ್ಯಾಂಷ್ಟ ಕೈಕೇಯಿ ಯದತ್ತಂ ಮನಸೇಷ್ಟಿಸಿ ॥	೩೭
ಕಿಮಾಯಾಸೇನ ತೇ ಭೀರು ಉತ್ತಿಷ್ಠೋತ್ತಿಷ್ಟು ಶೋಭನೇ ।	
ತತ್ತ್ವಂ ಮೇ ಬೂಹಿ ಕೈಕೇಯಿ ಯತಸ್ಸೇ ಭಯಮಾಗತಮ್ ॥	೩೮
ತತ್ತ್ವೇ ವ್ಯಾಪನಯಿಷ್ಯಾಮಿ ನೀಹಾರಮಿವ ರಶ್ಮಿವಾನ್ ।	
ತಫೋಕ್ತಾ ಸಾ ಸಮಾಶ್ಚಾ ಪಕ್ತಕಾಮಾ ತದಬಿಯಮ್ ॥	೪೦

ವನ್ನಾದರೂ ಒತ್ತೆಯಿಡುತ್ತೇನೆ. ನಿನ್ನ ಮನಸ್ಸಿನಲ್ಲಿ ಏನಿದೆ? ಹೇಳು. ನಿನ್ನಲ್ಲಿ ನನ್ನ ಪ್ರೇಮದ ಬಲವೇಷ್ಟಂಬುದು ಗೊತ್ತಿರುವಾಗ ನೀನು ಸಂದೇಹ ಪಡುವುದು ಯುಕ್ತವಲ್ಲ (೨೪-೩೪). ನಿನ್ನ ಇಷ್ಟವನ್ನು ನಡೆಸಿಕೊಡುತ್ತೇನೆಂದು ನನ್ನ ಪಣ್ಣಾದ ಮೇಲೆ ಅಣೆಯಿಟ್ಟು ಶಪಥ ಮಾಡುತ್ತೇನೆ. ಈ ಸೂರ್ಯ ಮಂಡಲವು ಎಲ್ಲಿಯವರಿಗೆ ಸುತ್ತಿ ಬೆಳಗುವುದೋ ಅಲ್ಲಿಯವರಿಗಿನ ಸಮಸ್ತ ಪೃಥಿವೀಯಾ ನನಗೆ ಸೇರಿದ್ದು (೩೬). ಪೂರ್ವದೇಶಗಳು, ಸಿಂಧು, ಸೌವೀರ, ಸೌರಾಷ್ಟ್ರ, ದಕ್ಷಿಣಾಪಥ, ಅಂಗ, ವಂಗ, ಮಗಧ, ಮತ್ತ್ಯ, ಕಾಶಿ, ಕೋಸಲ ರಾಜ್ಯಗಳಿಲ್ಲವೂ ನನ್ನ ವಶದಲ್ಲಿವೆ. ಅಲ್ಲಿರುವ ಧನ ಧಾನ್ಯ ಪಶು ಸಂಪತ್ತಿಗಳಲ್ಲಿ ಯಾವುದು ನಿನಗೆ ಬೇಕು? ಕೈಕೇಯಿ, ನಿನಗೆ ಬೇಕಾದ್ದನ್ನು ಕೇಳಿಕೊ (೩೭-೩೮). ಭೀರು, ಹೀಗೆ ಆಯಾಸ ಪಡುವುದೇಕೆ? ಸುಂದರಿ, ಏಳು ಏಳು. ಯಾವುದರಿಂದ ನಿನಗೆ ಭಯವಾಗಿದೆ? ಹೇಳು. ಕೈಕೇಯಿ, ಸೂರ್ಯನು ಮಂಜನ್ನು ಕರಿಗಿಸುವಂತೆ ನಿನ್ನ ಕಷ್ಟವನ್ನು ಪರಿಹರಿಸುತ್ತೇನೆ” ಎಂದನು. ಹೀಗೆ ದಶರಥನು ಸರ್ವಾಧಾನವನ್ನು ಹೇಳಲಾಗಿ ಅಪಿಯವಾದೆ

ಪರಿಸೀಡೆಯಿತುಂ ಭೂಯೋ ಭತ್ವರಮುಪಚಕ್ರಮೇ ॥

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ದಶಮಃ ಸರ್ಗಃ

ಏಕಾದಶಃ ಸರ್ಗಃ

ವರದ್ವಯನಿಬಂಧಃ

ತಂ ಮನ್ಯಾಧಶರೈರ್ವಿದಧಂ ಕಾಮವೇಗವಶಾನುಗಮ್ ।

ಉಖಾಚ ಪೃಥಿವೀಪಾಲಂ ಕೃಕೇಯೀ ದಾರುಣಂ ವಚಃ ॥ ೮

ನಾಸ್ಮಿ ವಿಪ್ರಕೃತಾ ದೇವ ಕೇನಚನ್ನಾವಮಾನಿತಾ ।

ಅಭಿಪ್ರಾಯಸ್ತು ಮೇ ಕಶ್ಚತ್ತಮಿಭ್ವಾಮಿ ತ್ವಯಾ ಕೃತಮ್ ॥ ೯

ಆ ವಿಷಯವನ್ನು ಹೇಳಬೇಕೆಂದು ಕೃಕೇಯಿಯು ಸಂಕಲ್ಪಿಸಿದಳು. ಅದಕ್ಕೆ ಮೊದಲು ಗಂಡನನ್ನು ಇನ್ನೂ ನಿಬಂಧಕ್ಕೆ ಸಿಕ್ಕಿಸಿಕೊಳ್ಳಲಾರಂಭಿಸಿದಳು (೨೯-೪೦).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ಹತನೆಯ ಸರ್ಗ

ಸರ್ಗ ೧೧

ಎರಡು ವರಗಳನ್ನು ಸಲ್ಲಿಸಬೇಕೆಂದು ಕೃಕೇಯಿಯು
ದಶರಥ ನನ್ನ ಒತ್ತಾಯಪಡೆಸುವುದು.

ದಶರಥ ರಾಜನು ವೆನ್ನಾಧ ಬಾಣಗಳಿಂದ ಪೀಡಿತನಾಗಿ ಕಾಮವಶನಾಗಿರುತ್ತಾನೆಂಬುದನ್ನು ಬಿಲ್ಲ ಕೃಕೇಯಿಯು ಕುರವಾದ ಮಾತನ್ನಾಡಲು ಪೂರಂಭಿಸಿದಳು (೧) : “ಮಹಾರಾಜ, ನನಗೆ ಯಾರೂ ಕೇಡನ್ನು ಎಸಗಿಲ್ಲ. ಯಾರೂ ಅವಮಾನಗೊಳಿಸಿಲ್ಲ. ನನ್ನ ಇಷ್ಟ ಒಂದನ್ನು ನೀನು ನೇರವೇರಿಸಿ

ಪ್ರತಿಜ್ಞಾಂ ಪ್ರತಿಜಾನಿಷ್ಟ ಯದಿ ತ್ವಂ ಕರ್ತೃಮಿಷ್ಟಿಸಿ ।
ಅಥ ತದ್ವಾ ಹರಿಷಾಮಿ ಯದಭಿಪ್ರಾರ್ಥಿತಂ ಮಯಾ ॥ ೩
ತಾಮುವಾಚ ಮಹಾರಾಜಃ ಕೃಕೇಯೀಮೀಷದುತ್ಸಿತಃ ।
ಕಾಮೀ ಹಸ್ತೇನ ಸಂಗೃಹ್ಯ ಮೂರ್ಧಜೀಷು ಶುಚಿಸ್ತಾಮ್ ॥ ೪
ಅವಲಿಪ್ಯೇನ ಜಾನಾಸಿ ತ್ವತ್ತಃ ಪಿಯತರೋ ಮಮ ।
ಮನುಜೋ ಮನುಜವಾಘಾರಾಮಾದಸೋ ನ ವಿದ್ವತೇ ॥ ೫
ತೇನಾಜಯೈನ ಮುಖೀನ ರಾಘವೇಣ ಮಹಾತ್ಮಾ ।
ಶಪೇ ತೇ ಜೀವನಾಹೇಣ ಬೂರ್ಣಿ ಯನ್ನನಸೇಷ್ಟಿಸಿ ॥ ೬
ಯಂ ಮುಹೂರ್ತಮಪಶ್ಯಂಸ್ತ ನ ಜೀವೇಯಮಹಂ ಧುವಮ್ ।
ತೇನ ರಾಮೇಣ ಕೃಕೇಯ ಶಪೇ ತೇ ವಚನಕ್ರಿಯಾಮ್ ॥ ೭
ಆತ್ಮಾ ವಾತ್ಮಜೀಶಾಸ್ನೇಪ್ಯಾಂಕೇ ಯಂ ಮನುಜರ್ವಭಮ್ ।
ತೇನ ರಾಮೇಣ ಕೃಕೇಯ ಶಪೇ ತೇ ವಚನಕ್ರಿಯಾಮ್ ॥ ೮

ಹೊಡಬೇಕೆಂಬುದೇ ನನ್ನ ಬಯಕೆ. ಅದನ್ನು ನೆರವೇರಿಸಿಕೊಡಲು ನಿನಗೆ ಇಚ್ಛೆಯಿದ್ದರೆ, ಆ ರೀತಿಯಲ್ಲಿ ನೀನು ಪ್ರತಿಜ್ಞೆ ಮಾಡಬೇಕು. ಆಗಲೇ ನನ್ನ ಅಭಿಲಾಷೆ ಏನೆಂಬುದನ್ನು “ಹೇಳುತ್ತೇನೆ” ಎಂದು ನುಡಿದಳು (೨-೨). ಮಹಾರಾಜನಿಗೆ ಸ್ವಲ್ಪ ನಗು ಬಂದಿತು. ಆ ಕಾಮಿಯ ತನ್ನ ಕೈಯಿಂದ ಆ ಸುಂದರಿಯ ತಲೆಗೂಡಲನ್ನು ಹಿಡಿದು ನೇವರಿಸುತ್ತ ಹೀಗೆಂದನು: “ಎಲೆ ಜಂಭವದವರೆ / ನಿನಗಿಂತಲೂ ಹೆಚ್ಚು ಪ್ರೀತಿ ಪಾತ್ರರಾದವರು ನನಗೆ ಇಲ್ಲವೆಂಬುದು ನಿನಗೆ ತಿಳಿಯದೆ? ಪುರುಷೋತ್ತಮನಾದ ರಾಮನೊಬ್ಬ ನನ್ನ ಬಿಟ್ಟು ಅಂಥವರು ಇನ್ನೊಬ್ಬರಿಲ್ಲ (೪-೫). ಅಜೇಯನಾದ ಮಹಾಪುರುಷನೂ, ನನಗೆ ಅತ್ಯಂತ ಮುಖ್ಯನೂ, ನನ್ನ ಜೀವಕ್ಕೆ ಆಧಾರನೂ ಆದ ರಾಮನ ಹೆಸರಿನಲ್ಲಿ ಶಪಥ ಮಾಡುತ್ತೇನೆ. ನಿನ್ನ ಮನಸ್ಸಿನಲ್ಲಿರುವದೇನು? (೬). ಕೃಕೇಯ, ಯಾರನ್ನು ಒಂದು ಮುಹೂರ್ತಕಾಲ ನೋಡಿದ್ದರೆ ನಾನು ನಿಶ್ಚಯವಾಗಿಯೂ ಬದುಕಲಾರೇನೋ, ಆ ಶ್ರೀರಾಮನ ಹೆಸರಿನಲ್ಲಿ ನಿನ್ನ ಮಾತನ್ನು ನಡೆಸಿಕೊಡುತ್ತೇನೆಂದು ಶಪಥ ಮಾಡುತ್ತೇನೆ (೭). ನಿನಗಿಂತಲೂ ನನ್ನ ಇತರ ಮಕ್ಕಳಿಗಿಂತಲೂ ಯಾವ ಪುರುಷ ಶ್ರೀಷ್ಟನು ಅಧಿಕ

ಭದ್ರೇ ಹೃದಯಮಪೈತದನುಮುಶ್ಯೋದಧರಸ್ಯ ಮೇ ।
 ಪಿತತ್ವಮಿಷ್ಟಃ ಕೃಕೇಯಿ ಬೂಹಿ ಯತ್ ಶಾಧು ಮನ್ಯಸೇ ॥ ೬
 ಬಲಮಾತ್ತನಿ ಪಶ್ಯಂತಿ ನ ಮಾಂ ಶಂಕತಮಹಸಿ ।
 ಕರಿಪಾಯಿ ತವ ಸೀತಿಂ ಸುಕೃತೇನಾಪಿ ತೇ ಶಪೇ ॥ ೧೦

ಶಾ ತದಧರ್ಮಮನಾ ದೇವೀ ತಮಭಿಪ್ರಾಯಮಾಗತಮ್ ।
 ನಿಮಾಂಧ್ಯಾಧ್ಯಾತ್ ಪ್ರಹರಣಾಭ್ಯ ಬಭಾಪೇ ದುರ್ವಚಂ ವಚಃ ॥೧೧
 ತೇನ ವಾಕ್ಯೇನ ಸಂಹೃಷ್ಟಾ ತಮಭಿಪ್ರಾಯಮಾತ್ತನಃ ।
 ವ್ಯಾಜಹಾರ ಮಹಾಘೋರಮಭಾಗತಮಿವಾಂತಕಮ್ ॥ ೧೨

ಯಥಾ ಕ್ರಮೇಣ ಶಪಸಿ ವರಂ ಮಮ ದದಾಸಿ ಚ ।
 ತಭ್ಯಾಷ್ಟಂತು ತ್ರಯಸ್ತಿಂಶದ್ವೇವಾಃ ಸಾಗ್ನಿಪ್ರರೋಗಮಾಃ ॥ ೧೩

ನೆಂದು ನಾನು ಮೆಚ್ಚಿಕೊಂಡಿರುವೆನೋ, ಅಂಥ ರಾಮನ ಹೆಸರಿನಲ್ಲಿ, ಕೃಕೇಯಿ, ನಿನ್ನ ಮಾತನ್ನು ನಡೆಸುತ್ತೇನೆಂದು ಶಪಥ ಮಾಡುತ್ತೇನೆ (೫). ಮಂಗಳಾಂಗಿ, ನನ್ನ ಮಾತಿನಂತೆಯೇ ನನ್ನ ಮನಸ್ಸು ಇದೆಯೆಂದು ತಿಳಿದುಕೊ. ಈ ದುಃಖಿದಿಂದ ನನ್ನನ್ನು ಪಾರುಮಾಡು. ಇದನ್ನೆಲ್ಲ ಮನಸ್ಸಿಗೆ ತಂದುಕೊಂಡು ನಿನಗೆ ಬೇಕಾಗಿರುವುದೇನೆಂಬುದನ್ನು ಹೇಳು (೬). ನಿನ್ನಲ್ಲಿರುವ ಪ್ರೇಮದ ಬಲವನ್ನಾದರೂ ಆಲೋಚಿಸಿದರೆ ನನ್ನ ವಿಷಯಲ್ಲಿ ನಿನು ಸಂದೇಹಿಸುವುದು ಯುಕ್ತವಾಗದು. ನಿನ್ನ ಇಷ್ಟವನ್ನು ಸಲ್ಲಿಸುತ್ತೇನೆಂದು ನಾನು ಸಂಪಾದಿಸಿದ ಪುಣ್ಯದ ಮೇಲೆ ಆಣೆಯಿಟ್ಟು ಹೇಳುತ್ತೇನೆ” ಎಂದನು (೧೦). ಅವನ ಮಾತಿನ ಕಡೆಗೇ ಗಮನವಿಟ್ಟಿದ್ದ ಕೃಕೇಯಿಯು ತನ್ನ ದಾರಿಗೆ ರಾಜನು ಬಂದನೆಂದು ಹಿರಿಹಿಗ್ನಿದಳು. ಅವಳು ಪಕ್ಷಪಾತವನ್ನವಲಂಬಿಸಿ ಆಡಬಾರದ ಮಾತನ್ನಾಡಿದಳು. ರಾಜನ ಶಪಥ ವಾಕ್ಯದಿಂದ ಸಂತುಷ್ಟಿಂಗಿ, ಎದುರಿಗೆ ಪ್ರತ್ಯಕ್ಷಬಾಗಿ ಬಂದು ನಿಂತ ವೃತ್ಯುವಿನಂತೆ ವುಹಾಘೋರವಾದ ತನ್ನ ಅಭಿಪ್ರಾಯವನ್ನು ಹೇಳಿದಳು (೧೧-೧೨) : “ವುಹಾರಾಜ, ನನ್ನ ವರವನ್ನು ಸಲ್ಲಿಸುತ್ತೇನೆಂದು ಕ್ರಮವಾಗಿ ಆಣೆಯಿಟ್ಟು ಹೇಳಿದ್ದೀರೆ. ಅಗ್ನಿಯೇ

ಚಂದಾದಿತ್ಯೈ ನಭಶೈಪ ಗುಹಾ ರಾತ್ರಿಹನೀ ದಿಶಃ ।

ಜಗಭ್ಯೈ ಪೃಥಿವೀ ಚೀಯಂ ಸಗಂಧವಾ ಸರಾಕ್ಷಣಾ ॥

೧೪

ನಿಶಾಚರಾಣಿ ಭೂತಾನಿ ಗೃಹೇಷು ಗೃಹದೇವತಾಃ ।

ಯಾನಿ ಬಾನಾನಿ ಭೂತಾನಿ ಜಾನೀಯಭಾಷಿತಂ ತವ ॥

೧೫

ಸತ್ಯಸಂಧೋ ಮಹಾತೇಜಾ ಧರ್ಮಜ್ಞಃ ಸುಸಮಾಹಿತಃ ।

ವರಂ ಮಮ ದದಾತ್ಯೈಪ ತನ್ನೇ ಶೃಂತಂತ ದೇವತಾಃ ॥

೧೬

ಇತಿ ದೇವೀ ಮಹೇಷ್ವಾಸಂ ಪರಿಗೃಹ್ಯಾಭಿಶಸ್ಯ ಚ ।

ತತಃ ಪರಮುವಾಚೀದಂ ವರದಂ ಕಾಮಮೋಹಿತಮ್ ॥

೧೭

ಸ್ವರ ರಾಜನ್ ಪುರಾವೃತ್ತಂ ತಸ್ಮಿನ್ ದೃವಾಸುರೇ ರಣೇ ।

ತತ್ ಭೃತ್ಯಾವಯಭೃತುಸ್ವವ ಜೀವಿತಮಂತರಾ ॥

೧೮

ಮೊದಲಾದ ಮೂವತ್ತು ಮೂರು (ಕೋಟಿ) ದೇವತೆಗಳಿರಾ, ಕೇಳಿರಿ / ಸೂಯ್ಯ, ಚಂದ್ರ, ಅಕಾಶ, ಗ್ರಹಗಳು, ರಾತ್ರಿ, ಹಾಲು, ದಿಹುಗಳು, ಈ ವಿಶ್ವ, ಪೃಥಿವಿ, ಗಂಧವರು, ರಾಕ್ಷಸರು, ರಾತ್ರಿಯಲ್ಲಿ ಸಂಚರಿಸತಕ್ಕ ಭೂತಗಳು, ಈ ಗೃಹದಲ್ಲಿರುವ ಗೃಹದೇವತೆಗಳು ಮತ್ತು ಯಾವ ಯಾವ ದೇವ ಯೋನಿ ವಿಶೇಷಗಳವೇಯೋ ಅವರೆಲ್ಲರೂ, ಮಹಾರಾಜ, ನೀನು ಕೊಟ್ಟ ಮಾತಿಗೆ ಸಾಕ್ಷಿಗಳಾಗಿರಲಿ / (೧೯-೨೪). ಹೀ ದೇವತೆಗಳೇ, ಸತ್ಯಸಂಧನೂ ಮಹಾತೇಜಸ್ಸಿಯೂ ಧರ್ಮಜಜ್ಞನೂ ಸ್ವಸ್ಥಚಿತ್ತನೂ ಆದ ಈತನು ನನ್ನ ವರವನ್ನು ಸಲ್ಲಿಸುತ್ತಿದ್ದಾನೆ. ನೀವೆಲ್ಲರೂ ಕೇಳುತ್ತಿರಿ” ಹೀಗೆ ಹೊಗಳುತ್ತ ನುಡಿದು ಆ ರಾಣಿಯ ಮಹಾವೀರನಾದ ದಶರಥ ನನ್ನ ತನ್ನ ಹಿಡಿತಕ್ಕ ತಂದು ಕೊಂಡಳು. ಅನಂತರ ಕಾಮವಶದಿಂದ ಬುದ್ಧಿಗಿಟ್ಟು ವರವನ್ನು ಸಲ್ಲಿಸುವುದಾಗಿ ಮಾತುಕೊಟ್ಟ ಅವನನ್ನು ಕುರಿತು ಹೀಗಂದಳು (೨೫-೨೬) : “ಮಹಾರಾಜ, ದೇವಾಸುರ ಯುದ್ಧದಲ್ಲಿ ನಡೆದ ಪೂರ್ವವೃತ್ತಾಂತವನ್ನು ಸ್ತುರಿಸಿಕೊ. ಯುದ್ಧಮಧ್ಯದಲ್ಲಿ ಶತ್ರುವಾದ ಶಂಬರಾಸುರನು ನಿನ್ನನ್ನು

ತತ್ತ ಒಬಿ ಮಯಾ ದೇವ ಯತ್ತಾ ಸಮಭಿರಕ್ಷಿತಃ ।
ಜಾಗ್ರತ್ಯಾ ಯತಮಾನಾಯಾಸ್ತತೋ ಮೇ ಪಾದದಾ ವರೌ ॥ ೧೯
ತೊ ತು ದತ್ತೋ ವರೌ ದೇವ ನಿಕ್ಷೇಪೌ ಮೃಗಯಾಮೃಹಮ್ ।
ತವೈವ ಪೃಥಿವೀಪಾಲ ಸಕಾಶೇ ಸತ್ಯಸಂಗರ ॥ ೨೦

ತತ್ತ ಪ್ರತಿಶುತ್ಯ ಧರ್ಮೇಣ ನ ಚೀದಾಸ್ಯಸಿ ಮೇ ವರಮ್ ।
ಅದ್ವೈತಾ ಪ್ರಹಾಸಾಧಿ ಜೀವಿತಂ ಶ್ವದಿಷ್ಟಮಾನಿತಾ ॥ ೨೧

ವಾಬ್ಯಾತ್ಮೇಣ ತದಾ ರಾಜಾ ಕೃಕೇಯಾ ಸ್ವವಶೇ ಕೃತಃ ।
ಪ್ರಚಸ್ಯಂದ ವಿನಾಶಾಯ ಪಾಶಂ ಮೃಗ ಇವಾತ್ಮನಃ ॥ ೨೨

ತತಃ ಪರಮುವಾಚೀದಂ ವರದಂ ಕಾಮಮೋಹಿತಮ್ ।
ವರೌ ಯೌ ಮೇ ತ್ವಯಾ ದೇವ ತದಾ ದತ್ತೋ ಮಹಿಷತೇ ॥ ೨೩

ಮೂಳೇಗೋಳಿಸಿದನು (೧೮). ಆ ಸಮಯದಲ್ಲಿ ನಾನು ಜಾಗರೂಕತೆಯಿಂದ ಬಹುಪ್ರಯತ್ನ ಮಾಡಿ ನಿನ್ನನ್ನು ರಕ್ಷಿಸಿದನು. ಅದಕ್ಕಾಗಿ ನನಗೆ ಎರಡು ವರಗಳನ್ನು ಅನುಗ್ರಹಿಸಿದ್ದೇಯೆ (೧೯). ನೀನು ಹೊಟ್ಟಿ ವರಗಳನ್ನು ಇದುವರೆಗೂ ನಿನ್ನಲ್ಲಿಯೇ ನಿಕ್ಷೇಪವಾಗಿ ಇರಿಸಿದ್ದೆನು. ಈಗ ಆ ವರಗಳನ್ನು ಕೇಳಿಹೊಳ್ಳುತ್ತೇನೆ. ಮಹಾರಾಜ, ನೀನು ಸತ್ಯಸಂಧಿ; ಅವಗಳನ್ನು ಸಲ್ಲಿಸುತ್ತೇನೆಂದು ಪ್ರತಿಜ್ಞಾ ಮಾಡಿದ್ದೀಯೆ. ನ್ಯಾಯವಾಗಿ ವರವನ್ನು ನನಗೆ ಸಲ್ಲಿಸಿದ್ದರೆ, ನಿನ್ನಿಂದ ಅವಮಾನಿತಳಾದ ನಾನು ಈ ದಿನವೇ ಪ್ರಾಣವನ್ನು ಬಿಡುವೇನು” ಎಂದು ಹೇಳಿದಳು (೨೦-೨೧). ಹೀಗೆ ಕೃಕೇಯಿಯು ಬರಿಯು ವೂತಿನಿಂದಲೇ ರಾಜ ನನ್ನು ತನ್ನ ವಶಮಾಡಿಕೊಂಡಳು. ಮೃಗವು ತನ್ನ ವಿನಾಶಕ್ಯೋಸ್ಕರ ಬಲಯಲ್ಲಿ ಹೋಗಿ ಸಿಕ್ಕಿಹೊಳ್ಳುವಂತೆ, ದಶರಥನು ಕೃಕೇಯಿಯ ಒಳಿಗೆ ಜಾರಿಬಿದ್ದನು (೨೨). ಅನಂತರ ಕಾಮವಶನಾಗಿ ಬುದ್ಧಿಗೆಟ್ಟಿ ವರವನ್ನು ಕೊಡಲು ಬಂದ ದಶರಥ ನನ್ನ ಕುರಿತು ಹೀಗೆಂದಳು : “ಮಹಾರಾಜ, ಆ ಸವುಯುದಲ್ಲಿ ನೀನು ಯಾವ ಏರಡು ವರಗಳನ್ನು

ತೋ ತಾವದಹಮದ್ವೈ ವಕ್ಷು ಶ್ರೀ ಮೇ ವಚಃ ।
ಯೋಽಭಿಪೇಕ್ಷಸಮಾರಂಭೋ ರಾಘವಸೋಪಕಲ್ಪಿತಃ ॥ ೨೪
ಅನೇನ್ವಾಭಿಪೇಕ್ಷೋ ಭರತೋ ಮೇಽಭಿಷಿಷ್ಯತಾಮ್ ।
ಯೋ ದ್ವಿತೀಯೋ ಪರೋ ದೇವ ದತ್ತ ಶೀತೇನ ಮೇ ತ್ವಯಾ ॥೨೫
ತದಾ ದೃವಾಸುರೇ ಯುದ್ಧ ತಸ್ಯ ಕಾಲೋಯಮಾಗತಃ ।
ನವ ಪಂಚ ಚ ವಣಾಣಿ ದಂಡಕಾರಣಾಮಾಶಿತಃ ॥ ೨೬
ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ ।
ಭರತೋ ಭಜತಾಮದ್ಯ ಯೋವರಾಜ್ಯಮಕಂಟಕಮ್ ॥ ೨೭
ಏಷ ಮೇ ಪರಮಃ ಕಾಮೋ ದತ್ತಮೇವ ವರಂ ವೃಷ್ಟೇ ।
ಅದ್ವ ಚೈವ ಹಿ ಪಶ್ಯೇಯಂ ಪ್ರಯಾಂತಂ ರಾಘವಂ ವನಮ್ ॥ ೨೮
ಸ ರಾಜರಾಜೋ ಭವ ಸತ್ಯಸಂಗರಃ
ಕುಲಂ ಚ ಶೀಲಂ ಚ ಹಿ ರಕ್ಷಣ್ಯ ಚ ।

ಕೊಟ್ಟಿಯೋ ಅವನ್ನು ಈಗ ಕೇಳಿಕೊಳ್ಳುತ್ತೇನೆ. ನಾನು ಹೇಳುವುದನ್ನು ಕೇಳು : ಈಗ ರಾಮನ ಪಟ್ಟಬಿಪೇಕಕ್ಕಾಗಿ ಯಾವ ಏಪಾರದನ್ನು ಮಾಡಿರುವೆಯೋ, ಇದೇ ಏಪಾರದಿನಿಂದ ನನ್ನ ಭರತನಿಗೆ ಪಟ್ಟಬಿಪೇಕವನ್ನು ಮಾಡಬೇಕು (೨೩-೨೪). ಮಹಾರಾಜ, ದೇವಾಸುರಯುದ್ಧದ ಸಂದರ್ಭದಲ್ಲಿ ನೀನು ಸಂತುಷ್ಟನಾಗಿ ಇನ್ನೊಂದು ಎರಡನೆಯ ವರವನ್ನು ಕೊಟ್ಟಿಯಲ್ಲ, ಅದನ್ನು ಕೇಳಿಕೊಳ್ಳಲ್ಲ ಈಗ ಸಮಯವು ಪ್ರಾಪ್ತವಾಗಿದೆ (೨೫). ರಾಮನು ನಾರುಬಟ್ಟೆಯನ್ನಟ್ಟು ಚಮ್ರವನ್ನು ಹೊದೆದು ಜಟಾಧಾರಿಯಿಗಿ ತಾಪಸನಂತೆ ಹದಿನಾಲ್ಕು ವರ್ಷಗಳವರೆಗೆ ದಂಡಕಾರಣಕ್ಕೆ ಹೋಗಿರಬೇಕು. ಈಗ ಭರತನು ನಿಷ್ಪಂಟಕವಾಗಿ ಯುವರಾಜ ಪದವಿಯನ್ನೇರಲಿ (೨೬-೨೭). ಇದು ನನ್ನ ಪರಮ ಇಷ್ಟಾರ್ಥ. ಹಿಂದೆ ಕೊಟ್ಟಿದ್ದ ವರವನ್ನೇ ಈಗ ಸಲ್ಲಿಸಬೇಕೆಂದು ಕೇಳುತ್ತಿದ್ದೇನೆ. ಈ ದಿನವೇ ರಾಮನು ಕಾಡಿಗೆ ಹೋಗುವುದನ್ನು ನಾನು ನೋಡಬೇಕು (೨೮). ನೀನು ರಾಜಾಧಿರಾಜನಾಗಿದ್ದೀರೆ. ಸತ್ಯಸಂಧನಾಗಿ ನಡೆದುಕೊ. ನಿನ್ನ ಕುಲ ಶೀಲ ಜನ್ಮಗಳನ್ನು ರಕ್ಷಿಸಿಕೊಂಡು ಸಾರ್ಥಕ

ಪರತ ವಾಸೇ ಹಿ ವದಂತೈನುತ್ತಮಂ

ತಪ್ಯೋಧನಾಃ ಸತ್ಯವಚೋ ಹಿತಂ ನೃತಾಮ್ ॥ ೨೬

ಇತಿ ಶ್ರೀಮದ್ಭಾರತಾಯಣೇ ಅಯೋಧ್ಯಾಕಾಂಡೇ ಏಕಾದಶಃ ಸರ್ಗಃ

ದ್ವಾದಶಃ ಸರ್ಗಃ

ಕೃಕೇಯೀನಿವರ್ತನಪ್ರಯಾಸಃ

ತತಃ ಶ್ರುತ್ವಾ ಮಹಾರಾಜಃ ಕೃಕೇಯಾ ದಾರುಣಂ ವಚಃ ।

ಚಿಂತಾಮಭಿಸಮಾಪೇದೇ ಮುಹೂರ್ತಂ ಪ್ರತಿತಾಪ ಚ ॥ ೧

ಈ ನು ಮೇ ಯದಿ ವಾ ಸ್ವಪ್ನಶ್ರಿತ್ವಮೋಹೋರಷಿ ವಾ ಮಮ ।

ಅನುಭೂತೋಪಸರ್ಗೋ ವಾ ಮನಮೋ ವಾಪ್ಯಪದ್ರವಃ ॥ ೨

ಪಡಿಸಿಕೊ. ಪರಲೋಕದಲ್ಲಿ ಸದ್ಗುರುಯನ್ನು ಪಡೆಯುವುದಕ್ಕೆ ಸತ್ಯವಚನವೇ ಶ್ರೀಷ್ಟವಾದ ಮಾರ್ಗವೆಂದು ತಪಸ್ಸಿಗಳು ಹೇಳುತ್ತಾರೆ” ಎಂದು ಹೇಳಿದಳು (೨೬).

ಇಲ್ಲಿಗೆ ಶ್ರೀಮದ್ಭಾರತಾಯಣಿದ ಅಯೋಧ್ಯಾಕಾಂಡದಲ್ಲಿ ಹನೆಲ್ಲಂದನೆಯ ಸರ್ಗ

ಸರ್ಗ ೧೨

ದಶರಥನು ರಾಮನ ಗುಣಗಳನ್ನು ವರ್ಣಿಸಿ ಕೃಕೇಯಿಗೆ
ಸಮಾಧಾನ ಹೇಳುವುದು. ಕೃಕೇಯಿಯ ಹತ. ದಶರಥನ ದುಃಖ.

ಕೃಕೇಯಿಯ ಕೂರವಾದ ನುಡಿಯನ್ನು ಕೇಳಿ ದಶರಥನಿಗೆ ಚಿಂತೆ
ಆವರಿಸಿತು. ಒಂದು ಕ್ಷಣಿಕಾಲ ದಿಗ್ಭೂತನಾಗಿ ವಿಲವಿಲನೆ ಬೆಂದು ಸೊರಗಿದನು (೧). “ಇದೇನು ನನಗೆ ಸ್ವಪ್ನಪ್ರೋ, ಭೂತಂತಿಯೋ,
ಭೂತಾವೇಶಪ್ರೋ ಅಥವಾ ಮನೋರೋಗಪ್ರೋ?” ಎಂದು ಚಿಂತಿಸುತ್ತ
ಕಳವಳಗೊಂಡನು. ಕೃಕೇಯಿಯ ವಾಗ್ಣಣಿದ ಹೊಡಿತಕ್ಕೆ ಈಡಾದ ರಾಜನು

ಇತಿ ಸಂಚಂತ್ಯ ತದ್ವಾಜಾ ನಾಧ್ಯಗಂಭೈತದಾ ಸುಖಮ್ |
ಪ್ರತಿಲಭ್ಯ ತತಃ ಸಂಜ್ಞಾಂ ಕೃಕೇಯೀವಾಕೃತಾದಿತಃ || ೨

ವ್ಯಾಧಿತೋ ವಿಕ್ಷವಶ್ಚೈವ ವ್ಯಾಪ್ತಿಽಂ ದೃಷ್ಟಾಽ ಯಥಾ ಮೃಗಃ |
ಅಸಂಘತಾಯಾಮಾಸೀನೋ ಜಗತ್ಯಾಂ ದೀಘಾಮುಂಭ್ರಾಷನ್ || ೪

ಮಂಡಲೇ ಪನ್ಸಗೋ ರುದೋ ಮಂತ್ರೈರಿವ ಮಹಾವಿಷಃ |
ಅಹೋ ಧಿಗಿತಿ ಸಾಮಷೋ ವಾಚಮುಕ್ತಾ ನರಾಧಿವಃ || ೫

ಮೋಹಮಾಪೇದಿವಾನ್ ಭೂಯಃ ಶೋಕೋಪಹತಚೀತನಃ |
ಭರೇಣ ತು ನೃಪಃ ಸಂಜ್ಞಾಂ ಪ್ರತಿಲಭ್ಯ ಸುದುಃಖಿತಃ || ೬

ಕೃಕೇಯೀಮಬುವೀತ್ ಕುಢಃ ಪ್ರದಹನ್ನಿವ ಚಕ್ಷುಷಾ |
ನೃಶಂಸೇ ದುಷ್ಪಿಂತ್ರೇ ಕುಲಸ್ಯಾಸ್ಯ ವಿನಾಶಿನಿ || ೭

ತಂ ಕೃತಂ ತವ ರಾಮೇಣ ಪಾಪೇ ಪಾಪಂ ಮಯಾಪಿ ವಾ
ಸದಾ ತೇ ಜನನೀತುಲ್ಯಾಂ ವೃತ್ತಿಂ ವಹತಿ ರಾಘವಃ || ೮

ಸ್ವಲ್ಪ ಚೀತರಿಸಿಕೊಂಡನು (೭-೮). ಹುಲಿಯನ್ನು ಕಂಡ ಜಿಂಕೆಯಂತೆ ಭರುದಿಂದ ತಳಮಳಿಸಿದನು. ದೀಘಾವಾಗಿ ನಿಟ್ಟುಸಿರು ಬಿಡುತ್ತ ಬರಿಯ ನೇಲದ ಮೇಲೆ ಕುಸಿದನು. ಮಂತ್ರವಾದಿಯ ಮಂತ್ರಗಳಿಗೆ ಕಟ್ಟಬಿದ್ದ ನೇಲದಲ್ಲಿ ಗರೆಹಾಕಿದ ಮಂಡಲದಲ್ಲಿ ಸಿಕ್ಕಿಬಿದ್ದ ವಿಷ ಸರ್ವದಂತಾದನು. ಕುಪಿತನಾದ ಆ ನರಪತಿಯ ಬಾಯಿಂದ ‘ಹಾ / ಧಿಕ್’ ಎಂಬ ಉದಾರ್ಥ ಹೊರಟಿತು (೪-೫). ದಶರಥನು ಸಂಕಟದಿಂದ ಚೈತನ್ಯಗುಂದಿ ಬವಳಿಹೋದನು. ಬಹಳ ಹೊತ್ತಿನ ಮೇಲೆ ಎಚ್ಚರವಾಗಲು ಅವನಿಗೆ ಬಹು ದುಃಖವಾಯಿತು. ಅನಂತರ ಅವನು ಅತ್ಯಂತ ಕುದ್ರನಾಗಿ ಕೃಕೇಯೀಯನ್ನು ಸುಟ್ಟು ಬಿಡುವನೋ ಎಂಬಂತೆ ದುರದುರನೆ ನೋಡುತ್ತ ಈ ರೀತಿ ಹೇಳಿದನು: “ಎಲೇ ಘಾತುಂ / ದುಷ್ಪಿ / ಈ ಕುಲಕ್ಕೆ ನೀನು ಮೃತ್ಯುವಾದೆ / (೯-೧). ಎಲೇ ಪಾಚಿಷ್ಟೆ / ರಾಮನು ನಿನಗೆ ಏನು ವೂಡಿದ್ದಾನೆ ? ನಾನಾದರೂ ವೂಡಿದ್ದೇನು ? ಹಡೆದ’

ತಸ್ಮೈವ ತ್ವಮನಭಾಯ ಕಿಂ ನಿಮಿತ್ತಮಿಹೋದ್ಯತಾ ।
 ತ್ವಂ ಮಯಾತ್ವವಿನಾಶಾಯ ಭವನಂ ತ್ವಂ ನಿವೇಶಿತಾ ॥ ೬
 ಅವಿಜ್ಞಾನಸ್ಸಪಸುತಾ ವ್ಯಾಲೀ ತ್ವಕ್ಷಾವಿಷಾ ಯಥಾ ।
 ಜೀವಲೋಕೋ ಯದಾ ಸರ್ವೋ ರಾಮಾಹ ಗುಣಸ್ವವಮ್ ॥
 ಅಪರಾಧಂ ಕಮುದ್ವಿಶ್ಯ ತ್ವಕ್ಷಾಮೀಷ್ವಮಹಂ ಸುತಂ ।
 ಕೌಸಲ್ಯಾಂ ವಾ ಸುಮಿತ್ರಾಂ ವಾ ತ್ವಜೀಯಮಷಿ ವಾ ಶ್ರೀಯಮ್ ॥
 ಜೀವಿತಂ ವಾತ್ಸನೋ ರಾಮಂ ನ ತ್ವೇವ ಹಿತ್ವವಶ್ವಲಮ್ ।
 ಪರಾ ಭವತಿ ಮೇ ಶ್ರೀತಿದ್ವಿಪ್ರಾಪ್ತ ತನಯಮಗ್ರಜಮ್ ॥ ೧೨
 ಅಪಶ್ಯತಸ್ತು ಮೇ ರಾಮಂ ನಪ್ನಾ ಭವತಿ ಜೀತನಾ ।
 ತಿಷ್ಯೇಲ್ಲೋಕೋ ವಿನಾ ಸೂರ್ಯಂ ಸಸ್ಯಂ ವಾ ಸಲಿಲಂ ವಿನಾ ॥ ೧೩
 ನ ತು ರಾಮಂ ವಿನಾ ದೇಹೇ ತಿಷ್ಯೇತ್ತು ಮಮ ಜೀವಿತಮ್ ।
 ತದಲಂ ತ್ವಜ್ಞತಾಮೇಷ ನಿಶ್ಚಯಃ ಪಾಪನಿಶ್ಚಯೇ ॥ ೧೪

ತಾಯಿಯಂತೆ ನಿನ್ನಲ್ಲಿ ರಾಮನು ಸದಾ ನಡೆದುಹೊಳ್ಳಿತ್ತಿದ್ದಾನೆ. ಅಂಥ ರಾಮನಿಗೇ ಅನರ್ಥವನ್ನು ತರಲು ಯಾವ ಕಾರಣದಿಂದ ಹೊರಟಿದ್ದೀಯೇ? ನನ್ನ ಸರ್ವನಾಶಕ್ಕಾಗಿ ನಿನ್ನನ್ನು ನನ್ನ ಮನಗೆ ತಂದೆನಲ್ಲ (ಆ-ಇ). ನೀನು ರಾಜಪುತ್ರಿಯೆಂದು ಭಾವಿಸಿದ್ದೆ. ನೀನು ಘೋರ ವಿಷದ ಸರ್ವಿಣಿಯೆಂದು ತಿಳಿದಿರಲಿಲ್ಲ. ಸಕಲ ಜೀವ ಲೋಕವೂ ರಾಮನ ಸದ್ಗುಣಗಳನ್ನು ಹೊಂಡಾಡುತ್ತಿರುವಾಗ, ಅವನಲ್ಲಿ ಯಾವ ತಪ್ಪನ್ನು ಕಂಡು ಅಂಥ ಮುದ್ದು ಮಗನನ್ನು ಮನಯಿಂದ ಹೊರಡಿಸಲಿ? (೧೦). ಅಂಥ ಸಂದರ್ಭದಲ್ಲಿ ಕೌಸಲ್ಯೀಯನ್ನಾದರೂ, ಸುಮಿತ್ರೀಯನ್ನಾದರೂ, ರಾಜ್ಯಲಕ್ಷ್ಮಿಯನ್ನಾದರೂ, ಕಡೆಗೆ ನನ್ನ ಪ್ರಾಣವನ್ನಾದರೂ ಬಿಟ್ಟೇನು. ಹಿತ್ಯ ವಶ್ವಲನಾದ ರಾಮನನ್ನು ಮಾತ್ರ ಎಂದಿಗೂ ಬಿಡಲಾರೆನು. ನನ್ನ ಆ ಹಿರಿಯ ಮಗನನ್ನು ನೋಡುತ್ತಿದ್ದರೆ ನನ್ನ ಶ್ರೀತಿಯು ಉತ್ಕೃಷ್ಟವಾದು (೧೧-೧೨). ರಾಮನನ್ನು ನೋಡಿದ್ದರೆ ನನ್ನ ಚೈತನ್ಯವೇ ಉಡುಗಿ ಹೋಗುವಾದು. ಸೂರ್ಯನಿಲ್ಲದಿದ್ದರೂ ಜಗತ್ತು ನಿಂತೀತು. ನೀರಿಲ್ಲದಿದ್ದರೂ ಸಸಿಯು ಉಳಿದಿತು. ರಾಮನಿಲ್ಲದಿದ್ದರೆ ಮಾತ್ರ ನನ್ನ ದೇಹದಲ್ಲಿ ಜೀವವು ನಿಲ್ಲದು. ಎಲೇ ಪಾಪಿ, ಈ ದುರಾಲೋಚನೆ

ಅಷಿ ತೇ ಚರಣ ಮೂರ್ಖಾಷ್ಟ್ವ ಶಾಮ್ಯೇಷ ಪ್ರಸೀದ ಮೇ ।
ಹಿಮಿದಂ ಚಂತತಂ ಪಾಪೇ ತ್ವಯಾ ಪರಮದಾರುಣಮ್ ॥ ೧೫
ಅಥ ಜಜ್ಞಾಸಸೇ ಮಾಂ ತ್ವಂ ಭರತಸ್ಯ ಸಿಯಾಸಿಯೇ ।
ಅಸ್ತು ಯತ್ತತ್ವಯಾ ಪೂರ್ವಂ ವ್ಯಾಹೃತಂ ರಾಷ್ಟ್ರವಂ ಪ್ರತಿ ॥ ೧೬
ಸ ಮೇ ಜೈಷ್ಟಃ ಸುತಃ ಶ್ರೀಮಾನ್ ಧರ್ಮಜೈಷ್ಟ ಇತೀವ ಮೇ ।
ತತ್ತ್ವಯಾ ಸಿಯವಾದಿನ್ಯಾ ಸೇವಾಧರ್ಮಂ ಕಥಿತಂ ಭವೇತ್ ॥ ೧೭
ತಚ್ಚ್ಯಾತ್ಮಾ ಶೋಕಸಂತಪ್ತಾ ಸಂತಾಪಯಸಿ ಮಾಂ ಭೃತಮ್ ।
ಅವಿಷ್ವಾಸಿ ಗೃಹೇ ಶೂನ್ಯೇ ಸಾ ತ್ವಂ ಪರವಶಂ ಗತಾ ॥ ೧೮
ಇತ್ಯಾತ್ಮ ಕೂರಾಂ ಕುಲೇ ದೇವಿ ಸಂಪಾದ್ವಃ ಸುಮಹಾನಯಮ್ ।
ಅನಯೋ ನಯಸಂಬನ್ಧೇ ಯತ್ತ ತೇ ವಿಕೃತಾ ಮತಃ ॥ ೧೯
ನ ಹಿ ಕಂಚಿದಯುಕ್ತಂ ವಾ ವಿಷಯಂ ವಾ ಪುರಾ ಮಮ ।
ಆಕರೋಷ್ಟಂ ವಿಶಾಲಾತ್ಮಿ ತೇನ ನ ಶದ್ಧಧಾಮುಹಮ್ ॥ ೨೦

ಯನ್ನು ಬಿಟ್ಟುಬಿಡು (೧೨-೧೪). ಇಗೂ, ನಿನ್ನ ಕಾಲಿಗೆ ತಲೆಬಾಗಿ ನಮಸ್ಕಾರ ಮಾಡುತ್ತೇನೆ, ಅನುಗ್ರಹ ಮಾಡು. ಇಂಥ ಮಹಾ ಘೋರವಾದ ಆಲೋಚನೆ ನಿನ್ನಲ್ಲೇಕೆ ಸುಳಿಯಿತು? (೧೫). ಒಂದು ವೇಳೆ ನನಗೆ ಭರತನಲ್ಲಿ ಪ್ರೀತಿಯು ಇದೆಯೋ ಇಲ್ಲವೋ - ಎಂದು ನನ್ನನ್ನು ನಿಂತು ಪರೀಕ್ಷೆ ಮಾಡುವುದಾದರೆ, ಒಳ್ಳೆಯದು, ಪರೀಕ್ಷೆ ನಡೆಯಲಿ. ಆದರೆ ನಿಂತು ಹಿಂದೆ ರಾಮನ ವಿಷಯದಲ್ಲಿ ‘ಧರ್ಮಾಷ್ಟನಾದ ಶ್ರೀರಾಮನು ನನ್ನ ಹಿರಿಯ ಮಗ’ ಎಂದು ನನ್ನ ದುರಿಗೆ ಹೇಳಿಕೊಳ್ಳುತ್ತಿದ್ದೆಯಲ್ಲ, ಅದು ನನ್ನ ಮನೋರಂಜನೆಗಾಗಿ, ಮುಖಿಸುತ್ತಿಗಾಗಿ ಹೇಳಿದ್ದಿರಬೇಕು (೧೬-೧೮). ಈಗ ರಾಮಾಭಿಷೇಕದ ಸುದ್ದಿಯನ್ನು ಕೇಳಿ ಸಂಕಟದಿಂದ ಉರಿಯುತ್ತ ನನ್ನನ್ನು ಅತಿಯಾಗಿ ಉರಿಸುತ್ತಿದ್ದೀರೆ. ಯಾರದೋ ತರಲೇಯ ವಾತನ್ನು ಕೇಳಿ ಈ ಶೂನ್ಯಾಗಾರಕ್ಕೆ ಬಂದು ಆವೇಶ ಹೊಂದಿದ್ದೀರೆ (೧೯). ದೇವಿ, ನಿತಿಗೆ ಆಗರವಾದ ಈ ಇತ್ಯಾತ್ಮ ವಂಶದಲ್ಲಿ ನಿನ್ನ ಬುದಿಯು ಹೀಗೆ ಕಿಟ್ಟು ಹೋಗುವುದು ಒಂದು ದೊಡ್ಡ ಅನೀತಿ. ಹೀ ವಿಶಾಲಾತ್ಮಿ / ಇದುವರೆಗೂ ನಿಂತು ನನ್ನ ವಿಷಯದಲ್ಲಿ ಅನುಚಿತವನ್ನಾಗಲಿ ಅಪ್ರಯವನ್ನಾಗಲಿ ಮಾಡಿದುದೇ ಇಲ್ಲ. ಆದ್ದರಿಂದ

ನನು ತೇ ರಾಘವಸ್ತುಲ್ಯೋ ಭರತೀನ ಮಹಾತ್ಮನಾ ।
 ಬಹುಶೋ ಹಿ ಸುಭಾಲೇ ತ್ವಂ ಕಥಾಃ ಕಥಯಸೇ ಮಮ ॥ ೨೦
 ತಸ್ಯ ಧರ್ಮಾತ್ಮನೋ ದೇವಿ ವನೇ ವಾಸಂ ಯಶಸ್ವಿನಃ ।
 ಕಥಂ ರೋಚಯಸೇ ಭೀರು ನವ ವರ್ಷಾಣಿ ಪಂಚ ಚ ॥ ೨೧
 ಅತ್ಯಂತಸುಕುಮಾರಸ್ಯ ತಸ್ಯ ಧರ್ಮೇಧ್ಯಾತ್ಮನಃ ।
 ಕಥಂ ರೋಚಯಸೇ ವಾಸಮರಣ್ಯೋ ಭೃತದಾರುಣೇ ॥ ೨೨
 ರೋಚಯಸ್ಯಭಿರಾಮಸ್ಯ ರಾಮಸ್ಯ ಶುಭಲೋಚನೇ ।
 ತವ ಶುಶ್ಲಾಪಮಾಣಸ್ಯ ಕಮಧ್ರಂ ವಿಪ್ರವಾಸನಮ್ ॥ ೨೩
 ರಾಮೋಽಷಿ ಭರತಾದ್ಯಾರ್ಯಸ್ತವ ಶುಶ್ಲಾಪತೇ ಸದಾ ।
 ವಿಶೇಷಂ ತ್ವಾಯಿ ತಸ್ಯಾತ್ಮು ಭರತಸ್ಯ ನ ಲಕ್ಷ್ಯಯೇ ॥ ೨೪
 ಶುಶ್ಲಾಪಂ ಗೌರವಂ ಚೈವ ಪ್ರಮಾಣಂ ವರ್ಣನಕ್ತಿಯಾಮ್ ।
ಕಸ್ಯೇ ಭೂಯಸ್ತರಾಂ ಕುರ್ಯಾದನ್ಯತ್ತ ಮನುಜಷಾಭಾತ್ ॥ ೨೫

ನಿನ್ನ ಮಾತಿನಲ್ಲಿ ನನಗೆ ನಂಬಿಕೆಯೇ ಹುಟ್ಟಿಲ್ಲ / (೧೯-೨೦). ಮಹಾತ್ಮನಾದ ಭರತನೂ ರಾಮನೂ ನಿನಗೆ ಸಮಾನರಲ್ವಾ? ಇಂಥ ಮಾತುಗಳನ್ನು ನೀನು ಎಷ್ಟೋ ಬಾರಿ ನನಗೆ ಹೇಳಿದ್ದೀರೆ. ದೇವಿ, ಕೀರ್ತಿಶಾಲಿಯೂ ಧರ್ಮಾತ್ಮನೂ ಆದ ರಾಮನಿಗೆ ಹದಿನಾಲ್ಕು ವರ್ಷಗಳ ಕಾಲ ವನವಾಸವು ನಿನಗೆ ಹೇಗೆತಾನೆ ರುಚಿಸಿತು? (೨೦-೨೧). ಅವನು ಅತ್ಯಂತ ಸುಕುಮಾರ. ಧರ್ಮಮಾರ್ಗದಲ್ಲಿ ನಿಷ್ಪೇಯಳ್ಳವನು. ಭಯಂಕರವಾದ ಅರಣ್ಯದಲ್ಲಿ ಅವನು ವಾಸಮಾಡುವುದು ನಿನಗೆ ಹೇಗೆತಾನೆ ಬೇಕೆನಿಸಿತು? ಸುಂದರಿ, ಸಕಲರಿಗೂ ಆನಂದವನ್ನು ತರುವ ರಾಮನು ನಿನ್ನ ಶುಶ್ಲಾಪೇಯಲ್ಲಿ ನಿರತನಾಗಿದ್ದಾನಲ್ಲ. ಅವನು ದೇಶ ಭೃಷ್ಣನಾಗಿ ಹೋಗಬೇಕೆಂದು ಯಾವ ಕಾರಣ ಬಯಸುತ್ತೀರೆ? (೨೧-೨೨). ಭರತನಿಗಿಂತಲೂ ಹೆಚ್ಚಾಗಿ ರಾಮನು ನಿನ್ನಲ್ಲಿ ವಿನಯಂದಿಂದ ನಡೆದುಕೊಳ್ಳತ್ತಿದ್ದಾನೆ. ನಿನ್ನ ವಿಷಯದಲ್ಲಿ ರಾಮನಿಗಿಂತಲೂ ಭರತನಲ್ಲಿ ವಿಶೇಷವೇನೆಂಬುದು ನನಗೆ ಹೋಳಿಯುವುದಿಲ್ಲ (೨೩). ನಿನ್ನ ಮಾತನ್ನೇ ಪ್ರಮಾಣವೆಂದು ಭಾವಿಸಿ ನೀನು ಹೇಳಿದಂತೆ ನಡೆಯುತ್ತ ಭಕ್ತಿಯಿಂದ ನಿನ್ನ ಶುಶ್ಲಾಪೇಯನ್ನು, ಆ ಪುರುಷೋತ್ತಮನಿಗಿಂತ ಅಧಿಕ

ಬಹುನಾಂ ಶ್ರೀಸಹಸ್ರಾಣಾಂ ಬಹುನಾಂ ಚೋಪಜೀವಿನಾಮ್ |
 ಪರಿವಾದೋಪವಾದೋ ವा ರಾಘವೇ ಸೋಪಪದ್ಯತೇ || ೭೨
 ಸಾಂತ್ಯಯನ್ ಸರ್ವಭೂತಾನಿ ರಾಮಃ ಶುದ್ಧೇನ ಚೀತಾ |
 ಗೃಹಾಂತಿ ಮನುಜವಾಷ್ಪಃ ಷಿಯೈರ್ವಿರಪಯವಾಸಿನಃ || ೭೩
 ಸತ್ಯೇನ ಲೋಕಾನ್ ಜಯತಿ ದೀನಾನಾಸೇನ ರಾಘವಃ |
 ಗುರುನ್ ಶುಶ್ಲಾಪಯ್ಯಾ ಏರೋ ಧನುಷಾ ಯುಥಿ ಶಾತ್ವಾನ್ ||
 ಸತ್ಯಂ ದಾನಂ ತಪಸ್ಯಾಸೋ ಮಿತ್ರತಾ ಶೌಚಮಾರ್ಚಿವಮ್ |
 ವಿದ್ಬಾ ಚ ಗುರುಶುಶ್ಲಾಪಾ ಧುಮಾಖ್ಯೇತಾನಿ ರಾಘವೇ || ೭೪
 ತಸ್ಮಿನಾಜ್ಞಾವಸಂಪನ್ಸೇ ದೇವಿ ದೇವೋಪಮೇ ಕಥಮ್ |
 ಹಾಪಮಾಶಂಸಸೇ ರಾಮೇ ಮಹಣಿಸಮತೇಜಃ || ೭೫
 ನ ಸೃಜಾಮೃಷಿಯಂ ವಾಕ್ಯಂ ಲೋಕಸ್ಯ ಷಿಯವಾದಿನಃ |
 ಸ ಕಥಂ ಶ್ವತ್ವತೇ ರಾಮಂ ಪಕ್ಷಾಗ್ರಿ ಷಿಯಮೃಷಿಯಮ್ || ೭೬

ವಾಗಿ ಯಾವನು ಮಾಡಿಯಾನು? (೭೬). ಇಲ್ಲಿ ಸಾವಿರಾರು ಹೆಂಗಸರಿದ್ದಾರೆ. ಬಹುಮಂದಿ ಸೇವಕರಿದ್ದಾರೆ. ಒಬ್ಬರಾದರೂ ರಾಮನ ವಿಷಯದಲ್ಲಿ ಒಂದು ಕೆಟ್ಟಿ ಮಾತನ್ನು ನುಡಿದಿಲ್ಲ. ಒಂದು ಅಪವಾದವನ್ನು ಹೊರಿಸಿಲ್ಲ (೭೭). ಆ ಪುರುಷ ಶ್ರೀಷ್ಣನು ಪರಿಶುದ್ಧವಾದ ಮನಸ್ಸಿನಿಂದ ಸಕಲರನ್ನೂ ಸಮಾಧಾನ ಪಡಿಸುತ್ತಾನೆ. ಪ್ರಜಿಗಳ ಹೋರಿಕೆಯನ್ನು ಸಲ್ಲಿಸಿ ಲಾಲಿಸುತ್ತಾನೆ (೭೮). ರಘುಕುಲೋತ್ತಮನ್ನಾದ ಆ ವೀರನು ಸತ್ಯದಿಂದ ಜನರನ್ನೂ, ದಾನದಿಂದ ದೀನರನ್ನೂ, ಶುಶ್ಲಾಪಯಿಂದ ಗುರುಹಿರಿಯರನ್ನೂ ಒಲಿಸಿಕೊಳ್ಳುತ್ತಾನೆ. ಯುದ್ಧದಲ್ಲಿ ಶತ್ರುಗಳನ್ನು ಧನುಧಾರಿಯಾಗಿ ಮದ್ವಿಸುತ್ತಾನೆ (೭೯). ಸತ್ಯ, ದಾನ, ತಪಸ್ಸು, ತ್ಯಾಗಬುದ್ಧಿ, ಮೃತ್ಯು, ಪರಿಶುದ್ಧತೆ. ಮಜುಮಾರ್ಗ, ವಿದ್ಯೆ, ಗುರುಶುಶ್ಲಾಪ - ಇವೆಲ್ಲವೂ ರಘುರಾಮನಲ್ಲಿ ಸ್ಥಿರವಾಗಿ ನೆಲೆಸಿವೆ (೭೩). ದೇವಿ, ಮಜುಮಾರ್ಗದಲ್ಲಿ ನಡೆಯುತ್ತು, ದೇವತೆಗಳಿಗೂ ಮಹಣಿಗಳಿಗೂ ಸಮಾನನಾದ ರಾಮನಿಗೆ ನೀನು ಇಂಥ ಕೇದನ್ನು ಬಯಸಬಹುದೆ? ಪ್ರೀತಿಯಿಂದ ಮಾತಾಡುವ ಯಾರ ವಿಷಯದಲ್ಲಿಯೂ ನಾನು ಅಪ್ರಿಯವಾಗಿ ನುಡಿದದ್ದು ಸ್ವರಣೆಯಲ್ಲಿಲ್ಲ. ಅಂಥ ನಾನು ಅತ್ಯಂತ

ಕ್ಷಮಾ ಯಸ್ಯಿಂಸ್ವಪಣ್ಣಾಗಃ ಸತ್ಯಂ ಧರ್ಮಃ ಕೃತಜ್ಞತಾ ।
ಅವಿಹಿಂಸಾ ಚ ಭೂತಾನಾಂ ತಮ್ಮತೇ ಕಾ ಗತಿರ್ಮಂಮ ॥ ೨೩
ಮಮ ವೃದ್ಧಸ್ಯ ಕೈಕೇಯಿ ಗತಾಂತಸ್ಯ ತಪಸ್ಸಿನಃ ।
ದೀನಂ ಲಾಲಪ್ಯಮಾನಸ್ಯ ಕಾರುಣ್ಯಂ ಕರ್ತುರ್ಮಹಂಸಿ ॥ ೨೪
ಪ್ರಧಿವಾರಂ ಸಾಗರಾಂತಾಯಾಂ ಯತ್ತಿಂಚಿದಧಿಗಮ್ಯತೇ ।
ತತ್ಸರ್ವಂ ತವ ದಾಸಾಖಿ ಮಾ ಚ ತ್ವಾಂ ಮನ್ಯರಾವಿಶೇತ್ರ ॥೨೫
ಅಂಜಲಿಂ ಕುಮಿರ ಕೈಕೇಯಿ ಪಾದೌ ಚಾಪಿ ಸ್ವಾಶಾಖಿ ತೇ ।
ಶರಣಂ ಭವ ರಾಮಸ್ಯ ಮಾರಥಮೋ ಮಾಮಿಹ ಸ್ವತೇತ್ರ ॥ ೨೬
ಇತಿ ದುಃಖಾಭಿಸಂತಪ್ತಂ ವಿಲಪಂತಮಚೀತನಮ್ ।
ಘೋಣಮಾನಂ ಮಹಾರಾಜಂ ಶೋಕೇನ ಸಮಭಿಪ್ರಾ ತಮ್ ॥ ೨೭
ಪಾರಂ ಶೋಕಾಣವಾಗ್ಯಾಶು ಪಾಢ್ಯಯಂತಂ ಪುನಃ ಪುನಃ ।
ಪತ್ನ್ಯಾಖಾಧ ಕೈಕೇಯೀ ರೌದ್ರಾ ರೌದ್ರತರಂ ವಚಃ ॥ ೨೮

ಪ್ರಿಯನಾದ ರಾಮನಿಗೆ ಉದ್ದೇಗಕರವಾದ ಮಾತನ್ನು ನಿನಗೋಽಸ್ತರ ಹೇಗೆ ನುಡಿಯಲಿ? (೨೧-೨೨). ತಾಳ್ಳಿ, ತಪಸ್ಸು, ತ್ಯಾಗ, ಸತ್ಯ, ಧರ್ಮ, ಕೃತಜ್ಞತೆ, ಸಕಲರ ವಿಷಯದಲ್ಲಿಯೂ ಅಹಿಂಸೆ - ಇಂಥ ಗುಣವಂತನಾದ ರಾಮನಿಲ್ಲದಿದ್ದರೆ ನನ್ನ ಗತಿ ಏನು? (೨೩). ಕೈಕೇಯಿ, ನಾನು ಸಾಯಿವ ಮುದುಕ, ಮರುಗಬೇಕಾದ ಸ್ಥಿತಿಯಲ್ಲಿದ್ದೇನೆ. ದೃಷ್ಟಿಯಲ್ಲಿ ನಾನು ಗೋಳಾಡುವುದನ್ನಾದರೂ ಕಂಡು ದಯಿ ತೋರಿಸು. ಈ ಸಮುದ್ರ ಹೆಯಂತಾದ ಭೂಮಿಯಲ್ಲಿ ಯಾವ ಮಸ್ತಿಬೇಕಾದರೂ ಅದನ್ನು ತಂದು ಒಟ್ಟಿಸುತ್ತೇನೆ. (ಇದೊಂದು ವಿಷಯದಲ್ಲಿ) ಹರಮಾಡಬೇಡ (೨೪-೨೫). ಕೈಕೇಯಿ, ನಿನಗೆ ಕೈಮುಗಿಯುತ್ತೇನೆ. ನಿನ್ನ ಕಾಲುಗಳನ್ನಾದರೂ ಮುಟ್ಟಿ ನಮಸ್ಕರಿಸುತ್ತೇನೆ. ರಾಮನಿಗೆ ಆಶ್ರಯವನ್ನು ಕೊಡು. ನನಗೆ ಅಧರ್ಮವ ಸೋಕದಂತೆ ಮಾಡು” (೨೬). ಈ ರೀತಿಯಲ್ಲಿ ದಶರಥ ಮಹಾರಾಜನು ದುಃಖದಲ್ಲಿ ಬೇಯತ್ತ, ಮೈ ಮೇಲೆ ಪ್ರಜ್ಞಯಿಲ್ಲದೆ ಅತ್ತಿಂದಿತ್ತ ಒಲೆಯತ್ತ ಶೋಕ ವಿಷ್ಣುನಾಗಿ ಹಲುಬುತ್ತ, ‘ಈ ಶೋಕ ಸಮುದ್ರದಿಂದ ನನ್ನನ್ನು ಪಾರು ಮಾಡು’ ಎಂದು ಮತ್ತೆ ಮತ್ತೆ ಬೇಡಿಕೊಳ್ಳುತ್ತಿದ್ದನು. ಆಗ ಕೈಕೇಯಿಯು

ಯದಿ ದತ್ತಾ ವರೋ ರಾಜನ್ ಪ್ರಣಃ ಪ್ರತ್ಯನುತಪ್ಯಸೇ ।
ಧಾರ್ಮಿಕತ್ವಂ ಕಥಂ ಏರ ಪ್ರಧಿವಾಯಿ ಕಥಯಷ್ಟಾಃ ॥ ೬೬
ಯದಾ ಸಮೇತಾ ಬಹವಸ್ತಯಾ ರಾಜರ್ಣಯಃ ಸಹ ।
ಕಥಯಷ್ಟಂತಿ ಧರ್ಮಾಜ್ಞ ತತ್ತ ಕಿಂ ಪ್ರತಿವಕ್ಷಣಿಃ ॥ ೬೭
ಯಾಃ ಪ್ರಸಾದೇ ಜೀವಾರ್ಮಿ ಯಾ ಚ ಮಾಮಭ್ಯ ಪಾಲಯತ್ ।
ತಮಾಃ ಕೃತಂ ಮಯಾ ಮಿಥಾ ಕೃಕೇಯಾ ಇತಿ ವಕ್ಷಣಿಃ ॥ ೬೮
ಕಲ್ಭಿಷಂ ತ್ವಂ ನರೇಂದ್ರಾಳಾಂ ಕರಿಷ್ಟಾಃ ನರಾಧಿಪ ।
ಯೋ ದತ್ತಾ ವರಮದ್ಯೈವ ಪ್ರಾನರನ್ಯಾನಿ ಭಾಷಣೇ ॥ ೬೯
ಶೈಬ್ಯಃ ಶೈನಕಪ್ರೋತಿಯೇ ಸ್ವಮಾಂಸಂ ಪಕ್ಷಿಣೇ ದದೌ ।
ಅಲರ್ಕಶಕ್ವಾಃ ದತ್ತಾ ಜಗಾಮ ಗತಿಮುತಪ್ರಮಾಮ್ ॥ ೭೦
ಸಾಗರಃ ಸಮಯಂ ಕೃತ್ವಾ ನ ವೇಲಾಮತಿವರ್ತತೇ ।
ಸಮಯಂ ಮಾನ್ಯತಂ ಕಾಣಿಃ ಪ್ರಾರ್ಥವಾಪ್ಯತಮನುಸ್ಯರನ್ ॥ ೭೧

ರೌದ್ರವೇಶವನ್ನು ತಾಳಿ, ಮತ್ತಪ್ಪು ಕುರವಾದ ಮಾತನ್ನಾಡಿದಳು (೬೨-೬೫): “ರಾಜ, ವರಗಳನ್ನು ಸಲ್ಲಿಸುತ್ತೇನೆಂದು ಮಾತು ಕೊಟ್ಟಿ ಈಗ ಸಂಕಟ ಪಡುತ್ತಿದ್ದೀರ್ಯ. ನೀನು ಧಾರ್ಮಿಕನೆಂದು ಲೋಕದಲ್ಲಿ ಹೇಗೆ ಹೇಳಿಕೊಳ್ಳುತ್ತೀರೆ? ಇತರ ರಾಜರು ಬಂದು ಸಂಭಾಷಿಸುವಾಗ ‘ಕೈನೇಯಿಗೆ ಕೊಟ್ಟಿ ವರವನ್ನು ಸಲ್ಲಿಸಿದೆಯಾ?’ ಎಂದು ಕೇಳಿದರೆ, ನೀನು ಅವರಿಗೆ ಯಾವ ಉತ್ತರವನ್ನು ಕೊಡುತ್ತೀರೆ? (೬೬-೬೦). ‘ಕೇಕೇಯಿಯ ಅನುಗ್ರಹದಿಂದ ನಾನು ಬದುಕಿದ್ದೇನೆ. ಅವಳು ನನ್ನನ್ನು ಕಾಪಾಡಿದಳು. ಆದರೆ ನಾನು ಮಾತ್ರ ಅವಳಿಗೆ ಮೋಸ ಮಾಡಿದೆ’ ಎಂದು ತಾನೆ ಹೇಳುತ್ತೀರೆ? (೬೮). ವರವನ್ನು ಸಲ್ಲಿಸುತ್ತೇನೆಂದು ಈಗ ವೂತು ಕೊಟ್ಟಿ, ಈಗಲೇ ವೂತು ಮುರಿಯತ್ತಿದ್ದೀರುತ್ತಾನೆ. ನಿನ್ನ ವಂಶ ನರೇಂದ್ರರಿಗೆ ಕಟ್ಟಿ ಹೆಸರನ್ನು ತರುತ್ತಿದ್ದೀರೆಯ (೬೭). ಶೈನಕಪ್ರೋತಗಳ ಕಥೆಯಲ್ಲಿ ಶಿಬಿರಾಜನು ತನ್ನ ಮಾಂಸವನ್ನು ಪಕ್ಷಿಗೆ ದಾನಮಾಡಿದ್ದಾನೆ. ಅಲರ್ಕನೆಂಬ ರಾಜನು ತನ್ನ ಕಣ್ಣಗಳನ್ನೇ ದಾನಮಾಡಿ ಸದ್ಗತಿಯನ್ನು ಪಡೆದನು (೭೦). ಸಮುದ್ರರಾಜನು ತಾನು ಕೊಟ್ಟಿ ಭಾಷೆಯಂತೆ ಎಲ್ಲೆಯನ್ನು ಮೀರದೆ

ಸ ತ್ವಂ ಧರ್ಮಂ ಪರಿತ್ಯಜ್ಯ ರಾಮಂ ರಾಜ್ಯೇ—ಭಿಷಿಷ್ಯ ಚ ।
ಸಹ ಕೌಸಲ್ಯಾ ನಿತ್ಯಂ ರಂತುಮಿಭ್ಯಃ ದುರ್ಮತೀ ॥ ೪೫
ಭವತ್ತದಂತೋ ಧರ್ಮೋವಾ ಸತ್ಯಂ ವಾ ಯದಿ ವಾನೃತಮ್ ।
ಯತ್ಯಾಯಾ ಸಂಶುತಂ ಮಹ್ಯಂ ತಸ್ಯ ನಾಸ್ತಿ ವೃತ್ತಿಕಮ್: ॥ ೪೬
ಅಹಂ ಹಿ ವಿಷಮದೃಷ್ಟ ಏತಾ ಬಹು ತವಾಗೃತಃ ।
ಪಶ್ಯತಸ್ತೇ ಮರಿಷ್ಯಾಮಿ ರಾಮೋ ಯದೃಭಿಷಿಷ್ಯತೇ ॥ ೪೭
ವಿಕಾಹಮಃ ಪಶ್ಯೇಯಂ ಯದೃಹಂ ರಾಮಮಾತರಮ್ ।
ಅಂಜಲಂ ಪ್ರತಿಗೃಹಣಂತಿಂ ಶ್ರೀಯೋ ನನು ಮೃತಿಮರು ॥ ೪೮
ಭರತೇನಾತ್ಮಾ ಭಾಹಂ ಶಪೇ ತೇ ಮನುಜಾಧಿಪ ।
ಯಥಾ ನಾನ್ಯೇನ ತುಷ್ಯೇಯಮೃತೇ ರಾಮವಿವಾಸನಾತ್ ॥ ೪೯
ವಿತಾವದುಕ್ತಾ ವಚನಂ ಕೃಕೇಯೀ ವಿರರಾಮ ಹ ।
ವಿಲಪಂತಂ ಚ ರಾಜಾನಂ ನ ಪ್ರತಿವಾಜಹಾರ ಸಾ ॥ ೫೦

ಇದ್ದಾನೆ. ಪೂರ್ವಿಕರು ಹೋದ ದಾರಿಯನ್ನು ನೆನಪಿನಲ್ಲಿಟ್ಟಿಕೊಂಡು, ಮಾಡಿದ ಪ್ರತಿಜ್ಞೆಯನ್ನು ಸುಳ್ಳಿ ಮಾಡಬೇಡ. ನಿನಗೆ ದುರ್ಬಿಧ್ರಿ ಬಂದಿದೆ. ನೀನು ಧರ್ಮವನ್ನು ಮೂಲಿಗೊತ್ತಿ ರಾಮನಿಗೆ ರಾಜ್ಯವನ್ನಿತ್ತು ಅಭಿಷೇಕ ಮಾಡಿ ಕೌಸಲ್ಯೀಯೋಡನೆ ಸದಾ ವಿಹರಿಸುತ್ತಿರಬೇಕಂದು ಉದ್ದೇಶಿಸಿದ್ದೀರೆ (ಇಂ-ಇಂ). ನನ್ನ ಕೋರಿಕೆ ಅ ಧರ್ಮವೋ, ಸರಿಯೋ ತಪ್ಪೇ ನೀನು ಕೊಟ್ಟ ಭಾವೆಯಂತೆ ನಡೆಯಲೇಬೇಕು; ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಮನಿಗೇನಾದರೂ ಪಟ್ಟಾಭಿಪ್ರೇಕವಾದರೆ, ನಿನ್ನ ಕಣ್ಣಿದುರಿಗೇ ನಾನು ವಿಷವನ್ನು ಕುಡಿದು ಸಾಯುವೆನು (ಇಂ-ಇಂ). ರಾಮನ ತಾಯಿಯು (ಪ್ರಜೀಗಳ) ವಂದನಾ ಸ್ವೀಕಾರ ಮಡುತ್ತಿರುವದನ್ನು ಒಂದು ದಿನವಾದರೂ ನೋಡುವುದಕ್ಕಿಂತ ನಾನು ಸತ್ಯ ಹೋಗುವುದೇ ಲೇಸು (ಇಂ). ಮಹಾರಾಜ, ಭರತನ ಹೆಸರಿನಲ್ಲಿ - ನನ್ನ ಹೆಸರಿನಲ್ಲಿ ನಿನಗೆ ಆಣೆಮಾಡಿ ಹೇಳಬೇನೆ, ರಾಮನು ದೇಶ ಭೂಷಣಾಗಿ ಹೊರಡುವುದನ್ನು ಬಿಟ್ಟು ಇನ್ನು ಯಾವುದರಿಂದಲೂ ನನಗೆ “ತೃಪ್ತಿ ಇಲ್ಲ” ಎಂದು ಹೇಳಿ ಕೈಕೇಯಿಯು ಸುಮೃನಾದಳು. ದಶರಥನ ವಿಲಾಪಕೈ ಯಾವ ಪ್ರತ್ಯುತ್ತರವನ್ನು ಅವಳು

ಶುತ್ತಾ ಚ ರಾಜಾ ಕೃಕೇಯಾ ವಾಕ್ಯಂ ಪರಮದಾರುಣಮ್ |
ರಾಮಸ್ಯ ಚ ವನೇ ವಾಸಮೈಶ್ವಯ್ಯಂ ಭರತಸ್ಯ ಚ || ೫೮
ನಾಭ್ಯಭಾಪತ ಕೃಕೇಯೀಂಮುಹೂರ್ತ್ಯಂ ವಾಕುಲೇಂದ್ರಿಯಃ |
ಪ್ರೇಕ್ಷತಾನಿಮಿಷೋ ದೇವೀಂ ಶಿಯಾಮಪಿಯವಾದಿನೀಮ್ || ೫೯
ತಾಂ ಹಿ ವಜ್ರಸಮಾಂ ವಾಚಮಾಕಣ್ಯ ಹೃದಯಚ್ಛದಮ್ |
ದುಃಖಶೋಕಮಯೀಂ ಘೋರಾಂ ರಾಜಾ ನ ಸುಖಶೋಭಮತ್ || ೫೧
ಸ ದೇವಾ ವ್ಯವಸಾಯಂ ಚ ಘೋರಂ ಚ ಶಪಥಂ ಕೃತಮ್ |
ಧ್ಯಾತ್ವಾ ರಾಮೇತಿ ನಿಶ್ಚಯ್ಯ ಬಿನ್ನಸ್ತರಿವಾಪತತ್ || ೫೪
ನಷ್ಟುಪತ್ತೋ ಯಥೋನ್ತತ್ತೋ ವಿಪರೀತೋ ಯಥಾತುರಃ |
ಹೃತತೇಜಾ ಯಥಾ ಸಪ್ರೋ ಬಭೂವ ಜಗತೀಪತಿಃ || ೫೫
ದೀನಯಾ ತು ಗಿರಾ ರಾಜಾ ಇತಿ ಹೋವಾಚ ಕೃಕಯೀಮ್ |
ಅನರ್ಥಾಮಿಮಮಥಾಭಂ ಕೇನ ತ್ವಮುಪದರ್ಶಿತಾ || ೫೬

ಕೊಡಲಿಲ್ಲ (ಉತ್ತ-೫೦). ರಾಮನು ವನವಾಸದಲ್ಲಿರಬೇಕು, ಭರತನು ರಾಜ್ಯಕ್ಕೆ ಅಧಿಪತಿಯಾಗಬೇಕು ಎಂದು ಹೇಳುವ ಕೃಕೇಯಿಯ ಅತೀ ನಿಷ್ಪೂರವಾದ ವಚನವನ್ನು ಕೇಳಿ ಚೈತನ್ಯವೆಲ್ಲಪೂ ಉಡುಗಿಹೋದ ದಶರಥನಿಗೆ ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಆಗಲಿಲ್ಲ. ಅಪ್ರಿಯವಾದಿನಿಯಾದ ಆ ‘ಪ್ರಿಯ’ಳನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದನು (ಜಗ-ಜೀ). ಎದೆಯೋಡೆಯಿಸುವ ಅವಳ ವಾಕ್ಯವು ಅನಿರೀಕ್ಷಿತವಾಗಿ ಸಿಡಿಲಿನಂತೆ ಎರಗಿತ್ತು. ಭಯಂಕರವಾದ ಆ ವಾಕ್ಯವು ದುಃಖ ಸಂಕಟಗಳನ್ನು ತಂದಿತ್ತು. ದಶರಥನು ಕಂಗಾಲಾಗಿದ್ದನು. ಅವನು ಹೆಂಡತಿಯ ಹತವನ್ನೂ ತನ್ನ ಘೋರವಾದ ಶಪಥವನ್ನೂ ನೆನೆಟಿಕೊಂಡು ‘ರಾಮಾ’ ಎಂದು ಚೀರುತ್ತ ಕಡಿದು ಹಾಕಿದ ಮರದಂತೆ ನೆಲಕ್ಕೆ ಉರುಳಿದನು (ಜೀ-ಜ್ಯಾ). ಆ ಭೂಪಾಲನು ಮುಚ್ಚಿ ಹಿಡಿದವನಂತೆ ಬುದ್ಧಿಗೆಟ್ಟನು. ಸನ್ನಿ ಪಾತರೋಗಿಯಂತೆ ತಳಮಳಗೊಂಡನು (ಮಂತ್ರಾಷಧಿಗಳಿಂದ) ತಡೆಗಟ್ಟಿದ ಸರ್ವದಂತೆ ಕೈಲಾಗದವನಾದನು (ಜಿಜಿ). ಅನಂತರ ದೃಷ್ಟಿದಿಂದ ಕೃಕೇಯಿಯನ್ನು ಕುರಿತು ಹೀಗೆಂದನು: “ನೋಡಲು ಹಿತಕರವಾಗಿದ್ದರೂ

ಭೂತೋಪಹತಚತ್ತೇವ ಬುವಂತೀ ಮಾಂ ನ ಲಜ್ಜೆಃ ।
 ೩೧ ಲವ್ಯಾಸನಮೇತತ್ತೇ ನಾಭಿಜಾನಾಮೃಹಂ ಪುರಾ ॥ ೩೨

ಬಾಲಾಯಾಸತ್ತಿದಾನೀಂ ತೇ ಲಕ್ಷ್ಯಮೀ ವಿಪರೀತವತ್ ।
 ಕುತೋ ವಾ ತೇ ಭಯಂ ಜಾತಂ ಯ ತ್ವಮೇಮವಿಧಂ ಮರ್ಮ ॥

ರಾಷ್ಟ್ರೇ ಭರತಮಾಸಿನಂ ವೃಣಿಜೇ ರಾಘವಂ ವನೇ ।
 ವಿರಮ್ಮತೇನ ಭಾವೇನ ತ್ವಮೇತೇನಾನೃತೇನ ವಾ ॥ ೩೩

ಯದಿ ಭರ್ತುಃ ಹಿಯಂ ಕಾರ್ಯಂ ಲೋಕಸ್ಯ ಭರತಸ್ಯ ಚ ।
 ಸೃಶಂಚೇ ಪಾಪಸಂಕಲ್ಯೇ ಕ್ಷುದ್ರೇ ದುಷ್ಪತಕಾರಿಣಿ ॥ ೩೪

ಕಂ ನು ದುಃಖಮಲೀಕಂ ವಾ ಮಯಿ ರಾಮೇ ಚ ಪಶ್ಯಿ ।
 ನ ಕಥಂಬದೃತೇ ರಾಮಾತ್ ಭರತೋ ರಾಜ್ಯಮಾವಸೇತ್ ॥ ೩೫

ರಾಮಾದಷಿ ಹಿ ತಂ ಮನ್ಯೇ ಧರ್ಮತೋ ಬಲವತ್ತರಮ್ ।
 ಕಥಂ ದಕ್ಷಾಪಿ ರಾಮಸ್ಯ ವನಂ ಗಚ್ಛೇತಿ ಭಾಷಿತೇ ॥ ೩೬

ಅನಧ್ರವನ್ಯೇ ತಂದೊಡ್ಡವ ಈ ವಿವಯವನ್ನು ನಿನಗೆ ಯಾರು ಹೇಳಿಕೊಟ್ಟರು? ದೇವ್ಯ ಹಿಡಿದವಳಂತೆ ಈ ಪ್ರಕಾರ ನನಗೆ ಹೇಳುತ್ತೀಯಲ್ಲ. ನಿನಗೆ ನಾಡಿಕೆಯಾಗುವುದಿಲ್ಲವೇ? ಚಿಕ್ಕವಳಾಗಿದ್ದಾಗಲೂ ಈ ಕೆಟ್ಟಬಾಳಿಯನ್ನು ನಿನ್ನಲ್ಲಿ ನಾನು ಹಿಂದೆ ಕಂಡಿರಲಿಲ್ಲ (೩೬-೩೭). ಎಲ್ಲವೂ ಈಗ ವಿಪರೀತವಾಗಿ ಕಾಣಿಸುತ್ತಿದೆ. ಭರತನು ರಾಜ್ಯದಲ್ಲಿರಬೇಕು - ರಾಮನು ಕಾಡಿನಲ್ಲಿರಬೇಕು ಎಂದು ಕೇಳುತ್ತೀಯಲ್ಲ, ರಾಮನಿಂದ ನಿನಗೆ ಭಯವಾಗಲು ಕಾರಣವಾದರೂ ಏನು? ಈ ತಪ್ಪು ಭಾವನೆಯನ್ನು ನಿಲ್ಲಿಸು. ಅದೆಲ್ಲವೂ ಸುಳ್ಳಿ (೩೮-೩೯). ನಿನ್ನ ಗಂಡನೆಗೆ-ಪ್ರಜಿಗಳಿಗೆ-ಭರತನಿಗೆ ಒಳ್ಳೀಯದಾಗಬೇಕೆಂದಿದ್ದರೆ, ಈ ಹಂತನ್ನು ಬಿಡು. ಅಯೋಧ್ಯಾತುಕಿ / ಪಾಪಿ / ತುಷ್ಣಬುದ್ಧಿಯವಳಿ / ದುಷ್ಪಿ / ನನ್ನಲ್ಲಾಗಲಿ ರಾಮನಲ್ಲಾಗಲಿ ನಿನಗೆ ಅಸಮಾಧಾನವನ್ನು ತರುವ ಯಾವ ಅಂಶವನ್ನು ಕಂಡೆ? ಯಾವ ತಪ್ಪನ್ನು ಕಂಡೆ? ರಾಮನನ್ನು ತಣ್ಣಿ ಭರತನು ಎಂದಿಗೂ ರಾಜ್ಯವನ್ನು ವಹಿಸಿಕೊಳ್ಳಲಾರನು (೩೦-೩೧). ಧರ್ಮಸೂಕ್ತ ವನ್ನು ವಿಚಾರಿಸುವುದರಲ್ಲಿ ಭರತನೇ ರಾಮನಿಗಿಂತ ಒಂದು ತೂಕ ಹೆಚ್ಚಿಂದು ಭಾವಿಸಿದ್ದೇನೆ. ಕಾಡಿಗೆ ಹೋಗೆಂದು ರಾಮ

ಮುಖಿವರ್ಣಂ ವಿವರಣಂ ತಂ ಯಥ್ವೇಂದುಮುಪಪ್ತಿ ತಮ್ |
 ತಾಂ ಹಿ ಮೇ ಸುಕೃತಾಂ ಬುದ್ಧಿಂ ಸುಹೃದಿಃ ಸಹ ನಿಶ್ಚಿತಾಮ್ | ೧೩
 ಕಥಂ ದಕ್ಷಾ ಮೃಪಾಷ್ಟಾಂ ಪರ್ವಿರವ ಹತಾಂ ಚಮೂಮ್ |
 ಈ ಮಾಂ ವಕ್ಷ ಹಿತಿ ರಾಜಾನೋ ನಾನಾದಿಗ್ಭ್ರಂ ಸಮಾಗತಾಃ | ೧೪
 ಬಾಲೋ ಬತಾಯಮೈಕ್ಷಾ ಕಶ್ಚಿರಂ ರಾಜ್ಯಮಾರಯತ್ |
 ಯದಾ ತು ಬಹವ್ಯಾ ವೃದ್ಧಾ ಗುಣವಂತೋ ಬಹುಶುತಾಃ | ೧೫
 ಪರಿಪಕ್ಷ ಹಿತಿ ಕಾಕುತ್ಥಾಂ ವಕ್ಷಾ ಹಿ ಈಮಹಂ ತದಾ |
 ಕೃಕೇಯ್ಯಾ ಕ್ಷತ್ಯಮಾನೇನ ಪ್ರತ್ಯಃ ಪ್ರಮಾಣತೋ ಮಯಾ | ೧೬
 ಯದಿ ಸತ್ಯಂ ಬ್ರಹೀಮೈತತ್ತದಸತ್ಯಂ ಭವಿಷ್ಯತಿ |
ಈ ಮಾಂ ವಕ್ಷ ಹಿತಿ ಕೌಶಲ್ಯಾ ರಾಘವೇ ವನಮಾಧಿತೇ | ೧೭

ನಿಗೆ ಹೇಳಿದಾಗ, ಗ್ರಹಣ ಹಿಡಿದ ಚಂದ್ರನಂತೆ ಕಾಂತಿಗುಂದುವ ಅವನ ಮುಖಿವನ್ನು ನಾನು ಹೇಗೆ ನೋಡಲಿ? ಸ್ನೇಹಿತರೊಡನೆ ಸಮಾಲೋಚಿಸಿ ರಾಮನ ಪಟ್ಟಾಭಿಷೇಕವನ್ನು ನಿರ್ಧರಿಸಿದೆನು (೧೨-೧೩). ಶತ್ರುಗಳಿಂದ ಹೊಡೆದೋಡಿಸಲ್ಪಟ್ಟ ಸೇನೆಯು ಹಿಂದಿರುಗುವಂತೆ, ನಿಷ್ಪಲವಾದ ನನ್ನ ನಿರ್ಧಾರವನ್ನು ಹೇಗೆ ಹಿಂತೆಗೆದುಕೊಳ್ಳಲಿ? ನಾನಾದೇಶಗಳಿಂದ ಬಂದಿರುವ ರಾಜರು ಏನು ಹೇಳಿಯಾರು? (೧೪). ‘ಈತನು ಇಕ್ಷ್ವಾಕುವಂಶದಲ್ಲಿ ಹುಟ್ಟಿ ಬಹುಕಾಲ ರಾಜ್ಯಭಾರ ಮಾಡಿದ್ದರೂ ಹುಡುಗನಂತೆ ಮೂರ್ಖನಾಗಿದ್ದಾನಲ್ಲಿ /’ ಎಂದು ಹೇಳುವುದಿಲ್ಲವೇ? ಗುಣಶಾಲಿಗಳೂ ವಿದ್ವಾಂಸರೂ ಆದ ಬಹುಮಂದಿ ಹಿರಿಯರು ಬಂದು ‘ರಾಮನ ವಿಷಯವೇನು?’ ಎಂದು ಕೇಳಿದರೆ ನಾನು ಏನೆಂದು ಉತ್ತರಿಸಲಿ? ಕೃಕೇಯಿಯ ಹೀಡೆಯನ್ನು ತಡೆಯಲಾರದೆ ನಾನು ರಾಮನನ್ನು ಹೊರಡಿಸಿದೆನೆಂದರೆ, ಈ ಮಾತು ಸತ್ಯವಾದರೂ ಹುಸಿಯೆಂದೇ ಅವರು ತಿಳಿಯವರು.* ರಾಘವನು ವನಕ್ಕೆ ಹೋದರೆ

* ಸತ್ಯಕ್ಕೆ ಕಟ್ಟುಬಿಡ್ದು ದಶರಥನು ರಾಮನನ್ನು ವನವಾಸಕ್ಕೆ ಕಳಿಸಬೇಕಾಯಿತೆಂದು ನಂಬುವುದಿಲ್ಲ. ಕಾಮವಶನಾಗಿ ಕೃಕೇಯಿಯ ಸಂತೋಷಕಾಗಿ ಕಳಿಸಿದ್ದಾನೆಂದು ತಿಳಿಯವರು. ಅಭವಾ ಕೃಕೇಯಿಯ ಹೀಡಿಸಿದ್ದು ಸುಳ್ಳ; ರಾಮನಲ್ಲಿ ಏನೋ ದೋಷವಿರಬೇಕು ಎಂದು ಉಹಿಸುವರು.

ಕಂ ಚೈನಾಂ ಪ್ರತಿವಕ್ಷ್ಯಾಮಿ ಕೃತ್ಯಾ ವಿಪ್ರಿಯಮೀದ್ಯಶಮ್ |
ಯದಾ ಯದಾ ಚ ಕೌಸಲ್ಯ ದಾಸೀವಚ್ಚ್ಯ ಸಮೀವ ಚ || ೬೮
ಭಾಯಾವದ್ಧಗಿನೀವಚ್ಚ್ಯ ಮಾತ್ಯವಚ್ಯೋಪತಿಷ್ಠಿತಿ |
ಸತತಂ ಪ್ರಿಯಕಾಮಾ ಮೇ ಪ್ರಿಯಪ್ರತಾ ಪ್ರಿಯಂವದಾ || ೬೯
ನ ಮಯಾ ಸತ್ಯಾತಾ ದೇವೀ ಸತ್ಯಾರಾಹಾ ಕೃತೀ ತವ |
ಇದಾನಿಂ ತತ್ತಪತಿ ಮಾಂ ಯಸ್ಯಾಯಾ ಸುಕೃತಂ ತ್ವಯಿ || ೭೦
ಅಪಧ್ಯವ್ಯಂಜನೋಪೇತಂ ಭುಕ್ತಮನ್ಯಾಮಿವಾತುರಮ್ |
ವಿಪ್ರಕಾರಂ ಚ ರಾಮಸ್ಯ ಸಂಪ್ರಯಾಣಂ ವನಸ್ಯ ಚ || ೭೧
ಸುಮಿತ್ರಾ ಪೇತ್ಯೈ ಪೈ ಭೀತಾ ಕಥಂ ಮೇ ವಿಶ್ವಸಿಷ್ಟತಿ |
ಕೃಪಣಂ ಬತ ವೈದೇಹೀ ಶೋಷ್ಯತಿ ದ್ವಾಯಮಪಿಯಮ್ || ೭೨
ಮಾಂ ಚ ಪಂಚತ್ವಮಾಪನ್ಯಂ ರಾಮಂ ಚ ವನಮಾತ್ರಿತಮ್ |
ವೈದೇಹೀ ಬತ ಮೇ ಪ್ರಾಣಾನ್ ಶೋಚಂತಿ ಕ್ಷಪಯಿಷ್ಟತಿ || ೭೩

ಕೌಸಲ್ಯೈಯ ನನಗೆ ಏನು ಹೇಳಬಹುದು? (೬೫-೬೬). ಅವಳಿಗೆ ಇಂಥ ಕೆಡುಕನ್ನು ಮಾಡಿ ಏನೆಂದು ಉತ್ತರಕೊಡಲಿ? ಕೌಸಲ್ಯೈಯ ನನಗೆ ದಾಸಿಯಂತೆ, ಸಮಿಯಂತೆ, ಹೆಂಡತಿಯಂತೆ, ತಂಗಿಯಂತೆ, ತಾಯಿಯಂತೆ ಸೇವೆ ಮಾಡಿದ್ದಾರೆ. ಸತತವೂ ನನಗೆ ಒಳ್ಳಿಯದನ್ನು ಬಯಸುತ್ತೆ ಒಳ್ಳಿಯ ಮಾತನ್ನಾಡುತ್ತೆ ಮಗನಲ್ಲಿ ವ್ಯಾಮೋಹವನ್ನಿಟ್ಟುಕೊಂಡಿದ್ದಾರೆ (೬೮-೬೯). ಅವಳು ನ್ಯಾಯವಾಗಿ ಮನ್ಯಣಿಗೆ ಯೋಗ್ಯಿಸು. ನಿನಗೋಣ್ಣರ ಆಕೆಯನ್ನು ನಾನು ಸರಿಯಾಗಿ ಕಂಡು ಕೊಳ್ಳಿದೆ ಹೋದೆನು. ನಿನಗೆ ಮಾಡಿದ ವೈಭವದ ಸತ್ಯಾರವು ಈಗ ನನಗೆ ಸಂಕಟವನ್ನು ತಂದಿಟ್ಟಿದೆ. ಮನಸಾರೆ ಮೆದ್ದ ಅಪಧ್ಯಾವಾದ ಆಹಾರವು ರೋಗಿಗೆ ಯಾತನೆಯನ್ನು ಕೊಡುವಂತಾಗಿದೆ (೭೦-೭೧). ರಾಮನಿಗೆ ಪಟ್ಟಾಭಿಪೇಕವು ತಪ್ಪಿ ಹೋಗುವುದನ್ನೂ ಅವನು ಕಾಡಿಗೆ ಹೋಗುವುದನ್ನೂ ನೋಡಿ ಸುಮಿತ್ರೆಯು ಹೆದರಿ ಹೋಗುವಳು. ಅವಳು ನನಸ್ಯನ್ನು ನಂಬುವಳಿ? ಅಯೋ / ಎಂಥ ಕಷ್ಟವು ಬಂದಿತು / ಜಾನಕಿಯು ಎರಡು ಕೆಟ್ಟಿ ಸುದ್ದಿಗಳನ್ನು ಕೇಳಬೇಕಾಗುತ್ತದೆಯಲ್ಲ. ನಾನು ಸತ್ಯ ಹೋದನೆಂಬುದೊಂದು, ರಾಮನು ಕಾಡಿಗೆ ಹೋದನೆಂಬುದಿನ್ನೊಂದು.

ಹೀನಾ ಹಿಮವತ್: ಪಾಶ್ಚ್ಯೋ ಕಿಂನರೇಣೈವ ಕಿಂನರೀ |
ನ ಹಿ ರಾಮಮಹಂ ದೃಷ್ಟಿಷ್ಟ ಪ್ರವರ್ಚಂತಂ ಮಹಾವನೇ || ೨೭
ಬರಂ ಜೀವಿತುಮಾಶಂಸೀ ರುದಂತಿಂ ಡಾಟಿ ಮೃತ್ತಿಲಿಂಗ್ |
ಸಾ ಸೂನಂ ವಿಧವಾ ರಾಜ್ಯಂ ಸಪ್ತತ್ವಾ ಕಾರಯಿಷ್ಟಿ || ೨೮
ಸತೀಂ ತ್ವಾಮಹಮತ್ಯಂತಂ ವ್ಯವಸ್ಯಾಮ್ಯಸತೀಂ ಸತೀಂಗ್ |
ರೂಪಿಣಿಂ ವಿಷಸಂಯುಕ್ತಾಂ ಹೀತ್ವೈ ಮದಿರಾಂ ನರಃ || ೨೯
ಅನೃತ್ಯೈಬ್ರಿತ ಮಾಂ ಸಾಂತ್ವಿಃ ಸಾಂತ್ವಯಂತೀ ಸ್ಯ ಭಾಷಸೀ |
ಗಿರತ್ಯಭೀನ ಸಂರುಧ್ಯ ಲುಂಭ್ಯೋ ಮೃಗಮಿವಾವಧಿಃ || ೩೦
ಅನಾಯಿ ಇತಿ ಮಾಮಾಯಾಃ ಪ್ರತ್ಯವಿಕೃಯಣಂ ಧುವಮ್ |
ಧಿಕ್ತರಿಷ್ಯಂತಿ ರಥಾಸು ಸುರಾಪಂ ಬಾಹ್ಯಣಂ ಯಥಾ || ೩೧
ಅಹೋ ದುಃಖಮಹೋ ಕೃಷ್ಣಂ ಯತ್ ವಾಚಃ ಕ್ಷಮೇ ತವ |
ದುಃಖಮೇವಂವಿಧಂ ಪಾಪ್ತಂ ಪುರಾಕೃತಮಿವಾಶುಭಮ್ || ೩೨

ಆಕಂತಾ / ಜಾನಕಿಯ ಶೋಕವು ನನ್ನ ಪ್ರಾಣವನ್ನು ತೆಗೆಯುವದು (೨೭-೨೯). ಅವಳು ರಾಮನಿಲ್ಲದ ಹಿಮಾಲಯದ ಪಾಶ್ಚದಲ್ಲಿ ಕಿನ್ನರ ನನ್ನ ಕಳೆದುಕೊಂಡ ಕಿನ್ನರಿಯಂತಾಗುವಳು. ರಾಮನು ಶೋರಾರಣ್ಯಕ್ಕೆ ಹೋಗುವುದನ್ನೂ ಅದನ್ನು ಕಂಡು ಸೀತೆಯು ಗೋಳಾಡುವುದನ್ನೂ ನೋಡಿದ ಮೇಲೆ ನಾನು ಒದುಕುವ ಆಸೇ ಇಲ್ಲ. ಆ ಮೇಲೆ ನೀನು ಮುಂಡಯಾಗಿ ಮಗನೊಡನೆ ರಾಜ್ಯಭಾರವನ್ನು ನಡೆಸಬಹುದು (೨೭-೨೯). ನೀನು ರೂಪವತ್ತಿಯೆಂದೂ ಸಾಧು ಸ್ವಭಾವದವಳಿಂದೂ ನಾನು ಮರುಳಾದೆ. ನೀನು ಎಂಥ ಕೇಡಿಯೆಂಬುದು ಈಗ ತಿಳಿಯಿತು. ನೋಡಲು ಚೆನ್ನಾಗಿದೆಯೆಂದು ವಿಷಯಕ್ತವಾದ ಹೆಂಡವನ್ನು ಕುಡಿದವನಂತೆ ನನ್ನ ಸ್ಥಿತಿಯಾಯಿತು (೨೮). ಬೇಡನು ಇಂಪಾದ ಸಂಗೀತದಿಂದ ಜಿಂಕೆಯನ್ನು ನಿಲ್ಲಿಸಿ ಹೊಡೆಯುವಂತೆ, ನೀನು ಕಪಟ ಪ್ರೇಮದ ನುಡಿಗಳಿಂದ ನನ್ನನ್ನು ಮರುಳು ಮಾಡಿ ಕೊಂಡೆ (೨೯). (ಹೆಂಗಸಿಗಾಗಿ) ಮಗನನ್ನು ಮಾರಿಕೊಂಡ ಅಯೋಗ್ಯನಂದು ಬೀದಿಬೀದಿಗಳಲ್ಲಿಯೂ ಮಹಾಜನರು ನನ್ನನ್ನು ಥಾಗುಟ್ಟಿತ್ತಾರೆ. ಹೆಂಡುಡುಕೂದ ಬ್ರಾಹ್ಮಣ ನನ್ನ ಹಂಡಂತೆ ನನ್ನನ್ನು ಧಿಕ್ತರಿಸುತ್ತಾರೆ (೩೦). ಅಯ್ಯೋ / ಎಂಥ ದುಃಖದ ಕಾಲ ಬಂದಿತು / ಅಪ್ಪಾ / ಎಂಥ

ಚರಂ ಖಲು ಮಯಾ ಪಾಪೇ ತ್ವಂ ಪಾಪೇನಾಭಿರಕ್ತತಾ ।
 ಅಜಾಣಾದುಪಸಂಪನ್ನಾ ರಚ್ಚ ರುದ್ಧಂಧಿನೀ ಯಥಾ ॥ ೪೦
 ರಮಮಾಣಸ್ತಯಾ ಸಾಧಂ ಮೃತ್ಯಂ ತ್ವಾಂ ನಾಭಿಲಕ್ಷಯೇ ।
 ಬಾಲೋ ರಹಸಿ ಹಸ್ತೀನ ಕೃಷ್ಣಸರ್ವಮಿವಾಸ್ಪಶಮ್ ॥ ೪೧
 ಮಯಾ ಹೃಡಿತ್ಯಕೇ ಪ್ರತ್ಯಃ ಸ ಮಹಾತ್ಮಾ ದುರಾತ್ಮನಾ ।
 ತಂ ತು ಮಾಂ ಜೀವತೋಕೋರಿಯಂನೂನಮಾಕೋಪ್ನಿಮಹತಿ ॥ ೪೨
 ಬಾಲಶೋ ಬತ ಕಾಮಾತ್ಮಾ ರಾಜಾ ದಶರಥೋ ಭೃತಮ್ ।
 ಸ್ತೀಕೃತೋ ಯಃ ಶಿಯಂ ಪ್ರತ್ಯಂ ವನಂ ಪ್ರಮಾಷಣಿಷ್ಟತಿ ॥ ೪೩
 ಪ್ರತ್ಯೇಶ್ಚ ಬ್ರಹ್ಮಚಯ್ಯೈಶ್, ಗುರುಭಿಶ್ಲೋಪಕರ್ತಿತಃ ।
 ಭೋಗಕಾಲೋ ಮಹತ್ಪಂಚ್, ಪ್ರನರೇವ ಪ್ರಪತ್ಯೈತೇ ॥ ೪೪
 ನಾಲಂ ದ್ವಿತೀಯಂ ವಚನಂ ಪ್ರತ್ಯೋಮಾಂ ಪ್ರತಿಭಾಷಿತಮ್ ।
 ಸ ವನಂ ಪ್ರವರ್ಜಿತ್ಯೈಶ್ಲೋ ಬಾಧಮಿತ್ಯೈವ ವಕ್ಷ ಶಿ ॥ ೪೫

ಕರ್ಷಕೈ ಸಿಕ್ಕಿದೆನು / ನಿನ್ನ ಕರ್ತೋರ ವಾಕ್ಯಗಳನ್ನು ಕೇಳಿ ಸಹಿಸಿಕೊಳ್ಳಬೇಕಾಗಿದೆ /
 ನನ್ನ ಜನ್ಮಾಂತರದ ಪಾಪಕರ್ಮದಿಂದಲೇ ಈ ಬಗೆಯ ದುಃಖಿವು ಒದಗಿ
 ಬಂದಿತು (೨೬). ಎಲೆ ಪಾಪಿ, ಪಾಪಿಯಾದ ನಾನು ಅಜಾಣದಿಂದ ಇಷ್ಟು
 ದಿನದವರೆಗೆ ನಿನ್ನನ್ನು ಸಲಹಿದೆನಲ್ಲ. ಈಗ ನೀನು (ನನ್ನ ಕುತ್ತಿಗೆಗೆ) ನೇಣಿನ
 ಹಗ್ಗವಾದೆ (೪೦). ನಿನ್ನೊಡನೆ ವಿನೋದಿಸುತ್ತಿರುವಾಗ ಮೃತ್ಯುವಿನೊಡನೆ
 ಸರಸವಾಡುತ್ತಿದ್ದೇನೆಂದು ನನಗೆ ತಿಳಿಯದೆ ಹೋಯಿತು. ಯಾರೂ ಇಲ್ಲದಿರುವಾಗ
 ಬಾಲಕನು ಕೃಷ್ಣ ಸರ್ವವನ್ನು ಮುಕ್ತಿದಂತಾಯಿತು. ಆ ಮಹಾತ್ಮಾದ ಪ್ರತ್ಯನು
 ದುರಾತ್ಮನಾದ ನಾನು ಬದುಕಿರುಣಾಗಲೇ ತಂದೆಯಿಲ್ಲದ ತಬ್ಬಲಿಯಾದನು
 (೪೧-೪೨). ‘ದಶರಥ ರಾಜನು ಎಷ್ಟು ಮೂರ್ಖ / ಕಾಮಿ. ಒಬ್ಬ
 ಹೆಂಗಸಿಗೋಸ್ಕರ ಅಷ್ಟು ಒಳ್ಳೆಯ ಮಗನನ್ನು ಕಾಡಿಗೆ ಅಟ್ಟಿದ್ದಾನೆ’ ಎಂದು
 ಪ್ರತಿಯೊಬ್ಬರೂ ನನ್ನ ನ್ನು ಬಯ್ಯತ್ತಾರೆ (೪೩). ಇದುವರೆಗೂ ರಾಮನು
 ಬ್ರಹ್ಮಚಯಾದಿ ಪ್ರತಿಗಳಿಂದಲೂ ಗುರುಶುಶ್ಲಾಷೆ ವೋದಲಾದ
 ನಿಯಮಗಳಿಂದಲೂ ನಾನಾ ಕ್ಷೇತ್ರಗಳನ್ನು ಅನುಭವಿಸಿದ್ದಾನೆ. ಈಗ
 ಸುಖಿಪಡಬೇಕಾದ ಕಾಲದಲ್ಲಿ ಪುನಃ

ಯದಿ ಮೇ ರಾಘವ: ಕುಯಾದ್ವನಂ ಗಭೀತಿ ಭಾಷಿತಃ ।
ಪ್ರತಿಕೊಲಂ ಶಿಯಂ ಮೇ ಸ್ಯಾನ್ ತು ವಶಃ ಕರಿಷ್ಯತಿ ॥ ೪೯
ಶುದ್ಭಾವೋ ಹಿ ಭಾವಂ ಮೇ ನ ತು ಜಾಸ್ಯತಿ ರಾಘವ: ।
ರಾಘವೇ ಹಿ ವನಂ ಪ್ರಾಪ್ತೇ ಸರ್ವಲೋಕಸ್ಯ ಧಿಕ್ಷತಮ್ ॥ ೫೦
ಮೃತ್ಯುರಕ್ಷಮನೀಯಂ ಮಾಂ ನಯಿಷ್ಯತಿ ಯಮಕ್ಷಯಮ್ ।
ಮೃತೇ ಮಯಿ ಗತೇ ರಾಮೇ ವನಂ ಮನುಜಪ್ರಂಗವೇ ॥ ೫೧
ಇಷ್ಟೇ ಮಮ ಜನೇ ಶೇಷೇ ಕಂ ಪಾಪಂ ಪ್ರತಿಪತ್ಸ್ಯಾಗೇ ।
ಕೌಸಲ್ಯಾ ಮಾಂ ಚ ರಾಮಂ ಚ ಪ್ರತೋ ಚ ಯದಿ ಹಾಸ್ಯತಿ ॥ ೫೨
ದುಃಖಾನಸಹತೀ ದೇವೀ ಮಾಮೇವಾನುಮರಿಷ್ಯತಿ ।
ಕೌಸಲ್ಯಾಂ ಚ ಸುಮಿತ್ರಾಂ ಚ ಮಾಂ ಚ ಪ್ರತ್ಯೇಕಿಭಿಃ ಸಹ ॥ ೫೩

ದೊಡ್ಡ ಕಷ್ಟವನ್ನು ಅನುಭವಿಸಬೇಕಾಗುವುದು. ‘ನೀನು ಕಾಡಿಗೆ ಹೋಗಬೇಕು’ ಎಂದು ಹೇಳಿದರೆ ನನ್ನ ಮಗನು ಎರಡನೆಯ ಮಾತನ್ನೇ ತಿರುಗಿ ಆಡುವುದಿಲ್ಲ. ‘ಒಹೋ / ಆಗಬಹುದು’ ಎಂದೇ ಹೇಳುವನು (ಅಳ-ಅಳ). ‘ಕಾಡಿಗೆ ಹೋಗು’ ಎಂದು ಹೇಳಿದಾಗ ನನ್ನ ಮಾತನ್ನು ಒಪ್ಪದೆ ಅವನು ವಿರೋಧಿಸಿದರೇ ನನಗೆ ಆನಂದ. ಆದರೆ ನನ್ನ ವಶನು ಹಾಗೆ ಮಾಡತಕ್ಕವನಲ್ಲ (ಅಳ). ರಾಮನ ಮನಸ್ಸು ಪರಿಶುದ್ಧವಾದದ್ದು. ನನ್ನ ಅಂತರಂಗದ ಆಶಯವನ್ನು ಅವನು ತಿಳಿದುಕೊಳ್ಳುವುದಿಲ್ಲ. ರಾಘವನು ಅರಣ್ಯಕ್ಕೆ ಹೋದರೆ ಕ್ಷಮೆಗೆ ಅನಹಂಕಾರ ನನ್ನನ್ನು ಸಮಸ್ತ ಜನರೂ ಧಿಕ್ಷರಿಸುವರು. ಮೃತ್ಯುವು ನನ್ನನ್ನು ಯಮನ ಮನಗೆ ಕಳುಹಿಸುವುದು (ಅಳ-ಅಳ). ಇತ್ತೇ ನಾನು ಸಾಯಂವನೆನು. ಪ್ರರುಹೋತ್ತಮನಾದ ರಾಮನು ಅತ್ತೆ ಅರಣ್ಯಕ್ಕೆ ಹೋಗಿರುವನು. ಆಗ ನನಗೆ ಬೇಕಾದ ಉಳಿದವರ ಮೇಲೆ ಯಾವ ಯಾವ ಪಾಪಕೃತ್ಯವನ್ನು ಮಾಡಬೇಕೆಂದಿದ್ದೀಯೇ? (ಅಕ್ಷಯಿತತ್ವಪ್ರಾರಂಭನ್ನು ನೀನು ಉಳಿಸುವೆಯಾ?) (ಅಳ). ಕೌಸಲ್ಯೆಯ ನನ್ನನ್ನೂ ರಾಮನನ್ನೂ ಆ ಇಬ್ಬರು ಮಕ್ಕಳನ್ನೂ ಅಗಲಿದ ಮೇಲೆ ದುಃಖವನ್ನು ತಡೆದು ಕೊಂಡಿರಬಲ್ಲಿ? ಆ ದೇವಿಯು ನನ್ನ ಹಿಂದೆಯೇ ಸತ್ತು ಹೋಗುವಳು.

ಪುಷ್ಟಿಪ್ರ ನರಕೇ ಸಾ ತ್ವಂ ಕೃಕೇಯಿ ಸುಖಿತಾ ಭವ |
ಮಯಾ ರಾಮೇಣ ಚ ತಕ್ತಂ ಶಾಶ್ವತಂ ಸತ್ಯತಂ ಗುಣಃ || ೬೮

ಇತ್ಯಾದು ಕುಕುಲಮಕ್ಷೋಭ್ಯಮಾಕುಲಂ ಹಾಲಯಿಷ್ಯಃ |
ಪಿಯಂ ಚೀಧ್ಭರತಸೀತದಾರಮಪ್ರವಾಜನಂ ಭವೇತ್ || ೬೯

ಮಾ ಸ್ತಿ ಮೇ ಭರತಃ ಕಾಣಿತ್ ಮೇತಕೃತ್ಯಂ ಗತಾಯುಃ |
ಹಂತಾನಾಯೇ ಮಮಾಮಿತೇ ಸಕಾಮಾ ಭವ ಕೃಕಯಿ || ೭೦

ಮೃತೇ ಮಯಿ ಗತೇ ರಾಮೇ ವನಂ ಪುರುಷಪ್ಯಂಗವೇ |
ಸೇದಾನಿಂ ವಿಧವಾ ರಾಜ್ಯಂ ಸಪ್ತತಾ ಕಾರಯಿಷ್ಯಃ || ೭೧
ತ್ವಂ ರಾಜಪುತ್ರಿಽಹಾದೇನ ನೃವಸೋ ಮಮ ವೇಶ್ವನಿ |
ಅಕೀತ್ಯಾಶ್ಚತುಲಾ ಲೋಕೇ ಧುವಃ ಪರಿಭವಶ್ಚ ಮೇ || ೭೨

ಈ ರೀತಿಯಲ್ಲಿ ಕೌಸಲ್ಯೇಯನ್ನು, ಸುಮಿತ್ರೆಯನ್ನು, ನನ್ನನ್ನು ನಮ್ಮ ಮೂರು ಮಕ್ಕಳೊಡನೆ ನರಕದಂಥ ಸಂಕಟಕೈ ದೂಡಿ, ಕೃಕೇಯಿ, ನೀನು ಸುಖಿವಾಗಿರು (೬೦-೬೮). ನಮ್ಮ ಇತ್ಯಾದು ವಂಶವು ಸದ್ಗುಣಾಗಳಿಗೆ ಹೆಸರಾಗಿ ಯಾವ ಅಪವಾದಕ್ಕೂ ಗುರಿಯಾಗದೆ ಶಾಶ್ವತವಾಗಿ ನಡೆದುಕೊಂಡು ಬಂದಿದೆ. ನಾನೂ ರಾಮನೂ ಇಲ್ಲದೆ ಕ್ಷೋಭಿಗೊಳಗಾದ ಈ ರಾಜ್ಯವನ್ನು ನೀನು ಪಾಲಿಸಿಕೊಂಡು ಹೋಗುವೆಯಲ್ಲವೇ? (೭೨). ರಾಮನನ್ನು ಕಾಡಿಗೆ ಕಳಿಸುವುದು ಒಂದು ವೇಳೆ ಭರತನಿಗೆ ಸಮ್ಮತವಾದರೆ, ನಾನು ಸತ್ತ ಮೇಲೆ ನನ್ನ ಉತ್ತರಕ್ಕಿಯೆಯನ್ನು ಭರತನು ಮಾಡಬಾರದು / ಅಯೋ ದುಷ್ಪೇ / ನನ್ನ ವೈರಿಯಾದ ಕೃಕೇಯಿ / ನಿನ್ನ ಹೋರಿಕೆ ನಡೆಯಲಿ. ಅದರಂತೆ ನಾನು ಸತ್ತ, ಪುರುಷೋತ್ತಮನಾದ ರಾಮನು ಅರಣ್ಯಕೈ ಹೋಗಿ, ನೀನು ಮುಂಡೆಯಾಗಬೇಕು. ಆಗ ನೀನು ಮಗನನ್ನು ಕಟ್ಟಿಕೊಂಡು ರಾಜ್ಯಭಾರವನ್ನು ನಡೆಸಬೇಕಾಗಿದೆ (೭೩-೭೪). ನೀನು ರಾಜಕುಮಾರಿಯೆಂಬ ಹೆಸರಿನಿಂದ ನನ್ನ ಮನೆಯಲ್ಲಿ ವಾಸವಾಗಿದ್ದೆ. ನಾನು ಮಹಾ ಪಾಪ ಕರ್ಮವನ್ನು ಮಾಡಿದವನಂತೆ ಲೋಕದಲ್ಲಿ ದೊಡ್ಡ ಅಪಕೀತ್ಯಾಯನ್ನು ಅವಮಾನವನ್ನು ಸರಲ ಪ್ರಾಣಗಳಿಂದ ಧಿಕ್ಷಾರವನ್ನು ಪಡೆದೆನು (೭೫).

ಸರ್ವಭೂತೇಷು ಚಾವಚಳ್ಳ ಯಥಾ ಪಾಪಕೃತ್ಸಥಾ ।
 ಕಥಂ ರಥೈರಭುಯಾತ್ಸ್ಯ ಗಜಾಶ್ಚೈ ಮುಹುಮುರಹು: || ೬
 ಪದ್ಭ್ಯಾರಂ ರಾಮೋ ಮಹಾರಣ್ಯೇ ವತ್ತೋ ಮೇ ವಿಚರಿಷ್ಯತಿ ।
 ಯಸ್ಯ ತ್ವಾಹಾರಸಮಯೇ ಸೂದಾ: ಕುಂಡಲಧಾರಿಣಾ: || ೬೨
 ಅಹಂಪೂರ್ವಾಃ ಪಚಂತಿ ಸ್ಯ ಪ್ರಶ್ರಂ ಪಾನಭೋಜನಮ್ ।
 ಸ ಕಥಂ ನು ಕಷಾಯಾಣಿ ತಿಕ್ತಾನಿ ಕಟುಕಾನಿ ಚ || ೬೩
 ಭಕ್ಷಯನಾ ವನ್ಯಮಾಹಾರಂ ಸುತೋ ಮೇ ವರ್ತಯಿಷ್ಯತಿ ।
 ಮಹಾರಣವಸ್ತಸಂವೀತೋ ಭೂತ್ಸ್ಯ ಚರಸುಖೋಷಿತಃ || ೬೪
 ಕಾಷಾಯಪರಿಧಾನಸ್ತು ಕಥಂ ಭೂಮೌ ನಿವಶ್ಯತಿ ।
 ಕಸ್ಯೈತದ್ವಾರುಣಂ ವಾಕ್ಯಮೇವಂವಿಧಮಚಂತಿತಮ್ || ೬೫
 ರಾಮಸ್ಯಾರಣ್ಯಗಮನಂ ಭರತಸ್ಯಾಭಿಪೇಚನಮ್ ।
 ಧಿಗಸ್ತು ಯೋಷಿತೋ ನಾಮ ಶಾಂತಾ: ಸ್ವಾಧ್ಯಾಪರಾ: ಸದಾ || ೬೬

ನನ್ನ ದೊರೆ ರಾಮನು ರಥ ಆನೆ ಕುದುರೆಗಳ ಮೇಲೆ ಬೇಕಾದ ಹಾಗೆ ಸವಾರಿ ಮಾಡಿಕೊಂಡಿದ್ದಾನೆ. ನನ್ನ ಆ ಮುದ್ದು ಮಗನು ಘೋರಣ್ಯಾದಲ್ಲಿ ಬರಿಗಾಲುಗಳಿಂದ ತಿರುಗಾಡಬೇಕಾಗುತ್ತದೆ (೬೬). ಯಾರ ಭೋಜನಕ್ಕಾಗಿ ಕುಂಡಲಾದ್ಯಾಭರಣಗಳನ್ನು ಧರಿಸಿದ ಅಡಿಗೆಯವರು ನಾನು ಮುಂದೆ ತಾನು ಮುಂದೆ ಎಂದು ಉತ್ಸಾಹದಿಂದ ಅನ್ವಯಾನಗಳನ್ನು ಸಿದ್ಧಪಡಿಸುತ್ತಿರುವರೋ, ಆ ನನ್ನ ಪ್ರತ್ಯನು ಒಗರು, ಕಹಿ, ಖಾರಗಳಿಂದ ಕೂಡಿದ ಕಾಡಿನ ಆಹಾರವನ್ನು ತಿನ್ನುತ್ತ ಹೇಗೆ ಜೀವಿಸುವನು? (೬೬-೬೭). ಅಮೂಲ್ಯವಾದ ವಸ್ತ್ರಗಳನ್ನು ಧರಿಸಿ ಸುಖವಾಗಿದ್ದವನು, ಕಾಷಾಯವಸ್ತ್ರವನ್ನಾಟ್ಯ ನೇಲದ ಮೇಲೆ ಹೇಗೆ ಮಲಗುವನು? (೬೮). ‘ರಾಮನು ಅರಣ್ಯಕ್ಕೆ ಹೋಗಬೇಕು. ಭರತನಿಗೆ ಪಟ್ಟಾಭಿಷೇಕವಾಗಬೇಕು’ ಎಂಬ ಉಹಾತೀತವಾದ ಈ ನಿಷ್ಪೂರವಾಕ್ಯವನ್ನು ಹೇಳಲು ಯಾರಿಗೆ ಸಾಧ್ಯವಾದೀತು? ಸರ್ವದಾ ಸ್ವಾಧೀನಗಳೂ ಧೂತರೂ ಆದ ಈ ಹೆಂಗಸರ ಜಾತಿಗೆ ಧಿಕ್ಕಾರ / ಇಲ್ಲ ಇಲ್ಲ. ಎಲ್ಲ ಹೆಂಗಸರನ್ನೂ ನಾನು ಹೇಳುತ್ತಿಲ್ಲ. ಈ ಭರತನ ತಾಯಿಯನ್ನು

ನ ಬುರ್ವೀಮಿ ಸ್ತಿಯಃ ಸರ್ವಾ ಭರತಸೈವ ಮಾತರಮ್ ॥

ಅನಧ್ರಭಾವೇಧ್ರಪರೇ ನೃಶಂಹೇ
ಮಮಾನುತಾಪಾಯ ನಿವಿಷ್ಟಭಾವೇ ।
ಕಿಮಪಿಯಂ ಪಶ್ಯಸಿ ಮನ್ಮಿತ್ತಂ
ಹಿತಾನುಕಾರಿಣ್ಯಧವಾಪಿ ರಾಮೇ ॥

೧೦೭

ಪರಿತ್ಯಜೇಯುಃ ಷಿತರೋ ಹಿ ಪ್ರತಾನ್
ಭಾಯಾಃ ಪತೀಂಶಾಷಿ ಕೃತಾನುರಾಗಾಃ ।
ಕೃತ್ಯಂಹಿ ಸರ್ವಂ ಕುಟಿತಂ ಜಗತ್ ಸ್ಯಾತ್
ದೃಷ್ಟಿನ ರಾಮಂ ವ್ಯಾಸನೇ ನಿಮಗ್ನಮ್ ॥

೧೦೯

ಅಹಂ ಪ್ರನರ್ದೇವಕುಮಾರರೂಪ
ಮಲಂಕೃತಂ ತಂ ಸುತಮಾವೃಜಂತಮ್ ।
ನಂದಾಮಿ ಪಶ್ಯನ್ನಾಪಿ ದರ್ಶನೇನ
ಭವಾಮಿ ದೃಷ್ಟಿನ ಪ್ರನಯುವೇವ ॥

೧೧೦

ವಿನಾಪಿ ಸೂರ್ಯೇಣ ಭವೇತ್ ಪ್ರವೃತ್ತಿ
ರವರ್ಜತಾ ವಜ್ರಧರೇಣ ವಾಪಿ ।

ಮಾತ್ರ ಹೇಳುತ್ತಿದ್ದೇನೆ / (ಗಗ೦-ಗಗ೧). ಎಲೇ ಕೆಡುಕನ್ನೇ ಚಿಂತಿಸುವ ಸ್ಥಾರ್ಥ, ನನ್ನನ್ನು ಸಂಕಟ ಪಡಿಸಲು ಹಣತೊಟ್ಟಿರುವ ದುಷ್ಪಿ / ನಿನ್ನ ಹಿತವನ್ನು ಹೋರುತ್ತಿದ್ದ ನನ್ನಲ್ಲಾಗಲಿ ರಾಮನಲ್ಲಾಗಲಿ ಯಾವ ಅಪರಾಧವನ್ನು ಕಂಡೆ? (ಗಗ೧). ರಾಮನಿಗೆ ಇಂಥ ವಿಪತ್ತು ಬಂದಿತೆಂಬುದನ್ನು ಕುಡರೆ ಇಡೀ ಜಗತ್ತೇ ಹೋಪೊಂಡಿತು. (ಒಬ್ಬರನ್ನೊಬ್ಬರು ನಂಬಿದೆ ಹೋದಾರು.) ತಂದೆ ತಾಯಿಗಳು ಮಕ್ಕಳನ್ನು ತೊರೆಯಬಹುದು. ಶ್ರೀತಿಸುವ ಮದಿಯಿರು ಗುಡಂದಿರನ್ನು ಬಿಡುಹುದು (ಗಗ೨). ದೇವಪುಮಾರನುತೆ ರೂಪಸಂಪನ್ಮಾದ ನನ್ನ ಪ್ರತ್ಯನು ಸರ್ವಾಭರಣಭಾಷಿತನಾಗಿ ಬರುವುದನ್ನು ನೋಡುತ್ತಿದ್ದರೆ, ಅನಂದದಿಂದ ನನ್ನ ಮೈ ಉಬ್ಬಿವುದು. ನನಗೆ ನವಯೌವನವು ಬಂದುತ್ತಾಗುವುದು (ಗಗ೪). ಸೂರ್ಯನಿಲ್ಲದಿದ್ದರೂ ಇಂದ್ರನು ವುಳಿಸುರಿಸಿದ್ದರೂ ಜಗತ್ತು ನಡೆದಿತು. ರಾಮನು ಇಲ್ಲಿಂದ

ರಾಮಂ ತು ಗಢಂತಮಿತಃ ಸಮೀಕ್ಷ್ಯಾ
ಜೀವೇನ್ನ ಕಶ್ಚತ್ತಿತಿ ಚೀತನಾ ಮೇ ॥

೧೦೫

ವಿನಾಶಕಾಮಾಮಹಿತಾಮಿತಾ
ಮಾವಾಸಯಂ ಮೃತ್ಯುಮಿವಾತ್ಮನಸ್ಥಾಮ್ ।
ಚರಂ ಬತಾಂಕೇನ ಧೃತಾಸಿ ಸರ್ವೀ
ಮಹಾವಿಷಾ ತೇನ ಹತೋಽಸ್ಮಿ ಮೋಹಾತ್ ॥

೧೦೬

ಮಯಾ ಚ ರಾಮೇಣ ಚ ಲಕ್ಷ್ಮಣೇನ
ಪ್ರಶಾಸ್ತಿ ಹೀನೋ ಭರತಸ್ತು ಯಾ ಸಹ ।
ಪುರಂ ಚ ರಾಷ್ಟ್ರಂ ಚ ನಿಹತ್ಯ ಬಾಂಧವಾನ್
ಮಮಾಹಿತಾನಾಂ ಚ ಭವಾಭಿಹರಿಣೇ ॥

೧೦೭

ನೃಶಂಹವೃತ್ತೇ ವ್ಯಾಸನಪ್ರಹಾರಿಣಿ
ಪ್ರಸಹ್ಯ ವಾಕ್ಯಂ ಯದಿಹಾದ್ಯ ಭಾಷಣೇ ।
ನ ನಾಮ ತೇ ಕೇನ ಮುಖಾತ್ ಪತಂತ್ಯಧೋ
ವಶಿಯಮಾಣಾಃ ದಶನಾಃ ಸಹಸ್ರಧಾ ॥

೧೦೮

ಕಾಡಿಗೆ ಹೋಗುವುದನ್ನು ನೋಡಿ ಯಾರೂ ಜೀವಿಸಿರಲಾರರೆಂದೇ ನನಗೆ ತೋರುತ್ತದೆ (೧೦೫). ನೀನು ನನ್ನ ವಿನಾಶಕೈ ಹೊಂಚುಹಾಕಿ ನನ್ನ ಕೇಡನ್ನೇ ಬಯಸುತ್ತಿದ್ದ ಶತ್ರು. ನನ್ನ ಮೃತ್ಯುವನ್ನೇ ಮನೆಯಲ್ಲಿರಿಸಿಕೊಂಡು ಸಾಕಿದೆನು. ಘೋರ ವಿಷವನ್ನು ಕಾರುವ ಸರ್ವವನ್ನು ಇಷ್ಟು ದಿನ ಅವಿವೇಕದಿಂದ ತೊಡೆಯ ಮೇಲಿಟ್ಟುಕೊಂಡೆನಲ್ಲ. (ಈಗ ಸರ್ವವು ಕಟ್ಟಿತು) ನಾನು ಸತ್ಯ (೧೦೬). ನನ್ನನ್ನೂ ರಾಮಲಕ್ಷ್ಮಣರನ್ನೂ ತೋರೆದು ಭರತನು ನಿನ್ನಾಡನೇ ಈ ನಗರವನ್ನೂ ರಾಷ್ಟ್ರವನ್ನೂ ಆಳಲಿ. ನೀನು ನನ್ನ ಇಷ್ಟು ಮಿಶ್ರರನ್ನು ಹಿಂಸಿಸಿ-ಕೊಂಡು ನನ್ನ ಶತ್ರುಗಳಿಗೆ ಸಂತೋಷವನ್ನುಂಟು ಮಾಡು (೧೦೭). ಎಲೇ ಕೆಟ್ಟಿ ನಡತೆಯವಳಿ, ನೀನು ಗಾಯದ ಮೇಲೆ ಬರೆಹಾಕತಕ್ಕವಳಿ. ಇಂಥ ಕೆಟ್ಟಿ ಮಾತನ್ನು ಧೈಯದಿಂದ ಹೇಳುತ್ತೀರುವುಳ್ಳ. ನಿನ್ನ ಹಲ್ಲುಗಳು ಸಾವಿರಚೂರಾಗಿ ಬಾಯಿಂದ ಏಕೆ

ನ ಕಂಬದಾಹಾಹಿತಮಪಿಯಂ ವಚೋ

ನ ವೇತ್ತಿ ರಾಮಃ ಪರುಪಾಣಿ ಭಾಸಿತುಮ್ |

ಕಥಂ ನು ರಾಮೇ ಹೃಭಿರಾಮವಾದಿನಿ

ಬುವೀಸಿ ದೋಷಾನ್ ಗುಣಿತ್ಯಸಂಮತೇ ||

೧೧೯

ಪೃತಾಮ್ಯ ವಾ ಪ್ರಜ್ಞಲ ವಾ ಪೃಣಶ್ಯ ವಾ

ಸಹಸ್ರಶೋ ವಾ ಸ್ವಂಟಾ ಮಹಿಂ ವರ್ಜ |

ನ ತೇ ಕರಿಪ್ಯಾಮಿ ವಚಃ ಸುದಾರುಣಂ

ಮಮಾಹಿತಂ ಕೇಕಯರಾಜಪಾಂಸನಿ ||

೧೧೦

ಕ್ಷುರೋಪಮಾಂ ನಿತ್ಯಮಸತ್ತಿಯಂವದಾಂ

ಪ್ರದುಷ್ಯಭಾವಾಂ ಸ್ವಕುಲೋಪಭಾತಿನಿಮ್ |

ನ ಜೀವಿತುಂ ತ್ವಾಂ ವಿಷಹೇಮನೋರಮಾಂ

ದಿಧಕ್ಷಮಾಣಾಂ ಹೃದಯಂ ಸಬಂಧನಮ್ ||

೧೧೧

ಉದುರಬಾರದು ? (೧೦೮). ರಾಮನು ಒಬ್ಬರಿಗೆ ಒಂದು ಕೆಟ್ಟ ಮಾತನ್ನೂ ಒಂದು ಬೇಸರವಾಗುವ ನುಡಿಯನ್ನೂ ಹೇಳತಕ್ಕವನಲ್ಲ. ಕೆಟ್ಟ ಮಾತನ್ನಾಡುವುದು ಹೇಗೆಂಬುದೇ ಅವನಿಗೆ ತಿಳಿಯದು. ಪ್ರಸನ್ನವಾಗಿ ಮಾತನಾಡತಕ್ಕ ಗುಣಾಢ್ಯನಾದ ರಾಮನಲ್ಲಿ ಯಾವ ದೋಷವಿದೆಯಂದು ಹೇಳುತ್ತೀಯೇ ? (೧೦೯). ನೀನು ಕೇಕಯರಾಜನ ವಂಶಕ್ಕ ಕೆಟ್ಟ ಹೆಸರನ್ನು ತಂದೆ. ಎಲ್ಲೇ, ನಿನ್ನ ಮಾತನ್ನು ನಾನು ನಡೆಸುವುದಿಲ್ಲ. ನೀನು ದೇಹವನ್ನಾದರೂ ಒಣಗಿಸು. ಬೆಂಕಿಯಲ್ಲಾದರೂ ಬಿದ್ದು ಉರಿದುಹೋಗು. ಎಲ್ಲಾದರೂ ಹಾಳಾಗಿ ಹೋಗು. ಸಾವಿರ ತುಂಡು ತುಂಡಾಗಿ ಮಣಿನಲ್ಲಾದರೂ ಕೂಡಿಹೋಗು. ಎಂಥ ದಾರುಣವಾದ ಅನರ್ಥವನ್ನು ತರುವ ಮಾತನ್ನಾಡುತ್ತಿದ್ದೀಯೆ (೧೧೦). ನೀನು ಕ್ಷೋರದ ಕತ್ತಿಯಂಥವಳು. ಸುಳ್ಳಸುಳ್ಳಾಗಿ ಪ್ರೇಮದ ಮಾತನ್ನಾಡತಕ್ಕವಳು. ಕೆಟ್ಟ ಮನಸ್ಸಿನವಳು. ಕುಲವನ್ನೇ ಹೊಲ್ಲತಕ್ಕವಳು. ನನಗೆ ಬೇಡವಾದವಳು. ನನ್ನ ಹೃದಯವನ್ನು ಪ್ರಾಣ ಸಹಿತವಾಗಿ ಸುಡಲಿಕ್ಕು ಹೊರಟವಳು. ನೀನು ಬದುಕಿರುವುದನ್ನು ನಾನು

ನ ಜೀವಿತಂ ಮೇರಿಸ್ತಿ ಕುತಃ ಪ್ರನಃ ಸುಖಂ
 ವಿನಾತ್ಯಜೀನಾತ್ಯವತಃ ಕುತೋ ರತಿ: ।
 ಮಮಾಹಿತಂ ದೇವಿ ನ ಕರ್ತ್ಯಮಹಂಸಿ
 ಸ್ವಾಶಾಮಿ ಪಾದಾಪಷಿ ತೇ ಪ್ರಸೀದ ಮೇ ॥

ಸ ಭೂಮಿಹಾಲೋ ವಿಲಬನ್ನನಾಥವತ್
 ಸ್ತ್ರಿಯಾ ಗೃಹೀತೋ ಹೃದಯೀಕತಿಮಾತ್ರಯಾ ।
 ಪರಾತ ದೇವಾಶ್ಚರಣೋ ಪ್ರಮಾರಿತಾ
 ಪ್ರಭಾವಸಂಸ್ಪೃಶ್ಯ ಯಥಾತುರಸ್ತಫಾ ॥

ಇತಿ ಶ್ರೀಮದ್ಭಾಷಾಯಣ ಅಯೋಧ್ಯಾಕಾಂಡೇ ದ್ವಾದಶಃ ಸರ್ಗ:

ಸಹಿಸಲಾರೆ (೧೧೧). ನಾನು ಬದುಪುವ ಹಾಗೆಯೇ ಇಲ್ಲ. ಇನ್ನು ಸುಖಿದ
 ಆಸೆ ಎಲ್ಲಿ ? ಮಗನಿಲ್ಲದ ಮೇಲೆ ನೆಮ್ಮೆದಿಯೆಲ್ಲಿ ? ದೇವಿ, ನನಗೆ
 ಅಹಿತೊಳಿನ್ನು ಮಾಡಬೇಡ. ನಿನ್ನ ಪಾದಗಳನ್ನಾದರೂ ಮುಟ್ಟಿ ನಮಸ್ಕರಿಸುತ್ತೇನೆ.
 ಪ್ರಸನ್ನಾಗು” (೧೧೨). ಈ ರೀತಿಯಲ್ಲಿ ದಶರಥರಾಜನು ಎಲ್ಲ ಮೀರಿದ
 ಹೆಂಗಸಿಗಿ ವಶನಾಗಿ ಅನಾಧನಂತ ಗೋಳಾದಿದನು. ಕೈಕೇಯಿಯು ಚಾಚಿಕೊಂಡಿದ್ದ
 ಪಾದಗಳನ್ನು ಹಿಡಿದುಕೊಳ್ಳಬೇಕೆಂದು ಹೋದನು. ಆದರೆ ಅವನ್ನು
 ಮುಟ್ಟಿಪುದರೊಳಗಾಗಿ ವ್ಯಾಧಿಗ್ರಸ್ತನಂತ ಬಳಲಿ ಬಿದ್ದಹೋದನು (೧೧೩).

ಇಲ್ಲಿಗೆ ಶ್ರೀಮದ್ಭಾಷಾಯಣದ ಅಯೋಧ್ಯಾಕಾಂಡಲ್ಲಿ ಹನ್ನೆರಡನೆಯ ಸರ್ಗ

ತ್ರಯೋದಶಃ ಸರ್ಗಃ

ದಶರಥವಿಲಾಪಃ

ಅತದಹಂ ಮಹಾರಾಜಂ ಶಯಾನಮತಫೋಚಿತಮ್ |
ಯಯಾತಿಮಿವ ಪುಣ್ಯಾಂತೇ ದೇವಲೋಕಾತ್ಮರಿಚ್ಯುತಮ್ || ೧

ಅನಧರೂಪಾಸಿದಾಧಾರ್ | ಹೃಭೀತಾ ಭಯದರ್ಶನೀ |
ಪುನರಾಕಾರಯಾಮಾಸ ತಮೇವ ವರಮಂಗನಾ || ೨

ತ್ವಂ ಕತ್ತಾಂ ಮಹಾರಾಜ ಸತ್ಯವಾದಿ ದೃಢವತಃ |
ಮಮ ಚೀಮಂ ವರಂ ಕಸ್ಯಾದ್ವಿಧಾರಯಿತುಮಿಷ್ಟಿ || ೩

ವಿವಮುಕ್ತಸ್ತ ಕೈಯಾ ರಾಜಾ ದಶರಥಸ್ತದಾ |
ಪ್ರತ್ಯಾಖಾಚ ತತಃ ಕುದೋ ಮುಹೂರ್ತಂ ವಿಹ್ವಲನ್ನಿವ || ೪

ಸರ್ಗ ೪

ದಶರಥನು ಕೈಯಾಯನ್ನ ಸಮಾಧಾನಪಡಿಸಲು ಪುನಃ ಪ್ರಯತ್ನಿಸುವುದು.

ಹೀಗೆ ದಶರಥ ಮಹಾರಾಜನು ತನ್ನ ಹೆಂಡತಿಗೆ ನಮಸ್ಕಾರಿಸಬೇಕೆಂಬ ಅನುಚಿತವಾದ ಕಾರ್ಯದಲ್ಲಿ ತೊಡಗಿ ತನಗೆ ಅನಹ ವಾದ ನೆಲದ ಮೇಲೆ ಬಿದ್ದಹೋದನು. ಆಗ ಗಳಿಸಿದ ಪುಣ್ಯವು ತೀರಿದ ಮೇಲೆ ಸ್ವರ್ಗಲೋಕದಿಂದ ಭೂಮಿಗೆ ಬಿದ್ದ ಯಾತಾತಿ ಚಕ್ರವರ್ತಿಯಂತೆ ಅವನು ಕಾಣುತ್ತಿದ್ದನು (೧). ತನ್ನ ಕುಲಕ್ಕೆ ಅನಧಸ್ಯರೂಪಭಾದ ಕೈಯಾಯಿಯು ಇನ್ನೂ ಇಷ್ಟಾರ್ಥವು ಕೈಗೂಡಲಿಲ್ಲವೆಂದು ಮನಗಂಡಳು. ಭರತನಿಗೆ ರಾಮನಿಂದ ಭಯವಂಟು ಎಂಬ ಭಾವನೆಯು ಅವಳಲ್ಲಿ ಬೇರೂರಿತ್ತು. ತಾನು ಕೇಳಿಕೊಂಡ ವರವು ಸಲ್ಲಲೇಬೇಕೆಂದು ಆಕೆಯು ಲೋಕಾಪವಾದಕ್ಕೆ ಅಂಜದೆ ಮತ್ತೆ ಕೇಳಿದಳು (೨). “ಮಹಾರಾಜ, ನೀನು ಸತ್ಯವಾದಿಯೆಂದೂ ದೃಢ ವ್ರತನೆಂದೂ ಜಂಭ ಹೊಡೆಯುತ್ತೀಯೆ. ನನ್ನ ವರವನ್ನ ಕೊಡದೆ ತಡೆಹಿಡಿಯುವುದೇಕೆ?” ಎಂದಳು (೩). ದಶರಥನು ಸ್ವಲ್ಪ ಹೊತ್ತು ದಿಕ್ಕು

ಮುತೇ ಮಯಿ ಗತೇ ರಾಮೇ ವನಂ ಮನುಜಪ್ರಂಗವೇ ।
ಹಂತಾನಾಯೇ ಮಮಾಮಿತೇ ಸಕಾಮಾ ಭವ ಕೈಕಯಿ ॥ ೫
ಸ್ವರ್ಗೀಯ ಶಿಲು ರಾಮಸ್ಯ ಕುಶಲಂ ದೃವತ್ವರಹಮ್ ।
ಪ್ರತ್ಯಾದೇಶಾದಭಿಹಿತಂ ಧಾರಯಿಷ್ಯೇ ಕಥಂ ಬತ ॥ ೬
ಕೈಕೇಯಾಃ ಶಿರುಕಾಮೇನ ರಾಮಃ ಪ್ರವಾಡಿತೋ ವನಮ್ ।
ಯದಿ ಸತ್ಯಂ ಬರೀಮ್ಯೇತತ್ತದಸತ್ಯಂ ಭವಿಷ್ಯತಿ ॥ ೭
ಅಪ್ರತೀಣ ಮಯಾ ಪ್ರತ್ಯಃ ಶಮೇಣ ಮಹತಾ ಮಹಾನ್ ।
ರಾಮೋ ಲಭೋ ಮಹಾಭಾರು: ಸ ಕಥಂ ತ್ಯಜ್ಯತೇ ಮಯಾ ॥ ೮
ಶೂರಶ್ಚ ಕೃತವಿದ್ವಿಶ್ಚ ಜತಕೋಧಃ ಕ್ಷಮಾಪರಃ ।
ಕಥಂ ಕಮಲಪತ್ರಾಕ್ಷೋ ಮಯಾ ರಾಮೋ ವಿವಾಸ್ಯತೇ ॥ ೯
ಕಥಮಿಂದೀವರಶ್ಯಾಮಂ ದೀಘಾಭಾರಂ ಮಹಾಬಲಮ್ ।
ಅಭಿರಾಮಮಹಂ ರಾಮಂ ಪ್ರೇಪಯಿಷ್ಯಾಮಿ ದಂಡಕಾನ್ ॥ ೧೦

ತೋಚದವನಾಗಿ ಪನಃ ಸಿಟ್ಟಿನಿಂದ ಹೇಳಿದನು : “ನಾನು ಸತ್ಯ ಶ್ರೀರಾಮನು ವನಕ್ಕೆ ಹೋದ ಮೇಲೆ ಅಯ್ಯಾ ದುಷ್ಪಿ / ಕೈಕೇಯಿ, ನನ್ನ ವೈರಿಯೆ / ನಿನ್ನ ಇಷ್ಟವು ಕೈಗೂಡುವುದು (ಉ-ಜಿ). ಸ್ವರ್ಗದಲ್ಲಿಯೂ ದೇವತೆಗಳು ನನ್ನನ್ನು ಹಂಗಿಸುವ ಉದ್ದೇಶದಿಂದ ರಾಮನ ಯೋಗಕ್ಕೇಮವನ್ನು ವಿಚಾರಿಸಿದರೆ, ಅಯ್ಯಾ, ಅವರ ಚುಚ್ಚು ಮಾತನ್ನು ಹೇಗೆ ಸಹಿಸಿಕೊಳ್ಳಲಿ? (೬). ಕೈಕೇಯಿಯ ಸಂತೋಷಕ್ಕಾಗಿ ರಾಮನನ್ನು ಕಾಡಿಗೆ ಕಳಿಸಿದೆನೆಂದು ಹೇಳಲೇ? ನಾನು ಸತ್ಯವನ್ನುಹೇಳಿದರೂ ಅ ಸತ್ಯವೆಂದೇ ತಿಳಿದುಕೊಳ್ಳುತ್ತಾರೆ (೭). ಒಹುಕಾಲದವರೆಗೆ ಪ್ರತಹೀನನಾಗಿದ್ದ ನಾನು ಒಹಳ ಶಮದಿಂದ (ಪತೋಪವಾಸ ಪ್ರತ್ಯಕಾಮೇಷ್ಟಿಗಳನ್ನು ಮಾಡಿ) ಮಹಾತ್ಮೆನೂ ವೀರನೂ ಆದ ರಾಮನನ್ನು ಪಡೆದಿದ್ದೇನೆ. ಅವನನ್ನು ಹೇಗೆ ಬಿಟ್ಟುಬಿಡಲಿ? (೮). ಮಹಾಶೂರನೂ ವಿದ್ಯಾವಂತನೂ ಕೋಪವನ್ನು ಗೆದ್ದ ಶಾಂತ ಸ್ವಭಾವದವನೂ ಆಗಿದ್ದಾನೆ. ಕಣ್ಣಗಳು ತಾವರೆ ಎಸಳನಂತೆ ಎಷ್ಟು ಸುಂದರವಾಗಿವೆ / ಅಂಥ ರಾಮನನ್ನು ಹೇಗೆ ವುನೆಯಿಂದ ಹೊರಡಿಸಲಿ? (೯). ನ್ಯೂದಿಲೇಯಂತೆ

ಸುಖಿನಾಮುಚತಸ್ಪೀವ ದುಃಶ್ಲಿರುಚತಸ್ಪೀ ಚ ।
 ದುಃಖಂ ನಾಮಾನುಪಶ್ಯೇಯಂ ಕಥಂ ರಾಮಸ್ಯ ಧೀಮತಃ ॥ ೧೧
 ಯದಿ ದುಃಖಮನುತ್ತಾದ್ಯ ಮಮ ಸಂಕ್ರಮಣಂ ಭವೇತ್ ।
 ಅದುಃಖಾರ್ಥಸ್ಯ ರಾಮಸ್ಯ ತತಃ ಸುಖಮವಾಪ್ಯಾಯಾಮ್ ॥ ೧೨
 ನೃಶಂಸೇ ಪಾಪಸಂಕಲ್ಯೈ ರಾಮಂ ಸತ್ಯಪರಾಕ್ರಮಮ್ ।
 ಈಂ ವಿಷಯೋಽ ಕೃಕೇಯಿ ಷಿರ್ಯಂ ಯೋಜಯಸೇ ಮಮ ॥ ೧೩
 ಆತೀತಿರತುಲಾ ಲೋಕೇ ಧುವಃ ಪರಿಭವಶ್ಚ ಮೇ ।
 ತಥಾ ವಿಲಪತಸ್ಸಸ್ಯ ಪರಿಭ್ಯ ಏತಚೀತಸಃ ॥ ೧೪
 ಅಸ್ತಮಭಾಗಮತಾ ಸೂರ್ಯೋ ರಜನೀ ಹಾಭವತ್ತತ ।
 ಸಾ ತ್ರಿಯಾಮಾ ತಥಾರ್ಥಸ್ಯ ಚಂದ್ರಮಂಡಲಮಂಡಿತಾ ॥ ೧೫
 ರಾಜೀಳ್ಬ ವಿಲಪತಸ್ಸಸ್ಯ ನ ವೃಭಾಸತ ಶವರೀ ।
 ತಥ್ವಪೋಷ್ಟಂ ವಿನಿಶ್ಚಾಸ್ಯ ವೃದ್ಘೋ ದಶರಥೋ ನೃಪಃ ॥ ೧೬

ಶ್ವಾಮಲಾಂಗನೂ ಆಜಾನುಬಾಹುವೂ ಅತ್ಯಂತ ಬಲಶಾಲಿಯೂ ಆಗಿದ್ದಾನೆ. ಸಕಲರಿಗೂ ಆನಂದವನ್ನು ಬೀರುವ ರಾಮನನ್ನು ದಂಡಹಾರಣ್ಯಕೈ ಹೇಗೆ ಕಳಿಸಲಿ? ಇದುವರೆಗೆ ಸುಖಿದಲ್ಲಿದ್ದ ಕಷ್ಟವನ್ನು ಕಂಡರಿಯದ ಧೀಮಂತನಾದ ರಾಮನು ಕಷ್ಟ ಪಡುವುದನ್ನು ಹೇಗೆ ತಾನೆ ನೋಡಲಿ? (೧೦-೧೧). ದುಃಖವನ್ನು ಕಂಡರಿಯದ ರಾಮನಿಗೆ ದುಃಖ ಕಾಲವು ಬರುವುದರೊಳಗೆ ನಾನು ಸತ್ತು ಹೋಗುವದೇ ಸುಖ. ಎಲೆ ಪಾಪಿ, ನೀಚೆ, ಕೃಕೇಯಿ / ಸತ್ಯಸಂಧನೂ ಶ್ರೀತಿಪಾತ್ರನೂ ಆದ ನನ್ನ ರಾಮನಿಗೆ ಯಾವ ಕಾರಣದಿಂದ ಕೇಡನ್ನು ತಂದು ಒಡ್ಡುತ್ತಿದ್ದೀರೆ? (೧೭-೧೮). ಈ ಲೋಕದಲ್ಲಿ ನನಗೆ ದೊಡ್ಡ ಅಪಕೀತಿಯೂ ಕೆಟ್ಟ ಹೆಸರೂ ನಿಶ್ಚಯವಾಗಿ ಕಾದು ನಿಂತಿದೆ” ಹೇಗೆ ದಶರಥನು ಬುದ್ಧಿಭ್ರಮಣಿಗೊಂಡು ಗೋಳಿಡುತ್ತಿರಲು ಸೂರ್ಯನು ಮುಳುಗಿದನು. ರಾತ್ರಿಯಾಯಿತು (೧೯). ಚಂದ್ರಮಂಡಲದಿಂದ ಶೋಭಿಸುತ್ತಿದ್ದ ರಾತ್ರಿಯ ವೃಥೆಯಲ್ಲಿ ಸಿಕ್ಕಿದ್ದ ರಾಜನಿಗೆ ಸಂತೋಷಕರವಾಗಲಿಲ್ಲ. ಆ ವೃದ್ಧನು ಬಿಸಿಯಾಗಿ ನಿಟ್ಟಿಸಿರುಬಿಟ್ಟು ಆಕಾಶವನ್ನು ದಿಟ್ಟಿಸುತ್ತೇ ವಾರ್ಧಿ

ವಿಲಲಾಪಾತ್ರವದ್ವಾಃಖಂ ಗಗನಾಸಕ್ತಲೋಚನಃ ।
ನ ಪ್ರಭಾತಂ ತ್ವಯೇಚ್ಛಾಮಿ ನಿಶೇ ನಕ್ಷತ್ರಭೂಷಣಃ ॥ ೧೯
ತ್ಯಾಗಾತಂ ಮೇ ದಯಾ ಭದ್ರೇ ರಚತೋ ಯಂ ಮಯಾಂಜಲಿಃ ।
ಅಧಿಕಾ ಗಮ್ಯಾತಂ ಶೀಘ್ರಂ ನಾಹಮಿಚ್ಛಾಮಿ ನಿಷ್ಪತ್ತಾಮ್ ॥ ೨೦
ನೃಶಂಖಾಂ ಕೃಕ್ಯಾಯೀಂ ದ್ರಷ್ಟಾಂ ಯತ್ವತೇ ವಸನಂ ಮಹತ್ ।
ಏವಮುಕ್ತಾ ತತೋ ರಾಜಾ ಕೃಕೇಯೀಂ ಸಂಯಾಂಜಲಿಃ ॥ ೨೧
ಪ್ರಾದಯಾಮಾಸ ಪ್ರನಃ ಕೃಕೇಯೀಮಿದಮಬವಿತ್ ।
ಸಾಧುವೃತ್ತಸ್ಯ ದೀನಸ್ಯ ತ್ವದ್ದತಸ್ಯ ಗತಾಯುಃ ॥ ೨೨
ಪ್ರಾದಃ ತ್ಯಾಗಾತಂ ದೇವ ಮಮ ರಾಜೀಭ್ರಾ ವಿಶೇಷತಃ ।
ಶಾಸ್ಯೇನ ಖಲು ಸುಶೋಽಣ ಮಯೀದಂ ಸಮುದಾಹೃತಮ್ ॥ ೨೩
ಕುರು ಸಾಧು ಪ್ರಾದಂ ಮೇ ಬಾಲೀ ಸಹ್ಯದಯಾ ಹೈ ।
ಪ್ರಸೀದ ದೇವ ರಾಮೋ ಮೇ ತ್ವದ್ದತ್ತಂ ರಾಜ್ಯಮವೃಯಮ್ ॥ ೨೪

ಗ್ರಸ್ತನಂತೆ ನರಭೂತ ಹಲುಬಿದನು (೧೪-೧೯) : “ನಕ್ಷತ್ರ ಮಂಡಿತಭಾದ ಹೇ ನಿಶಾದೇವಿ, ನೀನು ಬೇಳಗಾಗುವುದೇ ಬೇಡ. ಕೃಮುಗಿದು ಬೇಡಿಕೋಳ್ಳತ್ತೇನೆ. ನನ್ನ ಮೇಲೆ ಕರುಣೆಸು. ಅದಾಗಿದ್ದರೆ ನೀನು ಬೇಗನೆ ಹೊರಟು ಹೋಗು. ನನಗೆ ಮಹಾವೃಸನಷ್ಟನ್ನ ತಂದಿಟ್ಟ ಕುರಳೂ ಘಾತಕಳೂ ಆದ ಈ ಕೃಕೇಯಿಯನ್ನು ನೋಡುತ್ತ ಇರಲಾರೆನು” (೧೯-೨೪). ಹೀಗೆ ಹೇಳಿ ದಶರಥರಾಜನು ಪ್ರನಃ ಕೃಕೇಯಿಗೆ ಕೃಮುಗಿದುಕೊಂಡು ಬೇಡುತ್ತ ನುಡಿದನು : “ದೇವಿ, ನನ್ನ ಸಾಧು ಸ್ವಭಾವವನ್ನಾದರೂ ಗಮನಿಸು. ದಿಕ್ಷಿಲ್ಲದೆ ದೀನನಾಗಿ ಬೇಡಿಕೋಳ್ಳತ್ತಿದ್ದೇನೆ. ನಿನ್ನನ್ನ ಮನಸ್ಪಾರಕವಾಗಿ ಪ್ರೇಮಿಸುತ್ತ ನಿನ್ನನ್ನೇ ನಂಬಿಕೊಂಡಿದ್ದೇನೆ. ಅಯಸ್ಸು ಕಳಿದು ಸಾಯಿವ ವಯಸ್ಸಿನಲ್ಲಿದ್ದೇನೆ (೨೯-೨೦). ಮಹಾರಾಜ ನೇನಿಸಿಕೊಂಡು ಈ ದೈನ್ಯ ಶಿತಿಗೆ ಬಂದಿರುವದನ್ನಾದರೂ ಗಮನಿಸಿ ಅನುಗ್ರಹ ಮಾಡು. ಸುಂದರಿ, ನನ್ನ ಪ್ರಾರ್ಥನೆಯು ಶಾನ್ಯ ಪ್ರಾಯವಾದ ಬಂಡೆಯ ಮೇಲೆ ಮಳಿಸುರಿದಂತೆ ಆಗದಿರಲಿ. ಬಾಲೆ / ನೀನು ಸಹ್ಯದಯಳಲ್ಲವೇ? ಇದೊಂದು ದೊಡ್ಡ ಉಪಕಾರವನ್ನು ವರಾಡು. ಪ್ರಸನ್ನಾಗಂ. (ಈ ರಾಜ್ಯ

ಲಭತಾಮಸಿತಾಪಾಂಗೇ ಯಶಃ ಪರಮವಾಷ್ಟ ಸ್ತಿ ।
 ಮಮ ರಾಮಸ್ಯ ಲೋಕಸ್ಯ ಗುರುಣಾಂ ಭರತಸ್ಯ ಚ || ೨೩
 ಶಿಯಮೇತದ್ವಿರುಶೋಽಣ ಕುರು ಚಾರುಮುಖೀಕ್ಷಣೇ ||

ವಿಶುದ್ಧಭಾವಸ್ಯ ಹಿ ದುಷ್ಪಭಾವಾ
 ತಾಮೇಕ್ಷಣಾಷ್ಟುಕಲಸ್ಯ ರಾಜ್ಞಃ ।
 ಶುತ್ತಾ ವಿಚತ್ತಂ ಕರುಣಾಂ ವಿಲಾಪಂ
 ಭರ್ತುಂಸ್ಯಂಸಾ ನ ಚಕಾರ ವಾಕ್ಯಮ್ ॥ ೨೪
 ತತಃ ಸ ರಾಜಾ ಪ್ರನರೇವ ಮೂರ್ಖಿತಃ
 ಶಿಯಾಮತುಷ್ಣಾಂ ಪ್ರತಿಕೂಲಭಾಷಿಣೇಮ್ ।
 ಸಮೀಕ್ಷ್ಯ ಪ್ರತಿಸ್ಯ ವಿವಾಸನಂ ಪ್ರತಿ
 ಕ್ಷಿತೋ ವಿಸಂಜೀಳಿ ನಿಪಣಾತ ದುಃಖಿತಃ || ೨೫
 ಇತೀವ ರಾಜೀಳ್ಳೀ ವ್ಯಧಿತಸ್ಯ ಸಾ ನಿಶಾ
 ಜಗಾಮ ಘೋರಂ ಶ್ವಸತೋ ಮನಸ್ಸಿನಃ ।

ವೆಲ್ಲಪೂ ನಿನ್ನದು.) ನೀನೇ ಕೈಯೆತ್ತಿ ಕೊಟ್ಟಿ ರಾಜ್ಯವನ್ನು ರಾಮನು ಪಡೆಯಲಿ (ಏಂ-೨೬). ಇದರಿಂದ ನಿನಗೆ ಉತ್ತಮವಾದ ಕೀರ್ತಿಯು ಬರುತ್ತದೆ. ಚಾರುನಯನೆ / ನನಗೂ ರಾಮನಿಗೂ ಪ್ರಜೆಗಳಿಗೂ ಗುರುಹಿರಿಯರಿಗೂ ಭರತನಿಗೂ ಪ್ರಿಯವಾದ ಈ ಒಳ್ಳಿಯ ಕಾರ್ಯವನ್ನು ಮಾಡು” ಎಂದು ಪ್ರಾರ್ಥಿಸಿದನು (೨೬). ಪರಿಶುದ್ಧ ಹೃದಯನಾದ ದಶರಥನ ಕಣ್ಣಗಳು ಅತ್ಯ ಅತ್ಯ ಕೆಂಪಾಗಿದ್ದವು. ಕಣ್ಣೇರು ಸುರಿಯುತ್ತಿತ್ತು. ಆ ರಾಜನು ಮನಸ್ಸನ್ನು ಕರಿಸುವಂತೆ ನಾನಾ ವಿಧದಲ್ಲಿ ವಿಲಾಪಿಸಿದನು. ಅವೆಲ್ಲವನ್ನು ಕೇಳಿದರೂ ದುಷ್ಪ ಹೃದಯಳೂ, ಕೂರಳೂ, ಆದ ಕೈಕೇಯಿಯು ಜಗ್ಗಲಿಲ್ಲ. ಅವನ ಮಾತನ್ನು ನಡೆಸಲಿಲ್ಲ (೨೭). ಅವಳಿಗೆ ತೈಪ್ಪಿಯಾಗಲಿಲ್ಲ. ಆ ‘ಪ್ರಿಯ’ಳು ಇನ್ನೂ ಪ್ರತಿಕೂಲವಾಗಿ ಮಾತನಾಡಲಾರಂಭಿಸಿದಳು. ಆಗ ದಶರಥನು ತನ್ನ ಮಗನ ಅರಣ್ಯ ವಾಸವನ್ನು ನೆನೆಸಿಕೊಂಡು ಮತ್ತೆ ಮತ್ತೆ ಎಚ್ಚರದಪ್ಪಿ ನೆಲದ ಮೇಲೆ ಬೀಳುತ್ತಿದ್ದನು (೨೮). ಉದಾತ್ತಭಾವನೆಯಿಳ್ಳ ದಶರಥ ರಾಜನು ಹೀಗೆ ವ್ಯಧೆಯಿಂದ ತಳವುಳಿಸುತ್ತು ಘೋರವಾಗಿ ಬಿಸು

ವಿಚೋಧ್ಯಮಾನಃ ಪ್ರತಿಚೋಧನಂ ತದಾ
 ನಿವಾರಯಾಮಾಸ ಸ ರಾಜಸತ್ತಮಃ ॥ ೨೬
 ಇತಿ ಶ್ರೀಮದ್ಭಾಷಾಖಾಂಡೇ ಅಯೋಧ್ಯಾಕಾಂಡೇ ತಯೋದಶಃ ಸರ್ಗ:

ಚತುರ್ದಶಃ ಸರ್ಗ:

ಕೃಕೇಯ್ಯಪಾಲಂಭ:

ಪ್ರತುಶೋಕಾದ್ಯಿತಂ ಪಾಪಾ ವಿಸಂಜ್ಞಂ ಪತಿತಂ ಭುವಿ ।
 ವಿಚೀಷ್ಯಮಾನಮುದ್ವಿಕ್ಷೇ ಸ್ವೈಕ್ಷಣ ಕರ್ಮಿದಮುಖೀತ್ ॥ ೮
 ಪಾಪಂ ಕೃತ್ಯೈವ ಕರ್ಮಿದಂ ಮಮ ಸಂಶ್ಯತ್ ಸಂಶ್ಯವಮ್ ।
 ಶೀಫೇ ಕೃತಿತಲೇ ಸನ್ನಃ ಸಿತಾಂ ಸಾಧುಂ ತ್ವಮಹಂಸಿ ॥ ೯

ಸುಯ್ಯತ್ತಿರಲು ರಾತ್ರಿಯು ಕಳೆಯುತ್ತ ಬಂದಿತು. (ಬೆಳಗಿನ ಜಾವದಲ್ಲಿ ಎಂದಿನಂತೆ ವೈತಾಳಿಕರು) ರಾಜ ನನ್ನ ಎಚ್ಚರಗೊಳಿಸುವ ಮಂಗಳಗೀತ ವಾದ್ಯಗಳನ್ನಾರಂಭಿಸಿದರು. ದಶರಥನು ‘ಬೇಡ’ ಎಂದು ಹೇಳಿ ಕಳಿಸಿ ಅವುಗಳನ್ನು ನಿಲ್ಲಿಸಿದನು (೨೬).

ಇಲ್ಲಿಗೆ ಶ್ರೀಮದ್ಭಾಷಾಯಣದ ಅಯೋಧ್ಯಾಕಾಂಡದಲ್ಲಿ ಹದಿಮೂರನೆಯ ಸರ್ಗ

ಸರ್ಗ ೧೪

ತನ್ನ ಕೋರಿಕೆಯನ್ನು ಸಲ್ಲಿಸುವಂತೆ ಕೃಕೇಯಿಯ ಒತ್ತಾಯಿ.
 ದಶರಥನು ರಾಮನನ್ನು ನೋಡಲು ಬಯಸುವುದು
 ಸುಮಂತನು ರಾಮನನ್ನು ಕರೆತರಲು ಹೋಗುವುದು.

ಹೀಗೆ ಪ್ರತ್ಯ ಶೋಕದಿಂದ ಹೀಡತನಾಗಿ ಪ್ರಜ್ಞೆಯಿಲ್ಲದೆ ನೆಲದ ಮೇಲೆ ಬಿದ್ದು ಹೊರಳುತ್ತಿದ್ದ ದಶರಥ ನನ್ನ ನೋಡುತ್ತ ಪಾಪಿಯಾದ ಕೃಕೇಯಿಯ, ಹೀಗೆಂದಳು (೧) : “ವರವನ್ನು ಸಲ್ಲಿಸುತ್ತೇನೆಂದು ನನಗೆ ಮಾತು ಕೊಟ್ಟು, ಏನೋ ಪಾಪ ಕೃತ್ಯವನ್ನು ಮಾಡಿದವನಂತೆ ನೆಲದ ಮೇಲೆ ಬಿದ್ದು ಹೊರಳಾಡಲು ನಿನಗೇನಾಗಿದೆ ? ದೊಡ್ಡತನದಿಂದ ಮಯಾದೆಯಲ್ಲಿ ನಡೆದುಕೊ (೨).

ಆಹುಃ ಸತ್ಯಂ ಹಿ ಪರಮಂ ಧರ್ಮಂ ಧರ್ಮವಿದೋ ಜನಾಃ ।
ಸತ್ಯಮಾತ್ರಿತ್ಯ ಚ ಮಯಾ ತ್ವಂ ಧರ್ಮಂ ಪ್ರತಿ ಚೋದಿತಃ ॥ ೬

ಸಂಶುತ್ಯ ಶೈಬ್ಯಃ ಶೈನಾಯ ಸ್ವಾಂ ತನುಂ ಜಗತೀಪತಿಃ ।
ಪ್ರದಾಯ ಪಕ್ಷಿಣೇ ರಾಜಾ ಜಗಾಮ ಗತಿಮುತ್ತಮಾಮ್ ॥ ೭

ತಥಾ ಹೃಲಕ್ಸ್ಯೇಜಸ್ಸೀ ಬಾಹ್ಯಣೀ ವೇದಪಾರಗೇ ।
ಯಾಚಮಾನೇ ಸ್ವಕೇ ನೇತ್ರೇ ಉದ್ಘತ್ಯಾವಿಮನಾ ದದೌ ॥ ೮

ಸರಿತಾಂ ತು ಪತಿಃ ಸ್ವಲ್ಪಾಂ ಮಯಾದಾಂ ಸತ್ಯಮನ್ನಿತಃ ।
ಸತ್ಯಾನುರೋಧಾತ್ಮಮಯೀ ವೇಲಾಂ ಸ್ವಾಂ ನಾನಿವರ್ತತೇ ॥ ೯

ಸತ್ಯಮೇಕಪದಂ ಬ್ರಹ್ಮ ಸತ್ಯೇ ಧರ್ಮಃ ಪ್ರತಿಷ್ಟಿತಃ ।
ಸತ್ಯಮೇವಾಕ್ಷಯಾ ವೇದಾಃ ಸತ್ಯೇನ್ಯೇವಾಪ್ಯತೇ ಪರಮಾ ॥ ೧೦
ಸತ್ಯಂ ಸಮನುವರ್ತಸ್ಯ ಯದಿ ಧರ್ಮೇ ಧೃತಾ ಮತಿಃ ।
ಸ ವರಃ ಸಫಲೋ ಮೇಸ್ತ ವರದೋ ಹಸ್ತಿ ಸತ್ಯಮ ॥ ೧೧

ಧರ್ಮಜಳಿರಾದ ಜನರು ಸತ್ಯವೇ ಶೈವಾದ ಧರ್ಮವೆಂದು ಹೇಳುತ್ತಾರೆ. ಸತ್ಯವನ್ನು ಹಿಡಿದು ಧರ್ಮಮಾರ್ಗದಲ್ಲಿ ಹೋಗಿಂದು ನಿನಗೆ ಹೇಳುತ್ತಿದ್ದೇನೆ (ಇ). ಶಿಬಿರಾಜನು ಒಂದು ಗಿಡಗಿನಿಗೆ ಮಾತುಕೊಟ್ಟು ಅದರಂತೆ ತನ್ನ ದೇಹವನ್ನೇ ಆ ಹಕ್ಕಿಗೆ ಒಟ್ಟಿಸಿ ಸದ್ಗುರುಯನ್ನು ಪಡೆದನು. ಹಾಗೆಯೇ ಮಹಾತೇಜಸ್ಸಿಯಾದ ಅಲಕನು, ವೇದ ಪಾರಂಗತನಾದ ಬಾಹ್ಯಣನು ಒಂದು ಯಾಚಿಸಿದಾಗ, ತನ್ನ ಕಣ್ಣಗಳಿರದನ್ನೂ ಒಂದೇ ಮನಸ್ಸಿನಿಂದ ಕಿತ್ತು ಅವನಿಗೆ ದಾನ ಮಾಡಿದನು (ಇ-ಇ). ಸಮಸ್ತ ನದಿಗಳಿಗೂ ಪತಿಯಾದ ಸಮುದ್ರ ರಾಜನು ಸತ್ಯಕ್ಷೇ ಕಟ್ಟಬಿಡ್ದೇ ತನ್ನ ಮೇರೆಯನ್ನು ಮೀರಿ ಉಪ್ಪುವುದಿಲ್ಲ. ಸತ್ಯವೇ ಪ್ರಣವ ಸ್ವರೂಪವಾದ ಬ್ರಹ್ಮವೇನಿಸಿದೆ. ಸತ್ಯದಲ್ಲಿಯೇ ಧರ್ಮವೇಲ್ಲವೂ ನಿಂತಿದೆ. ಸತ್ಯವನ್ನೇ ನಿತ್ಯವಾದ ವೇದಗಳು ಬೋಧಿಸುತ್ತವೆ. ಸತ್ಯದಿಂದಲೇ ಮೋಕ್ಷವು ಲಭಿಸುತ್ತದೆ (೧-೨). ಧರ್ಮದಲ್ಲಿಯೇ ನಡೆಯಬೇಕೆಂಬ ಬುದ್ಧಿಯಿದ್ದರೆ ಸತ್ಯವನ್ನು ಅನುಸರಿಸಿ ನಡೆ. ಮಹಾರಾಜ, ನನ್ನ

ಧರ್ಮಸ್ವರೂಪಾಭಿಕಾರಾಧಿಕಂ ಮಮ ಚೈವಾಭಿಚೋದನಾತ್ |
 ಪ್ರಮಾಜಯ ಸುತಂ ರಾಮಂ ತ್ವಿಃ ಶಿಲು ತ್ವಾಂ ಬುರೀಮೈಹರ್ಮಾ|| ೬
 ಸಮಯಂ ಚ ಮಮಾದ್ಯೇಮಂ ಯದಿ ತ್ವಂ ನ ಕರಿಷ್ಯಿ |
 ಅಗ್ನತಸ್ಸೀ ಪರಿತ್ಯಕ್ತಾ ಪರಿತ್ಯಕ್ತಾಮಿ ಜೀವಿತಮಾ || ೧೦
 ಏವಂ ಪ್ರಚೋದಿತೋ ರಾಜಾ ಕೈಕೇಯ್ಯಾ ನಿರ್ವಿಶಂಕಯಾ |
 ನಾಶಕತ್ತಾ ಪಾಶಮುನೋಕ್ತಂ ಬಲಿರಿಂದ್ರಕೃತಂ ಯಥಾ || ೧೧
 ಉದ್ಘಾರತಹೃದಯಶಾಷಿ ಏವಣಿವದನೋಽಭವತ್ |
 ಸ ಧುಯೋ ವೈ ಪರಿಸ್ಥಿದಸ್ ಯುಗಚಕ್ರಾತರಂ ಯಥಾ || ೧೨
 ಏಹ್ಯಲಾಭಾಂ ಚ ನೇತಾಭಾಂ ಪಶ್ಯಿವ ಸ ಭೂಪತಿಃ |
 ಕೈಭಾರದೈಖಯೇಣ ಸಂಸ್ತಾಪ್ಯ ಕೈಕೇಯೀಮಿದಮಬುರೀತ್ | ೧೩
 ಯಸ್ಸೀ ಮಂತ್ರಕೃತಃ ಪಾಣಿರಗ್ನೌ ಪಾಪೇ ಮಯಾ ಧೃತಃ |
 ತಂ ತ್ವಜಾಮಿ ಸ್ವರ್ಣಂ ಚೈವ ತವ ಪ್ರತ್ಯಂ ಸಹ ತ್ವಯಾ || ೧೪

ವರವನ್ನು ಸಫಲಗೊಳಿಸು. ನೀನು ವರವನ್ನು ಹೊಟ್ಟಿವನಲ್ಲವೆ? ಧರ್ಮದ ಪರಿಪಾಲನೆಗಾಗಿ, ನನ್ನ ಪ್ರಾಧಿಕನೆಯನ್ನು ಸಲ್ಲಿಸುವುದಕ್ಕಾಗಿ ನಿನ್ನ ಮಗನಾದ ರಾಮನನ್ನು ಮನೆಯಿಂದ-ಹೊರಡಿಸು, ಹೊರಡಿಸು, ಹೊರಡಿಸು. ಮೂರು ಹಲ ಹೇಳಿದ್ದೇನೆ (೪-೬). ನನಗೆ ಹೊಟ್ಟಿ ಮಾತನ್ನು ನಡೆಸದಿದ್ದರೆ ನೀನು ನನ್ನನ್ನು ಕೈಬಿಟ್ಟೆಯೆಂದು ತಿಳಿದು ನಿನ್ನದುರಿಗೇ ಪ್ರಾಣವನ್ನು ಬಿಡುತ್ತೇನೆ” ಎಂದಳು (೧೦). ಹೀಗೆ ಸ್ವಲ್ಪಪೂ ಸಂಚೋಡವಿಲ್ಲದೆ ಕೈಕೇಯಿಯು ನಿರ್ಬಂಧ ಪಡಿಸಲು, ಹೊರಳಿಗೆ ಸುತ್ತಿದ ಉರಲಿನಿಂದ ತಪ್ಪಿಸಿಕೊಳ್ಳಲು ದಶರಥನಿಗೆ ಸಾಧ್ಯವಾಗಲಿಲ್ಲ. ಇಂದ್ರನ ಪ್ರೇರಣೆಯಂತೆ ಬಂದ ವಾಮನನಿಗೆ ಮಾತುಹೊಟ್ಟು ಸಿಕ್ಕಿಬಿದ್ದ ಬಲಿಭಕ್ತವರ್ತಿಯಂತೆ ಅವನ ಸ್ಥಿತಿಯಾಯಿತು (೧೧). ಬುದ್ಧಿಯು ಗಿರ್ಜಿದಿತು. ಮುಖಿವು ಬಿಳಿಕರಿಸಿತು. ಅವನುನೋಗ ಗಾಲಿಗಳ ನಡುವೆ ಗಾಡಿಗೆ ಕಟ್ಟಿದ ಎತ್ತು ಮಿಸುಕಾಡುವಂತಾದನು. ಆ ಭೂಪಾಲನು ಶಾನ್ಯ ನೇತ್ರಗಳಿಂದ ನೋಡುತ್ತೇ ಒಹುಪ್ರಯಾಸದೊಡನೆ ಸ್ವಲ್ಪ ಸುಧಾರಿಸಿಕೊಂಡನು (೧೨-೧೩). ಅನಂತರ ಗಟ್ಟಿ ಮನಸ್ಸಿನಿಂದ ಕೈಕೇಯಿಯನ್ನು ಕುರಿತು “ಏ ಪಾಪಿಷ್ಠೇ, ಮಂತ್ರ ಪೂರ್ವಕವಾಗಿ ಅಗ್ನಿ

ಪರ್ಯಾತಾ ರಜನೀ ದೇವಿ ಸೂರ್ಯಸೌರ್ಯದಯನಂ ಪ್ರತಿ ।
 ಅಭಿಪ್ರೇಕಾಯ ಹಿ ಜನಸ್ತರಯಿಷ್ಟತಿ ಮಾಂ ಧುವಮ್ರ ॥ ೧೫
 ರಾಮಾಭಿಪ್ರೇಕಸಂಭಾರೆಸ್ತದಭ್ರಂಷುಪಕಲ್ಪಿತೈः ।
 ರಾಮ ಕಾರಯಿತವ್ಯೋ ಮೇ ಮೃತಸ್ಯ ಪಲಿಲಕ್ಷಯಾ ॥ ೧೬
 ತ್ವಯಾ ಪರ್ವತಯಾ ನೈವ ಕರ್ತ್ವವಾ ಪಲಿಲಕ್ಷಯಾ ।
 ವ್ಯಾಹಂತಾಸ್ಯಶುಭಾಚಾರೇ ಯದಿ ರಾಮಾಭಿಪ್ರೇಚನಮ್ರ ॥ ೧೭
 ನ ಶಕ್ಲೋದ್ಯಾಸ್ಯ ಹಂ ದ್ಯಷ್ಟಂ ದ್ಯಷ್ಟಾಷ ಪೂರ್ವಂ ತಥಾಮುಖಮ್ರ
 ಹತಹರ್ವಂ ನಿರಾನಂದಂ ಪುನರ್ಜನಮುವಾಬ್ಯಂತಮ್ರ ॥ ೧೮
 ತಾಂ ತಥಾ ಬುವತಸ್ಸೈ ಭೂಮಿಪಸ್ಯ ಮಹಾತ್ಮನಃ ।
 ಪ್ರಭಾತಾ ಶರ್ವರೀ ಪ್ರಕಾಂ ಚಂದನಕ್ಷತ್ರಾಲಿನೀ ॥ ೧೯
 ತತಃ ಪಾಪಸಮಾಚಾರಾ ಕೈಕೇಯೀ ಪಾರ್ಥಿವಂ ಪುನಃ ।
 ಉವಾಟ ಪರುಪಂ ವಾಕ್ಯಂ ವಾಕ್ಯಜ್ಞಾ ರೋಪಮೂರ್ಖಿತಾ ॥ ೨೦

ಸಾಕ್ಷಿಕವಾಗಿ ನಾನು ಹಿಡಿದಿದ್ದ ನಿನ್ನ ಕೈಯನ್ನು ಇಂದಿಗೆ ಬಿಟ್ಟೇನು. ನಿನ್ನೊಡನೆ ನಿನ್ನ ಪುಗನನ್ನೂ ಬಿಟ್ಟೇನು (೧೪). ರಾತ್ರಿ ಕಳೆಯಿತು. ಇನ್ನು ಸೂರ್ಯೋದಯವಾಯಿತೆಂದು ಜನರು ನನ್ನನ್ನು ತ್ವರೇಪಡಿಸುತ್ತಾರೆ. ರಾಮಾಭಿಪ್ರೇಕಕ್ಕಾಗಿ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ಸತ್ತು ಹೋಗುವ ನನಗೆ ಆ ಸಾಮಗ್ರಿಗಳಿಂದಲೇ ರಾಮನು ಉತ್ತರಕ್ಷಯಿಯನ್ನು ಮಾಡಲಿ / (೧೫-೧೬). ನೀನಾಗಲಿ ನಿನ್ನ ಮಗನಾಗಲಿ ನನಗೆ ತಪ್ರಣಿವನ್ನೂ ಕೊಡಕೂಡು. ಎಲೆದುಷ್ಟೆ, ರಾಮಾಭಿಪ್ರೇಕಕ್ಕೆ ನೀನು ಕಲ್ಲು ಹಾಕಿದ ಮೇಲೆ ಜನರನ್ನು ಪುನಃ ನೋಡಲು ನನ್ನಿಂದ ಸಾಧ್ಯವಿಲ್ಲ. ಅಷ್ಟೋಂದು ಆನಂದ ಭರಿತರಾದ ಜನರು ಉತ್ತಾಹ ಭಂಗದಿಂದ ಸಂತೋಷ ಲೇಶವೂ ಇಲ್ಲದೆ ವ್ಯಧೆಯಿಂದ ತಲೆತಗ್ಗಿಸಿರುವುದನ್ನು ನಾನು ನೋಡಲಾರೆ” ಎಂದನು (೧೭-೧೮). ಮಹಾತ್ಮನಾದ ದಶರಥನು ಹಿಗೆ ಹೇಳುತ್ತಿರುವಾಗ ಚಂದ್ರತಾರಾಮಂಡಿತವಾದ ರಾತ್ರಿಯು ಕಳೆದು ಬೇಳಗಾಯಿತು. ದುರಾಚಾರಭಾದ ಕೈಕೇಯಿಯು ರಾಜನ ವ್ಯಾತನ್ನು ಕೇಳಿ ರೋಪಾವಿಷ್ಟಿಳಾದಳು (೧೯-೨೦).

ಕಿಮಿದಂ ಭಾಷಣೇ ರಾಜನ್ ವಾಕ್ಯಂ ಗರರುಳೋಪಮವ್ |
 ಆನಾಯಯಿತುಮಕ್ಕಳಷ್ಟಂ ಪ್ರತ್ಯಂ ರಾಮುವಿಹಾಹಸಿ || ೨೯
 ಖಾಪ್ಯ ರಾಜ್ಯೇ ಮಮ ಸುತಂ ಕೃತ್ಯಾ ರಾಮಂ ವನೇಚರಮ್ |
 ನಿಃಸಪತ್ನಾಂ ಚ ಮಾಂ ಕೃತ್ಯಾ ಕೃತಕೃತ್ಯೋ ಭವಿಷ್ಯಸಿ || ೨೯
 ಪ ತುನ್ನ ಇವ ತೀಕ್ಷ್ಯೇನ ಪ್ರತೋದೇನ ಹಯೋತ್ತಮಃ |
 ರಾಜಾ ಪುಟೋದಿತೋಽಭಿಷ್ಕಾಂ ಕೈಕೇಯ್ಯ ವಾಕ್ಯಮಬ್ರವಿತ್ತ | ೨೯
 ಧರ್ಮಬಂಧೇನ ಬದೋಽಸ್ಯಾ ನಷ್ಟಾ ಚ ಮಮ ಚೀತನಾ |
 ಜ್ಯೇಷ್ಠಂ ಪ್ರತ್ಯಂ ಶ್ರಯಂ ರಾಮಂ ದಷ್ಟುಮಿಚ್ಛಾಮಿ ಧಾರ್ಮಿಕಮ್
 ತತಃಪ್ರಭಾತಾಂ ರಜನಿಮುದಿತೇ ಚ ದಿವಾಕರೇ |
 ಪ್ರಶ್ನೇ ನಕ್ಷತ್ರಯೋಗೇ ಚ ಮುಹೂರ್ತೇ ಚ ಸಮಾಗತೇ || ೨೯
 ವಸಿಷ್ಠೋ ಗುಣಸಂಪನ್ಸಃ ಶಿಷ್ಯೋಃ ಪರಿವೃತ್ತಸ್ವದಾ |
 ಉಪಗೃಹ್ಯಾಶು ಸಂಭಾರಾನ್ ಪ್ರವಿವೇಶ ಪ್ರರೋತ್ತಮಮ್ || ೨೯

ಅವಳು ಕರ್ಣಕರ್ತೋರವಾಗಿ, “ರಾಜ, ವಿಷದಂತೆ ಯಾತನೆಯನ್ನು ಕೊಡುವ ಇಂಥ ಮಾತನ್ನು ಯಾಕೆ ಆಡುತ್ತೀರ್ಯೇ? ಯಾವ ತೊಂದರೆಯೂ ಇಲ್ಲದೆ ನಿನ್ನ ಮಗನಾದ ರಾನನ್ನು ಇಲ್ಲಿಗೆ ಕರೆಸು. ನನ್ನ ಪ್ರತ್ಯನನ್ನು ರಾಜ್ಯದಲ್ಲಿ ಸ್ಥಾಪಿಸಿ ರಾಮನನ್ನು ಕಾಡಿಗೆ ಅಟ್ಟಿ ನನಗೆ ಶತ್ರುಗಳಿಲ್ಲದಂತೆ ಮಾಡಿದರೆ ನಿನ್ನ ಕರ್ಣವ್ಯಾ ಮುಗಿಯಿತು” ಎಂದು ಹೇಳಿದಳು (೨೯-೨೯). ಆಗ ದಶರಥನಿಗೆ ಚುರುಹಾದ ಚಾಟಿಯಿಂದ ಜಾತಿಯ ಕುದುರೆಯನ್ನು ಹೊಡಿದಂತಾಯಿತು. ಅವನು ಅತ್ಯಂತ ವೇದನೆಯಿಂದ “ಧರ್ಮದ ಪಾಶಕ್ಕೆ ಕಟ್ಟುಬಿದ್ದೇನು. ನನ್ನ ಚೈತನ್ಯ ಉಡುಗಿತು. ಜ್ಯೇಷ್ಠನೂ ಧಾರ್ಮಿಕನೂ ಆದ ನನ್ನ ಶ್ರೀತಿಯ ಪ್ರತ್ಯ ರಾಮನನ್ನು ನೋಡಬೇಕೆಂದು ಆಸಯಾಗಿದೆ” ಎಂದನು (೨೯-೨೯). ಅಷ್ಟರಲ್ಲಿ ರಾತ್ರಿಯು ಕಳೆದು ಸೂರ್ಯೋದಯವಾಗಿ ಪುಣ್ಯಕರವಾದ ಪುಷ್ಟನಕ್ಷತ್ರವು ಸಮೀಪಿಸಿತು. ವುಹೂತ್ರಕಾಲವು ಬಂದಿತೆಂದು ಸದ್ಗುಣಸಂಪನ್ನರಾದ ವಸಿಷ್ಠರು ಶಿಷ್ಯರಿಂದ ಪರಿವೃತರಾಗಿ ಸರ್ವಸ್ತ ಸಾವಂಗಿಗಳನ್ನೂ ಸಿದ್ಧಪಡಿಸಿಕೊಂಡು ಬೇಗಬೇಗನೆ ಪಟ್ಟಣದೊಳಗೆ ಬಂದರು

ಸಿಕ್ತಸಂಮಾರ್ಚಿತಪಥಾಂ ಪತಾಕೋತ್ತಮಭೂಪಿತಾಮ್ |
ವಿಚತ್ತಕುಸುಮಾಕೀರ್ಣಾಂ ನಾನಾಸ್ವರ್ವಿರಾಜಿತಾಮ್ || ೨೨
ಸಂಹೃತಮನುಜೋಪೇತಾಂ ಸಮುದ್ಧವಿಪಶಾಪಶಾಮ್ |
ಮಹೋತ್ಸವಮಾಕೀರ್ಣಾಂ ರಾಘವಾಧೀಂ ಸಮುತ್ಸುಕಾಮ್ || ೨೩
ಚಂದನಾಗರುಧೂಪೈಶ್ಚ ಸರ್ವತಃ ಪರಿಧೂಪಿತಾಮ್ |
ತಾಂ ಪುರಿಂ ಸಮತಿಕ್ರಮ್ಯ ಪುರಂದರಪುರೋಪಮಾಮ್ || ೨೪
ದದಶಾಂತಃಪುರಂ ಶ್ರೀಮಾನ್ ನಾನಾದ್ವಿಜಗಣಾಯುತಮ್ |
ಪೌರಜಾನಪದಾಕೀರ್ಣಾಂ ಬ್ರಾಹ್ಮತ್ಸರುಪಶೋಭಿತಮ್ || ೨೫
ಯಜ್ಞವಿದ್ಭಿಃ ಸುಸಂಪೂರ್ಣಾಂ ಸದಸ್ಯಃ ಪರಮಾರ್ಚಿತ್ಯಃ |
ತದಂತಃಪರಮಾಷಾದ್ಯ ವೃತ್ತಿಚಕ್ರಾಮ ತಂ ಜನಮ್ || ೨೬
ವಸಿಷ್ಠಃ ಪರಮಾಷಿತಃ ಪರಮಃಖಿರಾವೃತಃ |
ಸ ತ್ವಪಶ್ಯಾದ್ವಿನಿಪಾಯಂತಂ ಸುಮಂತ್ರಂ ನಾಮ ಶಾರಥಿಮ್ || ೨೭

(೨೬-೨೭). ಅಯೋಧ್ಯಾಪಟ್ಟಣಾದ ಬೀದಿಗಳನ್ನು ಗುಡಿಸಿ ನೀರನ್ನು ಚಿಮುಕಿಸಿದ್ದರು. ನಗರದಲ್ಲಿ ಬಾವುಟಗಳನ್ನು ಏರಿಸಿ ಬಣ್ಣ ಬಣ್ಣಾದ ಹೂಗಳನ್ನು ಚೆಲ್ಲಿ ನಾನಾ ಬಗೆಯ ಮಾಲೆಗಳಿಂದ ಅಲಂಕಾರ ಮಾಡಿದ್ದರು. ಜನರೆಲ್ಲರೂ ಅನಂದದಿಂದ ಸಂಚರಿಸುತ್ತಿದ್ದರು. ಪೇಟೆಯಲ್ಲಿರುವ ಅಂಗಡಿಗಳಲ್ಲಿ ಪದಾರ್ಥಗಳು ಸಮುದ್ಧವಾಗಿ ಶೋಭಿಸುತ್ತಿದ್ದವು. ಎಲ್ಲರೂ ಶ್ರೀರಾಮನ ಪಟ್ಟಾಭಿಪ್ರೇಕವನ್ನು ನೋಡಲು ಉತ್ಸುಕರಾಗಿದ್ದರು (೨೬-೨೭). ಶ್ರೀಗಂಧ ಅಗರುಧಾಪಗಳು ಎಲ್ಲೆಲ್ಲಿಯೂ ಗಮಗಮಿಸುತ್ತಿದ್ದವು. ಹೀಗೆ ದೇವೇಂದ್ರನ ಆಮರಾವತಿಯಂತಿದ್ದ ಆ ಪಟ್ಟಣವನ್ನು ದಾಟುತ್ತ ಹೋಗಿ ವಸಿಸ್ತಾರು ದಶರಥನ ಅಂತಃಪುರವನ್ನು ಕಂಡರು (೨೯). ಅಂತಃಪುರವು ನಾನಾ ಪಕ್ಷಿಗಣಗಳಿಂದ ಒಪ್ಪತ್ತಿದ್ದಿತಲ್ಲದೆ ಪ್ರಜೆಗಳೂ ಬ್ರಾಹ್ಮತ್ಸರೋತ್ತಮರೂ ನೆರೆದಿದ್ದರು. ಯಜ್ಞ ಕರ್ಮದಲ್ಲಿ ನಿಪುಣರೂ ಪರಮಪೂಜ್ಯರೂ ಆದ ವೈದಿಕರು ಬಂದು ಸೇರಿದ್ದರು. ವಸಿಷ್ಠ ಮುನಿಗಳು ಸಂತೋಷದಿಂದ ಅಲ್ಲಿಗೆ ಹೋಗಿ ಖಣಿಗಳಿಂದ ಸಮೇತರಾಗಿ, ನೆರೆದಿದ್ದ ಜನರನ್ನು ದಾಟಿ ಮುಂದೆ ಹೋದರು (೨೦-೨೧). ಅಷ್ಟರಲ್ಲಿ ಮಹಾರಾಜನ ಸೂತನೂ ಸಚಿವನೂ ಆದ ಸುಮಂತ್ರನು ವಸ್ತುಭರಣಗಳಿಂದ

ದ್ವಾರೇ ಮನುಜಸಿಂಹಸ್ಯ ಸಚಿವಂ ಷಿಯದಶನಮ್ |
 ತಮುಖಾಚ ಮಹಾತೇಜಾಃ ಸೂತಪ್ರತ್ರಂ ವಿಶಾರದಮ್ || ೩೫
 ವಸಿಷ್ಠಃ ಕ್ಷಿಪ್ರಮಾಚಕ್ಷಾವ ನೃಪತೇಮಾರ್ಮಿಹಾಗತಮ್ |
 ಇಮೇ ಗಂಗೋದಕಷ್ಟಾಃ ಸಾಗರೇಭೃತ್ಯ ಕಾಂಚನಾಃ || ೩೬
 ಜೀದುಂಬರಂ ಭದ್ರಪೀಠಮಭಿಪೇಕಾಧಿಮಾಹೃತಮ್ |
 ಸರ್ವಬೀಜಾನಿ ಗಂಥಾಶ್ಚ ರತ್ನಾನಿ ವಿವಿಧಾನಿ ಚ || ೩೭
 ಕ್ಷೌದ್ರಂ ದಧಿ ಘೃತಂ ಲಾಜಾ ದಭಾಃ ಸುಮನಸಃ ಪಯಃ |
 ಅಷ್ಟೈ ಚ ಕನ್ಯಾ ರುಚಿರಾ ಮತ್ತುಶ್ಚ ವರವಾರಣಾಃ || ೩೮
 ಚತುರಶೀಲ್ಯೋ ರಥಃ ಶ್ರೀಮಾನ್ನಿಸ್ತ್ರಿಂಶೀಲೋ ಧನುರುತ್ತಮಮ್ |
 ವಾಹನಂ ನರಸಂಯುಕ್ತಂ ಭತ್ರಂ ಚ ಶಶಿಸಂನಿಭಮ್ || ೩೯
 ಶ್ರೇತೇ ಚ ವಾಲವ್ಯಜನೇ ಭೃಂಗಾರಶ್ಚ ಹಿರಣ್ಯಾಯಃ |
 ಹೇಮದಾಮಷಿನದ್ಧಾಂ ಕುದ್ವಾನ್ ಪಾಂಡರೋ ವೃಷಃ || ೪೦

ಭೂಷಿತನಾಗಿ ಅಂತಃಪುರದ ಬಾಗಿಲಿಗೆ ಬಂದುದನ್ನ ವಸಿಷ್ಠರು ನೋಡಿದರು (೩೨). ಆಗ ಮಹಾತೇಜಸ್ಸಿಗಳಾದ ವಸಿಷ್ಠರು ಸುಮಂತ್ರನನ್ನ ಕುರಿತು ಹೀಗೆಂದರು : “ಸುಮಂತ್ರ, ನಾನು ಬಂದಿರುವೆನೆಂದು ಮಹಾರಾಜನಿಗೆ ಕೂಡಲೇ ತಿಳಿಸು. ಇತ್ತು ನೋಡು. ಇವು ಗಂಗಾನದಿಯಿಂದಲೂ ಸಮದ್ರಗ್ಣಿಂದಲೂ ತರಿಸಿದ ಪುಣ್ಯತೀರ್ಥಗಳಿಂದ ತುಂಬಿದ ಸುವರ್ಣಕಲಶಗಳು (೩೩-೩೪). ಅತ್ಯಿಂದು ಮರದಿಂದ ಮಾಡಿದ ಮಂಗಳ ಪೀಠವನ್ನ ಪಟ್ಟಾಭಿಪೇಕ್ಷೋಷ್ಠರ ತರಿಸಿದ್ದೇನೆ. ಬೇಕಾದ ಎಲ್ಲ ಧಾನ್ಯಗಳನ್ನೂ ಸುಗಂಧ ದ್ರವ್ಯಗಳನ್ನೂ ವಿವಿಧ ರತ್ನಗಳನ್ನೂ ಸಿದ್ಧಪಡಿಸಿದ್ದೇನೆ (೩೫). ಜೇನುತ್ತಪ್ಪ, ಮೋಸರು, ತುಪ್ಪ, ಅರಳು, ದಭೀರು, ಹೂ ಮತ್ತು ಹಾಲು ಸಿದ್ಧವಾಗಿವೆ. ಲಕ್ಷ್ಮಣವತಿಯರಾದ ಅಷ್ಟ ಕನ್ಯೆಯರು ಬಂದಿದ್ದಾರೆ. ಉತ್ತಮವಾದ ಮದ್ವಾನೆಯೂ ನಾಲ್ಕು ಕುದುರೆಗಳನ್ನು ಮಾಡಿದ ಶ್ರೀಷ್ಟವಾದ ರಥವೂ ಬಂದು ನಿಂತಿವೆ. ಖಿಡ್ಕ, ಧನಸ್ಸು, ಪಲ್ಲಕ್ಕಿ, ಚಂದ್ರನಂತಿರುವ ಶ್ರೇತಭೃತ್ರಗಳು ಅಳಿಯಾಗಿವೆ (೩೬-೩೭). ಎರಡು ಬಿಳಿಯ ಚಾಮರಗಳು, ಸುವರ್ಣ ಕಲಶ, ಬಂಗಾರದ ಸರಪಳಿಯಿಂದ ಕಟ್ಟಿದ ಬಿಳಿಯ ಹೋರಿ, ನಾಲ್ಕು

ಕೇಸರೀ ಚ ಚತುರ್ದಾಂಷ್ಟೈ ಹರಿಶೈಷೋ ಮಹಾಬಲಃ ।
ಸಿಂಹಾಸನಂ ವ್ಯಾಘ್ರತನುಃ ಸಮಿದಢ್ಣ ಹುತಾಶನಃ ॥ ೩೯

ಸರ್ವಾದಿತ್ವಸಂಭಾಷ್ಟ ವೇಶಾಶ್ವಾಲಂಕೃತಾಃ ಸ್ತಿಯಃ ।
ಆಚಾರ್ಯಾ ಬ್ರಾಹ್ಮಣಾ ಗಾವಃ ಪುಣ್ಯಾಶ್ಚ ಮೃಗಪಕ್ಷಿಣಃ ॥ ೪೦

ಪೌರಜಾನಪದಶೈಷ್ವಾ ನೇಗಮಾಶ್ಚ ಗಸ್ತಿಃ ಸಹ ।
ವಿತೇ ಬಹನೇ ಚ ಬಹಮಃ ಶ್ರೀಯಮಾಣಾಃ ಪಿಯಂವದಾಃ ॥ ೪೧

ಅಭಿಪೇಕಾಯ ರಾಮಸ್ಯ ಸಹ ತಿಷ್ಣಂತಿ ಪಾಧ್ರಿವೈಃ ।
ತ್ವರಯಸ್ಸ ಮಹಾರಾಜಂ ಯಥಾ ಸಮುದಿತೇಹನಿ ॥ ೪೨

ಪುಣ್ಯೈ ನಕ್ಷತ್ರಯೋಗೇ ಚ ರಾಮೋ ರಾಜ್ಯಮಾಷ್ಟ್ಯಯಾತ್ ।
ಇತಿ ತಸ್ಯ ವಚಃ ಶ್ರುತ್ವಾ ಮೂತಪ್ರತೋ ಮಹಾತ್ಮನಃ ॥ ೪೩

ಸ್ತುವನ್ಸ್ಯ ಪತಿಶಾದೋಲಂ ಪ್ರವಿಷೇಶ ನಿವೇಶನಮ್ ।
ತಂ ತು ಪೂರ್ವೋದಿತಂ ವ್ಯಧಂ ದ್ವಾರಷಾ ರಾಜಸಂಮತಾಃ ॥ ೪೪

ಕೋರೆಯ ಹಲ್ಲುಗಳಿರುವ ಸಿಂಹ, ಉತ್ತಮಾಶ್ಚ, ಸಿಂಹಾಸನ ಮತ್ತು ವ್ಯಾಘ್ರ ಜಿನಗಳು ಸಚಾಗಿವೆ. ವೇದಿಕೆಯಲ್ಲಿ ಅಗ್ನಿಯು ಜ್ಞಲಿಸುತ್ತಿದೆ (೨೮-೩೯). ಸಕಲ ಮಂಗಳವಾದ್ಯಗಳು ಸಿದ್ಧವಾಗಿವೆ. ವೇಶ್ಯೀಯರು ಅಲಂಕರಿಸಿಕೊಂಡು ಬಂದಿದ್ದಾರೆ. ಆಚಾರ್ಯರೂ ಬ್ರಾಹ್ಮಣರೂ ಆಗಮಿಸಿದ್ದಾರೆ. ಗೋವಿಗಳೂ ಮಂಗಳಕರವಾದ ಮೃಗಪಕ್ಷಿಗಳೂ ತರಿಸಲ್ಪಟ್ಟಿವೆ (೪೦). ಪ್ರಮುಖರಾದ ಪೌರರೂ ರಾಜ್ಯದ ಪ್ರಚೆಗಳೂ ವಣಿಕ್ ಶೈಷ್ವರೂ ತಮ್ಮ ಪರಿವಾರದೊಂದಿಗೆ ಬಂದಿದ್ದಾರೆ. ಇನ್ನೂ ಒಮ್ಮಜನರು ಬಂದು ಸೇರಿದ್ದಾರೆ. ಎಲ್ಲರೂ ಸಂತೋಷದಿಂದ ರಾಮಾಭಿಪೇಕಷಣನ್ನದ್ದೇಶಿ ಆನಂದಕರವಾದ ಸಂಭಾಷಣೆಯಲ್ಲಿ ಮಗ್ನರಾಗಿದ್ದಾರೆ ಹಾಗೆಯೇ ಸಾಮಂತರಾಜರುಗಳಿಲ್ಲರೂ ಬಂದು ಕಾದಿದ್ದಾರೆ (೪೧-೪೨). ನೀನು ಮಹಾರಾಜನನ್ನು ತ್ವರಿಪಡಿಸು. ಶುಭಗುಣಾಯುತ್ವಾದ ಈ ದಿನ ಪ್ರಣಾಕರವಾದ ಪ್ರಷ್ಣನಕ್ಷತ್ರದಲ್ಲಿ ರಾಮನಿಗೆ ರಾಜ್ಯ ಪ್ರಾಪ್ತಿಯಾಗಬೇಕು” ಎಂದರು. ವಸಿಷ್ಠನ ನುಡಿಯನ್ನು ಕೇಳಿ ಸುಮಂತ್ರನು ದಶರಥ ರಾಜನನ್ನು ಕೊಂಡಾಡುತ್ತ ಅಂತಃಪುರದೊಳಗೆ ಹೋದನು (೪೩-೪೪).

ನ ತೇಕುರಭಿಸಂರೋಹಿಂ ರಾಜ್ಞಃ ಶಿಯಚಿಕೀಷವಃ ।
 ಸ ಸಮೀಪಸಿಫಿತೋ ರಾಜ್ಞ ಸ್ತಾಮವಸಾಫಾಮಜಜ್ಞಿಭಾನ್ ॥ ೪೫
 ವಾಗಿಃ ಪರಮತುಷ್ಣಾಭಿರಭಿಷೋಽಂ ಪ್ರಚಕ್ರಮೇ ।
 ತತಃ ಸೂತೋ ಯಥಾಕಾಲಂ ಪಾಧಿವಸ್ಯ ನಿಷೇಶನೇ ॥ ೪೬
 ಸಮಂತಃ ಪ್ರಾಂಜಲಿಭೂತಾ ತುಷ್ಣಾವ ಜಗತೀವತಿಮ್ರ್‌ ।
 ಯಥಾ ನಂದತಿ ತೇಜಸ್ಸೀ ಸಾಗರೋ ಭಾಸ್ಯಾರೋದಯೇ ॥ ೪೭
 ಶೀತಃ ಶೀತೇನ ಮನಸಾ ತಥಾ ನಂದಯ ನಃ ಸ್ವತಃ: ।
 ಇಂದ್ರಮಷ್ಣಾ ತು ವೇಲಾಯಾಮಭಿತುಷ್ಣಾವ ಮಾತಲಿಃ ॥ ೪೮
 ಹೋಽಜಯದ್ವಾನವಾನ್ಸವಾಂಸ್ತಧಾ ತ್ವಾಂ ಚೋಧಯಾಮೃಹಮ್ರ್‌
 ವೇದಾಃ ಸಹಾಂಗವಿದ್ವಾಶ್ಚ ಯಥಾ ಹ್ಯಾತ್ತಭುವಂ ವಿಭುಮ್ರ್‌ ॥ ೪೯
 ಬಹ್ಯಾಣಂ ಚೋಧಯಂತ್ಯದ್ಯ ತಥಾ ತ್ವಾಂ ಚೋಧಯಾಮೃಹಮ್ರ್‌ ।
 ಆದಿತ್ಯಃ ಸಹ ಚಂದ್ರೇಣ ಯಥಾ ಭೂತಧರಾಂ ಶುಭಾಮ್ರ್‌ ॥ ೫೦

ಆ ವ್ಯಧನಿಗೆ ಅಂತಃಪುರವನ್ನು ಪ್ರವೇಶಿಸಲು ರಾಜನ ಅನುಮತಿಯಿದ್ದರಿಂದ ದ್ವಾರಪಾಲಕರು ಅವನನ್ನು ತಡೆಯಲಿಲ್ಲ. ಅವನು ಮಹಾರಾಜನ ಸಮೀಪಕ್ಕೆ ಹೋದನು. ಆಗಲೂ ದಶರಥನಿಗುಂಟಾದ ದುರವಸ್ಥಿಯು ಸುಮಂತ್ರನಿಗೆ ತಿಳಿಯಲಿಲ್ಲ (೪೫). ಆ ಸೂತನು ರಾಜಭವನದಲ್ಲಿ ಎಂದಿನಂತೆ ಪ್ರಾಂಜಲಿಯಾಗಿ ಭೂಪಾಲನನ್ನು ಸೋತ್ತಮಾಡಲು ಉಪಕ್ರಮಿಸಿದನು : “ಮಹಾರಾಜ, ಸೂರ್ಯೋದಯ ಕಾಲದಲ್ಲಿ ಸೂರ್ಯಕಿರಣಗಳ ಸಂಕ್ರಮಣದಿಂದ ಉಜ್ಜಲಾಗಿ ಪ್ರಕಾಶಿಸುವ ಸಮುದ್ರರಾಜನಂತೆ ಸಂತುಷ್ಟಿ ಚಿತ್ತನಾಗಿ ನಮ್ಮೆಲ್ಲರನ್ನೂ ಆನಂದ ಪಡಿಸು. ಈ ಸಮಯದಲ್ಲಿ ಮಾತಲಿಯು ದೇವೇಂದ್ರನನ್ನು ಸೋತ್ತು ಮಾಡಿ ಎಚ್ಚರಿಗೊಳಿಸುತ್ತಾನೆ (೪೬-೪೭). ದೇವೇಂದ್ರನು ಎಚ್ಚಿತ್ತು ಸಹಲ ದಾನವರನ್ನೂ ಸಂಹರಿಸುತ್ತಾನೆ. ಅದೇ ರೀತಿಯಲ್ಲಿ ನಿನಗೆ ಜಯವಾಗಲೆಂದು ನಾನು ನಿನ್ನನ್ನು ಎಚ್ಚರಿಗೊಳಿಸುತ್ತಿದ್ದೇನೆ. ಪಡಂಗಸಹಿತವಾದ ವೇದಗಳೂ ಮೀಮಾಂಸಾದಿ ವಿದ್ಯೆಗಳೂ ಬ್ರಹ್ಮದೇವ ನನ್ನ ಸೃಷ್ಟಿಕಾರ್ಯಕ್ಕಾಗಿ ಉದ್ದೇಶಿಸಲು ಸೋತ್ತು ಮಾಡುವಂತೆ ನಾನು ನಿನ್ನನ್ನು ಪ್ರಜಾಪಾಲನ ಕಾರ್ಯಕ್ಕಾಗಿ ಏಳಬೇಕೆಂದು ಸೋತ್ತಮಾಡು

ಬೋಧಯತ್ವದ್ವ ಪ್ರಥಿವೀಂ ತಥಾ ತ್ವಾಂ ಬೋಧಯಾಮೃಹಮ್ |
ಉತ್ತಿಪ್ತಾಶು ಮಹಾರಾಜ ಕೃತಕಾರುಕಮಂಗಲಃ || ೫೮

ವಿರಾಜಮಾನೋ ವಪ್ರಪಾ ಮೇರೋರಿವ ದಿವಾಕರಃ |
ಸೋಮಸೂಯೋ ಚ ಕಾಕುತ್ಸಂ ಶಿವವೈಶ್ವವನಾವಹಿ || ೫೯

ವರುಣಶ್ವಾಸಿರಿಂದಶ್ವ ವಿಜಯಂ ಪ್ರದಿಶಂತು ತೇ |
ಗತಾ ಭಗವತೀರಾತ್ರಿರಹಃ ಶಿವಮುಪಸ್ಥಿತಮ್ || ೫೩

ವೌರಜಾನಪದ್ಮಶ್ವಾಸಿ ಸ್ನೇಗಮೈಶ್ವ ಕೃತಾತ್ಮಭಿಃ |
ಸ್ವಯಂ ವಸಿಷ್ಠೋ ಭಗವಾನ್ ಬ್ರಹ್ಮಸ್ನೇಃ ಸಹ ತಿಪ್ತತಿ || ೫೪
ಕ್ಷಿಪ್ರಮಾಜಾಘಾಪ್ತಾಂ ರಾಜನ್ ರಾಘವಾಭಿಷೇಚನಮ್ |
ಯಥಾ ಹೃಪಾಲಾಃ ಪಶ್ವೋ ಯಥಾ ಸೇನಾ ಹೃನಾಯಕಾ || ೫೫

ತೇನೆ (ಇಟ-೫೦). ಸೂರ್ಯ ಚಂದ್ರರು ಸಕಲಭೂತಗಳಿಗೂ ಆಶ್ರಯವಾದ ವ್ಯಧಿವಿಯನ್ನು ಜಾಗೃತಗೊಳಿಸುವಂತೆ, ನಾನು ನಿನ್ನನ್ನು ಜಾಗೃತನಾಗಬೇಕೆಂದು ಪ್ರಾರ್ಥಿಸುತ್ತಿದ್ದೇನೆ. ವುಹಾರಾಜ, ಬೇಗನೆ ಜಾಗೃತನಾಗು. ಮಂಗಳಾಲಂಕಾರಗಳಿಂದ ಭೂಷಿತನಾಗು (೫೮). ಸುಮೇರು ಪರವತದಿಂದ ಈಚೆಗೆ ಬಂದು ದಿನಕರನು ಕಾಣಿಸಿಕೊಳ್ಳುತ್ತಿರುವಂತೆ, ನೀನು ಅಂತಃಪುರದಿಂದ ಹೊರಗೆ ಬಂದು ತೇಜೋವಿಶಿಷ್ಟವಾದ ದೇಹದೊಡನೆ ನಮಗೆ ಗೋಚರನಾಗು. ಹೇ ಕಹತ್ಸಂಪಂಶೋಧ್ವವ, ಚಂದ್ರಾದಿತ್ಯರೂ ಶಿವಕುಬೇರರೂ ವರುಣನೂ ಇಂದ್ರಾಗ್ನಿಗಳೂ ನಿನಗೆ ಶೈಯಸ್ಸನ್ನಂಬು ಮಾಡಲಿ. ಪೂಜ್ಯವಾದ ರಾತ್ರಿಯು ಕಳೆಯಿತು. ಮಂಗಳಕರವಾದ ಸುಪ್ರಭಾತವು ಬಂದಿತು (೫೬-೫೭). ಹೇ ರಾಜಶ್ರೀಷ್ವ, ಎಚ್ಚರಗೊಳ್ಳು. ಮುಂದಿನ ಕರ್ತವ್ಯವನ್ನು ನೆರವೇರಿಸು. ಶ್ರೀರಾಮನ ಪಟ್ಟಾಭಿಷೇಕಕ್ಕೊಂಡುಸ್ತರ ಸಕಲ ಸಾಮಗ್ರಿಗಳೂ ಸಿದ್ಧವಾಗಿವೆ. ಪುರಜನರೂ ರಾಜ್ಯದ ಪ್ರಜೆಗಳೂ ವರ್ತಕರೂ ತಮ್ಮ ಪರಿವಾರದೊಂದಿಗೆ ಬಂದು ಕಾಯುತ್ತಿದ್ದಾರೆ. ಭಗವಾನ್ ವಸಿಪ್ಪ ಮುನಿಗಳು ಬ್ರಹ್ಮಣರೊಡನೆ ದಯ ಮಾಡಿಸಿದ್ದಾರೆ (೫೭-೫೮). ಮಹಾರಾಜ,

ಯಥಾ ಚಂದ್ರಂ ವಿನಾ ರಾತ್ರಿಯಥಾ ಗಾವೋ ವಿನಾ ವ್ಯಷತಮ್ |
 ಏವಂ ಹಿ ಭವಿತಾ ರಾಷ್ಟ್ರಂ ಯತ್, ರಾಜಾ ನ ದೃಶ್ಯತೇ || ೫೨
 ಇತಿ ತಸ್ಯ ವಚಃ ಶುತ್ತಾ ಸಾಂತ್ಸ್ಯಪ್ರಾರ್ಥಿವಿವಾಧಿವತ್ |
 ಅಭ್ಯಕ್ತಿಯತ ಶೋಕೇನ ಭೂಯ ಏವ ಮಹಿಂಪತಿಃ || ೫೩
 ತತಃ ಸ ರಾಜಾ ತಂ ಸೂತಂ ಸನ್ಮ ಹರಣಃ ಸುತಂ ಪ್ರತಿ |
 ಶೋಕರಕ್ತೇಕ್ಷಣಃ ಶ್ರೀಮಾನುದ್ವೀಕೈಲ್ಲ್ಯಾವಾಚ ಧಾರ್ಮಿಕಃ || ೫೪
 ವಾಕ್ಯಸ್ತ ಖಲು ಮಹಾಣಿ ಮಹ ಭೂಯೋ ನಿಕೃಂತಸಿ |
 ಸುಮಂತ್ರಃ ಕರುಣಂ ಶುತ್ತಾ ದೃಷ್ಟಾಪ ದೀನು ಚ ಪಾರ್ಥಿವಮ್ || ೫೫
 ಪಗ್ಗಹಿಂತಾಂಜಲಿಃ ಪರ್ವತ್ಸಸ್ಯಾದೇಶಾದಪಾಕಮತ್ |
 ಯದಾ ವಕ್ತುಂ ಸ್ವಯಂ ದೃವಾನ್ನ ಶಶಾಕ ಮಹಿಂಪತಿಃ || ೫೬
 ತದಾ ಸುಮಂತ್ರಂ ಮಂತ್ರಜಳಿ ಕೃಕೇಯೀ ಪತ್ಯಾವಾಚ ಹ |
 ಸುಮಂತ್ರ ರಾಜಾ ರಜನಿಂ ರಾಮಹರಣಸಮುತ್ಸುಕಃ || ೫೭

ಶ್ರೀರಾಮನ ಪಟ್ಟಾಭಿಷೇಕವು ಆರಂಭವಾಗುವುದಕ್ಕೆ ಅನುಮತಿಯನ್ನ ಕೊಡು. ರಾಜನಿಲ್ಲದ ರಾಷ್ಟ್ರವು ಕಾವಲುಗಾರನಿಲ್ಲದ ಪಶುಗಳ ಮಂದಯಂತೆಯೂ, ಸೇನಾಪತಿಯಿಲ್ಲದ ಸೈನ್ಯದಂತೆಯೂ, ಚಂದ್ರನಿಲ್ಲದ ರಾತ್ರಿಯಂತೆಯೂ, ವ್ಯಷತಭವಿಲ್ಲದ ಗೋವಗಳ ಹಿಂಡಿನಂತೆಯೂ ಆಗುತ್ತದೆ” ಎಂದು ಸ್ತುತಿಸಿದನು (ಜ೫-ಜ೬). ಹೀಗೆ ವಿನಯಪೂರ್ವಕವಾಗಿ ನುಡಿದ ಸುಮಂತ್ರನ ಅರ್ಥಗಭಿರ್ತ ವಾಕ್ಯವನ್ನ ಕೇಳಿ ದಶರಥ ರಾಜನ ಶೋಕವು ಉಮ್ಮೆಳಿಸಿತು. ಅವನು ತನ್ನ ಮಗನ ವಿಷಯವನ್ನ ಚಿಂತಿಸಿ ಚಿಂತಿಸಿ ಎದೆಗುಂದಿದ್ದನು. ಆ ಧರ್ಮಶೀಲನು ಅತ್ಯ ಅತ್ಯ ಕೆಂಪಾದ ಕಣ್ಣಗಳನ್ನ ಮೇಲೆತ್ತಿ “ಸುಮಂತ್ರ, ಮಹಾಭೇದಕವಾದ ಮಾತುಗಳಿಂದ ನನ್ನನ್ನ ಮತ್ತೆ ಮತ್ತೆ ಕೊರೆಯುತ್ತಿದ್ದಿಯೆ” ಎಂದನು (ಜ೫-ಜ೬). ಕರುಣಾಪೂಜಾವಾದ ಆ ದೀನವಾಕ್ಯವನ್ನ ಕೇಳಿ ಸುಮಂತ್ರನು ತಲೆಬಾಗಿ ವಂದಿಸಿ ಹಿಂದಕ್ಕೆ ಸರಿದನು. ದಶರಥನು ಶೋಕದಿಂದ ಏನನ್ನೂ ಹೇಳಲಾರದೆ ಹೋದಧನ್ನು ಕಂಡು ತಂತ್ರಜ್ಞಾದ ಕೃಕೇಯಿಯ ತಾನೇ ಸುಮಂತ್ರನಿಗೆ ಹೀಗೆಂದಳು (೫೦-೫೧) : “ಸುಮಂತ್ರ, ರಾಮನಿಗೆ ಪಟ್ಟಗಟ್ಟುವೆನೆಂಬ ಉತ್ಸಾಹದಿಂದ

ಪ್ರಜಾಗರಪರಿಶಾಂತೋ ನಿದಾಯಾ ವಶಮೇಯಿವಾನ್ ।
 ತದ್ವಿಷ್ಟ ತ್ವರಿತಂ ಸೂತ ರಾಜಪುತ್ರಂ ಯಶಸ್ವಿನಮ್ ॥ ೬೩
 ರಾಮಮಾನಯ ಭದ್ರಂ ತೇ ನಾತ, ಕಾಯಾ ವಿಭಾರತಾ ।
 ಸ ಮನ್ಯಮಾನಃ ಕಲಾಣಾಂ ಹೃದಯೀನ ನನಂದ ಚ ॥ ೬೪
 ನಿಜರೂಪಾಮ ಚ ಸಂಖ್ಯಾತಾ ತ್ವರಿತೋ ರಾಜಶಾಸನಾತ್ ।
 ಸುಮಂತ್ರಶ್ರಿಂತಯಾಮಾಸ ತ್ವರಿತಂ ಚೋದಿತಸ್ತಯಾ ॥ ೬೫
 ವೃಕ್ಷಂ ರಾಮೋಽಭಿಷೇಕಾರ್ಥ ಮಹಾಯಾಸ್ಯತಿ ಧರ್ಮವಿತ್ ।
 ಇತಿ ಸೂತೋ ಮತಿಂ ಕೃತ್ಯಾ ಹರ್ಷಣಾ ಮಹತಾ ವೃತ್ತಃ ॥ ೬೬
 ನಿಜರೂಪಾಮ ಮಹಾಭಾಕೋ ರಾಘವಸ್ಯ ದಿರ್ಘಕ್ಷಯಾ ।
 ಸಾಗರಹೃದಸಂಕಾಶಾತ್ ಸುಮಂತ್ರೋಽಂತಃಪುರಾಭ್ಯಭಾತ್ ॥ ೬೭
 ನಿಷ್ಠ್ರಮ್ಯ ಜನಸಂಭಾಧಂ ದದರ್ಶ ದ್ವಾರಮಗೃತಃ ॥

ಮಹಾರಾಜನಿಗೆ ರಾತ್ರಿಯೆಲ್ಲಪೂ ನಿದ್ರೆ ಬರಲಿಲ್ಲ / ನಿದ್ರೆಗೆಟ್ಟುದರಿಂದ ಬಳಲಿ
 ಈಗ ಸ್ವಲ್ಪ ನಿದ್ರೆ ಬಂದಿದೆ. ಆದ್ದರಿಂದ ನೀನು ಬೇಗನೆ ಹೋಗಿ
 ರಾಜಕುಮಾರನಾದ ರಾಮನನ್ನಾಲ್ಲಿಗೆ ಕರೆದುಕೊಂಡು ಬಾ. ಬೇರೆ ಯಾರ
 ಚಿಂತೆಯೂ ಬೇಡ. ಒಳ್ಳೆಯದಾಗಲಿ, ಹೋಗು” ಎಂದಳು (೬೭-೬೮).
 ಒಳ್ಳೆಯದನ್ನೇಚಿಂತಿಸುತ್ತಿದ್ದ ಆ ಸಾರಥಿಯು ಅದೆಲ್ಲಪೂ ಸತ್ಯವೆಂದು ಭಾವಿಸಿ
 ಮನಸ್ಸಿನಲ್ಲಿ ಹಿಗ್ಗಿದನು (೬೯). ಕೈಕೇಯಿಯ ಮಾತು ರಾಜಾಜ್ಞಯೆಂದು ತಿಳಿದು
 ಶ್ರೀಪ್ರವಾಗಿ ಅಲ್ಲಿಂದ ಹೊರಟನು. ಅವನು ‘ಧರ್ಮಜ್ಞನಾದ ಶ್ರೀರಾಮನು
 ಪಟ್ಟಾಭಿಷೇಕವನ್ನು ಮಾಡಿಸಿಕೊಳ್ಳಲು ಇಲ್ಲಿಗೆ ಬರುವನೆಂಬುದು ಸ್ಪಷ್ಟವಾಗಿದೆ’
 ಎಂದು ಕೊಂಡನು. ಸುಮಂತ್ರನಿಗೆ ಪರಮಾಂದವಾಯಿತು (೬೯-೭೦). ಆತನು
 ಮಹಾಸಾಗರದ ಮಧ್ಯದಲ್ಲಿರುವ ಮಡುವಿನಂತೆ ಜನನಿಬಿಡವಾದ ನಗರದ
 ಮಧ್ಯದಲ್ಲಿರುವ ಸುಂದರವಾದ ಅಂತಃಪುರದಿಂದ ಹೊರಟನು. ಶ್ರೀರಾಮನನ್ನು
 ನೋಡುವ ತವಕದಿಂದ ಹೊರಟು ಅಂತಃಪುರದ ಹೊರಟಬಾಗಿಲಿಗೆ ಬಂದು
 ಅಲ್ಲಿ ನೆರೆದಿದ್ದ ಜನಸಂದರ್ಭಯನ್ನು ನೋಡಿದನು (೭೧).

ತತಃ ಪುರಶ್ಚಾತ್ ಸಹಸಾ ವಿನಿಗ್ರಹೋ
 ಮಹಿಂಪತೀನಾ ದ್ವಾರಗತಾನಾ ವಿಲೋಕಯನಾ ।
 ದದರ್ಶ ಪೌರಾನಾ ವಿವಿಧಾನಾ ಮಹಾಧನಾ
 ನುಷಿಷ್ಠಿತಾನಾ ದ್ವಾರಮುಪೇತ್ಯ ವಿಷಿತಾನಾ ॥ ೬೪
 ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ಚತುರ್ದರ್ಶಃಸರ್ಗ:

ಪಂಚದರ್ಶಃ ಸರ್ಗ:

ಸುಮಂತ್ರಪ್ರೇಷಣವ್

ತೇ ತು ತಾಂ ರೆಜನೀಮುಷ್ಟಿ ಬ್ರಾಹ್ಮಣಾ ಪೇದಪಾರಗಾ: ।
 ಉಪತಿಷ್ಠಿರುಪಸ್ಥಾನಂ ಸಹ ರಾಜಪುರೋಹಿತಾ: ॥ ೧
 ಅಮಾತ್ಯ ಬಲಮುಖಾಶ್ಚ ಮುಖ್ಯಾ ಯೇ ನಿಗಮಸ್ಯ ಚ ।
 ರಾಘವಸ್ಯಾಭಿಪೇಕಾಧೀ ಶ್ರೀಯಮಾಣಾಸ್ತ ಸಂಗತಾ: ॥ ೨

ಅ ದ್ವಾರಪ್ರದೇಶದಲ್ಲಿ ಸಾಮಂತರಾಜರೂ ವಿವಿಧೋದ್ಯೋಗದ ಪೌರಮಹಾಜನರೂ ಕಾಣಿಕೆಯನ್ನಾರ್ಥಿಸುವುದಕ್ಕುಗಿ ಬಹಳ ಧನವನ್ನು ತಂದು ಕಿಂತ್ರಿದು ಸೇರಿದ್ದರು. ಅವರನ್ನು ಸುಮಂತ್ರನು ಕಂಡನು (೬೫).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ಹದಿನಾಲ್ಕನೇಯ ಸರ್ಗ

ಸರ್ಗ ೧೫

ಸುಮಂತ್ರನು ರಾಮಾಭಜೇಕದ ಶಿಧತ್ತಿಗಳನ್ನು ಕಂಡು ಪುನಃ
 ದಶರಥನ ಬಳಿಗೆ ಹೋಗುವುದು. ದಶರಥನ ಆಜ್ಞೆಯಂತೆ
 ಶ್ರೀರಾಮನನ್ನು ಕರೆತರಲು ಹೋಗುವುದು.

ಅತ್ತಲಾಗಿ ವೇದಪಾರಂಗತರಾದ ಬ್ರಾಹ್ಮಣರು ರಾತ್ರಿಯು ಕಳೆದ ಮೇಲೆ
 ರಾಜಪುರೋಹಿತರೊಡನೆ ಅರಮನೆಗೆ ಬಂದಿದ್ದರು. ಅಮಾತ್ಯರೂ
 ಸೇನಾಪತಿಗಳೂ ದೂಡ್ತ ಅಧಿಕಾರಿಗಳೂ ಶ್ರೀರಾಮನ ಪಟ್ಟಾಭಿಪೇಕ

ಉದಿತೇ ವಿಮಲೇ ಸೂರ್ಯೇ ಪ್ರಪ್ರೇ ಭಾಭ್ಯಾಗತೇಹನಿ ।
ಲಗ್ಗೇ ಕರ್ಕಟಕೇ ಪ್ರಾಪ್ತೇ ಚಂದೇ ರಾಮಸ್ಯ ಚ ಸ್ಥಿತೇ ॥ ೬

ಅಭಿಪ್ರೇಕಾಯ ರಾಮಸ್ಯ ದ್ವಿಜೀಂದ್ರೇರುಪಕಲ್ಪಿತಮ್ ।
ಕಾಂಚನಾ ಜಲಕುಂಭಾಶ್ಚ ಭದ್ರಪೀಠಂ ಸ್ವಲಂಕೃತಮ್ ॥ ೭

ರಥಶ್ಚ ಸಮೃಂಖೋಽಭಾಸ್ಯತಾ ವಾಪ್ರಚಮ್ಣಾ ।
ಗಂಗಾಯಮುನಯೋಃ ಪ್ರಾಣತಾ ಸಂಗಮಾದಾಹೃತಂ ಜಲಮ್ ॥ ೮

ಯಾಶ್ವಾನ್ಯಾಃ ಸರಿತಃ ಪ್ರಾಣಹೃದಾಃ ಕೂಪಾಃ ಸರಾಂಸಿ ಚ ।
ಪ್ರಾಗ್ನಾಹಾಶೈಂದ್ರಾಧ್ಯಾವಾಹಾಶ್ಚ ತಿಯಾಗ್ನಾಹಾಃ ಸಮಾಹಿತಾಃ ॥ ೯

ತಾಭೃಶ್ಪಿವಾಹೃತಂ ತೋಯಂ ಸಮುದ್ರೇಭೃಶ್ಚ ಸರ್ವಶಃ ।
ಸಲಾಜಾಃ ಕ್ಷೇರಿಭಿಶ್ವಾನ್ಯಾ ಘಟಾಃ ಕಾಂಚನರಾಜತಾಃ ॥ ೧೦

ಕೈಳೈಸ್ಯರ ಸಂತೋಷದಿಂದ ಬಂದು ಸೇರಿದ್ದರು (೧-೨). ಸೂರ್ಯನು ಪ್ರಕಾಶಮಾನನಾಗಿ ಉದಯಿಸಲು ಪ್ರಷ್ಣನಕ್ಷತ್ರದ ವೇಳೆಯು ಬಂದಿತು. ಶ್ರೀರಾಮನ ಜನ್ಮಕಾಲವಾದ ಕರ್ಕಟಕ ಲಗ್ನವು ಪ್ರಾಪ್ತವಾಯಿತು. ಶ್ರೀರಾಮನ ಅಭಿಪ್ರೇಕಕ್ಕಾಗಿ ಬ್ರಾಹ್ಮಣೋತ್ತಮರು ಸಾಮಗ್ರಿಗಳನ್ನು ಸಿದ್ಧ ಪಡಿಸಿದರು. ಚಿನ್ನದ ಕಲಶಗಳು ಅಣಿಯಾಗಿದ್ದವು. ಸಿಂಹಾಸನವನ್ನು ಅಲಂಕರಿಸಿ ಇಡಲಾಗಿತ್ತು (೧-೩). ಏರುಗುವ ಒಂದು ಹುಲಿಯ ಚರ್ಮವನ್ನು ರಥದಲ್ಲಿ ಹಾಸಿದ್ದರು. ಗಂಗಾಯಮುನೆಗಳ ಸಂಗಮಕ್ಕೇತ್ತಿದಿಂದಲೂ ಪ್ರಾಣಕರವೆಂದು ಪ್ರಸಿದ್ಧವಾದ ಇನ್ನೊಂದರ ನದಿಗಳಿಂದಲೂ ವಾಪೀಕೂಪ ತಿಳಾಕಗಳಿಂದಲೂ ಜಲವನ್ನು ತರಿಸಿ ಇಟ್ಟಿದ್ದರು. ಹೂವಾರ್ಥಭಿಮುಶಿವಾಗಿ ಹರಿಯುವ ಗೋದಾವರಿ ಕಾವೇರಿ ಮುಂತಾದ ನದಿಗಳಿಂದಲೂ ಮೇಲ್ಮೈವಾಗಿ ಚಿಮ್ಮುವ ಚಿಲುಮೆಗಳಿಂದಲೂ ದಕ್ಷಿಣೋತ್ತರವಾಗಿ ಹರಿಯುವ ಗಂಡಕಿ ಶೋಣಭದ್ರಾದಿ ನದಿಗಳಿಂದಲೂ ತೀರ್ಥವನ್ನು ತರಿಸಿದ್ದರು (೧-೪). ಚತುಃಸಮುದ್ರಗಳಿಂದಲೂ ಜಲವು ತರಲ್ಪಟಿತ್ತು. ಚೆಳ್ಳಬಂಗಾರಗಳಿಂದ ಮಾಡಿದ ಕುಂಭಗಳಲ್ಲಿ ಪವಿತ್ರಜಲವನ್ನು ತುಂಬಿ ಆರಳಿನ ಮಧ್ಯದಲ್ಲಿ ಇರಿಸಿ

ಷದೋತ್ತಲಯುತಾ ಭಾಂತಿ ಪೂಣಾಃ ಪರಮವಾರಿಣಾ ।
 ಕ್ಷೈದ್ಯಂ ದಧಿ ಘ್ಯತಂ ಲಾಜಾ ದಭಾಃ ಸುಮನಸಃ ಪಯಃ ॥ ೪
 ವೇಶಾಶ್ಲೈಪ ಶುಭಾಚಾರಾಃ ಸವಾಭರಣಭೂಷಿತಾಃ ।
 ಚಂದ್ರಾಂಶುವಿಕಚಪ್ಯವ್ಯಂ ಕಾಂಚನಂ ರತ್ನಭೂಷಿತಮ್ ॥ ೫
 ಸಜ್ಜಂ ತಿಷ್ಣತಿ ರಾಮಸ್ಯ ವಾಲವೃಜನಮುತ್ತಮಮ್ ।
 ಚಂದ್ರಮಂಡಲಸಂಕಾಶಮಾತಪತ್ಯಂ ಚ ಪಾಂಡರಮ್ ॥ ೬
 ಸಜ್ಜಂ ದ್ಯುತಿಕರಂ ಶ್ರೀಮದಭಿಷೇಕಪ್ರರಸ್ಪತಮ್ ।
 ಹಾಂಡರಶ್ವ ವೃಷಃ ಸಜ್ಜಃ ಪಾಂಡರೋಽಶ್ವಶ್ವ ಸುಸಿಂಥಃ ॥ ೭
 ಪ್ರಸೃತಶ್ವ ಗಡಃ ಶ್ರೀಮಾನೋಪವಾಹ್ಯಃ ಪ್ರತೀಕ್ಷತೇ ।
 ಅಪ್ರೌಚ ಚ ಕನ್ಯಾ ಮಾಂಗಲ್ಯಾಃ ಸವಾಭರಣಭೂಷಿತಾಃ ॥ ೮
 ವಾದಿತ್ಯಾಣಿ ಚ ಸವಾಣಿ ವಂದಿನಶ್ವ ತಥಾ ಪರೇ ।
 ಇಕ್ಷ್ವಾಕೂಣಾಂ ಯಥಾ ರಾಜ್ಯೇ ಸಂಭಿಯೇತಾಭಿಷೇಭನಮ್ ॥ ೯

ದ್ದರು. ಆ ಕುಂಭಗಳನ್ನು ಅತ್ಯಿ ಅರಳಿ ಮೊದಲಾದ ವೃಕ್ಷಗಳ ಚಿಗುರೆಲೆಗಳಿಂದಲೂ ಕಮಲ ನೈದಿಲೆ ಮುಂತಾದ ಹೂಗಳಿಂದಲೂ ಆಲಂಕರಿಸಿದ್ದರು. ಜೇನುತ್ಪಾದ ಮೊಸರು, ತುಪ್ಪ, ಅರಳು, ದಭೇ, ಹೂ, ಹಾಲು - ಇವು ಸಿದ್ಧವಾಗಿದ್ದವು (೨-೮). (ತಮ್ಮ ಕುಲಧರ್ಮದಲ್ಲಿ ನಡೆಯುವ) ಒಳ್ಳೆಯ ನಡತೆಯುಳ್ಳ ವೇಶೀಯರು ಸವಾಭರಣಗಳಿಂದ ಭೂಷಿತರಾಗಿ ಬಂದಿದ್ದರು. ಚಂದ್ರನ ಶಿರಣದಂತೆ ಶುಭವಾಗಿ, ಚಿನ್ನದ ಹಿಡಿಯಿಂದಲೂ ಮಣಿಗಳಿಂದಲೂ ವಿರಾಜಿಸುವ ಚಾಮರವು ಶ್ರೀರಾಮನಿಗೋಽಸ್ಕರ ಸಿದ್ಧವಾಗಿತ್ತು. ಚಂದ್ರಬಿಂಬದಂತೆ ರಾರಾಜಿಸುವ ಶೈತಳತ್ವವು ಅಭಿಷೇಕಕ್ಕೊಳ್ಳುತ್ತಿರು ಸಜ್ಜಾಗಿತ್ತು. ಬೆಳ್ಳನೆಯ ಒಂದು ಎತ್ತನ್ನೂ ಕುದುರೆಯನ್ನೂ ತಂದು ನಿಲ್ಲಿಸಿದ್ದರು (೯-೧೦). ಸವಾರಿಗೋಽಸ್ಕರ ಲಕ್ಷಣಯುತವಾದ ಒಂದು ಮದಗಜವುಕಾದಿತ್ತು. ಮಂಗಳಾಧಿಕಾರಿ ಎಂಟು ಮಂದಿ ಕನ್ವಿಕೆಯರು ಅಲಂಕೃತರಾಗಿ ಬಂದಿದ್ದರು. ಸಕಲವಾದ್ಯಗಳೂ ಸಿದ್ಧವಾಗಿದ್ದವಲ್ಲದೆ ವಂದಿವಾಗಧರು ಒಂದು ಅಲ್ಲಿ ಕಾದಿದ್ದರು. ಇಕ್ಷ್ವಾಕುಮಂಶದಲ್ಲಿ ರಾಜ್ಯಾಭಿಷೇಕವು ಹೇಗೆ ನಡೆಯುತ್ತಿದ್ದಿತೋ ಆದೇ ವೈಭವದಲ್ಲಿ ರಾಜಕುಮಾರನಿಗೆ ಪಟ್ಟಾಭಿಷೇಕವನ್ನು

ತಥಾಜಾತೀಯಮಾದಾಯ ರಾಜವೃತ್ತಾಭಿಪೇಚನಮ್ |

ತೇ ರಾಜವಚನಾತ್ಮತ ಸಮವೇತಾ ಮಹಿಷತಿಮ್ || ೧೪

ಅಪಶ್ಯಂತೋಽಬುಷ್ಣೌ ಕೋ ನು ಶಾಜೀಳ್ಳಿನಃ ಪ್ರತಿವೇದಯೀತಾ |

ನ ಪಶಾಮಶ್ಚ ರಾಜಾನಮುದಿತಶ್ಚ ದಿನಾಕರಃ || ೧೫

ಯೋವರಾಜಾಭಿಪೇಕಶ್ಚ ಸಜೀಳ್ಳಿ ರಾಮಸ್ಯ ಧೀಮತಃ |

ಇತಿ ತೇಮು ಬುಷಣೋಪು ಶಾಂತಭೋಮಾನ್ ಮಹಿಷತಿನ್ || ೧೬

ಅಬುವೀತಾನಿದಂ ಸರ್ವಾನ್ ಸುಮಂತೋ ರಾಜಸತ್ಯತಃ |

ರಾಮಂ ರಾಜೀಳ್ಳಿ ನಿಯೋಗೇನ ತ್ವರಿತ್ಯಾ ಪುಂಷೋಽಸ್ಯ ಹಂಮ್ || ೧೭

ಪೂಜಾ ರಾಜೀಳ್ಳಿ ಭವಂತಸ್ತ ರಾಮಸ್ಯ ತು ವಿಶೇಷತಃ |

ಅಹಂ ಪ್ಯಬ್ಧಾಮಿ ವಚನಾತ್ ಸುಖಮಾಯುಷ್ಯ ತಾಮಹಮ್ || ೧೮

ರಾಜಃ ಸಂಪ್ರತಿಬುದ್ಧಸ್ಯ ಯಚ್ಚಾಗ್ರಮನಕಾರಣಮ್ |

ಇತ್ಯಕ್ಷಾಂತಃಪುರದ್ವಾರಮಾಜಗಾಮ ಪುರಾಣವಿತ್ | ೧೯

ನಡೆಸುವುದಕ್ಕಾಗಿ ಸಕಲಸಂಭಾರಗಳೂ ಅನುವಾಗಿದ್ದವು (೧೭-೧೯). ರಾಜಾಜೀಳ್ಳಿಯಂತೆ ಬಂದು ಸೇರಿದ್ದ ಜನರೆಲ್ಲರೂ ದೊರೆಯನ್ನು ಕಾಣದೆ ಪರಸ್ಪರವಾಗಿ “ನಾವು ಇಲ್ಲಿಗೆ ಬಂದಿರುವೆದನ್ನು ಯಾವ ಮಹಾಶಯನು ದಶರಥ ರಾಜನಿಗೆ ತಿಳಿಸಿಯಾನು ? ಮಹಾರಾಜನು ಕಾಣಿಸುವುದಿಲ್ಲ. ಸೂರ್ಯನು ಉದಯಿಸಿದ್ದಾನೆ. ದೀಪಂತನಾದ ಶ್ರೀರಾಮನ ಪೆಟ್ಟಾಭಿಪೇಕಕ್ಕೆ ಸಾಮರ್ಗಳೆಲ್ಲವೂ ಸಿದ್ಧವಾಗಿವೆಯಲ್ಲ?” ಎಂದು ಮಾತನಾಡಿಕೊಳ್ಳುತ್ತಿದ್ದರು (೧೪-೧೫). ಆಗ ಸುಮಂತನು ಸುಪ್ರಸಿದ್ಧರಾದ ಆ ರಾಜರುಗಳನ್ನುದ್ದೇಶಿಸಿ “ಮಹನೀಯರೆ, ಮಹಾರಾಜನ ಅಪ್ರಕಾರಿಯಂತೆ ಶ್ರೀರಾಮನನ್ನು ಶೀಪ್ಯವಾಗಿ ಕರೆತರಲು ನಾನು ಹೊರಟಿದ್ದೇನೆ. ನೀವೆಲ್ಲರೂ ನಮ್ಮ ಮಹಾರಾಜನಿಗೂ ವಿಶೇಷವಾಗಿ ಶ್ರೀರಾಮನಿಗೂ ಗೌರವ ಪಾತ್ರರಾಗಿದ್ದೀರಿ. ನಿದ್ರೆಯಿಂದ ಎದ್ದಿರುವ ಮಹಾರಾಜನಿಗೆ ನೀವೆಲ್ಲರೂ ಸುಖಶಯನವನ್ನು ಕೇಳಿದಿರೆಂದೂ ನೀವು ಪಟ್ಟಾಭಿಪೇಕದಲ್ಲಿ ಭಾಗವಹಿಸಲು ಬಂದಿರುವಿರೆಂದೂ ತಿಳಿಸುತ್ತೇನೆ” ಎಂದು ಹೇಳಿದನು (೧೬-೧೮). ಅನಂತರ ಬಹಳ ಅನುಭವಶಾಲಿಯಾದ ಆ ಸೂತನು ತನಗೆ ಸರ್ವದಾ ಪ್ರವೇಶವಿಲ್ಲ ಅಂತಃ

ಸದಾ ಸಕ್ತಂ ಚ ಯದ್ದೇಶೈ ಸುಮಂತಃ ಪ್ರವಿಷೇಶ ಹ ।	
ತುಷ್ಯಾವಾಸ್ಯ ತದಾ ವಂಶಂ ಪ್ರವಿಶೈ ಚ ವಿಶಾಂಪತೇಃ ॥	೨೦
ಶಯನೀಯಂ ನರೇಂದ್ರಸ್ಯ ತದಾಶಾದ್ಯ ವ್ಯತಿಷ್ಠತ ।	
ಸೋರ್ವಾಶಾದ್ಯ ತು ತದ್ದೇಶೈ ತಿರಸ್ಯರಣೀಮಂತರಾ ॥	೨೧
ಆಶಿಭಿರ್ಗುಣಾಯುಕ್ತಾಭಿರಭಿತುಷ್ಯಾವ ರಾಘವಮ್ ।	
ಸೋಮಸೂರ್ಯೋ ಚ ಕಾಕುತ್ಸಂ ಶಿವವೈಶ್ರವಣಾವಸಿ ॥	೨೨
ವರುಣಶ್ವಾಗ್ನಿರಿಂದ್ರಷ್ಟ ವಿಜಯಂ ಪ್ರದಿಶಂತು ತೇ ।	
ಗತಾ ಭಗವತೀ ರಾತ್ರಿರಹಃ ಶಿವಮುಪಸ್ಥಿತಮ್ ॥	೨೩
ಬುಧಸ್ಯ ನೃಪತಾದೂಲ ಕುರು ಕಾರ್ಯಮನಂತರಮ್ ।	
ಬೃಹತ್ಸಾ ಬಲಮುಖಾಶೈ ನೈಗಮಾಶ್ವಾಗತಾ ನೃಪ ॥	೨೪
ದರ್ಶನಂ ತೇರಭಿಕಾಂಕ್ಷಂತೇ ಪ್ರತಿಬುಧಸ್ಯ ರಾಘವ ।	
ಸ್ವಮಂತಂ ತಂ ತದಾ ಸೂತಂ ಸುಮಂತಂ ಮಂತ್ರಾವಿದಮ್ ॥	೨೫
ಪ್ರತಿಬುಧೈ ತತೋ ರಾಜಾ ಇದಂ ವಚನಮಬುವೀತ್ ।	
ರಾಮಮಾನಯ ಸೂತೇತಿ ಯದಸ್ಯಭಿಹಿತೋನಯಾ ॥	೨೬

ಪುರಕ್ಕೆ ಹಿಂದಿರುಗಿ ಹೋದನು. ಆತನು ದಶರಥನ ಕುಲ ವೈಭವವನ್ನು ಕೊಂಡಾಡುತ್ತ ಮಹಾರಾಜನ ಶಯನಮಂದಿರಕ್ಕೆ ಹೋಗಿ ತೆರೆಯ ಹೋರಗಡೆ ನಿಂತು ಶುಭಾಶಂಸನೇಗಳನ್ನು ಮಾಡುತ್ತ ಹೀಗೆಂದನು (೧೬-೨೧) : “ಹೇ ಕಹುತ್ತಾವಂಶೋಽದವ / ಚಂದ್ರಾದಿತ್ಯರೂ ಶಿವಕುಬೇರರೂ ವರುಣನೂ ಇಂದ್ರಾಗ್ನಿಗಳೂ ನಿನಗೆ ಶ್ರೀಯಸ್ಸನ್ನುಂಟು ಮಾಡಲಿ. ಪೂಜ್ಯವಾದ ರಾತ್ರಿಯು ಕಳೆಯಿತು. ಮಂಗಳಕರವಾದ ಸುಪ್ರಭಾತವು ಬಂದಿತು (೨೭-೨೯). ಹೇ ರಾಜಶ್ರೀಷ್ಟ, ಎಚ್ಚರಿಗೊಳ್ಳಿ. ಮುಂದಿನ ಕರ್ತವ್ಯವನ್ನು ನೇರವೇರಿಸು. ಬೃಹತ್ಸಾರೂ ಸೇನಾಪತಿಗಳೂ ವರ್ತಕರೂ ಆಗಮಿಸಿ ನಿನ್ನ ದರ್ಶನಕ್ಕಾಗಿ ಕಾದಿದ್ದಾರೆ. ಹೇ ರಘುವಂಶತಿಲಕ / ಎಚ್ಚರವಾಗಲಿ” ಎಂದನು (೨೪). ಹೀಗೆ ಸೋತ್ರ ಮಾಡಿದವನು ಸೂತನಾದ ಸುಮಂತನ್ನೆಂದರಿತು ದಶರಥನು “ಸೂತ, ರಾಮನನ್ನು ಕರೆದುಕೊಂಡು ಬಾ ಎಂದು ಇವಳಿ ಹೇಳಿದಳಲ್ಲವೇ ? ಈ ನನ್ನ ಆಜ್ಞೆಯನ್ನು ನಡೆಸದಿರಲು ಕಾರಣವೇನು ? ನನಗೆನೂ ನಿದ್ರೆ

ಕಿಮಿದಂ ಕಾರಣಂ ಯೇನ ಮರಾಜ್ಞ ಪ್ರತಿಹನ್ನತೇ ।
ನ ಚೈವ ಸಂಪುಷ್ಟಪ್ರೌದ್ಯಹಮಾನಯೀಹಾಶು ರಾಘವಮ್ ॥ ೨೨
ಇತಿ ರಾಜ್ಯ ದಶರಥಃ ಸೂತಂ ತತ್ತಾನ್ವಶಾತ್ ಪುನಃ ।
ಸ ರಾಜವಚನಂ ಶ್ರುತ್ವಾ ಶಿರಸಾ ಪ್ರತಿಪೂಜ್ಯ ತಮ್ ॥ ೨೩
ನಿರ್ಜಗಾಮು ನೃಪಾವಾಸಾನ್ಯನ್ಯಮಾನಃ ಷಿಯಂ ಮಹತ್ ।
ಪ್ರಪನೋಽ ರಾಜಮಾರ್ಗಂ ಚ ಪತಾಕಾಧ್ಯಜಶೋಭಿತಮ್ ॥ ೨೪
ಹೃಷ್ಣಃ ಪ್ರಮುದಿತಃ ಸೂತೋ ಜಗಾಮಾಶು ವಿಲೋಕಯನ್ ।
ಸ ಸೂತಸ್ತತ್ರ ಶುಶ್ರಾವ ರಾಮಾಧಿಕರಣಾಃ ಕಥಾಃ ॥ ೨೫
ಅಭಿಪೇಚನಸಂಯುಕ್ತಾಃ ಸರ್ವಲೋಕಸ್ಯ ಹೃಷ್ಣವತ್ ।
ತತೋ ದದರ್ಶ ರುಚರಂ ಕೃಲಾಷಶಿಲರಪುಭಮ್ ॥ ೨೬
ರಾಮವೇಶ್ಮ ಸುಮಂತ್ರಸ್ತು ಶಕವೇಶ್ಮಸಮಪ್ರಮ್ ।
ಮಹಾಕವಾಟಸಂಯುಕ್ತಂ ವಿತರ್ವಿಶತಶೋಭಿತಮ್ ॥ ೨೭
ಕಾಂಚನಪ್ರತಿಮೇಕಾಗ್ರಂ ಮಣಿವಿದುಮತೋರಣಮ್ ।
ಶಾರದಾಭರಣನಪ್ರಶ್ನಂ ದೀಪ್ತಂ ಮೇರುಗುಹೋಪಮಮ್ ॥ ೨೮

ಒಂದಿಲ್ಲ. ಹೂಡಲೇ ರಾಮನನ್ನು ಇಲ್ಲಿಗೆ ಕರೆದುಹೊಂಡಾ ಬಾ” ಎಂದು ಆಜ್ಞಾಪಿಸಿದನು (೨೫-೨೬). ಆಗ ಸುಮಂತ್ರನು ರಾಜಾಜ್ಞಯನ್ನು ಶಿರಸಾವಹಿಸಿ ಅದೋಂದು ಸಂತೋಷಕರವಾದ ಕಾರ್ಯವೆಂದು ಭಾವಿಸಿ ಪುನಃ ಅಲ್ಲಿಂದ ಹೊರಟನು. ಅವನು ಧ್ವಜಪಟಗಳಿಂದ ಶೋಭಿಸುತ್ತಿದ್ದ ರಾಜ ಬೀದಿಗೆ ಒಂದು ಆನಂದದಿಂದ ಸುತ್ತಲೂ ನೋಡುತ್ತ ಹೋದನು. ಪ್ರಜೆಗಳು ರಾಮನ ವಿಷಯವನ್ನೇ ಕುರಿತು ಮಾತನಾಡುತ್ತಿರುವುದು ಸಮಂತ್ರನಿಗೆ ಕೇಳಿಸುತ್ತಿತ್ತು (೨೮-೨೯). ಎಲ್ಲರೂ ರಾಮನ ಪಟ್ಟಾಭಿಷೇಕವನ್ನುದ್ದೇಶಿಸಿ ಹರಷದಿಂದ ಸಂಭಾಷಿಸುತ್ತಿದ್ದರು. ಸುಮಂತ್ರನು ಮಂದೆ ಹೋಗುತ್ತ ಕೃಲಾಸ ಶಿಲಿರದಂತೆ ಶುಭ್ರವರ್ಣದಿಂದ ರಂಜಿಸುವ ಶ್ರೀರಾಮನ ಅರಮನೆಯನ್ನು ಕಂಡನು. ಆ ಭವನವು ದೇವೇಂದ್ರನ ಭವನದಂತೆ ಸುಂದರವಾಗಿತ್ತು. ಅದು ಮಹಾಧ್ವಾರದ ದೊಡ್ಡ ಬಾಗಿಲುಗಳಿಂದಲೂ ನೂರಾರು ಜಗುಲಿಗಳಿಂದಲೂ ಶೋಭಿಸುತ್ತಿತ್ತು (೨೯-೩೦). ಚಿನ್ನದ ಪ್ರತಿಮೇಗಳಿಂದಲೂ

ಮಣಿಭಿವರಮಾಲ್ಯಾನಾಂ ಸುಮಹದಿರ್ಥಲಂಕೃತಮ್	
ಮುಕ್ತಾಮಣಿಭಿರಾಕೀಣಂ ಚಂದನಾಗರುಧೂಹಿತಮ್	೩೪
ಗಂಧಾನ್ನಿಮೋಜಣಾ ವಿಸ್ವಡದ್ವಾದ್ಮರಂ ಶಿಶಿರಂ ಯಥಾ	
ಖಾರಸೈಶ್ಚ ಮಯೂರೈಶ್ಚ ನಿನದಧಿಖಿರಾಚಿತಮ್	೩೫
ಮುಕ್ತೇಹಾಮೃಗಾಕೀಣಂ ಮುಕೀಣಂ ಭಕ್ತಭಿಸ್ತಥಾ	
ಮನಶ್ಚಕ್ಷುಶ್ಚ ಭೂತಾನಾಮಾದದತ್ತಿಗೃತೇಜಾಂ	೩೬
ಚಂದ್ರಭಾಸ್ಯರಸಂಕಾಶಂ ಕುಬೀರಭವನೋಪಮಮ್	
ಮಹೇಂದ್ರಧಾಮಪೃತಿಮಂ ನಾನಾಪಕ್ಷಿಸಮಾಕುಲಮ್	೩೭
ಮೇರುಶೃಂಗಸಮಂ ಸೂತೋ ರಾಮವೇಶ್ಯ ದದರ್ಶ ಹ	
ಉಪಸ್ಥಿತ್ಯೈ ಸಮಾಕೀಣಂ ಜನ್ಮಿರಂಜಲಿಕಾರಿಭಿಃ	೩೮

ರತ್ನ ಹವಳಗಳಿಂದ ಸಿಂಗರಿಸಿದ ಹೊರಬಾಗಿಲುಗಳಿಂದಲೂ ರಂಜಿಸುತ್ತಿತ್ತು. ಶರತ್ತಾಲದ ಮೇಘದಂತೆ ಶುಭ್ರವಾಗಿಯೂ ಮೇರು ಪರವತದ ಗುಹೆಯಂತೆ ಸುವಣಂ ಮಯವಾಗಿಯೂ ಇತ್ತು (೩೩). ಚಿನ್ನದ ಹೂಗಳಿಂದಲೂ ಮಣಿಗಳಿಂದಲೂ ರಚಿಸಿದ ಮಾಲೆಗಳಿಂದ ಭೂಷಿತವಾಗಿತ್ತು. ಮುತ್ತುಗಳಿಂದ ಅಲಂಕೃತವಾಗಿ ಚಂದನ ಅಗರುಗಳ ಸುಗಂಧವು ಘಮಘಮಿಸುತ್ತಿತ್ತು (೩೪). ವುನೋಹರವಾದ ಶ್ರೀಗಂಧದ ಸುವಾಸನೆಯನ್ನು ಬೀರುವ ದರ್ದರಗಿರಿಶೃಂಗದಂತೆ ವಿರಾಜಿಸುತ್ತಿತ್ತು. ಸಾರಸಪಕ್ಷಿಗಳೂ ನವಿಲುಗಳೂ ಇಂಪಾಗಿ ಧ್ವನಿಗೈಯುತ್ತಿದ್ದವು. ಗೋಡೆಗಳಲ್ಲಿಯೂ ಕಂಬಗಳಲ್ಲಿಯೂ ಸುಂದರವಾದ ತೋಳಗಳನ್ನೂ ಇತರ ನಾನಾ ಬಗೆಯ ಆಕೃತಿಗಳನ್ನೂ ಶಿಲ್ಪಿಗಳು ಕೆತ್ತಿದ್ದರು. ಆ ಭವನದ ಸೌಂದರ್ಯವು ನೋಡುವವರ ಕಣ್ಣನಗಳನ್ನು ಸೂರೆಗೊಳ್ಳುತ್ತಿದ್ದಿತ್ತು (೩೫-೩೬). ಶ್ರೀರಾಮನ ಅರಮನೆಯ ಚಂದ್ರಬಿಂಬದಂತೆ ಪ್ರಶಾಂತವಾಗಿ ಸೂರ್ಯಮಂಡಲದಂತೆ ತೇಜಸ್ಸಿವಾಗಿ ಕುಬೀರಭವನದಂತೆ ಪಶ್ಚಯ ಸಮೃದ್ಧವಾಗಿ ದೇವೇಂದ್ರನ ಪ್ರಾಸಾದದಂತೆ ವೈಭವೋಪೇತವಾಗಿ ಕಂಗೋಳಿಸುತ್ತಿದ್ದಿತ್ತು. ನಾನಾ ಪಕ್ಷಿಗಳಿಂದ ಮನೋಹರವಾಗಿದ್ದಿತ್ತು (೩೭). ಮೇರುಶೃಂಗದಂತೆ ಉನ್ನತವಾದ ಶ್ರೀರಾಮನ ಗೃಹವನ್ನು ಸುಮಂತ್ರನು ನೋಡಿದನು. ಆ ಗೃಹದ ಬಾಗಿಲಿನಲ್ಲಿ ಬಹುಮಂದಿ ಪ್ರಜೆಗಳು ಕೈಮುಗಿದು

ಉಪಾದಾಯ ಸಮಾಕಾಂತೇ ಸ್ತುಥಾ ಜಾನಪದೈಜ್ಞನೈ� ।

ರಾಮಾಭಿಷೇಕಸುಮುಖೀರುನ್ನಿಖೀಃ ಸಮಲಂಕೃತಮ್ ॥ ೩೯

ಮಹಾಮೇಘಸಮಪ್ರವುಮುದಗ್ರಂ ಸುವಿಭೂಷಿತಮ್ ।

ನಾನಾರತ್ನಸಮಾಕೀಣಂ ಕುಬ್ಜ ಕೃರಾತಕಾವೃತಮ್ ॥ ೪೦

ಸ ವಾಜಿಯುಕ್ತೇನ ರಥೇನ ಸಾರಥಿ-

ನರಾಕುಲಂ ರಾಜಕುಲಂ ವಿಲೋಕಯನ್ ।

ವರೂಧಿನಾ ರಾಮಗೃಹಾಭಿಪಾತಿನಾ

ಪುರಸ್ಯ ಸರ್ವಸ್ಯ ಮನಾಂಸಿ ರಂಜಯನ್ ॥ ೪೧

ತತಃ ಸಮಾಶಾದ್ಯ ಮಹಾಧನಂ ಮಹತ್

ಪ್ರಹೃಷ್ಟರೋಮಾ ಸ ಬಭೂವ ಸಾರಥಿಃ ।

ಮೃಗೈಮ್ರಯೂರ್ಜ್ವ ಸಮಾಕುಲೋಲ್ಳಣಂ

ಗೃಹಂ ವರಾಹಸ್ಯ ಶಚೀಪತೇರಿವ ॥ ೪೨

ಹೊಂಡು ರಾಮನ ದರ್ಶನಕ್ಕಾಗಿ ಕಾದಿದ್ದರು. ರಾಮಾಭಿಷೇಕದ ವಾರ್ತೆಯನ್ನು ಕೇಳಿ ಗ್ರಾಮಾಂತರದ ಜನರು ಹಷಟದಿಂದ ಬೀಗುತ್ತ ಕಾಣಿಕೆಗಳನ್ನು ತಂದು ಉತ್ಸಾಹದಿಂದ ರಾಮನನ್ನು ಎದುರು ನೋಡುತ್ತಿದ್ದರು (೩೮-೩೯). ಆ ಭವನವು ಮಹಾಮೇಘದಂತೆ ಗಂಭೀರವೂ ಪ್ರಶಸ್ತವೂ ಆಗಿದ್ದಿತಲ್ಲದೆ ಚೆನ್ನಾಗಿ ಅಲಂಕರಿಸಲ್ಪಟ್ಟಿತ್ತು. ಎಲ್ಲೆಲ್ಲಿಯೂ ಶ್ರೀಷ್ವಾದ ವಸ್ತುಗಳು ಕಂಗೊಳಿಸುತ್ತಿದ್ದವು. ಸೇವಕರಾದ ಕುಬ್ಜರೂ ಕಿರಾತಿಕಾತಿಯವರೂ ತುಂಬಿದ್ದರು (೪೦). ಆ ಸಮಯದಲ್ಲಿ ಸಾರಥಿಯಾದ ಸುಮಂತ್ರನು ಕುದುರೆಗಳನ್ನು ಹೂಡಿದ ತನ್ನ ರಥವನ್ನು ನಡೆಸುತ್ತ ಜನಸಂದರ್ಭಯನ್ನು ನೋಡುತ್ತ ಶ್ರೀರಾಮನ ಗೃಹಕ್ಕೆ ಅಭಿಮುಖಿವಾಗಿ ಹೋದನು. ಸಮಸ್ತ ಜನರಿಗೂ ಸುಮಂತ್ರನ ರಥವನ್ನು ಕಂಡು ಸಂತೋಷವಾಯಿತು (೪೧). ಸಾಕಿದ ಮೃಗಗಳಿಂದಲೂ ನವಿಲುಗಳಿಂದಲೂ ರಮಣೀಯವಾಗಿ ಒಷ್ಟುತ್ತ ಇಂದ್ರ ಭವನದಂತೆ ಐಶ್ವರ್ಯ ಸಮೃದ್ಧವಾದ ಶ್ರೀರಾಮನ ಮಂದಿರವನ್ನು ಪ್ರವೇಶಿಸುವಾಗ ಸುಮಂತ್ರನಿಗೆ ಆನಂದದಿಂದ ರೋಮಾಂಚವಾಯಿತು (೪೨)

ಸ ತತ್ತ ಕೈಲಾಸನಿಭಾಃ ಸ್ವಲಂಕೃತಾಃ
ಪ್ರವಿಶ್ಯ ಕರ್ಕ್ಷಾ ಸ್ತಿದಶಾಲಯೋಪಮಾಃ ।
ಪಿಯಾನ್ನರಾನ್ ರಾಮಮತೇ ಸ್ಥಿತಾನ್ ಬಹೂ-
ನಪ್ಯೋಹ್ಯ ಶುದಾಂತಮುಪಸ್ಥಿತೋ ರಥೀ ॥ ೪೩

ಸ ತತ್ತ ಶುಶ್ರಾವ ಚ ಹರ್ವಯುಕ್ತಾ
ರಾಮಾಭಿಪೇಕಾರ್ಥಯುತಾ ಜನಾನಾಮ್ ।
ನರೇಂದ್ರಸೂನೋರಭಿಮಂಗಲಾಧಾರಃ
ಸರ್ವಸ್ಯ ಲೋಕಸ್ಯ ಗಿರಃ ಪ್ರಸ್ಯಪ್ಣಾಃ ॥ ೪೪

ಮಹೇಂದ್ರಸದ್ಯಪ್ರತಿಮಂ ತು ವೇಶ್ಯ
ರಾಮಸ್ಯ ರಮ್ಯಂ ಮೃಗಪಕ್ಷಿಜುಷ್ವಮ್ ।
ದದರ್ಶ ಮೇರೋರಿವ ಶೃಂಗಮುಚ್ಚಂ
ವಿಭೂಡಮಾನಂ ಪ್ರಭರ್ಯಾ ಸುಮಂತ್ರಃ ॥ ೪೫

ಉಪಸ್ಥಿತ್ಯರಂಜಲಿಕಾರಿಭಿಶ್ಯ
ಸೋಪಾಯನ್ಸ್ಯಜಾಂಸಪದ್ಯರನೇಕ್ಯಃ ।
ಕೋಟ್ಯಾ ಪರಾಧ್ಯೈಶ್ಯ ವಿಮುಕ್ತಯಾನ್ಸ್ಯಃ
ಸಮಾಕುಲಂ ದ್ವಾರಪಥಂ ದದರ್ಶ ॥ ೪೬

ಆತನು ಕೈಲಾಸದಂತೆಯೂ ದೇವತೆಗಳ ಭವನದಂತೆಯೂ ಅಲಂಕೃತವಾಗಿದ್ದ ಅನೇಕ ಕಕ್ಷ್ಯಗಳನ್ನು ದಾಟಿ ಶ್ರೀರಾಮನನ್ನು ಪ್ರೀತಿಸುವ ಜನಜಂಗುಳಿಯನ್ನು ಒತ್ತೆರಿಸಿಕೊಂಡು ಅಂತಃಪುರದ ಸಮೀಪಕ್ಕೆ ಹೋದನು (೪೨). ಹೋಗುವಾಗ ಸುಮಂತ್ರನು ರಾಜಕುಮಾರನಾದ ಶ್ರೀರಾಮನ ಪಟ್ಟಾಭಿಪೇಕದ ವಿಷಯದಲ್ಲಿ ಜನರು ಹಂತೋಽದ್ವಾರ ಮಾಡುವುದನ್ನು ಕೇಳಿದನು (೪೪). ಶ್ರೀರಾಮನ ಗೃಹವು ಇಂದ್ರ ಭವನದಂತೆ ವೈಭವಪೂರ್ಣವಾಗಿದ್ದ ಸಾಕಿದ ಮೃಗಪಕ್ಷಿಗಳಿಂದ ರಮ್ಯವಾಗಿತ್ತು. ಮೇರುಶೃಂಗದಂತೆ ಸುವರ್ಣಕಾಂತಿಯಿಂದ ರಂಜಿಸುತ್ತಿರುವುದು ಸಾರಧಿಗೆ ಗೋಚರಿಸಿತು (೪೫). ಅಂತಃಪುರ ದ್ವಾರದಲ್ಲಿಯೂ ಕೂಡ ಹೋಟಿಗಟ್ಟಲೆ ಪ್ರಜೆಗಳು ಕಾಣಿಕೆಗಳನ್ನು ತಂದು ಪ್ರಾಂಜಲಿಗಳಾಗಿ ಶ್ರೀರಾಮನ ದರ್ಶನಕ್ಕಾಗಿ ಕಾದಿದ್ದರು. ಅವರು ತಮ್ಮ ವಾಹನಗಳನ್ನು ಹೋರಾಗಡೆಯಲ್ಲಿಯೇ ಬಿಟ್ಟು ಬಂದಿದ್ದರು (೪೬).

ತತೋ ಮಹಾಮೇಷಮಹಿಂಧರಾಭಂ
ಪ್ರಭಿನ್ನಮತ್ಯಂಕುಶಮಪಸಹ್ಯಮ್ |
ರಾಮೋಪವಾಹ್ಯಂ ರುಚರಂ ದದರ್ಶ
ಶತ್ರುಂಜಯಂ ನಾಗಮುದಗ್ರಾಯಮ್ || ೪೨

ಸ್ವಲಂಕೃತಾನ್ ಸಾಶ್ವರಥಾನ್ ಸಹುಂಜರಾ -
ನಮಾತ್ಯಮುಖಾನ್ ಶತಶಶ್ಚ ವಲ್ಲಭಾನ್ |
ವ್ಯ ಪ್ರೋಹ್ಯ ಸೂತಃ ಸಹಿತಾನ್ ಸಮಂತತಃ
ಸಮೃದ್ಧಮಂತಃಪ್ರರಮಾವಿವೇಶ || ೪೩

ತದದಿ, ಕೂಟಾಚಲಮೇಷಸಂನಿಭಂ
ಮಹಾವಿಮಾನೋತ್ತಮವೇಶ್ಸಂಷಾವತ್ |
ಅವಾಯ್ವಮಾಣಃ ಪ್ರವಿವೇಶ ಸಾರಥಿ:
ಪುಂಡುತರತ್ವಂ ಮಕರೋ ಯಥಾಣಾಮ್ || ೪೪

ಇತಿ ಶ್ರೀಮದ್ಭಾರತಾಯಣೇ ಅಯೋಧ್ಯಾಕಾಂಡೇ ಪಂಚದಶಃ ಸರ್ಗ:

ಅಂತಃಪುರದ ಸಮೀಪದಲ್ಲಿ ಶ್ರೀರಾಮನ ವಾಹನವಾದ ಶತ್ರುಂಜಯವೆಂಬ ಸುಂದರಾಕೃತಿಯ ಮದ್ದಾನೆಯು ಗೋಚರಿಸಿತು. ಅದು ಮಹಾಮೇಷದಂತೆ ಕಪ್ಪಗಿಯೂ ಬೆಟ್ಟದಂತೆ ಬೃಹದಾಕಾರವಾಗಿಯೂ ಇದಿತು. ಅದನ್ನು ನೋಡಿದರೆ ಅಂಶುದ ಅಂಶಗೆ ಒಳಪಡದಪ್ಪು ದುರ್ಘಟಣವೆಂದು ತೋರುತ್ತಿತ್ತು (೪೨). ಅಲ್ಲಿದ್ದ ಅಶ್ವ, ರಥ, ಗಡಗಳು ಅಲಂಕೃತವಾಗಿದ್ದವಲ್ಲದೆ ಶ್ರೀರಾಮನಿಗೆ ಆಪ್ತರಾದ ಅಧಿಕಾರಿಗಳೂ ಮಿತ್ರರೂ ವಸ್ತ್ರಾಭರಣಗಳಿಂದ ಭೂಷಿತರಾಗಿ ಬಂದು ಸೇರಿದ್ದರು. ಅವರನ್ನೇಲ್ಲ ದಾಟಿ ಸುಮಂತ್ರನು ಅಂತಃಪುರದ ಸಮೀಪಕ್ಕೆ ಹೋದನು (೪೩). ಅಲ್ಲಿ ದೊಡ್ಡ ದೊಡ್ಡ ಉಪ್ಪರಿಗೆಗಳಿರುವ ಗೃಹಪಂಕ್ತಿಯು ಬೆಟ್ಟಗಳ ಸಾಲಿನಂತೆಯೂ ಚಲಿಸುದ ಮೇಷ ಸಮೂಹದಂತೆಯೂ ಕಂಗೊಳಿಸುತ್ತಿತ್ತು. ಸುಮಂತ್ರನನ್ನು ಯಾರೂ ತಡೆಯಲಿಲ್ಲ. ಮಹಾಮತ್ಯ ವು ಸಮುದ್ರದಲ್ಲಿ ನುಗ್ಗಿ ಹೋಗುವಂತೆ ಸುಮಂತ್ರನು ಅಂತಃಪುರವನ್ನು ಪ್ರವೇಶಿಸಿದನು (೪೪).

ಇಲ್ಲಿಗೆ ಶ್ರೀಮದ್ಭಾರತಾಯಣ ಅಯೋಧ್ಯಾಕಾಂಡದಲ್ಲಿ ಹದಿನ್ಯದನೆಯ ಸರ್ಗ

ಮೋಡಶಃ ಸರ್ಗಃ

ರಾಮಪೂಷ್ಟಾನಮ್

ಸ ತದಂತಃಪುರದ್ವಾರಂ ಸಮತೀತ್ಯ ಜನಾಕುಲಮ್ |

ಪ್ರವಿವಿಕ್ತಾಂ ತತಃ ಕಕ್ಷ್ಯ ಮಾಸಾದ ಪುರಾಣಾವಿತ್ | |

೮

ಬಾಸಕಾಮುರ್ಕಿಭಿಧಿಯುರ್ವಭಿಮ್ಯಾಪ್ಯಕುಂಡಲ್ಯಃ |

ಅಪ್ರಮಾದಿಭರೇಕಾಗ್ರೀಃ ಸ್ವನುರಕ್ತೈರಧಿಷ್ಟಾಮ್ | |

೯

ತತ್ತ ಕಾಷಾಯಿಕೋ ವೃದ್ಧಾನ್ ವೇತಪಾಣೀನ್ ಸ್ವಲಂಕೃತಾನ್ |

ದದಶ್ ನಿಷ್ಟಾನ್ ದ್ವಾರಿ ಸ್ತ್ಯಧೃಕ್ಷಾನ್ ಸುಸಮಾಹಿತಾನ್ | |

೧೦

ತೇ ಸಮೀಕ್ಷ್ಯ ಸಮಾಯಾಂತಂ ರಾಮಪಿಯಚಿಂಫ್ರಂಧಃ |

ಸಹಮೋತ್ತತಿತಾಃ ಸರ್ವೇ ಶ್ವಸನೇಭ್ಯಃ ಸಸಂಭ್ರಮಮ್ | |

೧೧

ಸರ್ಗ ೧೧

ಸುಮಂತನು ದಶರಥನ ಆಜ್ಞೆಯನ್ನ ಶ್ರೀರಾಮನಿಗೆ ತಿಳಿಸುವುದು.

ಶ್ರೀರಾಮನು ದಶರಥನನ್ನ ನೋಡಲು ಹೊರಡುವುದು.

ಅನುಭವಶಾಲೀಯಾದ ಸುಮಂತನು ಜನನಿಬಿಡವಾಗಿದ್ದ ಅಂತಃಪುರ ದ್ವಾರವನ್ನು ದಾಟಿ ಹೆಚ್ಚು ಜನರಿಲ್ಲದ ಒಳಗಿನ ಕಕ್ಷ್ಯಗೇ ಹೋದನು. ಅಲ್ಲಿ ಉತ್ತಮ ಕುಂಡಲಗಳನ್ನು ಧರಿಸಿದ ತರುಣರು ಪ್ರಾಸು, ಧನಸ್ವರೂಪಂತಾದ ಆಯುಧಗಳನ್ನು ಧರಿಸಿ ಜಾಗರೂಕತೆಯಿಂದ ಕಾವಲಿದ್ದರು. ಅವರು ರಾಜ ಭಕ್ತಿಯಿಂದಲೂ ಶ್ರದ್ಧೆಯಿಂದಲೂ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದರು (೧-೨). ಮತ್ತು ವ್ಯಧರಾದ ಕಂಚುಕಿಗಳು ಬೆತ್ತುವನ್ನು ಹಿಡಿದು ಬಾಗಿಲಲ್ಲಿ ಎಚ್ಚರಿಕೆಯಿಂದ ನಿಂತಿದ್ದರು. ಅವರು ಕೆಂಪು ವಸ್ತ್ರವನ್ನು ಧರಿಸಿ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರೆಲ್ಲರಿಗೂ ಒಬ್ಬ ಸ್ತ್ರೀಯ ಮೇಲಧಿಕಾರಿಯಾಗಿದ್ದಳು. (೩). ಸುಮಂತನು ಆ ಸ್ಥಳವನ್ನು ಪ್ರವೇಶಿಸಿದೋಡನೆ ಅವರೆಲ್ಲರೂ ತಮ್ಮ ಆಸನಗಳಿಂದ ಧಟ್ಟನೆ ಎದ್ದು ನಿಂತು ಗೌರವಿಸಿದರು. ಸುಮಂತನು ಶ್ರೀರಾಮನ ಪ್ರೀತಿ ಪಾತ್ರನೆಂಬುದು ಅವರಿಗೆ ತಿಳಿದಿತ್ತು (೪).

ತಾನುವಾಚ ವಿನೀತಾತ್ಮಾ ಸೂತಪ್ರತ್ಯಃ ಪ್ರದಕ್ಷಿಣಃ ।
 ಕ್ಷೀಪ್ರಮಾಖ್ಯಾತ ರಾಮಾಯ ಸುಮಂತೋ ದ್ವಾರಿ ತಿಷ್ಟತಿ ॥ ೫
 ತೇ ರಾಮಮುಪಸಂಗಮ್ಯ ಭತ್ಯಃ ಪಿಯಚಿಕೀರ್ಣವಃ ।
 ಸಹಭಾಯಾಯ ರಾಮಾಯ ಕ್ಷೀಪ್ರಮೇವಾಚಚಕ್ಷಿರೇ ॥ ೬
 ಪ್ರತಿವೇದಿತಮಾಜ್ಞಾಯ ಸೂತಮಭೃಂತರಂ ಹಿತುಃ ।
 ತತ್ವವಾನಾಯಯಾಮಾಸ ರಾಘವಃ ಪಿಯಕಾಮ್ಯಯಾ ॥ ೭
 ತಂ ವೃಶ್ರವಗಾಸಂಕಾಶಮುಪವಿಷ್ಟಂ ಸ್ವಲಂಕೃತಮ್ ।
 ದದರ್ಶ ಸೂತಃ ಪರ್ಯಂತೇ ಸೌವರ್ಯೇ ಸೋತ್ತರಚ್ಛದೇ ॥ ೮
 ವರಾಹರುಧಿರಾಭೀಣ ಶುಚಿನಾ ಚ ಸುಗಂಧಿನಾ ।
 ಅನುಲಪ್ತಂ ಪರಾಧ್ಯೇನ ಚಂದನೇನ ಪರಂತಪಮ್ ॥ ೯
 ಸಿಂತಯಾ ಪಾಶ್ವತಶ್ಯಾಪಿ ವಾಲವ್ಯಾಜನಹಸ್ತಯಾ ।
 ಉಪೇತಂ ಸೀತಯಾ ಭೂಯಶ್ವಿತ್ಯಯಾ ಶೈನಂ ಯಥಾ ॥ ೧೦

ಕಾರ್ಯಚತುರನಾದ ಆ ಸಾರಥಿಯ ಕಾವಲುಗಾರರನ್ನು ಕುರಿತು ನಮ್ಮ ಭಾವದಿಂದ “ಸುಮಂತ್ರನು ಬಂದು ಬಾಗಿಲಲ್ಲಿ ಕಾದಿರುವನೆಂದು ಶ್ರೀರಾಮನಿಗೆ ಹೊಡಲೆ ತಿಳಿಸಿರಿ” ಎಂದನು. ದ್ವಾರಪಾಲಕರು ತಮ್ಮ ಒಡೆಯನಿಗೆ ಸಂತೋಷದ ಸುದ್ದಿಯನ್ನು ತಂದಿದ್ದೇವೆಂದು ಧಾವಿಸುತ್ತ ಹೋಗಿ ಪತ್ತೀ ಸಮೇತನಾಗಿ ಕುಳಿತಿದ್ದ ಶ್ರೀರಾಮನಿಗೆ ಈ ವಿಷಯವನ್ನು ಅರಿಕೆ ಮಾಡಿದರು (೫-೬). ಆಗ ರಾಘವನು ತನ್ನ ತಂದೆಗೆ ಆ ಸೂತನು ಪರಮಾಪ್ತನೆಂಬುದನ್ನು ಗ್ರಹಿಸಿ ತಾನಿದ್ದ ಅಂತಃಪುರದೋಳಕ್ಕೆ ಸುಮಂತ್ರನನ್ನು ಕರೆಯಿಸಿದನು. ಸುಮಂತ್ರನನ್ನು ವಿಶ್ವಾಸದಿಂದ ಕಂಡರೆ ತಂದೆಗೆ ಸಂತೋಷವಾಗುವುದೆಂದು ಅವನ ಆಶಯವಾಗಿತ್ತು (೭). ಸುಮಂತ್ರನು ಒಳಗೆ ಹೋಗಿ ಕುಬೀರನಂತೆ ಉದಾರಶೀಲನಾದ ಶ್ರೀರಾಮನನ್ನು ಕಂಡನು. ಅವನು ಸವಾಲಂಕಾರ ಭೂಷಿತನಾಗಿ ಮೇಲು ಹೊಂದಿಕೆಯನ್ನು ಹಾಸಿದ್ದ ಸುವರ್ಣಮಂಚದ ಮೇಲೆ ಕುಳಿತಿದ್ದನು (೮). ವರಾಹರುಧಿರದಂತೆ ಕೆಂಪಾಗಿ ಸುಗಂಧವನ್ನು ಬೀರುವ ಶ್ರೀಷ್ವಾದ ಚಂದನವನ್ನು ಲೇಪಿಸಿಹೊಂಡಿದ್ದನು. ಶ್ರೀರಾಮನ ಬಿಳಿಯಲ್ಲಿ ಸೀತೆಯು ಬೀಸಣಿಗೆಯನ್ನು ಹಿಡಿದು ಕುಳಿತಿದ್ದಳು. ಆಗ ರಾಮನು ಚಿತ್ರಾ

ತಂ ತವಂತಮಿವಾದಿತ್ಯಮುಪಪನ್ಯಂ ಸ್ವತೇಜಾ ।
 ವವಂದೇ ವರದಂ ವಂದೀ ವಿನಯಚೈಲ್ಲೇ ವಿನಿತವತ್ ॥ ೧೧
 ಪಾಂಜಲಿಸ್ತು ಸುಖಿಂ ಪ್ರಷ್ಟಾಷ ವಿಹಾರಶಯನಾಸನೇ !
 ರಾಜಪ್ರತಮುವಾಚೀದಂ ಸುಮಂತೋ ರಾಜಸತ್ಯತಃ ॥ ೧೨
 ಕೌಸಲ್ಯಾ ಸುಪ್ರಜಾ ರಾಮ ಪಿತಾ ತ್ವಾಂ ದೃಷ್ಟಿಷ್ಟುತ್ತಿ ।
 ಮಹಿಷ್ಯಾ ಸಹ ಕೃಕೇಯಾ ಗಮ್ಯತಾಂ ತತ್ ಮಾ ಚರಮ್ ॥ ೧೩
 ವಿವಮುಕ್ತಸ್ತು ಸಂಹಷ್ಮೋ ನರಸಿಂಹೋ ಮಹಾದೃತಿಃ ।
 ತತಃ ಸಂಮಾನಯಾಮಾಸ ಸೀತಾಮಿದಮುವಾಚ ಹ ॥ ೧೪
 ದೇವಿ ದೇವಶ್ಚ ದೇವಿ ಚ ಸಮಾಗಮ್ಯ ಮದಂತರೇ ।
 ಮಂತ್ರಯೀತೇ ಧುವಂ ಕಂಚದಭಿಷೇಚನಸಂಹಿತಮ್ ॥ ೧೫
 ಲಕ್ಷ್ಯಿತ್ವಾ ಹೃಭಿಪ್ರಾಯಂ ಪ್ರಿಯಕಾಮಾ ಸುರಕ್ಷಣಾ ।
 ಸಂಚೋದಯತಿ ರಾಜಾನಂ ಮದಧರ್ಣಂ ಮದಿರೇಕ್ಷಣೇ ॥ ೧೬

ನಕ್ಷತ್ರದಿಂದ ಕೂಡಿದ ಪೂರ್ಣಾಚಂದ್ರನಂತೆ ಪ್ರಕಾಶಿಸುತ್ತಿದ್ದನು (೬-೧೦). ತನ್ನ ಒಂದು ತೇಜೋವಿಶೇಷದಿಂದ ಆದಿತ್ಯನಂತೆ ಜ್ಞಲಿಸುತ್ತಿದ್ದ ವರದನಾದ ರಾಮನ ಸಮೀಪಕ್ಕೆ ಹೋಗಿ ಸುಮಂತ್ರನು ವಿನಯದಿಂದ ನಮಸ್ಕರಿಸಿದನು. ಅವನು ಬದಾಂಜಲಿಯಾಗಿ ನಿಂತು ಆ ರಾಜಕುಮಾರನ ಸಂಚಾರ ನಿದ್ರೆ ಮುಂತಾದವಗಳಲ್ಲಿ ಕ್ಷೇಮವನ್ನು ವಿಚಾರಿಸಿ ಹೀಗೆಂದನು (೧೧-೧೨) : “ಶ್ರೀರಾಮ, ನಿನ್ನನ್ನು ಪ್ರತುನನ್ನಾಗಿ ಪಡೆದ ಕೌಸಲ್ಯಾ ದೇವಿಯ ಭಾಗ್ಯವಂತೆ. ನಿನ್ನ ತಂದೆಯು ನಿನ್ನನ್ನು ನೋಡಬೇಕೆಂದಿರುವನು. ಅವನು ರಾಣಿಯಾದ ಕೃಕೇಯೀ ದೇವಿಯ ಬಳಿಯಲ್ಲಿದ್ದಾನೆ. ನೀನು ಬೇಗನೆ ಅಲ್ಲಿಗೆ ಹೋಗಬೇಕು” ಎಂದನು (೧೩). ಆಗ ಪ್ರರುಪ ಶ್ರೇಷ್ಠನೂ ತೇಜಾಷ್ಟಿಯೂ ಆದ ಶ್ರೀರಾಮನು ಸಂತೋಷದಿಂದ ಒಪ್ಪಿಕೊಂಡು ಸೀತಾ ದೇವಿಯ ಕಡೆಗೆ ತಿರುಗಿ ಹೀಗೆ ಹೇಳಿದನು : “ದೇವಿ, ಮಹಾರಾಜನೂ ಕೃಕೇಯೀ ದೇವಿಯೂ ನನ್ನ ಪಟ್ಟಾಭಿಪೇಕದ ವಿಷಯವಾಗಿಯೇ ಆಲೋಚಿಸುತ್ತಿರಬೇಕು (೧೪-೧೫). ನನ್ನ ತಂದೆಯ ಅಭಿಪ್ರಾಯವನ್ನು ತಿಳಿದು ಇಂಗಿತಜ್ಞಭಾದ ಆ ದೇವಿಯು ನನಗೆ ಒಳ್ಳೆಯದಾಗಲೆಂದು ಬಯಸಿದ್ದಾಳಿ. (ಭರತನು ಬರುವ

ಈ ಪ್ರಹ್ಲಾದ ಮಹಾರಾಜಂ ಹಿತಕಾಮಾನುವರ್ತಿನೀ ।
 ಇನನೀ ಬಾಧ್ಯಕಾಮಾ ಮೇ ಕೇಕರ್ಯಾಧಿಪತೀಃ ಸುತಾ ॥ ೧೭
 ದಿಷ್ಟ್ಯಾ ಖಲು ಮಹಾರಾಜೋ ಮಹಿಷ್ಯ ಶಿಯಯಾ ಸಹ ।
 ಸುಮಂತ್ರಂ ಪಾಹಿಕೋದ್ಮೂತಮಧ್ಯಕಾಮಕರಂ ಮಮ ॥ ೧೮
 ಯಾದೃತೀ ಪರಿಷತ್ತತ್ರ ತಾದೃಶೋ ದೂತ ಆಗತಃ ।
 ಧುವಮದೃವ ಮಾಂ ರಾಜಾ ಯೌವರಾಜ್ಯೋಭಿಷೇಕ್ತ ಶಿ ॥ ೧೯
 ಹಂತ ಶ್ರೀಷ್ರಮಿಶೋ ಗತ್ವಾ ದಕ್ಷಾಮಿ ಚ ಮಹಿಷತಿಮ್ ।
 ಸಹ ಶ್ವಂ ಪರಿವಾರೇಣ ಸುಖಮಾಸ್ಪದ ರಮಸ್ಸ ಚ ॥ ೨೦
 ಪತಿಸಂಮಾನಿತಾ ಸೀತಾ ಭತ್ಯಾರಮಸಿತೀಕ್ಷಣಾ ।
 ಆದ್ವಾರಮನುವವಾಜ ಮಂಗಲಾನ್ಯಭಿದಧ್ಯಾಷೀ ॥ ೨೧
 ರಾಜ್ಯಂ ದ್ವಿಜಾತಿಭಿಜುಷ್ಯಂ ರಾಜಸೂಯಾಭಿಷೇಚನಮ್ ।
 ಕರ್ತೃಮಹಂತಿ ತೇ ರಾಜಾ ವಾಸವಸ್ಯೇವ ಲೋಕಕೃತ್ ॥ ೨೨

ವರೆಗೆ ಕಾಯಬೇಕಾಗಿಲ್ಲವೆಂದು ಹೇಳಿ) ನನ್ನ ಪರಿಷ್ಟಾಭಿಷೇಕಕ್ಕಾಗಿ ತ್ವರೆಪಡಿಸುತ್ತಿದ್ದಾಳಿ (೧೬). ಆಕೆಯು ಮಹಾರಾಜಿನಿಗೆ ಹಿತಕಾರಿಸಿಯಾಗಿ ಅವನ ಇಷ್ಟದಂತೆ ನಡೆಯತಕ್ಕವಳು. ಆ ದೇವಿಯು ನನ್ನ ತಾಯಿಯಲ್ಲವೇ? ಕೇಕರ್ಯ ಮಹಾರಾಜನ ಮಗಳಲ್ಲವೇ? ಅವಳು ನನ್ನ ಹಿತವನ್ನೇ ಹೋರುತ್ತಾಳಿ (೧೭). ಮಹಾರಾಜನೂ ಮಹಾರಾಜಿಯೂ ಸೇರಿ ಸುಮಂತ್ರನನ್ನು ದೂತನನ್ನಾಗಿ ಕಳಿಸಿರುವುದು ನನ್ನ ಭಾಗ್ಯ. ಈತನು ನನ್ನ ಇಷ್ಟಾರ್ಥವನ್ನು ನಡೆಸತಕ್ಕವನು. ಅಲ್ಲಿ ಸೇರಿರುವ ಮಹಾಸಭಿಗೆ ತಕ್ಕ ದೂತನೇ ನನ್ನನ್ನು ಕರೆಯಲು ಬಂದಿದ್ದಾನೆ. ಮಹಾರಾಜನು ಈ ದಿನ ನನಗೆ ಯುವರಾಜ ಪದವಿಯಲ್ಲಿ ಆಭಿಷೇಕ ಮಾಡುವನು (೧೮-೧೯). ಆಹಾ / ಸೀತೆ, ನಾನು ಬೇಗನೇ ಹೋಗಿ ಮಹಾರಾಜನ ದರ್ಶನವನ್ನು ತೆಗೆದುಕೊಳ್ಳುತ್ತೇನೆ. ನೀನು ಪರಿಜನಸಹಿತಭಾಗಿ ಇಲ್ಲಿಯೇ ಸಂತೋಷದಿಂದರು” ಎಂದು ನುಡಿದು ಶ್ರೀರಾಮನು ಹೊರಟನು (೨೦). ಹೀಗೆ ಪ್ರೇಮದಿಂದ ನುಡಿದ ಪತಿಯ ಮಾತನ್ನು ಕೇಳಿ ನೀಲ ನೇತೆಯಾದ ಸೀತೆಯು ಪತಿಗೆ ಮಂಗಳವಾಗಲೆಂದು ಹಾರ್ಷಸುತ್ತ ಬಾಗಿಲವರೆಗೆ ಶ್ರೀರಾಮನನ್ನು ಹಿಂಬಾಲಿಸಿ ಹೋದಳು (೨೧). ಅವಳು ಶ್ರೀರಾಮನನ್ನು ಕುರಿತು “ಮಹಾರಾಜನು ನಿನಗೆ ಬ್ರಾಹ್ಮಣ

ದೀಕ್ಷಿತಂ ವರ್ತಸಂಪನ್ಮಂ ವರಾಜಿನಧರಂ ಶುಚಿಮ್ |
 ಕುರಂಗಶ್ಯಂಗಪಾಣಿಂ ಚ ವಶ್ಯಂತೀ ತ್ವಂ ಭಜಾಮೃಹಮ್ || ೨೫
 ಶ್ರೂರಾರ್ಥಂ ದಿಶಂ ವಜ್ರಧರೋ ದಕ್ಷಿಣಂ ಪಾತು ತೇ ಯಮಃ |
 ವರುಣಃ ಪಶ್ಚಿಮಾಮಾಶಾಂ ಧನೀಶಮೂತ್ತರಾಂ ದಿಶಮ್ || ೨೬
 ಅಥ ಸೀತಾಮನುಜಾಘ್ಯೈ ಕೃತಕೌತುಕಮಂಗಲಃ |
 ನಿಶ್ಚಾಮ ಸುಮಂತ್ರೇಣ ಸಹ ರಾಮೋ ನಿವೇಶನಾತ್ || ೨೭
 ಪರ್ವತಾದಿವ ನಿಷ್ಟ ಮ್ಯಾ ಸಿಂಹೋ ಗಿರಿಗುಹಾಶಯಃ |
 ಲಕ್ಷ್ಮಣಂ ದ್ವಾರಿ ಸೋರ್ವಷ್ಯಾತ್ ಪ್ರಹ್ಲಾಂಡಲಪುಟಂ ಶಿತಮ್ || ೨೮
 ಅಥ ಮಧ್ಯಮಕಕ್ಷ್ಯಾರ್ಯಾಂ ಸಮಾಗಢತ್ ಸುಹೃದ್ವನ್ಸ್ಯೈ
 ಸ ಸರ್ವಾನಧಿಕನೋ ದೃಷ್ಟಾಷ ಸಮೀತ್ಯ ಪ್ರತಿನಂದ್ಯ ಚ || ೨೯

ರಿಂದ ಯುವರಾಜಾಭಿಷೇಕವನ್ನು ನಡೆಸಲಿ. ಮುಂದೆ ರಾಜಸೂಯಯಾಗವನ್ನು ನಡೆಸಲು ಯೋಗ್ಯವಾದ ಮಹಾರಾಜ ಪಟ್ಟಾಭಿಷೇಕವೂ ನಡೆಯಲಿ / ಬ್ರಹ್ಮದೇವನು ದೇವೇಂದ್ರನನ್ನು ಸ್ವಾರ್ಥಿಪತ್ಯದಲ್ಲಿ ಸಾಫಿಸಿದಂತೆ ಮಹಾರಾಜನು ನಿನ್ನನ್ನು ರಾಜ್ಯದಲ್ಲಿ ಸಾಫಿಸುವಂತಾಗಲಿ / (೨೭). ನೀನು ಯಜ್ಞ ದೀಕ್ಷಿತನಾಗಿ ಪ್ರತಿನಿಷ್ಠೆಯಿಂದ ಕೃಷ್ಣಾಜಿನವನ್ನು ಧರಿಸಿ ಮೃಗಶ್ಯಂಗವನ್ನು ಕೈಯಲ್ಲಿ ಹಿಡಿದು ಮಡಿಯಲ್ಲಿ ಕುಳಿತಿರುವುದನ್ನು ನೋಡುತ್ತೇನಿನ್ನು ಸಮೀಪದಲ್ಲಿ ಕುಳಿತಿರಬೇಕೆಂದು ನನಗೆ ಆಸೆಯಾಗಿದೆ (೨೮). ಪೂರ್ವದಿಕ್ಷಿನಲ್ಲಿ ವಜ್ರಧಾರಿಯಾದ ಇಂದ್ರನೂ ದಕ್ಷಿಣ ದಿಕ್ಷಿನಲ್ಲಿ ಯಮನೂ ನಿನ್ನನ್ನು ಕಾಪಾಡಲಿ. ಪಶ್ಚಿಮದಲ್ಲಿ ವರುಣನೂ ಉತ್ತರದಲ್ಲಿ ಕುಬೇರನೂ ನಿನ್ನನ್ನು ಕಾಪಾಡಲಿ” ಎಂದು ಹೇಳಿದಳು (೨೯). ಅನಂತರ ಶ್ರೀರಾಮನು ಹೋಗಿ ಬರುತ್ತೇನೆಂದು ಸೀತೆಗೆ ತಿಳಿಸಿ ಅಭಿಷೇಕಾರ್ಥವಾದ ಮಂಗಳ ಶಾಯಿವನ್ನು ಮುಗಿಸಿಕೊಂಡು ಸುಮಂತ್ರನೊಡನೆ ತನ್ನ ಭವನದಿಂದ ಹೊರಟನು (೨೫). ಪರ್ವತದ ಗುಹೆಯಲ್ಲಿ ಮಲಗಿದ್ದ ಸಿಂಹವ ಹೊರಗೆ ಬರುವಂತೆ ರಾಮನು ತನ್ನ ಗೃಹದಿಂದ ಹೊರಗೆ ಬರುವಷ್ಟರಲ್ಲಿ ಲಕ್ಷ್ಮಣನು ಕೈಮುಗಿದು ಕೊಂಡು ಬಾಗಿಲಲ್ಲಿ ನಿಂತಿರುವುದು ಕಾಣಿಸಿತು (೨೯). ರಾಮನು ಅವನೊಡನೆ ನಡುವಿನ ಕಕ್ಷ್ಯೈಗೆ ಬಂದು ಅಲ್ಲಿ ತನ್ನ ಆಗಮನವನ್ನು ಪ್ರತೀಕ್ಷಿಸು

ತತಃ ಪರ್ವತಸಂಕಾಶಮಾರುರೋಹ ರಥೋತ್ಪಮಮ್ |
 ವೈಯಾಘ್ರಂ ಪುರುಷವ್ಯಾಘ್ರೋ ರಾಜತಂ ರಾಜನಂದನಃ || ೨೮
 ಮೇಘನಾದಮಸಂಭಾಧಂ ಮಣಿವಿದುಮಭೂಚಿತಮ್ |
 ಮುಷ್ಟಂತಮಿವ ಚಕ್ರ್ವಿಂಷಿ ಪ್ರಭಯಾ ಸೂರ್ಯವರ್ಚಸಮ್ ||೨೯
 ಕರೇಣಾಶಿಶುಕಲೀಶ್ಚ ಯುಕ್ತಂ ಪರಮವಾಚಿಭಿಃ |
 ಹರಿಯುಕ್ತಂ ಸಹಸ್ರಕ್ರೋ ರಥಮಿಂದ ಇವಾಶುಗಮ್ || ೩೦
 ಪ್ರಯಯೌ ಶೂರಮಾಷಾಯ ರಾಘವೋ ಜ್ಞಲಿತಃ ಶ್ರಿಯಾ |
 ಸ ಪಡನ್ಯ ಇವಾಕಾಶೀ ಸ್ವನವಾನಭಿನಾದಯನಃ || ೩೧
 ನಿಕೇತಾನ್ನಿಯಯೌ ಶ್ರಿಮಾನ್ ಮಹಾಭಾದಿವ ಚಂದ್ರಮಾಃ |
 ಭತ್ತಚಾಮರಪಾಣಿಸ್ತು ಲಕ್ಷ್ಮೀಕೋ ರಾಘವಾನುಜಃ || ೩೨
 ಜುಗೋವ ಭೂತರಂ ಭೂತಾ ರಥಮಾಷಾಯ ಪೃಷ್ಟಃ |
 ತತೋ ಹಲಹಲಾಶಬ್ದಸ್ತಮುಲಃ ಸಮಜಾಯತ || ೩೩

ತ್ತೆದ್ದ ಮಿತ್ರರೋಡನೆ ಕೂಡಿಕೊಂಡನು. ಅನಂತರ ತನಗಾಗಿ ಕಾದಿದ್ದ ಜನರನ್ನು ಕಂಡು ಸಮೀಪಕ್ಕೆ ಹೋಗಿ ಆವರನ್ನು ಅಭಿನಂದಿಸಿದನು (೨೮). ತರುವಾಯ ಆ ರಾಜಪುತ್ರನು ವ್ಯಾಪ್ತಿ ಚರ್ಮದಿಂದ ಪರಿವೃತ್ತವಾಗಿ ಉನ್ನತವಾಗಿದ್ದ ಒಂದು ಬೆಳ್ಳಿಯ ರಥವನ್ನೇರಿದನು. ರತ್ನ ಮತ್ತು ಹವಳಗಳಿಂದ ಭೂಪಿತವಾಗಿದ್ದ ವಿಶಾಲವಾದ ಆ ರಥವು ಮೇಘದಂತೆ ಗಂಭೀರವಾಗಿ ಧ್ವನಿಗ್ರೀಣುತ್ತಿತ್ತು. ತನ್ನ ಪ್ರಭಿಯಿಂದ ಸೂರ್ಯನಂತೆ ಕಣ್ಣಗಳನ್ನು ಕೋರ್ಕೆಸುತ್ತಿತ್ತು (೨೮-೨೯). ಆ ರಥವು ಆನೆಯ ಮರಿಗಳಂತಿರುವ ಉತ್ತಮಾಶ್ರಗಳಿಂದ ಯೋಽಂತವಾಗಿತ್ತು. ದೇವೇಂದ್ರನು ವೇಗಶಾಲಿಯಾದ ತನ್ನ ದಿವ್ಯರಥದಲ್ಲಿ ಕುಳಿತುಕೊಳ್ಳುವಂತೆ ಶ್ರೀರಾಮನು ಆ ರಥದಲ್ಲಿ ಕುಳಿತು ಹೋರಟನು (೩೦). ಆ ರಥವು ಗುಡುಗುವ ಮೇಘದಂತೆ ಧ್ವನಿಗ್ರೀಣುತ್ತ ಅರಮನೆಯಿಂದ ಹೋರಟಿತು. ಅದು ಹೋರಟಾಗ ಮೇಘಮಂಡಲದ ಮರೆಯಿಂದ ಈಚೆಗೆ ಬರುವ ಚಂದ್ರಮನಂತೆ ಕಂಗೋಳಿಸಿತು. ಲಕ್ಷ್ಮೀನಾನು ರಾಮನ ಹಿಂದೆ ರಥದಲ್ಲಿ ಕುಳಿತು ಒಂದು ಕೈಯಲ್ಲಿ ಭತ್ತವನ್ನೂ ಇನ್ನೊಂದು ಕೈಯಲ್ಲಿ ಚಾಮರವನ್ನೂ ಹಿಡಿದು ಅಣ್ಣನನ್ನು ಸೇವಿಸುತ್ತಿದ್ದನು (೩೧-೩೨). ರಥವು ಹೋರಟಕೂಡಲೇ ಬೀದಿಯ ಇಕ್ಕಡೆಯಲ್ಲಿಯೂ ನಿಂತಿದ್ದ ಜನ

ತಸ್ಯ ನಿಷ್ಠ ರಮಮಾಣಸ್ಯ ಜನೋಭಸ್ಯ ಸಮಂತತಃ ।
 ತತೋ ಹಯವರಾ ಮುಖ್ಯಾ ನಾಗಾಶ್ಚ ಗಿರಿಸಂನಿಭಾಃ ॥ ೨೪
 ಅನುಜಗುಷ್ಟದಾ ರಾಮಂ ಶತಶೋಽಫ ಸಹಸ್ರತಃ ।
 ಅಗ್ರತಶಾಷ್ಟ ಸಂನದಾಢಂದನಾಗರುರೂಪಿತಾಃ ॥ ೨೫
 ಖಡ್ಗಭಾಪಥರಾಃ ಶೂರಾ ಜಗ್ನಿರಾಶಂಸಪೋ ಜನಾಃ ।
 ತತೋ ವಾದಿತ್ರಭಯಾಶ್ಚ ಸ್ತುತಿತಭಯಾಶ್ಚ ವಂದಿನಾಮ್ ॥ ೨೬
 ಸಿಂಹನಾದಾಶ್ಚ ಶೂರಾಣಾಂ ತಥಾ ಶುಶುವಿರೇ ಪಥಿ ।
 ಹಮ್ಮಾವಾತಾಯನಸಾಭಿಭೂಪಿತಾಭಿಃ ಸಮಂತತಃ ॥ ೨೭
 ಕೀರ್ಯಮಾಣಃ ಸುಪುಷ್ಟಾಷ್ಟೇಯಯೌ ಶ್ರೀಭಿರರಿಂದಮುಃ ।
 ರಾಮಂ ಸರ್ವಾನವದ್ಯಾಂಗೈ ರಾಮಪಿತೀಪಯಾ ತತಃ ॥ ೨೮
 ವಚೋಭಿರಗ್ರೀರಹಮ್ಮಾಷಾಃ ಕ್ಷತಿಸಾಶ್ಚ ವವಂದಿರೇ ।
 ನೂನಂ ನಂದತಿ ತೇ ಮಾತಾ ಕೌಶಲ್ಯಾ ಮಾತ್ನಂದನ ॥ ೨೯
 ಪಶ್ಯಂತಿ ಸಿದ್ಧಯಾತ್ರಂ ತ್ವಾಂ ಷಿತ್ಯ ರಾಜ್ಯಮವಸ್ಥಿತಮ್ ।
 ಸರ್ವಸೀಮಂತನೀಭ್ಯಾಶ್ಚ ಸೀತಾಂ ಸೀಮಂತನೀಂ ವರಾಮ್ ॥ ೩೦

ಸಮೂಹದಿಂದ ಹೋಲಾಹಲ ಶಬ್ದವೆದ್ದಿತು. ಶ್ರೀರಾಮನ ರಥವನ್ನು ಹಿಂಬಾಲಿಸಿ ಸಾವಿರಾರು ಉತ್ತಮಾಶ್ರಗಳೂ ಪರವತಾಕಾರದ ಆನೆಗಳೂ ಹೋಗುತ್ತಿದ್ದವು (೨೩-೨೪). ರಥದ ಮುಂಭಾಗದಲ್ಲಿ ವೀರಯೋಧರು ಚಂದನಾಗರುಗಳನ್ನು ಲೇಪಿಸಿಕೊಂಡು ಕವಚಧಾರಿಗಳಾಗಿ ಕತಿಗಳನ್ನೂ ಬಿಲ್ಲುಗಳನ್ನೂ ಹಿಡಿದು ಶ್ರೀರಾಮನಿಗೆ ಶ್ರೀಯಸ್ಸನ್ನು ಹೋರುತ್ತೇ ಹೋಗುತ್ತಿದ್ದರು. ವಾದ್ಯಗಳು ಮೋಳಗುತ್ತಿದ್ದವು. ವಂದಿಗಳು ಸೋತ್ರ ಮಾಡುತ್ತಿದ್ದರು (೨೫-೨೬). ವೀರಭಟರು ಸಿಂಹನಾದಗ್ರೀಯುತ್ತಿದ್ದರು. ಅಲಂಕೃತರಾದ ಸೀಯರು ಬೀದಿಯ ಎರಡು ಪಾಶ್ರಗಳಲ್ಲಿಯೂ ಇರುವ ಮಹಡಿಗಳಲ್ಲಿ ಕಿಟಕಿಯ ಬಳಿನಿಂತು ಶ್ರೀರಾಮನ ಮೇಲೆ ಹೂಗಳನ್ನು ಎರಚುತ್ತಿದ್ದರು. ಆ ಸುಂದರಿಯರು ಮನೆಯ ಬಾಗಿಲುಗಳಲ್ಲಿಯೂ ಉಪರಿಗೆಗಳಲ್ಲಿಯೂ ನಿಂತು ಶ್ರೀರಾಮನನ್ನು ಹೊಂಡಾಡಿದರು (೨೭-೨೮) : “ಮಾತ್ರ ವಶ್ತಲ / ನಿನ್ನ ತಾಯಿಯಾದ ಕೌಸಲ್ಯೇಯು ಎಷ್ಟು ಆನಂದ ಪಡುವಳೋ / ನಿನ್ನ ಯಾತ್ರೆಯು ಘಲಿಸಿದಾಗ ಎಷ್ಟು ಸಂತೋಷ ಪಡುವಳೋ / ತಂದೆಯು ರಾಜ್ಯವನ್ನು ಪಡೆದ ನಿನ್ನನ್ನು

ಅಮಂಸ್ಯಂತ ಹಿ ತಾ ನಾಯೋ ರಾಮಸ್ಯ ಜುದಯಿಯಾಮ್ |
ತಯಾ ಸುಚರಿತಂ ದೇವ್ಯಾ ಪುರಾ ನೂನಂ ಮಹತ್ತಪಃ || ೪೮

ರೋಹಿಣೀವ ಶಶಾಂಕೇನ ರಾಮಸಂಯೋಗಮಾಪ ಯಾ |
ಇತಿ ಪಾಸಾದಶ್ಯಂಗೇಮು ಪ್ರಮದಾಭನ್ರೋತಪುಃ || ೪೯

ಶುಶ್ರಾವ ರಾಜಮಾರ್ಗಸ್ಥಃ ಖಿಯಾ ವಾಚ ಉದಾಹೃತಾಃ |
ಅಕ್ಷಸಂಪೂಜನ್ಯೈ ಶ್ರುತ್ವಾನ್ ಯಿಯೋ ರಾಮೋ ಮಹಾಪಥಮ್ | ೪೩

ಸ ರಾಘವಸ್ತತ್ ಕಥಾಪ್ರಪಂಚಾನಾ
ಶುಶ್ರಾವ ಲೋಕಸ್ಯ ಸಮಾಗತಸ್ಯ |
ಅತ್ಯಾಧಿಕಾರಾ ವಿವಿಧಾಶ್ಚ ವಾಚಃ:
ಪ್ರಹೃಷ್ಟರೂಪಸ್ಯ ಪುರೇ ಜನಸ್ಯ || ೫೪
ವಿಷ ಶ್ರಿಯಂ ಗಚ್ಛತಿ ರಾಘವೋದ್ಯ
ರಾಜಪ್ರಸಾದಾದ್ವಿಪುಲಾಂ ಗಮಿಷ್ವನ್ |
ವತೀ ವಯಂ ಸರ್ವಸಮೃದ್ಧಕಾಮಾ
ಯೇಜಾಮಯಂ ನೋ ಭವಿತಾ ಪ್ರಶಾಸ್ತಾ || ೫೫

ನೋಡುತ್ತ ಎಪ್ಪು ಹಿಗ್ಗವಳೊ /” ಎಂದು ಹೇಳುತ್ತಿದ್ದವು (೨೬-೪೦). ಕೆಲವು ಸ್ತೀಯರು ಶ್ರೀರಾಮನ ಪ್ರೇಯಸಿಯಾದ ಸೀತೆಯನ್ನದೇಶಿಸಿ “ಸಮಸ್ತ ನಾರಿಯರಲ್ಲಿಯೂ ಸೀತೆಯೇ ಉತ್ತಮಳಾದ ನಾರೀಮಣಿ. ಆ ದೇವಿಯು ಜನ್ಮಾಂತರದಲ್ಲಿ ಮಹತ್ತರವಾದ ತಪಸ್ಸನಾಂಬರಿಸರಬೇಕು. ಚಂದ್ರನೊಡಗೂಡಿದ ರೋಹಿಣೀಯುಂತೆ ಅವಳು ಶ್ರೀರಾಮನ ಕೈಹಿಡಿದಳು” ಎಂದು ಮಾತ್ರಾಡಿಕೊಳ್ಳುತ್ತಿದ್ದರು. ಹಿಗೆ ತನ್ನ ಸ್ತುತಿಪರವಾದ ವಾಕ್ಯಗಳನ್ನು ಕೇಳಿಸಿಕೊಳುತ್ತ ಶ್ರೀರಾಮನು ರಾಜಬೀದಿಯಲ್ಲಿ ಪ್ರಯಾಣ ಮಾಡಿದನು (೪೧-೪೨). ಸಂತುಷ್ಟರಾಗಿದ್ದ ಪುರಜನರು ದಾರಿಯಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ವೃತ್ತಾಂತಗಳನ್ನು ಹೇಳಿಕೊಳ್ಳುತ್ತ ಅವನನ್ನು ಶಾಖಾಷುತ್ತಿದ್ದರು : “ ಈ ರಘುಸುಲೋತ್ತನ್ನನು ಮಹಾರಾಜನ ಅನುಗ್ರಹದಿಂದ ರಾಜ್ಯಲಷ್ಣೀಯನ್ನು ಪಡೆಯವನು. ಈತನು ನಮಗೆ ದೂರಯಾಗುವದ

ಲಾಭೋ ಜನಸ್ಯಾಸ್ಯ ಯದೇಷ ಸರ್ವಂ
ಪುಷ್ಟ್ಯತೇ ರಾಷ್ಟ್ರಮಿದಂ ಚರಾಯ ।
ನ ಹೃಷಿಯಂ ಕಂಚನ ಜಾತು ಕಶ್ಚಾ
ಪಶ್ಯೇನ್ನ ದುಃಖಂ ಮನುಜಾಧಿಪೇರಸ್ಯಿನಾ ॥

ಈ ಪ್ರೋಪವದ್ವಿಶ್ಚ ಹಯೀಮತಂಗಜ್ಞಃ
ಪುರಃಪರ್ಮಃ ಸ್ವಸ್ಥಿಕಮಾತಮಾಗಧ್ಯಃ ।
ಮಹಿಯಮಾನಃ ಪುರೋಶ್ಚ ವಾದಕ್ರೆ-
ರಭಪ್ರತೋ ವೈಶ್ವಾಸೋ ಯಥಾ ಯಯೌ ॥ ೪೨
ಕರೇಣಮಾತಂಗರಥಾಶ್ಚಸಂಕುಲಂ
ಮಹಾಜನೋಷಪ್ರತಿಪ್ರಾರ್ಥಿಚತ್ವರಮ್ ।
ಪುಭೂತರತ್ವಂ ಬಹುಪುಣಿಸಂಚಯಂ
ದದರ್ಶ ರಾಮೋ ರುಭರಂ ಮಹಾಪಥಮ್ ॥

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ಹೋಡಶಃ ಸಗ್ರಃ

ರಿಂದ ನಮ್ಮ ಸಕಲ ಇಷ್ಟಾರ್ಥಗಳೂ ಕೀಗೂಡುತ್ತವೆ (ಉಲ್ಲ-ಉಳಿ). ಈತನು ಬಿರಕಾಲದವರೆಗೆ ಈ ರಾಷ್ಟ್ರವನ್ನು ಆಳುವುದರಿಂದ ಪ್ರಜೆಗಳಿಗೇ ಲಾಭವಾಗುತ್ತದೆ. ರಾಮನು ರಾಜನಾದಾಗ ಯಾವನೂ ಯಾವ ಬಗೆಯ ಕಷ್ಟವನ್ನೂ ನೋಡಬೇಕಾಗುವದಿಲ್ಲ” ಎಂದು ಹೇಳುತ್ತಿದ್ದರು (ಉಲ್ಲ). ರಥದ ಹಿಂದೆ ಆನೆ ಹುದುರೆಗಳು ಧ್ವನಿಗೈಯುತ್ತಿದ್ದರು. ಮುಂದೆ ಹೊಗಳುಭಟರು ‘ಜಯ ಜಯ’ ಎಂದು ಫೋಟಿಸುತ್ತಿದ್ದರು. ನಿಪುಣಾರಾದ ವಾದ್ಯಗಾರರು ವಾದ್ಯವನ್ನು ನುಡಿಸುತ್ತ ಹಾಡಿ ಹೊಗಳುತ್ತಿದ್ದರು. ಹೀಗೆ ಕುಬೇರನ ವೈಭವದೊಡನೆ ಶ್ರೀರಾಮನು ರಾಜಬೀದಿಯಲ್ಲಿ ಹೋದನು (ಉಲ್ಲ). ವಿಶಾಲವಾದ ಆ ರಾಜಬೀದಿಯಲ್ಲಿ ಹೆಣ್ಣಾನೆಗಳೂ ಗಂಡಾನೆಗಳೂ ರಥಗಳೂ ಅಶ್ವಗಳೂ ಕಿಕ್ಕಿರಿದು ಹೋಗುತ್ತಿದ್ದವು. ಚೌಕಗಳಲ್ಲಿ ನಗರದ ಮಹಾಜನರು ಗುಂಪು ಗುಂಪಾಗಿ ಕಾದು ನಿಂತಿದ್ದರು. ಬೀದಿಗಳನ್ನು ಬಹು ಬಗೆಯ ರತ್ನಗಳಿಂದ ಅಲಂಕರಿಸಿದ್ದರು. ಅಂಗಡಿಗಳಲ್ಲಿ ವಿವಿಧ ಪದಾರ್ಥಗಳನ್ನು ಸಮೃದ್ಧವಾಗಿ ಪ್ರದರ್ಶಿಸಿದ್ದರು. ಇಂಥ ಸುಂದರವಾದ ರಾಜಬೀದಿಯನ್ನು ನೋಡುತ್ತ ಶ್ರೀರಾಮನು ರಥದಲ್ಲಿ ಪ್ರಯಾಣ ಮಾಡಿದನು (ಉಲ್ಲ).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ಹದಿನಾರನೆಯ ಸಗ್ರಃ

ಸಂಪ್ರದಾಯ ಸಂಪನ್ಮೂಲಜ್ಞನಃ
ರಾಮಾಗಮನಮ್

ಸ ರಾಮೋ ರಥಮಾಸಾಯ ಸಂಪ್ರಹಷ್ಟಮಹಜ್ಞನಃ । ಪತಾಕಾಧ್ವಜಸಂಪನ್ಮಂ ಮಹಾಹಾಗರುಧೂಪಿತಮ್ ॥ ೮ ಅಪಶ್ಯನ್ನಗರಂ ಶ್ರೀರಾಮಾನಾನಾಜನಸಮಾಕುಲಮ್ । ಸ ಗೃಹೇರಭಸಂಕಾಶೈಃ ಪಾಂಡರೈರುಪಶೋಭಿತಮ್ ॥ ೯ ರಾಜಮಾರ್ಗಂ ಯಿಯೋ ರಾಮೋ ಮಧ್ಯೇನಾಗರುಧೂಪಿತಮ್ । ಚಂದನಾನಾಂ ಚ ಮುಖಾನಾಮಗರೂಣಾಂ ಚ ಸಂಚಯೈಃ ॥ ೧೦ ಉತ್ತಮಾನಾಂ ಚ ಗಂಧಾನಾಂ ಕ್ಷೇಮಕೌಶಾಂಬರಸ್ಯ ಚ । ಅವಿದಾಭಿಷ್ಟ ಮುಕ್ತಾಭಿರುತ್ತಮೈಃ ಸ್ಥಟಕೈರಪಿ ॥ ೪ ಶೋಭಮಾನಮಸಂಭಾಧಂ ತಂ ರಾಜಪಥಮತ್ತಮಮ್ । ಸಂಪೃತಂ ವಿವಿಧೈಃ ಪಕ್ಷೇಂಭ್ರಕ್ತ್ಯಾರುಜ್ಞವಚೈರಪಿ ॥ ೫
--

ಸರ್ಗ ೧೨

ಶ್ರೀರಾಮನು ದಶರಥನ ಬಳಿಗೆ ಹೋಗುವುದು.

ಶ್ರೀರಾಮನು ಹೀಗೆ ರಥವನ್ನೇರಿ ಬರುತ್ತಿರಲು ಅವನ ಮಿತ್ರರು ಆನಂದಿಸುತ್ತಿದ್ದರು. ನಗರದಲ್ಲಿ ಪತಾಕೆಗಳನ್ನೇರಿಸಿ ಧೂಪದ ಸುಗಂಧವು ಎಲ್ಲೆಲ್ಲಿಯೂ ಹರಡುವಂತೆ ಮಾಡಿದ್ದರು. ನಾನಾ ಜಾತಿಯ ಜನರು ತುಂಬಿದ್ದರು. ಬೀದಿಯ ಏರಡು ಪಾಶ್ಚಾತ್ಯಗಳಲ್ಲಿಯೂ ಮೇಘದಂತೆ ಉನ್ನತವಾಗಿ ಬಿಳಿಯ ಸೌಧಗಳು ವಿರಾಜಿಸುತ್ತಿದ್ದವು (೧-೨). ಸುಗಂಧದ್ರವ್ಯಗಳಿಂದ ಘಮಘಮಿಸುತ್ತಿದ್ದ ರಾಜಮಾರ್ಗದಲ್ಲಿ ನಗರ ಸೌಂದರ್ಯವನ್ನು ನೋಡುತ್ತ ರಾಮನು ಪ್ರಯಾಣ ಮಾಡಿದನು. ಆ ಸಮಯದಲ್ಲಿ ವರ್ತಕರು ವ್ಯಾಪಾರಕ್ಷೇತ್ವೇಸ್ತರ ಉತ್ತಮವಾದ ಶ್ರೀಗಂಧ, ನಾರು ಮತ್ತು ರೇಷ್ಮೆಯ ವಸ್ತುಗಳು, ವೆಚ್ಚ ಮಾಡದ ಮುತ್ತಗಳು, ಸ್ಥಟಕ ಮುಂತಾದವುಗಳನ್ನು ಪ್ರದರ್ಶಿಸಿದ್ದರು (೩-೪). ವಿಶಾಲವಾದ ಆ ರಾಜಬೀದಿಯ ಪಾಶ್ಚಾತ್ಯಗಳಲ್ಲಿ ನಾನಾ ಬಗೆಯು

ದದರ್ಶ ತಂ ರಾಜವರ್ಷಂ ದಿವಿ ದೇವವರ್ಷಂ ಯಥಾ ।
ದಧ್ಕತಪವಿಲಾಜ್ಯೋಧೂರ್ಪೀರಗರುಚಂದನ್ಸಃ ॥

೬

ನಾನಾಮಾಲ್ಯೋಪಗಂಧೈಶ್ಚ ಸದಾಭೃತಿತಚತ್ವರಮ್ ।
ಅಶೀರ್ವಾದಾನ್ ಬಹುನ್ ಶ್ರೀಷ್ವಾಸ್ ಸುಹೃದಿಃ ಸಮುದೀರಿತಾನ್ ॥

೨

ಯಥಾಹಂ ಭಾಸಿ ಸಂಪೂರ್ಣ ಸರ್ವಾನೇವ ನರಾನ್ ಯಯೌ ।
ಷಿತಾಮಹೈರಾಚರಿತಂ ತಧೈವ ಪುಟಿತಾಮಹೈಃ ॥

೩

ಅದ್ಯೋಪಾದಾಯ ತಂ ಮಾರ್ಗಮಬುಷಿಕೋತನುಪಾಲಯ ।
ಯಥಾ ಸ್ತು ಲಾಲಿತಾಃ ಷಿತ್ರಾ ಯಥಾ ಪೂರ್ವೈಃ ಷಿತಾಮಹೈಃ ॥

೪

ತತಃ ಸುಖಿತರಂ ರಾಮೇ ವತ್ಸ್ಯಮುಃ ಸತಿ ರಾಜನಿ ।

ಅಲಮದ್ಯ ಹಿ ಭುಕ್ತೇನ ಪರಮಾಧೈರಲಂ ಚ ನಃ ॥

೧೦

ಭಕ್ತ್ಯಾಗಳನ್ನು ಮಾರಾಟಕ್ಕಾಗಿ ಇಟ್ಟಿದ್ದರು. ಸ್ವರ್ಗದಲ್ಲಿರುವ ದೇವ ಮಾರ್ಗವೋ ಎಂಬಂತೆ ಭವ್ಯವಾದ ರಾಜಮಾರ್ಗವನ್ನು ನೋಡುತ್ತ ಶ್ರೀರಾಮನು ಮುಂದೆ ಹೋದನು. ಮಂಗಳಾರ್ಥವಾಗಿ ಮೋಸರು, ಅಕ್ಷತೆ, ಹವಿಸ್ಸು, ಅರಳು, ಧೂಪ, ಚಂದನಗಳನ್ನಿಟ್ಟು ಚೋಕಗಳನ್ನು ಹೂಮಾಲೆಗಳಿಂದ ಸಿಂಗರಿಸಿದ್ದರು (೫-೬). ಮಿತ್ರರು ಅಲ್ಲಲ್ಲಿ ಬಂದು ಹೇಳುತ್ತಿದ್ದ ಆಶೀರ್ವಚನಗಳನ್ನು ಕೇಳುತ್ತ ಅವರೆಲ್ಲರನ್ನೂ ಯಥೋಚಿತವಾಗಿ ಮನ್ನಿಸುತ್ತ ಶ್ರೀರಾಮನು ಮಂದೆ ಹೋಗುತ್ತಿದ್ದನು. ಕೆಲವರು ಮುಂದೆ ಬಂದು “ರಾಜಕುಮಾರ, ನಿನ್ನ ತಾತ-ಮುತ್ತಾತುತಂದಿರು ಈ ರಾಜ್ಯವನ್ನು ಹೇಗೆ ಪಾಲಿಸಿಕೊಂಡು ಬಂದರೂ, ಹಾಗೆಯೇ ನೀನು ಪಟ್ಟಾಭಿಷಿಕ್ತನಾಗಿ ಅದೇ ಮಾರ್ಗದಲ್ಲಿ ಪಾಲಿಸು” ಎಂದು ಹೇಳುತ್ತಿದ್ದರು (೨-೮). ಕೆಲವರು “ಶತನ ತಂದೆಯಾಗಲಿ ತಾತಂದಿರಾಗಲಿ ನಮ್ಮೆನ್ನು ಲಾಲಿಸಿದುಕ್ಕಿಂತಲೂ ಹೆಚ್ಚಾಗಿ ರಾಮನು ನಮ್ಮೆನ್ನು ಲಾಲಿಸುವನು. ನಾವು ಮೊದಲಿಗಿಂದಲೂ ಹೆಚ್ಚು ಸುಖಿದಲ್ಲಿರುತ್ತೇವೆ. ರಾಮನು ರಾಜ್ಯದಲ್ಲಿ ಪಟ್ಟಾಭಿಷಿಕ್ತನಾಗಿ ಅರಮನೆಯಿಂದ ಹೊರಟು ಬರುವುದನ್ನು ಈದಿನ ನಾವು ನೋಡಿದರೆ ಸಾಕು. ಅದಕ್ಕಿಂತ ಸಂತೋಷಕರವಾದದ್ದು ಇನ್ನು ಯಾವುದು? ನಮಗೆ ಉಟವ್ತಾ

ಯಥಾ ಪಶ್ಯೇಮ ನಿಯಾಂತಂ ರಾಮಂ ರಾಜ್ಯೇ ಪ್ರತಿಷ್ಠಿತಮ್ |
ತತೋ ಹಿ ನಃ ಪಿಯತರಂ ನಾನ್ಯತ್ವಿಂಚಿದ್ಭವಿಪ್ಯತಿ || ೧೧
ಯಥಾಭಿಪ್ರೇಕೋ ರಾಮಸ್ಯ ರಾಜ್ಯೇನಾಮಿತತೇಜಸಃ |
ವಿತಾಶಾನ್ಯಾಶ್ಚ ಸುಹೃದಾಮುದಾಸೀನಃ ಕಥಾಃ ಶುಭಾಃ || ೧೨
ಆತ್ಮಸಂಪೂರ್ಣಾಜನಿಃ ಶೃಂಖಲ್ ಯಯೌ ರಾಮೋ ಮಹಾಪಥಮ್ |
ನ ಹಿ ತಸ್ಯಾನ್ಯನಃ ಕಶ್ಚಿತ್ ಚಕ್ಷುಃಃ ವಾ ನರೋತ್ತಮಾತ್ || ೧೩
ನರಃ ಶಕ್ತೋತ್ಪಾಕರಮ್ಮಮತಿಕಾಂತೇಽಹಿ ರಾಘವೇ |
ಯಶ್ಚ ರಾಮಂ ನ ಪಶ್ಯೇತ್ತು ಯಂ ಚ ರಾಮೋ ನ ಪಶ್ಯತಿ || ೧೪
ನಿಂದಿತಃ ಸ ಭವೇಲ್ಲೋಕೇ ಸ್ವಾತಾಷ್ಯೇನಂ ವಿಗರ್ಹತೇ |
ಸ್ವರ್ವಾಷಂ ಹಿ ಸ ಧರ್ಮಾತ್ಮಾ ವರ್ಣಾಂ ಕುರುತೇ ದರ್ಮಾಮ್ || ೧೫
ಚತುಣಾಂ ಹಿ ವಯಃಸಾಧಾಂ ತೇನ ತೇ ತಮನುವ್ರತಾಃ |
ಚತುಷ್ಪಥಾನಾ ದೇಷಪಥಾಂಶ್ಚತ್ಯಾನ್ಯಾಯತನಾನಿ ಚ || ೧೬

ಬೇಡ; ನಿತ್ಯಕರ್ಮಾದಿಗಳೂ ಬೇಡ (೬-೧೦). ಮಹಾತೇಜಸ್ಸಿಯಾದ ರಾಮನ ಅಭಿಪ್ರೇಕಕ್ಕಿಂತ ನಮಗೆ ಪ್ರಿಯವಾದದ್ದು ಯಾವುದೂ ಇಲ್ಲ” ಎಂಬುದಾಗಿ ವಾತನಾಡಿಕೊಳುತ್ತಿದ್ದರು. ಶ್ರೀರಾಮನು ತನ್ನನ್ನು ಶ್ಲಾಷ್ಟಿಸುವ ಆ ಸಂಭಾಷಣೆಗಳನ್ನು ಕೇಳಿದರೂ ಕೇಳಿದಂತೆ ಗಂಭೀರ ಸ್ವಭಾವದಿಂದ ಮುಂದೆ ಸಾಗುತ್ತಿದ್ದನು (೧೧-೧೨). ಆ ಪ್ರಯುಷ ಶೈವಣನ್ನು ನೋಡುತ್ತಿದ್ದ ಜನರೆಲ್ಲರ ಕಣ್ಣನಗಳೂ ಅವನಲ್ಲಿ ನೆಟ್ಟುಹೋದವ. ಆತನು ಮುಂದೆ ಮುಂದೆ ಹೊರಟು ಹೋದರೂ ಆ ಜನರಲ್ಲಿ ಒಬ್ಬರಾದರೂ ತಮ್ಮ ದೃಷ್ಟಿಯನ್ನಾಗಲಿ ಮನಸ್ಸನ್ನಾಗಲಿ ಬೇರೆ ಕಡೆಗೆ ತಿರುಗಿಸಲಾರದೆ ಶ್ರೀರಾಮನನ್ನೇ ಧ್ಯಾನಿಸುತ್ತ ಅವನು ಹೋದ ಕಡೆಯನ್ನೇ ನೋಡುತ್ತಿದ್ದರು (೧೩-೧೪). ಯಾವ ಮನುಷ್ಯನು ರಾಮನನ್ನು ನೋಡಿಲ್ಲವೋ ಯಾವನು ರಾಮನ ದೃಷ್ಟಿಗೆ ಗೋಚರಿಸುವುದಿಲ್ಲವೋ ಆ ಮನುಷ್ಯನು ಲೋಕದಲ್ಲಿ ನಿಂದಿತನೇ ಸರಿ / ಅಂಥ ಮನುಷ್ಯನನ್ನು ಅವನ ಆತ್ಮವೇ ನಿಂದಿಸುವುದು / (೧೫). ಆ ಧರ್ಮಾತ್ಮನು ನಾಲ್ಕು ವರಣದ ಜನರಲ್ಲಿಯೂ ಅವರ ವರ್ಯಾಃಿಗೆ ಅನುಗುಣವಾಗಿ ದಯೆಯನ್ನು ತೋರಿಸುತ್ತಿದ್ದನು. ಆದ್ದರಿಂದ ಸಕಲ ಜಾತಿಯವರೂ ಶ್ರೀರಾಮನಿಗೆ

ಪ್ರದಕ್ಷಿಣಂ ಪರಿಹರನ್ ಜಗಾಮ ಸ್ವಪತೇಃ ಸುತಃಃ ।
ಸ ರಾಜಕುಲಮಾಂಡ್ಯ ಮೇಘಸಂಭೋಪಮ್ಯೈ ಶುಭ್ರೈಃ ॥ ೧೯
ಪೂಷಾದಶ್ಯಂಗ್ರೇವಿವಿಧ್ಯೈ ಕೈಲಾಸಶಿಖರೋಪಮ್ಯೈ ।
ಅವಾರಯಧಿಗ್ರಾಗನಂ ವಿಮಾನೈರಿವ ಪಾಂಡರ್ಯೈ ॥ ೨೦
ವಧಿಮಾನಗ್ರಹೈಶ್ಯಾಪಿ ರತ್ನಜಾಲಪರಿಷ್ಟ್ಯೈ ।
ತತ್ ಪ್ಯಾಥಿವ್ಯಾಂ ಗ್ರಹವರಂ ಮಹೇಂದ್ರಭವಸೋಪಮಮ್ ॥ ೨೧
ರಾಜಪ್ರತಃ ಉತ್ತಮೇಶೈ ಪ್ರವಿಷೇಶ ತ್ರಿಯಾ ಜ್ಞಾಲನ್ ।
ಸ ಕಂಬ್ಯಾ ಧನ್ಯಾಭಿಗುರ್ಪಾಸ್ಯಿಸೋರತಿಕ್ರಮ್ಯ ವಾಚಭಿಃ ॥ ೨೨
ಪದಾತಿರಪರೀ ಕಕ್ಷ್ಯೈಧ್ಯೈ ಜಗಾಮ ನರೋತ್ತಮಃ ।
ಸ ಸವಾಃ ಸಮತಕ್ರಮ್ಯ ಕಂಬ್ಯಾ ದಶರಥಾತ್ಮಜಃ ॥ ೨೩

ಅನುಹಾಲರಾಗಿ ನಡೆದುಹೊಳ್ಳುತ್ತಿದ್ದರು (೧೯). ಶ್ರೀರಾಮನು ರಾಜಬೀದಿಯಲ್ಲಿ ಯೋಗುತ್ತಿರುವಾಗ ದಾರಿಯಲ್ಲಿ ಸಿಗುವ ಚೌಕಳನ್ನೂ ದೇವಾಲಯಗಳನ್ನೂ ಗ್ರಾಮದೇವತೆಯ ಗುಡಿಗಳನ್ನೂ ಪಾಠ ಶಾಲೆಗಳನ್ನೂ ಪ್ರದಕ್ಷಿಣಾ ಕಾರವಾಗಿ ಬಳಸಿಕೊಂಡು ಹೋಗುತ್ತಿದ್ದನು (೨೦). ಹೀಗೆ ಹೋಗುತ್ತ ಆ ರಾಜಕುಮಾರನು ದಶರಥನ ಅರಮನೆಯ ಬಳಿಗೆ ಹೋದನು. ಅರಮನೆಯಾದರೂ ಮೇಘರಾಜಯಂತೆ ವಿಸ್ತಾರವಾಗಿ ಕೈಲಾಸ ಶಿಖಿರದಂತೆ ಉನ್ನತವಾದ ಉಪ್ಪರಿಗೆಗಳಿಂದ ಶೋಭಿಸುತ್ತಿತ್ತು. ಉಪ್ಪರಿಗೆಯ ಮೇಲಿರುವ ಶಿಖಿರಗಳು ಆಕಾಶವನ್ನು ತುಡುಕುವ ಶುಭ್ರವರ್ಣದ ವಿಮಾನಗಳಂತೆ ಶೋಭಿಸುತ್ತಿದ್ದವು. ರತ್ನಗಳಿಂದ ಅಲಂಕರಿಸಿದ ಕ್ರೀಡಾ ಗ್ರಹಗಳು ವಿರಾಜಿಸುತ್ತಿದ್ದವು. ಆ ರಾಜಗ್ರಹವು ಭೂ ಲೋಕದಲ್ಲಿರುವ ದೇವೇಂದ್ರನ ಅರಮನೆಯಂತೆ ಕಂಗೊಳಿಸುತ್ತಿದ್ದಿತು (೨೪-೨೫). ತೇಜಸ್ಸಿಯಾದ ಆ ರಾಜಪ್ರತನು ತಂದೆಯ ಅರಮನೆಯನ್ನು ಪ್ರವೇಶಿಸಿ ಧನುಧಾರಿಗಳಿಂದ ರಕ್ಷಿತವಾದ ಮೂರು ಕಕ್ಷ್ಯಗಳನ್ನು, ಕುದುರೆಗಳನ್ನು ಹೂಡಿದ ರಥದಲ್ಲಿಯೇ ದಾಟಿದನು. ಅನಂತರ ರಥದಿಂದಿಳಿದು ನಡೆಯುತ್ತ ಎರಡು ಕಕ್ಷ್ಯಗಳನ್ನು ದಾಟಿ ಹೋದನು. ಅಲ್ಲಿ ತನ್ನೊಡನೆ ಬಂದ ಜನರೆಲ್ಲರನ್ನೂ ಹಿಂದಿರುಗುವಂತೆ ಹೇಳಿ ಶ್ರೀರಾಮನು ತಾನೊಬ್ಬನೇ ಅಂತಃಪುರವನ್ನು ಪ್ರವೇಶಿಸಿದನು

ಸಂನಿವತ್ಸ್ಯ ಜನಂ ಸರ್ವಂ ಶುದ್ಧಾಂತಂ ಪ್ರನರಭ್ಯಾತ್ ॥

ತತಃ ಪ್ರವಿಷ್ಟೇ ಉತುರಂತಿಕಂ ತದಾ

ಜನಃ ಸ ಸರ್ವೋ ಮುದಿತೋ ನೃಪಾತ್ಮಜೀ ।

ಪ್ರತೀಕ್ಷತೇ ತಸ್ಯ ಪ್ರನರ್ವಿನಿಗ್ರಹಂ

ಯಥೋದಯಂ ಚಂದ್ರಮಸಃ ಸರಿತ್ವತಃ ॥

ಇತಿ ಶ್ರೀಮದ್ವಾಮಾಯಣೇ ಅಯೋಧ್ಯಾಕಾಂಡೇ ಸಹ್ಯದಶಃ ಸರ್ಗಃ

ಅಪ್ಯಾದಶಃ ಸರ್ಗಃ

ಸ ದದರ್ಶಾಸನೇ ರಾಮೋ ವಿಷಣ್ಣಂ ಉತರಂ ಶಂಭೀ ।

ಕೃಕೇಯೀಸಹಿತಂ ದೀನಂ ಮುಶೀನ ಪರಿಶುಷ್ಟಾ ॥

ಸ ಉತುಶ್ರೇಷ್ಠಾ ಪೂರ್ವಮಭಿವಾದ್ಯ ವಿನಿತವತ್ ।

ತತೋ ವವಂದೇ ಚರಣೌ ಕೃಕೇಯಾಃ ಸುಸಮಾಹಿತಃ ॥

(೨೦-೨೧). ಹೀಗೆ ಶ್ರೀರಾಮನು ತಂದೆಯ ಬಳಿಗೆ ಹೋಗಲು ಸಂತೋಪದಲ್ಲಿದ್ದ ಸಮಸ್ತ ಜನರೂ, ಚಂದ್ರೋದಯವನ್ನು ನಿರೀಕ್ಷಿಸುವ ಮಹಾಸಾಗರದಂತೆ, ಶ್ರೀರಾಮನ ಆಗಮನವನ್ನು ನಿರೀಕ್ಷಿಸುತ್ತ ನಿಂತಿದ್ದರು (೨೧).

ಇಲ್ಲಿಗೆ ಶ್ರೀಮದ್ವಾಮಾಯಣದ ಅಯೋಧ್ಯಾಕಾಂಡದಲ್ಲಿ ಹದಿನೇಳನೆಯ ಸರ್ಗ ।

ಸರ್ಗ ೧೯

ದಶರಥನು ಶೋಷಸುವ ಕಾರಣವೇನೆಂದು ಶ್ರೀರಾಮನು

ಕೃಕೇಯಿಯನ್ನು ಕೇಳುವುದು. ಅವಳು ತನ್ನ ವರಗಳ

ವೃತ್ಯಾಂತವನ್ನು ರಾಮನಿಗೆ ಹೇಳುವುದು.

ಶ್ರೀರಾಮನು ಒಳಗೆ ಪ್ರವೇಶಿಸಿದೋದನೆ ತನ್ನ ತಂದೆಯು ದೃಸ್ಯದಿಂದ ಒಂದು ಪೀಠದ ಮೇಲೆ ಕುಳಿತಿರುವುದನ್ನು ಕಂಡನು. ತಂದೆಯು ಮುಖವು ಬಾಡಿಹೋಗಿತ್ತು. ಒಳಿಯಲ್ಲಿ ಕೃಕೇಯಿ ಇದ್ದಳಿ. ರಾಮನು ಧೈಯವನ್ನು ತಂದುಕೊಂಡು ತಂದೆಯ ಪಾದಗಳಿಗೆ ವಿನಯದಿಂದ ವಂದಿಸಿ

ರಾಮೇತ್ಯಕ್ಷಣ್ಣ ಚ ವಚನಂ ಬಾಷ್ಪಪರ್ಯಾಕುಲೀಕ್ಷಣಃ । ೧
 ಶಶಾಕ ನೃಪತ್ತಿರ್ದಿನೋನೋ ನೇತ್ಯಾತ್ಮಂ ನಾಭಿಭಾಷಿತುಮ್ರಾ ॥ ೨
 ತದಪ್ರಾರ್ಥಂ ನರಪತೇದ್ಯಾಪ್ರಾಪ್ತ ರೂಪಂ ಭಯಾವಹಕಮ್ರಾ ।
 ರಾಮೋಽಪಿ ಭಯಮಾಪನ್ನಃ ಪದಾ ಸ್ವಾಪ್ತೇವ ಪನ್ನಗಮ್ರಾ ॥ ೩
 ಇಂದಿಯೈರಪಹ್ಯಪ್ರಸ್ತಂ ಶೋಕಸಂತಾಪಕರ್ತಿತಮ್ರಾ ।
 ನಿಶ್ಚಯಂತಂ ಮಹಾರಾಜಂ ವೃಧಿತಾಕುಲಚೀತಸಮ್ರಾ ॥ ೪
 ಉಮ್ರಿಮಾಲಿನಮಕ್ಷೋಭ್ಯಂ ಕ್ಷುಭ್ಯಂತಮಿವ ಸಾಗರಮ್ರಾ ।
 ಉಪಪ್ತ್ಯಂ ತಮಿವಾದಿತ್ಯಮುಕ್ತಾನೃತಮೃಷಿಂ ಯಥಾ ॥ ೫
 ಅಚಂತ್ಯಕಲ್ಲಂ ಹಿ ಪಿತುಸ್ತಂ ಶೋಕಮುಪಧಾರಯನ್ ।
 ಬಭೂವ ಸಂರಭತರಃ ಸಮುದ್ರ ಇವ ಪರ್ವಣಿ ॥ ೬
 ಚಿಂತಯಾಮಾಸ ಚ ತದಾ ರಾಮಃ ಪಿತೃಹಿತೇ ರತಃ ।
 ಕಂಸ್ವಿದದ್ರ್ವಂ ನೃಪತಿನ್ ಮಾಂ ಪ್ರತ್ಯಭಿನಂದತಿ ॥ ೭

ಕೈಕೇಯಿಯ ಪಾದಗಳಿಗೆ ನಮಸ್ಕರಿಸಿದನು (೧-೨). ದಶರಥ ರಾಜನು ದೈನ್ಯದಿಂದ ಕಣ್ಣಲ್ಲಿ ನೀರು ಸುರಿಸುತ್ತೇ ‘ರಾಮ’ ಎಂದು ಹೇಳಿದನು. ಅವನಿಗೆ ರಾಮನನ್ನು ನೋಡಲೂ ಆಗಲಿಲ್ಲ. ಮುಂದೆ ಮಾತನಾಡಲೂ ಆಗಲಿಲ್ಲ. ನೋಡಿದರೆ ಭಯವಾಗುವಂತಿದ್ದ ದಶರಥನ ಆ ದುರವಸ್ಥೆಯನ್ನು ರಾಮನು ಹಿಂದೆ ಎಂದೂ ಕಂಡಿರಲಿಲ್ಲ. ಹಾಲಿನಿಂದ ಹಾವನ್ನು ತುಳಿದಂತೆ ರಾಮನಿಗೆ ಗಾಬರಿಯಾಯಿತು (೨-೪). ದಶರಥನ ಇಂದಿಯಗಳಿಲ್ಲವೂ ದುಃಖದಿಂದ ಕುಸಿದು ಹೋಗಿದ್ದವು. ಅತ್ಯು ಅತ್ಯು ಅವನ ದೇಹವು ಕೃಶವಾಗಿತ್ತು. ವ್ಯಧೇಯಿಂದ ಮನಸ್ಸಿಗೆ ದಿಕ್ಷುಗಾಣದಾಗಿತ್ತು. ಗಂಭೀರವಾದ ಸಮುದ್ರವು ಅಲೆಗಳಿಂದ ಕಲಕ ಹೋದಂತೆ ದಶರಥನ ಚಿತ್ತವು ಕದಡಿ ಹೋಗಿತ್ತು. ಗ್ರಹಣ ಹಿಡಿದ ಸೂರ್ಯನಂತೆ ಅವನು ಕಂದಿ ಹೋಗಿದ್ದನು. ಸುಳ್ಳಾ ಹೇಳಿದ ಯಿಷಿಯಂತೆ ಪರಿತಪಿಸುತ್ತಿದ್ದನು (೫-೬). ಉಹೆಗೂ ನಿಲುಕದ ತಂದೆಯು ಶೋಕವನ್ನು ಗವುನಿಸಿ ಶ್ರೀರಾಮನು ಪರ್ವತಕಾಲದ ಸಮುದ್ರದಂತೆ ತಳಮಳಗೊಂಡನು. ತಂದೆಯ ಹಿತವನ್ನು ಸದಾ ಬಯಸುವ ರಾಮನು ಹೀಗೆ ಚಿಂತಿಸಿದನು : “ವಹಾರಾಜನು ಈ ದಿನವೇ ನನ್ನನ್ನು ಪ್ರೀತಿ ಪೂರ್ವಕವಾಗಿ

ಅನ್ವದಾ ಮಾಂ ಷಿತಾ ದೃಷ್ಟಿ ಕುಪಿತೋರಷಿ ಪ್ರಸೀದತ್ತಿ ।
ತಸ್ಯ ಮಾಮದ್ಯ ಸಂಪ್ರೇಕ್ತ , ಕಿರುಯಸಃ ಪ್ರವರ್ತತೇ ॥ ೧೫
ಸ ದೀನ ಇವ ಶೋಕಾತೋ ವಿಷಣ್ವದನದ್ಯತಿಃ ।
ಕೈಕೇಯೀಮಭಿವಾದೃವ ರಾಮೋ ವಚನಮಬೀತ್ ॥ ೧೬
ಕಭ್ರನ್ಯಯಾ ನಾಪರಾಧಮಜಣಾದೇನ ಮೇ ಷಿತಾ ।
ಕುಪಿತಕ್ಷನ್ಯಮಾಚಕ್ತಿ ತ್ವಂ ಚೈವೈನಂ ಪ್ರಾದಯ ॥ ೧೭
ಅಪಸನ್ನಮನಃ ಈ ಸು ಸದಾ ಮಾಂ ಪ್ರತಿ ವಶ್ಲುಃ ।
ವಿವಣಾವದನೋ ದೀನೋ ನ ಹಿ ಮಾಮಬಿಭಾಷತೇ ॥ ೧೮
ಶಾರೀರೋ ಮಾನಸೋ ವಾಪಿ ಕಭ್ರದೇನಂ ನ ಬಾಧತೇ ।
ಸಂತಾಪೋ ವಾಭಿತಾಪೋ ವಾ ದುರ್ಭಂ ಹಿ ಸದಾ ಸುಖಮ್ ॥ ೧೯
ಕಭ್ರನ್ಯ ಕಂಚಿದ್ಧರತೇ ಕುಮಾರೇ ಷಿಯದರ್ಶನೇ ।
ಶತ್ರುಷ್ಯೋ ವಾ ಮಹಾಸ್ತ್ಯ ಮಾತ್ಯಾಂ ವಾ ಮಮಾಶುಭರ್ಮ ॥ ೨೦

ಮಾತನಾಡಿಸದಿರುವನು. ಏಕಿರಬಹುದು? (೨-೮). ಇತರ ವೇಳೆಯಲ್ಲಿ ತಂದೆಗೆ ಕೋಪ ಬಂದಿದ್ದರೂ ನನ್ನನ್ನ ಕಂಡೊಡನೆ ಪ್ರಸನ್ನನಾಗುತ್ತಿದ್ದನು. ಅಂಥವನಿಗೆ ಈ ದಿನ ನನ್ನನ್ನ ನೋಡಿದರೆ ಇಷ್ಟ ಆಯಾಸವಾಗುವದೇಕೆ?" ಎಂದು ಬೆಂತಿಸಿ ಸರ್ವಸ್ವವನ್ನು ಕೆಳದುಕೊಂಡವನಂತೆ ರಾಮನು ಶೋಕಾ ವಿಷಣ್ವಾದನು. ಮುಖಿದ ಕಾಂತಿಯು ಸುಂದಿತು. ಅವನು ಕೈಕೇಯಿಗೆ ಕಾಲುಮುಟ್ಟಿ ನಮಸ್ಕರಿಸಿ ಈ ರೀತಿ ಹೇಳಿದನು (೯-೧೦) : "ಅಮ್ಯ, ನಾನು ಆಜಣಾನದಿಂದ ತಂದೆಗೆ ಯಾವುದಾರರೂ ಅಪರಾಧವನ್ನು ಮಾಡಿದನೆ? ತಂದೆಗೆ ಇಷ್ಟ ಕೋಪ ಬರಲು ಕಾರಣವೇನು? ತಂದೆಗೆ ನೀನಾದರೂ ಸಮಾಧಾನವನ್ನು ಹೇಳಿ. ನನ್ನನ್ನ ಸದಾ ಪೀಠಿಯಿಂದ ಕಾಣುತ್ತಿದ್ದ ವುಹಾರಾಜನು ನನ್ನಲ್ಲಿ ಏಕೆ ಅಸಮಾಧಾನಗೊಂಡಿದ್ದಾನೆ? ಮುಖಿದ ಕಾಂತಿಯು ಬೇರೆಯಾಗಿದೆ; ದುಃಖಿತನಾಗಿದ್ದಾನೆ; ನನ್ನೊಡನೆ ಮಾತನಾಡುವುದಿಲ್ಲ (೧೧-೧೨). ದೇಹದಲ್ಲೇನಾದರೂ ಬಾಧ್ಯಯಾಗಿದೆಯ? ಮನಸ್ಸಿಗೆ ಖೇದವಾಗಿದೆಯ? ಯಾವಾಗಲೂ ಸುಖಿದಲ್ಲಿರುವುದು ಮನುಷ್ಯನಿಗೆ ಶಕ್ತಿವಿಲ್ಲ. ಕುಮಾರನಾದ ಭರತನಿಗಾಗಲಿ ಏರನಾದ ಶತ್ರುಷ್ಯನಿಗಾಗಲಿ ಯಾವ

ಅತೋಷಯನ್ ಮಹಾರಾಜಮಹಿವನ್ ವಾ ಹಿತುವಚಃ ।
 ಮುಹೂರ್ತಮಷಿ ನೇಷ್ಟೀಯಂ ಜೀತುಂ ಕುಪಿತೇ ನೃಪೇ ॥ ೧೫
 ಯತೋ ಮೂಲಂ ನರಃ ಪಶ್ಯೇತ್ ಪಾದುಭಾರವಿಹಾತ್ಯನಃ ।
 ಕಥಂ ತಣ್ಣಿನ್ ವತ್ಸೀತ ಪ್ರತಕ್ಷೇ ಸತಿ ದೈವತೇ ॥ ೧೬
 ಕಂಬತ್ತೇ ಹರುಷಂ ಕಂಬಿದಭಿಮಾನಾತ್ ಹಿತಾ ಮಮ ।
 ಉಕ್ಕೋ ಭವತ್ಯಾ ಕೋಪೇನ ಯೇನಾಸ್ಯ ಲುಲಿತಂ ಮನಃ ॥ ೧೭
 ಏತದಾಚಕ್ಷಣ ಮೇ ದೇವಿ ತತ್ತೇನ ಪರಿಪ್ರಭತಃ ।
 ಕಂ ನಿಮಿತ್ತಮಪೂರ್ವೋರ್ಯಂ ವಿಕಾರೋ ಮನುಜಾಧಿಪೇ ॥ ೧೮
 ಏವಮುಕ್ತಾ ತು ಕೃಕೇಯೀ ರಾಘವೇಣ ಮಹಾತ್ಯನಾ ।
 ಉವಾಚೀದಂ ಸುನಿಲರಜ್ಞಾ ಧ್ಯಾಪೂರ್ವಾತ್ತಿಹಿತಂ ವಚಃ ॥ ೧೯
 ನ ರಾಜಾ ಕುಪಿತೋ ರಾಮ ವ್ಯಾಸಂ ನಾಸ್ಯ ಕಂಚನ ।
 ಕಂಚನ್ಸೇನೋಗತಂ ತ್ವಾಸ್ಯ ತ್ವಾಧಿಯಾನಾಭಿಭಾಪತೇ ॥ ೨೦

ತೊಂದರೆಯೂ ಆಗಿಲ್ಲವಷ್ಟೇ? ನನ್ನ ತಾಯಂದಿರಲ್ಲಿ ಯಾರಿಗೂ ಕೆಡುಕು
 ಸಂಭವಿಸಿಲ್ಲವಷ್ಟೇ? (೧೯-೨೪). ಮಹಾರಾಜನಾದ ನನ್ನ ತಂದೆಗೆ
 ಸಂತೋಷವನ್ನುಂಟು ಮಾಡದೆ, ಅವನ ಆಜ್ಞೀಯನ್ನು ನಡೆಸದೆ, ಅವನಿಗೆ ಕೋಪ
 ಬರುವಂತೆ ಮಾಡಿ ಒಂದು ನಿಮಿಷ ಕೂಡ ನನಗೆ ಬಿಂದುಕಿರಲು ಇಬ್ಬೀಯಲ್ಲ.
 ತನ್ನ ಜನ್ಮಕ್ಕೆ ಕಾರಣನಾದ ತಂದೆಯು ಮನುಷ್ಯನಿಗೆ ಪ್ರತಕ್ಷೇ ದೈವತೇ. ಅಂಥ
 ತಂದೆಯಲ್ಲಿ ಯಾವನು ಹೇಗೆ ತಾನೆ ವಿಧೀಯನಾಗಿ ವತ್ಸಿಸದೆ ಇರಲು ಸಾಧ್ಯ? (೨೧-೨೬). ಅಮೃತ, ಸಲಿಗೆಯಿಂದಲೇ ಕೋಪದಿಂದಲೇ ನನ್ನ ತಂದೆಗೆ
 ನೀನು ಯಾವುದಾದರೂ ಕರೋರವಾದ ಮಾತನಾಡಿರಬಹುದೆ? ಅದರಿಂದ
 ಮಹಾರಾಜನ ಚಿತ್ತವು ಹೊಂಬಿಗೊಂಡಿರಬಹುದೆ? ದೇವಿ, ನಿಜವಾದ
 ಸಂಗತಿಯೇನೆಂಬುದನ್ನು ನನಗೆ ತಿಳಿಸು. ಮಹಾರಾಜನಲ್ಲಿ ಎಂದೂ ಇಲ್ಲದ
 ಈ ಚಿತ್ತವಿಕಾರಕ್ಕೆ ನಿಮಿತ್ತವೇನು?" ಎಂದನು (೨೭-೨೮). ಮಹಾತ್ಯನಾದ
 ರಾಘವನು ಹೀಗೆ ಕೇಳಲಾಗಿ, ಲಜ್ಜಿಗೆಟ್ಟ ಕೃಕೇಯಿಯು ಹಿಂದೆ ಮುಂದೆ ನೋಡದೆ
 ಧ್ಯೇಯದಿಂದ ಈ ರೀತಿಯಲ್ಲಿ ತನ್ನ ಸ್ವಾಧ್ಯಾವನ್ನು ಹೇಳಿಬಿಟ್ಟಳು: "ರಾಮ,
 ಮಹಾರಾಜನಿಗೆ ಕೋಪವೂ ಬಂದಿಲ್ಲ, ಯಾವ ಕಷ್ಟವೂ ಕೂಡಿಲ್ಲ.

ಪುಯಂ ತ್ವಾಮಪ್ರಯಂ ವಕ್ತುಂ ವಾಸೀ ನಾಸ್ಮೋಪವರ್ತತೇ ।
ತದವಶ್ಯಂ ತ್ವಯಾ ಕಾರ್ಯಂ ಯದನೇನಾಶುತಂ ಮಮ ॥ ೨೦

ಪಷ ಮಹ್ಯಂ ವರಂ ದತ್ತಾ ಪುರಾ ಮಾಮಭಿಪೂಜ್ಯ ಚ ।
ಸ ಪಶ್ಚಾತ್ಪ್ರಯತೇ ರಾಜಾ ಯಥಾನ್ಯಃ ಪ್ರಾಕೃತಸ್ವಭಾ ॥ ೨೧

ಅತಿಸ್ಯಜ್ಯ ದದಾನೀತಿ ವರಂ ಮಮ ಪಿಶಾಂಪತ್ತಿಃ ।
ಸ ನಿರಧರ್ಣಂ ಗತಜಲೇ ಸೇತುಂ ಬಂಧಿತಮಿಷ್ಟತಿ ॥ ೨೨

ಧರ್ಮಮೂಲಮಿದಂ ರಾಮ ವಿದಿತಂ ಚ ಸತಾಮಾಃ ।
ತತ್ ಸತ್ಯಂ ನ ತ್ಯಜೀದಾಜಾ ಕುಪಿತಸ್ತತ್ಪ್ರಯತೇ ಯಥಾ ॥ ೨೩

ಯದಿ ತದ್ವಕ್ಷತೇ ರಾಜಾ ಶುಭಂ ವಾ ಯದಿ ವಾಶಶುಭಮ್ ।
ಕರಿಷ್ಯಾ ತತಃ ಸರ್ವಮಾಖಾಸಾಮಿ ಪುನಸ್ಸಂಹಮ್ ॥ ೨೪

ಯದಿ ತ್ವಭಿಂತಂ ರಾಜಾ ತ್ವಯಿ ತನ್ನ ವಿಪತ್ತತ್ಯತೇ ।
ತತೋರಹಮಭಿಧಾಸಾಮಿ ನ ಹೈವ ತ್ವಯಿ ವಕ್ಷತ್ಯತಿ ॥ ೨೫

ತನ್ನ ಮನಸ್ಸಿನಲ್ಲಿರುವ ಒಂದು ವಿಷಯವನ್ನು ನಿನಗೆ ಅಂಜಿಕೊಂಡು ಹೇಳುತ್ತಿಲ್ಲ (೧೮-೨೦). ನೀನು ಪ್ರೀತಿ ಪಾತ್ರನಾದ್ವರಿಂದ ಅಪ್ರಿಯವಾದದ್ವನ್ನು ಹೇಳಲು ಅವನಿಗೆ ಮಾತು ಹೊರಡುವುದಿಲ್ಲ. ಆತನು ನನಗೆ ಕೊಟ್ಟ ಮಾತನ್ನು ನೀನು ಅವಶ್ಯವಾಗಿ ನಡೆಸಬೇಕಾಗುತ್ತದೆ. ಈ ರಾಜನು ಹಿಂದೆ ನನಗೆ ಒಂದು ವರವನ್ನು ಕೊಟ್ಟಿ ಮನ್ಸಿಸಿದ್ದನು. ಈಗ ಅದನ್ನು ಸಲ್ಲಿಸಬೇಕಾಗಿ ಬಂದಿತೆಂದು ಸಾಮಾನ್ಯ ಮನುಷ್ಯನಂತೆ ಪಶ್ಚಾತ್ಪ ಪದುತ್ತಿದ್ದಾನೆ (೨೧-೨೨). ಮಾತಿನಂತೆ ವರವನ್ನು ಸಲ್ಲಿಸುತ್ತೇನೆಂದು ಶಪಥ ಮಾಡಿ, ಈಗ ನೀರು ಹರಿದು ಹೋದ ಮೇಲೆ ವ್ಯಧವಾಗಿ ಸೇತುವೆಯನ್ನು ಕಟ್ಟಲು ಬಯಸುತ್ತಿದ್ದಾನೆ. ರಾಮ, ಸತ್ಯವೇ ಧರ್ಮದ ಮೂಲವೆಂದು ಸಜ್ಜನರಿಗೆ ತಿಳಿದ ವಿಷಯವೇ ಸರಿ. ಅಂಥ ಸತ್ಯವನ್ನು ರಾಜನು ನಿಜೋಷ್ರರ ನ್ನು ಮೇಲೆ ಕೇಳಬಿಸಿಕೊಂಡು ಬಿಟ್ಟು ಬಿಡುವುದು ಯಾತ್ರುಲ್ಲ (೨೩-೨೪). ನಿನಗೆ ಹಿತುಗಲಿ-ಅಹಿತುಗಲಿ, ರಾಜನು ಹೇಳಿದ್ದನ್ನು ನೀನು ನುಡಿಪುದಾದರೆ ಅದೇನೆಂಬುದನ್ನು ನಾನು ಹೇಳುತ್ತೇನೆ. ರಾಜನು ಹೇಳಬೇಕೆಂದಿರುವುದು ನಿನ್ನಲ್ಲಿ ವಿಫಲವಾಗುವದಿಲ್ಲಮೆಂದು ದೃಢವಾದರೆ ಮಾತ್ರ, ಅದನ್ನು

ವಿತತ್ತು ವಚನಂ ಶುತ್ತಾ ಕೈಕೇಯಾ ಸಮುದ್ರಾಹೃತಮ್ |
ಉವಾಟ ವ್ಯಧಿತೋ ರಾಮಾಂ ದೇವಿಂ ನೃಪಸನ್ನಿಧೌ || ೨೪
ಅಹೋ ಧಿಜಾಹ್ ಸೇ ದೇವಿ ವಕ್ತುಂ ಮಾಮೀದೃಶಂ ವಚಃ |
ಅಹಂ ಹಿ ವಚನಾದ್ರಾಷ್ಣಃ ಪತೇಯಮಷಿ ಪಾವಕೇ || ೨೫
ಭಕ್ತಯೇಯಂ ವಿಷಂ ತೀಕ್ಷ್ಣಂ ಮಜ್ಜೀಯಮಷಿ ಊರ್ಮಿಮೇ |
ನಿಯುಕ್ತೋ ಗುರುತಾ ಪಿತಾ ನೃಪೇಣ ಚ ಹಿತೇನ ಚ || ೨೬
ತದ್ವಾರ್ಹಿ ವಚನಂ ದೇವಿ ರಾಜೀಳ್ಳಿ ಯದಭಿಕಾಂಕ್ಷಿತಮ್ |
ಕರಿಷ್ಯೇ ಪ್ರತಿಜಾನೇ ಚ ರಾಮೋ ದ್ವಿನಾರ್ಭಿಭಾಪತೇ || ೨೭
ತಮಾಜರವಸಮಾಯುಕ್ತಮನಾಯಾ ಸತ್ಯವಾದಿನಮ್ |
ಉವಾಟ ರಾಮಂ ಕೈಕೇಯಿ ವಚನಂ ಭೃತದಾರುಣಮ್ || ೨೮
ಬೃತಾ ದೃವಾಸುರೇ ಯುದ್ಧೇ ಪಿತಾ ತೇ ಮುಮ ರಾಘವ |
ರಕ್ಷಿತೇನ ವರೋ ದತ್ತೋ ಸಶಲ್ಯೇನ ಮಹಾರಣೇ || ೨೯

ನಾನು ತಿಳಿಸುತ್ತೇನೆ. ಈತನು ಆ ವಿಷಯವನ್ನು ನಿನಗೆ ಹೇಳುವದಿಲ್ಲ” ಎಂದಳು (೨೫-೨೬). ಕೈಕೇಯಿಯ ಸುಡಿಯನ್ನು ಕೇಳಿ ರಾಮನಿಗೆ ವ್ಯಧೆಯಾಯಿತು. ಅವನು ದಶರಥನೆದುರಿಗೇ ಕೈಕೇಯಿಯನ್ನು ಕುರಿತು “ಅಯ್ಯೋ / ದೇವಿ, ನೀನು ಈ ರೀತಿಯಲ್ಲಿ ನನಗೆ ಹೇಳಬಹುದೆ? ಮಹಾರಾಜನು ಆಜ್ಞೆ ಮಾಡಿದರೆ ನಾನು ಬೆಂಕಿಯಲ್ಲಾದರೂ ಧುಮುಕುವೆನು (೨೬-೨೭). ಘೋರವಿಷವನ್ನಾದರೂ ತಿನ್ನುವೆನು. ಸಮುದ್ರದಲ್ಲಾದರೂ ಮುಳುಗುವೆನು. ನನಗೆ ಗುರುವಾಗಿ, ತಂದೆಯಾಗಿ, ದೊರೆಯಾಗಿ, ಹಿತಕಾರಿಯಾಗಿರುವ ಈತನು ಅಪ್ಪಣಿ ಮಾಡಿದಂತೆ ನಡೆಯುವೆನು. ಆದ್ದರಿಂದ, ತಾಯಿ, ಮಹಾರಾಜನ ಇಷ್ಟವೇನೇಂಬುದನ್ನು ಹೇಳು. ಅದರಂತೆ ನಡೆಯುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ. ರಾಮನು ಎರಡು ಮಾತನಾಡತಕ್ಕವನಲ್ಲ” ಎಂದು ಹೇಳಿದನು (೨೭-೨೯). ಹೀಗೆ ಆಜರವಯುಕ್ತನಾಗಿ ಮಾತನಾಡಿದ ಸತ್ಯಸಂಧನಾದ ಶ್ರೀರಾಮನನ್ನು ನೋಡಿ ಅನಾಯಂ ಖಾದ ಕೈಕೇಯಿಯು ಅತಿ ಶತೋರವಾದ ವಾಕ್ಯವನ್ನು ಹೇಳಿದಳು: “ರಾಮ, ಹಿಂದೆ ದೇವಾಸುರರಿಗೆ ಸಂಗ್ರಾಮವು ನಡೆದಾಗ ಗಾಯಗೊಂಡ ನಿನ್ನ ತಂದೆಯನ್ನು ನಾನು

ತತ್ ಮೇ ಯಾಚತೋ ರಾಜಾ ಭರತಸ್ಯಾಭಿಪೀಂಚನಮ್ |
ಗಮನಂ ದಂಡಕಾರಣೈ ತವ ಹಾದ್ಯವ ರಾಘವ || ೨೨
ಯದಿ ಪತ್ಯಪ್ರತಿಜ್ಞಂ ತ್ವಂ ಷಿತರಂ ಕರ್ತುಮಿಷ್ಟಿ |
ಆತ್ಮಾನಂ ಚ ನರಶೀಷ್ಯ ಮಮ ವಾಕ್ಯಮಿದಂ ಶ್ರಣಿ || ೨೩
ಸಂನಿದೇಶೈ ಷಿತುಸ್ತಿಷ್ಟ ಯಥಾನೇನ ಪ್ರತಿಶ್ರುತಮ್ |
ತ್ವಯಾರಣಂ ಪ್ರವೇಷ್ಯವ್ಯಂ ನವ ವಣಾಣಿ ಪಂಚ ಚ || ೨೪
ಭರತಸ್ಸ ಭಿಷಿಷ್ಯಿತ ಯದೇತದಭಿಪೀಂಚನಮ್ |
ತ್ವದಧ್ರೇ ವಿಹಿತಂ ರಾಜ್ಣಾ ತೇನ ಸರ್ವೇಣ ರಾಘವ || ೨೫
ಸಪ್ತ ಸಪ್ತ ಚ ವಣಾಣಿ ದಂಡಕಾರಣ್ಯಮಾತ್ರಿತಃ |
ಅಭಿಪೇಕಿಮಂ ತ್ಯಕ್ತು ಜಟಾಚೀರಧರೋ ವಸ || ೨೬
ಭರತಃ ಕೋಸಲಪುರೇ ಪುಶಾಸ್ತ ಪಸುಧಾಮಿಮಾಮ್ |
ನಾನಾರತ್ನ ಸಮಾಕಿಷ್ಠಾಂ ಸವಾಚಿರಧಕುಂಜರಾಮ್ || ೨೭

ರಕ್ಷಿಸಿದೆನು. ಅದರಿಂದ ಸಂಪ್ರೀತನಾಗಿ ಈ ರಾಜನು ನನಗೆ ಎರಡು ವರಗಳನ್ನು ಕೊಟ್ಟಿದ್ದನು (೨೧-೨೨). ಅವುಗಳನ್ನು ಸಲ್ಲಿಸಬೇಕೆಂದು ನಾನು ಈಗ ಬೇಡಿದೆನು. ಅದರ ಪ್ರಕಾರ ಭರತನಿಗೆ ಪಟ್ಟಾಭಿಪೀಕವಾಗಬೇಕು. ನೀನು ಈ ದಿನವೇ ದಂಡಕಾರಣ್ಯಕ್ಕೆ ಹೊರಡಬೇಕು. ಎಲ್ಲೆ ಪುರುಷ ಶ್ರೀಷ್ಟನೇ, ನಿನ್ನ ತಂದೆಯನ್ನೂ ನಿನ್ನನ್ನೂ ಸತ್ಯಸಂಧರನ್ನಾಗಿಯೇ ಉಳಿಸಿಕೊಳ್ಳಬೇಕೆಂದಿದ್ದರೆ ನನ್ನ ಮಾತನ್ನು ಕೇಳು (೨೨-೨೪). ನಿನ್ನ ತಂದೆಯು ನನಗೆ ಮಾತುಕೊಟ್ಟಂತೆ ನಡೆದುಕೊ. ನೀನು ಹದಿನಾಲ್ಕು ವರ್ಷಗಳವರೆಗೆ ಅರಣ್ಯದಲ್ಲಿರಬೇಕು. ರಾಜನು ನಿನಗೊಂಸ್ತಿರ ಏರಾಡಿಸಿದ ಈ ಸಾಮಗ್ರಿಗಳಿಂದಲೇ ಭರತನಿಗೆ ಪಟ್ಟಾಭಿಪೀಕವಾಗಬೇಕು (೨೩-೨೫). ನೀನು ಈಗ ಪಟ್ಟಾಭಿಪೀಕವನ್ನು ಮಾಡಿಸಿಕೊಳ್ಳುತ್ತಾಡು. ಹದಿನಾಲ್ಕು ವರ್ಷಗಳ ಕಾಲ ನೀನು ಜಟಿಯನ್ನು ಧರಿಸಿ ನಾರುಬಟ್ಟೆಯನ್ನುಟ್ಟು ದಂಡಕಾರಣ್ಯದಲ್ಲಿ ವಾಸವಾಗಿರು. ಭರತನು ಈ ಕೋಸಲರಾಜಧಾನಿಯಲ್ಲಿದ್ದು ರಾಜ್ಯವನ್ನಾಳಲಿ. ನಾನಾ ರತ್ನಗಳಿಂದಲೂ ಅಶ್ವ ರಥ ಗಜಾದಿಗಳಿಂದಲೂ ಸವ್ಯದಧವಾದ ಈ ರಾಜ್ಯವನ್ನು

ಎತೇನ ತ್ವಾಂ ನರೇಂದ್ರೋಯಂ ಕಾರುಣ್ಯೈನ ಸಮಾಪ್ತತಃ ।
ಶೋಕಸಂಕ್ಷಿಪ್ತವದನೋ ನ ಶಕ್ತೋತಿ ನಿರೀಕ್ಷಿತುಮ್ರಾ ॥ ೪೯

ಏತತ್ ಕುರು ನರೇಂದ್ರಸ್ಯ ವಚನಂ ರಘುನಂದನ ।
ಸತ್ಯೈನ ಮಹತಾ ರಾಮ ತಾರಯಸ್ಸ ನರಾಧಿಪಮ್ರಾ ॥ ೫೦

ಇತೀವ ತಾಂ ಪರುಷಂ ವದಂತಾಂ
ನ ಚ್ಯಿವ ರಾಮಃ ಪ್ರವೀಶ ಶೋಕಮ್ರಾ ।

ಪ್ರವೃಷ್ಥೇ ಉಪಿ ಮಹಾನುಭಾವೋ
ರಾಜಾ ತು ಪೃತ್ಯವಸನಾಭಿತಪ್ತಃ ॥

ಇತಿ ಶ್ರೀಮದ್ರಾಮಾಯಣೇ ಅಯೋಧ್ಯಾಕಾಂಡೇ ಅಷ್ಟಾದಶಃ ಸರ್ಗ:

ಭರತನು ಅನುಭವಿಸಲಿ (೨೨-೨೮). ಈ ಎರಡು ವರಗಳನ್ನು ನನಗೆ ಸಲ್ಲಿಸಬೇಕಾಗಿರುವುದರಿಂದಲೇ ಈ ನರೇಂದ್ರನು ನಿನ್ನ ಮೇಲಿನ ಕಾರುಣ್ಯದಲ್ಲಿ ಮುಳುಗಿ ಶೋಕದಿಂದ ಮುಖಿವನ್ನು ಒಣಗಿಸಿಕೊಂಡು ನಿನ್ನನ್ನು ತಲೆಯೆತ್ತಿ ಸೋಡಲಾರದೆ ಇದ್ದಾನೆ. ರಘುಕುಲೋತ್ತಮನಾದ ನೀನು ಮಹಾರಾಜನ ಈ ಆಜ್ಞ್ಯಯನ್ನು ನಡೆಸಬೇಕು. ಸತ್ಯವನ್ನು ಪರಿಪಾಲಿಸಿ ರಾಜನನ್ನು ಉದ್ದರಿಸಬೇಕು” ಎಂದಳು (೪೯-೫೦). ಹೀಗೆ ಕೈಕೇಯಿಯ ಕರ್ಮಾರವಾದ ಮಾತನ್ನಾಡುತ್ತಿದ್ದರೂ ರಾಮನಿಗೆ ಯಾವ ಅಸಮಾಧಾನವೂ ಆಗಲಿಲ್ಲ. ಆ ಮಹಾನುಭಾವನು ಸ್ವಲ್ಪವೂ ವ್ಯಧಿ ಪಡಲಿಲ್ಲ. ದಶರಘು ಮಾತ್ರ ಮಗನಿಗೆ ಕಷ್ಟವು ಬಂದಿತೆಂದು ಸಂಕಷಟಿಂದ ಬೆಂದುಹೋದನು (೫೧).

ಇಲ್ಲಿಗೆ ಶ್ರೀಮದ್ರಾಮಾಯಣದ ಅಯೋಧ್ಯಾಕಾಂಡದಲ್ಲಿ ಜದಿನಂಟನೆಯ ಸರ್ಗ-

ವಿಕೋನವಿಂಶಃ ಸರ್ಗಃ

ರಾಮಪತಿಜ್ಞಾ

ತದಪಿಯಾಮಾಮಿತ್ತಪ್ರೋಽ ವಚನಂ ಮರಸೋಪಮಮ್ |

ಶುತ್ತಾಂಥ ಏವ್ಯಧೇ ರಾಮಃ ಕೃತೀಯೋಂ ಚೀದಮಬೀತ್ | ೧

ಏವಮಸ್ತ ಗಮಿಷ್ಯಾಮಿ ವನಂ ವಸ್ತು ಮಹಂ ತ್ವಿತಃ |

ಜಟಾಚೀರಧರೋ ರಾಜ್ಞಃ ಪತಿಜ್ಞಾಮನುಷಾಲಯನ್ | ೨

ಇದಂ ತು ಜ್ಞಾತುಮಿಭ್ಯಾಮಿ ಕಮಧ್ರಂ ಮಾಂ ಮಹಿಂಪತಃ |

ನಾಭಿನಂದತಿ ದುರ್ಧಾಷೋ ಯಥಾಪ್ರಾರ್ಥಮರಿಂದಮಃ | ೩

ಮನ್ಯನ್ ಚ ತ್ವಿಯಾ ಕಾಯೋಂ ದೇವಿ ಬ್ರಾಹ್ಮಿ ತಥಾಗೃತಃ |

ಯಾಷ್ಯಾಮಿ ಭವ ಸುಸೀತಾ ವನಂ ಚೀರಜಟಾಧರಃ | ೪

ಹಿತೇನ ಗುರುಣಾ ಹಿತಾ ಕೃತಜ್ಞೀನ ನೃಪೇಣ ಚ |

ನಿಯುಜ್ಯಮಾಸೋ ಏಪ್ಯಭಃ ಕಂ ನ ಕುಯಾಮಹಂ ಹಿಯಮ್ | ೫

ಸರ್ಗ ೧೯

ಶ್ರೀರಾಮನು ಕಾಡಿಗ ಹೋಗಲು ಒಟ್ಟು ಆ ಏಪಯವನ್ನು
ತನ್ನ ತಾಯಿಗ ತಿಳಿಸಲು ಹೋಗುವುದು.

ಶತ್ರುಸಂಹಾರಕನಾದ ಶ್ರೀರಾಮನು ಮೃತ್ಯುವಿನಂತೆ ಕೂರವಾದ ಕೈತೀಯಿಯ
ಮಾತನ್ನು ಕೇಳಿ ಸ್ವಲ್ಪಪೂ ವ್ಯಧಿ ಪಡಲಿಲ್ಲ. ಅವನು ಕೈತೀಯಿಯನ್ನು ಹೋಡಿ
ಹೀಗೆಂದನು: “ಹಾಗೆಯೇ ಆಗಲಿ, ನಾನು ವನವಾಸಕ್ಕಾಗಿ ಹೋಗುವೆನು.
ಮಹಾರಾಜನು ಮಾತುಕೊಟ್ಟುದನ್ನು ಪೂರ್ಣಸುವುದಕ್ಕಾಗಿ ಜಟಿಯನ್ನು ಧರಿಸಿ
ನಾರುಬಟ್ಟೆಯನ್ನುಡುವೆನು (೧-೨). ಆದರೆ ಒಂದು ಏಪಯವನ್ನು ನಾನು
ತಿಳಿದುಕೊಳ್ಳಬೇಕಾಗಿದೆ. ಧೀರನಾದ ಮಹಾರಾಜನು ಮೋದಲಿನಂತೆ ನನ್ನೊಡನೆ
ಮಾತನಾಡದಿರಲು ಕಾರಣವೇನು? ದೇವಿ, ನೀನು ಚಿಂತಿಸಬೇಡ. ನಿನ್ನದುರಿಗೇ
ಹೇಳುತ್ತಿದ್ದೇನೆ; ನಾನು ಜಟಾವಲ್ಲುಲಗಳನ್ನು ಧರಿಸಿ ನಿಶ್ಚಯವಾಗಿಯೂ ಅರಣ್ಯಕ್ಕೆ
ಹೋಗುತ್ತೇನೆ. ನೀನು ಸಂತುಷ್ಟಭಾಗು (೨-೩). ಮಹಾರಾಜನು ನಿನ್ನ
ಉಪಕಾರವನ್ನು ಸ್ಕರಿಸುವಪ್ಪು

ಅಲೀಕಂ ಮಾನಸರ ಶೈಕಂ ಹೃದಯಂ ದಹತಿವ ಮೇ ।
ಸ್ವಯಂ ಯನ್ನಾಹ ಮಾಂ ರಾಜಾ ಭರತಸ್ಯಾಭಿಪೇಚನಮ್ ॥ ೬
ಅಹಂ ಹಿ ಸಿತಾಂ ರಾಜ್ಯಂ ಚ ಪಾತಾನಿವಾನ್ ಧನಾನಿ ಚ ।
ಹೃಮೋ ಭಾತೇ ಸ್ವಯಂ ದದ್ಯಾಂ ಭರತಾಯಾಪುಷೋದಿತಃ ॥ ೭
ಕಂ ಪ್ರನಮಸುಚೀಂದೇಣ ಸ್ವಯಂ ಷಿತಾ ಪುಷೋದಿತಃ ।
ತವ ಚ ಷಿಯಕಾಮಾರ್ಥಂ ಪ್ರತಿಜ್ಞಾಮನುಪಾಲಯನ್ ॥ ೮
ತದಾಶ್ವಸಯ ಹೀಮಂತಂ ಕಂ ನ್ನಿದಂ ಯನ್ನಹೀಪತಿಃ ।
ವಸುಧಾಸಕ್ತನಯನೋ ಮಂದಮಶೂಳಿ ಮುಂಚತಿ ॥ ೯
ಗಢ್ಯಂತು ಚ್ಯಾನಯಿತುಂ ದೂತಾಃ ಶೀಘ್ರಜವೈಹ್ಯಯೈಃ ।
ಭರತಂ ಮಾತುಲಕುಲಾದದ್ಯೈವ ನೃಪಶಾಸನಾತ್ ॥ ೧೦

ಕೃತಜ್ಞನಲ್ಲವೇ? ನನ್ನ ಶ್ರೀಯಸ್ವನ್ನ ಹೋರುತ್ತ ನನಗೆ ಗುರುವಾಗಿ ತಂದೆಯಾಗಿ ರಾಜನಾಡವನು ಅಜ್ಞೇಮಾಡಿದರೆ ಅವನ ಸಂತೋಷಕ್ವಾಗಿ ಯಾವ ಕಾರ್ಯವನ್ನು ನಾನು ಮಾಡಿ ಇದ್ದೇನು? ನಿಶ್ಚಯಿಂದ ಮಾಡುತ್ತೇನೆ (೫). ಆದರೆ ಭರತನಿಗೆ ಪಟ್ಟಾಭಿಪೇಕ ಮಾಡುತ್ತೇನೆಂದು ಮಹಾರಾಜನೇ ನನಗೆ ಏಕ ಹೇಳುವುದಿಲ್ಲವೆಂದು ನನಗೆ ಸಂಕಟವಾಗಿದೆ. ಇದು ನನ್ನ ಮನಸ್ಸಿನಲ್ಲಿ ನಿಂತು ನನ್ನನ್ನ ಹೊರೆಯುತ್ತಿದೆ (೬). ಯಾರು ಹೇಳಿದಿದ್ದರೂ ನನ್ನ ತಮ್ಮನಾದ ಭರತನಿಗೋಸ್ಯರ ರಾಜ್ಯವನ್ನೇ ಏಕ, ನನ್ನ ಪ್ರಾಣವನ್ನೂ ಸಕಲ ಐಶ್ವರ್ಯವನ್ನೂ ನಾನಾಗಿ ಸಂತೋಷದಿಂದ ಬಿಟ್ಟುಹೊಂಬಿಲ್ಲ. ಸಿತಿಯನ್ನಾದರೂ ತೋರೆದೇನು. ಹೀಗಿರುವಾಗ ನರೀಂದ್ರನಾದ ನನ್ನ ತಂದೆಯೇ ಅಜ್ಞಾಪಿಸಿದರೆ ಹೇಳಬೇಕಾದ್ದೇನು? ಇದರಿಂದ ನಿನಗೂ ಸಂತೋಷವಾಗುತ್ತದೆ, ನನ್ನ ತಂದೆಯ ಪ್ರತಿಜ್ಞೆಯೂ ನೆರವೇರುತ್ತದೆ - ಎಂದ ಮೇಲೆ ಅವಶ್ಯವಾಗಿ ರಾಜ್ಯವನ್ನು ಬಿಟ್ಟು ಹೋಗುತ್ತೇನೆ (೭-೮). ಆದ್ದರಿಂದ, ತಾಯಿ, ಮಾತಾಡಲು ಸಂಹೋಡಪಡುತ್ತಿರುವ ಮಹಾರಾಜನಿಗೆ ಸಮಾಧಾನವನ್ನು ಹೇಳಿ. ಆತನು ನೆಲವನ್ನು ನೋಡುತ್ತ ಕಣ್ಣೀರು ಸುರಿಸುವುದೇಕೆ? ಈಗಲೇ ರಾಜಾಜ್ಞೆಯಂತೆ ದೂತರು ಶೀಘ್ರಗಾಮಿಗಳಾದ ಅಶ್ವಗಳನ್ನೇರಿ ಭರತನನ್ನು ಸೋದರಮಾವನ ಮನೆಯಿಂದ ಕರೆತರುವುದಕ್ಕೆ ಹೋಗಲಿ (೯-೧೦).

ದಂಡಕಾರಣಮೇಷೋಹಮಿತೋ ಗಚ್ಛಾಮಿ ಸತ್ಯರಃ ।
 ಅವಿಚಾಯ್ ಓತುವಾಕ್ಯಂ ಸಮಾ ವಸ್ತುಂ ಚತುರ್ವರ್ತಿ ॥ ೧೧
 ಸಾ ಹೃಷಿ ತಸ್ಯ ತದ್ವಾಕ್ಯಂ ಶುತ್ತಾ ರಾಮಸ್ಯ ಕೈಕಯೀ ।
 ಪ್ರಸಾಂಧಂ ಶ್ರದ್ಧಾನಾ ಹಿ ತ್ವರಯಾಮಾಸ ರಾಘವಮ್ ॥ ೧೨
 ಏವಂ ಭವತು ಯಾಸ್ಯಂತಿ ದೂತಾಃ ಶೀಘ್ರಜವ್ಯೇಹರಯ್ಯೇ ।
 ಭರತಂ ಮಾತುಲಕುಲಾದುಪಾವತ್ಯಯಿತುಂ ನರಾಃ ॥ ೧೩
 ತವ ತ್ವಹಂ ಕ್ಷಮಂ ಮನ್ಯೇ ಸೋತ್ಸರಸ್ಯ ವಿಲಂಬನಮ್ ।
 ರಾಮ ತಸ್ಯಾದಿತಃ ಶೀಘ್ರಂ ವನಂ ತ್ವಂ ಗಂತುಮಹಸಿ ॥ ೧೪
 ಏಡಾನ್ನಿತಃ ಸ್ವಯಂ ಯಚ್ಚ ನೃಪಸ್ತಾಂ ನಾಭಿಭಾಪತೀ ।
 ಸೃತತ್ವಿಂಬಿಸ್ತರಶೀಷ್ಯ ಮನ್ಯುರೇಷೋಪನೀಯತಾಮ್ ॥ ೧೫
 ಯಾವತ್ತಂ ನ ವನಂ ಯಾತಃ ಪುರಾದಸ್ಯಾದಭಿತ್ವರನ್ ।
 ಪಿತಾ ತಾವನ್ ತೇ ರಾಮ ಸಾಸ್ಯತೇ ಭೋಕ್ತ್ವತೇರಂಪಿ ವಾ ॥ ೧೬

ಇಗೊ, ನಾನು ತಡಮಾಡದೆ ದಂಡಕಾರಣಕ್ಕೆ ಹೋರಡುತ್ತೇನೆ. ಹಿಂದು ಮುಂದು ಸೋಡದೆ, ತಂದೆಯ ಮಾತಿನಂತೆ ಹದಿನಾಲ್ಕು ವರ್ಷ ಅರಣ್ಯದಲ್ಲಿರುತ್ತೇನೆ” ಎಂದನು (೧೧). ರಾಮನ ವಚನವನ್ನು ಕೇಳಿ ಕೃತೀಯಿಯ ಹರ್ಷದಿಂದ ಉಬ್ಬಿದಳು. ರಾಮನು ಕಾಡಿಗೆ ಹೋಗುವುದು ನಿಶ್ಚಯವೆಂದು ತಿಳಿದುಕೊಂಡಳು. ಅವನನ್ನು ಇನ್ನೂ ತ್ವರೆಪಡಿಸುತ್ತ ಈ ಪ್ರಕಾರ ಹೇಳಿದಳು: “ಹಾಗೆಯೇ ಆಗಲಿ; ರಾಮ, ದೂತರು ಶೀಘ್ರಗಾಮಿಗಳಾದ ಅಶ್ವಗಳನ್ನೇರಿ ಭರತನನ್ನು ಕರೆತರಲು ಹೋಗುವರು (೧೭-೧೯). ಆದರೆ ತಂದೆಯ ಮಾತನ್ನು ನಡೆಸಲು ಉತ್ತಾಹದಿಂದಿರುವ ನೀನು ತಡಮಾಡುವುದು ಸರಿಯಲ್ಲ. ನೀನು ಕೂಡಲೇ ಇಲ್ಲಿಂದ ಕಾಡಿಗೆ ಹೋರಟು ಹೋಗಬೇಕು. ನೀನು ಪುರುಷರಲ್ಲಿ ಶ್ರೀಷ್ಟನಾದವನು. ರಾಜನು ಸಂಕೋಚದಿಂದ ನಿನ್ನೊಡನೆ ಮಾತನಾಡುತ್ತಿಲ್ಲ; ಆದೇನೂ ದೊಡ್ಡ ವಿಷಯವಲ್ಲ. ನೀನು ಬಂತಿಸಬೇಡ (೧೪-೧೫). ನೀನು ಈ ನಗರವನ್ನು ಬಿಟ್ಟು ಕಾಡಿಗೆ ಹೋರಟು ಹೋಗುವವರೆಗೂ, ರಾಮ, ನಿನ್ನ ತಂದೆ ಸ್ವಾನವನ್ನು ಮಾಡುವುದಿಲ್ಲ;

ಧಿಕ್ಕಷ್ಟೇಮಿತಿ ನಿಃಶ್ವರ್ಯ ರಾಜಾ ಶೋಕಪರಿಪ್ಲತ್ತಃ ।
ಮೂಚ್ಚಿತೋ ಸ್ವಪತತ್ತಸ್ಮಿನ್ ಪರ್ಯಂಕೇ ಹೇಮಭೂಷಿತೇ ॥೧೮
ರಾಮೋಪ್ಯತಾಧಿಯ ರಾಜಾನಂ ಕೃಕೇಯಾಭಿಪ್ರಾಯಿತೋದಿತಃ ।
ಕಶಯೀವಾಹತೋ ವಾಜೇ ವನಂ ಗಂತುಂ ಕೃತತ್ವರಃ ॥ ೧೯
ತದಜ್ಯಮನಾಯಾಯಾ ವಚನಂ ದಾರುಷೋದಯಮ್ |
ಶುತ್ತಾ ಗತವ್ಯಥೋ ರಾಮಃ ಕೃಕೇಯೀಂ ವಾಕ್ಯಮಬ್ರವೀತ್ | ೨೦
ಘಾಹಮಧ್ರಾಪರೋ ದೇವಿ ಲೋಕಮಾವಸ್ತುಮುತ್ತಹೇ ।
ವಿಧಿ ಮಾಮೃಷಿಭಿಸ್ತಲ್ಯಂ ಕೇವಲಂ ಧರ್ಮಮಾಸಿತಮ್ | ೨೧
ಯದತ್ತಭವತಃ ಕಂಬತ್ | ಶಕ್ತಂ ಕರ್ತುಂ ಸ್ತಿರುಂ ಮಯಾ ।
ಪಾಣಾನಂ ಪರಿತ್ಯಜ್ ಸರ್ವಧಾ ಕೃತಮೇವ ತತ್ | ೨೨
ನ ಹೃತೋ ಧರ್ಮಚರಣಂ ಕಂಬದಸ್ತಿ ಮಹತ್ತರಮ್ |
ಯಥಾ ಓತರಿ ಶುಶ್ಲಾಂಶಾ ತಸ್ಯ ವಾ ವಚನಕಿಯಾ ॥ ೨೩

ಉಂಟವನ್ನೂ ಮಾಡುವದಿಲ್ಲ” ಎಂದು ಸುಡಿದಳು (೧೬). ಅಷ್ಟರಲ್ಲಿ ದಶರಥನು ಉಮ್ಮೆಳಿಸುವ ದುಃಖವನ್ನು ತಡೆಯಲಾರದೆ “ಅಯ್ಯಾ ಕಷ್ಟವೇ” ಎನ್ನತ್ತೆ ಉಸಿರೆಳಿದು ಸುವರ್ಣಾಮಯವಾದ ಮಂಬಡಲ್ಲಿ ಎಚ್ಚರದಷ್ಟಿಬಿದ್ಧನು. ರಾಮನು ದಶರಥನನ್ನು ಎತ್ತಿ ಕುಳಿರಿಸಿದನು. ಇತ್ತು ಕೃಕೇಯಿಯ ಒತ್ತಾಯವು, ಕುದರೆಯನ್ನು ಚಾಟಿಯಿಂದ ಹೊಡೆದಂತೆ ಕಾಡಿಗೆ ಹೋಗಲು ರಾಮನನ್ನು ತ್ವರೆಪಡಿಸುತ್ತಿತ್ತು (೧೮-೧೯). ಅಯೋಗ್ಯಾಳಾದ ಆಕೆಯ ನಿಪ್ಪರವಾದ ಮಾತನ್ನು ಕೇಳಿಯೂ ರಾಮನು ನಿಶ್ಚಿಂತೆಯಿಂದ ಕೃಕೇಯಿಗೆ ಈ ರೀತಿ ಹೇಳಿದನು: “ದೇವಿ, ನಾನು ಏಶ್ವರ್ಯಕಾಮನೆಯಿಂದ ಈ ಲೋಕದಲ್ಲಿರಲು ಬಯಸುತ್ತಿಲ್ಲ. ನಾನು ಮಷಿಗಳಿಂತ ಕೇವಲ ಧರ್ಮವನ್ನು ನಂಬಿದ್ದೇನೆಂದು ತಿಳಿದುಕೊ (೧೯-೨೦). ಪೂಜ್ಯಾನಾದ ನನ್ನ ತಂದೆಗೆ ಪ್ರಿಯವಾದ್ದನ್ನು ಮಾಡಲು ನನಗೆ ಶಕ್ತಾವಾದರೆ, ನನ್ನ ಪ್ರಾಣವನ್ನುದೂ ಕೊಟ್ಟು ಅದನ್ನು ಮಾಡಿಯೇ ತೀರುತ್ತೇನೆ. ತಂದೆಯ ಸೇವೆಯನ್ನು ಮಾಡುವುದು, ತಂದೆಯ ಮಾತಿನಂತೆ ಆಚರಿಸುವುದು - ಇದಕ್ಕಿಂತಲೂ

ಅನುಕೋದವ್ಯತ್ಯಭವತಾ ಭವತ್ತಾ ವಚನಾದಹಮ್ |

ವನೇ ವತ್ತಾ ಮೀ ವಿಜನೇ ವಷಾಣೀಹ ಚತುರ್ದಶ || ೨೩

ನ ನೊನಂ ಮಯಿ ಕೃಕೇಯಿ ಕಂಬದಾಶಂಸಸೇ ಗುಣಮ್ |

ಯದಾಜಾನಮವೋಚಸ್ಯಂ ಮಮೇಶ್ವರತರಾ ಸತೀ || ೨೪

ಯಾವನ್ನಾತರಮಾಪ್ಯಚ್ಛೀ ಸೀತಾಂ ಚಾನುನಯಾಮೃಹಮ್ |

ತತೋದ್ವೈ ಗಮಿಷಾಮಿ ದಂಡಕಾನಾಂ ಮಹದ್ವನಮ್ || ೨೫

ಭರತಃ ಪಾಲಯೇದಾಜ್ಯಂ ಶುಶ್ರಾವೇಚ್ಚ ಷಿತುಯಂಥಾ |

ತಥಾ ಭವತ್ತಾ ಕರ್ತವ್ಯಂ ಸ ಹಿ ಧರ್ಮಃ ಸನಾತನಃ || ೨೬

ಸ ರಾಮಸ್ಯ ವಚಃ ಶುತ್ತಾ ಭೃಶಂ ದುಃಖತಃ ಷಿತಾ |

ಶೋಕಾದಶಕ್ಷುವನ್ ವಕ್ತುಂ ಪ್ರರುರೋದ ಮಹಾಸ್ವನಮ್ || ೨೭

ವಂದಿತ್ವ ಚರಣೌ ರಾಮೋ ವಿಂಜಸ್ಯ ಷಿತುಸ್ವಥಾ |

ಕೃಕೇಯಾಶ್ಚಾಪ್ಯನಾಯಾಯಾ ನಿಶ್ಚಾಮ ಮಹಾದೃತಿಃ || ೨೮

ಹೆಚ್ಚಿನ ಧರ್ಮ ಯಾವುದೂ ಇಲ್ಲ (ಅ೧-ಅ೨). ನನ್ನ ತಂದೆಯು ಹೇಳಿದ್ದರೂ ಪೊಜ್ಞಾದ ನಿನ್ನ ಮಾತನ್ನೇ ನಂಬಿ ನಿಜನವಾದ ವನದಲ್ಲಿ ಹದಿನಾಲ್ಕು ವರ್ಷ ವಾಸಮಾಡುವೆನು. ಕೇರಯ ರಾಜಪುತ್ರಿಯಾದ ನೀನು ನನ್ನಲ್ಲಿ ಯಾವ ಸದ್ಗುಣವನ್ನೂ ನಿರೀಕ್ಷಿಸಲಿಲ್ಲವೆಂದು ಕಾಣುತ್ತದೆ. ನನಗೆ ನೇರವಾಗಿ ಅಪ್ರಣಿಮಾಡಲು ನಿನಗೆ ಅಧಿಕಾರಿದ್ದರೂ ಮಹಾರಾಜನಿಗೆ ಈ ವಿಷಯವನ್ನು ಹೇಳಿದೆಯಲ್ಲ (ಅ೩-ಅ೪). ಇನ್ನು ನಾನು ತಾಯಿಯನ್ನು ಬೀಳಿನ್ನಾಂಡು ಸೀತೆಗೆ ಸಮಾಧಾನ ಹೇಳುವದೊಂದೇ ತಡ - ಈ ದಿನವೇ ವಿಶಾಲವಾದ ದಂಡಕಾರಣಕ್ಕೆ ಹೊರಡುವೆನು. ಭರತನು ರಾಜ್ಯವನ್ನು ಪಾಲಿಸುತ್ತ ತಂದೆಯ ಶುಶ್ರಾವೇಯಲ್ಲಿ ನಿರತನಾಗಿರುವಂತೆ ನೀನು ನೋಡಿಕೊಳ್ಳಬೇಕು. ಏಕೆಂದರೆ, ಷಿತ್ಯ ಶುಶ್ರಾವೇಯು “ಶಾಶ್ವತವಾದ ಧರ್ಮ” ಎಂದು ಹೇಳಿದನು (ಅ೫-ಅ೬). ರಾಮನ ಮಾತನ್ನು ಕೇಳಿ ಅವನ ತಂದೆಗೆ ದುಃಖ ಉಕ್ಕಿಬಂದಿತು; ಮಾತು ಹೊರಡಲಿಲ್ಲ. ಅವನು ಗಟ್ಟಿಯಾಗಿ ‘ಹೋ’ ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದನು. ಆಗ ಶ್ರೀರಾಮನು ಬಾಹ್ಯಪ್ರಜ್ಞಯಿಲ್ಲದ ತಂದೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಅಯೋಗ್ಯಾದ

ಸ ರಾಮಃ ಚಿತರಂ ಕೃತ್ಯಾ ಕೃಕೇಯೀಂ ಚ ಪ್ರದಕ್ಷಿಣಮ್ |
ನಿಷ್ಠರಮ್ಯಾಂತಃಪುರಾತ್ಸಾತ್ ಸ್ವಂ ದದರ್ಶ ಮಹಾಜ್ಞನಮ್ || ೨೯
ತಂ ಬಾಷಪರಿಪೂರ್ವಾಕ್ಷಃ ಪ್ರಷ್ಪತೋನುಜಗಾಮ ಹ |
ಲಕ್ಷ್ಮಣಃ ಪರಮಕುಂಧಃ ಸುಮಿತ್ರಾನಂದವರ್ಧನಃ || ೩೦
ಅಭಿಪೇಚನಿಕಂ ಭಾಂಡಂ ಕೃತ್ಯಾ ರಾಮಃ ಪ್ರದಕ್ಷಿಣಮ್ |
ಶನ್ಯೇಜಗಾಮ ಸಾಪೇಕ್ಷೀ ದೃಷ್ಟಿಂ ತತ್ತಾವಿಚಾಲಯನ್ || ೩೧
ನ ಚಾಸ್ಯ ಮಹತೀಂ ಲಕ್ಷ್ಮೀಂ ರಾಜ್ಯಾಶೋಪಕರ್ಣತಿ |
ಲೋಕಕಾಂತಸ್ಯ ಕಾಂತತ್ವಾಭ್ಯೇತರಶ್ಮೀರಿವ ಕ್ಷಮಾ || ೩೨
ನ ವನಂ ಗಂತುಕಾಮಸ್ಯ ತ್ಯಜತಶ್ಚ ವಸುಂಧರಾಮ್ |
ಸರ್ವಲೋಕಾತಿಗಸ್ಯೇವ ಲಕ್ಷ್ಮೀತೇ ಚತ್ವಾವಿಕ್ರಿಯಾ || ೩೩
ಪ್ರತಿಷಿಧ್ಯ ಶುಭಂ ಭತ್ರಂ ವೈಜನೇ ಚ ಸ್ವಲಂಕೃತೇ |
ವಿಸರ್ವಾಯಿತ್ವಾ ಸ್ವಾಧನಂ ರಥಂ ಪೌರಾಂಸ್ತಧಾ ಜನಾನ್ || ೩೪

ಕೃಕೇಯಿಯ ಪಾದಗಳಿಗೂ ವಂದಿಸಿದನು. ಅನಂತರ ಆ ತೇಜಸ್ಸಿಯು ತನ್ನ ತಂದೆಗೂ ಕೃಕೇಯಿಗೂ ಪ್ರದಕ್ಷಿಣೆಯನ್ನು ಮಾಡಿ, ಅಂತಃಪುರದಿಂದ ಹೊರಟನು (೨೨-೨೫). ಹೊರಗೆ ನಿಂತಿದ್ದ ತನ್ನ ಮಿತ್ರರನ್ನು ಕಂಡು ನಡೆದ ವೃತ್ತಾಂತವನ್ನು ತಿಳಿಸಲು, ಅದನ್ನು ಕೇಳಿ ಸುಮಿತ್ರಾನಯನಾದ ಲಕ್ಷ್ಮಣನು ಸಿಟ್ಟಿನಿಂದ ಉರಿದೆದನು. ಆ ಮೇಲೆ ಅವನು ಕಣ್ಣೀರನ್ನು ತುಂಬಿಕೊಂಡು ರಾಮನ ಹಿಂದೆ ಹೊರಟನು (೨೯-೩೦). ಶ್ರೀರಾಮನು ಅಲ್ಲಿ ಸಿದ್ಧಪಡಿಸಿದ್ದ ಪಟ್ಟಾಭಿಪೇಕ್ಷದ ಉಪಕರಣಗಳಿಗೆ ಪ್ರದಕ್ಷಿಣಾಕಾರವಾಗಿ ಮೆಲ್ಲಗೆ ಬಳಸಿಬಂದನು. ಅವುಗಳನ್ನು ಕಣ್ಣತೀಯು ನೋಡಲಿಲ್ಲ. ಅವನಿಗೆ ವನಕ್ಕೆ ಹೋಗಬೇಕೆಂಬ ಅಪೇಕ್ಷೆಯೊಂದೇ ಮನಸ್ಸಿನಲ್ಲಿತ್ತು. (೩೧). ರಾತ್ರಿಯಲ್ಲಿ ಕತ್ತಲು ಕವಿದರೆ ಚಂದನ ಕಾಂತಿಗೆ ಚ್ಯಾತಿಯಿಲ್ಲವಷ್ಟೇ? ಹಾಗೆ ರಾಜ್ಯ ಭೂಂಶವು ಕತ್ತಲೆಯಂತೆ ಆವರಿಸಿದ್ದರೂ ಪರಮರಮಣೀಯನಾದ ಶ್ರೀರಾಮ ಚಂದನ ಕಾಂತಿಯು ಸ್ವಲ್ಪವೂ ಕಂದಲಿಲ್ಲ (೩೨). ರಾಜ್ಯಲಕ್ಷ್ಮೀಯನ್ನು ತ್ಯಜಿಸಿ ಕಾಡಿಗೆ ಹೊರಟಿದ್ದರೂ ಅವನ ಮನಸ್ಸಿನಲ್ಲಿ ಯಾವ ವಿಕಾರವೂ ತೋರಲಿಲ್ಲ. ಲೋಕಾತೀತನಾದ ಯೋಗೀಶ್ವರನಂತೆ ಅವನು ಒಂದೇ ರೀತಿಯಲ್ಲಿದ್ದನು (೩೩). (ತನ್ನನ್ನು ಗೌರವಿಸುವದಕ್ಕಾಗಿ ಸೇವಕರು ತಂದ)

ಧಾರಯನ್ನನೂ ದು:ಖಮಿಂದಿಯಾಣಿ ನಿಗೃಹ್ಯ ಚ ।
 ಪ್ರವಿಶೇಶಾತ್ಮವಾನ್ ವೇಶೈ ಮಾತುರಷಿಯಶಂಸಿವಾನ್ ॥ ೩೫
 ಸವೋಹ್ಯಭಿಜನಃ ಶ್ರೀಮಾನ್ ಶ್ರೀಮತಃ ಶತ್ಯವಾದಿನಃ ।
 ನಾಲಕ್ಷಯತ ರಾಮಸ್ಯ ಕಂಚಿದಾಕಾರಮಾನನೇ ॥ ೩೬
 ಉಚಿತಂ ಚ ಮಾಹಾಭಾರತನ್ ಇಹೌ ಹಷಟ್ಮಾತ್ಮನಃ ।
 ಶಾರದಃ ಸಮುದೀಕಾಂಶಂಶಂದಸ್ಯೇಜ ಇವಾತ್ಮಜಮ್ ॥ ೩೭
 ಷಾಚಾ ಮಥುರಯಾ ರಾಮಃ ಸರ್ವಂ ಸಂಮಾನಯನ್ ಜನಮ್ ।
 ಮಾತುಃ ಸಮೀಪಂ ಧರ್ಮಾತ್ಮಾ ಪ್ರವಿಶೇಶ ಮಹಾಯಾಃ ॥ ೩೮
 ತಂ ಗುಣ್ಯಃ ಸಮತಾಂ ಪಾಪೋಽಭಾತಾ ಏಪ್ಯಲವಿಕಮಃ ।
 ಸೌಮಿತ್ರಿರನುವವಾಜ ಧಾರಯನ್ ದು:ಖಮಾತ್ಮಜಮ್ ॥ ೩೯
 ಪ್ರವಿಶೈ ವೇಶಾಂತಿಭೃತಂ ಮುದಾಂಸಿತಂ
 ಸಮೀಕ್ಷೈ ತಾಂ ಚಾರ್ಥ-ವಿಪತ್ತಿಮಾಗತಾಮ್ ।

ಭತ್ರಾಮರಗಳು ಬೇಡವೆಂದು ಹೇಳಿ, ಮಿತ್ರರನ್ನು ಪೌರಜನರನ್ನು ನಿಲ್ಲಿಸಿ, ರಥವನ್ನು ತಿರಸ್ಕರಿಸಿ, ದು:ಖವನ್ನು ಅದುಮಿ, ಇಂದಿಯಗಳನ್ನು ನಿಗೃಹಿಸಿ, ಆ ಧೀರೋದಾತ್ಮನು ತನ್ನ ತಾಯಿಗೆ ಈ ಕೆಟ್ಟ ಸುದ್ದಿಯನ್ನು ತಿಳಿಸುವುದಕ್ಕಾಗಿ ಅವಳ ಅಂತಃಪುರವನ್ನು ಪ್ರವೇಶಿಸಿದನು (೩೪-೩೫). ಆ ಸಮಯದಲ್ಲಿ ಶ್ರೀರಾಮನ ಬಂಧು ಮಿತ್ರರೂ ಕೂಡ ಆ ಸತ್ಯಸಂಧನ ಮುಖಿದಲ್ಲಿ ಯಾವ ವ್ಯತ್ಯಾಸವನ್ನು ಕಾಣಲಿಲ್ಲ. ಶ್ರೀರಾಮನು ಹಷಟ್ಭರಿತನಾಗಿಯೇ ಇದ್ದನು. ಶರತ್ವಾಲದ ಚಂದ್ರನಿಗೆ ಕಾಂತಿಯು ಹೇಗೆ ಸಹಜವೋ ಹಾಗೆ ಆ ವೀರನಿಗೆ ಹಷಟ್ವ ಸಹಜವಾದ ಗುಣವಾಗಿತ್ತು (೩೬-೩೭). ಆ ಧರ್ಮಾತ್ಮನು ಮಥುರವಾದ ನುಡಿಯಿಂದ ಎಲ್ಲರನ್ನು ಸಮಾಖ್ಯನಿಸುತ್ತ ತಾಯಿಯ ಬಳಿಗೆ ಹೋದನು. ಮಹಾಪರಾಕ್ರಮಿಯಾದ ಲಕ್ಷ್ಮಣನು ಅಣ್ಣನ ಸುಖ ದು:ಖಗಳಿಗೆ ಸಮಭಾಗಿಯಾಗಿದ್ದನು. ಅವನು ತನ್ನ ದು:ಖವನ್ನು ಮನಸ್ಸಿನಲ್ಲಿಯೇ ನುಂಗಿಕೊಳ್ಳತ್ತ ರಾಮನನ್ನು ಹಿಂಬಾಲಿಸಿ ಹೋದನು (೩೮-೩೯). ಅತ್ತ ಕೊಸಲ್ಯೈಯ ಅಂತಃಪುರವು ರಾಮಾಭಿಷೇಕದ ಹಷಟ್ಸಂಭ್ರಮಗಳಲ್ಲಿ ಮುಳುಗಿತ್ತು. ಇತ್ತ ರಾಮನಿಗೆ ಈ ಆಪತ್ತ ಬಂದಿತ್ತು. ತನ್ನ ಆಪ್ತಜನರಿಗೆ

ನ ಚೈವ ರಾಮೋತ್ತ ಜಗಾಮ ವಿಕಿಯಂ

ಮಹ್ಯಜ್ಞನಾಯಾತ್ತೆವಿಪತ್ತಿಶಂಕಯಾ ॥

೪೦

ಇತಿ ಶ್ರೀಮದ್ಭಾಷಾಯಣೇ ಅಯೋಧ್ಯಾಕಾಂಡೇ ಏಕೋನವಿಂಶಃ ಸಗ್ರಹ:

ಎಂಶಃ ಸಗ್ರಹ:

ಕೌಸಲ್ಯಾಕ್ರಂದಃ

ತಸ್ಮಿಂಸ್ತ ಪುರುಷವ್ಯಾಘ್ರೇ ನಿಷ್ಠಾ ರಮತಿ ಕೃತಾಂಜಲೌ ।

ಅರ್ಥಾಚೀಲ್ಯೋ ಮಹಾನ್ ಜಜ್ಞೀ ಸ್ತೀಜಾಮಂತಃಪುರೇ ತದಾ ॥ ೮

ಕೃತ್ಯೇಷ್ವಚೋದಿತಃ ಪಿತಾ ಸರ್ವಸ್ಯಾಂತಃಪುರಸ್ಯ ಚ ।

ಗತಿಯಃ ಶರಣಂ ಚಾಪಿ ಸ ರಾಮೋರ್ದ್ವ ಪ್ರವಶ್ಯತಿ ॥೯

ಅಶಾಭಂಗವಾಗಿ ಏನಾದರೂ ವಿಪತ್ತು ಸಂಭವಿ ಸೀತಂದು ಅವನಿಗೆ ಅಂಜಿಕೆಯಿತ್ತು. ಅದನ್ನು ಚೆಂತಿಸಿ ಶ್ರೀರಾಮನು ಯಾವ ಚಿತ್ತವಿಕಾರವನ್ನೂ ತೋರಿಸದೆ ಉತ್ಸಾಹದಿಂದಿದ್ದನು (೪೦).

ಇಲ್ಲಿಗೆ ಶ್ರೀಮದ್ಭಾಷಾಯಣದ ಅಯೋಧ್ಯಾಕಾಂಡದಲ್ಲಿ ಹತ್ಯೋಂಬತ್ತನೆಯ ಸಗ್ರಹ

ಸಗ್ರಹ ೨೦

ಶ್ರೀರಾಮನು ಕೌಸಲ್ಯೀಗೆ ತನ್ನ ವನವಾಸವ್ಯತಾಂತವನ್ನು

ಹೇಳುವುದು. ಕೌಸಲ್ಯೀಯ ವಿಲಾಪ.

ಪುರುಷೋತ್ತಮನಾದ ಶ್ರೀರಾಮನು ದಶರಥನಿಗೂ ಕೈಕೇಯಿಗೂ ವಂದಿಸಿ ಕೈಮುಗಿದುಕೊಂಡೇ ಹೊರಟು ಹೋಗಲು, ಒಡನೇಯೇ ಅಂತಃಪುರದಲ್ಲಿ ಹೆಂಗಸರ ದೊಡ್ಡ ಹಾಹಾಕಾರವೆದ್ದಿತು. ರಾಜಸ್ತೀಯರು ಗೋಳಾಡಿದರು: “ಅಯೋಽಿ ನಮ್ಮ ರಾಮನು ಹೋರಟು ಹೋಗುವನು. ತಂದೆಯು ಹೇಳಿದಿದ್ದರೂ ತಾನಾಗಿ ನಮ್ಮೆಲ್ಲರ ಕೆಲಸಗಳನ್ನು ಮಾಡಿಕೊಡುತ್ತಿದ್ದನಲ್ಲ !

ಕೌಸಲ್ಯಾಯಾಂ ಯಥಾ ಯುಕ್ತೋ ಜನನ್ಯಾಂ ವರ್ತತೇ ಸದಾ ।

ತಥ್ವವ ವರ್ತತೇಽಷ್ಟಾಮು ಜನ್ಯಪ್ರಭೃತಿ ರಾಘವ: ॥ ೩

ನ ಕುಢ್ಯತ್ತಬ್ರಹ್ಮೋಽಃ ಕೋಧನೀಯಾನಿ ವರ್ಜಯನಾ ।

ಕುಧಾನ್ ಪ್ರಸಾದಯನಾ ಸರ್ವಾನಾ ಸ ಇತೋಽದ್ಯ ಪ್ರವಶ್ಚತಿ ೪

ಅಬುದ್ಧಿಭರತ ನೋ ರಾಜಾ ಜೀವಲೋಕಂ ಚರತ್ಯಯಮ್ ।

ಯೋ ಗತಿಂ ಸರ್ವಲೋಕಾನಾಂ ಪರಿತ್ಯಜತಿ ರಾಘವಮ್ ॥ ೫

ಇತಿ ಸರ್ವ ಮಹಿಷ್ಯಾತ್ ವಿವತ್ತಾ ಇವ ಧೇನವಃ ।

ಪತಿಮಾಚುಕುಶುಶ್ವವ ಸಸ್ವರಂ ಒಾಟ ಚುಕುಶುಃ ॥ ೬

ಸ ಹಿ ಚಾಂತಃಪುರೇ ಫೋರಮಾರ್ತಾಶಬ್ದಂ ಮಹಿಷತಿಃ ।

ಪೃತ್ಯ ಶೋಕಾಭಿಸಂತಪ್ತಃ ಶುತ್ತಾ ವ್ಯಾಲೀಯತಾಸನೇ ॥ ೭

ನಮ್ಮ ಯೋಗ್ಯೇಮಗಳನ್ನು ನೋಡಿಕೊಳ್ಳುತ್ತ ನಮಗೆ ಗತಿಯಾಗಿದ್ದನಲ್ಲ / (೧-೨). ತನ್ನ ಹಡೆದ ತಾಯಿ ಕೌಸಲ್ಯೆಯಲ್ಲಿ ಹೇಗೆ ಭಕ್ತಿವಿಶ್ವಾಸಗಳಿಂದ ನಡೆದುಕೊಳ್ಳುತ್ತಿದ್ದನೋ, ಹಾಗೆಯೇ ನಮ್ಮಲ್ಲಿಯೂ ಅವನು ಹುಟ್ಟಿದಂದಿನಿಂದಲೂ ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದನಲ್ಲ / ಬಯ್ಯರೂ ಹೋಪಿಸಿಕೊಳ್ಳುವವನಲ್ಲ. ನಾವು ಹೋಪಗೊಂಡರೆ ಬಂದು ಸಂತೇಸುತ್ತಿದ್ದನು. ಅಂಥ ರಾಮನು ಇಂದು ಹೋರಟು ಹೋಗುವನು (೨-೪). ಅಯೋ / ನಮ್ಮ ರಾಜನಿಗೆ ಬುದ್ಧಿಯಲ್ಲ. ಸಮಸ್ತ ಜನರಿಗೂ ದಿಕ್ಷಾಗಿದ್ದ ಶ್ರೀರಾಮನನ್ನು ಮನೇಯಿಂದ ಹೋರಡಿಸುತ್ತಿದ್ದಾನೆ. ಈ ರಾಜಸು ಎಲ್ಲರನ್ನೂ ಹಾಳುಮಾಡಬೇಕೆಂದು ಹವಣಿಸಿದ್ದಾನೆ” ಎಂದು ಹೇಳಿಕೊಳ್ಳುತ್ತ ಗೋಳಾದಿದರು (೫). ಆ ರಾಜಪತ್ರಿಯರು ಕರುವನ್ನು ಕಳೆದುಕೊಂಡ ಹಸುಗಳಂತೆ ಪರಿತಪಿಸುತ್ತ ದೂರಧನನ್ನು ಬಯ್ಯತ್ತ ಗಟ್ಟಿಯಾಗಿ ಅಳತೊಡಗಿದರು. ಹೀಗೆ ಅಂತಃಪುರದಲ್ಲಿದ್ದ ಫೋರವಾದ ಹಾಹಾಕಾರವು ಮಹಾರಾಜನಿಗೆ ಕೇಳಿಸಿತು. ಪೃತ್ಯ ಶೋಕದಿಂದ ಕಂಗಣಿಸಿದ್ದ ಆತನು ಈ ಗೋಳಾಟವನ್ನು ಕೇಳಿ ಮಂಜದಲ್ಲಿಯೇ

ರಾಮಸ್ತ ಭೃತಮಾಯಸೋ ನಿಶ್ಚಯನಿವ ಕುಂಜರಃ ।
ಜಗಾಮ ಸಹಿತೋ ಭೂತಾ ಮಾತುರಂತಃಪುರಂ ವಶೀ ॥ ೪
ಸೋಪಶ್ತತ್ತಾ ಪುರುಷಂ ತತ್ತ ವೃದ್ಧಂ ಪರಮಪೂರ್ಜಿತಮ್ ।
ಉಪವಿಷ್ಟಂ ಗೃಹದಾವಾರಿ ತಿಷ್ಠತಶಾಪರಾನ್ ಬಹೂನ್ ॥ ೫
ದೃಷ್ಟಿಪತು ತದಾ ರಾಮಂ ತೇ ಸರ್ವೇ ಸಹಸೋತ್ತಿತಾಃ ।
ಜಯೇನ ಜಯತಾಂ ಶೈಷಂ ವರ್ಧಯಂತಿ ಸ್ಮಾ ರಾಘವಮ್ ॥ ೬
ಪ್ರವಿಶ್ಯ ಪ್ರಥಮಾಂ ಕಞ್ಜ್ಯಾಂ ದ್ವಿತೀಯಾಯಾಂ ದದರ್ಭ ಸಃ ।
ಬಾಹ್ಯಾಸಾನ್ ವೇದಸಂಪನ್ನಾನ್ ವೃದ್ಧಾನ್ ರಾಜಾಭಿಸತ್ತಮಾನ್ ॥ ೭
ಪ್ರಣಮ್ ರಾಮಸ್ತಾನ್ ವೃದ್ಧಾಂಷ್ಟತೀಯಾಯಾಂ ದದರ್ಭ ಸಃ ।
ಸ್ತ್ರೀಯೋ ವೃದ್ಧಾಶ್ಚ ಬಾಲಾಂಷ್ಟ ದಾಖರಕ್ಷಣತತ್ತರಾಃ ॥ ೮
ವರ್ಧಯಿತ್ತಾ ಪ್ರಹಾರಾಃ ಪ್ರವಿಶ್ಯ ಚ ಗೃಹಂ ಸ್ತ್ರಿಯಃ ।
ನೃವೇದಯಂತ ತ್ವರಿತಾ ರಾಮಮಾತುಃ ಶಿಯಂ ತದಾ ॥ ೯

ಸುರುಟಿಕೊಂಡನು (೬-೭). ಇತ್ತ ಶ್ರೀರಾಮನಿಗೆ ಬಾಂಧವರ ಶೋಕವನ್ನು ನೋಡಿ ಬಹಳ ಹೀದವಾಯಿತು. ಆದರೂ ಜತೇಂದ್ರಿಯನಾದ್ವರಿಂದ ದುಃಖವನ್ನು ನುಂಗಿಕೊಂಡು ಅನೆಯಂತೆ ನಿಟ್ಟಿಸಿರು ಬಿಡುತ್ತ ತಮ್ಮನೋಡನೆ ತಾಯಿಯ ಅಂತಃಪುರಕ್ಕೆ ಬಂದನು (೮). ಅಂತಃಪುರದ ಬಾಗಿಲಿನಲ್ಲಿ ವೃದ್ಧನೂ ದಾಖರಪಾಲಕರಲ್ಲಿ ಮುಖ್ಯನೂ ಮಾನ್ಯನೂ ಆದ ಒಬ್ಬ ಪುರುಷನೂ ಅವನೋಡನೆ ಇನ್ನೂ ಅನೇಕ ಕಾವಲುಗಾರರೂ ಕುಳಿತಿರುವುದನ್ನು ಶ್ರೀರಾಮನು ಕಂಡನು. ಅವರೆಲ್ಲರೂ ರಾಘವನನ್ನು ಕಂಡೋಡನೆ ಧಟ್ಟನೆ ಎದ್ದುನಿಂತು ಜಯಕಾರವನ್ನು ಮಾಡಿದರು (೯-೧೦). ಶ್ರೀರಾಮನು ಒಂದನೆಯ ಕಕ್ಷ್ಯವನ್ನೂ ಎರಡನೆಯ ಕಕ್ಷ್ಯವನ್ನೂ ಪ್ರವೇಶಿಸಲು, ಅಲ್ಲಿ ವೇದಪಾರಂಗತರೂ ದಶರಥಿಗೆ ಪೂಜ್ಯರೂ ಆದ ಕೆಲವು ವೃದ್ಧಬ್ರಾಹ್ಮಣರು ಗೋಚರಿಸಿದರು. ಶ್ರೀರಾಮನು ಅವರಿಗೆ ನಮಸ್ಕರಿಸಿ ಮೂರನೆಯ ಕಕ್ಷ್ಯವನ್ನು ಪ್ರವೇಶಿಸಲು, ಅಲ್ಲಿ ಬಾಗಿಲನ್ನು ಕಾಯುತ್ತಿದ್ದ ಕೆಲವು ವೃದ್ಧಸ್ತ್ರೀಯರೂ ಬಾಲಿಕೆಯರೂ ಕಾಣಿಸಿದರು (೧೧-೧೨). ಆ ಸ್ತ್ರೀಯರು ಸಂತೋಷದಿಂದ ಶ್ರೀರಾಮನಿಗೆ ಜಯಕಾರವನ್ನು ಹೇಳಿ ತ್ವರಿಯಂದ ಒಳಗೆ

ಕೌಸಲ್ಯಾಃ ತದಾ ದೇವೀ ರಾತ್ರಿಂ ಶಿಥಿಷ್ಯಾ ಸಮಾಹಿತಾ ।
 ಪ್ರಭಾತೇ ತ್ವಕರೋತ್ ಪ್ರಾಜಾಂ ವಿಷ್ಣೋಃ ಪ್ರತಹಿತೈಷಿಂ ॥ ೮೪
 ಸಾ ಕ್ಷೈಮವಸನಾ ಹೃಷ್ಯಾ ನಿತ್ಯಂ ವರ್ತಪರಾಯಣಾ ।
 ಅಗ್ನಿಂ ಚುಹೋತಿ ಸ್ಯ ತದಾ ಮಂತ್ರವತ್ ಕೃತಮಂಗಲಾ ॥ ೮೫
 ಪ್ರವಿಶ್ಯ ಚ ತದಾ ರಾಮೋ ಮಾತುರಂತಃಪುರಂ ಶುಭಮ್ ।
 ದದರ್ಶ ಮಾತರಂ ತತ್ ಹಾಪಯಂತಿಂ ಹುತಾಶನಮ್ ॥ ೮೬
 ದೇವಕಾಯ್ನಿಮಿತ್ತಂ ಚ ತತ್ತಾಪಶ್ಯತ್ ಸಮುದ್ರತಾಮ್ ।
 ದಧಕ್ಷತಷ್ಟುತಂ ಚೈವ ಮೋದಕಾನ್ ಹವಿಪಸ್ತಫಾ ॥ ೮೭
 ಲಾಜಾನ್ ಮಾಲಾನಿ ಶುಕ್ಳಾನಿ ಪಾಯಸಂ ಕ್ಷಪರಂ ತಥಾ ।
 ಸಮಿಧಃ ಪೂರ್ಣಕುಂಭಾಂಶ್ಯ ದದರ್ಶ ರಘುನಂದನಃ ॥ ೮೮
 ತಾಂ ಶುಕ್ಳಕ್ಷೈಮಸಂವೀತಾಂ ವರ್ತಯೋಗೇನ ಕರ್ತ್ಯತಾಮ್ ।
 ತಪ್ಯಯಂತಿಂ ದದಶಾಂಧಿಧೇವತಾಂ ವರವರ್ಣಾನಿಮ್ ॥ ೮೯

ಹೋಗಿ, ಕೌಸಲ್ಯೆಗೆ ಶ್ರೀರಾಮನು ಬಂದನೆಂಬ ಹರ್ಷದ ಸುದ್ದಿಯನ್ನು ಅರಿಕೆ ಮಾಡಿದರು. ಕೌಸಲ್ಯಾ ದೇವಿಯಾದರೊ ರಾತ್ರಿಯೆಲ್ಲಪೂ ನಿಯಮಯುತ್ಕಳಾಗಿದ್ದು ತನ್ನ ಮಗನಿಗೆ ಶ್ರೀಯಸ್ವಾಗಲೆಂದು ಪ್ರಾತಃ ಕಾಲದಲ್ಲಿ ಶ್ರೀಮನ್ ನಾರಾಯಣನ ಪೂಜೆಯನ್ನು ನಡೆಸಿದ್ದಳು (೮೪-೮೫). ಆ ದೇವಿಯು ಬಿಳಿಯ ದುಕೂಲವನ್ನುಟ್ಟು ವುಂಗಳಾಲಂಕಾರವನ್ನು ಧರಿಸಿ ಹರ್ಷದಿಂದ ವ್ರತನಿಷ್ಠಳಾಗಿದ್ದಳು. ಅಲ್ಲದೆ ಆ ಸಮಯದಲ್ಲಿ ಬ್ರಾಹ್ಮಣರಿಂದ ಮಂತ್ರ ಪೂರ್ವಕವಾಗಿ ಅಗ್ನಿಯಲ್ಲಿ ಹೋಮವನ್ನು ಮಾಡಿಸುತ್ತಿದ್ದಳು (೮೫). ರಾಮನು ತಾಯಿಯ ಅಂತಃಪ್ರಾಕ್ಷೇ ಹೋಗಿ ಹೋಮ ಮಾಡಿಸುತ್ತಿದ್ದ ತಾಯಿಯನ್ನೂ ದೇವಕಾಯ್ ಕೈಖ್ಯಾಸ್ಯಾರ ಸಿದ್ಧಪಡಿಸಿದ್ದ ಮೋಸರು, ಅಕ್ಷತೆ, ತುಪ್ಪ, ಸಿಹಿಯಾದ ಭಕ್ಷ್ಯಗಳು, ಹವಿಸ್ಯ, ಅರಳು, ಬಿಳಿಯ ಹೂಮಾಲೆಗಳು, ಪಾಯಸ, ಮಗ್ಗಿ, ಸಮಿತ್ತು, ಪೂರ್ಣಕುಂಭ ವುಂತಾದವುಗಳನ್ನೂ ನೋಡಿದನು (೮೬-೮೭). ಕೌಸಲ್ಯೆಯು ಬಿಳಿಯ ದುಕೂಲವನ್ನುಟ್ಟು ಜಲದಿಂದ ದೇವತಾತಪ್ಯಣಾವನ್ನು ಹೊಡುತ್ತಿದ್ದಳು. ಅವಳು ಬಹಳ ಹೋತ್ತಿನಿಂದ ಮಗನ

ಸಾ ಚರಣ್ಯತ್ವದಂ ದೃಪ್ರಾಪ ಮಾತ್ನಸಂದನಮಾಗತಮ್ ।
ಅಭಿಚಕ್ರಮ ಸಂಹೃಪ್ತಾ ಕಿಶೋರಂ ಬಡಬಾ ಯಥಾ ॥ ೨೦
ಸ ಮಾತರಮಭಿಕ್ಷಾಂತಾಮುಪಸಂಗೃಹ್ಯ ರಾಘವ: ।
ಪರಿಷ್ಕತ್ತೈ ಬಾಹುಭ್ಯಾಮುಪಾಭಾತಶ್ಚ ಮೂರ್ಧನಿ ॥ ೨೧
ತಮುವಾಚ ದುರಾಧರ್ಣಂ ರಾಘವಂ ಸುತಮಾತ್ನನಃ ।
ಕೌಸಲ್ಯಾ ಪ್ರತವಾತ್ಮಲ್ಯಾದಿದಂ ಪಿಯಹಿತಂ ವಚ: ॥ ೨೨
ವೃದ್ಧಾಳಾಂ ಧರ್ಮಶೀಲಾಳಾಂ ರಾಜಷೀಳಾಂ ಮಹಾತ್ನಾಮ್ ।
ಪಾಪ್ಯಾಹಾಯುಶ್ಚ ಕೀರ್ತಿಂ ಚ ಧರ್ಮಂ ಭಾಪ್ಯಾಚತಂ ಕುಲೇ ॥ ೨೩
ಸತ್ಯಪ್ರತಿಜ್ಞಂ ಹಿತರಂ ರಾಜಾನಂ ಪಶ್ಯ ರಾಘವ ।
ಅದ್ರೇವ ಹಿ ತ್ವಾಂ ಧರ್ಮಾತ್ಮಾ ಯೋವರಾಜ್ಯೇಭಿಷೇಷ್ಠ ಹಿ ॥ ೨೪
ದತ್ತಮಾಸನಮಾಲಭ್ಯ ಭೋಜನೇನ ನಿಮಂತ್ತಿತ: ।
ಮಾತರಂ ರಾಘವ: ಕಂಬಿತ್ ಪ್ರಾಯಾಂಜಲಿಮಬ್ರವೀತ್ ॥ ೨೫

ನಿರೀಕ್ಷಣೆಯಲ್ಲಿದ್ದಳು. ಈಗ ತಾಯಿಯಾದ ತನ್ನನ್ನು ಸಂತೋಷಗೊಳಿಸಲು ಬಂದನೆಂದು ಭಾವಿಸಿ, ಹೆನ್ನು ಕುದುರೆಗೆ ತನ್ನ ಮರಿಯನ್ನು ಕಂಡಂತಾಗಿ, ಕೌಸಲ್ಯೆಯು ರಾಮನೆದುರಿಗೆ ಸಂಭ್ರಮದಿಂದ ಎದ್ದು ಬಂದಳು (೧೯-೨೦). ರಾಮನು ತಾಯಿಗೆ ಅಭಿವಾದನೆ ಮಾಡಲು, ಅವಳು ತೋಳುಗಳಿಂದ ಮಗನನ್ನು ಅಪ್ಪಿಕೊಂಡು ಶಿರಸ್ಸನ್ನು ಆಫಾರುಣಿಸಿದಳು. ಆ ಮೇಲೆ ಕೌಸಲ್ಯೆಯು ಪ್ರತ್ಯವಾತ್ಮಲ್ಯಾದಿಂದ ಧೀರೋದಾತ್ಮನಾದ ತನ್ನ ಮಗನಿಗೆ ಪ್ರೀತಿ ಪ್ರಾವಕ್ಷಬಾಗಿ ಹಿಗೆಂದಳೂ (೨೧-೨೨): “ರಾಮ, ಜಾಳನವೃದ್ಧರೂ ಧರ್ಮಶೀಲರೂ ಮಹಾತ್ಮರೂ ಆದ ರಾಜಷೀಗಳಿಂತೆ ನಿನಗೆ ದೀರ್ಘಾಯುಸ್ಸು ಕೀರ್ತಿಯೂ ಲಭಿಸಲಿ. ಕುಲೋಚಿತವಾದ ಧರ್ಮದಲ್ಲಿ ನಡೆಯುತ್ತಿರು. ನಿನ್ನ ತಂಡೆ ಎಂಥ ಸತ್ಯಸಂಧನೆಂಬುದನ್ನು ನೋಡು/ ಆ ಧರ್ಮಾತ್ಮನು ಈ ದಿನವೇ ನಿನಗೆ ಯುವರಾಜ ಪದವಿಯಲ್ಲಿ ಪಟ್ಟಾಭಿಷೇಕ ಮಾಡುವನು” ಎಂದಳು (೨೩-೨೪). ಆ ಮೇಲೆ ರಾಮನನ್ನು ಭೋಜನಕ್ಕೆ ಕರೆದು ಕುಳಿತುಕೊಳ್ಳಲು ಆಸನವನ್ನು ಕೊಟ್ಟಳು. ರಾವೆನು ಆಸನವನ್ನು ಸ್ವೀಕಿಸಿ ತಾಯಿಯು

ಸ ಸ್ವಭಾವವಿನೀತಶ್ಚ ಗೌರವಾಭ್ಯ ತದಾನತಃ ।
ಪ್ರಸಿತೋ ದಂಡಕಾರಣ್ಯಮಾಪ್ಯಮ್ಮಮುಪಚಕ್ರಮೇ ॥ ೨೯

ದೇವಿ ಸೂನಂ ನ ಜಾನಿಷೇ ಮಹದ್ಭಯಮುಪಸ್ಥಿತಮ್ ।
ಇದಂ ತವ ಚ ದುಃಖಾಯ ವೈದೇಹ್ಯಾ ಲಕ್ಷ್ಮಣಸ್ಯ ಚ ॥ ೨೧

ಗಮಿಷೇ ದಂಡಕಾರಣ್ಯಂ ಕಿಮನೇನಾಸನೇನ ಮೇ ।
ವಿಷ್ವರಾಸನಯೋಗ್ಯೋ ಹಿ ಕಾಲೋರ್ಯಾಯಂ ಮಾಮುಪಸ್ಥಿತಃ ॥ ೨೫

ಚತುರ್ವರ್ಣ ಹಿ ವಷಾಣಿ ವತ್ಸ್ಯಾಮಿ ವಿಜನೇ ವನೇ ।
ಮಧುಮೂಲಫಲೈಚ್ಯೇವನ್ ಹಿತ್ಯಾ ಮುನಿವದಾಮಿಪಮ್ ॥ ೨೬

ಭರತಾಯ ಮಹಾರಾಜೋ ಯೋವರಾಜ್ಯಂ ಪ್ರಯಚ್ಚತಿ ।
ಮಾಂ ಪುನರ್ದಂಡಕಾರಣ್ಯೇ ವಿಷಾಸಯತಿ ತಾಪಸಮ್ ॥ ೨೦

ಸ ಷಟ್ ಚಾಪ್ಯೈ ಚ ವಷಾಣಿ ವತ್ಸ್ಯಾಮಿ ವಿಜನೇ ವನೇ ।
ಆಸೇವಮಾನೋ ವನ್ಯಾನಿ ಫಲಮೂಲೈಶ್ಚ ವರ್ತಯನ್ ॥ ೨೧

ಕಡೆಗೆ ಸ್ವಲ್ಪ ಬಾಗಿ ಕೈಮುಗಿದನು. ಅವನು ಸಹಜವಾಗಿಯೇ ವಿನೀತ. ತಾಯಿಯೆಂಬ ಗೌರವದಿಂದ ಇನ್ನೂ ತಲೆಬಾಗಿ ತಾನು ದಂಡಕಾರಣ್ಯಕ್ಕೆ ಹೊರಟಿರುವೆನೆಂದೂ ಬೀಳಿಕ್ಕಾಡಲು ಬಂದೆನೆಂದೂ ಹೇಳಲಾರಂಭಿಸಿದನು (೨೫-೨೬): “ಅಮ್ಮ, ನಿನಗೆ ನಿಜವಾಗಿಯೂ ಗೋತ್ತಿಲ್ಲ. ಈಗ ದೊಡ್ಡವಿಪತ್ತು ಬಂದಿದೆ. ನಿನಗೂ ಸೀತೆಗೂ ಲಕ್ಷ್ಮಣನಿಗೂ ದುಃಖಿವು ಕಾದಿದೆ. ನಾನು ದಂಡಕಾರಣ್ಯಕ್ಕೆ ಹೋಗುವೆನು. ಈ (ರತ್ನಮಯವಾದ) ಆಸನವು ನನಗೀಕೇ? ನಾನು ದಭಾರಸನದಲ್ಲಿ ಉಳಿತುಕೊಳ್ಳಬೇಕಾದ ಕಾಲ ಬಂದಿದೆ (೨೨-೨೫). ನಿಜನವಾದ ವನದಲ್ಲಿ ಹದಿನಾಲ್ಕು ವರ್ಷಗಳ ವರೆಗೆ ವಾಸ ಮಾಡುವೆನು. ಜೀನು, ಗಡ್ಡೆಗಳಾಸು, ಹಣ್ಣು ಹಂಪಲುಗಳನ್ನು ತಿಂದು ಜೀವಿಸುವೆನು. ಮೃಷ್ಣಾನ್ನಪನ್ನು ತ್ಯಜಿಸಿ ಮುನಿಗಳಂತಿರುವೆನು (೨೬). ಮಹಾರಾಜನು ಭರತನಿಗೆ ಯುವರಾಜ ಪದವಿಯನ್ನು ಕೊಡುತ್ತಾನೆ. ನಾನು ತಾಪಸನಾಗಿ ದಂಡಕಾರಣ್ಯದಲ್ಲಿರಬೇಕೆಂದು ಆಜಾಫಿಸಿದ್ದಾನೆ. ಆದ್ದರಿಂದ ನಾನು ಆರೆಂಟು ವರ್ಷ ನಿಜನವಾದ ಅರಣ್ಯದಲ್ಲಿರುವೆನು. ಕಾಡಿನಲ್ಲಿ ದೂರಯವ ವಸ್ತುಗಳನ್ನು ಬಳಸುತ್ತು ಹಣ್ಣು ನಾರು ಬೇರುಗಳನ್ನು

ಸಾ ನಿಕೃತ್ತೇವ ಸಾಲಸ್ಯ ಯಷ್ಟಿಃ ಪರಶುನಾ ವನೇ ।
ಪಷಾತ ಸಹಸಾ ದೇವೀ ದೇವತೆವ ದಿವಶ್ಚಾತ್ರಾ ॥ ೨೨

ತಾಮದುಃಖೋಽತಾಂ ದೃಷ್ಟಾಂ ಪತಿತಾಂ ಕದಲೀಮಿವ ।
ರಾಮಸೂತ್ರಾಪಯಾಮಾಸ ಮಾತರಂ ಗತಚೀತಸಮ್ರೂಪಾಂ ॥ ೨೩

ಉಪಾವತ್ಸೋಽತಾಂ ದೀನಾಂ ಬಡಬಾಮಿವ ವಾಹಿತಾಮ್ರೋ ।
ಪಾಂಸುಕುಂರಿತಸವಾಂಗಿಂ ವಿಮಮಶ್ ಚ ಪಾಣಿನಾ ॥ ೨೪

ಸಾ ರಾಘವಮುಪಾಸಿಂ ಮದುಃಖಾಹಾ ಸುಖೋಽತಾ ।
ಉವಾಚ ಪುರುಷವಾಘರಮುಪಶ್ರಾಂತಿ ಲಕ್ಷ್ಮಿಂತೇ ॥ ೨೫

ಯದಿ ಪೃತ ನ ಜಾಯೇಧಾ ಮಮ ಶೋಕಾಯ ರಾಘವ ।
ನ ಸ್ಯಾದುಃಖಮತೋ ಭೂಯಃ ಪಶ್ಯೇಯಮಹಮಪಜಾಃ ॥ ೨೬

ಏಕ ಏವ ಹಿ ವಂಧಾಯಾಃ ಶೋಕೋ ಭವತಿ ಮಾನಸಃ ।
ಅಪ್ಯಜಾಸ್ಯೇತಿ ಸಂತಾಪೋ ನ ಹೃನ್ಯಃ ಪೃತ ವಿದೃತೇ ॥ ೨೭

“ತಿಂದುಕೊಂಡಿರುತ್ತೇನೆ” ಎಂದನು (೨೦-೨೧). ಆ ಮಾತನ್ನು ಕೇಳಿದೊಡನೆ ಕೌಸಲ್ಯಾದೇವಿಯ ಕೊಡಲಿಯಿಂದ ಕಡಿದ ಸಾಲವ್ಯಕ್ತದಂತೆ, ದೇವ ಲೋಕದಿಂದ ಬಿದ್ದ ಅಪ್ಪರೆಯಂತೆ, ನೆಲದ ಮೇಲೆ ಕುಸಿದಳು. ಪಡಬಾರದ ದುಃಖಕ್ಕೆ ಸಿಲುಕಿ ಬಾಳೆಯಮರದಂತೆ ಉರುಳಿದಳು. ಎಚ್ಚರದಷ್ಟಿ ಬಿದ್ದ ತಾಯಿಯನ್ನು ರಾಮನು ಎತ್ತಿ ಹುಳ್ಳಿರಿಸಿ ಸಂತೇಸಿದನು (೨೨-೨೩). ಬಹಳ ಆಯಾಸದಿಂದ ನೆಲದ ಮೇಲೆ ಹೊರಳುವ ಹೆಣ್ಣು ಕುದುರೆಯಂತೆ ಹೊರಳಿ ಢೂಳಾದ ಅವಳ ಮೈಯನ್ನು ರಾಮನು ಕೈಯಿಂದ ಒರಸ್ತು ಸವರುತ್ತ ಬಳಿಯಲ್ಲಿ ಹುಳಿತನು. ಕೌಸಲ್ಯೇಯು ದೃಷ್ಟಿದಿಂದ ಶ್ರೀರಾಮನನ್ನು ಕುರಿತು ಲಕ್ಷ್ಮಿಣಿಗೆ ಕೇಳಿಸುವಂತೆ ಹೀಗೆಂದಳು (೨೪-೨೫): “ಅಪ್ಯಾ ವಂಗನೇ / ನಿನು ಹುಟ್ಟಿದ್ದರಿಂದ ನನಗೆ ಶೋಕವೇ ಪ್ರಾಪ್ತವಾಯಿತು. ನನಗೆ ಸಂತಾನವೇ ಇಲ್ಲದಿದ್ದರೇ ಇಂಥ ಕಷ್ಟ ಬರುತ್ತಿರಲಿಲ್ಲ. ಬಂಜೆಗೆ ಸಂತತಿಯಲ್ಲವೆಂಬ ಒಂದೇ ಕೊರಗು ವುನಸ್ಸಿನಲ್ಲಿರುತ್ತದೆ. ವಂಗನೆ, ಅವಳಿಗೆ ಇನ್ನು

ನ ದೃಷ್ಟಿಪೂರ್ವಂ ಕಲ್ಯಾಂ ಸುಖಂ ವಾ ಪತಿಪೌರುಷೇ ।
 ಅಂತಿಮ ತು ಪಶ್ಯೇಯಮಿತಿ ರಾಮಾಶಿಥಂ ಮಯಾ ॥ ೩೫
 ಸಾ ಬಹೂನ್ಯಮನೋಜಾನಿ ವಾಕ್ಯಾನಿ ಹೃದಯಚ್ಛದಾಮ್ ।
 ಅಹಂ ಶೋಷ್ಯೇ ಸಪತ್ನಿನಾಮವರಾಣಾಂ ವರಾ ಸತೀ ॥ ೩೬
 ಅತೋ ದುಃಖತರಂ ಈಂ ನು ಪ್ರಮದಾನಾಂ ಭವಿಷ್ಯತಿ ।
 ಮಮ ಶೋಕೋ ವಿಲಾಪಶ್ಚ ಯಾದೃಶೋರ್ಯಮನಸಂತಕಃ ॥ ೪೦
 ಕ್ಷಯಿ ಸಂನಿಹಿತೇರವೈವಮಹಮಾಸಂ ನಿರಾಕೃತಾ ।
 ಈಂ ಪ್ರಾನಃ ಪ್ರೋಷಿತೇ ತಾತ ಧುವಂ ಮರಣಮೇವ ಮೇ ॥ ೪೧
 ಅತ್ಯಂತಂ ನಿಗೃಹೀತಾಸ್ಮಿ ಭತುನಿರತ್ಯಮತಂತಿತಾ ।
 ಪರಿವಾರೇಣ ಕೃಕೇಯಾಃ ಸಮಾ ವಾಪ್ಯಧವಾವರಾ ॥ ೪೨
 ಯೋ ಹಿ ಮಾಂ ಸೇವತೇ ಕಶ್ಚಿದಧವಾಪ್ಯನುವತ್ಯತೇ ।
 ಕೃಕೇಯಾಃ ಪ್ರತಿಮನ್ನೀಕ್ಷೇ ಸ ಜನೋ ನಾಭಿಭಾಷತೇ ॥ ೪೩

ಯಾವ ಚಿಂತೆಯೂ ಇರುವದಿಲ್ಲ (೩೫-೩೬). ಪತಿಯಿಂದ ನಾನು ಯಾವ ಶುಭವನ್ನೂ ಸುಖವನ್ನೂ ಕಾಣಲಿಲ್ಲ. ಮಗನಿಂದಲಾದರೂ ಒಳ್ಳಿಯದನ್ನು ಕಂಡೇನೆಂದು ನಂಬಿಕೊಂಡಿದ್ದೇನು. ಇನ್ನು ಮೇಲೆ ಸವತಿಯರು ಮರ್ಮ ಭೇದಕವಾದ ನಾನಾ ಬಗೆಯ ಕೆಟ್ಟ ಮಾತುಗಳನ್ನು ನನಗೆ ಹೇಳುವರು. ಹೆಸರಿಗೆ ನಾನು ಪಟ್ಟಿದ ರಾಣಯಾಗಿದ್ದರೂ ಅಲ್ಲ ಜನರ ಮಾತನ್ನು ಕೇಳಬೇಕಾಗುವುದು. ಹೇಗೆ ಕೇಳಬೋಂಡಿರಲಿ? (೩೬-೩೭). ಹೆಂಗಸರಿಗೆ ಸವತಿಯರಾಡುವ ಚುಚ್ಚು ಮಾತುಗಳನ್ನು ಕೇಳುವುದಕ್ಕಿಂತ ಹೆಚ್ಚಿನ ದುಃಖ ಯಾವುದು? ನನ್ನ ಕಷ್ಟಕ್ಕೆ - ನಾನು ಅಳುವುದಕ್ಕೆ ಅಂತ್ಯವೇ ಇಲ್ಲದೆ ಹೋಯಿತು. ಮಗು, ನೀನು ಹತ್ತಿರ ಇರುವಾಗಲೇ ನಾನು ಇಷ್ಟು ಆಸಂದ್ರೆಗೆ ಗುರಿಯಾಗಿದ್ದೆ. ಇನ್ನು ನೀನು ಹೋರಟು ಹೋದರೆ ಏನು ಹೇಳಲಿ? ನನಗೆ ಉಳಿಗಾವಿಲ್ಲ (೪೦-೪೧). ಪತಿಯ ಉಪೇಕ್ಷೆಗೆ ಗುರಿಯಾಗಿ ಆತನಿಗೇ ನಾನು ಬೇಡವಾಗಿದ್ದೇನೆ. ಕೃಕೇಯಿಯ ದಾಸಿಗೆ ನಾನು ಸಮಾನಳೋ ಅಥವಾ ದಾಸಿಗಿಂತ ನಿಕೃಷ್ಟಳೋ ಆಗಿದ್ದೇನೆ. ಈಗ ನನ್ನನ್ನು ಸೇವಿಸ ತಕ್ಷಪರೋ ಅನುಸರಿಸತಕ್ಷಪರೋ ಕೆಲವರು ಇದ್ದಾರು. ಇನ್ನು ಮೇಲೆ

ನಿತ್ಯ ಕೋಧತಯಾ ತಸ್ಯಾ ಕಥಂ ನು ಖರವಾದಿ ತತ್ತ್ವ |
ಕೈಕೇಯಾ ವದನಂ ದುಷ್ಪೂರ್ಣ ಪ್ರತ್ಯ ಶಕ್ತಿ ಮೀ ದುರ್ಗತಾ || ೪೪
ದಶ ಸಪ್ತ ಚ ಪರಾಣಿ ತವ ಜಾತಸ್ಯ ರಾಘವ |
ಅಸಿತಾನಿ ಪ್ರಕಾಂಕ್ಷಂತಾ ಮಯಾ ದುಃಖಪರಿಕ್ಷಯಮ್ || ೪೫
ತದಕ್ಷಯಮಹಂ ದುಃಖಂ ನೋತ್ಸಹೇ ಸಹಿತುಂ ಉರಮ್ ||
ವಿಪ್ರಕಾರಂ ಸಪತ್ನಿನಾಮೇವಂ ಜೀವಾಃ ರಾಘವ || ೪೬
ಅಪಶ್ಯಂತೇ ತವ ಮುಖಂ ಪರಿಪೂರ್ಣಶಶಿಪ್ರಭಮ್ ||
ಕೃಪಣಾ ವರ್ತಯಿಷ್ಯಾಮಿ ಕಥಂ ಕೃಪಣಾಜೀವಿಕಾಮ್ || ೪೭
ಉಪವಾಸೀಶ್ಚ ಯೋಗ್ರಿಶ್ಚ ಬಹುಭಿಶ್ಚ ಪರಿಶಮ್ಯಃ |
ದುಃಖಂ ಸುಷಧಿತೋ ಮೋಷಂ ತ್ವಂ ಹಿ ದುರ್ಗತಯಾ ಮಯಾ ||
ಸ್ಥಿರಂ ತು ಹೃದಯಂ ಮನ್ಯೇ ಮಮೇದಂ ಯನ್ನ ದೀರ್ಯತೇ |
ಪಾವೃಷೀವ ಮಹಾನದ್ಯಾ ಸ್ವಷ್ಟಂ ಕೂಲಂ ನವಾಂಭಸಾ || ೪೮

ಕೈಕೇಯಿಯ ಮಗನನ್ನ ನೋಡಿ ಭಯದಿಂದ ಅವರೂ ನನ್ನೊಡನೆ ಮಾತನಾಡುವುದನ್ನೇ ಬಿಡುತ್ತಾರೆ (ಉಟ-ಉಳ). ಆ ಕೈಕೇಯಿ ಯಾವಾಗಲೂ ಸಿದುಕಿನವಲು. ಅವಳು ಸಿಡಿಮಿಡಿಗೊಳ್ಳುತ್ತಿದ್ದರೆ ಅವಳ ಮುಖವನ್ನ ನೋಡುತ್ತ ಹೇಗೆ ಸಹಿಸಿಕೊಂಡಿರಲಿ? ನಾನು ದುರವಸ್ಥಿಗೆ ಸಿಕ್ಕಿದೆ (ಉಳ). ರಾಮ, ನೀನು ಮಟ್ಟಿದ ಮೇಲೆ, ನನ್ನ ದುಃಖವು ಪರಿಹಾರವಾದೀತೆಂದು ಕಳೆದು ಹದಿನೇಳು ವರ್ಣಗಳಿಂದ ಕಾದಿದ್ದನು. ಆದರೆ ನನ್ನ ದುಃಖವು ಅಕ್ಷಯವಾಯಿತು. ಇನ್ನು ಹೆಚ್ಚು ಕಾಲ ಇದನ್ನ ಸಹಿಸಿಕೊಳ್ಳಲಾರೆ. ನನಗೆ ಇಷ್ಟ ವಯಸ್ವಾದ ಮೇಲೆ ಇನ್ನು ಸವತಿಯರ ನಿಂದೆಯನ್ನ ತಡೆದುಕೊಳ್ಳಲಾರೆ (ಉಳ-ಉಳ). ಪೂರ್ವಚಂದ್ರನಂತೆ ಬೆಳಗುವ ನಿನ್ನ ಮುಖವನ್ನ ಕಾಣದೆ, ದಿಕ್ಕಿಲ್ಲದ ನಾನು ಈ ಹಾಳು ಬಾಳನ್ನ ಹೇಗೆ ಕಳೆಯಲಿ? ನಿನಗೋಸ್ಯಾರ ಎಷ್ಟು ಉಪವಾಸಗಳನ್ನ ಮಾಡಿದೆನೋ / ಭಗವಂತನನ್ನ ಎಷ್ಟು ಧಾನ್ಯಿಸಿದೆನೋ / ಬಹುಕ್ಷಾಂತರಂ ನಿನ್ನನ್ನ ಸಾಕಿದೆ. ಭಾಗ್ಯ ಹೀನಳಾದ ನನಗೆ ಎಲ್ಲವೂ ವ್ಯಧಿವಾಯಿತು (ಉಟ-ಉಲ). ನನ್ನ ಎದೆ

* ಅನುಬಂಧವನ್ನ ನೋಡಿ.

ಮಮ್ಮೆವ ನೂನಂ ಮರಣಂ ನ ವಿದ್ಯತೇ

ನ ಚಾವಕಾಶೋರಸ್ತಿ ಯಮಕ್ಕಯೇ ಮಮ
ಯದಂತಕೋರದ್ವೈ ನ ಮಾಂ ಜಹಿಂಷತಿ
ಪ್ರಸಹ್ಯ ಸಿಂಹೋ ರುದತೀಂ ಮೃಗಿಂಬಿವ ॥

ಇಂ

ಸಿಂಹಂ ಹಿ ನೂನಂ ಹೃದಯಂ ಮಮಾಯಸಂ

ನ ಭಿದ್ಯತೇ ಯದ್ವಾಪಿ ನಾವದೀಯತೇ ।
ಅನೇನ ದುಃಖೀನ ಚ ದೇಹಮಸಿತಂ
ಧುವಂ ಹೃಕಾಲೇ ಮರುಣಂ ನ ವಿದ್ಯತೇ ॥

ಇಂ

ಇದಂ ತು ದುಃಖಂ ಯದನಫಕಾನಿ ಮೇ

ವತಾನಿ ದಾನಾನಿ ಚ ಸಂಯಮಾಶ್ಚ ಹಿ ।
ತಪಶ್ಚ ತಪ್ತಂ ಯದಪತ್ತಕಾರಣಾತ್
ಸುನಿಷ್ಠಲಂ ಬೀಜಮಿಖೋಪ್ತಮೂರ್ಚೇ ॥

ಇಂ

ಯದಿ ಹೃಕಾಲೇ ಮರಣಂ ಸ್ವಯೇಷಿಯಾ

ಲಭೀತ ಕಶ್ಚಿದ್ಭರುದುಃಖಕರಿತಃ ।

ಕಲ್ಲಾಗಿರಬೇಕು. ಮಳೆಗಾಲದಲ್ಲಿ ಹೊಸ ನೀರು ಬಂದು ನದಿಯ ದಂಡೆ ಒಡೆದು ಹೋಗುವಂತೆ ಇದು ಒಡೆದು ಹೋಗಬೇಡವೆ? ನನಗೆ ಮರಣವೇ ಇಲ್ಲವೆಂದು ಕಾಣುತ್ತದೆ. ಯಮನ ಮನೆಯಲ್ಲಿಯೂ ನನಗೆ ಜಾಗವಿಲ್ಲ. ಗೋಳಿದುವ ಜಿಂಕೆಯನ್ನು ಸಿಂಹವು ಎಳೆದುಕೊಂಡು ಹೋಗುವಂತೆ ಯಮಧರ್ಮರಾಜನು ನನ್ನನ್ನು ಎಳೆದುಕೊಂಡು ಹೋಗಬಾರದೆ? (ಇ-ಇಂ). ಗಟ್ಟಿಯಾದ ನನ್ನ ಮನಸ್ಸು, ನನ್ನ ದೇಹ - ಇವೆರಡೂ ಕಬ್ಬಿಣದಿಂದ ಆಗಿರಬೇಕು. ಇಂಥ ದುಃಖದಲ್ಲಿಯೂ ಇದು ಸೀಳಿ ಹೋಗುವುದಿಲ್ಲ - ನೆಲದ ಮೇಲೆ ಬಿದ್ದರೂ ಒಡೆದು ಚೂರಾಗುವುದಿಲ್ಲವಲ್ಲ / ಕಾಲ ಬರದೆ ಎಂದಿಗೂ ಮರಣವು ಬರದು (ಇಂ). ನನ್ನ ಮಗನಿಗೋಸ್ತರ ನಾನು ಮಾಡಿದ ವ್ರತ, ದಾನ, ಧಾನ-ಎಲ್ಲವೂ ವ್ಯಾಧಿವಾಯಿತಲ್ಲ, ನನ್ನ ತಪಸ್ಸು ನಿಷ್ಠಲವಾಯಿತಲ್ಲ ಎಂದು ನನಗೆ ದುಃಖವಾಗುತ್ತಿದೆ. ಉಪ್ಪು ನೆಲದಲ್ಲಿ ಬೀಜವನ್ನು ಬಿತ್ತಿದಂತಾಯಿತು (ಇಂ). ಮಗನೆ, ಕರುವನ್ನು ಕಾಣಿದ ಹಸುವಿನಂತೆ

ಗತಾಹಮದ್ರೂಪ ಪರೀತಸಂಸದಂ
ವಿನಾ ಶ್ವಯಾ ಧೇನುರಿವಾತ್ಯಜೀನ ವೈ ॥

ಇಂ

ಅಧಾಷಿ ಕಂ ಜೀವಿತಮದ್ಯ ಮೇ ವೃಥಾ
ಶ್ವಯಾ ವಿನಾ ಚಂದ್ರನಿಭಾನನಪ್ರಭ ।
ಅನುವಪಿಷ್ಠಾಪಿ ವನಂ ಶ್ವಯೈಪ ಗೋ:
ಸುದುರಬಿಂಳಾ ವಶ್ವಮಿವಾನುಕಾಂಕ್ಷಯಾ ॥

ಇಂ

ಭೃತಮಸುಖಮಮರ್ಚಿತಾ ತದಾ
ಬಹು ವಿಲಲಾಪ ಸಮೀಕ್ಷ್ಯ ರಾಘವಮ್ ।
ವ್ಯಸನಮುಪನಿಶಾಮ್ಯ ಸಾ ಮಹತ್
ಸುತಮಿವ ಬದ್ಧಮವೇಕ್ಷ್ಯ ಕಂನರೀ ॥

ಇಂ

ಇತಿ ಶ್ರೀಮದ್ಭಾರತಾಯಣೇ ಅಯೋಧ್ಯಾಕಾಂಡೇ ವಿಂಶಿ: ಸಗ್ರಹ:

ನಿನ್ನನ್ನ ನಾನು ಬಿಟ್ಟಿರಲಾರೆ. ಮಹಾಸಂಕಟ ಬಂದಾಗ ಮನುಷ್ಯನಿಗೆ ಅಕಾಲದಲ್ಲಿ ಸೈಮೈಯಿಂದ ಸಾಯಲು ಸಾಧ್ಯವಾದರೆ, ನಾನು ಈಗಲೇ ಯಮಲೋಕಕ್ಕೆ ಹೋಗಿ ಬಿಡುತ್ತಿದ್ದೆ (ಇಂ). ನಾನು ಸಾಯದಿದ್ದರೂ, ರಾಮ, ನೀನಿಲ್ಲದ ಮೇಲೆ ಈ ಹಾಳು ಬದುಕಿನಿಂದ ಏನು ಪ್ರಯೋಜನ? ಹಸು ತನ್ನ ಕರುವನ್ನು ವಾತ್ಯಲ್ಯಾದಿಂದ ಹಿಂಬಾಲಿಸಿ ಹೋಗುವಂತೆ, ನಾನು ನಿನ್ನ ಹಿಂದೆ ಕಾಡಿಗೆ ಬರುತ್ತೇನೆ. ಚಂದ್ರನಂತೆ ಸುಂದರವಾದ ನಿನ್ನ ಮುಖವನ್ನು ನೋಡದೆ ಇರಲು ನನಗೆ “ಶಕ್ತಿಯಲ್ಲ” ಎಂದು ಹಲುಬಿದಳು (ಇಂ). ಕೌಸಲ್ಯಾಗೆ ಪ್ರತ್ಯುಮಿರಹದ ಮಹಾದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಶ್ರೀರಾಮನಿಗೆ ದೊಡ್ಡ ವಿಪತ್ತು ಬಂದುದನ್ನು ಪರಯಾಲೋಚಿಸಿ, ಸೇರಿಸಿಕ್ಕಿದ ಮಗನನ್ನು ಕಂಡ ಕಿನ್ನರಿಯಂತೆ, ಆಕೆಯು ಗೋಳಾಡಿದಳು (ಇಂ).

ಇಲ್ಲಿಗೆ ಶ್ರೀಮದ್ಭಾರತಾಯಣದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತನೇಯ ಸಗ್ರಹ-

ಏಕವಿಂಶಃ ಸರ್ಗಣಃ

ಕೌಸಲ್ಯಾಲಕ್ಷ್ಮಣಪ್ರತಿಭೋಧನಮ್

ತಥಾ ತು ವಿಲಪಂತಿಂ ತಾಂ ಕೌಸಲ್ಯಾಂ ರಾಮಮಾತರಮ್ ।
ಉವಾಚ ಲಕ್ಷ್ಮಣೋ ದೀನಸ್ತತ್ವಾಲಪದ್ಯಂ ವಚಃ ॥ ೮

ನ ರೋಚತೇ ಮಮಾಪ್ಯೇತದಾಯೇ ಯದಾಫಿವೋ ವನಮ್ ।
ತ್ಯಕ್ತಾ ರಾಜ್ಯತ್ರಿಯಂ ಗಂಭೀರ್ತಾ ಸ್ತಿಯಾ ವಾಕ್ಯವಶಂಗತಃ ॥ ೯

ವಿಪರೀತಶ್ಚ ವ್ಯಧಭ್ಯ ವಿಪಯೈಶ್ಚ ಪ್ರಥಮಿತಃ ।
ನೃಪಃ ಕರುವ ನ ಬೂರ್ಯಾಚೋದ್ಯಮಾನಃ ಸಮನ್ವಧಃ ॥ ೧೦

ನಾಷಾಪರಾಧಂ ಪಶ್ಯಾಮಿ ನಾಷಿ ದೋಷಂ ತಥಾವಿಧಮ್ ।
ಯೇನ ನಿವಾಸ್ಯತೇ ರಾಷ್ಟ್ರಾಧ್ವನವಾಷಾಯ ರಾಘವಃ ॥ ೧೧

ಸರ್ಗಣ ಅಂತಿಮ

ಲಕ್ಷ್ಮಣನು ಕೌಸಲ್ಯಿಗೆ ಸಮಾಧಾನವನ್ನು ಹೇಳುವುದು. ಶ್ರೀರಾಮನು
ತಂದೆಯ ಮಾತನ್ನು ಮೀರುವುದು ಆ ಧರ್ಮವೆಂದು ಹೇಳಿ
ವನಗಮನಕ್ಕೆ ಅನುಮತಿಯನ್ನು ಕೇಳುವುದು.

ಹೀಗೆ ಶೋಕಸುತ್ತಿದ್ದ ಕೌಸಲ್ಯೀಯನ್ನು ನೋಡಿ ದೈನ್ಯದಿಂದ ನಿಂತಿದ್ದ
ಲಕ್ಷ್ಮಣನು ಕಾಲೋಚಿತವಾದ ಒಂದು ಮಾತನ್ನು ಹೇಳಿದನು : “ಅಮೃ,
ಶ್ರೀರಾಮನು ಒಬ್ಬ ಹಂಗಿನ ಮಾತಿಗೊಳಗಾಗಿ ರಾಜ್ಯಲಕ್ಷ್ಮಣ ಯನ್ನು ಪರಿತ್ಯಜಿಸಿ
ಆರಣ್ಯಕ್ಕೆ ಹೋಗುವುದು ನನಗೂ ಹಿಡಿಸುವುದಿಲ್ಲ (೧-೨). ಕಾಮಿಯಾದ
ವುಹಾರಾಜನು ಹೆಂಗಸಿನ ಒತ್ತಾಯಿಕ್ಕೆ ವುಣಿದು ಏನನ್ನು ತಾನೆ
ಹೇಳಲಾರ? ಅವನು ಮುದುಕ; ವಿಪಯಭೋಗದ ಜಗ್ಗಾಟಕ್ಕೆ ಸಿಕ್ಕಿದವನು;
ಅವನಿಗೆ ಎಲ್ಲವೂ ತಲೆ ಕೆಳಗಾಗಿ ಕಾಣುತ್ತದೆ. ರಾಘವನನ್ನು ದೇಶಭ್ರಷ್ಟನನ್ನಾಗಿ
ವುಂಡಿ ವನವಾಸಕ್ಕೆ ಕಳಿಸಲು ಇವನು ವುಂಡಿದ ಅಂಥ
ಅಪರಾಧವೇನು? ಇವನಲ್ಲಿ ಯಾವ ದೋಷವೂ ನನಗೆ ಕಾಣಿಸದು (೩-೪).

ನ ತಂ ಪಶ್ಚಾಮ್ಯಹಂ ಲೋಕೇ ಪರೋಕ್ಷಮಷಿ ಯೋ ನರಃ ।
ಸ್ವಮಿತೋರಷಿ ನಿರಸೋರಷಿ ಯೋರಸ್ಯ ದೋಷಮುದಾಹರೇತ್ | ೫
ದೇವಕಲ್ಪಮ್ಯಜುಂ ದಾಂತಂ ರಿಪ್ರಾಣಾಮಷಿ ವಶ್ಲಲಮ್ |
ಅವೇಕ್ಷಮಾಣಃ ಕೋ ಧರ್ಮಂ ತ್ವಜೀತ್ ಪ್ರತಮಕಾರಣಾತ್ | ೬
ತದಿದಂ ವಚನಂ ರಾಜ್ಞಃ ಪ್ರನಭಾರಲ್ಯ ಮುಖೇಯುಷಃ ।
ಪ್ರತ್ಯಃ ಕೋ ಹೃದಯೀ ಕುರ್ಯಾತ್ ರಾಜವೃತ್ತಮನಸ್ಸರನ್ | ೭
ಯಾವದೇವ ನಜಾನಾತಿ ಕಶ್ಚಿದಧರ್ಮಾಖಿಮಂ ನರಃ ।
ತಾವದೇವ ಮಯಾ ಸಾಧ್ಯಮಾತ್ಸಂ ಕುರು ಶಾಸನಮ್ | ೮
ಮಯಾ ಪಾಶ್ಚೇ ಸಧನುಷಾ ತವ ಗುಪ್ತಸ್ಯ ರಾಘವ |
ಕಃ ಸಮಧೋರ್ಥಿಕಂ ಕರ್ತುರಂ ಕೃತಾಂತಸ್ಯೇವ ತಿಷ್ಟತಃ | ೯
ನಿಮ್ರನುಷಾಮಿವಾಂ ಸರ್ವಾಮಯೋಧ್ಯಾಂ ಮನುಜಣಭ್ |
ಕರಿಷ್ಯಾಮಿ ಶರೇಸ್ತಿಕ್ಷೇಪ್ಯಾಯದಿ ಸಾಫ್ಯತಿ ವಿಪ್ರಯೀ | ೧೦

ಈ ಲೋಕದಲ್ಲಿ ರಾಮನಿಗೆ ಮಹಾಶತ್ರುವಾಗಿದ್ದರೂ ರಾಮನಿಂದ
ತಿರಸ್ಕೃತನಾಗಿದ್ದರೂ, ಒಬ್ಬನೂ ಪರೋಕ್ಷದಲ್ಲಿ ಕೂಡ ಇವನಲ್ಲಿ ಒಂದು
ತಪ್ಪನಾದರೂ ಮಡುಕಿ ಹೇಳಲಾರನು. ತಪ್ಪನ್ನು ಹೇಳಬಲ್ಲ ಒಬ್ಬ ಮನುಷ್ಯನನ್ನೂ
ನಾನು ಕಾಣೆ (ಇ). ಈತನು ಕಪಟವನ್ನಾರಿಯದ ಮಿಜುಸ್ಸಭಾವದವನೂ
ಜಿತೇಂದ್ರಿಯನೂ ಶತ್ರುಗಳಲ್ಲಿ ಕೂಡ ಕಾರ್ಯಾವಳಿವನೂ ಆಗಿ ದೇವತೆಯಂತೆ
ಇದ್ದಾನೆ. ಧರ್ಮಬುದ್ಧಿಯಿಳ್ಳ ಯಾವ ಮನುಷ್ಯನು ಇಂಥ ಮಗನನ್ನು
ನಿಷ್ಘಾರಣವಾಗಿ ತ್ಯಜಿಸಿಯಾನು? (೧). ಇಷ್ಟ ವಯಸ್ಸಾದರೂ ಮಡುಗನಂತೆ
ಆಡುವ ಈ ರಾಜನ ವಚನವನ್ನು ರಾಜನೀತಿಜ್ಞನಾದ ಯಾವ ಪ್ರತ್ಯನುತಾನೆ
ಮನಸ್ಸಿಗೆ ಹಚ್ಚಿಕೊಂಡಾನು? ಅಣ್ಣಿ, ಈ ವಿಷಯವು ಜನರಿಗೆ ಗೊತ್ತಾಗುವದಕ್ಕೆ
ಮೊದಲೇ ರಾಜ್ಯಾಧಿಕಾರವನ್ನು ನೀನು ವಹಿಸಿಕೊಂಡುಬಿಡು. ನಾನು ನಿನಗೆ
ಸಹಾಯಕನಾಗಿರುತ್ತೇನೆ (೨-೮). ನಾನು ಧನುಷ್ಣನ್ನು ಹಿಡಿದು ನಿನ್ನ ಪಾಶ್ಚದಲ್ಲಿ
ಬೆಂಬಲವಾಗಿ ಯುವನ ಹಾಗೆ ನಿಂತಿರಲು ಯುವನಿಗೆ
ಅಧಿಕಪ್ರಸಂಗ ಮಾಡಲು ಶಕ್ತಿಯುಂಟು? ನಮಗೆ ವಿರೋಧಿಸರೆ ನನ್ನ
ತೀರ್ಣಾಸ್ತಗಳಿಂದ ಅಯೋಧ್ಯಾನಗರವೇ ನಿಮಾರ್ಥನುಷವಾಗುವಂತೆ

ಭರತಸ್ವಾಧ ಪಕ್ಷೇ ವಾ ಯೋ ವಾಸ್ಯ ಹಿತಮಿಷ್ಟತಿ ।
ಸರ್ವಾನೇವ ಹನಿವಾಮಿ ಮುದುಹೀ ಪರಿಭೂಯತೇ ॥ ೧೦
ಪ್ರೋತ್ಸಾಹಿತೋರಿಯಂ ಕೈಕೇಯ್ಯ ಸ ದುಷ್ಮೋ ಯದಿ ನಃ ಷಿತಾ ।
ಅಮಿತಭೂತೋ ನಿಃಸಂಗಂ ವಧೃತಾಂ ಬಧೃತಾಮಷಿ ॥ ೧೧
ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ ।
ಉತ್ಸಾಧಂ ಪ್ರತಿಪನ್ನಸ್ಯ ಕಾರ್ಯಂ ಭವತಿ ಶಾಸನಮ್ ॥ ೧೨
ಬಲಮೇಷ ಕರ್ಮಾಶ್ರಿತ್ಯ ಹೇತುಂ ವಾ ಪುರುಷರ್ಥಭಿ ।
ದಾತುಮಿಷ್ಟತಿ ಕೈಕೇಯ್ಯ ರಾಜ್ಯಂ ಸಿಫತಮಿದಂ ತವ ॥ ೧೩
ತ್ವಯಾ ಚೈವ ಮಯಾ ಚೈವ ಕೃತ್ಯಾ ವೈರಮನುತ್ತಮಮ್ ।
ಕಾಸ್ಯ ಶಕ್ತಿ ಶ್ರೀಯಂ ದಾತುಂ ಭರತಾಯಾರಿನಾಶನ ॥ ೧೪
ಅನುರಕೋರ್ಯಸ್ಮಿ ಭಾವೇನ ಭಾತರಂ ದೇವಿ ತತ್ತತಃ: ।
ಸತ್ಯೇನ ಧನುಷಾ ಚೈವ ದತ್ತೇನೇಷ್ಯೇನ ತೇ ಶಪೇ ॥ ೧೫

ಮಾಡುತ್ತೇನೆ (೬-೧೦). ಇಲ್ಲಿ ಯಾರಾದರೂ ಭರತನ ಪಕ್ಷವನ್ನು ಮಹಿಸಿದವರಿದ್ದೇ - ಅವನಿಗೆ ಹಿತವನ್ನು ಕೋರತಕ್ಕವರಿದ್ದೇ - ಅವರೆಲ್ಲರನ್ನು ಕೊಂಡು ಹಾಪುತ್ತೇನೆ. ಸಾಧುವಾಗಿರತಕ್ಕವನನ್ನು ಕಂಡರೆ ಜನರಿಗೆ ತಿರಸ್ಯಾರ (೧೧). ನಮ್ಮ ತಂದೆಯಿನಿಸಿಹೊಂಡ ಆ ದುಷ್ಪನೇನಾದರೂ ಕೈಕೇಯಿಯಿಂದ ಪ್ರೋತ್ಸಾಹಗೊಂಡು ನಮ್ಮನ್ನು ವಿರೋಧಿಸಿದರೆ, ನಿಧಾರಕ್ಕಿಣ್ಯಾವಾಗಿ ಅವನನ್ನು ಕೊಂಡುಹಾಕೋಣ / ಅವನನ್ನು ಹಿಡಿದು ಸೆರಯಲ್ಲಿಡೋಣ / (೧೨). ದುರಹಂಕಾರಿಯಾಗಿ ಕಾರ್ಯಾರ್ಥ ಕಾರ್ಯಾರ್ಥ ವಿವೇಚನೆಯನ್ನು ಕೆಳೆದುಕೊಂಡು ಉನ್ನಾಗ್ರಪ್ರವರ್ತಕನಾದವನು ಗುರುವಾಗಿದ್ದರೂ ಅವನನ್ನು ದಂಡಿಸಲೇಬೇಕು (೧೩). ಶ್ರೀರಾಮ, ನಿನಗೆ ಸೇರಬೇಕಾದ ಈ ರಾಜ್ಯವನ್ನು ಈತನು ಯಾವ ಬಲದಿಂದ-ಯಾವ ಕಾರಣದಿಂದ-ಕೈಕೇಯಿಗೆ ಹೊಡಲು ಹೊರಟಿದ್ದಾನೆ? ಶತ್ರುಗಳನ್ನು ಧ್ವಂಸಮಾಡಬಲ್ಲ ಏರನಾದ ನಿನ್ನೊಡನೆಯೂ ನನ್ನೊಡನೆಯೂ ದೊಡ್ಡ ವೈರವನ್ನು ಬೆಳೆಸಿ ಭರತನಿಗೆ ಐಶ್ವರ್ಯವನ್ನೊಪ್ಪಿಸಲು ಈತನಿಗೆ ಶಕ್ತಿಯಿಂಟಿ? (೧೪-೧೫). ಅಮ್ಮ, ನಾನು ಮನಃಪೂರ್ವಕವಾಗಿ ಅಣ್ಣನಲ್ಲಿ ಅನುರಕ್ತನಾಗಿದ್ದೇನೆ. ಈ ವಿಷಯದಲ್ಲಿ

ದೀಪ್ತಮಗ್ನಿಮರಣಂ ವಾ ಯದಿ ರಾಮಃ ಪ್ರವೇಕ್ಷ್ಯತಿ ।
ಪ್ರವಿಷ್ಟಂ ತತ್ತ ಮಾಂ ದೇವಿ ತ್ವಂ ಪೂರ್ವಮವಥಾರಯ ॥ ೧೨
ಹರಾಮಿ ಏಯಾದ್ಯಃಖಂ ತೇ ತಮಃ ಸೂರ್ಯ ಇಷ್ಟೋದಿತಃ ।
ದೇವಿ ಪಶ್ಯತು ಮೇ ಏಯಂ ರಾಘವಶೈಪ್ರವ ಪಶ್ಯತು ॥ ೧೩
ಹನಿಷ್ಯೇ ಷಿತರಂ ವೃದ್ಧಂ ಕೈಕೇಯಾಸಕ್ತಮಾನಸಮ್ ।
ಕೃಪಣಂ ಬಾಷಿಧರಂ ಬಾಲಂ ವೃದ್ಧಭಾವೇನ ಗಹೀತಮ್ ॥ ೧೪
ಎತತ್ತು ವಚನಂ ಶುತ್ತಾ ಲಕ್ಷ್ಮಿಣಿಸ್ಯ ಮಹಾತ್ಮನಃ ।
ಉವಾಚ ರಾಮಂ ಕೌಸಲ್ಯಾ ರುದಂತೀ ಶೋಕಲಾಲಾ ॥ ೧೫
ಭಾರತಸ್ಯೇ ವದತಃ ಪ್ರತ ಲಕ್ಷ್ಮಿಣಿಸ್ಯ ಶುತ್ತಂ ತ್ವಯಾ
ಯಿದತ್ತಾನಂತರಂ ಕಾರ್ಯಂ ಶುರುಷ್ಯ ಯದಿ ರೋಚತೇ ॥ ೧೬
ನ ಭಾಧಮ್ಯಂ ವಚಃ ಶುತ್ತಾ ಸಪತ್ನಾ ಮಮ ಭಾಷಿತಮ್ ।
ಎಹಾಯ ಶೋಕಸಂತಪ್ತಾಂ ಮಾಂ ವನಂ ಗಂತುಮಹಃ ॥ ೧೭

ಸತ್ಯದ ಮೇಲೆ - ಈ ಧನಸ್ವಿನ ಮೇಲೆ - ನನ್ನ ಸುಕೃತದ ಮೇಲೆ ಆಣಿ ಮಾಡುತ್ತೇನೆ. ಶ್ರೀರಾಮನು ಉರಿಯವ ಅಗ್ನಿಯನ್ನಾಗಲಿ ಅರ್ಜಾವನ್ನಾಗಲಿ ಪ್ರವೇಶಿಸಬೇಕಾದರೆ, ಆವನಿಗಿಂತ ವೊದಲು - ದೇವಿ, ನಾನು ಪ್ರವೇಶಿಸಿರುತ್ತೇನಂದು ತಿಳಿ (೧೪-೧೫). ಉದಿತನಾದ ಸೂರ್ಯನು ಕತ್ತಲೆಯನ್ನು ನಾಶಪಡಿಸುವಂತೆ, ನಿನ್ನ ಕಷ್ಟವನ್ನು ನಿನ್ನ ಪರಾಕ್ರಮದಿಂದ ನಿರ್ಗಿಸುತ್ತೇನೆ. ನಿನ್ನ ಸಾಮಧ್ಯವೇನೆಂಬುದನ್ನಾದರೂ ನೋಡು. ಶ್ರೀರಾಮನೂ ನೋಡಲಿ. ಈ ತಂದೆಯೇನಿಸಿಕೊಂಡವನು ವೃದ್ಧನಾದರೂ ಕೈಕೇಯಿಯ ವ್ಯಾಮೋಹದಿಂದ ಹುಡುಗಾಟವಾಡುತ್ತಿದ್ದಾನೆ. ಚಂಚಲಚಿತ್ರನಾದ ಈ ಕ್ಷುದ್ರಮನುಷ್ಯನನ್ನು ಹೊಂದುಹಾಕುತ್ತೇನೆ” ಎಂದು ಹೇಳಿದನು (೧೮-೧೯). ಮಹಾತ್ಮನಾದ ಲಕ್ಷ್ಮಿಣಿನು ಹೀಗೆ ಹೇಳಲು, ಕೌಸಲ್ಯೀಯ ದುಃಖದಿಂದ ಅಳುತ್ತ ನುಡಿದಳು: “ವಶ್ಮ, ನಿನ್ನ ತಮ್ಮ ಲಕ್ಷ್ಮಿಣಿನು ಹೇಳುವ ಮಾತನ್ನು ಕೇಳಿದೆಯಾ? ಮುಂದೆ ನಿನಗೆ ಇಷ್ಟವಿದ್ದಂತೆ ಮಾಡು (೨೦-೨೧). ನನ್ನ ಸವತಿಯಾಡಿದ ಅಧರ್ಮದ ಮಾತನ್ನು ಕೇಳಿಹೊಂಡು, ನನ್ನ ಮಾತನ್ನು ತಿರಸ್ಯಾರಿಸಿ ನನ್ನನ್ನು ಸಂಕಟದಲ್ಲಿ ಬಿಟ್ಟು ಹೋಗುವುದು ನಿನಗೆ ತರವಲ್ಲ.

ಧರ್ಮಜ್ಞ ಯದಿ ಧರ್ಮಿಷ್ಠೋ ಧರ್ಮಂ ಚರಿತುಮಿಚ್ಛಿ ।
ಶುಶ್ಲಾಪ ಮಾಮಿಹಸಸ್ತಂ ಚರ ಧರ್ಮವನುತ್ತಮಮ್ ॥ ೨೨

ಶುಶ್ಲಾಪುಜ್ಞನೀಂ ಪ್ರತಃ ಸ್ವಗೃಹೇ ನಿಯತೋ ವರ್ಣಾ ।
ಪರೇಣ ತಪಸಾ ಯುಕ್ತಃ ಕಾಶ್ಯಪಸ್ತಿದಿವಂ ಗತಃ ॥ ೨೩

ಯಭೈವ ರಾಜಾ ಪೂಜ್ಯಸ್ತೇ ಗೌರವೇಣ ತಥಾ ಹೃಹಮ್ ।
ತ್ವಾಂ ನಾಹಮನುಜಾನಾಮಿ ನ ಗಂತವ್ಯಮಿತೋ ವನಮ್ ॥ ೨೪

ತ್ವದ್ವಿಯೋಗಾನ್ನ ಮೇ ಕಾರ್ಯಂ ಜೀವಿತೇನ ಸುಖೀನ ವಾ ।
ತ್ವಯಾ ಸಹ ಮಮ ಶೈಯಸ್ತಣಾನಾಮಂಬಿ ಭಕ್ತಣಮ್ ॥ ೨೫

ಯದಿ ತ್ವಂ ಯಾಸ್ಯಾ ವನಂ ತ್ವಕ್ತಾ ಮಾಂ ಶೋಕಲಾಲಸಾಮ್ ।
ಅಹಂ ಪಾರ್ಯಮಿಹಾಸಿಷ್ಯೇ ನ ಹಿ ಶಕ್ಷಾಮಿ ಜೀವಿತುಮ್ ॥ ೨೬

ತತಸ್ಸಂ ಪಾಷ್ಟ್ಯ ಸೇ ಪ್ರತ್ರ ನಿರಯಂ ಲೋಕವಿಶುತ್ತಮ್ ।
ಬಹ್ಯಹತ್ಯಾಮಿವಾಧಮಾತ್ ಸಮುದ್ರಃ ಸರಿತಾಂ ಪತಃ ॥ ೨೭

ನೀನು ಧರ್ಮದ ಸ್ವರೂಪವನ್ನು ಬಲ್ಲವನು. ನೀನು ಧರ್ಮಶೀಲನಾಗಿ ಇರಬೇಕೆಂದಿದ್ದರೆ, ಇಲ್ಲಿಯೇ ಇದ್ದ ನನ್ನ ಶುಶ್ಲಾಪೇಯನ್ನು ಮಾಡಬಹುದಲ್ಲ? ಈ ಶ್ರೀಷ್ವಾದ ಧರ್ಮವನ್ನು ಆಚರಿಸಬಹುದಲ್ಲ? (೨೭-೨೮). ಪೂರ್ವದಲ್ಲಿ ಕಾಶ್ಯಪನು ತನ್ನ ಮನೇಯಲ್ಲಿಯೇ ಇದ್ದ ತಾಯಿಯನ್ನು ಉಪಚರಿಸುತ್ತಿದ್ದನು. ಮಾತ್ರಶುಶ್ಲಾಪೇಯಂಬ ಮಹಾತಪಸ್ಸಿನಿಂದ ಅವನು ಸ್ವಗ್ರಾವನ್ನು ಪಡೆದನು. ನಿನಗೆ ತಂದೆಯಾದ ಮಹಾರಾಜನು ಹೇಗೆ ಪೂಜ್ಯನೋ, ಹಾಗೆ ತಾಯಿಯಾದ ನಾನೂ ಪೂಜ್ಯಳೇ ಅಲ್ಲವೇ? ನೀನು ಹೋಗಲು ನಾನು ಒಟ್ಟಿಗೆ ಹೊಡುವುದಿಲ್ಲ. ನೀನು ಕಾಡಿಗೆ ಹೋಗಕೂಡದು (೨೭-೨೯). ನಿನ್ನನ್ನು ಅಗಲಿದ ಮೇಲೆ ನಿನಗೆ ಈ ಜೀವಿತದಿಂದೇನಾಗಬೇಕು? ಈ ಸುಖಿಸಾಮಗ್ರಿಯಿಂದೇನಾಗಬೇಕು? ನಿನ್ನ ಜೊತೆಗಿದ್ದ ಹುಲ್ಲನ್ನಾದರೂ ತಿಂದು ಬದುಕಿರುವುದು ಮೇಲು. ಸಂಕಟದಿಂದ ತಲ್ಲಣಗೊಂಡಿರುವ ನನ್ನನ್ನು ಬಿಟ್ಟು ನೀನು ವನಕ್ಕೆ ಹೋದರೆ ನಾನು ಉಪವಾಸ ವಾಡಿ ಪೂರ್ಣ ಬಿಡುತ್ತೇನೆ. ನನ್ನಿಂದ ಬದುಕಿರುವುದು ಸಾಧ್ಯವಿಲ್ಲ (೨೯-೨೧). ವತ್ತ, ಸಮುದ್ರ ರಾಜನು ತನ್ನ ತಾಯಿಗೆ ದುಃಖವನ್ನಂಟು ಮಾಡಿದ್ದರಿಂದ ಹಿಷ್ಟಲಾದನಂಬ ಬಾಹ್ಯಣಾನಿಂದ

ವಿಲಪಂತಿಂ ತಥಾ ದೀನಾಂ ಕೌಸಲ್ಯಾಂ ಜನನೀಂ ತತಃ ।

ಉವಾಚ ರಾಮೋ ಧರ್ಮಾತ್ಮಾ ವಚನಂ ಧರ್ಮಸಂಹಿತಮ್ ॥೨೯

ನಾಸ್ತಿ ಶಕ್ತಃ ಪಿತುವಾಕ್ಯಂ ಸಮತಿಕ್ರಮಿತುಂ ಮಮ ।

ಪ್ರಸಾದಯೇ ತ್ವಾಂ ಶಿರಸಾ ಗಂತುಮಿಭ್ರಾಮ್ಯಹಂ ವನಮ್ ॥ ೩೦

ಖಣಿಕಾ ಚ ಪಿತುವಾಕ್ಯಂ ಕುವರ್ತಾ ವ್ಯತಭಾರಿಕಾ ।

ಗೌಹರ್ತಾ ಜಾನತಾ ಧರ್ಮಂ ಕಂಡುನಾಪಿ ವಿಪಶ್ಚಿತಾ ॥ ೩೧

ಅಭಾಕಂ ಚ ಕುಲೇ ಪೂರ್ವಂ ಸಗರಭಾಜ್ಞಯಾ ಪಿತುಃ ।

ಖಿನಧಿಃ ಸಾಗರೈಭೂಮಿಮಾಪ್ತಃ ಸುಮಹಾನ್ ವಧಃ ॥ ೩೨

ಜಾಮದಗ್ನೇನ ರಾಮೇಣ ರೇಣುಕಾ ಜನನೀ ಸ್ವಯಮ್ ।

ಕೃತ್ಯಾ ಪರಶುನಾರಜ್ಯೇ ಪಿತುವಚನಕಾರಿಕಾ ॥ ೩೩

ಹಿಂಸೆಗೆ ಗುರಿಯಾದನ್ನಿಂದ ಹಾಗೆ ನೀನು ನನಗೆ ದುಃಖಿವನ್ನುಂಟು ಮಾಡಿದರೆ ನರಕವನ್ನು ಪಡೆಯುತ್ತೀಯೇ ” ಎಂದಳು (೨೮). ಹೀಗೆ ದೈನಿಕಿಂದ ಹಲುಬುತ್ತಿದ್ದ ತಾಯಿಯಾದ ಕೌಸಲ್ಯೆಯನ್ನು ಕುರಿತು ಧರ್ಮಾತ್ಮಾನಾದ ಶ್ರೀರಾಮನು ಧರ್ಮಯುಕ್ತವಾದ ಮಾತನ್ನು ಹೇಳಿದನು: “ಅಮ್ಮೆ, ತಂದೆಯ ಮಾತನ್ನು ಮೀರಿ ನಡೆಯಲು ನನಗೆ ಶಕ್ತಿಯಿಲ್ಲ. ನಿನಗೆ ತಲೆಬಾಗಿ ಬೇಡಿಕೊಳ್ಳುತ್ತೇನೆ; ಪ್ರಸನ್ನಭಾಗು. ನಾನು ಕಾಡಿಗೆ ಹೋಗಬೇಕೆಂದು ಉದ್ದೇಶಿಸಿದ್ದೇನೆ (೨೯-೩೦). ಪೂರ್ವದಲ್ಲಿ ವಿದ್ವಾಂಸನೂ ವ್ಯತನಿಷ್ಠನೂ ಆದ ಕಂಡು ಮಹಣಿಯು ತಂದೆಯ ಮಾತಿನಂತೆ ಗೋಹತ್ಯೆಯನ್ನು ಮಾಡಿದ್ದಾನೆ. ನಮ್ಮ ಇಕ್ಷ್ವಾಕುವಂಶದಲ್ಲಿಯೇ ತಂದೆಯಾದ ಸಗರನ ಆಜ್ಞೆಯಂತೆ ಅವನ ಪ್ರತ್ಯರು ಭೂಮಿಯನ್ನು ಆಗೆದು ಮೃತ್ಯುವಿಗೆ ಗುರಿಯಾಗಿದ್ದಾರೆ (೩೧-೩೨). ಜಮದಗ್ನಿ ಪುತ್ರನಾದ ಪರಶುರಾಮನು ಪಿತ್ರವಾಕ್ಯವನ್ನು ಪರಿಪಾಲಿಸುವುದಕ್ಕಾಗಿ ಅರಣ್ಯದಲ್ಲಿ ಕೊಡಲಿಯಿಂದ ತಾಯಿಯಾದ ರೇಣುಕೆಯನ್ನು

* ಇದಕ್ಕೆ ಸಂಬಂಧಿಸಿದ ಪೂರ್ವಕಥೆಯು ಯಾವ ಗ್ರಂಥದಲ್ಲಿಗೆಯಿಂಬಿದು ತಿಳಿದಿಲ್ಲ.

ಎತ್ತರನೇತ್ತೆ ಬಹುಭಿದೇವಿ ದೇವಸಮ್ಮೇಃ ಕೃತಮ್ |
ಪಿತುರ್ವಚನಮಹ್ಯಾಬಂ ಕರಿಷ್ಯಾಮಿ ಪಿತುಹೀತಮ್ || ೩೪
ನ ಶಿಶ್ಯೇತನ್ಯಯೈಕೇನ ಕೃಯತೇ ಷಿತ್ಯಾಸನಮ್ |
ಎತ್ತರಪಿ ಕೃತಂ ದೇವಿ ಯೇ ಮಯಾ ತವ ಕೀರ್ತಿತಾಃ || ೩೫
ನಾಹಂ ಧರ್ಮಮಖೂವಂ ತೇ ಪ್ರತಿಕೂಲಂ ಪ್ರವರ್ತಯೇ |
ಪೂರ್ವರಯಮಭಿಪ್ರೇತೋ ಗತೋ ಮಾಗೋಽನುಗಮ್ಯತೇ || ೩೬
ತದೇತತ್ತು ಮಯಾ ಕಾರ್ಯಂ ಕೃಯತೇ ಭುವಿ ನಾನ್ಯಥಾ |
ಪಿತುಹೀತ ವಚನಂ ಶುವಣಾ ನ ಕಶ್ಮಿನ್ನಾಮ ಹೀಯತೇ || ೩೭
ತಾಮೇವಮುಕ್ತಾ ಜನನೀಂ ಲಕ್ಷ್ಮಿಣಂ ಪ್ರವರ್ಬಿವಿತಾ |
ವಾಕ್ಯಂ ವಾಕ್ಯವಿದಾಂ ಶ್ರೀಷ್ಟಃ ಶ್ರೀಷ್ಟಃ ಸರ್ವಧನುಷ್ಟಾಮ್ || ೩೮
ತವ ಲಕ್ಷ್ಮಿಣಾ ಜಾನಾಮಿ ಮಯಿ ಸ್ವೇಹಮನುತ್ತಮಮ್ |
ವಿಕರುಂ ಚೈವ ಸತ್ಯಂ ಚ ತೇಜಾಷ್ಟ ಸುದುರಾಸದಮ್ || ೩೯

ಕತ್ತರಿಸಿದ್ದಾನೆ. ಹೀಗೆ ದೇವತಾಸದೃಶರಾದ ಎಮ್ಮೋ ಮಹಾತ್ಮರು ಷಿತ್ಯ ವಾಕ್ಯವನ್ನು ಸಫಲವಾಗಿ ಮಾಡಿದ್ದಾರೆ. ಆದ್ದರಿಂದ ತಂದೆಯ ಹಿತವನ್ನು ಅನುಸರಿಸಿ ಅವನ ಆಜ್ಞೆಯನ್ನು ಪಾಲಿಸುತ್ತೇನೆ (೩೪-೩೯). ಅಮ್ಮ, ನಾನೆಂಬಿನೇ ತಂದೆಯ ಆಜ್ಞೆಯಂತೆ ನಡೆದು ಯಾರೂ ಮಾಡದ ಕೆಲಸವನ್ನು ಮಾಡಲು ಹೊರಟಿಲ್ಲ. ನಾನು ಈಗ ಹೇಳಿದ ಅನೇಕ ಮಹಾತ್ಮರು ಇಂಥ ಕಾರ್ಯಗಳನ್ನು ಮಾಡಿದ್ದಾರೆ. ನಿನಗೆ ಪ್ರತಿಕೂಲರಾಗಿ ಹಿಂದೆ ಎಂದೂ ಇಲ್ಲದ ಹೊಸ ಧರ್ಮವನ್ನು ನಾನು ಆಚರಿಸಲು ಉದ್ದೇಶಿಸಿಲ್ಲ. ಪೂರ್ವದಲ್ಲಿ ಹಿರಿಯರು ಹೋದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ (೩೬-೩೯). ಆದ್ದರಿಂದ ನಾನು ಈ ಲೋಕದಲ್ಲಿ ಯಾವುದು ಧರ್ಮವೂ - ಯಾವುದು ಕರ್ತವ್ಯವೂ ಅದನ್ನು ಮಾಡುತ್ತೇನಲ್ಲದೆ ಬೇರೆಯಲ್ಲ. ತಂದೆಯ ಮಾತನ್ನು ನಡೆಸಿದರೆ ಯಾರಿಗೂ ಧರ್ಮ ಹಾನಿಯಲ್ಲ” ಎಂದನು (೩೯). ಅನಂತರ ಮಹಾವಾಗ್ಯಿಯೂ ಧನುಧಾರಿಗಳಲ್ಲಿ ಸಪ್ತಾಽತ್ಮಮನೂ ಆದ ಶ್ರೀರಾಮನು ಲಕ್ಷ್ಮಿಣನ ಕಡೆಗೆ ತಿರುಗಿ ಹೀಗೆಂದನು: “ಲಕ್ಷ್ಮಿಣಾ, ನಿನಗೆ ನಷ್ಟಲ್ಲಿರುವ ಸೇಹಾತಿಯವನ್ನು ನಾನು ಬಲ್ಲಿನು. ನಿನ್ನ ಪರಾಕ್ರಮ, ಸಾಮರ್ಥ್ಯ,

ಸಗಃ ೨೧] ಕೌಸಲ್ಯಾಲಕ್ಷ್ಮಿಪುತ್ರಿಂದಿನಮ್ ॥ ೧೮

ಮಮ ಮಾತುಮರ್ಹದ್ಯೈ ಖಮತುಲಂ ಶುಭಲಕ್ಷ್ಮಣ ।
ಅಭಿಪೂರ್ಯಮವಿಜ್ಞಾಯ ಸತ್ಯಸ್ಯ ಚ ಶಮಸ್ಯ ಚ ॥ ೪೦

ಧರೋಹಿ ಪರಮೋ ಲೋಕೇ ಧರ್ಮೋ ಸತ್ಯಂ ಪ್ರತಿಷ್ಠಿತಮ್ ।
ಧರ್ಮಸಂಶ್ಲಿತಮೇತಚ್ಛ ಷಿತುವಾಚನಮುತ್ತಮಮ್ ॥ ೪೧

ಸಂಶುತ್ತ ಚ ಷಿತುವಾಕ್ಯಂ ಮಾತುವಾ ಬ್ರಾಹ್ಮಣಸ್ಯ ವಾ ।
ನ ಕರ್ತವ್ಯಂ ವೃಥಾ ಏರ ಧರ್ಮಮಾಶ್ರಿತ್ಯ ತಿಷ್ಣತಾ ॥ ೪೨

ಸೋಹಂ ನ ಶಾಷ್ಟ್ರೀಯಿ ಷಿತುನಿಯೋಗಮತಿವರ್ತಿತಮ್ ।
ಷಿತುಹಿರ ವಚನಾದ್ವೀರ ಕೃಕೇಯಾಹಂ ಪ್ರಚೋದಿತಃ ॥ ೪೩

ತದೇನಾಂ ವಿಷ್ಣಾನಾಯಾಂ ಕ್ಷತ್ರಧರ್ಮಾಶ್ರಿತಾಂ ಮತಿಮ್ ।
ಧರ್ಮಮಾಶ್ರಯ ಮಾತ್ರಪ್ರಕ್ಷಣಂ ಮದ್ಭಿಧಿರಸುಗಮ್ಯತಾಮ್ ॥ ೪೪

ತಮೇವಮುಕ್ತಾ ಸೌಹಾದಾರ್ಥಾತರಂ ಲಕ್ಷ್ಮಣಾಗ್ರಜಃ ।
ಉವಾಚ ಭೂಯಃ ಕೌಸಲ್ಯಾಂ ಪ್ರಾಂಜಲಿಃ ಶಿರಸಾ ನತಃ ॥ ೪೫

ದುರ್ಧರ್ಷವಾದ ತೇಜಸ್ಸುಗಳನ್ನು ಬಲ್ಲಿಸು (೪೮-೪೯). ನನ್ನ ತಾಯಿಗೆ ಸತ್ಯ
ಮತ್ತು ಇಂದ್ರಿಯನಿಗ್ರಹಗಳ ರಹಸ್ಯವು ಗೊತ್ತಿಲ್ಲವಾದ್ದರಿಂದ ಅವಳಿಗೆ ಬಹಳ
ದುಃಖಿಗಾಗಿದೆ. ಲೋಕದಲ್ಲಿ ಧರ್ಮವೇ ಶ್ರೇಷ್ಠವಾದದ್ದು. ಧರ್ಮದಲ್ಲಿಯೇ
ಸತ್ಯವು ನೆಲೆಸಿದೆ. ಪಿತೃ ವಾಕ್ಯಪರಿಹಾಲನವು ಧರ್ಮವನ್ನಾಶಯಿಸಿದೆ (೪೦-೪೧).
ಲಕ್ಷ್ಮಣ, ಧರ್ಮಶೀಲನಾದವನು ತಂದೆ, ತಾಯಿ ಮತ್ತು ಬ್ರಾಹ್ಮಣ - ಇವರಿಗೆ
ಮಾತುಕೊಟ್ಟ ಮೇಲೆ ಎಂದಿಗೂ ತಪ್ಪಿ ನಡೆಯಬಾರದು. ಆದ್ದರಿಂದ ತಂದೆಯ
ಆಜ್ಞೆಯನ್ನು ಮೀರಲು ನನಗೆ ಸಾಧ್ಯವಿಲ್ಲ. ತಂದೆಯ ಸೂಚನೆಯನ್ನನು ಸರಿಸಿಯೇ
ಕೃಕೇಯಿಯು ನನಗೆ ಈ ಆಜ್ಞೆಯನ್ನು ಮಾಡಿರುವಳು (೪೨-೪೩). ಆದ್ದರಿಂದ
ಕೇವಲ ಕೃತ್ಯಿಯೋಚಿತವಾದ ಈ ಬುದ್ಧಿಯು ನಿನಗೆ ಯೋಗ್ಯವಲ್ಲ. ಆದನ್ನು
ಬಿಡು. ಧರ್ಮದ ಕಡೆ ಗಮನವಿಡು. ಕೈಯರವನ್ನು ತ್ಯಜಿಸು. ತಂದೆಯ ಮಾತಿನಂತೆ
ನಡೆಯಬೇಕೆಂಬ ನನ್ನ ನಿಶ್ಚಯವನ್ನು ಅನುಸರಿಸು” ಎಂದನು (೪೪). ಹೀಗೆ
ಶ್ರೀರಾಮನು ವಾತ್ಸಲ್ಯದಿಂದ ತಮ್ಮನಿಗೆ ಬುದ್ಧಿವಾದವನ್ನು ಹೇಳಿ ತಾಯಿಗೆ

ಅನುಮನ್ಯಸ್ತ ಮಾಂ ದೇವಿ ಗಮಿಷ್ಯಂತಮಿತೋ ವನಮ್ |
ಶಾಪಿತಾಂ ಮಮ ಪ್ರಾಣಿಃ ಕುರು ಸ್ವಸ್ತ ಯನಾನಿ ಮೇ || ೪೬
ತೀರ್ಥಪ್ರತಿಜ್ಞಾತ್ ವನಾತ್ ಪ್ರನರೇಷಾಮೃಹಂ ಪ್ರರೀಮ್ |
ಯಯಾತಿರಿವ ರಾಜರ್ಣಃ ಪ್ರರಾ ಹಿತಾ ಪ್ರನರ್ದಿವಮ್ || ೪೭
ಶೋಕಃ ಸಂಧಾಯತಾಂ ಮಾತಹ್ಯದಯೇ ಶಾಧು ಮಾ ಶುಚಃ |
ವನವಾಸಾದಿಹೈಷಾಮಿ ಪ್ರನಃ ಕೃತ್ವಾ ಷಿತುವರಚಃ || ೪೮
ತ್ವಯಾ ಮಯಾ ಚ ವೈದೇಹ್ಯಾ ಲಕ್ಷ್ಮಿನ ಸುಮಿತ್ರಯಾ
ಷಿತುನಿರಯೋಗೇ ಸಾಫತವ್ಯಮೇಷ ಧರ್ಮಃ ಸನಾತನಃ || ೪೯
ಅಂಬ ಸಂಹೃತ್ಯ ಸಂಭಾರಾನ್ ದುಃಖಂ ಹೃದಿ ನಿಗ್ಯಹ್ಯ ಚ |
ವನವಾಸಕೃತಾ ಬುದ್ಧಿಮೂರ್ಮಲ ಧರ್ಮಾನುವರ್ತ್ಯತಾಮ್ || ೫೦
ವಿತದ್ವಿಚಸ್ತಸ್ಯ ನಿಶಮ್ಯ ಮಾತಾ
ಸುಧರ್ಮಾಮವೃಗ್ರಮವಿಕ್ಳಬಂ ಚ |

ವಿನಯದಿಂದ ತಲೆಬಾಗಿ ಕೈಮುಗಿಯ ಅರಿಕೆ ಮಾಡಿದನು: “ಅಮ್ಮೆ, ಅರಣ್ಯಕ್ಕೆ ಹೋಗಲು ನನಗೆ ಅನುಜ್ಞಯನ್ನು ಹೊಡು. ನನ್ನ ಪ್ರಾಣದ ಮೇಲೆ ಆಣೆಯಿಟ್ಟು ಬೇಡುತ್ತೇನೆ. ನನಗೆ ಆಶೀರ್ವಾದಪನ್ನು ಮಾಡು (ಉಳಿ-ಉಳಿ). ನನ್ನ ಪ್ರತಿಜ್ಞಯನ್ನು ನಡೆಸಿ ಕಾಡಿನಿಂದ ಪ್ರನಃ ಅಯೋಧ್ಯಾಗೆ ಬರುತ್ತೇನೆ. ಸ್ವರ್ಗಲೋಕವನ್ನು ತ್ವಚಿಸಿ ಬಂದ ಯಯಾತಿಯ ಪ್ರನಃ ಸ್ವರ್ಗವನ್ನು ಸೇರಿದಂತೆ, ನಾನು ಪ್ರನಃ ಇಲ್ಲಿಗೆ ಬರುವೆನು. ಅಮ್ಮೆ, ಶೋಕವನ್ನು ಹೇಗಾದರೂ ಸಹಿಸಿಕೊ. ಮತ್ತೆ ಮತ್ತೆ ಮನಸ್ಸಿನಲ್ಲಿ ಹೊರಗಬೇಡ. ತಂದೆಯ ಅಪ್ಯಂತಯನ್ನು ನೆರವೇರಿಸಿ ಪ್ರನಃ ಇಲ್ಲಿಗೆ ಬರುತ್ತೇನೆ (ಉಳಿ-ಉಳಿ). ತಂದೆಯ ಅಜ್ಞಯನ್ನು ನಾವೆಲ್ಲರೂ ಪಾರಿಸಬೇಕು. ನೀನು, ನಾನು, ಸೀತೆ, ಲಕ್ಷ್ಮಿ, ಸುಮಿತ್ರಾದೇವಿ - ನಮ್ಮೆಲ್ಲರಿಗೂ ಆತನ ಆಜ್ಞಯನ್ನು ಪಾಲಿಸುವುದೇ ಸನಾತನ ಧರ್ಮ. ಅವು, ಈ ಪ್ರಾಜಾಸಾಮಗ್ರಿಗಳನ್ನು ತೆಗೆದಿದು. ವ್ಯಾಸನವನ್ನು ಮನಸ್ಸಿನಲ್ಲಿಯೇ ತಡೆದುಕೊ. ವನವಾಸಕ್ಕೆ ಹೋಗಬೇಕೆಂಬ ಧರ್ಮಯಿಕ್ತಾದ ನನ್ನ ನಿಶ್ಚಯವನ್ನು ಅನುಮೋದಿಸು” ಎಂದು ಪ್ರಾಧಿಸಿದನು (ಉಳಿ-ಉಳಿ). ಅದುವರೆಗೆ ಘೃತಳರತೆ ನಿಶ್ಚಯಿತಳಾಗಿದ್ದ

ಸಗಃ ಅ] ಕೌಸಲ್ಯಾಲಕ್ಷ್ಮಿಪ್ರತಿಭೋಧನಮ್

೧೮೨

ಮುತ್ತೇವ ಸಂಜ್ಞಾ ಪ್ರತಿಲಭ್ಯ ದೇವಿ
ಸಮೀಕ್ಷೆ, ರಾಮಂ ಪ್ರನರಿತ್ಯವಾಚ ॥

ಇಗ

ಯಥ್ವೇವ ತೇ ಪ್ರತ್ಯ ಷಿತಾ ತಥಾಹಂ
ಗುರುಃ ಸ್ವಧಮೇಣ ಸುಹೃತ್ತಯಾ ಚ ।
ನ ತಾನುಜಾನಾಮಿ ನ ಮಾಂ ವಿಹಾಯ
ಸುದುಃಖಿತಾಮಹಸಿ ಗಂತಮೇವಮ್ ॥

ಇಗ

ಈ ಜೀವಿತೇನೇಹ ವಿನಾ ತ್ವಯಾ ಮೇ
ಲೋಕೇನ ವಾ ಈ ಸ್ವಧಯಾಮುತ್ತೇನ ।
ಶ್ರೀಯೋ ಮುಹೂರ್ತಂ ತವ ಸನ್ನಿಧಾನಂ
ಮಮೇಹ ಕೃತ್ವಾದಿಪಿ ಜೀವಲೋಕಾತ್ ॥

ಇಗ

ನರ್ಮರಿಷ್ಟೋಲ್ಯಾಭಿರಷ್ಟೋಹ್ಯಮಾನೋ
ಮಹಾಗಜೋಽಧ್ವನಮನುಪ್ರವಿಷ್ಟಃ ।
ಭೂಯಃ ಪ್ರಜಜ್ಞಾಲ ವಿಲಾಪಮೇನಂ
ನಿಶಮ್ಯ ರಾಮಃ ಕರುಣಂ ಜನನ್ಯಃ ॥

ಇಳ

ಕೌಸಲ್ಯೀಯ ಶ್ರೀರಾಮನ ಧರ್ಮಯुಕ್ತವೂ ದೃಢನಿಧಾರವಲ್ಭದ್ವಾ ಆದ
ಧೀರವಾಕ್ಯವನ್ನ ಕೇಳಿ ಜೀತರಿಸಿಕೊಂಡು ರಾಮನನ್ನ ನೋಡುತ್ತ ಹೇಳಿದಳು
(ಅಗ): “ವತ್ತಾ, ನಾನು ತಾಯಿಯಾಗಿ ನಿನ್ನನ್ನ ಲಾಲಿಸಿ ಪಾಲಿಸಿದ್ದೇನೆ. ಈ
ಮಾತ್ರಾರ್ಥದರ್ಮದಿಂದಲೂ ವಾತ್ತಲ್ಯದಿಂದಲೂ ನಿನ್ನ ತಂದೆಯಂತೆ ನಾನೂ ನಿನಗೆ
ಪೂಜ್ಯಾಳಿ. ವನವಾಸಕ್ಕೆ ಹೋಗಲು ನಾನು ಸಮ್ಮಾನಿಸುವುದಿಲ್ಲ. ದುಃಖಿತಾದ
ನನ್ನನ್ನ ಬಿಟ್ಟು ಹೀಗೆ ಹೊರಟು ಹೋಗುವುದು ನಿನಗೆ ತರವಲ್ಲ (ಇಗ). ನೀನಿಲ್ಲದ
ಮೇಲೆ ನನಗೆ ಈ ಪ್ರಾಣದಿಂದೇನು ? ಬಂಧುಗಳಿಂದೇನು ? ಹಿತ್ಯಲೋಕದಲ್ಲಿ
ಸ್ವಧೀಯು ಸಿಕ್ಕಿದರೂ ದೇವ ಲೋಕದಲ್ಲಿ ಅಮೃತವೇ ಲಭಿಸಿದರೂ ನನಗೆ ಬೇಡ.
ಈ ಸಮಸ್ತ ಜಗತ್ತಮ್ಮಾ ತೂರೆದು ಒಂದು ಕ್ಷಣಕಾಲ ನಿನ್ನ ಸಮೀಪದಲ್ಲಿರುವುದೇ
ನನಗೆ ಉತ್ತಮ” ಎಂದಳು (ಇಂ). ಜನರು ಬೆಂಕಿಯ ಹೊಳ್ಳಿಗಳಿಂದ ಎಷ್ಟು
ತೊಂದರೆ ಪಡಿಸಿದರೂ ಮದ್ವಾನೆಯು ತನ್ನ ದಾರಿಯನ್ನ ಹಿಡಿದು ಸಾಗುವಂತೆ,

ಸ ಮಾತರಂ ಚೈವ ವಿಸಂಭಕ್ತಲ್ಲಾ
ಮಾತ್ರಂ ಚ ಸೌಮಿತ್ರಿಮಭಿಪುತ್ರಮ್ ।
ಧರ್ಮೇ ಸಿಂಹೋ ಧರ್ಮಾರ್ಥಮುವಾಚ ವಾಕ್ಯಂ
ಯಥಾ ಸ ವಿವಾಹತಿ ತತ್ತ ವಕ್ತುಮ್ ॥

೫೫

ಅಹಂ ಹಿ ತೇ ಲಕ್ಷ್ಮಣ ನಿತ್ಯಮೇವ
ಜಾನಾಮಿ ಭಕ್ತಿಂ ಚ ಪರಾಕ್ರಮಂ ಚ ।
ಮಮ ಶ್ವಾಭಿಪೂರ್ಯಮಸಂನಿರೀಕ್ಷ್ಯಾ
ಮಾತ್ರಾ ಸಹಾಭ್ಯರಸಿ ಮಾಂ ಸುದುಃಖಿಮ್ ॥

ಧರ್ಮಾರ್ಥಕಾರ್ಮಾಃ ಕಿಲ ಜೀವಲೋಕೇ
ಸಮೀಕ್ಷಿತಾ ಧರ್ಮಾಘಲೋದಯೇಷು ।
ಯೇ ತತ್ತ ಸರ್ವೇ ಸ್ಮರಸಂಶಯಂ ಮೇ
ಭಾಯೇವ ವಶಾಭಿಮತಾ ಸಪ್ತತಾ ॥

೫೬

೫೭

ತಾಯಿಯು ಕರುಣಾಪೂರ್ಣವಾಗಿ ಗೋಳಾಡಿದರೂ ರಾಮನು ತನ್ನ ನಿಶ್ಚಯಮಾರ್ಗದಿಂದ ಚಲಿಸಲಿಲ್ಲ. ತನ್ನ ನಿಲುವಿನಲ್ಲಿ ಇನ್ನೂ ಬಿಗಿಯಾದನು (೫೪). ಆ ಧರ್ಮನಿಷ್ಠನು ಎಚ್ಚರದಪ್ಪಿದಂತಿದ್ದ ತಾಯಿಗೂ ದುಃಖಾರ್ಥನಾದ ಸೌಮಿತ್ರಿಗೂ ಧರ್ಮಸಂಹಿತವಾದ ಮಾತನ್ನು ಹೇಳಿದನು. ಹಾಗೆ ಮಾತನಾಡಲು ಶ್ರೀರಾಮನಿಗೆ ಮಾತ್ರವೇ ಸಾಧ್ಯ (೫೫). ಆತನು “ಲಕ್ಷ್ಮಣ, ನನ್ನ ವಿಷಯದಲ್ಲಿ ನಿನಗಿಯವ ಭಕ್ತಿಯೂ ನಿನ್ನ ಪರಾಕ್ರಮವೂ ನನಗೆ ಮೊದಲೀನಿಂದ ಗೊತ್ತಿದೆ. ನನ್ನ ಆಶಯವೇನೆಂಬುದನ್ನು ನೀನು ಸರಿಯಾಗಿ ಅರಿತುಕೊಳ್ಳಲಿಲ್ಲ. ನನ್ನ ತಾಯಿಯೋಡನೆ ಸೇರಿ ನೀನೂ ನನಗೆ ಒಹಳ ದುಃಖನ್ನಂಬು ಮಾಡುತ್ತಿದ್ದೀರೇ (೫೬). ಧರ್ಮ, ಅರ್ಥ, ಕಾರ್ಮ - ಈ ಮೂರು ಲೋಕದಲ್ಲಿ ಧರ್ಮದ ಫಲಗಳೆಂದು ಪ್ರಸಿದ್ಧವಾದ ವಿಷಯ. ಇದರಲ್ಲಿ ನನಗೆ ಸಂದೇಹವಿಲ್ಲ. ಅನುಕೂಲಭಾದ ಪತ್ನಿಯು ಧರ್ಮಾಚರಣೆಯಲ್ಲಿ ಸಹಾಯಕಳಾಗಿ ಧರ್ಮವನ್ನೂ ಪ್ರಿಯಭಾಗಿ ಕಾಮವನ್ನೂ ಪುತ್ರವತಿಯಾಗಿ ಪುತ್ರನ ವುಂಟಿ ಧನವನ್ನೂ ಸಂಪಾದಿಸಿಕೊಡುವಾಗಿ. ಹಾಗೆ

ಯಸ್ಸಿಂಸ್ತು ಸರ್ವೇ ಸ್ವರ್ಗಸಂನಿವಿಷ್ಟಾ
ಧರ್ಮೋ ಯತಃ ಸ್ಯಾತ್ತದುಪಕ್ರಮೇತ ।
ದ್ವೇಮೋ ಭವತ್ಯಾಪರೋ ಹಿ ಲೋಕೇ
ಕಾಮಾತ್ಮಾ ಖಿಲ್ಲಾಪಿ ನ ಪ್ರಶಸ್ತಾ ॥

ಖಾ

ಗುರುಶ್ಚ ರಾಜಾ ಚ ಷಿತಾ ಚ ವ್ಯಾಧಃ
ಕೋಧಾತ್ ಪ್ರಹಣಾದ್ಯದಿ ವಾಹಿ ಕಾಮಾತ್ ।
ಯದ್ವಾದ್ವಿತೀತ್ ಕಾರ್ಯಮವೇಷ್ಟ , ದರ್ಮಂ
ಕಸ್ತಂ ನ ಕುರ್ಯಾದನ್ಯಂಸವೃತ್ತಿಃ ॥

ಖೆ

ಸ ವೈ ನ ಶಕ್ಲೋಮಿ ಷಿತುಃ ಪ್ರತಿಜ್ಞಾ -
ಮಿಮಾಮ್ಸಕರ್ಮಂ ಸಕಲಾಂ ಯಥಾವತ್ ।
ಸ ಕ್ಷಾವಯೋಽಂತ ಗುರುನಿರ್ಯೋಗೀ
ದೇವಾಶ್ಚ ಭತಾ ಸ ಗತಿಃ ಸ ಧರ್ಮಃ ॥

೬೦

ಧರ್ಮವೂ ತ್ರಿಪರ್ಗವನ್ನು ಸಂಪಾದಿಸಿಕೊಡುತ್ತದೆ (ಖೆ). ನಮ್ಮ ಕಾರ್ಯವು ಧರ್ಮ, ಅರ್ಥ, ಕಾಮ - ಈ ಮೂರನ್ನೂ ದೊರಕಿಸಿದರೆ ಉತ್ತಮ, ಇಲ್ಲದಿದ್ದರೆ ಕೇವಲ ಧರ್ಮವನ್ನಾದರೂ ಸಂಪಾದಿಸುವ ಕಾರ್ಯವನ್ನು ಆಚರಿಸಬೇಕು. ಬಿರಿಯು ಅರ್ಥಾ ಭಿಲಾಷಿಯು ಲೋಕವಿರೋದಿಯಾಗುವನು. ಕಾಮಪರಾಯಣನಾಗುವುದೂ ಯೋಗ್ಯವಲ್ಲ (ಖೆ). ನಮ್ಮ ತಂದೆ ನಮಗೆ ಗುರು; ರಾಜ; ವಯೋವ್ಯಾದಃ ಆತನು ತನ್ನ ಪ್ರತಿಜ್ಞೆಯನ್ನು ಪಾಲಿಸುವುದು ಧರ್ಮವೆಂದೇಣಿಸಿ ನನಗೆ ಈ ರೀತಿಯಲ್ಲಿ ಆಜ್ಞೆ ಮಾಡಿದ್ದಾನೆ. ಈ ಆಜ್ಞೆಯನ್ನು ಕೋಪದಿಂದಲೋ ಸಂತೋಷದಿಂದಲೋ ಕಾಮದಿಂದಲೋ ಮಾಡಿರಬಹುದು. ಅಂಥ ಆಜ್ಞೆಯನ್ನು ಕೆಟ್ಟನಡತೆಯಿಲ್ಲದ ಯಾವ ಪ್ರತ್ಯನು ತನೆ ನಡೆಸದೆ ಇದ್ದಾನು? (ಖೆ). ಆದ್ದರಿಂದ ತಂದೆಯ ಆಪ್ಯಣಿಯನ್ನು ಲೋಪವಿಲ್ಲದಂತೆ ಪ್ರಾಣವಾಗಿ ನಾನು ಪಾಲಿಸುತ್ತೇನೆ. ತಪ್ಪಿ ನಡೆಯಲು ನನಗೆ ಸಾಧ್ಯವಿಲ್ಲ. ವಾಶ, ಲಕ್ಷ್ಮಿ, ಮಹಾರಾಜನು ನಮ್ಮಿಬ್ಬಿರಿಗೂ ಆಜ್ಞೆ ಮಾಡಲು ಪ್ರಭುವಾಗಿದ್ದಾನೆ. ಅವನು ನನ್ನ ತಾಯಿಗೆ ಪತಿ. ನಮ್ಮೆಲ್ಲರಿಗೂ

ತಸ್ಮಿನ್ ಪುನರ್ಜೀವತಿ ಧರ್ಮರಾಜೀ
ವಿಶೇಷತಃ ಸ್ವೇ ಪಥಿ ವರ್ತಮಾನೇ ।
ದೇವೀ ಮಯಾ ಸಾಧ್ಯಾರ್ಥಿತೋಪಗಚ್ಚಿತ್
ಕಥಂಸ್ವಿದನ್ಯಾ ವಿಧವೇವ ನಾರೀ ॥

೬೮

ಸಾ ಮಾನುಮನಸ್ಸ ವನಂ ಪ್ರಜಂತಂ
ಕುರುಷ್ಯ ನಃ ಸ್ವಸ್ಯಯನಾನಿ ದೇವಿ ।
ಯಥಾ ಸಮಾಪ್ಯೇ ಪುನರಾವರ್ಜಿಯಂ
ಯಥಾ ಹಿ ಸತ್ಯೇನ ಪುನರ್ಯಯಾತಿಃ ॥

೬೯

ಯಶೋ ಹೃಹಂ ಕೇವಲರಾಜ್ಯಕಾರಣಾತ್
ನ ಪೃಷ್ಟಃ ಕರ್ತೃಮಲಂ ಮಹೋಯಮ್ ।
ಆದೀಷ್ ಕಾಲೇ ನ ತು ದೇವಿ ಜೀವಿತೇ
ವೃಜೀರವರಾಮದ್ಯ ಮಹಿಮಧರ್ಮತಃ ॥

ಪ್ರಸಾದಯನ್ನರವೃಷಭಃ ಸ್ವಮಾತರಂ
ಪರಾಕ್ರಮಾಜ್ಞ ಗಮಿಷುರೇವ ದಂಡಕಾನ್ ।

೭೦

ಆತನೇ ಗತಿ. ಆತನೇ ಧರ್ಮಸ್ವರೂಪನು (೬೦). ತನ್ನ ಕೃತ್ಯಿಯ ಧರ್ಮೋಚಿತವಾದ ಮಾರ್ಗದಲ್ಲಿ ಹೋಗುತ್ತ ಧರ್ಮರಾಜನಾಗಿರುವ ನಮ್ಮ ತಂದೆ ಬದುಕಿರುವಾಗ, ಅವನನ್ನ ಬಿಟ್ಟು ನನ್ನ ತಾಯಿ ನನ್ನೊಡನೆ ಕಾಡಿಗೆ ಬರಬಹುದೆ? ಇನ್ನೊಬ್ಬ ವಿಧಯೇಯಾದ ನಾರಿಯಂತೆ ವರ್ತೀಸಬಹುದೆ? (೬೧). ಅಮ್ಮ, ನನ್ನ ಕಾಡಿಗೆ ಹೋಗಲು ಅನುಮತಿಯನ್ನ ಕೊಡು. ನಮಗೆ ಮಂಗಳಾಶೀವಾದಗಳನ್ನು ಮಾಡು. ಸ್ವರ್ಗವನ್ನ ಬಿಟ್ಟು ಒಂದ ಯಾರೂತಿಯ ತನ್ನ ದೌಹಿತ್ಯನ ಸತ್ಯವಾಕ್ಯದಿಂದ ಪುನೇ ಸ್ವರ್ಗಕ್ಕೆ ಹೋಗಲಿಲ್ಲವೇ? ಹಾಗೇ ನಿನ್ನ ಆಶೀವಾದ ಬಲದಿಂದ ಪುನಃ ನಾನು ಅಯೋಧ್ಯೆಗೆ ಬರುವಂತಾಗಲಿ (೬೨). ಕೇವಲ ಒಂದು ರಾಜ್ಯಕ್ಕಾಗಿ ಮಹಾಫಲವನ್ನ ಕೊಡುವ ಶೀತಿಯನ್ನ ನಾನು ಧಿಕ್ಷರಿಸುವಾರೆ. ಅಮ್ಮ, ಈ ಜೀವಿತವು ಸ್ವರ್ನಿಕಮಾದದ್ದು. ತುಳ್ಳಮಾದ ಈ ರಾಜ್ಯವನ್ನು ಅ ಧರ್ಮಮಾರ್ಗದಿಂದ ಸಂಪಾದಿಸಲು ನಾನು ಬಯಸುವುದಿಲ್ಲ” ಎಂದು ನುಡಿದನು (೬೩). ಹೀಗೆ ಆ ಪುರಾಷ್ಟ್ರೀಷ್ಟನು ದಂಡಕಾರಣಕ್ಕೆ ಹೋಗಲೇಬೇಕೆಂದು.

ಅಥಾನುಜಂ ಭೃತಮನುಶಾಸ್ಯ ದರ್ಶನಂ

ಚಕಾರ ತಾಂ ಹೃದಿ ಜನನೀಂ ಪ್ರದಕ್ಷಿಣಮ್ || ೬೭

ಇತಿ ಶ್ರೀಮದ್ಭಾರತಾಯಿಃ ಅಯೋಧ್ಯಾಕಾಂಡೇ ಏಕವಿಂಶಃ ಸರ್ಗ:

ದ್ವಾದಿಂಶಃ ಸರ್ಗ:

ದೃವಪ್ರಾಬಲ್ಯಮ್

ಅಥ ತಂ ವೃಥಯಾ ದೀನಂ ಸವಿಶೇಷವುವುಷಿತವ್ಯಾ |

ಶ್ವರ್ಣಸಂತಮಿವ ನಾಗೀಂದ್ರಂ ರೋಷವಿಷಾಧಿತೇಷ್ಠಿಣಮ್ ||

ಆಸಾದ್ಯ ರಾಮಃ ಶೌಮಿತ್ರಿಂ ಸುಹೃದಂ ಭೂತರಂ ಷಿಯಮ್ |

ಉಷಾಚೀದಂ ಸ ಧೈರ್ಯೇಣ ಧಾರಯನ್ ಸತ್ತ್ವ ಮಾತೃವಾನ್ ||

ಧೈರ್ಯದಿಂದ ನಿರ್ಧರಿಸಿದನು. ಅವನು ತನ್ನ ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿತ್ತ ತಮ್ಮನಿಗೆ ಧರ್ಮರಹಸ್ಯವನ್ನು ಬೋಧಿಸಿ, ತನ್ನ ಜನನಿಗೆ ಪ್ರದಕ್ಷಿಣೆಯನ್ನು ಮಾಡಿ ಬೀಳಿನ್ನೊಡಬೇಕೆಂದು ಸಂಕಲ್ಪಿಸಿದನು (೬೭).

ಇಲ್ಲಿಗೆ ಶ್ರೀಮದ್ಭಾರತಾಯಿಃ ಅಯೋಧ್ಯಾಕಾಂಡದಲ್ಲಿ ಇವ್ವೊ೦ದನೆಯ ಸರ್ಗ

ಸರ್ಗ ೨೭

ಶ್ರೀರಾಮನು ಲಕ್ಷ್ಮಣನಿಗೆ ದೃವಪ್ರಾಬಲ್ಯವನ್ನು ನಿರೂಪಿಸುವುದು.

ಆ ಸಮಯದಲ್ಲಿ ಲಕ್ಷ್ಮಣನು ವ್ಯಧೇಯಿಂದ ಕಂಗೆಟ್ಟಿದ್ದನು. ಅವನ ತಾಳ್ಳೆಯನ್ನು ಏರಿ ಕೋಪವು ಉತ್ತಿಬರುತ್ತಿತ್ತು. ರೋಷದಿಂದ ಕಣ್ಣನ್ನು ರಳಿಸಿ ಸರ್ಪದಂತ ಬುಸುಗುಟ್ಟಿದ್ದನು (೮). ಆಗ ರಾಮನು ತನ್ನ ತಮ್ಮನೂ ಷಿಯಮಿತ್ರನೂ ಆದ ಲಕ್ಷ್ಮಣನ ಸ್ಥಿತಿಯನ್ನು ಕಂಡು, ಧೀರತನದಿಂದ ತನ್ನ ವುನ್ಸ್ವಿನ ತಳವಾಳವನ್ನು ನಿಗ್ರಹಿಸಿ, ಅವನ ಹತ್ತಿರಕ್ಕೆ

ನಿಗ್ಯಹ್ಯ ರೋಷಂ ಶೋಕಂ ಚ ಧೈರ್ಯಮಾತ್ರಿತ್ವ ಕೇವಲಮ್ |
 ಅವಮಾನಂ ನಿರಸ್ಯೇಮಂ ಗೃಹಿತಾಜ್ಞ ಹರ್ಷಮುತ್ತಮಮ್ || ೩
 ಉಪಕ್ಷತ್ವಂ ಹಿ ಯತ್ತಿಂಚಿದಭಿಷೇಕಾರ್ಥಮದ್ಯ ಮೇ |
 ಸರ್ವಂ ವಿಸರ್ವಜಯ ಕ್ಷಿಪ್ರಂ ಕುರು ಕಾರ್ಯಂ ನಿರತ್ಯಯಮ್ || ೪
 ಸೌಮಿತ್ರೇ ಯೋಽಭಿಷೇಕಾರ್ಥೇ ಮಮ ಸಂಭಾರಸಂಭ್ರಮಃ |
 ಅಭಿಷೇಕನಿವೃತ್ತಾರ್ಥೇ ಸೋರಸ್ತ ಸಂಭಾರಸಂಭ್ರಮಃ || ೫
 ಯಸ್ಯ ಮದಭಿಷೇಕಾರ್ಥೇ ಮಾನಸಂ ಪರಿತಪ್ಯತೇ |
 ಮಾತಾ ಸಾ ಮೇ ಯಥಾ ನ ಸಾತ್ರ ಸವಿಶಂಕಾ ತಥಾ ಕುರು || ೬
 ತಸ್ಯಃ ಶಂಕಾಮಯಂ ದುಃಖಂ ಮುಹೂರ್ತಮಷಿ ನೋತ್ಸಹೇ |
 ಮನಸಿ ಪ್ರತಿಸಂಜಾತಂ ಸೌಮಿತ್ರೇಹಮುಷ್ಟಿತುಮ್ || ೨
 ನ ಬುದ್ಧಿಪೂರ್ವಂ ನಾಬುದ್ಧಂ ಸೃಜಾಮೀಹ ಕದಾಚನ |
 ಮಾತ್ರಾಕಾಂ ವಾ ಉತುವಾಹಂ ಕೃತಮಲ್ಪಂ ಚ ವಿಷಯಮ್ || ೮

ಹೋಗಿ ಈ ರೀತಿ ಹೇಳಿದನು (೨) : “ಲಕ್ಷ್ಮಣ, ನಿನ್ನ ಕೊಷಮನ್ನೂ ಶೋರಮನ್ನೂ ತಡೆದುಕೊ. ಧೈರ್ಯವನ್ನವಲಂಬಿಸು. ನಮಗೆ ಅವಮಾನವಾಯಿತೆಂದು ತಿಳಿಯಬೇಡ. ಸಂತೋಷದಲ್ಲಿರು (೩). ನನ್ನ ಅಭಿಷೇಕಹೈಸ್ವರ ನಡೆದಿರುವ ಎಲ್ಲ ಸನ್ನಾಹವನನ್ನೂ ಕೂಡಲೇ ನಿಲ್ಲಿಸಬೇಕೆಂದು ತಿಳಿಸು. ಯಾವ ಆತಂಕವೂ ಇಲ್ಲದೆ ಈ ಕೆಲಸವನ್ನು ಮಾಡು. ಲಕ್ಷ್ಮಣ, ನನ್ನ ಪಟ್ಟಾಭಿಷೇಕಕ್ಕಾಗಿ ಸಿದ್ಧತೆಯು ಎಷ್ಟೂ ಸಂಭ್ರಮದಿಂದ ನಡೆಯಿತೋ, ಆ ಪಟ್ಟಾಭಿಷೇಕವನ್ನು ನಿಲ್ಲಿಸುವ ಏಪಾರದೂ ಅಷ್ಟೇ ಸಂಭ್ರಮದಿಂದ ನಡೆಯಲಿ (೪-೫). ನನಗೆ ಪಟ್ಟಾಭಿಷೇಕವಾಗಿಬಿಟ್ಟೇತೆಂದು ಮನಸ್ಸಿನಲ್ಲಿ ಕೊರಗುತ್ತಿರುವ ನನ್ನ ತಾಯಿ ಕೈಕೆಯಿಗೆ ಸ್ವಲ್ಪವೂ ಶಂಕೆಗೆ ಅವಕಾಶವಿಲ್ಲದಂತೆ ಮುಂದಿನ ಕಾರ್ಯವನ್ನು ಮಾಡು (೬). ಲಕ್ಷ್ಮಣ, ಕೈಕೆಯಿಯು ಸಂದೇಹದಿಂದ ಕೊರಗುವದನ್ನು ಒಂದು ಕ್ಷಣಿಪ್ಪಾ ನಾನು ಸಹಿಸಿಕೊಳ್ಳಲಾರೆ. ಅವಳ ಮನಸ್ಸಿನಲ್ಲಾಗುವ ದುಃಖವನ್ನು ಉಪೇಕ್ಷಿಸಲಾರೆ (೭). ತಾಯಂದಿರಿಗಾಗಲಿ ತಂದೆಗಾಗಲಿ ನಾನು ಅಪ್ರಿಯವಾಗಿ ನಡೆದುಕೊಂಡು ಒಂದು ಜಿಕ್ಕು ಸಂದರ್ಭವೂ ಇರಲಾರದು. ಬುದ್ಧಿಪೂರ್ವಕವಾಗಾಗಲಿ ಪ್ರವಾದದಿಂದಾಗಲಿ

ಸತ್ಯಃ ಸತ್ಯಾಭಿಸಂಧಶ್ಚ ನಿತ್ಯಂ ಸತ್ಯಪರಾಕ್ರಮಃ ।
 ಪರಲೋಕಭಯಾದ್ವಿತೋ ನಿಭರಯೋರಸ್ತ ಷಿತಾ ಮಮ ॥ ೬
 ತಸ್ಯಾಪಿ ಹಿ ಭವೇದಸ್ಮಿನ್ ಕರ್ಮಣಾಪ್ರತಿಸಂಹೃತೇ ।
 ಸತ್ಯಂ ನೇತಿ ಮನಸ್ತಾಪಸ್ತ ಸ್ಯ ತಾಪಸ್ತಪೇಚ್ಚ ಮಾಮ್ ॥ ೧೦
 ಅಭಿಪೇಕವಿಧಾನಂ ತು ತಸ್ಯಾತ್ ಸಂಹೃತ್ಯ ಲಕ್ಷ್ಯಣ ।
 ಅನ್ನಗೇವಾಹಮಿಚ್ಛಾಮಿ ವನಂ ಗಂತುಮಿತಃ ಪ್ರನಃ ॥ ೧೧
 ಮಮ ಪ್ರಮಾಜನಾದದ್ಯ ಕೃತಕೃತ್ಯ ಸೃಪಾತ್ಯಜಾ ।
 ಮತಂ ಭರತಮವ್ಯಗ್ರಮಭಿಪೇಚಯತಾಂ ತತಃ ॥ ೧೨
 ಮಯಿ ಚೀರಾಜಿನಧರೇ ಜಟಾಮಂಡಲಧಾರಿಣಿ ।
 ಗತೇರಣ್ಯಂ ಚ ಕೃಕೇಯ್ಯಾ ಭವಿಷ್ಯತಿ ಮನಃಮಿಮಾಮ್ ॥ ೧೩
 ಬುದ್ಧಿಃ ಪ್ರಣೀತಾ ಯೇನೇಯಂ ಮನಶ್ಚ ಸುಸಮಾಹಿತಮ್ ।
 ತಂ ತು ನಾಹಾಮಿ ಸಂಕ್ಷೇಪ್ಯುಂ ಪ್ರಮಾಜಾಮಿ ಮಾ ಚರಮ್ ॥

ಹಾಗೆ ನಡೆದುಕೊಂಡುದು ನನಗೆ ನೆನಪಿಲ್ಲ (ಅ). ನಮ್ಮ ತಂದೆ ಯಾವಾಗಲೂ ಸತ್ಯವನ್ನೇ ನುಡಿದಿದ್ದಾನೆ. ಕೊಟ್ಟಮಾತಿನಂತೆ ನಡೆದು ಸತ್ಯವನ್ನು ಪಾಲಿಸಿದ್ದಾನೆ. ಸತ್ಯವಾಗ್ರಾಧಲ್ಲಿ ತನ್ನ ಪರಾಕ್ರಮವನ್ನು ತೋರಿಸಿದ್ದಾನೆ. ಈಗ ಸತ್ಯಭಂಗವಾದೀತಂದು ಪರಲೋಕಕ್ಕೆ ಅಂಜುವುದೇಕೆ? ನನ್ನ ತಂದೆ ನಿಭಿರತನಾಗಿರಲಿ (ಇ). ಈ ಪಟ್ಟಾಭಿಪೇಕ ಪ್ರಯತ್ನವು ನಿಲ್ಲದಿದ್ದರೆ, ಸತ್ಯಕ್ಕೆ ತಪ್ಪಿದೆನೆಂದು ಆತನ ಮನಸ್ಸಿಗೆ ಸಂಕಟವಾಗಬಹುದು. ಅದು ನನ್ನನ್ನು ಕೊರೆಯುವುದು. ಆದ್ದರಿಂದ, ಲಕ್ಷ್ಯಣ, ಈ ಪಟ್ಟಾಭಿಪೇಕದ ಏಪಾರಡನ್ನು ನಿಲ್ಲಿಸಿ, ನಾನು ಈ ಕ್ಷಣವೇ ಅರಣ್ಯಕ್ಕೆ ಹೋಗಲು ಅವೇಕ್ಷಿಸುತ್ತೇನೆ (೧೦-೧೧). ಈ ದಿನ ನಾನು ಹೋರಟು ಹೋದರೆ ರಾಜಕುಮಾರಿಯಾದ ಕೃಕೇಯಿಯು ತನ್ನ ಉದ್ದೇಶ ಸಾಧಿಸಿತೆಂದು ಮಗ್ನಾದ ಭರತಿಗೆ ನಿರಾತಂಕವಾಗಿ ಪಟ್ಟಾಭಿಪೇಕ ಮಾಡಬಹುದು (೧೨). ನಾರುಬಟ್ಟೆ ಕೃಷ್ಣಾಜಿನಗಳನ್ನು ಧರಿಸಿ ಜಟಿಯನ್ನು ಬಿಡಿಸಿ, ನಾನು ಅರಣ್ಯಕ್ಕೆ ಹೋದರೆ ಕೃಕೇಯಿಯು ವುನಸ್ಸಿಗೆ ಶಾಂತಿಯಾಗುವುದು (೧೩). ವನವಾಸಕ್ಕೆ ಹೋಗಬೇಕೆಂಬ ಬುದ್ಧಿ ನನಗೆ ದೃಢವಾಗಿದೆ. ಎನಸ್ಸು ಶಾಂತವಾಗಿದೆ. ಇದಕ್ಕೆ ಪ್ರೇರಕನಾದ

ಕೃತಾಂತಸ್ಯೇವ ಸೌಮಿತ್ರೀ ದಷ್ಟಪ್ರೋ ಮತ್ತೊಂದನೇ ।

ರಾಜ್ಯಸ್ಯ ಚ ವಿತೀಣಸ್ಯ ಪುನರೇವ ನಿವರ್ತನೇ ॥ ೧೫

ಕೃಕೇಯಾಃ ಪ್ರತಿಪತ್ತಿಹ್ಯ ಕಥಂ ಸಾನ್ಯಮ ಪೀಡನೇ ।

ಯದಿ ಭಾಪೋ ನ ದೃಷ್ಟೋಯಂ ಕೃತಾಂತವಿಹಿತೋ ಭಾವೇತಾ ॥ ೧೬

ಜಾನಾಸಿ ಹಿ ಯಥಾ ಸೌಮ್ಯ ನ ಮಾತ್ರಮ ಮಮಾಂತರಮ್ ।

ಭೂತಪೂರ್ವೋ ವಿಶಿಷ್ಟೋ ವಾ ತಸ್ಯ ಮಯಿ ಸುತ್ಯಾಷಿ ವಾ ॥ ೧೭

ಮೋರಭವೇಕನಿವೃತ್ತಫ್ರೇಃ ಪ್ರವಾಷಾಭ್ರೇಶ್ಯ ದುರ್ವಚ್ಯಃ ।

ಉಗ್ರೀವಾಕ್ಯರಹಂ ತಸ್ಯ ನಾನ್ಯದೃವಾತ್ ಸಮಧಾಯೇ ॥ ೧೮

ಕಥಂ ಪ್ರಕೃತಿಪಂಜನಾ ರಾಜಪುತ್ರೀ ತಥಾಗುಣಾ ।

ಬ್ಲಾಯಾತ್ ಸಾ ಪ್ರಾಕೃತೇವ ಸ್ತ್ರೀ ಮತ್ತೀಡಾಂ ಭರ್ತ್ಯಸಂನಿಧಿಃ ॥ ೧೯

ಅಂತರಾತ್ನಿಗಿ, ಅನಂತರ ಪಶ್ಚಾತ್ತಾಪಗೋಂದು ಶ್ಲೋಽಪದಿಸಲು ನನಗೆ ಇಷ್ಟವಿಲ್ಲ.

ತಡಮಾಡದೆ ನಾನು ಹೊರಟು ಹೋಗುವೆನು (೧೪). ಲಕ್ಷ್ಮಣ, ನನ್ನನ್ನು

ವನವಾಸಕ್ಕೆ ಕಳಿಸಲು ವಿಧಿಯೇ ಸಂಕಲ್ಪಿಸಿದೆಯಂದು ತಿಳಿ. ಕೈಗೆ ಬಂದ

ರಾಜ್ಯವನ್ನು ಪುನಃ ಕಿತ್ತುಕೊಳ್ಳಲು ವಿಧಿಯೇ ಕಾರಣ. ವಿಧಿಯ ಪ್ರೇರಣೆಯಿಂದ

ಕೃಕೇಯಿಗೆ ದೃವಿಕವಾಗಿ ಇಂಥ ಭಾವನೆ ಬಂದಿತು. ಇಲ್ಲದಿದ್ದರೆ ನನಗೆ

ತೋಂದರೆಕೊಡಲು ಅವಳಿಗೆ ಬುದ್ಧಿಯೇಕೆ ಬರುತ್ತಿತ್ತು? (೧೫-೧೬).

ತಾಯಂದಿರಲ್ಲಿ ಇವಳು ಹೆತ್ತತಾಯಿಯೆಂದೂ ಇವಳು ಮಲತಾಯಿಯೆಂದೂ

ನಾನು ಯಾವ ಭೇದಭಾವನೆಯನ್ನೂ ಇಟ್ಟವನಲ್ಲ. ಕೃಕೇಯಿಯೂ ನನ್ನನ್ನಾಗಲಿ

ಭರತನನ್ನಾಗಲಿ ಯಾರ ವಿಶೇಷವೂ ಇಲ್ಲದೆ ಒಂದೇ ರೀತಿಯಲ್ಲಿ ಕಾಣುತ್ತಿದ್ದಳು.

ಇದು ನಿನಗೆ ಗೊತ್ತಿದೆ (೧೭). ಅಂಥವಳು ಈಗ ನನ್ನ ಪಟ್ಟಾಭಿಪ್ರೇಕವನ್ನು

ನಿಲ್ಲಿಸಬೇಕೆಂದೂ ನಾನು ಕಾಡಿಗೆ ಹೋಗಬೇಕೆಂದೂ ಆಡಬಾರದ ಉಗ್ರವಾದ

ಮಾತುಗಳನ್ನಾಡುವುದಕ್ಕೆ ದೃವರೇ ಕಾರಣವಲ್ಲದೆ ಇನ್ನೊಂದು ಕಾರಣವನ್ನು

ನಾನು ಸಮರ್ಥಿಸಲಾರ (೧೮). ಇಲ್ಲದಿದ್ದರೆ ಸಾಧುಸ್ನಭಾವದವಳಾಗಿ ನನ್ನಲ್ಲಿ

ಅಂಥ ವಾತ್ಸಲ್ಯವನ್ನಿಟ್ಟಿದ್ದ ಆ ರಾಜಪುತ್ರಿಯು, ನನಗೆ ಆ ವಿಧವಾದ ಕುರ

ವಾಕ್ಯವನ್ನು ಹೇಳುತ್ತಿದ್ದಳಿ? ಸಂಸ್ಕೃತಿಯಲ್ಲದ ಸಾಮಾನ್ಯ ಹಂಗಿನಂತೆ

ಯದಚಂತ್ಯಂ ತು ತದ್ಮಿವಂ ಭೂತೇಷ್ವಾಪಿನ ಹನ್ಯತೇ ।

ವೈಕ್ತಂ ಮಯಿ ಚ ತಾಯಂ ಚ ಪತಿತೋ ಹಿ ವಿಪರ್ಯಯಃ ॥೨೦

ಕಶ್ಚಿದ್ವೇನ ಸೌಮಿತ್ರೇ ಯೋದ್ಧಮುತ್ಥಹತೇ ಪ್ರಮಾನ್ ।

ಯಸ್ಯ ನ ಗ್ರಹಣಂ ಕಂಚಿತ್ ಕರ್ಮಣೋನ್ನಾಂ ದೃಶ್ಯತೇ ॥ ೨೧

ಸುಖದುಃಖೀ ಭಯಕೋಧೌ ಲಾಭಾಲಾಭೌ ಭವಾಭವೌ ।

ಯಚ್ಚಿಂಚಿತ್ ತಥಾಭೂತಂ ನನು ದೈವಸ್ಯ ಕರ್ಮ ತತ್ ॥೨೨

ಭೂತಯೋಪ್ಯಗ್ರತಪಸೋ ದೈವೇನಾಭಿಪ್ರಚೀಡಿತಾಃ ।

ಉತ್ಸಾಧ್ಯ ನಿಯಮಾಂಸ್ಯಾಜಾಂ ಭೃಶ್ಯಂತೇ ಕಾಮಮನ್ಯಭಿಃ ॥ ೨೩

ಅಸಂಕಲ್ಯಿತಮೇಷೇಜ ಯದಕಸ್ಯಾತ್ ಪ್ರವರ್ತತೇ ।

ನಿವತ್ಯಾರಂಭಮಾರಭಂ ನನು ದೈವಸ್ಯ ಕರ್ಮ ತತ್ ॥ ೨೪

ಏತಯಾ ತತ್ತ್ವಯಾ ಬುದ್ಧಾ ಸಂಸ್ತಭಾತಾನಮಾತ್ಮನಾ ।

ವ್ಯಾಹತೇಯಪ್ಯಭಿಷೇಕೇ ಮೇ ಪರಿತಾಪೋ ನ ವಿದ್ಯತೇ ॥ ೨೫

ತನ್ನ ಪತಿಯ ಎದುರಿಗೆ ಹಾಗೆ ಮಾತನಾಡುತ್ತಿದ್ದಳೇ? (೧೯). ದೈವದ ಪ್ರಭಾವ ಅಭಿಂತ್ಯಾದದ್ದು. ಸಮಸ್ತ ಜಂತುಗಳಲ್ಲಿಯೂ ಆದರ ಗತಿಗೆ ತಡೆಯಿಲ್ಲ. ಆ ದೈವವು ನನ್ನಲ್ಲಿಯೂ ಅವಳಲ್ಲಿಯೂ ವಿಪರೀತವಾಗಿ ಬಂದು ಎರಗಿತೆಂಬಿದು ಸ್ವಷ್ಟಿ (೨೦). ಲಕ್ಷ್ಮಿ, ಅಧ್ಯಾತ್ಮದೊಡನೆ ಯಾವ ಪ್ರರುಣ ಹೋರಿಯಾನು? ಘಲದಿಂದ ಮಾತ್ರ ಅದನ್ನು ಉಹಿಸಿ ನಿಶ್ಚಯಿಸಬಹುದೇ ಹೋರತು ಅಧ್ಯಾತ್ಮವು ನಮಗೆ ಗೋಚರಿಸುವದಿಲ್ಲ. ಸುಖದುಃಖ, ಭಯ ಕೋಧ, ಲಾಭ ನಷ್ಟ, ಜನನ ಮರಣ - ಹೀಗೆ ಯಾವುದರ ಕಾರಣ ತಿಳಿಯದೋ ಅದೆಲ್ಲವೂ ಅಧ್ಯಾತ್ಮದ ಆಟ (೨೧-೨೨). ಉಗ್ರವಾದ ತಪಸ್ಸನಾಭರಿಸುವ ಮುಖಿಗಳೂ ಸಹ ದೈವಕ್ಕೆ ಅಧಿನರಾಗಿ ಕರ್ಣೋರ ನಿಯಮಗಳನ್ನು ಬದಿಗೊತ್ತಿ ಕಾಮಕೋಧಗಳಿಗೆ ವಶರಾಗುತ್ತಾರೆ. ಲೋಕದಲ್ಲಿ ಆರಂಭಿಸಿದ ಕಾರ್ಯವು ಥಟ್ಟನೆ ನಿಂತು ಹೋಗಿ ಉಹಾತೀತವಾದ ಇನ್ನೊಂದು ಫಾಟನೆಯ ಸಂಭವಿಸಿದರೆ, ಅದು ದೈವದ ಕೆಲಸವಲ್ಲದೆ ಇನ್ನೇನು? (೨೩-೨೪). ಈ ಪರಮಾರ್ಥತತ್ವವನ್ನರಿತು ನನ್ನನ್ನು ನಾನೇ ಸಮಾಧಾನ ಪಡಿಸಿಕೊಂಡಿದ್ದೇನೆ. ಆದ್ದರಿಂದ ಪಟ್ಟಭಿಷೇಕವು ತಪ್ಪಿ

ತಪ್ಯಾದಪರಿತಾಪಃ ಸಂಸ್ಥಮಷ್ಟನುವಿಧಾಯ ಮಾಮ್ |
ಪ್ರತಿಸಂಹಾರಯ ಕ್ಷಿಪ್ರಮಾಭಿಪೇಚನಿತೀಂ ತ್ರಿಯಾಮ್ || ೨೬

ಏಭಿರೇವ ಘಟ್ಯಃ ಸವೈರಭಿಪೇಚನಸಂಭೃತ್ಯಃ |
ಮಮ ಲಕ್ಷ್ಮಣ ತಾಪಸ್ಯೇ ವರತಪ್ಯಾನಂ ಭವಿಷ್ಯತಿ || ೨೭

ಅಥವಾ ಈಂ ಮಮ್ಯತೇನ ರಾಜ್ಯದಪ್ಯಮಯೀನ ತು |
ಉದ್ಧತಂ ಮೇ ಸ್ವಯಂ ತೋಯಂ ವ್ಯತಾದೇಶಂ ಕರಿಷ್ಯತಿ || ೨೮

ಮಾ ಚ ಲಕ್ಷ್ಮಣ ಸಂತಾಪಂ ಕಾಷ್ಟೀಲ್ರಕ್ಷ್ಯಾಂ ವಿಪಯ್ಯಾಯೇ |
ರಾಜ್ಯಂ ವಾ ವಸವಾಸೋ ವಾ ವಸವಾಸೋ ಮಹೋದಯಃ || ೨೯

ನ ಲಕ್ಷ್ಮಣಸ್ಯಿನ್ ಖಿಲು ಕರ್ಮಾವಿಷ್ಯೋ
ಮಾತಾ ಯವೀಯಸ್ಯತಿಶಂಕನೀಯಾ |

ದೃವಾಭಿಪನ್ನಾ ಹಿ ವದತ್ವೀಷ್ಯಂ
ಜಾನಾಸಿ ದೃವಂ ಚ ತಥಾಪ್ಯಭಾವಮ್ ||

ಇತಿ ಶ್ರೀಮದ್ಭಾಗವತ ಅಯೋಧ್ಯಾಕಾಂಡೇ ದಾಖಲಿಂತಃ ಸರ್ಗ:

ಹೋದರೂ ನನಗೆ ಖೇದವಿಲ್ಲ. ನೀನೂ ಸಹ ನನ್ನಂತೆ ವಿಷಾದವನ್ನು ಬಿಟ್ಟು ಅಭಿಪೇಕ್ಷದ ವಿಪಾದನ್ನು ಕೂಡಲೇ ನಿಲ್ಲಿಸಿಬಿಡು (೨೫-೨೬). ಲಕ್ಷ್ಮಣ, ಪಟ್ಟಾಭಿಪೇಕಕ್ಕೂಗಿ ಸಿದ್ಧಪಡಿಸಿದ ಈ ಸಮಸ್ತ ಜಲಕುಂಭಗಳಿಂದಲೇ ತಾಪಸ ಯೋಗ್ಯವಾದ ವ್ರತವನ್ನಾಚರಿಸಲು ನನಗೆ ಮಂಗಳಸ್ವಾನವಾಗಲಿ / ಅಥವಾ ರಾಜ್ಯಾಭಿಪೇಕಕ್ಕೂಗಿ ತಂದ ಈ ವಸ್ತುಗಳು ನನಗೇಕೆ? ವನವಾಸವಾದರೇನು? ಒಂದು ರೀತಿಯಲ್ಲಿ ವನವಾಸದಲ್ಲಿಯೇ ಹೆಚ್ಚಿ ಫಲವುಂಟು (೨೭). ಲಕ್ಷ್ಮಣ, ಪಟ್ಟಾಭಿಪೇಕಕ್ಕೂ ವಿಷ್ವವನ್ನೊಳ್ಳಿದಳೀಂದು ನನ್ನ ಚಿಕ್ಕಮ್ಮೆ ನನ್ನ ನಿಂದಿಸಬಾರದು. ದೃವಪ್ರೇರಣೆಗೆ ಸಿಕ್ಕಿ ಅವಳು ಕೂರವಾದ ಮಾತನ್ನಾಡುತ್ತಿದ್ದಾಳೆ. ದೃವವು ಅಂಥ ಪ್ರಭಾವಶಾಲಿಯಿಂಬುದು ನಿನಗೆ “ತಿಳಿದಿರಬೇಕು” ಎಂದು ಹೇಳಿದನು (೨೮).

ಇಲ್ಲಿಗೆ ಶ್ರೀಮದ್ಭಾಗವತ ಅಯೋಧ್ಯಾಕಾಂಡದಲ್ಲಿ “ಪ್ರವೃತ್ತರಂಡನೆಯ ಸರ್ಗ”

ತ್ಯಂತೋವಿಂಶಃ ಸರ್ಗಃ

ಲಕ್ಷ್ಮಣಕೌರಃ

ಇತಿ ಬುವತಿ ರಾಮೇ ತು ಲಕ್ಷ್ಮಣಕೌರಃಃಿರಾ ಮುಹುಃ ।

ಶುತ್ತಾ ಮಧ್ಯಂ ಜಗಾಮೇವ ಮನಸಾ ದುಃಖಂ ಹರಣಯೋಃ ॥ ೮

ತದಾ ತು ಬದ್ಧಾಷ ಭುಕುಟೀಂ ಭುರೋಮರಂಧ್ಯೇ ನರಣಭಃ ।

ನಿಶಶ್ವಾಸ ಮಹಾಸಪ್ರೋಽ ಬಿಲಸ್ಥ ಇವ ರೋಜಿತಃ ॥ ೯

ತಸ್ಯ ದುಷ್ಪತಿವೀಕ್ಷಂ ತದ್ಭುಕುಟೀಸಹಿತಂ ತದಾ ।

ಬಿಭೋ ಕುದ್ಭಸ್ಯ ಸಿಂಹಸ್ಯ ಮುಖಸ್ಯ ಸದೃಶಂ ಮುಖಮ್ ॥ ೧೦

ಅಗ್ರಹಸ್ತಂ ವಿಧುನ್ಯಂಸ್ತ ಹಸ್ತಿಹಸ್ತಮಿವಾತ್ತನಃ ।

ತಿಯೋಗೂಧ್ವಂ ಶರೀರೇ ಚ ಪಾತಯಿತ್ವಾ ಶಿರೋಧರಾಮ್ ॥ ೧೧

ಅಗ್ರಾಞ್ಜ್ಯ ಏಕೈಕಮಾಣಸ್ತ ತಿಯೋಗಾಧಿ ತರಮಬೀತ್ ।

ಅಷಾಫೋ ಸಂಭಮೋ ಯಸ್ಯ ಜಾತೋ ವೈ ಸುಮಹಾನಯಮ್ ॥ ೧೨

ಸರ್ಗ ೨೩

ಲಕ್ಷ್ಮಣನು ಕುದ್ಭನಾಗಿ ದೃವಬಲಕ್ಷಂತ ಹಾರುಷವೇ
ಬುಬಿಲವೆಂದು ವಾದಿಸುವುದು.

ಹೀಗೆ ಶ್ರೀರಾಮನು ಸಮಾಧಾನವನ್ನು ಹೇಳುತ್ತಿರುವಾಗ ಲಕ್ಷ್ಮಣನು ಸುಮೃನೆ ತಲೆಯನ್ನು ತಗಿಸಿಕೊಂಡು ಕೇಳುತ್ತಿದ್ದನು. ರಾಮನ ವನವಾಸವನ್ನು ನೇನೆದು ದುಃಖ, ಧರ್ಮದಲ್ಲಿ ಅವನಿಗಿದ್ದ ಸ್ಥಿರಭುದ್ಧಿಯನ್ನು ನೋಡಿ ಹಣ - ಇವೆರಡರ ಮಧ್ಯದಲ್ಲಿ ಲಕ್ಷ್ಮಣನ ಮನಸ್ಸು ತೊಗುವಂತಾಗಿತ್ತು (೧). ಅನಂತರ ಆ ವೀರನ ಹುಬ್ಬಗಳು ಗಂಟಿಕ್ಕಿದವು. ಬಿಲದಲ್ಲಿದ್ದ ಮಹಾಸರ್ವವನ್ನು ಕೊಳಿದಂತಾಗಿ ಲಕ್ಷ್ಮಣನು ರೋಪದಿಂದ ಬುಸುಗುಟ್ಟಿದನು. ಹುಬ್ಬಗಂಟಿಕ್ಕಿದ ಆತನ ಮುಖವ ಕೆರಳಿದ ಸಿಂಹದ ಮುಖಿದಂತೆ ನೋಡಲು ಭಯಂಕರವಾಯಿತು (೨-೩). ಆನೆಯ ಸೊಂಡಿಲಿನಂತೆ ತನ್ನ ಹಸ್ತಾಗ್ರವನ್ನು ಕೊಡಹುತ್ತ, ಕೊರಳನ್ನು ಅಡ್ಡಲಾಗಿ ವೇಳೆ ಕೆಳಗೆ ತಿರುಗಿಸುತ್ತ, ಓರೆಗಳ್ಳನಿಂದ ನೋಡುತ್ತ ಅಣ್ಣನನ್ನು ಕುರಿತು ಹೀಗೆಂದನು (೪) : “ಅಣ್ಣ, ಧರ್ಮಕ್ಕೆ ಲೋಪಬರುವುದೆಂದೂ ಜನರಿಂದ ಅಪವಾದ ಬರುವುದೆಂದೂ

ಧರ್ಮದೋಷಪ್ರಸಂಗೇನ ಲೋಕಸ್ಯಾಸ್ತಿಶಂಕಯಾ ।
ಕಥಂ ಹೈತದಸಂಭಾಂತಸ್ವದ್ವಿಧೋ ವಕ್ತುಮಹರ್ತಿ ॥ ೬
ಯಥಾ ದೃವಮಶಾಂಡಿರಂ ಶಾಂಡಿರ ಕ್ಷತ್ರಿಯರ್ವಭ ।
ಈ ನಾಮ ಕೃಪಣಂ ದೃವಮಶಕ್ತಮಭಂಸಿ ॥ ೭
ಪಾಪಯೋಸ್ತೇ ಕಥಂ ನಾಮ ತಯೋಃ ಶಂಕಾ ನ ವಿದೃತೇ ।
ಸಂತಿ ಧರ್ಮೋಪಧಾಃ ಶ್ಲಾಷ್ಟಾ ಧರ್ಮಾತ್ಮನಾ ಈ ನ ಬುಧ್ಯೇ ॥ ೮
ತಯೋಃ ಸುಚರಿತಂ ಸ್ವಾಧ್ಯಂ ಶಾಶ್ವತ್ ಪರಿಜಹೀರ್ವತೋಃ ।
ಯದಿ ಸೃಷಂ ವ್ಯವಸಿತಂ ಸ್ಯಾಧಿ ಪಾಗೇವ ರಾಘವ ॥ ೯
ತಯೋಃ ಪಾಗೇವ ದತ್ತತ್ವ ಸಾಧ್ವರಃ ಪ್ರಕೃತಶ್ಚ ಸಃ ।
ಲೋಕವಿದ್ವಿಷಮಾರಬ್ಧಂ ಕ್ಷದನ್ಯಸ್ಯಾಧಿಪೇಚನಮ್ ॥ ೧೦
ನೋತ್ತಹೇ ಸಹಿತಂ ಏರ ತತ್ ಮೇ ಕ್ಷಂತಮಹರ್ತಿ ।
ಯೇನೇಯಮಾಗತಾ ದ್ವಾರಂ ತವ ಬುದ್ಧಿಮರ್ಹಾಮತೇ ॥ ೧೧

ಹಾಡಿಗೆ ಹೋಗಲು ದೊಡ್ಡ ಸಂಭೂಮವನ್ನು ತೋರಿಸುತ್ತಿದ್ದಿಯೆ. ಇದು ಸರ್ವಥಾ ಅಯುಕ್ತ. ನಿನ್ನಂಥವನು - ಭೂಂತಿಯಿಲ್ಲದವನು ಹೀಗೆ ಹೇಳಬಾರದು (ಇ-೬). ಮಹಾವೀರನೂ ಕ್ಷತ್ರಿಯೋತ್ಮನೂ ಆದ ನೀನು ಹೇಡಿಯಾದ - ದಿಕ್ತಿಲ್ಲದ - ಕೈಲಾಗದ ಈ ದೃವವನ್ನು ಯಾವ ದೊಡ್ಡ ವಿಷಯವೆಂದು ಹೋಗಳುತ್ತಿದ್ದಿಯೆ? (೭). ಪಾಟಿಗಳಾದ ಅವರಿಬ್ಬರೂ ಅಥರ್ವಿಗಳೆಂದು ನಿನಗೆ ಶಂಕೇಯೇಕೆ ಬರಲಿಲ್ಲ? ಹೇರಗೆ ಧರ್ಮಿಷ್ಟರಂತೆ ನಟಿಸುತ್ತ ಒಳಗೆ ಸ್ವಾಧ್ಯಾವನ್ನು ಸಾಧಿಸುವ ದಂಭಾಚಾರಚತುರರೂ ಇದ್ದಾರೆಂದು ಧರ್ಮಾತ್ಮನಾದ ನಿನಗೆ ಏಕೆ ತಿಳಿಯಬಾರದು? (೮). ಕೈಕೇಯೀ - ದಶರಥರಿಬ್ಬರೂ ತಮ್ಮ ಹೊಣೆಯನ್ನು ವಂಚನೆಮಾಡಿ ತಪ್ಪಿಸಿಕೊಳ್ಳುವದಕ್ಕೊಂದು ಚಿನ್ನಾಗಿ ಯೋಚಿಸಿ ಹೂಡಿದ ಕುಟೀಲ ತಂತ್ರ ಇದು, ರಾಘವ, ಈ ಪಟ್ಟಾಭಿಪ್ರೇಕದ ಸುಧಿಯನ್ನು ಹುಟ್ಟಿಸುವದಕ್ಕೆ ಮೋದಲೇ ಈ ದುರಾಲೋಚನೆ ನಡೆದಿದೆ. ವರವನ್ನು ಹೊಟ್ಟಿದ್ದು ಸತ್ಯವಾದರೆ, ಹಿಂದೆಯೇ ವರವು ಸಂದು ಹೋಗಿರಬೇಕು. ನಿನ್ನನ್ನು ಬಿಟ್ಟು ಇನ್ನೊಬ್ಬನಿಗೆ ಪಟ್ಟಾಭಿಪ್ರೇಕ ಮಾಡುವುದು ಲೋಕನಿಂದಿತವಾದದ್ದು (೯-೧೦). ಇಂಥ ಕೇಲಸವನ್ನು ನಾನೆಂದಿಗೂ

ಸ ಹಿ ಧರ್ಮೋ ಮಮ ದ್ವೇಷಃ ಪ್ರಸಂಗಾದ್ಯಸ್ಯ ಮುಹ್ಯಃ ।

ಕಥಂ ತ್ವಂ ಕರ್ಮಾಣಾ ಶತ್ತಃ ಕೈಕೇಯೀವಶವರ್ತಿನಃ ॥ ೧೨

ಕರಿಷ್ಯಾ ಪಿತುವಾಕ್ಯಮಧರ್ಮಾಪ್ಯಂ ವಿಗಂಿತಮ್ ।

ಯದ್ವಯಂ ಕಿಲ್ಲಿಷಾಧ್ಯೇದಃ ಕೃತೋಪ್ಯೇವಂ ನ ಗೃಹ್ಯತೇ ॥ ೧೩

ಜಾಯತೇ ತತ್ತ ಮೇ ದುಃಖಂ ಧರ್ಮಸಂಗಶ್ಚ ಗಂಿತಃ ।

ತವಾಯಂ ಧರ್ಮಸಂಯೋಗೋ ಲೋಕಾಷ್ಟ ವಿಗಂಿತಃ ॥ ೧೪

ಮನಸಾಪಿ ಕಥಂ ಕಾಮಂ ಕುರ್ಯಾತ್ ಸ್ವಂ ಕಾಮವೃತ್ತಯೋಃ ।

ತಯೋಷ್ಟ ಹಿತಯೋನಿತ್ಯಂ ಶತೋಪ್ಯಾಃ ಪಿತ್ರಭಿಧಾನಯೋಃ ॥ ೧೫

ಯದೃಷಿ ಪ್ರತಿಪತ್ತಿಸ್ತೇ ದೃವೀ ಬಾಪಿ ತಯೋರ್ಮತಮ್ ।

ತಥಾಪ್ಯ ವೇಷ್ಣಣೀಯಂ ತೇ ನ ಮೇ ತದಪಿ ರೋಚತೇ ॥ ೧೬

ಸಹಿಸಲಾರೆ. ಈ ವಿಷಯದಲ್ಲಿ ನನ್ನನ್ನ ಕ್ಷಮಿಸು. ಮಹಾಮೇಧಾವಿಯಾದ ನಿನ್ನ ಬುದ್ಧಿಗೂ ಬಿಕ್ಷಿಷ್ಯಾನ್ಯ ತಂದೊಡ್ಡಿರುವುದು ಈ ಧರ್ಮ. ಈ ಧರ್ಮವೇ ನನಗೆ ಶತ್ರು. ಈ ಧರ್ಮವೇ ನಿನ್ನ ವಿವೇಚನಾ ಶಕ್ತಿಯನ್ನ ಕಳಿದುಬಿಟ್ಟಿದೆ (೧೧-೧೨). ತಂದೆಯು ಕೈಕೇಯಿಗೆ ವಶನಾಗಿ ಧರ್ಮ ಬಾಹಿರವೂ ಲೋಕಂಿತಪ್ರಾ ಆದ ಮಾತನ್ನ ಹೇಳಿದ್ದಾನೆ. ನೀನು ಅದಕ್ಕೆ ಪ್ರತೀಕಾರಮಾಡಲು ಸಮರ್ಥನಾಗಿರುವಾಗ ಆ ಮಾತನ್ನ ಏಕೆ ನಡೆಸಬೇಕು? ಸುಳ್ಳಸುಳ್ಳಾಗಿ ವರವನ್ನ ಕೊಟ್ಟ ಕುಂಟುನೆವದಿಂದ ಆವರಿಬ್ಬರೂ ಸೇರಿ ಪಟ್ಟಾಭಿಪ್ರೇಕಕ್ಕೆ ವಿಫಾತವನ್ನ ತಂದಿದ್ದಾರೆ. ಇದು ನಿನಗೆ ತಿಳಿಯದೆ ಹೋಯಿತಲ್ಲ ಎಂದು ನನಗೆ ವ್ಯಧೇಯಾಗುತ್ತದೆ. ಇದಕ್ಕೆ ಧರ್ಮದೋಡನೆ ಗಂಟು ಹಾಕುವುದು ತಪ್ಪ. ಈ ಬಗೆಯ ಧರ್ಮಾಚರಣೀಯನ್ನ ಲೋಕವು ಮೆಚ್ಚಿದ್ದು (೧೨-೧೪). ಅವರಿಬ್ಬರೂ ಕಾಮಿಗಳಾಗಿ ಮನಸ್ಸಿಗೆ ತೋರಿದಂತೆ ನಡೆದುಕೊಳ್ಳತ್ತ ನಿನಗೆ ಕೆಡುಕನ್ನು ಚಿಂತಿಸುತ್ತಿದ್ದಾರೆ. ಆವರು ತಂದೆ ತಾಯಿಗಳಿಂಬ ಹೆಸರಿನ ವೈರಿಗಳು. ತಮ್ಮದೇ ಆದ ಆವರೆ ಇಚ್ಛೆಯನ್ನ ಮನಸ್ಸಿನಲ್ಲಾದರೂ ಹೇಗೆ ನಡೆಸಲು ಸಾಧ್ಯ? (೧೫). ಆವರಿಬ್ಬರಿಗೆ ದೃವಿಕವಾಗಿ ಇಂಥ ಬುದ್ಧಿ ಹುಟ್ಟಿತೆಂದು ನಿನ್ನ ಅಭಿಪ್ರಾಯ ವಿರಬಹುದು. (ಆದರೂ ಅವರೆ ವರಾತು ಅಯುಂಕ್ತವಾದ್ಯಂದ) ನೀನು ಉಪೇಕ್ಷಿಸುಬೇಕು.

ವಿಕ್ಷಯೋ ವೀಯುಹೀನೋ ಯಃ ಸ ದೃವಮನುವರ್ತತೇ ।
 ಏರಾಃ ಸಂಭಾವಿತಾತ್ಮಾನೋ ನ ದೃವಂ ಪರ್ಯುಪಾಸತೇ ॥ ೧೯
 ದೃವಂ ಪುರುಷಕಾರೇಣ ಯಃ ಸಮಧಃ ಪ್ರಬಾಧಿತುಮ್ ।
 ನ ದೃವೇನ ವಿಪನ್ನಾಧಃ ಪುರುಷಃ ಸೋರವಸೀದತಿ ॥ ೨೦
 ದೃಕ್ಕೃಂತಿ ತ್ವಾದ್ಯ ದೃವಸ್ಯ ಪೌರುಷಂ ಪುರುಷಸ್ಯ ಚ ।
 ದೃವಮಾನುಪಯೋರದ್ಯ ವ್ಯಕ್ತಾ ವ್ಯಕ್ತಿಭ್ರವಿಷ್ಯತಿ ॥ ೨೧
 ಅದ್ಯ ಮತ್ತೊರುಪಹತಂ ದೃವಂ ದೃಕ್ಕೃಂತಿ ವೈ ಜನಾಃ ।
 ಯದ್ವಿಷಾದಾಹತಂ ತೇರದ್ಯ ದೃಷ್ಟಂ ರಾಜ್ಯಾಭಿಪ್ರೇಚನಮ್ ॥ ೨೨
 ಅತ್ಯಂಕುಶಮಿವೋದ್ಯಾಮಂ ಗಜಂ ಮದಬಲೋದ್ಧತಮ್ ।
 ಪ್ರಥಾವಿತಮಹಂ ದೃವಂ ಪೌರುಷೇಣ ನಿವರ್ತಯೇ ॥ ೨೩
 ಲೋಕಪಾಲಾಃ ಸಮಾಸ್ಯೇ ನಾದ್ಯ ರಾಮಾಭಿಪ್ರೇಚನಮ್ ।
 ನ ಚ ಕೃತ್ವಾ ಶ್ರುಯೋ ಲೋಕ ವಿಹನ್ಯಃ ಈಂ ಪುನಃ ಹಿತಾ ॥ ೨೪

ದೃವ ಎಂಬುದೂ ನಂಗಿ ಹಿಡಿಸುವದಿಲ್ಲ (೧೯). ಕೈಲಾಗದ ಹೇಡಿಯ ದೃವನನ್ನು ನಂಬುತ್ತಾನೆ. ಏರರು - ಧೀರರು ದೃವನನ್ನು ಲೇಕ್ಕಿಸುವದಿಲ್ಲ. ಯಾವ ಪುರುಷನು ತನ್ನ ಪೌರುಷದಿಂದ ದೃವನನ್ನು ತುಳಿಯಬಲ್ಲನೋ ಅವನು ಎಂದಿಗೂ ಕಷ್ಟಕ್ಕೆ ಸಿಕ್ಕುವದಿಲ್ಲ. ದೃವವು ಅವನ ಕಾರ್ಯವನ್ನು ಕೆಡಿಸುವದಿಲ್ಲ (೨೨-೨೩). ಈ ದಿನ ದೃವದ ಬಲವೇನಂಬುದನ್ನೂ ಪುರುಷನ ಪೌರುಷವೇನಂಬುದನ್ನೂ ಜನರು ಕಾಣಲಿ / ದೃವ - ಪೌರುಷಗಳ ಬಲಾಬಲಗಳು ಈಗ ಸ್ವಷ್ಟವಾಗುತ್ತವೆ. ಈ ದಿನ ನನ್ನ ಪೌರುಷದಿಂದ ದೃವವು ಉರುಳಿ ಬೀಳುವುದನ್ನು ಜನರು ಸೋಡಲಿ / ಅಣ್ಣಿ, ಈ ಪಟ್ಟಾಭಿಪ್ರೇಕವು ದೃವದಿಂದ ನಿಂತು ಹೋಯಿತೆಂದು ನೀನು ಭಾವಿಸಿದ್ದೀರ್ಯಷ್ಟೆ (೨೪-೨೫). ಅಂತಹಕ್ಕೆ ಬಗ್ಗದೆ ಸರಪಳಿಯನ್ನು ಹರಿದೆಸೆದು ಬಲಗರ್ವಿತವಾದ ಮದ್ದಾನೆಯಂತೆ ಒಡುತ್ತಿರುವ ಈ ದೃವನನ್ನು, ನನ್ನ ಪೌರುಷದಿಂದ ಜಗ್ಗಿ ನಿಲ್ಲಿಸಿ ಎಳ್ಳಿದು ತರುತ್ತೇನೆ (೨೬). ದಿಕ್ಷಾಲಕರೆಲ್ಲರೂ ಒಟ್ಟಾಗಿ ಬಂದರೂ ವುಂರು ಲೋಕವೇ ಅಡ್ಡಗಟ್ಟಿದರೂ, ರಾಮ, ನಿನ್ನ ಪಟ್ಟಾಭಿಪ್ರೇಕವನ್ನು ತಡೆದು ನಿಲ್ಲಿಸಲಾರರು. ಇನ್ನು ನಮ್ಮ ತಂದೆ ಏನು ಮಾಡಿಯಾನು? ಈ ದೇಶಕ್ಕೆ

ಯೈವಿಂದಾಸಸ್ತವಾರಣ್ಯೇ ಏಧೋ ರಾಜನ್ ಸಮರ್ಥಿತಃ ।
ಅರಣ್ಯೇ ತೇ ವಿವಶ್ಯಾತಿ ಚತುರ್ದಶ ಸಮಾಸ್ತಭಾ ॥ ೨೨
ಅಹಂ ತದಾಶಾಂ ಭೇತ್ವಾ ಮಿ ಪಿತುಸ್ತಪ್ಯಾಶ್ಚ ಯಾ ತವ ।
ಅಭಿಷೇಕವಿಧಾನೇನ ಪುತ್ರರಾಜ್ಯಾಯ ವರ್ತತೇ ॥ ೨೩
ಮದ್ಭೀನ ವಿರುದ್ಧಾಯ ನ ಸ್ಯಾದ್ಯೈಪಬಲಂ ತಫಾ ।
ಪ್ರಭವಿಷ್ಯತಿ ದುಃಖಾಯ ಯಥೋಗ್ರಂ ಹೊರುಷಂ ಮಮ ॥ ೨೪
ಉದ್ದ್ಯಂ ವರ್ಣಸಹಶಾಂತೇ ಪ್ರಜಾಪಾಲ್ಯಮನಂತರಮ್ ।
ಆಯಂಪ್ರತಾಃ ಕರಿಷ್ಯಂತಿ ವನವಾಸಂ ಗತೇ ತ್ವಯಿ ॥ ೨೫
ಪೂರ್ವಂ ರಾಜಣಿವೃತ್ತಾ ಹಿ ವನವಾಸೋ ವಿಧಿಯತೇ ।
ಪ್ರಜಾ ನಿಕ್ಷಿಪ್ತ ಪುತ್ರೇಷು ಪುತ್ರವತ್ ಪರಿಪಾಲನೇ ॥ ೨೬
ಸ ಚೀದಾಜನ್ಯನೇಕಾಗ್ರೇ ರಾಜ್ಯವಿಭಮಶಂಕಯಾ ।
ನೈವಮಿತ್ತಿಂ ಧರ್ಮಾತ್ಮನಾ ರಾಜ್ಯಂ ರಾಮ ತ್ವಮಾತ್ಮನಿ ॥ ೨೭

ನೀನೇ ಮಹಾರಾಜ. ಯಾರು ನಿನ್ನನ್ನು ಕಾಡಿಗೆ ಹೊರಡಿಸಲು ಗುಟ್ಟಾಗಿ ಸಂಚು ಹೊಡಿದರೋ, ಅವರೇ ಹದಿನಾಲ್ಕು ವರ್ಣ ಕಾಡಿಗೆ ಹೊರಟು ಹೋಗುವಂತೆ ಮಾಡುತ್ತೇನೆ (೨೨-೨೩). ತಂದೆಯ ದುರುದ್ದೀಶವನ್ನು ತುಂಡರಿಸುತ್ತೇನೆ. ಯಾವಳು ನಿನ್ನ ಪಟ್ಟಾಭಿಷೇಕಕ್ಕೆ ಕಲ್ಲುಹಾಕಿ ತನ್ನ ಮಗನಿಗೆ ರಾಜ್ಯವನ್ನು ಕೊಡಿಸಬೇಕೆಂದಿದ್ದಾಳೋ ಅವಳ ದುರಾಸೆಯನ್ನು ಕತ್ತರಿಸಿ ಹಾಕುತ್ತೇನೆ (೨೪). ನನ್ನ ನ್ನು ಎದುರಿಸಿದವನಿಗೆ ನನ್ನ ಉಗ್ರವಾದ ಪೌರುಷವ ದುಃಖವನ್ನೇ ತಂದಿದುವುದು. ಅವನಿಗೆ ದೃವಬಲವು ಏನನ್ನೂ ಮಾಡಲಾರದು. ಅಣ್ಣ, ನೀನು ಸಾವಿರಾರು ವರ್ಣಪರ್ಯಂತ ರಾಜ್ಯವನ್ನಾಳಿ ವಾನಪ್ರಸ್ಥನಾಗಿ ಅರಣ್ಯಕ್ಕೆ ಹೋಗಬಹುದು. ಆಗಲೂ ನಿನ್ನ ಪುತ್ರರೇ ನಿರಂತರವಾಗಿ ರಾಜ್ಯವನ್ನಾಳಿವರು (೨೫-೨೬). ಮೊದಲು ರಾಜಣಿಯಾಗಿ ರಾಜ್ಯಬಾರವನ್ನು ನಡೆಸಬೇಕು. ಕಡೆಯುಲ್ಲಿ ತನ್ನ ಪುತ್ರರಿಗೆ ಪ್ರಜೆಗಳನ್ನು ಪುತ್ರವಾತ್ಸಲ್ಯದಿಂದ ರಕ್ಷಿಸಬೇಕೆಂದು ರಾಜ್ಯವನ್ನು ಒಟ್ಟಿಸಬೇಕು. ಆ ಹೇಳೆತಾನೆ ವನವಾಸಕ್ಕೆ ಹೋಗಬೇಕಾದದ್ದು? (೨೭). ಒಂದು ಹೇಳಿ ‘ಆ ಸಂದರ್ಭದಲ್ಲಿ ದಶರಥರಾಜನ ವನಸಪ್ತ ಚಂಚಲವಾಗಬಹುದು. ಆಗ

ಪುತಿಜಾನೇ ಚ ತೇ ಏರ ಮಾ ಭುವಂ ಏರಲೋಕಭಾಕ್ ।
 ರಾಜ್ಯಂ ಚ ತವ ರಕ್ಷೇಯಮಹಂ ವೇಲೇವ ಸಾಗರಮ್ ॥ ೨೬
 ಮಂಗಲ್ಯರಭಿಷಿಂಚಸ್ಯ ತತ್ತ ಶ್ವಂ ಘಾಘ್ಯತೋ ಭವ ।
 ಅಹಮೇಕೋ ಮಹಿಷಾಲಾನಲಂ ವಾರಯಿತುಂ ಬಲಾತ್ ॥ ೨೭
 ನ ಶೋಭಾಧಾರಾವಿಮ್ ಬಾಹೂ ನ ಧನುಭೂರಜಣಾಯ ಮೇ ।
 ನಾಸಿರಾಬಂದನಾಧಾರಾಯ ನ ಶರಾ: ಸ್ತಂಭಪೇತವಃ ॥ ೨೮
 ಅಮಿತದಮನಾರ್ಥಂ ಮೇ ಸರ್ವಮೇತಭ್ಯತ್ವಪ್ಯಯಮ್ ।
 ನ ಬಾಹಂ ಕಾಮಯೀರತ್ಯಾರ್ಥಂ ಯಃ ಸ್ಯಾಭ್ಯತ್ವಮೂರ್ತೋ ಮಮ ॥

ಅಸಿನಾ ತೀಕ್ಷ್ಣಾರೇಣ ವಿದ್ಯಾಭ್ಯಲಿತವರ್ಚಸಾ ।
 ಪ್ರಗ್ರಹಿತೇನ ವೈ ಶತ್ಯಂ ವಜ್ರಣಂ ವಾ ನ ಕಲ್ಪಯೇ ॥ ೨೯

ರಾಜ್ಯದಲ್ಲಿ ಕೊಳ್ಳಬೇಯಾದೀತು - ಅಂತಃಕಲಹವೆದ್ದಿತು' ಎಂಬ ಶಂಕೆಯಿಂದ ನೀನು ರಾಜ್ಯವನ್ನು ನಿರಾಕರಿಸುವುದಾದರೆ, ಧರ್ಮಾತ್ಮ, ಸಮುದ್ರ ತೀರವು ಸಮುದ್ರವನ್ನು ತಡೆಯುವಂತೆ ರಾಜ್ಯಕೊಳ್ಳಬೇಯನ್ನು ತಡೆದು ನಿನ್ನ ರಾಜ್ಯವನ್ನು ನಾನು ರಕ್ಷಿಸಿಕೊಡುತ್ತೇನೆ. ಏರನಾದ ನಿನಗೆ ನಾನು ಮಾತು ಕೊಡುತ್ತೇನೆ. ನಾನು ಮಾತಿಗೆ ತಪ್ಪಿದರೆ ಏರಲೋಕಗಳು ನನಗೆ ಲಭಿಸದೆ ಹೋಗಲಿ / (೨೮-೨೯). ಈಗಲೇ ಮಂಗಳದ ದ್ರವ್ಯಗಳಿಂದ ಪಟ್ಟಾಭಿಪ್ರೇಕವನ್ನು ನಡೆಸಿಕೊ. ನೀನು ಆ ಕಾರ್ಯಾದಲ್ಲಿ ಉದ್ಯುಕ್ತನಾಗು. ಸಾಮಂತರಾಜರು ದಂಗೆಯೆದ್ದರೆ ನಾನೊಬ್ಜನೇ ಬಿಲಪ್ರಯೋಗದಿಂದ ಅವರನ್ನು ನಿಗ್ರಹಿಸಲು ಸಮರ್ಥನಾಗಿದ್ದೇನೆ (೨೧). ಈ ನನ್ನ ಭುಜಗಳು ದೇಹ ಸೌಂದರ್ಯಕ್ಷಾಗಿ ಅಲ್ಲ. ಈ ಧನಸ್ಯ ನನಗೆ ಭೂಷಣವಾಗಿ ಇರುವುದಕ್ಕಲ್ಲ. ಖಿಡ್ದವು ನಡುವಿಗೆ ಸಿಕ್ಕಿಸಿಕೊಳ್ಳುವುದಕ್ಕಲ್ಲ. ನನ್ನ ಬಾಣಗಳು (ಬತ್ತಾಳಕೆಯಲ್ಲಿ) ತಪ್ಪಿಗೆ ಇರುವುದಕ್ಕಲ್ಲ (೨೧). ಇವೆಲ್ಲವೂ ಶತ್ರುಗಳನ್ನು ಮರಿಸುವುದಕ್ಕಾಗಿ. ನಾನು ಯಾವ ದುರಾಸೆಯನ್ನೂ ಇಟ್ಟುಕೊಂಡಿಲ್ಲ. ಆದರೆ ನನ್ನ ಶತ್ರುವನ್ನು ಮಾತ್ರ ತಿಳಿದೂ ಉಪೇಕ್ಷಿಸಲಾರೇ (೨೨). ಮಿಂಚಿನುತೆ ಮಿಂಚಿವ ತೀಕ್ಷ್ಣಗ್ರಾವಾದ ಖಿಡ್ದವನ್ನು ಹಿಡಿದು ನಿಂತರೆ, ಯಾವ ಶತ್ರುವನ್ನೂ ನಾನು ಉಳಿಸುವುದಿಲ್ಲ. ಇಂದ್ರನೇ ವಜ್ರಧಾರಿಯಾಗಿ ಬಂದರೂ ಲೇಕ್ಕಿಸುವುದಿಲ್ಲ (೨೩).

ಖದ್ದ ನಿಷ್ಠೇಷನಿಷ್ಪತ್ತೀಗ್ರಹನಾ ದುಶ್ಚಾರಾ ಚ ಮೇ ।

ಹಸ್ತಾರಧಿಹಸ್ತೋರುಶಿರೋಭಂಗರಿತಾ ಮಹಿ ॥ ೩೪

ಖದ್ದಧಾರಾಹತಾ ಮೇರದ್ಯ ದೀಪಮಾನಾ ಇವಾಗ್ಯಯಃ ।

ಪತಿಷ್ಯಂತಿ ದ್ವಿಷೋ ಭೂಮೋ ಮೇಷಾ ಇವ ಸವಿದ್ಯತಃ ॥ ೩೫

ಬರ್ಧಗೋಧಾಂಗುಳಿತಾಸೇ ಪ್ರಗೃಹಿತಶರಾಸನೇ ।

ಕಥಂ ಪುರುಷಮಾನೀ ಶಾತ್ ಪುರುಷಾಂ ಮಯಿ ಸಿತೇ ॥ ೩೬

ಬಹುಭಿಶ್ಮಿ ಕಮತ್ಸ್ವಸ್ವನೈಕೇನ ಚ ಬಹೂನ್ ಜನಾನ್ ।

ವಿನಯೋಕ್ತ್ವ ಮೃಹಂ ಬಾಣಾನ್ ನೃವಾಚಿಗಜಮಮ್ಸು ॥ ೩೭

ಅದ್ಯ ಮೇರಸ್ತಪ್ರಭಾವಸ್ಯ ಪ್ರಭಾವಃ ಪ್ರಭವಿಷ್ಯತಿ ।

ರಾಜ್ಞಶಾಪಭುತಾಂ ಕತ್ತಂ ಪ್ರಭುತ್ವಂ ಚ ತವ ಪ್ರಭೋ ॥ ೩೮

ಅದ್ಯ ಚಂದನಸಾರಸ್ಯ ಕೇಯೂರಾಮೋಕ್ಷಣಸ್ಯ ಚ ।

ವಸೂನಾಂ ಚ ವಿಮೋಕ್ಷಸ್ಯ ಸುಹೃದಾಂ ಪಾಲನಸ್ಯ ಚ ॥ ೩೯

ಖದ್ದದ ಹೊಡಿತಗಳಿಂದ ತುಂಡುತುಂಡಾಗಿ ಖಿಂಡಿಸಿ ಬೆಲ್ಲಿದ ಆನೆ, ಕುದುರೆ ರಧಿಕರ ಕೈಕಾಲು - ತಲೆಗಳಿಂದ ಹೆಚ್ಚಿಯಿಡಲೂ ಸ್ಥಳವಿಲ್ಲದಂತೆ ಪ್ರದ್ವಿಯು ತುಂಬಿಹೋಗಲಿ / (೨೪). ಈ ದಿನ ನನ್ನ ಖದ್ದದ ಅಲಗಿನಿಂದ ತುಂಡರಿಸಲ್ಪಟ್ಟ ಶತ್ರುಗಳು ಅಗ್ನಿಜ್ಞಾಲೀಯಂತೆ (ನೆತ್ತರನ್ನ ಸುರಿಸುತ್ತ) ನೆಲದಲ್ಲಿ ಉರುಳವರು / ಖಿಂಚಿನಿಂದ ಕೂಡಿದ ಮೇಷ ಖಿಂಡಿತಗಳಿಂತೆ ಬೀಳುವರು / (೨೫). ನಾನು ಬೆರೆಳುಗಳಿಗೆ ರಂಧ್ರಕವಚಮನ್ನ ಧರಿಸಿ ಧನುಷನ್ನ ಹಿಡಿದು ಎದುರಿಸಿ ನಿಂತರೆ, ಯಾವನು ಅನ್ನನ್ನ ಗುಡೆಂದು ಕರೆದುಕೊಂಡು ಬಂದಾನು? (೨೬). ಬಹುಜನರ ಮೇಲೆ ಒಂದು ಬಾಣವನ್ನ ಬಿಟ್ಟು ಒಂದೇ ಬಾಣದಿಂದ ಬಹುಜನರನ್ನ ಸಂಹಿರಿಸಬಲ್ಲಿ / ಈ ರೀತಿಯಲ್ಲಿ ಪದಾತಿಗಳನ್ನು, ಅಶ್ವಗಳನ್ನು, ಗಜಗಳನ್ನು ಮರ್ಮಸ್ಥಳದಲ್ಲಿ ಹೊಡೆದು ಹೊಡೆದು ಉರುಳಿಸುವನು (೨೭). ಅಣ್ಣ, ಈ ದಿನ ನನ್ನ ಅಸ್ತ್ರಾಳ ಸಾಮಧ್ಯ - ಪ್ರಭಾವ ಏನು ಮಾಡುವುದೆಂಬುದನ್ನ ನೋಡುತ್ತಿರು. ಅದು ಈ ರಾಜನನ್ನ ಪ್ರಭುತ್ವದಿಂದ ಉರುಳಿಸಿ ನಿನ್ನ ಪ್ರಭುತ್ವನನ್ನ ತಂದಕೊಡುವದು (೨೮). ಇದುವರೆಗೆ ನನ್ನ ತೋಳುಗಳು ಶ್ರೀಗಂಧವನ್ನು ತೋಡೆದು

ಅನುರೂಪಾವಿಮೌ ಬಾಹೂ ರಾಮ ಕರ್ಮ ಕರಿಷ್ಯತಃ ।

ಅಭಿಷೇಚನವಿಷ್ಣುಸ್ಯ ಕರ್ತ್ಯಾಕಾಂ ತೇ ನಿಘಾರಣೇ ॥ ೬೦

ಬುರೀಹಿ ಕೋರದ್ದೈವ ಮಯಾ ವಿಯುಜ್ಯತಾಂ

ತವಾಸುಹೃತ್ವಾಯಶಃಸುಹೃಜ್ಞನೇಃ ।

ಯಥಾ ತವೇಯಂ ವಸುಧಾ ವರೇ ಭವೇತ್

ತಭೈವ ಮಾಂ ಶಾಧಿ ತವಾಸ್ಯ ಕಂಕರಃ ॥

೬೧

ವಿಮೃಜ್ಯ ಬಾಷ್ಟಂ ಪರಿಸಾಂತ್ಸ್ಯಂ ಭಾಸಕೃತ್

ಸ ಲಕ್ಷ್ಮಣಂ ರಾಘವವಂಶವರ್ಥನಃ

ಉವಾಚ ಹಿತ್ಯೈ ವಚನೇ ವ್ಯವಸ್ಥಿತಂ

ನಿಬೋಧ ಮಾಮೇಷ ಹಿ ಸೌಮ್ಯ ಸತ್ಯಧಃ ॥

೬೨

ಇತಿ ಶ್ರೀಮದ್ಭಾಗವತಾಯಣೇ ಅಯೋಧ್ಯಾಕಾಂಡೇ ತ್ರಯೋವಿಂಶಃ ಸರ್ಗ:

ಹೊಳ್ಳುತ್ತ, ಕೇಯೂರಗಳನ್ನು ಧರಿಸುತ್ತ, ಏಶ್ವರ್ಯವನ್ನು ದಾನಮಾಡುತ್ತ, ಮಿತ್ರರನ್ನು ಪಾಲಿಸುತ್ತ ಇದ್ದವೆ. ರಾಮ, ಈ ತೋಳುಗಳೇ ಇಂದು ನಿನ್ನ ಕಾರ್ಯವನ್ನು ಸಾಧಿಸುತ್ತುವೆ. ನಿನ್ನ ಪಟ್ಟಾಭಿಷೇಕಕ್ಕೆ ಅಡ್ಡಿ ಪಡಿಸುವವರನ್ನು ಅಡ್ಡಗಟ್ಟುತ್ತವೆ (೫-೪೦). ಅಣ್ಣಿ, ನಿನ್ನ ಯಾವ ಹಗೆಯನ್ನು ಧ್ಯಂಸಮಾಡಲಿ, ಹೇಳು. ಅವನ ಪ್ರಾಣವನ್ನು ಈಗಲೇ ಹೀರಿಬಿಡುವೆನು. ಅವನ ಕೀರ್ತಿಯನ್ನು ಮಣ್ಣುಗೂಡಿಸಿ ಅವನ ಮಿತ್ರರನ್ನು ತಲೆಯಿತ್ತದಂತೆ ಮಾಡುವೆನು. ಈ ಭೂಮಂಡಲವು ನಿನಗೆ ಅಧಿನವಾಗುವಂತೆ ಯಾವ ಕೆಲಸವನ್ನಾದರೂ ಸಾಧಿಸುವೆನು. ನನಗೆ ಅಪ್ಪಣಿ ಮಾಡು. ನಾನು ನಿನ್ನ ಸೇವಕನೆಂದು ತಿಳಿ” ಎಂದನು (೪೧). ಆಗ ರಘುವಂಶತಿಲಕನಾದ ಶ್ರೀರಾಮಚಂದ್ರನು ಲಕ್ಷ್ಮಣನಿಗೆ ಅನೇಕ ವಿಧದಲ್ಲಿ ಸಮಾಧಾನವನ್ನು ಹೇಳುತ್ತ ಆತನ ಕಣ್ಣೇರನೊರಸಿ “ಲಕ್ಷ್ಮಣ, ನಾನು ತಂದೆಯ ಆಜ್ಞೆಯನ್ನು ಮೀರತಕ್ಕವನೆಲ್ಲ. ಇದು ನನ್ನ ನಿರ್ಧಾರವಂದು ತಿಳಿ. ಇದೇ ಸಜ್ಜನರು ಅನುಸರಿಸಬೇಕಾದ ಮಾರ್ಗ” ಎಂದು ಹೇಳಿದನು (೪೨).

ಇಲ್ಲಿಗೆ ಶ್ರೀಮದ್ಭಾಗವತಾದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತು ಮೂರನೆಯ ಸರ್ಗ

ಚತುರ್ವಿಂಶಃ ಸರ್ಗಃ
ಕೌಸಲ್ಯಾತ್ಮಕಮಾಶ್ವಸನಮ್

ತಂ ಸಮೀಕ್ಷೆ ತ್ವಾಪಹಿತಂ ಪಿತುನಿರ್ದೇಶಪಾಲನೇ ।

ಕೌಸಲ್ಯ ಬಾಷ್ಪಸಂರುದ್ಧಾ ವಚೋ ಧರ್ಮಾಷ್ಟಮಬುಂದಿತ್ ॥ ೮

ಅದ್ಯಷ್ಟದುಃಖೋ ಧರ್ಮಾತ್ಮಾ ಸರ್ವಭೂತಪಿಯಂವದಃ ।

ಮಯಿ ಜಾತೋ ದಶರಥಾತ್ ಕಥಮುಂಭೀನ ಪರ್ವಯೀತ್ ॥ ೯

ಯಸ್ಯ ಭೃತ್ಯಾಶ್ಚ ದಾಂಶ್ಚ ಮೃಘ್ವಾನ್ಯನಾನಿ ಭುಂಜತೇ ।

ಕಥಂ ಸ ಭೋಕ್ಕೃತೇ ನಾಥೋ ವನೇ ಮೂಲಭಾನ್ಯಯಮ್ ॥ ೧೦

ಕ ಏತಭ್ರಾದ್ಧಧೀಷ್ಟಾರತ್ವಾ ಕಸ್ಯ ವಾ ನ ಭವೇಧ್ಯಯಮ್ ।

ಗುಣವಾನ್ ದಯಿತೋ ರಾಜ್ಯಾಂಶೋ ಯದ್ವಿವಾಸ್ಯತೇ ॥ ೧೧

ಸರ್ಗ ೨೫

ಶ್ರೀರಾಮನು ಕೌಸಲ್ಯೈಯನ್ನ ಸಂತೃಪ್ತಿ ವನವಾಸಕ್ಕೆ ಹೋಗಲು

ಅವಳ ಅನುಜ್ಞಯನ್ನ ಪಡೆಯುವುದು

ಹೀಗೆ ಶ್ರೀರಾಮನು ತಂದೆಯ ಆಜ್ಞೈಯನ್ನ ಪಾಲಿಸಬೇಕೆಂದು ದೃಢವಾಗಿ ನಿರ್ಧರಿಸಿರುವುದನ್ನ ಕಂಡು, ಕೌಸಲ್ಯೈಯು ಕಣ್ಣೀರು ತುಂಬಿ ಬಿಕ್ಕುತ್ತ ಧರ್ಮಶೀಲನಾದ ರಾಮನಿಗೆ ಈ ರೀತಿ ಹೇಳಿದಳು (೧) : “ನೀನು ಕಷ್ಟವನ್ನ ಕಂಡವನಲ್ಲ. ಸಮಸ್ತ ಜನರೊಡನೆ ಪ್ರಿಯವಾಗಿ ಮಾತನಾಡುತ್ತ ಧರ್ಮಾತ್ಮನಾಗಿದ್ದವನು. ದಶರಥ ಮಹಾರಾಜನಿಗೆ ಮಗನಾಗಿ ನನ್ನ ಹೊಳ್ಳಿಯಲ್ಲಿ ಹುಟ್ಟಿದವನು ಉಂಭವೃತ್ತಿಯಿಂದ್ದು ಜೀವಿಸಬೇಕಾಯಿತೆ? (೨). ಯಾವ ರಾಜಕುಮಾರನ ಉಳಿಗದವರೂ ದಾಸರೂ ಮೃಘ್ವಾನ್ಯವನ್ನ ಭುಂಜಿಸುವರೋ, ಅಂಥ ನನ್ನ ಕಂದನು ಕಾಡಿನಲ್ಲಿ ನಾರು ಬೇರುಗಳನ್ನೂ ಕಾಡಿನ ಹಣ್ಣುಗಳನ್ನೂ ತಿಂದುಕೊಂಡಿರಬೇಕೆ? (೩). ಗುಣವಂತನಾಗಿ, ಮಹಾರಾಜನಿಗೆ ಪ್ರಿಯಪ್ರತ್ಯನೆನಿಸಿಕೊಂಡು, ರಘುಕುಲೋತ್ತಮನ್

* ಉಂಭವೃತ್ತಿ = ತಾನಾಗಿ ಉದುರಿದ ಧಾನ್ಯಗಳನ್ನ ಆರಿಸಿಕೊಳ್ಳುವುದು.

ನೂನಂ ತು ಬಲವಾನ್ ಲೋಕೇ ಕೃತಾಂತಃ ಸರ್ವಮಾದಿಶೇತ್ರಃ ।
ಲೋಕೇ ರಾಮಾಭಿರಾಮಸ್ತಂ ವನಂ ಯತ್ ಗಮಿಷ್ಯಾಸಿ ॥ ೫
ಅಯಂ ತು ಮಾಮಾತ್ಮಭವಸ್ತವಾದರ್ಶನಮಾರುತಃ ।
ವಿಲಾಪದುಃಖಸಮಿಧೋ ರುದಿತಾಶ್ಚಹುತಾಹುತಃಃ ॥ ೬
ಬಂತಾಬಾಷ್ಟಪುಹಾಧೂಮಸ್ತವಾಗಮನಚಂತಜಃ ।
ಕರ್ತ್ಯಾಯಿತ್ವಾ ಭೃತಂ ಪ್ರತ್ಯ ನಿಃಶ್ವಾಸಾಯಾಸಸಂಭವಃ ॥ ೭
ತ್ವಯಾ ವಿಹೀನಾಮಿಹ ಮಾಂ ಶೋಕಾಗ್ನಿರತುಲೋ ಮಹಾನ್ ।
ಪ್ರಥಕ್ಷಣಿ ಯಥಾ ಕಕ್ಷ್ಯಾಂ ಚತ್ತಭಾನುಹೀಂಮಾತ್ಯಯೇ ॥ ೮
ಕಥಂ ಧೇನುಃ ಸ್ವಕಂ ವಶ್ಯಂ ಗಚ್ಛಂತಂ ನಾನುಗಚ್ಛತಿ ।
ಅಹಂ ತ್ವಾನುಗಮಿಪಾಮಿ ಪ್ರತ್ಯ ಯತ್ ಗಮಿಷ್ಯಾಸಿ ॥ ೯
ತಥಾ ನಿಗದಿತಂ ಮಾತ್ರಾ ತದ್ವಾಕ್ಯಂ ಪ್ರರುಪರ್ವಭಃ ।
ಶ್ರುತ್ವಾ ರಾಮೋಽಬ್ರವೀದ್ವಾಕ್ಯಂ ಮಾತರಂ ಭೃತದುಃಖಿತಾಮ್ ॥

ನಾದವನು ರಾಜ್ಯಭ್ರಷ್ಟನಾಗಿ ಕಾಡಿಗೆ ಹೋಗಬೇಕಾಯಿತೆಂದರೆ, ಈ ಮಾತನ್ನು ಯಾರು ನಂಬಬಹುದು? ಇದನ್ನು ಕೇಳಿ ಯಾರಿಗೆ ಹೆದರಿಗೆಯಾಗಿದ್ದಿತು? (೪). ನಿಜವಾಗಿಯೂ ಲೋಕದಲ್ಲಿ ದೈವವೇ ಬಲಶಾಲಿ. ಸಕಲವನ್ನೂ ಅದೇ ನಿಯಮಿಸುತ್ತದೆ. ರಾಮ, ಲೋಕಾಭಿರಾಮನಾದ ನೀನೂ ವನಕ್ಕೆ ಹೋಗುವೇ ಮಗು, ನನ್ನ ಹೃದಯದಲ್ಲಿ ಶೋಕಾಗ್ನಿ ಎದ್ದಿತು. ಆ ಬೆಂಕಿಗೆ ನಿನ್ನ ವಿರಹವೇ ಗಾಳಿಯಾಗಿ ನನ್ನ ಗೋಳಾಟವೇ ಸೌದೆಯಾಗಿ ಕಣ್ಣೇರೇ ಆಜ್ಞಾಹುತಿಯಾಗುವುದು (೫-೬). ಘೋರಚಿಂತೆಯೆಂಬ ಹೋಗಿಯು ಕವಿಯುವುದು. ನೀನು ಯಾವಾಗ ಬರುವೆಯೆಂಬ ಚಿಂತೆಯಿಂದ ಬೆಳೆಯುವುದು. ಈ ಶೋಕಾಗ್ನಿಯು ನಿಟ್ಟಿಸಿರಿನಿಂದ ಗಾಳಿ ಹಾಕಿದಂತಾಗಿ ಜ್ಞಾಲಿಸುವುದು. ನೀನಿಲ್ಲದಾಗ ಬೇಸಿಗೆಯಲ್ಲಿ ಕಾಲೀಷ್ಟ ಒಣ ಹುಲ್ಲನ್ನು ಸುಟ್ಟಿಂತಾಗುವುದು (೭-೮). ಮಗು, ಹಸು ತನ್ನ ಕರು ಹೋದ ದಾರಿಯನ್ನು ಹಿಡಿದು ಹೋಗದೆ ಇದ್ದಿತೆ? ನೀನು ಎಲ್ಲಿಗೆ ಹೋದರೂ ನಾನು ಹಿಂದೆ ಬರುವೆನು” ಎಂದು ನುಡಿದಳು. ಹೀಗೆ ತಾಯಿಯು ನುಡಿದ

ಕೈಕೇಯಾ ವಂಚತೋ ರಾಜಾ ಮಯಿ ಚಾರಣಮಾತ್ರಿತೇ ।
ಭವತ್ಯಾ ಚ ಪರಿತ್ಯಕ್ತೋನ ನೂನಂ ವರ್ತಯಿಷ್ಟತಿ ॥ ೧೧

ಭರ್ತುಃ ಈಲ ಪರಿತ್ಯಾಗೋ ನೃಶಂಚಃ ಕೇವಲಂ ಸ್ತೀಯಾ: ।
ಸ ಭವತ್ಯಾ ನ ಕರ್ತವ್ಯೋ ಮನಸಾಪಿ ಏಗಂಂತಃ ॥ ೧೨

ಯಾವಜ್ಞ್ಯವತಿ ಕಾಕುತ್ತಃ ಉತಾ ಮೇ ಜಗತೀಪತಿ: ।
ಶುಶ್ಲಾಷಾ ಕೃಯತಾಂ ತಾವತ್ ಸ ಹಿ ಧರ್ಮಃ ಸನಾತನಃ ॥ ೧೩

ಏವಮುಕ್ತಾ ತು ಕಾಾಸಲ್ಯಾ ರಾಮೇಣ ಶುಭದರ್ಶನಾ ।
ತತ್ಥೇತ್ಯಾಚಸುಪೀಠಾ ರಾಮಮತ್ತಷ್ಟಾರಿಣಮ್ ॥ ೧೪

ಏವಮುಕ್ತಸ್ತು ವಚನಂ ರಾಮೋ ಧರ್ಮಭೃತಾಂ ವರಃ ।
ಭೂಯಸ್ತಾಮಬ್ರವೀಧ್ವಾಕ್ಯಂ ಮಾತರಂ ಭೃತದುಃಖಿತಾಮ್ ॥ ೧೫

ವಾಕ್ಯವನ್ನು ಕೇಳಿ ಶ್ರೀರಾಮನು ಅತ್ಯಂತ ದುಃಖಿತಾದ ಅವಳಿಗೆ ಈ ಪ್ರಕಾರ ತಿಳಿಸಿದನು (೯-೧೦) : “ಅಮ್ಮೆ, ಮಹಾರಾಜನು ಕೈಕೇಯಿಯ ವಂಚನೆಗೆ ಸಿಕ್ಕಿದ್ದಾನೆ. ನಾನು ಕಾಡಿಗೆ ಹೋದಾಗ ನೀನೂ ಬಿಟ್ಟಬಂದರೆ, ಅವನು ಎಂದಿಗೂ ಬದುಕಿ ಉಳಿಯಲಾರ. ಮತ್ತು ಪತಿಯನ್ನು ತೃಜಿಸಿ ಹೋಗುವುದು ಸ್ತೀಗೆ ಯೋಗ್ಯವಲ್ಲ. ಅದು ಕೂರವಾದ ನಡತೆ. ಅದನ್ನು ಮನಸ್ಸಿನಲ್ಲಿಯೂ ನೀನು ಯೋಚಿಸಬಾರದು. ಪತಿಯನ್ನು ಬಿಡುವುದೆಂದರೆ, ಅತ್ಯಂತ ಗಹಿಂತರಾದ ಕಾರ್ಯ (೧೧-೧೨). ಕಹಿಸ್ತ ವಂಶದಲ್ಲಿ ಜನಿಸಿ, ಭೂಮಂಡಲಾಧಿಪತಿಯಾಗಿರುವ ನಮ್ಮ ತಂದೆಯು ಬದುಕಿರುವವರೆಗೂ ನೀನು ಅವನ ಸೇವೆಯನ್ನು ವಾಡಿಕೊಂಡಿರಬೇಕು ಅದೇ ನಿನಗೆ ಸನಾತನವಾದ ಧರ್ಮ” ಎಂದನು (೧೩). ಆಗ ಸಹಜವಾಗಿಯೇ ಧರ್ಮಬುದ್ಧಿಯಳ್ಳಿ ಕೌಸಲ್ಯಾಯ “ನೀನು ಹೇಳುವುದು ಸರಿ” ಎಂದಳು. ರಾಮನು ಕಷ್ಟವಿಲ್ಲದೆ ಲೀಲೆಯಿಂದ ಸಮಸ್ಯೆಯನ್ನು ಬಗೆಹರಿಸುವುದನ್ನು ಕಂಡು ಅವಳ ಮನಸ್ಸಿಗೆ ನೇಮ್ಮಿದಿಯಾಯಿತು (೧೪). ಅನಂತರ ಧಾರ್ಮಿಕರಲ್ಲಿ ಅಗ್ನಿಣಾನಾದ ರಾಮನು ಶೋಗದಿಂದ ಪರಿತಪಿಸುತ್ತಿದ್ದ ತಾಯಿಯನ್ನು ಕುರಿತು “ಅಮ್ಮೆ, ತಂದೆಯ ಮಾತನ್ನು ನಾವಿಭೂರೂ ನಡೆಸಬೇಕಾದದ್ದು ನಮ್ಮ

ಮಯಾ ಚೈವ ಭವತ್ಯಾ ಚ ಕರ್ತವ್ಯಂ ವಚನಂ ಈತು: ।
 ರಾಜಾ ಭತಾ ಗುರು: ಶ್ರೀಷ್ಟಃ ಸರ್ವೇಷಾಮೀಶ್ವರಃ ಪ್ರಭುಃ ॥ ೧೯
 ಇಮಾನಿ ತು ಮಹಾರಜ್ಯೇ ವಿಕೃತ್ಯ ನವ ಪಂಚ ಚ ।
 ವರಾಣಿ ಪರಮಪೀಠಃ ಸಾಫಾಪ್ರಾಯಿ ವಚನೇ ತವ ॥ ೨೦
 ಏವಮುಕ್ತಾ ಶಿಯಂ ಪ್ರತಂ ಬಾಷಪ್ರಾಣಾನನಾ ತದಾ ।
 ಉಖಾಚ ಪರಮಾತ್ಮಾ ತು ಕೌಸಲ್ಯಾ ಪ್ರತವಶ್ವಲಾ ॥ ೨೧
 ಆಸಾಂ ರಾಮ ಸಪತ್ನೀನಾಂ ವಸ್ತುಂ ಮಧ್ಯೇ ನ ಮೇ ಕ್ಷಮಿಯ್ ।
 ನಯ ಮಾಮಪಿ ಕಾಪುಷ್ಟಾ ವನಂ ವನ್ಯಾಂ ಮೃಗಿಂ ಯಥಾ ॥ ೨೨
 ಯದಿ ತೇ ಗಮನೇ ಬುದ್ಧಿಃ ಕೃತಾ ಈತುರಜೇಕ್ಷಿಯಾ ।
 ತಾಂ ತಥಾ ರುದತೀಂ ರಾಮೋ ರುದನ್ ವಚನಮಬ್ರವೀತ್ ॥ ೨೩
 ಜೀವಂತ್ಯಾ ಹಿ ಸ್ತಿಯಾ ಭತಾ ದೃವತಂ ಪ್ರಭುರೇವ ಚ ।
 ಭವತ್ಯಾ ಮಮ ಚೈವಾದ್ಯ ರಾಜಾ ಪ್ರಭವತಿ ಪ್ರಭುಃ ॥ ೨೪

ಕರ್ತವ್ಯ. ಅವನು ನಮಗೆ ರಾಜನೂ ಪೋಷಕನೂ ಗುರುತ್ವಾ ಪೂಜ್ಯನೂ ಆಗಿದ್ದನು; ಸಮಸ್ತರನ್ನು ನಿಯಮಿಸತಕ್ಕ ಪ್ರಭುವಾಗಿದ್ದನೆ (೧೫-೧೬). ಕೇವಲ ಹದಿನಾಲ್ಕು ವರ್ಷಗಳವರೆಗೆ ನಾನು ಅರಣ್ಯರಲ್ಲಿ ವಿಹರಿಸಿಕೊಂಡಿದ್ದ ಪ್ರನೇ ಹಿಂದಿರುಗಿ ಬಂದು ನಿನ್ನ ಆಜ್ಞೆಯನ್ನು ಪಾಲಿಸುತ್ತಿರುವೆನು” ಎಂದನು. ಆಗ ಕೌಸಲ್ಯೇಯು ಪ್ರತವಾಶ್ವಲ್ಯದಿಂದ ಸಂಕಟವನ್ನು ತಡೆಯಲಾರದೆ ಕಣ್ಣೀರುಬಿಡುತ್ತ “ರಾಮ, ಈ ಸವತಿಯರ ಮಧ್ಯದಲ್ಲಿ ನಾನು ಇರಲಾರೆ. ತಂದೆಯ ಅಪೇಕ್ಷೆಯಂತೆ ನೀನು ಹೋಗಲೇಬೇಕೆಂದು ನಿಶ್ಚಯಿಸಿದ್ದಾರೆ, ನನ್ನನ್ನೂ ವನಕ್ಕೆ ಕರೆದುಕೊಂಡು ಹೋಗು. ವನದಲ್ಲಿರುವ ಜಂಕೆಯಂತೆ ಅಲ್ಲಿರುವೆನು” ಎಂದು ನುಡಿದಳು (೧೭-೧೮). ತಾಯಿಯು ಅಳುತ್ತಲೇ ಹೇಳಿದನು : “ಅಮೃತ, ಹೆಂಗಸು ತಾನು ಬದುಕಿರುವವರೆಗೂ ಗಂಡನೇ ದೃವವೆಂದು ತಿಳಿಯಬೇಕು. ಅವನೇ ಪ್ರಭು. ನಿನಗೂ ನನಗೂ ಮಹಾರಾಜನೇ ಪ್ರಭುವಾಗಿ ನಿಯಮಿಸತಕ್ಕವನು (೨೦-೨೧).

ನ ಹ್ಯಾಥಾ ವಯಂ ರಾಜ್ಣ ಲೋಕನಾಥೇನ ಧಿಮತಾ ।
 ಭರತಶ್ವಾಪಿ ಧರ್ಮಾತ್ಮಾ ಸರ್ವಭೂತಪ್ರಯಂವದಃ ॥ ೨೭
 ಭವತೀಮನುವರ್ತೇತ ಸ ಹಿ ಧರ್ಮರತಃ ಸದಾ ।
 ಯಥಾ ಮಯಿ ತು ನಿಷ್ಠಾ ರತೇ ಪ್ರತಶೋಕೇನ ಪಾಧಿವಃ ॥ ೨೬
 ಶ್ರಮಂ ನಾವಾಪ್ಯ ಯಾತ್ಯಿಂಚಿದಪ್ರಮತ್ತಾ ತಥಾ ಕುರು ।
 ದಾರುಣಶ್ವಾಪ್ಯಯಂ ಶೋಕೋ ಯಧ್ವನಂ ನ ವಿನಾಶಯೇತ್ ॥ ೨೫
 ರಾಜೀವಿ ವೃದ್ಧಸ್ಯ ಸತತಂ ಹಿತಂ ಚರ ಸಮಾಹಿತಾ ।
 ಪ್ರತೋಪವಾಸನಿರತಾ ಯಾ ನಾರೀ ಪರಮೋತ್ತಮಾ ॥ ೨೪
 ಭತ್ಯಾರಂ ನಾನುವರ್ತೇತ ಸಾ ತು ಪಾಪಗತಿಭರವೇತ್ ।
 ಭರ್ತುಃ ಶುಶ್ಲಾಪಯಾ ನಾರೀ ಲಭತೇ ಸ್ವರ್ಗಮತ್ತಮಮ್ ॥ ೨೩
 ಅಪಿ ಯಾ ನಿನ್ಯಾಮಣಾರಾ ನಿವೃತ್ತಾ ದೇವಪೂಜನಾತ್ ।
 ಶುಶ್ಲಾಪಮೇವ ಕುರ್ವಿತ ಭರ್ತುಃ ಪ್ರಯಂತೇ ರತಾ ॥

ಪ್ರಾಜ್ಞನೂ ಲೋಕನಾಭನೂ ಆದ ದಶರಥ ರಾಜನಿರುವಾಗ ನಾವು ಅನಾಧರಲ್ಲ, ಭರತನಾದರೂ ಧರ್ಮಶೀಲ. ಸರ್ವರಲ್ಲಿಯೂ ಪ್ರಿಯವಾಗಿ ಮಾತನಾಡುತ್ತೆ ವ್ಯವಹಾರಿಸುತ್ತಾನೆ ಆವನು ನಿನ್ನನ್ನು ಅನುಸರಿಸಿ ನಮ್ಮತೆಯಿಂದ ನಡೆದುಕೊಳ್ಳುತ್ತಾನೆ. ಆವನು ಎಂದಿಗೂ ಧರ್ಮಮಾರ್ಗವನ್ನು ತಪ್ಪಿಯೋಗತಕ್ಕವನಲ್ಲ (೨೨-೨೩). ನಾನು ನಿರ್ಗಮಿಸಿದ ಮೇಲೆ ಮಹಾರಾಜನು ಪ್ರತ್ಯೇಕದಿಂದ ಖಿನ್ನನಾಗಬಿಹುದು. ಆವನಿಗೆ ಸ್ವಲ್ಪಪ್ರಾ ಶೇಂದ್ರವಾಗದಂತೆ ನೀನು ಜಾಗರೂ ಕರೆಯಿಂದ ನೋಡಿಕೊ. ನನ್ನ ವಿರಹ ಶೋಕಪ್ರಾ ಭೀಕರವಾಗಿ ಆವನಿಗೆ ದುರಂತವನ್ನು ತಂದು ಬಿಟ್ಟಿತು (೨೪). ವೃಧ್ಘಾದ ಮಹಾರಾಜನಿಗೆ ಯಾವಾಗಲೂ ಹಿತಕರವಾದ ಕಾರ್ಯವನ್ನು ಸಾವಧಾನದಿಂದ ಮಾಡು. ಸ್ತೀಯು ವೃತೋಪವಾಸಗಳಲ್ಲಿ ನಿರತಭಾಗಿ ಉತ್ತಮಳಿನಿಸಿಕೊಂಡಿದ್ದರೂ ಪತಿಯನ್ನು ನಮ್ಮಳಾಗಿ ಸೇವಿಸದಿದ್ದರೆ, ದುರ್ಗತಿಯನ್ನು ಪಡೆಯುತ್ತಾಳಿ. ಪತಿಶುಶ್ರಾವೆಯಿಂದ ಉತ್ತಮವಾದ ಸ್ವರ್ಗವನ್ನು ಪಡೆಯುತ್ತಾಳಿ (೨೫-೨೬). ನಾರಿಯು ಗುರುಹಿರಿಯರಿಗೆ ನಮಸ್ಕರಿಸದಿದ್ದರೂ ದೇವ ಪೂಜೆಯನ್ನು ಅಚರಿಸದಿದ್ದರೂ ಚಿಂತೆಯಿಲ್ಲ.

ಏವ ಧರ್ಮಃ ಪುರಾ ದ್ಯಷ್ಟೋ ಲೋಕೇ ವೇದೇ ಶುತ್ತಃ ಸ್ವಾತಃ ।
 ಅಗ್ನಿಕಾರ್ಯೇಷು ಚ ಸದಾ ಸುಮನೋಭಿಶ್ಚ ದೇವತಾಃ ॥ ೨೮
 ಪೂಜಾಸ್ತೇ ಮತ್ತತೇ ದೇವಿ ಬಾಹ್ಯಕಾಶೀ ವ ಸುಪ್ರತಾಃ ।
 ಏವಂ ಕಾಲಂ ಪ್ರತೀಕ್ಷಾಸ್ತ ಮಹಾಗಮನಕಾಂಜಳೀ ॥ ೨೯
 ನಿಯತಾ ನಿಯತಾಹಾರಾ ಭರ್ತ್ಯಾಶುಶ್ಲಂಷಣೀ ರತಾ ।
 ಪಾಪ್ಯ ಸೇ ಪರಮಂ ಕಾಮಂ ಮಯಿ ಪ್ರತಾಗತೀ ಸತಿ ॥ ೩೦
 ಯದಿ ಧರ್ಮಭೃತಾಂ ಶ್ರೀಷ್ಟೋ ಧಾರಯಿಷ್ಟತಿ ಜೀವಿತಮ್ ।
 ಏವಮುಕ್ತಾ ತು ರಾಮೇಣ ಬಾಪ್ತಪರ್ಯಾಕುಲೇಕ್ಷಣಾ ॥ ೩೧
 ಕೌಸಲ್ಯಾ ಪ್ರತಶೋಕಾತಾ ರಾಮಂ ವಚನಮಬ್ರಹೀತಾ ।
 ಗಮನೇ ಸುಕೃತಾಂ ಬುದ್ಧಿಂ ನ ತೇ ಶಕ್ಲೋಧಿ ಪ್ರತ್ಯಕ ॥ ೩೨
 ವಿನಿವರ್ತನೆಯಿತುಂ ಏರ ನೂನಂ ಕಾಲೋ ದುರತ್ಯಯಃ ।
 ಗಢ್ಣ ಪ್ರತ್ಯ ತ್ವಮೇಕಾಗೋ ಭರ್ದ್ಯಂ ತೇಸ್ತ ಸದಾ ವಿಭಿಂಣ ॥ ೩೩

ಆದರೆ ಅವಳು ಪತಿಯ ಹಿತವನ್ನು ಚಿಂತಿಸುತ್ತ ಅವನ ಶುಶ್ಲಂಷಯನ್ನು ಮಾಡಲೇಬೇಕು (೨೮). ಪುರಾತನಕಾಲದಿಂದ ಈ ಧರ್ಮವು ಲೋಕದಲ್ಲಿ ನಡೆಯತ್ತ ಬಂದಿದೆ. ವೇದದಲ್ಲಿ ಶ್ರುತವಾಗಿದೆ. ಧರ್ಮಶಾಸ್ತರದಲ್ಲಿ ಸ್ವಾತವಾಗಿದೆ. ದೇವಿ, ಹೋಮಗಳನ್ನು ಮಾಡುವಾಗ ಪ್ರಷ್ಟಗಂಧಾದಿಗಳಿಂದ ದೇವತೆಗಳನ್ನೂ ಆಚಾರನಿಷ್ಠರಾದ ಬಾಹ್ಯಣರನ್ನೂ ನನಗೋಸ್ತರ ಪೂಜಿಸುತ್ತಿರು. ಹೀಗೆ ನಾನು ಒರುವ ನಿರೀಕ್ಷಣೆಯಲ್ಲಿ ಕಾಲವನ್ನು ಕಳೆಯುತ್ತಿರು (೨೮-೨೯). ಸ್ವಾನಾದಿ ನಿಯಮಗಳಲ್ಲಿದ್ದ ಆಹಾರ ನಿಯಮವನ್ನು ಕೈಕೊಂಡು ಪತಿಶುಶ್ಲಂಷಯಲ್ಲಿ ನಿರತಳಾಗಿರು. ನಾನು ಹಿಂದಿರುಗಿ ಬಂದಾಗ ಧರ್ಮ ಶೀಲರಲ್ಲಿ ಶೈಷ್ವನಾದ ಮಹಾರಾಜನು ಜೀವಣನ್ನು ಹಿಡಿದಿದ್ದರೆ, ನಿನ್ನ ಇಷ್ಟಾರ್ಥಗಳಿಲ್ಲವೂ ಫಲಿಸುತ್ತೇ” ಎಂದು ಹೇಳಿದನು (೩೦-೩೧). ಆಗ ಕೌಸಲ್ಯೆಯು ಅಶ್ವಪೂರ್ಣನಯನೆಯಾಗಿ ಪ್ರತುಸ್ಥಾನ ಆಗಲಬೇಕಾಯಿತೆಂಬ ದುಃಖದಿಂದ ತಳಮಳಸುತ್ತ ಹೇಳಿದಳು : “ಮತ್ತ,
 ಹೋರಟು ಹೋಗಲು ನೀನು ದೃಢವಾಗಿ ಸಂಕಲ್ಪಿಸಿದ್ದೀರೆ. ನಿನ್ನನ್ನು ತಡೆಯಲು ನಾನೇ ಶಕ್ತಿಯಲ್ಲ. ಕಾಲಗತಿಯನ್ನು ಏರಲು ಯಾರಿಗೂ ಸಾಧ್ಯವಿಲ್ಲವೆಂಬುದು

ಪುನಷ್ಟಿಯ ನಿವೃತ್ತಿ ತು ಭವಿಷ್ಯಾಮಿ ಗತಕ್ಕಮ್ |
ಪ್ರತಾಗತೇ ಮಹಾಭಾಗೇ ಕೃತಾರ್ಥೇ ಚರಿತವತೇ || ೩೪

ಷಿತುರಾನ್ಯಾತಾಂ ಪಾಪೈ ತ್ವಯಿ ಲಷ್ಯೈ ಪರಂ ಸುಖಮ್ |
ಕೃತಾಂತಸ್ಯ ಗತಿಃ ಪ್ರತ ದುರ್ವಿಭಾವ್ಯ ಸದಾ ಭುವಿ || ೩೫

ಯತ್ತಾಂ ಸಂಚೋದಯಿತಿ ಮೇ ವಚ ಆಷ್ಟಿದ್ಯ ರಾಘವ |
ಗಂಭೀರಾನೀಂ ಮಹಾಬಾಹೋ ಕ್ಷೇಮೇಣ ಪ್ರನರಾಗತಃ || ೩೬

ನಂದಯಿಷ್ಯಾ ಮಾಂ ಪ್ರತ ಸಾಮ್ಯಾ ವಾಕ್ಯೇನ ಚಾರುತಾ |
ಅಪೀರಾನೀಂ ಸ ಕಾಲಃ ಸ್ಯಾಧ್ವನಾತ್ಮತಾಗತಂ ಪ್ರನಃ || ೩೭

ಯತ್ತಾಂ ಪ್ರತ್ರಕ ಪಶ್ಯೇಯಂ ಜಟಾವಲ್ಲಂಧಾರಿಣಮ್ |
ತಥಾ ಹಿ ರಾಮಂ ವನವಾಸನಿಶ್ಚತಂ
ಸಮೀಕ್ಷೈ ದೇವಿ ಪರಮೇಣ ಚೀತಸಾ | ೩೮

ನಿಶ್ಚಯ. ಅವ್ಯಾ ಮಗನೆ, ನೀನು ಒಂದೇ ಮನಸ್ಸಿನಿಂದ ಹೋಗಿ ಬಾ. ನಿನಗೆ ಸರ್ವದಾ ಮಂಗಲವಾಗಲಿ / (೩೭-೩೯). ನೀನು ಕಾಡಿನಿಂದ ಬಂದ ಮೇಲೆ ನನ್ನ ಕಷ್ಟವು ಪರಿಹಾರವಾಗುವುದು. ಮಹಾಭಾಗನಾದ ನೀನು ಷಿತ್ಯವಾಕ್ಯಪರಿಪಾಲನವೆಂಬ ಪ್ರತಿವನ್ನು ನಡೆಸಿ, ತಂದೆಯ ಮುಣವನ್ನು ತೀರಿಸಿ, ಕೃತಾರ್ಥನಾಗಿ ಬಂದ ಮೇಲೆ ನಾನು ಸಂತೋಷವನ್ನು ಅನುಭವಿಸುವೆನು. ಪ್ರಪಂಚದಲ್ಲಿ ವಿಧಿಯ ಸಂಕಲನವು ಯಾರಿಗೂ ತಿಳಿಯದು (೩೪-೩೬). ಆ ವಿಧಿಯು ನನ್ನ ಮಾತನ್ನು ಕಟ್ಟಿಸಿ ವನಕ್ಕೆ ಹೋಗಿಂದು ನಿನ್ನನ್ನು ಪ್ರೇರಿಸುತ್ತಿದೆ. ಕಂದ, ಈಗ ನೀನು ಹೋಗಿಬಹುದು. ಮಹಾಬಾಹುವಾದ ನೀನು ಕ್ಷೇಮವಾಗಿ ಪುನಃ ಬಂದು ಸವಿಮಾತುಗಳಿಂದ ನನ್ನನ್ನು ಆನಂದ ಪಡಿಸುವಂತಾಗಲಿ / ನೀನು ಜಟಾವಲ್ಲಂಧಾರಿಯಾಗಿ ವನದಿಂದ ಹಿಂದಿರುಗಿ ಬಂದುದನ್ನು ನಾನು ನೋಡುವ ಕಾಲ ಈಗಲೇ ಬಂದು ಬಿಡಬಾರದೆ /” ಎಂದು ಹಲುಬಿದಳು (೩೬-೩೯). ಅನಂತರ ಕೌಸಲ್ಯಾ ದೇವಿಯು ವನವಾಸಕ್ಕಾಗಿ ನಿಶ್ಚಯಿಸಿದ ಶುಭಲಕ್ಷ್ಯಾಂಕಿತನಾದ ಶ್ರೀರಾಮು

ಉವಾಚ ರಾಮಂ ಶುಭಲಕ್ಷಣಂ ವಚೋ

ಬಭೂವ ಚ ಸ್ವಸ್ಯರೂಪಾಭಿಕಾಂತ್ಸೀಃ ॥

೫೮

ಇತಿ ಶ್ರೀಮದಾರ್ಥಾಯಃೈ ಅಯೋಧ್ಯಾಕಾಂಡೇ ಚತುರ್ವಿಂಶಃ ಸರ್ಗ:

ಪಂಚವಿಂಶಃ ಸರ್ಗ:

ಮಾತೃಸ್ವಸ್ಯರೂಪನಮ್

ಸಾರಪನೀಯ ತಮಾಯಾಸಮುಪಸ್ವಿತ್ತು ಜಲಂ ಶುಚಿ ।

ಚಕಾರ ಮಾತಾ ರಾಮಸ್ಯ ಮಂಗಲಾನಿ ಮನಸ್ಸಿನೀ ॥

೮

ನ ಶಕ್ಸೇ ವಾರಯಿತುಂ ಗಂಭೀರಾನಿಂ ರಘೂತ್ತಮ ।

ಶ್ರೀಷ್ಟಮೇವ ನಿವರ್ತಸ್ಯ ವರ್ತಸ್ಯ ಚ ಸತಾಂ ಕ್ರಮೇ ॥

೯

ನನ್ನ ಆದರದಿಂದ ಈಕ್ಷಿಸುತ್ತ ಮಂಗಳಾಶೀರ್ವಾದಗಳನ್ನ ಹೇಳಲಾರಂಭಿಸಿದಳು
(೫೮).

ಇಲ್ಲಿಗೆ ಶ್ರೀಮದಾರ್ಥಾಯಃಾದ ಅಯೋಧ್ಯಾಕಾಂಡದಲ್ಲಿ ಇಷ್ಟತ್ವ ನಾಲ್ಕನೇಯ ಸರ್ಗ

ಸರ್ಗ ೨೫

ಕೌಸಲ್ಯೈಯು ಶ್ರೀರಾಮನಿಗೆ ಮಂಗಳಾಶೀರ್ವಾದಗಳನ್ನ ಮಾಡುವುದು.

ಕೌಸಲ್ಯೈಯು ಧೈಯವನ್ನ ತಂದುಕೊಂಡು ಅಳುವುದನ್ನ ನಿಲ್ಲಿಸಿದಳು. ಆ ತಾಯಿಯು ಶುದ್ಧವಾದ ಜಲದಿಂದ ಮುಖವನ್ನ ತೊಳಿದು ಆಚಮನಮಾಡಿ ರಾಮನಿಗೆ ಮಂಗಳವಾಗಲೆಂದು ಹಾರ್ಡೆಸುತ್ತ ಹೀಗೆಂದಳು (೮) : “ರಾಮ,
ನಿನ್ನನ್ನ ತಡೆಯಲು ನನಗೆ ಶಕ್ತಿಯಿಲ್ಲ. ಈಗ ನೀನು ಹೋಗಿ ಬಾ.
ಅವಧಿಯು ಕೆಳೆದ ಕೂಡಲೇ ತಡವೂಡದೆ ಹಿಂದಿರುಗಿ ಬಾ.

ಯಂ ಪಾಲಯಸಿ ಧರ್ಮಂ ಶ್ವಂ ಧೃತ್ಯಾ ಚ ನಿಯಮೇನ ಚ ।	
ಸ ವೈ ರಾಘವಶಾದೋಲ ಧರ್ಮಸ್ತಾಮಭಿರಕ್ಷತು ॥	೬
ಯೇಭ್ಯಃ ಪ್ರಣಮಸೇ ಪ್ರತ್ಯ ಚೈತ್ಯೇಷ್ವಾಯತನೇಮು ಚ ।	
ತೇ ಚ ತಾಮಭಿರಕ್ಷಂತು ವನೇ ಸಹ ಮಹಣಿಭಿಃ ॥	೭
ಯಾನಿ ದತ್ವಾನಿ ತೇರಾಣಿ ವಿಶ್ವಾಮಿತೇಣ ಧೀಮತಾ ।	
ತಾನಿ ತ್ವಾಮಭಿರಕ್ಷಂತು ಗುಣಃ ಸಮುದಿತಂ ಸದಾ ॥	೯
ಪಿತ್ಯಶ್ಲೂಪಯಾ ಪ್ರತ್ಯ ಮಾತೃಶ್ಲೂಪಯಾ ತಥಾ ।	
ಸತ್ಯೇನ ಚ ಮಹಾಬಾಹೋ ಚರಂ ಜೀವಾಭಿರಕ್ಷಿತಃ ॥	೯
ಸಮಿಕ್ಷಾಪವಿತ್ಯಾಃ ವೇದ್ಯಶ್ವಾಯತನಾನಿ ಯ ।	
ಫ್ಳಂಡಿಲಾನಿ ಚ ವಿಪ್ರಾಣಂ ಶೈಲಾ ವೃಕ್ಷಃ ಕ್ಷುಪಾ ಹೃದಾಃ ॥	೨
ಪತಂಗಾಃ ಪನ್ನಾಃ ಸಿಂಹಾಸ್ತಾಂ ರಕ್ಷಂತು ನರೋತ್ಮಮ ।	
ಸ್ವಸ್ತಿ ಸಾಧಾರ್ಥ ವಿಶ್ವೇ ಚ ಮರುತಶ್ಚ ಮಹಣಯಃ ॥	೯

ಸಜ್ಜನರು ಹೋದ ದಾರಿಯಲ್ಲಿರು. ಯಾವ ಧರ್ಮವನ್ನ ನೀನು ಧೈಯದಿಂದಲೂ ನಿಯಮದಿಂದಲೂ ಕಾಪಾಡುತ್ತಿರುವೆಯೋ ಆ ಧರ್ಮವೇ ನಿನ್ನನ್ನ ಕಾಪಾಡಲಿ / (೨-೩). ವತ್ಸ, ಗುಡಿಗಳಲ್ಲಿ - ದೇವಾಲಯಗಳಲ್ಲಿ ನೀನು ಯಾರಿಗೆ ವಂದಿಸುತ್ತಿರುವೆಯೋ ಆ ದೇವತೆಗಳೂ ಮಹಣಿಗಳೂ ವನದಲ್ಲಿ ನಿನ್ನನ್ನ ಕಾಪಾಡಲಿ / ಪ್ರಾಜ್ಞರಾದ ವಿಶ್ವಾಮಿತ್ರ ಮುನಿಗಳು ನಿನಗೆ ಯಾವ ಮಂತ್ರಾಸ್ತಗಳನ್ನ ಉಪದೇಶಿಸಿದರೂ, ಅವು ಗುಣಶಾಲೀಯಾದ ನಿನ್ನನ್ನ ಸದಾ ಕಾಪಾಡಲಿ / (೪-೫). ಮಗು, ನೀನು ಮಾಡಿದ ಪಿತ್ಯ ಸೇವೆ, ನಿನ್ನ ಮಾತೃ ಸೇವೆ, ನಿನ್ನ ಸತ್ಯ - ಇವೆಲ್ಲವೂ ನಿನ್ನನ್ನ ರಕ್ಷಿಸಿ ದೀರ್ಘಕಾಲ ಬದುಕುವಂತೆ ಮಾಡಲಿ / ನೀನು ಅರಣ್ಯದಲ್ಲಿರುವಾಗ ಅಲ್ಲಿರುವ ಸಮಿತ್ಯಗಳು, ದಭೀಗಳು, ಪವಿತ್ರಗಳು, ಅಗ್ನಿವೇದಿಕೆಗಳು, ಆಶ್ರಮಗಳು, ಬ್ರಾಹ್ಮಣರು ಮಾಡಿಕೊಂಡಿರುವ ಪ್ರಾಜಾಸ್ಥಗಳು, ಬೆಟ್ಟಗಳು, ವೃಕ್ಷಗಳು, ಗಿಡಗಳು ಮತ್ತು ಹೊಳಗಳು ನಿನ್ನನ್ನ ಕಾಪಾಡಲಿ / (೯-೧೨). ಹಕ್ಕಿ*

* ಸಮಿಕ್ಷು ಮೌಲಾದ ಶಭ್ಯಗಳಿಂದ ಆಪುಗಳ ಆಧಿಕಾತ್ಯದೇವತೆಗಳನ್ನು ಗೃಹಿಸಬೇಕು.

ಸ್ವಸ್ತಿ ಧಾತಾ ವಿಧಾತಾ ಚ ಸ್ವಸ್ತಿ ಪೂರ್ಣಾ ಭಗೋರ್ಯಮಾ ।
ಲೋಕಪಾಲಾಶ್ಚ ತೇ ಸರ್ವೇ ವಾಸವಪ್ರಮುಖಾಸ್ತಥಾ ॥ ೬

ಖತವಶ್ಚಿಪ ಪಕ್ಷಾಶ್ಚ ಮಾಸಾ: ಸಂವತ್ಸರಾ: ಕ್ಷಪಾ: ।
ದಿನಾನಿ ಚ ಮುಹೂರ್ತಾಶ್ಚ ಸ್ವಸ್ತಿ ಕುವರ್ಣತು ತೇ ಸದಾ ॥ ೧೦

ಸೃಂತಿಧೃತಿಶ್ಚ ಧರ್ಮಾಶ್ಚ ಪಾತು ತ್ವಾಂ ಪ್ರತ್ಯ ಸರ್ವತಃ: ।
ಸ್ವಂದಶ್ಚ ಭಗವಾನ್ಧೇವಃ ಸೋಮಶ್ಚ ಸಬ್ಯಹಸ್ತತಃ: ॥ ೧೧

ಸಪ್ತಪ್ರಯೋ ನಾರದಶ್ಚ ತೇ ತ್ವಾಂ ರಕ್ಷಂತು ಸರ್ವತಃ: ।
ಯೇ ಭಾಷಿ ಸರ್ವತಃ ಶಿಧಾ ದಿಶಶ್ಚ ಸದಿಗೀಶ್ಚರಾ: ॥ ೧೨

ಸ್ತುತಾ ಮಯಾ ವನೇ ತಸ್ಮಿನ್ ಪಾಂತು ತ್ವಾಂ ಪ್ರತ್ಯ ನಿತ್ಯತಃ: ।
ಶೈಲಾ: ಸರ್ವೇ ಸಮುದ್ರಾಶ್ಚ ರಾಜಾ ವರುಣ ಏವ ಚ ॥ ೧೩

ದೌರಂತರಿಕ್ಷಂ ಹೃಧಿವೀ ನದ್ಯಃ ಸರ್ವಾಸ್ತದ್ವಿವ ಚ ।
ನಕ್ಷತ್ರಾಣಿ ಚ ಸರ್ವಾಣಿ ಗ್ರಹಾಶ್ಚ ಸಹದೇವಾತಾಃ ॥ ೧೪

ಹಾವು ಸಿಂಹಗಳು ನಿನ್ನನ್ನು ಕಾಪಾಡಲಿ / ಸಾಧ್ಯರೂ ವಿಶ್ವೇದೇವತೆಗಳೂ
ಮರುತ್ತುಗಳೂ ಮಹಣಿಗಳೂ ನಿನಗೆ ಮಂಗಳವನ್ನು ಮಾಡಲಿ / ಧಾತ,
ವಿಧಾತ, ಪೂರ್ಣ, ಭಗ, ಅರ್ಯಮ ಮತ್ತು ಇಂದ್ರಾದಿ ದಿಕ್ಷಾಲಕರು ನಿನಗೆ
ಮಂಗಳವನ್ನುಂಟು ಮಾಡಲಿ / (ಆ-ಇ). ಮತು ಪಕ್ಷ ಮಾಸ ಸಂವತ್ಸರಗಳು,
ಹಗಲು ರಾತ್ರಿಗಳು, ಮುಹೂರ್ತಗಳು ನಿನಗೆ ಸರ್ವದಾ ಮಂಗಳವನ್ನುಂಟು
ಮಾಡಲಿ / ಧ್ಯಾನ ಏಕಾಗ್ರತೆ ಧರ್ಮ ಇವು ನಿನ್ನನ್ನು ಕಾಪಾಡಲಿ / ಭಗರಾನ್
ಹಮಾರಸ್ತಾಮಿಯೂ ಸೋಮನೂ ಬೃಹಸ್ಪತಿಯೂ ಕಾಪಾಡಲಿ / (೧೦-೧೧).
ಸಪ್ತಷಿಂಗಳೂ ನಾರದಮನಿಗಳೂ ನಿನ್ನನ್ನು ರಕ್ಷಿಸಲಿ / ಸಿದ್ಧಪ್ರಯರಣನ್ನೂ
ದಿಕ್ಷುಗಳನ್ನೂ ದಿಕ್ಷಾಲಕರನ್ನೂ ಬೇಡಿಕೊಳ್ಳುತ್ತೇನೆ - ಅವರು ನಿನ್ನನ್ನು
ಕಾಡಿನಲ್ಲಿ ರಕ್ಷಿಸಲಿ / ಸಕಲ ನಕ್ಷತ್ರಗಳೂ ಗ್ರಹಗಳೂ ದೇವತೆಗಳೂ
ರಕ್ಷಿಸಲಿ / ಹಗಲು ರಾತ್ರಿಗಳು ಸಂಧಾರ ದೇವತೆಗಳು

ಅಹೋರಾತೇ ತಥಾ ಸಂದ್ಯೇ ಪಾಂತು ತ್ವಾಂ ವನಮಾಲೀತಮ್ |
ಖತವಶ್ಚಿಪ ಷಟ್ ಪೃಥ್ವಾ ಮಾಸಾಃ ಸಂವತ್ಸರಾಸ್ಥಾ || ೧೫
ಕಲಾಶ್ಚ ಕಾಷಾಶ್ಚ ತಥಾ ತವ ಶಮದಿಶಂತು ತೇ |
ಮಹಾವನೇ ವಿಚರತೋ ಮುನಿವೇಷಸ್ಯ ಧೀಮತಃ || ೧೬
ತವಾದಿತಾಶ್ಚ ದೈತಾಶ್ಚ ಭವಂತು ಸುಖದಾಃ ಸದಾ |
ರಾಕ್ಷಸಾನಾಂ ಷಿಶಾಚಾನಾಂ ರೌದ್ರಾಣಾಂ ಕೂರಕಮ್ರಾಣಾಮ್ || ೧೭
ಕ್ರಘಾದಾನಾಂ ಚ ಸರ್ವೇಷಾಂ ಮಾ ಭೂತ್ವತ್ತರಕ ತೇ ಭಯಮ್ |
ಭೂವಗ್ರಾ ವೃಶ್ಛಿಕಾ ದಂಶಾ ಮಶಕಾಶ್ಚಿಪ ಕಾನನೇ || ೧೮
ಸರೀಸೃಪಾಶ್ಚ ಕೀರ್ತಾಶ್ಚ ಮಾ ಭೂವನ್ ಗಹನೇ ತವ |
ಮಹಾಧ್ವಿಪಾಶ್ಚ ಸಿಂಹಾಶ್ಚ ವ್ಯಾಪ್ತಾ ಮಕ್ಕಾಶ್ಚ ದಂಷ್ಟ್ರಿಣಾಃ || ೧೯
ಮಹಿಷಾಃ ಶೃಂಗಿಸೋ ರೌದ್ರಾ ನ ತೇ ದುಹೃಂತು ಪ್ರತ್ರಕ |
ನೃಮಾಂಸಭೋಜನೋ ರೌದ್ರಾ ಯೇ ಚಾನ್ಯೇ ಸತ್ತಜಾತಯಃ || ೨೦

ಆರು ಮತುಗಳು ಮಾಸಗಳು ಸಂವತ್ಸರಗಳು ಕಲೆಗಳು ಮತ್ತು ಕಾಷ್ಟಗಳು * ಮಹಾರಣ್ಯದಲ್ಲಿ ಮುನಿವೇಷಧಾರಿಯಾಗಿ ಸಂಚರಿಸುವ ನಿನಗೆ ಸೌಖ್ಯವನ್ನುಂಟು ಮಾಡಲಿ / (೧೭-೧೮). ಆದಿತ್ಯರೂ ದೈತ್ಯರೂ ನಿನಗೆ ಸುಖವನ್ನುಂಟು ಮಾಡಲಿ / ರಾಕ್ಷಸರು ಷಿಶಾಚಗಳು ಕೂರರಾದ ಇತರ ಮಾಂಸಾಹಾರಿಗಳು - ಇವರಿಂದ ನಿನಗೆ ಆಪತ್ತಿ ಬರದಿರಲಿ / ವತ್ಸ, ಕಪಿಚೀಳು ಹಾವು ಹುಳು ಹುಪ್ಪಟೆಗಳಿಂದ ಯಾವ ಭಯವೂ ಇಲ್ಲದಿರಲಿ / ಕಾಡನೆ ಸಿಂಹ ಹುಲಿ ಕರಡಿ ಕಾಡುಹಂದಿ ಕಾಡುಕೋಣ - ಮೊದಲಾದವು ನಿನಗೆ ತೊಂದರೆಯನ್ನು ಮಾಡದಂತಾಗಲಿ / ಸರಮಾಂಸವನ್ನು ತಿನ್ನುವ ಭಯಂಕರ ಪ್ರಾಣಿಗಳನ್ನೆಲ್ಲ ನಾನು ಪ್ರಾರ್ಥಿಸಿಕೊಳ್ಳುತ್ತೇನೆ. ಅವು ನಿನಗೆ

* ಜದಿನೆಂಟು ನಿಮಿಷಗಳಿಗೆ ಒಂದು ಕಾಷ್ಟ; ಮೂರತ್ತು ಕಾಷ್ಟಗಳಿಗೆ ಒಂದು ಕಲೆ. ನಿಮಿಷವೆಂದರೆ ಸುಮಾರು ನಾಲ್ಕು ಸೆಕೆಂಡಿನನ್ನು ಕಾಲರಾಗಬಹುದು.

ದುಖಾದಿ ವ್ಯಾಪ್ತಿಗಳ ಕೊಷಲ್ಲಿ ಪ್ರತಿ ಮೇಲಿನ ಹೇಮಾತಿಶಯದಿಂದ ಬಹುಎಷಟಲ್ಲಿ ಮಂಗಳವನ್ನು ಕೊರಿದ್ದಾಕೆ ; ಪ್ರಸರುತ್ತಿರುವುದಿದ್ದಾಕೆ. ಇದು ಕಾಷ್ಟಕ್ಕಿಂತ ಮಾತ್ರಾವಲ್ಲ ; ಭೂಮಾ.

ಮಾ ಚ ತ್ವಾಂ ಹಿಂಸಿಷು: ಪುತ್ರ ಮಯಾ ಸಂಪೂರ್ಜಿತಾಸ್ಮಿತ |
 ಆಗಮಾಸ್ತೇ ಶಿವಾ: ಸಂತು ಸಿಧ್ಯಂತು ಚ ಪರಾಕ್ರಮಾಃ || ೨೮
 ಸರ್ವಸಂಪತ್ತಯೇ ರಾಮ ಸ್ವಸ್ತಿಮಾನಾ ಗಚ್ಛ ಪುತ್ರಕ |
 ಸ್ವಸ್ತಿ ತೇರಾಂತರಿಕ್ಷೇಭ್ಯಃ ಪಾರ್ಥಿವೇಭ್ಯಃ ಪುನಃ ಪುನಃ || ೨೯
 ಸರ್ವೇಭ್ಯಶ್ಲೈಪ ದೇವೇಭ್ಯೋ ಯೇ ಚ ತೇ ಪರಿಪಂಥಿನಃ |
 ಶುಕ್ರಃ ಸೋಮಶ್ಚ ಸೂರ್ಯಶ್ಚ ಧನದೋಽಫ ಯಮಸ್ತಫಾ || ೩೦
 ಪಾಂತು ತ್ವಾಮಂಚತಾ ರಾಮ ದಂಡಕಾರಣಾವಾಸಿನಮ್ |
 ಅಗ್ನಿವಾಯಸ್ತಫಾ ಧೂಮೋ ಮಂತಾಶ್ಚೀರ್ಮಂಬಿಚ್ಯಾತಾ: ||
 ಉಪಸ್ತರ್ವನಕಾಲೇ ತು ಪಾಂತು ತ್ವಾಂ ರಘುನಂದನ |
 ಸರ್ವಲೋಕಪ್ರಭುಬ್ರಹ್ಮಾ ಭೂತಭೂತ ತಥಃಕ್ರಯಃ || ೩೧
 ಯೇ ಚ ಶೇಷಾಃ ಸುರಾಃ ಸರ್ವೇ ರಕ್ಷಂತು ವನವಾಸಿನಮ್ |
 ಇತಿ ಮಾಲ್ಯೇಃ ಸುರಗಣಾನಾ ಗಂದ್ರಶಾಷ್ಟಿ ಯಶ್ವಿನೀ || ೩೨

ಯಾವ ಬಾಧೆಯನ್ನು ಕೊಡದಿರಲಿ / ನೀನು ಸಂಚರಿಸುವ ಮಾರ್ಗಗಳೆಲ್ಲವೂ
 ನಿನಗೆ ಶುಭವನ್ನು ತರಲಿ / ನಿನ್ನ ಪರಾಕ್ರಮವು ಫಲಿಸಲಿ / (೨೮-೨೯). ರಾಮ,
 ನನ್ನ ಕಂದ, ನಿನ್ನ ಸಮಸ್ತ ಇಷ್ವಾಧಾರ್ಥಕ್ರಾಂತಿ ಸಿದ್ಧಿಸಲಿ / ನಿನಗೆ ಕಲ್ಯಾಣವಾಗಲಿ /
 ಅಂತರಿಕ್ಷದಲ್ಲಿರುವ, ಭೂಮಿಯಲ್ಲಿರುವ - ಸಕಲ ದೇವತೆಗಳೂ ನಿನಗೆ ಒಳ್ಳೆಯಿದನ್ನು
 ಮಾಡಲಿ / ಕೂರಗ್ರಹಗಳೆಲ್ಲವೂ ಶಾಂತವಾಗಲಿ / ಶುಕ್ರ ಚಂದ್ರ ಸೂರ್ಯ ಕುಬೀರ
 ಯಮ - ಇವರನ್ನು ನಾನು ಅರ್ಚಿಸುತ್ತೇನೆ. ಇವರೆಲ್ಲರೂ ದಂಡಕಾರಣಾದಲ್ಲಿ
 ನಿನ್ನನ್ನು ಪಾಲಿಸಲಿ / (೨೯-೩೦). ನೀನು ಸಾಂಪ್ರಾಣಯಾದುವಾಗ ಅಗ್ನಿ, ವಾಯು,
 ಅಗ್ನಿಹೋತ್ರ ಧೂಮ, ಮಂಗಳ, ನಿನಗೆ ಉಪದೇಸಿಸಿದ ಮಂತ್ರಗಳು ನಿನ್ನನ್ನು
 ರಕ್ಷಿಸಲಿ / ರಘುನಂದನ, ಸಕಲ ಪ್ರಾಣಿಗಳಿಗೆ ರಕ್ಷಕನೂ ಸರ್ವಲೋಕಗಳಿಗೆ
 ಸ್ವಾಮಿಯೂ ಆದ ಬ್ರಹ್ಮದೇವನೂ ಮಂಗಳೂ ನಾನು ಹೇಳಿದೆ ಬಿಂಬಿರುವ
 ಸಮಸ್ತ ದೇವತೆಗಳೂ ಅರಣ್ಯಾವಾಸಿಯಾದ ನಿನ್ನನ್ನು ರಕ್ಷಿಸಲಿ” ಎಂದು ಹೇಳಿ
 ಕೊಸಲ್ಯೇಯು ಗಂಧವುಷಾದಿಗಳಿಂದ ದೇವತೆಗಳನ್ನು ಪೂಜಿಸಿದಳು; ಸೌತ್ರ

ಸುತ್ತಿಭಿಶ್ವಾನುರೂಪಾಭಿರಾನಚರಣಯತಲೋಚನಾ ।
ಜ್ಞಲನಂ ಸಮುಹಾದಾಯ ಬ್ರಾಹ್ಮಣೇನ ಮಹಾತ್ಮನಾ ॥ ೨೨
ಹಾವಯಾಮಾಸ ವಿಧಿನಾ ರಾಮಮಂಗಲಕಾರಕಾತ್ ।
ಘೃತಂ ಶೈತಾನಿ ಮಾಲಾನಿ ಸಮಿಥಃ ಶೈತಸರ್ವಪಾನ್ ॥ ೨೩
ಉಪಸಂಪಾದಯಾಮಾಸ ಕೌಸಲ್ಯ ಪರಮಾಂಗನಾ ।
ಉಪಾಧಾಯಃ ಸ ವಿಧಿನಾ ಹುತ್ವಾ ಶಾಂತಿಮನಾಮಯಮ್ ॥ ೨೪
ಹುತದ್ವಾವಶೇಷೇಣ ಬ್ರಾಹ್ಮಂ ಬಲಿಮಕಲ್ಪಯತ್ ।
ಮಧುದಧಕ್ಷತಘೃತೈಃ ಸ್ವಸ್ತಿ ವಾಚ್ಯ ದ್ವಿಜಾಂಸ್ತತಃ ॥ ೨೫
ವಾಚಯಾಮಾಸ ರಾಮಸ್ಯ ವನೇ ಸ್ವತ್ಸ್ಯಯನಕಯಾಃ ।
ತತಸ್ತ ಸೈಂ ದ್ವಿಜೇಂದ್ರಾಯ ರಾಮಮಾತಾ ಯಶಸ್ಸಿನೀ ॥ ೨೬
ದಕ್ಷಿಣಂ ಪ್ರದದೌ ಕಾಮ್ಯಾಂ ರಾಘವಂ ಚೀದಮಬ್ರುವೀತ್ ।
ಯನ್ನಂಗಲಂ ಸಹಸ್ರಾಕ್ಷೀ ಸರ್ವದೇವನಮಸ್ವತೇ ॥ ೨೭

ಗಳಿಂದ ಸ್ತುತಿಸಿದಳು (೨೫-೨೭). ಮತ್ತು ಶ್ರೀರಾಮನಿಗೆ ಮಂಗಳವಾಗಲೆಂದು ಮಹಾತ್ಮನಾದ ಬ್ರಾಹ್ಮಣನಿಂದ ಅಗ್ನಿಯಲ್ಲಿ ವಿಧಿವಶ್ವಾಗಿ ಹವನ ಮಾಡಿಸಿದಳು. ಇದಕ್ಕೇಂಷಿರ ತುಪ್ಪ, ಬಿಳಿಯ ಹೂಗಳು, ಸಮಿತುಗಳು, ಬಿಸಿಯ ಸಾಸಿವೆ - ಮುಂತಾದ ದ್ರವ್ಯಗಳನ್ನು ತರಿಸಿದಳು (೨೭-೨೮). ಪುರೋಹಿತನು ಶ್ರೀರಾಮನಿಗೆ ಕ್ಷೇಮವಾಗಲೆಂದು ಶಾಂತಿ ಹೋಮವನ್ನು ಮಾಡಿ ಅವಶಿಷ್ಟವಾದ ಹವಿಸ್ಸಿನಿಂದ ಹೊರಗಡೆ ಬಲಿಹರಣವನ್ನು ಮಾಡಿದನು. ಅನಂತರ ಕೌಸಲ್ಯ ದೇವಿಯು ಜೇನುತ್ಪಾದ, ಮೋಸರು, ಅಕ್ಷತೆ, ತುಪ್ಪಗಳನ್ನು ಬ್ರಾಹ್ಮಣರ ಬಳಿಯಲ್ಲಿಟ್ಟು ಪ್ರಣಾಹವನ್ನು ಹೇಳಿಸಿ ಆಶೀರ್ವಾದ ಮಾಡಿಸಿದಳು (೨೮-೨೯). ಆ ಮೇಲೆ ರಾಮಮಾತೆಯು ಹೋಮ ಮಾಡಿದ ಬ್ರಾಹ್ಮಣ ಶೈತಾನಿಗೆ ಯಥೇಷ್ಠವಾಗಿ ದಕ್ಷಿಣಯನ್ನು ಕೊಟ್ಟು ಶ್ರೀರಾಮವನ್ನು ನೋಡಿ ಹೀಗೆಂದಳು : “ರಾಮ, ಸಮಸ್ತ ದೇವತೆಗಳಿಂದ ವಂದಿತನಾದ ದೇವೇಂದ್ರನಿಗೆ ವೃತ್ತಾಸುರಸಂಹಾರಕೆ ಹೊರಟಾಗ ಯಾವ ಮಂಗಳವಾಯಿತೋ, ಅದೇ

ವೃತ್ತನಾಶೇ ಸಮಭವತ್ತತೇ ಭವತು ಮಂಗಲಮ್ |
ಯನ್ನಂಗಲಂ ಸುಪರ್ಣಸ್ಯ ವಿನತಾಕಲ್ಪಯತ್ | ಪ್ರತಾ || ೨೨
ಅಮೃತಂ ಪ್ರಾರ್ಥಯಾಸಸ್ಯ ತತ್ತೇ ಭವತು ಮಂಗಲಮ್ |
ಅಮೃತೋತ್ಸಾದನೇ ದೃತ್ಯಾನ್ ಘ್ರಾತೋ ವಜ್ರಧರಸ್ಯ ಯತ್ | || ೨೩
ಅದಿತಿಮಂಗಲಂ ಪ್ರಾರ್ಥತತ್ತೇ ಭವತು ಮಂಗಲಮ್ |
ತ್ರೀನ್ ವಿಕ್ರಮಾನ್ ಪ್ರಕ್ರಮತೋ ವಿಮೋಽರಮಿತತೇಜಸಃ || ೨೪
ಯದಾಸಿನ್ನಂಗಲಂ ರಾಮ ತತ್ತೇ ಭವತು ಮಂಗಳಮ್ |
ಖತವಃ ಸಾಗರ ದ್ವೀಪಾ ವೇದಾ ಲೋಕಾ ದಿಶಶ್ಚ ತೇ || ೨೫
ಮಂಗಲಾನಿ ಮಹಾಬಾಹೋ ದಿಶಂತು ಶುಭಮಂಗಲಾಃ |
ಇತಿ ಪೃತಸ್ಯ ಶೇಷಾಂತ್ಯ ಕೃತ್ಯಾ ಶಿರಸಿ ಭಾಮಿನಿ | || ೨೬
ಗಂಧೈಶ್ವಾಸಿ ಸಮಾಲಭ್ಯ ರಾಮಮಾಯತಲೋಚನಾ |
ಒಷಧಿಂ ಚಾಟಿ ಸಿದ್ಧಾರ್ಥಾಂ ವಿಶಲ್ಯಕರಣೀಂ ಶುಭಾಮ್ | || ೨೭

ಮಂಗಳವು ನಿನಗಾಗಲಿ / (೨೭-೨೭). ಹಿಂದೆ ಗರುತ್ತಂತನು ಅಮೃತವನ್ನು ತರಲು ಹೊರಟಾಗ ವಿನತೆಯ ಯಾವ ಮಂಗಳವನ್ನು ಮಾಡಿದಳೂ, ಆದೇ ಮಂಗಳವು ನಿನಗಾಗಲಿ / ಅಮೃತವನ್ನು ತೆಗೆದಾಗ ಇಂದ್ರನು ವಜ್ರಧಾರಿಯಾಗಿ ದೃತ್ಯರನ್ನು ಸಂಹರಿಸುವುದಕ್ಕೆ ಹೊರಡಲು ಅದಿತಿಯ ಯಾವ ಮಂಗಳವನ್ನು ಮಾಡಿದಳೂ, ಆದೇ ಮಂಗಳವು ನಿನಗಾಗಲಿ / (೨೨-೨೪). (ವಾಮನಾವತಾರದಲ್ಲಿ ಜಗತ್ತನ್ನು ಅಳೆಯಲು) ಮೂರು ಹಜ್ಞೆಗಳನ್ನಿಡುವುದಕ್ಕೆ ಹೊರಟಾಗ ಮಹಾತೇಜಸ್ಸಿಯಾದ ವಿಷ್ಣುವಿಗೆ ಯಾವ ಮಂಗಳವಾಯಿತೋ, ಆದೇ ಮಂಗಳವು ನಿನಗಾಗಲಿ / ಎಲ್ಲೆ ಮಹಾಬಾಹು, ಸಮಸ್ತ ಮತ್ತಾಗಳೂ ಸಾಗರಾಗಳೂ ದ್ವೀಪಾಗಳೂ ವೇದಾಗಳೂ ಲೋಕಾಗಳೂ ದಿಕ್ಷುಗಳೂ ಮಂಗಳ ಮೂರ್ತಿಗಳಾಗಿ ನಿನೆ ಮಂಗಳ ಪರಂಪರೆಯನ್ನು ಅನುಗ್ರಹಿಸಲಿ /” ಎಂದು ಕೌಸಲ್ಯೆಯು ಶ್ರೀರಾಮನ ಶಿರಸ್ಸಿನ ಮೇಲೆ ಅಕ್ಷತೆಯನ್ನು ಹಾಕಿ ಆಶೀರ್ವದಿಸಿದಳ (೨೫-೨೭). ಕಣ್ಣನ್ನರಳಿಸಿಕೊಂಡು ರಾಮನನ್ನು ನೋಡುತ್ತ ಅವನ ಮೈಗಿ ಸುಗಂಧವನ್ನು ಲೇಪಿಸಿದಳ. ಅನುತರ ಅವೋಷವಾದ ವಿಶಲ್ಯಕರಣಯೊಂಬ ಶಂಭಕರವಾದ ವೂಲಿಕೆ

ಚಕಾರ ರಕ್ಷಣ ಕೌಸಲ್ಯ ಮಂತ್ರೀರಭಿಜಜಾಪ ಚ ।

ಉವಾಚಾತಿಪುಹೃಷ್ಯೇವ ಸಾ ದುಃಖವಶವತ್ತಿನೀ ॥ ೬೪

ವಾಜ್ಞಾತೇಣ ನ ಭಾರೇಣ ವಾಚಾ ಸಂಸ್ಜ್ಞ ಮಾನಯಾ ।

ಆನಮ್ಯ ಮೂರ್ದ್ವಿ ಬಾಘಾಯ ಪರಿಷ್ಪತ್ಯ ಯಶಸ್ವಿನೀ ॥ ೬೫

ಅವದತ್ತ ಪ್ರತ ಸಿದ್ಧಾರ್ಥೋ ಗಂಭೀ ರಾಮ ಯಥಾಸುಖಮ್ ।

ಆರೋಗಂ ಸರ್ವಸಿದ್ಧಾರ್ಥಮಯೋಧ್ಯಾಂ ಪುನರಾಗತಮ್ ॥ ೬೬

ಪಶ್ಯಾಮಿ ತ್ವಾಂ ಸುಖಂ ವಶ ಸುಸ್ಥಿತಂ ರಾಜವತ್ತಣಿ ।

ಪುನಷ್ಟಮಃಖಂಕಲ್ಲಾ ಹರ್ಷವಿದ್ಯೋತಿತಾನನಾ ॥ ೬೭

ದುಕ್ಷಾಮಿ ತ್ವಾಂ ವನಾತ್ ಪಾಪ್ಯಂ ಪೂರ್ಣಚಂದ್ರಮಿವೋದಿತಮ್ ।

ಭದ್ರಾಸನಗತಂ ರಾಮ ವನವಾಸಾದಿಹಾಗತಮ್ ॥ ೬೮

ದುಕ್ಷಾಮಿ ಚ ಪುನಸ್ತಾಂತು ತೀರ್ಣವಂತಂ ಷತುರ್ವಚಃ ।

ಮಂಗಲೈರುಪಸಂಪನೋ ವನವಾಸಾದಿಹಾಗತಃ ॥ ೬೯

ಯಿಂದ ಅವನಿಗೆ ರಕ್ಷೆಯನ್ನು ಕಟ್ಟಿ ಅಭಿಮಂತಿಸಿದಳು (೨೫). ಆಗ ಕೌಸಲ್ಯೀಯ ಹೃದಯಲ್ಲಿ ದುಃಖದಿಂದ ಕುಸಿದು ಹೋಗುತ್ತಿದ್ದರೂ ಮಾತ್ರಿನಲ್ಲಿ ಮಾತ್ರ ಹರ್ಷದಿಂದ ಇರುವವಳಂತೆ ತೋರಿಸಿಕೊಳ್ಳುತ್ತಿದ್ದಳು. ಆ ಯಶಸ್ವಿನಿಯು ಮಗನನ್ನು ಸಳೆದಪ್ಪಿಕೊಂಡು ಶಿರಸ್ವನ್ನಾಫಾರ್ಣಿಸಿ ತಡವರಿಸುತ್ತ ತೋದಲುತ್ತ ಹೇಳಿದಳು (೬೪-೬೯) : “ಮಗು, ರಾಮ, ನಿನ್ನ ಇಷ್ಟ ನೇರವೇರಲಿ. ಸುಖವಾಗಿ ಹೋಗಿ ಬಾ. ಯಾರ ಬಾಧೆಯೂ ಇಲ್ಲದೆ ನಿನ್ನ ಉದ್ದೇಶವು ಸಿದ್ಧಿಸಲಿ. ನೀನು ಅಯೋಧ್ಯೆಗೆ ಸುಖವಾಗಿ ಹಿಂದಿರುಗಿ ಬಂದು ರಾಜಯೋಗ್ಯವಾದ ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲುವುದನ್ನು ನಾನು ಕಣ್ಣಾರೆ ನೋಡುವಂತಾಗಲಿ / (೬೯). ಆಗ ನನ್ನ ದುಃಖವು ನೀಗಿ ಚಿಂತೆಯು ದೂರವಾಗುವದು. ಪೂರ್ಣಚಂದ್ರನು ಉದಯಿಸಿದುತ್ತ ನೀನು ಕಾಡಿನಿಂದ ಬಂದುದನ್ನು ನೋಡಿ ನಾನು ಹರ್ಷದಿಂದ ಹಿಗ್ಗಿವಂತಾಗಲಿ / ರಾಮ, ತಂದೆಯ ಅಳ್ಳಿಯನ್ನು ಪಾಲಿಸಿ ವನವಾಸದಿಂದ ಇಲ್ಲಿಗೆ ಬಂದು ನೀನು ಸಿಂಹಾಸನದಲ್ಲಿ ಹುಳಿತಿರುವುದನ್ನು ನಾನು ನೋಡಬೇಕು. ಮಂಗಳಕರವಾಗಿ ವನವಾಸವನ್ನು ಮುಗಿಸಿ ಬಂದು ನನ್ನ ಸೋಸೆಯ ಮತ್ತು ನನ್ನ

ವರ್ಧನ್ನ ಮುಮು ಚ ನಿತ್ಯಂ ತ್ಯಂ ಕಾಮಾನ್ ಸಂಪರ್ಜಯ ಪ್ರಭೋ ॥
 ಮಯಾಚಿತಾ ದೇವಗಳಾಃ ಶಿವಾದಯೋ
 ಮಹಷ್ಯಾಯೋ ಭೂತಮಹಾಸುರೋರಗಾಃ ।
 ಅಭಿಪ್ರಯಾತಸ್ಯ ವನಂ ಚಿರಾಯ ತೇ
 ಹಿತಾನಿ ಕಾಂಕ್ಷಂತು ದಿಶ್ಯಾ ರಾಘವ ॥

೪೫

ಇತೀವ ಭಾಶ್ಯಪ್ರತಿಪ್ರಾಣಲೋಚನಾ
 ಸಮಾಪ್ಯ ಚ ಸ್ತುಸ್ಯರುನಂ ಯಥಾವಿಧಿ ।
 ಪ್ರದಕ್ಷಿಣಂ ಚೈವ ಚಕಾರ ರಾಘವಂ
 ಪುನಃ ಪುನಶ್ಚಾಪಿ ನಿಹೀಡ್ಯ ಸ್ಸ್ವಜೀ ॥

೪೬

ತಥಾ ತು ದೇವಾ ಸ ಕೃತಪ್ರದಕ್ಷಿಣೋ
 ನಿಹೀಡ್ಯ ಮಾತುಶ್ವರಕ್ತೋ ಪುನಃ ಪುನಃ ।
 ಜಗಾಮ ಸೀತಾನಿಲಯಂ ಮಹಾಯಶಾ:
 ಸ ರಾಘವಃ ಪ್ರಜ್ಞಲಿತಃ ಸ್ವಯಾ ಶ್ರಿಯಾ ॥

೪೭

ಇತಿ ಶ್ರೀಮದ್ಭಾರತೀಯಣಿ ಅಯೋಧ್ಯಾಕಾಂಡೇ ಪಂಚವಿಂತಃ ಸರ್ಗ:

ಕೋರಿಕೆಗಳನ್ನ ನಡೆಸು, ಮಗನೆ (ಉ ೨-೪೪). ರಾಮ, ನಾನು ಪ್ರಾಜಿಸುವ ಈಶ್ವರನೇ ವೋದಲಾದ ದೇವತೆಗಳೂ ಏಹುಷಿಂಗಳೂ ಭೂತಾಸುರಪನ್ನಗರೂದಿಗ್ನೇವತೆಗಳೂ ಅರಣ್ಯಕ್ಕೆ ಹೋದ ನಿನಗೆ ಯಾವಾಗಲೂ ಒಳ್ಳೆಯದನ್ನ ಮಾಡುತ್ತಿರಲ್ಲಿ” ಎಂದು ನುಡಿದಳು (ಉ ೫). ಹೀಗೆ ಕೌಸಲ್ಯೆಯು ಬಾಷ್ಟ ಪೂರಿತನಯನೆಯಾಗಿ ಕ್ರಮವರಿತು ಆಶೀರ್ವಾದವನ್ನ ಮಾಡಿದಳು. ಅನಂತರ ರಕ್ಷಣ್ಣವಾಗಿ ರಾಮನನ್ನ ಬಂದು ಸಲ ಸುತ್ತಿ ಬಂದು ಆವನನ್ನ ಮತ್ತೆ ಮತ್ತೆ ಬಿಗಿಯಾಗಿ ಅಪ್ಪಿಕೊಂಡಳು (ಉ ೬). ರಘುವಂಶತೀಲಕನಾದ ಶ್ರೀರಾಮನು ತಾಯಿಯ ಎರಡು ಕಾಲುಗಳನ್ನೂ ಹಿಡಿದು ಬಾರಿಬಾರಿಗೂ ನಮಸ್ಕರಿಸಿದನು. ಆ ಮೇಲೆ ಮಹಾತೇಜಸ್ಸಿಯಾದ ಆ ಕೀರ್ತಿವಂತನು ಸೀತೆಯ ಅಂತಃಪುರಕ್ಕೆ ಹೋದನು (ಉ ೭).

ಇಲ್ಲಿಗೆ ಶ್ರೀಮದ್ಭಾರತೀಯಣಿ ಅಯೋಧ್ಯಾಕಾಂಡದಲ್ಲಿ ಇಪ್ಪತ್ತಿದನೆಯ ಸರ್ಗ

ಪದ್ಮಂಶಃ ಸರ್ಗಃ

ಸೀತಾಪತ್ನಿಪಾಠನವ್

ಅಭಿವಾದ್ಯ ಚ ಕೌಸಲ್ಯಾಂ ರಾಮಃ ಸಂಪ್ರಸಿತೋ ವನಮ್ |

ಕೃತಸ್ವಸ್ವರ್ಯನೋ ಮಾತ್ರಾ ದರ್ಮಿಷ್ಟೇ ವತ್ತನಿ ಸಿಂಥಃ || ೧

ರಿಜಯನ್ ರಾಜಸುತೋ ರಾಜಮಾರ್ಗಂ ನರ್ಮಣತಮ್ |

ಹೃದಯಾನಿ ಮಮಂಥೇವ ಜನಸ್ಯ ಗುಣಪತ್ರಯಾ || ೨

ವೈದೇಹೀ ಬಾಧ ತತ್ವವರ್ಣಂ ನ ಶುಶ್ರಾವ ತಪಸ್ಸಿನೀ |

ತದೇವ ಹೃದಿ ತಸ್ಯಾಶ್ಚ ಯೋವರಾಜ್ಯಾಭಿಷೇಚನಮ್ || ೩

ದೇವಕಾರ್ಯಂ ಸ್ವಯಂ ಕೃತ್ಯಾ ಕೃತಜ್ಞಾ ಹೃಷ್ಯಚೀತನಾ |

ಅಭಿಜ್ಞಾ ರಾಜಧರ್ಮಾಳಾಂ ರಾಜಪತ್ರಂ ಪ್ರತಿಕ್ಷತೇ || ೪

ಸರ್ಗ ೨೬

ಶ್ರೀರಾಮನು ಸೀತೆಗೆ ತನ್ನ ವನವಾಸವ್ಯತಾಂತವನ್ನು ಹೇಳಿ
ಅವಳನ್ನು ಸಮಾಧಾನ ಪಡಿಸುವುದು.

ಈ ಪ್ರಕಾರ ವನವಾಸಕ್ಕೆ ಹೊರಟಿ ಶ್ರೀರಾಮನು ತಾಯಿಗೆ ಅಭಿವಾದನೆ ಮಾಡಿ
ಅವಳ ಆಶೀರ್ವಾದಗಳನ್ನು ಪಡೆದನು. ಧರ್ಮಮಾರ್ಗದಲ್ಲಿಯೇ ನಡೆಯತಕ್ಕ
ಆ ರಾಜಕುಮಾರನು ಸೀತೆಯನ್ನು ಕಾಣಲು ಬರುತ್ತಿರುವಾಗ ಜನಭರಿತವಾದ
ರಾಜಬೀದಿಗೆ ಒಂದು ಅಪೂರ್ವ ಶೋಭೆಯುಂಟಾಯಿತು. (ಅರಮನೆಯಲ್ಲಿ
ಯಾವುದೋ ಅನಿರೀಕ್ಷಿತಫಲನೆ ನಡೆಯುತ್ತಿದೆಯೆಂದು ಜನರಿಗೆ ತಿಳಿಯಿತು.)
ಆದ್ದರಿಂದ ಶ್ರೀರಾಮನನನ್ನು ನೋಡಿದಾಗ ಅವನ ಸದ್ಗುಣಗಳನ್ನು ಬಲ್ಲ ಅವರ
ಹೃದಯಾಗಳು ಕೆಳ್ಳೀಭೇಗೊಂಡವು (೧ - ೨). ಇತ್ತು ಏನೂ
ಅರಿಯದ ಸೀತೆಗೆ ಇದೆಲ್ಲವೂ ಗೊತ್ತೇ ಇರಲಿಲ್ಲ. ಅವಳ ಮನಸ್ಸಿನಲ್ಲಿ
ರಾಮನ ಪಟ್ಟಬ್ರಿಹಿಪೇಕದ ವಿಷಯವೇ ಸುಳಿದಾಡುತ್ತಿತ್ತು. ಅವಳು ಕೃತಜ್ಞತೆಯಿಂದ
ದೇವತಾರ್ಚನೆಯನ್ನು ಮಾಡಿ ಉಲ್ಲಾಸದಿಂದಿದ್ದಳು. ರಾಜಧರ್ಮವನ್ನು
ಬಲ್ಲವಳಾದ್ದರಿಂದ ಸಂಪ್ರದಾಯಕ್ಕೆ ತಕ್ಕ ಸನ್ನಾಹಗಳನ್ನು ಮಾಡಿಕೊಂಡು
ಶ್ರೀರಾಮನ ಬರವನ್ನು ಕಾಯುತ್ತಿದ್ದಳು (೨ - ೪).

ಪುಷ್ಟಿವೇಶಾಫ ರಾಮಸ್ತ ಸ್ವಂ ವೇಶೈ ಸುವಿಭಂಗಿತಮ್ |
ಪುಹ್ಯಪ್ರಜನಸಂಪೂರ್ಣಂ ಹೀರ್ಯಾ ಕಿಂಚಿದವಾಜ್ಯಾಖಿಃ || ೪
ಆಥ ಸೀತಾ ಸಮುತ್ತತ್ಯ ವೇಪಮಾನಾ ಚ ತಂ ಪತಿಮ್ |
ಅಪಶ್ಚಿಂಭಿಕಸಂತಪ್ತಂ ಚಿಂತಾಘಾಕುಲಿತೀಂದ್ರಿಯಮ್ || ೫
ತಾಂ ದೃಷ್ಟಾಂ ಸ ಹಿ ಧರ್ಮಾತ್ಮಾ ನ ಶಾಕ ಮನೋಗತಮ್ |
ತಂ ಶೋಕಂ ರಾಘವ: ಸೋಧುಂ ತತೋ ವಿವೃತತಾಂ ಗತಃ || ೨
ವಿಷಣುವದನಂ ದೃಷ್ಟಾಂ ತಂ ಪ್ರಸ್ವಿನ್ನಮಮಷಣಮ್ |
ಆಹ ದುಃಖಾಭಿಸಂತಪ್ತಾ ಕಿಮಿದಾನೀಮಿದಂ ಪ್ರಭೋ || ೬
ಅದ್ಯ ಬಾಹ್ಯಸ್ತತಃ ಶ್ರೀಮಾನ್ ಉತ್ತಃ ಪ್ರಷ್ಣೋನು ರಾಘವ |
ಪ್ರೋಚ್ಯತೇ ಬಾಹ್ಯಾಃ ಪಾಜ್ಯಾಃ ಕೇನ ತ್ವಮಸಿ ದುರ್ಮಾನಾಃ || ೯
ನ ತೇ ಶತಶಲಾಕೇನ ಜಲಫೇನನಿಭೇನ ಚ |
ಅವೃತಂ ವದನಂ ವಲ್ಲಾ ಭತ್ರೇಕಾಪಿ ವಿರಾಜತೇ || ೧೦

ಶ್ರೀರಾಮನ ಆ ಭವನವು ಅಲಂಕೃತವಾಗಿತ್ತು. ಜನರು ಸಂಭ್ರಮದಿಂದ ತುಂಬಿದ್ದರು. ರಾಮನು ಅಲ್ಲಿಗೆ ಬಂದು ಸಂಕೋಚಿಂದ ಸ್ವಲ್ಪ ತಲೆತಗ್ಗಿ ಒಳಕ್ಕಿ ಪ್ರವೇಶಿಸಿದ್ದನು (೫). ರಾಮನು ಒಳಗೆ ಬಂದ ಕೂಡಲೆ ಸೀತೆಯು ಎದ್ದನಿಂತಳು. ಪತಿಯನ್ನು ನೋಡಿ ನಡುಗಿದಳು. ಶ್ರೀರಾಮನಿಗೆ ಶೋಕವು ಆವರಿಸಿತು. ಚಿಂತೆಯಿಂದ ಇಂದಿಯಗಳು ಬಸವಳಿದವು (೬). ಏಕೆಂದರೆ, ಸೀತೆಯನ್ನು ಕಂಡ ಮೇಲೆ ಆ ಧರ್ಮಾತ್ಮನಿಗೆ ಮನಸ್ಸಿನಲ್ಲಿದ್ದ ಶೋಕವನ್ನು ತಡೆದುಕೊಳ್ಳಲಾಗಲಿಲ್ಲ. ಅದು ಪ್ರಾಟವಾಗಿ ಹೋಯಿತು. ಅವನ ಮುಖಿದ ಬಣ್ಣ ಕಂದಿತು ದೇಹವು ಬೆವರಿತು. ದುಃಖವನ್ನು ತಡೆಯಲಾರದೆ ಹೋದನು (೭-೮). ಸೀತೆಯು ತತ್ತುರಿಸುತ್ತ ಮಾತನಾಡಿಸಿದಳು. “ನನ್ಮೋಡೆಯ, ಇದೇನಿದು? ಇಂದು ಮಂಗಳಕರವಾದ ಪುಷ್ಟಿ ನಕ್ಕತ್ವವಲ್ಲವೇ? ಬೃಹಸ್ಪತಿದೇವತಾಕವೆಂದು ಪ್ರಾಜ್ಞರಾದ ಬಾಹ್ಯಾಂತರ ಹೇಳುತ್ತಿದ್ದರೆ. ಏಕೆ ವಿಷಣ್ಣಾಗಿದ್ದೀಯೆ? (೯). ನೋರೆಯಂತೆ ಬೆಳ್ಗಿರುವ ಶತಶಲಾಕಾವೃತವಾದ ಭತ್ರದ ನೆರಳಿನಲ್ಲಿ ನಿನ್ನ ಸಂದರ್ಭವದನವು

ವೃಜನಾಭಾಂ ಚ ಮುಖ್ಯಾಭಾಂ ಶತಪತ್ನಿಭೀಕ್ಷಣಾಮ್ |
ಚಂದ್ರಹಂಸಪ್ರಕಾಶಾಭಾಂ ಏಜ್ಯತೇ ನ ತವಾನನಮ್ || ೧೧
 ವಾಗಿನೋ ವಂದಿನಶ್ವಾಪಿ ಪ್ರಹೃಷ್ಟಾಶ್ವಾಂ ಸರಷ್ಟಭ್ |
ಸ್ತುವಂತೋ ನಾತ ದೃಶ್ಯಂತೇ ಮಂಗಲೀಃ ಸೂತಮಾಗಧಾಃ || ೧೨
 ನ ತೇ ಕ್ಷೋದ್ರಂ ಚ ದಧಿ ಚ ಬ್ರಾಹ್ಮಣಾ ವೇದಪಾರಗಾಃ |
ಮೂರ್ಖ್ಯ ಮೂರ್ಖಾಭುಷಿಕ್ತಸ್ಯ ದಧತಿ ಸ್ವ ವಿಧಾನತಃ || ೧೩
 ನ ಶ್ವಾಂ ಪ್ರಕೃತಯಃ ಸವಾಃ ಶೀಳೋಮುಖ್ಯಾಶ್ಚ ಭೂಪಿತಾಃ |
ಅನುವಜತುಮಿಭ್ಯಂತಿ ಪೌರಜಾನಪದಾಸ್ತಫಾ || ೧೪
 ಚತುರ್ಭಿರ್ವೇಗಸಂಪನ್ನೇಹರಯೀಃ ಕಾಂಚನಭೂಪಿತ್ತಃ |
ಮುಖ್ಯಃ ಪುಷ್ಟಿರಥೋ ಯುಕ್ತಃ ಕಂ ನ ಗಭ್ಯತಿ ತೇರಗ್ರತಃ || ೧೫
 ನ ಹಸ್ತೀ ಉಗ್ರತಃ ಶೀರ್ಮಾಂಸ್ವವ ಲಕ್ಷಣಪೂರಿತಃ |
ಪ್ರಯಾಸೋ ಲಕ್ಷ್ಯತೇ ಏರ ಕೃಷ್ಣಮೇಘಗಿರಿಪ್ರಭಃ || ೧೬

ಶೋಭಿಸುತ್ತಿಲ್ಲವೇಕೆ? ತಾವರೆಯಂತೆ ಚಂದವಾದ ಕಣ್ಣಗಳಿರುವ ನಿನ್ನ ಮುಖದ ಇಕ್ಕೆಲದಲ್ಲಿ ಚಂದ್ರನಂತೆ - ಹಂಸದಂತೆ - ಕಾಣುವ ಉತ್ತಮ ಚಾಮರಗಳನ್ನು ಬೀಸುತ್ತಿಲ್ಲವೇಕೆ? (೧೦-೧೧). ವಾಗಿಗಳಾದ ವಂದಿಸೂತ ಮಾಗಧರು ಸಂತುಪ್ತರಾಗಿ ಮಂಗಳ ಸ್ತೋತ್ರಗಳಿಂದ ಹೊಗಳುವುದೂ ಕಾಣಿಸುದಿಲ್ಲ. ವೇದಪಾರಂಗತರಾದ ಬ್ರಾಹ್ಮಣರು ನಿನಗೆ ಶಿರಃ ಸ್ಥಾನ ಮಾಡಿಸಿ, ಜೇನು, ಮೋಸರು ಮುಂತಾದ ಮಂಗಳ ದ್ರುವ್ಯಗಳಿಂದ ವಿಧಿವತ್ತಾಗಿ ಶಿರಸ್ಸಿನ ಮೇಲೆ ಇನ್ನೂ ಅಭಿಷೇಕ ಮಾಡಿಲ್ಲ (೧೨-೧೩). ಅಧಿಕಾರಿಗಳೂ ರಾಜ ಸಭಾಸದರೂ ಪ್ರಜೀಗಳೂ ವಸ್ತ್ರಾಭರಣಭೂಪಿತರಾಗಿ ನಿನ್ನ ಹಿಂದೆ ಮೇರವಣಿಗೆಯಲ್ಲಿ ಇನ್ನೂ ಹೊರಟಿಲ್ಲವೇಕೆ? (೧೪-೧೫). ಏರಾಗ್ರಹ, ನೀಲಮೇಘದಂತೆ ಶೋಭಿಸುತ್ತ ಪರವತದಂತೆ ಉನ್ನತವಾಗಿ ಲಕ್ಷಣಯುಕ್ತವಾದ ನಮ್ಮ ಪಟ್ಟದಾನೆಯು ಅಲಂಕೃತವಾಗಿ ಪ್ರಯಾಣ ಹೊರಟಿರುವುದೂ ಕಾಣಿಸುವು

ನ ಚ ಕಾಂಚನಚಿತ್ರಂ ತೇ ಪಶ್ಯಾಮಿ ಷಿಯದರ್ಶನ ।
ಭದ್ರಾಸನಂ ಪುರಸ್ಕತ್ಯ ಯಾಂತಂ ವೀರಪುರಸ್ಕತಮ್ ॥ ೧೨
ಅಭಿಷೇಕೋ ಯದಾ ಸಜ್ಜಃ ಕಿಮಿದಾನೀಮಿದಂ ತವ ।
ಅಪೂರ್ವೋ ಮುಖವರ್ಣಶ್ಚ ನ ಪರಹರ್ಣಶ್ಚ ಲಕ್ಷ್ಯತೇ ॥ ೧೩
ಇತೀವ ಏಲಪಂತೀಂ ತಾಂ ಪ್ರೋವಾಚ ರಫುನಂದನಃ ।
ಸಿತೇ ತತ್ತಭವಾಂಸ್ತಾತಃ ಪ್ರವಾಜಯತಿ ಮಾಂ ವನಮ್ ॥ ೧೪
ಕುಲೇ ಮಹತಿ ಸಂಭೂತೇ ಧರ್ಮಜ್ಞೈ ಧರ್ಮಚಾರಿಣಿ ।
ಶೃಂಣ ಜಾನಕಿ ಯೇನೇದಂ ಕ್ರಮೀಕಾಭಾಗತಂ ಮಮ ॥ ೧೦
ರಾಜ್ಣ ಸತ್ಯಪ್ರತಿಜ್ಞೈನ ಷಿತ್ರಾ ದಶರಥೀನ ಚ ।
ಕೈಕೇಯ್ಯ ಮಮ ಮಾತೇ ತು ಪುರಾ ದತ್ತಾ ಮಹಾವರೌ ॥ ೨೧
ತಯಾದ್ಯ ಮಮ ಸಜ್ಜೀರ್ಣಸ್ತಾನಭಿಷೇಕೇ ನೃಪೋದ್ಯತೇ ।
ಪ್ರಚೋದಿತಃ ಸ ಸಮಯೋ ಧರ್ಮೇಣ ಪ್ರತಿನಿಜಿತಃ ॥ ೨೨

ದಿಲ್ಲಿ: ಒಷ್ಣದ ಪ್ರತಿಮೇಗಳಿಂದ ಭೂಷಿತವಾದ ನಿನ್ನ ಸಿಂಹಾಸನವನ್ನು ವಿರಭಟರೆದುರಿಗೆ ಹೊತ್ತು ತರುವ ಪ್ರರುಷನೂ ನನಗೆ ಗೋಚರಿಸುವುದಿಲ್ಲ (೧೬-೧೭). ನಿನಗೆ ಪಟ್ಟಾಭಿಷೇಕವು ನಡೆಯಬೇಕಾಗಿರುವಾಗ ಇದೇನಿದು ಈಗ? ಮುಖದಲ್ಲಿ ಎಂದೂ ಇಲ್ಲದ ಕಾಂತಿಹೀನತೆಯಂಟಾಗಿದೆ. ಹರಣ್ಯ ತೋರುವುದಿಲ್ಲ” ಎಂದಳು (೧೮). ಹೀಗೆ ವಿಲಬಿಸುತ್ತಿದ್ದ ಸೀತೆಯನ್ನು ನೋಡಿ ಶೀರಾಮನು ಹೇಳಿದನು : “ಸೀತೆ, ನನ್ನ ಪೂಜ್ಯನಾದ ಷಿತನು ನನ್ನನ್ನು ಕಾಡಿಗೆ ಕಳಿಸಬೇಕೆಂದಿದ್ದಾನೆ. ಜಾನಕಿ, ನೀನು ಉತ್ತಮ ವಂಶದಲ್ಲಿ ಜನಿಸಿದ್ದೀಯೆ. ಧರ್ಮದ ಸ್ವರೂಪವನ್ನು ಬಲ್ಲಿ, ಧರ್ಮಮಾರ್ಗದಲ್ಲಿ ನಡೆಯುತ್ತಿದ್ದೀಯೆ. ನನಗೆ ವನವಾಸವು ಹೇಗೆ ಒದಗಿತೆಂಬುದನ್ನು ಸಾವಧಾನವಾಗಿ ಕೇಳು (೧೯-೨೦). ಸತ್ಯಸಂಧನಾದ ನನ್ನ ತಂದೆ ದಶರಥ ಮಹಾರಾಜನು ನನ್ನ ತಾಯಿಯಾದ ಕೈಕೇಯೀ ದೇವಿಗೆ ಹಿಂದೆ ಎರಡು ವರಗಳನ್ನು ಹೊಟ್ಟಿದ್ದನು. ಆತನು ಈಗ ನನಗೆ ಪಟ್ಟಾಭಿಷೇಕ ಮಾಡಲೆಂದು ಉದ್ದೇಶನಾಗಲು, ಮಾತುಕೊಟ್ಟಂತೆ ಆ ವರಗಳನ್ನು ಸಲ್ಲಿಸಬೇಕೆಂದು ಅವಳು ನಿಬಂಧಿಸಿದ್ದಾಳೆ. ಧರ್ಮಪಾಠಕ್ಕೆ ಸಿಕ್ಕಿಸಿ ಆವನನ್ನು ಕೈವಶ

ಚತುರ್ದಶ ಹಿ ವರ್ಣಾಗೌ ವಸ್ತುವ್ಯಂ ದಂಡಕೇ ಮಯಾ ।
 ಒತ್ತಾ ಮೇ ಭರತಶ್ವಾಪಿ ಯೋವರಾಜ್ಯೇ ನಿಯೋಜಿತಃ ॥ ೨೩
 ಸೋರಹಂ ತ್ವಾಮಾಗತೋ ದಪ್ಪುಂ ಪೃಥಿತೋ ವಿಜನಂ ವನಮ್ ।
 ಭರತಸ್ಯ ಸಮೀಪೇ ತು ನಾಹಂ ಕಢ್ಯಃ ಕದಾಚನ ॥ ೨೪
 ಮದ್ವಿಯುಕ್ತಾ ಹಿ ಪುರುಷಾ ನ ಸಹಂತೇ ಪರಸ್ತವಮ್ ।
 ತಸ್ಯಾನ್ನ ತೇ ಗುಣಾ ಕಢ್ಯಾ ಭರತಸ್ಯಾಗ್ರತೋ ಮಮ ॥ ೨೫
 ಅಹಂ ತೇ ನಾನುವಕ್ತವ್ಯೋ ವಿಶೇಷೇಣ ಕದಾಚನ ।
 ಆನುಕೂಲತಯಾ ಶಕ್ಯಂ ಸಮೀಪೇ ತಸ್ಯ ವರ್ತಿತಮ್ ॥ ೨೬
 ತಸ್ಯೈದತ್ತಂ ನೃಪತಿನಾ ಯೋವರಾಜ್ಯಂ ಸನಾತನಮ್ ।
 ಸ ಪ್ರಾದ್ಯಾಸ್ಯಯಾ ಸೀತೇ ನೃಪತಿಶ್ಚ ವಿಶೇಷತಃ ॥ ೨೭
 ಅಹಂ ಒಬ್ಬ ಪ್ರತಿಜ್ಞಾಂ ತಾಂ ಗುರೋಃ ಸಮನುಪಾಲಯನ್ ।
 ವನಮುದ್ರ್ಯವ ಯಾಷಾಮಿ ಸ್ಥಿರಾ ಭವ ಮನಸ್ಸಿನೀ ॥ ೨೮

ಮಾಡಿಕೊಂಡಿದ್ದಾಳೆ (೨೧-೨೮). ಅದರ ಪ್ರಕಾರ ನಾನು ಹದಿನಾಲ್ಕು ವರ್ಷ ದಂಡಕಾರಣಾದಲ್ಲಿರಬೇಕು; ಭರತನು ಯುವರಾಜನಾಗಬೇಕು. ಹೀಗೆಂದು ತಂದೆಯು ಆಜ್ಞೆ ಮಾಡಿದ್ದಾನೆ. ಆದ್ದರಿಂದ ನಿಜನವಾದ ವನಕ್ಕೆ ಹೊರಟಿರುವ ನಾನು ನಿನ್ನನ್ನು ಸೋಡಿ ಹೋಗೋಣವೆಂದು ಬಂದಿ. ಸೀತೆ, ಭರತನ ಮುಂದೆ ಎಂದಗೂ ನನ್ನನ್ನು ಹೋಗಳಿ ಮಾತನಾಡಬೇಡ (೨೩-೨೪). ಏಕೆಂದರೆ, ಬಿಶ್ವಯುವಂತರು ಪರಸ್ತತಿಯನ್ನು ಕೇಳಿ ಸಹಿಸಲಾರರು. ಆದ್ದರಿಂದ ಬರತನೆದುರಿಗೆ ನನ್ನ ಗುಣಗಳನ್ನು ವರ್ಣಿಸಬೇಡ. ನನ್ನ ವಿಷಯವನ್ನೇ ಕುರಿತು ಯಾರೋಡನೆಯೂ ಹೆಚ್ಚಾಗಿ ಮಾತನಾಡುತ್ತಿರಬೇಡ. ಭರತನಿಗೆ ನಮ್ಮಿಳಾಗಿ ನಡೆದುಕೊಂಡರೆ ಮಾತ್ರ ಅವನ ಹತ್ತಿರ ನಿನಗೆ ಇರಲು ಸಾಧ್ಯವಾಗುವುದು (೨೫-೨೬). ಸ್ಥಿರವಾದ ಯುವರಾಜ ಪದವಿಯನ್ನು ಮಹಾರಾಜನು ಭರತನಿಗೆ ಕೊಟ್ಟಿದ್ದಾನೆ. ಆದ್ದರಿಂದ, ಸೀತೆ, ನೀನು ಭರತನಿಗೂ ವಿಶೇಷವಾಗಿ ಮಹಾರಾಜನಿಗೂ ತೃಪ್ತಿಯಾಗುವಂತೆ ವಿನಯದಿಂದ ನಡೆದುಕೊ (೨೭). ನಾನೂ ಕೂಡ ತಂದೆಯು ಪ್ರತಿಜ್ಞೆಯನ್ನು ಪಾಲಿಸುವುದಕ್ಕಾಗಿ ಈ ದಿನವೇ ಅರಣ್ಯಕ್ಕೆ ಹೋರಜುವೆನು. ನೀನು ಧೃಯುಂದಿಂದ

ಯಾತೇ ಚ ಮಯಿ ಕಲ್ಯಾಣಿ ವನಂ ಮುನಿಸೇವಿತಮ್ |
 ಪ್ರತೋಪವಾಸಪರಯಾ ಭವಿತವ್ಯಂ ತ್ವಯಾನಷ್ಟೇ || ೨೯
 ಕಲ್ಯಾಣುತ್ತಾಯ ದೇವಾನಾಂ ಕೃತ್ಯಾ ಪೂಜಾಂ ಯಥಾವಿಧಿ |
 ವಂದಿತವ್ಯೋ ದಶರಥಃ ಇತಾ ಮಮ ನರೀಶ್ವರಃ || ೩೦
 ಮಾತಾ ಚ ಮಮ ಕೌಸಲ್ಯಾ ವೃದ್ಧಾ ಸಂತಾಪಕರ್ತಿತಾ |
 ಧರ್ಮಮೇವಾಗ್ರತಃ ಕೃತ್ಯಾ ತ್ವತ್ತಃ ಸಂಮಾನಮಹತ್ತಿ || ೩೧
 ವಂದಿತವ್ಯಾಶ್ಚ ತೇ ನಿತ್ಯಂ ಯಾ: ಶೇಷಾ ಮಮ ಮಾತರಃ |
 ಸೈಹಪ್ರಣಾಯಸಂಭೋಗ್ಯಃ ಸಮಾ ಹಿ ಮಮ ಮಾತರಃ || ೩೨
 ಭಾತ್ಯಪ್ರತಸಮ್ಮಾ ಉಸಿ ದ್ರವ್ಯವ್ಯಾ ಚ ಏಶಿಷತಃ |
 ತ್ವಯಾ ಭರತಶತ್ಯಾಖ್ಯಾ ಪೂರ್ವಃ ಇಯತರ್ಬಾ ಮಮ || ೩೩
 ಏಪಿಯಂ ನ ಚ ಕರ್ತವ್ಯಂ ಭರತಸ್ಯ ಕದಾಚನ |
 ನ ಹಿ ರಾಜಾ ಪ್ರಭುಶ್ರೀಪ ದೇಶಸ್ಯ ಚ ಕುಲಸ್ಯ ಚ || ೩೪

ಮನಸ್ಸನ್ನ ಗಟ್ಟಿ ಮಾಡಿಕೊಂಡಿರು. ಮಂಗಳಾಂಗಿ, ನಾನು ಮುನಿಸೇವಿತವಾದ ವನದಲ್ಲಿರುವಾಗ ನೀನು ಪ್ರತೋಪ ವಾಸಗಳನ್ನ ಅಚರಿಸುತ್ತು ನಿಯಮದಲ್ಲಿರು (೨೮-೨೯). ಉಷಃಕಾಲದಲ್ಲಿದ್ದ ವಿಧಿವಶ್ತಾಗಿ ದೇವ ಪೂಜೆಯನ್ನ ಮಾಡಿ ನನ್ನ ತಂದೆಯಾದ ದಶರಥ ಮಹಾರಜನ ಬಳಗೆ ಹೋಗಿ ಅಭಿವಾದನೆ ಮಾಡು. ನನ್ನ ತಾಯಿ ಕೌಸಲ್ಯಾ ದೇವಿಯು ವೃದ್ಧಿಯಾಗಿದ್ದಾಳೆ. ದು:ಖದಿಂದ ಬೆಂದುಹೋಗಿದ್ದಾಳೆ. ಧರ್ಮವನ್ನೇ ನಂಬಿ ಜೀವ ಹಿಡಿದಿದ್ದಾಳೆ. ನೀನು ಅವಳನ್ನ ಗೌರವದಿಂದ ನೋಡಿಕೊ (೩೦-೩೧). ಅಲ್ಲದೆ ನನ್ನ ಉಳಿದ ಎಲ್ಲ ತಾಯಂದಿರಿಗೂ ತಪ್ಪದೆ ನೀನು ವಂದಿಸುತ್ತು ಅವರಲ್ಲಿ ವಿನಯದಿಂದ ನಡೆದುಹೋಗ್ಯಾಬೇಕು. ಅವರು ನನ್ನನ್ನ ಪ್ರೀತಿ ವಾತ್ಸಲ್ಯಗಳಿಂದ ಪೋಷಿಸಿದ್ದಾರೆ ನನಗೆ ಅವರೆಲ್ಲರೂ ಸಮಾನರಾದ ಮಾತೆಯರು (೩೨). ಭರತ ಶತ್ರುಪ್ಭೂರು ನನಗೆ ಪ್ರಾಣಕ್ಷಿಂತಲೂ ಪ್ರಿಯರಾದವರು. ನೀನು ಅವರನ್ನ ಒಡಹುಟ್ಟಿದವರಂತೆಯೂ ಮಕ್ಕಳಂತೆಯೂ ಭಾವಿಸಿ ನೋಡಿಕೊಳ್ಳಬೇಕು. ಭರತನಿಗೆ ಅಪ್ರಿಯವಾದ ಹಾಯಿದಲ್ಲಿ ಎಂದಿಗೂ ಪ್ರವರ್ತಿಸಬೇಡ. ಅವನು ನವ್ಯ ದೇಶಕ್ಕಾಗಿ ವಂಶಕ್ಕಾಗಿ ರಾಜ; ಪ್ರಭು (೩೩-೩೪).

ಆರಾಧಿತಾ ಹಿ ಶೀಲೇನ ಪ್ರಯತ್ನ ಶೈಲ್ಷಿಪದೇವಿತಾ: |
ರಾಜಾನಃ ಸಂಪ್ರಸೀದಂತಿ ಪ್ರಕುಪ್ಯಂತಿ ವಿಪರ್ಯಯೇ || ೨೫

ಜಿರಣನಷಿ ಪ್ರತಾನಾ ಹಿ ತ್ಯಜಂತ್ಯಹಿತಕಾರಿಣಃ |
ಸಮಧಾನಾ ಸಂಪ್ರಗೃಹಣಂತಿ ಪರಾನಷಿ ನರಾಧಿಪಾಃ || ೨೬

ಈ ತ್ವಂ ವಸೇಹ ಕಲಾಣಿ ರಾಜ್ಞಿ ಸಮನುವರ್ತಿನೀ |
ಭರತಸ್ಯ ರತಾ ಧರ್ಮೇ ಸತ್ಯವೃತಪರಾಯಣಾ || ೨೭

ಅಹಂ ಗಮಿಷ್ಯಾಮಿ ಮಹಾವನಂ ಪ್ರಯೋ
ತ್ವಯಾಹಿ ವಸ್ತುವ್ಯಮಿಹೈವ ಭಾಮಿನಿ |
ಯಥಾ ವ್ಯಲೀಕಂ ಕುರುಪೇ ನ ಕಸ್ಯಡಿತಾ
ತಥಾ ತ್ವಯಾ ಕಾರ್ಯಮಿದಂ ವಚೋ ಮಮ || ೨೮

ಇತಿ ಶ್ರೀಮದ್ಭಾಗವತೇ ಅಯೋಧ್ಯಾಕಾಂಡೇ ಪದ್ಧಿಂಃ ಸರ್ಗಃ:

ರಾಜರನ್ನ ಒಳ್ಳಿಯ ನಡತೆಯಿಂದ ಸಂತೋಷ ಪಡಿಸುತ್ತ ಕಷ್ಟಪಟ್ಟಿ ಸೇವಿಸುತ್ತಿದ್ದರೆ, ಅವರು ಪ್ರಸನ್ನರಾಗುತ್ತಾರೆ. ಇಲ್ಲದಿದ್ದರೆ ಕುಪಿತರಾಗುತ್ತಾರೆ. ಅಹಿತವಾಗಿ ವರ್ತಿಸಿದರೆ, ಹೊಟ್ಟಿಯಲ್ಲಿ ಹುಟ್ಟಿದ ಮಕ್ಕಳನ್ನು ಕೂಡ ನರೇಂದ್ರರು ತ್ಯಜಿಸಿಬಿಡುತ್ತಾರೆ. ಹಿತವಾಗಿ ನಡೆಯುತ್ತ ಕಾರ್ಯದಕ್ಷರಾಗಿದ್ದರೆ, ಹೊರಗಿನವರನ್ನು ಸೇರಿಸಿಕೊಳ್ಳುತ್ತಾರೆ (೨೫-೨೬). ಆದ್ದರಿಂದ, ಸೀತೆ, ನೀನು ರಾಜನಾದ ಭರತನನ್ನ ಅನುಸರಿಸಿಕೊಂಡು ಧರ್ಮ ಮಾರ್ಗದಲ್ಲಿ ನಿರತಳಾಗಿರು. ಸತ್ಯವೆಂಬ ವ್ರತದಲ್ಲಿಯೇ ನಡೆಯುತ್ತಿರು (೨೯). ಪ್ರಿಯೆ, ಇನ್ನು ನಾನು ಅರಣ್ಯಕ್ಕೆ ಹೊರಡುವನು. ನೀನು ಇಲ್ಲಿಯೇ ಇರಬೇಕಾದ್ದರಿಂದ ಯಾರ ಮನಸ್ಸಿಗೂ ನೋವಾಗಂತೆ ನಡೆದುಕೊಳ್ಳುತ್ತಿರು. ಇದು ನಾನು ಹೇಳುವ ಬುದ್ಧಿವಾದ” ಎಂದನು (೨೯).

ಇಲ್ಲಿಗೆ ಶ್ರೀಮದ್ಭಾಗವತ ಅಯೋಧ್ಯಾಕಾಂಡದಲ್ಲಿ ಇಷ್ಟತ್ವಾರ್ಥನೆ ಸರ್ಗ

ಸಪ್ತವಿಂಶಃ ಸರ್ಗಃ
ಪತಿವೃತ್ತಾಧ್ಯವಸಾಯಃ

ಏವಮುಕ್ತಾ ತು ವೈದೇಹೀ ಷಿಯಾಹಾ ಷಿಯವಾದಿನೀ ।

ಪ್ರಣಾಯಾದೇವ ಸಂಕುದ್ಭೂ ಭತ್ತಾರಮಿದಮಬುವೀತ್ ॥

೮

ಕಿಮಿದಂ ಭಾವಸೇ ರಾಮ ವಾಕ್ಯಂ ಲಘುತಯಾ ಧುವಮ್ ।

ತ್ವಯಾ ಯದಪಹಾಸ್ಯಂ ಮೇ ಶುತ್ತಾ ನರವರಾತ್ಯಜ ॥

೯

ಅಯ್ರಪ್ರತ್ಯ ಉತಾ ಮಾತಾ ಭೂತಾ ಪ್ರತಿಸ್ತಫಾ ಸ್ವಾಂ ।

ಸ್ವಾನಿ ಪ್ರಕಾನಿ ಭುಂಜಾನಾಃ ಸ್ವಂ ಸ್ವಂ ಭಾಗ್ಯಮುಖಾಸತೇ ॥

೧೦

ಭರ್ತುಂಭಾಗ್ಯಂ ತು ಭಾಯ್ರ್ಯಾಕಾ ಪಾಪ್ಯೈತಿ ಪ್ರರುಪಣಭ್ ।

ಅತಶ್ಚಾಹಮಾದಿಪ್ಯಾ ವನೇ ವಸ್ತುವುಮಿತ್ಯಾಪಿ ॥

೧೧

ಸರ್ಗ ೨೨

ಸಿತೇಯ ತಾನೂ ವನಕ್ಕೆ ಹೋಗಬೇಕೆಂದು
ನಿಶ್ಚಯಿಸಿ ಶ್ರೀರಾಮನೊಡನೆ ಹೇಳುವುದು.

ವೈದೇಹಿಯ ಯಾವಾಗಲೂ ರಾಮನೊಡನೆ ಷಿಯವಾದ ಮಾತನ್ನಾಡುತ್ತ ಅವನಿಂದ ಷೀಯವಾದ ಮಾತನ್ನೇ ಕೇಳುತ್ತಿದ್ದಳು. ಈ ದಿನ ರಾಮನು ಹೀಗೆ ಹೇಳಲು ಅವಳು ಪ್ರಣಾಯದಿಂದಲೇ ಹುಟಿತಳಾಗಿ ತನ್ನ ಪತಿಗೆ ಈ ರೀತಿ ಹೇಳಿದಳು (೮) : “ರಾಜಪ್ರತ್ಯ, ನೀನು ಇಂಥ ಹಸುರವಾದ ಮಾತನ್ನಾಡಬಹುದೆ? ಇದನ್ನು ಕೇಳಿ ನನಗೆ ನಗು ಒರುತ್ತಿದೆ. ಅಯ್ರಪ್ರತ್ಯ, ಲೋಕದಲ್ಲಿ ತಂದೆ ತಾಯಿ ಸೋದರ ಮಗ ಸೋಸೆ - ಇವರೆಲ್ಲರೂ ತಮ್ಮ ಪ್ರಣಾಪಾಪಗಳನ್ನು ತಾವು ಅನುಭವಿಸುತ್ತಾರೆ. ತಮ್ಮ ತಮ್ಮ ಭಾಗ್ಯವನ್ನು ತಾವು ಪಡೆಯುತ್ತಾರೆ (೨-೨). ಆದರೆ ಹೆಂಡತಿಯೋಬ್ಬಳೇ ತನ್ನ ಗಂಡನ ಕರ್ಮಾನು ಸಾರವಾದ ಘಲವನ್ನು ಹಂಚಿಕೊಳ್ಳುತ್ತಾಳೆ. ಆದ್ದರಿಂದ ವನದಲ್ಲಿ ವಾಸಮಾಡಬೇಕೆಂದು ನನಗೂ ಆಜ್ಞೆಯಾದಂತೆಯೇ ಸರಿ. ಈ ಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಹೆಂಗಸರಿಗೆ ಗಂಡನೊಬ್ಬನೇ

ನ ಒತ್ತಾ ನಾತ್ತೆಜೋ ನಾತ್ತಾನ ಮಾತಾ ನ ಸಮೀಜನಃ ।

ಇಹ ಪೈತ್ಯ ಚ ನಾರೀಣಾಂ ಪತಿರೇಕೋ ಗತಿಃ ಸದಾ ॥ ೫

ಯದಿ ತ್ವಂ ಪುಸ್ಥಿಕೋ ದುರ್ಗಂ ವನಮದೃವ ರಾಘವ ।

ಅಗ್ರತಸ್ಯೇ ಗಮಿಷ್ಯಾಮಿ ಮೃದ್ಧಂತೀ ಕುಶಕಂಟಕಾನ್ ॥ ೬

ಈಷ್ಯಾರೋಽಂ ಬಹಿಷ್ಪತ್ಯ ಹೀತೇಷಮಿಷ್ಯೋದಕರ್ಮ ।

ನಯ ಮಾಂ ಏರ ಏಸುಬಃ ಪಾಪಂ ಮಯಿ ನ ವಿದೃತೇ ॥ ೨

ಪೂರ್ಣಾದಾರ್ಮಿವಿರುಂದಾ ವೈಹಾಯಸಗತೇನ ವಾ ।

ಸರ್ವಾವಷಾಧತಾ ಭತುಃ ಪಾದಭ್ರಾಯಾ ವಿಶಿಷ್ಟತೇ ॥ ೭

ಅನುಶಿಷ್ಯಾಸ್ಮಿ ಮಾತ್ರಾ ಚ ಒತ್ತಾ ಚ ವಿವಿಧಾಶಯರ್ಮ ।

ನಾಸ್ಮಿ ಸಂಪುತ್ತಿವಕ್ತವ್ಯ ವತ್ತಿತವ್ಯಂ ಯಥಾ ಮಯಾ ॥ ೮

ಅಹಂ ದುರ್ಗಂ ಗಮಿಷ್ಯಾಮಿ ವನಂ ಪುರುಷವಚ್ಯತಮ್ ।

ನಾನಾಮೃಗಗಣಾಕೀಣಂ ಶಾದೂಲವ್ಯಕ್ಸೇವಿತಮ್ ॥ ೧೦

ಗತಿ. ತಂದೆಯೂ ಅಲ್ಲ; ತಾಯಿ ಗೆಳತಿ - ಒಬ್ಬರೂ ಆಗುವದಿಲ್ಲ (ಉ-ಇ). ರಾಘವ, ನೀನು ಈಗಲೇ ವನಕ್ಕೆ ಹೊರಡುವುದಾದರೆ, ನಾನು ನಿನಗಿಂತ ಮುಂದೆ ಹೊರಟು ಮುಳ್ಳಕಡ್ಡಿಗಳನ್ನು ತುಳಿದು ನಿನಗೆ ದಾರಿಮಾಡಿಕೊಡುತ್ತ ಹೋಗುವೆನು. ನನ್ನ ಮೇಲೆ ಎನಾದರೂ ಈಷ್ಯೇರ್ಯಿದ್ದರೆ - ಕೋಪವಿದ್ದರೆ - ಅದೆಲ್ಲವನ್ನೂ ಮರೆತು ನನ್ನನ್ನು ಕರೆದುಕೊಂಡು ಹೋಗು. ಪಢಿಕನು ಕುಡಿದು ಉಳಿಸಿದ ನೀರನ್ನು ಜೊತೆಯಲ್ಲಿ ಒಯ್ಯಿವಂತೆ, ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗು. ನಾನು ಯಾವ ಅಪರಾಧವನ್ನೂ ಮಾಡಿಲ್ಲ (೬-೭). ಉಪ್ಪರಿಗೆಗಳಲ್ಲಿ ವಾಸಮಾಡುವಢಕ್ಕಿಂತಲೂ ವಿಮಾನಗಳಲ್ಲಿ ಕುಳಿತು ಆಕಾಶಯಾನ ಮಾಡುವಢಕ್ಕಿಂತಲೂ ಸ್ತೀಯರಿಗೆ ಸರ್ವಾವಷಿಷ್ಯಾಗಳಲ್ಲಿಯೂ ಪತಿಯ ಪಾದದ ನೆರಳನ್ನು ಅನುಸರಿಸಿ ನಡೆಯುವದೇ ಸರ್ವೋತ್ತಮ (೮). ನನ್ನ ತಾಯಿಯೂ ತಂದೆಯೂ ಪತಿಯನ್ನು ವಿವಿಧ ಸಂದರ್ಭಗಳಲ್ಲಿ ಹೇಗೆ ಸೇವಿಸಬೇಕೆಂದು ನನಗೆ ಚೆನ್ನಾಗಿ ಬೋಧಿಸಿದ್ದಾರೆ. ಈಗ ಹೇಗೆ ನಡೆದುಕೊಳ್ಳಬೇಕೆಂದು ನನಗೆ ಯಾರೂ ಹೇಳಿಕೊಡಬೇಕಾಗಿಲ್ಲ (೯). ನಾನು ದುರ್ಗಮವಾದ ನಿರ್ಜನಾರಣಕ್ಕೆ

ಸುಖಿಂ ವನೇ ನಿವತ್ತಾಪು ಯಥೈವ ಭವನೇ ಷಿತುಃ ।
 ಅಚಂತಯಂತೀ ತೀಸೆಂಬ್ರೋಕಾಂಶ್ವಿಂತಯಂತೀ ಪತಿಪ್ತತಮ್ ॥ ೧೧
 ಶುಶ್ಲಾಪಮಾಣಾ ತೇ ನಿತ್ಯಂ ನಿಯತಾ ಬಂಹ್ರಾಚಾರಿಣೀ ।
 ಸಹ ರಂಸ್ಯೇ ಶ್ವಯಾ ಏರ ವನೇಷು ಮಧುಗಂಧಿಷು ॥ ೧೨
 ಶ್ವಂ ಹಿ ಕತ್ತುಂ ವನೇ ಶಕ್ತೋ ರಾಮ ಸಂಪರಿಪಾಲನಮ್ ।
 ಅನ್ಯಾಧಿ ಜನಸ್ಯೇಹ ಕಂ ಪ್ರಾನಮ್ರಾಮ ಮಾನದ ॥ ೧೩
 ಸಹ ಶ್ವಯಾ ಗಮಿಷ್ಯಾಪು ವನಮದ್ಯ ನ ಸಂಶಯಃ ।
 ನಾಹಂ ಶಕ್ತಾ ಮಹಾಭಾಗ ನಿವರ್ತಯಿತಮುದ್ದಮಾತ್ರ ॥ ೧೪
 ಘಲಮೂಲಾಶನಾ ನಿತ್ಯಂ ಭವಿಷ್ಯಾಪು ನ ಸಂಶಯಃ ।
 ನ ತೇ ದುಃಖಂ ಕರಿಷ್ಯಾಪು ನಿವಸಂತೀ ಸಹ ಶ್ವಯಾ ॥ ೧೫
 ಅಗ್ರತಸ್ಯೇ ಗಮಿಷ್ಯಾಪು ಭೋಕ್ಷ್ಯೇ ಭುಕ್ತವತಿ ಶ್ವಯಿ ।
 ಇಭಾಪು ಸರಿತಃ ಶ್ರೀಲಾನ್ ಪಲ್ಲವಾನಿ ವನಾನಿ ಚ ॥ ೧೬

ಬರುತ್ತೇನ. ಅಲ್ಲಿ ಬೇಕಾದಪ್ಪು ಕಾಡುಮೃಗಳಿರಲಿ, ಹುಲಿಗಳಿರಲಿ, ತೋಳಗಳಿರಲಿ, ತವರು ಮನೆಯಲ್ಲಿರುವಂತೆ ಸುಖಿವಾಗಿ ಅಲ್ಲಿರುತ್ತೇನ. ಮೂರು ಲೋಕಗಳನ್ನೂ ಮರೆತಿರುತ್ತೇನ. ಪತಿಸೇವೆಯೊಂದನ್ನು ಮಾತ್ರ ನಾನು ಗಮನಿಸತ್ತವಣು (೧೦-೧೧). ನಿನ್ನ ಸೇವೆಯನ್ನು ಮಾಡುತ್ತ ಸದಾ ನಿಯಮದಿಂದ ವ್ರತನಿಷ್ಯಾಳಾಗಿರುವೆನು; ಮಕರಂದಸುಗಂಧಿಯಾದ ವನದಲ್ಲಿ ನಿನ್ನೊಡನೆ ವಿಹರಿಸುವೆನು. ವನದಲ್ಲಿ ನೀನು ಇತರ ಜನಸಮೂಹವನ್ನೇ ರಕ್ಷಿಸುವ ಸಾಮಧ್ಯವ್ಯಾಳ್ಯವನು. ಪ್ರಾಣಕಾಂತ, ನನ್ನೊಬ್ಬಳನ್ನು ಪಾಲಿಸಲಾರೆಯಾ? (೧೭-೧೮). ನಿನ್ನೊಡನೆ ನಾನು ಈಗ ಕಾಡಿಗೆ ಬರುವುದು ನಿಶ್ಚಯ. ಸಂದೇಹವೇ ಇಲ್ಲ. ನನ್ನನ್ನು ತಡೆಯಲು ಸಾಧ್ಯವಿಲ್ಲ; ಕಾಡು-ಹನ್ನು, ಗಡ್ಡೆಗಳಾಸುಗಳನ್ನು ತಿಂದುಕೊಂಡಿರುತ್ತೇನ. ಅದಕ್ಕಾಗಿ ಯಾವ ತೊಂದರೆಯನ್ನೂ ಕೊಡುವದಿಲ್ಲ. ನಿನ್ನ ಜೊತೆಯಲ್ಲಿ ನಾನು ಇದ್ದರೆ ಸಾಕು (೧೯-೨೦). ನಿನ್ನ ಮುಂದೆ ತಿರುಗಾಡಿಕೊಂಡಿರುತ್ತೇನ. ನಿನಗೆ ಆಹಾರವು ದೂರಕಿದಾಗಲೇ ನಾನು ಆಹಾರವನ್ನು ತೆಗೆದುಕೊಳ್ಳುತ್ತೇನ. ನದಿಗಳನ್ನೂ ಬೆಟ್ಟಗಳನ್ನೂ ಕೊಳಗಳನ್ನೂ ವನಾಂತರಗಳನ್ನೂ ನೋಡಬೇಕೆಂದು ನನಗೆ

ದ್ರಷ್ಟುಂ ಸರ್ವತ್ತ, ನಿಭ್ರಿತಾ ತ್ವಯಾ ನಾಥೇನ ಧೀಮತಾ ।

ಹಂಸಕಾರಂಡವಾಕೀಣಾಃ ಪದ್ಮಿನೀಃ ಶಾಧು ಪ್ರಷ್ಟಿತಾಃ ॥ ೮೯

ಇಚ್ಛೀಯಂ ಸುಖಿನೀ ದ್ರಷ್ಟುಂ ತ್ವಯಾ ಏರೇಣ ಸಂಗತಾ ।

ಅಭಿಜೀಕಂ ಕರಿಷ್ಯಾಮಿ ತಾಮು ನಿತ್ಯಂ ಯತವ್ಯತಾ ॥ ೯೦

ಸಹ ತ್ವಯಾ ವಿಶಾಲಾಕ್ಷ ರಂಸ್ಯೈ ಪರಮನಂದಿನೀ ।

ಎವಂ ವರ್ಣಸಹಸ್ರಾಣಿ ಶತಂ ವಾರಹಂ ತ್ವಯಾ ಸಹ ॥ ೯೧

ವೃತ್ತಿಕ್ರಮಂ ನ ವೇತನ್ಯಾಮಿ ಸ್ವರ್ಗೋರ್ಯಾಪಿ ನ ಹಿ ಮೇ ಮತಃ ।

ಸ್ವರ್ಗೋರ್ಯಾಪಿ ಚ ಎನಾ ವಾಸೋ ಭವಿತಾ ಯದಿ ರಾಘವ ॥ ೯೦

ತ್ವಯಾ ಮಮ ನರವ್ಯಾಪ್ತ ನಾಹಂ ತಮಃಿ ರೋಚಯೇ ॥

ಅಹಂ ಗಮಿಷಾಮಿ ವನಂ ಸುದುರ್ಗಮಂ

ಮೃಗಾಯುತಂ ವಾನರವಾರಕ್ಷಯ್ಯಾತಮ್ ।

ವನೇ ನಿವತ್ಯಾಮಿ ಯಥಾ ಷಿತುಗ್ರಹೇ

ತವೈವ ಪಾದಾಪುರಗ್ಯಹ್ಯ ಸಂಯತಾ ॥

೯೧

ಆಸೆ ಇದೆ (೮೯). ಧೀಮಂತನಾದ ನೀನು ನನಗೆ ನಾಧನಾಗಿರುವಾಗ ಎಲ್ಲೆಲ್ಲಿಯೂ ನನಗೆ ಭಯವಿಲ್ಲ. ಹೂಗಳಿಂದ ತುಂಬಿದ ತಾವರೆಯ ಕೊಳಗಳಲ್ಲಿ ಹಂಸ, ನೀರು ಕೊಳಗಳು ಸಂಚರಿಸುವುದನ್ನು ನಾನು ನೋಡಿ ಸಂತೋಷಿಸ ಬೇಕು - ಜೊತೆಯಲ್ಲಿ ನೀನಿರಬೇಕು - ಎಂದು ನನ್ನ ಆಸೆ. ಆ ಕೊಳಗಳಲ್ಲಿ ಪ್ರತನಿಷ್ಠೆಯಿಂದ ಪ್ರತಿದಿನ ಸ್ವಾನಮಾಡುವೆನು (೮೯-೯೦). ಪರಮಾನಂದಭರಿತಳಾಗಿ ನಿನೊಡನೆ ಸಂಚರಿಸುವೆನು. ನಿನ್ನ ಸಮೀಪದಲ್ಲಿ ಈ ರೀತಿ ನೂರು ವರ್ಣಗಳನ್ನಾದರೂ ಸಾವಿರ ವರ್ಣಗಳನ್ನಾದರೂ ಕಳೆಯ ಬಲ್ಲಿ. ಅಷ್ಟು ವರ್ಣ ಕಳೆದುಹೋದರೂ ನನಗೆ ಗೊತ್ತಾಗುವುದಿಲ್ಲ. ನೀನಿಲ್ಲದ ಸ್ವರ್ಗವೂ ನನಗೆ ಬೇಡ. ಶ್ರೀರಾಮ, ನಿನ್ನನ್ನು ಬಿಟ್ಟು ಇಂದ್ರ ಲೋಕದಲ್ಲಿ ವಾಸಮಾಡೆಂದರೂ ನಾನು ಬಯಸುವುದಿಲ್ಲ (೯೧-೯೦). ಕಾಡುವೃಗಗಳೂ ಕಪಿಗಳೂ ಆನೆಗಳೂ ಇರತಕ್ಕ ಗೊಂಡಾರಣ್ಯಕ್ಕಾದರೂ ನಾನು ಹೋಗುತ್ತೇನೆ. ನನ್ನ ತಂದೆಯು ವಾನೆಯಲ್ಲಿರುವಂತೆ ಆರಣ್ಯದಲ್ಲಿರುತ್ತೇನೆ. ನಿನ್ನ

ಅನನ್ಯಭಾವಾಮನುರಕ್ತ ಚೇತಸಂ
 ತ್ವಯಾ ವಿಯುಕ್ತಾಂ ಮರಣಾಯ ನಿಶ್ಚಿತಾಮ್ |
 ನಯಸ್ಸ ಮಾಂ ಸಾಧು ಕುರುಷ್ಯ ಯಾಚನಾಂ
 ನ ತೇ ಮಯಾತೋ ಗುರುತಾ ಭವಿಷ್ಯತಿ ||

ತಥಾ ಬುಧಾಣಾಮಪಿ ಧರ್ಮವತ್ತಲೋ
 ನ ಚ ಸ್ಯ ಸೀತಾಂ ನೃವರೋ ನಿನೀಷತಿ |
 ಉಹಾಚ ಸೀತಾಂ ಬಹು ಸಂನಿವರ್ತನೇ
 ವನೇ ನಿವಾಸಸ್ಯ ಚ ದುಃಖಿತಾಂ ಪ್ರತಿ ||

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ಸಪ್ತವಿಂಶಃ ಸರ್ಗ:

ಪಾದಗಳನ್ನ ಹಿಡಿದು ಸಂಯಮದಿಂದ ಬಾಳುತ್ತೇನೆ. ಇನ್ನು ಯಾವ ಅಭಿಲಾಷೆಯೂ ನನಗಿಲ್ಲ. ನಿನ್ನಲ್ಲಿ ಅನುರಕ್ತಳಾಗಿದ್ದೇನೆ. ಬಿಟ್ಟು ಹೋದರೆ ನಾನು ಸಾಯುವುದು ನಿಶ್ಚಯ. ನನ್ನನ್ನ ಕರೆದುಕೊಂಡು ಹೋಗೆಂದು ಬೇಡಿಕೊಳ್ಳುತ್ತೇನೆ. ನನ್ನ ಪ್ರಾರ್ಥನೆಯನ್ನು ನಡೆಸು. ನನ್ನಿಂದ ನಿನಗೆ ಭಾರವಾಗುವುದಿಲ್ಲ” ಎಂದಜು (೨೧-೨೨). ಈ ಪ್ರಕಾರ ಸೀತೆಯು ಕೇಳಿಕೊಂಡರೂ ಧರ್ಮವತ್ತಲಾಂತರ ಆ ಪುರುಷೋತ್ತಮನು ಅವಳನ್ನು ಕರೆದುಕೊಂಡು ಹೋಗಲು ಇಷ್ಟ ಪಡಲಿಲ್ಲ. ಅವಳನ್ನು ತಡೆಯುವದಕ್ಕಾಗಿ ವನ ವಾಸದಲ್ಲಿರುವ ಕಷ್ಟಗಳನ್ನು ವಿವರಿಸಿ ಹೇಳಿದನು (೨೩).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ಇಷ್ಟತ್ತೇಳನೆಯ ಸರ್ಗ

ಅಷ್ಟಾವಿಂಶಃ ಸರ್ಗಃ

ವನದುಃಖಪತಿಚೋಧನಮ್

ಸ ಏವಂ ಬುವತೀಂ ಸೀತಾಂ ಧರ್ಮಜೋಧ ಧರ್ಮವಶ್ಲಳಃ ।
ನ ನೇತುಂ ಕುರುತೇ ಬುದ್ಧಿಂ ವನೇ ದುಃಖಾನಿಚಂತಯನ್ ॥ ೮
ಸಾಂತ್ಯಯಿತ್ವಾ ಘೃನಸ್ತಾಂ ತು ಚಾಷ್ಟಪಯಾಕುಲೇಕ್ಷಣಾಮ್ ।
ನಿವರ್ತನಾಭೇ ಧರ್ಮಾತ್ಮಾ ವಾಕ್ಯಮೇತದುವಾಚ ಹ ॥ ೯
ಸೀತೇ ಮಹಾಕುಲೀನಾಸಿ ಧರ್ಮೇ ಚ ನಿರತಾ ಸದಾ ।
ಇಹಾಚರಣ್ಣ ಧರ್ಮಂ ತ್ವಂ ಯಥಾ ಮೇ ಮನಸಃ ಸುಖಮ್ ॥೧೦
ಸೀತೇ ಯಥಾ ತ್ವಂ ವಕ್ಷ್ಯಾಮಿ ತಥಾ ಕಾರ್ಯಂ ತ್ವಯಾಬಲೇ ।
ವನೇ ದೋಷಾ ಹಿ ಬಹವೋ ವರತಸ್ತಾನ್ಮಿಚೋಧ ಮೇ ॥ ೪
ಸೀತೇ ವಿಮುಚತ್ತಾಮೇಷಾ ವನವಾಸಕೃತಾ ಮತಿಃ ।
ಬಹುದೋಷಂ ಹಿ ಕಾಂತಾರಂ ವನಮತ್ತಭಿಧೀಯತೇ ॥ ೧೫

ಸರ್ಗ ೨೪

ಶ್ರೀರಾಮನು ವನವಾಸದ ಕಷ್ಟಗಳನ್ನು ಸೀತೆಗೆ ವಿವರಿಸಿ ಹೇಳುವುದು.

ಹೀಗೆ ಸೀತೆಯು ಹೇಳಿದರೂ ಧರ್ಮಜ್ಞನಾದ ಶ್ರೀರಾಮನು ಕಾಡಿನಲ್ಲಿ ಸಂಭವಿಸುವ ಕಷ್ಟಗಳನ್ನು ಚಿಂತಿಸಿ ಅವಳನ್ನು ಕರೆದುಕೊಂಡು ಹೋಗಲು ಬಯಸಲಿಲ್ಲ. ಸೀತೆಯ ಕ್ಷಣಿಲ್ಲಿ ನೀರು ತುಂಬಿತ್ತು. ಆ ಧರ್ಮಾತ್ಮನು ಅವಳನ್ನು ಸಂತ್ಯೇಸುತ್ತ ಹೀಗೆಂದನು (೧-೨) : “ಸೀತೆ, ಮಹಾಕುಲದಲ್ಲಿ ಮಟ್ಟಿದ್ದೀಯೆ. ಧರ್ಮನಿರತಳಾಗಿದ್ದೀಯೆ. ನೀನು ಇಲ್ಲಿಯೇ ಇದ್ದು ಧರ್ಮವನ್ನಾಚರಿಸುತ್ತಿದ್ದರೆ, ನನ್ನ ಮನಸ್ಸಿಗೆ ಶಾಂತಿ ಇರುವುದು. ಸೀತೆ, ನೀನು ಹಂಗಸು - ಅಬಲೆ. ನಾನು ಹೇಳಿದಂತೆ ಮಾಡು. ವನದಲ್ಲಿ ಬಹಳ ಕಷ್ಟಗಳಿವೆ. ನಾನು ಹೇಳುತ್ತೇನೆ, ಕೇಳು (೩-೪) : ವನವಾಸ ಮಾಡುತ್ತೇನೆಂಬ ಈ ಬುದ್ಧಿಯನ್ನು ತ್ಯಜಿಸು. ವನವೆಂದರೆ ಕಷ್ಟಪರಂಪರೆಗಳರುವ ಗೊಂಡಾರಣ್ಯ.

ಹಿತಬುದ್ಧಾ, ಖಲು ವಚೋ ಮಯೀತದಭಿರೀಯತೇ ।
 ಸದಾ ಸುಖಂ ನ ಜಾನಾಮಿ ದುಃಖಮೇವ ಸದಾ ವನಮ್ ॥ ೬
 ಗಿರಿನಿರ್ಮಿರಸಂಭೂತಾ ಗಿರಿಕಂದರವಾಸಿನಾಮ್ ।
 ಸಿಂಹಾನಂ ನಿನದಾ ದುಃಖಾ: ಶ್ರೋತಂ ದುಃಖಮತೋ ವನಮ್ ॥
 ಕ್ರೀಡಮಾನಾಶ್ಚ ಏಸಬ್ಧಾ ಮತ್ತಾ: ಶೊನ್ಯೇ ಮಹಾಮೃಗಾ: ।
 ದೃಷ್ಟಾಪ ಸಮಭವತ್ತಂತೇ ಸಿತೇ ದುಃಖಮತೋ ವನಮ್ ॥ ೭
 ಸಾಗ್ರಹಾ: ಸರಿತಶ್ರೀಪ ಪಂಕವತ್ಯಃ ಸುದುಸ್ತರಾ: ।
 ಮತ್ತೇರಪಿ ಗಜ್ಜೀರ್ವತ್ಯ ಮತೋ ದುಃಖತರಂ ವನಮ್ ॥ ೮
 ಲತಾಕಂಟಕಸಂಕೀರ್ಣಾಃ ಕೃಕವಾಕೂಪನಾದಿತಾಃ ।
 ನಿರಪಾಶ್ಚ ಸುದುಗಾಂಶ್ಚ ಮಾಗಾ ದುಃಖಮತೋ ವನಮ್ ॥ ೯೦
 ಸುಪ್ರತೇ ಪರ್ಣಾಶಾಲಾಸು ಸ್ವಯಂ ಭಗ್ನಾಸು ಭೂತಲೇ ।
 ರಾತ್ರಿಮು ಶ್ರಮಬಿನ್ನೇನ ತಸ್ಯಾದ್ಯಃಖತರಂ ವನಮ್ ॥ ೯೧
 ಅಹೋರಾತ್ರಂ ಚ ಸಂತೋಷಃ ಕರ್ತವ್ಯೋ ನಿಯತಾತ್ಮಾ ।
 ಘಲ್ಯೈವ್ಯಕ್ಷಾವಪತಿತ್ಯಃ ಸಿತೇ ದುಃಖಮತೋ ವನಮ್ ॥ ೯೨

ನಿನ್ನ ಹಿತಕ್ಕಾಗಿ ಈ ಮಾತನ್ನು ಹೇಳುತ್ತಿದ್ದೇನೆ. ವನದಲ್ಲಿ ಸುಖದ ಲೇಶವನ್ನೂ ಕಾಣ. ಅಲ್ಲಿರುವುದು ದುಃಖ ಒಂದೇ (೫-೬). ಅಲ್ಲಿ ಕೇಳಿಸುವುದು ಪರವತಗಳಿಂದ ಧುಮುಕುವ ಗಿರಿನದಿಗಳ ಭೋರಂಬ ಶಬ್ದ, ಗುಹಾ ವಾಸಿಗಳಾದ ಸಿಂಹಗಳ ಗಜನೆ. ಸಿತೇ, ನಿಜವಾದ ಅರಣ್ಯದಲ್ಲಿ ನಿಭಯವಾಗಿ ಸಂಚರಿಸುವ ಘೋರಮೃಗಗಳು ಜನರನ್ನು ಕಂಡರೆ ಅಟ್ಟಿಕೊಂಡು ಬರುತ್ತವೆ (೬-೭). ನದಿಗಳಲ್ಲಿ ಮೌಸಳಿಗಳಿರುತ್ತವೆ; ಕೆಸರು ತುಂಬಿರುತ್ತದೆ. ಮದ್ದಾನೆಗಳಿಗೂ ಕೂಡ ಆ ನದಿಗಳನ್ನು ದಾಟುವುದು ಕಷ್ಟ. ಆದ್ದರಿಂದ ವನವಾಸ ದುಃಖಮಯ. ಬಳ್ಳಿಗಳೂ ಮುಳ್ಳಿಗಳೂ ಹರಡಿರುತ್ತವೆ. ಕಾಡುಕೋಳಿಗಳು ವಿಕಾರವಾಗಿ ಕೂಗುತ್ತವೆ. ದಾರಿಯಲ್ಲಿ ನೀರು ಸಿಗುವುದೇ ದುರ್ಭ. ದಾರಿಯನ್ನು ನಡೆಯುವುದೇ ಕಷ್ಟ (೬-೯೦). ಅರಣ್ಯಾದಲ್ಲಿ ನೆಲದ ವೇಲೆ ಉದುರಿದ ಎಲೆಗಳೇ ಹಾಸಿಗೆ. ಆಯಾಸದಿಂದ ಬಳಲಿದವನು ರಾತ್ರಿಯ ಹೊತ್ತು ಆದರಲ್ಲಿ ವುಲಗಬೇಕು. ವುರದಿಂದ ಬಿದ್ದಿ ಕಾಡುಹಣ್ಣಿಗಳನ್ನೇ ಹಗಲುರಾತ್ರಿಯೂ ಮನಸ್ಸನ್ನು ಬಿಗಿಹಿಡಿದು ತಿನ್ನು

ಉಪವಾಸಶ್ಚ ಕರ್ತ್ವವ್ಯೋ ಯಥಾಪ್ರಾಕ್ರಿಣ ಮೃಧಿಲಿ ।

ಜಟಾಭಾರಶ್ಚ ಕರ್ತ್ವವ್ಯೋ ವಲ್ಯಾಂಬರಧಾರಿಣಾ ॥ ೧೬

ದೇವತಾನಾಂ ಷಿತ್ಯಾಂ ಚ ಕರ್ತ್ವವ್ಯಂ ವಿಧಿಪೂರ್ವಕಮ್ ।

ಪಾಪಾನಾಮತಿಧಿನಾಂ ಚ ನಿತ್ಯಶಃ ಪ್ರತಿಪೂಜನಮ್ ॥ ೧೭

ಕಾರ್ಯಸ್ತಿರಭಾಷೇಕಶ್ಚ ಕಾಲೇ ಕಾಲೇ ಚ ನಿತ್ಯಶಃ ।

ಚರತಾ ನಿಯಮೇನೈವ ತಷ್ಣಾದ್ಯಃಖತರಂ ವನಮ್ ॥ ೧೮

ಉಪಹಾರಶ್ಚ ಕರ್ತ್ವವ್ಯಃ ಕುಸುಮ್ಯಃ ಸ್ವಯಂಮಾಹ್ಯತ್ಯಃ ।

ಆಷೇಣ ವಿಧಿನಾ ವೇದಾಂ ಒಳೇ ದುಃಖಮತೋ ವನಮ್ ॥ ೧೯

ಯಥಾಲಭೀಣ ಸಂತೋಷಃ ಕರ್ತ್ವವ್ಯಸ್ತೇನ ಮೃಧಿಲಿ ।

ಯತಾಹಾರ್ಯವನಚರ್ಯನಿತ್ಯಂ ದುಃಖಮತೋ ವನಮ್ ॥ ೨೦

ಅತೀವ ವಾತಾಸ್ತಿಮಿರಂ ಬುಭುಕ್ಷು ಭಾತ್ ನಿತ್ಯಶಃ ।

ಭಯಾನಿ ಚ ಮಹಾಂತ್ಯತ್ತ ತತೋ ದುಃಖತರಂ ವನಮ್ ॥ ೨೧

ಬೇಕು. ಅದರಿಂದಲೇ ತೈಪ್ತಿಪಡಬೇಕು. ಸಿತೇ, ವನವಾಸ ಕಷ್ಟ (೧೧-೧೨). ಕಾಡಿನಲ್ಲಿ ಯಥಾಶಕ್ತಿ ಉಪವಾಸವಿರಬೇಕಾಗುತ್ತದೆ. ಜಟೆಯನ್ನು ಬೆಳೆಸಿ ನಾರುಬಟ್ಟೆಯನ್ನುಡಬೇಕಾಗುತ್ತದೆ. ಅಂಥ ಸ್ಥಳದಲ್ಲಿಯೂ ದೇವಪಿತೃ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಲೇಬೇಕು. ಬಂದ ಅತಿಧಿಗಳನ್ನು ಸತ್ಯರಿಸಲೇಬೇಕು (೧೨-೧೪). ಮತ್ತು ಅಲ್ಲಿ ನಿಯಮಪೂರ್ವಕವಾಗಿ ಇರಬೇಕಾದರಿಂದ ಪ್ರತಿದಿನ ಮೂರು ಹೊತ್ತು ಸರಿಯಾದ ಕಾಲದಲ್ಲಿ ಸಾನ್ಯ ಮಾಡಬೇಕು. ನಿತ್ಯಪು ತನೇ ಹೂಗಳನ್ನು ಬಿಡಿಸಿ ತಂದು ವೇದೋಕ್ತೇ ವಿಧಿಯಿಂದ ವೇದಿಕೆಯಲ್ಲಿ ಅಗ್ನಿಯನ್ನು ಪೂಜಿಸಬೇಕು. ಬಾಲೆ / ನಿನಗೆ ತಿಳಿಯಿದು. ವನವಾಸ ಬಹಳ ಕಷ್ಟ (೧೫-೧೬). ಮೃಧಿಲಿ, ಕಾಡಿನಲ್ಲಿರುವವರು ಮಿತವಾಗಿ ದೂರಕಿಂದಪ್ಪು ಅಹಾರದಿಂದಲೇ ತೈಪ್ತರಾಗಬೇಕಾಗುತ್ತದೆ. ಅಲ್ಲಿ ಗಾಳಿಯ ಹೊಡಿತ ಹೆಚ್ಚು. ರಾತ್ರಿಯೆಲ್ಲ ಘೋರ ಕತ್ತಲೆ. ಹಸಿವು ತಪ್ಪಿದ್ದೇ ಇಲ್ಲ. ಭಯಪಡಬೇಕಾದ ಸಂದರ್ಭಗಳು ಬಹಳ ಬರುತ್ತವೆ. ಆದ್ದರಿಂದ

ಸರೀಸ್ವಪಾಶ್ಚ ಬಹವೋ ಬಹರೂಪಾಶ್ಚ ಭಾಮಿನಿ ।
ಚರಂತಿ ಪೃಥಿವೀಂ ದಪಾತ್ತತೋ ದುಃಖತರಂ ವನಮ್ ॥ ೧೯
ನದೀನಿಲಯನಾಃ ಸಪಾ ನದೀಕುಟಿಲಗಾಮಿನಃ ।
ತಿಷ್ಣಂತಾಘಾತ್ಯತ್ ಪಂಥಾನಂ ತತೋ ದುಃಖತರಂ ವನಮ್ ॥ ೨೦
ಪತಂಗಾ ವೃತ್ತಿಕಾಃ ಕೇಟಾ ದಂಶಾಶ್ಚ ಮಶಕ್ಪೈಃ ಸಹ ।
ಬಾಧಂತೇ ನಿತ್ಯಮಬಲೇ ತಸ್ಮಾದ್ಯಃಖತರಂ ವನಮ್ ॥ ೨೧
ದುಮಾಃ ಕಂಟಕಿನಶ್ಲೇಷ ಕುಶಕಾಶಾಶ್ಚ ಭಾಮಿನಿ ।
ವನೇ ವಾಕುಲಶಾಖಾಗಾಸ್ತೇನ ದುಃಖತರಂ ವನಮ್ ॥ ೨೨
ಕಾಯ್ಕ್ಷೇಶಾಶ್ಚ ಬಹವೋ ಭಯಾನಿ ವಿವಿಧಾನಿ ಚ ।
ಆರಣ್ಯಾವಾಸೇ ವಸತೋ ದುಃಖಮೇವ ತತೋ ವನಮ್ ॥ ೨೩
ಕೋಧಲೋಭೋ ವಿಮೋಕ್ಷವ್ಯೈ ಕರ್ತವ್ಯ ತಪಸೇ ಮತಿಃ ।
ನ ಭೀತವ್ಯಂ ಚ ಭೀತವ್ಯೈ ನಿತ್ಯಂ ದುಃಖಮತೋ ವನಮ್ ॥ ೨೪

ವನವಾಸ ಅತ್ಯಂತ ದುಃಖಕರವಾದದ್ದು (೧೯-೨೪). ನಾನು ಬಗೆಯ ಹಾವುಗಳು ದರ್ಶಿಸಿದಂದ ವನ ಪ್ರದೇಶದಲ್ಲಿ ಸಂಚರಿಸುತ್ತವೆ. ನದಿಗಳಲ್ಲಿ ವಾಸ ಮಾಡುವ ಸರ್ವಗಳು ನದಿಗಳಂತೆ ಹೊಂಕಾಗಿ ತಿರುಗುತ್ತ ದಾರಿಯನ್ನು ಅಧ್ಯಗಟ್ಟಿ ನಿಲ್ಲುತ್ತವೆ. ವನವಾಸವೆಂಬುದು ದುಃಖಮಯ (೨೦-೨೫). ಮಿಡತೆ, ಬೇಳು, ಹುಳು, ಕಾಡುನೊಣ, ಸೊಳ್ಳಿ ಇವುಗಳ ಕಾಟ ನಿತ್ಯಪೂ ತಪ್ಪಿದ್ದಲ್ಲ. ಆದ್ದರಿಂದ ಸೀತೆ, ವನವಾಸದಲ್ಲಿ ಸುಖವಿಲ್ಲ. ಕಾಡಿನಲ್ಲಿ ಮುಳ್ಳು ಮರಗಳ ಹೊಂಬಿಗಳು ಕೆಳಗೆ ಜೊತುಬಿದ್ದ ಹರಡಿರುತ್ತವೆ. (ಕಾಲಿಗೆ ಚುಚ್ಚಿಪ ಒರಟಾದ) ದಭೀಗಳೂ ಉಪೇಯ ಹಲ್ಲುಗಳೂ ಬೆಳೆದಿರುತ್ತವೆ (೨೧-೨೫). ಕಾಡಿನಲ್ಲಿ ಇರತಕ್ಕವರಿಗೆ ಶರೀರ ಶ್ರಮವ ಅತಿಯಾಗಿ ಸಂಭವಿಸುತ್ತದೆ. ನಾನು ಬಗೆಯ ಆಪತ್ತಿಗಳು ಕಾದಿರುತ್ತವೆ. ಅಲ್ಲಿ ದುಃಖವನ್ನು ಬಿಟ್ಟರೆ ಇನ್ನೇನೂ ಇಲ್ಲ. ವನದಲ್ಲಿ ಎಂಥ ಸನ್ನವೇಶ ಒದಗಿದರೂ ಹೊಪ ಮಾಡಿಕೊಳ್ಳುವಂತಿಲ್ಲ. ಲೋಭದಿಂದ ಪ್ರಯೋಜನವಿಲ್ಲ. ಇವೆರಡನ್ನೂ ವಚ್ಚಿಸಿ ಕೇವಲ ತಪ್ಪಿನಲ್ಲಿ ಬುದ್ಧಿಯನ್ನಿಡಬೇಕು. ಭಯಕ್ಕೆ ಬೇಕಾದಮ್ಮು ಕಾರಣವಿರುತ್ತದೆ. ಅದರೂ ಹೆದರದೆ ಇರಬೇಕು. ವನವಾಸ ಬಹಳ ಕಮ್ಮೆ

ತದಲಂ ತೇ ವನಂ ಗತ್ತಾ ಕ್ಷಮಂ ನ ಹಿ ವನಂ ತವ |
ವಿಮೃಶನಿಹ ಪಶ್ಯಾಮಿ ಬಹುದೋಷಕರಂ ವನಮ್ || ೨೯

ವನಂ ತು ನೇತುಂ ನ ಕೃತಾ ಮತಿಸ್ತದಾ
ಬಭೂವ ರಾಮೇಣ ಯದಾ ಮಹಾತ್ಮನಾ |

ನ ತಸ್ಯ ಸೀತಾ ವಚನಂ ಚಕಾರ ತತ್
ತತೋಽಬ್ರವೀದಾಮಮಿದಂ ಸುದು:ಖಿತಾ || ೨೯

ಇತಿ ಶ್ರೀಮದಾಮಾಯಣೇ ಅಯೋಧ್ಯಾಕಾಂಡೇ ಅಷ್ಟಾವಿಂಶಃ ಸರ್ಗ:

(೨೨-೨೪). ಆದ್ದರಿಂದ ಸೀತೆ, ನೀನು ವನಕ್ಕೆ ಬರಬೇಡ. ವನವು ನಿನಗೆ ಯೋಗ್ಯವಲ್ಲ. ಎಷ್ಟು ಆಲೋಚಿಸಿದರೂ ವನವಾಸದಲ್ಲಿ ದೋಷಗಳೇ ನನಗೆ ಕಂಡು ಬರುತ್ತವೆ” ಎಂದು ನುಡಿದನು (೨೯). ಸೀತೆಯನ್ನು ಕಾಡಿಗೆ ಕರೆದುಕೊಂಡು ಹೋಗಲು ಸಮೃತಿಸದೆ ಮಹಾತ್ಮನಾದ ಶ್ರೀರಾಮನು ಈ ಪ್ರಕಾರ ಹೇಳಲಾಗಿ ಸೀತೆಯು ಅದಕ್ಕೆ ಒಪ್ಪಲಿಲ್ಲ. ಅವಣ ತಾನು ಕಾಡಿಗೆ ಬರುತ್ತೇನೆಂದು ಅಳುತ್ತಾ ರಾಮನಿಗೆ ಹೇಳಿದಳು (೨೯).

ಇಲ್ಲಿಗೆ ಶ್ರೀಮದಾಮಾಯಣದ ಅಯೋಧ್ಯಾಕಾಂಡದಲ್ಲಿ ಇಷ್ಟೇಂಟನೆಯ ಸರ್ಗ

ಏಕೋನತ್ತಿಂಶಃ ಸರ್ಗಃ

ವನಾಸುಗಮನಯಾಚಾಳಾನಿಬಂಧಃ

ಎತತ್ತು ವಚನಂ ಶುತ್ತಾ ಸೀತಾ ರಾಮಸ್ಯ ದುಃಖಿತಾ ।

ಪ್ರಸಕ್ತಾಶುಮುಖೀ ಮಂದಮಿದಂ ವಚನಮಬ್ರವೀತ್ ॥ ೮

ಯೇ ತ್ವಯಾ ಕೀರ್ತಿತಾ ದೋಪಾ ವನೇ ವಸ್ತುವ್ಯತಾಂ ಪ್ರತಿ ।

ಗುಣಾನಿತ್ಯೇವ ತಾನ್ನಿಧಿ ತವ ಸೈಹಪುರಸ್ವತಾನಾ ॥

೯

ಮೃಗಾಃ ಸಿಂಹಾ ಗಜಾಶ್ಚೈವ ಶಾಂಕಂಲಾಃ ಶರಭಾಸ್ಥಾ ।

ಚಮರಾಃ ಸ್ಯಮರಾಶ್ಚೈವ ಯೇ ಊನ್ಯೇ ವನಭಾರಿಣಾಃ ।

೧೦

ಅದ್ವ್ಯಾರೂಪಪೂರ್ವತ್ತಾತ್ ಸರ್ವೇ ತೇ ತವ ರಾಘವ ॥

ರೂಪಂ ದೃಷ್ಟಾಪ ಪಸರ್ವೇಯುಭರಯೇ ಸರ್ವೇ ಹಿ ಬಿಭೃತಿ ॥೧೧

ತ್ವಯಾ ಚ ಸಹ ಗಂತವ್ಯಂ ಮಯಾ ಗುರುಜನಾಳಾಯಾ ।

ತ್ವದ್ವಿಯೋಗೇನ ಮೇ ರಾಮ ತ್ವತ್ವಯಮಿಹ ಜೀವಿತಮಾ ॥

ಸರ್ಗ ೨೬

ಸೀತೆಯು ತನ್ನನ್ನ ವನವಾಸಕ್ಕೆ ಕರೆದುಕೊಂಡು ಹೋಗಬೇಕೆಂದು
ಶ್ರೀರಾಮನನ್ನ ನಿಬಂಧಿಸುವುದು.

ಶ್ರೀರಾಮನ ವಚನವನ್ನ ಕೇಳಿ ಸೀತೆಯು ದುಃಖಿತಾದಳು. ಕಣ್ಣೀರು ಹರಿಯಿತು. ಅವಳು ಮೆಲ್ಲಗೆ ಹೇಳತ್ತೊಡಗಿದಳು. “ಶ್ರೀರಾಮ, ವನವಾಸದಲ್ಲಿ ಸಂಭವಿಸುವ ಕಷ್ಟಗಳನ್ನ ನೀನು ಹೇಳಿದೆ. ನಿನ್ನ ಪ್ರೇಮವು ನನ್ನಲ್ಲಿರುವಾಗ ಅವೆಲ್ಲವೂ ನನಗೆ ಗುಣಗಳಾಗಿಯೇ ತೋರುತ್ತವೆಯೆಂದು ತಿಳಿ (೮-೨). ಸಿಂಹ ಅನೇ ಹುಲಿ ಶರಭ ಚಮರೀಮೃಗಕಡವ ಮುಂತಾದ ಕಾಡುಮೃಗಗಳಿಲ್ಲವೂ ಎಂದೂ ಕಾಣದ ನಿನ್ನ ಮನುಷ್ಯ ರೂಪವನ್ನ ಕಂಡೊಡನೆ ಹೆದರಿ ಓಡಿ ಹೋಗುತ್ತವೆ. ಭಯದ ಕಾರಣವಿದ್ದಾಗ ಎಲ್ಲರಿಗೂ ಭಯಾಗುತ್ತದೆ (೯-೪). ಗುರುಜನರು ನಿನಗೆ ಅಜ್ಞವಾಡಿದ ವೇಲೆ ನಿನ್ನಾಡನೆ ನಾನೂ ಹೋಗಲೇಬೇಕು. ಇಲ್ಲದಿದ್ದರೆ ನಿನ್ನ ವಿಯೋಗದಿಂದ

ನ ಚ ಮಾಂ ತ್ವಾತ್ಮಮಿಷಣಾಮುಪಿ ಶಕೋತಿ ರಾಘವ |
ಸುರಾಜಾಮೀಶ್ವರಃ ಶಕೃ ಪ್ರಥಮ್ಯಯಿತುಮೋಜಾ || ೬
ಹತಿಹೀನಾ ತು ಯಾ ನಾರೀ ನ ಸಾ ಶಕ್ತಿ ಜೀವಿತುಮ್ |
ಕಾಮಮೇವಂವಿಧಂ ರಾಮ ತ್ವಯಾ ಮಮ ವಿದರ್ಶಿತಮ್ || ೭
ಅಧವಾಹಿ ಮಹಾಪೂಜ್ಞ ಬಾಹ್ಯಾಜಾನಾಂ ಮಯಾ ಶೃತಮ್ |
ಪುರಾ ಹಿತ್ಯಗ್ರಹೇ ಸತ್ಯಂ ವಸ್ತುವ್ಯಂ ಕಿಲ ಮೇ ವನೇ || ೮
ಲಕ್ಷಣಿಭೀಕ್ರಿ ದ್ವಿಜಾತಿಭೃಃ ಶುತ್ತಾಹಂ ವಚನಂ ಪುರಾ |
ವನವಾಸಕ್ತೋತ್ಸಾಹಾ ನಿತ್ಯಮೇವ ಮಹಾಬಲ || ೯
ಆದೇಶೋ ವನವಾಸಸ್ಮಿ ಪಾಪ್ರವ್ಯಃ ಸ ಮಯಾ ಕಿಲ ||
ಸಾ ತ್ವಯಾ ಸಹ ತತ್ತಾಹಂ ಯಾಸ್ಯಾಮಿ ಶಿರು ನಾನ್ಯಥಾ || ೧೦
ಕೃತಾದೇಶಾ ಭವಿಷ್ಯಾಮಿ ಗಮಿಷ್ಯಾಮಿ ಸಹ ತ್ವಯಾ |
ಶಾಲಶ್ಚಾಯಂ ಸಮುತ್ಸ್ವಃ ಸತ್ಯವಾಗ್ಧವತು ದ್ವಿಜಃ || ೧೧

ನಾನಿಲ್ಲಿ ಪ್ರಾಣವನ್ನು ಬಿಡಬೇಕು. ನಿನ್ನ ಸಮೀಪದಲ್ಲಿರುವಾಗ ನನಗೆ ಯಾರಿಂದಲೂ ತೊಂದರೆ ಇಲ್ಲ, ದೇವೇಶ್ವರನಾದ ಇಂದ್ರನಿಗೂ ನನಗೆ ತೊಂದರೆ ಹೊಡುವ ಸಾಮಧ್ಯವಿಲ್ಲ (೫-೬). ಗಂಡನನ್ನಾಗಲಿಧ ಹೆಂಗಸು ಪ್ರಾಣವನ್ನು ಧರಿಸಿರಲಾರಳು. ಈ ವಿಷಯದಲ್ಲಿ ಎಷ್ಟೋಸಲ ನೀನೇ ನಿದರ್ಶನಗಳನ್ನು ಹೊಟ್ಟಿ ಹೇಳಿದ್ದೀರೆ. ಮಹಾಪೂಜ್ಞಾದ ನಿನಗೆ ಇದು ತಿಳಿಯದೆ? ಅಲ್ಲದೆ ಹಿಂದೆ ನಾನು ತಂದೆಯ ಮನೆಯಲ್ಲಿರುವಾಗ ಬಾಹ್ಯಾಜಾಯ ಹೇಳಿದ ಸತ್ಯವಾಕ್ಯವನ್ನು ಕೇಳಿದ್ದೇನು. ನನಗೆ ವನವಾಸದ ಯೋಗವಿದೆಯೆಂದು ಅವರು ಹೇಳಿದ್ದರು (೨-೮). ಜೋತಿಃಶಾಸ್ತ್ರಜ್ಞರಾದ ಆ ಬಾಹ್ಯಾಜಾರ ಮಾತನ್ನು ಕೇಳಿ ವನವಾಸವು ಯಾವಾಗ ಸಂಭವಿಸುವದೆಂದು ನಾನು ಉತ್ತಾಪ ಪ್ರಾಣಾಳಾಗಿಯೇ ಇದ್ದೇನೆ. ನಾನು ವನವಾಸವನ್ನನುಭವಿಸಬೇಕೆಂಬ ದೃವಸಂಕಲ್ಪವು ನಡೆಯಲೇಬೇಕಲ್ಲವೇ? ಪ್ರಾಣಕಾಂತ, ನಾನು ನಿನ್ನೊಡನೆ ಕಾಡಿಗೆ ಬರುತ್ತೇನೆ. ನನಗೆ ಬೇರೆ ದಾರಿಯಲ್ಲ (೯-೧೦). ನಿನ್ನೊಡನೆ ಬಂದು ದೃವಸಂಕಲ್ಪವನ್ನನುಭವಿಸುತ್ತೇನೆ. ಅದಕ್ಕೆ ತಕ್ಷ ಸಮಯವೀಗ ಪಾಪ್ರವಾಗಿದೆ. ಆ ಬಾಹ್ಯಾಜಾನ ಮಾತು ಸತ್ಯವಾಗಲಿ |

ವನವಾಸೇ ಹಿ ಜಾನಾಮಿ ದುಃಖಾನಿ ಬಹುಧಾ ಈಲ ।

ಪಾಪ್ಯಂತೇ ನಿಯತಂ ಏರ ಪುರುಷೈರಕೃತಾತ್ಮಭಿಃ ॥ ೮೨

ಕನ್ಯಾಯಾ ಚ ಷಿತುಗ್ರೇಹೇ ವನವಾಸಃ ಶ್ರುತೋ ಮಯಾ ।

ಭಿಕ್ಷಿಣ್ಯಾಃ ಸಾಧುವೃತ್ಯಾಯಾ ಮಮ ಮಾತುರಿಹಾಗೃತಃ ॥ ೮೩

ಪ್ರಸಾದಿತಶ್ಚ ವೈ ಪೂರ್ವಂ ತ್ವಂ ವೈ ಬಹುವಿಧಂ ಪ್ರಭೋ ।

ಗಮನಂ ವನವಾಸಸ್ಯ ಕಾಂಕ್ಷಿತಂ ಹಿ ಸಹ ತ್ವಾಯಾ ॥ ೮೪

ಕೃತಕೃಣಾಹಂ ಭರ್ವಂ ತೇ ಗಮನಂ ಪ್ರತಿ ರಾಘವ ।

ವನವಾಸಸ್ಯ ಶೂರಸ್ಯ ಚರ್ಯಾ ಹಿ ಮಮ ರೋಚತೇ ॥ ೮೫

ಶುದ್ಧಾತ್ಮನ್ ಪೈಮಭಾವಾಧಿ ಭವಿಷ್ಯಾಮಿ ವಿಕಲ್ಪಾ ।

ಭತಾರಮನುಗಭ್ಯಂತೇ ಭತಾರ ಹಿ ಮಮ ದೈವತಪ್ರ ॥ ೮೬

ಕಾಡಿನಲ್ಲಿರುವಾಗ ನಾನಾ ಬಗೆಯ ಕಷ್ಟಗಳು ಬರುತ್ತವೆಯೆಂಬುದನ್ನು ನಾನೂ ಬಿಲ್ಲಿಸು. ಅವೆಲ್ಲವೂ ದೃಢನಿಶ್ಚಯವಿಲ್ಲದ ಹೇಡಿಗಳಿಗೆ ಮಾತ್ರ (ಗ್ರ-೮೨). ನಾನು ಕನ್ಯೆಯಾಗಿ ತಂದೆಯ ಮನೆಯಲ್ಲಿದ್ದಾಗ ಒಂದು ಸಲ ತಾಯಿಯ ಹತೀರ ಕುಳಿತಿದ್ದನು. ಆಗ ಸಾಧುಸ್ಥಭಾವದ ಒಬ್ಬ ತಾಪಸಿಯು ನನಗೆ ವನವಾಸದ ಯೋಗೀವಿದೆಯೆಂದು ಹೇಳಿದನ್ನು ಕೇಳಿದ್ದನೆ (ಗ್ರು). ಎಷ್ಟೋ ಸಲ ನಿನ್ನೊಡನೆ ನಾವಿಬ್ರಾಹಿ ಕಾಡಿಗೆ ಹೋಗಿ ಕೆಲವು ಕಾಲ ವಿಹರಿಸಿಕೊಂಡಿದ್ದು ಬರೋಣವೆಂದು ಬೇಡಿಕೊಂಡಿದೇನೆ. ಆಗಲೇಂದು ನೀನೂ ಒಳ್ಳಿದ್ದೀರ್ಯು / ನಾಥ, ನಿನ್ನೊಡನೆ ವನವಿವಾಸ ನನಗೆ ಇಷ್ಟವಾಗಿದ್ದೇ ಸರಿ (ಗ್ರು). ವನಕ್ಕೆ ಹೋಗುವುದೆಂದರೆ ನನಗೆ ಒಂದು ಉತ್ತವ. ಶ್ರೀರಾಮ, ನಿನಗೆ ಮಂಗಳವಾಗಲಿ / ಕಾಡಿನಲ್ಲಿ ವಾಸವಾಡುವಾಗ ಶೂರನಾದ ನಿನ್ನ ಪರಿಚಯೇ ಮಾಡಲು ನನಗೆ ಬಹಳ ಪ್ರೀತಿ (ಗ್ರು). ನಿನ್ನ ಆತ್ಮ ಪರಿಶುದ್ಧವಾದದ್ದು. ಪೈಮಭಾವದಿಂದ ನಿನ್ನ ಸೇವೆವೂಡಿ ಪಾಪವನ್ನು ತೊಳೆದುಕೊಳ್ಳುತ್ತೇನೆ. ಪತಿಯೇ ನನ್ನ ದೇವರು. ಪರಲೋಕದಲ್ಲಿಯೂ ನಿನ್ನ

* ಹಿತೆಯ ತಾಯಿಯ ಹೇಸರು ವಾಲ್ಯಾಚಿರಾಮಾಯಣಾದಲ್ಲಿ ಉಕ್ತವಾಗಿಲ್ಲ. ಅವಳ ಹೇಸರು ಸುನಯನೇ ಎಂದು ಹುಳಿದಾಸರಾಮಾಯಣಾದಲ್ಲಿ ಹೇಳಿದೆಯಂತೆ.

ಪೇತ್ಯಭಾವೇಷಿ ಕಲ್ಯಾಣಃ ಸಂಗಮೋ ಮೇ ಸಹ ತ್ವಯಾ ।

ಶುತ್ತಿಹೀ ಶೂಯತೇ ಪುಣ್ಯಾ ಬ್ರಾಹ್ಮಣಾಂ ತಪಸ್ಸಿನಾಮ್ ॥೧೨

ಇಹ ಲೋಕೇ ಚ ಷಿತ್ಯಭಿಯಾ ಸ್ತ್ರೀ ಯಸ್ಯ ಮಹಾಮತೇ ।

ಅಧಿಧರ್ಥತ್ವಾ ಸ್ವಧರ್ಮೇಣ ಪೇತ್ಯಭಾವೇಷಿ ತಸ್ಯ ಸಾ ॥ ೧೩

ಏವಮಸ್ಯಾತ್ ಸ್ವಾಂ ನಾರೀಂ ಸುವೃತ್ತಾಂ ಹಿಂ ಪತಿವೃತಾಮ್ ।

ನಾಭರೋಚಯಸೇ ನೇತುಂ ತ್ವಂ ಮಾಂ ಕೇನೇಹ ಹೇತುನಾ ॥೧೪

ಭಕ್ತಾಂ ಪತಿವೃತಾಂ ದೀನಾಂ ಮಾಂ ಸಮಾಂ ಸುಖದುಃಖಯೋಃ ।

ನೇತುಮಹಾಸಿ ಕಾಕುತ್ಸಾ ಸಮಾನಸುಖದುಃಖನೀಮ್ ॥ ೧೫

ಯದಿ ಮಾಂ ದುಃಖಿತಾಮೇವಂ ವನಂ ನೇತುಂ ನ ಚೀಷ್ಟಸಿ ।

ಏಷಮಗ್ರಿಂ ಜಲಂ ವಾಹಮಾಸಾಸ್ಯೇ ಮೃತ್ಯುಕಾರಣಾತ್ ॥ ೧೬

ಸಂಗಮ ನನಗಾಗಲಿ / ಅದೇ ನನಗೆ ಕಲ್ಯಾಣವನ್ನು ತರುವುದು. ಈ ವಿಷಯದಲ್ಲಿ ತಪಸ್ಸಿಗಳಾದ ಬ್ರಾಹ್ಮಣರು ಉಚ್ಚರಿಸುವ ಪುಣ್ಯಕರವಾದ ವೇದ ವಚನವಿದೆ (೧೮-೧೯). ‘ಈ ಲೋಕದಲ್ಲಿ ತಂದೆತಾಯಿಗಳು ಸ್ವಧರ್ಮವನ್ನನುಸರಿಸಿ ಜಲಧಾರಾಪೂರ್ವಕವಾಗಿ ಯಾವ ಕನ್ಯೆಯನ್ನು ಯಾವ ಪುರುಷನಿಗೆ ಕೊಟ್ಟಿ ಮದುವೆ ಮಾಡುವರೋ ಪರಲೋಕದಲ್ಲಿಯೂ ಅವಳಿಗೆ ಆ ಪುರುಷನೇ ಪತಿಯಾಗುವನು’ ಎಂದು ವೇದವು ಹೇಳುತ್ತದೆ (೧೮). ಹೀಗಿರುವಾಗ ನಿನ್ನ ಕೈಹಿಡಿದ ಪತ್ನಿಯಾಗಿ ನಿರ್ದೇಷಣಾಗಿ ಪತಿಪ್ರತೆಯಾಗಿರುವ ನನ್ನನ್ನು ಯಾವ ಕಾರಣದಿಂದ ನಿನ್ನೊಡನೆ ಕರೆದುಕೊಂಡು ಹೋಗುವುದಿಲ್ಲ? ನಿನಗೆ ಏಕೆ ಮನಸ್ಸಿಲ್ಲ? ಶ್ರೀರಾಮ, ನಾನು ನಿನ್ನ ಭಕ್ತಿಭಾಗಿದ್ದೇನೆ; ಪತಿಯಾದ ನಿನ್ನನ್ನೇ ನಂಬಿದ್ದೇನೆ; ದೀನಭಾಗಿದ್ದೇನೆ; ನಿನ್ನ ಸುಖದುಃಖಗಳಿಗೆ ಸಮಭಾಗಿಯಾಗಿದ್ದೇನೆ. ನನ್ನನ್ನು ಕರೆದುಕೊಂಡು ಹೋಗು (೧೯-೨೦). ಇಷ್ಟ ದುಃಖಿತಾದ ನನ್ನನ್ನು ಬಿಟ್ಟು ಹೋದರೆ ನನಗೆ ಮರಣವೇ ಗತಿ. ವಿಷವನ್ನು ಕುಡಿದೂ ಬೆಂಕಿಗೆ ಬಿಡ್ದ್ವೈ ನೀರಿಗೆ

ಏವಂ ಬಹುವಿಧಂ ತಂ ಸಾ ಯಯಾಚೇ ಗಮನಂ ಪ್ರತಿ ।
ನಾನುಮೇನೇ ಮಹಾಭಾಷ್ಯಾಂ ನೇತುಂ ವಿನಜನಂ ವನಮಾ ॥

ಏವಮುಕ್ತಾ ತು ಸಾ ಚಂತಾಂ ಮೃಧಿಲೀ ಸಮುಪಾಗತಾ ।
ಸ್ವಾಪಯಂತೀವ ಗಾಮುಷ್ಟಿರಶುಭಿನ್ರಯನಚ್ಯತ್ತಃ ॥

ಚಂತಯಂತೀಂ ತಥಾ ತಾಂ ತು ನಿವರ್ತ್ಯಾಯಿತುಮಾತ್ಕಾಣ ।
ಕೋಧಾವಿಷ್ಣಾಂ ತು ವೈದೇಹಿಂ ಕಾಕುತ್ತೊಽಂಭಾಂತ್ಯಯತ್

ಇತಿ ಶ್ರೀಮದ್ಭಾಷಾಯಣೇ ಅಯೋಧ್ಯಾಕಾಂಡೇ ಏಕೋನತ್ತಿಂಂಶಃ ಸರ್ಗ:

ಧುಮುಕಿಯೋ ಪ್ರಾಣವನ್ನು ಬಿಡುತ್ತೇನೆ” ಎಂದಳು (೨೧). ಹೀಗೆ ಬಹು ವಿಧದಲ್ಲಿ ಅವಳು ಬೇಡಿಕೊಂಡರೂ ನಿಜನವಾದ ವನಕ್ಕೆ ಅವಳನ್ನು ಕರೆದೊಯ್ಯಲು ಶ್ರೀರಾಮನು ಒಪ್ಪಲಿಲ್ಲ. ಬೇಡಪೆಂದೇ ಅವನು ಹೇಳುತ್ತಿರುವದನ್ನು ಕೇಳಿ ಮೃಧಿಲಿಗೆ ಚಂತಯು ಆವರಿಸಿತು. ಅವಳ ನೇತ್ರಗಳಿಂದ ಬಿಸಿಯಾದ ಕಣ್ಣೀರು ಸುರಿದು ಸುರಿದು ಭೂಮಿಗೆ ಸ್ತಾನವಾಯಿತು (೨೨-೨೩). ವೈದೇಹಿಯ ವ್ಯಧಿಪಡುತ್ತ ಕುಪಿತಳಾದಳು. ಆಗಲೂ ಸ್ಥಿರಚಿತ್ತನಾದ ಶ್ರೀರಾಮನು ಅವಳ ಪ್ರಯತ್ನವನ್ನು ತಪ್ಪಿಸುವದಕ್ಕಾಗಿ ಅನೇಕ ವಿಧದಲ್ಲಿ ಸಮಾಧಾನ ಹೇಳಿದನು (೨೪).

ಇಲ್ಲಿಗೆ ಶ್ರೀಮದ್ಭಾಷಾಯಣದ ಅಯೋಧ್ಯಾಕಾಂಡದಲ್ಲಿ ಇಪ್ಪತ್ತೊಂಬತ್ತನೇಯ ಸರ್ಗ

ತ್ರಿಂಶಃ ಸರ್ಗಃ

ವನಗಮನಾಭ್ಯಪಪತ್ತಃ

- ಸಾಂಕ್ಷ್ಯಮಾನಾ ತು ರಾಮೇಣ ಮೈಧಿಲೀ ಜನಕಾತ್ಮಜಾ । ೧
 ವನವಾಸನಿಮಿತ್ತಾಯ ಬತಾರಮಿದಮಬ್ರವೀತ್ ॥
- ಸಾ ತಮುತ್ತಮಸಂವಿಗ್ನಾ ಸೀತಾ ವಿಪುಲವಕ್ಷಸಮ್ । ೨
 ಪ್ರಣಿಯಾಚ್ಯಾಭಿಮಾನಾಭ್ಯ ಪರಿಚಕ್ಷೇಪ ರಾಘವಮ್ ॥
- ಕಂ ತ್ವಾಮನಸ್ತತ ವೈದೇಹಃ ಹಿತಾ ಮೇ ಏಧಿಲಾಧಿಪಃ । ೩
 ರಾಮ ಜಾಮಾತರಂ ಪ್ರಾಪ್ಯ ಸ್ತ್ರಿಯಂ ಪುರುಷವಿಗ್ರಹಮ್ ॥
- ಅನೃತಂ ಬತ ಲೋಕೋಯಮಜಾಣಾದ್ಯದಿ ವಕ್ಷ್ಯತಿ । ೪
 ತೇಜೋ ನಾಸ್ತಿ ಪರಂ ರಾಮೇ ತಪತೀವ ದಿವಾಕರೇ ॥
- ಕಂ ಹಿ ಕೃತ್ವಾ ವಿಷಣ್ಣಸಂ ಕುತೋ ವಾ ಭಯಮಸ್ತಿ ತೇ । ೫
 ಯತ್ ಪರಿತ್ಯಕ್ತಕಾಮಸ್ಸಂ ಮಾಮನಸ್ಯಪರಾಯಣಾಮ್ ॥

ಸರ್ಗ ೧೦

ಸೀತೆಯು ಕಾಡಿಗೆ ಬರುವುದಕ್ಕೆ ಶ್ರೀರಾಮನು
 ಗತ್ಯಂತರವಿಲ್ಲದೆ ಸಮೃತಿಸುವುದು.

ಶ್ರೀರಾಮನು ಅನೇಕ ವಿಧದಲ್ಲಿ ಸಮಾಧಾನ ಹೇಳಿದರೂ ಗಣಿಸದೆ ಜಾನಕಿಯು ವನವಾಸಕ್ಕೆ ಹೋಗುವ ಉದ್ದೇಶದಿಂದ ಪತಿಯನ್ನು ನೋಡಿ ಪುನಃ ಹೇಳಿದಳು. ಒಹಳ ಉದ್ದೇಗ ಹೊಂದಿದ್ದ ಸೀತೆಯು ಶ್ರೀರಾಮನಲ್ಲಿದ್ದ ಪ್ರೇಮದಿಂದಲೂ ಸಲಿಗೆಯಿಂದಲೂ ಅವನನ್ನು ನಿಂದಿಸಿ ನುಡಿದಳು (೧-೨) : “ನನ್ನ ತಂದೆಯಾದ ಮಿಥಿಲೇಶ್ವರನು ನೀನೊಬ್ಬ ಗಂಡುವೇಷದ ಹೆಣ್ಣು ಆಳಿಯನಾದೆಯೆಂದು ತಿಳಿದಿದ್ದನೆ? ಪ್ರಜ್ಞಲಿಸುವ ಸೂರ್ಯನಂತೆ ಶ್ರೀರಾಮನು ಮಹಾತೇಜಸ್ಸಿ ಎಂದು ಜನರಾಡಿಕೊಳ್ಳುವುದೆಲ್ಲ ಬರಿಯ ಸುಳ್ಳ. ಅಜಾಣನದಿಂದ ಜನರು ಹಾಗೆ ಹೇಳಿಕೊಳ್ಳುತ್ತಾರೆ (೨-೩). ನಿನ್ನನ್ನೇ ನಂಬಿರುವ ನನ್ನನ್ನು ಬಿಟ್ಟುಹೋಗುವೆನೆಂದು ಹೇಳುತ್ತೀರುಲ್ಲ, ಯಾವ ಕಾರಣ

ದ್ವಾಮತ್ಸೈನಸುತಂ ಏರ ಸತ್ಯವಂತಮನುವ್ತಾಮ್ |
 ಸಾವಿಶ್ರೀಮಿವ ಮಾಂ ವಿದ್ಧಿ ತ್ವಮಾತ್ಮವಶವತ್ಸಿನೀಮ್ || ೬
 ನ ತ್ವಹಂ ಮನಸಾಪ್ನ್ಯಂ ದೃಷ್ಟಾಸ್ಮಿ ತ್ವದೃತೇಽನಭಃ |
 ತ್ವಯಾ ರಾಘವ ಗಣ್ಣೀಯಂ ಯಥಾನಾಯಕುಲಪಾಂಪನೀ || ೭
 ಸ್ವಯಂ ತು ಭಾಯಾಂ ಕೌಮಾರೀಂ ಚಿರಮಧ್ಯಾಷಿತಾಂ ಸತೀಮ್ |
 ಶ್ರೀಲೂಪ ಇವ ಮಾಂ ರಾಮ ಪರೇಭೋರ್ಮಾ ದಾತುಮಿಷ್ಟಿ || ೮
 ಯಸ್ಯ ಪಥ್ಯಂ ಚ ರಾಮಾತ್ಥ ಯಸ್ಯ ಭಾಧೇಽವರುಧ್ಯಸೀ |
 ತ್ವಂ ತಸ್ಯ ಭವ ವಶಾತ್ ವಿಧೇಯತ್ತ ಸದಾನಭಃ || ೯

ದಿಂದ ನಿನಗೆ ವಿಷಾದ? ಯಾವ ಕಾರಣದಿಂದ ನಿನಗೆ ಭಯ? ಏರಾಗ್ರಣೆ, ದ್ವಾಮತ್ಸೈನನ ಮಗನಾದ ಸತ್ಯವಂತನನ್ನ ಸೇವಮಾಡಿಕೊಂಡಿದ್ದ ಸಾವಿಶ್ರೀಯಂತೆ ನಾನು ನಿನಗೆ ಅಧಿನಳಾಗಿ ನಿನ್ನ ಸೇವೆ ಮಾಡುತ್ತೆ ಇರತಕ್ಕವಳಿಂದು ತಿಳಿ (ಜಿ-೬). ಶ್ರೀರಾಮು, ನಾನು ವುನಸ್ಸಿನಲ್ಲಿಯೂ ಇನ್ನೊಬ್ಬನನ್ನ ಸ್ವರಿಸಿಕೊಳ್ಳತಕ್ಕವಳಲ್ಲ. ನಾನು ನಿನೊಂದನೆ ಬಂದೇ ಬರುತ್ತೇನೆ. ಕುಲಕ್ಕೆ ಕೆಟ್ಟ ಹೆಸರನ್ನ ತರಬಾರದೆಂಬ ಇನ್ನೊಬ್ಬ ಸ್ತೀಯಾದರೂ ಹೀಗೆಯೇ ಮಾಡುವಳು (೯). ಕುಮಾರಿಯಾಗಿ ನಿನ್ನ ಕೀರ್ತಿದಿದು ನಿನ್ನ ಸತಿಯಾಗಿ ಇಷ್ಟುಕಾಲ ಬಾಳದ್ದೇನೆ. ಈಗ ನನ್ನನ್ನ ನಾಟಕದಲ್ಲಿ ಕುಣಿಯುವ ನಟನಂತೆ ಕಂಡವರಿಗೆ ಒಟ್ಟಿಸಬೇಕೆಂದಿದ್ದೀಯಾ? (೯). ಯಾವ ಧರ್ಮಕ್ಕೆ ಅನುಕೂಲವಾಗಿ ಆಚರಿಸಬೇಕೆಂದು ಸದಾ ಹೇಳುತ್ತಿರುವೆಯೋ, ಯಾವ ಧರ್ಮದ ಪಾಲನೆಗಾಗಿ ನೀನು ಇಂಥ ದಂಡನೆಗೆ ಒಳಗಾಗಿದ್ದೀಯೋ, ಆ ಧರ್ಮಕ್ಕೆ ನೀನು ಅಧಿನನಾಗಿರು. ಆ ಧರ್ಮಕ್ಕೆ ವಿಧೇಯನಾಗಿ ನಡೆದುಕೊ (೯).

* ಈ ನೆಯ ಶೈಲ್ಯಕ್ಕೆ ಅನೇಕ ವಿಧವಾಗಿ ತಾತ್ಪರ್ಯವನ್ನ ಹೇಳುತ್ತಾರೆ:

ಗ. ಯಾವ ಧರ್ಮಕ್ಕೆ ಅನುಕೂಲವಾಗಿ ಆಚರಿಸಬೇಕೆಂದು ಹೇಳುತ್ತೀಯೋ, ಯಾವ ಭರತನಿಗೋಷ್ಠರ ನೀನು ಈ ದಂಡನೆಗೆ ಸಿಕ್ಕಿದ್ದೀಯೋ, ಆ ಧರ್ಮಕ್ಕೆ ಅಧಿನನಾಗಿರು, ಆ ಭರತನಿಗೆ ನೀನೇ ವಿಧೇಯನಾಗಿ ನಡೆದುಕೊ.

ಉ. ಯಾರಿಗೆ ಅನುಕೂಲವಾಗಿ ನಾನಿರಬೇಕೆಂದು ಹೇಳುತ್ತೀಯೋ, ಯಾರ ಹಿತಕ್ಕಾಗಿ ನಾನು ಇಲ್ಲಿರಬೇಕೆಂದು ನನ್ನನ್ನ ತಡೆಯುತ್ತೀಯೋ, ಆ ತಾಯಂದಿರ ಶುಶ್ಲಾಪಯನ್ನ ಮಾಡಿಕೊಂಡು ನೀನು ಇಲ್ಲಿಯೇ ಏಕಿರಬಾರದು? ಇತ್ಯಾದಿ.

ಸ ಮಾಮನಾದಾಯ ವನಂ ನ ತ್ವಂ ಪ್ರಸಾತುಮಹಃಃ ।

ತಪೋ ವಾ ಯದಿ ವಾರಣ್ಯಂ ಸ್ವಗೋರ್ವಾ ಸಾತ್ತ್ವ ಯಾ ಸಹ ॥೧೦

ನ ಚ ಮೇ ಭವಿತಾ ತತ್ತ ಕಶ್ಚಿತ್ ಪಥಿ ಪರಿಶಮಃ ।

ಪೃಷ್ಟತಸ್ತವ ಗಢಂತಾ ವಿಹಾರಶಯನೇಷಿಷ್ವವ ॥

೧೧

ಕುಶಕಾಶಶರೀರೇಕಾ ಯೇ ಚ ಕಂಟಕಸೋ ದುಮಾಃ ।

ತೂಲಾಜಿನಸಮಸ್ವಾರ ಮಾರ್ಗೇ ಮಮ ಸಹ ತ್ವಯಾ ॥

೧೨

ಮಹಾವಾತಸಮುದ್ರಾತಂ ಯನ್ನಾಮವಕರಿಷ್ಯತಿ ।

ರಜೋ ರಮಣ ತನ್ನನೈ ಪರಾಧ್ಯಾಮಿವ ಚಂದನಮ್ ॥

೧೩

ಶಾಧ್ಯಲೇಮು ಯಥಾ ಶಿಶ್ಯೇ ವನಾಂತೇ ವನಗೋಚರ ।

ಕುಥಾಸ್ವರಣತಲ್ಮೇಮು ಈ ಸಾತ್ ಸುಖಕರಂ ತತಃ ॥

೧೪

ಪತ್ರಂ ಮೂಲಂ ಫಲಂ ಯತ್ತಮಲ್ಲಂ ವಾ ಯದಿ ವಾ ಬಹು ।

ದಾಸ್ಯಿ ಸ್ವಯಮಾಹ್ಯತ್ ತನ್ನೇಮೃತರಸೋಪಮಮ್ ॥

೧೫

ನನ್ನನ್ನು ಇಲ್ಲಿ ಬಿಟ್ಟು ನೀನು ಹೋಗಲು ಸಾಧ್ಯವಿಲ್ಲ. ತಪಸ್ಮೈ ಅರಣ್ಯಾಪೋ ಸ್ವರ್ಗವೋ - ಯಾವುದಾದರೂ ನಿನ್ನ ಜೊತೆಗೇ ನನಗೆ ಪ್ರಾಪ್ತವಾಗಲಿ. ನಿನ್ನ ಹಿಂದೆ ಬರುತ್ತಿದ್ದರೆ ನನಗೆ ಮಾರ್ಗಾಯಾಸಪ್ನಾ ಆಗುವುದಿಲ್ಲ. ಉದ್ಯಾನದಲ್ಲಿ ವಿಹರಿಸಿದಂತೆಯೂ ಹಾಸಿಗೆಯಲ್ಲಿ ಮಲಗಿದಂತೆಯೂ ನಾನು ಭಾವಿಸುತ್ತೇನೆ (೧೦-೧೧). ನಿನ್ನ ಸಂಗಡ ಇದ್ದರೆ ದಾರಿಯಲ್ಲಿ ಹುಲ್ಲು ದಂಧೀ ನೋದೆ ಪ್ರಾದೆ ಮುಳ್ಳಮರಗಳು - ಎಲ್ಲವೂ ನನಗೆ ಹತ್ತಿಯಂತೆ, ಚರ್ಮದಂತೆ ಮೃದುವಾಗಿ ತೋರುತ್ತವೆ ಕಾಂತ, ಬಿರುಗಳಿಯಿಂದ ತೂರಿಬಂದು ನನ್ನ ಮೇಲೆ ಎರಗುವ ಧೂಳಿಯನ್ನು ಅತ್ಯತ್ತಮವಾದ ಚಂದನಚೊಣದಂತೆ ತಿಳಿಯುತ್ತೇನೆ (೧೨-೧೩). ಅರ್ಣಾದ ಹುಲ್ಲುಗಾವಲಿನಲ್ಲಿ ಮಲಗುವುದಕ್ಕಿಂತ ಇಲ್ಲಿ ರತ್ನಗಂಬಳಿಯನ್ನು ಹಾಸಿದ ಹಾಸಿಗೆಯಲ್ಲಿ ಮಲಗಿದರೆ ನನಗೆ ಸುಖಿವಾದೀತೆ? ಸೋಷ್ಟ ಗಡ್ಡೆ ಹಣ್ಣುಗಳು ಸ್ವಲ್ಪವಿರಲಿ - ಬೇಕಾದಷ್ಟಿರಲಿ, ನೀನು ಕೈಯಿಂದ ಕೊಟ್ಟರೆ ಅವೇ ನನಗೆ ಅವೃತರಸದಂತಿರುವವು (೧೪-೧೫).

ನ ಮಾತುನ್ ಹಿತುಸ್ತತು ಸ್ವರಿಷ್ಯಾಮಿ ನ ವೇಶ್ಯನಃ ।
ಆತ್ಮವಾನುಪಭುಂಜಾನಾ ಪ್ರಾಣಿ ಚ ಘಲಾನಿ ಚ ॥ ೧೯
ನ ಚ ತತ್ತ ಗತಃ ಕಂಚದ್ಯರಮ್ಮಮಹರ್ಸಿ ವಿಹಿಯಮ್ ।
ಮತ್ವತೇ ನ ಚ ತೇ ಶೋಕೋ ನ ಭವಿಷ್ಯಾಮಿ ದುರ್ಭರಾ ॥೨೦
ಯಸ್ಸುಯಾ ಸಹ ಸ ಸ್ವಗೋರ್ ನಿರಯೋ ಯಸ್ಸುಯಾ ವಿನಾ ।
ಇತಿ ಜಾನನ್ ಪರಾಂ ಸೀತಿಂ ಗಭ್ರ ರಾಮ ಮಯಾ ಸಹ ॥ ೨೧
ಅಥ ಮಾಮೇವಮವ್ಯಗ್ರಾಂ ವನಂ ನೈವ ನಯಿಷ್ಟಿ ।
ವಿಷಮದ್ವೈವ ಪಾಷಾಮಿ ಮಾ ವಿಶಂ ದ್ವಿಪತಾಂ ವಶಮ್ ॥ ೨೨
ಪಶ್ಚಾದಪಿ ಹಿ ದುಃಖೀನ ಮಮ ನೈವಾಸ್ತಿ ಜೀವಿತಮ್ ।
ಉಜ್ಞಾತಾಯಾಸ್ಸುಯಾ ನಾಥ ತದ್ವೈ ಮರಣಂ ವರಮ್ ॥ ೨೩
ಇಮಂ ಹಿ ಸಹಿತಂ ಶೋಕಂ ಮುಹೂರ್ತಮಪಿ ಸೋತ್ಸಹೇ ।
ಕಂ ಪ್ರನರ್ದರ್ಶ ವರ್ಣಾಣಿ ಶ್ರೀಣಿ ಚ್ಯಾಕಂ ಚ ದುಃಖಿತಾ ॥ ೨೪

ಅರಣ್ಯದಲ್ಲಿರುವಾಗ ನನ್ನ ತಾಯಿ ತಂದೆ ಮನೆ - ಒಂದನ್ನೂ ನಾನು ನೆನೆಸಿಕೊಳ್ಳುವುದಿಲ್ಲ. ಅಯಾ ಕಾಲದಲ್ಲಿ ದೊರಕುವ ಹೂಗಳನ್ನು ಮುಡಿದು ಹುಣ್ಣಿಗಳನ್ನು ತಿಂದು ಸಂತೋಷದಲ್ಲಿರುತ್ತೇನೆ. ಹಂಡಲ್ಲಿರುವಾಗ ನಿನು ನಜ್ಞೋಽಸ್ವರ ಯಾವ ಕಷ್ಟವನ್ನೂ ಕಾಣಬೇಕಾಗಿಲ್ಲ ನೈವಿಂದ ನಿನಗೆ ಯಾವ ತೊಂದರೆಯೂ ಬರುವುದಿಲ್ಲ. ನಾನೆಂದಿಗೂ ನಿನಗೆ ಹೊರೆಯಾಗುವುದಿಲ್ಲ (೧೯-೨೨). ನಿನ್ನ ಜೂತೆಯಲ್ಲಿರುವುದೇ ನನಗೆ ಸ್ವರ್ಗ. ನಿನ್ನನ್ನು ಅಗಲಿರುವುದೇ ನನ್ನ ಪಾಲಿಗೆ ನರಕ. ಶ್ರೀರಾಮ, ನನ್ನ ಈ ಅತಿಶಯವಾದ ಪ್ರೇಮಕೈ ಬೆಲೆಕೊಟ್ಟಿ ನನ್ನನ್ನು ಕರೆದುಕೊಂಡು ಹೋಗು (೧). ವನುಮಾಸಕ್ಷಿಷ್ವಾಸ್ವರ ನಿಭಿಂತಳಾಗಿ ನಿಂತಿರುವ ನನ್ನನ್ನು ಕರೆದೊಯ್ದಿದ್ದರೆ, ಈ ದಿನವೇ ವಿಷವನ್ನು ಕುಡಿಯುತ್ತೇನೆ. ಆದಂದರೆ ವಶಕೈ ಎಂದಿಗೂ ಸಿಗಲಾರೆ. ನಾಥ, ನಿನು ಬಿಟ್ಟು ಹೋದರೆ ಕಡೆಗೂದರೂ ಕೊರಗಿ ಕೊರಿ ಸಂಕುದಿಂದ ನಾನು ಸಾಯಿವದು ನಿಶ್ಚಯ. ಆದಕ್ಕಿಂತ ಈಗಲೇ ನಿನ್ನದುರಿಗೆ ಪ್ರಾಣ ಬಿಡುವದು ಉತ್ತಮ (೨೨-೨೩). ನಿನ್ನ ವಿರಹಶೋಕವನ್ನು ಒಂದು ಶ್ವಣಿಕಾಲವೂ ನಾನು ತಡೆದುಕೊಳ್ಳಲಾರೆ. ಹೀಗಿರುವಾಗ

ಇತಿ ಸಾ ಶೋಕಸಂತಪ್ತಾ ವಿಲಪ್ಯ ಕರುಣಂ ಬಹು ।
ಚುಕ್ಕೋತ ಪತಿಮಾಯಸ್ತಾ ಭೃಶಮಾಲಿಂಗ್ ಸಸ್ವರಮ್ ॥ ೨೨
ಸಾ ಏದಾ ಬಹುಭಿವಾಕ್ಪ್ರದೀಗ್ರಿರಿವ ಗಜಾಂಗನಾ ।
ಭರಸಂನಿಯತಂ ಬಾಪ್ಯಂ ಮುಮೋಭಾಗ್ನಿಮಿವಾರಣಿಃ ॥ ೨೩
ತಸ್ಯಃ ಸ್ವಟ್ಟಕಸಂಕಾಶಂ ವಾರಿ ಸಂತಾಪಸಂಭವಮ್ ।
ನೇತ್ಯಾಭ್ಯಾಂ ಪರಿಸುಷಾವ ಪಂಕಜಾಭ್ಯಾಮಿವೋದಕಮ್ ॥ ೨೪
ತತ್ತ್ವಾಮಲಚಂದ್ರಾಭಂ ಮುಖಮಾಯತಲೋಚನಮ್ ।
ಪರ್ಯಾಶುಪ್ಯತ ಬಾಪ್ಯೇಣ ಜಲೋದ್ಧತಮಿವಾಂಬುಜಮ್ ॥ ೨೫
ತಾಂ ಪರಿಪ್ಯಾಜ್ಯ ಬಾಹುಭ್ಯಾಂ ವಿಸಂಜ್ಞಾಮಿವ ದುಃಖಿತಾಮ್ ।
ಉಷಾಚ ವಚನಂ ರಾಮಃ ಪರಿವಶ್ವಸಯಂಸ್ತದಾ ॥ ೨೬
ನ ದೇವ ತವ ದುಃಖೀನ ಸ್ವರ್ಗಮಪ್ಯಭಿರೋಚಯೀ ।
ನ ಹಿ ಮೇರಸ್ತಿ ಭಯಂ ಕಂಬತ್ ಸ್ವಯಂಭೋರಿವ ಸರ್ವತಃ ॥ ೨೭

ಹತ್ತು ವರ್ಷ, ಆ ಮೇಲೆ ಮೂರು ವರ್ಷ, ಆದರ ಮೇಲೆ ಇನ್ನೊಂದು ವರ್ಷ / ಇಷ್ಟುಕಾಲ ಈ ಶೋಕವನ್ನು ಅನುಭವಿಸಲು ಹೇಗೆ ಸಾಧ್ಯ?" ಎಂದಳು (೨೮). ಹೀಗೆ ಸೀತೆಯ ದುಃಖಿದಿಂದ ಬೆಂದು ಬಸವಳಿದುಗೋಳಿಟ್ಟಳು. ಶ್ರೀರಾಮವನನ್ನು ಬಿಗಿದಟ್ಟಿಕೊಂಡು ಗಟ್ಟಿಯಾಗಿ ಅಳತೊಡಗಿದಳು. ವಿಷಾಕ್ತಭಾಣಗಳಿಂದ ಹೊಡೆಯಲ್ಪಟ್ಟ ಹೆಣ್ಣಾನೆಯಂತೆ ಶ್ರೀರಾಮನ ಸಮಾಧಾನದ ಮಾತುಗಳಿಂದ ಅವಳು ನೊಂದಿದ್ದಳು. ಅರಣೀಯನ್ನು ಉಜ್ಜಿದಾಗ ಬೆಂಕಿಯು ಹೊರಡುವಂತೆ ಅವಳ ಕುಲ್ಲಾಗಳಿಂದ ಬಿಸಿಯಾದ ಬಾಪ್ಯವ ಉಕ್ಕಿತು (೨೭-೨೯). ಸ್ಥೂಪಿಕೆದುತ್ತೆ ಸ್ಥೂಪಮಾದ ಕುಣ್ಣೀರು ಕುಲದುತ್ತಿದ್ದ ಎರಡು ಕುಲ್ಲಾಗಳಿಂದಲೂ ಬಳಿಬಳಿನೆ ಉಕ್ಕಿ ಹರಿಯಿತು. ವಿಶಾಲ ನೇತ್ರೀಯಾದ ಸೀತೆಯ ನಿರ್ಮಲ ಪೂಣಿಮಾ ಚಂದ್ರನುತ್ತಿದ್ದ ಮುಖವ ನೀರಿನಿಂದ ಕಿತ್ತೆಸೆದ ತಾವರೀಯಂತೆ ಕುಣ್ಣೀರಿನಿಂದ ಕುದಿತು (೨೪-೨೫). ಆಗ ಶ್ರೀರಾಮನು ದುಃಖಾತ್ಮಾಗಿ ಎಚ್ಚರದಟ್ಟಿದುತ್ತಿದ್ದ ಸೀತೆಯನ್ನು ಆಲಿಂಗಿಸಿಕೊಂಡು ಹೀಗೆ ಸಂತೃಸಿದನು : "ಸೀತ, ನಿನಗೆ ದುಃಖವನ್ನು ಕೊಟ್ಟು ನಾನು ಸ್ವರ್ಗಸುಖವನ್ನಾದರೂ ಬಯಸೆನು. ಸಾಕ್ಷಾತ್ ಬ್ರಹ್ಮನಿಗೆ ಹೇಗೋ ಹಾಗೆ ನನಗೆ ಎಲ್ಲಿಯೂ ಯಾರಿಂದಲೂ ಭಯವಿಲ್ಲ" (೨೬-೨೭).

ತವ ಸರ್ವಮಭಿಪಾಯಮವಿಜ್ಞಾಯ ಶುಭಾನನೇ ।
 ವಾಹಂ ನ ರೋಚಯೀರಕ್ಷೇ ಶಕ್ತಿಮಾನಸಿ ರಕ್ಷಣೇ ॥ ೨೫
 ಯತ್ ಸೃಷ್ಟಾಃ ಮಯಾ ಸಾರ್ಥಂ ವನವಾಸಾಯ ಮೈಧಿಲಿ ।
 ನ ವಿಹಾತುಂ ಮಯಾ ಶಕ್ಯ ಕೀರ್ತಿರಾತ್ಮವತಾ ಯಥಾ ॥ ೨೬
 ಧರ್ಮಸ್ತ ಗಜನಾಸೋರು ಸದ್ಧಿರಾಭರಿತಃ ಪುರಾ ।
 ತಂ ಉಹಮನುವರ್ತೇರ್ದ ಯಥಾ ಸೂರ್ಯಂ ಸುವರ್ಚಲಾ ॥ ೨೭
 ನ ಖಲ್ಲಹಂ ನ ಗಚ್ಛೇಯಂ ವನಂ ಜನಕನಂದಿನಿ ।
 ವಚನಂ ತನ್ನಯತಿ ಮಾಂ ಹಿತುಃ ಸತ್ಯೋಪಬೃಂಹಿತಮ್ ॥ ೨೮
 ಏಷ ಧರ್ಮಸ್ತ ಸುಶೋಣಿ ಹಿತುಮಾತುಶ್ಚ ವಶ್ಯತಾ ।
 ಅತಶ್ಚ ತಂ ವೃತ್ತಿಕರ್ಮ್ಯ ನಾಹಂ ಜೀವಿತುಮುತ್ಸಹೇ ॥ ೨೯
 ಸ್ವಾಧೀನಂ ಸಮತಿಕರ್ಮ್ಯ ಮಾತರಂ ಹಿತರಂ ಗುರುಮ್ ।
 ಆಸ್ವಾಧೀನಂ ಕಥಂ ದೈವಂ ಪ್ರಕಾರ್ಯರಭಿರಾಧೃತೇ ॥ ೩೦

ನಿನ್ನ ಹೃದ್ಯತವಾದ ಅಭಿಪ್ರಾಯವೆಲ್ಲಪ್ರಾ ನನಗೆ ತಿಳಿದಿರಲಿಲ್ಲ. ಆದ್ದರಿಂದ ನಿನ್ನನ್ನು ರಕ್ಷಿಸಿಕೊಂಡಿರಲು ಸಮರ್ಥನಾದರೂ ಕಾಡಿಗೆ ಕರೆದೊಯ್ಯಲು ಇಷ್ಟಪಡಲಿಲ್ಲ. ಮೈಧಿಲಿ, ನಮ್ಮೊಡನೆ ವನವಾಸ ಮಾಡುವುದಕ್ಕಾಗಿ ನೀನು ಜನ್ಮವೆತ್ತಿದ್ದೀಯ. ಧೀರನಾದ ಪುರುಷನು ತನ್ನ ಕೀರ್ತಿಯನ್ನು ಹೇಗೆ ಬಿಡಲಾರನೋ, ಹಾಗೆ ನಾನು ನಿನ್ನನ್ನು ಬಿಟ್ಟಿರಲಾರೆ (೨೫-೨೯). ಪೂರ್ವದಲ್ಲಿ ಸಜ್ಜನರು ಆಚರಿಸಿದ ಧರ್ಮವನ್ನು ನಾನು ಅನುಸರಿಸಿ ಹೋಗುತ್ತಿದ್ದೇನೆ. ನೀನು ನನ್ನನ್ನು, ಸುವರ್ಚಲೆಯ ಸೂರ್ಯನನ್ನು ಅನುಸರಿಸುವಂತೆ, ಅನುಸರಿಸಿ ಬಾ. ಜಾನಕಿ, ನಾನು ಕಾಡಿಗೆ ಹೋಗದಿರಲು ಸಾಧ್ಯವಿಲ್ಲ. ಸತ್ಯಕೈ ಕಟ್ಟಬಿಡ್ದ ನನ್ನ ತಂದೆಯ ಆಜ್ಞೆಯು ನನ್ನನ್ನು ಕಾಡಿಗೆ ಒಯ್ಯತ್ತಿದೆ (೩೦-೩೧). ಸುಂದರಿ, ತಂದೆ ತಾಯಿಗಳ ಮಾತಿಗೆ ವಿಧೇಯನಾಗಿರುವುದು ಮೊದಲನೆಯ ಧರ್ಮ. ಅದನ್ನು ಅತಿಕ್ರಮಿಸಿ ಬಾಳುವುದಕ್ಕೆ ನನಗೆ ಇಚ್ಛೆಯಿಲ್ಲ. ತಾಯಿ ತಂದೆ ಗುರು-ತಃ ವುಂವರೂ ಪ್ರತ್ಯಕ್ಷವಾಗಿರುವ ದೇವರು. ಇವರನ್ನು ಉಲ್ಲಂಘಿಸಿ ಕಣ್ಣಗೆ ಕಾಣಿದ ದೇವರನ್ನು ಆರಾಧಿಸುವ

ಯತ್ತೆಯಂ ತತ್ತೆಯೋ ಲೋಕಾಃ ಪವಿತ್ರಂ ತತ್ತ್ವಮಂ ಭುವಿ ।

ನಾನ್ಯದಸ್ತಿ ಶುಭಾವಾಂಗೇ ತೇನೇದಮಬುವಾಧ್ಯತೇ ॥ ೨೪

ನ ಸತ್ಯಂ ದಾನಮಾನೌ ವಾನ ಯಜಾಶಾಪ್ರದಕ್ಷಿಣಾಃ ।

ತಥಾ ಬಲಕರಾಃ ಸೀತೇ ಯಥಾ ಸೇವಾ ಪಿತುಹೀತಾ ॥ ೨೫

ಸ್ವಗೋರ್ ಧನಂ ವಾ ಧಾನ್ಯಂ ವಾ ವಿದ್ಯಾಃ ಪ್ರತಾಃ ಸುಖಾನಿ ಚ ।

ಗುರುವೃತ್ತಮರೋಧೇನ ನ ಕಂಬದಪಿ ದುರ್ಲಭಮ್ ॥ ೨೬

ದೇವಗಂಧರ್ವಗೋರೋಕಾನ್ ಬ್ರಹ್ಮಲೋಕಾಂಸ್ತಥಾ ನರಾಃ ।

ಪ್ರಾಪ್ತುವಂತಿ ಮಹಾತ್ಮಾನೋ ಮಾತಾಪಿತೃಪರಾಯಣಾಃ ॥ ೨೭

ಸ ಮಾಂ ಪಿತಾ ಯಥಾ ಶಾಸ್ತಿ ಸತ್ಯಧರ್ಮಪಥೇ ಸ್ಥಿತಃ ।

ತಥಾ ಪರಿತುಮಿಭ್ರಾಮಿ ಸ ಹಿ ಧರ್ಮಃ ಸನಾತನಃ ॥ ೨೮

ಮಮ ಸನ್ನಾ ಮತಿಃ ಸೀತೇ ತ್ವಾಂ ನೇತುಂ ದಂಡಕಾವನಮ್ ।

ವಸಿಷ್ಠಾಮೀತಿ ಸಾ ತ್ವಂ ಮಾಮನುಯಾತುಂ ಸುನಿಶ್ಚಿತಾ ॥ ೨೯

ಪ್ರಕಾರವಾದರೂ ಯವುದು ? (೨೭-೨೯). ಈ ಮೂರರ ಸೇವೆಯಲ್ಲಿ ಮೂರು ಲೋಕಗಳೂ ಅಡಗಿವೆ. ಇವರ ಸೇವೆಯಷ್ಟು ಪವಿತ್ರವಾದದ್ದು ಇನ್ನೊಂದಿಲ್ಲ. ಆದ್ದರಿಂದ ಸಜ್ಜನರು ತಾಯಿ ತಂದೆ ಗುರುಗಳ ಸೇವೆಗೆ ಮಹತ್ತಪನ್ನು ಕೊಟ್ಟಿದ್ದಾರೆ. ಸೀತೆ, ಸತ್ಯವಾಗಲಿ ದಾನಮಾನಗಳಾಗಲಿ ಬೇಕಾದಷ್ಟು ದಕ್ಷಿಣಾಯನ್ನು ಕೊಟ್ಟು ಆಚರಿಸುವ ಯಜಗ್ರಹಾಗಲಿ ತಂದೆಗೆ ಹಿತಕರವಾಗಿ ಮಾಡುವ ಸೇವೆಯಷ್ಟು ಸತ್ಯ ಪೂರ್ವಾವಾದವುಗಳಲ್ಲ (೨೭-೨೯). ಸ್ವರ್ಗ ಧನ ಧಾನ್ಯ ಪ್ರತ್ಯಸಂತಾನ ಸೌಖ್ಯಗಳಿಲ್ಲವೂ ಗುರು ಶುಶ್ರಾವೆಯೋಂದರಿಂದಲೇ ಲಭಿಸುತ್ತವೆ. ಅದಕ್ಕೆ ದುರ್ಲಭವಾದುದೇ ಇಲ್ಲ. ಮಾತಾಪಿತೃಗಳನ್ನು ಭಕ್ತಿಯಿಂದ ಸೇವಿಸುವ ಪ್ರಕ್ರಿಯೆಗೆ ದೇವಗಂಧರ್ವ ಲೋಕಗಳು ಉಂಟು. ಗೋಲೋಕ ಬ್ರಹ್ಮಲೋಕಗಳೂ ಉಂಟು (೨೯-೨೧). ಸತ್ಯಸಂಧನೂ ಧರ್ಮಿಕವ್ಯಮೂ ಆಗಿರುವ ತಂದೆಯು ನನಗೆ ಯಾವ ಆದೇಶವನ್ನು ಕೊಡುವನೂ, ಹಾಗೆ ನಡೆದುಕೊಳ್ಳುವುದು ನನ್ನ ಉದ್ದೇಶ. ಅದೇ ಸನಾತನ ಧರ್ಮ. ಸೀತೆ, ಈಗ ವನದಲ್ಲಿ ವಾಸಮಾಡುವೇನೆಂದೂ ನನ್ನೊಡನೆ ಬಿರುವೇನೆಂದೂ ನೀನು ದೃಢವಾಗಿ ನಿಶ್ಚಯಿಸಿದ್ದೀರೆ. ನಿನ್ನನ್ನು ದಂಡಕಾವನಕ್ಕೆ

ಈ ಸೃಷ್ಟಾನವದಾಗಿರೇ ವನಾಯ ಮದಿರೇಕ್ಷಣೀ |
ಅನುಗಳ್ಭಾಸ್ತ ಮಾಂ ಭೀರು ಸಹಧರ್ಮಚರಿ ಭವ || ೪೦
ಸರ್ವಥಾ ಸದ್ಯಶಂ ಶಿತೇ ಮಮ ಸ್ನಾಸ್ಯ ಕುಲಸ್ಯ ಚ |
ವ್ಯವಾಯಮನುಕ್ರಾಂತಾ ಶಿತೇ ತ್ವಮತಿಶೋಭನಮ್ || ೪೧
ಆರಭಸ್ಯ ಗುರುಶೋಽಣ ವನವಾಸಕ್ಷಮಾಃ ತ್ರಯಾಃ |
ನೇದಾನಿಂ ತ್ವದೃತೇ ಶಿತೇ ಸ್ವಗೋರ್ಣಾಪಿ ಮಮ ರೋಚತೇ || ೪೨
ಬಾಹ್ಯಕೇಭ್ಯಾತ್ ರತ್ನಾನಿ ಭಿಕ್ಷುಕೇಭ್ಯಾತ್ ಭೋಜನಮ್ ||
ದೇಹಿ ಉತಂಸಮಾನೇಭ್ಯಃ ಸಂತ್ವರಸ್ಯ ಚ ಮಾ ಚರಮ್ || ೪೩
ಭೂಪರಾನಿ ಮಹಾಹಾಣ ಪರವಸ್ತಾಣಿ ಯಾನಿ ಚ |
ರಮಣೀಯಾಶ್ಚ ಯೇ ಕೇಟತ್ ಕೀಡಾಧಾರಾಶ್ಚಪ್ರಪಂಚಾಃ || ೪೪
ಶಯನೀಯಾನಿ ಯಾನಾನಿ ಮಮ ಭಾನಾನಿ ಯಾನಿ ಚ |
ದೇಹಿ ಸ್ವಭೃತ್ಯವರ್ಗಸ್ಯ ಬಾಹ್ಯಕಾನಾಮನಂತರಮ್ || ೪೫

ಕರೆದೊಯ್ಯಲು ನನಗೆ ಮನಸ್ಸಾಗಿದೆ (೪೮-೪೯). ಪ್ರಿಯ, ಕೋಮಲಾಂಗಿಯಾದ ನೀನು ವನವಾಸಕ್ಕಾಗಿ ಜನಿಸಿದಂತಾಯಿತು. ನನೊಂದನೆ ಬಂದು ಸಹಧರ್ಮಭಾರಿಯೇಯಾಗಿರು. ಶಿತೆ, ಒಟ್ಟಿನಲ್ಲಿ ನಮ್ಮೀವರ ವಂಶಕ್ಕೆ ಯೋಗ್ಯವಾದ ನಿರ್ಧಾರವನ್ನು ಕೈಗೊಂಡಿದ್ದೀರೆ. ಬಹಳ ಒಳೆಯದಾಯಿತು (೪೦-೪೧). ಮನೋಹರೇ, ನೀನಿಲ್ಲದ ಸ್ವರ್ಗವೂ ನನಗೆ ರುಚಿಸದು. ಇನ್ನು ಅರಣ್ಯಗಮನಕ್ಕೆ ಬೇಕಾದ ಸನ್ನಾಹಗಳನ್ನು ಮಾಡು. ಬಾಹ್ಯಣಾರಿಗೆ ಐಶ್ವರ್ಯವನ್ನು ದಾನಮಾಡು. ಭಿಕ್ಷುಕರಿಗೆ ಭೋಜನ ಮಾಡಿಸು. ಯಾರಿಗೆ ಏನು ಬೇಕೋ ಅದೆಲ್ಲವನ್ನೂ ಅವರಿಗೆ ಕೊಟ್ಟಬಿಡು. ಎಲ್ಲವೂ ಬೇಗನೆ ನಡೆಯಲಿ; ತಡಮಾಡಬೇಡ (೪೨-೪೩). ನಮ್ಮಿಬ್ರರ ಅಮೂಲ್ಯವಾದ ಒಡವೆಗಳು, ಉತ್ತಮವಸ್ತುಗಳು, ರಮಣೀಯವಾದ ವಿಹಾರಸಾಮಗ್ರಿಗಳು, ಹಾಸಿಗೆ ಬಟ್ಟೀಗಳು, ವಾಹನಗಳು ಇನ್ನೂ ಇತರ ವಸ್ತುಗಳೆಲ್ಲವನ್ನೂ ಬಾಹ್ಯಣಾರಿಗೂ ಭೃತ್ಯವರ್ಗದವರಿಗೂ ಹಂಚಿಬಿಡು” ಎಂದು ಹೇಳಿದನು (೪೪-೪೫).

ಅನುಕೂಲಂ ತು ಸಾ ಭರ್ತುಽಜ್ಞಾತ್ವಾ ಗಮನಮಾತ್ರನಃ ।

ಕ್ಷೀಪ್ಯಂ ಪ್ರಮುದಿತಾ ದೇವೀ ದಾತುಮೇವೋಪಚಕ್ರಮೇ ॥ ೪೯

ತತಃ ಪ್ರಹೃಷ್ಟಾ ಪರಿಪೂರ್ಣಾಮಾನಸಾ

ಯತಸ್ಸಿನೀ ಭರ್ತುರವೇಕ್ಷಾ ಭಾಷಿತಮ್ ।

ಧನಾನಿ ರತ್ನಾನಿ ಚ ದಾತುಮಂಗನಾ

ಪುಂಕರಮೇ ಧರ್ಮಭೃತಾಂ ಮನಸ್ಸಿನೀ ॥ ೫೦

ಇತಿ ಶ್ರೀಮದ್ರಾಮಾಯಣೇ ಅಯೋಧ್ಯಾಕಾಂಡೇ ತ್ರಿಂತಃ ಸಗ್ರಹ:

ಆಗ ಸೀತಾ ದೇವಿಯು ತಾನು ಕಾಡಿಗೆ ಬರಲು ಪತಿಯು ಸಮೈತಿಸಿದನೆಂದೂ ತನಗೆ ಅನುಕೂಲವಾಯಿತೆಂದೂ ಸಂತೋಷದಿಂದ ಹಿಗ್ನತ್ತ, ಅವನು ಹೇಳಿದಂತೆ ವಸ್ತುಗಳನ್ನು ದಾನಮಾಡುವುದಕ್ಕೆ ಆರಂಭಿಸಿಯೇ ಬಿಟ್ಟಳು (೪೯). ಕೀರ್ತಿವಂತಳೂ ಧೀರಳೂ ಆದ ಆ ದೇವಿಯು ಪತಿಯು ಹೇಳಿದ್ದನ್ನು ಕೇಳಿ ತನ್ನ ಇಷ್ಟವು ಸಿದ್ಧಿಸಿತೆಂದು ಹಷಟದಿಂದ ಉಬ್ಬಿದಳು. ತನ್ನಲ್ಲಿದ್ದ ಧನವನ್ನೂ ಶೈಷ್ವವಸ್ತುಗಳನ್ನೂ ಧರ್ಮಿಷ್ಟರಾದ ಜನರಿಗೆ ಕೊಡಲು ಪ್ರಾರಂಭಿಸಿದಳು (೫೦).

ಇಲ್ಲಿಗೆ ಶ್ರೀಮದ್ರಾಮಾಯಣದ ಅಯೋಧ್ಯಾಕಾಂಡದಲ್ಲಿ ಮೂರತ್ತನೆಯ ಸಗ್ರಹ

ಏಕತ್ತಿಂಶಃ ಸರ್ಗಃ

ಲಕ್ಷ್ಮಣವನಾಸುಗಮನಾಭ್ಯನುಜ್ಞಾ

ಎವಂ ಶ್ರುತ್ವಾ ತು ಸಂವಾದಂ ಲಕ್ಷ್ಮಣಃ ಪೂರ್ವಮಾಗತಃ ।
ಬಾಷಪಯಾರ್ಕುಲಮುಖಃ ಶೋಕಂ ಸೋಧುಮಶಕ್ಷವನ್ ॥ ೮
ಸ ಭಾತುಶ್ಚರಣ್ಣಾ ಗಾಥಂ ನಿಹೀಡ್ಯ ರಥಂನಂದನಃ ।
ಸೀತಾಮುಖಾಭಾತಿಯಶಾ ರಾಘವಂ ಚ ಮಹಾವತಮ್ ॥ ೯
ಯದಿ ಗಂತುಂ ಕೃತಾ ಬುದ್ಧಿರ್ವನಂ ಮೃಗಗಜಾಯುತಮ್ ।
ಅಹಂ ತಾನುಗಮಿಷ್ಯಾಮಿ ವನಮಗ್ರೇ ಧನುಧರಃ ॥ ೧೦
ಮಯಾ ಸಮೇತೋರಣ್ಣಾನಿ ಬಹೂನಿ ಏಚರಿಷ್ಯಾಮಿ ।
ಪಕ್ಷಿಭಿರ್ಮೃಗಯೂಢೈಶ್ಚ ಸಂಘಂಷಾನಿ ಸಮಂತತಃ ॥ ೧೧
ನ ದೇವಲೋಕಾಕ್ರಮಣಂ ನಾಮರತ್ನಮಹಂ ವೃಣೀ ।
ಬಿಶ್ವಯ್ಯಂ ವಾಸಿ ಲೋಕಾನಾಂ ಕಾಮಯೇ ನ ತ್ವಯಾ ಏನಾ ॥ ೧೨

ಸರ್ಗಃ ೧೧

ಶ್ರೀರಾಮನು ಲಕ್ಷ್ಮಣನ ಪ್ರಾರ್ಥನೆಯನ್ನ ಮನ್ಸಿ ಅವನು
ವನಕ್ಕೆ ಬರಲು ಸಮೃತಿಸುವುದು.

ಶ್ರೀರಾಮನು ಕೌಸಲ್ಯೀಯ ಭವನದಿಂದ ಬರುವಾಗ ಅವನೊಡನೆ ಲಕ್ಷ್ಮಣನೂ
ಬಂದಿದ್ದನು. ಅವನು ಸೀತಾರಾಮರ ಸಂಭಾಷಣೆಯನ್ನು ಕೇಳಿ ದುಃಖವನ್ನು
ತಡೆದುಕೊಳ್ಳಲಾರದೆ ಹೋದನು. ಕೆಣ್ಣೇರು ಉಕ್ಕಿ ಬಂದಿತು. ಆ ಕೀರ್ತಿಶಾಲಿಯು
ಅಣ್ಣನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನೀತೆಯನ್ನೂ ರಾಮನನ್ನೂ
ನೋಡುತ್ತ ಹೀಗೆಂದನು (೧-೨): “ಅಣ್ಣ, ಕುರಂಪುಗಳೂ ಕಾಡಾನೆಗಳೂ
ತುಂಬಿರುವ ಅರಣ್ಯಕ್ಕೆ ಹೋಗಬೇಕೆಂದು ನೀವಿಬ್ಬರೂ ನಿಶ್ಚಯಿಸಿದಿರಿ.
ಹಾಗಾದರೆ ನಾನು ಧನುಧಾರಿಯಾಗಿ ಮುಂದೆ ಹೋಗುತ್ತ ನಿಮ್ಮೊಡನೆ ಅರಣ್ಯಕ್ಕೆ
ಬರುವೆನು. ವೃಗಪಕ್ಷಿಗಳು ಕೂಗುತ್ತ ವಾಯಾಪಿಸಿಕೊಂಡಿರುವ
ವಿವಿಧಾರಣ್ಯಗಳಲ್ಲಿ ನನ್ನಿಂದ ಸಮೇತನಾಗಿ ನೀನು ಸಂಚರಿಸಬಹುದು (೩-೪).
ನಿನ್ನನ್ನು ಬಿಟ್ಟು ದೇವ ಲೋಕವೇ ಲಭಿಸಿದರೂ

ಏವಂ ಬುಧಾಃ ಸೌಮಿತ್ರರ್ವನವಾಸಾಯ ನಿಶ್ಚಯಃ ।
ರಾಮೇಣ ಬಹುಭಿಃ ಸಾಂತ್ಯೋನಿಸಿದ್ಧಃ ಪುನರಬ್ರವೀತ್ ॥ ೬
ಅನುಜ್ಞಾತಶ್ಚ ಭವತಾ ಪೂರ್ವಮೇವ ಯದಸ್ಯ ಹೆಮ್ ।
ಕರ್ಮಿದಾನೀಂ ಪುನರಿದಂ ಕ್ರಿಯತೇ ಮೇ ನಿವಾರಣಮ್ ॥ ೭
ಯದರ್ಥಂ ಪ್ರತಿಪೇಧೋ ಮೇ ಕ್ರಿಯತೇ ಗಂತುಮಿಛ್ಯತಃ ।
ಏತದಿಜ್ಞಾಪಿ ವಿಜ್ಞಾತುಂ ಸಂಶಯೋಯಂ ಮಮಾನಫ್ ॥ ೮
ತತೋಽಬ್ರವೀನೈಃಹಾತೇಜಾ ರಾಮೋ ಲಕ್ಷ್ಮಣಮಗ್ರತಃ ।
ಸ್ಥಿತಂ ಪಾಗಾಮಿನಂ ಏರಂ ಯಾಚಮಾನಂ ಕೃತಾಂಜಲಿಮ್ ॥ ೯
ಸ್ವಿಗೋ ಧರ್ಮರತೋ ಏರ ಸತತಂ ಸತ್ಯಧೀ ಸ್ಥಿತಃ ।
ಉರ್ಯಃ ಪ್ರಾಣಸಮೋ ವಶ್ಯೋ ಭಾತಾ ಚಾಪಿ ಸರ್ವಾ ಚ ಮೇ ॥ ೧೦

ನನಗೆ ಬೇಡ. ಅಮರನಾಗುವದೂ ಬೇಡ. ಮೂರು ಲೋಕದ ಪ್ರಭುತ್ವವಾದರೂ ನನಗೆ ಬೇಡ” ಎಂದನು. ಸೌಮಿತ್ರಿಯು ವನವಾಸಕ್ಕಾಗಿ ನಿರ್ಧರಿಸಿ ಈ ಪ್ರಕಾರ ಹೇಳಲು, ಶ್ರೀರಾಮನು ಅವನಿಗೆ ನಾನಾವಿಧದಲ್ಲಿ ಸಮಾಧಾನವನ್ನು ಹೇಳುತ್ತ ನೀನು ಬರುವದು ಸರಿಯಲ್ಲವೆಂದು ತಿಳಿಸಿದನು. ಲಕ್ಷ್ಮಣನು ಅದಕ್ಕೆ ಒಪ್ಪದೆ ಪುನಃ ಹೇಳಿದನು (೬-೬): “ಅಣ್ಣ, ಸದಾ ನಿನ್ನ ಜೊತೆಗೆ ಬರುತ್ತಿರಬಹುದೆಂದು ನನಗೆ ಎಂದೋ ಅನುಮತಿಯನ್ನು ಕೊಟ್ಟಿದ್ದೀರೆ. ಹೀಗಿರುವಾಗ ಈಗ ನನ್ನನ್ನು ತಡೆಯುವುದೇಕೆ? ಅರಣ್ಯಕ್ಕೆ ಬರಲು ನನಗೆ ಅಪೇಕ್ಷಿಯಾಗಿರುವಾಗ ನೀನು ಬೇಡವೆನ್ನಬೇಕಾದರೆ ನಾನು ಯಾವ ತಪ್ಪುವಾಡಿದೆನೂ ಎಂದು ಸಂದೇಹವಾಗುತ್ತದೆ. ಅದೇನೆಂದು ನಾನು ತಿಳಿಯಬೇಕು” ಎಂದನು (೭-೮). ಆಗ ಮಹಾತೇಜಸ್ಸಿಯಾದ ಶ್ರೀರಾಮನು ತನಗಿಂತ ಮುಂದೆ ವನಕ್ಕೆ ಹೊರಡಲು ಸಿದ್ಧಾನಿಗಿ ಕೈಮುಗಿದು ಬೇಡುತ್ತ ನಿಂತಿದ್ದ ಆ ಏರಾಗ್ರಣಿಯನ್ನು ಕುರಿತು ಹೀಗೆಂದನು: “ಲಕ್ಷ್ಮಣ, ನಿನಗೆ ನನ್ನಲ್ಲಿ ಪೂರ್ವವಾದ ಸ್ವೇಹವಿದೆ. ಧರ್ಮನಿಷ್ಠನಾಗಿ ಸದಾ ಸನ್ಯಾಗ್ರದಲ್ಲಿ ನಡೆದುಕೊಳ್ಳುತ್ತೀರೆ. ನನ್ನ ಪ್ರಾಣದಂತೆ ಶ್ರೀತಿ ಪಾತ್ರನಾಗಿದ್ದೀರೆ. ನಾನು ಹೇಳಿದಂತೆ ಕೇಳತಕ್ಕ

ಮಯಾದ್ಯ ಸಹ ಸೌಮಿತ್ರೇ ಶ್ವರು ಗಚ್ಛತಿ ತದ್ವನಮ್ |
ಕೋ ಭವಿಷ್ಯತಿ ಕೌಸಲ್ಯಾಂ ಸುಮಿತ್ರಾಂ ವಾ ಯಶ್ಸಿನೀಮ್ ||೧೧
ಅಭಿವರ್ವತಿ ಕಾಮ್ಯೇಯಃ ಪರ್ವತಃ ಪ್ರಧಿವೀಮಿವ |
ಸ ಕಾಮಪಾಶಪರ್ಯಸೋ ಮಹಾತೇಜಾ ಮಹಿಂಪತಿಃ || ೧೨
ಸಾ ಹಿ ರಾಜ್ಯಮಿದಂ ಪಾಪ್ಯ ನೃಪಸ್ಯಾಶ್ವಪತೇಃ ಸುತಾ
ದುಃಖಿತಾನಾಂ ಸಪತ್ತಿನಾಂ ನ ಕರಿಷ್ಯತಿ ಶೋಭನಮ್ || ೧೩
ನ ಸೂರಿಷ್ಯತಿ ಕೌಸಲ್ಯಾಂ ಸುಮಿತ್ರಾಂ ಚ ಸುದುಃಖಿತಾಮ್ |
ಭರತೋ ರಾಜ್ಯಘಾಷಾದ್ ಕೃಕೇಯಾಂ ಪರ್ಯವಸ್ಥಿತಃ || ೧೪
ತಾಮಾಯಾಂ ಸ್ವಯಮೇವೇಹ ರಾಜಾನುಗ್ರಹಣೇನ ವಾ |
ಸೌಮಿತ್ರೇ ಭರತ ಕೌಸಲ್ಯಾಮುಕ್ತಮಧ್ರುವಿಮಂ ಚರ || ೧೫
ವಿವಂ ಮಯಿ ಚ ತೇ ಭಕ್ತಿಭರವಿಷ್ಯತಿ ಸುದರ್ಶಿತಾ |
ಧರ್ಮಾಢ್ಳ ಗುರುಪೂಜಾಯಾಂ ಧರ್ಮಶಾಷ್ಟ್ರತುಲೋ ಮಹಾನ್ || ೧೬

ತಮ್ಮನಾಗಿ ಸೈಹಿತನಾಗಿದ್ದೀರೇ (೬-೧೦). ಲಕ್ಷ್ಮಿ, ನನ್ನ ಸಂಗಡ ನೀನೂ ಕಾಡಿಗೆ ಬಂದು ಬಿಟ್ಟರೆ ಕೌಸಲ್ಯೇಯನ್ನಾಗಲಿ ಯಶ್ಸಿನಿಯಾದ ಸುಮಿತ್ರೇಯನ್ನಾಗಲಿ ನೋಡಿಕೊಳ್ಳುವವರಾಯ? ಪರ್ವತನು ಪ್ರಧಿಯ ಮೇಲೆ ಮಳೆ ಸುರಿಸುವಂತೆ, ಸಮಸ್ತ ಇಷ್ವಾಧರಗಳನ್ನೂ ತಂದು ಸುರಿದು ಪೋಡಿಸಬಲ್ಲ ತೇಜಸ್ಸಿಯಾದ ಮಹಾರಾಜನು ಇಂದು ಕಾಮಪಾಶಕ್ಕೆ ಸಿಕ್ಕಿ ದಿಕ್ಕುತೋರದವನಾಗಿದ್ದಾನೆ (೧೧-೧೨). ಅಶ್ವಪತಿರಾಜನ ಮಗಳಾದ ಆ ಕೃಕೇಯಿಯ ವಶಕ್ಕೆ ರಾಜ್ಯವೆ ಬಂದ ಮೇಲೆ ಅವಳು ಸವತಿಯರಿಗೆ ಒಳ್ಳೆಯದನ್ನು ಮಾಡುವ ಸಂಭವವಿಲ್ಲ; ಭರತನಿಗೆ ರಾಜ್ಯಾಧಿಕಾರವು ಬಂದಾಗ ಆವನು ಕೃಕೇಯಿಯ ಮಾತಿನಂತೆ ನಡೆಯಬೇಕಾಗುತ್ತದೆ. ಆವನು ಕೌಸಲ್ಯೇಯನ್ನೂ ಅತ್ಯಂತ ದುಃಖಿತಾದ ಸುಮಿತ್ರೇಯನ್ನೂ ಸ್ತುರಣೆಗೇ ತಂದುಕೊಳ್ಳಲಾರನು (೧೩-೧೪). ಅದ್ದರಿಂದ ಲಕ್ಷ್ಮಿ, ನೀನು ಇಲ್ಲಿಯೇ ಇದ್ದು ನಿನ್ನ ಸಾಮಧ್ಯದಿಂದಲೋ ರಾಜಾನುಗ್ರಹವನ್ನು ದೂರಕಿಸುವುದರಿಂದಲೋ ನಿನ್ನ ತಾಯಿ ಮತ್ತು ಕೌಸಲ್ಯೇಯರ ಯೋಗ ಕ್ಷೇಮವನ್ನು ನೋಡಿಕೊಳ್ಳುತ್ತಿರು. ಹೀಗೆ ಮಾಡು. ನೀನು ಧರ್ಮವನ್ನು ಬಲ್ಲವನು. ಹೀಗೆ ವಾಡಿದರೆ ನನ್ನಲ್ಲಿ

ಎವಂ ಕುರುಷ್ಯ ಸೌಮಿತ್ರೇ ಮತ್ತುತೇ ರಘುನಂದನ ।
 ಅಷ್ಟಾಭಿರ್ವಿಪ್ರಹೀರಣಾಯಾ ಮಾತುನೋ ನ ಭವೇತ್ ಸುಖಮ್ ॥
 ಎವಮುಕ್ತಸ್ತು ರಾಮೇಣ ಲಕ್ಷ್ಮಿಣಿ: ಶ್ರುತ್ಯಾಯಾ ಗಿರಾ ।
 ಪ್ರತ್ಯುಷಾಚ ತದಾ ರಾಮಂ ವಾಕ್ಯಾಜ್ಞೀಲಿಂ ವಾಕ್ಯಕೋವಿದಮ್ ॥ ೧೪
 ತವ್ಯವ ತೇಜಸ್ ಏರ ಭರತಃ ಪೂಜಯಿಷ್ಯತಿ ।
 ಕೌಸಲ್ಯಾಂ ಚ ಸುಮಿತ್ರಾಂ ಚ ಪ್ರಯತೋ ನಾತ್ ಸಂಶಯಃ ॥ ೧೯
 ಯದಿ ದು:ಸೋಽಂ ನ ರಕ್ಷೇತ ಭರತೋ ರಾಜ್ಯಮುತ್ತಮಮ್ ।
 ಪಾಪ್ಯ ದಮ್ಮನಸಾ ಏರ ಗರ್ವೇಣ ಚ ವಿಶೇಷತಃ ॥ ೨೦
 ತಮಹಂ ದುರ್ಮತಿಂ ಕೂರಂ ವಧಿಷಾಮಿ ನ ಸಂಶಯಃ ।
 ತತ್ಕ್ಷಾ ನೈಸಿ ತಾನೋ ಸವಾರಂಸ್ತ್ರಿ ಲೋಕಮಷಿ ಕಂ ತು ಸಾ ॥ ೨೧
 ಕೌಸಲ್ಯಾ ಬಿಭ್ಯ ಯಾದಾಯಾ ಸಹಸ್ರಮಷಿ ಮದ್ವಿಧಾನ್ ।
 ಯಾಃ ಸಹಸ್ರಂ ಗಾಮಾಣಾಂ ಸರಣಾಪ್ತಮುಪಜೀವಿನಾಮ್ ॥ ೨೨

ಭಕ್ತಿಯಿಂದ ನಡೆದುಕೊಂಡಂತಾಗುವುದು. ನನಗೂ ಸಹ ಪೂಜ್ಯರಾದ ಅವರನ್ನು ಸೇವಿಸಿದರೆ ನಿನಗೆ ಅಧಿಕವಾದ ಶ್ರೀಯಸ್ಸಂಟು (೧೫-೧೬). ನನಗೋಷ್ಠರಹೀಗೆ ಮಾಡು, ಲಕ್ಷ್ಮಿಣಿ. ನಾವೆ ಬಿಟ್ಟು ಹೋದರೆ ನಮ್ಮ ಮಾತೆಯರಿಗೆ ಎಂದಿಗೂ ಸೌಖ್ಯವಿರುವುದಿಲ್ಲ” ಎಂದು ಹೇಳಿದನು. ಹೀಗೆ ಶ್ರೀರಾಮನು ಮೃದುವಾದ ಮಾತಿನಿಂದ ಸಮಾಧಾನ ಹೇಳುವುದನ್ನು ನೋಡಿ ವಾಗ್ನಿಶಾರದನಾದ ಲಕ್ಷ್ಮಿಣಿನು ಪ್ರತಿಯಾಗಿ ನುಡಿದನು (೧೭-೧೮): “ಹೇ ಏರಾಗ್ನಿ, ನಿನ್ನ ತೇಜೋಮಹಿಮೆಯಿಂದಲೇ ಭರತನು ಕೌಸಲ್ಯೀಯನ್ನೂ ಸುಮಿತ್ರೆಯನ್ನೂ ಎಚ್ಚರಿಕೆಯಿಂದ ಗೌರವಿಸಿ ನೋಡಿಕೊಳ್ಳುವನು. ಇದರಲ್ಲಿ ಸಂದೇಹಬೇಡ (೧೯). ಒಂದು ವೇಳೆ ಅವನಿಗೆ ದೊಡ್ಡರಾಜ್ಯವು ಸಿಕ್ಕಿತೆಂಬ ಗರ್ವದಿಂದ ದುಬ್ಬದಿಂದ ಒಂದು ದುರ್ವಾಗಂಕಿತಿಳಿದು ಅವರನ್ನು ಸರಿಯಾಗಿ ಪೋಡಿಸಿದೆ ಹೋದರೆ, ಕೂರನಾದ ಆ ದುಷ್ಪನಾನ್ಯಾನಿಸ್ತಂದೇಹವಾಗಿ ಕೊಂಡುಹಾಕುತ್ತೇನೆ. ಅವನ ಪಕ್ಷವನ್ನು ವಹಿಸಿ ಮೂರು ಲೋಕದವರೆಲ್ಲರು ಬಂದರೂ ಅವರ ಹುಟ್ಟಡಿಸುವೆನು (೨೦-೨೧). ಆದರೆ ಕೌಸಲ್ಯಾ ದೇವಿಯ ನನ್ನಂಥ ಸಾವಿರ ಜನರನ್ನಾದರೂ ಸಾಕಬಲ್ಲಭ.

ತದಾತ್ಮಭರಸೇ ಚೈವ ಮಮ ಮಾತುಸ್ತಫ್ಯೈವ ಚ ।	
ಪರ್ಯಾಪ್ತಾ ಮದ್ವಿಧಾನಾಂ ಚ ಭರಣಾಯ ಮನಸ್ಸಿನೀ ॥	೨೭
ಕುರುಷ್ಯ ಮಾಮನುಚರಂ ವೈಧಮ್ಯಂ ನೇಹ ವಿದ್ಯತೇ ।	
ಕೃತಾಧೋರಂ ಭವಿಷ್ಯಾಮಿ ತವ ಚಾರ್ಥಃ ಪ್ರಕಲ್ಪತೇ ॥	೨೮
ಧನುರಾದಾಯ ಸಶರಂ ಖನಿತಪಿಟಕಾಧರಃ ।	
ಅಗ್ರತಸೇ ಗಮಿಷ್ಯಾಮಿ ಪಂಧಾನಮನುದರ್ಶಯನ್ ॥	೨೯
ಅಹರಿಷ್ಯಾಮಿ ತೇ ನಿತ್ಯಂ ಮೂಲಾನಿ ಚ ಘಲಾನಿ ಚ ।	
ವನ್ಯಾನಿ ಯಾನಿ ಚಾನ್ಯಾನಿ ಸ್ವಾಹಾರಾಣಿ ತಪಸ್ಸಿನಾಮ್ ॥	೨೧
ಭವಾಂಸ್ತ ಸಹ ವೈದೇಹ್ಯಾ ಗಿರಿಸಾನುಷು ರಂಸ್ಯತೇ ।	
ಅಹಂ ಸರ್ವಂ ಕರಿಷ್ಯಾಮಿ ಜಾಗ್ರತಃ ಸ್ವಪತಶ್ಚ ತೇ ॥	೨೨
ರಾಮಸ್ತನೇನ ವಾಕ್ಯೇನ ಸುಪೀತಃ ಪ್ರತ್ಯುಷಾಚ ತಮ್ ।	
ವಜಾಪ್ಯಭ್ರಷ್ಟ ಸೌಮಿತ್ರೇ ಸರ್ವಮೇವ ಸುಹೃಜನ್ಮಾಮ್ ॥	೨೩

ಆಕೆಗೆ ಜೀವನಾರ್ಥವಾಗಿ ಒಂದು ಸಾವಿರ ಗ್ರಾಮಗಳಿವೆ. ಆ ಮಾತೆಯು ತನ್ನ ಯೋಗಸ್ತೇಮವನ್ನು ನೋಡಿಕೊಳ್ಳಲು ಸಮರ್ಥಿಸು. ನನ್ನ ತಾಯಿಯನ್ನೂ ನನ್ನಂಥ ಎಷ್ಟೋ ಜನರನ್ನೂ ಹೋಷಿಸಬಲ್ಲಿಂದು (೨೨-೨೩). ಶ್ರೀರಾಮ, ನನ್ನನ್ನು ನಿನ್ನ ಪರಿಚಾರಕನನ್ನಾಗಿ ಮಾಡಿಕೊ. ಧರ್ಮಕ್ಕೆ ಯಾವ ಹಾನಿಯೂ ಇಲ್ಲ. ನಾನೂ ಕೃತಾರ್ಥನಾಗುತ್ತೇನೆ. ನಿನಗೂ ಅನುಕೂಲವಾಗುತ್ತದೆ. ಧನುಭಾರಣಾಗಳನ್ನು ಧರಿಸಿ ಹಾರೆ ಬುಟ್ಟಿಗಳನ್ನು ಹಿಡಿದು ನಿನ್ನ ಮುಂದೆ ದಾರಿಯನ್ನು ತೋರಿಸುತ್ತ ಹೋಗುತ್ತೇನೆ (೨೪-೨೫). ಪ್ರತಿದಿನವೂ ತಪಸ್ಸಿಗಳಿಗೆ ಯೋಗ್ಯವಾದ ಫಲವೂಲಗಳನ್ನೂ ವನದಲ್ಲಿ ಸುಲಭವಾಗಿ ದೊರೆಯುವ ಇತರ ಪದಾರ್ಥಗಳನ್ನೂ ನಿನಗೆ ತಂದು ಕೊಡುತ್ತೇನೆ. ನೀನು ಬೆಟ್ಟಿದ ತಪ್ಪಲುಗಳಲ್ಲಿ ವೈದೇಹಿಯೋಡನೆ ವಿಹರಿಸುತ್ತಿರಬಹುದು / ನೀನು ಎಚ್ಚರದಲ್ಲಿರುವಾಗಲೂ ನಿದ್ರಿಸುವಾಗಲೂ ನಾನು ಸಮಸ್ತ ಕಾರ್ಯವನ್ನೂ ನೋಡಿಕೊಳ್ಳುವನು” ಎಂದನು (೨೬-೨೭). ಆಗ ಶ್ರೀರಾಮನು ಸಂತುಷ್ಟನಾಗಿ “ಸೌಮಿತ್ರಿ, ಹಾಗೆಯೇ ಆಗಲಿ, ನೀನು ಹೋಗಿ ಆಪ್ತರೆಲ್ಲರಿಗೂ ಈ ವಿಷಯವನ್ನು ತಿಳಿಸಿ ಆವರ ಅನುಮತಿಯನ್ನು

ಯೇ ಚ ರಾಜೀಂಳ್ಳೇ ದದೋ ದಿವ್ಯೇ ಮಹಾತ್ಮಾ ವರುಣಃ ಸ್ವಯಮ್ |
ಜನಕಸ್ಯ ಮಹಾಯಜ್ಞೇ ಧನುಷೀ ರೌದ್ರದರ್ಶನೇ || ೨೬
ಅಭೀದ್ಯೈಕವಚೀ ದಿವ್ಯೇ ತೋರೀ ಚಾಕ್ಷಯಾಯಕೌ |
ಆದಿತ್ಯಪಿಮಲೌ ಚೋಭೌ ಖಡ್ಗೌ ಹೇಮಪರಿಷ್ಟೌ || ೨೦
ಸತ್ಯತ್ಯ ನಿಹಿತಂ ಸರ್ವಮೀತದಾಭಾಯಸದ್ಯನಿ |
ಸರ್ವಮಾಯುಧಮಾದಾಯ ಕ್ಷಿಪ್ರಮಾವಜ ಲಕ್ಷ್ಮಣ || ೨೧
ಸ ಸುಹೃದ್ವನಮಾಮಂತ್ರ ವನವಾಾಯ ನಿಶ್ಚಿತಃ |
ಇಕ್ಷ್ವಾಕುಗುರುಮಾಗಮ್ ಜಗಾಹಾಯುಧಮುತ್ತಮಮ್ || ೨೨
ತದ್ವಿಷ್ಟಂ ರಘುಶಾದೂಲಃ ಸತ್ಯತಂ ಮಾಲ್ಯಭೂಷಿತಮ್ |
ರಾಮಾಯ ದರ್ಶಯಾಮಾಸ ಸೌಮಿತ್ರಃ ಸರ್ವಮಾಯುಧಮ್ || ೨೩
ತಮುಖಾಚಾತ್ಮಾನಾ ರಾಮಃ ಪೀಠಾ ಲಕ್ಷ್ಮಣಮಾಗತಮ್ |
ಕಾಲೇ ಶ್ರಮಾಗತಃ ಸೌಮ್ಯ ಕಾಂಕ್ಷಿತೇ ಮಮ ಲಕ್ಷ್ಮಣ || ೨೪

ಪಡೆದು ಬಾ. ಹಿಂದೆ ಮಹಾತ್ಮನಾದ ವರುಣನು ಜನಕ ಮಹಾರಾಜನಿಗೆ ಯಜ್ಞಾಹಾಲದಲ್ಲಿ ಕೆಲವು ದಿವ್ಯಾಯುಧಗಳನ್ನು ಹೊಟ್ಟಿದ್ದನು. (ಅವನ್ನು ಜನಕ ರಾಜನು ನಮಗೆ ಹೊಟ್ಟಿದ್ದಾನಷ್ಟೇ) (೨೮-೨೯). ರೌದ್ರಾಕಾರದ ಎರಡು ದಿವ್ಯಧನುಸ್ಪರ್ಶಗಳು, ಅಭೀದ್ಯೈಕವಚಗಳಿರದು, ಅಕ್ಷಯಬಾಣಗಳಿರುವ ಎರಡು ಬತ್ತಳಿಕೆಗಳು, ಸೂರ್ಯನಂತೆ ಘಳಘಳಿಸುವ ಚೆನ್ನದ ಹಿಡಿಯಳ್ಳ ವಿಡ್ಗಳಿರದು - ಇವಿಷ್ಟನ್ನು ತೆಗೆದುಹೊಂಡಾ ಬಾ. ಇವೆಲ್ಲವನ್ನೂ ಗಂಥ ಮಾಲ್ಯಾದಿಗಳಿಂದ ಪೂಜಿಸಿ ನಮ್ಮ ಗುರುಗಳ ಮನೆಯಲ್ಲಿ ಇರಿಸಿದ್ದೇನೆ; ಲಕ್ಷ್ಮಣ, ನೀನು ಬೇಗನೆ ಬರಬೇಕು” ಎಂದು ಹೇಳಿದನು (೨೦-೨೧). ಅನಂತರ ಲಕ್ಷ್ಮಣನು ವನವಾಸಕ್ಕಾಗಿ ನಿರ್ಧರಿಸಿ ತನ್ನ ಆಪ್ತರೆಲ್ಲರನ್ನೂ ಕಂಡು ಅವರ ಅನುಮತಿಯನ್ನು ಪಡೆದನು. ಆ ವೇಳೆ ಕುಲಗುರುಗಳಾದ ವಸಿಷ್ಟರ್ ಬಳಿಗೆ ಹೋಗಿ ಗಂಥಮಾಲ್ಯಾದಿಗಳಿಂದ ಅಚ್ಯಾಸಲ್ಪಟ್ಟ ಆ ದಿವ್ಯಾ ಯುಧಗಳನ್ನು ತಂದು ಶ್ರೀರಾಮನಿಗೆ ತೋರಿಸಿದನು (೨೨-೨೩). ಆಗ ಶ್ರೀರಾಮನು ಪೀಠಿಯಿಂದ ಲಕ್ಷ್ಮಣ ನನ್ನ ನೋಡಿ “ಸೌಮ್ಯ ಲಕ್ಷ್ಮಣ, ನಿನ್ನನ್ನು ಎದುರು ನೋಡುತ್ತಿದ್ದೇನು. ಸರಿಯಾದ ಕಾಲಕೇ ಬಂದೆ. ಈಗ

ಅಹಂ ಪ್ರದಾತುಮಿಚ್ಛಾಮಿ ಯದಿದಂ ಮಾಮಕಂ ಧನಮ್ |

ಬ್ರಾಹ್ಮಸೇಭ್ಯಸ್ತಪ್ರಸ್ತಿಭಸ್ತ ಯಾ ಸತ ಪರಂತಪ || ೧೯

ವಸಂತೀಹ ದೃಢಂ ಭಕ್ತಾ ಗುರುಪು ದ್ವಿಜಸತ್ತಮಾಃ |

ತೇಷಾಮಃ ಚ ಮೇ ಭೂಣಿಃ ಸರ್ವೇಷಾಂ ಹೊಮಜೇವಿನಾಮ್ || ೨೦

ವಸಿಷ್ಠಪ್ರತ್ರಂ ತು ಸುಯಜ್ಞಮಾಯ್ಂ

ಶ್ಲಮಾನಯಾಶು ಪ್ರವರಂ ದ್ವಿಜಾನಾಮ್ |

ಅಭಿಪ್ರಯಾಸ್ಯಾಮಿ ವನಂ ಸಮಸ್ತಾನ್

ಅಭ್ಯಚ್ಯಂ ಶಿಷ್ಯಾನಪರಾನ್ ದ್ವಿಜಾತೀನ್ ||

೨೧

ಇತಿ ಶ್ರೀಮದ್ಭಾಗವತೀ ಅಯೋಧ್ಯಾಕಾಂಡೇ ಏಕತ್ರಿಂಶಃ ಸರ್ಗ:

ನನ್ನಲ್ಲಿರುವ ಧನವೆಲ್ಲವನ್ನೂ ತಪಸ್ಸಿಗಳಾದ ಬ್ರಾಹ್ಮಣರಿಗೆ ನಿನ್ನ ಸಹಾಯದಿಂದ ದಾನ ಮಾಡುತ್ತೇನೆ. ವಿಶೇಷವಾಗಿ ಗುರುಭಕ್ತಿಯಳ್ಳಿ ದ್ವಿಷೋತ್ಸರಿಗೂ ನಮ್ಮನ್ನು ನಂಬಿ ಜೀವಿಸುತ್ತಿರುವ ಸಮಸ್ತ ಭೃತ್ಯರಿಗೂ ಕೊಟ್ಟಬಿಡುತ್ತೇನೆ (೨೪-೨೬). ವಿಪ್ರೋತ್ಸಮನಾಗಿ ಪೂಜ್ಯನಾಗಿರುವ ವಸಿಷ್ಠ ಪ್ರತ್ನಾದ ಸುಯಜ್ಞನನ್ನು ತ್ವರೆಯಿಂದ ಕರೆದುಕೊಂಡು ಬಾ. ಅವನನ್ನೂ ಶಿಷ್ಯರಾದ ಇತರ ವಿಪುರನ್ನೂ ಪೂಜಿಸಿ ಅರಣ್ಯಕ್ಕೆ ಹೋರಬೋಣ” ಎಂದನು (೨೭).

ಇಲ್ಲಿಗೆ ಶ್ರೀಮದ್ಭಾಗವತಾದ ಅಯೋಧ್ಯಾಕಾಂಡದಲ್ಲಿ ಮೂವತ್ತೊಂದನೇಯ ಸರ್ಗ

ದ್ವಾತ್ರಿಂಶಃ ಸರ್ಗಃ

ಎತ್ತುವಿಶಾಖಾನಮ್

ತತಃ ಶಾಸನಮಾಜ್ಞಾಯ ಭಾರತಃ ಶುಭತರಂ ಷಿಯಮ್ |

ಗತ್ತಾ ಸ ಪ್ರವೇಶಾತು ಸುಯಜ್ಞ ಸೈ ನಿವೇಶನಮ್ || ೧

ತಂ ವಿಪ್ರಮಗ್ನ , ಗಾರಣಂ ವಂದಿತ್ತಾ ಲಕ್ಷ್ಯಾಂಬೋಽಬ್ರಿತ್ |

ಸಖೀಽಭಾಗಭ್ರ ಪಶ್ಚ ತ್ವಂ ವೇಶ್ಯ ದುಷ್ಟರಕಾರಿಣಃ || ೨

ತತಃ ಸಂಧಾಮುಪಾಶು ಗತ್ತಾ ಸೌಮಿತ್ರಿಣಾ ಸಹ |

ಜಂಷ್ಟಂ ತತ್ವಾವಿಶಲ್ಲಕ್ಷ್ಯಾಂ ರಮ್ಯಂ ರಾಮನಿವೇಶನಮ್ || ೩

ತಮಾಗತಂ ವೇದವಿದಂ ಪಾಂಜಲಿಃ ಸೀತಯಾ ಸಹ |

ಸುಯಜ್ಞಮಭಿಚಕ್ರಾಮ ರಾಘವೋಽಗ್ರಿಮಿವಾಚಿತಮ್ || ೪

ಜಾತರೂಪಮಯ್ಯೆಮುಂಚ್ಯೈ , ರಂಗದ್ರೇಃ ಕುಂಡಲ್ಪ್ರಿಃ ಶುಭ್ರೇಃ |

ಸಹೇಮಸೂತ್ರಮ್ಯಾಣಭಿಃ ಕೇಯೂರ್ವರ್ವಲಯ್ಯಾರಪಿ || ೫

ಸರ್ಗ ೫೨

ವನವಾಸಕ್ಕೆ ಹೊರದುವ ಮೊದಲು ಶ್ರೀರಾಮನು ದಾನಧರ್ಮಗಳನ್ನು
ಮಾಡುವುದು.

ಹೀಗೆ ಶ್ರೀರಾಮನು ಶ್ರೀಯಸ್ಕರಪೂ ಶ್ರಿಯವೂ ಆದ ಆದೇಶವನ್ನು ಶಿಯಲು, ಲಕ್ಷ್ಯಾಣನು ತ್ವರೀಯಿಂದ ಸುಯಜ್ಞನ ಗೃಹಕ್ಕೆ ಹೋದನು. ಅಗ್ನಿ ಶಾಲೆಯಲ್ಲಿದ್ದ ಆ ವಿಪ್ರನಿಗೆ ವಂದಿಸಿ “ಮಿತ್ರ, ಶ್ರೀರಾಮನು ಇತರರಿಗೆ ಅಸಾಧ್ಯವಾದ ಒಂದು ದೊಡ್ಡ ಕಾರ್ಯಕ್ಕೆ ಕೈಹಾಕಿರುವನು. ಅವನ ಭವನಕ್ಕೆ ಒಂದು ನೋಡು” ಎಂದನು (೧-೨). ಆಗ ಸುಯಜ್ಞನು ಮಾಧ್ವಾಹ್ನಿಕವನ್ನು ಮುಗಿಸಿ ಲಕ್ಷ್ಯಾಣನೊಡನೆ ಒಂದು ಸಂಪತ್ತಮ್ಯಾಧ್ವವಾಗಿ ವೈಭವದಿಂದ ರಂಜಿಸುತ್ತಿದ್ದ ಶ್ರೀರಾಮನ ಭವನವನ್ನು ಪ್ರಪೇಶಿಸಿದನು. ಆಗ ಹವಿಸ್ತನ್ನು ಸ್ವೀಕರಿಸಿ ಜ್ಞಲಿಸುವ ಅಗ್ನಿಯಂತಿದ್ದ ಆ ವೇದಪಾರಂಗತನನ್ನು ಶ್ರೀರಾಮನು ಸೀತೆಯೊಡನೆ ಎದ್ದು ನಿಂತು ಸ್ವಾಗತಿಸಿದನು (೩-೪). ಅನಂತರ ಭುಜಗಳಲ್ಲಿ ಧರಿಸುವ ಅಂಗದ ಕೇಯೂರಗಳೆಂಬ ಎರಡು ಬಗೆಯು

ಅನ್ವೇಶಿತ ರತ್ನಪುಷ್ಟಿಯಾದ ಕಾಮಕ್ಷಯಿಂದ ಪ್ರತ್ಯೇಕಾಜಯತ್ವ |
ಸುಯಜ್ಞಂ ಸ ತದೋವಾಚ ರಾಮಃ ಸೀತಾಪ್ರಚೋದಿತಃ || ೧

ಹಾರಂ ಚ ಹೇಮಸೂತ್ರಂ ಚ ಭಾಯಾಯೈ ಸೌಮ್ಯ ಹಾರಯ |
ರಶನಾಂ ಚಾಧುನಾ ಸೀತಾ ದಾತುಮಿಷ್ಟತಿ ತೇ ಸಖೀ || ೨

ಅಂಗದಾನಿ ವಿಚತ್ತಾಂಶಿ ಕೇಯೂರಾಣಿ ಶುಭಾನಿ ಚ |
ಪ್ರಯಂಚಿತಿ ಸಖೀ ತುಭ್ಯಂ ಭಾಯಾಯೈ ಗಂಭೀರ ವನಮ್ | ಆ
ಪಯ್ಯಂಕಮಗ್ನಾ ಸ್ತುರಣಂ ನಾನಾರತ್ನವಿಭೂಷಿತಮ್ |
ತಮರೀಷಿತಿ ವೈದಿಕೀ ಪ್ರತಿಷ್ಠಾಪಯಿತುಂ ತ್ವಯಿ || ೩

ನಾಗಃ ಶತ್ರುಂಜಯೋ ನಾಮ ಮಾತುಲೋ ಯಂ ದದೌ ಮಮ |
ತಂ ತೇ ನಿಷ್ಪತ್ಸಹಸ್ರೇಣ ದದಾಮಿ ದ್ವಿಜಪುಂಗವ || ೧೦

ಇತ್ಯಕ್ತಃ ಸ ಹಿ ರಾಮೇಣ ಸುಯಜ್ಞಃ ಪ್ರತಿಗ್ರಹ್ಯ ತತ್ತ್ವ |
ರಾಮಲಕ್ಷ್ಮಣಸೀತಾನಾಂ ಪ್ರಯುಹೋಜಾಶಿಷಃ ಶಿವಾಃ || ೧೧

ಚಿನ್ನದ ಅಭರಣಗಳನ್ನೂ ಸುಂದರವಾದ ಕುಂಡಲಗಳನ್ನೂ ಮಣಿಖಿಚಿತವಾದ
ಒಂಗಾರದ ಸರಗಳನ್ನೂ ನಾನಾ ಬಗೆಯ ರತ್ನಗಳನ್ನೂ ಸುಯಜ್ಞನಿಗೆ ಅಪೀಸಿ
ಪೂಜಿಸಿದನು. ಆ ಮೇಲೆ ಸೀತೆಯ ಪ್ರೇರಣೆಯಂತೆ ಹೀಗೆಂದನು (೪-೬) :
“ಸೌಮ್ಯ, ಸೀತೆಯು ನಿನ್ನ ಪತ್ನಿಗೊಸ್ತುರ ತನ್ನ ಮುತ್ತಿನ ಸರ, ಚಿನ್ನದ ಸರದಾಳ,
ಡಾಬಿಗಳನ್ನು ಕೊಡಬೇಕೆಂದಿದ್ದಾಳೆ. ಅಲ್ಲದೆ ವಿವಿಧಾಕಾರದಲ್ಲಿ ಅಂದವಾಗಿರುವ
ಅಂಗದ ಕೇಯೂರಗಳನ್ನು ನಿನ್ನ ಪತ್ನಿಗೆ ಕೊಡುತ್ತಾಳೆ; ಸೀತೆಯು ಈಗ ವನಕ್ಕೆ
ಹೂರಟಿದ್ದಾಳೆ (೨-೮). ಮಿತ್ರ, ಉತ್ತಮವಾದ ಹೂದಿಕೆಗಳಿಂದ ಕೂಡಿ ನಾನಾ
ರತ್ನಭೂಷಿತವಾದ ಒಂದು ಮಂಚವಿದೆ. ಅದನ್ನೂ ಸೀತೆಯು ನಿನಗೆ
ಒಟ್ಟಿಸಬೇಕೆಂದಿದ್ದಾಳೆ. ನನ್ನ ಸೋದರ ಮಾವನು ನನಗೆ ಶತ್ರುಂಜಯವೆಂಬ
ಆನೆಯನ್ನು ಕೊಟ್ಟಿದ್ದನು. ಬ್ರಾಹ್ಮಣೋತ್ತಮ, ಸಾವಿರ ಸುವರ್ಣನಾಣ್ಯಗಳನ್ನು
ಕೊತೆಗೆ ಇಟ್ಟು ಆನೆಯನ್ನು ನಿನಗೆ ಕೊಟ್ಟು ಬಿಡುತ್ತೇನೆ” ಎಂದನು
(೯-೧೦). ಆಗ ಸುಯಜ್ಞನು ಅವಗಳನ್ನು ಸ್ವೀಕರಿಸಿ ರಾಮ ಲಕ್ಷ್ಮಣರಿಗೂ
ಸೀತೆಗೂ ಶುಭವಾಗಲೆಂದು ಆಶೀರ್ವದಿಸಿದನು.

ಅಥ ಭೂತರಮವ್ಯಗ್ರಂ ಷಿಯಂ ರಾಮಃ ಷಿಯಂವದಮ್ |
ಸೌಮಿತ್ರಂ ತಮುವಾಚೀದಂ ಬ್ರಹ್ಮೇವ ತ್ರಿದಶೀಶ್ವರಮ್ || ೧೭
ಅಗಸ್ತ್ಯಂ ಕೌಶಿಕಂ ಚೈವ ತಾಪುಭೌ ಭೂಹೃಷೋತ್ತಮ್ |
ಅಚರಯಾಹೂಯ ಸೌಮಿತ್ರೇ ರತ್ನೇಃಃ ಸಸ್ಯಮಿವಾಂಬುಭಿಃ || ೧೮
ತರ್ವಯಸ್ಸ ಮಹಾಭಾರೋ ಗೋಸಹಸ್ತೈಶ್ಚ ಮಾನದ |
ಸುವರ್ಣೈ ರಾಜತ್ವैಶ್ವಿಷ ಮಣಿಭಿಶ್ಚ ಮಹಾಧನೇಃ || ೧೯
ಕೌಸಲ್ಯಾಂ ಚ ಸುಮಿತ್ರಾಂ ಚ ಭಕ್ತಃ ಪಯುರ್ವಪತಿಷ್ಠತಿ |
ಅಚಾರ್ಯಸೈತ್ತಿರೀಯಾಣಾಮಭರೂಪಶ್ಚ ವೇದವಿತ್ | ೨೦
ತಸ್ಯ ಯಾನಂ ಚ ದಾಸೀಶ್ಚ ಸೌಮಿತ್ರೇ ಸಂಪ್ರದಾಪಯ |
ಕೌಶೀಯಾನಿ ಚ ವಸ್ತ್ರಾಣಿ ಯಾವತ್ತಪ್ಯತಿ ಸ ದ್ವಿಜಃ || ೨೧
ಮೂತಶ್ಶಿತ್ರರಥಾಶ್ವಾಯಃ ಸವಯಾಃ ಸುಭರೋಷಿತಃ |
ತೋಷಯೈನಂ ಮಹಾಹೃಷಿ ರತ್ನೈವಸೈತ್ತಧನೇಸ್ತಫಾ || ೨೨

ಅನಂತರ ಶ್ರೀರಾಮನು ಕಾರ್ಯದಕ್ಷನೂ ಪ್ರಿಯಸೋದರನೂ ಆದ ಸೌಮಿತ್ರಿಯನ್ನದ್ದೇಶಿಸಿ, ಬ್ರಹ್ಮನು ಇಂದ್ರನಿಗೆ ಹೇಳುವಂತೆ ಹೀಗೆ ಸೂಚಿಸಿದನು (೧-೧೭) : “ಲಕ್ಷ್ಮಿಣಿ, ಅಗಸ್ತ್ಯ ಕೌಶಿಕರೆಂಬ ಆ ಇಬ್ಬರು ಭೂಹೃಷೋತ್ತಮರನ್ನು ಕರೆದುಕೊಂಡು ಬಾ. ಸಸ್ಯಕ್ಕೆ ನೀರನ್ನೆರೆಯವಂತೆ ಅವರಿಗೆ ರತ್ನಗಳನ್ನು ಕೊಟ್ಟು ಗೌರವಿಸು. ಅವರಿಗೆ ಸಾವಿರಾರು ಗೋವಗಳನ್ನೂ ಬೆಳ್ಳಿ-ಬಂಗಾರಗಳನ್ನೂ ಧನವನ್ನೂ ಕೊಟ್ಟು ಸಂತೋಷ ಪಡು (೧೮-೧೯). ತೈತ್ತಿರೀಯ ಶಾಖೀಯ ವಿದ್ಯಾರ್ಥಿಗಳಿಗೆ ಆಚಾರ್ಯನಾದ ಒಬ್ಬ ವೇದ ವಿದ್ಯಾಂಸನು ನಮ್ಮ ಈವರು ತಾಯಂದಿರನ್ನು ಆಶ್ರಯಿಸಿಕೊಂಡಿದ್ದಾನೆ. ಆಗಾಗ ಬಂದು ಅವರಿಗೆ ಆಶೀರ್ವದಿಸಿ ಹೋಗುತ್ತಾನೆ. ಅವನು ಒಳ್ಳಿಯ ಗುಣಶಾಲಿ. ಆ ಭೂಹೃಷಾನಿಗೆ ವಾಹನ, ಸೇವಕರು ಮತ್ತು ರೇಶ್ಮೆಯ ಬಟ್ಟೆಗಳನ್ನು ತೈಪ್ಪಿಯಾಗುವಷ್ಟು ಕೊಡಿಸು (೨೦-೨೧). ಚಿತ್ರರಥನೆಂಬ ಸಾರಥಿಯು ನಮಗೆ ಮಿಶ್ರನಾಗಿ ಬಹುಕಾಲದಿಂದ ಇದ್ದಾನೆ. ಅವನಿಗೆ ಅಮೂಲ್ಯವಾದ ರತ್ನ-ವಸ್ತ್ರ-ಧನಗಳನ್ನೂ ಒಂದು ಸಾವಿರ ಗೋವಗಳನ್ನೂ

ಪಶುಕಾಖಿಶ್ಚ ಸರ್ವಾಭಿಗ್ರಹಾಂ ದಶಶತೀನ ಚ ।
ಯೇ ಚೀಮೇ ಕರಕಾಲಾಪಾ ಬಹವೋ ದಂಡಮಾಣವಾಃ ॥ ೧೮
ನಿತ್ಯನ್ನಾಧ್ಯಾಯಶೀಲತ್ವನ್ನಾನ್ತೋ ಕುರ್ವಂತಿ ಕಂಬನ ।
ಅಲಾಃ ಸ್ವಾದುಕಾಮಾಶ್ಚ ಮಹತಾಂ ಚಾಪಿ ಸಂಮುತಾಃ ॥ ೧೯
ತೇಷಾಮಶೀತಿಯಾನಾನಿ ರತ್ನಪೂರ್ಣಾನಿ ದಾಪಯ ।
ಶಾಲಿವಾಹಸಹಸ್ರಂ ಚ ದ್ವೇ ಶತೇ ಭದ್ರಕಾಂಸ್ತಫಾ ॥ ೨೦
ವೃಂಜನಾರ್ಥಂ ಚ ಸೌಮಿತ್ರೇ ಗೋಸಹಸ್ರಮುಷಾಕುರು ।
ಮೇಖಲೀನಾಂ ಮಹಾಸಂಘಃ ಕೌಸಲ್ಯಾಂ ಸಮುಪಸ್ಥಿತಃ ॥ ೨೧
ತೇಷಾಂ ಸಹಸ್ರಂ ಸೌಮಿತ್ರೇಪ್ರತ್ಯೇಕಂ ಸಂಪ್ರದಾಪಯ ।
ಅಂಭಾ ಯಥಾ ಚ ಸಾ ನಂದೇತ್ತಾ ಕೌಸಲ್ಯಾ ಮಮ ದಕ್ಷಿಣಾಮ್ರ ॥ ೨೨
ತಥಾ ದ್ವಿಜಾತೀಂಷ್ಠಾನ್ ಸರ್ವಾನ್ ಲಕ್ಷ್ಮಿಣಾಚಯ ಸರ್ವಶಃ ।
ತತಃ ಸ ಪುರುಷವ್ಯಾಘರಸ್ತದ್ವನಂ ಲಕ್ಷ್ಮಿಣಾಃ ಸ್ವಯಮ್ರ ॥ ೨೩

ನಮ್ಮ ಬಳಿ ಇರುವ ಮೇರೆ ಮೊದಲಾದ ಸಮಸ್ತ ಪಶುಗಳನ್ನೂ ಕೊಟ್ಟು ಸಂತೋಷ ಪಡಿಸು. ಅಲ್ಲದೆ ಕರಕಲಾಪಶಾಖೆಗಳನ್ನು ಅಧ್ಯಯನ ಮಾಡುತ್ತೇ ದಂಡಧಾರಿಗಳಾದ ಕೆಲವು ಬ್ರಹ್ಮಚಾರಿಗಳಿದ್ದಾರಷ್ಟೆ. ಅವರು ಸರ್ವದಾ ವೇದಾಧ್ಯಯನದಲ್ಲಿ ಮುಳುಗಿರುತ್ತಾರೆ. ಅದನ್ನು ಬಿಟ್ಟು ಇನ್ನೇನನ್ನೂ ಮಾಡುವುದಿಲ್ಲ. ಒಂದು ಬಗೆಯಲ್ಲಿ ಸೋಮಾರಿಗಳು. ಅವರಿಗೆ ಮೃಷ್ಣಾನ್ನು ಭೋಜನವೆಂದರೆ ಬಹಳ ಹೀತಿ. ಮಹಾತ್ಮರೂ ಅವರಿಗೆ ಮಾನ್ಯತೆಯನ್ನು ಕೊಡುತ್ತಾರೆ (೧೮-೧೯). ಅವರಿಗೆ ರತ್ನ ಪೂರ್ಣಾವಾದ ಎಂಬತ್ತು ವಾಹನಗಳನ್ನೂ ಸಾವಿರ ಗಾಡಿ ಬತ್ತ ಇನ್ನೂರು ಗಾಡಿ ಕಡಲೆ ಮೊದಲಾದ ಧಾನ್ಯಗಳನ್ನೂ ಕೊಡಿಸು. ಹಾಲು ಮೊಸರು ಮುಂತಾದ್ದಕ್ಕಾಗಿ ಸಾವಿರ ಗೋವಿಗಳನ್ನು ಅವರಿಗೆ ಕೊಡಿಸು. ವಟಗಳ ಒಂದು ದೊಡ್ಡ ಗುಂಪೇ ಕೌಸಲ್ಯೇಯನ್ನು ಆಶ್ರಯಿಸಿಕೊಂಡಿದೆ (೨೦-೨೧). ಅವರಲ್ಲಿ ಪ್ರತಿಯೊಬ್ಬನಿಗೂ ಸಾವಿರ ನಾಣ್ಯಗಳನ್ನು ಕೊಡು. ಲಕ್ಷ್ಮಿಣಿ, ನನ್ನ ತಾಯಿಗೆ ಸಂತೋಷವಾಗುವಂತೆ ಆ ಬ್ರಾಹ್ಮಣಾರಿಗೆ ಬೇಕಾದಷ್ಟು ದಕ್ಷಿಣೆಯನ್ನು ಕೊಡು” ಎಂದು ಹೇಳಿದನು. ಆಗ ಪುರುಷಶ್ರೇಷ್ಠನಾದ

ಯಥೋಕ್ತಂ ಬ್ರಾಹ್ಮಸೇಂದ್ರಾಣಾಮದಾಧನದೋ ಯಥಾ ।
ಅಥಾಬವೀದಾಧ್ಯಾಪಕಲಾಂಸ್ತಿಪ್ತತಶೋಪಜೀವಿನಃ ॥ ೨೫

ಸಂಪುದಾಯ ಬಹು ದ್ರವ್ಯಮೇಕೈಕಸ್ಮೋಪಜೀವನಮ್ ।
ಲಕ್ಷ್ಮಣಸ್ಯ ಚ ತದ್ವ್ಯಾಶೈ ಗೃಹಂ ಚ ಯದಿದಂ ಮಮ ॥ ೨೬
ಅಶ್ವಾಸ್ಯಂ ಕಾರ್ಯಮೇಕೈಕಂ ಯಾವದಾಗಮನಂ ಮಮ ।
ಇತ್ಯಕ್ತಾ ದುಃಖಿತಂ ಸರ್ವಂ ಜನಂ ತಮುಪಜೀವಿನಮ್ ॥ ೨೭
ಉಖಾಚೀದಂ ಧನಾಧ್ಯಾಪಕಂ ಧನಮಾನೀಯತಾಮಿತಿ ।
ತತೋಽಸ್ಯ ಧನಮಾಜಮುಃ ಸರ್ವಮೇವೋಪಜೀವಿನಃ ॥ ೨೮
ಸ ರಾಣಿಃ ಸುಮಹಂಸತ್ತ ದರ್ಶನೀಯೋ ಹೃದ್ಯಶ್ವತ ।
ತತಃ ಸ ಪುರುಷವ್ಯಾಪ್ತಸ್ವದ್ವನಂ ಸಹಲಕ್ಷ್ಮಣಃ ॥ ೨೯

ದ್ವಿಜೀಭೋ ಬಾಲವೃದ್ಧಿಭ್ಯಃ ಕೃಪಣೀಭೋ ಹೃದಾಪಯತ್ ।
ತತ್ತಾಸೀತ್ಪ್ರಿಂಗಲೋ ಗಾಗ್ರಸ್ತಿಜಟೋ ನಾಮ ವೃ ದ್ವಿಜಃ ॥ ೩೦

ಲಕ್ಷ್ಮಣನು ತಾನೇ ಮುಂದೆ ನಿಂತು ಬ್ರಾಹ್ಮಣರನ್ನ ಕರೆಸಿ ಶ್ರೀರಾಮನ ಸೂಚನೆಯಂತೆ ಕುಬೇರನ ಹಾಗೆ ದಾನಧರ್ಮಗಳನ್ನ ಮಾಡಿದನು (೨೭-೨೯). ಶ್ರೀರಾಮನು ತನ್ನ ಮುಂದೆ ವ್ಯಧೇಯಿಂದ ಕಣ್ಣೀರನ್ನ ಸುರಿಸುತ್ತ ನಿಂತಿದ್ದ ಅನುಜೀವಿಗಳಿಗೆ ಬೇಕಾದಪ್ಪು ಹಣವನ್ನ ಕೊಟ್ಟು “ನಾವು ಹಿಂದಿರುಗಿ ಬರುವವರಿಗೆ ಲಕ್ಷ್ಮಣನ ಮನೆಯನ್ನೂ ನನ್ನ ಮನೆಯನ್ನೂ ಒಪ್ಪವಾಗಿರಿಸಿ ಶಂನ್ಯಾಗದಂತೆ ನೀವೆಲ್ಲರೂ ನೋಡಿಕೊಳ್ಳತ್ತಿರಬೇಕು” ಎಂದು ಅವರಿಗೆ ಸೂಚಿಸಿದನು (೨೭-೨೯). ಅನಂತರ ಕೋಶಾಧ್ಯಾಪಕನನ್ನ ಕರೆದು ತನ್ನ ಚೊಕ್ಕಸದಲ್ಲಿರುವ ಧನವೆಲ್ಲವನ್ನೂ ತರುವಂತೆ ಆಜ್ಞಾಪ್ರಿಸಿದನು. ಆಗ ಭೃತ್ಯರು ಹೋಗಿ ಚೊಕ್ಕಸದಿಂದ ಕೋಶಾಧ್ಯಾಪಕನು ಕೊಟ್ಟ ಧನವೆಲ್ಲವನ್ನೂ ತಂದು ರಾಶಿಹಾಕಿದರು. ಆ ಧನರಾಶಿಯು ನೋಡತಕ್ಕುದಾಗಿತ್ತು (೨೮-೨೯). ಶ್ರೀರಾಮನು ಲಕ್ಷ್ಮಣನೊಡಗೂಡಿ ಅದನ್ನ ದ್ವಿಜರಿಗೂ ದೀನರಾದ ಬಾಲವೃದ್ಧರಿಗೂ ಹಂಚಿದನು. ಆಗ ಅಯೋಧ್ಯೆಯಲ್ಲಿ ಗರ್ಜಗೋತ್ತದಲ್ಲಿ ಜನಿಸಿದ ಶ್ರೀಜಟನೆಂಬ ಬ್ರಾಹ್ಮಣನೊಬ್ಬಿದ್ದನು. ಅವನು (ಬಡಕನದಿಂದಲೂ ಪ್ರತೋಪವಾಸಗಳಿಂದಲೂ)

ಉಂಭವೃತ್ತಿರ್ವನೇ ನಿತ್ಯಂ ಘಾಲಕುದ್ವಾಲಲಾಂಗಲೀ ।
ತಂ ವೃದ್ಧಂ ತರುಣೀ ಭಾಯಾ ಬಾಲಾನಾದಾಯ ದಾರಕಾನ್ ॥೨೦
ಅಬ್ರವೀದ್ವಾರ್ಹಣಂ ವಾಕ್ಯಂ ದಾರಿದ್ಯ ಯಾಭಿಪೀಡಿತಾ ।
ಅಪಾಸ್ಯ ಘಾಲಂ ಕುದ್ವಾಲಂ ಕುರುಷ್ಯ ವಚನಂ ಮಮ ॥ ೨೧
ರಾಮಂ ದರ್ಶಯ ಧರ್ಮಜ್ಞಂ ಯದಿ ಕಿಂಚಿದವಾಪ್ಯ ಹಿಂ ।
ಭಾಯಾಯಾ ವಚನಂ ಶ್ರತ್ವಾ ಶಾಟೀಮಾಖ್ಯಾದ್ಯಮಶ್ವದಾಮ್ ॥೨೨
ಸ ಪೂತಿಷ್ಠತ ಪಂಥಾನಂ ಯತ್ ರಾಮನಿವೇಶನಮ್ ।
ಭೃಗುಂಗಿರಃಸಮಂ ದೀಪ್ತಾ ತ್ರಿಜಟಂ ಜನಸಂಸದಿ ॥ ೨೩
ಆ ಪಂಚಮಾಯಾಃ ಕಕ್ಷ್ಯಾಯಾ ನೈಸಂ ಕಶ್ಚಿದವಾರಯತ್ ।
ಸ ರಾಜಪುತ್ರಮಾಷಾದ್ಯ ತ್ರಿಜಟೋ ವಾಕ್ಯಮುಬ್ರವೀತ್ ॥ ೨೪

ಬಿಳಬಿಕೊಂಡಿದ್ದನು (೨೮-೨೯). ಉದುರಿದ ಧಾನ್ಯಗಳನ್ನು ಆರಿಸಿ ಉಂಭವೃತ್ತಿಯಿಂದ ಜೀವಿಸುತ್ತಿದ್ದನು. (ಕಾಡಿನಿಂದ ಗಡ್ಡೆ-ಗೆಣಸುಗಳನ್ನು ತರುವುದಕ್ಕಾಗಿ) ಹಾರೆ ಗುದ್ದಲಿ ಕೊಕ್ಕಿಗಳನ್ನು ಹಿಡಿದು ತಿರುಗುತ್ತಿದ್ದನು. ಅವನಿಗೆ ವಯಸ್ಸಾಗಿತ್ತು. ಅವನ ಹೆಂಡತಿ ಇನ್ನೂ ಬೆಕ್ಕೆವಳು (೨೦). ಆಕೆಯು ಬಡತನವನ್ನು ಸಹಿಸಲಾರದೆ ತನ್ನ ಎಳೆಯ ಮಕ್ಕಳನ್ನು ಎತ್ತಿಕೊಂಡು ಆ ಬ್ರಾಹ್ಮಣನಿಗೆ “ಆಯ್, ಈ ಹಾರೆ ಗುದ್ದಲಿಗಳನ್ನು ತೆಗೆದಿಟ್ಟು ನನ್ನ ಒಂದು ಮಾತನ್ನು ನಡೆಸು. ಧರ್ಮಜ್ಞಾನದ ಶ್ರೀರಾಮನನ್ನು ಹೋಗಿ ನೋಡು. ತನ್ನಲ್ಲಿದ್ದ ಒಂದು ಹರಕು ಬಟ್ಟೆಯನ್ನೇ ಹೊದೆದು ಪತ್ತಿಯ ಮಾತಿನಂತೆ ರಾಮನ ಬಳಿಗೆ ಹೋರಣನು (೨೧-೨೨). ಭೃಗುಂಗಿರಸ್ಸೆಂಬ ಯಾಷಿಯಂತೆ ತೇಜೋವಂತನಾದ ಆ ಬ್ರಾಹ್ಮಣನನ್ನು ಶ್ರೀರಾಮನ ಭವನದಲ್ಲಿ ಯಾರೂ ತಡೆಯಲ್ಲ. ಆ ತ್ರಿಜಟನು ಏದು ಕಕ್ಷ್ಯಾಗಳನ್ನು ದಾಟಿ ಒಳಗೆ ಹೋದನು. ಅಲ್ಲಿ ಶ್ರೀರಾಮನನ್ನು ಕಂಡು “ರಾಜಪುತ್ರ, ನೀನು ಮಹಾ ಕೀರ್ತಿಯನ್ನು ಗಳಿಸಿದ್ದೀರ್ಯಾ. ನಾನು ದರಿದ್ರನಾಗಿದ್ದೇನೆ. ನನಗೆ ಬಹುಮಂದಿ ವುಕ್ಕೆಳಿದ್ದಾರೆ. ಪ್ರತಿದಿನವೂ ಕಾಡನ್ನು ಅಲೇಯುತ್ತು ಉಂಭವೃತ್ತಿ

ನಿಧನೋ ಬಹುಪ್ರತೋರ್ಯಾಸಿ ರಾಜಪ್ರತ ಮಹಾಯಶಃ ।

ಉಂಭವೃತ್ತಿವನೇ ನಿತ್ಯಂ ಪ್ರತ್ಯವೇಕ್ಷಣ್ಣ ಮಾಮಿತಿ ॥ ೩೫

ತಮುಖಾಚ ತದಾ ರಾಮಃ ಪರಿಹಾಸಸಮನ್ವಿತಮ್ ।

ಗವಾಂ ಸಹಸ್ರಮಪ್ಯೇಕಂ ನ ತು ವಿಶ್ವಾಂಶಿತಂ ಮಯಾ ॥ ೩೬

ಪರಿಕ್ಷಿಪಸಿ ದಂಡೇನ ಯಾವತ್ತಾವದವಾಪ್ಸಿ ।

ಸ ಶಾಟೀಂ ತ್ವರಿತಃ ಕಟ್ಟಾಂ ಸಂಭಾಂತಃ ಪರಿವೇಷ್ಟಾಮಾ ॥ ೩೭

ಆವಿಧ್ಯ ದಂಡಂ ಚಿಕ್ಷೇಪ ಸರ್ವಪ್ರಾಣಿನ ವೇಗಿತಃ ।

ಸ ತೀತ್ವಾ ಸರಯೂಘಾರಂ ದಂಡಸ್ತಸ್ಯ ಕರಾಚ್ಯಂತಃ ॥ ೩೮

ಗೋವ್ಯಜೀ ಬಹುಷಾಹಸ್ಯೇ ಪಪಾತೋಕ್ಷಣಸಂನಿಧೌ ।

ತಂ ಪರಿಷ್ಪಜ್ಞ ಧರ್ಮಾತ್ಮಾ ಆ ತಸ್ಯಾತ್ ಸರಯೂತಂತಾತ್ ॥ ೩೯

ಅನಯಾಮಾಸ ತಾ ಗೋಪೈಸ್ತಿಜಟಾಯಾಶ್ರಮಂ ಪ್ರತಿ ।

ಉಂಘಾಚ ಚ ತತೋ ರಾಮಸ್ತಂ ಗಾಗ್ನಮಭಾಂತ್ಯಯನ್ ॥ ೪೦

ಯಿಂದ ಜೀವಿಸುತ್ತಿದ್ದೇನೆ. ನನ್ನನ್ನ ಕೃಪೆಯಿಂದ ನೋಡು” ಎಂದು ಹೇಳಿದನು (೨.೨-೨.೪). ಆಗ ಶ್ರೀರಾಮನು ನಗಸ್ತ ವಿನೋದ ಪೂರ್ವಕವಾಗಿ “ಬ್ರಾಹ್ಮಣೋತ್ತಮ, ‘ನಿನಗೆ ಒಂದು ಸಾವಿರ ಗೋವ್ಯಗಳನ್ನ ಕೊಡುತ್ತೇನೆ’ ಎಂದು ಸಂಖ್ಯೆಯನ್ನ ನಾನು ಹೇಳುವುದಿಲ್ಲ. ಈ ದಂಡವನ್ನ ನೀನು ಎಪ್ಪು ದೂರ ಎಸೆಯುವೆಯೋ ಅಪ್ಪು ದೂರದವರೆಗೆ ನಿಂತಿರುವ ಹಸುಗಳನ್ನ ನಿನಗೆ ಕೊಡುತ್ತೇನೆ” ಎಂದನು (೨.೨-೨.೨). ಕೂಡಲೇ ಆ ಬ್ರಾಹ್ಮಣನು ಸಂಭೂತಿದಿಂದ ತನ್ನ ಹರಕುವಲ್ಲಿಯನ್ನ ಸೊಂಟಕ್ಕೆ ಬಿಗಿದು ಕಟ್ಟಿ ಆ ದೊಣ್ಣಿಯನ್ನ ಗಿರುನೆ ತಿರುಗಿಸಿ ತನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ವೇಗದಿಂದ ಬೀಸಿ ಎಸೆದನು. ಅವನು ಕೈಯಿಂದ ಬೀಸಿದ ಆ ದೊಣ್ಣಿಯ ಸರಯೂನದಿಯನ್ನ ದಾಟಿ ಸಾವಿರಾರು ಹಸುಗಳ ಆಚೆಗೆ ಎತ್ತುಗಳನ್ನ ನಿಲ್ಲಿಸಿದ ಸ್ಥಳದಲ್ಲಿ ಹೋಗಿಬಿದ್ದಿತು (೨.೮-೨.೯). ಆಗ ಧರ್ಮಾತ್ಮನಾದ ಶ್ರೀರಾಮನು ತ್ರಿಜಟನನ್ನ ಪ್ರೀತಿಯಿಂದ ಅಲಿಂಗಿಸಿಕೊಂಡು ಸರಯೂತೀರದಲ್ಲಿ ದೊಣ್ಣಿಯ ಬಿದ್ದ ಸ್ಥಳದವರೆಗಿದ್ದ ಗೋವ್ಯಗಳೆಲ್ಲವನ್ನೂ ಗೋಪಾಲರ ಮೂಲಕ ತ್ರಿಜಟನ ಆಶ್ರಮಕ್ಕೆ ಕಳಿಸಿದನು. ಅನಂತರ ಆ ಬ್ರಾಹ್ಮಣನನ್ನ ಸಂತ್ಯೇಸುತ್ತ “ವಿಪ್ರೋತ್ತಮ, ಕೋಪಿಸಿ

ಮನುಂದ ಖಲು ಕರ್ತವ್ಯ: ಪರಿಹಾಸೋ ಹೃಯಂ ಮಮ ॥

ಇದಂ ಹಿ ತೇಜಸ್ವವ ಯದ್ವರತ್ಯಯಂ
ತದೇವ ಜಜ್ಞಾತುಮಿಷ್ಟತಾ ಮಯಾ ।
ಇಮಂ ಭವಾನಥಮಭಿಪ್ರಚೋದಿತೋ
ವೃಣಿಷ್ಣ ಕಂ ಚೀದಪರಂ ವೃವಸ್ಯತಿ ॥

೪೮

ಬ್ರವೀಮಿ ಸತ್ಯೇನ ನ ತೇರಸ್ತಿ ಯಂತ್ರಾ
ಧನಂ ಹಿ ಯದ್ವನ್ಮಮ ವಿಪ್ರಕಾರಣಾತ್ ।

ಭವತ್ಸ ಸಮಕ್ಷತಿಪಾದನೇನ ತತ್
ಮಯಾಜ್ಞತಂ ಶೀತಿಯಶಸ್ತರಂ ಭವೇತ್ ॥

೪೯

ತತಃ ಸಭಾಯಸ್ತಿಜಮೋ ಮಹಾಮುನಿ:
ಗವಾಮನೀಕಂ ಪ್ರತಿಗೃಹ್ಯ ಮೋದಿತಃ ।
ಯಶೋಬಲಹಿತಿಸುಖೋಪಬೃಂಹಿಣಿ:
ತದಾಶಿಷಃ ಪ್ರತ್ಯವದನ್ಮಹಾತ್ನಃ ॥

೫೦

ಕೊಳ್ಳಬೇಡ; ವಿನೋದಕ್ಕಾಗಿ ಹೀಗೆ ಹೇಳಿದೆನು (೪೦). ನಿನ್ನ ಅತಿಶಯವಾದ ಶಕ್ತಿ ಎಷ್ಟೆಂದು ತಿಳಿಯಲಿಭ್ರಿಸಿ ದಂಡವನ್ಮಸೀಯವಂತೆ ಪ್ರೇರಿಸಿದೆನು. ಇನ್ನೂ ಏನಾದರೂ ಬೇಕಾದರೆ ಕೇಳಬೋ. ಸತ್ಯವಾಗಿ ನುಡುಯತ್ತಿದ್ದೇನೆ. ಯಾವ ತಡೆಯೂ ಇಲ್ಲದೆ ಕೇಳಬಹುದು. ನನ್ನಲ್ಲಿರುವ ಧಳಪೆಲ್ಲಪ್ರಾ ನಿಮ್ಮಂಥ ಬ್ರಾಹ್ಮಣರಿಗೋಸ್ಯರೂ. ನಾನು ಸಂಪಾದಿಸಿದ್ದನ್ನು ನಿಮಗೆ ಕೊಟ್ಟು ಸದ್ವಿನಿಯೋಗಮಾಡುವುದರಿಂದ ನನಗೆ ಸಂತೋಷವಾಗುತ್ತದೆ. ಅದರಿಂದ ನನಗೆ ಕೀರ್ತಿಯೂ ಉಂಟು” ಎಂದನು (೪೧-೪೨). ಆಗ ತ್ರಿಜಟಿ ಮಹಷ್ಯಿಯು ಇನ್ನೇನನ್ನೂ ಅಪೇಕ್ಷಿಸದೆ ಆಗೋಸಮಾಹಣನ್ನು ಪತ್ರೀಸಮೇತನಾಗಿ ಪ್ರತಿಗ್ರಹಿಸಿ ಸಂತೃಪ್ತನಾದನು. ಶ್ರೀರಾಮನಿಗೆ ಯಶಸ್ಸು, ಬಲ, ಸಂತೋಷ, ಸೌಖ್ಯಗಳು ಹೆಚ್ಚಿಲ್ಲಂದು ಅಶೀವರದಿಸಿದನು. ಹೀಗೆ ಶ್ರೀರಾಮನು ಧರ್ಮಾತ್ಮಕಮವಿಲ್ಲದೆ ಸಾಮಧ್ಯಾದಿಂದ ಆಜ್ಞಾಸಿದ ಬಿಶ್ವಯೋವನ್ನು ದಾನಮಾಡಿ ತನ್ನ ಇಷ್ಟಾರ್ಥವು ಕೈಗೂಡಿತೆಂದು ಸಂತುಷ್ಟಿ

ಸ ಚಾಪಿ ರಾಮಃ ಪರಿಪೂರ್ಣಮಾನಸೋ
ಮಹದ್ಧನಂ ಧರ್ಮಬಲ್ಯರುಪಾಜಿತಮ್ ।
ನಿಯೋಜಯಾಮಾಸ ಸುಹೃದ್ಭ್ನೇ ಚರಾತ್
ಯಥಾರ್ಥಸಂಮಾನವಚಃ ಪ್ರಯೋದಿತಃ ॥

೪೪

ದ್ವಿಜಃ ಸುಹೃದ್ಭ್ವತ್ಯಜನೋಽಫಾ ತದಾ
ದರಿದ್ರಭಕ್ಷಾಭರಣಶ್ಚ ಯೋಽಭವತ್ ।
ನ ತತ್ ಕಶ್ಮಿನ್ ಬಭೂವ ತಪೋ
ಯಥಾರ್ಥಸಂಮಾನಸದಾನಸಂಭ್ರಮ್ಯಃ ॥

೪೫

ಇತಿ ಶ್ರೀಮದ್ಭಾಗವತಾಯಣೇ ಅಯೋಧ್ಯಾಕಾಂಡೇ ದಾಖಿಂಶಃ ಸರ್ಗ:

ನಾದನು. ಒಳ್ಳಿಯ ಮಾತುಗಳನ್ನಾದಿ ಗೌರವಿಸಿ ಮಿತ್ರರಿಗೆ ಅದನ್ನು ಬಹಳ ಹೊತ್ತಿನವರಿಗೆ ಹಂಚಿಕೊಟ್ಟನು (೪೨-೪೪). ಆ ಸಮಯದಲ್ಲಿ ಅಲ್ಲಿದ್ದ ಬ್ರಾಹ್ಮಣ, ಸ್ವೇಹಿತ, ಭೃತ್ಯ, ಬಡವ, ಭಿಕ್ಷುಕರೆಲ್ಲರೂ ಶ್ರೀರಾಮನಿಂದ ಪ್ರಯೋಜನವನ್ನು ಪಡೆದರು. ತಮ್ಮ ತಮ್ಮ ಯೋಗ್ಯತೆಗೆ ತಕ್ಷಂತೆ ದಾನ ಮಾನಾದಿ ಸತ್ಯಾರ್ಗಳನ್ನು ಹೊಂದಿ ಸಂತೃಪ್ತರಾಗಿದವರು ಒಬ್ಬರೂ ಇರಲಿಲ್ಲ (೪೫).

ಇಲ್ಲಿಗೆ ಶ್ರೀಮದ್ಭಾಗವತಾಯಣದ ಅಯೋಧ್ಯಾಕಾಂಡದಲ್ಲಿ ಮೂವತ್ತೆರಡನೆಯ ಸರ್ಗ

ತ್ಯಂಸ್ತಿಂತಃ ಸರ್ಗಃ
ಪೌರವಾಕ್ಯಮ್

ದತ್ತಾತ್ರು ಸಹ ವೈದೇಹ್ಯಾ ಬಾಹ್ಯಣೇಭೋಽ ಧನಂ ಬಹು । १
 ಜಗ್ಗತುಃ ಷಿತರಂ ದ್ರಷ್ಟುಂ ಸೀತಯಾ ಸಹ ರಾಘವೌ ॥ २
 ತತೋ ಗೃಹಿತೇ ದುಷ್ಪೇಕ್ಷೇ ಶ್ವಶೋಭೀತಾಂ ತದಾಯುಧೇ । ३
 ಮಾಲಾದಾಮಭಿರಾಬದ್ದೇ ಸೀತಯಾ ಸಮಲಂಕೃತೇ ॥ ४
 ತತಃ ಪ್ರಾಸಾದಹಮ್ಯಾಣಿ ವಿಮಾನಶಿಖರಾಣಿ ಚ ।
 ಅಧಿರುಹ್ಯ ಜನಃ ಶ್ರೀಮಾನುದಾಸಿನೋ ವ್ಯಾಲೋಕಯತ್ ॥ ५
 ನ ಹಿ ರಥಾಃ ಸ್ವ ಶಕ್ಯಂತೇ ಗಂತುಂ ಬಹುಜನಾಕುಲಾಃ ।
 ಆರುಹ್ಯ ತಪ್ಯಾತ್ ಪ್ರಾಸಾದಾದ್ವಿನಾಃ ಪಶ್ಯಂತಿ ರಾಘವಮ್ ॥ ६
 ಪದಾತಿಂ ಸಾನುಜಂ ದೃಷ್ಟಾಪ ಸಸೀತಂ ಚ ಜನಾಸ್ತದಾ ।
 ಉಚುಬ್ರಹ್ಮುವಿಧಾ ವಾಚಃ ಶೋಕೋಪಹತಚೀತಸಃ ॥ ७

ಸರ್ಗ ೧೧

ಶ್ರೀರಾಮನು ಸೀತಾಲಕ್ಷ್ಮಣರೊಡನೆ ದಶರಥನ ಬಳಿಗೆ ಹೋಗುವುದು.
 ಅವರನ್ನು ನೋಡಿ ಶೋಕಸಂತಪ್ತರಾದ ಪೌರರ ವಿಲಾಪ.

ಹೀಗೆ ರಾಮಲಕ್ಷ್ಮಣರಿಬ್ಬರೂ ಸೀತೆಯೊಡನೆ ದ್ವಿಜರಿಗೆ ಧನಧಾನ್ಯಗಳನ್ನು
 ದಾನಮಾಡಿ ತಮ್ಮ ತಂದೆಯನ್ನು ನೋಡುವುದಕ್ಕಾಗಿ ಹೊರಟರು. ಅವರು
 ಹಿಡಿದಿದ್ದ ಆಯುಧಗಳನ್ನು ಸೀತೆಯು ಪ್ರಷ್ಪರ್ಮಾಲೆಗಳಿಂದ ಅಲಂಕರಿಸಿದ್ದಳು.
 ಆ ದಿವ್ಯಾಯುಧಗಳು ಕಣ್ಣು ಕೋರ್ಕೆಸುವಂತೆ ಪ್ರಜ್ಞಲಿಸುತ್ತಿದ್ದವು (೧-೨). ಜನರು
 ಪ್ರಸಾದಹಮ್ಯ ವಿಮಾನಗಳನ್ನೇರಿ ನಿರುತ್ವಾಹಗೊಂಡು ವ್ಯಾಸನದಿಂದ ಅವರನ್ನು
 ನೋಡುತ್ತಿದ್ದರು. ರಸ್ತೆಗಳಲ್ಲಿ ಜನರು ಕಿಕ್ಕಿರಿದು ತಂಬಿಹೋದ್ದರಿಂದ ಸ್ಥಳವಿಲ್ಲದೆ
 ಅವರು ಮಹಡಿಗಳನ್ನು ಹತ್ತಿ ನಿಂತಿದ್ದರು (೨-೩). ಶ್ರೀರಾಮನು ತಮ್ಮನನ್ನೂ
 ಸೀತೆಯನ್ನೂ

* ಪ್ರಾಸಾದ=ಅರಮನೆ, ದೇವಾಲಯ. ಹಮ್ಯ=ಶ್ರೀಮಂತರ ವಿಶಾಲ ಭವನ.
 ವಿಮಾನ=ವಳು ಮಹಡಿಗಳಿರುವ ಉಸ್ನತಗ್ಗತ.

ಯಂ ಯಾಂತಮನುಯಾತಿ ಸ್ಯ ಚತುರಂಗಬಲಂ ಮಹತ್ ।
 ತಮೇಕಂ ಸೀತಯಾ ಪಾರ್ಥಮನುಯಾತಿ ಸ್ಯ ಲಕ್ಷ್ಮಣಃ ॥ ೬
 ಐಶ್ವರ್ಯಸ್ಯ ರಸಜ್ಞಃ ಸನ್ ಕಾಮಿನಾಂ ಚೈವ ಕಾಮದಃ ।
 ನೇಭೃತ್ಯೇವಾನೃತಂ ಕರ್ತುಂ ಹಿತರಂ ಧರ್ಮಗೋರವಾತ್ ॥ ೭
 ಯಾ ನ ಶಕ್ಯ ಪುರಾ ದಪ್ಯಂ ಭೂತ್ಯಾರಾಕಾಶಗ್ರಹಿ ।
 ತಾಮದ್ಯ ಸೀತಾಂ ಪಶ್ಯಂತಿ ರಾಜಮಾರ್ಗಗತಾಂ ಜನಾಃ ॥ ೮
 ಅಂಗರಾಗೋಚಿತಾಂ ಸೀತಾಂ ರಕ್ತಚಂದನಸೀವಿನೀಮ್ ।
 ವರ್ಷಮುಷ್ಟಂ ಚ ಶೀತಂ ಚ ನೇಷ್ಯತ್ಯಾಶು ವಿವರಣತಾಮ್ ॥ ೯
 ಆದ್ಯ ಮಾನಂ ದಶರಥಃ ಸತ್ಯ ಮಾವಿಶ್ಯ ಭಾವತೇ ।
 ನ ಹಿ ರಾಜಾ ಷಯಂ ಷೃತಂ ವಿಮಾನಯಿತುಮಿಷ್ಟತಿ ॥ ೧೦

ಕರೆದುಕೊಂಡು ಕಾಲುನಡಿಗೆಯಲ್ಲಿ ಹೋಗುತ್ತಿರುವುದನ್ನು ಕಂಡು ಶೋಕ ಸಂತಪ್ತರಾದ ಪ್ರಚೇಗಳು ನಾನಾ ವಿಧದಲ್ಲಿ ಮಾತನಾಡಿಕೊಳ್ಳುತ್ತಿದ್ದರು. “(ಈ ದಿನ ಪ್ರಾತಃಕಾಲ) ಯಾರು ಹೋಗುತ್ತಿರುವಾಗ ಮಹತ್ತರವಾದ ಚತುರಂಗ ಸೈನ್ಯವು ಹಿಂದೆ ಹೋಯಿತೋ, ಆತನ ಹಿಂದೆ ಈಗ ಸೀತೆ ಲಕ್ಷ್ಮಣ ಇಬ್ಬರೇ ಹೋಗುತ್ತಿದ್ದಾರೆ (೫-೬). ರಾಮನು ಐಶ್ವರ್ಯದ ಸವಿಯನ್ನು ಬಿಲುವನಾದರೂ ಬೇಡಿದವರಿಗೆ ಇಷ್ವಾರ್ಥಗಳನ್ನು ಸಲ್ಲಿಸಲು ಶಕ್ತನಾದರೂ ಧರ್ಮದ ಅಭಿಮಾನದಿಂದ, ತಂದೆಯನ್ನು ಮಾತಿಗೆ ತಪ್ಪಿದವನೆಂದು ಮಾಡಲು ಸರ್ವಥಾ ಬಯಸುವುದಿಲ್ಲ(೭). ಇದುವರೆಗೆ ಆಕಾಶದಲ್ಲಿ ಸಂಚರಿಸುವ ಪ್ರಾಣಿಗಳಿಗೂ ಯಾರನ್ನು ನೋಡುವುದು ಅಶಕ್ತವಾಗಿದ್ದಿತೋ, ಅಂಥ ಸೀತೆಯನ್ನು ಬೀದಿಯಲ್ಲಿರುವ ಜನರೂ ನೋಡುವ ಹಾಗಾಯಿತು. ಕಸ್ತೂರಿ ಮಂತಾದ ಸುಗಂಧ ದ್ರವ್ಯಗಳಿಂದಲೂ ರಕ್ತ ಚಂದನದಿಂದಲೂ ಸೀತೆಯು ತನ್ನನ್ನು ಅಲಂಕರಿಸಿಕೊಳ್ಳುತ್ತಿದ್ದಳು. ಇನ್ನು ಮೇಲೆ ಮಳೆ ಬಿಸಿಲು ಚಳಿಗಳಿಗೆ ಸಿಕ್ಕಿ ಇವಳ ದೇಹಕಾಂತಿಯು ಬೇಗನೆ ಕುಂದಿ ಹೋಗುವುದು (೮-೯). ನಿಜವಾಗಿಯೂ ದಶರಥನನ್ನು ಯಾವುದೋ ಹಿಶಾಚವು ಬಂದು ಹಿಡಿದುಕೊಂಡಿರಬೇಕು. ಆದ್ದರಿಂದಲೇ ಹೀಗೆ ಹೋಳುತ್ತಿದ್ದಾನೆ. ಇಲ್ಲದಿದ್ದರೆ ರಾಜನು ತನ್ನ ಷ್ರೀಯವುತ್ತನನ್ನು ಕಾಡಿಗೆ ಕಳಿಸಲು ಬಯಸುತ್ತಿದ್ದನೆ? ಮಗನು

ನಿಗುಂಣಾಪಿ ಪ್ರತಿಸ್ಯ ಕಥಂ ಸ್ಯಾಧಿಪ್ರವಾಸನಮ್ |
 ಕಂ ಪುನರ್ಯಸ್ಯ ಲೋಕೋರ್ಯಂ ಜತೋ ವೃತ್ತೇನ ಕೀವಲಮ್ ||
 ಅನೃಶಂಸ್ಯಮನುಕೋಶಃ ಶ್ರುತಂ ಶೀಲಂ ದಮಃ ಶಮಃ |
 ರಾಘವಂ ಶೋಭಯಂತ್ಯೇತೇ ಪದ್ಮಾಃ ಪುರುಷಷಭಮ್ ||೨೨
 ತಸ್ಯಾತ್ಮಸ್ಯೋಪಫಾತೇನ ಪ್ರಜಾಃ ಪರಮಷೀಡಿತಾಃ |
 ದೀದಕಾನಿವ ಸತ್ಯಾನಿ ಗೀಷ್ಮೇ ಸಲಿಲಸಂಕ್ಷಯಾತ್ || ೨೩
 ಹೀಡಯಾ ಹೀಡಿತಂ ಸರ್ವಂ ಜಗದಸ್ಯ ಜಗತ್ತ್ವಿಃ |
 ಮೂಲಸ್ಯೇವೋಪಫಾತೇನ ವೃಕ್ಷಃ ಪುಷ್ಟಿಲೋಪಗಃ || ೨೪
 ಮೂಲಂ ಹೈಜ ಮನುಷ್ಯಾಂ ಧರ್ಮಸಾರೋ ಮಹಾದೃತಿಃ |
 ಪುಷ್ಟಂ ಘಲಂ ಚ ಪತ್ರಂ ಚ ಶಾಖಾಶ್ಚೈತರೇ ಜನಾಃ || ೨೫
 ತೇ ಲಕ್ಷ್ಮಿಣಿ ಇವ ಕ್ಷಪ್ರಂ ಸಹತ್ಯಃ ಸಹಬಾಂಧವಾಃ |
 ಗಢ್ಣಂತಮನುಗಳಾಮೋ ಯೇನ ಗಢ್ಣತಿ ರಾಘವಃ || ೨೬

ಗುಣಹೀನನಾಗಿದ್ದರೂ ಅವನನ್ನ ಮನೆಯಿಂದ ಹೊರಡಿಸಲು ಯಾರೂ ಬಯಸುವುದಿಲ್ಲ. ಹೀಗಿರುವಾಗ ತನ್ನ ಸದ್ಗುಣದಿಂದ ಲೋಕವನ್ನೇ ಮೆಚ್ಚಿಸಿರುವ ಮಗನನ್ನ ಯಾವನು ತಾನೆ ಹೊರಡಿಸುವನು? (೨೦-೨೧). ಅಹಿಂಸೆ ದಯೀ ವಿದ್ಯ ಸದಾಚಾರ ಇಂದ್ರಿಯನಿಗ್ರಹ ಮನಶ್ಯಾಂತಿ - ಈ ಆರುಗುಣಗಳು ಪುರುಷೋತ್ತಮನಾದ ಈ ರಘುವಂಶತೀಲಕನಿಗೆ ಭೂಷಣಪ್ರಾಯವಾಗಿವೆ. ಆದ್ದರಿಂದ ಈತನಿಗೆ ಕಷ್ಟಬಂದರೆ ಪ್ರಜಿಗಳು ಮಹಾಸಂಕಟಕ್ಕೆ ಈಡಾಗುವರು. ಬೇಸಿಗೆಯಲ್ಲಿ ನೀರು ಒಣಿದಾಗ ಹೊಳದಲ್ಲಿರುವ ಜಲಜಂತುಗಳಂತಾಗುವರು (೨೭-೨೮). ಈ ಲೋಕನಾಥನಿಗೆ ಹೀಡಯಾದ್ದರಿಂದ ಜನರೆಲ್ಲರೂ ಹೀಡಗೆ ಸಿಕ್ಕಿದರು. ಬುಡಕ್ಕೆ ಪೆಟ್ಟ ತಾಕಿದರೆ ಹೂ ಹಣ್ಣುಗಳಿರುವ ಮರಕ್ಕೆ ಪೆಟ್ಟಾಗುವಂತಾಯಿತು. ಧರ್ಮವೇ ಅಂತಃ ಸಾರವಾಗಿರುವ ಈ ಮಹಾತೇಜಸ್ಸಿಯ ಜನರೆಂಬ ವ್ಯಕ್ತಕ್ಕೆ ಬೇರಿನಂತಿದ್ದಾನೆ. ಜನರೆಲ್ಲರೂ ಹೂ ಹಣ್ಣು ಎಲೆಗಳಂತೆಯೂ ಹೊಂಬೆಗಳಂತೆಯೂ ಇದ್ದಾರೆ (೨೪-೨೫). ನಾವು ನಮ್ಮ ಪತ್ತಿಯರನ್ನೂ ಬಂಧುಗಳನ್ನೂ ಕರೆದುಹೊಂಡು ಲಕ್ಷ್ಮಿಣಿನಂತೆ ರಾಮನನ್ನ ಹಿಂಬಾಲಿಸಿ ಅವನು ಹೋದ ದಾರಿಯಲ್ಲಿ ಹೋಗಿ

ಉದಾನಾನಿ ಪರಿತ್ಯಜ್ಯ ಕೈಶಾಣಿ ಚ ಗೃಹಾಣಿ ಚ ।	
ಏಕದು:ಖಸುಖಾ ರಾಮಮನುಗಚ್ಛಾಮು ಧಾರ್ಮಿಕಮ್ ॥	೧೯
ಸಮುದ್ಧಿ ತನಿಧಾನಾನಿ ಪರಿಧ್ವಣಾಜಿರಾಣಿ ಚ ।	
ಉಪಾತ್ಮಧನಧಾನ್ಯಾನಿ ಹೃತಸಾರಾಣಿ ಸರ್ವಶಃ ॥	೨೦
ರಜಾಭ್ಯವಕೇಶಾನಿ ಪರಿತ್ಯಾನಿ ದ್ವೈತ್ಯಃ ।	
ಮೂಷಕ್ಯಃ ಪರಿಧಾವದ್ಧಿರುಢಿಲೀರಾವೃತಾನಿ ಚ ॥	೨೧
ಅಪೇತೋದಕಧೂಮಾನಿ ಹೀನಸಂಮಾರ್ಗಾನಾನಿ ಚ ।	
ಪುನಷ್ಟಬಲಿಕಮೇಜ್ಯಾಮಂತ್ರಹೋಮುಜಪಾನಿ ಚ ॥	೨೨
ದುಷ್ಪಾಲೀನೇವ ಭಗ್ನಾನಿ ಭಿನ್ನಭಾಜನವಂತಿ ಚ ।	
ಅಸ್ಯಾತ್ಮಾನಿ ವೇಶಾನಿ ಕೈಕೇಯೀ ಪ್ರತಿಪದ್ಯತಾಮ್ ॥	೨೩
ವನಂ ನಗರಮೇವಾಸ್ತ ಯೀನ ಗಢತಿ ರಾಘವಃ ।	
ಅಸ್ಯಾಭಿಶ್ಚ ಪರಿತ್ಯಕ್ತಂ ಪುರಂ ಸಂಪದ್ಯತಾಂ ವನಮ್ ॥	೨೪

ಬಿಡೋಣ. ನಮ್ಮ ತೋಟ ಹೊಲ ಮನೆಗಳನ್ನು ಬಿಟ್ಟು ಧಾರ್ಮಿಕನಾದ ರಾವುನನ್ನು ಹಿಂಬಾಲಿಸೋಣ. ಅವನ ಸುಖಿದು:ಖಿಗಳಲ್ಲಿ ಸಮಭಾಗಿಗಳಾಗೋಣ (೧೯-೨೨). ನಾವ ಪರಿತ್ಯಜಿಸಿದ ಮನೆಗಳಲ್ಲಿ ನಿಧಿನಿಕ್ಷೇಪಗಳು ಪರರ ಪಾಲಾಗಿ ಅಂಗಳಗಳು ಹಾಳುಬೀಳುವವು. ಧನಧಾನ್ಯಗಳೂ ಸೂರೆಯಾಗಿ ಬೆಲೆಬಾಳುವ ವಸ್ತುಗಳೊಂದೂ ಇಲ್ಲದಂತಾಗುವುದು. ಮನೆಗಳಲ್ಲಿ ಧೂಳತುಂಬಿ ಗೃಹದೇವತೆಗಳು ಬಿಟ್ಟುಹೋಗುವುವು. ಇಲ್ಲಿಗಳು ಬಿಲಗಳನ್ನು ಕೊರೆದು ಎಲ್ಲೆಲ್ಲಿಯೂ ಒಡಾಡುವುವು (೨೪-೨೯). ಈ ಮನೆಗಳಿಗೆ ಇನ್ನು ಜಲಸೇಚನವಿಲ್ಲ. ಇಲ್ಲಿ ಹೊಗೆಯಾಡುವುದಿಲ್ಲ. ಬಲಿಕರ್ಮ, ಯಜ್ಞ, ಮಂತ್ರಪಾಠ, ಅಗ್ನಿಹೋತ್ರ, ಜಪ - ಯಾವುವೂ ಇಲ್ಲದೆ ಹೋಗುತ್ತವೆ. ಬರಗಾಲದಲ್ಲಿ ಹಾಳುಬಿದ್ದಂತೆ ಒಡಕುಮಡಕೆಗಳಿಂದ ತುಂಬಿದ ಈ ಗೃಹಗಳನ್ನು ಕೈಕೇಯಿಯು ಅನುಭವಿಸಲಿ / (೨೦-೨೧). ಶ್ರೀರಾಮನು ಹೋಗುವ ಕಾಡು ನಗರವಾಗಲಿ / ನಾವ ಬಿಟ್ಟು ಹೋದ ಈ ನಗರವೇ ಕಾಡಾಗಲಿ / ನಾವೆಲ್ಲರೂ ಕಾಡಿಗೆ ಹೋದರೆ ನವುಗೆ ಹೆದರಿ, ಹಾವುಗಳು ಬಿಲದಿಂದ ಹೊರಟು

ಬಿಲಾನಿ ದಂಷ್ಟಿಣಃ ಸರ್ವೇ ಸಾನೂನಿ ಮೃಗಪಕ್ಷಿಣಃ ।	
ತ್ಯಜಂತ್ಯಸ್ಮಿದ್ಭಯಾಧಿತಾ ಗಜಾಃ ಸಿಂಹಾ ವನಾನ್ಯಪಿ ॥	೨೯
ಅಸ್ಮಿತ್ಯಕ್ಷಂ ಪ್ರಪದ್ಯಂತಾಂ ಸೇವ್ಯಮಾನಂ ತ್ಯಜಂತು ಚ ।	
ತ್ಯಾಗಮಾಂಸಫಲಾದಾನಾಂ ದೇಶಂ ಘ್ಯಾಲಮೃಗದ್ವಿಜಮ್ ॥	೨೭
ಪ್ರಪದ್ಯತಾಂ ಹಿ ಕೃಕೇಯೀ ಸಪ್ತತ್ರಾ ಸಹ ಬಾಂಧವ್ಯಃ ।	
ರಾಘವೇಣ ವನೇ ಸರ್ವೇ ಸಹ ವತ್ಸಾ ಮು ನಿರ್ವತಾಃ ॥	೨೬
ಇತ್ಯೇವಂ ವಿವಿಧಾ ವಾಚೀ ನಾನಾಜನಸಮೀರಿತಾಃ ।	
ಶುಶ್ರಾವ ರಾಘವಃ ಶುತ್ಸಾ ನ ವಿಚಕ್ರೇಸ್ಯ ಮಾನಸಮ್ ॥	೨೫
ಸ ತು ವೇಶ್ಯ ಏತುದೂರಾತ್ ಕೃಲಾಸಶಿಖರಪ್ರಭಮ್ ।	
ಅಭಿಭಕ್ತಾಮು ಧಮಾತ್ಸಾ ಮತ್ತಮಾತಂಗವಿಕ್ರಮಃ ॥	೨೨
ವಿನೀತವಿರಪ್ಯರುಷಂ ಸ ಪ್ರವಿಶ್ಯ ನೃಪಾಲಯಮ್ ।	
ದದಶಾವಸ್ಥಿತಂ ದೀನಂ ಸುಮಂತಮುವಿದೂರತಃ ॥	೨೮

ಹೋಗುತ್ತವೆ. ಮೃಗಪಕ್ಷಿಗಳು ಬೆಟ್ಟದ ತಪ್ಪಲುಗಳಿಂದ ಓದಿಹೋಗುತ್ತವೆ. ಆನೆ ಸಿಂಹಗಳು ಕಾಡನ್ನೇ ತ್ಯಜಿಸಿಬಿಡುತ್ತವೆ (೨೨-೨೩). ಆ ಕುರಜಂತುಗಳಿಲ್ಲವಾ ನಾವು ಹೋಗಿ ಸೇರುವ ಕಾಡನ್ನು ಪರಿತ್ಯಜಿಸಲಿ. ನಾವು ಪರಿತ್ಯಜಿಸುವ ಈ ಪಟ್ಟಿಣಕ್ಕೆ ಅವು ಒಂದು ಬಂದು ಸೇರಿಕೊಳ್ಳಲಿ / ಈ ದೇಶದಲ್ಲಿ ಹುಲ್ಲು ಹಣ್ಣು ಮಾಂಸಗಳನ್ನು ತಿನ್ನುವ ಮೃಗಪಕ್ಷಿಗಳೂ ಕುರಜಂತುಗಳೂ ಒಂದು ನೆಲೆಸಲಿ. ಇಂಥ ರಾಜ್ಯವನ್ನು ಪಡೆದು ಕೃಕೇಯಿಯು ತನ್ನ ಮಗನನ್ನೂ ಒಂಧುಗಳನ್ನೂ ಕಟ್ಟಿಕೊಂಡು ರಾಜ್ಯಭಾರ ನಡೆಸಲಿ / ನಾವೆಲ್ಲರೂ ಶ್ರೀರಾಮನೊಡನೆ ಅರಣ್ಯದಲ್ಲಿ ಸುಖವಾಗಿ ವಾಸಮಾಡೋಣ” ಎಂದು ಹೇಳಿಕೊಳ್ಳುತ್ತಿದ್ದವು (೨೪-೨೫). ಹೀಗೆ ನಾನಾ ಜನರು ನಾನಾ ವಿಧದಲ್ಲಿ ಆದಿಹೋಕ್ಕುವುದು ಶ್ರೀರಾಮನಿಗೆ ಕೇಳಿಸಿತು. ಕೇಳಿದರೂ ಆವನ ಮನಸ್ಸು ಒಂದೇ ರೀತಿಯಲ್ಲಿ ಶಾಂತವಾಗಿತ್ತು. ಕೃಲಾಸ ಶಿಖಿರದಂತಿದ್ದ ತಂದೆಯ ಅರಮನೆಯು ದೂರದಲ್ಲಿ ಆವನಿಗೆ ಗೋಚರಿಸಿತು. ಶ್ರೀರಾಮನು ಮದ್ದಾನೆಯಂತೆ ಗಂಭೀರವಾಗಿ ನಡೆಯುತ್ತ ಮುಂದೆ ಹೋದನು (೨೬-೨೭). ಅಲ್ಲಿ ಆನೇಕ ವೀರಪುರುಷರು ವಿನೀತರಾಗಿ ಅರವನೆಯನ್ನು ಕಾಯುತ್ತಿದ್ದರು.

ಪ್ರತಿಷ್ಠಾಪಾಣಿಲೋಽಭಿಜನಂ ತದಾತ್ಮಂ

ಅನಾತ್ಮರೂಪಃ ಪ್ರಹಸನ್ನಿವಾಧಃ ।

ಜಗಾಮ ರಾಮಃ ಏತರಂ ದಿದೃಕ್ಷಃ

ಏತನಿರ್ದೇಶಂ ವಿಧಿವಚ್ಚಿಕೀಷೆಃ ॥

೨೯

ತತ್ತ್ವಾರ್ಥಮೈಕ್ಷಾಕ್ಸಮತೋ ಮಹಾತ್ಮಾ

ರಾಮೋ ಗಮಿಷ್ನೋ ಸ್ವಪಮಾತ್ಮರೂಪಮ್ ।

ವ್ಯಾತಿಷ್ಠತ ಪ್ರೇಕ್ಷಾ ತದಾ ಸುಮಂತ್ರಂ

ಏತಮರ್ಹಾತ್ಮಾ ಪ್ರತಿಹಾರಣಾಧಿಮ್ ॥

೩೦

ಏತನಿರ್ದೇಶೇನ ತು ಧರ್ಮವಶ್ವಲೋ

ವನಪ್ರವೇಶೇ ಕೃತಬುದ್ಧಿಶ್ಲಯಃ ।

ಸ ರಾಘವಃ ಪ್ರೇಕ್ಷಾ ಸುಮಂತ್ರಮಬ್ರವೀತಾ

ನಿವೇದಯಾಸ್ಯಾಗಮನಂ ಸ್ವಾಯ ಮೇ ॥

೩೧

ಇತಿ ಶ್ರೀಮದ್ಭಾವಾಯಣೀ ಅಯೋಧ್ಯಾಕಾಂಡೇ ತ್ರಯಸ್ಸಿಂಃ ಸಗ್ರಹಃ

ಶ್ರೀರಾಮನು ಅರಮನೆಯನ್ನ ಪ್ರವೇಶಿಸಿ ಸ್ವಲ್ಪ ದೂರದಲ್ಲಿ ದೃಷ್ಟಿದಿಂದನಿಂತಿದ್ದ ಸುಮಂತ್ರನನ್ನು ಹಂಡನು. ಹೀಗೆ ಶ್ರೀರಾಮನು ವಿಷಣ್ಣಾರಾದ ಪ್ರಜೀಗಳನ್ನು ನೋಡುತ್ತೇ ತಾನು ಮಾತ್ರ ವಿಷಣ್ಣಾನಾಗದ ನಗುನಗುತ್ತಲೇ ಇದ್ದನು. ತಂದೆಯ ಆದೇಶವನ್ನು ಕ್ರಮಬದ್ವಾಗಿ ನಡೆಸಬೇಕೆಂದು ನಿಶ್ಚಯಿಸಿ ದಶರಥನನ್ನು ನೋಡುವುದಕ್ಕೆ ಹೋದನ್ನಿ (ಅ-೨೭). ಇಕ್ಷ್ವಾಕು ವಂಶೋದ್ಭವನಾದ ಆ ಮಹಾಪರುಷನು ದುಃಖಿತನಾಗಿದ್ದ ದಶರಥನನ್ನು ನೋಡುವುದಕ್ಕೆ ಮೊದಲು, ಆತನಿಗೆ ತಾನು ಬಂದಿರುವುದನ್ನು ಹೇಳಿಕೆಸಬೇಕೆಂದು ಉದ್ದೇಶಿಸಿದನು. ಆದ್ದರಿಂದ ಸುಮಂತ್ರನನ್ನು ಕಂಡೊಡನೆ (ಬಾಗಿಲಲ್ಲಿಯೇ) ನಿಂತನು (೩೦). ತಂದೆಯ ಆಪ್ಣಾಯಂತೆ ವನಕ್ಕೆ ಹೋಗಲು ನಿಶ್ಚಯಿಸಿದ್ದ ಧರ್ಮವಶ್ವಲನಾದ ಶ್ರೀರಾವುನು ಸುಮಂತ್ರನಿಗೆ “ಸುಮಂತ್ರ, ನಾನು ಬಂದಿರುವುದನ್ನು ಮಹಾರಾಜನಿಗೆ ತಿಳಿಸು” ಎಂದನು (೩೧).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ಮೂರತ್ತು ಮೂರನೆಯ ಸಗ್ರಹ

ಚತುಷ್ಪಂತಃ ಸರ್ಗಃ

ದಶರಥಸಮಾಶ್ವಸನಮ್

ತತಃಕಮಲಪತ್ರಾಕ್ಷಃ ಶ್ಯಾಮೋ ನಿರುಪಮೋ ಮಹಾನ್ |
ಉಖಾಚ ರಾಮಸ್ತಂ ಸೂತಃ ಪಿತುರಾಶ್ಯಾಹಿ ಮಾಮಿತಿ ||

೮

ಸ ರಾಮಪ್ರೇರಿತಃ ಕ್ಷಿಪ್ರಂ ಸಂತಾಪಕಲುಜೀಂದ್ರಿಯಃ |
ಪ್ರವಿಶ್ಯ ನೈಪತ್ತಿಂ ಸೂತೋ ನಿಃಶ್ವಸಂತಂ ದದರ್ಥ ಹ ||

೯

ಉಪರಕ್ತಮಿವಾದಿತ್ಯಂ ಭಣ್ಣಿಭ್ರಂಷಿವಾನಲಮ್ |
ತಟಾಕಮಿವ ನಿಸ್ಮೋಯಮಪಶ್ಚಾಙ್ಗಿಂಪತಿಮ್ ||

೧೦

ಅಲೋಕ್ಯ ತಂ ಮಹಾಪಾಢಃ ಪರಮಾಕುಲಚೀತಸಮ್ |
ರಾಮಮೇವಾನುಶೋಚಂತಂ ಸೂತಃ ಪ್ರಾಂಜಲಿರಾಸದತ್ ||

೧೧

ತಂ ವರ್ಧಯಿತ್ಯಾ ರಾಜಾನಂ ಸೂತಃ ಪ್ರೋವ್ಯಂ ಜಯಾಶಿಷಾ |
ಭಯವಿಕ್ಷವಯಾ ವಾಚಾ ಮಂದಯಾ ಶಕ್ಷಮುಬುವಿತ್ ||

೧೨

ಸರ್ಗ ೧೩

ಶ್ರೀರಾಮನು ಸೀತಾಲಕ್ಷ್ಮಿಯೊಡನೆ ದಶರಥನನ್ನ ಕಾಣುವುದು.
ದಶರಥನ ವಿಲಾಪ.

ಕಮಲದಳಾಯತಾಕ್ಷಣೂ ಶ್ಯಾಮಲಾಂಗನೂ ಅಸದ್ಯಶನಾದ ಮಹಾಪುರುಷನೂ
ಆದ ಶ್ರೀರಾಮನು ಸೂತನಾದ ಸುಮಂತ್ರನನ್ನ ನೋಡಿ, ತನು ಬಂದಿರುವದನ್ನು
ತಂದೆಗೆ ತಿಳಿಸಬೇಕೆಂದು ಹೇಳಿದನು. ಹೀಗೆ ರಾಮನು ಕಳಿಸಲಾಗಿ ದುಃಖ ಸಂಪತ್ತಿನಾದ
ಸೂತ್ರು ಒಳಕ್ಕೆ ಹೋಗಿ ನಿಟ್ಟಿಸಿರುಬಿಡುತ್ತಿದ್ದ ದಶರಥ ರಾಜನನ್ನು ಕಂಡು (೧-೨).
ದಶರಥಾನಾದರೂ ರಾಮಹಿಡಿದ ಸೂರ್ಯನಂತೆಯೂ ಬೂದಿಮುಚ್ಚಿದ
ಕೆಡದುತೆಯೂ ತೇಜೋಹೀನಾಗಿ, ನೀರಿಲ್ಲದ ಕೆರೆಯಂತೆ ಶೋಚೋಯನಾಗಿದ್ದನು.
ಮನಸ್ಸು ಕೆಷಮದಿಂದ ಹೊರಿತ್ತು, ರಾಮನನ್ನೇ ಧ್ಯಾನಿಸುತ್ತಿದ್ದುಖಿದಿಂದ ತೆಳುಷಿಸಿತ್ತು.
ಪ್ರಾಂಜಲಿನಾದ ಸುಮಂತ್ರನು ಕೈಮುಗಿದುಕೊಂಡು ಅವನ ಸಮೀಪಕೈ
ಹೋದನು (೧-೪). ಆ ಸೂತನು ಹೇದರುತ್ತಲೇ ‘ಮಹಾರಾಜ

ಅಯಂ ಸ ಪುರುಷವಾಣೀಲ್ ದ್ವಾರಿ ತಿಷ್ಟತಿ ತೇ ಮತಃ ।
ಬಾಹ್ಯಕ್ಷಣೀಭೋ ಧನಂ ದತ್ತಾ ಸರ್ವಂ ಚೈಪೋಪಚೀವಿನಾಮ್ ॥
ಸತ್ಯಾಂ ಪಶ್ಯತು ಭದ್ರಂ ತೇ ರಾಮಃ ಸತ್ಯಪರಾಕ್ರಮಃ ।
ಸರ್ವಾನ್ ಮಹ್ಯದ ಆಪ್ಯಭ್ರಂ ಶಾಮಿದಾನಿಂ ದಿದ್ರಕ್ಷತೇ ॥ ೨
ಗಮಿಷ್ಯಂತಂ ಮಹಾರಣಂ ತಂ ಪಶ್ಯ ಜಗತೀಪತೇ ।
ವೃತಂ ರಾಜಗುಣಃ ಸರ್ವೇರಾದಿತ್ಯಾವ ರಶಿಭಃ ॥ ೩
ಸ ಸತ್ಯವಾದೀ ಧರ್ಮಾತ್ಮಾ ಗಾಂಭೀರ್ಯಾತ್ ಸಾಗರೋಪಮಃ ।
ಆಕಾಶ ಇವ ನಿಷ್ಪಂಕೋ ನರೇಂದ್ರಃ ಪ್ರತ್ಯಾವಾಚ ತಮ್ ॥ ೪
ಸುಮಂತಾನಯ ಮೇ ದಾರಾನ ಯೇ ಕೇಽಡಿಹ ಮಾಮಕಾಃ ।
ದಾರ್ಪಃ ಪರಿವೃತಃ ಸರ್ವೇರ್ವಷ್ಣುಮಿಖಾಮಿ ಧಾರ್ಮಿಕಮ್ ॥ ೧೦
ಮೋಽಂತಃಪುರಮತೀತ್ಯೈ ಸ್ತೀಯಸ್ತಾ ವಾಕ್ಯಮಬುಧಿತ್ ।
ಆಯಾ ಕ್ಷಯಿತಿ ಪೋ ರಾಜಾ ಗಮ್ಯತಾಂ ತತ್ ಮಾ ಚರಮ್ ॥

ನಿಗೆ ಜಯವಾಗಲಿ’ ಎಂದು ನುಡಿದು, ನಡುಗುವ ದ್ವಿನಿಯಿಂದ ಮೆಲ್ಲಗೆ “ಮಹಾರಾಜ, ಪುರುಷ ಶ್ರೀಷ್ಟನಾದ ನಿನ್ನ ಕುಮಾರನು ಬಾಗಿಲಲ್ಲಿ ನಿಂತಿದ್ದಾನೆ. ಅಷ್ಟು ಬ್ರಾಹ್ಮಣಿಗೂ ಪರಿಜನರಿಗೂ ತನ್ನ ಸಮಸ್ತ ಐಶ್ವರ್ಯವನ್ನೂ ದಾನಮಾಡಿ ಬಂದಿದ್ದಾನೆ (೫-೬). ಸತ್ಯಸಂಧನಾದ ಶ್ರೀರಾನು ಸಕಲಬಂಧುಗಳನ್ನೂ ಬೀಳಿಕ್ಕೊಂಡು ಬಂದು, ಈಗ ನಿನ್ನನ್ನು ನೋಡಬೇಕೆಂದಿದ್ದಾನೆ. ಅರಣ್ಯಕ್ಕೆ ಹೊರಟು ನಿಂತಿದ್ದಾನೆ. ಕಿರಣಗಳಿಂದ ಬೆಳಗುವ ಸೂರ್ಯನಂತೆ ನಿಶಿಲ ರಾಜಗುಣಗಳಿಂದ ಬೆಳಗುತ್ತ ನಿಂತಿದ್ದಾನೆ. ಮಹಾರಾಜ, ಆತನಿಗೆ ದರ್ಶನವನ್ನು ಕೊಡು” ಎಂದು ಹೇಳಿದನು (೭-೮). ದಶರಥನಾದರೋ ಸತ್ಯವಾದಿ; ಧರ್ಮಾತ್ಮ; ಸಮುದ್ರದಂತೆ ಗಂಭೀರ ಸ್ವಭಾವದವನು. ನಿರ್ಮಲವಾದ ಆಕಾಶದಂತೆ, ಪಾಪದ ಲೀಪವಿಲ್ಲದವನು. ಆ ನರೇಂದ್ರನು “ಸುಮಂತ್ರ, ಅರಮನೆಯಲ್ಲಿರುವ ನನ್ನ ಎಲ್ಲ ಸ್ತೀಯರನ್ನೂ ಬರಹೇಳು. ಆವರಿಂದೊಡಗಸೂಡಿಯೇ ನಾನು ಆ ಧರ್ಮಾತ್ಮನನ್ನು ನೋಡಬೇಕೆಂದಿದ್ದೇನೆ” ಎಂದು ನುಡಿದನು (೯-೧೦). ಕೂಡಲೇ ಸುಮಂತ್ರನು ಅವರ ಅಂತಃಪುರಕ್ಕೆ ಹೋಗಿ “ಅಮೃ, ಮಹಾರಾಜನು

ವಿವಮುಕ್ತಾ� ಸ್ತಿರಃ ಸರ್ವಾಃ ಸುಮಂತೇಣ ನೃಪಾಢ್ಯಯಾ ।
ಪ್ರಚಕ್ರಮುಸ್ತದ್ಧವನಂ ಭರ್ತುರಾಜಾಧ್ಯಯ ಶಾಸನಮ್ ॥ ೧೨
ಅರ್ಥಸಪ್ತಶತಾಷ್ಟಸ್ತು ಪ್ರಮದಾಷ್ಟಮಲೋಚನಾಃ ।
ಕೌಶಲ್ಯಾಂ ಪರಿವಾಯಾಫ ಶನ್ಮೃಜಣಗುಧ್ಯತವತಾಃ ॥ ೧೩
ಆಗತೇಷು ಚ ದಾರೇಷು ಸಮವೇಕ್ಷ್ಯಾ ಮಹಿಂಪತಿಃ ।
ಉವಾಚ ರಾಜಾ ತಂ ಸೂತಂ ಸುಮಂತಾನಯ ಮೇ ಸುತಮ್ ॥ ೧೪
ಸ ಸೂತೋ ರಾಮಮಾದಾಯ ಲಕ್ಷ್ಮಣಂ ಮೃಧಿಲಿಂ ತದಾ ।
ಜಗಾಮಾಭಿಮುಖಸೂರ್ಯಾಂ ಸಕಾಶಂ ಜಗತೀಪತೇಃ ॥ ೧೫
ಸ ರಾಜಾ ಪೃತ್ಯಮಾಯಾಂತಂ ದೃಷ್ಟಾಪ ದೂರಾತ್ ಕೃತಾಂಜಲಿಮ್ ।
ಉತ್ಪಾತಾಸನಾತ್ಮಾರ್ಥಾಮಾತ್ರಃ ಸ್ತ್ರೀಜನಸಂವತ್ತಃ ॥ ೧೬
ಸೋಽಭಿದುದ್ರಾವ ವೇಗೇನ ರಾಮಂ ದೃಷ್ಟಾಪ ವಿಶಾಂಪತಿಃ ।
ತಮಸಂಪಾದ್ಯ ದುಃಖಾತ್ರಃ ಪರಾತ ಭುವಿ ಮೂರ್ಖತಃ ॥ ೧೭

ನಿಮ್ಮೆಲ್ಲರನ್ನೂ ಬರಹೇಳಿದ್ದಾನೆ. ತಡಮಾಡದೆ ನೀವು ಅಲ್ಲಿಗೆ ಬರಬೇಕು” ಎಂದನು. ಹೀಗೆ ಸುಮಂತನು ಹೇಳಲಾಗಿ ಆ ಸ್ತ್ರೀಯರೆಲ್ಲರೂ ರಾಜಾಢ್ಯಯಂತೆ ದಶರಥನಿದ್ದಲ್ಲಿಗೆ ಬಂದರು (೧೧-೧೨). ಆ ರಾಜಸ್ತ್ರೀಯರು ಮೂನ್ಝರ್ಯವತ್ತು ಜನರಿದ್ದರು. ಅತ್ಯ ಅತ್ಯ ಅವರ ಕಣ್ಣ ಕೆಂಪಾಗಿತ್ತು. ಅವರೆಲ್ಲರೂ ಕೌಸಲ್ಯೇಯನ್ನು ಮುಂದಿಟ್ಟುಕೊಂಡು ವಿನೀತಭಾವದಿಂದ ದಶರಥನಿದ್ದಲ್ಲಿಗೆ ಮೆಲ್ಲಿಗೆ ಬಂದು ಸೇರಿದರು. ಸ್ತ್ರೀಯರೆಲ್ಲರೂ ಬಂದುದನ್ನು ನೋಡಿ ದಶರಥನು “ಸುಮಂತ, ನನ್ನ ಮಗನನ್ನು ಕರೆದುಕೊಂಡಾ ಬಾ” ಎಂದನು (೧೩-೧೪). ಆಗ ಸುಮಂತನು ಹೋಗಿ ರಾಮ ಲಕ್ಷ್ಮಣ ಸೀತೆಯರನ್ನು ಮಹಾರಾಜನೆದುರೆಗೆ ಕರೆದುಕೊಂಡು ಬಂದನು. ದೂರದಿಂದಲೇ ಕೈಮುಗಿದುಕೊಂಡು ಬರುತ್ತಿದ್ದ ತನ್ನ ಪ್ರತ್ಯನನ್ನು ಕಂಡೊಡನೆ, ದಶರಥನಿಗೆ ದುಃಖಿ ಉಕ್ಕಿಬಂದಿತು. ಆ ಸ್ತ್ರೀಯರೆದುರಿಗೆ ಅವನು ಥಟ್ಟನೆ ಹೀತದಿಂದೆದ್ದು ದುಃಖಿವನ್ನು ತಡೆಯಲಾರದೆ ರಾವನೆ ಕಡೆಗೆ ಓಡುತ್ತ ಹೋದನು. ರಾವನು ಸಮೀಪಕ್ಕೆ ಹೋಗುವುದರೊಳಗೆ ಎಚ್ಚರದಪ್ಪಿ ನೆಲದ ವೇಗೆ ಬಿದ್ದು

ತಂ ರಾಮೋಽಭೃಪತತ್ ಕ್ಷಿಪ್ಯಂ ಲಕ್ಷ್ಯಣಶ್ಚ ಮಹಾರಥಃ ।
ವಿಸಂಜ್ಞಮಿವ ದುಃಖೀನ ಸಶೋಕಂ ನೃಪತಿಂ ತದಾ ॥ ೧೮
ಸ್ತೀಸಹಸ್ರನಿನಾದಶ್ಚ ಸಂಜಚ್ಚೇ ರಾಜವೇಶೈನಿ ।
ಹಾ ಹಾ ರಾಮೇತಿ ಸಹಸಾ ಭೂಷಣಾಧ್ವನಿಮೂಲಿಂತಃ ॥ ೧೯
ತಂ ಪರಿಷ್ವಜ್ಯ ಬಾಹುಭಾಯಂ ತಾಪುಭೋ ರಾಮಲಕ್ಷ್ಯಣೌ ।
ಪಯ್ಯಂಕೇ ಸೀತಯಾ ಸಾರ್ಥಂ ರುದಂತಃ ಸಮಮೇಶಯನ್ ॥ ೨೦
ಅಥ ರಾಮೋ ಮುಹೂರ್ತೇನ ಲಬಿಸಂಜ್ಞಂ ಮಹಿಂಪತಿಮ್ ।
ಉಷಾಚ ಪ್ರಾಂಜಲಿಭೂತಾಂಶ್ಚೈಕಾಣಿವಪರಿಪೂತಮ್ ॥ ೨೧
ಆಪ್ಯಭ್ರೀ ತ್ವಾಂ ಮಹಾರಾಜ ಸರ್ವೇಷಾಮೀಶೈರೋಸಿ ನಃ ।
ಪ್ರಸಿಧಂ ದಂಡಕಾರಣ್ಯಂ ಪಶ್ಯ ಶ್ವಂ ಕುಶಲೇನ ಮಾಮ್ ॥ ೨೨
ಲಕ್ಷ್ಯಣಂ ಚಾನುಜಾನೀಹಿ ಸೀತಾ ಚಾನ್ಸೇತಿ ಮಾಂ ವನಮ್ ।
ಕಾರಶ್ರೀರ್ಬಹುಭುಸ್ತಧ್ಯೇ ವಾರ್ಯಮಾಣ್ಣೋ ನ ಚೀಭ್ರತಃ ॥ ೨೩

ಬಿಟ್ಟನು (೧೫-೧೮). ರಾಮಲಕ್ಷ್ಯಣರು ತಂದೆಯ ಬಳಿಗೆ ಓಡಿಬಂದರು. ಹೆಂಗಸರು “ಅಯ್ಯೋ / ಅಯ್ಯೋ / ರಾಮಾ / ರಾಮಾ /” ಎಂದು ಕೂಗಿಕೊಂಡರು. (ಆ ಸ್ತೀಯರು ಗಾಬರಿಯಿಂದ ಓಡಾಡಲು) ಅವರ ಒಡವೇಗಳ ಗಲ್ಗಲ್ಗಲ್ ಶಬ್ದವು ಅರಮನೆಯಲ್ಲಿ ಮೋಳಿಗೆತ್ತಿ (೧೮-೧೯). ರಾಮಲಕ್ಷ್ಯಣರು ಸೀತೆಯೊಡನೆ ಅಳುತ್ತ ದಶರಥನನ್ನ ಕೈಗಳಿಂದ ಮೆಲ್ಲಗೆ ಹಿಡಿದೆತ್ತಿ ಮಂಚದ ಮೇಲೆ ಮಲಗಿಸಿದರು. ಸ್ವಲ್ಪ ಹೊತ್ತಿನ ಮೇಲೆ ಅವನಿಗೆ ಎಚ್ಚರ ಹುಟ್ಟಿತು. ಶೋಕ ಸಮುದ್ರದಲ್ಲಿ ಮುಳುಗಿ ತೊಳಳಲುತ್ತಿದ್ದ ದಶರಥನಿಗೆ ಶ್ರೀರಾಮನು ಕೈಮುಗಿದು ಹೇಳಿದನು (೨೦-೨೧): “ಮಹಾರಾಜ, ನಾನು ಹೋಗಿಬರುತ್ತೇನೆ. ನೀನು ನಮ್ಮೆಲ್ಲರಿಗೂ ಪ್ರಭುವಾಗಿದ್ದೀರೆಯೆ. ನಾನು ದಂಡಕಾರಣ್ಯಕ್ಕೆ ಹೊರಟಿದ್ದೇನೆ. ನನ್ನನ್ನ ಸೌಮ್ಯದೃಷ್ಟಿಯಿಂದ ನೋಡಿ ಆಶೀರ್ವದಿಸು. ನನ್ನೊಡನೆ ಬರಲು ಲಕ್ಷ್ಯಣಿಗೆ ಅನುಮತಿಯನ್ನ ಕೊಡು. ಸೀತೆಯೂ ನನ್ನೊಂದಿಗೆ ಕಾಡಿಗೆ ಬರುತ್ತಾಳೆ. ನಿಜವಾದ ಎಷ್ಟೋ ಕಾರಣಗಳನ್ನ ಕೊಟ್ಟು ನೀವು ಬರಬೇಡಿರೆಂದು ಬಹುವಿಧದಲ್ಲಿ ನಾನು ಹೇಳಿದೆ. ಆದರೂ

ಅನುಜಾನೀಹಿ ಸರ್ವಾನ್ವಿತಃ ಶೋಕಮುತ್ಪೃಷ್ಟ ಮಾನದ |
 ಲಕ್ಷ್ಮಣಂ ಮಾಂ ಚ ಸಿತಾಂ ಚ ಪ್ರಜಾಪತಿರಿವಾತ್ಮಜಾನ್ | ೨೫
 ಪ್ರತೀಕ್ಷಮಾಣಮವ್ಯಗ್ರಮನುಜಾಂ ಜಗತೀಪತಿಃ |
 ಉವಾಚ ರಾಜಾ ಸಂಪೇಕ್ಷ ವನವಾಸಾಯ ರಾಘವಮ್ | ೨೬
 ಅಹಂ ರಾಘವ ಕೃಕೇಯಾ ವರದಾನೀನ ಮೋಹಿತಃ |
 ಅಯೋಧ್ಯಾಯಾಸ್ತಮೇವಾದ್ಯ ಭವ ರಾಜಾ ನಿಗೃಹ್ಯ ಮಾಮ್ |
 ಏವಮುಕ್ತೋ ನ್ಯಾಪತಿನಾ ರಾಮೋ ಧರ್ಮಭೃತಾಂ ವರಃ |
 ಪ್ರತ್ಯುವಾಚಾಂಡಲಿಂ ಕೃತ್ಯಾ ಷಿತರಂ ವಾಕ್ಯಕೋವಿದಃ | ೨೭
 ಭವಾನ್ ವರ್ಣಸಹಸ್ರಾಯ ಪೃಥಿವ್ಯಾ ನ್ಯಾಪತೇ ಪತಿಃ |
 ಅಹಂ ತ್ವರಣೈ ವಶ್ಯಾಪ್ತಿ ನ ಮೇ ಕಾರ್ಯಂ ತ್ವಯಾನ್ಯತಮ್ | ೨೮
 ನವ ಪಂಚ ಚ ವರ್ಣಾಣಿ ವನವಾಸೇ ವಿಹೃತ್ಯ ತೇ |
 ಪುನಃ ಪಾದೌ ಗೃಹೀಷ್ಯಾಪ್ತಿ ಪ್ರತಿಜಾಂತೇ ನರಾಧಿಪ | ೨೯

ಇವರು ಒಷ್ಟೆವುದಿಲ್ಲ (೨೭-೨೯). ನೀನು ವ್ಯಾಸನವನ್ನು ಪರಿತ್ಯಜಿಸು. ಬ್ರಹ್ಮನು ತನ್ನ ಪ್ರತುರಾದ ಸನಕಾದಿಗಳಿಗೆ (ತಪಸ್ಸನಾಂಚರಿಸಲು) ಅನುಮತಿಸಿದಂತೆ, ನೀನು ಲಕ್ಷ್ಮಣನಿಗೂ ಸಿತಾನಿಗೂ ನನಗೂ ವನಕ್ಕೆ ಹೋಗಲು ಅನುಜ್ಞಾಯನ್ನು ಕೊಡು” ಎಂದನು (೨೪). ಹೀಗೆ ನಿಶ್ಚಿಂತಯಿಂದ ವನವಾಸಕ್ಕೆ ಹೋಗಲು ಅನುಜ್ಞಾಯನ್ನು ಕೇಳುತ್ತಿದ್ದ ಶ್ರೀರಾಮ ನನ್ನ ನೋಡಿ ದಶರಥನು “ರಾಮ, ಕೃಕೇಯಿಗೆ ವರವನ್ನು ಕೊಟ್ಟ ನನ್ನ ಬುದ್ಧಿಗೆ ಮಂತ್ರ ಹಿಡಿದಿದೆ. ಅಯೋಧ್ಯೆಗೆ ನೀನೇ ರಾಜನಾಗು. ನನ್ನನ್ನ ಸೇರಿಹಿಡಿದು ದಂಡಿಸು” ಎಂದು ಹೇಳಿದನು (೨೯-೨೧). ಆಗ ಧರ್ಮಾತ್ಮನೂವಾಗ್ನಿಶಾರದನೂ ಆದ ಶ್ರೀರಾಮಚಂದ್ರನು ಕೃಗಳಿರದನ್ನೂ ಜೋಡಿಸಿ ತಂದೆಯನ್ನು ಕುರಿತು “ಮಹಾರಾಜ, ಇನ್ನೂ ಸಾವಿರಾರು ವರ್ಣ ಈ ಪ್ರದ್ವಿಮಂಡಲಕ್ಕೆ ನೀನು ಅಧಿಪತಿಯಾಗಿರಬೇಕು. ನಾನು ಅರಣ್ಯದಲ್ಲಿರುವೆನು. ನೀನು ಕೊಟ್ಟ ಮಾತನ್ನು ಎಂದಿಗೂ ನಾನು ಸುಳ್ಳ ಮಾಡುವುದು ಸರಿಯಲ್ಲ (೨೧-೨೨). ನಾನು ಹದಿನಾಲ್ಕು ವರ್ಣ ವಂದಲ್ಲಿ ತಿರುಗಾಡಿಕೊಂಡಿದ್ದ ಪ್ರತಿಜ್ಞಾಯು ಪುಗಿದ ವೇಗೆ ಪುನಃ ಬಂದು ನಿನ್ನ ಪಾದ

ರುದನ್ನಾತ್ಮ: ಪಿಯಂ ಪ್ರತ್ಯಂ ಸತ್ಯಪಾಶೀನ ಸಂಯತಃ ।

ಕೈಕೇಯ್ಯಾ ಚೋದ್ಯಮಾನಸ್ತು ಮಿಥೋ ರಾಜಾ ತಮಬುವಿತ್ ॥

ಶೈಯಸೇ ವ್ಯಾಧಯೇ ತಾತ ಪ್ರನರಾಗಮನಾಯ ಚ ।

ಗಚ್ಛಸ್ವಾರಿಷ್ವಮವ್ಯಗ್ಯಃ ಪಂಥಾನಮಕುತೋಭಯಮ್ ॥ ೨೮

ನ ಹಿ ಸತ್ಯಾತ್ಮನಸ್ತಾತ ಧರ್ಮಾಭಮನಸಸ್ತವ ।

ವಿನಿವರ್ತಯಿತುಂ ಬುದ್ಧಿ: ಶಕ್ತೇ ರಥಣನಂದನ ॥ ೨೯

ಅದ್ವ ತ್ವಿಧಾನಿಂ ರಜನಿಂ ಪ್ರತ್ಯ ಮಾ ಗಚ್ಛ ಸರ್ವಥಾ ।

ವಿಕಾಹಂ ದರ್ಶನೇನಾಪಿ ಸಾಧು ತಾವಚ್ಚರಾಮೃತಮ್ ॥ ೩೦

ಮಾತರಂ ಮಾಂ ಚ ಸಂಬಳ್ಯಾ ವಸೀಮಾಮದ್ವ ಶರ್ವರೀಮ್ ।

ತಪ್ಸಿತಃ ಸರ್ವಕಾಮೇಸ್ತುಂ ಶ್ವಃ ಕಲ್ಯೇ ಸಾಧಯಿಷ್ಯಃ ॥ ೩೧

ದುಷ್ಪರಂ ಕ್ರಿಯತೇ ಪ್ರತ ಸರ್ವಥಾ ರಾಘವ ಶ್ವಯಾ ।

ಮತ್ತಿಯಾರ್ಥಂ ಉಯಾಂಸ್ತುತ್ತಾ ಯದ್ವಾಸಿ ವಿಜನಂ ವನಮ್ ॥ ೩೨

ಗಳನ್ನು ಹಿಡಿದುಕೊಳ್ಳತ್ತೇನೆ” ಎಂದು ನುಡಿದನು (೨೯). ದಶರಥನನ್ನು ಸತ್ಯಪಾಶವ ಬಿಗಿದುಕೊಂಡು. ಇತ್ತೇ ಕೈಕೇಯಿಯ ಕಿವಿಯಲ್ಲಿ ‘ಶಾಗಲೇ ರಾಮನನ್ನು ವನಕ್ಕೆ ಕಳಿಸು’ ಎಂದು ಒತ್ತಾಯ ಪಡಿಸುತ್ತಿದ್ದಳು. ದಶರಥನು ದಿಕ್ಕುತೋರದೆ ಕಣ್ಣೀರು ಸುರಿಸುತ್ತ ಹೀಗೆಂದನು: “ಮತ್ತ, ಹೋಗಿ ಬಾ. ನಿನಗೆ ಶೈಯಸ್ವಾಗಲಿ / ಅಭ್ಯದರ್ಯವಾಗಲಿ / ಶುಭರಾಗಲಿ / ದಾರಿಯಲ್ಲಿ ನಿನಗೆ ಯಾವ ಚಿಂತೆಯೂ ಆಗಿರಲಿ. ಯಾವ ಭಯವೂ ಬರದಿರಲಿ (೨೦-೨೧). ರಥಣನಂದನ, ನೀನು ಸತ್ಯಾತ್ಮ; ಧರ್ಮನಿಷ್ಠ. ನಿನ್ನ ಮನಸ್ಸನ್ನು ತಿರುಗಿಸಲು ಯಾರಿಗೂ ಶಕ್ತಿವಿಲ್ಲ. ಆದರೆ, ಮಗು, ಈ ದಿನ-ಶಾಗ-ಒಂದು-ರಾತ್ರಿ-ಇಲ್ಲಿಯೇ ಇರು. ಖಿಂಡಿತವಾಗಿ ಹೋಗಬೇಡ. ಈ ಒಂದು ದಿನ ಮನಸ್ಸಪ್ರಿಯಾಗಿ ನಿನ್ನನ್ನು ನೋಡುತ್ತ ಆನಂದದಲ್ಲಿ ಕಳೆಯವೆನು (೩೨-೩೩). ಈ ಒಂದು ರಾತ್ರಿ ನಿನ್ನ ತಾಯಿಯನ್ನೂ ನಿನ್ನಪ್ಪು ನೋಡಿಕೊಳ್ಳತ್ತಿರು. ನಿನ್ನನ್ನು ಉಪಚರಿಸಿ. ನಿನ್ನ ಮನಸ್ಸಿನಲ್ಲಿರುವ ಎಲ್ಲ ಆಸ್ಥಾನನ್ನು ತೀರಿಸಿಕೊಳ್ಳತ್ತೇನೆ. ನಾಳಿ ಪ್ರಾಣಕಾಲ ಹೋಗಿಪಡು (೩೪). ಕುದ, ರಾಘವ, ಸರ್ವಥಾ ಒಹುಕಷ್ಟಾದ

ನ ಚೈತನ್ಯೇ ಪಿಯಂಪುತ್ತ ಶಪೇ ಸತ್ಯೇನ ರಾಘವ ।

ಭನ್ನಯಾ ಚಲಿತಸ್ಸ್ವಸ್ಸಿ ಸ್ತಿಯಾ ಭನ್ನಾಗ್ನಿಕಲ್ಪಯಾ ॥ ೨೬

ವಂಚನಾ ಯಾ ತು ಲಬ್ಧ ಮೇ ತಾಂ ತ್ವಂ ನಿಸ್ತರ್ಮಾಮಿಭ್ರಷಿ ।

ಅನಯಾ ವೃತ್ತಸಾದಿನಾ ಕೈಯಾಭಿಪ್ರಚೋದಿತಃ ॥ ೨೭

ನ ಚೈತದಾಶ್ಯಯತಮಂ ಯತ್ತಾಂ ಜ್ಯೇಷ್ಠಃ ಸುತೋ ಮಮ ।

ಅಪಾನ್ಯತಕಥಂ ಪುತ್ತ ಹಿತರಂ ಕರ್ತುಮಿಭ್ರಷಿ ॥ ೨೮

ಅಥ ರಾಮಸ್ಥಾ ಶ್ರುತ್ವಾ ಹಿತುರ್ವಾ ಹಿತುರ್ವಾ ಭಾಷಿತಮಾ ।

ಲಕ್ಷ್ಮೀನ ಸಹ ಭಾರತಾ ದೀನೋ ವಚನಮಬ್ರಹೀತ್ ॥ ೨೯

ಪ್ರಾಪ್ನಾ ಹೀ ಯಾನದ್ಯ ಗುಣಾನ್ ಕೋ ಮೇ ಶ್ವಾಸಾನ್ ಪ್ರಧಾಸ್ಯತಿ

ಅಪಕ್ರಮಣಮೇವಾತಃ ಸರ್ವಕಾಮ್ಯರಹಂ ವೃಣೀ ॥ ೪೦

ಸಾಹಸಕೈ ಕೈಹಾಕೆದ್ದೀಯೆ. ನಸ್ಮಾಭಿನ ಹಿತಕ್ಕಾಗಿ ಪ್ರಿಯಜನರನ್ನ ತೂರೆದ
ನಿಜನವಾದ ಅರಣ್ಯಕೈ ಹೊರಟಿದ್ದೀಯಲ್ಲ. ಸತ್ಯದ ಮೇಲೆ ಆಣೆಯಿಟ್ಟು
ಹೇಳುತ್ತೇನೆ. ಮಗನೆ, ನೀನು ಹೋಗುವದು ನನಗೆ ಇಷ್ಟವಿಲ್ಲ. ಒಳಗೊಳಗೇ
ಕೂರವಾಗಿ ಹವಣಿಸುತ್ತ ಬೂದಿ ಮುಖ್ಯದ ಕೆಂಡದಂತಿದ್ದ ಈ ಹೆಂಗಸು ನನ್ನನ್ನು
ಅಲ್ಲಾಡಿಸಿದಳು (೨೫-೨೬). ಆಚಾರಭ್ರಷ್ಟಾದ ಈ ಕೈಕೇಯಿಯ ವಂಚನೆಗೆ
ನಾನು ಸಿಕ್ಕಿದೆ. ನೀನು ಇವಳ ಪ್ರೇರಣೆಯಂತೆ ನಾನು ಸಲ್ಲಿಸಬೇಕಾದ ವಂಚನೆಯ
ವರವನ್ನು ನಡೆಸಲು ಉದ್ದೇಶಿಸಿದ್ದೀಯೆ. ನನ್ನ ಜ್ಯೇಷ್ಠ ಪ್ರತ್ಯನಾದ ನೀನು ನಿನ್ನ
ತಂದೆಯನ್ನು ಅಸತ್ಯದಲ್ಲಿ ಬೀಳದಂತೆ ಉದ್ದರಿಸಲು ಯತ್ಸಿಸಿದ್ದೀಯೆ. ನಿನ್ನ
ವಿಷಯದಲ್ಲಿ ಇದೇನೂ ಅಭ್ಯರಿಯಲ್ಲ” ಎಂದನು (೨೭-೨೮). ಹೀಗೆ
ಶೋಕಾರ್ತನಾದ ತಂದೆಯ ನುಡಿಯನ್ನು ಕೇಳಿ ರಾಮನಿಗೂ ಅವನ ತಮ್ಮ
ಲಕ್ಷ್ಮಣನಿಗೂ ಬಹಳ ಹೀದವಾಯಿತು. ಶ್ರೀರಾಮನು ದೃಷ್ಟಿದಿಂದ
ತಂದೆಗೆ ಹೇಳಿದನು : “ಮಹಾರಾಜ, ಈ ದಿನ ನನ್ನಲ್ಲಿರಬಹುದಾದ ಗುಣಗಳನ್ನು
ನಾಳೆಯೂ ನನಗೆ ಕೊಡತಕ್ಕವೆನಾರು? ಇದೇ ನನ್ನ
ಮನಸ್ಸು ನಾಳೆಯೂ ಇರುವುದೆಂದು ಹೇಳುವದು ಹೇಗೆ? ಸರ್ವಕಾಮನೆಗಳೂ
ಸಿದ್ಧಿಸಿದವೆಂದು ತಿಳಿದು ಇಂದೇ ನಾನು ಹೊರಟು

ಇಯಂ ಸರಾಷ್ಟ್ರ ಸಜನಾ ಧನಧಾನ್ಯಸಮಾಕುಲಾ ।
ಮಯಾ ವಿಸೃಷ್ಟಾ ವಸುಧಾ ಭರತಾಯ ಪ್ರದೀಯತಾಮಾ ॥ ೪೮
ವನವಾಸಕೃತಾ ಬುದ್ಧಿನ್ ಚ ಮೇರದ್ಯ ಚಲಿಷ್ಟಿ ।
ಯಸ್ತುಷ್ಟೇನ ವರೋ ದತ್ತಃ ಕೃಕೇಯೈ ವರದ ತ್ರಯಾ ॥ ೪೯
ದೀಯತಾಂ ನಿವಿಲೇನೈವ ಸತ್ಯಸ್ಯಂ ಭವ ಪಾಧಿವ ।
ಅಹಂ ನಿದೇಶಂ ಭವತೋ ಯಥೋಕ್ತಮನುಪಾಲಯನ್ ॥ ೫೦
ಚತುರ್ವರ್ತ ಸಮಾ ವತ್ಸೈ ವನೇ ವನಚರ್ಯಃ ಸಹ ।
ಮಾ ಏಮಶೋ ವಸುಮತೀ ಭರತಾಯ ಪ್ರದೀಯತಾಮಾ ॥ ೫೧
ನ ಹಿ ರಮೇ ಕಾಂಕ್ಷಿತಂ ರಾಜ್ಯಂ ಸುಖಮಾತ್ಮನಿ ವಾ ಶಿಯಮಾ ।
ಯಥಾ ನಿದೇಶಂ ಕತ್ಯಂ ವೈ ತವೈವ ರಘುನಂದನ ॥ ೫೨
ಅಪಗಳ್ಭಕ್ತಿ ತೇ ದುಃಖಂ ಮಾ ಭೂಬಾಷ್ಟಪರಿಪೂರ್ತಃ ।
ನ ಹಿ ಕ್ಷುಭೃತಿ ದುರ್ಧರ್ಷಃ ಸಮುದ್ರಃ ಸರಿತಾಂ ಪತಿಃ ॥ ೫೩

ಹೋಗುವುದು ಉತ್ತಮ (೨೯-೪೮). ಧನಧಾನ್ಯ ಸಮೃದ್ಧವಾಗಿ ಜನನಿಬಿಡವಾದ ಈ ರಾಜ್ಯವನ್ನು ಭರತನಿಗೆ ಹೊಡಬಹುದು. ಇದನ್ನು ನಾನು ತ್ಯಜಿಸಿದ್ದೇನೆ. ಇಂದು ವನವಾಸಕೃತಿ ಹೋಗಬೇಕೆಂದು ನನ್ನ ನಿರ್ಧಾರವು ಚಲಿಸಲಾರದು. ಕೃಕೇಯಿಗೆ ಪ್ರಸನ್ನನಾಗಿ ನೀನು ವರವನ್ನು ಹೊಟ್ಟಿದ್ದೀರೆ. (೪೮-೪೯). ಮಹಾರಾಜ, ಅದಕ್ಕೆ ಯಾವ ಲೋಪವೂ ಬರದಂತೆ ಪೂರ್ವವಾಗಿ ವರವನ್ನು ಸಲ್ಲಿಸು. ನಾನು ನಿನ್ನ ಆಜ್ಞೆಯನ್ನು ಪಾಲಿಸುತ್ತ ಹದಿನಾಲ್ಕು ವರ್ಷ ವನದಲ್ಲಿ ವಾಸಮಾಡುವೆನು. ವನಚಾರಿಗಳು ನನಗೆ ಹೊತೆಗಾರರಾಗಿರುವರು. ಪುನಃ ವಿಚಾರ ಮಾಡಬೇಕಾದದ್ದೇ ಇಲ್ಲ. ರಾಜ್ಯವನ್ನು ಭರತನಿಗೆ ಹೊಡೋಣವಾಗಲಿ (೫೨-೫೩). ನನಗೆ ರಾಜ್ಯ ಬೇಕಾಗಿಲ್ಲ. ರಘುವಂಶಭೂಪಣನಾದ ನಿನ್ನ ಆದೇಶವನ್ನು ಪಾಲಿಸುವುದೋಂದೇ ನನಗೆ ಶ್ರೀಯಾವಾದುದು. ಆತ್ಮಸೌಖ್ಯವನ್ನು ನಾನು ಬಯಸುವುದಿಲ್ಲ. ನೀನು ಹೀಗೆ ದುಃಖಿಸಬೇಡ. ಕಣ್ಣೀರು ಸುರಿಸಬೇಡ. ನದೀಪತಿಯಾದ ವುಹಾಸಾಗರವು ದುರ್ಧರ್ಷವಾಗಿರುವುದಲ್ಲದೆ ಎಂದಿಗಾದರೂ ಕ್ಷುಭೃತಿಗೊಳ್ಳುವುದ?

ನೈವಾಹಂ ರಾಜ್ಯಮಿಷ್ಯಾಮಿ ನ ಸುಖಂ ನ ಚ ಮೈಫಿಲೀಮ್ |
 ನೈವ ಸರ್ವಾನಿಮಾನ ಕಾಮಾನ್ಯ ಸ್ವರ್ಗಂ ನೈವ ಜೀವಿತಮ್ ||೪೨
 ತ್ವಾಮಹಂ ಸತ್ಯಮಿಷ್ಯಾಮಿ ನಾಸೃತಂ ಪುರುಷರ್ವಭ್ |
 ಪ್ರತಕ್ಷಂ ತವ ಸತ್ಯೇನ ಸುಕೃತೇನ ಚ ತೇ ಶಪೇ || ೬೮
 ನ ಚ ಶಕ್ಯಂ ಮಯಾ ತಾತ ಸಾಥುಂ ಕ್ಷಣಮಷಿ ಪ್ರಭೋ |
 ನ ಶೋಕಂ ಧಾರಯಸ್ಯೈನಂ ನ ಹಿ ಮೇರಸ್ತಿ ವಿಪರ್ಯಯಃ || ೬೯
 ಅರ್ಥಿತೋ ಹೃಷ್ಯಿ ಕೃಕೇಯಾ ವನಂ ಗಚ್ಛೀತಿ ರಾಘವ |
 ಮಯಾ ಚೋಕ್ತಂ ವಜಾಮಿತಿ ತತ್ತ ಸತ್ಯಮನುಪಾಲಯೇ ||೪೦
 ಮಾ ಚೋತ್ಕಂತಾಂ ಕೃಥಾ ದೇವ ವನೇ ರಂಘಾಮಹೇ ಮಯಮ್ |
 ಪ್ರಶಾಂತಹರಿಷಾಕೀರ್ತಿ ನಾನಾಶಕುನನಾದಿತೇ || ೬೧
 ಏತಾ ಹಿ ದೃವತಂ ತಾತ ದೇವತಾನಾಮಷಿ ಸ್ವಾತಮ್ |
 ತಸ್ಯಾದ್ವ ವತಮಿತ್ಯೇವ ಕರಿಷ್ಯಾಮಿ ಹಿತುವರಚಃ || ೬೨

(ಳಿ-ಳ್ಳ). ನನಗೆ ರಾಜ್ಯದ ಅಪೇಕ್ಷೆ ಇಲ್ಲ. ಸಾಖ್ಯಾದ ಬಯಕೆ ಇಲ್ಲ. ಈ ಜಾನಕಿಯನ್ನಾದರೂ ಅಗಲಿರುವೆನು. ಸಮಸ್ತ ಭೋಗಾಗಳನ್ನೂ ತ್ಯಜಿಸಬಲ್ಲಿನು. ಸ್ವರ್ಗದಲ್ಲಿಯೂ ನನಗೆ ಇಚ್ಛಿ ಇಲ್ಲ. ಕಡೆಗೆ ಈ ಪ್ರಾಣವನ್ನಾದರೂ ಒಟ್ಟಿಸುವೆನು. ಮುಖ್ಯವಾಗಿ ನನಗೆ ಬೇಕಾದದ್ದು ನೀನು ಸತ್ಯವಂತನಾಗಿಯೇ ಬಾಳಬೇಕೆಂಬುದು. ಪುರುಷೋತ್ತಮನಾದ ನೀನು ಆಸತ್ಯವನ್ನು ನುಡಿದೆಯೆಂದು ಸರ್ವಧಾ ಆಗಕೂಡದು. ಈ ವಿಷಯದಲ್ಲಿ ನಿನ್ನದುರಿಗೆ ಸತ್ಯದ ಮೇಲೂ ಪ್ರಣಾದ ಮೇಲೂ ಆಳೆಯಿಟ್ಟು ಶಪಥ ಮಾಡುತ್ತೇನೆ (೪೨-೬೮). ಇನ್ನು ಒಂದು ಕ್ಷಣಪೂ ಇಲ್ಲ ನಾನಿರುವುದು ಸರಿಯಲ್ಲ. ಅಪ್ಪ, ಈ ಶೋಕವನ್ನು ತಡೆದುಕೊ. ನನಗೆ ಬೇರೆ ದಾರಿ ಇಲ್ಲವಾಗಿದೆ ಹಾಡಿಗೆ ಹೋಗಿಂದು ಕೃಕೇಯಿಯ ನನ್ನನ್ನು ಹೇಳಿಕೊಂಡಿದ್ದಳಿ. ಹೋಗುತ್ತೇನೆಂದು ನಾನು ಹೇಳಿದ್ದೇನೆ. ಆದ್ದರಿಂದ ಸತ್ಯವನ್ನು ನಾನು ಪಾಲಿಸಬೇಕು (ಳಿ-೪೦). ಮಹಾರಾಜ, ನಮ್ಮ ಗತಿ ಏನಾಯಿತೋ ಎಂದು ಹಾತೋರೆಯ ಬೇದ. ನಾವ ಮೂವರೂ ಶಾಂತ ಸ್ವಭಾವದ ಜಿಂಕಿಗಳಿಂದಲೂ ನಾನಾಗಿಯ ಹಕ್ಕಿಗಳ ಬೆಲೆಪಿಲಿ ಧ್ವನಿಯಿಂದಲೂ ಮನೋಹರವಾದ ವನದಲ್ಲಿ ವಿಹರಿಸುತ್ತ ಸಂತೋಷದಿಂದಿರುತ್ತೇವೆ (೬೧). ತಂದೆಯು ದೇವತಾಗಳಲ್ಲಿ ದೇವತೆಯೆಂದು

ಚತುರ್ದೀಶಮ ವರ್ಣೇಮು ಗತೇಮು ನರಸತ್ತಮು ।
 ಪುನರ್ದರ್ಕಷ್ಟ ಸ್ವಿ ಮಾಂ ಪಾಪ್ತಂ ಸಂತಾಪೋರ್ಯಂ ವಿಮುಚ್ಯತಾಮ್
 ಯೇನ ಸಂಸ್ತಂಭನೀಯೋರ್ಯಂ ಸವೋರ್ ಬಾಷ್ಪಗಲೋ ಜನಃ ।
 ಸ ತ್ವಂ ಪ್ರರುಪಣಾದೂಲ ಕಿಮಧ್ರಂ ವಿಕಿರಣಂ ಗತಃ ॥ ೫೪
 ಪ್ರರಂ ಚ ರಾಷ್ಟ್ರಂ ಚ ಮಹಿ ಚ ಕೇವಲಾ
 ಮಯಾ ನಿಸ್ಪಾತ್ಯ ಭರತಾಯ ದೀರ್ಯತಾಮ್ ।
 ಅಹಂ ನಿದೇಶಂ ಭವತೋರ್ನುಪಾಲಯನ್
 ವನಂ ಗಮಿಷಾಖಿ ಚರಾಯ ಸೇವಿತುಮ್ ॥ ೫೫
 ಮಯಾ ನಿಸ್ಪಾತ್ರಂ ಭರತೋ ಮಹಿಎಂಬಾಂ
 ಸಶ್ರೀಲಖಂಡಾಂ ಸಪುರಾಂ ಸಕಾನನಾಮ್ ।
 ಶಿವಾಂ ಸುಸೀಮಾಮನುಶಾಸ್ತ್ರ ಕೇವಲಂ
 ತ್ವಯಾ ಯದುಕ್ತಂ ನೃಪತೇ ತಥಾಸ್ತ್ರ ತತ್ ॥ ೫೬
 ನ ಮೇ ತಥಾ ಪಾರ್ಥಿವ ಧೀರ್ಯತೇ ಮನೋ
 ಮಹತ್ವ ಕಾಮೇಮು ನ ಉತ್ತಂಜಿಯೇ ।

ಶಾಸ್ತ್ರವು ಹೇಳುತ್ತದೆ. ಆದ್ದರಿಂದ ದೇವರ ಆಜ್ಞೆಯಿಂದೇ ಭಾವಿಸಿ ತಂದೆಯ
 ಮಾತನ್ನ ಪಾಲಿಸುತ್ತೇನೆ. ಹದಿನಾಲ್ಕು ವರ್ಷಗಳು ಕಳೆದ ಮೇಲೆ ಇಲ್ಲಿಗೆ
 ಬರುವೆನು. ಆಗ ಪುನಃ ನನ್ನನ್ನ ನೋಡೆಬಹುದು. ಬಿಂತಿಸಬೇಡ (೫೨-೫೩).
 ಈ ಜನರೆಲ್ಲರೂ ಕ್ಷೇತ್ರ ಸುರಿಸುತ್ತಿದ್ದಾರೆ. ಧೀರೋದಾತ್ಮನಾದ ನೀನು ಇವರಿಗೆ
 ಧೈಯರ್ ಹೇಳಬೇಕು. ಹೀಗಿರುವಾಗ ನೀನೇ ಈ ರೀತಿ ಪರಿತಪಿಸಬಹುದೆ?
 ಈ ನಗರ, ಈ ರಾಷ್ಟ್ರ, ಈ ಭೂಮಿ - ಎಲ್ಲವನ್ನೂ ಭರತನಿಗೋಸ್ತರ ಬಿಟ್ಟಿದ್ದೇನೆ.
 ಅವನಿಗೆ ಇದನ್ನ ಕೊಟ್ಟಬಿಡು. ನಾನು ನಿನ್ನ ಅಪ್ರಾಣಿಯನ್ನ ಪಾಲಿಸುತ್ತ ವನರಲ್ಲಿ
 ಬಹುಕಾಲ ಇರುವೆನು (೫೪-೫೫). ಶೈಲ ನಗರಾರಣ್ಯಗಳಿಂದ ಸಮೀತವಾದ
 ಈ ರಾಷ್ಟ್ರವನ್ನು ಅದರ ಎಲ್ಲೆಕಟ್ಟಿಗಳವರೆಗೂ ಭರತನು ನಿರಾತಂಕವಾಗಿ
 ಆಳಕೊಂಡಿರಲಿ. ಮಹಾರಾಜ, ನೀನು ಹೇಳಿದುದಕ್ಕೆ ಅಪೋಹವಿಲ್ಲದೆ ಎಲ್ಲಾವೂ
 ನಡೆಯಲಿ (೫೬). ಶಿಷ್ಯಸಮೃತವಾಗುವಂತೆ ನಿನ್ನ ಆಜ್ಞೆಯನ್ನ
 ಪಾಲಿಸಬೇಕಿಂಬುದೇ ನನ್ನ ತೀವ್ರವಾದ

ಯಥಾ ನದೇಶೇ ತವ ಶಿಷ್ಟಸಂಮತೇ
ವೈಪ್ರೇತು ದುಃಖಿ ತವ ಮತ್ತುತೇನಷ್ಟು ॥ ೫೨

ತದದ್ವ ಸ್ನೇಹಾನಷ್ಟ ರಾಜ್ಯಮವ್ಯಯಂ
ನ ಸರ್ವಕಾಮಾನ್ಯ ಸುಖಿ ನ ಮೈಧಿಲೀಮ್ಯ ।
ನ ಜೀವಿತಂ ತ್ವಾಮನ್ಯತೇನ ಯೋಜಯನ
ವೈಯ ಸತ್ಯಂ ವರತಮಸ್ತ ತೇ ತಥಾ ॥

ಫಲಾನಿ ಮೂಲಾನಿ ಚ ಭಕ್ತಿಯನ್ ವನೇ
ಗಿರಿಂಶ್ಚ ಪಶ್ಯಾನ್ ಸರಿತಃ ಸರಾಂಸಿ ಚ ।
ವನಂ ಪುರಿಶ್ಯಿವ ವಿಚತಪಾದಪಂ
ಸುಖೀ ಭವಿಷಾಮಿ ತವಾಸ್ತ ನಿವ್ಯಾತಿಃ ॥

ಏವಂ ಸ ರಾಜಾ ವೈಸ್ನಾಭಿಪನ್ಸ:
ಶೋಕೇನ ದುಃಖೀನ ಚ ತಾಮ್ಯಮಾನಃ ।

ಅಭಿಲಾಷೆ. ಅಷ್ಟು ಅಭಿಲಾಷೆಯು ವುಹಾಭೋಗಗಳನ್ನು
ಅನುಭವಿಸುವುದುರಲ್ಲಿಯೂ ನಂಗಿಲ್ಲ. ದೇಹಸೌಖ್ಯದಲ್ಲಿಯೂ ಇಲ್ಲ. ನಂಗೋಽಸ್ಕರ
ಶೋಕಸಬೀಡ. ನಿನ್ನಲ್ಲಿ ಯಾವ ದೋಪವೂ ಇಲ್ಲ (ಇಂ). ನಿಷ್ಕಳಂಕನಾದ
ನಿನಗೆ ಆ ಸತ್ಯವನ್ನ ಗಂಟಹಾಕಿ ಶಾಶ್ವತವಾದ ರಾಜ್ಯವೇ ಲಭಿಸಿದರೂ ನಾನು
ಸರ್ವಥಾ ಸ್ವೀಕರಿಸೆನು. ಆ ರೀತಿಯಲ್ಲಿ ಯಾವ ಭೋಗವೂ ಯಾವ ಸುಖವೂ
ನಿನಗೆ ಬೇಡ. ಈ ಜಾನಕಕಿಯಾದರೂ ತೋರಿದೇನು, ಪ್ರಾಣವನ್ನಾದರೂ
ಒಟ್ಟಿಸಿಯೇನು, ನೀನು ಸತ್ಯವೃತನಾಗಿ ಉಳಿಯಬೇಕಿಂಬುದೊಂದೇ ನನ್ನ ಇಚ್ಛೆ.
ಹಾಗೆಯೇ ನಡೆಯಲಿ (ಇಲ). ನಾನು ಅರಣ್ಯದಲ್ಲಿ ಸುಖವಾಗಿರುವೆನು. ಅಲ್ಲಿ
ಬೇಕಾದಷ್ಟು ಹಣ್ಣುಗಳೂ ಗಡ್ಡೆ-ಗೊಸುಗಳೂ ದೂರೆಯುತ್ತದೆ. ಅವಿಗಳನ್ನು
ತಿನ್ನುತ್ತ ಬೆಟ್ಟಿಗಳಲ್ಲಿ ತಿರುಗುತ್ತ ನದಿಗಳನ್ನೂ ಸರೋವರಗಳನ್ನೂ ನೋಡುತ್ತ
ಸಂತೋಷವಾಗಿರುವೆನು. ವಿಚಿತ್ವವಾದ ಗಿಡಮರಗಳರುವ ಅರಣ್ಯವನ್ನು
ಪ್ರವೇಶಿಸಿದರೆ ನಿನಗೆ ಆನಂದವಾಗುವುದು. ನೀನು ಶಾಂತಚಿತ್ತನಾಗಿರು”
ಎಂದು ಹೇಳಿದನು (ಇಂ). ಹೀಗೆ ಶ್ರೀರಾಮನ ಮಾತನ್ನ ಕೇಳುತ್ತಿದ್ದ
ದಶರಥ ರಾಜನು ವುಹಾವೈಸನದಲ್ಲಿ ವುಂಳಿಗಿದನು.

ಅಲಿಂಗ್ ಪ್ರತ್ಯಂ ಸುವಿನಷ್ಟಪಂಚೀಳ್
ಹೋಹಂ ಗತೋ ನೈವ ಚಬೀಷ್ಟ ಕಂಬಿತ್ ॥ ೬೦

ದೇವಸ್ತತಃ ಸಂರುರುದು: ಸಮೀತಾ:
ತಾಂ ವರ್ಚಯಿತ್ವಾ ನರದೇವಪತ್ನಿಮ್ |
ರುದನ್ ಸುಮಂತೋರಸಿ ಜಗಾಮ ಮೂಳಾಂ
ಹಾಹಾಕೃತಂ ತತ್ ಬಭೂವ ಸರ್ವಮ್ ॥ ೬೧

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ಚತುಷ್ಪಿಂಶಃ ಸರ್ಗ:

ಶೋಕದಿಂದ ದೇಹವು ತತ್ತರಿಸಿತು. ದುಃಖದಿಂದ ಮನಸ್ಸು ಕಂಗೆಟಿತು. ಅವನು ಮಿಳಮಿಳನೆ ಒದ್ದುಡುತ್ತ ಮಗನನ್ನು ಅಪ್ಪಿಕೊಂಡನು. ಮರುಕ್ಷಣದಲ್ಲಿ ದಶರಥನಿಗೆ ಬವಳಿ ಬಂದು ಎಚ್ಚರದಪ್ಪಿತು. ನಿಶ್ಚೇಷ್ಟನಾಗಿ ಬಿದ್ದನು (೬೦). ಕೈಯಿಯೊಬ್ಬಳನ್ನು ಬಿಟ್ಟ ಅಲ್ಲಿದ್ದ ಅಂತಃಪುರ ಸ್ತ್ರೀಯರೆಲ್ಲರೂ ಹೋಯಿಂದು ಅಳಲಾರಂಭಿಸಿದರು. ಸುಮಂತ್ರನೂ ಕೂಡ ಅಳುತ್ತ ಮೂರ್ಖಹೋದನು. ಎಲ್ಲೆಲ್ಲಿಯೂ ಹಾಹಾಕಾರವು ತುಂಬಿ ಹೋಯಿತು (೬೧).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ
ಮೂರತ್ವಾಲನೇಯ ಸರ್ಗ

ಪಂಚತ್ರಿಂಶಃ ಸರ್ಗಃ

ಸುಮಂತರಕರ್ತಾಮಾ

ತತೋ ನಿಧೂಯ ಸರಹಾ ಶರೋ ನಿಃಶ್ವಸ್ಯ ಚಾಸಕ್ತಾ ।
 ಪಾಣಿಂ ಪಾಣಿ ವಿನಿಷ್ಪಿತ್ಯ ದಂತಾನ್ ಕಟಕಟಾಪ್ಯ ಚ ॥ ೮
 ಲೋಭನೇ ಕೋಪಸಂರಕ್ತೇ ವಣಂ ಪೂರ್ವೋಚತಂ ಜಹತ್ ।
 ಕೋಪಾಭಿಭೂತಃ ಸರಹಾ ಸಂತಾಪಮಶುಭಂ ಗತಃ ॥ ೯
 ಮನಃ ಸಮೀಕ್ಷಮಾಣಶ್ಚ ಸೂತೋ ದಶರಥಸ್ಯ ಸಃ ।
 ಕಂಪಯನ್ನಿನ ಕೈಕೇಯಾ ಹೃದಯಂ ವಾಕ್ಷರ್ಪಃ ಶತ್ರುಃ ॥ ೧೦
 ವಾಕ್ಯವಜ್ಞಿರನುಪಮೈರ್ಬ್ರಂದನ್ನಿವ ಚಾಶುಗ್ರಃ ।
 ಕೈಕೇಯಾಃ ಸರ್ವಮಮಾಣಿ ಸುಮಂತಃ ಪ್ರತ್ಯಭಾಷತ ॥ ೧೧
 ಯಸಾಸ್ವನ ಪತಿಷ್ಠಕೋ ರಾಜಾ ದಶರಥಃ ಸ್ವಯಮ್ ।
 ಭತಾ ಸರ್ವಸ್ಯ ಜಗತಃ ಸಾಫರಸ್ಯ ಚರಸ್ಯ ಚ ॥ ೧೨

ಸರ್ಗ ೩೫

ಸುಮಂತನು ಕೈಕೇಯಿಯನ್ನು ನಿಂದಿಸುವುದು.

ಸುಮಂತನಿಗೆ ಮೂರ್ಖೀಯಿಂದ ಎಚ್ಚರವಾಗಲೂ ಕೈಕೇಯಿಯ ಮೇಲೆ
 ಒಹಳ ಕೋಪ ಬಂದಿತು. ಅವನು ತಲೆಯನ್ನು ಹೊಡವುತ್ತ ಮೇಲಿಂದ ಮೇಲೆ
 ನಿಟ್ಟುಸಿರು ಬಿಡುತ್ತಿದ್ದನು. ಕೈಯನ್ನು ಕೈಯಿಂದ ಹಿಸುಕುತ್ತ ಹಲ್ಲನ್ನು ಕಟಕಟನೆ
 ಕಡಿದನು. ಕೋಪದಿಂದ ಕಣ್ಣಗಳಿರದೂ ಕೆಂಪಾದವು. ಮುಖ ಕಾಂತಿಯು
 ಬೇರೆಯಾಯಿತು. ಅವನು ತೀವ್ರವಾಗಿ ಸಂತಾಪಗೊಂಡನು (೧-೨). ದಶರಥನಿಗೆ
 ಕೈಕೇಯಿಯ ವಿಷಯದಲ್ಲಿ ಮನಸ್ಸು ಕೆಟ್ಟ ಹೋಗಿದೆಯಿಂಬುದನ್ನು ಅವನು
 ಗಮನಿಸಿದನು. ಹರಿತಪೂ ವಜ್ರಸಾರಪೂ ಆದ ತನ್ನ ವಾಗ್ಣಣಗಳಿಂದ ಆ
 ಸುಮಂತನು ಕೈಕೇಯಿಯ ಹೃದಯವನ್ನು ಭೇದಿಸಿ ಮರ್ಮದಲ್ಲಿ ನಾಟುವಂತೆ
 ಕೆಲವು ವಾತುಗಳನ್ನು ಅವಳಿಗೆ ಹೇಳಿದನು (೩-೪) : “ದೇವ,
 ನಿನ್ನ ಪತಿಯಾದ ದಶರಥ ಮಹಾರಾಜನು ಚರಾಚರಾತ್ಮಕವಾದ ಈ
 ಪೃಥ್ವಿಗೆ ಅಧಿಪತಿಯಾದವನು. ಇಂಥವನನ್ನು ನೀನು ಕೃಬಿಟ್ಟು

ನ ಹೃಕಾಯ್ತಮಂ ಕಚಿತ್ ತವ ದೇವಿಕ ವಿದ್ಯತೇ ।
ಪತಿಷ್ಠೀಂ ತ್ವಾಮಹಂ ಮನ್ಯೇ ಕುಲಷ್ಠೀಮಷಿ ಚಾಂತತಃ ॥ ೬
ಯನ್ನುಹೇಂದ್ರಮಿವಾಚಯ್ಯಂ ದುಷ್ಪಕಂಪ್ಯಮಿವಾಚಲಮ್ ।
ಮಹೋದಧಿಮಿವಾಕ್ಷ್ಯೀಭ್ಯಂ ಸಂತಾಪಯಸಿ ಕರ್ಮಭಿಃ ॥ ೭
ಮಾವಮಂಷಾ ದಶರಥಂ ಭರತರಂ ವರದಂ ಪತಿಮ್ ।
ಭರತರಿಭ್ಯಾ ಹಿ ನಾರೀಣಾಂ ಪ್ರತ್ಯಕೋಟಾ ವಿಶ್ವತೇ ॥ ೮
ಯಥಾವಯೋ ಹಿ ರಾಜ್ಯಾನಿ ಪ್ರಾಪ್ತ್ಯವಂತಿ ನೃಪಕ್ಷಯೇ ।
ಇಕ್ಷ್ವಾಕುಕುಲನಾಥೀಽಸ್ಯಿಂಸ್ತುಲ್ಯೋಪಯಿತುಮಿಭ್ಯಾಸಿ ॥ ೯
ರಾಜಾ ಭವತು ತೇ ಪ್ರತ್ಯೋ ಭರತಃ ಶಾಸ್ತ್ರ ಮೇದಿನೀಮ್ ।
ಹಯಂ ತತ್ ಗಮಿಷಾಮೋ ಯತ್ ರಾಮೋ ಗಮಿಷತಿ ॥ ೧೦
ನ ಹಿ ತೇ ವಿಷಯೇ ಕಶ್ಿತ್ ಬ್ರಾಹ್ಮಣೋ ವಸ್ತುಮಹಂತಿ ।
ತಾದೃಶಂ ತ್ವಮಮಯಾದಮದ್ಯ ಕರ್ಮ ಚಿಕಿಷೆಸಿ ॥ ೧೧

ಮೇಲೆ ನೀನು ಮಾಡುವುದಕ್ಕೆ ಹೇಸದ ಕೃತ್ಯಪೊಂದೂ ಉಳಿಯಲ್ಲ. ಈಗ ಪತಿಹತ್ಯೆಯನ್ನು ಮಾಡಿ ಹೊನೆಗಿ ಕುಲಘಾತಕಿಯೇ ಆಗುವೆಯಿಂದು ತಿಳಿದಿದ್ದೇನೆ (೫-೬). ದೇವೇಂದ್ರನಂತೆ ಅಜೇಯನೂ ಪರಫತದಂತೆ ಅಲಾಡಿಸಲು ಅಶಕ್ಯನೂ ಸಮುದ್ರದಂತೆ ಅಕ್ಷ್ಯೋಭ್ಯನೂ ಆದ ಮಹಾರಾಜನನ್ನು ನಿನ್ನ ದುಷ್ಪತ್ಯಗಳಿಂದ ಇಷ್ಟ್ಯು ಸಂಕಟ ಪಡಿಸುತ್ತಿದ್ದೀರ್ಯಲ್ಲ / (೨). ನಿನ್ನ ಇಷ್ವಾಧವನ್ನು ಸಲ್ಲಿಸಿ ಪ್ರೋಷಿಸಿಕೊಂಡು ಒಂದಿರುವ ನಿನ್ನ ಪತಿಯನ್ಯೇ ಹೀಗೆ ಧಿಕ್ಷರಿಸಿ ಅವಮಾನ ಪಡಿಸಬೇಡ. ಸ್ತೀಯರಿಗೆ ಪತಿಯ ಇಚ್ಛೆಯಂತೆ ನಡೆಯುವುದು ಶ್ರೀಯಸ್ವರ. ಕೋಟಿ ಮಕ್ಕಳಿಗಿಂತ ಅದು ಹೆಚ್ಚಿನದು (೮). ರಾಜನು ಗತಿಸಿದ ಮೇಲೆ ವಯೋನು ಗುಣವಾಗಿ ಹಿರಿಯ ಮಕ್ಕಳು ರಾಜ್ಯವನ್ನು ಪಡೆಯುವುದು ಶಿಷ್ಟಸಂಪ್ರದಾಯ. ಇಕ್ಷ್ವಾಕುವಂಶಾಧಿಪತಿಯಾದ ದಶರಥನು ಇರುವಾಗ ಅವನೆದುರಿಗೆ ಈ ರಾಜಧರ್ಮವನ್ನು ಉಲ್ಲಂಘಿಸಲು ಯತ್ನಿಸುತ್ತಿದ್ದೀರ್ಯೆ (೯). ನಿನ್ನ ಮಗ ಭರತನು ರಾಜನಾಗಿ ಈ ಭೂಮಿಯನ್ನಾಳಲಿ / ರಾಮನು ಹೋಗುವ ಕಾಡಿಗೆ ನಾವೆಲ್ಲರೂ ಹೊರಟು ಹೋಗುತ್ತೇವೆ. ನಿನ್ನ ರಾಜ್ಯದಲ್ಲಿ ಯಾವ ಬ್ರಾಹ್ಮಣನೂ ವಾಸಮಾಡಲಾರ. ಧರ್ಮಬಾಹಿರವಾದ

ಆಶ್ಚರ್ಯಮಿವ ಪಶ್ಯಾಮಿ ಯಷಾಸ್ತೇ ವೃತ್ತಮೀದೃಶಮ್ |
ಆಚರಂತಾ ನ ವಿದ್ಯಾ ಸದೋ ಭವತಿ ಮೇದಿನೀ || ೧೨
ಮಹಾಬಹ್ಯಾಷಿಂಷಪ್ರಾ ಹಿ ಜ್ಞಲಂತೋ ಭೀಮದಶನಾಃ |
ಧಿಗ್ನಾಗ್ನಂಡಾ ನ ಹಿಂಸಂತಿ ರಾಮಪ್ರವಾಜನೇ ಸಿಥಾಮ್ || ೧೩
ಆಮುಂ ಭಿತ್ತಾ ಕುತಾರೇಣ ನಿಂಬಂ ಪರಿಬರೇತ್ತು ಯಃ |
ಯಶ್ವಿನಂ ಪಯಸಾ ಸಿಂಚಿನೈಷ್ವಾಸ್ಯ ಮಧುರೋ ಭವೇತ್ | ೧೪
ಅಭಿಜಾತಂ ಹಿ ತೇ ಮನ್ಯೇ ಯಥಾ ಮಾತುಸ್ತಫ್ಧೇವ ಚ |
ನ ಹಿ ನಿಂಬಾತ್ ಸುಮೇತ್ ಕ್ಷೈದ್ರಂ ಲೋಕೇ ನಿಗದಿತಂ ಮಣಿ || ೧೫
ತವ ಮಾತುರಸದ್ವಾರಹಂ ವಿದ್ಧಃ ಪೂರ್ವಂ ಯಥಾಶುತಮ್ |
ಪಿತುಸ್ಯೇ ವರದಃ ಕಶ್ಚಿದ್ದದೌ ವರಮನುತ್ತಮಮ್ || ೧೬
ಸರ್ವಭೂತರುತಂ ತಸ್ಯಾತ್ ಸಂಜಳ್ಣೇ ವಸುಧಾಧಿಪಃ |
ತೇನ ತಿಯಂಗ್ನಾನಾಂ ಚ ಭೂತಾನಾಂ ವಿದಿತಂ ವಚಃ || ೧೭

ಇಂಥ ನೀಚಕ್ರತ್ಯವನ್ನು ವೂಡುತ್ತಿದ್ದೀರೆ (೧೦-೧೧). ಇಂಥ ಘೋರಕ್ಯವನ್ನಾಚರಿಸುತ್ತಿದ್ದರೂ ನಿನು ನಿಂತಿರುವ ನೆಲ ಈಗಲೇ ಬಿರಿದು ಹೋಗಲಿಲ್ಲವಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ / ರಾಮನನ್ನು ಕಾಡಿಗೆ ಆಟಬೇಕೆಂದು ಹರಡೊಟ್ಟು ನಿಂತಿದ್ದೀರೆ. ನಿನಗೆ ಧಿಕ್ ಎಂದು ಮಹಷಿಂಗಳು ಘೋರವಾದ ಶಾಪವನ್ನು ಹೊಡದೆ ಇಡ್ಡಾರಲ್ಲ / (೧೭-೧೮). ಮಾವಿನ ಗಿಡವನ್ನು ಹೊಡಲಿಯಿಂದ ಕಡಿದು ಬೇವಿನ ಗಿಡಕ್ಕೆ ಹಾಲೆರೆದು ಉಪಚಾರ ಮಾಡಿದರೆ, ಅದರ ಹಣ್ಣು ಎಂದಿಗೂ ಸಿಹಿಯಾಗಲಾರದು. ನಿನ್ನ ತಾಯಿಯ ಕಲ್ಯಾಂಗಸೂಣವೇ ನಿನಗೆ ಬಂದಿದೆಯೆಂದು ತಿಳಿದಿದ್ದೇನೆ. ‘ಬೇವಿನ ವುರ್ದಿಂದ ಜೀನುತ್ಪಷ್ಟ ಸುರಿದಿತೆ?’ ಎಂದು ಲೋಕದಲ್ಲಿ ಗಾಡಿಯುಂಟು (೧೪-೧೫). ನಿನ್ನ ತಾಯಿಯ ಕೆಟ್ಟ ಹರವನ್ನು ಕೇಳಿ ಬಲ್ಲೆವು. ನಿನ್ನ ತಂದೆಗೆ ಒಬ್ಬ ವುಹಾತ್ಮನು ಶ್ರೇಷ್ಠವಾದ ವರವನ್ನು ಕೊಟ್ಟಿದ್ದನಂತೆ. ಅದರ ಬಲದಿಂದ ಆ ರಾಜನಿಗೆ ಸಕಲ ಪ್ರಾಣಿಗಳ ಮಾತಿನ ಅರ್ಥ ತಿಳಿಯುತ್ತಿತ್ತು. ತಿಯಂಗ್ನಾನಂತಂಗಳ ಭಾಷೆಯನ್ನು ಅವನು ತಿಳಿದಿದ್ದನು (೧೯-೨೦).

ತತೋ ಜ್ಯಂಭಸ್ಯ ಶಯನೇ ವಿರುತಾದ್ ಭೂರಿವಚ್ಚಃ ।
 ಷಿತುಸ್ತೇ ವಿದಿತೋ ಭಾವಃ ಸ ತತ ಬಹುಧಾಹಸತ್ ॥ ೧೮
 ತತ ತೇ ಜನನೇ ಕುದ್ರಾ ಮೃತ್ಯುಪಾಶಮಭೀಪ್ತತೇ ।
 ಹಾಸಂ ತೇ ನೃಪತೇ ಸೌಮ್ಯ ಜಿಜ್ಞಾಸಾಮೀತಿ ಚಾಬಿವೀತ್ ॥ ೧೯
 ನೃಪತೀಳ್ವಾಚ ತಾಂ ದೇವಿಂ ದೇವಿ ಶಂಸಾಮಿ ತೇ ಯದಿ ।
 ತತೋ ಮೇ ಮರಣಂ ಸದ್ಯೋ ಭವಿಷ್ಯತಿ ನ ಸಂಶಯಃ ॥ ೨೦
 ಮಾತಾ ತೇ ಷಿತರಂ ದೇವೀ ತತಃ ಕೇಕಯಮಬುವೀತ್ ।
 ಶಂಸ ಮೇ ಜೀವ ವಾ ಮಾ ವಾ ನ ಮಾಮಪಹಸಿಷ್ಯಸಿ ॥ ೨೧
 ಷಿಯಯಾ ಚ ತಥೋಕ್ತಃ ಸನ್ ಕೇಕಯಃ ಪೃಥಿವೀಪತಿಃ ।
 ತಸ್ಮೈ ತಂ ವರದಾಯಾಧಿಂ ಕಥಯಾಮಾಸ ತತ್ತತಃ ॥ ೨೨
 ತತಃ ಸ ವರದಃ ಸಾಧೂ ರಾಜನಂ ಪ್ರತ್ಯಭಾಷತ ।
 ಯದಿ ಕ್ಷಮೆ ಶಿಷ್ಯ ರಾಜನ್ ಮರಣಂ ತೇ ಭಷೇದ ಧ್ವಂಸ ॥ ೨೩

ಒಂದು ಸಲ ಆ ತೇಜಸ್ಸಿಯಾದ ಕೇಕಯ ರಾಜನು ಮಲಗಿದ್ವಾಗ ಜ್ಯಂಭ ಎಂಬ ಒಂದು ಪಕ್ಷಿಯ ಕೂಗಿತು. ರಾಜನು ಅದರ ಅಭಿಪ್ರಾಯವನ್ನು ತಿಳಿದು ಬಹಳ ನಕ್ಷತ್ರ. ಆಗ ನಿನ್ನ ತಾಯಿ (ತನ್ನನ್ನು ಹಾಸ್ಯ ಮಾಡುವನೆಂದು) ಕೋಪದಿಂದ, ನಗುವುದಕ್ಕೆ ಕಾರಣವೇನೆಂದು ರಾಜನನ್ನು ಕೇಳಿದಳು. ಅವಳ ಕೋಪವೇ ಮುಂದೆ ಅವಳ ಮರಣಕ್ಕೆ ಕಾರಣವಾಯಿತು (೧೮-೧೯). ಆಗ ರಾಜನು ತನ್ನ ಹಂಡತಿಗೆ ‘ದೇವಿ, ಅದನ್ನು ನಿನಗೆ ನಾನು ಹೇಳಿದರೆ ಹೊಡಲೆ ನಾನು ಸಾಯುವೆನು. ಸಂದೇಹವೇ ಇಲ್ಲ’ ಎಂದನು. ಆಗ ನಿನ್ನ ತಾಯಿ ನಿನ್ನ ತಂದೆಯನ್ನು ಕುರಿತು ‘ನೀನು ನಕ್ಷದಕ್ಕೆ ಕಾರಣವೇನೆಂಬುದನ್ನು ನಿನಗೆ ಹೇಳಿಬಿಡು. ನೀನು ಬದುಕಿದರೂ ಸರಿ / ಸತ್ತರೂ ಸರಿ / ನನ್ನನ್ನು ಹಾಸ್ಯಮಾಡಿಲ್ಲವೆಂದು ದೃಢಪಡಿಸಿಕೊಳ್ಳುವೆನು’ ಎಂದಳು. (೨೦-೨೧). ಅವನ ಕಾಂತೆಯು ಈ ಮಾತನ್ನು ಹೇಳಿದಳು. ಆಗ ಕೇಕಯ ರಾಜನು ತನಗೆ ವರವನ್ನು ಕೊಟ್ಟಿದ್ದ ಆ ಮಹಾತ್ಮನ ಬಳಿಗೆ ಹೋಗಿ ನಡೆದ ವಿಷಯವನ್ನು ಯಥಾಸ್ಥಿತವಾಗಿ ಅರಿಕೆ ಮಾಡಲು ಅತನು ‘ರಾಜ, ನೀನೇನಾದರೂ ಆ ಸಂಗತಿಯನ್ನು ಹೊರಪಡಿಸಿದರೆ ನಿನಗೆ ಮರಣ ನಿಶ್ಚಯ.

ಮುಯತಾಂ ದ್ವಾಂಸತಾಂ ವೇಯಂ ಮಾ ಕೃಥಾಸ್ತಂ ಮಹಿಂಪತೇ ।
ಸ ತಚ್ಚರ್ತ್ವಾ ವಚಸ್ಸು ಪ್ರಸನ್ನಮನಸೋ ನೃಪಃ ॥ ೨೬
ಮಾತರಂ ತೇ ನಿರಸ್ಯಾಶು ವಿಜಹಾರ ಕುಬೀರವತ್ ।
ತಥಾ ತ್ವಮಷಿ ರಾಜಾನಂ ದುರ್ಜನಾಬರಿತೇ ಪಥಿ ॥ ೨೭
ಅಸದ್ಗು, ಹಮಿಮಂ ಮೋಹಾತ್ ಕುರುವೇ ಪಾಪದರ್ಶನೀ ।
ಸತ್ಯಶಾಂಕ್ರಾಂತಿ ಪ್ರವಾದೋಯಂ ಲೌಕಕಃ ಪೃತಿಭಾತಿ ಮಾ ॥ ೨೮
ಹಿತೂನ್ ಸಮನುಜಾಯಂತೇ ನರಾ ಮಾತರಮಂಗನಾ: ।
ನೃವಂ ಭವ ಗೃಹಾಂತೇದಂ ಯಥಾತ ಪಸುಧಾಧಿಪಃ ॥ ೨೯
ಭತ್ಯಾರಿಬ್ಧಮುಪಾಸ್ಯೈಹ ಜನಸ್ಯಾಸ್ಯ ಗತಿಭರವ ।
ಮಾ ಶ್ವಂ ಪ್ರೋತ್ಸಾಹಿತಾ ಪಾಪೈದೇವರಾಜಸಮಪಭಮ್ ॥ ೩೦
ಭತ್ಯಾರಂ ಲೋಕಭತ್ಯಾರಮಸದ್ಧಮ್ ಮುಪಾದದಾ: ।
ನ ಹಿ ಏಥಾ ಪ್ರತಿಜಾತಂ ಕರಿಷ್ಯತಿ ತವಾನಫಃ: ॥ ೩೧

ಆ ಹಂಗಸು ಸತ್ತರೆ ಸಾಯಲಿ / ಮನೆ ಬಿಟ್ಟುದರೂ ಹೋಗಲಿ / ಅವಳ ಮಾತಿನಂತೆ ನಡೆಯಬೇಡ' ಎಂದನು (೨೭-೨೯). ಹೀಗೆ ಆ ಮಹಾತ್ಮನು ಪ್ರಸನ್ನನಾಗಿ ಬುದ್ಧಿವಾದವನ್ನು ಹೇಳಲು, ಆ ರಾಜನು ಕೂಡಲೇ ನಿನ್ನ ತಾಯಿಯನ್ನು ಮನೆಯಿಂದ ಹೊರಡಿಸಿ ಹಬೇರನಂತೆ ಸುಖದಿಂದಿದ್ದನು. ನಿನ್ನ ತಾಯಿಯಂತೆ ನೀನೂ ದುರ್ಮಾರ್ಗಕ್ಕೆ ಇಳಿದು ರಾಜನಿಗೆ ಕೇಂದನ್ನು ತರುತ್ತಿದ್ದೀರೆ (೨೪-೨೫). ಪಾಷಿಯಾದ ನೀನು ಅವಿವೇಕದಿಂದ ಹರಹಿಡಿದಿದ್ದೀರೆ. ತಂದೆಯಂತೆ ಗಂಡು ಮಕ್ಕಳೂ ತಾಯಿಯಂತೆ ಹೆಣ್ಣು ಮಕ್ಕಳೂ ಹುಟ್ಟುತ್ತಾರೆಂಬ ಲೋಕಪ್ರವಾದವು ಸತ್ಯವೆಂದು ಈಗ ನನಗೆ ತೋರುತ್ತಿದೆ. ನೀನು ತಾಯಿಯ ಹಾಗೆ ಆಗಬೇಡ. ಮಹಾರಾಜನು ಹೇಳಿದಂತೆ ಕೇಳು (೨೮-೨೯). ನಿನ್ನ ಪತಿಯ ಅಪೇಕ್ಷೆಯಂತೆ ನಡೆದು ನಮ್ಮೆಲ್ಲರಿಗೆ ಗತಿಯಾಗು. ನಿನ್ನ ಪತಿ ದೇವೇಂದ್ರನಿಗೆ ಸಮಾನನಾದ ಭೂಪಾಲನಾಗಿದ್ದಾನೆ. ನೀನು ದುಷ್ಪರ ಚಿತ್ವಾವಣೆಗೆ ಸಿಕ್ಕಿ ಈತನ ಮೇಲೆ ಆ ಧರ್ಮವನ್ನು ಹೊರಿಸಬೇಡ. ನಿದೋಽಷನಾದ ಮಹಾರಾಜನು ನಿನಗೆ ಕೊಟ್ಟ ಮಾತನ್ನು ಸುಳ್ಳ

ಶ್ರೀಮಾನ್ ದಶರಥೋ ರಾಜಾ ದೇವಿ ರಾಜೇವಲೋಚನಃ । ೨೦
ಜ್ಯೇಷ್ಠೋ ವದಾನ್ಯಃ ಕರ್ಮಣಃ ಸ್ವಧರ್ಮಸಾಭರಕ್ಷಿತಾ ॥ ೨೧
ರಕ್ಷಿತಾ ಜೀವಲೋಕಸ್ಯ ಬೂರ್ಣಿ ರಾಮೋಽಭಿಜ್ಯಾತಾಮ್ ।
ಪರಿವಾದೋ ಹಿ ತೇ ದೇವಿ ಮಹಾನೋಽಕೇ ಚರಿಪ್ಯತಿ ॥ ೨೨
ಯದಿ ರಾಮೋ ವನಂ ಯಾತಿ ವಿಹಾಯ ಪಿತರಂ ಸ್ವಪಮ್ ।
ಸ್ವರಾಜ್ಯಂ ರಾಘವಃ ಪಾತು ಭವ ತ್ವಂ ವಿಗತಜ್ಞರಾ ॥ ೨೩
ನ ಹಿ ತೇ ರಾಘವಾದನ್ಯಃ ಕ್ಷಮಃ ಪುರವರೇ ವಸನ್ ।
ರಾಮೇ ಹಿ ಯೋವರಾಜ್ಯಸ್ಥಿ ರಾಜಾ ದಶರಥೋ ವನಮ್ ॥ ೨೪
ಪ್ರವೇಕ್ಷ್ಯತಿ ಮಹೇಷ್ವಾಸಃ ಪೂರ್ವವೃತ್ತಮನುಸ್ವರನ್ ।
ಇತಿ ಸಾಂತ್ಕೃತೈ ತೀಕ್ಷ್ಮಾಣಿಕೈ ಕೃಕೇಯೀಂ ರಾಜಸಂಸದಿ ॥ ೨೫
ಸುಮಂತ್ರಃ ಕ್ಷ್ಮಾಭಯಾಮಾಸ ಭೂಯ ಏವ ಕೃತಾಂಜಲಿಃ ।
ನೈವ ಈ ಕ್ಷ್ಮಾಭೃತೇ ದೇವಿ ನ ಚ ಸ್ಮಿ ಪರಿದೂಯತೇ ॥ ೨೬

ಮಾಡತಕ್ಕವನಲ್ಲ (೨೮-೨೯). ಆದ್ದರಿಂದ, ದೇವಿ, ಜ್ಯೇಷ್ಠ ಪುತ್ರನಾದ ಶ್ರೀರಾಮನಿಗೆ ಪಟ್ಟಾಭಿಪ್ರೇಕವು ನಡೆಯಲೆಂದು ದಶರಥ ರಾಜನಿಗೆ ಹೇಳು. ಕರುಲನೇತ್ರನಾದ ಶ್ರೀರಾಮನು ಉದಾರಶೀಲನೂ ಸತ್ಯಾಯ್ಯನಿರತನೂ ಸ್ವಧರ್ಮಪ್ರೋಷಕನೂ ಆಗಿದ್ದಾನೆ. ಸಕಲ ಜೀವಿಗಳನ್ನು ರಕ್ಷಿಸಲು ಸಮರ್ಥನಾಗಿದ್ದಾನೆ. ಈತನು ತಂದೆಯನ್ನು ಬಿಟ್ಟು ಕಾಡಿಗೆ ಹೋದರೆ, ದೇವಿ, ಲೋಕದಲ್ಲಿ ನಿನಗೆ ಒಹಳ ಕೆಟ್ಟ ಹೆಸರು ಬರುವುದು (೨೦-೨೧). ಶ್ರೀರಾಮನು ತನ್ನ ರಾಜ್ಯವನ್ನು ಪಾಲಿಸಿಕೊಂಡಿರಲೆ; ನೀನು ನಿರಾತಂಕನಾಗಿರು. ಶ್ರೀರಾಮನನ್ನು ಬಿಟ್ಟರೆ ಇನ್ನೊಬ್ಬನಿಗೆ ಈ ನಗರದಲ್ಲಿದ್ದು ಹಿತವಾಗಿ ರಾಜ್ಯಭಾರ ಮಾಡಲು ಸಾಧ್ಯವಿಲ್ಲ. ರಾಮನು ಯುವರಾಜ ಪದವಿಯನ್ನೇರಿದ ಮೇಲೆ ದಶರಥ ಮಹಾರಾಜನು ತನ್ನ ಹಿರಿಯರ ಸಂಪ್ರದಾಯವನ್ನನುಸರಿಸಿ ವಾನಪ್ರಸ್ಥವಾಗಿ ಕೈಮುಗಿದುಕೊಂಡು ಒಳ್ಳೆಯ ಮಾತುಗಳಿಂದ ಕೃಕೇಯಿಯನ್ನು ಸಂತ್ಯೇಸಲು ಪ್ರಯತ್ನಿಸಿದನು. ಹಾಗೆಯೇ ತೀಕ್ಷ್ಮಾಣಿಕೈ ವಚನಗಳಿಂದ ಕೊಳಿದನು. ಆದರೆ ಆ ದೇವಿಯ ಯಾವುದಕ್ಕೂ ಜಗ್ಗಲಿಲ್ಲ. ಆವಳು

ನ ಚಾಸ್ಯ ಮುಖವರ್ಣಸ್ಯ ಲಕ್ಷ್ಯ ತೇ ವಿಕೃಯಾ ತದಾ ॥

ಇತಿ ಶ್ರೀಮದ್ರಾಮಾಯಣೇ ಅಯೋಧ್ಯಾಕಾಂಡೇ ಪಂಚತೀರ್ಥಃ ಸರ್ಗಃ

ಪಟ್ಟತ್ತಿರ್ಥಃ ಸರ್ಗಃ

ಸಿದ್ಧಾರ್ಥಪ್ರತಿಭೋಧನಮ्

ತತಃ ಸುಮಂತಮೈಕ್ಷಾಪ್ತಃ ಸೀಡಿತೋರತ್ತ ಪ್ರತಿಜ್ಞಾಯಾ ।

ಸಬಾಪ್ನಮತಿನಿಃಶ್ವಸ್ಯ ಜಗಾದೇದಂ ಪ್ರಾನಃ ಪ್ರಾನಃ ॥ ೮

ಸೂತ ರತ್ನಸುಸಂಪೂರ್ಣಾ ಚತುರ್ವಿಧಬಲಾ ಚಮೂಃ ।

ರಾಘವಸ್ಯಾನುಯಾತಾರ್ಥಂ ಕ್ಷಿಪ್ರಂ ಪ್ರತಿವಿಧೀಯತಾಮ् ॥ ೯

ಕೋಪದಿಂದ ಕುದಿಯಲೂ ಇಲ್ಲ; ವ್ಯಘೇಯಿಂದ ಕುಗ್ರಲೂ ಇಲ್ಲ. ಅವಳ ಮುಖಚಯೇಯಲ್ಲಿ ಯಾವ ಪರಿವರ್ತನವೂ ಗೋಚರಿಸಲಿಲ್ಲ (೨೪-೨೫).

ಇಲ್ಲಿಗೆ ಶ್ರೀಮದ್ರಾಮಾಯಣದ ಅಯೋಧ್ಯಾಕಾಂಡದಲ್ಲಿ ಮೂವತ್ತೆದನೆಯ ಸರ್ಗ

ಸರ್ಗ ೧೬

ಶ್ರೀರಾಮನೊಡನೆ ಸುಖಾಮಗಿಗಳನ್ನು ಕಳಿಸಬೇಕೆಂದು ದಶರಥನ ಆಜ್ಞೆ ಕೃತೇಯಿಯ ಆಕ್ಷೇಪಣ. ಸಿದ್ಧಾರ್ಥನ ಬುದ್ಧಿಷಾದ.

ಹೀಗೆ ಸುಮಂತ್ರನು ಪ್ರಾರ್ಥಿಸಿದರೂ ಕೈಕೇಯಿಯು ಸಮ್ಮತಿಸದೆಹೋದ್ದರಿಂದ ವರದಾನದ ಪ್ರತಿಜ್ಞೆ ದಶರಥನನ್ನು ಬಾಧಿಸಿತು. ಅವನು ಬಾಷ್ವವನ್ನು ಸುರಿಸುತ್ತೇ ಮತ್ತೆ ಮತ್ತೆ ನಿಟ್ಟುಸಿರು ಬಿಡುತ್ತ ಸುಮಂತ್ರನಿಗೆ ಹೇಳಿದನು (೧): “ಸುಮಂತ್ರ, ರಾಮನನ್ನು ಸೂಚಿಸು. ಜೂತೆಯಲ್ಲಿ ನಾನಾ ಶ್ರೀಷ್ಠಿ

ರೂಪಾಚೀವಾಶ್ಚ ವಾದಿನೋ ವಣಿಜಶ್ಚ ಮಹಾಧನಃ ।	
ಶೋಭಯಂತು ಕುಮಾರಸ್ಯ ವಾಹಿನೀಂ ಸುಪ್ರಸಾರಿತಾಃ ॥	೩
ಯೇ ಚೈನಮುಪದೀವಂತಿ ರಮತೇ ಯೈಶ್ಚ ವೀರಯತಃ ।	
ತೇಜಾಂ ಬಹುವಿಧಂ ದತ್ತಾ ತಾನಪ್ಯತ್ ನಿಯೋಜಯ ॥	೪
ಆಯುಧಾನಿ ಚ ಮುಖಾನಿ ನಾಗರಾಃ ಶಕಟಾನಿ ಚ ।	
ಅನುಗಢಂತು ಕಾಪತ್ತಾಂ ವ್ಯಾಧಾಶ್ಚಾರಣಗೋಚರಾಃ ॥	೫
ನಿಷ್ಠಾನ್ ಮೃಗಾನ್ ಕುಂಡರಾಂಶ್ಚ ಹಿಬಂಶ್ಚಾರಣಕಂ ಮಥು ।	
ನದೀಶ್ಚ ವಿವಿಧಾಃ ಪಶ್ನಾ ರಾಜ್ಯಸ್ಯ ಸೃರಿಷ್ಯತಿ ॥	೬
ಧಾನ್ಯಕೋಶಶ್ಚ ಯಃಕಶ್ಚಿದ್ಧನಕೋಶಶ್ಚ ಮಾಮಕಃ ।	
ತಾ ರಾಮಮನುಗಢ್ಯೇತಾಂ ವಸಂತಂ ನಿರ್ಜನೇ ವನೇ ॥	೭
ಯಜನ್ ಪ್ರಸ್ತೋಪು ದೇಶೀಪು ವಿಸ್ಯಜಂಶ್ಚಾಪ್ತದಕ್ಷಣಾಃ ।	
ಯಷಿಭಿಶ್ಚ ಸಮಾಗಮ್ಯ ಪ್ರವಶ್ಚ ಶಿ ಸುಶಿಂ ವನೇ ॥	೮

ವಸ್ತುಗಳನ್ನು ಹೇರಿಕೊಂಡು ಹೋಗಲಿ. ವೇಶ್ಯೆಯರು ವಾದ್ಯವನ್ನು ನುಡಿಸುತ್ತು ಶ್ರೀಮಂತರಾದ ವಣಿಜರು ಮಾರಾಟದ ವಸ್ತುಗಳನ್ನು ಪ್ರೇರಿಸಿ ಸುತ್ತ ನನ್ನ ಕುಮಾರನ ಸೇನೆಯನ್ನು ಅಲಂಕರಿಸಲಿ / (೨-೨). ಯಾರು ಯಾರು ರಾಮನ ಆಶ್ರಿತಜನರಿದ್ದಾರೋ ಯಾರ ಪರಾಕ್ರಮವನ್ನು ಕಂಡು ಅವನು ಸಂತೋಷ ಪಡುವನೋ, ಅವರಲ್ಲಿಗೂ ಬೇಕಾದವ್ಯು ಹಣವನ್ನು ಕೊಟ್ಟು ಸೇನೆಯೋಡನೆ ಹೋಗುವಂತೆ ತಿಳಿಸು. ಮುಖ್ಯವಾದ ಅಯುಧಗಳನ್ನೂ ಸಾರಿಗೆಯ ಬಂಡಿಗಳನ್ನೂ ಕಳಿಸು (ಇಷ್ಟವಿರುವ) ನಗರ ವಾಸಿಗಳೂ ಅರಣ್ಯದ ಪರಿಚಯವಿರುವ ಬೇಡರೂ ರಾಮನ ಜೋತೆಯಲ್ಲಿ ಹೋಗಲಿ (೪-೫). ರಾಮನು ಕಾಡು ಮೃಗಗಳನ್ನೂ ಅನೆಗಳನ್ನೂ ಬೇಟೆಯಾಡುತ್ತೆ ಅರಣ್ಯದಲ್ಲಿರುವ ಜೀವನ್ನು ಸವಿಯುತ್ತೆ ನಾನಾ ನದಿಗಳನ್ನು ನೋಡುತ್ತೆ ಈ ರಾಜ್ಯವನ್ನು ಸ್ಕರಿಸಿಕೊಳ್ಳಿದಂತಾಗಲಿ. ನಿರ್ಜನವಾದ ಅರಣ್ಯದಲ್ಲಿ ರಾಮನು ವಾಸ ಮಾಡಬೇಕಾಗಿರುವುದರಿಂದ, ನನ್ನ ಧಾನ್ಯಗಳ ಕಣಜವೂ ಹಣದ ಭಂಡಾರವೂ ಸಂಗಡ ಹೋಗಲಿ / (೬-೨). ರಾಮನು ಪುಣ್ಯಸ್ಥಳಗಳಲ್ಲಿ ಯಜ್ಞ ಮಾಡುತ್ತೆ ಉಚಿತವಾದ ದಕ್ಷಿಣಾಗಳನ್ನು ಕೊಡುತ್ತೆ ಯಷಿಗಳನ್ನು

ಭರತಶ್ಚ ಮಹಾಬಾಹುರಯೋಧ್ಯಾಂ ಪಾಲಯಿಷ್ಟತಿ ।
 ಸರ್ವಕಾಮ್ಯಃ ಸಹ ಶ್ರೀಮಾನ್ ರಾಮಃ ಸಂಖಾರ್ಥಾಮಿತಿ ॥ ೬
 ಏವಂ ಬುವತ್ತಿ ಕಾಕುತ್ಸ್ಯ್ಯ್ಯ ಕೃಕೇಯಾ ಭಯಮಾಗತಮ್ ।
 ಮುಖಂ ಚಾಪ್ಯಗಮಚ್ಯೋಷಂ ಸ್ವರಶ್ವಾಃ ನೈರುಧತ್ ॥ ೧೦
 ಸಾ ಏಷಣ್ಣಾ ಚ ಸಂತಸ್ತಾ ಮುಖೀನ ಪರಿಶುಷ್ಟಾ ।
 ರಾಜಾನಮೇವಾಭಿಮುಖೀ ಕೃಕೇಯೀ ವಾಕ್ಯಮಬ್ರವೀತ್ ॥ ೧೧
 ರಾಜ್ಯಂ ಗತಧನಂ ಸಾಧೋ ಹೀತಮಂಡಾಂ ಸುರಾಮಿವ ।
 ನಿರಾಸ್ಯಾದೃತಮಂ ಶೂನ್ಯಂ ಭರತೋ ನಾಭಿಪತ್ತ್ಯತೇ ॥ ೧೨
 ಕೃಕೇಯಾಂ ಮುಕ್ತಲಜ್ಞಾಯಾಂ ವದಂತಾಮುತಿದಾರುಣಮ್ ।
 ರಾಜಾ ದಶರಥೋ ವಾಕ್ಯಮುವಾಚಾಯತಯೋಚನಾಮ್ ॥ ೧೩
 ವಹಂತಂ ಈ ತುದಸಿ ಮಾಂ ನಿಯುಜ್ಯ ಧುರಿ ಮಾರಹಿತೇ ।
 ಅನಾಯೀ ಕೃತ್ಯಮಾರಬ್ಧಂ ಈ ನ ಪೂರ್ವಮುವಾರುಧಃ ॥ ೧೪

ಸಂದರ್ಭಸುತ್ತ ಆರಣ್ಯದಲ್ಲಿ ಸುಖವಾಗಿರಲಿ. ಮಹಾವೀರನಾದ ಭರತನು ಅಯೋಧ್ಯೆಯನ್ನು ಪಾಲಿಸಲಿ / ಬೇಕಾದ ಸಮಸ್ತ ಸಾಮಗ್ರಿಗಳನ್ನೂ ಹೊಟ್ಟು ಶ್ರೀರಾಮನನ್ನು ಕಳಿಸಿಕೊಡು” ಎಂದು ಹೇಳಿದನು (ಆ-ಇ). ಹೀಗೆ ದಶರಥನು ಹೇಳುತ್ತಿರಲು ಕೃಕೇಯಿಗೆ ಭಯವಾಯಿತು. ಮುಖಿವ ಬಾಡಿತು. ಸ್ವರವ ಕುಗ್ಗಿತು. ಅವಳು ವಿಪಾದಗೊಂಡು ಉದ್ದಿಗ್ನಿಣಾದಳು. ಬಾಯಿ ಒಣಿಗಿತು. ಆಕೆಯು ಮಹಾರಾಜನ ಕಡೆಗೆ ತಿರುಗಿ “ಹೇ ಪುಣ್ಯತ್ತೈ, ಧನವಿಲ್ಲದೆ ಜನವಿಲ್ಲದೆ ಶೂನ್ಯವಾಗಿ ನಿಸ್ಯಾರವಾದ ರಾಜ್ಯವನ್ನು ಭರತನು ಎಂದಿಗೂ ಸ್ವೀಕರಿಸುವುದಿಲ್ಲ. ಅಂಥ ರಾಜ್ಯವು ಸಾರವಾದ ಭಾಗವನ್ನು ಕುಡಿದು ಬಿಟ್ಟಿರುವ ರುಚಿಗೆಟ್ಟ ಹೆಂಡವಿದ್ದಂತೆ” ಎಂದು ಹೇಳಬಿಟ್ಟಳು / (೧೦-೧೧). ಕೃಕೇಯಿಯು ಲಜ್ಜೆಗೆಟ್ಟು ಈ ಪ್ರಕಾರ ಕೂರವಾಗಿ ನುಡಿಯಲು, ದಶರಥ ರಾಜನು ಆ ಸುಂದರಿಯನ್ನು ನೋಡಿ, “ಎಲೇ ಕೇಡಿ, ನೀನು ನೇಮಿಸಿದಂತೆ ಭಾರವನ್ನು ನಾನು ಎಳೆಯುತ್ತಿರುವಾಗ ಮತ್ತೆ ನನ್ನನ್ನು ತಿವಿಯವುದೇಕೆ? ಅಯೋಗ್ಯಳೇ, ಈಗ ನಾನು ಅಜ್ಞಾಪಿಸಿದಂತೆ

ತಸ್ಯೈತತ್ ಕೋಧಸಂಯುಕ್ತಮುಕ್ತಂ ಶೃಂತ್ವಾ ವರಾಂಗನಾ ।
ಕೃಕೇಯೀ ದ್ವಿಗುಣಂ ಕುದ್ಭಾ ರಾಜಾನಮಿದಮಬುಬೀತ್ ॥ ೧೫
ತವೈವ ವಂಶೇ ಸಗರೋ ಜ್ಯೇಷ್ಠಪ್ರತಮುಪಾರುಧತ್ ।
ಅಸಮಂಜೋ ಗೃಹೀತ್ವಾ ತು ಕ್ರೀಡತಃ ಪಥಿ ದಾರಕಾನ್ । ೧೬
ಎವಮುಕ್ತೋ ಧಿಗಿತ್ಯೈವ ರಾಜಾ ದಶರಥೋಽಬುಬೀತ್ ।
ಏಡಿತಶ್ಚ ಜನಃ ಸರ್ವಃ ಸಾ ಚ ತನ್ನಾವಬುಧತ್ ॥ ೧೭
ತತ್ ವ್ಯದೋ ಮಹಾಮಾತ್ರಃ ಸಿದ್ಧಾರ್ಥೋ ನಾಮ ನಾಮತಃ ।
ಶುಚ ಬರಹಮಮತೋ ರಾಜ್ಞಃ ಕೃಕೇಯೀಮಿದಮಬುಬೀತ್ ॥ ೧೮
ಅಸಮಂಜೋ ಗೃಹೀತ್ವಾ ತು ಕ್ರೀಡತಃ ಪಥಿ ದಾರಕಾನ್ ।
ಸರಯ್ಯಾಃ ಪ್ರಕ್ಷಿಪನ್ನಪ್ರಾ ರಮತೇ ತೇನ ದುರುತ್ತಿಃ ॥ ೧೯
ತಂ ದೃಷ್ಟಾಃ ನಾಗರಾ ಸರ್ವೇ ಕುದ್ಭಾ ರಾಜಾನಮಬುಬಾನ್ ।
ಅಸಮಂಜಂ ವೃಣಿಷ್ಪತ್ ಕಮಾಣಾ ವಾ ರಾಷ್ಟ್ರವರ್ಧನ ॥ ೨೦

ಆಗಬಾರದೆಂದು ಹಿಂದೆಯೇ ನೀನು ಏಕೆ ತಡೆಯಲಿಲ್ಲ?” ಎಂದನು (೧೩-೧೪). ದಶರಥನು ಈ ರೀತಿಯಲ್ಲಿ ಸಿಟ್ಟಿನಿಂದ ನುಡಿಯಲು ಕೃಕೇಯಿಯು ಅದಕ್ಕೆ ಎರಡರಷ್ಟು ಸಿಟ್ಟಿನಿಂದ “ನಿನ್ನ ವಂಶದಲ್ಲಿಯೇ ಸಗರನು ಜ್ಯೇಷ್ಠ ಪ್ರತನಾದ ಅಸಮಂಜನಿಗೆ ಎನನ್ನೂ ಹೊಡದೆ ಹೊರಡಿಸಿದ್ದ ಪ್ರಶ್ನಾತವಾಗಿದೆ. ಹಾಗೆಯೇ ಇವನೂ ಹೋಗಲಿ” ಎಂದಳು (೧೪-೧೯). ಆಗ ದಶರಥನು ‘ಧಿಕ’ ಎಂದಿಷ್ಟೇ ಹೇಳಿದನು. (ಕೃಕೇಯಿಯು ತುಷ್ಟವಾಗಿ ನುಡಿದುದರಿಂದ) ಅಲ್ಲಿದ್ದ ಸಕಲರಿಗೂ ನಾಚಿಕೆಯಾಯಿತು. ಕೃಕೇಯಿಯು ಅದನ್ನು ಲೆಕ್ಕಿಸಲಿಲ್ಲ. ಅಲ್ಲಿ ಸಿದ್ಧಾರ್ಥನೆಂಬ ವೃದ್ಧನಾದ ಮಂತ್ರಿಯೊಬ್ಬನಿದ್ದನು. ಅವನು ಖಜುಮಾರ್ಗದಲ್ಲಿ ನಡೆಯುತ್ತ ರಾಜನ ಗೌರವಕ್ಕೆ ಪಾತ್ರನಾಗಿದ್ದನು. ಆತನು ಕೃಕೇಯಿಯ ಮಾತನ್ನು ಸಹಿಸಲಾರದೆ ಹೀಗೆಂದನು (೧೯-೨೦): “ಅಸಮಂಜನು ದುಷ್ಪ. ಬೀದಿಯಲ್ಲಿ ಆಡುವ ಮಕ್ಕಳನ್ನು ಎತ್ತಿಹೊಂಡು ಹೋಗಿ ನಗರ ವಾಸಿಗಳು ಪ್ರದ್ಧರಾಗಿ ರಾಜನಾದ ಸಗರನ ಬಳಿಗೆ ಹೋಗಿ ‘ಭೂಪಾಲ, ನಿನಗೆ ಅಸಮಂಜನು ಬೇಕೋ? ನಾವ

ತಾನುವಾಚ ತತೋ ರಾಜಾ ಈಂ ನಿಮಿತ್ತಮಿದಂ ಭಯಮ್ |
 ತಾಶ್ವಾಚಿ ರಾಜ್ಯ ಸಂಪೂರ್ಣ ವಾಕ್ಯಂ ಪ್ರಕೃತಯೋರಬುವನ್ ||
 ಕ್ರಿಡತ್ಸ್ವೀವ ನಃ ಪುತಾನ್ ಭಾಲಾನುದ್ಭಾರತಚೀತನಃ |
 ಸರಯ್ಯಾಂ ಪ್ರಕ್ಷಿಪನ್ ಮೌಖ್ಯಾದತುಲಾಂ ಸೀತಿಮಶ್ವತೇ || ೨೭
 ಸ ತಾಸಾಂ ವಚನಂ ಶುತ್ತಾ ಪ್ರಕೃತೀನಾಂ ನರಾಧೀಪಃ |
 ತಂ ತತ್ವಾಜಾಹಿತಂ ಪ್ರತ್ಯಂ ತಾಸಾಂ ಷಿಯಚಿಹ್ನಾಯಾ || ೨೯
 ತಂ ಯಾನಂ ಶ್ರೀಘ್ರಮಾರೋಪ್ಯ ಸಭಾಯ್ | ಸಪರಿಭ್ರದಮ್ |
 ಯಾವಜ್ಞೀವಂ ವಿವಾಸೋರಯಮಿತಿ ಸ್ವಾನನ್ನಶಾತ್ಮಿತಾ || ೨೪
 ಸ ಘಾಲಪಿಟಕಂ ಗೃಹ್ಯ ಗಿರಿದುಗಾರಣ್ಯಲೋಕಯತ್ |
 ದಿಶಃ ಸರ್ವಾಸ್ತಾನುಚರನ್ ಸ ಯಥಾ ಪಾಪಕರ್ಮಕೃತ್ | ೨೫
 ಇತ್ಯೇವಮತ್ತಜದಾಜಾ ಸಗರೋ ವೈ ಸುಧಾರ್ಮಿಕಃ |
 ರಾಮಃ ಕರ್ಮಕರೋತ್ವಾಪಂ ಯೇನೈವಮುಪರುಧೃತೇ || ೨೬

ಬೇಕೊ? ಎರಡರಲ್ಲಿ ಒಂದನ್ನು ಆರಿಸಿಕೊ’ ಎಂದರು (೨೬-೨೦). ಆಗ ಸಗರನು ‘ಯಾವ ಕಾರಣದಿಂದ ನಿಮಗೆ ಇಷ್ಟ್ಯ ಭಯವಾಗಿದೆ?’ ಎನ್ನಲು ಪ್ರಜೀಗಳು ‘ರಾಜ, ನಮ್ಮ ಮಕ್ಕಳು ಬೀದಿಯಲ್ಲಿ ಅಡುತ್ತಿದ್ದರೆ, ಈ ಮೂರ್ಖನು ಅವರನ್ನೆತ್ತಿಹೊಂಡ ಹೋಗಿ ಸರಯೂನದಿಗೆ ಎಸೆದು ನೋಡಿ ನೋಡಿ ಅನುದ ಪಡುತ್ತಾನೆ’ ಎಂದರು (೨೧-೨೨). ಸಗರನು ಪ್ರಜೀಗಳ ಮಾತನ್ನ ಕೇಳಿ ಅವರ ಹಿತಕ್ಕೊಂಡು ಕೇಡಿಯಾದ ತನ್ನ ಮಗನನ್ನು ಮನೆಯಿಂದ ಹೊರಡಿಸಿದನು. ಆ ರಾಜನು ತನ್ನ ಮಗನಾದ ಅಸಮಾಜನನ್ನು ಅವನ ಹೆಂಡತಿಯೋಡನೆ ಒಂದು ವಾಹನದಲ್ಲಿ ಕುಳಿರಿಸಿ ಜೊತೆಯಲ್ಲಿ. ಹೀಗಾಗುವ ಕೆಲವು ಸಾಮಗ್ರಿಗಳನ್ನು ಹೇರಿಸಿ ‘ಇವನು ಒದುಕಿರುವವರೆಗೂ ದೇಶ ಭೂಪ್ರಾನಾಗಿರಬೇಕು’ ಎಂದು ಅಧಿಕಾರಿಗಳಿಗೆ ಆಜ್ಞಾಹಿಸಿದನು (೨೩-೨೪). ಅನಂತರ ಅಸಮಂಜನು ಹಾರೆ ಬುಟ್ಟಿಗಳನ್ನು ಹಿಡಿದು ಗಿರಿದುಗಾಗಳನ್ನು ನೋಡುತ್ತ ದಿಕ್ಕು ದಿಕ್ಕುಗಳಲ್ಲಿ ಅಲೆಯುತ್ತಿದ್ದನು. ಇನ್ನೊಬ್ಬ ಪಾಠಿಗೆ ಆಗುವ ಗತಿ ಅವನಿಗೂ ಆಯಿತು. ಈ ಕಾರಣಗಳಿಂದ ಧಾರ್ಮಿಕನಾದ ಸರ್ವ ಮಹಾರಾಜನು ಪುತ್ರನನ್ನೇ ಮನೆಯಿಂದ ಹೊರಡಿಸಬೇಕಾಯಿತು. ಈಗ ರಾಮನು ಯಾವ ಪಾಪಕೃತ್ಯವನ್ನು ಮಾಡಿದ್ದಾನೆ?

ನ ಹಿ ಕಂಚನ ಪಶ್ಯಾಮೋ ರಾಘವಸ್ಯಾಗುಣಂ ವಯಮ್ |
 ದುರ್ಭಾಗೋ ಹ್ಯಸ್ಯ ನಿರಯಃ ಶಶಾಂಕಸೈವ ಕಲ್ಯಾಷಮ್ || ೨೨
 ಅಧವಾ ದೇವಿ ದೋಷಂ ತ್ವಂ ಕಂಬತ್ರಾ ಪಶ್ಯಾ ರಾಘವೇ |
 ತಮದ್ಯ ಬೂಹಿ ತತ್ತೇನ ತತೋ ರಾಮೋ ವಿವಾಸ್ಯತೇ || ೨೩
 ಅದುಷ್ಯಸ್ಯ ಹಿ ಸಂತಾಗಃ ಸತ್ಯಧೇ ನಿರತಸ್ಯ ಚ |
 ನಿರ್ದಹೇದಪಿ ಶಕ್ಷಯ ದ್ಯುತಿಂ ಧರ್ಮನಿರೋಧನಾತ್ || ೨೪
 ತದಲಂ ದೇವಿ ರಾಮಸ್ಯ ಶ್ರಿಯಾ ವಿಹಿತಯಾ ತ್ವಾಯಾ |
 ಯೋಕತೋರ್ಯಾಪಿ ಹಿ ತೇ ರಕ್ಷಃ ಪರಿವಾದಃ ಶುಭಾನನೇ || ೨೫
 ಶುತ್ತಾ ತು ಸಿದ್ಧಾರ್ಥ-ವಚೋ ರಾಜಾ ಶಾಂತತರಸ್ಸನಃ |
 ಶೋಕೋಪಹತಯಾ ವಾಚಾ ಕೃಕೇಯೀಎದಮಬುಂಬಿತ್ | ೨೬
 ಏತದ್ವಚೋ ನೇಷ್ಟಸಿ ಪಾಪವ್ಯತ್ತೇ
 ಹಿತಂ ನ ಜಾನಾಸಿ ಮರ್ಮಾತ್ಮನೋ ವಾ |

ಈ ಪರಿಯಲ್ಲಿ ಅವನಿಗೆ ತೊಂದರೆ ಕೊಡಲು ಕಾರಣವೇನು? (೨೫-೨೬). ನಮಗಂತೂ ರಾಘವನಲ್ಲಿ ಒಂದು ದುರ್ಗಣಾವೂ ಕಾಣಿಸುವುದಿಲ್ಲ. ಪೂರ್ಣಚಂದ್ರನಲ್ಲಾದರೂ ಕಳಂಕವಿರುತ್ತದೆ. ಇವನಲ್ಲಿ ಹುಡುಕಿದರೂ ಕಳಂಕವಿಲ್ಲ. ದೇವಿ, ಒಂದು ವೇಳೆ ರಾಘವನಲ್ಲಿ ಯಾವುದಾದರೊಂದು ದೋಪವ ಗೋಚರಿಸಿದ್ದರೆ ಸತ್ಯವಾಗಿ ಅದನ್ನು ಹೇಳಬಿಡು. ಆಗ ರಾಮನು ದೇಶಭ್ರಷ್ಟನಾಗುವುದಾದರೆ ಆಗಲಿ (೨೨-೨೩). ಯಾವ ಅಪರಾಧವನ್ನೂ ಮಾಡದೆ ಸನ್ಯಾಗ್ರದಲ್ಲಿ ನಿರತನಾದವನನ್ನು ತೃಜಿಸಿದರೆ ಧರ್ಮಕ್ಕೆ ಹಾನಿಯಾಗುವುದು. ಅಂಥ ಧರ್ಮಹಾನಿಯ ದೇವೇಂದ್ರನ ವೈಭವವನ್ನೂ ಕೂಡ ಸುಟ್ಟಿ ಹಾಕಿತು (೨೭). ಆದ್ದರಿಂದ, ದೇವಿ, ರಾಮನ ಪರೋಭಿವೃದ್ಧಿಗೆ ನೀನು ಕಲ್ಯಾಹಾಕರೀದೆ. ಜನರಿಂದ ಕೆಟ್ಟ ಹೆಸರು ಬರದಂತೆಯೂ ನಿನ್ನನ್ನು ರಕ್ಷಿಸಿಕೊಳ್ಳಬೇಕಲ್ಲವೇ?” ಎಂದನು (೨೦). ಸಿದ್ಧಾರ್ಥನ ವಚನವನ್ನು ಆಲಿಸುತ್ತಿದ್ದ ದಶರಥನು ಶೋಕದಿಂದ ಶೋಕದಿಂದ ತಡವರಿಸುತ್ತ ಕುಗಿದ ಸ್ವರದಲ್ಲಿ ಕೃಕೇಯಿಯನ್ನು ಹರಿತು “ಎಲೇ ಪಾಪಿ, ಇವನ ಬುದ್ಧಿವಾದವೂ ನಿನಗೆ ಹಿಡಿಸಲಿಲ್ಲ. ನನ್ನ ಹಿತ ನಿನಗೆ ಬೇಡ. ನಿನ್ನ ಹಿತ ನಿನಗೆ ತಿಳಿಯದು.

೨೮

ಅಯೋಧ್ಯಾಕಾಂಡ:

[ಸರ್ಗ: ೫.೯]

ಅಸಾಧ್ಯ ಮಾರ್ಗಂ ಕೃಪಣಂ ಕುಚೀಷ್ಯಾ
ಚೀಷ್ಯಾ ಹಿ ತೇ ಸಾಧುಪಥಾದಪೇತಾ ॥

೫.೭

ಅನುವ್ರಜಿಷ್ಯಾಮೃಹಮದ್ಯ ರಾಮಂ
ರಾಜ್ಯಂ ಪರಿತ್ಯಜ್ಯ ಧನಂ ಸುಖಂ ಚ ।

ಸಹೀವ ರಾಜ್ಯಾ ಭರತೇನ ಚ ಶ್ವಂ
ಯಥಾಸುಖಂ ಭುಂಕ್ಷಣ ಚರಾಯ ರಾಜ್ಯಮ್ ॥

೫.೮

ಇತಿ ಶ್ರೀಮದ್ಭಾರತಾಯಣೇ ಅಯೋಧ್ಯಾಕಾಂಡೇ ಪಟ್ಟಾತ್ಮಿಂಶಃ ಸರ್ಗ:

ತುಢ್ವಾದ ಮಾರ್ಗವನ್ನು ಹಿಡಿದಿದ್ದೀರೆ. ಇದು ಕುಚೀಷ್ಯಾ. ಸನ್ಮಾರ್ಗಕ್ಕೆ ದೂರವಾದ ನಡತೆ (೨೮-೫.೭). ಈಗ ನಾನು ರಾಮನೊಡನೆ ಹೊರಟು ಹೋಗುವೆನು. ಈ ರಾಜ್ಯ ಈ ಧನ ಈ ಸುಖ - ಎಲ್ಲವನ್ನೂ ತ್ಯಜಿಸುವೆನು. ನೀನೇ ಭರತ ಮಹಾರಾಜನೊಡನೆ ಈ ರಾಜ್ಯವನ್ನು ಶಾಶ್ವತವಾಗಿ ಸುಖದಿಂದ ಅನುಭವಿಸಿಕೊಂಡಿರು” ಎಂದು ಹೇಳಿದನು (೫.೮).

ಇಲ್ಲಿಗೆ ಶ್ರೀಮದ್ಭಾರತಾಯಣದ ಅಯೋಧ್ಯಾಕಾಂಡದಲ್ಲಿ ಮೂವತ್ತಾರೆನೆಯ ಸರ್ಗ

ಸಪ್ತತ್ವಿಂಶಃ ಸರ್ಗಃ

ಚೀರಪುತ್ತಿಗ್ರಹನಿಮಿತ್ತಪರಿಷ್ಕೋಽಧಃ

- ಮಹಾಮಾತ್ಯವಚಃ ಶುತ್ತಾ ರಾಮೋ ದಶರಥಂ ತದಾ । ೧
 ಅಭ್ಯಭಾಷತ ವಾಕ್ಯಂ ತು ವಿನಯಜೋಽ ವಿನೀತವತ್ ॥
 ತ್ಯಕ್ತಭೋಗಸ್ಯ ಮೇ ರಾಜನ್ ವನೇ ವನ್ಯೇನ ಜೀವತಃ ।
 ಕಿಂ ಕಾರ್ಯಮನುಯಾತ್ರೇಣ ತ್ಯಕ್ತಸಂಗಸ್ಯ ಸರ್ವತಃ ॥ ೨
 ಯೋ ಹಿ ದತ್ತಾ ಗಡಶೀಷ್ಯಂ ಕಾಂತಾಂ ಕುರುತೇ ಮನಃ ।
 ರಜ್ಞಸ್ಯೇರ್ಕೇನ ಕಿಂ ತಸ್ಯ ತ್ವಜತಃ ಕುಂಜರೋತ್ಪರಮ್ ॥ ೩
 ತಥಾ ಮಮ ಸತಾಂ ಶೀಷ್ಯ ಕಿಂ ಧ್ವಜಿನ್ಯಾ ಜಗತ್ತತೇ ।
 ಸರ್ವಾಂಶೈವಾನುಜಾನಾಮಿ ಚೀರಾಂಶೈವಾನಯಂತು ಮೇ ॥ ೪
 ಖಿನಿತಪಿಟಕೇ ಛೋಭೀ ಸಮಾನಯತ ಗಢತಃ ।
 ಚತುರ್ದಶ ವನೇ ವಾಸಂ ವರ್ಣಾಣಿ ವಸತೋ ಮಮ ॥ ೫

ಸರ್ಗ ೫.೨

ಕೃಕೇಯಿಯು ತಂದುಕೊಟ್ಟಿ ನಾರುಬಟ್ಟಿಗಳನ್ನು ರಾಮಲಕ್ಷ್ಮಿಣಿಯಾ
 ಶಿತೆಯೂ ಧರಿಸುವುದು. ವಸಿಷ್ಠರ ಕೋಪ.

ಅವೂತ್ಯಾದ ಸಿದ್ಧಾರ್ಥನ ವರ್ಣತನ್ನು ಕೇಳಿ ನೀತಿಜ್ಞನಾದ
 ಶ್ರೀರಾಮನು ದಶರಥನನ್ನು ಕುರಿತು ವಿನಯದಿಂದ “ಮಹಾರಾಜ,
 ನಾನು ಭೋಗವನ್ನು ವಚ್ಚಿಸಿ ಕಾಡಿನಲ್ಲಿ ವಸ್ತುಪದಾರ್ಥಗಳಿಂದ ಜೀವಿಸತಕ್ಕವನು.
 ಸರ್ವಸಂಗವನ್ನು ಪರಿತ್ಯಾಗ ಮಾಡತಕ್ಕ ನನಗೆ ಈ ಪರಿವಾರವೇಕೆ? (೧-೨).
 ಮಹಾಗಜವನ್ಯೇ ಬಿಟ್ಟುಕೊಡತಕ್ಕವನಿಗೆ ಅದನ್ನು ಕಟ್ಟುವ ಹಗ್ಗದಲ್ಲಿ
 ಅಭಿಮಾನವೇಕೆ? ಮಹಾರಾಜ, ನನಗೆ ಈ ಸೈನ್ಯದಿಂದ ಏನಾಗಬೇಕಾಗಿದೆ?
 ಸರ್ವಸ್ತವನ್ನೂ (ಭರತನಿಗೆ) ಬಿಟ್ಟು ಕೊಡುತ್ತೇನೆ. ನನಗೆ
 ನಾರುಬಟ್ಟಿಗಳನ್ಯೇ ತಂದುಕೊಡಲಿ (೨-೩). ವನಕ್ಕೆ ಹೊರಟಿರುವ ನನಗೆ ಹಾರೆ
 ಬುಟ್ಟಿ ಇವೆರಡು ಸಾಹು. ಹದಿನಾಲ್ಕು ವರ್ಷ ಅಲ್ಲಿ ನಾನು ವಾಸಮಾಡಬೇಕು”

ಅಫ ಚೀರಾಣಿ ಕೈಕೇಯೀ ಸ್ವಯಮಾಹೃತ್ಯ ರಾಘವಮ್	
ಉವಾಚ ಪರಿಧತ್ಸ್ವೇತಿ ಜನೋಷೋ ನಿರಪತ್ತಪಾ	೬
ಸ ಚೀರೇ ಪುರುಷವಾಘ್ಯಃ ಕೈಕೇಯಾಃ ಪ್ರತಿಗೃಹ್ಯ ತೇ	
ಸೂಕ್ಷ್ಮವಸ್ತುಮವಾಖ್ಯಃ ಮುನಿವಸ್ತಾಘ್ಯವಸ್ತು ಹ	೨
ಲಕ್ಷ್ಮಣಾಷಾಪಿ ತತ್ತ್ವವ ವಿಹಾಯ ವಸನೇ ಶುಭೀ	
ತಾಪಸಾಜಾದನೇ ಚೈವ ಜಗಾಹ ಪಿತುರಗ್ರತಃ	೪
ಅಧಾತ್ಮಪರಿಧಾನಾಧರಂ ಸೀತಾ ಕೌಶೀಯವಾಸಿನೀ	
ಸಂಪೇಕ್ಷ್ಯ ಚೀರಂ ಸಂತಪ್ತಾ ಪ್ರಪತೀ ವಾಗುರಾಮಿವ	೬
ಸಾ ವ್ಯಪತ್ರಪಮಾಣೀವ ಪ್ರಗೃಹ್ಯ ಚ ಸುದುಮುನಾಃ	
ಕೈಕೇಯಾಃ ಕುಶಚೀರೇ ತೇ ಜಾನಕೀ ಶುಭಲಕ್ಷ್ಮಣಾ	೧೦
ಅಶುಸಂಪೂರ್ಣಾನೇತಾ ಚ ಧರ್ಮಜಾಣಾ ಧರ್ಮದರ್ಶಿನೀ	
ಗಂಧರ್ವರಾಜಪ್ರತಿಮಂ ಭರ್ತಾರಮಿದಮಬುವೀತ್	೧೧

ಎಂದನು. ಕೂಡಲೇ ಕೈಕೇಯಿಯು ತಾನೇ ಹೋಗಿ ನಾರುಬಟ್ಟೆಗಳನ್ನು ತಂದು ಅಷ್ಟು ಜನರೆದುರಿಗೆ ರಾಮನನ್ನು ನೋಡಿ “ಇವುಗಳನ್ನು ಧರಿಸು” ಎಂದು ನಾಚಿಕೆಯಿಲ್ಲದೆ ಹೇಳಿದಳು (೫-೬). ಆ ಪುರುಷೋತ್ತಮನು ಕೈಕೇಯಿಯ ಕೈಯಿಂದ ಏರಡು ನಾರುಬಟ್ಟೆಗಳನ್ನು ತೆಗೆದುಹೊಂಡನು. ಅನಂತರ ತಾನು ಉಟ್ಟಿದ್ದ ನಯವಾದ ವಸ್ತುಗಳನ್ನು ತೆಗೆದುಹಾಕಿ ಮುನಿಯೋಗ್ಯವಾದ ಆ ನಾರುಬಟ್ಟೆಗಳನ್ನು ಸುತ್ತಿಹೊಂಡನು (೭). ಲಕ್ಷ್ಮಣನೂ ಅಲ್ಲಿಯೇ ತನ್ನ ಉತ್ತಮ ವಸ್ತುಗಳನ್ನು ತೆಗೆದಿಟ್ಟು ತಾಪಸರಿಗೆ ಯೋಗ್ಯವಾದ ಬಟ್ಟೆಗಳನ್ನು ತಂದೆಯ ಎದುರಿಗೇ ಧರಿಸಿದನು. ಆ ಮೇಲೆ ರೇಷ್ಮೆಯ ದುಕೂಲವನ್ನುಟ್ಟಿದ್ದ ಸೀತೆಯು ತಾನು ಉಡಬೇಕೆಂದು ಎದುರಿಗಿದ್ದ ನಾರುಬಟ್ಟೆಯನ್ನು ನೋಡಿ ಬೆಂಜಿಬಿದ್ದಳು. ಹರಿಣೆಯು ತನ್ನನ್ನು ಬಂಧಿಸುವ ಬಲೆಯನ್ನು ಕಂಡು ಹೆದರಿದಂತಾಯಿತು. (೮-೯). ಹುಲ್ಲಿನಿಂದ ನೆಯ್ದು ಆ ವಸ್ತುಗಳನ್ನು ಅವಳು ನಾಚುತ್ತ ಕೈಕೇಯಿಯ ಕೈಯಿಂದ ತೆಗೆದು ಹೊಂಡಳು. ಲಕ್ಷ್ಮಣಸಂಪನ್ಮೇಯಾದ ಆ ಜಾನಕಿಗೆ ಬಹಳ ಸಂಕಟವಾಯಿತು (೧೦). ಕಣ್ಣಲ್ಲಿ ನೀರು ತುಳುಕಿತು. ಅವಳು ಪತಿವ್ರತಾ ಧರ್ಮವನ್ನು

ಕಥಂ ನು ಚೀರಂ ಬಧ್ಯಂತಿ ವುನಯೋ ವನವಾಸಿನಃ ।
ಇತಿ ಹ್ಯಕುಶಲಾ ಸೀತಾ ಸಾ ಮುಮೋಹ ಮುಹುಮುಹಃ ॥೨೭
ಕೃತ್ಯಾ ಕಂತೇ ಚ ಸಾ ಚೀರಮೇಕಮಾದಾಯ ಪಾಣಿನಾ ।
ತಸ್ಮಾ ಹ್ಯಕುಶಲಾ ತತ್ತ ಏಡಿತಾ ಜನಕಾತ್ಯಜಾ ॥ ೨೮
ತಸ್ಮಾಸ್ತಾ ಕ್ಷಿಪ್ರಮಾಗಮ್ಯ ರಾಮೋ ಧರ್ಮಭೃತಾಂ ವರಃ ।
ಚೀರಂ ಬಬಂಧ ಸೀತಾಯಾಃ ಕೌಶೇಯಸ್ಮೋಪರಿ ಸ್ವಯಮ್ ॥೨೯
ರಾಮಂ ಪೇಕ್ಷಾ ತು ಸೀತಾಯಾ ಬಧ್ಯಂತಂ ಚೀರಮುತ್ತಮಮ್ ।
ಅಂತಃಪುರಗತಾ ನಾಯೋ ಮುಮುಖುವಾರಿ ನೇತ್ರಜಮ್ ॥೨೧
ಉಂಟ್ಯ ಪರಮಾಯಸ್ತಾ ರಾಮಂ ಜ್ಞಲಿತತೇಜಸಮ್ ।
ವಶ ನೈವಂ ನಿಯುಕ್ತೇಯಂ ವನವಾಸೇ ಮನಸ್ಸಿನೀ ॥ ೨೧
ಪಿತುವಾಕಾನುರೋದೇನ ಗತಸ್ಯ ವಿಜನಂ ವನಮ್ ।
ತಾವದ್ವರ್ಶನಮಷ್ಯಾಂ ನಃ ಸಫಲಂ ಭವತು ಪ್ರಭೋ ॥ ೨೨

ಬಲ್ಲವಳು. ಧರ್ಮದಲ್ಲಿಯೇ ದೃಷ್ಟಿಯಳ್ಳವಳು. ಆ ದೇವಿಯ ತನ್ನ ಬಳಿಯಲ್ಲಿ ಗುಧರಾಜನುತೆ ನಿಂತಿದ್ದ ತನ್ನ ಪತಿಯನ್ನು ನೋಡಿ “ವನದಲ್ಲಿರುವ ಮಹಿಳೆಗಳು ಈ ನಾರುಬಟ್ಟೆಯನ್ನು ಹೇಗೆ ಸುತ್ತಿಕೊಳ್ಳತ್ತಿರ ಬಹುದು /” ಎಂದಳು (೧೧-೧೨). ಸೀತೆಗೆ ಅದನ್ನು ಧರಿಸುವ ವಿಧಾನಗೊತ್ತಿರಲಿಲ್ಲ. ಅವಳು ಮತ್ತೆ ಮತ್ತೆ ಆಲೋಚಿಸಿದರೂ ಬಗೆಹರಿಯಲಿಲ್ಲ. ಆ ಜನಕ ಪ್ರತಿಯು ಒಂದು ನಾರು ಸೀರೆಯನ್ನು ಕಂತದಲ್ಲಿ ಸಿಕ್ಕಿಸಿಕೊಂಡು ಇನ್ನೊಂದನ್ನು ಕೈಯಲ್ಲಿ ಹಿಡಿದು ನಾಚಿಕೆಯಿಂದ ಸುಮ್ಮನೆ ನಿಂತಳು (೧೨). ಆಗ ಧರ್ಮವೀರನಾದ ಶ್ರೀರಾಮನು ಬೇಗನೆ ಬಂದು ಸೀತೆಯ ಪಟ್ಟೆಯ ಸೀರೆಯ ಮೇಲೆ ಆ ನಾರುಬಟ್ಟೆಗಳನ್ನು ತಾನೇ ಸುತ್ತಿ ಕಟ್ಟಿದನು. ಶ್ರೀರಾಮನು ಸೀತೆಗೆ ನಾರು ಬಟ್ಟೆಯುಡಿಸುವುದನ್ನು ಕಂಡು ಅಂತಃಪುರದ ಸ್ತ್ರೀಯರು ಅಳುತ್ತ ಕಣ್ಣೇರು ಸುರಿಸಿದರು (೧೪-೧೫). ಅವರು ಬಹಳನೊಂದುಕೊಂಡು ತೇಜಸ್ಸಿನಿಂದ ಬೆಳಗುತ್ತಿದ್ದ ರಾಮನನ್ನು ನೋಡಿ “ವಶ, ಈ ಸಾಧ್ಯಿಯ ಹೇಗೆ ವನವಾಸ ಮಾಡಬೇಕೆಂದು ಯಾರೂ ನಿಯಮಿಸಿಲ್ಲ. ತಂದೆಯ ವಾಕ್ಯನುಸಾರವಾಗಿ ನೀನು ನಿಜನವಾದ ವನಕ್ಕೆ ಹೋಗು

ಲಕ್ಷ್ಮೀನ ಸಹಾಯೆನ ವನಂ ಗಚ್ಛಸ್ತ ಪ್ರತ್ಯಕ |
ನೇಯಮಹರ್ತಿ ಕಲ್ಯಾಣೀ ವಸ್ತು ತಾಪಸವದ್ವನೇ || ೧೮
ಕುರು ನೋ ಯಾಚನಾಂ ಪ್ರತ್ಯ ಸೀತಾ ತಿಷ್ಠತು ಭಾಮಿನೀ |
ಧರ್ಮನಿತ್ಯಃ ಸ್ವಯಂ ಸಾಫುಂ ನ ಹೀದಾನಿಂ ತ್ವಾಮಿಷ್ಟಿಃ || ೧೯
ತಾಂತ್ರಾಮೇವಂವಿಧಾ ವಾಚಃ ಶೃಂಗಾರ ದಶರಥಾತ್ಮಜಃ |
ಬಬಂಧೈವ ತದಾ ಚೀರಂ ಸೀತಯಾ ತುಲ್ಯಶೀಲಯಾ || ೨೦
ಚೀರೇ ಗೃಹೀತೇ ತು ತಯಾ ಸಮೀಕ್ಷ್ಯ ನೃಪತೀಗುರುಃ |
ನಿವಾಯ ಸೀತಾಂ ಕೃಕೇಯಿಂ ವಸಿಮೌ ವಾಕ್ಯಮುಖೀತ್ | ೨೧
ಅತಿಪ್ರವೃತ್ತೇ ದುರ್ಮೇಧೇ ಕೃಕೇಯಿ ಕುಲಪಾಂಸನಿ |
ವಂಚಯಿತ್ತಾ ಚ ರಾಜಾನಂ ನ ಪ್ರಮಾಣೀರವತಿಷ್ಟಿಃ || ೨೨
ನ ಗಂತವ್ಯಂ ವನಂ ದೇಹ್ಯಾ ಸೀತಯಾ ಶೀಲವರ್ಜಿತೇ |
ಅನುಷ್ಠಾನ್ಯತಿ ರಾಮಸ್ಯ ಸೀತಾ ಪ್ರಕೃತಮಾಸನಮ್ | ೨೩

ಶ್ರೀಯೆ. ನೀನು ಬರುವವರಿಗೆ ಇವಳಿನ್ನು ನೋಡುತ್ತಲಾದರೂ ನಿನ್ನ ದರ್ಶನದ ಫಲವನ್ನು ಪಡೆಯುತ್ತೇವೆ (೧೮-೧೯). ಮಗು, ನಿನಗೆ ಸಹಾಯಕನಾಗಿ ಬರುವ ಲಕ್ಷ್ಮಿಣಿನೊಡನೆ ನೀನು ಹೋಗು; ಈ ಕೋಪಲೆಯು ತಪಸ್ಸಿನಿಯಂತೆ ಕಾಡಿನಲ್ಲಿ ವಾಸಮಾಡುವುದು ಯುಕ್ತವಲ್ಲ. ಪ್ರತ್ಯ, ನಮ್ಮ ಪ್ರಧನನೆಯನ್ನು ನಡೆಸು. ಸೀತೆ ಇಲ್ಲಿಯೇ ಇರಲಿ. ಧರ್ಮ ನಿಷ್ಠನಾದ ನೀನಂತೂ ಈಗ ಇಲ್ಲಿರಲು ಒಷ್ಣವುದಿಲ್ಲ” ಎಂದರು (೧೮-೧೯). ಈ ಬಗೆಯಲ್ಲಿ ಆ ಸ್ತ್ರೀಯರು ಹೇಳುವಧನ್ಯ ಕೇಳುತ್ತಿದ್ದರೂ ಆ ದಶರಥಾತ್ಮಜನು ತನ್ನಂತೆ ವನಮಾಸಕ್ಕೆ ಹೊರಟು ನಿಂತಿದ್ದ ಸೀತೆಗೆ ನಾರು ಸೀರೆಯನ್ನು ಕಟ್ಟಿಯೇ ಕಟ್ಟಿದನು (೨೦). ಸೀತೆಯು ನಾರು ಸೀರೆಯುಡುವುದನ್ನು ಗುರುಗಳಾದ ವಸಿಷ್ಠರು ನೋಡಿದರು. (ಆವರಿಗೆ ಕೋಪವನ್ನು ತಡೆಯಲಾಗಲಿಲ್ಲ). ಸೀತೆಗೆ ನಾರು ಬಟ್ಟೆ ಕೂಡಿದೆಂದು ಹೇಳಿ ಅವರು ಕೃಕೇಯಿಯ ಕಡೆಗೆ ತಿರುಗಿ ಹೀಗೆಂದರು (೨೧): “ಕೃಕೇಯಿ, ನಿನ್ನ ಚೇಷ್ಟೆ ಅತಿಯಾಯಿತು / ಎಲೆ ದುರ್ಬರ್ಥಿಯವಳಿ / ಕುಲಗೆಡಕಿ / ರಾಜನನ್ನು ಮೋಸ ಪಡಿಸಿದ್ದಲ್ಲದೆ ಮಯಾದೆಯನ್ನು ಬಿಟ್ಟು ನಡೆಯುತ್ತಿದ್ದೀಯ. ನೀನು

ಆತ್ಮಾ ಹಿ ದಾರಾ: ಸರ್ವೇಷಾಂ ದಾರಸಂಗ್ರಹವರ್ತನಾಮ್ |
 ಆತ್ಮೈಯಮಿತಿ ರಾಮಸ್ಯ ಪಾಲಯಿಷ್ಟತಿ ಮೇದಿನೀಮ್ | ೨೬
 ಅಥ ಯಾಸ್ಯತಿ ವೈದೇಹೀ ವನಂ ರಾಮೇಣ ಸಂಗತಾ |
 ವಯಮಪ್ಯನುಯಾಸ್ಯಾಮು: ಪುರಂ ಚೀದಂ ಗಮಿಷ್ಟತಿ || ೨೭
 ಅಂತಪಾಲಾಶ್ಚ ಯಾಸ್ಯಂತಿ ಸದಾರೋ ಯತ್ತ ರಾಘವ: |
 ಸಹೋಪಜೀವ್ಯಂ ರಾಷ್ಟ್ರಂ ಚ ಪುರಂ ಚ ಸಪರಿಷ್ಟದಮ್ || ೨೮
 ಭರತಶ್ಚ ಸಶತ್ಪಷ್ಟಾರವಾಸಾ ವನೇಭರಃ |
 ವನೇ ವಸಂತಂ ಕಾಕುಷ್ಟಂ ಮನುವಶ್ಚೈ ಪೂರ್ವಜಮ್ || ೨೯
 ತತಃ ಶೂನ್ಯಾಂ ಗತೆಜನಾಂ ವಸುಧಾಂ ಪಾದಪ್ಯಃ ಸಹ |
 ಶ್ವಮೇಕಾ ಶಾಧಿ ದುರ್ವತ್ತಾ ಪ್ರಜಾನಾಮಹಿತೇ ರತಾ || ೨೯

ಶೀಲಭ್ರಷ್ಟಳು. ಸೀತಾದೇವಿಯು ವನಕ್ಕೆ ಹೋಗಬೇಕಾದ್ದಿಲ್ಲ. ರಾಮನಿಗೆ ಮೀಸಲಾಗಿದ್ದ ರಾಜಸಿಂಹಾಸನದಲ್ಲಿ ಸೀತೆಯು ಕುಳಿತುಕೊಳ್ಳುವಳು (೨೭-೨೯). ಗೃಹಸ್ಥಾಗಿ ಪತ್ನಿಯೇ ಆತ್ಮ-ಅರ್ಥಶರೀರ. ರಾಮನ ಆತ್ಮ ಭೂತಳಾದ ಇವಳು ಅವನಿಗೆ ಪ್ರತಿನಿಧಿಯಾಗಿ ರಾಜ್ಯವನ್ನು ಪಾಲಿಸುವಳು. ಹಾಗಲ್ಲದೆ ಒಂದು ವೇಳೆ ವೈದೇಹೀಯೂ ಶೀರಾಮನೊಡನೆ ವನಕ್ಕೆ ಹೋಗುವದಾದರೆ ನಾವೂ ಅವರೊಡನೆ ಹೋಗುತ್ತೇವೆ. ಈ ನಗರವೇ ವನಕ್ಕೆ ಹೋಗುತ್ತದೆ (೨೪-೨೫). ರಾಮನು ಪತ್ನೀಸಮೇತನಾಗಿ ಎಲ್ಲಿರುವನೊ ಅಲ್ಲಿಗೆ ದಂಡ ನಾಯಕರು ಹೊರಟು ಹೋಗುತ್ತಾರೆ. ಈ ಪಟ್ಟಣದಲ್ಲಿ - ಈ ರಾಜ್ಯದಲ್ಲಿ ಇರುವ ಪ್ರಜೆಗಳೆಲ್ಲರೂ ತಮ್ಮ ಜೀವನ ಸಾಮಗ್ರಿಯನ್ನು ಪರಿವಾರವನ್ನು ಕಟ್ಟಿಹೊಂಡು ಅವರಿದ್ದಲ್ಲಿಗೆ ಹೋಗಿಬಿಡುತ್ತಾರೆ (೨೬). ಭರತನೂ ಕೂಡ ವನವಾಸಿಯಾದ ಅಣ್ಣನನ್ನು ಹಿಂಬಾಲಿಸಿ ನಾರುಬಿಟ್ಟೆಯನ್ನುಟ್ಟು ಕಾಡಿಗೆ ಹೋಗಿ ವಾಸವಾಗಿರುವನು. ಶತ್ರುಷ್ಣನೂ ಕೂಡ ಅವನೊಡನೆ ಹೋಗುವನು. ನಿಜನವಾಗಿ ಶಾಸ್ವತವಾದ ಈ ರಾಜ್ಯವನ್ನು ನೀನೊಬ್ಬಳೇ ಆಳಬಹುದು / ಮರಗಳು ಮಾತ್ರ ನಿನ್ನ ರಾಜ್ಯದಲ್ಲಿ ಉಳಿಯಬಹುದು / ನೀನು ಕೆಟ್ಟವಳು. ಪ್ರಜೆಗಳಿಗೆ ಹಿಂಸೆಮಾಡಲು ಬದ್ಧಕಂಕಣ

ನ ಹಿ ತದ್ವಾಂಶಿತಾ ರಾಷ್ಟ್ರಂ ಯತ್ ರಾಮೋ ನ ಭೂಪತಿಃ ।
 ತದ್ವಾಂಶಿತಾ ರಾಷ್ಟ್ರಂ ಯತ್ ರಾಮೋ ನಿವಶ್ಯತ್ತಿ ॥ ೨೬
 ನ ಹೃದತ್ತಾಂಶಿತಾ ಮಹಿಂ ಏತಾ ಭರತಃ ಶಾಸ್ತ್ರಮಹಂತಿ ।
 ತ್ವಯಿ ವಾ ಪ್ರತಿವದ್ವಸ್ತುಂ ಯದಿ ಜಾತೋ ಮಹಿಂಷತೇಃ ॥ ೨೦
 ಯದೃಷಿ ತ್ವಂ ಕ್ಷತಿತಲಾದ್ಗನಂ ಚೋತ್ವತಿಪ್ಯಸಿ ।
 ಏತ್ವಂಶಚರಿತ್ರಷ್ಣಃ ಸೋನ್ಯಥಾ ನ ಕರಿಷ್ಯತಿ ॥ ೨೧
 ತತ್ತ್ವಯಾ ಪ್ರತಿಗರ್ಧಿನಾ ಪ್ರತಿಸ್ಯ ಕೃತಮಂಜಿಯಮ್ ।
 ಲೋಕೇ ಹಿ ನ ಸ ವಿದ್ಯೇತ ಯೋ ನ ರಾಮಮನುವತಃ ॥ ೨೨
 ದಕ್ಷ ಸ್ಯದೃಷ್ಟಿವ ಕೃಕೇಯಿ ಪಶುವಾಲಮೃಗದ್ವಿಜಾನ್ ।
 ಗಭೃತಃ ಸಹ ರಾಮೇಣ ಪಾದಪಾಂಶ್ಚ ತದುನ್ಮಿಖಾನ್ ॥ ೨೩
 ಅಭೋತ್ತಮಾನ್ಯಭರಣಾನಿ ದೇವಿ
 ದೇಹಿ ಸ್ಮಾಣಯ್ಯ ವ್ಯಾಪೇನೀಯ ಚೀರಮ್ ।

ಉಗಿದ್ವೀಯೆ (೨೨-೨೪). ರಾಮನು ಇಲ್ಲಿ ಅಧಿಪತಿಯಾಗದಿದ್ದರೆ ಇದೊಂದು ರಾಷ್ಟ್ರವಾಗಿ ಉಳಿಯುವದೇ ಇಲ್ಲ. ರಾಮನು ಅರಣ್ಯದಲ್ಲಿದ್ದರೆ ಅರಣ್ಯವೇ ಒಂದು ರಾಷ್ಟ್ರವಾಗುತ್ತದೆ (೨೮). ಭರತನು ದಶರಥ ರಾಜನಿಗೆ ಹುಟ್ಟಿದ್ದು ನಿಜವಾದರೆ, ತಂದೆಯು ಕೈಯೆತ್ತಿ ಹೊಡದ ರಾಜ್ಯವನ್ನು ಎಂದಿಗೂ ಅವನು ಆಳಲಾರ; ಮಗನಂತೆ ನಿನ್ನಲ್ಲಿ ಬಾಳಲಾರ (೨೦). ನೀನೇನೋ ನೆಲದಿಂದ ಗಗನ ಮಂಡಲಕ್ಕೆ ನೆಗೆಯಬೇಕೆಂದಿದ್ದೀಯೆ. ಆದರೆ ಭರತನು ಏತ್ವಂಶದ ಆಚಾರ ಸಂಪ್ರದಾಯಗಳನ್ನು ಬಲ್ಲವನು. ಅವನು ವಿವರಿತವಾಗಿ ನಡೆಯತಕ್ಷವನಲ್ಲ (೨೧). ನೀನು ಮಗನ ಮೇಲಿನ ಪ್ರೀತಿಯಿಂದ ಅವನಿಗೆ ಅಪ್ರಿಯವಾದ ಕಾರ್ಯವನ್ನು ಮಾಡಿದ್ದೀಯೆ. ಏಕೆಂದರೆ, ರಾಮನನ್ನು ಪ್ರೀತಿಸದೆ ಇರತಕ್ಷವನು ಈ ಪ್ರಪಂಚದಲ್ಲಿ ಒಬ್ಬನೂ ಇಲ್ಲ (೨೨). ಎಲೆ ಕೃಕೇಯಿ, ಪಶು ಪಕ್ಷಿಗಳೂ ಮೃಗ ಸರ್ವಗಳೂ ಸಹ ರಾಮನ ಜೂತೆಗೆ ಹೊರಟು ಹೋಗುವುದನ್ನು ಇಂದೇ ನೀನು ಕಾಣುತ್ತೀಯೆ. ವೃಕ್ಷಗಳೂ ಅವನು ಹೋದ ಕಡೆಗೆ ಬಾಗಿ ನಿಲ್ಲುತ್ತವೆ (೨೩). ಆದ್ದರಿಂದ, ದೇವಿ, ಈ ನಾರುಬಟ್ಟೀಯನ್ನು ತೆಗೆಸಿ ನಿನ್ನ ಸೋಸೆಗೆ ಉತ್ತಮವಾದ ವಸ್ತ್ರಾಭರಣ

ನ ಚೀರಮಸ್ಯಃ ಪ್ರವಧಿಯತೇತಿ
ನೃವಾರಯತ್ತದ್ವಸನಂ ವಸಿಷ್ಟಃ ॥

೩೪

ಏಕಸ್ಯ ರಾಮಸ್ಯ ವನೇ ನಿವಾಸ-
ಸ್ಥಯಾ ವೃತಃ ಕೇಕಯರಾಜಪುತ್ರಿ ।
ವಿಭೂಷಿತೇಯಂ ಪ್ರತಿಕರ್ಮನಿತ್ಯಾ
ವಸತ್ವರಕ್ಷೇ ಸಹ ರಾಘವೇಣ ॥

೩೫

ಯಾನೈಶ್ಚ ಮುಖೀಃ ಪರಿಚಾರಕೈಶ್ಚ
ಸುಸಂಪ್ರತಾ ಗಚ್ಛತು ರಾಜಪುತ್ರೀ ।
ವಸೀಶ್ಚ ಸವ್ಯೇಃ ಸಹಿತಾ ವಿಧಾನೈ
ನೇಯಂ ವೃತಾ ತೇ ವರಸಂಪ್ರದಾನೇ ॥

೩೬

ತಸ್ಮಿಂಸ್ಥಥಾ ಜಲ್ಪತಿ ವಿಷಮುಖೀ
ಗುರೋ ನೃಪತ್ವಾಪ್ಮುತಪ್ರಭಾವೇ ।

ಗಳನ್ನು ಹೊಡು; ಇವಳಿಗೆ ನಾರುಬಟ್ಟೆ ಯೋಗ್ಯವಲ್ಲ” ಎಂದು ಹೇಳಿ ವಸಿಷ್ಟರು ಸೀತೆಗೆ ನಾರುಬಟ್ಟೆಯನ್ನು ತಪ್ಪಿಸಲು ಪ್ರಯತ್ನಿಸಿದರು (೩೪). ಪ್ರನಃ ಅವರು ಕೈಕೇಯಿಯನ್ನು ಕುರಿತು “ರಾಮನೊಬ್ಬನು ವನವಾಸ ಮಾಡಬೇಕೆಂದು ನೀನು ವರವನ್ನು ಕೇಳಿದ್ದೀಯೆ. ಹೀಗಿರುವಾಗ ಸದಾ ಅಲಂಕರಿಸಿಕೊಂಡಿರಬೇಕಾದ ಸೀತೆಯು ಅಲಂಕರಿಸಿಕೊಂಡಿರಲಿ. ವಸ್ತ್ರ ಭರಣಗಳಿಂದ ಭೂಷಿತಳಾಗಿ ವನದಲ್ಲಿ ಶ್ರೀರಾಮನೊಡನೆ ಇರಲಿ. ನೀನು ಕೇಕಯ ರಾಜನ ಪ್ರತಿಯಾಗಿದ್ದೀಯೆ (೩೫). ನಿನ್ನಂತೆ ರಾಜಪ್ರತಿಯಾದ ಇವಳು ಒಳ್ಳೆಯ ವಾಹನಗಳನ್ನೂ ಪರಿಚಾರಕರನ್ನೂ ಕರೆದುಕೊಂಡು ಹೋಗಲಿ. ಬೇಕಾದ ವಸ್ತ್ರಗಳನ್ನೂ ಉಪಕರಣಗಳನ್ನೂ ತೆಗೆದುಕೊಳ್ಳಲಿ. ಇವಳು (ತಾಪಸಿಯಂತೆ) ವನವಾಸ ಮಾಡಬೇಕೆಂದು ನೀನು ವರವನ್ನು ಕೇಳಿಲ್ಲ” ಎಂದರು (೩೬). ಹೀಗೆ ಕುಲಗುರುಗಳೂ ಮಹಾಪ್ರಭಾವಶಾಲಿಗಳೂ ಆದ ವಸಿಷ್ಟರು ಹೇಳುತ್ತಲೇ ಇದ್ದರು. ಇತ್ತು ಸೀತೆಯು ತನ್ನ

ನೈವ ಸ್ತು ಸಿತಾ ವಿನಿವೃತ್ತಭಾವಾ
ಪ್ರಯಸ್ತ ಭರ್ತುಃ ಪ್ರತಿಕಾರಕಾಮಾ ॥

೧೨

ಇತಿ ಶ್ರೀಮದಾಮಾಯಣೇ ಅಯೋಧ್ಯಾಕಾಂಡೇ ಸಮತ್ವಿಂಶಃ ಸರ್ಗ:

ಅಷ್ಟಾತ್ರಿಂಶಃ ಸರ್ಗ:

ಜನಾಕೋಶಃ

ತಃಾಂ ಚೀರಂ ವಸಾನಾಯಾಂ ನಾಥವತ್ಯಾಮನಾಥವತ್ ।
ಪ್ರಚುಕೋಶ ಜನಃ ಸಪೋರ್ ಧಿಕ್ಷಾಂ ದಶರಥಂ ತ್ವಿತಿ ॥ ೮
ತೇನ ತತ್ತ ಪ್ರತಾದೇನ ದುಃಖಿತಃ ಸ ಮಹಿಂಪತಿಃ ।
ಚಂಡ್ರೀದ ಜೀವಿತೇ ಶ್ರದ್ಧಾಂ ಧರ್ಮೇ ಯಶಿ ಹಾತ್ಯನಃ ॥ ೯
ಸ ನಿಃಶ್ವರ್ಮೌಷಘಮ್ಯಕ್ಷಾಕ್ಷಾಂ ಭಾಯಾಮಿದಮಬ್ರಹೀತ್ ।
ಕೃಕೇಯ ಕುಶಬೀರೇಣ ನ ಸಿತಾ ಗಂತುಮಹಾತಿ ॥ ೧೦

ಪತಿಯ ವೇಷವನ್ನ ಅನುಕರಿಸಬೇಕೆಂದು ನಿಶ್ಚಯಿಸಿ ಮನಸ್ಸನ್ನ ಬದಲಿಸದೆ
ನಾರುಬಟ್ಟೆಯನ್ನ ಧರಿಸಿದಳು (೧೨).

ಇಲ್ಲಿಗೆ ಶ್ರೀಮದಾಮಾಯಣದ ಅಯೋಧ್ಯಾಕಾಂಡದಲ್ಲಿ ಮೂವತ್ತೇಳನೆಯ ಸರ್ಗ

ಸರ್ಗ ೧೫

ಜನರು ದಶರಥನನ್ನ ನಿಂದಿಸುವುದು. ದಶರಥನ ಸಂತಾಪ. ಕೌಶಲ್ಯೆಯನ್ನ
ಸರಿಯಾಗಿ ನೋಡಿಕೊಳ್ಳಬೇಕೆಂದು ತಂದೆಗೆ ಶ್ರೀರಾಮನ ಪ್ರಾಧನೆ.
ಸೀತೆಯು ದಿಕ್ಕಿಲ್ಲದ ಅನಾಧೀಯಂತೆ ನಾರುಬಟ್ಟೆಯನ್ನಡಲು ಅಲ್ಲಿದ್ದ ಜನರು
'ಭಿ / ದಶರಥ, ನಿನಗೆ ಧಿಕ್ಷಾರ' ಎಂದು ಆಕ್ಷೋಶದಿಂದ ಹಾಗಿದರು. ಅದನ್ನ
ಕೇಳಿ ದಶರಥನು ಪರಮದುಃಖಿತನಾಗಿ ತಾನು ಬದುಕುವ ಆಸೆಯನ್ನ
ತೋರೆದನು. ತಾನು ಸಂಪಾದಿಸಿದ ಧರ್ಮ ಕೀರ್ತಿಗಳು ಅಲ್ಲಿಗೆ
ಮುಕ್ತಾಯಗೊಂಡಪೆಂದು ಭಾವಿಸಿದನು (೧-೨). ಅವನು ಬಿಸಿಯಾಗಿ ನಿಟ್ಟುಸ್ಥಿರ
ತೆಗೆದು ಕೃಕೇಯಿಯನ್ನ ಹುರಿತು ಹೇಳಿದನು :

ಸುಕುಮಾರಾ ಚ ಬಾಲಾ ಚ ಸತತಂ ಚ ಸುಖೋಚತಾ ।
ನೇಯಂ ವನಸ್ಪ್ತಿ ಯೋಗ್ಯೇತಿ ಸತ್ಯಮಾಹ ಗುರುಮರ್ವಮ ॥ ೪

ಇಯಂ ಹಿ ಕಣ್ಣಪಕರೋತಿ ಕಂಚತ್
ತಪಸ್ಸಿನೀ ರಾಜವರಸ್ಪ್ತಿ ಕನ್ಣಾ ।
ಯಾ ಚೀರಮಾಷಾದ್ಯ ಜನಸ್ಪ್ತಿ ಮಧ್ಯೇ
ಸ್ಥಿತಾ ಏಸಂಜ್ಞಾ ಶ್ರಮಣೀವ ಕಾಟತ್ ॥ ೫

ಚೀರಾಣ್ಯಪಾಷಾಢ್ಯನಕಸ್ಪ್ತಿ ಕನ್ಣಾ
ನೇಯಂ ಪ್ರತಿಜ್ಞಾ ಮಮ ದತ್ತಪೂರ್ವಾ ।
ಯಥಾಮಂ ಗಳ್ಳತು ರಾಜಪುತ್ರೀ
ವನಂ ಸಮಗ್ರ ಸಹ ಸರ್ವರತ್ಸ್ವಃ ॥ ೬

ಅಜೀವನಾಹೋಣ ಮಯಾ ನೃಶಂಹ
ಕೃತಾ ಪ್ರತಿಜ್ಞಾ ನಿಯಮೇನ ತಾವತ್ ।
ತ್ವಯಾ ಹಿ ಬಾಲಾತ್ ಪ್ರತಿವನ್ನಮೇತತ್
ತನ್ನಾಂ ದಹೇಛೇಷುಮಿವಾತ್ಪ್ರಪ್ರಮ್ರಾ ॥ ೭

“ಕೈಕೇಯಿ, ಸೀತೆಯು ನಾರುಬಟ್ಟೀಯನ್ನಾಟ್ಟಿ ಹೋಗಕೂಡದು. ಇವಳು ಸುಕುಮಾರಾಂಗಿ, ಬಾಲಕಿ, ಸುಖಿದಲ್ಲಿ ಬೆಳೆದವಳು. ಇವಳಿಗೆ ವನವಾಸವೆ ಯೋಗ್ಯವಲ್ಲವೆಂದು ನನ್ನ ಗುರುಗಳು ಹೇಳುವುದು ಸತ್ಯ (೬-೭). ಸಾಧಿಯಾದ ಈ ರಾಜಕುಮಾರಿಯ ಯಾರಿಗೆ ಯಾವ ಅಪಕಾರಮಾಡಿದ್ದಾಗಿ? ಇವಳು ನಾರುಬಟ್ಟೀಯನ್ನಾಟ್ಟಿ ಎನೂ ಅರಿಯದೆ ತಪಸ್ಸಿನಿಯಂತೆ ಜನರ ಮುಂದೆ ನಿಂತಿದ್ದಾಳಲ್ಲ (೮). ಈ ಜನಕಪುತ್ರಿಯು ನಾರುಸೀರೆಯನ್ನು ತೆಗೆದು ಹಾಕಬೇಕು. ಈ ವಿಷಯದಲ್ಲಿ ನಾನೇನೂ ನಿನಗೆ ಪ್ರತಿಜ್ಞಾ ಮಾಡಿಕೊಟ್ಟಿಲ್ಲ. ಈ ರಾಜಪುತ್ರಿಯ ವನಕ್ಕೆ ಹೋಗುವುದಾದರೆ ಸಮಸ್ತ ರತ್ನಭರಣಗಳನ್ನು ಧರಿಸಿಕೊಂಡೇ ಹೋಗಲಿ (೯). ನನಗೆ ಸಾಷ್ಟ ಒದಗಿ ಬಂದುದರಿಂದ ಇಂಥ ಕೂರವಾದ ಪ್ರತಿಜ್ಞಾಯನ್ನು ನಿನಗೆ ಮಾಡಿಕೊಟ್ಟಿನು. ನೀನು ಮೂರು ತನದಿಂದ ಈ ಕೆಲಸಕ್ಕೆ ಕೈಹಾಕಿದ್ದೀಯೆ. ಬಿದಿರಿನ ಹೂವು

ರಾಮೇಣ ಯದಿ ತೇ ಪಾಪೇ ಕಂಚತ್ವತಮಶೋಭನಮ್ |
ಅಪಕಾರಃ ಕ ಇಹ ತೇ ವೈದೇಹಾ ದರ್ಶಿತೋರಧಮೇ || ೪
ಮೃಗೀಷೋತ್ಪಲ್ಲನಯನಾ ಮುದುಶೀಲಾ ತಪಸ್ಸಿನೀ |
ಅಪಕಾರಂ ಕರ್ಮಿಹ ತೇ ಕರೋತಿ ಜನಕಾತ್ಮಜಾ || ೫
ನನು ಪರಯಾಪ್ತಮೇತತ್ತೇ ಪಾಪೇ ರಾಮವಿವಾಸನಮ್ |
ಕಮೇಭಿಃ ಕೃಪತ್ವಭೂರ್ಯಃ ಪಾತಕ್ಕರಂತಿ ತೇ ಕೃತ್ಯಃ || ೬೦
ಪ್ರತಿಜ್ಞಾತಂ ಮಯಾ ತಾವತ್ತ ಯೋಕ್ತಂ ದೇವಿ ಶೃಂಖಾ |
ರಾಮಂ ಯದಭಿಷೇಕಾಯ ತ್ವಮಿಹಾಗತಮಬವಿಃ || ೬೧
ತತ್ತ್ವತತ್ತಾ ಸಮತಿಕರ್ಮ ನಿರಯಂ ಗಂತುಮಿಷ್ಟಿಃ |
ಮೃಧಿಲೀಮಷಿ ಯಾ ಹಿ ತ್ವಮಿಕ್ಷಸೇ ಚೇರವಾಸಿನೀಮ್ || ೬೨

ಇತೀವ ರಾಜಾ ಏಲಪನ್ಯಹಾತ್ಯ
ಶೋಕಸ್ಯ ನಾಂತಂ ಸ ದದರ್ಶ ಕಂಚತ್ |

ಬಿದಿರನ್ನೇ ನಾಶಮಾಡುವಂತೆ ನನ್ನ ಮಾತು ನನ್ನನ್ನೇ ಸುಟ್ಟು ಹಾಕುತ್ತಿದೆ (೨). ಏ ಪಾಪಿ, ರಾಮನು ಒಂದು ವೇಳಿ ಏನಾದರೂ ತಪ್ಪನ್ನು ಮಾಡಿದ್ದರೂ ಸೀತೆಯು ನಿನಗೆ ಮಾಡಿದ ಅಪಕಾರವೇನು? ಅಧರ್ಮ ಹೆಂಗಸೆ, ಅವಳಲ್ಲಿ ಯಾವ ತಪ್ಪನ್ನು ಕಂಡೆ? (೪). ಇವಳು ಏಶಾಲ ನೇತ್ರೆಯಾಗಿ ಹೆಣ್ಣಜಿಂಕೆಯಂತೆ ಇದ್ದಾಳಿ. ಮುದು ಸ್ವಭಾವದವಳು. ಏನನ್ನೂ ಅರಿಯದವಳು. ಈ ಜನಕ ಪ್ರತಿ ನಿನಗೆ ಯಾವ ಅಪಕಾರವನ್ನು ಮಾಡಬಹುದು? ಎಲೆ ಪಾಪಿ, ರಾಮನನ್ನು ಹೊರಡಿಸುವುದೂಂದೇ ನಿನಗೆ ಬೇಕಾದಷ್ಟಾಯಿತು. ಮತ್ತೆ ಮತ್ತೆ ಹೀನವಾದ ಈ ಪಾಪಕ್ಕತ್ತಗಳನ್ನು ಮಾಡುವುದೇಕೆ? (೬-೬೦). ಅಭಿಪ್ರೇತಾರ್ಥವಾಗಿ ನಾನು ಕರೆಸಿದೆನೆಂದು ರಾಮನು ಇಲ್ಲಿಗೆ ಬಂದಾಗ ನೀನು ಹೇಳಿದ್ದಷ್ಟು? ಅಪ್ಪನ್ನು ಮಾತ್ರ ನಿನ್ನ ಮಾತಿಗೆ ಸಿಕ್ಕಿ ನಡೆಸಿಕೊಡುವುದಾಗಿ ನಾನು ಹೇಳಿದ್ದೆ. ಈಗ ಅದನ್ನು ಉಲ್ಲಂಘಿಸಿ ಮೃಧಿಲೀಯೂ ನಾರುಸಿರೆಯನ್ನುಡಬೇಕೆಂದು ಬಯಸುತ್ತೀರುಲ್ಲ. ಯಾವ ನರಕಕ್ಕೆ ಹೋಗಬೇಕೆಂದಿದ್ದಿಯೇ?” ಎಂದು ಹಲುಬಿದನು (೬೧-೬೨). ಹೀಗೆ ಗೋಳಾಡುತ್ತಿದ್ದ ಆ ಮಹಾಪುರುಷನ ಶೋಕಕ್ಕೆ ಪಾರವೇ ಉಳಿಯಲಿಲ್ಲ.

ಭೂಶಾತುರತ್ವಾಭ್ಯ ಪಪಾತ ಭೂಮರ್
ತೇನೈವ ಪ್ರತ್ಯವ್ಯಾಸನೇ ನಿಮಗ್ನಃ ॥

೧೯

ಎವಂ ಬುವಂತಂ ಷಿತರಂ ರಾಮಃ ಸಂಪ್ರಸಿತೋ ವನಮ್ ।

ಅವಾದ್ಯರಸಮಾಸಿನವಿದಂ ವಚನಮಬ್ರವೀತ್ ॥

೧೪

ಇಯಂ ಧಾರ್ಮಿಕ ಕೌಸಲ್ಯಾ ಮಮ ಮಾತಾ ಯಶಸ್ವಿನೀ ।

ವೃದ್ಧಾ ಉಕ್ಕುದ್ರಶೀಲಾ ಚ ನ ಚ ತ್ವಾಂ ದೇವ ಗಹ್ಯತೇ ॥

೧೫

ಮಯಾ ವಿಹೀನಾಂ ವರದ ಪ್ರಪನ್ಶಾಂ ಶೋಕಃಾಗರಮ್ ।

ಅದ್ವ್ಯವ್ಯಾವವವ್ಯಾಸನಾಂ ಭೂಯಃ ಸಂಮಂತುಮಹಸಿ ॥

೧೬

ಪ್ರತಶೋಕಂ ಯಥಾ ನಾಭ್ಯೇತ್ತಯಾ ಪ್ರಾಜ್ಯೇನ ಪ್ರಾಜತಾ ।

ಮಾಂ ಹಿ ಸಂಭಂತಯಂತೀಯಂ ತ್ವಯಿ ಜೀವೇತ್ತಪಸ್ವಿನೀ ॥

೧೭

ಇಮಾಂ ಮಹೇಂದೋಪಮ ಜಾತಗಧಿನೀಂ

ತಥಾ ವಿಧಾತುಂ ಜನನೀಂ ಮಮಾಹಸಿ ।

ಅವನು ಪ್ರತ್ಯವ್ಯಾಸನದಿಂದ ದುಃಖಸಂತಪ್ತನಾಗಿ ನೆಲದ ಮೇಲೆ ಬಿಡ್ಡ ಹೊದನು (೧೨). ಅನಂತರ ವನಪ್ರಯಾಣಕ್ಕೆ ಸಿದ್ಧನಾದ ಶ್ರೀರಾಮನು, ತಲೆಯನ್ನು ತಗ್ಗಿಸಿಕೊಂಡು ಹಲುಬುತ್ತಿದ್ದ ತಂದೆಯನ್ನು ನೋಡಿ “ಮಹಾರಾಜ, ನೀನು ಸಮಸ್ತ ಧರ್ಮಗಳನ್ನೂ ಬಲ್ಲವನು. ಯಶಸ್ವಿನಿಯಾದ ನನ್ನ ತಾಯಿ ಕೌಸಲ್ಯೆ ವೃದ್ಧಯಾಗಿದ್ದಾಳೆ. ಬಹಳ ದೊಡ್ಡ ಸ್ವಭಾವದವಳು. ನಿನ್ನನ್ನು ಎಂದಿಗೂ ನಿಂದಿಸತ್ತಿದ್ದಾಲ್ಲ (೧೨-೧೩). ಇವಳು ನನ್ನ ವಿರಹದಿಂದ ಶೋಕ ಸಮುದ್ರದಲ್ಲಿ ಮುಳುಗಿದ್ದಾಳೆ. ಇಂಥ ಕಷ್ಟವನ್ನು ಕಂಡವಳಲ್ಲ. ಇವಳನ್ನು ನೀನು ಆದರದಿಂದ ವಿಶೇಷವಾಗಿ ನೋಡಿಕೊಳ್ಳಬೇಕು. ನನ್ನ ಈ ಪ್ರಾರ್ಥನೆಯನ್ನು ನಡೆಸಿಕೊಡು (೧೬). ಪೂಜ್ಯನಾದ ನೀನು ನನ್ನ ತಾಯಿಯನ್ನು ಆದರಿಸುತ್ತೆ ಆವಳು ಪ್ರತ್ಯ ಶೋಕದಿಂದ ಕಂಗಡದಂತೆ ನೋಡಿಕೊಳ್ಳಬೇಕು. ಅವಳು ನನ್ನ ಚಿಂತೆಯಲ್ಲಿ ಮುಳುಗಿ ಶೋಚನೀಯಳಾಗಿದ್ದಾಳೆ. ನಿನ್ನನ್ನೇ ನಂಬಿ ಜೀವಹಿಡಿರಲಿ (೧೭). ಮಹಾರಾಜ, ನನ್ನಲ್ಲಿ ವಾತ್ಸಲ್ಯವನ್ನಿಟ್ಟಿರುವ ನನ್ನ ತಾಯಿ

ಯಥಾ ವನಸ್ಪೇ ಮಯಿ ಶೋಕಕಶಿತ್ತಾ
ನ ಜೀವಿತಂ ನೃಸ್ಯ ಯಮಕ್ಷಯಂ ಪ್ರಜೀತ್ತಾ ॥

ಇತಿ ಶ್ರೀಮದ್ಭಾರತಾಯಿತೇ ಅಯೋಧ್ಯಾಕಾಂಡೇ ಅಷ್ಟಾತ್ಮಿಂತಃ ಸರ್ಗ:

ಏಕೋನಚತ್ವಾರಿಂತಃ ಸರ್ಗ:

ವನಗಮನಾಪ್ಯಭ್ಯಾ

ರಾಮಸ್ಯ ತು ವಚೇ ಶ್ರುತ್ವಾ ಮುನಿವೇಷಧರಂ ಚ ತಮ್ ।
ಸಮೀಕ್ಷ್ಯ, ಸಹ ಭಾಯಾಭೀ ರಾಜಾ ಏಗತಚೀತನಃ ॥ ೮

ನೈಸಂ ದುಃಖೀನ ಸಂತಪ್ತಃ ಪ್ರತ್ಯೇಕ್ಷತ ರಾಘವಮ್ ।
ನ ಚೈನಮಭಿಸಂಪ್ರೇಕ್ಷ್ಯ, ಪ್ರತ್ಯಭಾಷತ ದುಮುನಾಃ ॥ ೯

ಸ ಮುಹೂರ್ತಮಿವಾಸಂಜೀಲ್ಯ ದುಃಖಿತಶ್ಚ ಮಹಿಷತಃಃ ।
ವಿಲಲಾಪ ಮಹಾಬಾಹೂ ರಾಮಮೇವಾನುಚಂತಯನ್ ॥ ೧೦

ಪ್ರತ್ಯಶೋಕದಿಂದ ಕೊರಗುತ್ತ, ನಾನು ವನವಾಸದಲ್ಲಿರುವಾಗ ಮರಣ ಹೊಂದದಂತೆ
ನೋಡಿಕೊಳ್ಳುವ ಭಾರ ನಿನಗೆ ಸೇರಿದೆ” ಎಂದನು (೧೦).

ಇಲ್ಲಿಗೆ ಶ್ರೀಮದ್ಭಾರತಾಯಣದ ಅಯೋಧ್ಯಾಕಾಂಡದಲ್ಲಿ ಮೂವತ್ತೆಂಟನೆಯ ಸರ್ಗ

ಸರ್ಗ ೧೧

ಶ್ರೀರಾಮನನ್ನು ವನಕೈ ಕಳಿಸಲು ಸುಮಂತ್ರನು ರಥವನ್ನು
ಸಿದ್ಧಪಡಿಸುವುದು. ಸಿತೇಗೆ ಕೌಶಲ್ಯಾಯ ಹಿತೋಪದೇಶ.

ರಾಮನು ತಾಯಂದಿರನ್ನು ಬೀಳಿಂಡುವುದು.

ಶ್ರೀರಾಮನು ಮುನಿವೇಷಧಾರಿಯಾಗಿ ನಿಂತು ಈ ಮಾತುಗಳನ್ನು
ಹೇಳುತ್ತಿರಲು ದಶರಥನೂ ಅವನ ಪತ್ತಿಯರೂ ದಿಜ್ಞಾಧರಾಗಿ ಕೇಳುತ್ತಿದ್ದರು.
ದುಃಖತಪ್ತನಾದ ರಾಜನು ತಲೆಯಿತ್ತಿ ರಾಘವನನ್ನು ನೋಡಲಾರದೆ ಹೋದನು.
ಅವನೊಡನೆ ಮಾತನಾಡಲೂ ಅಸಮರ್ಥನಾದನು (೧-೨). ದುಃಖಾತೀರೇಕದಿಂದ
ದಶರಥನು ಸ್ವಲ್ಪ ಹೊತ್ತು ಎಚ್ಚರದಪ್ಪಿದಂತಿದ್ದು

ಮನ್ಮೇ ಖಲು ಮಯಾ ಪೂರ್ವಂ ವಿವತ್ತಾ ಬಹವಃ ಕೃತಾಃ ।
ಪ್ರಾಣಿನೋ ಹಿಂಸಿತಾ ವಾಸಿ ತಸ್ಯಾದಿದಮುಪಸ್ಥಿತಮ್ ॥

ನ ತ್ಯೇವಾನಾಗತೇ ಕಾಲೇ ದೇಹಾಭ್ಯೈವತಿ ಜೀವಿತಮ್ ।
ಕೃಕೇಯಾ ಕ್ಷಿಶ್ಯಮಾನಸ್ಯ ಮೃತ್ಯುಮಾಮ ನ ವಿದೃತೇ ॥

ಯೋ ಹಂ ಪಾಪಕಸಂಕಾಶಂ ಪಶ್ಯಾಮಿ ಪುರತಃ ಸ್ಥಿತಮ್ ।
ವಿಹಾಯ ವಸನೇ ಸೂಕ್ಷ್ಮೇ ತಾಪಮಾಚ್ಛಾದಮಾತ್ಮಜಮ್ ॥

ವಿಕಾಃ ಖಲು ಕೃಕೇಯಾಃ ಕೃತೇ ಯಂ ಕ್ಷಿಶ್ಯತೇ ಜನಃ ।
ಸ್ವಾರ್ಥ್ಯೇ ಪ್ರಯತಮಾನಾಯಾಃ ಸಂತ್ರಿತ್ಯ ನಿಕೃತಿಂ ಶ್ವಿಮಾಮ್ ॥

ವಿವಮುಕ್ತಾ ತು ವಚನಂ ಬಾಷ್ಟೇಣ ಷಿಹಿತೇಂದ್ರಿಯಃ ।
ರಾಮೇತಿ ಸಕ್ತದೇವೋಕ್ತಾ ವ್ಯಾಹತ್ಯಂ ನ ಶಾಕ ಹ ॥

ಸಂಜ್ಞಾಂ ತು ಪ್ರತಿಲಭ್ಯೈವ ಮುಹೂರ್ತಾತ್ ಸ ಮಹಿಂಪತಿಃ ।
ನೇತಾಭಾವಮಶ್ಚಪೂರ್ವಾಭಾಂ ಸುಮಂತ್ರಮಿದಮಬ್ರಹೀತ್ ॥

ರಾಮನನ್ನೇ ನೆನೆಯುತ್ತ ನಾನಾ ರೀತಿಯಲ್ಲಿ ಹಲುಬುವುದಕ್ಕೆ ತೊಡಗಿದನು :
(೧) “ನಾನು ಪೂರ್ವಜನ್ಮದಲ್ಲಿ ಎಷ್ಟು ಗೋವಿಗಳಿಗ ಕರುಗಳನ್ನಗಲಿಸಿದನೋ / ಎಷ್ಟು ಜನರಿಗ ಮಕ್ಕಳನ್ನಗಲಿಸಿ ಹಿಂಸೆಕೊಟ್ಟಿನೋ / ಆ ಪಾಪದಿಂದ ಈ ಕಷ್ಟವ ನನಗೆ ಗಂಟುಬಿದ್ದಿದೆ (೪). ಕಾಲವ ಬಂದ ಹೊರತು ಪ್ರಾಣವ ದೇಹವನ್ನು ಬಿಟ್ಟು ಹೋಗುವುದಿಲ್ಲ. ಕೃಕೇಯಿಯು ಇಷ್ಟ ಕ್ಷೇತ್ರವನ್ನು ತಂದೊತ್ತಿದರೂ ನನಗೆ ಸಾವ ಬರಲಿಲ್ಲ. ಯಜ್ಞಪ್ರರುಷನಂತೆ ತೇಜಸ್ಸಿಯಾದ ಮಗನು ಉತ್ತಮ ವಸ್ತುಗಳನ್ನು ತೆಗೆದು ಹಾಕಿ ತಾಪಸನ ವೇಷದಲ್ಲಿ ನಷ್ಟಿದುರಿಗೆ ನಿಂತಿರುವದನ್ನು ನೋಡಬೇಕಾಯಿತೆ / (೫-೬). ಶಾತ್ಯದಿಂದ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಿರುವ ಒಬ್ಬ ಕೃಕೇಯಿಗೋಸ್ತರ ಇಷ್ಟು ಜನರು ಸಂಕಟ ಪಡಬೇಕಾಯಿತಲ್ಲ /” ಎಂದು ಮರುಗಿದನು. ಅತ್ಯ ಅತ್ಯ ಕಣ್ಣೀರು ಸುರಿಸಿ ಅವನ ಇಂದ್ರಿಯಗಳು ಸೋತ್ವ. ಕೊನೆಗೆ ಆ ದಶರಥನು ಬಂದು ಸಲ ‘ರಾಮಾ’ ಎಂದು ಕೂಗಿ ಮುಂದೆ ಹೇಳಲಾರದೆ ಮೂರ್ಖಹೋದನು (೭-೮). ಸ್ವಲ್ಪ ಹೊತ್ತಿನ ಮೇಲೆ ಆತನಿಗೆ ಎಚ್ಚರ

ದೈವವಾಹ್ಯಂ ರಥಂ ಯುಕ್ತಾ ತ್ವಮಾಯಾಹಿ ಹಯೋತ್ತಮೇಃ ।
ಪಾಪಯೈನಂ ಮಹಾಭಾಗವಿತೋ ಜನಪದಾತ್ ಪರಮ್ ॥ ೧೦

ಏವಂ ಮನ್ಯೇ ಗುಣವತಾಂ ಗುಣಾನಾಂ ಫಲಮುಚ್ಯತೇ ।
ಷಿತ್ತಾ ಮಾತ್ರಾ ಚ ಯಃ ಸಾಧುವೀರೋ ನಿರ್ವಾಸ್ಯತೇ ಮನ್ಮ ॥ ೧೧

ರಾಜೀಳ್ಳಿ ವಚನಮಾಜ್ಞಾಯ ಸುಮಂತ್ಯಃ ಶೀಷ್ಯವಿಕ್ರಮಃ ।
ಯೋಜಯಿತ್ವಾ ಯಂತ್ರ ತತ್ತ ರಥಮಶ್ಮರಲಂಕರಮ್ ॥ ೧೨

ತಂ ರಥಂ ರಾಜಪ್ರತಾಯ ಸೂತಃ ಕನಕಭೂಷಿತಮ್ ।
ಆಚಚಕ್ಷೇಂಜಲಿಂ ಕೃತ್ವಾ ಯುಕ್ತಂ ಪರಮವಾಚಭಿಃ ॥ ೧೩

ರಾಜಾ ಸತ್ಯರಮಾಹಾಯ ವ್ಯಾಪ್ತಿತಂ ವಿತ್ತಸಂಚಯೀ ।
ಉವಾಚ ದೇಶಕಾಲಭ್ರಂ ನಿಶ್ಚಯಂ ಸರ್ವತಃ ಶುಚಿಮ್ ॥ ೧೪

ವಾಸಾಂಸಿ ಚ ಮಹಾಹಾಣಿ ಭೂಷಣಾನಿ ವರಾಣಿ ಚ ।
ಸರ್ವಾಣೀತಾನಿ ಸಂಖಾಯ ವೈದೇಹಾಃ ಕ್ಷುಪಮಾನಯ ॥ ೧೫

ಒಂದಿತು. ಆಗ ದಶರಥನು ಕಣ್ಣಿಂದ ಬಾಷ್ಟವನ್ನು ಹರಿಸುತ್ತ ಸುಮಂತ್ರನನ್ನು ಕರೆದು “ರಾಜಯೋಗ್ವಾದ ರಥಕ್ಕೆ ಉತ್ತಮಾಶ್ಚಗಳನ್ನು ಕಟ್ಟಿ ತೆಗೆದುಹೊಂಡು ಬಾ. ಈ ಮಹಾಭಾಗನನ್ನು ಈ ದೇಶದ ಆದಿಗೆ ಕರೆದುಹೊಂಡು ಹೋಗಿ ಬಿಡು (೯-೧೦). ಗುಣವಂತರ ಸದ್ಗುಣಾಗಳಿಗೆ ಇದೇ ಫಲವೆಂದು ತೋರುತ್ತದೆ. ಸತ್ಯರುಷನೂ ಏರನೂ ಆದ ಮಗನನ್ನು ತಂದೆ ತಾಯಿಗಳೇ ಕಾಡುಪಾಲು ಮಾಡಬೇಕಾಯಿತು” ಎಂದನು. ಆಗ ಸುಮಂತ್ರನು ತ್ವರೆಯಿಂದ ಹೋಗಿ ಒಂದು ರಥಕ್ಕೆ ಅಶ್ವಗಳನ್ನು ಕಟ್ಟಿ ತಂದನು (೧೧-೧೨). ಆ ಸೂತನು ಸುವರ್ಣಾಭೂಷಿತವಾದ ರಥಕ್ಕೆ ಉತ್ತಮಾಶ್ಚಗಳನ್ನು ಕಟ್ಟಿ ತಂದು ನಿಲ್ಲಿಸಿರುವ ವಿಷಯವನ್ನು ರಾಜಕುಮಾರನಾದ ಶ್ರೀರಾಮನಿಗೆ ನಿರ್ವೇದಿಸಿದನು (೧೩). ಕೂಡಲೇ ದಶರಥನು ದೇಶ ಕಾಲಭ್ರಂಷ್ಣೂ ನಿಷ್ಪಲ್ಯಾವಕ್ಯದಯನೂ ಆದ ಹೋಶಾಧಿಕಾರಿಯನ್ನು ಕರೆದು ನಿಶ್ಚಯವನ್ನು ಸೂಚಿಸುವ ಧ್ವನಿಯಿಂದ “ಸೀತಾದೇವಿಗೆ ಹದಿನಾಲ್ಕು ವರ್ಷಗಳವರೆಗೆ ಬೇಕಾದಷ್ಟನ್ನು ಎಣಿಸಿ ಉತ್ತಮೋತ್ತಮ ವಸ್ತುಗಳನ್ನೂ ಶ್ರೇಷ್ಠ

ನರೇಂದ್ರೇನೈವಮುಕ್ತಸ್ತ ಗತ್ತಾ ಕೋಶಗೃಹಂ ತತಃ ।
 ಪಾರ್ಯಭೃತ್ ಸರ್ವಮಾಹೃತ್ಯ ಸೀತಾಯೈ ಕ್ಷಿಪ್ರಮೇವ ತತ್ ॥ ೧೬
 ಸಾ ಸುಜಾತಾ ಸುಜಾತಾನಿ ವೈದೇಹೀ ಪ್ರಸ್ಥಿತಾ ವನಮ್ ।
 ಭೂಪರ್ಯಾಮಾಸ ಗಾತ್ರಾಣಿ ತೈವಿಚತ್ತೈವಿಭೂಪಣೈಃ ॥ ೧೭
 ವೃರಾಜಯತ ವೈದೇಹೀ ವೇಶೈ ತತ್ ಸುವಿಭೂಪಿತಾ ।
 ಉದ್ಯತೋರಂಶುಮತಃ ಕಾಲೇ ಖಿಂ ಪ್ರಭೇವ ವಿವಿಷ್ಟಃ ॥ ೧೮
 ತತ್ ಸೀತಾ ಮಹಾಭಾಗ ವರಂದೇ ಶ್ವಶ್ರಮಾದಯೋಃ ।
 ತಾಂ ಭುಜಾಭ್ಯಾಂ ಪರಿಪ್ರಜ್ಞ ಶ್ವಶ್ರಮಾವಚನಮಬ್ರಿತ್ ॥ ೧೯
 ಅನಾಚರಂತಿಽಂ ಕೃಪಣಂ ಮೂರ್ಧ್ವ ಫೊಳ್ಳಾಯ ಮೃಡಿಲೀಮ್ ।
 ಅಸತ್ಯಃ ಸರ್ವಲೋಕೇ ಶ್ವಿನ್ ಸತತಂ ಸತ್ಯಾಃ ಪಿಯಃ ॥ ೨೦
 ಭತಾರಂ ನಾನುಮನ್ಯಂತೇ ಏನಿಪಾತಗತಂ ಸ್ತಿಯಃ ।
 ಏಷ ಸ್ವಭಾವೋ ನಾರೀಜಾಮನುಭೂಯ ಪುರಾ ಸುಖಮ್ ॥ ೨೧

ವಾದ ಆಭರಣಗಳನ್ನೂ ಬೇಗನ ತೆಗೆದುಕೊಂಡು ಬಾ” ಎಂದು ಆಜ್ಞಾಪ್ರಿಸಿದನು (ಗಳ-ಗಳಿ). ಮಹಾರಾಜನ ಆಜ್ಞೆಯಂತೆ ಕೋಶಾಧಿಕಾರಿಯು ಅರಮನೆಯ ಭಂಡಾರಕ್ಕೆ ಹೋಗಿ ಅವನು ಹೇಳಿದಪ್ಪು ವಸ್ತ್ರಾ-ಭರಣಗಳನ್ನು ಶೀಘ್ರದಲ್ಲಿ ತಂದು ಸೀತೆಗೆ ಒಪ್ಪಿಸಿದನು (ಗಳ). ಸತ್ಯಲಪಸ್ಸೂತಳಾದ ಆ ಸೀತೆಯು ವನಪ್ರಯಾಣಕ್ಕೆ ಸಿದ್ಧಾಗಿ ನಾನಾ ಬಗೆಯ ಆಭರಣಗಳಿಂದ ತನ್ನ ಸುಂದರಾಂಗಗಳನ್ನು ಅಲಂಕರಿಸಿಕೊಂಡಳು (ಗಳ). ಉದಯ ಕಾಲದಲ್ಲಿ ಸೂರ್ಯನ ಪ್ರಭೀಯು ಆಕಾಶದಲ್ಲಿ ಹರಡುವಂತೆ ಭೂಷಿತಳಾದ ವೈದೇಹಿಯ ಕಾಂತಿಯು ಸುತ್ತಲೂ ಪ್ರಸರಿಸಿ ಅರಮನೆಯನ್ನು ಬೆಳಗಿತು. ಅನಂತರ ಸೀತೆಯು ಅತ್ತೆಯಾದ ಕೌಸಲ್ಯೇಯ ಪಾದಗಳಿಗೆ ವಂದಿಸಲು ಕೌಸಲ್ಯೇಯು ಅವಳನ್ನು ಅಪ್ಪಿಕೊಂಡಳು. (ಗಳ-ಗಳ). ಉದಾರಚರಿತೆಯಾದ ಅವಳ ಶಿರಸ್ಸನ್ನಾಫ್ರಾಣೋಸುತ್ತ ಕೌಸಲ್ಯೇಯು ಹೀಗೆಂದಳು : “ವತ್ತೇ, ಲೋಕದಲ್ಲಿ ಅಸತೀಯರಾದ ಸ್ತೀಯರನೇಕರಿದ್ದಾರೆ. ಪತಿಯು ಪ್ರಿಯ ವಸ್ತುಗಳಿಂದ ಸದಾ ಸತ್ಯರಿಸುತ್ತಿದ್ದರೂ ಅವನಿಗೆ ಕ'ಷ್ಟಕಾಲ ಬಂದಾಗ ಅನಾದರದಿಂದ ಕಾಣುತ್ತಾರೆ.

ಅಲ್ಲಾಮಪ್ಪಾಪದಂ ಪಾಪ್ ದುಷ್ಯಂತಿ ಪ್ರಜಹತ್ಯೈ ।
ಅಸತ್ಯಶೀಲಾ ವಿಕೃತಾ ದುರ್ಗಾ ಅಹುದಯಾಃ ಸದಾ ॥ ೨೭

ಯುವತ್ಯಃ ಪಾಪಾಸಂಕಲಾಃ ಕ್ಷಣಮಾತ್ರವಿರಾಗಿಣಾಃ ।
ನ ಕುಲಂ ನ ಕೃತಂ ವಿದ್ಯಾ ನ ದತ್ತಂ ನಾಷಿ ಸಂಗ್ರಹಃ ॥ ೨೮

ಸ್ತ್ರೀಎಂ ಗೃಹಾಷಿ ಹೃದಯಮನಿತ್ಯಹೃದಯಾ ಹಿ ತಾಃ ।
ಸಾಧ್ಯಾನಾಂ ತು ಶಿಥಾನಾಂ ಹಿ ಶೀಲೇ ಸತ್ಯೇ ಶುತ್ತೇ ಶಿತ್ತೇ ॥ ೨೯

ಸ್ತ್ರೀಎಂ ಪವಿತ್ರಂ ಪರಮಂ ಪತಿರೇಕೋ ವಿಶಿಷ್ಟತೇ ।
ಸ ಕ್ಷಯಾ ನಾವಮಂತವ್ಯಃ ಪ್ರತ್ಯಃ ಪ್ರವಾಜತೋ ವನಮ್ ॥ ೩೦

ತವ ದೇವಸಮಸ್ತೇಷ ನಿರ್ಧನಃ ಸಧನೋ ಏ ವಾ ।
ವಿಜ್ಞಾಯ ವಚನಂ ಶಿತಾ ತಮ್ಮ ಧರ್ಮಾರ್ಥಸಂಹಿತಮ್ ॥ ೩೧

ಇದು ಅವರ ಸ್ವಭಾವವೆಂದು ತೋರುತ್ತದೆ (೨೦-೨೧). ಮೊದಲು ಯಥೀಷ್ಟವಾಗಿ ಸೌಖ್ಯವನ್ನನುಭವಿಸುತ್ತಿದ್ದರೂ ಪತಿಗೆ ಸ್ವಲ್ಪ ವಿಪತ್ತು ಬಂದರೆ ದುಷ್ಪತನದಿಂದ ನಡೆಯುತ್ತಾರೆ. ಅವನನ್ನು ಬಿಟ್ಟು ಬಿಡುವುದಕ್ಕಾಗಿ ಹಿಂಜರಿಯುವುದಿಲ್ಲ. ಆ ಸ್ತ್ರೀಯರು ಸುಳ್ಳ ಹೇಳುತ್ತಾರೆ. ಗಂಡನನ್ನು ಅಣಿಸುತ್ತಾರೆ. ದುಶ್ಯೀಲರೂ ಹೃದಯ ಶಾನ್ಯರೂ ಆಗಿರುತ್ತಾರೆ (೨೨). ಅವರ ಉದ್ದೇಶವೇ ಕೆಟ್ಟಿದ್ದು. ಅನುರಾಗವೇ ಕ್ಷಣಿಕ. ಆ ಹೆಂಗಸರ ಹೃದಯವು ಸತ್ಯಲಕ್ಷ್ಯ ಒಲಿಯಿದು. ಉಪಕಾರವನ್ನು ಗೋಸದು. ವಿದ್ಯೇಯನ್ನು ಮನ್ನಿಸದು. ಸಮಾನನನ್ನು ಲಕ್ಷಿಸದು. ಅಗ್ನಿಸಾಕ್ಷಿಕವಾಗಿ ಪಾಣಿ ಗ್ರಹಣ ಮಾಡಿದ್ದೇನೆಂಬುದನ್ನು ಗಮನಿಸದು (೨೩). ಅವರ ಮನಸ್ಸು ಒಹಳ ಚಂಚಲ. ಆದರೆ ಪತಿವ್ಯತೆಯರಾದ ಸಾಧ್ಯಾಯರು ಶೀಲ ಸತ್ಯ ಗುರು ಹಿರಿಯರ ಉಪದೇಶ ಕುಲೋಚಿತವಾದ ನಡತೆಗಳನ್ನು ಮೀರದೆ ಶಿರವಾಗಿ ನಿಲ್ಲುತ್ತಾರೆ. ಅವರಿಗೆ ಪತಿಯೊಬ್ಬನೇ ಪರಮಪಾವನವಸ್ತು. ಅದ್ದರಿಂದ, ವತ್ತೆ, ವನವಾಸಕ್ಕೆ ಮೊರಬಿರುವ ನನ್ನ ಪ್ರತ್ಯನನ್ನು ಅನಾದರದಿಂದ ಕಾಣಬೇಡ (೨೪-೨೫). ಇವನು ಧನಿಕನಾದರೂ ದರಿದ್ರನಾದರೂ ನಿನಗ ಮಾತ್ರ ದೇವರಿಗೆ ಸಮಾನ” ಎಂದಳು. ಹೀಗೆ ಕೊಸಲ್ಪಿಯು ನುಡಿದ ಧರ್ಮ-

ಕೃತಾಂಜಲಿರುವಾಚೇದಂ ಶ್ರೀಶಲುಮಭಿಮುಖೀ ಸ್ಥಿತಾ ।
 ಕರಿಷ್ಯೇ ಸರ್ವಮೇವಾಹಮಾಯಾ ಯದನುಶಾಸ್ತಿ ಮಾಮ್ ॥ ೭೨
 ಅಭಿಜ್ಞಾಸ್ಯಿ ಯಥಾಭತ್ತುರ್ವರ್ತತಿತವ್ಯಂ ಶ್ರುತಂ ಚ ಮೇ ।
 ನ ಮಾಮಸಜ್ಜನೇನಾಯಾ ಸಮಾನಯಿತುಮಹತ್ತಿ ॥ ೭೩
 ಧರ್ಮಾಧ್ಯಾಚಲಿತುಂ ನಾಹಮಲಂ ಚಂದ್ರಮಿವ ಪ್ರಭಾ ।
 ನಾತಂತೀ ವಾದ್ಯತೇ ಏಣಾ ನಾಚಕೋ ವರ್ತತೇ ರಥಃ ॥ ೭೪
 ನಾಪತಿಃ ಸುಖಮೇಧೀತ ಯಾ ಸ್ಯಾದಪಿ ಶತಾತ್ಮಜಾ ।
 ಏತಂ ದದಾತಿ ಹಿ ಏತಾ ಏತಂ ಮಾತಾ ಏತಂ ಸುತಃ: ॥ ೭೫
 ಅಷಿತಸ್ಯ ಹಿ ದಾತಾರಂ ಭರ್ತಾರಂ ಕಾ ನ ಪೂಜಯೇತ್ ।
 ಸಾಹಮೇವಂಗತಾ ಜ್ಯೇಷ್ಠಾ ಶ್ರುತಧರ್ಮಸಪರಾವರಾ ॥ ೭೬

ಅಯ್ಯೇ ಕಿಮವನ್ಯೇಯ ಸ್ತೀಣಾಂ ಭರ್ತಾ ಹಿ ದೃವರ್ತಮ್ ।
 ಸೀತಾಯಾ ವಚನಂ ಶ್ರುತ್ಯಾ ಕೌಸಲ್ಯಾ ಹೃದಯಂಗಮಮ್ ॥ ೭೭

ಸಂದೇಶದ ಆಶಯವನ್ನು ಸೀತೆಯು ಗ್ರಹಿಸಿ, ತನ್ನ ಅತ್ಯೇಯ ಎದುರಿಗೆ ಕ್ಷೀಮುಗಿದುಕೊಂಡು “ದೇವಿ, ನೀನು ಆಜ್ಞೆ ಮಾಡಿದುತೇಯೀ ನಡೆದುಕೊಳ್ಳುವೆನು (೭೬-೭೭). ಪತಿಯ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕಿಂಬುದನ್ನು ನಾನು ಬಲ್ಲಿ. ಗುರುಹಿರಿಯರು ನನಗೆ ಹೇಳಿಕೊಟ್ಟಿದ್ದಾರೆ. ದುಷ್ಪಸ್ತೀಯರೊಂದಿಗೆ ನನ್ನನ್ನು ಹೋಲಿಸಬಾರದು (೭೮). ಚಂದ್ರಿಕೆಯು ಹೇಗೆ ಚಂದ್ರನನ್ನು ಬಿಟ್ಟಿರದೋ ಹಾಗೆ ನಾನು ಧರ್ಮವನ್ನು ಬಿಟ್ಟು ಹೋಗತಕ್ಕವಳಳ್ಳ. ತಂತಿಯಿಲ್ಲದೆ ಏಣೆಯು ನುಡಿಯದು. ಚಕ್ರವಿಲ್ಲದೆ ರಘವ ನಡೆಯದು (೭೯). ಹಾಗೆ ನಾರು ಮಕ್ಕಳ ತಾಯಿಯಾದರೂ ಪತಿಯಿಲ್ಲದೆ ಇದ್ದರೆ ಹೆಂಗಸಿಗಿ ಸೌಖ್ಯವಿಲ್ಲ. ತಂದೆಯಾಗಲಿ, ತಾಯಿಯಾಗಲಿ, ಮಗನಾಗಲಿ, ಕೊಡುವುದಕ್ಕೆ ಮಿತಿಯಂಟು. ಆದರೆ ಪತಿಯು ಕೊಡುವುದಕ್ಕೆ ಮಿತಿಯಿಲ್ಲ. ಅಂಥ ಪತಿಯನ್ನು ಪೂಜಿಸಿ ಗೌರವಿಸದವರುಂಟೇ? ನಾನು ಹಿರಿಯರಿಂದ ಸಾಮಾನ್ಯ ವಿಶೇಷ ಧರ್ಮಗಳಿಲ್ಲವನ್ನೂ ಕೇಳಿ ತಿಳಿದು ಈ ನಿಶ್ಚಯಕ್ಕೆ ಬಂದಿದ್ದೇನೆ (೭೦-೭೧). ಅಮೃತ, ನಾನು ಪತಿಯನ್ನು ಎಂದಿಗಾದರೂ ಅಲಕ್ಷಿಸುವನೆ? ಹೆಂಗಸರಿಗೆ ಪತಿಯೇ ದೇವರಲ್ಲವೇ?” ಎಂದಷ್ಟು. ಹೀಗೆ

ಶುದ್ಧಸತ್ತಾ ಮುಮೋಚಾಶು ಸಹಸಾ ದುಃಖಹರ್ಷದಂತ್ವ |
 ತಾಂ ಪಾಂಜಲಿರಭಿಕಮ್ಮ ಮಾತ್ರಮಧ್ಯೇತಿಸತ್ಪತಾಮ್ | ೨೨
 ರಾಮಃ ಪರಮಧರ್ಮಾತ್ಮಾ ಮಾತರಂ ವಾಕ್ಯಮಬುಧಿತ್ವ |
 ಅಂಬ ಮಾ ದುಃಖಿತಾ ಭೂಷಣಂ ಪಶ್ಯೇಷಣಂ ಷಿತರಂ ಮಮ | ೨೩
 ಕ್ಷಯೋ ಹಿ ವನವಾಸಸ್ಯ ಕ್ಷಿಪ್ರಮೇವ ಭವಿಷ್ಯತಿ |
 ಸುಪ್ರಾಯಾಸ್ತೇ ಗಮಿಷ್ಯಂತಿ ನವ ವಷಾಣಿ ಪಂಚ ಚ | ೨೪
 ಸಾ ಸಮಗ್ರಮಿಹ ಪ್ರಾಪ್ತಂ ಮಾಂ ದೃಕ್ ಹೀ ಸುಹೃದ್ಯಾತಮ್ |
 ಏತಾವದಭಿನೀತಾರ್ಥಮುತ್ತಾ ಸ ಜನಿಂ ವಚಃ | ೨೫
 ತ್ಯಯಃಶತತಾರ್ಥಾಶ್ಚ ದದಶಾಂಪೇಕ್ಷಃ ಮಾತರಃ |
 ತಾಶ್ಚಾಪಿ ಸ ತಧ್ಯೇವಾತಾ ಮಾತ್ರದರ್ಶರಾತ್ಮಜಃ | ೨೬
 ಧರ್ಮಯುಕ್ತಮಿದಂ ವಾಕ್ಯಂ ನಿಜಗಾದ ಕೃತಾಂಜಲಿಃ |
 ಸಂಘಾತಾ ಪರುಹಂ ಕಿಂಚದಜಾಣಾದಪಿ ಯತ್ ಕೃತಮ್ | ೨೭

ಮನಮೆಚ್ಚಿವಂತೆ ನುಡಿದ ಸೀತೆಯ ವಚನವನ್ನಾಲಿಸಿ ಸಾತ್ಕಿಕಳಾದ ಕೌಸಲ್ಯೆಗೆ
 ದುಃಖಹರ್ಷಗಳಿರದೂ ಸೇರಿ ಕಂಬನಿ ಉತ್ತಿತು (೨೭-೨೯). ಸರ್ವರೂ
 ಕೌಸಲ್ಯೆಯನ್ನು ನೋಡಿ ಮರುಗುತ್ತ ಸಂತ್ಯೇಸುತ್ತಿದ್ದರು. ಆ ಮೇಲೆ
 ಪರಮಧಾರ್ಮಿಕನಾದ ಶ್ರೀರಾಮನು ತಾಯಂದಿರ ಮಧ್ಯದಲ್ಲಿದ್ದ ಕೌಸಲ್ಯೆಯ
 ಬಳಿಗೆ ಹೋಗಿ ಕೈಮುಗಿದು “ಅಮ್ಮ, ನೀನು ಶೋಕಿಸಬೇಡ. ನನ್ನ ತಂದೆಯ
 ಯೋಗ ಕ್ಷೇಮವನ್ನು ನೋಡುತ್ತಿರು (೨೯). ವನವಾಸವು ಬೇಗನೆ ಮುಗಿದು,
 ಮಲಗಿ ಏಳುವಪ್ಪರಲ್ಲಿ ಹದಿನಾಲ್ಕು ವರ್ಷಗಳು ಕಳೆದು ಹೋಗುವವು. ನಾನು
 ಕ್ಷೇಮದಿಂದ ಬಂದು ಮಿತ್ರರೊಡನೆ ಕೂಡಿರುವುದನ್ನು ನೀನು ನೋರಡಬಹುದು”
 ಎಂದು ನಿಷ್ಪಾತ್ವಾಗಿ ತನ್ನ ಆಶಯವನ್ನು ನಿವೇದಿಸಿದನು (೨೯-೩೦). ಅನನತರ
 ಕೌಸಲ್ಯೆಯಂತೆಯೇ ದುಃಖಾರ್ಥರಾಗಿದ್ದ ಮನ್ಮಾರ್ಪಿತತ್ವ ಮಾತೆಯರನ್ನು ಕುಡು
 ನಮಸ್ಕರಿಸಿ ಕೈಮುಗಿದುಕೊಂಡು “ಮಾತೆಯರೆ, ನಾನು ಸಲಿಗೆಯಿಂದಲೋ
 ಅಜಾಣಿದೆಯೋ ಯಾವ ಅಪರಾಧಾಣ್ಣ ಮಾಡಿದ್ದೂ ಮನ್ಮಾರ್ಪಿಸೇಕು. ನಾನು ಹೋಗಿ

ತನ್ನೇ ಸಹನುಜಾನಿತ ಸರ್ವಾಶಾಂಕಾವಂತರ್ಯಾಮಿ ವಃ ।
 ವಚನಂ ರಾಘವಸ್ಯೈತದ್ಭೂಮಯುಕ್ತಂ ಸಮಾಹಿತಮ್ ॥
 ಶುಶ್ರವ್ಯಸ್ತಾಃ ಸ್ತ್ರಿಯಃ ಸರ್ವಾಃ ಶೋಕೋಪಹತಚೀತಸಃ ।
 ಜಜ್ಞೀ ಭ ತಾಷಾಂ ಸಂನಾಥಃ ಕ್ರಿಂಚೀನಾಮಿವ ನಿಷ್ಪನಃ ॥
 ಮಾನವೇಂದ್ರಸ್ಯ ಭಾಯಾಂಕಾಮೇವಂ ವದತಿ ರಾಘವೇ ॥

ಮುರಜಪಣವಮೇಷಾಘೋಪವ -

ದೃಶರಥವೇಶ್ವ ಭಭೂವ ಯತ್ ಪುರಾ ।

ಎಲಷಿತಪರಿದೇವನಾಕುಲಂ

ವ್ಯಾಸನಗತಂ ತದಭೂತ್ ಸುದುಃಖಿತಮ್ ॥

ಇತಿ ಶ್ರೀಮದ್ಭಾಗವತಃ ಅಯೋಧ್ಯಾಕಾಂಡೇ ಏಕೋನಚತ್ವಾರಿಂಶಃ ಸಗ್ರಹ:

ಬರಲು ನೀವೆಲ್ಲರೂ ಅನುಜ್ಞೀಯನ್ನು ಹೊಡಿರಿ” ಎಂದು ಪ್ರಾಥಿಸಿದನು (೨೨-೨೮). ಶ್ರೀರಾಮನ ಧರ್ಮಯುಕ್ತವಾದ ಈ ಸಾಂತ್ವನ ವಾಕ್ಯವನ್ನು ಕೇಳಿ ಆ ರಾಜಸ್ತ್ರೀಯರೆಲ್ಲರೂ ಶೋಕದಿಂದ ಕಂಗೆಟ್ಟು ಗಟ್ಟಿಯಾಗಿ ಅಳಿತೊಡಗಿದರು. ಕ್ರಿಂಚಪಕ್ಷಿಗಳ ಕೂಗಿನಂತೆ ಆವರ ರೋದನದ್ವಾರೀಯ ಹರಡಿತು (೨೬-೪೦). ಯಾವ ದಶರಥನ ಆರಮನೆಯು ಹಿಂದೆ ಮೇಷಾಗಚ್ಚನೆಯಂತಿರುವ ಭೀರೀಮೃದಂಗಗಳ ಮಂಗಳ ಧ್ವನಿಯಿಂದ ಇಟ್ಟಣಿಸಿದ್ದಿತೋ, ಆ ಆರಮನೆಯು ಈಗ ದುಃಖಿವ್ಯಾಸನಗಳ ತವರ ಮನೆಯಾಗಿ ಚೀರಾಟ-ಗೋಳಾಟಗಳಿಂದ ತುಂಬಿ ಹೋಯಿತು (೪೮).

ಇಲ್ಲಿಗೆ ಶ್ರೀಮದ್ಭಾಗವತಾದ ಅಯೋಧ್ಯಾಕಾಂಡದಲ್ಲಿ
 ಮೂವತ್ತೊಂಬತ್ತನೆಯ ಸಗ್ರಹ

ಚತ್ವಾರಿಂಶಃ ಸರ್ಗಃ

ಪೌರಾದ್ವನುವರ್ಜಾ

ಅಥ ರಾಮಶ್ಚ ಸೀತಾ ಚ ಲಕ್ಷ್ಮಿಣಿಶ್ಚ ಕೃತಾಂಜಲಿಃ ।
ಉಪಸಂಗೃಹ್ಯ ರಾಜಾನಂ ಚಕ್ರದಿನೇನಾಃ ಪ್ರದಕ್ಷಿಣಮಾ ॥

ತಂ ಬಾಹಿ ಸಮನುಜ್ಞಾಭ್ಯ ಧರ್ಮಾಜ್ಞಃ ಸೀತಯಾ ಸಹ ।
ರಾಘವಃ ಶೋಕಸಂಮೂರ್ಖೋ ಜನನೀಮಭ್ಯವಾದಯತ್ ॥

ಅನ್ವಯಕ್ಷಂ ಲಕ್ಷ್ಮಿಣೋ ಭಾತುಃ ಕೌಸಲ್ಯಾಮಭ್ಯವಾದಯತ್ ।
ಅಥ ಮಾತುಃ ಸುಮಿತ್ರಾಯಾ ಜಗಾಹ ಚರಣೋ ಪ್ರನಃ ॥

ತಂ ವಂದಮಾನಂ ರುದತೀ ಮಾತಾ ಸೌಮಿತ್ರಿಮಬುವಿತ್ ।

ಹೀತಕಾಮಾ ಮಹಾಬಾಹುಂ ಮೂರ್ಖ್ಯ ಪಾಫಾಯ ಲಕ್ಷ್ಮಿಣಮಾ
ಲಕ್ಷ್ಮಿಣಮಾ ಸೃಷ್ಟಿಸ್ತಂ ವನವಾಸಾಯ ಸ್ವನುರಕ್ತಃ ಸುಹೃದ್ವನೇ ।
ರಾಮೇ ಪ್ರಮಾದಂ ಮಾ ಕಾಷಿಃ ಪ್ರತ ಭಾತರಿ ಗಚ್ಛತಿ ॥

ಸರ್ಗ ೪೦

ಶ್ರೀರಾಮನು ಸೀತಾಲಕ್ಷ್ಮಿಣಿಯನೆ ವನಕ್ಕ ಪ್ರಯಾಣ ಮಾಡುವುದು.
ದಶರಥ ಕೌಸಲ್ಯೆ ಮತ್ತು ಪ್ರಜೀಗಳ ಏಲಾಪ.

ಅಂತರ ಶ್ರೀರಾಮನೂ ಸೀತೆಯೂ ಲಕ್ಷ್ಮಿಣಿನೂ ದಶರಥನ ಪಾದಗಳನ್ನು
ಮುಟ್ಟಿ ಅಭಿವಾದನೆ ಮಾಡಿದರು. (ಆತನ ಶೋಕವನ್ನು ನೋಡಿ) ಮರುಗುತ್ತ
ಬದಾಂಜಲಿಗಳಾಗಿ ಪ್ರದಕ್ಷಿಣ ಮಾಡಿ ಹೋಗಿಬರುತ್ತೇವೆಂದು ತಿಳಿಸಿದರು.
ಧರ್ಮಾಜ್ಞನಾದ ಶ್ರೀರಾಮನು ತಾಯಿಯ ದುಃಖವನ್ನು ಕಂಡು ವ್ಯಧಿ ಪಡುತ್ತ
ಅವಳಿಗೆ ಅಭಿವಂದಿಸಿದನು (೧-೨). ಆ ಮೇಲೆ ಲಕ್ಷ್ಮಿಣಿನ ಅಣ್ಣನ
ಜನನಿಯಾದ ಕೌಸಲ್ಯೆಗೆ ವಂದಿಸಿ, ಅನಂತರ ತನ್ನ ಜನನಿಯಾದ ಸುಮಿತ್ರೆಯ
ಪಾದಗಳನ್ನು ಹಿಡಿದು ಸಮಸ್ಯರಿಸಿದನು (೩). ಸುಮಿತ್ರೆಯು ಅಳುತ್ತ ಲಕ್ಷ್ಮಿಣಿನ
ಶಿರಸ್ಸನ್ನಾಫ್ರಾಣಿಸಿ ಅವನಿಗೆ ಶ್ರೀಯಸ್ಸಾಗಲೆಂದು ಹರಸಿ “ವತ್ಸ,
ನೀನು ವನವಾಸಕ್ಕಾಗಿ ಜನಿಸಿದಂತಾಯಿತು. ರಾವನು ನಿನಗೆ
ಅಪ್ರಮಿತ್ರನಾಗಿ ಅಣ್ಣನಾಗಿರುವನು. ವನಕ್ಕೆ ಹೋದಾಗ

ವ್ಯಾಸೀ ವಾ ಸಮೃದ್ಧೋ ವಾ ಗತಿರೇಷ ತವಾನಷ್ಟಿ ।
 ಏವ ಲೋಕೇ ಸತಾಂ ಧರ್ಮೋ ಯಜ್ಞೈ ಹಷ್ಟಿಷ್ಠಾನೋ ಭವೇತ್ ॥ ೬
 ಇದಂ ಹಿ ವೃತ್ತಮುಚತಂ ಕುಲಸ್ಯಾಸ್ಯ ಸನಾತನಮ್ ।
 ದಾನಂ ದೀಕ್ಷಾ ಚ ಯಜ್ಞೀಮು ತನುತಾಗೋ ಮೃಧೇಮು ಚ ॥ ೭
 ಲಕ್ಷ್ಮಣಂ ಶ್ವೇವಮುಕ್ತಾ ನಾ ಸಂಸಿದ್ಧಂ ಪ್ರಿಯರಾಘವಮ್ ।
 ಸುಮಿತ್ರಾ ಗಚ್ಛೆ ಗಚ್ಛೇತಿ ಪ್ರನಃ ಪ್ರನರುವಾಚ ತಮ್ ॥ ೮
 ರಾಮಂ ದಶರಥಂ ವಿದ್ಧಿ ಜನಕಾತ್ಮಜಾಮ್ ।
 ಅಯೋಧ್ಯಾಮಟವೀರಂ ವಿದ್ಧಿ ಗಚ್ಛ ತಾತ ಯಥಾಸುಖಮ್ ॥೯॥
 ತತಃ ಸುಮಂತಃ ಕಾಕುತ್ಸಂ ಪ್ರಾಂಡಲಿವಾಕ್ಯಮಬೀರ್ತಾ ।
 ವಿನೀತೋ ವಿನಯಜ್ಞಶ್ಚ ಮಾತಲಿವಾಸವಂ ಯಥಾ ॥ ೧೦
 ರಥಮಾರೋಹ ಭದ್ರಂ ತೇ ರಾಜಪೃತ್ಯ ಮಹಾಯಶಃ ।
ಕ್ಷಿಪ್ರಂ ತ್ವಾಂ ಪಾಪಯಿಷಾಮಿ ಯತ್ ಮಾಂ ರಾಮ ವಕ್ಷ ನಿ ॥೧೧

ಅವನಲ್ಲಿ ಅತಿಶಯವಾದ ಪ್ರೀತಿಯನ್ನಿಟ್ಟಿರು. ಎಂದೂ ತಪ್ಪಿ ನಡೆಯಬೇಡ (೪-೫). ಅವನು ಕವ್ಯದಲ್ಲಿರಲಿ - ಸುಖದಲ್ಲಿದಲ್ಲಿ, ನಿನಗೆ ಅವನೇ ಗತಿಯೆಂದು ತಿಳಿದುಕೊ. ಆಣ್ವಿಗೆ ಅಧೀನವಾಗಿ ನಡೆದುಕೊಳ್ಳುವುದ ಲೋಕದಲ್ಲಿ ಸತ್ಯರೂಪರ ಧರ್ಮ (೬). ಇದು ನಮ್ಮೆ ಇತ್ಯಾತ್ಮವಂಶದ ಹಿಂದಿನಿಂದ ಬಂದ ಅನುರಾಗವಾದ ನಡತೆ. ದಾನ, ಯಜ್ಞದೀಕ್ಷೆ, ಯುದ್ಧದಲ್ಲಿ ದೇಹ ತ್ವಾಗ - ಇವೆ ನಮ್ಮೆ ವಂಶಕ್ಕೆ ಬಂದ ಸನಾತನ ಧರ್ಮ” ಎಂದು ಹೇಳಿದಳು (೭). ಶ್ರೀರಾಮನಲ್ಲಿ ಅನುರಕ್ತನಾಗಿ ವಂಪ್ರಯಾಣಕ್ಕೆ ಸಿದ್ಧಾಗಿದ್ದ ಲಕ್ಷ್ಮಣನನ್ನು ನೋಡುತ್ತೆ ಸುಮಿತ್ರೀಯ “ಹೋಗು ಹೋಗು” ಎಂದು ಆದರದಿಂದ ಮತ್ತೆ ಮತ್ತೆ ನುಡಿದಳು. ಪ್ರನಃ ಲಕ್ಷ್ಮಣನನ್ನು ಕುರಿತು “ಮಗು, ರಾಮನನ್ನು ದಶರಥನೆಂದು ಭಾವಿಸು. ಜಾನಕಿಯನ್ನು ನಾನೆಂದು ಭಾವಿಸು. ಆಡಪಿಯನ್ನು ಅಯೋಧ್ಯೆಯೆಂದು ತಿಳಿ. ಸುಖವಾಗಿ ಹೋಗಿ ಬಾ” ಎಂದಳು (೮-೯). ಆನಂತರ ಸುಮಂತ್ರನು ವಿನಯದಿಂದ ಶ್ರೀರಾಮನಿಗೆ ಕೈಮುಗಿದು, ಮಾತಲಿಯ ದೇವೇಂದ್ರನಿಗೆ ಆರಿಕೆ ಮಾಡುವಂತೆ “ರಾಜಕುಮಾರ, ನಿನಗೆ ಮಂಗಳವಾಗಲಿ / ರಥವನ್ನು ಪತ್ತಬಹುದು.

ಚತುರ್ದಶಿ ಹಿ ವರ್ವಾಣಿ ವಸ್ತುವಾನಿ ವನೇ ತ್ವಯಾ ।
ತಾನುಪಕ್ರಮಿತವಾನಿ ಯಾನಿ ದೇವಾಸಿ ಚೋದಿತಃ ॥ ೮೨
ತಂ ರಥಂ ಸೂರ್ಯಸಂಕಾಶಂ ಸೀತಾ ಕೃಷ್ಣೇನ ಚೀತಂ ।
ಆರುರೋಹ ವರಾರೋಹ ಕೃತ್ವಾಲಂಕಾರಮಾತ್ನಃ ॥ ೮೩
ವನವಾಸಂ ಹಿ ಸಂಖಾರ್ಯ ವಾಸಾಂಸಾಭರಣಾನಿ ಚ ।
ಭತಾರಮನುಗಳ್ಭಂತ್ಯೈ ಸೀತಾಯೈ ಶ್ವಶುರೋ ದದೌ ॥ ೮೪
ತಫ್ರೇವಾಯುಧಜಾಲಾನಿ ಭೂತ್ಯಭೂರ್ಯ ಕವಚಾನಿ ಚ ।
ರಥೋಪಸ್ಥೇ ಪ್ರತಿನ್ಯಸ್ಯ ಸಚಮ್ರ ಕರಿನಂ ಚ ತತ್ ॥ ೮೫
ಅಥೋ ಜ್ಞಾಲನಸಂಕಾಶಂ ಹಾಮೀಕರಿಭೂಷಿತಮ್ ।
ತಮಾರುರುಹತುಸೂರ್ಯಾಂ ಭೂತರೋ ರಾಮಲಕ್ಷ್ಮಣೋ ॥ ೮೬
ಸೀತಾತ್ರತೀಯಾನಾರೂಢಾನ್ ದೃಷ್ಟಾಧ್ರಷ್ಟಮಚೋದಯತ್ ।
ಸುಮಂತ್ಯಃ ಸಂಮತಾನಶ್ವಾನ್ ವಾಯುವೇಗಸಮಾನ್ ಜವೇ ॥ ೮೭

ನೀನು ಅಜಾಫೀಸುವ ಸ್ಥಳಕ್ಕೆ ನಿನ್ನನ್ನು ಶೀಪ್ರವಾಗಿ ಕರೆದುಕೊಂಡು ಹೋಗುವೆನು (೮೦-೮೧). ಕೈಕೇಯಿಯ ಪ್ರೇರಣೆಯಂತೆ ಹದಿನಾಲ್ಕು ವರ್ಷ ನೀನು ವನವಾಸ ಮಾಡಬೇಕಾಗಿದೆಯಷ್ಟೇ. ಅದನ್ನು ಆರಂಭಿಸಬಹುದು” ಎಂದು ಆರಿಕೆ ಮಾಡಿದನು (೮೧). ಆಗ ಸೀತಾದೇವಿಯ ತನ್ನನ್ನು ಅಲಂಕರಿಸಿಕೊಂಡು ಉತ್ಸಾಹದಿಂದ ತಾನೇ ಮುಂದೆ ಹೋಗಿ ಸೂರ್ಯನಂತೆ ಬೆಳಗುತ್ತಿದ್ದ ರಥವನ್ನೇರಿದಳು (೮೨). ಪತಿಯೋದನೆ ಹೊರಟು ನಿಂತಿದ್ದ ಸೀತೆಗೆ ಅವಳ ಮಾವನಾದ ದಶರಥನು ವನವಾಸದಲ್ಲಿ ಹದಿನಾಲ್ಕು ವರ್ಷಗಳಿಗೆ ಬೇಕಾಗುವಪ್ಪು ವಸ್ತುಭರಣಗಳನ್ನು ತರಿಸಿಕೊಟ್ಟಿದ್ದನು (೮೩). ಹಾಗೆಯೇ ಅಣ್ಣ ತಮ್ಮಂದಿರಾದ ರಾಮಲಕ್ಷ್ಮಣಾರಿಗೆ ಆಯುಧ ಕುಟುಂಬನ್ನು ಬಿಗಿದ ಬುಟ್ಟಿ ಮತ್ತು ಹಾರೆಗಳನ್ನು ತರಿಸಿಕೊಟ್ಟಿನು. ಅವೆಲ್ಲವನ್ನೂ ರಾಮಲಕ್ಷ್ಮಣಾರು ರಥದ ಹಿಂಭಾಗದಲ್ಲಿ ಹೇರಿದರು. ಅನಂತರ ಸುವರ್ಣಭೂಷಿತವಾಗಿ ಅಗ್ನಿಯಂತೆ ಬೆಳಗುತ್ತಿದ್ದ ಆ ರಥವನ್ನು ಸೋದರರಿಭೂರ್ಯಾ ಶೀಪ್ರಮಾಗಿ ಆರೋಹಿಸಿದರು (೮೪-೮೫). ಹೀಗೆ ಆ ಮೂವರೂ ರಥವೇರಿದುದನ್ನು ನೋಡಿ ಸುವಂತ್ರನು ಧ್ಯಯಂ ವಾಡಿ,

ಪತಿಯಾತೇ ಮಹಾರಣಂ ಚರ್ತಾತಾಯ ರಾಘವೇ ।
 ಬಭೂವ ನಗರೇ ಮೂರ್ಖ್ಯ ಬಲಮೂರ್ಖ್ಯ ಜನಸ್ಯ ಚ ॥
 ತತ್ತಮಾಕುಲಸಂಭಾಂತಂ ಮತ್ಸಸಂಕುಟದ್ವಿಪಮ್ ।
 ಹಯಶಿಂಜತನಿಷೋಽಪಂ ಪುರಮಾಸೀನೈಹಾಸ್ನಮ್ ॥

ತತಃ ಸಬಾಲವೃದ್ಧಾ ಸಾ ಪುರೀ ಪರಮಪೀಡಿತಾ ।
 ರಾಮಮೇವಾಭಿದುದ್ರಾವ ಘರ್ಮಾರ್ಥಾ ಸಲಿಲಂ ಯಥಾ ॥

ಪಾಶ್ಚತಃ ಪೃಷ್ಟಶಾಸ್ಪಿ ಲಂಬಮಾನಾಸ್ತದುನ್ಮಿಖಾಃ ।
 ಬಾಷಪ್ರೂರ್ಣಮುಖಾಃ ಸರ್ವೇ ತಮೂರುಭ್ರೂತನಿಸ್ಪಾನಾಃ ॥

ಸಂಯಚ್ಚ ವಾಜನಾಂ ರಶ್ಯೈನ್ ಸೂತ ಯಾಹಿ ಶನ್ಯೇ ಶನ್ಯೇ ।
 ಮುಖಂ ದೃಷ್ಟಾಮು ರಾಮಸ್ಯ ದುರ್ದರ್ಶಂ ನೋ ಭವಿಷ್ಯತಿ ॥

ವಾಯುವೇಗದಿಂದ ಒಡಬಲ್ಲ ಅಶ್ವಗಳನ್ನು ಕೈಬಿಟ್ಟು ಹುರಿದುಂಬಿಸಿದನು. ಶ್ರೀರಾಮಚಂದ್ರನು ದೀರ್ಘಕಾಲ ವಾಸ ಮಾಡುವುದಕ್ಕಾಗಿ ಮಹಾರಣಕ್ಕೆ ಹೊರಡಲು, ಅಲ್ಲಿದ್ದ ಚತುರಂಗ ಬಲವು ಕಂಗಟಿತು ; ಪ್ರದೇಗಳು ಮೂರ್ಖ ಹೋದರು (೧೨-೧೮). ಏನು ಮಾಡಬೇಕೆಂದು ತಿಳಿಯದೆ ಜನರೆಲ್ಲರೂ ಕುಳಿಬರಾದರು. ಮಧ್ಯನೇಗಳು ಸಿಟ್ಟಿನಿಂದ ಹುಚ್ಚಿದ್ದವು. ಕುದುರೆಗಳು ಕೆನೆದವು. ಒಡವೆಗಳು ರುಣರುಣ ಎಂದವು. ಎಲ್ಲೆಲ್ಲಿಯೂ ಹಾಹಾರವವು ಮುಸುಕಿತು (೧೯). ಬಿಸಿಲಿನಿಂದ ಬೆಂಡಾದವರು ನೀರಿನ ಬಳಿಗೆ ಒಡುವಂತೆ, ಆಬಾಲವೃದ್ಧರಾದಿಯಾಗಿ ದುಃಖಿತವಾದ ಅಯೋಧ್ಯಾ ನಗರವೇ ಶ್ರೀರಾಮನ ಹಿಂದೆ ಒಡತೊಡಗಿತು (೨೦). ಸಕಲ ಜನರೂ ರಥದ ಎಡಕ್ಕೆ ಬಲಕ್ಕೆ ಹಿಂದೆ ಸುತ್ತಲೂ ಮುತ್ತಿಕೊಂಡು ರಾಮನ್ನೇ ನೋಡುತ್ತ ಶಣ್ಣೀರು ಸುರಿಸುತ್ತ ಸುಮಂತ್ರಿಗೆ ಗಟ್ಟಿಯಾಗಿ ಶೂಗಿ ಹೇಳುತ್ತಿದ್ದರು (೨೧) : “ಹೇ ಸಾರಥಿ, ಕುದುರೆಗಳ ಲಗಾಮನ್ನು ಎಳಿದು ಹಿಡಿ. ಮೆಲ್ಲಮೆಲ್ಲಗೆ ಹೋಗು. ಶ್ರೀರಾಮನ ಮುಖವನ್ನು ಒಂದು ಬಾರಿ ಚೆನ್ನಾಗಿ ನೋಡುತ್ತೇವೆ. ಇನ್ನು ವೇಲೆ ಅವನ ವುಖಿ ದರ್ಶನವು ನವುಗೆ ದುರ್ಲಭವಾಗುತ್ತದೆ (೨೨).

ಆಯಸೆ ಹೃದಯಂ ಸೂನಂ ರಾಮಮಾತುರಸಂಶಯಮ್ |
ಯದೇವಗಭಿಪ್ರತಿಮೇ ವನಂ ಯಾತಿ ನ ಭಿದೃತೇ || ೨೬
ಕೃತಕೃತ್ಯಾ ಹಿ ಪ್ರದೇಹೀ ಭಾಯೇವಾನುಗತಾ ಪತಿಮ್ |
ನ ಜಹಾತಿ ರತಾ ಧರ್ಮೇ ಮೇರುಮರ್ಕಪ್ರಭಾ ಯಥಾ || ೨೭
ಅಹೋ ಲಕ್ಷ್ಮಣ ಸಿದ್ಧಾರ್ಥಃ ಸತತಂ ಷಿಯವಾದಿನಂ |
ಭಾತರಂ ದೇವಸಂಕಾಶಂ ಯಸ್ಸಂ ಪರಿಚರಿಷ್ಟಿ || ೨೮
ಮಹತ್ಯೇಷಾ ಹಿ ತೇ ಸಿದ್ಧಿರೇವ ಒಬ್ಬದಯೋ ಮಹಾನ್ |
ಎವ ಸ್ವರ್ಗಸ್ಯ ಮಾರ್ಗಶ್ಚ ಯದೇನಮನುಗಳಷಿ || ೨೯
ಎವಂ ವದಂತಸ್ಯೇ ಸೋಧುಂ ನ ಶೇಕುಬಾಪ್ನಮಾಗತಮ್ |
ನರಾಸ್ತಮನುಗಳ್ಯಂತಃ ಷಿಯಮಿಕ್ಷಾ ಕುನಂದನಮ್ || ೨೧
ಅಥ ರಾಜಾ ಷೃಂತಃ ಶ್ರೀಭುದ್ರೀನಾಭದ್ರೀನಬೀತನಃ |
ನಿರ್ಜಗಾಮ ಷಿಯಂ ಪ್ರತಂ ದಕ್ಷಾ ಮೀತಿ ಬುಷ್ಣ ಗೃಹಾತ್ | ೨೧

ಅಭ್ಯಾ / ಕೌಸಲ್ಯೇಯ ಹೃದಯವು ನಿಸ್ಸಂದೇಹವಾಗಿ ಕಬ್ಬಿಣದಿಂದ ಆಗಿರಬೇಕು.
ದೇವಕುಮಾರನಂಭ ಮಗನು ಕಾಡುಪಾಲಾಗಿ ಹೋಗುತ್ತಿದ್ದರೂ ಒಡೆದು ಹೋಗದೆ
ಇದೆಯಲ್ಲ / (೨೬). ನೆರಳನಂತೆ ಗಂಡನ ಹಿಂದೆ ಹೊರಟಿರುವ ಸೀತೆಯೇ
ಧನ್ಯಾಳು. ಧರ್ಮಶೀಲಳಾದ ಈಕೆ ಪತಿಯನ್ನು ಬಿಟ್ಟಿರಳು. ಸೂರ್ಯಪ್ರಭೀಯು
ಮೇರುವನ್ನು ಬಿಟ್ಟಿರದು. ಆಹಾ / ಲಕ್ಷ್ಮಣ, ನೀನೇ ಧನ್ಯ / ಷಿಯಂವದನಾಗಿ
ದೇವತೆಯಂತಿರುವ ಅಣ್ಣನನ್ನು ಎಡೆಬಿಡದೆ ಸೇವಿಸುತ್ತೀರೆಯಿ (೨೭-೨೯).
ಲಕ್ಷ್ಮಣ, ಶ್ರೀರಾಮನನ್ನು ಸದಾ ಅನುಸರಿಸಿಕೊಂಡಿದ್ದೀರುಲ್ಲ. ಇದೇ ನಿನಗೆ
ತಪಃಸಿದ್ಧಃ ಇದೇ ನಿನಗೆ ಶ್ರೀಯಸ್ಸು. ಇದೇ ನಿನಗೆ ಸ್ವರ್ಗಮಾರ್ಗ.” ಹೀಗೆ
ಹೋಳುತ್ತ ಪ್ರೀತಿಪಾತ್ರನಾದ ಶ್ರೀರಾಮನನ್ನು ಹಿಂಬಾಲಿಸಿ ಓಡಿಬರುತ್ತಿದ್ದ ಜನರು
ಉಕ್ಕಾತ್ಮದ್ದ ಬಾಷ್ಟವ ವೇಗವನ್ನು ತಡೆಯಿದಾದರು (೨೧-೨೨). ಅಷ್ಟರಲ್ಲಿ ದಶರಥ
ರಾಜನು ದ್ಯೇನ್ಯಾದಿಂದ ಸಂಕಟ ಪಡುತ್ತ “ನನ್ನ ಮುದ್ದು ಮಗನನ್ನು ಇನ್ನೊಮ್ಮೆ
ನೋಡುವೆನು” ಎಂದು ಹೋಳುತ್ತ ಅರಮನೆಯಿಂದ ಹೊರಟನು. ದೀನರಾದ

ಶುಶುವೇ ಭಾಗೃತಃ ಸ್ತೀಣಾಂ ರುದಂತೀನಾಂ ಮಹಾಸ್ವನಃ ।
ಯಥಾ ನಾದಃ ಕರೇಣಾನಾಂ ಬದ್ಧೇ ಮಹತಿ ಕಂಜರೇ ॥ ೨೯

ಹಿತಾ ಹಿ ರಾಜಾ ಕಾಕುತ್ಸಃ ಶ್ರೀಮಾನ್ ಸನ್ಸ್ತದಾಭವತ್ ।
ಪರಿಪೂರ್ಣಃ ಶಶೀ ಕಾಲೇ ಗ್ರಹೇಷೋಪಪ್ರೂ ತೋ ಯಥಾ ॥೨೦

ಸ ಚ ಶ್ರೀಮಾನಂಬಂತಾತ್ಯಾ ರಾಮೋ ದಶರಥಾತ್ಯಜಃ ।
ಸೂತಂ ಸಂಚೋದಯಾಮಾಸ ತ್ವರಿತಂ ವಾಹ್ಯಾಮಿತಿ ॥ ೨೧

ರಾಮೋ ಯಾಹೀತಿ ಸೂತಂ ತಂ ತಿಷ್ಯೇತಿ ಸ ಜನಸ್ತದಾ ।
ಉಭಯಂ ನಾಶಕತ್ತಾ ಸೂತಃ ಕರ್ತುಮಧ್ವನಿ ಚೋದಿತಃ ॥ ೨೨

ನಿಗ್ರಂಭಿತಿ ಮಹಾಬಾಹೋ ರಾಮೇ ಪೌರಜನಾಶುಭಃ ।
ಪತಿತೈರಭ್ಯವಹಿತಂ ಪ್ರಶಶಾಮ ಮಹೀರಜಃ ॥ ೨೩

ರುದಿತಾಶ್ಚ ಪರಿದೂನಂ ಹಾಹಾಕೃತಮಚೀತನಮ್ ।
ಪ್ರಯಾಣೀ ರಾಘವಪೂರ್ವಿತ್ತಾ ಪ್ರರಂ ಪರಮಪೀಡಿತಮ್ ॥ ೨೪

ಅಂತಃಪುರಸ್ತೀಯರೂ ಆವನೊಡನೆ ಹೊರಗೆ ಬಂದರು (೨೫). ಸಲಗನನ್ನು ಸೇರಿಹಿಡಿದು ಬಂಧಿಸಿದಾಗ ಹೆಣ್ಣಾನೆಗಳು ದುಃಖಿದಿಂದ ಚೀರಾಡುವಂತೆ ಅಳುತ್ತಿದ್ದ ಆ ಸ್ತೀಯರ ರೋದನಧ್ವನಿಯು ಸುತ್ತಲೂ ಕೇಳಿಸುತ್ತಿತ್ತು. ಶ್ರೀರಾಮನ ತಂದೆಯಾದ ದಶರಥ ಮಹಾರಾಜನು ಆ ಸಮಯದಲ್ಲಿ ರಾಮಗ್ರಸ್ತನಾದ ಜಂದ್ರನಂತೆ ತೇಜೋಹೀನನಾಗಿದ್ದನು (೨೫-೨೦). ಆಗ ಆಸಾಧಾರಣ ಧೈಯಶಾಲಿಯಾದ ಶ್ರೀರಾಮನು ಸುಮಂತ್ರನಿಗೆ ರಥವನ್ನು ಬೇಗನೆ ‘ಒಡಿಸು, ಒಡಿಸು’ ಎಂದು ತ್ವರೇಪಡಿಸಿದನು. ಶ್ರೀರಾಮನು ಸೂತನಿಗೆ ‘ನಡೆ ನಡೆ’ ಎನ್ನುತ್ತಿದ್ದನು. ಜನರು ‘ತಡೆ ತಡೆ’ ಎನ್ನುತ್ತಿದ್ದರು. ಸಾರಥಿಗೆ ಇಬ್ಬರ ಮಾತನ್ನೂ ದಾರಿಯಲ್ಲಿ ನಡೆಸುವುದು ಶಕ್ತವಾಗಲಿಲ್ಲ (೨೧-೨೨). ಆ ಮಹಾಪುರುಷನು ವನಕ್ಕೆ ಹೊರಟಾಗ (ಜನರ ನೊಕು ನುಗ್ಲುಗಳಿಂದ) ಮೇಲೆದ್ದ ಧೂಳಿನ ರಾಶಿಯ ಅವರ ಕಣ್ಣೆರಿಂದಲೇ ಶಂತವಾಯಿತು. ರಾಘವನು ವನಕ್ಕೆ ಪ್ರಯಾಣ ಮಾಡುವಾಗ ಅಯೋಧ್ಯೆಯು ಕಣ್ಣೇರು ರೋದನಧ್ವನಿ ಹಾಹಾಕಾರಗಳಿಂದ ವ್ಯಾಪ್ತವಾಗಿ

ಸುಸ್ಥಾವ ನಯನ್ಯಃ ಸ್ತೀಽಣಾಮಸ್ಮಾಯಾಸಸಂಭವಮ್ ।

ಮೀನಸಂ ಕೈಲೈಭಚಲತ್ತಿಃ ಸಲಿಲಂ ಪಂಕಜೈರಿವ ॥ ೩೫

ದೃಷ್ಟಾಂತ ತು ನೃಪತಿಃ ಶ್ರೀಮಾನೇಕಚತ್ತಗತಂ ಪುರಮ್ ।

ನಿಪಪಾತ್ತಿವ ದುಃಖೀನ ಕೃತ್ಯಮೂಲ ಇವ ದುಃಖಃ ॥ ೩೬

ತತೋ ಹಲಹಲಾಶಚೋ ಜಜ್ಞಿಃ ರಾಮಸ್ಯ ವೃಷ್ಟಿಃ ।

ನರಾಣಾಂ ಪ್ರೇಕ್ಷಾ ರಾಜಾನಂ ಸೀದಂತಂ ಭೃತದುಃಖಿತಮ್ ॥ ೩೭

ಹಾ ರಾಮೇತಿ ಜನಾಃ ಕೇಽಭಾವಮಾತೇತಿ ಉಪರೋ ।

ಅಂತಃಪುರಂ ಸಮೃದ್ಧಂ ಚ ಕೋಶಂತಃ ಪರ್ಯದೇವಯನ್ ॥ ೩೮

ಅನ್ನೀಕ್ಷಮಾಣೋ ರಾಮಸ್ತ ಏಷಣಾಂ ಭೂಂತಚೀತನಮ್ ।

ರಾಜಾನಂ ಮಾತರಂ ಚೈವ ದದಶಾನುಗತೌ ಪಥಿ ॥ ೩೯

ಸ ಬಧ್ಯ ಇವ ಪಾಶೀನ ಕಶೋರೋ ಮಾತರಂ ಯಥಾ ।

ಧರ್ಮಪಾಶೀನ ಸಂಕ್ಷಿಪ್ತಃ ಪ್ರಕಾಶಂ ನಾಭ್ಯಾದೈಕ್ಷತ ॥ ೪೦

ಅದರ ಚೈತನ್ಯವೇ ಉಡುಗಿತು (೩೩-೩೪). ಮೀನುಗಳು ಅಲುಗಿಸಿದಾಗ ತಾವರೆಯ ಹೂಗಳಿಂದ ನೀರು ಸುರಿಯುವಂತೆ, ಪೌರಸ್ಯೀಯರ ನೇತ್ರಗಳಿಂದ ಬಾಷ್ಪವು ಧಾರಾಕಾರವಾಗಿ ಹರಿಯುತ್ತಿತ್ತು (೩೫). ಅಯೋಧ್ಯಾ ನಗರವು ಒಂದೇ ಮನಸ್ಸಿನಿಂದ ದುಃಖಿಸುವುದನ್ನು ಕಂಡು ದಶರಥ ಮಹಾರಾಜನು ಬುಡವನ್ನು ಕಡಿದ ಮರದಂತೆ ದೊಷ್ಟನೆ ಕುಸಿದುಬಿದ್ದನು. ರಾಜನ ದುರವಸ್ಥೀಯನ್ನು ಕಂಡು ರಾಮನ ಹಿಂದೆ ಓಡುತ್ತಿದ್ದ ಜನರು ‘ಹಾ ಹಾ’ ಎಂದು ಕೂಗುತ್ತ ಗೋಳಾಡುತ್ತಿದ್ದರು. ಆಗ ರಾಮನು ಹಿಂತಿರುಗಿ ನೋಡಲು ವಿಷಾದದಿಂದ ದಿಕ್ಕುಗೆಟ್ಟು ಬೀದಿಯಲ್ಲಿ ಬರುತ್ತಿದ್ದ ತಂದೇ-ತಾಯಿಗಳು ಗೋಚರಿಸಿದರು (೩೮-೩೯). ಹಗ್ಗದಿಂದ ಕಟ್ಟಲಿಟ್ಟ ಕುದುರೆಯ ಮರಿಯು ದೂರದಲ್ಲಿರುವ ತನ್ನ ತಾಯಿಯನ್ನು ನೋಡುವಂತೆ, ಧರ್ಮಪಾಶದಿಂದ ಬಧನಾದ ಶ್ರೀರಾಮನು (ಹಿಂದಿರುಗಲಾರದೆ) ಕಡೆಗೆಳ್ಳಿನಿಂದ ತಾಯಿಯ್ಯು ನೋಡುತ್ತಿದ್ದನು (೪೦).

ಪದಾತಿನೋ ಚ ಯಾನಾಹಾವದುಃಖಾಹೋ ಸುಖೋಬಿತೋ ।
 ದೃಷ್ಟಾವ ಸಂಚೋದಯಾಮಾಸ ಶೀಘ್ರಂ ಯಾಹೀತಿ ಸಾರಥಿಮ್ ॥೪೧
 ನ ಹಿ ತತ್ತ್ವ ಪ್ರರುಷವಾಘೋ ದುಃಖದಂ ದಶನಂ ಹಿತುಃ ।
 ಮಾತುಶ್ಚ ಸಹಿತುಂ ಶಕ್ತಿಸ್ಮೋತಾದಿತ ಇವ ದ್ವಿಪ್ರಃ ॥ ೪೨
 ಪೃತ್ಯಾರಮಿವಾಯಾಂತೀ ವಶ್ವಲಾ ವಶ್ವಕಾರಣಂ ।
 ಬಧವಶ್ವಾ ಯಥಾ ಧೇನೂ ರಾಮಮಾತಾಭ್ಯಧಾವತ ॥ ೪೩
 ತಥಾ ರುದಂತಿಂ ಕೌಸಲ್ಯಾಂ ರಥಂ ತಮನುಧಾವತೀಮ್ ।
 ಕೋಶಂತಿಂ ರಾಮ ರಾಮೇತಿ ಹಾ ಸೀತೇ ಲಕ್ಷ್ಮಿನೇತಿ ಚ ॥೪೪
 ರಾಮಲಕ್ಷ್ಮಿಣಿತಾಧಂ ಸ್ವವಂತಿಂ ವಾರಿ ನೇತ್ಯಜಮ್ ।
 ಅಸಕ್ತಾ ಪ್ರೈಕ್ಷತ ಸ ತಾಂ ನೃತ್ಯಂತೀಮಿವ ಮಾತರಮ್ ॥ ೪೫
 ತಿಷ್ಯೇತಿ ರಾಜಾ ಚುಕೋಶ ಯಾಹಿ ಯಾಹೀತಿ ರಾಘವಃ ।
 ಸುಮಂತಸ್ಯ ಬಭೂವಾತ್ಯಾ ಚಕ್ರಯೋರಿವ ಊಂತರಾ ॥ ೪೬

ವಾಹನಾರೂಢರಾಗಿ ಸಂಚರಿಸುತ್ತಿದ್ದ ತಂದೆ ತಾಯಿಗಳು ಈಗ ಬೀದಿಯಲ್ಲಿ
 ನಡೆದು ಬರುವುದನ್ನೂ ಸುಖಿವಾಗಿದ್ದವರು ಮಹಾವ್ಯಾಸನದಿಂದ ನರಭುವುದನ್ನೂ
 ಕಂಡು ‘ಬೇಗ ನಡೆ, ಬೇಗನೆ’ ಎಂದು ಸಾರಥಿಯನ್ನು ತ್ವರೆ ಪಡಿಸಿದನು
 (೪೧). ಆ ಪ್ರರುಷ ಶ್ರೀಘನಿಗೆ ತಂದೆಚಾಯಿಗಳ ದುರವಸ್ಥೆಯನ್ನು ನೋಡುವುದು
 ದುಃಖಕರವಾಗಿತ್ತು. ಅಂತರ್ಶದಿಂದ ತಿವಿಯಲ್ಲಿಟ್ಟ ಆನೆಯಂತೆ ಹಿಂದಕ್ಕೆ
 ತಿರುಗಲಾರದೆ ಮುಂದೆ ಮುಂದೆ ಹೋಗಲಿಟ್ಟಿಸಿದನು (೪೨). ಹಸುವು ತನ್ನ
 ಕರುವನ್ನು ನೆನೆಸಿಕೊಂಡು ಮನಗೆ ಓಡುತ್ತ ಬರುವಂತೆ, ಪುತ್ರವಶ್ವಲೆಯಾದ
 ಕೌಸಲ್ಯೀಯ ರಥದ ಹಿಂದೆ ಅಳುತ್ತ ಓಡಿ ಓಡಿ ಬರುತ್ತಿದ್ದಳು. ‘ರಾಮಾ /
 ರಾಮಾ / ಸೀತೇ / ಲಕ್ಷ್ಮಿಣಾ’ ಎಂದು ಕೂಗುತ್ತಿದ್ದಳು (೪೩-೪೪). ಹೀಗೆ
 ರಾಮ ಲಕ್ಷ್ಮಿಣ ಸೀತೆಯರಿಗಾಗಿ ಕಣ್ಣೀರು ಸುರಿಸುತ್ತ ಅಳುತ್ತ ಕೂಗುತ್ತ
 (ಮುಗ್ರಿಸುತ್ತ ಕೈಬೀಸುತ್ತ) ಓಡುತ್ತ ಬರುತ್ತಿದ್ದ ಕೌಸಲ್ಯೀಯ ನೃತ್ಯಮಾಡುವಳೋ
 ಎಂಬಂತೆ ಕಾಣಿಸಿತು. ಅವಳನ್ನು ಶ್ರೀರಾಮನು ತಿರುಗಿ ತಿರುಗಿ ಅನೇಕ ಬಾರಿ
 ನೋಡಿದನು (೪೫). ರಥದ ಹಿಂದೆ ಓಡಿಬರುತ್ತಿದ್ದ ದಶರಥನ ‘ನಿಲ್ಲು’

ನಾಶೋಪಮಿತಿ ರಾಜಾನಮುಹಾಲಚೋಽ ಷಿ ವಕ್ಷ ಸ್ಥಿ ।

ಚರಂ ದುಃಖಸ್ಯ ಪಾಪಿಷ್ಟಮಿತಿ ರಾಮಸ್ತಮಬೀತ್ ॥ ೪೨

ರಾಮಸ್ಯ ಚ ವಚಃ ಕುರ್ವನ್ನಾಜಳಭ್ಯ ಚ ತಂ ಜನಮ್ ।

ಪ್ರಜತೋ ಷಿ ಹಯಾನ್ ಶೀಘ್ರಂ ಚೋದಯಾಮಾಸ ಸಾರಧಿಃ ॥ ೪೩

ಸ್ಯವರ್ತತ ಜನೋ ರಾಜೋ ರಾಮಂ ಕೃತ್ವಾ ಪ್ರದಕ್ಷಿಣಮ್ ।

ಮನಸಾಪ್ರಶ್ನವೇಗೈಶ್ಚ ನ ಸ್ಯವರ್ತತ ಮಾನುಷಮ್ ॥ ೪೪

ಯಮಿಷ್ಟೇತ್ ಪುನರಾಯಾಂತಂ ಸ್ಮಿನಂ ದೂರಮನುವಜೇತ್ ।

ಇತ್ಯಮಾತ್ರಾ ಮಹಾರಾಜಮೂಖುದರ್ಶರಭಂ ವಚಃ ॥ ೪೫

ತೇಷಾಂ ವಚಃ ಸರ್ವಗುಣೋಪಪನ್ಯಂ

ಪ್ರಸ್ತಿಸ್ಯಗಾತ್ಯ ಪ್ರವಣಾರೂಪಃ ।

ನಿಲ್ಲು' ಎಂದೂ ರಾಘವನು 'ನಡೆ ನಡೆ' ಎಂದೂ ಹೇಳುತ್ತಿರಲು ಸುಮಂತ್ರನ ಮನಸ್ಸು ಏರಡು ಗಾಲಿಗಳ ನಡುವೆ ಸಿಕ್ಕಿಕೊಂಡಂತೆ ದಿಗ್ಭೂತವಾಯಿತು (೪೬). ಆಗ ಶ್ರೀರಾಮನು "ಸುಮಂತ್ರ, ಆ ಮೇಲೆ ಮಹಾರಾಜನು ನಿನ್ನನ್ನು ಗದರಿಸಿದರೆ, ಆ ಗದ್ದಲದಲ್ಲಿ ಕೊಗಿದುದು ಕೇಳಿಸಲಿಲ್ಲವೆಂದು ಹೇಳಬಹುದು. ದುಃಖವನ್ನು ಚಿರಕಾಲ ವಿಲಂಬಿಸುವುದು ಬಹಳ ಕೆಟ್ಟಿದು (ಆದ್ದರಿಂದ ರಥವನ್ನು ಬಿಡಿಸು)" ಎಂದು ಹೇಳಿದನು (೪೭). ಆಗ ಸುಮಂತ್ರನು ಸುತ್ತಲೂ ಇದ್ದ ಜನರಿಗೆ ಸಮಾಧಾನ ಹೇಳಿ ದಾರಿಯನ್ನು ಬಿಡಿಸಿ, ಹೋಗುತ್ತಲೇ ಇದ್ದ ಕುದುರೆಗಳನ್ನು ಇನ್ನೂ ತ್ವರೆ ಪಡಿಸಿದನು. ರಾಜ ಸೇವಕರು ಶ್ರೀರಾಮನಿಗೆ ಪ್ರದಕ್ಷಿಣಾಕಾರವಾಗಿ ಬಂದು ವಂದಿಸಿದರು. ಜನರು ನಿಂತರೇ ಹೊರತು ರಾಮನೂಡನೆ ಹೋಗುತ್ತಿದ್ದ ಅವರ ಮನಸ್ಸಾಗಲಿ, ಬಾಪ್ರಧಾರೇಯಾಗಲಿ ನಿಲ್ಲಲಿಲ್ಲ (೪೮-೪೯). ಆ ಸಮಯದಲ್ಲಿ ಸಚಿವರು ದಶರಥನನ್ನು ಕುರಿತು "ಮಹಾರಾಜ, ಪ್ರಯಾಣಕಾಲದಲ್ಲಿ ಯಾರು ಬೇಗನೆ ಹಿಂದಿರುಗಿಬರಲೆಂದು ಬಯಸುತ್ತೇವೋ ಅವರನ್ನು ಕಳಿಸುತ್ತ ಬಹುದೂರ ಹೋಗಬಾರದು" ಎಂದು ಸಮಾಧಾನ ಹೇಳಿದರು (೪೦). ಸಚಿವರ ಹಿತವಚನವನ್ನು ಕೇಳಿ ರಾಜನು ಏನೂ ತೋರದೆ ತನ್ನ ಪತ್ನಿಯರೊಂದಿಗೆ ಅಲ್ಲಿಯೇ ನಿಂತನು. ಅವನ

ನಿಶಮ್ಯ ರಾಜ್ಯ ಕೃಪಣಃ ಸಭಾಯೋಽ

ವ್ಯವಸ್ಥಿತಸ್ಯಂ ಸುತಮೀಕ್ಷಮಾಣಃ ॥

೫೮

ಇತಿ ಶ್ರೀಮದ್ವಾಮಾಯಣೇ ಅಯೋಧ್ಯಾಕಾಂಡೇ ಚತ್ವಾರಿಂತಃ ಸರ್ಗಃ

ವಿಕಚತ್ವಾರಿಂತಃ ಸರ್ಗಃ

ನಗರಸಂಕೊನ್ನೇಭಿಃ

ತಸ್ಮಿಂಸ್ತ ಪುರುಷವಾಖ್ಯೇ ವಿನಿಯಾತೇ ಕೃತಾಂಜಲೌ ।

ಆರ್ಥತಬ್ರಿಹಿ ಥ ಸಂಜಞ್ಯ ಸ್ತ್ರೇಣಾಮಂತಃಪುರೇ ಮಹಾನ್ ॥ ೮

ಅನಾಭಸ್ಯ ಜನಾಂಸ್ಯ ದುರ್ಬಲಸ್ಯ ತಪಸ್ಸಿನಃ ।

ಯೋ ಗತಿಃ ಶರಣಂ ಚಾಸಿತಾ ಸ ನಾಭಃ ಕ್ಷಮು ಗಟ್ಟತಿ ॥ ೯

ದೇಹದಿಂದ ಬೆವರು ಸುರಿಯುತ್ತಿತ್ತು. ತನ್ನ ಮಗನು ಹೋದ ದಾರಿಯನ್ನೇ ಅತ್ಯಂತ ವಿಷಾದದಿಂದ ನೋಡುತ್ತಿದ್ದನು (೫೮).

ಇಲ್ಲಿಗೆ ಶ್ರೀಮದ್ವಾಮಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತನೇಯ ಸರ್ಗ

ಸರ್ಗ ೪೮

ಅಂತಃಪುರಸ್ತೀಯರ ವಿಲಾಪ. ದುಃಖಕುನಗಳು.

ಪುರುಷ ಶ್ರೀಷ್ವನಾದ ಶ್ರೀರಾಮನು (ತನ್ನ ಮಾತೆಯರಿಗೂ ತಂದೆಗೂ ನಮಸ್ಕರಿಸಿ) ವನಕ್ಕೆ ಹೋರಟು ಹೋಗಲು, ಇತ್ತು ಅಂತಃಪುರದಲ್ಲಿ ಶೋಕ ಸಂತಪ್ತರಾದ ಸ್ತೀಯರ ಹಾಹಾಕಾರವೆದ್ದಿತು. ಆ ಸ್ತೀಯರು “ಅಯೋಽಿ / ನಾವ ಅನಾಧರಾದೆವ. ನಮ್ಮ ಬಲವೆಲ್ಲಪೂ ಉಡುಗಿತು. ಶೋಚನೀಯರಾದೆವ. ನವುಗೆ ಗತಿಯಾಗಿ ದಿಕ್ಕಾಗಿ ಇದ್ದ ನವುಪ್ಪನು ಎಲ್ಲಿಗೆ

ನ ಕುಂದ್ರ ತ್ಯಫಿತಪ್ರೋ ಓ ಕೋಧನೀಯಾನಿ ವರ್ಜಯನ್ ।
ಕುದಾಣ್ ಪ್ರಮಾದಯನ್ ಸವಾನ್ ಸಮರುಃಖಃ ಕ್ಷ ಗಢತಿ ॥ ೩
ಕೌಶಲ್ಯಾಯಾಂ ಮಹಾತೇಜಾ ಯಥಾ ಮಾತರಿ ವರ್ತತೇ ।
ತಥಾ ಯೋ ವರ್ತತೇ ಸ್ತಾಸು ಮಹಾತ್ಯಾ ಕ್ಷ ನು ಗಢತಿ ॥ ೪
ಕೃಕೇಯ್ಯಾ ಕೃತ್ಯಮಾನೇನ ರಾಜ್ಞಾ ಸಂಚೋದಿತೋ ವನಮ್ ।
ಪರಿತ್ಯಾತಾ ಜನಸ್ಯಾಸ್ಯ ಪಗತಃ ಕ್ಷ ನು ಗಢತಿ ॥ ೫
ಅಹೋ ನಿಶ್ಚಯನೋ ರಾಜಾ ಜೀವಲೋಕಸ್ಯ ಸಂಪ್ರಯಮ್ ।
ಧರ್ಮಂ ಸತ್ಯವರ್ತತಂ ರಾಮಂ ವನಮಾಸೇ ಪ್ರವಶ್ಯತಿ ॥ ೬
ಇತಿ ಸವಾ ಮಹಿಷ್ಯಮ್ ವಿವರಾ ಇವ ಧೇನವಃ ।
ರುರುದುಶ್ರ್ವವ ದುಃಖಾತಾಃ ಸಸ್ವರಂ ಚ ವಿಷುಕುಶುಃ ॥ ೭

ಹೋಗುವನೋ / (೧-೨). ನಾವು ಗದರಿಸಿದರೂ ಹೋಪಿಸಿಹೊಂಡವನಲ್ಲ.
ನವುಗೆ ಕೋಪಬರುವ ಕೆಲಸವನ್ನು ವೂಡಿದವನೇ ಆಲ್ಲ.
ಹೋಪಬಂದವರೆಲ್ಲರಿಗೂ ಸಮಾಧಾನ ಹೇಳುತ್ತಿದ್ದನು. ನಮ್ಮ ಕಷ್ಟವನ್ನು ತನ್ನ
ಕಷ್ಟವೆಂದು ತಿಳಿದಿದ್ದ ರಾಮನು ಎಲ್ಲಿಗೆ ಹೋಗುವನೋ / ಆ ಮಹಾನುಭಾವನು
ತನ್ನ ಹಡೆದ ತಾಯಿಯಾದ ಕೌಸಲ್ಯೆಯಲ್ಲಿ ಹೇಗೆ ನಡೆದುಹೊಳ್ಳುತ್ತಿದ್ದನೋ,
ಹಾಗೆಯೇ ನಮ್ಮಲ್ಲಿ ನಡೆದುಹೊಳ್ಳುತ್ತಿದ್ದನಲ್ಲ / ಅಂಥ ಮಹಾತ್ಯಾನು ಎಲ್ಲಿಗೆ
ಹೋಗಬೇಕಾಯಿತು / (೨-೩). ಆತನು ನಮ್ಮನ್ನೂ ಈ ಜಗತ್ತನ್ನೂ ರಕ್ಷಿಸಬಿಲ್ಲ
ವೀರ. ಅಂಥವನನ್ನು ಕೃಕೇಯಿಯ ಪೀಡೆಗೆ ಸಿಕ್ಕಿ ಮಹಾರಾಜನು ವನಕ್ಕೆ
ಕಳಿಸಿಬಿಟ್ಟನಲ್ಲ / ಅವನು ಎಲ್ಲಿಗೆ ಹೋಗಬೇಕಾಗಿ ಬಂದಿತು / (೩). ಅಯೋ
/ ಈ ದಶರಥ ರಾಜನಿಗೆ ವಿವೇಕವಿಲ್ಲ. ಸಮಸ್ತ ಜೀವಿಗಳಿಗೂ ಪ್ರಿಯನಾಗಿ
ಧರ್ಮಿಷ್ಟನಾಗಿ ಸತ್ಯಸಂಧನಾಗಿರುವ ರಾಮನನ್ನು ವನವಾಸಕ್ಕೆ ಕಳಿಸುತ್ತಿದ್ದಾನೆ”
ಎಂದು ಮುರುಗಿದರು. ದಶರಥನ ಆ ಪತ್ತಿಯರೆಲ್ಲರೂ ಹೀಗೆ
ಹೇಳಿಹೊಳ್ಳುತ್ತ ಕರುವನ್ನು ಕಳಿದುಹೊಂಡ ಹಸುಗಳಂತೆ ಶೋಕಸಂತಪ್ತರಾಗಿ
ಕಣ್ಣೀರು ಸುರಿಸಿದರು. ಗೊಳೋ ಎಂದು ಗಟ್ಟಿಯಾಗಿ ಅತ್ಯರು (೪-೨).

ಸ ತಮಂತಃಪುರೇ ಘೋರಮಾರ್ತಿಶಬ್ದಂ ಮಹಿಷತಃಃ ।

ಪೃತ್ಯ ಶೋಕಾಭಿಸಂತಪ್ತಃ ಶುತ್ತಾ ಚಾಸಿತ್ವಾ ಸುದುಃಖಿತಃ ॥ ೫

ನಾಗಿಹೋತ್ಯಾಹೂಯಾಯಂತ ನಾಪಚನ್ ಗೃಹಮೇಧಿನಃ ।

ಅಕುವರನ್ ಪ್ರಜಾಃ ಕಾರ್ಯಂ ಸೂರ್ಯಶಾಂತರಧೀಯತ ॥ ೬

ವ್ಯಾಪಚನ್ ಕಬಲಾನಾಗ್ನಾ ಗಾವೋ ವತ್ತಾನ್ ಪಾಯಯನ್ ।

ಪೃತ್ಯಂ ಪ್ರಥಮಜಂ ಲಬ್ಧಾ ಜನನೀ ನಾಭ್ಯನಂದತ ॥ ೭

ತ್ರಿಶಂಕುಲೋಹಿತಾಂಗಶ್ಚ ಬೃಹಸ್ಪತಿಬುಧಾವಣಿ ।

ದಾರುಣಾಃ ಸೋಮಮಭೈತ್ಯ ಗ್ರಹಾಃ ಸರ್ವೇ ವ್ಯವಸ್ಥಿತಾಃ ॥ ೮

ನಕ್ಷತ್ರಾಣಿ ಗತಾಚ್ರಿಂಷಿ ಗ್ರಹಾಶ್ಚ ಗತತೇಜಸಃ ।

ವಿಶಾಖಾಸ್ತು ಸಧೂಮಾಶ್ಚ ನಭಸಿ ಪ್ರಚಕಾಶಿರೇ ॥ ೯

ಕಾಲಿಕಾನಿಲವೇಗೇನ ಮಹೋದಧಿರಿಪೂರ್ತಿತಃ ।

ರಾಮೇ ವನಂ ಪ್ರವಡತೇ ನಗರಂ ಪ್ರಚಾಲ ತತ್ ॥ ೧೦

ಮೋದಲೇ ಪೃತ್ಯ ಶೋಕದಿಂದ ಬೆಂದು ಹೋಗಿದ್ದ ದಶರಥ ರಾಜನಿಗೆ ಅಂತಃ ಪುರದಲ್ಲಿದ್ದ ಘೋರವಾದ ಈ ಹಾಹಾಹಾರರನ್ನು ಕೇಳಿ ದುಃಖವು ಉಮ್ಮೆಳಿಸಿತು (ಲ). ಆ ದಿನ ಅಯೋಧ್ಯಾನಗರದಲ್ಲಿದ್ದ ಆಹಿತಾಗ್ನಿಗಳು ಅಗ್ನಿ ಹೋತ್ರವನ್ನು ನಡೆಸಲಿಲ್ಲ. ಗೃಹಸ್ಥರು ಅಡಿಗೆ ಮಾಡಲಿಲ್ಲ. ಜನರು ಯಾವ ಕೆಲಸವನ್ನೂ ಮಾಡಲಿಲ್ಲ. ಸೂರ್ಯನು ಮರಿಯಾದನು. ಅನೆಗಳು ತಮ್ಮ ಆಹಾರವನ್ನು ಮುಟ್ಟಲಿಲ್ಲ. ಹಸುಗಳು ಕರುಗಳಿಗೆ ಹಾಲು ಕೊಡಲಿಲ್ಲ. ಆ ದಿನ ಚೊಚ್ಚಲು ಮಗನನ್ನು ಹಡೆದ ತಾಯಿಗೂ ಸಂತೋಷವಾಗಿಲ್ಲ (೯-೧೦). ತ್ರಿಶಂಕು ನಕ್ಷತ್ರ ಅಂಗಾರಕ ಬುದ ಬೃಹಸ್ಪತಿ ಮೋದಲಾದ ಗ್ರಹಗಳು (ವರ್ಕಗತಿಯಿಂದ) ಚಂದ್ರನಿಗೆ ಅಭಿಮುಖವಾಗಿ ಕೂರಾಹಸ್ತೇಯನ್ನು ಪಡೆದವು. ನಕ್ಷತ್ರಗಳು ತೇಜೋಹೀನಮಾದವು. ಗ್ರಹಗಳು ಕಳಿಗುಂದಿ ವಿಮಾಗದಲ್ಲಿ ಹೊರಟು ಹೋಗಿಸುತ್ತಿದಂತೆ ಆಕಾಶದಲ್ಲಿ ಮಲಿನವಾಗಿ ತೋರಿದವು (೧೧-೧೨). ಗಾಳಿಯ ವೇಗದಿಂದ ಪ್ರಪ್ರಸ್ತಬಧವಾದ ಮಹಾಸಾಗರದಂತೆ ಮೇಘಾಜಾಲವು ಆವರಿಸಿತು. ಶ್ರೀರಾಮನು ಅರಣ್ಯಕ್ಕೆ ಹೋಗಲು

ದಿಶಃ ಪರ್ಯಾಕುಲಾಃ ಸರ್ವಾಷ್ಟಿಮಿರೇಣೇವ ಸಂಪೃತಾಃ ।

ನ ಗ್ರಹೋ ನಾಪಿ ನಕ್ಷತ್ರಂ ಪ್ರಚಕಾಶೇ ನ ಕಂಬನ ॥ ೧೭

ಅಕಷ್ಮಾನ್ನಾಗರಃ ಸರ್ವೋ ಜನೋ ದೃಸ್ಯಮುಹಾಗಮತಾ ।

ಆಹಾರೇ ವಾ ವಿಹಾರೇ ವಾ ನ ಕಶ್ಮಿದಕರೋನ್ನನಃ ॥ ೧೮

ಶೋಕಪರ್ಯಾಯಸಂತಪ್ತಃ ಸತತಂ ದೀಪ್ತಾಮುಢ್ಣಾಸನ್ ।

ಅಯೋಧ್ಯಾಯಾಂ ಜನಃ ಸರ್ವಶ್ಯಾ ಕೋಶ ಜಗತೀಪತಿಮ್ರಾ ॥ ೧೯

ಬಾಷ್ಪಪರ್ಯಾಕುಲಮುಖೋ ರಾಜಮಾರ್ಗಗತೋ ಜನಃ ।

ನ ಹೃಮೋ ಲಕ್ಷ್ಯತೇ ಕಶ್ಮಿತ್ರಾ ಸರ್ವಃ ಶೋಕಪರಾಯಣಾಃ ॥ ೨೦

ನ ವಾತಿ ಪರವನಃ ಶೈತೋ ನ ಶೈ ಸೌಮ್ಯದರ್ಶನಃ ।

ನ ಸೂರ್ಯಸ್ವಪತೇ ತೋಕಂ ಸರ್ವಂ ಪರ್ಯಾಕುಲಂ ಜಗತ್ರಾ ॥ ೨೧

ಅನಧಿನಃ ಸುತಾಃ ಶ್ರೀಕಾಂ ಭತಾರೋ ಭಾತರಸ್ತಥಾ ।

ಸರ್ವೇ ಸರ್ವಂ ಪರಿತ್ಯಾಜ್ಯ ರಾಮಮೇಷಾನ್ವಚಂತಯನ್ ॥ ೨೨

ಅಯೋಧ್ಯಾನಗರವೇ ಕ್ಷೋಧಿಗೊಂಡಿತು. ದಿಕ್ಕಾಗಳಲ್ಲಿ ಕತ್ತಲೆ ಕುದಂತಾಗಿ ಸರ್ಕಲಪ್ರಾ ಅಸ್ತ್ರಘ್ರಷ್ಟಾಯಿತು. ಗ್ರಹಗಳು ಕಾಣಿಸಲಿಲ್ಲ. ನಕ್ಷತ್ರಗಳು ಮಿನುಗಲಿಲ್ಲ. ಯಾವುದೂ ಬೆಳಗಲಿಲ್ಲ (೧೨-೧೪). ನಗರ ವಾಸಿಗಳಾದ ಜನರೆಲ್ಲರೂ ಅನಿರೀಕ್ಷಿತವಾದ ವ್ಯಾಸನದಲ್ಲಿ ಮುಳುಗಿದರು. ಆಹಾರವಾಗಲಿ ವಿಹಾರವಾಗಲಿ ಯಾರ ಮನಸ್ಸಿಗೂ ಬೇಡವಾಯಿತು. ಅಯೋಧ್ಯೆಯಲ್ಲಿದ್ದ ಜನರೆಲ್ಲರೂ ಅತ್ಯಂತ ದುಃಖಿದಿಂದ ಬೆಂದು, ಒಂದೇ ಸಮನೆ ನಿಟ್ಟಿಸಿರು ಬಿಡುತ್ತ ದಶರಥ ರಾಜನನ್ನು ನಿಂದಿಸುತ್ತಿದ್ದರು (೧೫-೧೬). ಜನರು ರಾಜ ಬೀದಿಯಲ್ಲಿ ನೇರೆದು ಕಣ್ಣೀರು ಬಿಡುತ್ತಿದ್ದರು. ಹಣ್ಣದಿಂದಿರತಕ್ಕವನೋಬ್ಬನೂ ಕಾಣಿಸಲಿಲ್ಲ. ಎಲ್ಲರೂ ಶೋಕದಲ್ಲಿ ಮುಳುಗಿದ್ದರು. ಗಳಿಯೂ ತಂಪಾಗಿ ಬೀಸಲಿಲ್ಲ. ಚಂದ್ರನೂ ಸೌಮ್ಯನಾಗಿ ಕಾಣಿಸಲಿಲ್ಲ. ಸೂರ್ಯನು ತೋಕನ್ನು ಬೆಳಗಿಸಲಿಲ್ಲ. ಜಗತ್ತೇ ಅಸ್ತ್ರಘ್ರಷ್ಟಾಯಿತು. (೧೭-೧೮). ಮಹಿಳೆಗಳು ತಾಯಂದಿರನ್ನು ನೇಸಲಿಲ್ಲ. ಗಂಡಂದಿರ ಹೆಂಡತಿಯರನ್ನು ಆದರಿಸಲಿಲ್ಲ. ಸೋದರರು ಅಣ್ಣ ತಪ್ಪಂದಿರನ್ನು ಬಯಸಲಿಲ್ಲ. ಸರ್ಕಲರೂ ಸರ್ಕಲವನ್ನೂ

ಯೇ ತು ರಾಮಸ್ಯ ಸುಹೃದಃ ಸರ್ವೇ ತೇ ಮೂರ್ಖಚೀತಸಃ ।
ಶೋಕಭಾರೇಣ ಚಾಕ್ಷಾಂತಾಃ ಶಯನಂ ಸೃವ ಭೇಜರೇ ॥ ೨೦

ತತ್ಪ್ರಯೋಧಾ ರಹಿತಾ ಮಹಾತ್ಮನಾ
ವೃರಂದರೇಣೇವ ಮಹಿ ಸರ್ವವತಾ ।
ಉಬಾಲ ಫೋರಂ ಭಯಶೋಕಹೀಡಿತಾ
ಸನಾಗಯೋಧಾಶ್ವಗಣಾ ನನಾದ ಚ ॥

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ಏಕಚತ್ವಾರಿಂಶತ್ತ ಸರ್ಗ:

ವಚನಿ ಶ್ರೀರಾಮನನ್ನೇ ಚಿಂತಿಸುತ್ತಿದ್ದರು. ಶ್ರೀರಾಮನ ಮಿತ್ರರಿಗೆ ದಿಕ್ಕು ಶೋಚದಾಯಿತು. ಶೋಕಭಾರದಿಂದ ಕುಗ್ಗಿದರು. ಅವರು ಮಲಗಲೇ ಇಲ್ಲ (೨೯-೨೦). ಆಗ ಮಹಾತ್ಮನಾದ ಶ್ರೀರಾಮನು ಇಲ್ಲದ ಅಯೋಧ್ಯೆಯು ದೇವೇಂದ್ರನಿಲ್ಲದ ಪರ್ವತಸಹಿತವಾದ ಪೃಥ್ವಿಯಂತೆ ಶೋಚನೀಯವಾಯಿತು. ಅದು ಭಯಶೋಕಗಳಿಂದ ಕಳವಳಿಸಿತು. ಗಜಾಶ್ವಪದಾತಿಗಳ ಫೋರವಾದ ಆಕ್ರಂದನಧ್ವನಿಯು ಹರಡಿತು (೨೧).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತೊಂದನೆಯ ಸರ್ಗ

ದ್ವಿಚತ್ವಾರ್ಥಿಂಶಃ ಸರ್ಗಣಃ

ದಶರಥಾಕ್ಷಂದಃ

ಯಾವತ್ತು ನಿಯುತಸ್ತಸ್ಯ ರಚೋರೂಪಮದ್ಯಶ್ವತ । ೮
ನೈವೇಕ್ಷಾಷಾ ಕುವರಾಧಾವತ್ ಸಂಜಹಾರಾತ್ಮಭಕ್ಷಪೀ ॥

ಯಾವದಾಜಾ ಶಿಯಂ ಪ್ರತ್ಯಂ ಪಶ್ಯತ್ತತ್ಯಂತಧಾಮಿಕಮ್ । ೯
ತಾವದ್ವಾವರ್ಥತೇವಾಸ್ಯ ಧರಣ್ಯಂ ಪ್ರತಿರ್ಥನೇ ॥

ನ ಪಶ್ಯತಿ ರಚೋರಬ್ಯಸ್ಯ ಯದಾ ರಾಮಸ್ಯ ಭೂಮಿಃ । ೧೦
ತದಾತ್ಮಶ್ವ ವಿಷಣ್ಣಾಶ್ವ ಪಪಾತ ಧರಣೀತಲೇ ॥

ತಸ್ಯ ದಕ್ಷಿಣಮನ್ವಾಗಾತ್ ಕೌಸಲ್ಯಾ ಭಾಹುಮಂಗನಾ ।
ವಾಮಂ ಭಾಸ್ಯಾನ್ವಾಗಾತ್ ಪಾಶ್ವಂ ಕೈಕೇಯೀ ಭರತಪಿಯಾ ॥ ೧೧

ತಾಂ ನಯೀನ ಚ ಸಂಪನ್ಮೋ ಧರ್ಮೀಣ ವಿನಯೀನ ಚ ।
ಉವಾಚ ರಾಜಾ ಕೈಕೇಯೀಂ ಸಮೀಕ್ಷ್ಯ ವೃಧಿತೇಂದ್ರಿಯಃ ॥ ೧೨

ಸರ್ಗ್ಯಾ ೪೨

ಶ್ರೀರಾಮನು ವನಕ್ಕೆ ಹೋದ ಮೇಲೆ ದಶರಥನ ವಿಲಾಪ.

ಶ್ರೀರಾಮನು (ಅಯೋಧ್ಯೇಯನ್ನು ಬಿಟ್ಟು) ಹೋಗುತ್ತಿರುವಾಗ ರಥದ ಧಾಳಿಯು
ಹಾಣಿಸುತ್ತಿರುವವರೆಗೂ ದಶರಥನು ತನ್ನ ಕಣ್ಣಗಳನ್ನು ಬೇರೆಕಡೆಗೆ ತಿರುಗಿಸಲಿಲ್ಲ.
ಅತ್ಯಂತ ಧಾಮಿಕನಾದ ತನ್ನ ಶ್ರಿಯ ಪ್ರತ್ಯ ನನ್ನ ಆ ರಾಜನು ಈ ಲೋಕದಲ್ಲಿ
ಇನ್ನೂ ಸ್ವಲ್ಪ ಕಾಲ ನೋಡಲು ಸಹಾಯ ಮಾಡುತ್ತದೆಯೋ ಎಂಬಂತೆ ಧಾಳಿಯು
ಬಹಳ ಹೊತ್ತು ವ್ಯಾಪಿಸಿತ್ತು (೧-೨). ಅನಂತರ ಧಾಳಿಯು ಅಡಗಿತು. ಆದೂ
ಹಾಣಿದುತ್ತಾಗಲು ಮಹಾರಾಜನು ಆರ್ಥನಾಗಿ ದುಃಖದಿಂದ ನೇಲದ ಮೇಲೆ ಹಸಿದ್ದನು.
ಒಡನೆಯೇ ಕೌಸಲ್ಯಾಯ ಬಂದು ಅವನನ್ನು ಎತ್ತಿ ಹಿಡಿಯುವುದಕ್ಕಾಗಿ ಬಲಗೈಯನ್ನು
ಹಿಡಿದುಹೊಂಡಣಿ. ಕೈಕೇಯಿಯು ಅವನ ಎಡಷ್ಟಾಷ್ಟಕ್ಕೆ ಬಂದಣಿ (೩-೪). ಅಷ್ಟರಲ್ಲಿ
ನೀತಿವಂತನೂ ಧರ್ಮಶೀಲನೂ ಸಚ್ಚಿತನ್ನೂ

ಕೈಕೇಯಿ ಮಾ ಮಹಾಂಗಾನಿ ಸ್ತುತ್ಯೇಸ್ತಂ ದುಷ್ಪಚಾರಿಣೀ ।
ನ ಹಿ ತ್ವಾಂ ದುಷ್ಪಮಿಭ್ಯಾಮಿ ನ ಭಾಯಾ ನ ಚ ಬಾಂಧವೀ ॥೬
ಯೇ ಚ ತ್ವಾಮನುಜೀವಂತಿ ನಾಹಂ ತೇಷಾಂ ನ ತೇ ಮಮ ।
ಕೇವಲಾರ್ಥಪರಾಂ ಹಿ ತ್ವಾಂ ತ್ಯಕ್ತಧರ್ಮಾಂ ತ್ಯಜಾಮೃಹಮ್ ॥ ೨
ಅಗ್ನಹ್ಲಾಂ ಯಚ್ಚ ತೇ ಪಾಣಿಮಗ್ನಿಂ ಪರ್ಯಾಣಾಯಂ ಚ ಯತ್ ।
ಅನುಜಾನಾಮಿ ತತ್ತಮಸಮಸ್ಯಿನಾ ಲೋಕೇ ಪರತ್ ಚ ॥ ೩
ಭರತಶ್ವೀತಾ ಪ್ರತೀತಃ ಸ್ಯಾದ್ಯಾಜ್ಯಂ ಪಾಪ್ಯೇದಮವೃಯಮ್ ।
ಯಸ್ಸೇ ಸ ದದ್ಯಾತ್ ಪಿತ್ರಧರ್ಮಂ ಮಾಂ ಮಾ ತದ್ದತ್ತಮಾಗಮತ್ ॥ ೫
ಅಥ ರೇಣುಂಸಮುಧ್ಯಾಸ್ತಂ ತಮುತ್ವಾಪ್ಯ ನರಾಧಿಪಮ್ ।
ನ್ಯವರ್ತತ ತದಾ ದೇವಿ ಕೌಸಲ್ಯಾ ಶೋಕಕರ್ತಾ ॥ ೧೦

ಹತ್ಯೇವ ಬ್ರಾಹ್ಮಣಂ ಕಾಮಾತ್ ಸ್ವಾಪ್ಯಾಂಗಿಂಬಿವ ಪಾಣಿನಾ ।
ಅನ್ನತಪ್ಯತ ಧರ್ಮಾತ್ಮಾ ಪ್ರತ್ಯಂ ಸಂಚಂತ್ಯ ತಾಪಸಮ್ ॥ ೧೧

ಆದ ದಶರಥನು ವ್ಯಧಿಪಡುತ್ತ ಕೈಕೇಯಿಯನ್ನ ನೋಡಿ “ಮುಟ್ಟಬೇಡ ನನ್ನ ಮೈಯನ್ನು, ಎಲೇ ದುಷ್ಪೇ ನಿನ್ನನ್ನ ಕಣ್ಣತೆ ನೋಡಲೂ ನನಗೆ ಇಷ್ಟವಿಲ್ಲ. ನೀನು ನನ್ನ ಹಂಡತಿಯೂ ಅಲ್ಲ; ಬಂಧುವೂ ಅಲ್ಲ (ಇ-೬). ನಿನ್ನನ್ನು ನಂಬಿ ಬಧುಕತಕ್ಕವರ ಭಾಗಕ್ಕ ನಾನಿಲ್ಲ. ನನ್ನ ಭಾಗಕ್ಕ ಅವರೂ ಇಲ್ಲ. ನೀನು ಕೇವಲ ಸ್ತುತ್ಯಪರಾಯಣ. ಧರ್ಮವನ್ನು ತೊರೆದು ನಿಂತವಳು. ನಾನೂ ನಿನ್ನನ್ನು ತೊರೆದಿದ್ದೇನೇ. ನಿನ್ನ ಕೈಹಿಡಿದು ಅಗ್ನಿ ಪ್ರದಕ್ಷಿಣ ಮಾಡಿ ನಾನು ಗಳಿಸಿದ್ದ ಸಾಹು. ಅದರಿಂದ ಬರುವ ಏಹಿಕ ಆಮುಷ್ಯಿಕ ಸುಖಿಗಳಿಲ್ಲವನ್ನೂ ತ್ಯಜಿಸಿದ್ದೇನೇ (೨-೮). ಭರತನೇನಾದರೂ ಅಕ್ಷಯವಾದ ಈ ರಾಜ್ಯವು ತನಗೆ ಸಿಕ್ಕಿತೆಂದು ಸಂತೋಷ ಪಡುವುದಾದರೆ, ಅವನು ನನಗೋಷ್ಠರ ಪಿತ್ರತಪರಣಾದಿಗಳನ್ನು ಕೊಡಬೇಕಾದ್ದಿಲ್ಲ, ಕೊಟ್ಟರೂ ನನಗೆ ಸೇರದೆ ಹೋಗಲಿ” ಎಂದನು (೯). ಆ ಮೇಲೆ ಧಾರ್ಣಿನಿಂದ ಮಲಿನ ಶರೀರನಾಗಿದ್ದ ಮಹಾರಾಜನನ್ನು ಕೌಸಲ್ಯಾ ದೇವಿಯು ರೋದಿಸುತ್ತ ಎಬ್ಬಿಸಿ ಕರೆದುಕೊಂಡು ಅರಮನೆಯ ಕಡೆಗೆ ಹೋರಣಳು. ದಶರಥನು ತಾಪಮೇಷಣನ್ನ ಧರಿಸಿದ್ದ ತನ್ನ ಮಗನನ್ನೇ ಸೃಂಗಿಕೊಳ್ಳತ್ತ ಬ್ರಹ್ಮಹತ್ಯೆ ಮಾಡಿದೂ

ನಿವೃತ್ತಿಪ್ರವ ನಿವೃತ್ತಿಪ್ರವ ಸೀದತೋ ರಥವತ್ತ್ವಸು ।
ರಾಜ್ಯಾ ನಾತಿಬಭೋ ರೂಪಂ ಗೃಹ್ಯಾಂಶಮತೋ ಯಥಾ ॥ ೧೨
ವಿಲಲಾಪ ಚ ದುಃಖಾತ್ಮ: ಷಿಯಂ ಪ್ರತಮನುಸ್ಯರನ್ ।
ಸಗರಾಂತಮನುಪಾಪ್ತಂ ಬುದ್ಧಾಷ ಪ್ರತಮಧಾಬುವೀತ್ ॥ ೧೩
ವಾಹನಾನಾಂ ಚ ಮುಖಾನಾಂ ವಹತಾಂ ತಂ ಮಮಾತ್ತಜಮ್ ।
ಹದಾನಿ ಪಥಿ ದೃಶ್ಯಂತೇ ಸ ಮಹಾತ್ಮಾ ನ ದೃಶ್ಯತೇ ॥ ೧೪
ಯಃ ಸುಖೀಮೂಪಧಾನೇಮು ಶೀತೇ ಚಂದನರೂಪಿತಃ ।
ಎಜ್ಞಮಾನೋ ಮಹಾಹಾಭಿ: ಸ್ತ್ರೀಭಿಮರ್ಮ ಸುತೋತ್ತಮಃ ॥ ೧೫
ಸ ಸೂನಂ ಕೃಚಿದೇವಾದ್ಯ ವೃಷ್ಣಮೂಲಮುಪಾತ್ರಿತಃ ।
ಕಾಷ್ಟಂ ವಾ ಯದಿ ವಾಶಾನಮುಪಧಾಯ ಶಯಷ್ಯತೇ ॥ ೧೬
ಉತ್ತಾಸ್ಯತಿ ಚ ಮೇದಿನ್ಯಾ: ಕೃಪಣಃ ಪಾಂಸುಗುಂರಿತಃ ।
ವಿನಿಶ್ಚಯಸ್ನಾ ಪ್ರಸ್ವರಣಾತ್ ಕರೇಣಾನಾಮಿವರ್ವಭಃ ॥ ೧೭

ನಂತೆಯೂ ತಾನಾಗಿ ಕೈಯಿಂದ ಬೆಂಕಿಯನ್ನು ಮಟ್ಟಿದವನಂತೆಯೂ ಪಶ್ಚಾತ್ತಾಪದಿಂದ ಬೆಂದುಹೋಗುತ್ತಿದ್ದನು (೧೦-೧೧). ಶ್ರೀರಾಮನ ರಥವ ಹೋದ ದಾರಿಯನ್ನೇ ಹಿಂದಿರುಗಿ ಹಿಂದಿರುಗಿ ನೋಡುತ್ತ ದಾರಿಯಲ್ಲಿ ಕುಸಿದು ಬೀಳುತ್ತಿದ್ದನು. ಗ್ರಹಣ ಹಿಡಿದ ಸೂರ್ಯನಂತೆ ಅವನು ರೂಪಗೆಟ್ಟಿದ್ದನು. ತನ್ನ ಪ್ರಿಯ ಪ್ರತ್ಯನನ್ನು ನೆನೆದು ನೆನೆದು ಒಂದೇ ಸಮನೆ ಅಳುತ್ತಿದ್ದನು. ಅಷ್ಟಮೋತ್ತಿಗೆ ಶ್ರೀರಾಮನು ಅಯೋಧ್ಯಾ ನಗರದ ಎಲ್ಲೆಯನ್ನು ದಾಟಿ ಹೋಗಿರಬಹುದಂದು ತಿಳಿದು ಹೀಗೆ ಗೋಳಾಡಲಾರಂಭಿಸಿದನು (೧೨-೧೩) : “ಅಯೋಽಿ / ನನ್ನ ಕುಮಾರನನ್ನು ಕರೆದುಹೊಂಡು ಹೋದ ಕುದುರೆಗಳ ಹೆಚ್ಚಿಗಳು ರಸೆಯಲ್ಲಿ ಕಾಣುತ್ತಿವೆ. ಆ ಮಹಾತ್ಮನು ಮಾತ್ರ ಕಾಣಿಸುವುದಿಲ್ಲ. ನನ್ನ ಪ್ರತ್ಯನು ಚಂದನವನ್ನು ಲೇಪಿಸಿಹೊಂಡು, ಸುತ್ತಲೂ ಶ್ರೀಷ್ವರಾದ ಸ್ತ್ರೀಯರು ಡಾಮರವನ್ನು ಬೀಸುತ್ತಿರಲು, ಸುಖಿಕರವಾದ ಸುಪ್ರತ್ತಿಗೆಯಲ್ಲಿ ಮಲಗಿರುತ್ತಿದ್ದನಲ್ಲ / (೧೪-೧೫). ಅವನು ಇಂದು ಎಲ್ಲೆಯೋ ಒಂದು ಮರದ ಬುಡವನ್ನಾಶಯಿಸಿ ಮರದ ಕೊರಡನ್ನೊ ಕಲ್ಲನ್ನೊ ತಲೆಯ ಕೆಳಗಿಟ್ಟಿಹೊಂಡು ಮಲಗುವನು. ಗಿರಿನದಿಯ ಪಾಶ್ವದಲ್ಲಿ

ದಕ್ಷ ಹಿತಿ ಸೂನಂ ಪುರುಷಾ ದೀಪ್ರಭಾಹುಂ ವನೇಚರಾಃ ।
ರಾಮಮುತ್ತಾಯ ಗಚ್ಛಂತಂ ಲೋಕನಾಥಮನಾಥವತ್ ॥ ೧೮
ಸಾ ಸೂನಂ ಜನಕಸೈಷ್ವಾ ಸುತಾ ಸುಖಸದೋಚತಾ ।
ಕಂಟಕಾಕೃಮಣಕ್ಷಾಂತಾ ವನಮದ್ಯ ಗಮಿಷ್ಯತಿ ॥ ೧೯
ಅನಭಿಜ್ಞಾ ವನಾನಾಂ ಸಾ ಸೂನಂ ಭಯಮುಪೈಷ್ಯತಿ ।
ಶ್ರುಪದಾನದಿತಂ ಶ್ರುತ್ವಾ ಗಂಭೀರಂ ರೋಮಹರಣಮ್ ॥ ೨೦
ಸಕಾಮಾ ಭವ ಕೃತೀಯಿ ವಿಧವಾ ರಾಜ್ಯಮಾವಸ ।
ನ ಈ ತಂ ಪುರುಷವ್ಯಾಪ್ತಂ ವಿನಾ ಜೀವಿತುಮುತ್ತಹೇ ॥ ೨೧
ಇತ್ಯೇವಂ ವಿಲಪನ್ ರಾಜಾ ಜನೋಷೇನಾಭಿಸಂಪ್ರತಃ ।
ಅಪಣ್ಣಾತ ಇವಾರಿಷ್ಯಂ ಪ್ರವೇಶ ಗೃಹೋತ್ತಮಮ್ ॥ ೨೨
ಶೂನ್ಯಚಕ್ಷರಮವೇಶಾಂತಾಂ ಸಂಪೂರ್ಣಾಪಣದೇವತಾಮ್ ।
ಕ್ಷಾಂತದುರ್ಬಳಿದುಃಖಾತಾಂ ನಾತ್ಯಾತೋಪಾಪಥಾಮ್ ॥ ೨೩

ಮಲಗಿದ್ದು ಮೇಲೇಖುವ ಗಜರಾಜನಂತೆ (ಬೆಳಗಾದ ಮೇಲೆ) ನಿಟ್ಟುಸ್ಥಿರ ಬಿಡುತ್ತ ಮೈಯೀಲ್ಲ ಧೂಳಿ ಮುಸುಕಿ ನೆಲದಿಂದ ಏಳುವನು (೧೮-೧೯). ಎದ್ದು ಆಜಾನುಬಾಹುವಾಗಿ ಲೇಕನಾಥನಾಗಿದ್ದರೂ ಅನಾಥನಂತೆ ಹೋಗುತ್ತಿರುವ ರಾಮನನ್ನು ವನೇಚರಿ (ಕುತೊಹಲದಿಂದ) ನೋಡುವರು. ಜನಕರಾಜನ ಪ್ರೀಯ ಪ್ರತೀಯ ಸದಾ ಸುಖದಲ್ಲಿ ಬೆಳೆದವಳು. ಅವಳು ಮುಳ್ಳಗಳನ್ನು ತುಳಿದು ಒಳಲುತ್ತ ಇಂದು ಕಾಡಿಗೆ ಹೋಗುವಳು (೧೮-೧೯). ಅವಳಿಗೆ ಅರಣ್ಯದ ಪರಿಚಯವಿಲ್ಲ. ಮೈನವಿರೇಳಿಸುವ ಕೂರಮೃಗಗಳ ಫೋರ ಗಜನೆಯನ್ನು ಕೇಳಿ ಅದೆಷ್ಟು ಭಯಪಡುವಳೂ (೨೦). ಎಲೇ ಕೈಯಿಲ್ಲ, ನಿನ್ನ ಇಷ್ಟಿ ನಡೆಯಲಿ / ಮುಂಡೆಯಾಗಿ ರಾಜ್ಯವನ್ನಾಗುಳು / ಆ ಪುರುಷೋತ್ತಮನನ್ನು ಅಗಲಿದ ಮೇಲೆ ನಾನು ಬದುಕಲಾರೆ” ಎಂದು ರೋದಿಸುತ್ತ ಮೃತಸ್ವಾಸಮಾಡಿದವನಂತೆ ಸಂಕಟ ಪಡುತ್ತ ಅಮಂಗಳಕರವಾಗಿ ಕಾಣುತ್ತಿದ್ದ ಅರಮನೆಯನ್ನು ದಶರಥನು ಪರಿಜನರೊಡನೆ ಪ್ರವೇಶಿಸಿದನು (೨೧-೨೨). ಆಗ ಅಯೋಧ್ಯಾಪಟ್ಟಣಾದ ಚತುಷ್ಪಾಥಗಳೂ ಮನೆ ಬಾಗಿಲುಗಳೂ ಜನಶೂನ್ಯವಾಗಿದ್ದವು. ಅಂಗಡಿಗಳೂ

ತಾಮರೇಕ್ಕು ಪುರಿಂ ಸರ್ವಾಂ ರಾಮಮೇವಾನುಬಂತಯನ್ ।
ವಿಲಪನ್ ಪಾವಿಶದ್ರಾಜಾ ಗೃಹಂ ಸೂರ್ಯ ಇವಾಂಬುದಮ್ ॥ ೨೬
ಮಹಾಹೃದಮಿವಾಕ್ಷೋಭ್ಯಂ ಸುಪಕ್ಷೇನ ಹೃತೋರಗಮ್ ।
ರಾಮೇಣ ರಹಿತಂ ವೇಶ್ಯ ವೃದೇಹ್ಯಾ ಲಕ್ಷ್ಮಣೇನ ಚ ॥ ೨೭
ಅಥ ಗದ್ಯದಶಬ್ದಪ್ರಮು ವಿಲಪನ್ ಮನುಜಾಧಿಃ ।
ಉವಾಚ ಮೃದು ಮಂದಾಧರಂ ವಚನಂ ದೀನಮಸ್ತರಮ್ ॥ ೨೮
ಕೌಸಲ್ಯಾಯಾ ಗೃಹಂ ಶೀಷ್ಟಂ ರಾಮಮಾತುನ್ಯಯಂತು ಮಾಮ್
ನ ಹೃನ್ಯತ್ ಮಮಾಶ್ವಸೋ ಹೃದಯಸ್ಯ ಭವಿಷ್ಯತಿ ॥ ೨೯
ಇತಿ ಬುವಂತಂ ರಾಜಾನಮನಯನ್ ದ್ವಾರದಶಿಂನಃ ।
ಕೌಸಲ್ಯಾಯಾ ಗೃಹಂ ತತ್ತ ನ್ಯವೇಶ್ಯತ ವಿನಿತವತ್ ॥ ೩೦

ದೇವಾಲಯಗಳೂ ಮುಚ್ಚಿದ್ದವು. ಬಳಲಿದ್ದ ಕೆಲವು ದುರ್ಬಲರಾದ ಜನರು
ದುಃಖಿಸುತ್ತೆ ಅಲ್ಲಲ್ಲಿ ನಿಂತಿದ್ದರು. ರಾಜಬೀದಿಗಳಲ್ಲಿ ಕೂಡ ಜನರ ಸುಳಿದಾಟ
ಅತ್ಯಲ್ಪವಾಗಿತ್ತು (೨೯). ನಗರವೆಲ್ಲವೂ ಹಾಗೆ ಇದ್ದುದನ್ನು ನೋಡುತ್ತ ರಾಮನನ್ನೇ
ಚಿಂತಿಸುತ್ತೆ ವಿಲಪಿಸುತ್ತೆ, ಸೂರ್ಯನು ಮೋಡದಲ್ಲಿ ಮರೆಯಾಗುವಂತೆ
ದಶರಥರಾಜನು ಅರಮನೆಯನ್ನು ಹೊಕ್ಕಿನು (೨೫). ಮಹಾಸರ್ವವು
ಕಾವಲಾಗಿರುವ ಸರೋವರದುತೆ, ಶ್ರೀರಾಮನಿರುವಾಗ ಅರಮನೆಯು ಇನ್ನೊಬ್ಬರ
ಆಕ್ರಮಣಕ್ಕೆ ಅಶಕ್ಯವಾಗಿತ್ತು. ಈಗ ಗರುಡನು ಆ ಸರ್ವವನನ್ನು
ಅಪಹರಿಸಿದಂತಾಗಿತ್ತು. ಶ್ರೀರಾಮನೂ ಸೀತಾಲಕ್ಷ್ಮಣರೂ ಇಲ್ಲದೆ
ಶಾಂಕ್ವಾಗಿತ್ತು (೨೫). ಅಳುತ್ತಿದ್ದ ದಶರಥ ರಾಜನು ಗದ್ದಿಸುತ್ತ ಕುಗಿದ
ಸ್ಥರದಲ್ಲಿ ಮೆಲ್ಲಗೆ ದೈನ್ಯದಿಂದ “ರಾಮನ ತಾಯಿಯಾದ ಕೌಸಲ್ಯೇಯ ಮನೆಗೆ
ನನ್ನನ್ನು ಬೇಗನೆ ಕರೆದುಕೊಂಡು ಹೋಗಿರಿ. ಇನ್ನೆಲ್ಲಿಯೂ ನನ್ನ
ಹೃದಯಕ್ಕೆ ಶಾಂತಿಯಾಗದು” ಎಂದು ಹೇಳಿದನು. ಅವನ ಮಾತು
ಕೈಗೂಡದ ಶಾಂತಿಯ ಬಯಕೆಯನ್ನು ಸೂಚಿಸುವಂತಿತ್ತು (೨೮-೨೯). ಆಗ
ದ್ವಾರಪಾಲಕರು ರಾಜನನ್ನು ಕೌಸಲ್ಯಾ ಗೃಹಕ್ಕೆ ಕರೆದೊಯ್ದು

ತತ್ಸ್ವತ್ ಪ್ರವಿಷ್ಟಸ್ಯ ಕೌಸಲ್ಯಾಯಾ ನಿವೇಶನಮ್ | ೧೬
 ಅಧಿರಹ್ಯಾಪಿ ಶಯನಂ ಬಭೂವ ಲುಲಿತಂ ಮನಃ ||
 ಪೃತಿದ್ವಯವಿಹೀನಂ ಚ ಸ್ವಷಟ್ಯಾಪಿ ವಿವರ್ಚಿತಮ್ |
 ಅಪಶ್ಯಾದ್ವವನಂ ರಾಜಾ ನಷ್ಟಚಂದ್ರಮಿವಾಂಬರಮ್ || ೧೭
 ತಚ್ಯ ದೃಷ್ಟಾಂ ಮಹಾರಾಜೋ ಭುಜಮುದ್ರಮ್ ಏಯವಾನ್ |
 ಉಚ್ಯಿತಃ ಸ್ವರೇಣ ಚುಕೋತ ಹಾ ರಾಘವ ಜಹಾಸಿ ನೋ || ೧೮
 ಸುಖಿತಾ ಬತ ತಂ ಕಾಲಂ ಜೀವಿಷ್ಯಂತಿ ನರೋತ್ತಮಾಃ |
 ಪರಿಷ್ವಂಡಂತೋ ಯೇ ರಾಮಂ ದಕ್ಷ ಗೃತಿ ಪ್ರಸರಾಗತಮ್ || ೧೯
 ಅಥ ರಾತ್ಯಾಂ ಪ್ರಪನ್ನಾಯಾಂ ಕಾಲರಾತ್ಯಾಂ ಮಿವಾತ್ಯನಃ |
 ಅರ್ಥರಾತ್ಯೇ ದಶರಥಃ ಕೌಸಲ್ಯಾಮಿದಮಬ್ರವಿತ್ | ೨೦
 ರಾಮಂ ಮೇಗನುಗತಾ ದೃಷ್ಟಿರದ್ವಾಪಿ ನ ನಿವರ್ತತೇ |
 ನ ತ್ವಾ ಪಶ್ಯಾಮಿ ಕೌಸಲ್ಯೇ ಶಾಧು ಮಾಂ ಪಾಣಿನಾ ಸ್ವಂತ || ೨೧

ಪರಾಧೀನನಂತಿದ್ದ ಅವನನ್ನು (ಮಂಚದ ಮೇಲೆ) ಮಲಗಿಸಿದರು. ಕೌಸಲ್ಯೇಯ ಅಂತಃಪುರಕ್ಕೆ ಹೋಗಿ ಹಾಸಿಗೆಯಲ್ಲಿ ಮಲಗಿದರೂ ಆತನ ಮನಸ್ಸಿಗೆ ಶಾಂತಿ ದೊರೆಯಲ್ಲ. ಮನಸ್ಸು ಹೊಯ್ದಾಡುತ್ತಿತ್ತು (೨೮-೨೯). ಇಬ್ಬರು ಮಕ್ಕಳೂ ಸೋಸೆಯೂ ಬಿಟ್ಟು ಹೋದ ಅರಮನೆಯು ಚಂದ್ರನಿಲ್ಲದ ಶೂನ್ಯಾಕಾಶದಂತೆ ದಶರಥನಿಗೆ ಭಾಸವಾಗುತ್ತಿತ್ತು. ತಾನು ಏಿರನಾದ ಮಹಾರಾಜನಾಗಿದ್ದರೂ ದಶರಥನು ಅದೆಲ್ಲವನ್ನೂ ಜಾಪಿಸಿಕೊಂಡು ಸಂಕಟವನ್ನು ತಡೆಯಲಾರದೆ ಕೈಗಳನ್ನು ಎತ್ತಿ ‘ರಾಮಾ / ನಮಿಬ್ರರನ್ನೂ ಬಿಟ್ಟು ಹೋದೆಯಾ’ ಎಂದು ಗಟ್ಟಿಯಾಗಿ ಕೂಗಿಕೊಂಡನು (೨೦-೨೧). “ರಾಮನು ಹಿಂದಿರುಗಿ ಬಂದ ಮೇಲೆ ಯಾರು ಅವನನ್ನು ಕಣ್ಣಾರೆ ನೋಡಿ ಅಟಿಕೊಳ್ಳುವರೋ ಅವರೇ ಸುಖಿಗಳು. ಅಷ್ಟುಕಾಲ ಬದುಕಿರುವವರೇ ಪ್ರಶ್ನಾತ್ಮಕರು” ಎಂದನು (೨೨). ಹೀಗಿರಲು ದಶರಥನಿಗೆ ಕಾಳರಾತ್ರಿಯಂತಿದ್ದ ರಾತ್ರಿ ಬಂದಿತು. ಅರ್ಥರಾತ್ರಿಯಲ್ಲಿ ಅವನು ಕೌಸಲ್ಯೇಯನ್ನು ಕುರಿತು “ಕೌಸಲ್ಯೇ, ನನ್ನ ದೃಷ್ಟಿ ರಾಮನ ಹಿಂದೆ ಹೊರಟು ಹೋಯಿತು; ಇನ್ನೂ ಹಿಂದಕ್ಕೆ ಬರಲೇ ಇಲ್ಲ. ನನಗೆ ನೀನು ಕಾಣಿಸುವುದೇ ಇಲ್ಲ. ನನ್ನನ್ನು ಕೈಯಿಂದ ಸರಿಯಾಗಿ ಸ್ವರ್ತಿಸು” ಎಂದನು (೨೩-೨೪).

ತಂ ರಾಮಮೇವಾನುವಿಚಂತಯಂತಂ
ಸಮೀಕ್ಷ್ಯಾ ದೇವಿ ಶಯನೇ ನರೀಂದರ್ಮ್‌ ।
ಉಪ್ಯೋಪವಿಶಾಧಿಕಮಾತ್ರರೂಪಾ
ವಿನಿಶ್ಚಸಂತೀ ವಿಲಾಪ ಕೃಷ್ಣರ್ಮ್‌ ॥

ಇತಿ ಶ್ರೀಮದ್ಭಾವಾಯಃ ಅಯೋಧ್ಯಾಕಾಂಡೇ ದ್ವಿಬತ್ತಾರ್ಥಿಂಶಃ ಸರ್ಗ:

ತ್ರಿಚತ್ವಾರ್ಥಿಂಶಃ ಸರ್ಗ:

ಕೌಸಲ್ಯಾಪರಿದೇವಿತರ್ಮ

ತತಃ ಸಮೀಕ್ಷ್ಯಾ ಶಯನೇ ಸನ್ಯಂ ಶೋಕೇನ ಪಾಧ್ರಿವರ್ಮ್‌ ।
ಕೌಸಲ್ಯಾ ಪೃತ್ಯಶೋಕಾತಾ ತಮುವಾಟ ಮಹಿಂಪತಿರ್ಮ್‌ ॥

ರಾಘವೇ ನರಶಾದೂರ್ಲೇ ವಿಷಂ ಮುಕ್ತಾ ವಿಚಹ್ಯಾಗಾ ।
ವಿಚರಿಷ್ಯತಿ ಕೃಕೇಯೀ ನಿಮ್ಯಕ್ತೇವ ಹಿ ಹನ್ನಗೀ ॥

ಹೀಗೆ ದಶರಥನು ಹಾಸಿಗೆಯಲ್ಲಿ ಮಲಗಿ ರಾಮನ್ನೇ ನೆನೆದು ಹಂಬಲಿಸುತ್ತಿದ್ದನು.
ಕೌಸಲ್ಯಾ ದೇವಿಯು ಅವನ ಸಮೀಪದಲ್ಲಿ ಕುಳಿತು ಅತ್ಯಂತ ದುಃಖದಿಂದ ಅವನನ್ನು
ನೋಡಿ ನಿಟ್ಟುಸಿರುಬಿಡುತ್ತ ರೋದಿಸುತ್ತಿದ್ದಳು (೨೫).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತೇರಡನೆಯ ಸರ್ಗ
ಸರ್ಗ: ೪೫

ಕೌಸಲ್ಯೈಯು ದಶರಥನೊಡನೆ ತನ್ನ ದುಃಖವನ್ನು ತೋಡಿಕೊಳ್ಳುವುದು.

ಅನಂತರ ವಿಷಣ್ಣನಾಗಿ ಅಳುತ್ತ ಹಾಸಿಗೆಯ ಮೇಲೆ ಮಲಗಿದ್ದ ದಶರಥನನ್ನು
ನೋಡಿ, ಕೌಸಲ್ಯೈಯು ಪೃತ್ಯ ಶೋಕದಿಂದ ಹೀಡಿತಳಾಗಿ ಈ ರೀತಿಯಲ್ಲಿ
ಹೇಳಿದಳು : “ಮಹಾರಾಜ, ಹಟಿಲಬುದ್ಧಿಯ ಕೃಕೇಯಿಯು ಪರಷ ಶ್ರೀಷ್ವನಾದ
ರಾಮನ ಮೇಲೆ ತನ್ನ ವಿಷವನ್ನು ಕಾರಿದಳು. ಇನ್ನು

ವಿವಾಸ್ಯ ರಾಮಂ ಸುಭಗಾ ಲಬ್ಧಿಕಾಮಾ ಸಮಾಹಿತಾ ।

ತಾಸಯಿಷ್ಯತಿ ಮಾಂ ಭೂಯೋ ದುಷ್ಪಾಹಿರಿವ ವೇಶ್ಯನಿ ॥ ೩

ಅಥಾಸ್ಯಿಸ್ಯಾಸ್ಯಾಗರೇ ರಾಮಶ್ಚರನ್ ಭೀಕ್ಷಣಂ ಗೃಹೇ ವಸೇತ್ ।

ಕಾಮಕಾರೋ ವರಂ ದಾತುಮಹಿ ದಾಸಂ ಮಮಾತ್ತಜಮ್ ॥ ೪

ಪಾತಯಿತ್ಯಾ ತು ಕೃಕೇಯಾ ರಾಮಂ ಸಾಫಾದ್ಯಧೇಷ್ಯತಃ ।

ಪ್ರವಿದೋ ರಕ್ಷಸಾಂ ಭಾಗಃ ಪರ್ವತೀವಾಹಿತಾಗ್ನಿನಾ ॥ ೫

ಗಜರಾಜಗತಿರ್ವಿರೋ ಮಹಾಬಾಹುಧರಸುಧರಃ ।

ವನಮಾವಿಶತೇ ಸೂನಂ ಸಭಾಯ್ಯಃ ಸಹಲಕ್ಷ್ಯಣಃ ॥ ೬

ವನೇ ತ್ವದ್ಯಷ್ಟಾದುಃಖಾನಾಂ ಕೃಕೇಯನುಮತೇ ತ್ವಯಾ ।

ತ್ವಕ್ತಾನಾಂ ವನವಾಸಾಯ ಕಾ ಸ್ವಾಪಣಾ ಭವಿಷ್ಯತಿ ॥ ೭

ಪ್ರೋರಯನ್ನು ಬಿಟ್ಟಿ ಸರ್ವಿಣಿಯಂತೆ ಮೇರಯುವಳು (೧-೨). ರಾಮನನ್ನು ಕಾಡಿಗೆ ಅಟ್ಟಿ ಧನ್ಯಾಳಾದಳು. ತನ್ನ ಇಷ್ಟವು ಸಿದ್ಧಿಸಿತೆಂದು ಸಂತುಷ್ಟಾಳಾದಳು. ಮನೆಯಲ್ಲಿ ಸೇರಿಕೊಂಡ ಕಿಟ್ಟಿಹಾವಿನಂತೆ ಇನ್ನು ಮುಂದೆ ನನ್ನನ್ನು ಬೆದರಿಸುವಳು (೩). ಒಂದು ವೇಳೆ ರಾಮನು ಈ ಪಟ್ಟಣದಲ್ಲಿ ತಿರುಪೆಬೇಡಿ ತಂದು ಜೀವಿಸುತ್ತ ಮನೆಯಲ್ಲಿರಬಹುದೆಂದೂ ಅಥವಾ ಅವಳಿಗೆ ದಾಸನಾಗಿ ನನ್ನ ಮಗನು ಸೇವ ಮಾಡಬೇಕೆಂದೂ ಕೇಳಿದ್ದರೆ ಹೂಡ, ಅಂಥ ವರವನ್ನೂ ಹೊಡುವುದು ಎಷ್ಟೋ ಸಮ್ಮತವಾಗಿತ್ತು (೪). ಆದರೆ ಕೃಕೇಯಿಯ ರಾಮನನ್ನು ಮನೆಯಿಂದ ಹೊರಡಿಸಿ ಅವನನ್ನು ಯಥೇಷ್ಟವಾಗಿ ರಾಕ್ಷಸರ ಪಾಲುಮಾಡಬೇಕೆಂದು ಉದ್ದೇಶಿಸಿದಳು. ಅಹಿತಾಗ್ನಿಯ ಪರ್ವತಾಲಂದಲ್ಲಿ ರಾಕ್ಷಸರಿಗೆ ಆಹುತಿಯನ್ನು ಹೊಡುವಂತೆ ರಾಮನಿಗೆ ‘ರಕ್ಷಸಾಂ ಭಾಗೋಽಸಿ’ ಎಂದು ಬಿಟ್ಟಳು (೫). ಆಜಾನುಬಾಹುವಾದ ಆ ವೀರನು ಧನುಧಾರಿಯಾಗಿ ಗಜರಾಜನಂತೆ ಹೆಜ್ಜೆಯನ್ನಿಡುತ್ತ ತನ್ನ ಪತ್ತಿಯನ್ನೂ ಲಕ್ಷ್ಯಣನನ್ನೂ ಕರೆದುಕೊಂಡು ಆಡವಿಯಲ್ಲಿ ಹೋಗುತ್ತಿರಬಹುದು. ಆ ಮೂವರೂ ಅಡವಿಯ ಕಷ್ಟಗಳನ್ನು ಅರಿಯದವರು. ಕೃಕೇಯಿಯ ಮಾತಿಗೆ ಒಟ್ಟಿನೀನು ಅವರನ್ನು ವನವಾಸಕ್ಕೆ ದೂಡಿದೆಯಲ್ಲ / ಅವರ ಗತಿ ಏನಾಗ

ತೇ ರತ್ನಹೀನಾಪ್ತರುಣಾಃ ಘಲಕಾಲೇ ವಿವಾಸಿತಾಃ ।
 ಕಥಂ ವತ್ಸ್ಯಾತಿ ಕೃಪಣಾಃ ಘಲಮೂಲೀಃ ಕೃತಾಶನಾಃ ॥ ೪
 ಅಪೀದಾನಿಂ ಸ ಕಾಲಃ ಸ್ಯಾನ್ಯಮ ಶೋಕಕ್ಷಯಃ ಶಿವಃ ।
 ಸಭಾಯ್ಯಂ ಯತ್ ಸಹ ಭೂತ್ ಪಶ್ಯೈಯಮಿಹ ರಾಘವಮ್ ॥ ೫
 ಸುಪ್ತ್ಯೈವೋಪಸ್ಥಿತ್ಯಾ ಏರ್ ಕದಾಯೋಧ್ಯಾಂ ಗಮಿಷ್ಯತಃ ।
 ಯಶಸ್ವಿನೀ ಹೃಷ್ಯಜನಾ ಸೂಭ್ರತದ್ವಜಮಾಲನೀ ॥ ೬
 ಕದಾ ಪೈಕ್ಷ್ಯ ನರವ್ಯಾಘಾವರಣಾತ್ ಪ್ರಸರಾಗತ್ಯಾ ।
 ನಂದಿಷ್ಯತಿ ಪುರೀ ಹೃಷ್ಯಾ ಸಮುದ್ರ ಇವ ಪರ್ವತಿ ॥ ೭
 ಕದಾಯೋಧ್ಯಾಂ ಮಹಾಬಾಹುಃ ಪುರಿಂ ಏರಃ ಪ್ರವೇಕ್ಷ್ಯತಿ ।
 ಪುರಸ್ಟತ್ಯಾ ರಥೇ ಸೀತಾಂ ವೃಷಭೋ ಗೋವಧೂಮಿವ ॥ ೮
 ಕದಾ ಪಾಣಿಸಹಪಾಣಿ ರಾಜಮಾರ್ಗೇ ಮಮಾತ್ಯಜೌ ।
 ಲಾಜ್ಯರವಕಿರಷ್ಯಂತಿ ಪ್ರವಿಶಂತಾವರಿಂದಮ್ ॥ ೯

ಬಹುದು? (೬-೭). ಆ ತರುಣಿಗೆ ಇದು ಸುಖಭೋಗಗಳನ್ನು ಅನುಭವಿಸಬೇಕಾದ ಕಾಲ. ಇಂಥ ಕಾಲದಲ್ಲಿ ಉತ್ತಮ ಭೋಗವಸ್ತುಗಳನ್ನು ಕಸಿದುಹೊಂಡು ಅವರನ್ನು ಕಾಡಿಗೆ ಅಟ್ಟಿದ್ದಾಯಿತು. ಕಾಡು ಹಣ್ಣುಗಳನ್ನೂ ಬೇರುಗಳನ್ನೂ ತಿಂದುಹೊಂಡು ದೀನರಾಗಿ ಅವರು ಬಾಳುವುದು ಹೇಗೆ? (೮). ನನ್ನ ಶೋಕವು ಪರಿಹಾರವಾಗುವ ಶುಭಕಾಲವು ಈಗಲೇ ಬಂದಿತೆ? ರಾಮನು ತನ್ನ ಪತ್ನಿಯನ್ನೂ ತಮ್ಮನನ್ನೂ ಜೋತಿಗೂಡಿ ಬರುವುದನ್ನು ನೋಡುವನೆ? ಮಲಗಿದ್ದು ಎದ್ದು ಬಂದವರಂತೆ ಆ ಇಬ್ಬರು ಏರರು ಅಯೋಧ್ಯೇಗೆ ಪುನಃ ಯಾವಾಗೆ ಬರುವರೋ / ವನವಾಸದ ಅವಧಿಯು ಬೇಗನೆ ಕಳೆದು ಹೋಗಬಾರದೆ / ಜನರು ಆನಂದದಿಂದ ಮಂಗಳ ದ್ವಿಜಗಳನ್ನು ಕಟ್ಟಿ ನಗರವನ್ನು ಅಲಂಕರಿಸುವ ಕಾಲ ಎಂದಿಗೆ ಬರುವುದೋ / (೬-೮). ಆ ನರಶ್ರೀಷ್ಟರು ಅರಣ್ಯದಿಂದ ಹಿಂದಿರುಗಿ ಬಂದುದನ್ನು ನೋಡಿ ಅಯೋಧ್ಯೇಯ ಯಾವಾಗ ಆನಂದಿಸುವುದೋ / ಪರ್ವತಾಲದ ಸಮುದ್ರದಂತೆ ಉಬ್ಬವುದೋ / ವನಹಾಬಾಹುವಾದ ರಾಮನು ಧೇನುಸಹಿತವಾದ ವೃಷಭದರಂತೆ ಸೀತೆಯೋಡನೆ ರಥದಲ್ಲಿ ಕುಳಿತು ಈ ಪಟ್ಟಣವನ್ನು ಯಾವಾಗ ಪ್ರವೇಶಿಸುವನೋ / (೯-೧೦). ಶತ್ರುಸಂಹಾರಕರಾದ ನನ್ನ ಇಬ್ಬರು

ಪ್ರವಿಶಂತೋ ಕದಾಯೋಧ್ಯಾಂ ದಷ್ಟಾ ಮಿ ಶುಭಕುಂಡಲೋ ।
ಉದಗಾಯುಧನಿಸ್ತಿಂಶೋ ಸಹ್ಯಂಗಾವಿವ ಪರ್ವತೋ ॥ ೧೪

ಕದಾ ಸುಮನಸಃ ಕನ್ಯಾ ದ್ವಿಜಾತೀನಾಂ ಫಲಾನಿ ಚ ।
ಪ್ರವಿಶಂತ್ಯೈ ಪುರಿಂ ಹೃಪ್ರಾಃ ಕರಿಷ್ಯಂತಿ ಪ್ರದಕ್ಷಿಣಮ್ ॥ ೧೫

ಕದಾ ಪರಿಣತೋ ಬುದ್ಧಾ ವಯಸಾ ಚಾಮರಪ್ರಭಃ ।
ಅಭ್ಯುಪ್ರೇಷ್ಯತಿ ಧರ್ಮಜ್ಞಾತಿವರ್ಷ ಇವ ಲಾಲಯನ್ ॥ ೧೬

ನಿಸ್ಪಂಶಯಂ ಮಯಾ ಮನ್ಯೈ ಪುರಾ ಏರ ಕದಯಾಯಾ ।
ಹಾತು ಕಾಮೇಷು ವತ್ಸೇಷು ಮಾತ್ಯಣಾಂ ಶಾತಿತಾಃ ಸ್ತನಾಃ ॥ ೧೭

ಸಾಹಂ ಕೌರಿವ ಸಿಂಹೇನ ವಿವತ್ಸಾ ವತ್ಸಲಾ ಕೃತಾ ।
ಕೃಕೇಯಾ ಪುರುಷವ್ಯಾಪ್ತ ಬಾಲವತ್ಸೇವ ಗೌರ್ಬಾಲಾತ್ ॥ ೧೮

ನ ಹಿ ತಾಪದ್ಮಣೀಜುರಷ್ಯಂ ಸರ್ವಶಾಸ್ತ್ರವಿಶಾರದಮ್ ।
ಏಕಪ್ರತಾ ಏನಾ ಪ್ರತಮಹಂ ಜೀವಿತಮುತ್ತಹೇ ॥ ೧೯

ಪ್ರತ್ಯರೂ ರಾಜಬೀದಿಯಲ್ಲಿ ಬರುವಾಗ ಸಾವಿರಾರು ಜನರು ಸೇರಿ ಎಂದು ಅವರ ಮೇಲೆ ಅರಳನ್ನು ಬೀರುವರೋ / ಉತ್ತಮವಾದ ಕರ್ಣಕುಂಡಲಗಳನ್ನು ಧರಿಸಿ ಘೋರವಾದ ಧನುಃಖಿತ್ವಗಳನ್ನು ಹಿಡಿದು, ಶಿಖರಗಳಿಂದ ಕೂಡಿದ ಎರಡು ಗಿರಿಗಳಂತೆ ಪ್ರರ ಪ್ರವೇಶವನ್ನು ಮಾಡುವ ರಾಮಲಕ್ಷ್ಮಿರನ್ನು ಎಂದು ನೋಡುವೇನೋ / (೧೯-೨೪). ಯಾವಾಗ ಹೆಣ್ಣು ಮಕ್ಕಳು ವಿಪ್ರರಿಗೆ ಹೆಣ್ಣು ಹೂಗಳನ್ನು ಅರ್ಧಿಸುತ್ತೇ ಆನಂದದಿಂದ ನಗರ ಪ್ರದಕ್ಷಿಣೆ ಮಾಡುವರೋ / ಧರ್ಮಜ್ಞಾನಾಗಿ ದೇವತೆಯಂತೆ ಬೆಳಗುತ್ತಿರುವ ನನ್ನ ರಾಮನು, ಜಾನ್ಮಾನದಲ್ಲಿಯೂ ವಯಸ್ಸಿನಲ್ಲಿಯೂ ಬೆಳೆದಿದ್ದರೂ ಮೂರು ವರ್ಷದ ಹುಡುಗನಂತೆಲಲ್ಲಿಯಾದುತ್ತ ಯಾವಾಗ ನನ್ನ ಬಳಿಗೆ ಬರುವೇನೋ / (೨೫-೨೬). ಮಹಾರಾಜ, ಪಾಂಚಷ್ಟಾದ ನಾನು ಪೂರ್ವಜನ್ಯದಲ್ಲಿ, ಕರುಗಳು ಹಾಲನ್ನು ಹುಡಿಯಲು ಹೋದಾಗ ಅಪ್ಯಾಗಳ ತಾಯಂದಿರ ಮೊಲೆಗಳನ್ನಿಃಸಂದೇಹವಾಗಿ ಅಪ್ಯಾಗಳಿಂದ ಬೇರೆ ಮಾಡಿರಬೇಕು. ಆದ್ದರಿಂದಲೇ ಮಗನಿಗಾಗಿ ಹಾತೋರೆಯುವ ನನ್ನನ್ನು ಕೈಕೇಯಿಯು ಮಗನಿಂದ ಅಗಲಿಸಿದಳು. ಸಿಂಹಪ್ರ ನುಗ್ಗಿ ಬಂದು ಹಸುವಿನ ಎಳೀಯು ಕರುವನ್ನು ಅಪಹರಿಸಿದಂತೆ ವರಾಡಿದಳು (೨೭-೨೮). ನನಗೆ ಇರತಕ್ಕವನು ಒಬ್ಬನೇ ಮಗ. ಅಷ್ಟು ಗುಣಶಾಲಿಯಾಗಿ ಸರ್ವಶಾಸ್ತ್ರ

ನ ಹಿ ಮೇ ಜೀವಿತೇ ಕಂಚತ್ ಸಾಮರ್ಥ್ಯವಿಹ ಕಲ್ಪತೇ ।
ಅಪಶ್ಯಂತಾಃ ಸ್ತಿಯಂ ಪ್ರತಂ ಮಹಾಬಾಹುಂ ಮಹಾಬಲಮ್ ॥ ೨೦

ಅಯಂ ಹಿ ಮಾಂ ದೀಪಯತೇ ಸಮುತ್ತಿತ-
ಸ್ತನೂಜಶೋಕಪ್ರಭವೋ ಹುತಾಶನಃ ।
ಮಹಿಮಾಂ ರಶ್ಮಿಭರುದಧತಪ್ರಭೋ
ಯಥಾ ನಿದಾಷೇ ಭಗವಾನ್ ದಿವಾಕರಃ ॥ ೨೧
ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ತ್ರಿಭತ್ವಾರ್ಥಿಂಶಃ ಸರ್ಗ:

ವಿಶಾರದನಾದ ಆ ಮಗನನ್ನು ಅಗಲಿದ ಮೇಲೆ ನನಗೆ ಬದುಕಿರುವ ಇಚ್ಛೆ ಇಲ್ಲ. ಮಹಾಬಾಹುವೂ ಮಹಾಶೂರನೂ ಆದ ಆ ಪ್ರಿಯಪ್ರತನನ್ನು ನೋಡದೆ ನನ್ನಲ್ಲಿ ಬದುಕುವ ಸಾಮರ್ಥ್ಯವಿಲ್ಲ (೧೯-೨೦). ಪ್ರತ್ಯ ಶೋಕದಿಂದ ಹುಟ್ಟಿದ್ದ ಚೆಂಕಿಯು ನನ್ನನ್ನು ದಹಿಸುತ್ತಿದೆ. ಚೇಸಿಗೆಯಲ್ಲಿ ಉಗ್ರವಾದ ಪ್ರಭೇಯನ್ನು ಬೀರುವ ಸೂರ್ಯನು ಕಿರಣಗಳಿಂದ ಭೂಮಿಯನ್ನು ಸುದುವಂತೆ ಸುದುತ್ತಿದೆ” ಎಂದಳು (೨೧).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತು ಮೂರನೇಯ ಸರ್ಗ

ಚತುರ್ಭೂರಿಂಶಃ ಸರ್ಗಣಃ

ಸುಮಿತ್ರಾಭಾಸನಮ್

ವಿಲಪಂತಿಂ ತಥಾ ತಾಂ ತು ಕೌಸಲ್ಯಾಂ ಪ್ರಮದೋತ್ತಮಾಮ್ |
ಇದಂ ಧರ್ಮೇ ಸ್ಥಿತಾ ಧರ್ಮಂ ಸುಮಿತ್ರಾ ವಾಕ್ಯಮುಖೀತ್ | |
ತಷಾಯೇ ಸದ್ಗುಣೀಯುರ್ಕುಃ ಪ್ರತಃ ಸ ಪುರುಷೋತ್ತಮಃ |
ಈ ತೇ ವಿಲಪಿತೇನೆವಂ ಕೃಪಣಂ ರುದಿತೇನ ವಾ || ೨
ಯಸ್ತವಾಯೇ ಗತಃ ಪುತ್ತಸ್ತಕ್ಷಾ ರಾಜ್ಯಂ ಮಹಾಬಲಃ |
ಸಾಧು ಕುರ್ವಣ್ಣಹಾತ್ಯಾನಂ ಒತರಂ ಸತ್ಯವಾದಿನಮ್ || ೩
ಶಿವ್ಯರಾಚರಿತೇ ಸಮೃಂ ಶಶ್ವತ್ ಪ್ರೇತ್ಯಫಲೋದಯೇ |
ರಾಮೋ ಧರ್ಮೇ ಸ್ಥಿತಃ ಶ್ರೇಮೋ ನ ಸ ಶೋಚಃ ಕದಾಚನ || ೪
ವರ್ತತೇ ಚೋತ್ತಮಾಂ ಷೃಂತಿಂ ಲಕ್ಷ್ಮೀಽಂಖಿನ್ ಸದಾನಭಃ |
ದಯಾವಾಸ್ ಸರ್ವಭೂತೇಷು ಲಾಭಸ್ತಸ್ಯ ಮಹಾತ್ಮನಃ || ೫

ಸರ್ಗಣ ಒಳ

ಸುಮಿತ್ರೀಯ ಕೌಸಲ್ಯೀಗೆ ಸಮಾಧಾನ ಹೇಳುವುದು.

ಹೀಗೆ ಮಹಿಳೆಯರಲ್ಲಿ ಉತ್ತಮಳಾದ ಕೌಸಲ್ಯೀಯು ವಿಲಪಿಸುತ್ತಿರಲು,
ಧರ್ಮಶೀಲಳಾದ ಸುಮಿತ್ರೀಯು ಅವಳನ್ನು ಕುರಿತು ಧರ್ಮಯುಕ್ತವಾದ
ಮಾತಿನಿಂದ ಸಮಾಧಾನ ಹೇಳಿದಳಿ : “ಆಯ್, ಸದ್ಗುಣಪೂರ್ಣನಾದ ನಿನ್ನ
ಪ್ರತಿನು ಪುರುಷರಲ್ಲಿ ಶೈಷ್ವ ನೆನಿಸಿಕೊಂಡಿದ್ದಾನೆ. ನೀನು ಹೀಗೆ ದೈನ್ಯದಿಂದ
ದುಃಖವನ್ನು ತೋಡಿಕೊಳ್ಳುವುದೇಕ? ಅಳುವುದೇಕ? (೧-೨).
ಮಹಾಬಲಾಧ್ಯನಾದ ನಿನ್ನ ಮಗನು ಮಹಾತ್ಮನಾದ ತನ್ನ ತಂದೆಯನ್ನು
ಸತ್ಯಸಂಧನೆಂದು ಸ್ಥಿರ ಪಜಿಸುವುದಕ್ಕಾಗಿ ರಾಜ್ಯವನ್ನು ತ್ಯಜಿಸಿ ಹೋಗಿದ್ದಾನೆ.
ಆಯ್, ರಾಮನು ಪರಲೋಕದಲ್ಲಿಯೂ ಶಾಶ್ವತಭಲವನ್ನು ಕೊಡತಕ್ಕ
ಶಿಷ್ವಾಚಾರದಲ್ಲಿ ದೃಢವಾಗಿ ನಿಂತಿದ್ದಾನೆ. ಧರ್ಮನಿಷ್ಠನಾದ ಆ ಮಹಾ
ಪುರುಷನಿಗಾಗಿ ಶೋಕಿಸುವುದು ಎಂದಿಗೂ ಸರಿಯಲ್ಲ (೨-೩). ಲಕ್ಷ್ಮೀಣನು
ಸಮಸ್ತ ಪ್ರಾಣಿಗಳಲ್ಲಿಯೂ ದಯಾಶಾಲಿ. ಅವನು ರಾಮನ ವಿಷಯದಲ್ಲಿ

ಅರಣ್ಯವಾಸೇ ಯದ್ದುಃಖಿಂ ಜಾನಕೀ ವೈ ಸುಖೋಚಿತಾ ।
 ಅನುಗಢ್ಟತಿ ವೈದೇಹೀ ಧರ್ಮಾತ್ಮಾನಂ ತವಾತ್ತೈಜಮ್ ॥ ೬
 ಕೀರ್ತಿಭೂತಾಂ ಪತಾಕಾಂ ಯೋ ಲೋಕೇ ಭೂಮಯತಿ ಪ್ರಭುಃ ।
 ದಮಸತ್ಯವತಧನಃ ಕಂ ನ ಪ್ರಾಪ್ತಸ್ವವಾತ್ತೈಜಃ ॥ ೭
 ವೃಕ್ಷಂ ರಾಮಸ್ಯ ಏಜಾಹಿಯ ಶಾಚಂ ಮಾಹಾತ್ಮ್ಯಮುತ್ತಮವ್ ।
 ನ ಗಾತ್ರಮಂಶುಭಿಃ ಸೂರ್ಯಃ ಸಂತಾಪಯಿತುಮಹಾತಿ ॥ ೮
 ಶಿವಃ ಸರ್ವೇಷು ಕಾಲೇಷು ಕಾನನೇಭೋ ವಿನಿಃಸ್ಯತಃ ।
 ರಾಘವಂ ಯುಕ್ತೀತೋಷ್ಣಃ ಸೇವಷ್ಟತಿ ಸುಖೋನಿಲಃ ॥ ೯
 ಶಯಾನಮನಷಂ ರಾತ್ರೌ ಪಿತೇವಾಭಿಪರಿಷ್ವಜನ್ ।
 ರಶ್ಮಿಭಿಃ ಸಂಸ್ಪೃಶನ್ ಶೀತ್ಯೈಶ್ವಂದ್ರಮಾ ಹ್ಯಾದಯಿಷ್ಟತಿ ॥ ೧೦
 ದದ್ರಾ ಉಷ್ಣಾಣಿ ದಿವ್ಯಾನಿ ಯಸ್ಯೈ ಬ್ರಹ್ಮ ಮಹಾಜಸೇ ।
 ದಾನವೇಂದ್ರಂ ಹತಂ ದೃಷ್ಟಾಷ ತೆಮಿಷ್ವಜಸುತಂ ರಣೀ ॥ ೧೧

ಭಾರತ್ಯಶ್ರಾಂಕೇಯೇಂಬ ಶ್ರೇಷ್ಠವಾದ ವೃತ್ತಿಯನ್ನವಲಂಬಿಸಿ
 ಪ್ರಣಾಲೀಯಾಗಿದ್ದಾನೆ. ಉದಾರಹೃದಯನಾದ ಆತನಿಗೆ ಇದರಿಂದ ಲಾಭವೇ
 ಉಂಟು (ಇ). ಸುಖವಾಗಿರಬಹುದಾಗಿದ್ದ ಜಾನಕಿಯ ವನವಾಸದ ಕಷ್ಟವನ್ನು
 ತಿಳಿದಿದ್ದರೂ ಧರ್ಮಾತ್ಮಾನಾದ ನಿನ್ನ ಮಗನನ್ನು ಹಿಂಬಾಲಿಸಿ ಹೋಗಿದ್ದಾಳೆ.
 ಪ್ರಭುವಾದ ರಾಮನು ತನ್ನ ಕೀರ್ತಿಪತಾಕೆಯನ್ನು ಹಾರಿಸುತ್ತಿದ್ದಾನೆ.
 ಇಂದಿಯಜಯ ಮತ್ತು ಸತ್ಯವೃತ್ತಗಳೇ ಅವನ ಧನ. ಅಂಥ ನಿನ್ನ ಮಗನಿಗೆ
 ಲಭಿಸದಿರುವ ಶ್ರೇಯಸ್ವಾದರೂ ಯಾವುದು? (೬-೭). ಅವನ
 ಅಂತರಂಗಶುದ್ಧಿಯೂ ಎಣೆಯಿಲ್ಲದ ಮಹಿಮೆಯೂ ಸೂರ್ಯನಿಗೆ ಹೂಡ
 ಚಿನ್ನಾಗಿ ಗೊತ್ತು. ಅವನು ರಾಮನ ದೇಹವನ್ನು ತನ್ನ ಕಿರಣಗಳಿಂದ ಹಿಡಿಸಲಾರ.
 ಅರಣ್ಯಗಳಿಂದ ಬೀಸುತ್ತ ಬರುವ ವಾಯುವು ಸರ್ವಾಖಾತುಗಳಲ್ಲಿಯೂ
 ಸರ್ವಶೀತೋಷ್ಣನಾಗಿ ಹಿತಕರವಾಗಿ ಸುಳಿಯುತ್ತ ರಾಘವನನ್ನು
 ಸೇವಿಸುವನು (೮-೯). ನಿಷ್ಳಾಷ ಹೃದಯನಾದ ರಾಮನು ರಾತ್ರಿಯಲ್ಲಿ
 ಮಲಗಿರುವಾಗ, ತಂದೆಯು ಆಲಿಂಗಿಸಿಕೊಳ್ಳುವಂತೆ ಚಂದ್ರನು ತನ್ನ
 ಶೀತಕಿರಣಗಳನ್ನು ಹರಡಿ ಆನಂದ ಪಡಿಸುವನು (೧೦). ಹಿಂದೆ ರಾಮನು

ಸ ಶೂರಃ ಪುರುಷವ್ಯಾಪ್ತಃ ಸ್ವಭಾಹುಬಲಮಾಲ್ತಿತಃ ।

ಅಸಂತ್ರಮೋತ್ಪಾರಣಾಮೋ ವೇತ್ಯನೀವ ನಿವಶ್ಯತ್ತಿ ॥ ೧೨

ಯಸ್ಯೇಷುಪಥಮಾಷಾದ್ಯ ಏನಾಶಂ ಯಾಂತಿ ಶತವಃ ।

ಕಥಂ ನ ಪ್ಯಾಧಿವೀ ತಸ್ಯ ಶಾಸನೇ ಸಾಫುಮಹಂತಿ ॥ ೧೩

ಯಾ ಶ್ರೀಃ ಶೌರ್ಯಂ ಚ ರಾಮಸ್ಯ ಯಾ ಚ ಕಲಾಣಾಸತ್ತತಾ ।

ನಿವೃತ್ತಾರಣಾವಾಸಃ ಸ ಕ್ಷಿಪ್ರಂ ರಾಜ್ಯಮಾಪ್ಯತ್ತಿ ॥ ೧೪

ಸೂರ್ಯಸಾಹಿ ಭದೇತ್ವಾಯೋ ಹ್ಯಗ್ರೇರಗ್ರಿಃ ಪ್ರಭೋಃ ಪ್ರಭುಃ ।

ಶ್ರಿಯಃ ಶ್ರೀತ್ಯಾ ಭವೇದಗ್ರಾ ತೀತ್ಯಾಃ ತೀತಿಃ ಕ್ಷಮಾಕ್ಷಮಾ ॥೧೫

ರಣರಂಗದಲ್ಲಿ ತಿಮಿಧ್ವಜನ ಮಗನಾದ ರಾಕ್ಷಸೇಶ್ವರನೊಬ್ಬನನ್ನು ಸಂಹಿರಿಸಿದ ನಷ್ಟಿ*. ಆಗ ಬ್ರಹ್ಮನು ಮಹಾತೇಜಸ್ಸಿಯಾದ ರಾಮನಿಗೆ ದಿವ್ಯಾಸ್ತಗಳನ್ನು ಕೊಟ್ಟಿರುವನಲ್ಲವೇ? ನರಶ್ರೀಷ್ಟನಾದ ಆ ಏರನು ಅರಣ್ಯದಲ್ಲಿಯೂ ನಿಭರ್ಯನಾಗಿರುತ್ತಾನೆ. ತನ್ನ ಮನೆಯಲ್ಲಿರುವಂತೆ ಅರಣ್ಯದಲ್ಲಿರುತ್ತಾನೆ (೧೧-೧೨). ರಾಮನ ಬಾಣಮಾರ್ಗಕ್ಕೆ ಸಿಕ್ಕಿದ ಸಕಲ ವೈರಿಗಳೂ ಧ್ವಂಸವಾಗುತ್ತಿರುವಾಗ, ಈ ಭೂಮಂಡಲವು ಅವನ ಆಚ್ಚೆಗ್ಗೆ ಅಧಿನವಾಗಿ ನಿಲ್ಲದೆ ಇದ್ದಿತೆ? ಅವನ ಶರೀರಸಂಪತ್ತು, ಶೌರ್ಯ, ಕಲಾಣಕರವಾದ ಆವನ ಸತ್ಯಗುಣ ಇವನ್ನು ನೋಡಿದರೆ ರಾಮನು ವನವಾಸವನ್ನು ಮುಗಿಸಿ ಬಂದು ಶೀಪ್ರದಲ್ಲಿ ತನ್ನ ರಾಜ್ಯವನ್ನು ಪಡೆಯಿವನೆಂಬುದರಲ್ಲಿ ಸಂದೇಹವಿಲ್ಲ (೧೩-೧೪). ರಾಮನು ಸೂರ್ಯವನ್ನು ಬೆಳಗುವ ಸೂರ್ಯ. ಅಗ್ನಿಯನ್ನು ಸುಡಬಲ್ಲ ಅಗ್ನಿ. ನಿಯಾಮಕನನ್ನು ನಿಯಂತ್ರಿಸಬಲ್ಲ ಪ್ರಭು. ಲಕ್ಷ್ಮಿ ಗೀ ಸಂಪತ್ತನ್ನು ಹೊಡುವ ಅಧಿದೇವತೆ. ತೀತಿಃಗೆ ತೀತಿಃಯನ್ನು ಗಳಿಸಿಹೊಡುವ

* ತಿಮಿಧ್ವಜನಿಗೆ ಶಂಬರನೆಂದು ಇನ್ನೊಂದು ಹೆಸರಿತ್ತು (ಅಯೋ. ೬-೧೦, ೧೩ ನೋಡಿ). ಅವನ ಮಗನನ್ನು ಶ್ರೀರಾಮನು ಸಂಹರಿಸಿದ್ದನೆಂದು ಖೂವವೃತ್ತಾಂತವನ್ನು ಈ ಶ್ಲೋಕದ ಆಧಾರದಿಂದ ಉಹಿಸಿಕೊಳ್ಳಬೇಕಾಗಿದೆ. ತಿಮಿಧ್ವಜಸುತ್ತನೆಂದರೆ ಸುಭಾಹುವೆಂದೂ ಬ್ರಹ್ಮನೆಂದರೆ ಬಾಹ್ಯಣಾದ ವಿಶ್ವಾಮಿತನೆಂದೂ ಕೆಲವರು ಅರ್ಥಮಾಡುತ್ತಾರೆ.

ದೇವತಂ ದೃಷ್ಟಾನಾಂ ಚ ಭೂತಾನಾಂ ಭೂತಾನಾಂ ಭೂತಸತ್ತಮಃ ।
ತಸ್ಯ ಕೇ ಹೃಗುಣಾ ದೇವಿ ತನೇ ವಾಪ್ಯಭ ವಾ ಪುರೀ ॥ ೮೯
ಪೃಥಿವ್ಯಾ ಸಹ ವೈದೇಹ್ಯಾ ಶ್ರಿಯಾ ಚ ಪುರುಷವಚಃ ।
ಕ್ಷಿಪ್ರಂ ತಿಸ್ಯಭರೀತಾಭಃ ಸಹ ರಾಮೋಭಿಪೇಶ್ಯತೇ ॥ ೯೦
ದುಃಖಂ ಏಷ್ಪಜಂತ್ಯಸ್ಯಂ ನಿಷ್ಣಾ ಮುಂತಮುದೀಕ್ಷ್ಯಂ ಯಮ್ ।
ಅಯೋಧ್ಯಾಯಾಂ ಜನಾಃ ಸರ್ವೇ ಶೋಕವೇಗಸಮಾಹತಾಃ ॥ ೯೧
ಕುಶಚಿರಧರಂ ಏರಂ ಗಢ್ಯಂತಮವರಾಜಿತಮ್ ।
ಸೀತೇವಾನುಗತಾ ಲಕ್ಷ್ಮೀಸ್ತಸ್ಯ ಕಂ ನಾಮ ದುರ್ಬಂಧಮ್ ॥ ೯೨
ಧನುಗ್ರಹವರೋ ಯಸ್ಯ ಬಾಣಾಖಾಸ್ತ್ರಭೃತಾ ಸ್ವಯಂಮ್ ।
ಲಕ್ಷ್ಮೀರೋ ಪ್ರಜತಿ ಹೃಗ್ರೀ ತಸ್ಯ ಕಂ ನಾಮ ದುರ್ಬಂಧಮ್ ॥ ೯೩
ನಿವೃತ್ತವನವಾಸಂ ತಂ ದರಘಾಸಿ ಪುನರಾಗತಮ್ ।
ಜಹಿ ಶೋಕಂ ಚ ಮೋಹಂ ಚ ದೇವಿ ಸತ್ಯಂ ಬುಂದಿ ತೇ ॥ ೯೪

ಮಹಾಪುರುಷ. ಭೂಮಿಯನ್ನೇ ಧರಿಸಿ ನಿಲ್ಲುವ ಭೂದೇವತೆ (೧೫). ಅವನು ದೇವತೆಗಳಿಗೆ ದೇವತೆ. ಸಮಸ್ತ ಜೀವಿಗಳಿಗೂ ಶ್ರೇಷ್ಠನಾದ ಪುರುಷೋತ್ತಮ. ದೇವಿ, ರಾಮನಿಗೆ ಅಡವಿ ಯಾವುದು? ಅಯೋಧ್ಯೆ ಯಾವುದು? ಅವನಿಗೆ ಕೆಡುಕು ಮಾಡುವ ವಸ್ತುಗಳು ಯಾವುವು? (೯೫). ಪುರುಷ ಶ್ರೇಷ್ಠನಾದ ರಾಮನು ಸ್ವಲ್ಪದಿನಗಳಲ್ಲಿಯೇ ಭೂದೇವಿ ವೈದೇಹಿ ರಾಜ್ಯಲಕ್ಷ್ಮಿ - ಈ ಮೂರರೊಡನೆ ಪಟ್ಟಾಭಿಷಿಕ್ತನಾಗುವನು. ಅಜೇಯನಾದ ಯಾವ ಏರನು ವಲ್ಲಂಧಾರಿಯಾಗಿ ಹೊರಟು ಹೋಗುತ್ತಿರುವನೆಂದು ಅಯೋಧ್ಯೆಯಲ್ಲಿರುವ ಸಕಲ ಜನರೂ ಶೋಕವೇಗದಿಂದ ಕಂಗಿಟ್ಟು ದುಃಖಿದ ಕಣ್ಣೀರನ್ನು ಸುರಿಸುತ್ತಿರುವರೋ, ಯಾರನ್ನು ಸೀತೆಯು ಸಾಕ್ಷಾಲಕ್ಷ್ಮಿ ದೇವಿಯಂತೆ ಹಿಂಬಾಲಿಸಿ ಹೋದಳೋ ಆ ಮಹಾತ್ಮನಿಗೆ ಅಸಾಧ್ಯವಾದದ್ದು ಯಾವುದು ತಾನೆ ಇದೆ? (೯೬-೯೭). ಯಾರ ಎದುರಿಗೆ ಲಕ್ಷ್ಮೀಣನೇ ದಿವ್ಯಧನನುಸ್ತನ್ನು ಹಿಡಿದು ಬಾಣಾಖಾಸ್ತ್ರಗಳನ್ನೂ ವಿವಿಧಾಸ್ತಗಳನ್ನೂ ಧರಿಸಿ ಸಹಾಯಕನಾಗಿ ಹೋಗುತ್ತಿರುವನೋ ಆವನಿಗೆ ದುರ್ಬಂಧವಾದದ್ದಾದರೂ ಯಾವುದು? (೯೮). ವನವಾಸವನ್ನು ಮುಗಿಸಿ ಹಿಂದಿರುಗಿ ಬಂದ ರಾವುನನ್ನು ನೀನೇ ಶಣ್ಣಾರೆ ನೋಡುವೇ.

ಶರಸಾ ಚರಕಾವೇತೋ ವಂದಮಾನಮಸಿಂದಿತೇ ।
 ಪುನರ್ದರ್ಕಕ್ಷ ಸ್ವಿ ಕಲ್ಯಾಣಿ ಪ್ರತ್ಯಂ ಚಂದ್ರಮಿಪೋದಿತಮ್ ॥ ೨೨
 ಪುನಃ ಪ್ರವಿಷ್ಟಂ ದೃಷ್ಟಾಙ ತಮಭಿಷಿಕ್ತಂ ಮಹಾತ್ರಿಯಮ್ ।
 ಸಮುತ್ಕೃತ್ಯ ಸ್ವಿ ನೇತಾಭಾಂ ಕ್ಷಿಪ್ರಮಾನಂದಜಂ ಪಯಃ ॥ ೨೩
 ಮಾ ಶೋಕೋ ದೇವಿ ದುಃಖಂ ವಾ ನ ರಾಮೇ ದೃಶ್ಯತ್ತೈವಮ್ ।
 ಕ್ಷಿಪ್ರಂ ದಕ್ಷ ಸ್ವಿ ಪ್ರತ್ಯಂ ತ್ವಂ ಸಸಿತಂ ಸಹಲಕ್ಷ್ಯಾಣಿಮ್ ॥ ೨೪
 ತ್ವಯಾತೀಷೋ ಜನಶ್ವಯಂ ಸಮಾಶ್ವಸೋ ಯದಾನಫೇ ।
 ಕಿಮಿದಾನೀಮಿದಂ ದೇವಿ ಕರೋಣಿ ಹೃದಿ ಏಕ್ಷಬಮ್ ॥ ೨೫
 ನಾಹಾ ತ್ವಂ ಶೋಚತುಂ ದೇವಿ ಯಸಾಸ್ಯೇ ರಾಘವಃ ಸುತಃ ।
 ನ ಹಿ ರಾಮಾತ್ಮರೋ ಲೋಕೇ ವಿದೃತೇ ಸತ್ಯಫೇ ಸ್ಥಿತಃ ॥ ೨೬
 ಅಭಿವಾದಯಮಾನಂ ತಂ ದೃಷ್ಟಾಙ ಸಸುಹೃದಂ ಸುತಮ್ ।
 ಮುದಾಶು ಮೋಕ್ಷ ಸ್ವೇ ಕ್ಷಿಪ್ರಂ ಮೇಷಾಲೇವೀವ ವಾಣಿಕೇ ॥ ೨೭

ದೇವಿ, ಈ ಶೋಕ ಮೋಹಗಳನ್ನು ಬಿಡು. ನಾನು ಸತ್ಯವನ್ನೇ ನುಡಿಯುತ್ತಿದ್ದೇನೆ. ಮಂಗಳಾಂಗಿ, ಉದಯಿಸಿದ ಪ್ರಾಣಚಂದ್ರನಂತೆ ಬಂದು ನಿನ್ನ ಈ ಪಾದಗಳಿಗೆ ತಲೆಬಾಗಿ ವಂದಿಸುವ ಪ್ರತುನನ್ನು ನೀನು ಮತ್ತೆ ನೋಡುವ (೨೧-೨೨). ಆತನು ಪುನಃ ಅಯೋಧ್ಯೇಗೆ ಬಂದು ಪಟ್ಟಾಭಿಷಿಕ್ತನಾಗಿ ಮಹಾತೇಜಸ್ಸಿನಿಂದ ವಿರಾಜಿಸುವುದನ್ನು ನೋಡಿ ಶೀಷ್ಯದಲ್ಲಿಯೇ ನೀನು ಆನಂದಬಾಷ್ಟವನ್ನು ಸುರಿಸುವೆ. ಆಯ್ದ, ರಾಮನಿಗೆ ಯಾವ ಅಮಂಗಳವೂ ಎಂದಿಗೂ ಆಗದು. ಅದಕ್ಕಾಗಿ ಶೋಕಸುವುದೂ ವ್ಯಧಿ ಪಡುವುದೂ ಸಲ್ಲದು. ಸ್ವಲ್ಪಕಾಲದಲ್ಲಿಯೇ ಸೀತಾಲಕ್ಷ್ಯಾಣರೊಡನೆ ಬರುವ ನಿನ್ನ ಪ್ರತುನನ್ನು ನೋಡುವ (೨೩-೨೪). ದೇವಿ, (ಹಿರಿಯವಳಾದ) ನೀನು ಇಲ್ಲಿರುವ ಜನರೆಲ್ಲರನ್ನೂ ಈ ಸಮಯದಲ್ಲಿ ಸಮಾಧಾನ ಪಡಿಸಬೇಕು. ಹೀಗಿರುವಾಗ ನೀನೇ ಹೃದಯದಲ್ಲಿ ಇಷ್ಟೋಂದು ದುಃಖವನ್ನು ತಳೆಯಬಹುದೆ? ಅಕ್ಷ ಕೌಸಲ್ಯ, ಸನ್ಯಾಗರ್ವಪ್ರವರ್ತಕನಾಗಿ ರಾಮನಿಗಿಂತ ಉತ್ತಮನಾದವನು ಈ ಲೋಕದಲ್ಲಿ ಇನ್ನೊಬ್ಬನಿಲ್ಲ. ಅಂಥ ರಾಮನು ನಿನಗೆ ವುಗನಾಗಿರುವಾಗ ನೀನು ಎಂದಿಗೂ ದುಃಖಿಸಬಾರದು (೨೫-೨೬). ಏತಪರಿವೃತನಾಗಿ

೪೭

ಅಯೋಧ್ಯಾಕಾಂಡ:

[ಸರ್ಗ: ೪೭ ಖ.ಿ.ಭಿ]

ಪುತ್ರಸ್ತೇ ವರದಃ ಕ್ಷಿಪಮಯೋಧ್ಯಾಂ ಪುನರಾಗತಃ ।

ಪಾಣಿಭ್ಯಾಂ ಮೃದುಹಿನಾಭ್ಯಾಂ ಚರಣ್ ಹೀಡಯಿಷ್ಯತಿ ॥ ೨೮

ಆಭಿವಾದ್ಯ ನಮಸ್ಯಂತಂ ಶೂರಂ ಸಮಹೃದಂ ಸುತಮ್ ।

ಮುದಾಸ್ಯಃ ಪೂರ್ಣೇ ಪುನಮೇಷಾರಾಜರಿಷಾಚಲಮ್ ॥ ೨೯

ಆಶ್ವಸಯಂತೀ ವಿವಿಧೈಶ್ಚ ವಾಕ್ಯ -

ವಾಕ್ಯೋಪಚಾರೀ ಕುಶಲಾನವದ್ಯಾ ।

ರಾಮಸ್ಯ ತಾಂ ಮಾತರಮೇವಮುಕ್ತಾ

ದೇವೀ ಸುಮಿತ್ರಾ ವಿರರಾಮ ರಾಮಾ ॥

೫೦

ನಿಶಮ್ಯ ತಲ್ಲಕ್ಷ್ಯಾಣಮಾತ್ಯವಾಕ್ಯಂ

ರಾಮಸ್ಯ ಮಾತುನರದೇವಪತ್ನಾ ಃ ।

ಸದ್ಯಃ ಶರೀರೇ ವಿನನಾಶ ಶೋಕಃ:

ಶರದ್ಭೂತೋ ಮೇಷಾ ಇವಾಲ್ಪತೋಯಃ ॥

೫೧

ಇತಿ ಶ್ರೀಮದ್ಭಾರಾಮಾಯಣೇ ಅಯೋಧ್ಯಾಕಾಂಡೇ ಚತುರ್ಭೂತಾರಿಂಶಃ ಸರ್ಗ:

ಬಂದು ಆಭಿವಾದನೆ ಮಾಡುವ ಪುತ್ರನನ್ನ ನೋಡಿ, ವಣಾಕಾಲದ ಮೇಘಪಂಕ್ತಿಯಂತೆ ಬಳಬಳನೆ ಆನಂದಾಶ್ರಮನ್ನ ಸುರಿಸುವ ಕಾಲ ಬೇಗನೆ ಬರುವುದು. (೨೭). ನಿನ್ನ ಪುತ್ರನು ಇಷ್ವಾರ್ಥವನ್ನ ಸಲ್ಲಿಸುವುದಕ್ಕಾಗಿ ಮತ್ತೆ ಅಯೋಧ್ಯೇ ಬೇಗನೆ ಬರುವನು. ಮೃದುಳವೂ ಪ್ರಷ್ಟವೂ ಆದ ತನ್ನ ಕೈಗಳಿಂದ ನಿನ್ನ ಪಾದಗಳನ್ನ ಮುಟ್ಟಿ ನಮಸ್ಕಾರಿಸುವನು (೨೮). ಸ್ವೇಹಿತರೋಡನೆ ಬಂದು ನಿನಗೆ ನಮಸ್ಕಾರಿಸುವ ಆ ಏರಪುತ್ರನ ಮೇಲೆ ನೀನು ಆನಂದಬಾಪ್ತಿಗಳನ್ನ ಸುರಿಸುವೆ. ಮೇಘರಾಜಿಯು ಪರವತವನ್ನ ತೋರಿಸುವಂತೆ ಆವನನ್ನ ತೋರಿಸುವೆ” ಎಂದಳು (೨೯). ಸರಳ ಸ್ವಭಾವದ ಸುಮಿತ್ರಾ ದೇವಿಯು ಸಂತ್ಯೇಸುವ ವ್ಯಾತುಗಳನ್ನಾಡುವುದರಲ್ಲಿ ನಿಪ್ರಣೆ. ಆ ರಮಣೀಯು ರಾಮಮಾತೆಯಾದ ಕೌಸಲ್ಯೇಗೆ ವಿವಿಧ ರೀತಿಯಲ್ಲಿ ಹೀಗೆ ಸಮಾಧಾನವನ್ನ ಹೇಳಿ ಸುವರ್ಚಂದ್ರನಾದಲ್ಲು (೩೦). ಲಕ್ಷ್ಯಾಣ ತಾಯಿಯು ಹೇಳಿದ ನುಡಿಗಳಿಲ್ಲವನ್ನೂ ರಾಜಮಹಿಷಿಯಾದ ಕೌಸಲ್ಯೇಯು ಆಲೀಸಿದಳು. ಆಗ ಅವಳ ಶೋಕಾವೇಗವು ಕಡಿಮೆಯಾಯಿತು. ಶರತ್ವಾಲದಲ್ಲಿ ಸ್ವಲ್ಪವೇ ಜಲವಿರುವ ವೋಡದಂತೆ ಹಗುರವಾಯಿತು (೩೧).

ಇಲ್ಲಿಗೆ ಶ್ರೀಮದ್ಭಾರಾಮಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತುನಾಲ್ಕನೇಯ ಸರ್ಗ

ಪಂಚತ್ವರಿಂಶಃ ಸರ್ಗಃ

ಪೌರಯಾಚನಮ್

ಅನುರಕ್ತಾ ಮಹಾತ್ವಾನಂ ರಾಮಂ ಸತ್ಯಪರಾಕ್ರಮಮ್ |

ಅನುಜಗ್ನಃ ಪ್ರಯಾಂತಂ ತಂ ವನವಾಸಾಯ ಮಾನವಾಃ || ೧

ನವತೀತೇತ್ತಿ ಚ ಬಲಾತ್ ಸುಹೃದ್ಭಮೇಣ ರಾಜನಿ |

ನೈವ ತೇ ಸಂನೃವರ್ತಂತ ರಾಮಸ್ಯಾನುಗತಾ ರಥಮ್ || ೨

ಅಯೋಧ್ಯಾನಿಲಯಾನಾಂ ಹಿ ಪ್ರರುಜಾಣಾಂ ಮಹಾಯಶಾಃ |

ಬಭೂವ ಗುಣಸಂಪನ್ನಃ ಪೂರ್ಣಚಂದ್ರ ಇವ ಶಿಯಃ || ೩

ಸ ಯಾಭ್ಯಮಾನಃ ಕಾಕುತ್ಸಃ ಸ್ವಾಭಿಃ ಪ್ರಕೃತಿಭಸ್ತದಾ |

ಕುಖಾಣಃ ಷಿತರಂ ಸತ್ಯಂ ವನಮೇವಾನ್ವಪದ್ಯತ || ೪

ಸರ್ಗ ೪೫

ಶ್ರೀರಾಮನು ಹಿಂದಿರುಗಬೇಕೆಂದು ಪೌರರು ಪ್ರಾರ್ಥಿಸುವುದು.

ಆಗ ಶ್ರೀರಾಮನು ಅವರಿಗೆ ಸಮಾಧಾನ ಹೇಳುವುದು.

ಮಹಾತ್ಮನೂ ಸತ್ಯಸಂಧನೂ ಆದ ಶ್ರೀರಾಮನನ್ನು ಪ್ರಜೆಗಳು ಅತಿಶಯವಾಗಿ ಪ್ರೀತಿಸುತ್ತಿದ್ದರು. ಅವನು ವನವಾಸಕ್ಕೆ ಹೊರಡಲು ಆ ಜನರು ಅವನನ್ನು ಹಿಂಬಾಲಿಸಿ ಹೋದರು (೧). ‘ಪ್ರಮಾಸಕ್ಕೆ ಹೋಗುವರನ್ನು ಒಹುದೂರದವರೆಗೆ ಕಳಿಸುತ್ತ ಹೋಗಬಾರದು’ ಎಂಬ ಶಿಷ್ಟಾಚಾರವನ್ನು ಬೋಧಿಸಿ ದಶರಥ ರಾಜನನ್ನು ಹಿಂದಿರುಗಿಸಿದರೂ ಪ್ರಜೆಗಳು ಮಾತ್ರ ರಥದ ಹಿಂದೆ ಹೋಗುತ್ತಲೇ ಇದ್ದರು. ಅವರು ಹಿಂದಿರುಗಲಿಲ್ಲ (೨). ಕೇರಿಶಾಲಿಯೂ ಗುಣಸಂಪನ್ನನೂ ಆದ ಶ್ರೀರಾಮನು ಅಯೋಧ್ಯಾವಾಸಿಗಳಾದ ಜನರಿಗೆ ಪ್ರೀತಿ ಪಾತ್ರನಾಗಿದ್ದನು. ಪ್ರಜೆಗಳು ಅವನನ್ನು ನೋಡಿದರೇ ಪೂರ್ಣಚಂದ್ರನನ್ನು ಕಂಡಂತೆ ಸಂತೋಷಿಸುತ್ತಿದ್ದರು (೩). ತನ್ನ ಪ್ರಜೆಗಳು ಎಷ್ಟು ಪ್ರಾರ್ಥಿಸಿದರೂ ಆತನು ತಂದೆಯು ಸತ್ಯವನ್ನು ಕಾಪಾಡುವುದು ಕಾಂಗಿ

ಅವೇಕ್ಷಮಾಣಃ ಸಸ್ಯೇಹಂ ಚಕ್ಷುಪಾ ಪುಷಿಬನ್ವಿವ ।
ಉಷಾಚ ರಾಮಃ ಸೈಹೇನ ತಾಃ ಪ್ರಜಾಃ ಸ್ತಾಃ ಪ್ರಜಾ ಇವ ॥ ೫
ಯಾ ಶೀತಿಭರ್ಹಮಾನಶ್ಚ ಮಯ್ಯಾಯೋಧ್ಯಾನಿವಾಸಿನಾಮ್ ।
ಮತ್ತಿಯಾಧರ್ಂ ವಿಶೇಷೇಣ ಭರತೇ ಸಾ ಏಧೀಯತಾಮ್ ॥ ೬
ಸ ಹಿ ಕಲ್ಯಾಣಾಖಾರಿತಃ ಕೃಕೇಯಾನಂದವರ್ಥನಃ ।
ಕರಿಷ್ಯತಿ ಯಥಾವದ್ವಾಃ ಶಿಯಾಣಿ ಚ ಹಿತಾನಿ ಚ ॥ ೭
ಜಾಘನವ್ಯದ್ಮೋ ವಯೋಭಾಲೋ ಮುದುವೀರ್ಯಗುಣಾನ್ವಿತಃ ।
ಅನುರೂಪಃ ಸ ವೋ ಭತಾ ಭವಿಷ್ಯತಿ ಭಯಾಪಹಃ ॥ ೮
ಸ ಹಿ ರಾಜಗುಣ್ಯಯುರ್ಕೋ ಯುವರಾಜಃ ಸಮೀಕ್ಷತಃ ।
ಅಪಿ ಒಪಿ ಮಯಾ ಶಿಪ್ರೇಃ ಕಾರ್ಯಂ ವೋ ಭತ್ಯಾಂಶನಮ್ ॥ ೯
ನ ಸಂತಪ್ಯೇದ್ವಧಾ ಚಾರ್ಮಾ ವನವಾಸಂ ಗತೇ ಮಯಿ ।
ಮಹಾರಾಜಸ್ತಥಾ ಕಾರ್ಯೋ ಮಮ ಶಿಯಚಕೀರ್ಣಯಾ ॥ ೧೦

ವನಕ್ಕೆ ಹೊರಟೇ ಬಿಟ್ಟನು. ಆತನು ತನ್ನ ಹಿಂದೆ ಬರುತ್ತಿದ್ದ ಪ್ರಚೆಗಳನ್ನು ಕಣ್ಣನಿಂದ ಕುಡಿಯುವನೋ ಎಂಬಂತೆ ಶೀತಿಯಿಂದ ನೋಡಿ ಮಕ್ಕಳಿಗೆ ಹೇಳುವಂತೆ ವಾತ್ಸಲ್ಯದಿಂದ ಹೀಗೆಂದನು (೪-೫) : “ಪ್ರಚೆಗಳಿ, ಅಯೋಧ್ಯಾ ನಿವಾಸಿಗಳಾದ ನಿಮಗೆ ನನ್ನಲ್ಲಿ ಯಾವ ಪ್ರೀತಿ ಗೌರವಗಳಿವಯೋ ಅವನ್ನು ಭರತನಲ್ಲಿ ತೋರಿಸಿರಿ. ವಿಶೇಷವಾಗಿ ಅದರಿಂದ ನನಗೆ ಸಂತೋಷವಾಗುವುದು. ಕೃಕೇಯಿಗೆ ಆನಂದವರ್ಥಕನಾದ ಭರತನು ಒಳ್ಳೆಯ ನಡತೆಯುಳ್ಳವನು. ನಿಮಗೆ ಶಿಯವಾದುದನ್ನೂ ಹಿತವಾದುದನ್ನೂ ಲೋಪವಿಲ್ಲದೆ ಸಾಧಿಸಿ ಕೊಡುವನು (೯-೧). ಅವನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಜಾಘನದಲ್ಲಿ ದೊಡ್ಡವನು. ಏರನಾದರೂ ಮೃದು ಸ್ವಭಾವದವನು. ಅವನು ನಿಮ್ಮ ಕಷ್ಟಗಳನ್ನು ಪರಿಹರಿಸಿ ನಿಮಗೆ ಯೋಗ್ಯನಾದ ಪ್ರಭುವಾಗಬಲ್ಲನು. ಭರತನು ರಾಜಯೋಗ್ಯವಾದ ಗುಣಗಳಿಂದ ಹೂಡಿದಾನೆ. ಅವನು ನಿಮಗೆ ಯುವರಾಜನಾಗಬೇಕೆಂದು ನಿಶ್ಚಯವಾಗಿದೆ. ನಾನಾಗಲಿ ಉಳಿದವರಾಗಲಿ ಮಹಾರಾಜನ ಆಜ್ಞ್ಯಯಂತೆ ನಡೆಯಬೇಕಲ್ಲವೆ? (೯-೨). ಆದ್ದರಿಂದ ನಾನು ವನವಾಸಕ್ಕೆ ಹೋದ ವೇಲೆ ನೀವು ವಹಾರಾಜನ ವನಸ್ಸಿಗೆ ವ್ಯಧೆಯಾಗದಂತೆ

ಯಥಾ ಯಥಾ ದಾಶರಥಿರ್ಥಮರ್ಮೇವಾಸ್ತಿ ಹೋರಭವತ್ ।
 ತಥಾ ತಥಾ ಪ್ರಕೃತಯೋ ರಾಮಂ ಪತಿಮಾಮಯನ್ ॥ ೧೧
 ಒಬ್ಬೇಣ ಏಹಿತಂ ದೀನಂ ರಾಮಃ ಸೌಮಿತ್ರಿಣಾ ಸಹ ।
 ಚಕ್ರಣೀವ ಗುಣೈಬರ್ದಧ್ಯಂ ಜನಂ ಪುರನಿವಾಸಿನಮ್ ॥ ೧೨
 ತೇ ದ್ವಿಜಾಸ್ತಿವಿಧಂ ವೃದ್ಧಾ ಜಾನೇನ ವಯಸೌಜನಾ ।
 ವಯಃಪ್ರಕಂಪಶಿರಸೋ ದೂರಾದೂಷುರಿದಂ ವಚಃ ॥ ೧೩
 ವಹಂತೋ ಜವನಾ ರಾಮಂ ಭೋ ಭೋ ಜಾತ್ಯಾಸ್ತರಂಗಮಾಃ ।
 ನಿವರ್ತಣ್ಣಂ ನ ಗಂತವ್ಯಂ ಹಿತಾ ಭವತ ಭರತರಿ ॥ ೧೪
 ಕರ್ಣವಂತಿ ಹಿ ಭೂತಾನಿ ವಿಶೇಷೇಣ ತುರಂಗಮಾಃ ।
 ಯೂಯಂ ತಸ್ಯಾನ್ವಿವರ್ತಣ್ಣಂ ಯಾಚನಾಂ ಪ್ರತಿವೇದಿತಾಃ ॥ ೧೫

ವತ್ತಿಸಿರಿ. ಅದರಿಂದ ನನಗೆ ಸಂತೋಷವಾಗುವುದೆಂದು “ತಿಳಿಯಿರಿ” ಎಂದು ನುಡಿದನು. ಹೀಗೆ ಆ ದಶರಥಹುಮಾರನು ಧರ್ಮಮಾರ್ಗದಲ್ಲಿ ಸ್ಥಿರನಾಗಿ ನಿಂತು ಪ್ರಜೀಗಳಿಗೆ ಬುದ್ಧಿವಾದವನ್ನು ಹೇಳಿದಷ್ಟೂ ಅವರು ತಮಗೆ ರಾಮನೇ ಯುವರಾಜನಾಗಿರಬೇಕೆಂದು ಪ್ರಾರ್ಥಿಸುತ್ತಿದ್ದರು (೧೦-೧೧). ಆ ಪುರನಿವಾಸಿಗಳು ದೈನ್ಯದಿಂದ ಕಣ್ಣೀರು ಸುರಿಸುತ್ತ ಶ್ರೀರಾಮನ ಹಿಂದೆ ಹೋಗುತ್ತಲೇ ಇದ್ದರು. ರಾಮಲಕ್ಷ್ಮಣರು ತಮ್ಮ ಸದ್ಗುಣಗಳಿಂಬ ಹಗ್ಗಗಳಿಂದ ಆ ಪ್ರಜೀಗಳನ್ನು ತಮ್ಮೊಡನೆ ಎಳಿದುಕೊಂಡು ಹೋಗುವರೋ ಎಂಬಂತೆ ಕಾಣುತ್ತತ್ತು (೧೨). ಆ ಜನರ ಮಧ್ಯದಲ್ಲಿ ಜಾನ್ಯ ವಯಸ್ಸು ತಪಸ್ಸು ಈ ಮೂರಂಂದಲೂ ವೃದ್ಧರಾದ ಬ್ರಾಹ್ಮಣರಿದ್ದರು. ಮುಷ್ಟಿನಿಂದ ಅವರ ತಲೆಯು ನಡುಗುತ್ತಿದ್ದಿತ್ತು. ಅವರು (ರಥದ ಹಿಂದೆ ಓಡಿಬಲಲಾರದೆ) ದೂರದಿಂದಲೇ “ಎಲ್ಲೆ ಕುದುರೆಗಳೇ / ಎಲ್ಲೆ ಉತ್ತಮಾಶ್ವಗಳೇ / ರಾಮನನ್ನು ಅತಿವೇಗದಿಂದ ಒಯ್ಯಿತ್ತಿರುವಿರಲ್ಲ / ಹಿಂತಿರುಗಿರಿ / ಹೋಗಬೇಡಿರಿ / ನಿಮ್ಮೊಡೆಯನಿಗೆ ಒಳ್ಳಿಯದನ್ನು ಮಾಡಿರಿ (೧೩-೧೪). ಪ್ರಾರ್ಥಿಗಳಿಗೆ ವಿಶೇಷವಾಗಿ ಕುದುರೆಗಳಿಗೆ ಕರ್ಣೀಂದ್ರಿಯದ ಪಾಟವ ಹೆಚ್ಚಲ್ಲವೇ ? ನಮ್ಮ ಪ್ರಾರ್ಥನೆಯು ನಿವಾಗೆ ಕೇಳಲಿಲ್ಲವೇ ? ಹಿಂತಿರುಗಿ ಬನ್ನಿರಿ / ನಿಮ್ಮೊಡೆಯನು

ಧರ್ಮತಃ ಸ ವಿಶುದ್ಧಾತ್ಮಾ ಏರಃ ಶುಭದೃಢವೃತಃ ।
ಉಪವಾಹ್ಯಸ್ತ ವ್ರೋ ಭತಾರ ನಾಪವಾಹ್ಯಃ ಪುರಾದ್ವನಮ್ ॥ ೮
ವಿವರಾತ್ಪುಲಾಪಾಂಸ್ತಾನ್ ವೃದ್ಧಾನ್ ಪುಲಪತೋ ದ್ವಿಜಾನ್ ।
ಅವೇಕ್ಷ ಸಹಸ ರಾಮೋ ರಥಾದವತತಾರ ಹ ॥ ೯
ವದ್ಧಾ ಮೇವ ಜಗಾಮಾಧ ಸಸೀತಃ ಸಹಲಕ್ಷ್ಯಣಃ ।
ಸಂನಿಕೃಷ್ಟಪದನಾಮೋ ರಾಮೋ ವನಪರಾಯಣಃ ॥ ೧೦
ದ್ವಿಜಾತೀಂಸ್ತ ಪದಾತೀಂಸ್ತಾನ್ ರಾಮಶ್ಚಾರಿತ್ಪತ್ವಲಃ ।
ನ ಶಶಾಕ ಘೃಣಾಚಕ್ರಃ ಪರಿಮೋಕ್ತಂ ರಥೇನ ಸಃ ॥ ೧೧
ಗಚ್ಛಂತಮೇವ ತಂ ದೃಷ್ಟಾ ರಾಮಂ ಸಂಭಾಂತಚೀತಸಃ ।
ಉಚುಃ ಪರಮಸಂತಪ್ತ ರಾಮಂ ವಾಕ್ಯಮಿದಂ ದ್ವಿಜಃ ॥ ೧೨
ಬಾಹ್ಯಣಂ ಕೃತ್ಸ್ಮೇತತ್ವಾಂ ಬ್ರಹ್ಮಣಾಮನುಗಚ್ಛತಿ ।
ದ್ವಿಜಸ್ಯಂಧಾಧಿರೂಢಾಸ್ತಾ ಮಗ್ನಯೋಽಪ್ಯನುಯಾಂತ್ಯಮೀ ॥ ೧೩

ಧರ್ಮಾತ್ಮ; ಪರಿಶುದ್ಧಾತ್ಮ; ಮಹಾವೀರ; ಶುಭಾಚಾರ; ದೃಢವೃತ. ಅವನನ್ನು ಪಟ್ಟಣದೊಳಗೆ ಕರೆತರಬೇಕು; ಪಟ್ಟಣದಿಂದ ಕಾಡಿಗೆ ಕರೆದೊಯ್ದ ಬಾರದು” ಎಂದು ಕೂಗಿಕೊಳ್ಳತ್ತಿದ್ದರು (೧೫-೨೬). ಹೀಗೆ ಆ ವೃದ್ಧ ಬ್ರಾಹ್ಮಣರು ಆತ್ಮರಾಗಿ ಕೂಗುವುದು ಶ್ರೀರಾಮನಿಗೆ ಕೇಳಿಸಿತು. ಥಟ್ಟನೆ ಅವನು ರಥವನ್ನು ನಿಲ್ಲಿಸಿ ಕೆಳಗಿಳಿದನು. ಸೀತಾಲಕ್ಷ್ಯಣಃ ಸಮೇತನಾಗಿ ಮೆಲ್ಲಮೆಲ್ಲಗೆ ಹೆಚ್ಚೆಯಿಲ್ಲದ್ದು ವನಾಭಿಮುಖಿನಾಗಿ ಕಾಲುನಡಿಗೆಯಿಂದಲೇ ಹೋಗುತ್ತಿದ್ದನು (೧೨-೧೮). ಏಕೆಂದರೆ, ಶುದ್ಧಾಚಾರಿತ್ರನೂ ಕೃಪಾಳುವೂ ಆದ ಶ್ರೀರಾಮನಿಗೆ, ನಡೆದು ಬರುತ್ತಿದ್ದ ಆ ವಿಪ್ರರನ್ನ ಉಲ್ಲಂಘಿಸಿ ರಥದ ಮೇಲೆ ಕುಳಿತು ಹೋರಟು ಹೋಗಲು ಮನಸ್ಸು ಬರಲಿಲ್ಲ. ಅವನು ಹಿಂದಿರುಗದೆ ಮುಂದಕ್ಕೆ ಹೋಗುತ್ತಲೇ ಇರುವುದನ್ನು ಕಂಡು ಆ ದ್ವಿಜರ ಮನಸ್ಸು ಮತ್ತೊ ಕಡಲಿತು. ಅವರು ಅತ್ಯಂತ ವಿಷಣ್ಣಾರಾಗಿ (ಧಾರ್ಮಿಕತ್ವ ಬಂದು) ಈ ರೀತಿಯಲ್ಲಿ ಹೇಳಿದರು (೧೮-೨೦): “ರಾಮ, ಬ್ರಾಹ್ಮಣರಿಗೆ ಹಿತಕಾರಿಯಾದವನು ನೀನು. ನಿನ್ನ ಹಿಂದೆ ಸಮಸ್ತ ಬ್ರಾಹ್ಮಣ ಸಮುಂಹವೇ

ವಾಜಪೇಯಸಮುತ್ಥಿನಿ ಭತ್ತಾಕ್ಷೇತಾನಿ ಪಶ್ಚಾ ನಃ ।	
ಪ್ರಷ್ಟೋನುಪಯಾತಾನಿ ಮೇಘಾನಿವ ಜಲಾತ್ಯಯೇ ॥	೨೨
ಅನವಾಪ್ತಾತಪತಸ್ಯ ರಶ್ಮಿಸಂತಾಪಿತಸ್ಯ ತೇ ।	
ವಿಭಿಜ್ಞಾಯಾಂ ಕರಿಷ್ಯಾಮಃ ಸ್ವಿಶ್ವತ್ಪ್ರವಾಜಪೇಯಿಕ್ಷಃ ॥	೨೩
ಯಾ ಹಿ ನಃ ಸತತಂ ಬುದ್ಧಿವೇದಮುಂತಾನುಷಾರಿಣೀ ।	
ತ್ವತ್ಪತೇ ಶಾ ಕೃತಾ ವಶ್ಚ ವನವಾಷಾನುಷಾರಿಣೀ ॥	೨೪
ಹೃದಯೇಷ್ವೇವ ತಿಷ್ಣಂತಿ ವೇದಾ ಯೇ ನಃ ಪರಂ ಧನಮ್ ।	
ವಶ್ಚ್ಯಂತ್ಯಾಪಿ ಗೃಹೇಷ್ವೇವ ದಾರಾಜ್ಞಾರಿತರಷ್ಟಿತಾಃ ॥	೨೫
ನ ಪ್ರಾನ್ನಿಂಶಿಷ್ಯಾಯಃ ಕಾಯ್ಯಾಸ್ತಿದ್ವತ್ತೋ ಸುಕೃತಾ ಮತಿಃ ।	
ತ್ವಯಿ ಧರ್ಮವ್ಯಪೇಷ್ಯೇ ತು ಈಂ ಸ್ಯಾಧರ್ಮಮಹಪೇಷ್ಟತುಮ್ ॥	೨೬
ಯಾಚತೋ ನೋ ನಿವರ್ತನಸ್ಯ ಹಂಸಶ್ಚಿರೋರುಹ್ಯಃ ।	
ಶಿರೋಭಿನಿಭೃತಾಭಾರ ಮಹಿಂಪತನಷಾಂಸುಲ್ಪಿಃ ॥	೨೭

ಬರುತ್ತಿದೆ. (ಅರಣೀಯಲ್ಲಿರುವ) ಅಗ್ನಿಗಳೂ ಈ ವಿಪ್ರರಹೆಗಲ ಮೇಲೆ ಕುಳಿತು ನಿನ್ನ ಹಿಂದೆ ಬರುತ್ತಿವೆ. ವಾಜಪೇಯಯಾಗದಲ್ಲಿ ಲಭಿಸಿದ ನಮ್ಮ ಈ ಭತ್ತಗಳನ್ನು ನೋಡು. ಶರತ್ವಾಲದ ಮೇಘಾಖಂಡಗಳಂತೆ ಶ್ವೇತವರ್ಣದ ಈ ಭತ್ತಗಳು ನಿನ್ನನ್ನು ಹಿಂಬಾಲಿಸಿ ಬರುತ್ತಿವೆ (೨೧-೨೨). ನಿನ್ನಲ್ಲಿ ಕೊಡೆಯಿಲ್ಲ. ಬಿಸಿಲಿನಿಂದ ನೀನು ಒಳಲಿದಾಗ ನಮ್ಮ ಈ ವಾಜಪೇಯದ ಕೊಡೆಗಳನ್ನು ಹಿಡಿದು ನಿನಗೆ ನೆರಳನ್ನು ಮಾಡಿಕೊಡುತ್ತೇವೆ. ವಶ್ಚ, ಯಾವಾಗಲೂ ವೇದಮಂತ್ರಗಳನ್ನೇ ಅನುಶೀಲಿಸುತ್ತಿದ್ದ ನಮ್ಮ ಬುದ್ಧಿಯು ಈಗ ನಿನ್ನೋಸ್ಯಾರ ವನವಾಸದತ್ತ ಸಾಗುತ್ತಿದೆ (೨೩-೨೪). ನಮ್ಮ ಅಮೂಲ್ಯವಾದ ಆಸ್ತಿಯಾಗಿರುವ ವೇದಮಂತ್ರಗಳು ನಮ್ಮ ಹೃದಯದಲ್ಲಿಯೇ ನೆಲಿಸಿವೆ. ನಮ್ಮ ಪತ್ತಿಯಿರು ಮನೆಯಲ್ಲಿಯೇ ಇರುವರು. ಶೀಲಪೇ ಅವರನ್ನು ರಕ್ಷಿಸುವುದು. ನಾವು ನಿನ್ನೋಡನೆ ಬರಬೇಕೆಂದು ನಿಶ್ಚಯಿಸಿದ್ದೇವೆ. ಪುನಃ ನಿಶ್ಚಯಿಸಬೇಕಾದ್ದೇನೂ ಇಲ್ಲ. ಆದರೂ ನೀನೇ ಧರ್ಮವನ್ನುಲಂಭಿಸಿ ನಮ್ಮ ಮಾತನ್ನು ಮೀರುವುದಾದರೆ, ಇನ್ನು ಧರ್ಮವನ್ನು ಬಯಸತಕ್ಕವರಾದರೂ ಯಾರು? (೨೫-೨೬). ರಾಮ, ನೀನು ಶಿಷ್ಯಾಭಾರವನ್ನು ಬಿಟ್ಟು

ಬಹುನಾಂ ವಿತತಾ ಯಜ್ಞ ದ್ವಿಜಾನಾಂ ಯ ಇಹಾಗತಾಃ ।
ತೇಷಾಂ ಸಮಾಪ್ತಿರಾಯತ್ತಾ ತವ ಪತ್ನ ನಿವರ್ತನೇ ॥ ೨೫
ಭಕ್ತಮಂತಿ ಹಿ ಭೂತಾನಿ ಜಂಗಮಾಜಂಗಮಾನಿ ಚ ।
ಯಾಚಮಾನೇಷು ರಾಮ ಶ್ವಂ ಭಕ್ತಿಂ ಭಕ್ತೇಷು ದರ್ಶಯ ॥ ೨೬
ಅನುಗಂತಮಶಾಸ್ತ್ರಾಂ ಮೂಲೀರುದ್ಧತವೇಗಿನಃ ।
ಉನ್ನತಾ ವಾಯುವೇಗೇನ ವಿಕೋಶಂತಿವ ಪಾದಪಾಃ ॥ ೨೭
ನಿಶ್ಚೈಪ್ರಾಹಾರಸಂಚಾರಾ ವೃಕ್ಷೈಕರ್ಥಾನವಿಟ್ಟಿತಾಃ ।
ಪತ್ನಿಕೋರ್ವಿ ಪ್ರಯಾಚಂತೇ ಸರ್ವಭೂತಾನುಕಂಷಿನಮ್ ॥ ೨೮
ಏವಂ ವಿಕೋಶತಾಂ ತೇಷಾಂ ದ್ವಿಜಾತಿನಾಂ ನಿವರ್ತನೇ ।
ದದ್ಯತೇ ತಮಸ ತತ್ತ ವಾರಯಂತಿವ ರಾಘವಮ್ ॥ ೨೯

ಚಲಿಸತಕ್ಕವನಲ್ಲ. ನಾವ ತಲೆಬಾಗಿ ಬೇಡಿಕೊಳ್ಳುತ್ತೇವೆ; ಹಿಂದಿರುಗು. ಹಂಸದಂತೆ ಬೆಳ್ಗಿರುವ ನಮ್ಮ ತಲೆಗೂದಲನ್ನ ನೋಡು. ಈಗ ನೆಲದ ಧೂಳಿಯು ಅದರ ಮೇಲೆ ಮುಸುಕಿರುವುದನ್ನು ನೋಡು (೨೭). ಇಲ್ಲಿ ಬಂದಿರುವ ವಿಪ್ರರು ಅನೇಕ ವಿಧದಯಾಗಗಳನ್ನು ಆರಂಭಿಸಿದ್ದಾರೆ. ಮಗು, ನೀನು ಹಿಂದಿರುಗಿ ಬಂದರೆ ಮಾತ್ರ ಅವು ಪೂರ್ಣವಾಗಿ ನೇರವೇರುತ್ತವೆ. ಸಾಫರಜಂಗಪುಗಳಾದ ಸಮಸ್ತ ಪ್ರಾಣಿಗಳೂ ನೀನು ಹಿಂದಿರುಗಬೇಕೆಂದು ಭಕ್ತಿಯಿಂದ ಯಾಚಿಸುತ್ತಿವೆ. ರಾಮ, ಅವುಗಳಲ್ಲಿ ನಿನ್ನ ಪ್ರೀತಿಯನ್ನು ತೋರಿಸು (೨೮-೨೯). ಈ ಉನ್ನತ ವೃಕ್ಷಗಳ ನಿನ್ನನ್ನು ಹಿಂಬಾಲಿಸಿ ಬರಲು ಅಸಮರ್ಥವಾಗಿವೆ. ಗಾಳಿಯ ಹೊಡೆತಕ್ಕ ಸಿಕ್ಕಿದ ಈ ವೃಕ್ಷಗಳು ತಮಗೆ ಬೇರುಗಳು ಅದ್ದಿಪಡಿಸುತ್ತಿವೆಯೆಂದು ಗಟ್ಟಿಯಾಗಿ ಕೂಗಿಕೊಳ್ಳುವಂತೆ ತೋರುತ್ತಿದೆ (೨೧). ಹಕ್ಕಿಗಳೂ ಸಹ ತಮ್ಮ ಆಹಾರ - ವಿಹಾರಗಳನ್ನು ಬದಿಗಿರಿಸಿ, ಮರದ ಒಂದು ಮೂಲೀಯನ್ನು ಹಿಡಿದು ಕುಳಿತಿವೆ; ಸಕಲ ಜೀವಿಗಳಲ್ಲಿಯೂ ದಯಾಳುವಾದ ನೀನು ಹಿಂದಿರುಗಬೇಕೆಂದು ಬೇಡಿಕೊಳ್ಳುತ್ತಿವೆ” (೨೧). ಹೀಗೆ ಶ್ರೀರಾಮನನ್ನು ಹಿಂದಿರುಗಿಸುವುದಕ್ಕೋಸ್ಕರ ಆ ಬ್ರೇಹ್ಮಣರು ಕೂಗಿಹೇಳುತ್ತ ಹೋಗುತ್ತಿದ್ದರು. ಅಷ್ಟರಲ್ಲಿ ತಮಸ-

ತತಃ ಸುಮಂತೋಽಪಿ ರಥಾದ್ವಿಮುಚ್ಯ
 ಶಾಂತಾನ ಹಯಾನ ಸಂಪರಿವತ್ಯ ಶೀಷ್ಯವ್ |
 ಹೇತೋದಕಾಂಸೋಯಪರಿಪ್ರಾತಾಂಗಾನ
 ಅಚಾರಯದ್ವ ತಮಾವಿದೂರೇ ||

೩೬

ಇತಿ ಶ್ರೀಮದ್ಭಾಷಾಯಣೇ ಅಯೋಧಾಯಕಾಂಡೇ ಪಂಚಚತ್ವಾರಿಂಶಃ ಸರ್ಗ:

ಜಟ ಚತ್ವಾರಿಂಶಃ ಸರ್ಗ:
 ಪೌರಮೋಹನವ್

ತತಸ್ತ ತಮಾತೀರಂ ರಮ್ಯಘಾತ್ರಿತ್ಯ ರಾಘವ: |
 ಸಿತಾಮುದ್ವಿಕ್ತೇ , ಸೌಮಿತ್ರಮಿದಂ ವಚನಮಬ್ರಹೀತ್ | |
 ಇಯಮದ್ಯ ನಿಶಾ ಪೂರ್ವ ಸೌಮಿತ್ರೇ ಪ್ರಹಿತಾ ವನಮ್ |
 ವನವಾಸಸ್ಯ ಭದ್ರಂ ತೇ ಸ ನೋಕ್ತಂತಿತಮಹಸಿ || |

ನದಿಯೂ ರಾಘವನನ್ನು ಅಡ್ಡಗಟ್ಟಿಪ್ಪವುದೋ ಎಂಬಂತೆ ಎದುರಿಗೆ ಕಾಣಿಸಿತು. ಆಗ ಸುಮಂತುನು ಬಳಲಿದ ಕುದುರೆಗಳನ್ನು ರಥದಿಂದ ಬಿಚ್ಚಿ (ಮಾರಾಯಾಸದ ಪರಿಹಾರಕ್ಕಾಗಿ) ಅವಾಗಳನ್ನು ನೆಲದ ಮೇಲೆ ಹೊರಳಿಸಿದನು. ಅನಂತರ ನೀರು ಕುಡಿಸಿ ಮೈ ತೊಳೆದು ಮೇಯುವುದಕ್ಕಾಗಿ ಆ ಕುದುರೆಗಳನ್ನು ತಮಾತೀರದಲ್ಲಿ ಬಿಟ್ಟನು (೨.೨-೨.೩).

ಇಲ್ಲಿಗೆ ಶ್ರೀಮದ್ಭಾಷಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತೆದನೆಯ ಸರ್ಗ

ಸರ್ಗ ೪೬

ಶ್ರೀರಾಮನು ತಮಾನದೀತೀರದಲ್ಲಿ ವಿಶ್ವಮಿಷಿಕೊಂಡು ಪೌರರಿಗೆ
 ಗೋತ್ರಾಗ್ರಹಂತೆ ಮುಂದಕ್ಕೆ ಪ್ರಯಾಣ ಮಾಡುವುದು.

ಶ್ರೀರಾಮನು ರಮ್ಯಾವಾದ ತಮಾತೀರಕ್ಕೆ ಹೋಗಿ ಸೇರಿದ ಮೇಲೆ ಸೀತೆಯನ್ನು ಲಕ್ಷ್ಮಿಸಿ ನೋಡಿ ಲಕ್ಷ್ಮಿಣಿನನ್ನು ಕುರಿತು ಹೀಗೆಂದನು: “ಲಕ್ಷ್ಮಿಣಿ, ನಾವು ವನವಾಸಕ್ಕೆ ಹೊರಟ ಮೇಲೆ ಇದೇ ಮೊದಲನೆಯ ರಾತ್ರಿ. ಒಳ್ಳೆಯದು.

ಪಶ್ಚ ಶೂನ್ಯವರಣಾನಿ ರುದಂತಿತ ಸಮಂತತಃ ।
ಯಥಾ ನಿಲಯಮಾಯದಿಷ್ಟಿನಲೇನಾನಿ ಮೃಗದಿಷ್ಟಿಜ್ಞಃ ॥ ೩
ಅದ್ಯಾಯೋಧ್ಯಾ ತು ನಗರೀ ರಾಜಧಾನಿ ಹಿತಮುಮ್ಮೆ ।
ಸಸ್ತೀಪ್ರಂಂಬಾ ಗತಾನಂಘಾನಾ ಶೋಚಷ್ಟತಿ ನ ಸಂಶಯಃ ॥ ೪
ಅನುರಕ್ತಾ ಹಿ ಮನುಜಾ ರಾಜಾನಂ ಬಹುಭಿಗುರ್ಜಿಃ ।
ತಾಂ ಚ ಮಾಂ ಚ ನರವಾಪ್ರ ಶತ್ರುಷ್ಣಭರತೌ ಯಥಾ ॥ ೫
ಹಿತರಂ ಚಾನುಕೋಚಾಮಿ ಮಾತರಂ ಚ ಯಶಸ್ಸಿನೀಮ್ರೋ ।
ಅಪಿ ವಾಂಧೌ ಭವೇತಾಂ ತು ರುದಂತೌ ತಾಬಭೀಕ್ಷಣಃ ॥ ೬
ಭರತಃ ಖಲು ಧರ್ಮಾತ್ಮಾ ಹಿತರಂ ಮಾತರಂ ಚ ಮೇ ।
ಧರ್ಮಾರ್ಥಕಾಮಸಹಿತ್ವಾಕೆಕ್ರಾಶ್ವಸಯಿಷ್ಟತಿ ॥ ೭
ಭರತಸ್ಯಾಸ್ತಂಸತ್ತಂ ವಿಚಂತಾಹಂ ಪ್ರಾನಃ ಪ್ರಾನಃ ।
ನಾನುಕೋಚಾಮಿ ಹಿತರಂ ಮಾತರಂ ಚಾಪಿ ಲಕ್ಷ್ಮಣ ॥ ೮

ಲಕ್ಷ್ಮಣ, ಯಾವುದನ್ನಾಸ್ತಿರಿಸಿಕೊಂಡು ತಳಮಳಿಸಬೇಡ (೧-೨). ಜನಶೂನ್ಯವಾದ ಈ ಅರಣ್ಯ ಪ್ರದೇಶಗಳನ್ನು ನೋಡು. ಮೃಗಪಕ್ಷಿಗಳು ಕೂಗುತ್ತ ತಮ್ಮ ಗೂಡುಗಳಿಗೆ ಬಂದು ಸೇರಿಕೊಳ್ಳುವುದರಿಂದ ಅರಣ್ಯವೇ ಸುತ್ತಲೂ ಅಳುತ್ತಿರುವಂತೆ ಕಾಣುವುದು. ನಮ್ಮ ತಂದೆಯ ರಾಜಧಾನಿಯಾದ ಅಯೋಧ್ಯಾ ನಗರಿಯೇ ಈ ದಿನ ನಮಗೋಷ್ಠರ ಶೋಕಿಸುವುದು. ಸ್ತೀ ಪರುಷರೆಲ್ಲರೂ ನಾವು ಹೊರಟು ಹೋದೆವೆಂದು ವ್ಯಧಿ ಪಡುವರು; ಸಂದೇಹವಿಲ್ಲ (೨-೩). ಲಕ್ಷ್ಮಣ, ಮಹಾರಾಜನಲ್ಲಿ ಬಹಳ ಸದ್ಗುಣಗಳಿರುವುದರಿಂದ ಜನರು ಅವನಲ್ಲಿ ಅನುರಾಗವನ್ನಿಟ್ಟಿದ್ದಾರೆ. ಹಾಗೆಯೇ ನಿನ್ನನ್ನೂ ನನ್ನನ್ನೂ ಭರತ ಶತ್ರುಷ್ಣರನ್ನೂ ಅವರು ಪ್ರೀತಿಸುತ್ತಾರೆ (೪). ನನ್ನ ತಂದೆಯನ್ನೂ ಯಶಸ್ಸಿನಿಯಾದ ತಾಯಿಯನ್ನೂ ನೆನೆಸಿಕೊಂಡು ನನಗೆ ಬಹಳ ವ್ಯಾಸನವಾಗುತ್ತಿದೆ. ಅವರು ಅತ್ಯ ಅತ್ಯ ಕಣ್ಣೀರು ಸುರಿಸಿ ಕುರುಡರೇ ಆಗಿಬಿಡುವರೋ ಎನೋ / ಆದರೆ ಭರತನು ಧರ್ಮಾತ್ಮ. ಅವನು ನಮ್ಮ ತಂದೆ ತಾಯಿಗಳನ್ನೂ ಧರ್ಮಾರ್ಥಕಾಮಸಹಿತಾದ ವಾಕ್ಯಗಳಿಂದ ಸಂತೋಸಿಸುವನು (೫-೬). ಲಕ್ಷ್ಮಣ, ಭರತನು ಸೌಜನ್ಯವನ್ನು ಯೋಚಿಸಿ ನವ್ಯ ತಂದೆ ತಾಯಿಗಳಿಗೋಷ್ಠರ

ತ್ವಯಾ ಕಾರ್ಯಂ ನರವೃಷ್ಟಿ ಮಾಮನುವುಜತಾ ಕೃತಮ್ ।
ಅನ್ನೇಷ್ವಾ ಹಿ ವೈದೇಹಾ ರಕ್ಷಣಾಧೀರ್ ಸಹಾಯತಾ ॥ ೬
ಅಧಿರೇವ ತು ಸೌಮಿತ್ರೇ ವತ್ಸಾ ಮೃದ್ಗ ನಿಶಾಮಿಮಾಮ್ ।
ವಿತದಿ ರೋಚತೇ ಮಹ್ಯಂ ವನ್ಯೇಚಿ ವಿವಿಧೇ ಸತಿ ॥ ೧೦
ವಿವಮುಕ್ತಾ ತು ಸೌಮಿತ್ರಂ ಸುಮಂತಮಷಿ ರಾಘವಃ ।
ಅಪ್ಯಮತಸ್ಸಮಶ್ವೇಷು ಭವ ಸೌಮ್ಯೇತ್ಯಾಚ ಹ ॥ ೧೧
ಸೋರಶ್ವಾ ಸುಮಂತಃ ಸಂಯಮ್ಯ ಸೂರ್ಯೇಸ್ತಂ ಸಮುಪಾಗತೇ
ಪ್ರಭೂತಯವಸಾನ್ ಕೃತ್ವಾ ಬಭೂವ ಪ್ರತ್ಯನಂತರಃ ॥ ೧೨
ಉಪಾಸ್ಯ ತು ಶಿವಾಂ ಸಂಧಾರಂ ದೃಷ್ಟಾಙ ರಾತ್ರಿಮುಪಸ್ಥಿತಾಮ್ ।
ರಾಮಸ್ಯ ಶಯನಂ ಚಕ್ರೇ ಸೂತಃ ಸೌಮಿತ್ರಿಣಾ ಸಹ ॥ ೧೩
ತಾಂ ಶಯಾಂ ತಮಸಾತೀರೇ ಏಕ್ ಹ, ವೃಕ್ಷದಲ್ಪಃ ಕೃತಾಮ್ ।
ರಾಮಃ ಸೌಮಿತ್ರಿಣಾ ಸಾರ್ಥಂ ಸಭಾರ್ಯಃ ಸಂವಿಷೇಶ ಹ ॥ ೧೪

ಚಿಂತಿಸಬೇಕಾಗಿಲ್ಲವೆಂದು ಮತ್ತೆ ಮತ್ತೆ ಸಮಾಧಾನ ಪಡಿಸಿಕೊಳ್ಳತ್ತೇನೆ. ವರ್ತ್ತ,
ನೀನು ನನ್ನೊಡನೆ ಬಂದದ್ದು ಒಳ್ಳೆಯದೇ ಅಯಿತು. ಇಲ್ಲದಿದ್ದರೆ ಸೀತೆಯ
ರಕ್ಷಣೆಗಾಗಿ ಸಹಾಯಕರನನ್ನು ಹುಡುಕಬೇಕಾಗಿತ್ತು (ಲ-೬). ಸೌಮಿತ್ರಿ, ನೀರನ್ನು
ಮಾತ್ರ ಸೇವಿಸಿ ಈ ರಾತ್ರಿಯನ್ನು ಕಳೆಯವೆನು. ಕಾಡಿನಲ್ಲಿ ವಿವಿಧ ಆಹಾರ
ಪಥಾರ್ಥಗಳು ದೊರಕವುದಾದರೂ ಈಗ ಇದೊಂದೇ ನನಗೆ ಬೇಕೆನಿಸುತ್ತದೆ”
ಎಂದನು (೧೦). ರಾಘವನು ಈ ರೀತಿಯಲ್ಲಿ ಲಕ್ಷ್ಮಿನಾನಿಗೆ ಹೇಳಿ ಸುಮಂತನನ್ನು
ಕುರಿತು “ಸೌಮ್ಯ, ನೀನು ಕುದುರೆಗಳ ಯೋಗಕ್ಕೇಮವನ್ನು ಸರಿಯಾಗಿ
ನೋಡಿಕೊ” ಎಂದು ನುಡಿದನು. ಅಷ್ಟರಲ್ಲಿ ಸೂರ್ಯಾಸ್ತಮಾಯಿತು. ಸುಮಂತನು
ಅಶ್ವಗಳನ್ನು ಒಂದೆಡೆಯಲ್ಲಿ ಕಟ್ಟಿ ಬೇಕಾದಷ್ಟು ಹುಲ್ಲನ್ನು ತಂದು ಹಾಕಿ ಶ್ರೀರಾಮನ
ಬಳಿಗೆ ಬಂದು ನಿಂತನು (೧೧-೧೨). ಆ ಮೇಲೆ ಸಾಯಾಹ್ನಿಕವನ್ನು ಮುಗಿಸಿ
ರಾತ್ರಿಯಾಯಿತೆಂಬುದನ್ವರಿತು ಸುಮಂತನೂ ಲಕ್ಷ್ಮಿನಾನೂ ಸೇರಿ ಶ್ರೀರಾಮನಿಗೆ
ಮಲಗುವುದಕ್ಕಾಗಿ ಸ್ಥಳವನ್ನೇಪ್ರದಿಸಿದರು. ಹೀಗೆ ಸುಮಂತನು ಲಕ್ಷ್ಮಿನಾನೊಡನೆ
ಸೇರಿ ತಮ್ಮಾನದೀತೀರದಲ್ಲಿ ವರದ ಎಲೆಗಳಿಂದ ರಚಿಸಿದ್

ಸಭಾಯ್ತಂ ಸಂಪ್ರಮಷ್ಟಂ ತಂ ಭಾತರಂ ಏಕ್ಷೃಣಾಃ ।
 ಕಥಯಾಮಾಸ ಮೂತಾಯ ರಾಮಸ್ಯ ವಿವಿಧಾನ್ ಗುಣಾನ್ ॥ ೧೫
 ಜಾಗ್ರತೋ ಹೈವ ತಾಂ ರಾತ್ರಿಂ ಸೌಮಿತ್ರೇರುದಿತೋ ರವಃ ।
 ಮೂತಸ್ಯ ತಮಸಾತೀರೇ ರಾಮಸ್ಯ ಬುವತೋ ಗುಣಾನ್ ॥ ೧೬
 ಗೋಕುಲಾಕುಲತೀರಾಯಾಸ್ತಮಸಾಯಾ ವಿದೂರತಃ ।
 ಅವಸತ್ತತ ತಾಂ ರಾತ್ರಿಂ ರಾಮಃ ಪ್ರಕೃತಿಭಿಃ ಸಹ ॥ ೧೭
 ಉತ್ಸಾಹಿ ತು ಮಹಾತೇಜಾಃ ಪ್ರಕೃತಿಷ್ಠಾ ನಿಶಾಮೃಚಃ ।
 ಅಬ್ರಿಂದಾಧಿತರಂ ರಾಮೋ ಲಕ್ಷ್ಯಣಂ ಪುಣ್ಯಾಲಕ್ಷ್ಯಾಷ್ಮಾ ॥ ೧೮
 ಅಸ್ಯಾಧ್ಯಾಪೇಕ್ಷಾನ್ ಸೌಮಿತ್ರೇ ನಿಷ್ವಪೇಕ್ಷಾನ್ ಗೃಹೇಷ್ಪಾಪಿ ।
 ವ್ಯಕ್ತಮೂಲೇಮು ಸಂಸುಪಾನ್ ಪತ್ರೈ ಲಕ್ಷ್ಯಣ ಸಾಂಪ್ರತಮ್ ॥ ೧೯
 ಯಥೈತೇ ನಿಯಮಂ ಪೌರಾಃ ಕುರ್ವಂತಸ್ಯಾನಿವರ್ತನೇ ।
 ಅಪಿ ಪಾಣಾನಸಿಷ್ಟಂತಿ ನ ತು ತಕ್ಷೃಂತಿ ನಿಶ್ಚಯಮ್ ॥ ೨೦

ಹಾಸಿಗೆಯನ್ನು ನೋಡಿ, ಶ್ರೀರಾಮನು ತನ್ನ ಪತ್ನಿಯೊಡನೆ ಹೋಗಿ ಮಲಗಿದನು (೧೫-೧೬). ಅಣ್ಣನು ಪತ್ನಿಸಮೇತನಾಗಿ ನಿದ್ರಿಸಿದ ಮೇಲೆ ಲಕ್ಷ್ಯಣನು ಸುಮಂತ್ರನೊಡನೆ ಮಾತನಾಡುತ್ತ ಶ್ರೀರಾಮನ ವಿವಿಧ ಸದ್ಗುಣಗಳನ್ನು ಕೊಂಡಾಡುತ್ತಿದ್ದನು. ಹೀಗೆ ಲಕ್ಷ್ಯಣ ನು ನಿದ್ರೆ ಮಾಡದ ಸೂತನೊಡನೆ ಸಂಭಾಷಿಸುತ್ತ ಶ್ರೀರಾಮನ ಗುಣಗಳನ್ನು ವರ್ಣಿಸುತ್ತಿರುವಾಗಲೇ ರಾತ್ರಿಯು ಕೆಳೆದು ಸೂರ್ಯನು ಉದಯಿಸುವ ಸಮಯವಾಯಿತು (೧೫-೧೬). ತೀರದಲ್ಲಿ ಗೋವಗಳಿಂದ ತುಂಬಿದ್ದ ತಮಸಾನದಿಗೆ ಸ್ತುಲ್ಲಿ ದೂರದಲ್ಲಿ ಶ್ರೀರಾಮನು ಪ್ರಜಿಗಳೊಡನೆ ಆ ರಾತ್ರಿಯನ್ನು ಕಳೆದನು. ಮಹಾತೇಜಸ್ಸಿಯಾದ ಶ್ರೀರಾಮನು ಬೆಳಗಿನ ಜಾವದಲ್ಲೆದ್ದು ನದೀತೀರದಲ್ಲಿ ವುಲಗಿದ್ದ ಪ್ರಜಿಗಳನ್ನು ವಿಶ್ವಿಸಿದನು. ಹೂಡಲೇ ಅವನು ಪುಣ್ಯ ಶಾಲಿಯಾದ ಲಕ್ಷ್ಯಣನನ್ನು ಕರೆದು “ಲಕ್ಷ್ಯಣ, ನಮ್ಮೇನ್ನೇ ನಂಬಿ ಬಂದಿರುವ ಈ ಜನರನ್ನು ನೋಡು. ತಮ್ಮ ಪುನೇಗಳನ್ನೂ ನಿಲರಕ್ಷಿಸಿ ಬಂದು ಪುರದ ಕೆಳಗೆ ಮಲಗಿದ್ದಾರೆ (೧೭-೧೮). ಈ ಪೌರರು ನಮ್ಮನ್ನು ಹಿಂದಿರುಗಿಸಲು ಪಟ್ಟಿ ಹಿಡಿದಿರುವದನ್ನು ನೋಡಿದರೆ, ಇವರು ಪ್ರಾಣವನ್ನಾದರೂ ಬಿಟ್ಟಾರೇ ಹೂರತು

ಯಾವದೇವ ತು ಸಂಸುಪ್ತಾತ್ವದೇವ ವಯಂ ಲಘು ।
ರಥಮಾರುಹ್ಯ ಗಬ್ಧಾಮಃ ಹಂಥಾನಮಕುತೋಭಯಮ್ ॥ ೨೮
ಅತೋ ಭೂರೀಂಪಿ ನೇದಾನಿಮಿಶ್ರಾಪುರವಾಸಿನಃ ।
ಸ್ವಪೇಯುರನುರಕ್ತ ಮಾಂ ವೃಕ್ಷಮೂಲಾನ ಸಂಶ್ರಿತಾಃ ॥ ೨೯
ಪೌರ ಹ್ಯಾತ್ಯಕೃತಾದ್ಯಃಖಾದ್ವಿಪಮೋಕ್ಷಾ ಸೃಷ್ಟಾತ್ಚಿಃ ।
ನ ತು ಖಲ್ಲಾತ್ಯನಾ ಯೋಜ್ಯಾ ದುಃಖಿನ ಪುರವಾಸಿನಃ ॥ ೩೦
ಅಬ್ರವೀಲ್ಕೃಣೋ ರಾಮಂ ಸಾಕ್ಷಾದ್ಧಮ್ಮಾಮಿವ ಸ್ಥಿತಮ್ ।
ರೋಚತೇ ಮೇ ತಥಾ ಪೂಢ್ಣ ಕ್ಷಿಪ್ರಮಾರುಹೃತಾಮಿತಿ ॥ ೩೧
ಅಥ ರಾಮೋಬಪೀತಾ ಶ್ರೀಮಾನ್ ಸುಮಂತ್ರಂ ಯುಜ್ಞತಾಂ ರಥಃ ।
ಗಮಿಷ್ಯಾಮಿ ತತೋರಣ್ಯಂ ಗಚ್ಛ ಶೀಘ್ರಮಿತಃ ಪ್ರಭೋ ॥ ೩೨
ಸೂತಸ್ತತಃ ಸಂತ್ತುರಿತಃ ಸ್ವಂದನಂ ತೈಹರ್ಯೋತ್ತಮ್ಯಃ ।
ಯೋಜಯಿತ್ವಾಥ ರಾಮಾಯ ಪ್ರಾಂಜಲಿಃ ಪ್ರತ್ಯವೇದಯತ್ ॥ ೩೩

ತಮ್ಮ ನಿರ್ಧಾರನ್ನು ಬಿಡುವಂತೆ ತೋರುವುದಿಲ್ಲ. ಆದ್ದರಿಂದ ಇವರು ಮಲಗಿರುವಾಗಲೇ ನಾವು ರಥವನ್ನು ಹತ್ತಿ ಬೇಗನ ಹೊರಟು ಹೋಗೋಣ. ಇವರು ಬರುತ್ತಾರೆಂಬ ಚಿಂತೆಯಿಲ್ಲದ ಬೇರೊಂದು ದಾರಿಯನ್ನು ಹಿಡಿಯೋಣ (೨೦-೨೧). ನನ್ನಲ್ಲಿ ಅನುರಾಗವಿಟ್ಟಿರುವ ಈ ಅಯೋಧ್ಯಾ ನಗರವಾಸಿಗಳಿಗೆ ಪುನಃ ಮರದಡಿಯಲ್ಲಿ ಮಲಗುವ ಕಷ್ಟ ಬರಬಾರದು. ರಾಜಪುತ್ರರು ಪ್ರಜೆಗಳ ಕಷ್ಟವನ್ನು ಪರಿಹರಿಸಬೇಕಲ್ಲದೆ ತಮ್ಮ ಕಷ್ಟಗಳನ್ನೇ ಪ್ರಜೆಗಳ ಮೇಲೆ ಹೇರಬಾರದು” ಎಂದು ಹೇಳಿದನು (೨೨-೨೩). ಆಗ ಲಕ್ಷ್ಮಿಣಾನು ಸಾಕ್ಷಾತ್ ಧರ್ಮದೇವತೆಯಂತಿದ್ದ ಶ್ರೀರಾಮನಿಗೆ, ತನಗೂ ಅದು ಯುಕ್ತವಾಗಿ ತೋರುವುದೆಂದೂ ಬೇಗನೆ ರಥವನ್ನು ಹತ್ತಬೇಕೆಂದೂ ತಿಳಿಸಿದನು (೨೪). ಆಗ ಶ್ರೀರಾಮನು ಸುಮಂತ್ರನನ್ನು ನೋಡಿ “ಬೇಗನೆ ರಥವನ್ನು ಹೂಡಿಸಜ್ಞಪಡಿಸು. ಆದರಲ್ಲಿ ಕುಳಿತು ಅರಣ್ಯಕ್ತಿ ಹೋಗುವೆನು. ಥಟ್ಟನೆ ಹೊರಡು” ಎಂದನು (೨೫). ಸುಮಂತ್ರನು ತ್ವರೆಯಿಂದ ಹೋಗಿ ರಥಕ್ಕೆ ಕುದುರೆಗಳನ್ನು ಕಟ್ಟಿ ಸಚ್ಚಾಪಡಿಸಿ ಕೈಮುಗಿದುಕೊಂಡು “ಹೇ ಮಹಾಬಾಹು,

ಅಯಂ ಯುಕ್ತೋ ಮಹಾಭಾರೋ ರಥಸ್ತೇ ರಥಿನಾಂ ವರ ।
ತ್ವರಯಾರೋಹ ಭದ್ರಂ ತೇ ಸಸಿತಃ ಸಹಲಕ್ಷ್ಯಣಃ ॥
ತಂ ಸ್ಯಂದನಮಧಿಪಾಯ ರಾಘವಃ ಸಪರಿಭ್ರದಃ ।
ಶೀಷ್ಟಗಾಮಾಕುಲಾವತಾಂ ತಮಾಮತರನ್ನದೀಮ್ ॥
ಸ ಸಂತೀಯ ಮಹಾಭಾರುಃ ಶ್ರೀಮಾನ್ ಶಿವಮಕಂಬಕಮ್ ।
ಪಾಪದೃತ ಮಹಾಮಾರ್ಗಮಭಯಂ ಭಯದರ್ಶನಾಮ್ ॥
ಮೋಹನಾರ್ಥಂ ತು ಪೌರಾಣಂ ಸೂತಂ ರಾಮೋಽಬುಂದ್ರಚಃ ।
ಉದಬ್ಜುಖಿಃ ಪ್ರಯಾಹಿ ತ್ವಂ ರಥಮಾಶಾಯ ಸಾರಥೀ ॥
ಮುಹೂರ್ತಂ ತ್ವರಿತಂ ಗತ್ಯಾ ನಿವರ್ತಯ ರಥಂ ಪ್ರನಃ ।
ಯಥಾ ನ ವಿದ್ಯಃ ಹೌಳಾ ಮಾಂ ತಥಾ ಕುರು ಸಮಾಹಿತಃ ॥
ರಾಮಸ್ಯ ವಚನಂ ಶುತ್ತಾ ತಥಾ ಚಕ್ರ ಸ ಸಾರಥಿಃ ।
ಪ್ರತ್ಯಾಗಮ್ ಚ ರಾಮಸ್ಯ ಸ್ಯಂದನಂ ಪ್ರತ್ಯೇದಯತ್ ॥

ನಿನ್ನ ರಥವು ಸಿದ್ಧವಾಗಿದೆ. ನಿನಗೆ ಶುಭವಾಗಲಿ. ಸೀತಾ ಲಕ್ಷ್ಯಣರೊಡನೆ ಶೀಷ್ಟವಾಗಿ ರಥವನ್ನು ಹತ್ತುಬಹುದು” ಎಂದು ನಿವೇದಿಸಿದನು (೨೬-೨೨). ಆಗ ಶ್ರೀರಾಮನು ಧನುಷ್ಣ ಮೊದಲಾದ ಪರಿಕರಗಳೊಡನೆ ರಥವನ್ನೇರಿ, ಒಹಳ ಸುಳಿಗಳಿಂದ ವ್ಯಾಪ್ತವಾಗಿ ಶೀಷ್ಟಗಾಮಿನಿಯಾಗಿದ್ದ ತಮಸಾನದಿಯನ್ನು ದಾಟಿದನು. ಅನಂತರ ಆ ಏರನು ಯಾವ ತೊಂದರೆಯೂ ಇಲ್ಲದೆ ನಿಭಯವಾಗಿದ್ದ ಒಂದು ದೊಡ್ಡ ಮಾರ್ಗವನ್ನು ಸೇರಿದನು (೨೮-೨೯). ಆಗ ಶ್ರೀರಾಮನು ಪೌರಿಗೆ ಭೂಂತಿಯನ್ನುಂಟು ಮಾಡಿ ಅವರನ್ನು ಬಿಟ್ಟು ಹೋಗಬೇಕೆಂಬ ಉದ್ದೇಶದಿಂದ ಸುಮಂತ್ರನ್ನು ಕುರಿತು “ಸಾರಥಿ, ನೀನೊಬ್ಜನೇ ರಥವನ್ನು ತೆಗೆದುಕೊಂಡು ಉತ್ತರಾಭಿಮುಖಿನಾಗಿ ಹೋಗು. ಒಂದು ಮುಹೂರ್ತಕಾಲ ವೇಗವಾಗಿ ಅತ್ಯಕಡೆಯೇ ಹೋಗಿ (ಬೇರೆ ದಾರಿಯಿಂದ) ಹಿಂದಕ್ಕೆ ಒಂದು ಬಿಡು / ಈ ಜನರಿಗೆ ನನ್ನ ವಿಷಯ ಗೊತ್ತಿರುದುತ್ತೆ ಜಾಗರೂಕಾಗಿ ಕೆಲಸವನ್ನು ವರಾಡು” ಎಂದು ಸೂಚಿಸಿದನು (೩೦-೩೧). ಆಗ ಸಾರಥಿಯು ಅದರಂತೆ ತಾನೊಬ್ಜನೇ ರಥವನ್ನು ಉತ್ತರದಿಕ್ಕಿಗೆ ಒಡಿಸಿಕೊಂಡು ಹೋಗಿ ಬೇರೆ ದಾರಿಯಿಂದ ಹಿಂತಿರುಗಿ ಬಂದು ಶ್ರೀರಾಮನಿಗೆ

ತೋ ಸಂಪುರ್ಯುಕ್ತಂ ತು ರಥಂ ಸಮಾಸಿತೋ
 ತದಾ ಸಸೀತೋ ರಥುವಂಶವರ್ಧನೋ ।
 ಪ್ರಚೋದಯಾಮಾಸ ತತಸ್ತರಂಗಮಾನ್
 ಸಸಾರಧಿಯೇನ ಪಥಾ ತಪೋವನಮ್ ॥

ತತಃ ಸಮಾಸಾಧಯ ರಥಂ ಮಹಾರಥಃ:
 ಸಸಾರಧಿದಾರರಥಿವನಂ ಯಯೋ ।
 ಉದಜ್ಞಾಖಂ ತಂ ತು ರಥಂ ಚಕಾರ ಸ
 ಪ್ರಯಾಣಮಾಂಗಲ್ಯನಿಮಿತ್ತದಶನಾತ್ ॥

ಇತಿ ಶ್ರೀಮದ್ರಾಮಾಯಣೇ ಅಯೋಧ್ಯಾಕಾಂಡೇ ಷಟ್ಕಂಚತ್ವಾರಿಂಶಃ ಸರ್ಗ:



ಅರಿಕೆ ಮಾಡಿದನು. ರಥುವಂಶತೀಲಕರಾದ ಶ್ರೀರಾಮಲಕ್ಷ್ಮಿಗಳ ಉಳಿದ ಅನಂತರ ಸೀತಾದೇವಿಯೊಡನೆ ರಥವನ್ನೇರಲು, ಸುಮಂತ್ರನು ತಪೋವನಾಭಿಮುಖಿವಾಗಿ ಅಶ್ವಗಳನ್ನು ಚೋಡಿಸಿದನು (೨.೨-೨೨). ಪ್ರಯಾಣಕಾಲದಲ್ಲಿ ಮಂಗಳಾರ್ಥಿವಾಗಿ ರಥವನ್ನು ಉತ್ತರಾಭಿಮುಖಿವಾಗಿ ಸುಮಂತ್ರನು ನಿಲ್ಲಿಸಿದನು. ಮಹಾರಥನಾದ ದಾಶರಥಿಯು ರಥವನ್ನೇರಿದ ಮೇಲೆ ರಥವನ್ನು ತಿರುಗಿಸಿ ವನಾಭಿಮುಖಿವಾಗಿ ಪ್ರಯಾಣ ಮಾಡಿದನು (೨.೪).

ಇಲ್ಲಿಗೆ ಶ್ರೀಮದ್ರಾಮಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತಾರನೆಯ ಸರ್ಗ



ಶಪ್ತಚತ್ವಾರಿಂಶಃ ಸರ್ಗಃ

ಪೌರನಿವೃತ್ತಿಃ

ಪ್ರಭಾತಾಯಾಂ ತು ಶರ್ವಯಾರ್ಥಂ ಹೊರಾಸ್ತೇ ರಾಘವಂ ಏನಾ ।
ಶೋಕೋಪಹತನಿಶ್ಚೈಷ್ಣ ಬಭೂವಹತಚೀತಸಃ ॥ ೧

ಶೋಕಜಾಶುಪರಿದ್ಯಾಂ ವೀಕ್ಷಮಾಣಾಃ ಸಮಂತತಃ ।
ಅಲೋಕಮಷಿ ರಾಮಸ್ಯ ನ ಪಶ್ಯಂತಿ ಸ್ಯ ದುಃಖಿತಾಃ ॥ ೨

ತೇ ವಿಷಾದಾರ್ಥವದನಾ ರಹಿತಾಸ್ತೇನ ಧೀಮತಾ ।
ಕೃಪಣಾಃ ಕರುಣಾ ವಾಚೋ ವದಂತಿ ಸ್ಯ ಮನಸ್ಸಿನಃ ॥ ೩

ಧಿಗಸ್ತು ಖಲು ನಿದ್ರಾಂ ತಾಂ ಯಯಾಪಹೃತಚೀತಸಃ ।
ನಾದ್ಯ ಪಶ್ಯಾಮಹೇ ರಾಮಂ ಪೃಥ್ಮಾರಸ್ಯಂ ಮಹಾಭುಜಮಾ ॥ ೪

ಕಥಂ ನಾಮ ಮಹಾಬಾಹುಃ ಸ ತಥಾವಿತಥಕ್ಷಿಯಃ ।
ಭಕ್ತಂ ಜನಂ ಪರಿತ್ಯಜ್ಯ ಪ್ರವಾಸಂ ರಾಘವೋ ಗತಃ ॥ ೫

ಸರ್ಗ ೪೨

ಪುಜಿಗಳು ದುಃಖಿಸುತ್ತ ಅಯೋಧ್ಯೇಗೆ ಹೀಂತಿರುಗುವುದು.

ರಾತ್ರಿಯು ಕಳೆದು ಬೆಳಗಾಗಲು ಆ ಪೌರರು ಶ್ರೀರಾಮನನ್ನು ಕಾಣಲಿಲ್ಲ.
ಅವರು ಶೋಕದಿಂದ ಸ್ತುಭರಾದರು. ಮನಸ್ಸಿಗೆ ಆಫಾತವಾಯಿತು. ಅವರು
ಕಣ್ಣೇರು ಸುರಿಸುತ್ತ ಖಿನ್ನರಾಗಿ ಶ್ರೀರಾಮನ ಸುಳಿವು ಸಿಕ್ಕಿತೆಂದು ಸುತ್ತಲೂ
ಹುಡುಕಿದರು. ಯಾವ ಚಿಹ್ನೆಯೂ ಗೋಚರಿಸಲಿಲ್ಲ (೧-೨). ಧೀಮಂತನಾದ
ಶ್ರೀರಾಮನು ಬಿಟ್ಟು ಹೋದನೆಂದು ಅವರ ಮುಖಿಗಳು ವಿಷಾದದಿಂದ
ಬಾಡಿದವು. ಅವರು ಧೀರರಾದರೂ ಆ ಸಮಯದಲ್ಲಿ ಅತ್ಯಂತ ದೀನರಾಗಿ
ಕರುಣಾ ಜನರವಾದ ಮಾತುಗಳನ್ನು ಹೇಳಿಕೊಳ್ಳಲಾರಂಭಿಸಿದರು (೩): “ಅಯೋಧ್ಯೇ
/ ನಮ್ಮ ನಿದ್ರೆಗೆ ಧಿಕ್ಕಾರ / ಹೋರಿಗಿನ ಜಾಘರವೇ ಇಲ್ಲದಂತೆ ಮಲಿಗಿಟ್ಟೇವು.
ವಿಶಾಲವಕ್ಷಮೂ ಆಜಾನುಬಾಹುವೂ ಆದ ರಾಮನು ಈಗ ಕಾಣದೆ
ಹೋದನಾ. ಆಶ್ರಿತರನ್ನು ತಪ್ಪಾದೆ ರಕ್ಷಿಸುತ್ತಿದ್ದ ರಾಘವನು ಭಕ್ತರಾದ

ಯೋ ನಃ ಸದಾ ಪಾಲಯತಿ ಹಿತಾ ಪ್ರತಾನಿವೋರಸಾನ್ |
ಕಥಂ ರಘೂಷಾಂ ಸ ಶೈಷ್ವಷ್ಟಕ್ಷಾ ನೋ ವಿಹಿನಂ ಗತಃ || ೬
ಇಹೈವ ನಿಧನಂ ಯಾಮೋ ಮಹಾಪ್ರಸಾಫಮೇವ ವಾ |
ರಾಮೋ ರಹಿತಾನಾಂ ಹಿ ಕಮಭ್ರಂ ಜೀವಿತಂ ಹಿತಮ್ | ೨
ಸಂತಿ ಶುಷ್ಣಾರೇ ಕಾಷಾನಿ ಪ್ರಭೂತಾನಿ ಮಹಾಂತಿ ಚ |
ತ್ರೈ ಪ್ರಜ್ಞಾಲ್ಯ ಒತಾಂ ಸರ್ವೇ ಪ್ರವಿಶಾಮೋರಭ ಪಾಪಕಮ್ | ೩
ಕಿಂ ವಕ್ಷ್ಯಮೋ ಮಹಾಬಾಹುರನಸೂರ್ಯಃ ಪಿಯಂವದಃ |
ನಿತಃ ಸ ರಾಘವೋರಸ್ಯಾಭಿರಿತಿ ವಕ್ತುಂ ಕಥಂ ಕ್ಷಮಮ್ | ೪
ಖಾ ನೂನಂ ಸಗರೀ ದೀನಾ ದೃಷ್ಟಾಂತಾನ್ ರಾಘವಂ ವಿನಾ |
ಭವಿಷ್ಯತಿ ನಿರಾನಂದಾ ಸಸ್ಮಿಂಬಾಲವಯೋರಧಿಕಾ || ೫
ಗು

ನಮ್ಮೆನ್ನು ಪರಿತ್ಯಜಿಸಿ ಹೊರಟು ಹೋದನಲ್ಲ / (೪-೫). ತಂದೆಯು ಹೊಟ್ಟಿಯಲ್ಲಿ ಮಟ್ಟಿದ ಮಕ್ಕಳನ್ನು ನೋಡಿಕೊಳ್ಳುವಂತೆ ನಮ್ಮೆನ್ನು ಪಾಲಿಸುತ್ತಿದ್ದ ರಘುನಾಥನು ನಮ್ಮೆನ್ನು ಬಿಟ್ಟು ಕಾಡಿಗೆ ಹೋದನಲ್ಲ / ಇಲ್ಲಿಯೇ ನಾವು ಸತ್ತು ಹೋಗುವಾದು ಲೇಸು / ಮಹಾಪ್ರಸಾಫವನ್ನಾದರೂ* ಅವಲಂಬಿ ಸೋಣಾ / ರಾಮನಿಲ್ಲದ ಮೇಲೆ ಬದುಕುವಾದರಿಂದ ನಮಗೆ ಯಾವ ಹಿತವಿದೆ? (೬-೭). ಇಲ್ಲಿ ದ್ವಷ್ಟವಾಗಿರುವ ಒಣಕಟ್ಟಿಗೆಗಳು ಬೇಕಾದಷ್ಟಿವೆ. ಅವುಗಳಿಂದ ಚಿಂತಿಯನ್ನು ಪ್ರಜ್ಞಲಿಸಿ ಎಲ್ಲರೂ ಅಗ್ನಿಯಲ್ಲಿ ಬೀಳೋಣಾ / ನಾವು ಅಯೋಧ್ಯೆಗೆ ಹೋಗಿ ಏನು ಹೇಳಬೇಕು ? ಮಹಾಬಾಹುವೂ ಅಸೂಯಾರಹಿತನೂ ಪ್ರಿಯಂವದನೂ ಆದ ರಾಮನನ್ನು ನಾವು ವನಕ್ಕೆ ಕರೆದೊಯ್ದು ಬಿಟ್ಟು ಬಂದೆವೆಂದು ಹೇಗೆ ಹೇಳಲು ಸಾಧ್ಯ? (೭-೮). ರಾಘವನಿಲ್ಲದೆ ನಾವು ಹಿಂದಕ್ಕೆ ಹೋದರೆ ಅಯೋಧ್ಯಾನಗರವೇ ಆಶಾಭಂಗದಿದ ಶಿನ್ನ

* ಮರಣದಿಕ್ಷಯನ್ನು ವಹಿಸಿ ಉತ್ತರ ದಿಕ್ಕಿಗೆ ಪ್ರಯಾಗಾ ಮಾತುತ್ತ ಹೋಗುವುದಕ್ಕೆ ಮಹಾಪ್ರಸಾಫವೆಂದು ಹೇಬು.

ನಿಯಾಂತಾಸ್ತೇನ ವೀರೇಣ ಸಹ ನಿತ್ಯಂ ಜಿತಾತ್ಮಾನಾ ।
 ರಹಿತಾಸ್ತೇನ ಚ ಪ್ರನಃ ಕಥಂ ಪಶ್ಯಾಮ ತಾಂ ಪ್ರರೀಮ್ ॥ ೮೮
 ಇತೀವ ಬಹುಧಾ ವಾಚೋ ಬಾಹುಮುದ್ಯಮ್ಯ ತೇ ಜನಾಃ ।
 ವಿಲಪಂತಿ ಸ್ಯ ದುಃಖಾತಾ ವಿವತ್ಸ್ಯ ಇವ ಧೇನವಃ ॥ ೮೯
 ತತೋ ಮಾರ್ಗಾನುಷಾರೇಣ ಗತ್ಸ್ವಾ ಕಂಚಿತ್ ಕ್ಷಣಂ ಪ್ರನಃ ।
 ಮಾರ್ಗನಾಶಾಧಿಷಾದೇನ ಮಹತಾ ಸಮಭಿಪ್ರತಾಃ ॥ ೯೦
 ರಥಸ್ಯ ಮಾರ್ಗನಾಶೇನ ಸ್ವಪತ್ರಂತ ಮನಸ್ಸಿನಃ ।
 ಕರುಧಂ ಕಂ ಕರಿಷ್ಯಾಮೋ ದೃವೇನೋಪಹತಾ ಇತಿ ॥ ೯೧
 ತತೋ ಯಥಾಗತೇನೈವ ಮಾರ್ಗೇಣ ಕ್ಷಾಂತಬೀತಃಃ ।
 ಅಯೋಧ್ಯಾಮಗಮನ ಪರೇ ಪ್ರರೀಂ ವ್ಯಾಧಿತಸಜ್ಜನಾಮ್ ॥ ೯೨
 ಅಲೋಕ್ ನಗರೀಂ ತಾಂ ಚ ಕ್ಷಯವ್ಯಾಕುಲಮಾನಃಃ ।
 ಆಪತ್ಯಯಂತ ತೇರಶೂಣಿ ನಯನ್ಯಃ ಶೋಕಪೀಡಿತ್ಯಃ ॥ ೯೩

ವಾಗುವದು. ಸ್ತ್ರೀಬಾಲವ್ಯಾದರ್ಥಲ್ಲರೂ ದುಃಖಿಸುವರು. ಜಿತೇಂದ್ರಿಯನಾದ ಆ ವೀರನೊಡನೆ ನಾವು ಹೊರಟು ಬಂದೆವು. ಈಗ ಅವನನ್ನು ತ್ಯಜಿಸಿ ನಾವು ಮಾತ್ರ ಹೋಗಿ ಆ ನಗರವನ್ನು ನೋಡುವುದಾದರೂ ಹೇಗೆ?” (೮೦-೮೧). ಹೀಗೆ ಆ ಪ್ರಜೀಗಳು ನಾನಾವಿಧವಾಗಿ ಹಲುಬುತ್ತ ತೋಳನ್ನು ಮೇಲಕ್ಕೆ ನೀಡಿ ಗೋಳಾಡಿದರು. ಕರುವನ್ನು ಕಾಣಿದ ಹಸುಗಳಂತೆ ಹಂಬಲಿಸಿರು. ಅನಂತರ ರಥದ ಗಾಲಿಯ ಗುರುತನ್ನನುಸರಿಸಿ ಆ ಮಾರ್ಗವಾಗಿ ಸ್ವಲ್ಪ ದೂರ ಹೋದರು. ಮುಂದೆ ಆ ರೇಖೆಯೂ ಕಾಣಿದ ಹೋದ್ದರಿಂದ ಅತ್ಯಂತ ವಿಷಾದಗೊಂಡರು (೮೨-೮೩). ಆ ಮೇಲೆ ದಾರಿಯ ತಿಳಿಯದೆ ಹಿಂದಿರುಗಿ “ಇದೇನು ನಮ್ಮ ದೌಭಾಗ್ಯ? ಈಗ ಏನು ಮಾಡೋಣ? ದುರ್ದೇವದಿಂದ ನಾವು ಕೆಷ್ಟೆವು” ಎಂದು ಹೇಳಿಕೊಳ್ಳುತ್ತ ಬಂದ ದಾರಿಯನ್ನು ಹಿಡಿದು ಅಯೋಧ್ಯೇಯ ಕಡೆಗೆ ಹೊರಟರು. ಅವರ ಮನಸ್ಸು ಬಹಳ ಅಯಾಸಗೊಂಡಿತ್ತು. ನಗರದಲ್ಲಿದ್ದ ಜನರಲ್ಲರೂ ವ್ಯಾಘರ್ಯಲ್ಲಿ ಮುಳುಗಿದ್ದರು (೮೪-೮೫). ಅಯೋಧ್ಯೇಯಲ್ಲಿ ಪ್ರತಿದಿನವೂ ನಡೆಯಬೇಕಾದ ಸಂಮಾಜನಾದಿಗಳು ನಡೆದಿರಲಿಲ್ಲ. ಅದನ್ನು ಕಂಡು ಅವರ ಮನಸ್ಸು ತಳಮಳಿಸಿತು. ಶೋಕದಿಂದ

ವಿಷಾ ರಾಮೇಣ ನಗರೀ ರಹಿತಾ ನಾತಿಶೋಭತೇ ।

ಅಪಗಾ ಗರುಡೇನೇವ ಹೃದಾದುದ್ಧತಪನ್ನಗಾ ॥

೧೯

ಚಂದ್ರಹೀನಮಿವಾಕಾಶಂ ತೋಯಹೀನಮಿವಾಣಿವಮ್ ।

ಅಪಶೈನಿಹತಾನಂದಂ ನಗರಂ ತೇ ಏಂಬಿತಮಃ ॥

೧೮

ತೇ ತಾನಿ ವೇಶಾನಿ ಮಹಾಧನಾನಿ

ದುಃಖೀನ ದುಃಖೋಪಹತಾ ಏಶಂತಃ ।

ಸೈವ ಪ್ರಜಾಪುಣಿ ಸ್ವಜನಂ ಪರಂ ವಾ

ನಿರೀಕ್ಷಮಾಣಾಃ ಪ್ರವಿನಪ್ಯಹಣಾಃ ॥

ಇತಿ ಶ್ರೀಮದ್ಭಾವಾಯಣೇ ಅಯೋಧ್ಯಾಕಾಂಡೇ ಸಪ್ತಭತ್ವಾರಿಂಶಿ, ಸರ್ಗಣ:

ಜ್ಯೇಷ್ಠಾ ಜ್ಯೇಷ್ಠಾ ಜ್ಯೇಷ್ಠಾ
ಜಂಜಂ ಜಂಜಂ ಜಂಜಂ

ಪಳಪಳನೆ ಕಣ್ಣೇರು ಸುರಿಸಿದರು (೧೯). ಸರೋವರದಲ್ಲಿ ಕಾವಲಾಗಿದ್ದ ಮಹಾಸಪ್ರವನ್ನು ಗರುಡನು ಅಪಹರಿಸಿಕೊಂಡು ಹೋದರೆ ಸರೋವರವು ಹೇಗೆ ಅನಾಥವಾಗಿ ದೈನಾವಸ್ಥೆಯನ್ನು ಪಡೆಯುವದೂ, ಅಂಥ ದೈನ್ಯ ಸ್ಥಿತಿಯು ಅಯೋಧ್ಯಾ ಪಟ್ಟಮಕ್ಕೆ ಬಂದಿತ್ತು (೨೦). ಚಂದ್ರನಿಲ್ಲದ ಆಕಾಶದಂತೆ, ನೀರಿಲ್ಲದ ಕೆರೆಯಂತೆ ಉತ್ತಾಪನಿಲ್ಲದ ಆ ಪಟ್ಟಣವನ್ನು ಕಂಡು ವಿಷಣ್ಣಾರಾದರು. ಆ ಪ್ರಜೀಗಳು ಐಶ್ವರ್ಯಪೂರ್ಣವಾದ ತಮ್ಮ ಗೃಹಗಳನ್ನು ಪ್ರವೇಶಿಸಿದರೂ ದುಃಖಾವಿಷ್ಟರಾಗಿದ್ದರು. ಹಣಗಿಟ್ಟಿದ್ದ ಆ ಜನರು ಎದುರಿಗೆ ನೋಡುತ್ತಿದ್ದರೂ ತಮ್ಮ ಬಂಧುಗಳು ಯಾರು, ಪರಕೀಯರು ಯಾರು ಎಂದು ಗುರುತಿಸಲಾರದೆ ಹೋದರು (೧೮-೧೯).

ಇಲ್ಲಿಗೆ ಶ್ರೀಮದ್ಭಾವಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತೇಳನೆಯ ಸರ್ಗ



ಅಷ್ಟಚತ್ವಾರಿಂಶಃ ಸರ್ಗಃ

ಪೌರಾಂಗನಾವಿಲಾಪಃ

ತೇಪಾಮೇವಂ ವಿಷಣ್ಣಾಂ ತಾಡಿತಾನಾಮತೀವ ಚ ।
 ಬಾಷ್ಟವಿಪ್ರತನೇತಾಣಾಂ ಸಶೋಕಾನಾಂ ಮುಮೂಕ್ಷಯಾ ॥ ೧
 ಅನುಗಮ್ಯ ನಿವೃತ್ತಾಂ ರಾಮಂ ನಗರವಾಸಿನಾಮ್ ।
 ಉದ್ದತ್ತಾನೀವ ಸತ್ಯಾನಿ ಬಭೂವುರಮನಸ್ಸಿನಾಮ್ ॥ ೨
 ಸ್ವಂ ಸ್ವಂ ನಿಲಯಮಾಗಮ್ಯ ಪ್ರತದಾರ್ಪಃ ಸಮಾವೃತಾಃ ।
 ಅಶೋಣಿ ಮುಮುಚುಃ ಸರ್ವೇ ಬಾಷ್ಪೇಣ ಹಿಂತಾನನಾಃ ॥ ೩
 ನ ಚಾಹ್ಯಷ್ಣಾ ಚಾಮೋದನ್ ವಣಿಜೋ ನ ಪ್ರಸಾರಯನ್ ।
 ನ ಚಾಶೋಭಂತ ಪಣ್ಣಾನಿ ನಾಪಚನ್ ಗೃಹಮೇಧಿನಃ ॥ ೪
 ನಷ್ಟಂ ದೃಷ್ಟಾಷ ನಾಭ್ಯನಂದನ್ ವಿಪ್ರಲಂ ವಾ ಧಾಸಾಗಮಂ ಮ್ ।
 ಪ್ರತ್ಯಂ ಪ್ರಥಮಂ ಲಬ್ಧಾಷ ಜನೀ ನಾಭ್ಯನಂದತ್ ॥ ೫

ಸರ್ಗ ಉತ್ತ

ಪೌರಾಂಗನೆಯರ ವಿಲಾಪ.

ಶ್ರೀರಾಮನನ್ನ ಹಿಂಬಾಲಿಸಿ ಹೋಗಿ ಹಿಂದಿರುಗಿ ಬಂದ ಆ ನಗರ ವಾಸಿಗಳು
 ಶ್ರೀರಾಮನ ವಿರಹದಿಂದ ವಿಷಾದಗೊಂಡು ಶೋಕ ಹೀಡಿತರಾದರು. ಆಗಾಗ
 ಮುಂಬ್ರಾಂತರ್ಗೊಳ್ಳುತ್ತ ದುಃಖದಿಂದ ಕಂಬನಿಯನ್ನ ಸುರಿಸುತ್ತ
 ಧೈಯವಿಲ್ಲದವರಾದರು. ಪ್ರಾಣವ ಹೊರಟು ಹೋದಂತೆ ಮೃತಪ್ರಾಯರಾದರು
 (೧-೨). ಅವರು ತಮ್ಮ ತಮ್ಮ ಮನೆಗಳಿಗೆ ಹೋಗಿ ಹೆಂಡತಿ ಮಕ್ಕಳೊಡನೆ
 ಹುಳಿತುಕೊಂಡು ವುನಃ ಬಾಷ್ಪವನ್ನ ಸುರಿಸುತ್ತ ರೋದಿಸ ತೊಡಗಿದರು.
 ಎಲ್ಲರಿಗೂ ಗೆಲವು ಕುಗ್ಗಿತು ; ನಲಿವು ಸುಗ್ಗಿತು. ವರ್ತಕರು ಅಂಗಡಿಗಳನ್ನ
 ತರೆಯಲಿಲ್ಲ. ಮಾರಾಟದ ವಸ್ತುಗಳು ಮೆರೆಯಲಿಲ್ಲ. ಗೃಹಸ್ಥರು ಅಡಿಗೆಯನ್ನ
 ವಾಡಿಲಿಲ್ಲ (೩-೪). ಕಳೆದು ಹೋಗಿದ್ದ ವಸ್ತು ಸಿಕ್ಕಿಂದರೂ
 ಜನರಿಗೆ ಸಂತೋಷವಾಗಲಿಲ್ಲ. ಆಕಸ್ಮಿಕವಾಗಿ ವಿಪುಲ್ಯೇಶ್ವರ್ಯವು

ಗೃಹೇ ಗೃಹೇ ರುದಂತ್ಯಶ್ಚ ಭತಾರಂ ಗೃಹಮಾಗತಮ್ |
ವೃಗಹ್ಯಯಂತ ದುಃಖಾತಾ ವಾಗಿಸ್ಮೋತ್ತೈರಿವ ದ್ವಿಪಾನ್ || ೬
ಹಿಂ ನು ತೇಷಾಂ ಗೃಹೇಃ ಕಾಯ್ಂ ಹಿಂ ದಾರ್ಢಿಃ ಹಿಂ ಧನೇನ ವಾ |
ಪೃತ್ಯಾ ಹಿಂ ಸುಖೀವಾಸಿ ಯೇ ನ ಪಶ್ಯಂತಿ ರಾಘವಮ್ || ೭
ವಿಕಃ ಸತ್ಯರುಹೋ ಲೋಕೇ ಲಕ್ಷ್ಯಾಣಃ ಸಹ ಶಿತಯಾ |
ಯೋಽನುಗಢ್ಣತಿ ಕಾಕುತ್ಸಂ ರಾಮಂ ಪರಿಚರನ್ ವನೇ || ೮
ಆಪಗಾಃ ಕೃತಪ್ರಾಣಾಃ ಪದಿನ್ಯಾಶ್ಚ ಸರಾಂಸಿ ಚ |
ಎಷು ಸಾಧ್ಯತಿ ಕಾಕುತ್ಸಂ ಏಗಾಹ್ಯ ಸಲಿಲಂ ಶುಚಿ || ೯
ಶೋಭಯಿಷ್ಯಂತಿ ಕಾಕುತ್ಸಂ ಮಟವ್ಯೋ ರಮ್ಯಕಾನನಾಃ |
ಆಪಗಾಶ್ಚ ಮಹಾನೂಪಾಃ ಸಾನುಮಂತಶ್ಚ ಪರವತಾಃ || ೧೦
ಕಾನನಂ ವಾಪಿ ಶೈಲಂ ವಾ ಯಂ ರಾಮೋಽಭಿಗಬಿಷ್ಯತಿ |
ಉಯಾತಿಧಿಮಿವ ಪಾಪ್ತಂ ನೈನಂ ಶಕ್ಯಂತ್ಯನಚರುಮ್ || ೧೧

ದೊರಕಿದರೂ ನಲಿವು ತೋರಲಿಲ್ಲ, ಚೋಚ್ಯಾಲು ಗಂಡು ಮಗುವನ್ನು ಹಡೆದರೂ ತಾಯಿಯು ಹಿಗ್ಗಲಿಲ್ಲ. ಮನೆ ಮನೆಗಳಲ್ಲಿಯೂ ಹೆಂಗಸರು ಅಳುತ್ತಿದ್ದರು. ಶ್ರೀರಾಮನನ್ನು ಬಿಟ್ಟು ಹಿಂದಿರುಗಿ ಬಂದ ಗುಡಂದಿರನ್ನು ಅಂಕುಶಗಳಿಂದ ಅನೆಗಳನ್ನು ತಿವಿಯಂತೆ ತಮ್ಮ ಚೆಚ್ಚು ಮಾತುಗಳಿಂದ ನಿಂದಿಸುತ್ತಿದ್ದರು (೫-೬): “ಯಾರು ಶ್ರೀರಾಮನನ್ನು ನೋಡುತ್ತೇ ಇರುವದಿಲ್ಲವೋ ಅವರಿಗೆ ಮನೆಗಳಿಂದೇನು? ಹೆಂಡತಿ ಮಕ್ಕಳಿಂದೇನು? ಅವರಿಗೆ ಧನವೇಕೆ? ಸುಖಿಸಾಮಗ್ರಿಗಳೇಕೆ? ಲೋಕದಲ್ಲಿ ಸತ್ಯರುಪನೆಂದರೆ ಲಕ್ಷ್ಯಾಣನೋಬ್ಬನೇ. ಶಿತಾಸಮೇತನಾದ ರಾಮನ ಪರಿಚಯೇಗೋಸ್ಥಿರ ಕಾಡಿಗೆ ಅವನನ್ನು ಹಿಂಬಾಲಿಸಿ ಹೋಗಿದ್ದನೇ (೬-೭). ಶ್ರೀರಾಮನು ಇಳಿದು ಸ್ವಾನ ಮಾಡುವ ನದಿಗಳೂ ತಾವರೆಕೊಳಗಳೂ ಕೆರೆಗಳೂ ಪುಣ್ಯ ಶಾಲಿಗಳು. ಅವುಗಳ ನೀರು ಪವಿತ್ರವಾಗುವುದು. ರಮಣೇಯವಾದ ವ್ಯಕ್ತಸಂಘಾತವಲ್ಲ ಅಡವಿಗಳೂ ಜಲಸಮೃದ್ಧಿಯಲ್ಲ ನದಿಗಳೂ ಸಮಪ್ರದೇಶಗಳಲ್ಲಿ ಬೆಟ್ಟಗಳೂ ಶ್ರೀರಾಮನನ್ನು ಸೇವಿಸಿ ಸಂತೋಷ ಪದಿಸುವುವ (೯-೧೦). ಶ್ರೀರಾಮನು ಯಾವ ಅರಣ್ಯಕ್ಕೆ ಹೋಗಲಿ, ಯಾವ ಪರವತ

ವಿಚತ್ತಕುಸುಮಾಪೀಡಾ ಬಹುಮಂಜರಿಧಾರಿಣಾಃ ।

ರಾಘವಂ ದರ್ಶಯಿಷ್ಯಂತಿ ನಗಾ ಭುಮರಶಾಲಿನಃ ॥ ೧೨

ಆಕಾಶೇ ಚಾಪಿ ಮುಖಾಣಿ ಪುಷ್ಟಾಣಿ ಚ ಫಲಾನಿ ಚ ।

ದರ್ಶಯಿಷ್ಯಂತ್ಯನುಕೋಶಾದ್ವಿರಯೋ ರಾಮಮಾಗತಮ್ ॥ ೧೩

ಪುಸ್ತವಿಷ್ಯಂತಿ ತೋಯಾನಿ ವಿಮಲಾನಿ ಮಹೀಧರಾಃ ।

ವಿದರ್ಶಯಂತೋ ವಿವಧಾನ್ ಭೂಯಶ್ವಿತ್ವಾಂಶ್ಚ ನಿರ್ಮಿತಾನ್ ॥ ೧೪

ಪಾದಪಾಃ ಪರ್ವತಾಗ್ರೇಷು ರಮಯಿಷ್ಯಂತಿ ರಾಘವಮ್ ।

ಯತ್ ರಾಮೋ ಭಯಂ ನಾತ್ ನಾಸ್ತಿ ತತ್ ಪರಾಭವಃ ॥ ೧೫

ಸಹಿ ಶೂರೋ ಮಹಾಭಾಹುಃ ಪುತೋ ದಶರಥಸ್ಯ ಚ ।

ಪುರಾ ಭವತಿ ಸೋ ದೂರಾದನುಗಳ್ಬಾಮು ರಾಘವಮ್ ॥ ೧೬

ಪಾದಭ್ಯಾಯಾ ಸುಖಾ ಭತುಸ್ಥಾದ್ಯತಸ್ಯ ಮಹಾತ್ಮನಃ ।

ಸಹಿ ನಾಥೋ ಜನಸ್ಯಾಸ್ಯ ಸಗತಿಃ ಸಪರಾಯಣಮ್ ॥ ೧೭

ವನ್ನೇರಲಿ, ಅವೆಲ್ಲಪೂ ಪ್ರಿಯನಾದ ಅತಿಧಿಯು ಬಂದನೆಂದು ಅವನನ್ನು ಪ್ರಾಜಿಸದೆ ಇರಲಾರವು. ಮರಗಳು ಬಣ್ಣ ಬಣ್ಣದ ಹೊಗಳನ್ನು ಮುಡಿದು ಹೊಗೊಂಚಲುಗಳನ್ನು ಹಿಡಿದು ದುಂಬಿಗಳಿಂದ ಇಂಪಾಗಿ ನುಡಿಯತ್ತ ರಾಘವನಿಗೆ ಕಾಣಿಸಿಕೊಳ್ಳುವವು (೧೧-೧೨). ರಾಮನು ಹೋದರೆ ಗಿರಿಗಳು ಅವನ ಮೇಲಿರುವ ಪ್ರೀತಿಯಿಂದ ಕಂಪು ಬೀರುವ ಹೊಗಳನ್ನೂ ಸೊಂಪಾದ ಹಣ್ಣಗಳನ್ನೂ ತೋರಿಸುವವು. ಮತ್ತು ಧರ್ಮವನ್ನೂ ಅವು ಗಣಿಸವು. ಆ ಗಿರಿಗಳು ನಾನಾ ಬಗಿಯ ಗಿರಿನದಿಗಳನ್ನು ಸೃಜಿಸಿ ತಿಳಿ ನೀರನ್ನು ರಾಮನಿಗೆ ಒದಗಿಸುವವು (೧೩-೧೪). ಆ ಬೆಂಟ್ಗಳಲ್ಲಿರುವ ಮರಗಳು ರಾಘವನನ್ನು ಆನಂದ ಪಡಿಸುವವು. ರಾಮನಿದ್ದಲ್ಲಿ ಹೆದರಿಕೆಯೆಂಬುದಿಲ್ಲ; ಸೋಲೆಂಬುದಿಲ್ಲ. ಆ ಮಹಾಭುಜನು ಶೂರನಲ್ಲವೇ? ದಶರಥ ಮಹಾರಾಜನ ಪುತ್ರನಲ್ಲವೇ? ಅವನು ಇನ್ನೂ ದೂರ ಹೋಗುವವ್ಯಾರಲ್ಲಿ ಅವನನ್ನು ಹುಡುಕಿಕೊಂಡು ಹೋಗೋಣ (೧೫-೧೬). ಅಂಥ ಮಹಾತ್ಮನಾದ ಸ್ವಾಮಿಯ ಪಾದದ ನೆರಳಲ್ಲಿರುವದೇ ನಮಗೆ ಶ್ರೀಯಸ್ತರ. ಅವನೇ ನಮ್ಮೆಲ್ಲರಿಗೂ ಒಡೆಯ; ಅವನೇ ಗತಿ; ಅವನೇ ನಮಗೆ ಆಧಾರ. ನಾವು ಸೀತಾದೇವಿಯ ಪರಿಚಯೇ

ವಯಂ ಪರಿಚರಿಷ್ಯಾಮಃ ಸೀತಾಂ ಯೂಯಂ ತು ರಾಘವಮ್ ।
 ಇತಿ ಪೌರಸ್ಯೀಯೋ ಭರತ್‌ನ್ ದುಃಖಾತಾಸ್ತದಬುವತ್ ॥ ೧೮
 ಯುಷ್ಯಾಕಂ ರಾಘವೋರಣ್ಯೇ ಯೋಗಕ್ಷೇಮಂ ವಿಧಾಸ್ಯತಿ ।
 ಸೀತಾ ನಾರೀಜನಸ್ಯಾಸ್ಯ ಯೋಗಕ್ಷೇಮಂ ಕರಿಷ್ಯತಿ ॥ ೧೯
 ಕೋ ಸ್ನನೇನಾಪ್ತತೇನ ಮೋತ್ಯಂತಜನೇನ ಚ ।
 ಸಂಪೀಯೀತಾಮನೋಜ್ಞೀನ ವಾಸೇನ ಹೃತಚೀತಾ ॥ ೨೦
 ಕೃಕೇಯಾ ಯದಿ ಚೇದಾಜ್ಯಂ ಸ್ಯಾದಧಮ್ಯಮನಾಧವತ್ ।
 ನ ಹಿ ನೋ ಜೀವಿತೇನಾಧಃ ಕುತ್ತಃ ಪ್ರತ್ಯೇ ಕುತ್ತೋ ಧನ್ಯೇ ॥ ೨೧
 ಯಯಾ ಪೃತ್ಯಶ್ಚ ಭರತ್ ಚ ತ್ಯಕ್ತಾಪ್ರಶ್ಯಯಕಾರಣಾತ್ ।
 ಕಂ ಸಾ ಪರಿಹರೇದನ್ಯಂ ಕೃಕೇಯೀ ಕುಲಪಾಂಸನೀ ॥ ೨೨

ಮಾಡಿಕೊಂಡಿರುವೆವೆ. ಗಂಡಸರಾದ ನೀವು ಶ್ರೀರಾಮನನ್ನು ಸೇವಿಸುತ್ತಿರಿ” ಎಂದು ಆ ಪೌರಾಂಗನೆಯರು ದುಃಖಿದಿಂದ ತಮ್ಮ ಗಂಡಂದಿರಿಗೆ ಹೇಳಿದರು (೧೮-೧೯). ಆ ಸ್ತೀಯರು ಪ್ರಾನಃ ಹೀಗೆಂದರು : “ಅಡವಿಯಲ್ಲಿ ರಾಘವನು ನಿಮ್ಮೆಲ್ಲರ ಯೋಗ ಕ್ಷೇಮವನ್ನು ನೋಡಿಕೊಳ್ಳುವನು. ಸೀತೆಯು ಹೆಂಗಸರ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವಳು (೧೯). ಇನ್ನು ಮೇಲೆ ಈ ನಗರದಲ್ಲಿ ವಾಸಮಾಡುವುದು ಯಾರಿಗೆ ತಾನೆ ಪ್ರಿಯವಾದಿತು? ಈ ನಗರ ವಾಸವು ಯೋಗ್ಯವಲ್ಲ, ಇಲ್ಲಿರುವ ಜನರಿಗೆ ಶೋಕದ ಸ್ವರಣೆ ತಪ್ಪಿದ್ದಲ್ಲ. ಇಲ್ಲಿರುವುದು ಉದ್ದೇಗಳಾರಿ. ಮನಸ್ಸು ಕಡಡಿ ಹೋಗುವುದು (೨೦). ಈ ರಾಜ್ಯವ ದಿಕ್ಕಿಲ್ಲದಂತೆ ಧರ್ಮಾಭಾರಿರಂತಾಗಿ ಕೃಕೇಯಿಯ ವಶವಾಗುವದಾದರೆ, ನಾವ ಜೀವಿಸುವದರಿಂದ ಘಲವೇನೂ ಇಲ್ಲ. ಎಂದ ಮೇಲೆ ನಮಗೆ ಪ್ರತ್ಯರಿಂದೇನು? ಧನದಿಂದೇನು? (೨೧). ಈ ಕೃಕೇಯಿಯ ಕೇವಲ ಒಂದು ಬಿಶ್ವಯಕ್ಷಾಗಿ ಮಗನನ್ನೂ ಗಂಡನನ್ನೂ ಕೈಬಿಟ್ಟಿಲ್ಲ. ಈ ಕುಲಗೈಡಿಯು ಇನ್ನು ಯಾರನ್ನು ತಾನೆ ಹೀಡಿಸದೆ ಬಿಟ್ಟಾಳು? ಕೃಕೇಯಿಯ ಬದುಕಿರುವವರೆಗೆ ಇವಳ ರಾಜ್ಯದಲ್ಲಿ ನಾವ ಬದುಕಿದ್ದು

ಕೃಕೇಯಾ ನ ವಯಂ ರಾಜ್ಯೇ ಭೃತಕಾ ನಿವರೇಮು ಹಿ ।
ಜೀವಂತಾ ಜಾತು ಜೀವಂತಃ ಪ್ರತೀರಪಿ ಶಪಾಮಹೇ ॥ ೨೬
ಯಾ ಪುತ್ರಂ ಷಾಧಿವೇಂದ್ರಸ್ಯ ಪ್ರವಾಸಯತಿ ನಿಷ್ಪಾತಾ ।
ಕಾಂತಾಂ ಪಾಪ್ಯ ಸುಖಂ ಜೀವೇದಧರ್ಮಾಂ ದುಷ್ಪಾರಿಣೀಮ್ರ ॥
ಉಪದುತಮಿದಂ ಸರ್ವಮನಾಲಂಬಮನಾಯಕಮ್ರ ।
ಕೃಕೇಯಾ ಹಿ ಕೃತೇ ಸರ್ವಂ ವಿನಾಶಮುಪಯಾಸ್ಯತಿ ॥ ೨೭
ನ ಹಿ ಪ್ರಪಂಚತೇ ರಾಮೇ ಜೀವಿಷ್ಟತಿ ಮಹಿಷತಿ: ।
ಮತೇ ದಶರಥೇ ವ್ಯಕ್ತಂ ಏಲಾಪಸ್ತದನಂತರಮ್ರ ॥ ೨೯
ತೇ ವಿಷಂ ಪಿಬತಾಲೋದ್ಯ ಕ್ಷೇಣಪುತ್ರಾಃ ಸುದುರ್ಗತಾಃ ।
ರಾಘವಂ ವಾಸುಗಭ್ರಧ್ವಮಶುತಿಂ ವಾಸಿ ಗಭ್ರತ ॥ ೨೧
ಮಿಥಾ ಪ್ರವಾಚತೋ ರಾಮಃ ಸಸಿತಃ ಸಹಲಕ್ಷ್ಯಣಾಃ ।
ಭರತೇ ಸಂನಿಸ್ಯಾಃ ಸ್ಮಃ ಸೌನಿಕೇ ಪಶವೋ ಯಥಾ ॥ ೨೮

ಗುಲಾಮರಾಗಿರಲು ಸಿದ್ಧರಾಗಿಲ್ಲ. ನಮ್ಮ ಮಕ್ಕಳಾಣಿಯಾಗಿ ಈ ಮಾತನ್ನು ಹೇಳುತ್ತಿದ್ದೇವೆ (೨೭-೨೯). ಯಾವಳು ಸ್ವಲ್ಪವೂ ಮರುಕವಿಲ್ಲದೆ ರಾಜಕುಮಾರನನ್ನು ಕಾಡಿಗೆ ಅಟ್ಟಿದಳೋ, ಅಂಥ ಧರ್ಮಬಾಹಿರಳಾದ ಕೆಟ್ಟಿ ಹಂಗಿನ ಹತ್ತಿರ ಸುಖವಾಗಿ ಬಾಳಲು ಯಾರಿಗೆ ಸಾಧ್ಯ? ಈ ರಾಜ್ಯಕ್ಕೆ ದೊಡ್ಡ ಉಪದ್ರವ ಬಂದಿತು. ಅಶ್ರಯ ತಷ್ಟಿತು. ಇದು ಅನಾಯಕವಾಯಿತು. ಕೃಕೇಯಿಯೊಬ್ಬಳಿಗಾಗಿ ಈ ರಾಜ್ಯ ಹಾಳಾಗಿ ಹೋಗುವುದು (೨೪-೨೫). ಏಕೆಂದರೆ, ರಾಮನು ಕಾಡಿಗೆ ಹೋದ ಮೇಲೆ ಮಹಾರಾಜನು ಎಂದಿಗೂ ಜೀವಿಸಿರಲಾರನು. ಅವನು ಮೃತನಾದ ಮೇಲೆ ಸರ್ವನಾಶವ ತಪ್ಪದು. ಅದ್ದರಿಂದ ಪುಣ್ಯಹೀನರಾಗಿ ದುರ್ಗತಿಗೆ ಸಿಕ್ಕಿರುವ ನೀವು ಇದೆಲ್ಲವನ್ನೂ ಪರಿಶೀಲಿಸಿದರೆ ವಿಷವನ್ನು ಕುಡಿದು ಬಿಡುವುದು ಉತ್ತಮ. ಇಲ್ಲದಿದ್ದರೆ ಶ್ರೀರಾಮನನ್ನು ಹಿಂಬಾಲಿಸಿ ಹೋಗಬೇಕು. ಅಥವಾ ನಿಮ್ಮ ಹಸರೂ ಉಳಿಯದಂತೆ ದೇಶಾಂತರಕ್ಕೆ ಹೋಗಿ ಬಿಡಬೇಕು (೨೬-೨೭). ಸೀತಾಲಕ್ಷ್ಯಣರೊಡನೆ ರಾಮನನ್ನು ವನಕ್ಕೆ ಕಳಿಸಿದ್ದು ಕಪಟ ತನದಿಂದಲೇ ಸರಿ. ಕಟುಕನಿಗೆರೊಡನೆ ರಾಮನನ್ನು ವನಕ್ಕೆ ಕಳಿಸಿದ್ದು ಕಪಟತನದಿಂದಲೇ ಸರಿ. ಕಟುಕನಿಗೆ ಪಶುಗಳನ್ನು ಕೊಟ್ಟಂತೆ ನಮ್ಮನ್ನು ಭರತನ ಪಶಕ್ಕ ಕೊಟ್ಟಿದ್ದಾರೆ (೨೮).

ಬೃಂದಾಚಂದಾನನಃ ಶ್ಯಾಮೋ ಗೂಡಜತುರರಿಂದಮಃ ।
 ಅಜಾನುಭಾಹುಃ ಪದ್ಮಾಕೈಶ್ರೋ ರಾಮೋ ಲಕ್ಷ್ಮಣಪೂರ್ವಜಃ ॥ ೨೯
 ಪೂರ್ವಾಭಿಭಾಷೀ ಮಥುರಃ ಸತ್ಯವಾದೀ ಮಹಾಬಲಃ ।
 ಸೌಮ್ಯಶ್ಚ ಸರ್ವಲೋಕಸ್ಯ ಚಂದ್ರವತ್ತಾ ಷಿಯದರ್ಶನಃ ॥ ೩೦
 ನೂನಂ ಪುರುಷಶಾರ್ದೂರ್ಲೋ ಮತ್ತಮಾತಂಗವಿಕ್ರಮಃ ।
 ಶೋಭಯಿಷ್ಟತ್ವರಶಾನಿ ವಿಚರನ್ ಸ ಮಹಾರಥಃ ॥ ೩೧
 ತಾಸ್ತತಾ ವಿಲಪಂತಸ್ತು ನಗರೇ ನಾಗರಸ್ತಿಯಃ ।
 ಚುಕ್ರಶುದ್ರಃಃಖಸಂತಪ್ತಾ ಮೃತ್ಯೋರಿವ ಭಯಾಗಮೇ ॥ ೩೨
 ಇತ್ಯೇವಂ ವಿಲಪಂತಿಣಾಂ ಶ್ರೀಣಾಂ ವೇಶ್ಯಾಸು ರಾಘವಮ್ ।
 ಜಗಾಮಾಸ್ತಂ ದಿನಕರೋ ರಜನೀ ಚಾಭವತ್ತತ ॥ ೩೩
 ನಷ್ಟಿಷ್ಟಲನಸಂಪಾತಾ ಪುಣಾಂತಾಧ್ಯಾಯಸಂಕಥಾ ।
 ತಿಮಿರೇಣಾಭಿಲಷ್ಟೇವ ಸಾ ತದಾ ನಗರೇ ಬಭೋ ॥ ೩೪

ಆಹಾ! ಲಕ್ಷ್ಮಣನಿಗೆ ಅಣ್ಣನಾಗಿರುವ ರಾವಣನು ಎಂಥವನು!
 ಪೂರ್ವಾಚಂದಾನನ; ಶ್ಯಾಮಲಾಂಗ; ಪ್ರಷ್ಟವಾಗಿ ತುಂಬಿರುವ ಹೆಗಲುಳ್ಳವನು;
 ಶತ್ರುಸಂಹಾರಕ; ಅಜಾನುಭಾಹು; ಪದ್ಮನಯನ; ತಾನೇ ಮೊದಲು ಜನರನ್ನ
 ಮಾತನಾಡಿಸತಕ್ಕವನು; ಎಷ್ಟು ಮಥುರ ಸ್ವಭಾವ ಆತನದು! ಸತ್ಯಸಂಧ;
 ಮಹಾಶೂರ; ಶಾಂತಮೂರ್ತಿ; ಅವನನ್ನ ನೋಡಿದರೆ ಚಂದ್ರನನ್ನ ಕಂಡಂತೆ
 ಸಕಲರಿಗೂ ಆನಂದವಾಗುವುದು (೨೯-೩೦). ಮಹಾರಥನಾದ ಆ
 ಪುರುಷೋತ್ತಮನು ಮದ್ವಾನೆಯಂತೆ ಹೆಚ್ಚೆಯನ್ನಿಡುತ್ತ ಅರಣ್ಯಕ್ಕೆ ಒಂದು
 ಶೋಭಿಯನ್ನ ತಂದು ಕೊಡುವನು.” ಹೀಗೆ ಹಲುಬುತ್ತ ಅಯೋಧ್ಯೆಯಲ್ಲಿದ್ದ
 ಶ್ರೀಯರು ದುಃಖದಿಂದ ಗೋಳಾಡಿದರು. ಮರಣಭಯ ಬಂದಂತೆ
 ಶೋಽಕಾರ್ತರಾದರು (೩೧-೩೨). ಹೀಗೆ ವುನೆವುನೆಗಳಲ್ಲಿ
 ಶ್ರೀರಾಮನಿಗೋಽಸ್ಕರ ಶ್ರೀಯರ ವಿಲಾಪ ಮಾಡುತ್ತಿರಲು ದಿನಕರನು
 ಅಸ್ತಂಗನಾದನು. ರಾತ್ರಿಯಾಯಿತು. ಅಯೋಧ್ಯೆಯಲ್ಲಿಯಾರ ಮನೆಯಲ್ಲಿಯೂ
 ಬೆಂಕಿಯನ್ನ ಹೊತ್ತಿಸಲಿಲ್ಲ. ವೇದಾಧ್ಯಯನ ಪುರಾಣ ಕಥೆಗಳು
 ನಡೆಯಲಿಲ್ಲ. ನಗರಿಗೆ ಕತ್ತಲೆಯನ್ನ ಬಳಿದಂತಾಯಿತು! (೩೩-೩೪).

ಉಪಶಾಂತವರೀಕ್ಷಣ್ಯಾ ನಷ್ಟಹಷಾಂ ನಿರಾಶಯಾ ।
ಅಯೋಧ್ಯಾನಗರೀ ಚಾಸಿನ್ನಷ್ಟಾರಮಿವಾಂಬರಮ್ ॥ ೨೫

ತಥಾ ಸ್ತ್ರಿಯೋ ರಾಮನಿಮಿತ್ತಮಾತುರಾ
ಯಥಾ ಸುತೇ ಭೂತರಿ ವಾ ವಿವಾಸಿತೇ ।
ವಿಲಪ್ಯ ದೀನಾ ರುರುದುವಿಚಚೀತಸ:
ಸುತ್ಪೈಂ ತಾಂಬಾಂಧಿಕೋ ಹ ಸೋಽಭವತ್ ॥ ೨೬

ಪ್ರಶಾಂತಗೀತೋತ್ಪವನ್ತುವಾದನಾ
ವೃಪಾಸ್ತಹಷಾಂ ಚಿಹ್ನಿತಾಷಣೋದಯಾ ।
ತದಾ ಹೃಯೋಧ್ಯಾ ನಗರೀ ಬಭೂವ ಸಾ
ಮಹಾಣವಃ ಸಂಕ್ಷಿಪ್ತೋದಕೋ ಯಥಾ ॥ ೨೭
ಇತಿ ಶ್ರೀಮದಾಮಾಯಣೇ ಅಯೋಧ್ಯಾಕಾಂಡೇ ಆಷ್ಟಭಾರಿಂಭಃ ಸರ್ಗ:



ಅಲ್ಲಿ ವರ್ತಕರ ಕೃಯವಿಕ್ರಯಗಳು ನಿಂತು ಹೋಗಿದ್ದವು. ಎಲ್ಲಿಯೂ ಹಷಣವಿರಲಿಲ್ಲ. ಜೀವನಾಧಾರನಾಗಿದ್ದ ಶ್ರೀರಾಮನಿರಲಿಲ್ಲ. ನಕ್ಷತ್ರಗಳಲ್ಲದ ಆಕಾಶದಂತೆ ಅಯೋಧ್ಯಾನಗರದಲ್ಲಿ ಕಗ್ನತ್ವಲೇ ಕವಿಯಿತು (೨೫). ಆ ಪ್ರರಸ್ತೀಯರು ತಮ್ಮ ಮಕ್ಕಳನೊ೦ ಅಣ್ಣತಮ್ಮುಂದಿರನೊ೦ ಕಳೆದುಕೊಂಡವರಂತೆ ಶ್ರೀರಾಮನಿಗೋಸ್ಸರ ದುಃಖಾರ್ಥರಾಗಿ ದೈನಂದಿನ ಅಳುತ್ತಿದ್ದರು. ಅವರು ತಮ್ಮ ಪ್ರತ್ಯಾಗಿಂತಲೂ ಅಧಿಕವಾಗಿ ಶ್ರೀರಾಮನನ್ನು ಪ್ರೀತಿಸುತ್ತಿದ್ದರು (೨೬). ಅಯೋಧ್ಯೆಯಲ್ಲಿ ಎಲ್ಲ ಉತ್ಸವಗಳೂ ನಿಂತು ಹೋದವು. ನಡೆಯುಬೇಕಾಗಿದ್ದ ನೃತ್ಯಗೀತವಾದ್ಯಗಳು ಎಲ್ಲಿಯೂ ನಡೆಯಲಿಲ್ಲ. ಜನರಲ್ಲಿ ಸ್ವಲ್ಪವೂ ಸಂತೋಷವಿರಲಿಲ್ಲ. ಒಂದು ಅಂಗಡಿಯೂ ತೇರಿದರಲಿಲ್ಲ. ಆ ನಗರಿಯನೀರೋಣಿದ ಸಮುದ್ರದಂತೆ ಕಾಣುತ್ತಿತ್ತು (೨೭).

ಇಲ್ಲಿಗೆ ಶ್ರೀಮದಾಮಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತೆಂಟನೆಯ ಸರ್ಗ

ವಿಕೋನಪಂಚಾಶಃ ಸರ್ಗಣಃ

ಜ್ಞಾನಪದಾಕೋಶಃ

ರಾಮೋಽಪಿ ರಾತ್ರಿಷೇಷೇಣ ತೇನೈವ ಮಹದಂತರಮ್ ।

ಜಗಾಮ ವೃರುಷವ್ಯಾಘ್ರಃ ಹಿತುರಾಜಾಭಾಮನಸ್ಸೈರನ್ ॥

೮

ತಥೈವ ಗಚ್ಛತಸ್ತಸ್ಯ ವ್ಯಾಪಾಯಾದ್ರಜನಿ ಶಿವಾ ।

ಉಪಾಸ್ಯ ಸ ಶಿವಾಂ ಸಂಧ್ಯಾಂ ವಿಷಯಾಂತಂ ವ್ಯಾಗಾಹತ ॥

೯

ಗ್ರಾಮಾನ್ ವಿಕೃಷ್ಟಃಿಮಾಂತಾನ್ ಪ್ರಷ್ಟಿತಾನಿ ವನಾನಿ ಚ ।

ಪಶ್ಚಾನ್ನತಿಯಯೌ ಶೀಫ್ರಂ ಶರ್ವೀರವ ಹಯೋತ್ತಮೇಃ ॥

೧೦

ಶ್ರೀರೂಪಾನ್ ವಾಚೋ ಮನುಪ್ಯಾಣಾಂ ಗ್ರಾಮಸಂವಾಸವಾಸಿನಾಮ್ ।

ರಾಜಾನಂ ಧಿಗೃಶರಥಂ ಕಾಮಸ್ಯ ವಶಮಾಧಿತಮ್ ॥

೧೧

ಸರ್ಗಣ ಒಟ್ಟು

ಶ್ರೀರಾಮನು ಶ್ವರೇಯಿಂದ ಪ್ರಯಾಣ ಮಾಡುವುದು. ಗ್ರಾಮವಾಸಿಗಳ ದುಃಖ. ಸುಮಂತಸೋದನೆ ಸಂಭಾಷಣೆ.

ಇತ್ತು ಶ್ರೀರಾಮನು ಹಿತ್ಯವಾಕ್ಯಪರಿಪಾಲನೆಯೊಂದನ್ನೇ ಗಮನರಲ್ಲಿಟ್ಟುಕೊಂಡು ಆ ರಾತ್ರಿಯ ಹೊನೆಯ ಭಾಗದಲ್ಲಿ ಬಹುದೂರ ಪ್ರಯಾಣ ಮಾಡಿದನು. ಹಾಗೆ ಪ್ರಯಾಣ ಮಾಡುತ್ತಿರುವಾಗಲೇ ರಾತ್ರಿ ಕಳೆಯಿತು. ಆಗ ಸಂಧ್ಯಾಪಾಸನೆಯನ್ನು ಮಾಡಿ ಹೋಸಲದೇಶದ ಗಡಿಯನ್ನು ದಾಟಿದನು (೧-೨). ಅಲ್ಲಲ್ಲಿ ಬಿತ್ತನೆಗಾಗಿ ಉತ್ತಿರುವ ಗದ್ದೆಗಳಿಂದ ಕೂಡಿದ ಹಳ್ಳಿಗಳನ್ನೂ ಪ್ರಷ್ಟಿತಗಳಾದ ವನಗಳನ್ನೂ ನೋಡುತ್ತ ಶೀಪ್ರಮಾಗಿ ಪ್ರಯಾಣ ಮಾಡಿದನು. ರಥಾಶ್ವಗಳು ಬಾಣಗಳನ್ನು ಬಿಟ್ಟಂತೆ ವೇಗದಿಂದ ಓಡುತ್ತಿದ್ದವು (೩). ಹಳ್ಳಿಯ ಗುಡಿಸಲುಗಳಲ್ಲಿ ವಾಸಮಾಡುತ್ತಿದ್ದ ಜನರು ಆಡಿಕೊಳ್ಳುವ ಮಾತುಗಳು ಶ್ರೀರಾಮನಿಗೆ ಕೇಳಿಸುತ್ತಿದ್ದವು. ಅವರು “ದಶರಥರಾಜನಿಗೆ ಧಿಕ್ಷಾರ ! ಅವನು ಕಾಮವಶನಾಗಿಬಿಟ್ಟಿದ್ದಾನೆ. ಕೈಕೇಯಿಯ ಎಪ್ಪು ಕುರುರಳು ! ಎಂಥ ಪಾಪ ! ಎಂಥ ಪಾಪಕರ್ಮವನ್ನು ವಾಡಿದಳು ! ಅವರು

ಹಾ ಸೃಶಂಖಾದ್ಯ ಕೈತೇಯೀ ಪಾಪಾ ಪಾಪಾನುಬಂಧಿನೀ ।
 ತೀಕ್ಷ್ಣ್ಣ ಸಂಭಿನ್ನಮಯಾದಾ ತೀಕ್ಷ್ಣ್ಣ ಕರ್ಮಣೀ ವರ್ತತೇ ॥ ೫
 ಯಾ ಪ್ರತಮೀದ್ಯತಂ ರಾಜ್ಞಃ ಪ್ರವಾಸಯತಿ ಧಾರ್ಮಿಕಮ್ ।
 ವನವಾಸೇ ಮಹಾಪಾಢಂ ಸಾನುಕೋಶಂ ಜತೇಂದ್ರಿಯಮ್ ॥ ೬
 ಕಥಂ ನಾಮ ಮಹಾಭಾಗ ಸಿತಾ ಜನಕನಂದಿನೀ ।
 ಸದಾ ಸುಖೀಷ್ಯಭಿರತಾ ದುಃಖಾನ್ಯನುಭವಿಷ್ಯತಿ ॥ ೭
 ಅಹೋ ದಶರಥೋ ರಾಜಾ ನಿಃಸ್ವೇಹಃ ಸ್ವಮತಂ ಷಯಮ್ ।
 ಪ್ರಜಾನಾಮನಭಂ ರಾಮಂ ಪರಿತ್ಯಕ್ತಮಿಹೇಷ್ಟತಿ ॥ ೮
 ಏತಾ ಪಾಚೋ ಮನುಜಾಕಾಂ ಗ್ರಾಮಸಂವಾಸವಾಸಿನಾಮ್ ।
 ಶೈಖಣ್ಣನ್ನತಿಯಯೌ ಏರಃ ಕೋಸಲಾನ್ ಕೋಸಲೇಶ್ವರತ್ರಿ ॥ ೯
 ತತೋ ವೇದಶ್ರುತಿಂ ನಾಮ ಶಿವವಾರಿವಹಂ ನದೀಮ್ ।
 ಉತ್ತೀರ್ಯಾಭಿಮುಖಃ ಪಾಯಾದಗಸ್ಯಾಧ್ಯಾಪಿತಾಂ ದಿಶಮ್ ॥ ೧೦

ಉಗ್ರಸ್ವಭಾವದವಳು. ಎಲ್ಲಮೀರಿ ನಡೆಯತ್ತಿದ್ದಾಳಿ. ಘೋರಕೃತ್ಯವನ್ನು
 ಮಾಡುತ್ತಿದ್ದಾಳಿ (೪-೫). ಇಂಥ ಧಾರ್ಮಿಕನಾದ ರಾಜಪ್ರತ್ಯನ್ನು ವನವಾಸಕ್ಕೆ
 ಕಳಿಸುತ್ತಿದ್ದಾಳಲ್ಲ! ಈ ರಾಮನು ಮಹಾಮೇಧಾವಿ; ದಯಾಶಾಲಿ; ಜತೇಂದ್ರಿಯ.
 ಆ ಮಹಾತಾಯಿ ಸಿತಾ ದೇವಿಯ ಜನಕ ಮಹಾರಾಜನ ಮಗಳು. ಸರ್ವದಾ
 ಸುಖಿದಲ್ಲಿ ಬೆಳೆದವಳು. ಆವಳು ವನವಾಸದ ಕಷ್ಟಗಳನ್ನು ಹೇಗೆ
 ಅನುಭವಿಸುವಳೋ! (೬-೭). ಭೀ! ದಶರಥ ರಾಜನಿಗೆ ವಾಶ್ಲಯವೇ ಇಲ್ಲ.
 ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ದೋಷಲೇಶವೂ ಇಲ್ಲದ ಮಗನನ್ನೇ
 ತೋರೆದುಬಿಡಲು ಇಚ್ಛಿಸಿದ್ದಾನಲ್ಲ!” ಎಂದು ಮಾತನಾಡಿಕೊಳ್ಳುತ್ತಿದ್ದರು. ಆ
 ನುಡಿಗಳನ್ನು ಕೋಳುತ್ತ ಕೋಸಲೇಶ್ವರನಾದ ಆ ಏರನು ಕೋಸಲದೇಶವನ್ನು
 ದಾಟಿಹೋದನು (೮-೯). ಅನಂತರ ಪ್ರವಿಶ್ಯಾಜಲದಿಂದ
 ಯುಕ್ತವಾದ ವೇದಶ್ರುತಿಯೆಂಬ ನದಿಯನ್ನು ದಾಟಿ ದಕ್ಷಿಣಾದಿಕ್ಷಿಗೆ ಪ್ರಯಾಣ
 ಮಾಡಿದನು. ಆ ಮೇಲೆ ಬಹಳ ಹೊತ್ತು ಪ್ರಯಾಣ ಮಾಡಲು, ಶೀತಲ

ಗತ್ತು ತು ಸುಭರಂ ಕಾಲಂ ತತಃ ಶೀತವಹಾಂ ನದಿಮ್ರ |
 ಗೋಮತೀಂ ಗೋಯುತಾನೂಪಾಮತರತ್ ಸಾಗರಂಗಮಾಮ್ | ೧೧
 ಗೋಮತೀಂ ಚಾಪ್ಯತಿಕಮ್ಯ ರಾಘವಃ ಶೀಘ್ರಗ್ರಹಯೈः |
 ಮಯೂರಹಂಸಾಭಿರುತಾಂ ತತಾರ ಸೃಂದಿಕಾಂ ನದಿಮ್ರ | ೧೨
 ಸ ಮಹಿಂ ಮನುನಾ ರಾಜ್ಞಾ ದತ್ತಾತ್ರೇಕ್ಷ್ಯಾಪವೇ ಪುರಾ |
 ಶ್ರೀತಾಂ ರಾಷ್ಟ್ರಾವೃತಾಂ ರಾಮೋ ವೈದೇಹಿಮನ್ಸದಶಯತ್ | ೧೩
 ಸೂತ ಇತ್ಯೇವ ಚಾಭಾಷ್ಯ ಸಾರಥಿಂ ತಮಭೀಕ್ಷ್ಯಾಶಃ |
 ಮತ್ತಹಂಸಸ್ವರಃ ಶ್ರೀಮಾನುವಾಚ ಪುರುಷಪರಬಃ | ೧೪
 ಕದಾಹಂ ಪುನರಾಗಮ್ಯ ಸರಯ್ಯಾಃ ಪುಷ್ಟಿತೇ ವನೇ |
 ಮೃಗಯಾಂ ಪಯ್ಯಾಟಣಾಮಿ ಮಾತ್ರ ಏತಾ ಚ ಸಂಗತಃ | ೧೫
 ನಾತ್ಯಧರ್ಮಭಕಾಂಕ್ಷಾಮಿ ಮೃಗಯಾಂ ಸರಯೂವನೇ |
 ರತಿಹ್ಯೇಷಾತುಲಾ ಲೋಕೇ ರಾಜಷ್ರಾಗಣಾಸಂಮತಾ | ೧೬

ಜಲವನ್ನು ಹೊತ್ತು ಹರಿಯುವ ಗೋಮತಿ ನದಿಯ ಕಾಣಿಸಿತು. ಜಲ ಪ್ರಾಯವಾದ ತೀರ ಪ್ರದೇಶದಲ್ಲಿ ಗೋವಗಳು ಮೇಯತ್ತಿದ್ದವು. ಸಾಗರ ಗಾಮನಿಯಾದ ಆ ನದಿಯನ್ನು ಶ್ರೀರಾಮನು ದಾಟಿ ಹೋದನು (೧೦-೧೧). ಕುದುರೆಗಳು ವೇಗದಿಂದ ಧಾವಿಸುತ್ತಿದ್ದವು. ವುಂದೆ ನವಿಲುಗಳ ಕೇಕಾರವಗಳಿಂದಲೂ ಹಂಸಗಳ ಮಂಜುಲಧ್ವನಿಯಿಂದಲೂ ಮನೋಹರವಾದ ಸೃಂದಿಕೆಯೆಂಬ ನದಿಯನ್ನು ರಾಘವನು ದಾಟಿದನು (೧೨). ಅನೇಕ ಚಿಕ್ಕ ರಾಷ್ಟ್ರಗಳಿಂದ ಯುತ್ತವಾಗಿ ವಿಶಾಲವಾಗಿದ್ದ ಆ ಕೋಸಲರಾಜ್ಯವನ್ನು ಹಿಂದೆ ಮನುವು ಇತ್ಯಾಷ್ಟುಕುವಿಗೆ ಕೊಟ್ಟಿದ್ದನು. ಶ್ರೀರಾಮನು ಈ ಪೂರ್ವವೃತ್ತಾಂತವನ್ನು ಸೀತೆಗೆ ಹೇಳಿ ಕೋಸಲದೇಶದ ದಕ್ಷಿಣಾದ ಗಡಿಯನ್ನು ತೋರಿಸಿದನು (೧೩). ಆ ಪುರುಷ ಶ್ರೀಷ್ಟನು ಮತ್ತಹಂಸದ ಸ್ವರದಂತೆ ಮಧುರವಾದ ಧ್ವನಿಯಿಂದ ಸಾರಥಿಯನ್ನು ಕುರಿತು “ಸೂತ, ಪುನಃ ನಾನು ಯಾವಾಗ ಬಂದು ಸರಯೂತಿರದಲ್ಲಿರುವ ಪುಷ್ಟಿತವಾದ ಆರಣ್ಯದಲ್ಲಿ ಚೇಟೆಯಾಡುತ್ತೆ ವಿಹರಿಸುವೇನೋ! ಯಾವಾಗ ತಾಯಿ ತಂಡೆಗಳಿಂದನೇ ಇರುವೇನೋ!” (೧೪-೧೫). ನನಗೆ ಚೇಟೆಯಾಡುವುದರಲ್ಲಿ ಹೆಚ್ಚು ಅಭಿಲಾಷೆಯಿಲ್ಲ. ರಾಜಷ್ರಾಗಣಾ ಸಹ ಚೇಟೆಯನ್ನು ಒಂದು ಉತ್ತಮವಾದ ಶ್ರೀಡೇಯೆಂದು ಭಾವಿಸಿದ್ದಾರೆ.

ರಾಜಾರ್ಥಿತಾಂ ಹಿ ಲೋಕೇಣಿನ್ ರತ್ನಧರಂ ಮುಗಯಾ ವನೇ ।
ಕಾಲೀ ವೃತ್ತಾಂ ತಾಂ ಮನುಜೈಧರನಿನಾಮಭಿಕಾಂಕ್ಷತಾಮ್ ॥ ೧೯

ಸ ತಮಧ್ವಾನಮೈಕ್ವಿಷಕಃ ಸೂತಂ ಮಧುರಯಾ ಗಿರಾ ।
ತಂ ತಮಧರಮಭಿಪ್ರೇತ್ಯ ಯಯೌ ವಾಕ್ಯಮುದೀರಯನ್ ॥ ೨೦
ಇತಿ ಶ್ರೀಮದಾಮಾಯಣೇ ಅಯೋಧ್ಯಾಕಾಂಡೇ ಏಕೋನಪಂಚಾಶಃ ಸರ್ಗ:

ಪಂಚಾಶಃ ಸರ್ಗ:

ಗುಹಸಂಗತಮ್

ವಿಶಾಲಾನ್ ಕೋಸಲಾನ್ ರಮ್ಯಾನ್ ಯಾತ್ಮಾ ಲಕ್ಷ್ಮಣಪೂರ್ವಜಃ ।
ಅಯೋಧ್ಯಾಭಿಮುಖೋ ಧೀಮಾನ್ ಪ್ರಾಂಜಲಿವಾಕ್ಯಮಬ್ರಿತ್ತಾ ॥

ಧನುಧಾರಿಗಳು ಇದರಲ್ಲಿ ಹಲವಾರು ಪ್ರಯೋಜನಗಳಿರುವುದರಿಂದ ಬೇಟೆಯನ್ನು ನಡೆಸುತ್ತೇ ಬಂದಿದ್ದಾರೆ. ಆದ್ದರಿಂದ ನನಗೆ ಇದರಲ್ಲಿ ಸ್ವಲ್ಪ ಅಭಿಲಾಷೆಯುಂಟು” ಎಂದನು (೧೯-೨೧). ಇತ್ತ್ವಾಪುವಂಶೋಧ್ಯವನಾದ ಶ್ರೀರಾಮನು ಈ ರೀತಿಯಲ್ಲಿ ಸುಮಂತ್ರಸೋಡನೆ ಬೇರೆ ಬೇರೆ ವಿಷಯಗಳನ್ನು ಕುರಿತು ಮಧುರಧ್ವನಿಯಿಂದ ಮಾತನಾಡುತ್ತ ಮುಂದೆ ಹೋದನು (೨೫).

ಇಲ್ಲಿಗೆ ಶ್ರೀಮದಾಮಾಯಣದ ಅಯೋಧ್ಯಾಕಾಂಡದಲ್ಲಿ ನಲವತ್ತೊಂಬತ್ತನೇಯ ಸರ್ಗ

ಸರ್ಗ: ೫೦

ಶ್ರೀರಾಮನು ಸೀತಾಲಕ್ಷ್ಮಣರೋಡನೆ ಗಂಗಾತೀರವನ್ನು ಸೇರುವುದು.

ಗಂಗಾನದಿಯ ವಣಾನೆ, ಗುಹಸಮಾಗಮ.

ಧೀಮಂತನಾದ ಶ್ರೀರಾಮನು ವಿಶಾಲಪೂರಮಣೀಯವೂ ಆದ ಕೋಸಲದೇಶದ ಅಂತ್ಯಭಾಗಕ್ಕೆ ಹೋದ ವೇಲೆ ಅಯೋಧ್ಯೆಯ ಕಡೆಗೆ ತಿರುಗಿ ನಿಂತು ಕೈಮುಗಿದುಕೊಂಡು “ಹೇ ಅಯೋಧ್ಯೆ, ನಗರೋತ್ತಮೇ,

ಅಪ್ಯಭೀ ತ್ವಾಂ ಪುರಿಶೇಷ್ಠೇ ಕಾಕುತ್ತಿ ಪರಿಪಾಲಿತೇ ।
ದೃವತಾನಿ ಚ ಯಾನಿ ತ್ವಾಂ ಪಾಲಯಂತ್ವಾವಸಂತಿ ಚ || ೨
ನಿವೃತ್ತವನವಾಸಸ್ಥಾಮನ್ಯಾಂಶೋ ಜಗತೀಪತೇಃ ।
ಪುನರ್ದ್ವಕ್ಷಾಯಿ ಮಾತ್ರಾ ಚ ಹಿತಾ ಚ ಸಹ ಸಂಗತಃ || ೩
ತತೋ ರುಚಿರತಾಮಾಕೆಂಬೀ ಭುಜಮುದ್ರಾಮ್ಯ ದಕ್ಷಿಣಮ್ ।
ಅಶುಷ್ಪ್ರಾಣಮುಖೋ ದೀನೋಽಬ್ರಹ್ಮಜಾಂಪದಂ ಜನಮ್ || ೪
ಅನುಕೋಶೋ ದಯಾ ಚೈವ ಯಥಾರ್ಥಂ ಮಯಿ ವಃ ಕೃತಃ ।
ಚರಂ ದುಃಖಸ್ಯ ಪಾಹಿಯೋ ಗಮ್ಯತಾಮಧರಾಸಿದ್ಧಯೇ || ೫
ತೇರಭಿಂದ್ಯ ಮಹಾತ್ಮಾನಂ ಕೃತ್ವಾ ಒಾಟಿ ಪ್ರದಕ್ಷಿಣಮ್ ।
ವಿಲಪಂತೋ ನರಾ ಘೋರಂ ವೃತ್ತಿಷ್ಟಂತ ಕೃಚಿತ್ ಕೃಚಿತ್ || ೬

ಕಾಕುತ್ತಿ ಪರಿಪಾಲಿತೆ, ನನಗೆ ವನವಾಸಕ್ಕಾಗಿ ಅನುಭ್ರಾಯನ್ನು ದಯಪಾಲಿಸು. ನಿನ್ನಲ್ಲಿ ವಾಸಮಾಡುತ್ತ ನಿನ್ನನ್ನು ಪಾಲಿಸುವ ದೇವತೆಗಳನ್ನು ಪ್ರಾರ್ಥಿಸುತ್ತೇನೆ (ಗ-೨). ನಾನು ವನವಾಸವನ್ನು ಮುಗಿಸಿ ತಂದೆಯ ಶುಣಾದಿಂದ ಮುಕ್ತನಾಗಿ ನಿವೃತ್ತಾನ್ನು ಸೋಡುವಂತಾಗಲಿ. ತಾಯಿತಂದೆಗಳೊಡನೆ ಪುನಃ ಸೇರಿಕೊಳ್ಳುವಂತಾಗಲಿ” ಎಂದನು (೨). ಮನೋಹರವಾದ ರತ್ನವಣಿದ ಸೇತ್ರಗಳಿಂದ ಶ್ರೀರಾಮನ ಮುಖಿದ ಮೇಲೆ ಕಣ್ಣೀರು ಹನಿಯುತ್ತಿತ್ತು. ಸುತ್ತಲೂ ಬಂದು ಸೇರಿದ್ದ ಹಳ್ಳಿಗರ ಕಡೆಗೆ ಸೋಡುತ್ತ ಬಲಗ್ರೀಯನ್ನೆತ್ತಿ ದೈನ್ಯದಿಂದ “ಪ್ರಚಿಗಳಿ, ನನ್ನಲ್ಲಿ ಯಥಾಯೋಗ್ಯವಾಗಿ ಆದರವನ್ನು ಕರುಣೆಯನ್ನೂ ತೋರಿಸಿದ್ದೀರಿ. ನೀವು ಈ ದುಃಖವನ್ನು ಹೆಚ್ಚು ಹೊತ್ತು ಅನುಭವಿಸುತ್ತಿರುವುದು ಯುಕ್ತವಲ್ಲ. ನಿಮ್ಮ ನಿಮ್ಮ ಕಾರ್ಯಾರ್ಥವಾಗಿ ಹೋಗಿರಿ” ಎಂದು ನುಡಿದನು (ಳ-೫). ಅವರು ಶ್ರೀರಾಮನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಭರ್ಯಂಕರ ಧ್ವನಿಯಿಂದ ಅಳುತ್ತ ಅಲ್ಲಲ್ಲಿ ಚೆದರಿ ಹೋದರು. ಆದರೂ ಮನಸ್ಸಿಗೆ ತೃಪ್ತಿಯಾಗದ ಪ್ರಯುಕ್ತ ಆ ಜನರು ಅಳುತ್ತಲೇ ಅಲ್ಲಲ್ಲಿ ನಿಂತು ನೋಡುತ್ತಿರಲು,

ತಥಾ ವಿಲಪತಾಂ ತೇಷಾಮತ್ಪಾನಾಂ ಚ ರಾಘವ: ।	
ಅಚಕ್ಷುರ್ವಿಷಯಂ ಪಾಯಾದೃಥಾಕ್ರಃ ಕ್ಷಣಾದಾಮುಖೀ ॥	೨
ತತೋ ಧಾನ್ಯಧನೋಪೇತಾನಾ ದಾನಶೀಲಜನಾನಾ ಶುಭಾನಾ ।	
ಅಕುತ್ತಿಷ್ಠಿದ್ಧಯಾನಾ ರಮ್ಯಾಂಶೈತ್ಯಂತೂಪಸಮಾವೃತಾನಾ ॥	೩
ಉದ್ಯಾನಾಮುವಣೋಪೇತಾನಾ ಸಂಪನ್ಸಲಿಲಾಶಯಾನಾ ।	
ತುಷ್ಪಪುಷ್ಪಜನಾಕೀಣಾನಾ ಗೋಪಗೋಕುಲಸೇವಿತಾನಾ ॥	೪
ರಕ್ಷಣೀಯಾನ್ಯರೇಂದ್ರಾಣಾಂ ಬ್ರಹ್ಮಭೋಜಾಭಿನಾದಿತಾನಾ ।	
ರಭೇನ ಪುರುಷವಾಪ್ಯಃ ಕೋಸಲಾನತ್ಯವರ್ತತ ॥	೫೦
ಮಧ್ಯೇನ ಮುದಿತಸ್ವಿತಂ ರಮ್ಯಾಂದಾನಸಮಾಕುಲಮ್ ।	
ರಾಜ್ಯಂ ಭೋಗ್ಯಂ ನರೇಂದ್ರಾಣಾಂ ಯಯೌ ಧೃತಿಮತಾಂ ವರಃ ॥	

ಶ್ರೀರಾಮನು ಸಾಯಂಕಾಲದ ಸೂರ್ಯನ ಹಾಗೆ ಸ್ವಾಲ್ಪ ಹೊತ್ತಿನಲ್ಲಿ ಕಣ್ಣಾರೆಯಾಗಿ ಮುಂದಕ್ಕೆ ಹೊರಟು ಹೋದನು (೬-೨). ಆ ಕೋಸಲದೇಶವು. ಧನಧಾನ್ಯಗಳಿಂದ ಸಮೃದ್ಧವಾಗಿತ್ತು. ಜನರು ದಾನಶೀಲರಾಗಿದ್ದರು. ಕ್ಷೇಮವು ನೆಲಸಿತ್ತು. ಜನರಿಗೆ ಯಾವ ಭಿತ್ತಿಯೂ ಇರಲಿಲ್ಲ. ಮನೋಹರವಾದ ಆ ದೇಶದಲ್ಲಿ ದೇವಾಲಯಗಳೂ ಯೂಪಸ್ತಂಭಗಳೂ ವಿಶೇಷವಾಗಿ ಶೋಭಿಸುತ್ತಿದ್ದವು (೫). ಮಾವಿನ ತೋಟಗಳೂ ಜಲಸಮೃದ್ಧವಾದ ಕೆರೆಗಳೂ ಕಂಗೊಳಿಸುತ್ತಿದ್ದವು. ಪ್ರಚಿನ ಪ್ರಾಣಿಗಳು ಸಂತುಪ್ಪರಾಗಿ ಧೃಥಕಾಯರಾಗಿದ್ದರು. ಗೊಲ್ಲರೂ ಗೋವಿನ ಮಂದೆಗಳೂ ನಿಬಿಡವಾಗಿ ಗೋಚರಿಸುತ್ತಿದ್ದವು. ರಾಜರಕ್ಷಿತವಾಗಿದ್ದ ಆ ಪ್ರದೇಶಗಳಲ್ಲಿ ವೇದಘೋಷವು ಕೇಳಿ ಬರುತ್ತಿತ್ತು. ಈ ರಿಂತಿಯಲ್ಲಿದ್ದ ಕೋಸಲದೇಶದ ಆ ಪ್ರಾಂತಗಳನ್ನು ಶ್ರೀರಾಮನು ರಥದಲ್ಲಿ ಕುಳಿತು ನೋಡುತ್ತ ಕೋಸಲದ ಗಡಿಯನ್ನು ದಾಟಿದನು (೬-೧೦). ಆ ಧೀರನು ಹೃಷ್ಪಪುಷ್ಪವಾಗಿ, ರಮ್ಯಾವಾದ ಉದ್ಯಾನಗಳಿಂದ ಕೂಡಿದ, ರಾಜಭೋಗ್ಯವಾದ ಕೋಸಲರಾಜ್ಯದ ನಡುವೆ ನಿಶ್ಚಿಂತೆಯಿಂದ ಹಾದು ಹೋಗಿ ಕೋಸಲ ರಾಜ್ಯವನ್ನು ದಾಟಿದನು (೧೧). ಅಲ್ಲಿ

ತತ್ತತ್ವಪಥಗಾಂ ದಿವ್ಯಾಂ ಶಿವತೋಯಾಮಶೈವಲಾಮ್ |
 ದದರ್ಶ ರಾಘವೋ ಗಂಗಾಂ ಪುಣ್ಯಮುಷಿನಿಷೇವಿತಾಮ್ || ೧೨
 ಆಶಮೃದವಿದೂರಸ್ಯಃ ಶ್ರೀಮದ್ಭಿಃ ಸಮಲಂಕೃತಾಮ್ |
 ಕಾಲೀಷಷ್ವರೋಭಿಹ್ಯಷ್ಣಭಿಃ ಸೇವಿತಾಂಭೋಹುದಾಂ ಶಿವಾಮ್ ||೧೩
 ದೇವದಾನವಗಂಧವ್ಯೋಃ ಕಂಸರ್ಪರುಪಶೋಭಿತಾಮ್ |
 ನಗಗಂಧವಪತ್ತಿಭಿಃ ಸೇವಿತಾಂ ಸತತಂ ಶಿವಾಮ್ || ೧೪
 ದೇವಕ್ರಿಡಶತಾತೀತಾಂ ದೇವೋದ್ಯಾಸಶತಾಯುತಾಮ್ |
 ದೇವಾಧರ್ಮಾಕಾಶಗಮಾಂ ವಿಶ್ವಾತಾಂ ದೇವಪದ್ಮಿನೀಮ್ || ೧೫
 ಜಲಾಷಾತಾಟ್ಯಹಾಸೋಗ್ರಾಂ ಫೇನನಿಮ್ರಲಹಾಸಿನೀಮ್ |
 ಕೃಷಣೇಷೀಕೃತಜಲಾಂ ಕೃಷಿದಾವರ್ತಶೋಭಿತಾಮ್ || ೧೬

ರಾಘವನಿಗೆ ದಿವ್ಯವಾದ ಗಂಗಾನದಿಯ ಗೋಚರಿಸಿತು. ಪುಣ್ಯನದಿಯಾದ ತ್ವಿಪಥಗೆಯ ಪಾಚಿಯಿಲ್ಲದೆ ಸ್ವಭೂತವಾದ ಜಲರಾಶಿಯಿಂದ ತಂಬಿ ಪ್ರವಹಿಸುತ್ತಿತ್ತು. ಖುಷಿಗಳು ಸಾಂಪ್ರದಾಯಿಕಾದಿಗಳನ್ನು ಮಾಡುತ್ತಿದ್ದರು (೧೨). ನದಿಗೆ ಸ್ವಲ್ಪ ದೂರದಲ್ಲಿಯೇ ಸುಂದರವಾದ ಆಶಮಗಳು ಕಂಗೋಳಿಸುತ್ತಿದ್ದವು. ಆ ಪುಣ್ಯನದಿಯ ಮಡಗಳಲ್ಲಿ ಅಪ್ಪರೆಯರು ನಲಿಯುತ್ತ ಜಲ ಕ್ರೀಡೆಯನ್ನಾಡುತ್ತಿದ್ದರು. ದೇವದಾನವರೂ ಗಂಧವಕಿನ್ನರರೂ ನಾಗರೂ ತಮ್ಮ ಪತ್ರಿಯರೊಂದಿಗೆ ಬಂದು ಸೇವಿಸುತ್ತಿದ್ದರು. ಆ ಗಂಗಾನದಿಯ ಸದಾ ಮಂಗಳಕಾರಿಣಿ (೧೩-೧೪). ನೂರಾರು ದಿವ್ಯಕ್ರಿಡಾ ಪರವತಗಳಿಂದಲೂ ದಿವ್ಯೋದ್ಯಾಸಗಳಿಂದಲೂ ದಿವ್ಯಕಮಲಗಳಿಂದಲೂ ವಿರಾಜಿಸುತ್ತಿದ್ದ ಆ ದಿವ್ಯ ನದಿಯ ದೇವತಗಳಿಗೋಸ್ಕರ ಆಕಾಶ ಮಾರ್ಗದಲ್ಲಿ ಪ್ರವಹಿಸಿ ಬಂದಿದ್ದಳು (೧೫). ಗಂಗಾ ದೇವಿಯು ಅಲ್ಲಲ್ಲಿ ಜಲಪಾತಗಳಿಂದ ಘೋರವಾಗಿ ಅಟ್ಟಹಾಸ ಮಾಡುವಂತೆಯೂ ನೋರೆಗಳಿಂದ ವುಧುರವಾಗಿ ನಗುವಂತೆಯೂ ಹೆಣೆಕೆಯಾಗಿ ಹರಿಯುವ ನೀರಿನಿಂದ ಜಡೆಯನ್ನು ಧರಿಸಿದವಳಂತೆಯೂ ಸುಳಿಯಿಂದ ನಾಭಿಯುನ್ನ ತೋರಿಸುವಂತೆಯೂ ಕಾಣುತ್ತಿದ್ದಳು (೧೬).

ಕ್ಷಚಿತ್ ಸ್ಥಿಮಿತಗಂಭೀರಾಂ ಕ್ಷಚಿದ್ದೇಗಜಲಾಕುಲಾಮ್		
ಕ್ಷಚಿದ್ದಂಭೀರನಿಫೋರ್ಮಾಂ ಕ್ಷಚಿದ್ದೈರವನಿಸ್ಪನಾಮ್	೮೨	
ದೇವಸಂಘಾಬ್ಲು ತಜಲಾಂ ನಿಮ್ರಲೋತ್ತಲಶೋಭಿತಾಮ್		
ಕ್ಷಚಿದಾಭೋಗಪುಲಿನಾಂ ಕ್ಷಚಿನ್ನಿಮ್ರಲವಾಲುಕಾಮ್	೮೩	
ಹಂಸಾರಸಸಂಫುಷ್ಯಾಂ ಚಕ್ರವಾಕೋಪಕೂಜಿತಾಮ್		
ಸದಾ ಮತ್ತೈಶ್ಚ ವಿಹಗೈರಭಿಸಂನಾದಿತಾಂತರಾಮ್	೮೪	
ಕ್ಷಚಿತ್ತೀರರುಹೈವ್ಯಕ್ತಿಮ್ರಾಲಾಭಿರಿವ ಶೋಭಿತಾಮ್		
ಕ್ಷಚಿತ್ತುಲೋತ್ತಲಭ್ರನ್ನಾಂ ಕ್ಷಚಿತ್ತದ್ವವನಾಕುಲಾಮ್	೮೦	
ಕ್ಷಚಿತ್ತಮುದಪಂಡೈಶ್ಚ ಕುಡ್ಲೈರುಪಶೋಭಿತಾಮ್		
ನಾನಾಪುಷ್ಟರಜೋಧ್ವಸ್ಯಾಂ ಸಮದಾಮಿವ ಚ ಕ್ಷಚಿತ್	೮೧	
ವೃಷೇತಮಲಸಂಘಾತಾಂ ಮಣಿಮ್ರಲದರ್ಶನಾಮ್		
ದಿಶಾಗಜೈವನಸಗಜೈಮ್ರತ್ತೈಶ್ಚ ವರವಾರಣೈः	೮೨	

ಆ ಗಂಗೆಯ ಕೆಲವು ಕಡೆ ನಿಶ್ಚಲಗಂಭೀರೆ! ಕೆಲವು ಕಡೆ ಶೀಪ್ರೇಗಮನೆ! ಒಂದು ಕಡೆ ಗಂಭೀರನಿನಾದಿನಿ! ಇನ್ನೊಂದು ಕಡೆ ಭೀಕರಫೋಷಿಣಿ! (೮೨). ಆ ನದಿಯ ಕೆಲವು ಸ್ಥಳಗಳಲ್ಲಿ ದೇವತೆಗಳು ಸ್ಥಾನ ಮಾಡುತ್ತಿದ್ದರು. ನಿಮ್ರಲವಾದ ಸ್ವೇದಿಲೆಗಳು ಕಂಗೊಳಿಸುತ್ತಿದ್ದವು. ಅಲಲಲ್ಲಿ ವಿಶಾಲವಾದ ಮರಳುದಿಣ್ಣಿಗಳು ಗೋಚರಿಸುತ್ತಿದ್ದವು. ಕೆಲವು ಸ್ಥಳಗಳಲ್ಲಿ ಶುಭ್ರವಾದ ಬಿಳಿಯ ಮರಳು ಕಾಣಿಸುತ್ತಿತ್ತು (೮೩). ಹಂಸ ಸಾರಸಗಳ ಮಧುರ ಷೋರ್, ಚಕ್ರವಾಕಗಳ ಕೂಗು, ಮದಿಸಿದ ನಾನಾ ಜಲಪಕ್ಷಿಗಳ ಕಲಕಲ ಧ್ವನಿಗಳು ಕೇಳಿಸುತ್ತಿದ್ದವು. ತೀರವೃಕ್ಷಗಳು ಮಾಲೆಗಳಂತೆ ಶೋಭಿಸುತ್ತಿದ್ದವು. ಅರಳಿದ ಸ್ವೇದಿಲೆಗಳು ನದಿಯಲ್ಲಿ ಘ್ರಾಷಿಸಿದ್ದವು. ಕೆಲವು ಕಡೆ ತಾವರೆಯ ವನಗಳು ರಂಜಿಸುತ್ತಿದ್ದವು (೮೪-೮೦). ಕೆಲವು ಕಡೆ ಬಿಳಿಯ ಸ್ವೇದಿಲೆಯ ಮೋಗ್ನಗಳು ರಾಶಿರಾಶಿಯಾಗಿ ಬೆಳೆದಿದ್ದವು. ಗಂಗೆಯ ಕೆಲವು ಕಡೆ ನಾನಾಪುಷ್ಟಧೊಳಿಗಳಿಂದ ರಂಜಿತಳಾಗಿ ಮದಿಸಿದ ಪ್ರಮದೆಯಂತೆ ಎಸೆಯುತ್ತಿದ್ದಳು. ಕಶ್ಚಲವಿಲ್ಲದುದರಿಂದ ಮುತ್ತಿನಮಣಿಯಂತೆ ನಿಮ್ರಲ ದರ್ಶನೆಯಾಗಿದ್ದಳು (೮೧). ನದೀತಟದಲ್ಲಿರುವ ಅರಣ್ಯಗಳಲ್ಲಿ ದಿಗ್ಭಜಗಳೂ

ದೇವರಾಜೋಪವಾಹೈಶ್ವ ಸಂನಾದಿತವನಾಂತರಾಮ್ |
 ಪ್ರಮುದಾಮಿವ ಯತ್ತೇನ ಭೂಷಿತಾಂ ಭೂಪತೋತ್ತಮ್ಯಃ ॥ ೨೬
 ಶಲ್ಯಃ ಶ್ವಾಸ್ಯಃ ಕಿಸಲಯೈಶ್ವರಾಂ ಗುಲೈಧ್ವಜೈಸ್ತಫಾ ।
 ಶಿಂಶುಮಾರೈಶ್ವ ನಕ್ಷತ್ರಃ ಭುಜಂಗೈಶ್ವ ನಿಷೇವಿತಾಮ್ | ೨೭
 ವಿಷ್ಣು ಪಾದಚ್ಯಾತಾಂ ದಿವ್ಯಾಮುಪಾಪಾಂ ಪಾಪನಾಶನೀಮ್ |
 ತಾಂ ಶಂಕರಜಟಾಜೂಟಾಧ್ಯರಾಣಂ ಸಾಗರತೇಜಾ ॥ ೨೮
 ಸಮುದ್ರಮಹಿಷಿಂ ಗಂಗಾಂ ಸಾರಸಕ್ರಿಂಬನಾದಿತಾಮ್ |
 ಅಸಾದ ಮಹಾಬಾಹುಃ ಶೃಂಗಿಬೇರಪುರಂ ಪ್ರತಿ ॥ ೨೯
 ತಾಮೂರ್ವಿಕಲಿಲಾವತಾಂ ಮನ್ಸಾವೇಶ್ವ ಮಹಾರಥಃ ।
 ಸುಮಂತಮಬುಬೀತ್ ಸೂತಮಹೈಪಾದ್ಯ ವಸಾಮಹೇ ॥ ೨೧
 ಅವಿದೂರಾದಯಂ ನಾಡ್ಯ ಬಹುಪ್ರಭುಪ್ರವಾಲವಾನ್ |
 ಸುಮಹಾನಿಂಗುರೀವೈಕ್ಲೋ ವಸಾಮೋತ್ತ್ವಿವ ಸಾರಥೇ ॥ ೨೮

ಕಾಡಾನೆಗಳೂ ಏರಾವತಾದಿ ವರಗಜಗಳೂ ಅಲೆಯತ್ತ ಥೀರಂಕರಿಸುತ್ತಿದ್ದವೇ. ವಿಧವಾದ ಫಲಪ್ರಪಂಗಳು, ಚಿಗುರೆಗಳು, ಪೊಡೆಗಳು ಮತ್ತು ಹಕ್ಕಿಗಳಿಂದ ಭೂಷಿತವಾದ ಆ ನದಿಯು ಒಗೆಬಗೆಯ ಒಡವೆಗಳಿಂದ ಅಲಂಕೃತಳಾದ ತರುಣೀಯಂತೆ ಕಂಗೊಳಿಸುತ್ತಿತ್ತು. ಆ ನದಿಯಲ್ಲಿ ನೀರು ಕೋತಿಗಳೂ ಮೋಸಳಿಗಳೂ ನೀರು ಹಾವಾಗಳೂ ಓಡಾಡುತ್ತಿದ್ದವು (೨೭-೨೯). ಆ ಗಂಗೀಯು ವಿಷ್ಣುಪಾದದಿಂದ ನಿರ್ಗಮಿಸಿದ ದಿವ್ಯನದಿ. ಲೋಕಪಾವನೆ, ಪಾಪಹಾರಿಣೆ, ಭಗೀರಥನ ತಪಸ್ಸಿಗೆ ಮೆಚ್ಚಿ ಪರಮೇಶ್ವರನ ಜಟಾಜೂಟದಿಂದ ಇಳಿದು ಬಂದವಳು. ಸಮುದ್ರರಾಜನ ರಾಣಿಯೆನಿಸಿದವಳು. ಶೃಂಗಿಬೇರಪುರದ ಬಳಿಯಲ್ಲಿ ಪ್ರವಹಿಸುತ್ತ ಸಾರಸ ಕ್ರಿಂಚಪಕ್ಷಿಗಳ ನಾದದಿಂದ ಮುಖಿರಿತವಾಗಿದ್ದ ಆ ಗಂಗಾನದಿಯ ಸಮೀಪಕ್ಕೆ ಮಹಾಬಾಹುವಾದ ಶ್ರೀರಾಮನು ಬಂದನು (೨೯-೨೧). ಅಲೆಗಳಿಂದಲೂ ಸುಳಿಗಳಿಂದಲೂ ಶೋಭಿಸುತ್ತಿದ್ದ ಆ ನದಿಯನ್ನು ನೋಡಿ ಶ್ರೀರಾಮನು ಸಾರಥಿಯನ್ನು ಕುರಿತು, “ಸುಮಂತ್, ಈ ದಿನ ಇಲ್ಲಿಯೇ ಇಳಿದುಕೊಳ್ಳಾಣ. ಸಮೀಪದಲ್ಲಿ ಬಹಳ ಹೂಗಳಿಂದಲೂ ಚಿಗುರೆಗಳಿಂದಲೂ ಕೂಡಿದ ದೊಡ್ಡ ಇಂಗುರೀವೈಶ್ವಾಂ ಕಾಣಿಸುತ್ತಿದೆ. ಈ ದಿನ ಇಲ್ಲಿಯೇ ಇರೋಣ (೨೧-೨೯).. ಇದು ಅತ್ಯಂತ ಶ್ರೇಷ್ಠವಾದ

ದಷ್ಟ ಯುಃ ಸರಿತಾಂ ಶೈಪ್ರಾಂ ಸಂಮಾನಸಲಿಲಾಂ ಶಿವಾಮ್ |
ದೇವದಾನವಗಂಧರ್ವಮೃಗಪನ್ನಗಪಕ್ಷಿಣಾಮ್ || ೨೯

ಲಕ್ಷ್ಮಿಶ್ಚ ಸುಮಂತಶ್ಚ ಬಾಧಮಿತ್ಯೇವ ರಾಘವಮ್ |
ಉಕ್ತಾ ತಮಿಂಗುದೀವೃಕ್ಷಂ ತದೋಪಯಯತುಹರ್ಯಃ || ೩೦

ರಾಮೋಽಭಯಾಯ ತಂ ರಮ್ಯಂ ವೃಕ್ಷಮಿತ್ವಾಷುನಂದನಃ |
ರಥಾದವಾತರತ್ಸಾತ್ ಸಭಾಯುಃ ಸಹಲಕ್ಷ್ಮಿಣಃ || ೩೧

ಸುಮಂತೋಽಪ್ಯವತೀಯಾಧ ಮೋಚಯಿತ್ವಾ ಹಯೋತ್ತಮಾನ
ವೃಕ್ಷಮೂಲಗತಂ ರಾಮುಪತಸ್ಮೀ ಕೃತಾಂಜಲಿಃ || ೩೨

ತತ್ತ ರಾಜಾ ಗುಹೋ ನಾಮ ರಾಮಾತ್ಸಮಃ ಸಶಿಂ |
ನಿಷಾದಜಾತೋ ಬಲವಾನ ಸ್ಥಪತಿಶ್ಚೈತ ವಿಶುತಃ || ೩೩

ಸ ಶುತ್ತಾ ಪುರುಷವಾಷಾಂ ರಾಮಂ ವಿಷಯಮಾಗತಮ್ |
ವೃದ್ಭಿಃ ಪರಿವೃತೋರಮಾತ್ರೇಜಾಫತಿಭಿಶಾಷ್ಯಪಾಗತಃ || ೩೪

ಪುಣ್ಯನದಿ. ದೇವದಾನವಗಂಧರ್ವರಿಗೂ ಪನ್ನಗರಿಗೂ ಮೃಗಪಕ್ಷಿಗಳಿಗೂ ಇದರ ಜಲವು ಪೂಜ್ಯವಾದುದು. ಈ ನದಿಯನ್ನು ಚೆನ್ನಾಗಿ ನೋಡೋಣ” ಎಂದು ಹೇಳಿದನು. ಲಕ್ಷ್ಮಿಣಿನೂ ಸುಮಂತನೂ ಹಾಗೆಯೇ ಆಗಲೆಂದು ಹೇಳಿ ರಥಾಶ್ರಗಳನ್ನು ಇಂಗುದೀವೃಕ್ಷದ ಸಮೀಪಕ್ಕೆ ಬಿಟ್ಟುಕೊಂಡು ಹೋದರು (೨೯-೩೦). ಶ್ರೀರಾಮನು ಆ ಮರದ ಬಳಿಗೆ ಹೋದ ಮೇಲೆ ತನ್ನ ಪತ್ತಿ ಮತ್ತು ಲಕ್ಷ್ಮಿಣಿರೂಡನೆ ರಥದಿಂದ ಇಳಿದನು. ಸುಮಂತನೂ ರಥದಿಂದಿಳಿದು ಅಶ್ವಗಳನ್ನು ಬಿಟ್ಟಿ, ಆ ಮರದ ಕೆಳಗೆ ವಿಶ್ರಮಿಸಿಕೊಳ್ಳತ್ತಿದ್ದ ಶ್ರೀರಾಮನ ಬಳಿಗೆ ಹೋಗಿ ವಿನಯದಿಂದ ಅವನನ್ನು ಉಪಚರಿಸುತ್ತಿದ್ದನು (೩೧-೩೨). ಶೃಂಗಿಬೇರಪುರದಲ್ಲಿ ಬೇಡರ ಜಾತಿಯವನೂ ಬೇಡರಿಗೆ ಅಧಿಪತಿಯೂ ಆದ ಗುಹನೆಂಬ ಒಬ್ಬ ರಾಜನಿದ್ದನು. ಅವನು ಬಲಶಾಲಿಯೂ ಶ್ರೀರಾಮನಿಗೆ ಪ್ರಾಣಮಿತ್ರನೂ ಆಗಿದ್ದನು. ಶ್ರೀರಾಮನು ಅಲ್ಲಿಗೇ ಬಂದಿರುವುದು ಆತನಿಗೆ ತಿಳಿಯಿತು. ಕೂಡಲೇ ಆತನು ತನ್ನ ವೃದ್ಧಮಂತ್ರಿಗಳನ್ನೂ ಬಂಧುಗಳನ್ನು ಕರೆದುಕೊಂಡು ಶ್ರೀರಾಮನಿದ್ದ ಸ್ಥಳಕ್ಕೆ ಬಂದನು (೩೩-೩೪).

ತತೋ ನಿಷಾದಾಧಿಪತಿಂ ದೃಷ್ಟಾಂ ದೂರಾದುಪಸ್ಥಿತಮ್ ।
ಸಹ ಸೌಮಿತ್ರಿಣಾ ರಾಮಃ ಸಮಾಗಭ್ಯಾದ್ಯಹೇನ ಸಃ ॥ ೪೫
ತಮಾತಃ ಸಂಪರಿಷ್ವಜ್ಯ ಗುಹೋ ರಾಘವಮಬ್ರವೀತ್ ।
ಯಥಾಯೋಧ್ಯಾ ತಭೇಯಂ ತೇ ರಾಮ ಕಿಂ ಕರವಾಣಿ ತೇ ॥೪೬
ಕುದೃಶಂ ಹಿ ಮಹಾಬಾಹೋ ಕಃ ಪೂಷ್ಟಿತ್ವತಿಧಿಂ ಪ್ರಿಯಮ್ ।
ತತೋ ಗುಣವದನ್ನಾದ್ಯಮುಪಾದಾಯ ಪೃಥಗ್ನಿಧಮ್ ॥ ೪೭
ಅಷ್ಟ್ಯಂ ಚೋಪಾನಯತ್ ತ್ವಿಪ್ರಂ ವಾಕ್ಯಂ ಚೀದಮುವಾಚ ಜ ।
ಸ್ವಾಗತಂ ತೇ ಮಹಾಬಾಹೋ ತವೇಯಮುಖಿಲಾ ಮಹೋ ॥ ೪೮
ವಯಂ ಹೈಮ್ಯಾ ಭರ್ವಾನ್ ಭರ್ತಾ ಸಾಧು ರಾಜ್ಯಂ ಪೂರ್ಣಾಧಿ ಸಃ ।
ಭಕ್ತ್ಯಾ ಭೋಜ್ಯಂ ಚ ಹೇಯಂ ಚ ಲೇಹ್ಯಂ ಚೀದಮುಪಸ್ಥಿತಮ್ ॥೪೯
ಶಯನಾನಿ ಚ ಮುಖಾನಿ ವಾಜನಾಂ ಶಾದನಂ ಚ ತೇ ।
ಗುಹಮೇವಂ ಬುಷಣಾಂ ತಂ ರಾಘವ: ಪ್ರತ್ಯಭಾಷತ ॥ ೫೦

ಗುಹನು ಬರುತ್ತಿರುವುದನ್ನು ದೂರದಿಂದಲೇ ನೋಡಿ ಶ್ರೀರಾಮನು ಲಕ್ಷ್ಮಿಣಿನೊಡನೆ ಹೋಗಿ ಅವನನ್ನು ಎದುರುಗೊಂಡನು. ಗುಹನು ರಾಘವನ ವೃತ್ತಾಂತವನ್ನರಿತು ದುಃಖಿತನಾಗಿ ಅವನನ್ನು ಆಲೀಂಗಿಸಿಹೊಂಕಡು “ರಾಮ, ಈ ಶೃಂಗಿಬೇರಪುರವು ಅಯೋಧ್ಯೆಯಂತೆ ನಿನ್ನದೆಂದೇ ತಿಳಿ. ನಿನಗೋಸ್ವರ ಏನು ಮಾಡಲಿ? ಹೇಳಿ (೨೫-೨೬). ನಿನ್ನಂಥ ಪ್ರಿಯನಾದ ಅತಿಧಿಯು ಇನ್ನು ಯಾರಿಗೆ ದೊರೆತಾನು?” ಎಂದು ಹೇಳಿದನು. ಆ ಮೇಲೆ ಉತ್ತಮವಾದ ನಾನಾ ಬಗೆಯ ಶಾದ್ಯವಸ್ತುಗಳನ್ನು ಬೇಗನೆ ತರಿಸಿ ಅಷ್ಟ್ಯಂವನ್ನು ಮುಂದಿಟ್ಟು ಗುಹನು ಹೀಗೆಂದನು: “ಶ್ರೀರಾಮ, ನಿನಗೆ ಸ್ವಾಗತ. ಈ ರಾಜ್ಯವೆಲ್ಲವೂ ನಿನ್ನದೇ (೨೭-೨೮). ನಾವು ನಿನ್ನ ಸೇವಕರು. ನಿನ್ನ ನಮಗೆ ಪ್ರಭು. ಈ ನಮ್ಮ ರಾಜ್ಯವನ್ನು ಯಾವ ಸಂಹೋಚಪ್ತಾ ಇಲ್ಲದೆ ನೀನು ಪಾಲಿಸುತ್ತಿರು. ನಿನ್ನ ಭೋಜನಕ್ಕೆ ಬೇಕಾದ ಭಕ್ತ್ಯಾ ಭೋಜ್ಯಾದಿಗಳು ಸಿದ್ಧವಾಗಿವೆ (ಇವುಗಳನ್ನು ಸ್ವೀಕರಿಸು). ಉತ್ತಮವಾದ ಹಾಸಿಗಿಯನ್ನು ತರಿಸಿದ್ದೇನೆ. ನಿನ್ನ ಕುದುರೆಗಳಿಗಾಗಿ ಹುಲ್ಲು ಮುಂತಾದ ಆಹಾರ ಪದಾರ್ಥಗಳು ಬಂದಿವೆ” ಎಂದನು (೨೯-೫೦). ಆಗ ಶ್ರೀರಾಮನು

ಅರ್ಜುತಾಶೀಪ್ ಹೃಷ್ಣಾಶ್ ಭವತಾ ಸರ್ವಥಾ ವಯಮ್ |
ಪದ್ಮಾಮಭಿಗಮಾಚೀಪ್ ಸ್ವೇಹಸಂದರ್ಶನೇನ ಚ || ೪೮
ಭುಜಾಭಾರಂ ಸಾಧುವೃತ್ತಾಭಾರಂ ಏದಯನ್ ವಾಕ್ಮಬುಧಿತ್ |
ದಿಷ್ಟಾ , ತಾಂ ಗುಹ ಪಶ್ಯಾಮಿ ನೀರೋಗಂ ಸಹ ಬಾಂಧವೈಃ || ೪೯
ಅಹಿ ತೇ ಕುಶಲಂ ರಾಷ್ಟ್ರೇ ಮಿತ್ರೇಮು ಚ ಧನೇಮು ಚ |
ಯದೇತಧ್ಯವತಾ ಕಂಚಿತ್ ಪೀಠಾ ಸಮುಪಕಲ್ವತಮ್ || ೫೦
ಸರ್ವಂ ತದಸುಜಾನಾಮಿ ನ ಹಿ ವತ್ತೇ ಪ್ರತಿಗ್ರಹೇ |
ಕುಶಚೀರಾಜಿನಧರಂ ಘಲಮೂಲಾಶಿನಂ ಚ ಮಾಮ್ || ೫೧
ವಿದ್ಧಿ ಪ್ರಣಿಹಿತಂ ಧಮೇ ತಾಪಸಂ ವನಗೋಚರಮ್ |
ಅಶ್ವಾನಾಂ ಖಾದನೇನಾಶಮಧೀ ನಾನ್ಯೇನ ಕೇನಬತ್ || ೫೨
ವಿತಾವತಾತ್ಭವತಾ ಭವಿಷಯಾಮಿ ಸುಪೂಜತಃ |
ವತ್ತೇ ಹಿ ದಯಿತಾ ರಾಷ್ಟ್ರಃ ಹಿತುದರ್ಶರಭಸ್ಯ ಮೇ || ೫೩

ಗುಹನನ್ನು ಕುರಿತು “ಮಿತ್ರ, ನೀನು ನಮ್ಮನ್ನು ಸತ್ಯರಿಸಿದೆ. ನಾವು ಸಂತುಷ್ಟರಾದೆವು. ಕಾಲ್ಯಾಂತಿಗಿಯಿಂದ ಬಂದು ನಮ್ಮನ್ನು ಎದುರುಗೊಂಡು ಇಷ್ಟು ಸ್ವೇಹವನ್ನು ತೋರಿಸಿದ್ದೀರ್ಯೇ. ನಮಗೆ ತೃಪ್ತಿಯಾಯಿತು” ಎಂದು ಹೇಳಿ ಗಹನನ್ನು ತನ್ನ ಸುಂದರವಾದ ದೀರ್ಘಾಬಾಹುಗಳಿಂದ ಅಪ್ಪಿಕೊಂಡನು. ಪ್ರಣಿಸುತ್ತಿರುವ ಗಹನನ್ನು ನೋಡಿ “ಗುಹ, ನಿನ್ನ ಬಂಧುಗಳೊಡನೆ ಆರೋಗ್ಯವಂತನಾಗಿರುವ ನಿನ್ನನ್ನು ನೋಡಿ ಸಂತೋಷಿಸುವುದು ನನ್ನ ಭಾಗ್ಯ! (ಐಗ-೪೨). ನಿನ್ನ ರಾಷ್ಟ್ರವು ಸುಭಿಕ್ಷವಾಗಿರುವುದೆ? ನಿನ್ನ ಮಿತ್ರರಿಗೆ ಕುಶಲವೆ? ನಿನ್ನ ಭಂಡಾರವು ವ್ಯಾದಿ ಹೊಂದುತ್ತಿರುವುದಷ್ಟೇ? ನೀನು ಶ್ರೀತಿಯಿಂದ ತಂದಿರುವ ವಸ್ತುಗಳನ್ನು ನಾನು ಸ್ವೀಕರಿಸಿದಂತೆ ಭಾವಿಸು. ಇವನ್ನು ನಾನು ಉಪಯೋಗಿಸಕೂಡು. ಈಗ ನಾನು ವಲ್ಲಾಲವನ್ನೂ ಕೃಷ್ಣಾದಿನವನ್ನೂ ಧರಿಸಿ ಘಲಮೂಲಗಳನ್ನು ತಿನ್ನುತ್ತಿರಬೇಕು (ಐಖ-೪೪). ಹಿತೃವಾಕ್ಯ ಪರಿಪಾಲನವೆಂಬ ಧರ್ಮದಲ್ಲಿ ನಿರತನಾಗಿ ಕಾಡಿನಲ್ಲಿ ಸಂಚರಿಸತಕ್ಕ ತಾಪಸನೆಂದು ನನ್ನನ್ನು ಭಾವಿಸು. ಈ ಕುದುರೆಗಳಿಗೆ ಆಹಾರವನ್ನು ಮಾತ್ರ ನಾನು ಬಯಸುತ್ತೇನೆ. ಅದನ್ನು ತರಿಸಿಕೊಟ್ಟಿರೆ ಸಾಕು. ಇನ್ನೇನೂ ನನಗೆ ಬೇಕಾಗಿಲ್ಲ (ಐಖ). ಇಷ್ಟು ಮಾತ್ರ ನೀನು ಮಾಡಿಕೊಟ್ಟಿರೆ ನನಗೆ ಎಲ್ಲ

ಎತ್ತೃ: ಸುವಿಹಿತೈರಶ್ಚಿಕ್ಷಾವಿಷಾಮೃಹಮಚರಿತಃ ।

ಅಶ್ವನಾಂ ಪ್ರತಿಪಾನಂ ಚ ಶಾದನಂ ಚ್ಯಾವ ಸೋರನ್ನಾತ್ ॥ ೫೧

ಗುಹಸ್ತ್ರೇವ ಪುರುಷಾಂಸ್ಥಿರಿತಂ ದೀಯತಾಮಿತಿ ।

ತತ್ಶ್ವಾರೋತ್ತರಾಂಗಃ ಸಂಧಾಮನ್ನಾಸ್ಯ ಪಶ್ಚಿಮಾಮ್ ॥ ೫೨

ಜಲಮೇವಾದದೇ ಭೋಜ್ಯಂ ಲಕ್ಷ್ಯಂ ಸೋನಾಹೃತಂ ಸ್ವಯಮ್ ।

ತಸ್ಯ ಭೂಮೌ ಶಯಾನಸ್ಯ ಪಾದೌ ಪ್ರಕ್ಷಾಲಂ ಲಕ್ಷ್ಯಣಃ ॥ ೫೩

ಸಭಾಯಂಸ್ಯ ತತೋರಭೀತ್ಯ ತಬ್ಧಾ ವ್ಯಕ್ತಮುಪಾಶ್ರಿತಃ ।

ಗುಹೋರಂ ಸಹ ಸೂತೇನ ಸೌಮಿತ್ರಿಮನುಭಾಷಯನ್ ॥ ೫೪

ಅನ್ವಜಾಗೃತೋ ರಾಮಮಬಮತ್ತೋ ಧನುಧರಃ ॥

ತಥಾ ಶಯಾನಸ್ಯ ತತೋರಸ್ಯ ಧೀಮತೋ

ಯಶ್ಸಿನೋ ದಾಶರಥೇಮಂಹಾತ್ಮನಃ ।

ಅದ್ವಾದುಃಖಸ್ಯ ಸುಖೋಚತಸ್ಯ ಸಾ

ತದಾ ವೃತ್ತಿಯಾಯ ಚರೀಣ ಶರ್ವರೀ ॥ ೫೫

ಇತಿ ಶ್ರೀಮದ್ಭಾಗವತಂದೇ ಪಂಚಾಶಿ: ಸರ್ಗ:

ಸತ್ಯಾರವನ್ನೂ ಮಾಡಿದಂತಾಗುವುದು ನನ್ನ ತಂದೆಯಾದ ದಶರಥ ಮಾಹಾರಾಜನಿಗೆ ಈ ಕುದುರೆಗಳಲ್ಲಿ ಬಹಳ ಪ್ರೀತಿ. ಇವುಗಳನ್ನು ಚಿನ್ನಾಗಿ ಉಪಚರಿಸಿದರೆ ನನಗೆ ಸತ್ಯಾರ ಮಾಡಿದಂತೆಯೇ” ಎಂದು ನುಡಿದನು (೫೧-೫೨). ಒಡನೆಯೇ ಗುಹನು ಕುದುರೆಗಳಿಗೆ ಪಾನಿಯವನ್ನೂ ಆಹಾರವನ್ನೂ ಕೊಡುವಂತೆ ತನ್ನ ಸೇವಕರಿಗೆ ಆಜ್ಞಾಖಾಸಿದನು. ಅನಂತರ ಶ್ರೀರಾಮನು ನಾರಾಬಟ್ಟೀಯನ್ನು ಹೊದೆದು ಸಾಯಂಕಾಲದ ಸಂಧಾರವಂದನೆಯನ್ನು ಮುಗಿಸಿದನು (೫೩). ಆ ಮೇಲೆ ಲಕ್ಷ್ಯಣನು ತಂದಿಟ್ಟ ನೀರನ್ನು ಮಾತ್ರವೇ ಕುಡಿದು ತೃಪ್ತನಾಗಿ ಕೈಕಾಲುಗಳನ್ನು ತೊಳೆದು ನೆಲದ ಮೇಲೆ ಮಲಗಿಬಿಟ್ಟನು. ಸೀತೆಯೂ ಮಲಗಿದಳು. ಲಕ್ಷ್ಯಣನು ಗುಹನಿದ್ದಲ್ಲಿಗೆ ಬಂದುಮರದ ಕೆಳಗೆ ಹುಳಿತನು. ಸುಮಂತನ ಜೊತೆಗಿದ್ದಿಗೆ ಗುಹನು ಲಕ್ಷ್ಯಣನೊಡೆ ಮಾತನಾಡುತ್ತ ಧನುಧಾರಿಯಾಗಿ ಎಚ್ಚರಿಕೆಯಿಂದ ಶ್ರೀರಾಮನಿಗೆ ಕಾವಲಾಗಿದ್ದನು (೫೪-೫೦). ಧೀಮಂತನೂ ಕೀರ್ತಿವಂತನೂ ಮಹಾತ್ಮನೂ ಆದ ಆ ದಶರಥ ಪುತ್ರನು ನೆಲದ ಮೇಲೆ ಮಲಗಿದ್ದನು. ಸುಖಿವಾಗಿ ಬೇಳಿದ್ದಿಗೆ ಆತನು ದುಃಖವನ್ನು ಕಂಡವ ನಲ್ಲಿ. ಆ ರಾತ್ರಿಯು ದೀರ್ಘಾವಾದಂತೆ ಲಕ್ಷ್ಯಣನಿಗೆ ತೋರಿತು (೫೫).

ಇಲ್ಲಿಗೆ ಶ್ರೀಮದ್ಭಾಗವತಾದ ಅಯೋಧ್ಯಾಕಾಂಡದಲ್ಲಿ ಐವತ್ತನೇಯ ಸರ್ಗ:

ವಿಕವೆಂಚಾತಃ ಸರ್ಗಃ

ಗುಹಲಕ್ಷ್ಮಣಜಾಗರಣಮ್

ತಂ ಜಾಗ್ರತಮದಂಭೀನ ಭೂತುರಥಾಯ ಲಕ್ಷ್ಮಣಮ್ ।

ಗುಹಃ ಸಂತಾಪಸಂತಪ್ಯೋ ರಾಘವಂ ವಾಕ್ಯಮಬ್ರಹ್ಮೀತ್ ॥ ೧

ಇಯಂ ತಾತ ಸುಖಾ ಶಯಾ ತ್ವದರ್ಥಮುಪಕಲ್ಪಿತಾ ।

ಪ್ರತಾಶ್ವಸಿಹಿ ಸಾಂಧ್ರಾಂ ರಾಜಪುತ, ಯಥಾಮುಖಮ್ ॥ ೨

ಉಚಿತೋರ್ಯಾಯಂ ಜನಃ ಸರ್ವಃ ಕ್ಷೇತ್ರಾನಾಂ ತ್ವಂ ಸುಖೋಚಿತಃ ।

ಗುಪ್ತಾರ್ಥಂ ಜಾಗರಿಷ್ಠಾಮುಃ ಕಾಕುತ್ಸಂಸ್ಯ ವಯಂ ನಿಶಾಮ್ ॥ ೩

ನ ಹಿ ರಾಮಾಪ್ರಿಯತರೋ ಮಮಾಸ್ತಿ ಭುವಿ ಕಶ್ನಿನ್ ।

ಬ್ರಹ್ಮಮೈತದಹಂ ಸತ್ಯಂ ಸತ್ಯೇನ್ವಯ ಚ ತೇ ಶಪೇ ॥ ೪

ಅಸ್ಯ ಪ್ರಸಾದಾದಾಶಂಸೇ ಲೋಕೇಽಸ್ಯಿನಾ ಸುಮಹದ್ಯತಃ ।

ಧರ್ಮಾವಾಪ್ತಿಂ ಚ ಏಪ್ರಲಾಮಧರ್ಮಾಮ್ ಚ ಪ್ರಜ್ಞಲೋ ॥ ೫

ಸರ್ಗೇ ಇಗ

ಗುಹಲಕ್ಷ್ಮಣರು ನಿದ್ರೆಮಾಡದೆ ಸಂಭಾಷಿಸುವುದು.

ಅಣ್ಣನನ್ನ ರಕ್ಷಿಸುತ್ತಿರಬೇಕೆಂಬ ಸಹಜವಾದ ಪ್ರೀತಿಯಿಂದ ಲಕ್ಷ್ಮಣನು ಮಲಗದೆ ಎಚ್ಚರವಾಗಿದ್ದನು. ಗುಹನು ಮರುಕದಿಂದ ಅವನನ್ನು ನೋಡಿ “ಅಪ್ಪಾ ಲಕ್ಷ್ಮಣ, ಇಲ್ಲಿ ನಿನಗಾಗಿ ಉತ್ತಮವಾದ ಹಾಸಿಗೆಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸುಖವಾಗಿ ವಿಶ್ರಮಿಸಿಕೊ (೧-೨). ರಾಜಪುತ, ಅರಣ್ಯಾವಾಸಿಗಳಾದ ನಾವು ಕಷ್ಟವನ್ನು ಸಹಿಸಿಕೊಳ್ಳಬಲ್ಲವು. ನೀನು ಸುಖವಾಗಿ ಬೆಳೆದುವನು. ಶ್ರೀರಾಮನ ರಕ್ಷಣೆಗಾಗಿ ನಾವು ರಾತ್ರಿಯೆಲ್ಲವೂ ಜಾಗರೂಕರಾಗಿರುತ್ತೇವೆ. ಈ ಜಗತ್ತಿನಲ್ಲಿ ರಾಮನಿಗಿಂತ ನನಗೆ ಪ್ರಿಯನಾದವನು ಇನ್ನೊಬ್ಬನಿಲ್ಲ. ಸತ್ಯದ ಆಣ್ಮಾದಿ ಹೇಳುತ್ತೇನೆ; ನಾನು ಹೇಳುವುದು ಸತ್ಯ (೩-೪). ಈ ಲೋಕದಲ್ಲಿ ಪ್ರಹಾರೀತಿರು ಧರ್ಮವೂ ಅರ್ಥಕಾವಾಗಳೂ ಈತನ ಅನುಗ್ರಹದಿಂದಲೇ ನನಗೆ ದೋರೆಯತ್ವವೆಯೆಂದು ಅಶಿಸಿದ್ದೇನೆ. ಆದ್ದರಿಂದ ನಾನು ನನ್ನ ಬಂಧುಗಳೊಡನೆ ಧನುಷ್ಣಾಜೀ

ಸೋರಹಂ ಪ್ರಿಯಸವಿಂ ರಾಮಂ ಶಯಾನಂ ಸಹ ಸೀತಯಾ ।
ರಕ್ಷಿಷ್ಯಾಮಿ ಧನುಷ್ಪಾರೀಃ ಸರ್ವತೋ ಜ್ಞಾತಿಭಿಃ ಸಹ ॥ ೬
ನ ಹಿ ಮೇರವಿದಿತಂ ಕಂಚದ್ವನೇರಸ್ಯಿಂಶ್ವರತಃ ಸದಾ ।
ಚತುರಂಗಂ ಹೃಷಿ ಬಲಂ ಸುಮಹತ್ ಪ್ರಸಹೇಮಹಿ ॥ ೭
ಲಕ್ಷ್ಮಿಸ್ತಂ ತದೋವಾಚ ರಕ್ಷ್ಯಾಮಾಣಾಸ್ಯಯಾನಪ್ರಾ ।
ನಾತ್ ಭೀತಾ ವಯಂ ಸರ್ವೇ ಧರ್ಮಮೇವಾನುಪಶ್ಚತಾ ॥ ೮
ಕಥಂ ದಾಶರಥೌ ಭೂಮೌ ಶಯಾನೇ ಸಹ ಸೀತಯಾ ।
ಶಕ್ತಾ ನಿದ್ರಾ ಮಯಾ ಲಬ್ಧಂ ಜೀವಿತಂ ವಾ ಸುಖಾನಿ ವಾ ॥ ೯
ಯೋ ನ ದೇವಾಸುರ್ಯಃ ಸರ್ವೇಃ ಶಕ್ಷಃ ಪ್ರಸಹಿತುಂ ಯುಧಿ ।
ತಂ ಪಶ್ಚ ಸುಖಸಂವಿಷ್ಟಂ ತ್ವಣೇಷು ಸಹ ಸೀತಯಾ ॥ ೧೦
ಯೋ ಮಂತ್ರತಪಸಾ ಲಬ್ಧಿಽ ವಿವಿಧೈಶ್ಚ ಪರಿಶ್ರಮೇಃ ।
ವಿಕೋ ದಶರಥಸ್ಯೇಷ್ಯಃ ಪ್ರತ್ಯಃ ಸದೃಶಲಕ್ಷಣಃ ॥ ೧೧

ಯಾಗಿದ್ದು, ನಿದಿಸುತ್ತಿರುವ ನನ್ನ ಪ್ರಿಯಸವಿನಾದ ರಾಮನನ್ನೂ ಸೀತೆಯನ್ನೂ ರಕ್ಷಿಸುತ್ತ ಕಾವಲಾಗಿರುವೆನು (೫-೬). ಸದಾ ಅರಣ್ಯದಲ್ಲಿಯೇ ಸಂಚಿರಸುವ ನನಗೆ ಇಲ್ಲಿ ಗೊತ್ತಿಲ್ಲದ ವಿಷಯ ಯಾವುದೂ ಇಲ್ಲ. ಶತ್ರುಗಳು ಎಂತಹ ದೊಡ್ಡ ಚತುರಂಗಬಲವನ್ನೂ ತಂದರೂ ಎದುರಿಸಬಲ್ಲವು” ಎಂದು ಹೇಳಿದನು (೭). ಆಗ ಲಕ್ಷ್ಮಿಜಾನು ಗುಹನಿಗೆ ಹೀಗೆಂದನು : “ಮಿತ್ರ, ಗುಣಶಾಲಿಯೂ ಧರ್ಮಶೀಲನೂ ಆದ ನೀನು ರಕ್ಷಿಸುತ್ತ ಕಾವಲಾಗಿರುವಾಗ ನಮಗೆ ಯಾವ ಭಯವೂ ಇಲ್ಲ. ಆದರೆ ಶೀರಾಮನೂ ಸೀತಾ ದೇವಿಯೂ ನೆಲದ ಮೇಲೆ ಮಲಗಿದ್ದಾರೆ, ನೋಡು. ಈಗ ನನಗೆ ನಿದ್ರೇಬರುವುದಾದರೂ ಹೇಗೆ? ಆಹಾರವಾಗಲಿ ಸುಖವಾಗಲಿ ಬೇಕೆನಿಸಿತೆ? (೮-೯). ಗುಹ, ಸಮಸ್ತದೇವಾಸುರರು ಒಟ್ಟಿಗೂಡಿ ಯಾರ್ಥಕೈ ಬಂದರೂ ಯಾರನ್ನು ಎದುರಿಸಲು ಸಾಧ್ಯವಿಲ್ಲವೋ, ಆ ಏರನು ಹುಲ್ಲಿನ ಮೇಲೆ ಸೀತೆಯೋಡನೆ ಸುಖವಾಗಿ ನಿದಿಸುವುದನ್ನು ನೋಡಿದೆಯಾ? (೧೦). ದಶರಥಮಹಾರಾಜನು ಜಪತಪಗಳನ್ನು ಮಾಡಿ ನಾನಾಕ್ಷೇತರಗಳನ್ನನ್ನುಭವಿಸಿ ಅದ್ವಿತೀಯನಾದ ಈ ಪ್ರಿಯಪುತ್ರನನ್ನು ಪಡೆದಿದ್ದಾನೆ. ಇವನು ತಂಡೆ ಅನುರೂಪನಾದ ಲಕ್ಷಣ

ಅಸ್ತಿ ಪ್ರವಾಜಿತೇ ರಾಜಾ ನ ಚರಂ ವರ್ತಯಿಷ್ಟಿ ।
ವಿಧವಾ ಮೇದಿನೀ ನೂನಂ ಕ್ಷಿಪ್ರಮೇವ ಭವಿಷ್ಯತಿ ॥ ೧೨
ವಿನದ್ಯ ಸುಮಹಾನಾದಂ ಶ್ರಮೇಣೋಪರತಾಃ ಸ್ತಿಯಃ ।
ನಿಷೋಽಷೋಪರತಂ ತಾತ ಮನ್ಯೇ ರಾಜನಿವೇಶನಮ್ ॥ ೧೩
ಕೌಸಲ್ಯ ಚೈವ ರಾಜಾ ಚ ತಥೈವ ಜನನೀ ಮಮ ।
ನಾಶಂಸೇ ಯದಿ ಜೀವಂತಿ ಸರ್ವೇ ತೇ ಶರ್ವರೀಮಿಮಾಮ್ ॥ ೧೪
ಜೀವೇದಷಿ ಹಿ ಮೇ ಮಾತಾ ಶತ್ರುಷ್ಣಾನ್ನವೇಕ್ಷಯಾ ।
ತದ್ವಃಬಂ ಯದಿ ಕೌಸಲ್ಯ ಏರಸೂರ್ವಿನಶಿಷ್ಟಿ ॥ ೧೫
ಅನುರಕ್ತಜನಾಕ್ರಿಣಾ ಸುಖ ಲೋಕಪಿಯಾವಹಾ ।
ರಾಜವ್ಯಾಸನಸಂತಪ್ತಾ ಸಾ ಪುರೀ ವಿನಶಿಷ್ಟಿ ॥ ೧೬
ಕಥಂ ಪುತ್ರಂ ಮಹಾತ್ಮಾನಂ ಜ್ಯೇಷ್ಠಂ ಷಿಯಮಪಶ್ಚತಃ ।
ಶರೀರಂ ಧಾರಯಿಷ್ಟಂ ಪ್ರಾಣ ರಾಜ್ಞಿ ಮಹಾತ್ಮನಃ ॥ ೧೭

ಸಂಪನ್ಮೂಲ. ಈತನು ಹೀಗೆ ಹೊರಟು ಒಂದಮೇಲೆ ಮಹಾರಾಜನು ಇನ್ನು ಬಹಳ ದಿನ ಬದುಕುವೆದಿಲ್ಲ. ಭೂದೇವಿಯ ಶೀಪ್ರದಲ್ಲಿ ವಿಧವೇಯಾಗುವಳು (ಗೀ-ಗೀ). ಮಿತ್ರ, ಇಷ್ಟ ಹೊತ್ತಿಗೆ ಅರಮನೆಯಲ್ಲಿ ಸ್ತೀಯರು ಗಟ್ಟಿಯಾಗಿ ಅತ್ಯು ಅತ್ಯು ಸಾಕಾಗಿ ಬಳಲಿ ಸುಮೃಂಖನಾಗಿರಬಹುದೆಂದು ಉಹಿಸುತ್ತೇನೆ. ಕೌಸಲ್ಯ, ಮಹಾರಾಜ, ನನ್ನ ತಾಯಿ-ಇವರು ಬದುಕಿರಲಾರರು. ಬದುಕಿದ್ದರೂ ಇದೊಂದು ರಾತ್ರಿ ಮಾತ್ರವೇ ಸರಿ (ಗೀ-ಗೀ). ಒಂದು ವೇಳೆ ನನ್ನ ತಾಯಿ ಶತ್ರುಷ್ಣಿನಿರುವನೆಂಬ ಮಮತೆಯಿಂದ ಪ್ರಾಣವನ್ನು ಹಿಡಿದಿರಬಹುದು. ಆದರೆ ಏರಮಾತೆಯಾದ ಕೌಸಲ್ಯ ಬದುಕಲಾರಳಿಂಬ ಚಿಂತೆ ನನ್ನನ್ನು ಬಾಧಿಸುತ್ತಿದೆ. ಅನುರಕ್ತರಾದ ಪ್ರಚೆಗಳಿಂದ ತುಂಬಿ ಸುಖಾಶ್ರಯವಾಗಿ ಜನರಿಗೆ ಆನಂದವನ್ನು ಬೀರುತ್ತಿದ್ದ ಅಯೋಧ್ಯೆಯು ವಹಾರಾಜನ ವರಣದು:ಖಿವನ್ನು ಸಹಿಸಲಾರದೆ ಹಾಳಾಗುವುದು (ಗೀ-ಗೀ). ದಶರಥ ಮಹಾರಾಜನು ತನಗೆ ಪ್ರಿಯನಾಗಿ ಜ್ಯೇಷ್ಠ ಪುತ್ರನಾದ ಈ ಮಹಾತ್ಮನನ್ನು ನೋಡಿದ್ದರೆ, ಅವನ ದೇಹದಲ್ಲಿ ಪ್ರಾಣವು ಎಂದಿಗಾದರೂ ಉಳಿದೀತೆ?

ವಿನಷ್ಟೇ ಸ್ವಪತ್ತೋ ಪಶ್ಚಾತ್ ಕೌಸಲ್ಯಾ ವಿನಶಿಷ್ಟತ್ತಿ ।
ಅನಂತರಂ ಚ ಮಾತಾಪಿ ಮಮ ನಾಶಮುಷ್ಟಿಷ್ಟತ್ತಿ ॥ ೧೮
ಆತಿ ಕಾರ್ಯತಮತಿಕಾರ್ಯತಮನವಾಪ್ಯ ಮನೋರಥಮ್ ।
ರಾಮೇ ರಾಜ್ಯಮನಿಕ್ಷಿಪ್ತ ಪಿತಾ ಮೇ ವಿನಶಿಷ್ಟತ್ತಿ ॥ ೧೯
ಸಿದ್ಧಾರ್ಥಾಃ ಪಿತರಂ ಷಟ್ತಂ ತಸ್ಮಿನ್ ಕಾಲೀಷಪ್ಯಪಷಿಷ್ಟತೇ ।
ಪೈತಕಾಯೋಮು ಸರ್ವೇಮು ಸಂಸ್ಕರಿಷ್ಟಂತಿ ಭೂಮಿಪರಮ್ ॥ ೨೦
ರಮ್ಯಚತ್ವರಸಂಸಾಧಾಂ ಸುವಿಭಕ್ತ ಮಹಾಪಥಾಮ್ ।
ಹಮ್ಯಾಪಾರಾದಸಂಪನ್ಮಾಂ ಗಣಕಾವರಶೋಭಿತಾಮ್ ॥ ೨೧
ರಘಾಶ್ವಗಜಸಂಬಾಧಾಂ ತೂರ್ಯನಾದವಿನಾದಿತಾಮ್ ।
ಸರ್ವಕಲ್ಯಾಂಸಂಮೂಳಾಂ ಹೃಷ್ಪಪ್ರಪ್ನಿಜನಾಕುಲಾಮ್ ॥ ೨೨
ಆರಾಮೋದ್ಯಾನಸಂಪನ್ಮಾಂ ಸರ್ವಾಜೋತ್ಪವಶಾಲಿನೀಮ್ ।
ಸುವಿತಾ ವಿಚರಿಷ್ಟಂತಿ ರಾಜಧಾನೀಂ ಪಿತುರ್ಮಾಮು ॥ ೨೩

ಆ ಭೂಪಾಲನು ಮೃತನಾದರೆ ಕೌಸಲ್ಯೇಯೂ ಮೃತಹೊಂದುವಳು. ಅನಂತರ ನನ್ನ ತಾಯಿ ನಿಧನ ಹೊಂದುವಳು (೧೮-೧೯). ಒಟ್ಟಿನಲ್ಲಿ ಕಾರ್ಯವು ಏಂಂಡಿ ಹೋಯಿತು; ಕೆಟ್ಟಿ ಹೋಯಿತು. ನನ್ನ ತಂದೆಯ ಅಪೇಕ್ಷೆ ಕೈಗೂಂಡಲಿಲ್ಲ. ಶ್ರೀರಾಮನಿಗೆ ಪಟ್ಟಾಭಿಪೇಕ ಮಾಡಿ ರಾಜ್ಯಭಾರವನ್ನು ವಹಿಸಿಕೊಡಬೇಕೆಂಬ ಅಪೇಕ್ಷೆ ಕೈಗೂಡದೆ ಅವನು ಮರಣ ಹೊಂದುವನು (೨೦). ಅಂಥ ಮರಣ ಕಾಲವೂ ಬಂದರೆ ಆಗ ಮೃತನಾದ ನಮ್ಮ ತಂದೆಗೆ ಪೈತಸಂಸಾರವನ್ನು ಮಾಡತಕ್ಕವರೇ ಧನ್ಯರು, ಪುಣ್ಯತಕ್ಕರು (೨೧). ಅಯೋಧ್ಯಾ ನಗರವು ಸುಂದರವಾದ ಅಂಗಣಗಳಿಂದಲೂ ಚೆನ್ನಾಗಿ ವಿಂಗಡಿಸಿದ ವಿಶಾಲವಾದ ಬೀದಿಗಳಿಂದಲೂ ಉನ್ನತ ಸೌಧಗಳಿಂದಲೂ ಗಣಕಾಸ್ತೀಯರಿಂದಲೂ ಮನೋಹರವಾಗಿದೆ (೨೨). ಆನೆ ಕುದುರೆ ರಥಗಳು ಸಂಚರಿಸುತ್ತಲೇ ಇರುತ್ತವೆ. ವಾದ್ಯಧ್ವನಿಗಳು ಹರಡಿರುತ್ತವೆ. ಸಮಸ್ತ ಕಲ್ಯಾಣಗಳಿಗೂ ನೆಲೆಯಾಗಿದೆ. ಹೃಷ್ಪಪ್ರಪ್ನಿರಾದ ಜನರು ತಂಬಿರುತ್ತಾರೆ. ಕ್ರೀಡಾವನಗಳೂ ಉದ್ಯಾನಗಳೂ ವಿಪುಲವಾಗಿವೆ. ಜನಸಮಾಹವ ನಾನಾಬಗೆಯ ಉತ್ಸವಗಳನ್ನು ನಡೆಸುತ್ತಲೇ ಇರುವುದು. ನನ್ನ ತಂದೆಯು ರಾಜಧಾನಿಯಲ್ಲಿ

ಅಪಿ ಜೀವೇದ್ದ ಶರಥೋ ವನವಾಸಾತ್ ಪುನರ್ವಯಮ್ |
ಪುತ್ಯಾಗಮ್ಯ ಮಹಾಭಾಗಮಷಿ ಪಶ್ಯೇನು ಸುವರ್ತಮ್ || ೨೭
ಅಪಿ ಸತ್ಯಪ್ರತಿಜ್ಞೆನ ಸಾರ್ಥಂ ಕುಶಲಿನಾ ವಯಮ್ |
ನಿವೃತ್ತೇ ವನವಾಸೇಯಾಸ್ಯಿಸ್ಯಾಯೋಧ್ಯಾಂ ಪ್ರವಿಶೇಮಹಿ || ೨೮
ಪರಿದೇವಯಮಾನಸ್ಯ ದುಃಖಾರ್ಥಸ್ಯ ಮಹಾತ್ಮನಃ |
ತಿಷ್ಣತೋ ರಾಜಪುತ್ರಸ್ಯ ಶರ್ವರೀ ಸಾತ್ಯವರ್ತತ || ೨೯

ತಥಾ ಹಿ ಸತ್ಯಂ ಬುವತಿ ಪ್ರಜಾಹಿತೇ
ನರೇಂದ್ರಪುತ್ರೇ ಗುರುಸೌಹೃದಾದ್ಯಂಹಃ |
ಮುಮೋಚ ಬಾಷ್ಟಂ ವ್ಯಾಸನಾಭಿಹೀಡಿತೋ
ಜ್ಞರಾತುರೋ ನಾಗ ಇವ ವೃಧಾತುರಃ || ೨೨
ಇತಿ ಶ್ರೀಮದ್ರಾಮಾಯಣೇ ಅಯೋಧ್ಯಾಕಾಂಡೇ ಏಕವಂಚಳಃ ಸರ್ಗ:

~ಈಗಿ~

ಸಂಚರಿಸತಕ್ಕವರೇ ಭಾಗ್ಯವಂತರು! (೨೭-೨೯). ಏತ್ತ, ನಾವು ಹಿಂದಿರುಗಿ ಬರುವವರೆಗೂ ನಮ್ಮ ತಂದೆಯು ಬದುಕಿರಬಹುದೆ? ನಾವು ವನವಾಸವನ್ನು ಮುಗಿಸಿ ಬಂದು ಸದಾಚಾರಸಂಪನ್ಮೂಲಾದ ಆ ಮಹಾಪರಫಾನ್ನು ನೋಡಲು ಸಾಧ್ಯವಾದಿತೇ? ಸತ್ಯಸಂಧನಾದ ಶ್ರೀರಾಮನು ಸ್ತೋಮದಿಂದ ವನವಾಸಾನ್ನು ಮುಗಿಸಿದ ಮೇಲೆ ನಾವು ಪೋನೆ ಅಯೋಧ್ಯೆಗೆ ಹೋಗುತ್ತೇವಯಿ?” ಎಂದು ಲಕ್ಷ್ಮಣನು ವ್ಯಧೇಯಿಂದ ಹೇಳಿದನು (೨೭-೨೯). ಹೀಗೆ ದುಃಖಾರ್ಥನಾದ ಆ ರಾಜಕುಮಾರನು ಕೊಳಬಿಂದ ಮಾತ್ರಾದುತ್ತಿನಿಂತಿರವಾಗೇ ರಾತ್ರಿ ಕೆಂದು ಹೋಯಿತು. ಪ್ರಜೀಗಳಿಗೆ ಹಿತಕಾರಿಯಾಗಿದ್ದ ಲಕ್ಷ್ಮಣನು ಶ್ರೀರಾಮನನ್ನೂ ತನ್ನ ತಂಡೆ ತಾಯಿಗಳನ್ನೂ ಸೃಂಗಿಸಿಕೊಂಡು, ಅವರ ಮೇಲಿನ ಪ್ರೀತಿಯಿಂದ ಯಥಾರ್ಥವಾದ ವಿಷಯವನ್ನು ಹೇಳಿದನು. ಅದನ್ನು ಕೇಳುತ್ತಿದ್ದ ಗುಹನು ಅತ್ಯಂತ ದುಃಖಿತನಾಗಿ, ಜ್ಞರದಿಂದ ನರಭುವ ಆನೆಯಂತೆ ಕಣ್ಣೀರು ಬಿಡುತ್ತಿದ್ದನು (೨೮-೨೯). ಇಲ್ಲಿಗೆ ಶ್ರೀಮದ್ರಾಮಾಯಣದ ಅಯೋಧ್ಯಾಕಾಂಡದಲ್ಲಿ ಏವಕೊಂಡನೆಯ ಸರ್ಗ

ద్విపంచాత్మ: సగ్రః

గంగావతరణమో

ప్రభాతాయాం తు శవయాం పృథువక్కు మహాయాః ।
ఉవాచ రామః సౌమిత్రిం లక్ష్మణం శుభలక్ష్మణమో ॥ १
భాస్యరోదయకాలోఽసౌ గతా భగవతీ నిశా ।
అసౌ సుక్షమో విజగః కోచిలపూత కూజతి ॥ २
చహీనానాం చ నిషోఽఁః శ్రూయతే నదతాం వనే ।
తరామ జాహ్నవీం సౌమ్య తీఘ్రగాం సాగరంగమామో ॥ ३
ఏజ్ఞాయ రామస్య వచః సౌమిత్రిమిత్రనందనః ।
గుహమామంత్ర, సూతం చ సోఽతిష్టద్భూతురగ్రతః ॥ ४
స తు రామస్య వచనం నితమ్య ప్రతిగ్యుత్య చ ।
స్ఫుషతిస్మృతామాకూయ సబివానిదమబువీతా ॥ ५

సగ్ర ४२

శ్రీరామను సుమంత్రనిగే సమాధాన హేఖువుదు. గుహనన్న సంతృప్తి గంగానదియన్న దాటువుదు.

రాత్రియు కళేదు బెళగాగలు విశాలవక్ష్మనాద శ్రీరామను శుభలక్ష్మణాయుక్తనాద సౌమిత్రియన్న కరేదు “లక్ష్మణ, సూయోదయ సమయవు సమీపిసితు. పూజ్యవాద రాత్రి కళేయితు. కృష్ణవణద కోచిలప్పశీయ కూగుత్తిదే. వనదల్లి నషిలుగళ కేకాధ్యనియు కేళిసుత్తిదే. వక్ష్మ, నావు సాగరగామినియాద జాహ్నవియన్న దాటి హోగోణ” ఎందను (१-२). లక్ష్మణను శ్రీరామన అభిప్రాయవన్న గ్రహిసి నదియన్న దాటలు సాధనవుబేకేంబుదన్న గుహనిగూ సుమంత్రనిగూ తిళిసి అణ్ణన ఒళిగే బందు నింతను (౪). ఒడనెయే నిషాద రాజనాద గుహను శ్రీరామన

ಅನ್ನ ವಾಹನಸಂಯುಕ್ತಾ ಕಣಗಾಹವತೀಂ ಶುಭಾಮ್ |
 ಸುಪ್ರತಾರಾಂ ದೃಥಾಂ ತೀಥೇ ಶೀಘ್ರಂ ನಾವಮುಹಾಹರ || ೬
 ತಂ ನಿಶಮ್ಯ ಗುಹಾದೇಶಂ ಗುಹಾಮಾತ್ಗಸೋ ಮಹಾನ್ |
 ಉಪೋಹ್ಯ ರುಚರಾಂ ನಾವಂ ಗುಹಾಯ ಪ್ರತ್ಯವೇದಯತ್ || ೭
 ತತಃ ಸ ಪಾಂಜಲಿಭೂತ್ವಾ ಗುಹೋ ರಾಘವಮುಖೀತ್ |
 ಉಪಷತೀಯಂ ನೋದೇವ ಭೂಯಃ ಕಿಂ ಕರವಣಿ ತೇ || ೮
 ತವಾಮರಸುತಪ್ಯವ್ಯ ತತ್ವಂ ಸಾಗರಗಾಂ ನದೀಮ್ |
 ನೋರಿಯಂ ಪುರುಷವ್ಯಾಘ್ರ ತಾಂ ತ್ವಮಾರೋಹ ಸುವತ್ || ೯
 ಅಧೋವಾಚ ಮಹಾತೇಜಾ ರಾಮೋ ಗುಹಮಿದಂ ವಚಃ |
 ಕೃತಕಾಮೋಽಸ್ಮಿ ಭವತಾ ಶೀಘ್ರಮಾರೋಪ್ಯತಾಮಿತಿ || ೧೦
 ತತಃ ಕಲಾಪಾನ್ ಸಂನಹ್ಯ ಖಡ್ಗೌ ಬದ್ಧಾಙ ಚ ಧನ್ವನೌ |
 ಜಗ್ಗತುಯೇನ ತೌ ಗಂಗಾಂ ಸಿತಯಾ ಸಹ ರಾಘವೌ || ೧೧

ಮಾತನ್ನ ಶಿರಸಾವಹಿಸಿ ತನ್ನ ಸಚಿವರನ್ನ ಕರದು “ಇವರು ನದಿಯನ್ನು
 ದಾಟುವುದಕ್ಕೋಷ್ಟರ ದೃಢವಾದ ಒಂದು ಸುಂದರ ನೋಕೆಯನ್ನು ಬೇಗನೆ ತನ್ನಿರಿ.
 ದಾಟಲು ಬೇಕಾದ ಸಾಮಗ್ರಿಯೋಡನೆ ನಾವಿಕನು ಅದನ್ನು ನೀರಿಗೆ ಇಳಿಯುವ
 ಸ್ಥಳದಲ್ಲಿ ತಂದು ನಿಲ್ಲಿಸಲಿ” ಎಂದನು (೫-೬). ಗುಹನು ಆಜ್ಞಾಯನ್ನು ಕೇಳಿದೊಡನೆ
 ಅವನ ಸಚಿವರು ಒಂದು ಅಂದವಾದ ನಾವೆಯನ್ನು ತರಿಸಿ ಆ ವಿಷಯನ್ನು
 ಗುಹನಿಗೆ ಅರಿಸಿ ಮಾಡಿದರು. ಆಗ ಶ್ರೀರಾಮನ ಬಳಿಗೆ ಹೋಗಿ
 ಕೈಮುಗಿದು ಗುಹನು “ದೇವ, ನೋಕೆಯು ಸಿದ್ಧವಾಗಿದೆ ಇನ್ನೇನಾದರೂ
 ಮಾಡುವುದಿದ್ದರೆ ತಿಳಿಸು. ಹೇ ಪುರಾಂಭೋತ್ತಮ, ಸಾಗರ ಗಾಮನಿಯಾದ ಈ
 ನದಿಯನ್ನು ದಾಟಲು ಇದು ಅನುಕೂಲವಾಗಿದೆ. ನೀನು ಇದನ್ನು ವಿರಬಹುದು”
 ಎಂದನು (೭-೮). ಆಗ ಶ್ರೀರಾಮನು ಗುಹನನ್ನು ನೋಡಿ “ಮಿತ್ರ,
 ನನಗೆ ಬೇಕಾದುದನ್ನೇಲ್ಲ ನೀನು ಮಾಡಿರುವೆ. ಬೇಗನೆ ನೋಕೆಯನ್ನು
 ಹತ್ತಿಸು” ಎಂದನು. ಆ ಮೇಲೆ ರಾಮಲಕ್ಷ್ಮಿರು ಕವಚಗಳನ್ನು
 ತೊಟ್ಟು ಬತ್ತುಳಿಕೆಗಳನ್ನು ಹೆಗಲಿಗೇರಿಸಿ ವಿಡ್ಗಳನ್ನು ನಡುವಿಗೆ

ಶ್ರೀರಾಮನು ಸೇತಾಲಕ್ ಶಾರೋದೆನೆ ಗಂಗಾನದಿಯನ್ನು ದಾಟುವುದು



ರಾಮಮೇವಂ ತು ಧರ್ಮಜ್ಞಮುಪಗಮ್ಯ ವಿನೀತವತ್ ।

ಕಿಮಹಂ ಕರವಾಣೀತಿ ಸೂತಃ ಪ್ರಾಂಡಲಿರಬ್ರವೀತ್ ॥ ೧೨

ತತೋಽಬ್ರವೀದ್ಯಾ ಶರಥಿಃ ಸುಮಂತ್ರಂ

ಸ್ವಾಶನ್ ಕರೀಷ್ಮೋತ್ತಮದಕ್ಷಿಣೀನ ।

ಸುಮಂತ್ರ ಶೀಘ್ರಂ ಪ್ರಸರೇವ ಯಾಹಿ

ರಾಜ್ಞಃ ಪಕಾಶೀ ಭವ ಚಾಪ್ರಮತ್ತಃ ॥ ೧೩

ನಿವರ್ತಸ್ಸೀತ್ಯಾಚೈನಮೇತಾವದಿಃ ಕೃತಂ ಮಮ ।

ರಥಂ ವಿಹಾಯ ಪರ್ವತ್ಯಾಗಂ ತು ಗಮಿಷಾಮೋ ಮಹಾವನಮ್ ॥ ೧೪

ಆತ್ಮಾನಂ ತ್ವಭ್ಯಾಸಂಜ್ಞಾತಮವೇಕ್ಷ್ಯಾತ್ರಃ ಸ ಸಾರಥಿಃ ।

ಸುಮಂತ್ರಃ ಪ್ರರುಷವಾಪ್ಯಾಪ್ಯಮೃಕ್ಷಾಪ್ರಮಾದಮಬ್ರವೀತ್ ॥ ೧೫

ನಾತಿಕ್ಷಾಂತಮಿದಂ ಲೋಕೇ ಪ್ರರುಷೇಹ ಕೇನಚಿತ್ ।

ತವ ಸಭ್ಯತ್ಯಭಾಯಸ್ಯ ವಾಸಃ ಪ್ರಾಕೃತವದ್ವನೇ ॥ ೧೬

ಬಿಗಿದು ಧನುಧಾರಿಗಳಾಗಿ ಸೀತಾದೇವಿಯೊಡನ ಗಂಗಾನದಿಯ ಕಡೆಗೆ ಹೊರಟರು (೧೦-೧೧). ಹೀಗೆ ಹೊರಟ ಧರ್ಮಜ್ಞನಾದ ಶ್ರೀರಾಮನನ್ನು ಸಮೀಪಿಸಿ ಸುಮಂತ್ರನು ವಿನಯದಿಂದ ಕೈಮುಗಿದು “ರಾಜಕುಮಾರ, ಈಗ ನಾನೇನು ಮಾಡಲಿ?” ಎಂದು ಕೇಳಿದನು (೧೨). ಆಗ ದಾಶರಥಿಯ ತನ್ನ ಬಿಲಗ್ರೀಯಿಂದ ಸುಮಂತ್ರನನ್ನು ಸ್ವರ್ತಿಸುತ್ತ “ಸುಮಂತ್ರ, ಈಗ ನೀನು ಹಿಂತಿರುಗಿ ಹೋಗು. ಮಹಾರಾಜನ ಬಳಿಯಲ್ಲಿದ್ದು ಅವನನ್ನು ಜಾಗಕೂಕನಾಗಿ ನೋಡಿಕೊಳ್ಳುತ್ತಿರು. ಇಲ್ಲಿಯವರೆಗೆ ನನ್ನನ್ನು ರಥದಲ್ಲಿ ಕುಳಿರಿಸಿಕೊಂಡು ಬಂದಿದ್ದೀರೆ. ಇನ್ನು ನಾವು ರಥವನ್ನು ತ್ಯಜಿಸಿ ಕಾಲ್ಯಾಡೆಯಿಂದಲೇ ಮಹಾರಣವನ್ನು ಪ್ರವೇಶಿಸುವೆವು” ಎಂದನು (೧೨-೧೪). ತನ್ನನ್ನು ಹಿಂದಕ್ಕೆ ಕಳಿಸಿದಿದುತ್ತಾನೆಂದು ತಿಳಿದು ಆ ಸಾರಥಿಗೆ ಬಹಳ ದುಃಖವಾಯಿತು. ಆತನು ಶ್ರೀರಾಮನಿಗೆ ಹೇಳಿದನು: “ಶ್ರೀರಾಮ, ನಿನ್ನ ಪತ್ನಿಯನ್ನು ತಮ್ಮನನ್ನೂ ಸಂಗಡ ಕರೆದುಕೊಂಡು ನೀನೂ ಒಬ್ಬ ಸಾರ್ವಾನ್ಯ ವುನುಷ್ಯನೆಂತೆ ವನವಾಸ ಮಾಡಬೇಕಾಯಿತೆಂದರೆ, ದೃವವನ್ನು ಈ ಲೇಕದಲ್ಲಿ ಯಾವನೂ ಏರಿ ನಡೆಯಲಾರನೆಂದು ಸ್ವಷ್ಟವಾಗುತ್ತದೆ (೧೫-೧೬).

ನ ಮನ್ಯೇ ಬ್ರಹ್ಮಚಯೀರಸ್ತಿ ಸ್ವಧಿತೇ ವಾ ಘಲೋದಯಃ ।
 ಮಾರ್ಡಾಜಾವಯೋವಾಸಿ ತ್ವಾಂ ಚೀಧ್ಯ ಸುನಮಾಗತಮ್ ॥

ಸಹ ರಾಘವ ವೈದೇಹ್ಯಾ ಭಾತ್ರಾ ಚ್ಯಿವ ವನೇ ವಸನ್ ।
 ಶ್ವಂ ಗತಿಂ ಪಾಷ್ಟ್ಯ ಹೇ ಏರ ತೀನ್ ಲೋಕಾಂಸ್ತು ಜಯನ್ನಿವ ॥

ವಯಂ ಖಲು ಹತಾ ನಾಮ ಯತ್ತ್ವ ಯಾಪ್ಯ ಪವಂಚಿತಾಃ ।
 ಕೃಕೇಯಾ ವಶಮೇಷಾಮುಃ ಪಾಪಾಯಾ ದುಃಖಭಾಗಿನಃ ॥ ೧೯
 ಇತಿ ಬುವನಾಂತ್ಸಮಂ ಸುಮಂತ್ರಃ ಸಾರಥಿಸ್ತದಾ ।
 ದೃಷ್ಟಾ ದೂರಗತಂ ರಾಮಂ ದುಃಖಾತೋ ರುಹುದೇ ಚರಮ್ ॥

ತತಸ್ತ ಎಗತೇ ಬಾಷ್ಯೇ ಸೂತಂ ಸ್ವಮೋದಕಂ ಶುಚಮ್ ।
 ರಾಮಸ್ತ ಮಧುರಂ ವಾಕ್ಯಂ ಪ್ರಣಾಷ ಪ್ರಣರುವಾಚ ತಮ್ ॥ ೨೧
 ಇಕ್ಷ್ವಾಕೂಳಾಂ ಶ್ವಯಾ ತುಲ್ಯಂ ಸುಹೃದಂ ಸೋಪಲಕ್ಷಯೇ ।
 ಯಥಾ ದಶರಥೋ ರಾಜಾ ಮಾಂ ನ ಶೋಭಿತ್ಯಾ ಕುರು ॥೨೨

ನಿನಗೂ ಈ ಕಷ್ಟ ಬರುವುದಾದರೆ, ಬ್ರಹ್ಮಚಯುದಲ್ಲಾಗಲಿ ವೇದಾಧ್ಯಯನದಲ್ಲಾಗಲಿ ಘಲವು ಇಲ್ಲವೆಂದೇ ತೋರುತ್ತದೆ. ಅಜಜವಮ್ಯದು ಸ್ವಭಾವಗಳು ನಿಷ್ಪಲವೆಂದೇ ಕಾಣುತ್ತದೆ (೧೮). ಹೇ ಏರ, ಈ ವೈದೇಹಿ ಈ ಸೋದರ ಇವರೊಡನೆ ನೀನು ವನದಲ್ಲಿದ್ದರೂ ಮೂರು ಲೋಕಗಳನ್ನೂ ಜಯಿಸಿದವನಂತೆ ಉತ್ಸಾಷ್ಟವಾದ ಕೀರ್ತಿಯನ್ನು ಗಳಿಸುವೆ. ಮುಖ್ಯವಾಗಿ ನಾವು ಕೆಟ್ಟಿವು. ನೀನೂ ನಮ್ಮನ್ನು ಕೈಬಿಟ್ಟಿ. ನಾವು ಪಾಪಿಯಾದ ಕೈಕೇಯಿಯ ವಶಕ್ಕೆ ಸಿಕ್ಕಿ ದುಃಖವನ್ನು ಅನುಭವಿಸಬೇಕಾಯಿತು” ಎಂದನು (೧೮-೧೯). ಹೀಗೆ ಹೇಳುತ್ತ ಸುಮಂತ್ರನು ತನ್ನ ಪ್ರಾಣಕ್ಕೆ ಸಮನಾದ ಶ್ರೀರಾಮನು ತನ್ನನ್ನು ಬಿಟ್ಟು ದೂರ ಹೋಗುವನೆಂದು ಶೋಕಾತ್ಮನಾಗಿ ಗಳಗಳನೆ ಅತ್ಯಂತ ಬಿಟ್ಟಿನು. ಅನಂತರ ಸುಮಂತ್ರನು ಕಣ್ಣೀರನ್ನೊರಸಿಕೊಂಡು ನೀರಿನಿಂದ ಮುಖವನ್ನು ತೊಳಿದು ಶುಚಿಯಾಗಿ ಬರಲು, ಶ್ರೀರಾಮನು ಅವನನ್ನು ಸಂತೃಸುತ್ತ ಮಧುರವಾದ ನುಡಿಗಳಿಂದ ಈ ರೀತಿ ಹೇಳಿದನು (೨೦-೨೧) : “ಸುವುಂತ್ರ, ಇಕ್ಷ್ವಾಕುವಂಶದ ರಾಜರಿಗೆ ನಿನ್ನಂತೆ ಆಪ್ತಮಿತ್ರ

ಶೋಕೋಷಹತಚೀತಾಶ್ಚ ವೃದ್ಧಾಂಶ ಜಗತೀಪತಿ: ।
ಕಾಮಭಾರಾವಸನ್ಧಾಂಶ ತಾಂತ್ರದ್ವರೀಮಿ ತೇ ॥ ೨೬
ಯದ್ಯಾಜಾಜಾಪಯೇತ್ತಿಂಚತ್ ಸ ಮಹಾತ್ಮಾ ಮಹಿಂಪತಿ: ।
ಕೃಕೇಯಾಃ ಪ್ರಯಕಾಮಾಧರಂ ಕಾರ್ಯಂ ತದವಿಶಂಕಯಾ ॥ ೨೭
ವಿತದಧರಂ ಹಿ ರಾಜ್ಯಾನಿ ಪ್ರಶಾಸತಿ ನರಾಧಿಪಾಃ ।
ಯದೇಷಾಂ ಸರ್ವಕೃತ್ಯೇಮು ಮನೋ ನ ಪೃತಿಹನ್ಯತೇ ॥ ೨೮
ಯದ್ಯಾಜಾ ಸ ಮಹಾರಾಜೋ ನಾಲೀಕಮಧಿಗಭೃತಿ ।
ನ ಚ ತಾಮೃತಿ ದುಃಖೀನ ಸುಮಂತ ಕುರು ತತ್ತಭಾ ॥ ೨೯
ಅದ್ವಷ್ಟಮಂಬಂ ರಾಜಾನಂ ವೃದ್ಧಮಾರ್ಯಂ ಜತೀಂದ್ರಿಯಮ್ ।
ಬೂರ್ಯಾಸ್ತಮಭಿವಾದ್ವರ್ವ ಮಮ ಹೇತೋರಿದಂ ವಚಃ ॥ ೨೧
ಸೃಜಾಹಮನುಶೋಜಾಮಿ ಲಕ್ಷ್ಮಿಷೋ ನ ಚ ಮೈಧಿಲೀ ।
ಅಯೋಧ್ಯಾಯಾಶ್ಚತಾಶ್ಚತಿ ವನೇ ವತ್ಸಮಹಿತಿ ಚ ॥ ೨೩

ನಾದ ಇನ್ನೊಬ್ಬನು ನನಗೆ ಕಾಳುವುದಿಲ್ಲ. ದಶರಥ ಮಹಾರಾಜನು ನನಗೋಷ್ಠರ ಹೊರಗದಂತೆ ನೋಡಿಕೊ. ಅವನ ಮನಸ್ಸು ಶೋಕದಿಂದ ಆಫಾತ ಹೊಂದಿದೆ. ವೃದ್ಧನಾಗಿದ್ದಾನೆ. ಅವನ ಮನಸ್ಸು ಶೋಕದಿಂದ ಆಫಾತ ಹೊಂದಿದೆ. ವೃದ್ಧನಾಗಿದ್ದಾನೆ. ಸ್ತೀಎಷ್ಟ ಮೋಹಕೈ ಸಿಕ್ಕಿನೋಂದಿದ್ದಾನೆ. ಆದ್ದರಿಂದ ನಿನಗೆ ಈ ಮಾತನ್ನು ಹೇಳುತ್ತಿದ್ದೇನೆ (೨೨-೨೩). ಮಹಾತ್ಮನಾದ ಆ ಭೂಪಾಲನು ಕೃಕೇಯಿಯ ಮನ್ಸುಪ್ರಿಗಿ ಯಾವಧನ್ನು ಆಜ್ಞಾಪಿಸಿದರೂ ನಿಃಶಂಕೆಯಿಂದ ಆದನ್ನು ನಡೆಸಬೇಕು. ಸರ್ವ ಕಾರ್ಯಗಳಲ್ಲಿಯೂ ತಮ್ಮ ಇಚ್ಛಿಗೆ ಭಂಗಬರಬಾರದೆಂದು ರಾಜರು ನಿರೀಕ್ಷಿಸುತ್ತಾರೆ. ಆ ನಿರೀಕ್ಷಣೆಯಿಂದಲೇ ಅವರು ರಾಜ್ಯಾಧಿಕಾರವನ್ನು ನಿರ್ವಹಿಸುತ್ತಾರೆ (೨೪-೨೫). ಸುಮಂತ್ರ, ಮಹಾರಾಜನಿಗೆ ಅಸಮಾಧಾನವಾಗದುತ್ತಿಯೂ ಅವನು ಶೋಕದಿಂದ ಕೊರಗದಂತೆಯೂ ನೋಡಿಕೊ. ಮಹಾರಾಜನು ಇದುವರೆಗೆ ದುಃಖವನ್ನು ಕಂಡವನಲ್ಲ. ವೃದ್ಧನಾಗಿದ್ದಾನೆ. ಪೂಜ್ಯನೂ ಜತೀಂದ್ರಿಯನೂ ಆದ ನನ್ನ ತಂದೆಗೆ ನಾನು ಹೇಳಿದನೆಂದು ಈ ಮಾತನ್ನು ನಿವೇದಿಸು (೨೬-೨೭) : “ಮಹಾರಾಜ, ಅಯೋಧ್ಯೆಯನ್ನು

ಚತುರ್ದೇಶಮು ವರ್ಣೇಮು ನಿವೃತ್ತೇಮು ಪ್ರನಃ ಪ್ರನಃ ।
 ಲಕ್ಷ್ಮಣಂ ಮಾಂ ಚ ಸೀತಾಂ ಚ ದಕ್ಷ ಗ್ರಿ ಕ್ಷಿಪ್ರಮಾಗತಾನ್ ॥೨೯
 ಏವಮುಕ್ತಾ ತು ರಾಜಾನಂ ಮಾತರಂ ಚ ಸುಮಂತ್ರ ಮೇ ।
 ಅನ್ಯಾಶ್ಚ ದೇವಿಃ ಸಹಿತಾಃ ಕೃಕೇಯೀಂ ಚ ಪ್ರನಃ ಪ್ರನಃ ॥ ೫೦
 ಆರೋಗ್ಯಂ ಬ್ರೂಹಿ ಕೌಸಲ್ಯಾಮಭಾದಾಭಿವಂದನಮ್ ।
 ಸೀತಾಯಾ ಮಮ ಚಾರ್ಯಸ್ಯ ವಚನಾಲಕ್ಷ್ಮಣಸ್ಯ ಚ ॥ ೫೧
 ಬ್ರೂಹಿಯಾಶ್ಚ ಹಿ ಮಹಾರಾಜಂ ಭರತಂ ಕ್ಷಿಪ್ರಮಾನಯ ।
 ಆಗತಶಾಷ್ಟಿ ಭರತಃ ಸಾಘರ್ಯೋ ನೃಪ ಮತೇ ಪದೇ ॥ ೫೨
 ಭರತಂ ಚ ಪರಿಷ್ಪ್ರಜ್ಯ ಯೋವರಾಜ್ಯೋಭಷಿಷ್ಯ ಚ ।
 ಆತ್ಮಸಂತಾಪದಂ ದುಃಖಂ ನ ತಾತ್ಮಭಿಭವಿಷ್ಯತಿ ॥ ೫೩
 ಭರತಶಾಷ್ಟಿ ವಕ್ತವ್ಯೋ ಯಥಾ ರಾಜನಿ ವರ್ತಸೇ ।
 ತಥಾ ಮಾತ್ರಮು ವರ್ತೇಥಾಃ ಸರ್ವಾಸ್ವೀವಾವಿಶೇಷತಃ ॥ ೫೪

ಬಿಟ್ಟು ಬರಬೇಕಾಯಿತೆಂದೂ ವನದಲ್ಲಿ ವಾಸಮಾಡಬೇಕಾಗಿದೆಯೆಂದೂ ನಾನಾಗಲಿ ಮೈಧಿಲಿಯಾಗಲಿ ಲಕ್ಷ್ಮಣನಾಗಲಿ ವ್ಯಧಿ ಪಡುವುದಿಲ್ಲ. ಹದಿನಾಲ್ಕು ವರ್ಷಗಳು ಕಳಿದಕೂಡಲೆ ನಾವು ಹಿಂತಿರುಗಿ ಬರುವೆವೆ. ಆಗ ಲಕ್ಷ್ಮಣನನ್ನೂ ನನ್ನನ್ನೂ ಸೀತೆಯನ್ನೂ ನೋಡಬಹುದು” (೨೮-೨೯). ಹೀಗೆ ನನ್ನ ತಂದೆಗೆ ತಿಳಿಸಿ, ಸುಮಂತ್ರ, ನನ್ನ ತಾಯಿಗೂ ಅವಳೊಡನಿರುವ ಇತರ ಮಾತೆಯರಿಗೂ ಕೃಕೇಯಿಗೂ ಇದೇ ವಿಷಯವನ್ನು ನಿವೇದಿಸು. ಮತ್ತು ಕೌಸಲ್ಯಾದೇವಿಗೆ ನಾವೆಲ್ಲರೂ ಕ್ಷೇಮವಾಗಿದ್ದೇವೆಂದು ಹೇಳು. ಆಕೆಯ ಪಾದಗಳಿಗೆ ನಾನೂ ಸೀತೆಯೂ ಮಹಾತ್ಮನಾದ ಲಕ್ಷ್ಮಣನೂ ವಂದಿಸಿದ್ದೇವೆಂದು ಆರಿಕೆಮಾಡು (೫೦-೫೧). ಭರತನನ್ನು ಬೇಗನೆ ಕರೆಸಬೇಕೆಂದೂ ಯುವರಾಜಪದವಿಯನ್ನು ಅವನಿಗೆ ವಹಿಸಿಕೊಡಬೇಕೆಂದೂ ಮಹಾರಾಜನಿಗೆ ಹೇಳು. ಭರತನಿಗೆ ಪಟ್ಟಾಭಿಷೇಕ ಮಾಡಿ ಅವನನ್ನು ಆಲಿಂಗಿಸಿಕೊಳ್ಳುತ್ತಿದ್ದರೆ, ನಮ್ಮ ವಿರಹದುಃಖವು ಹೆಚ್ಚಾಗಿ ಬಾಧಿಸುವುದಿಲ್ಲವೆಂದೂ ಹೇಳು (೫೨-೫೩). ಭರತನಿಗೆ ಈ ಮಾತನ್ನು ತಿಳಿಸು : “ನೀನು ತಂದೆಯಾದ ದಶರಥ ಮಹಾರಾಜನಲ್ಲಿ ಹೀಗೆ ನಡೆದುಕೊಳ್ಳುವೆಯೋ, ಹಾಗೆಯೇ ಸಕಲಮಾತೆಯರಲ್ಲಾ ಭೇದ

ಯಥಾ ಚ ತವ ಕೃಕೇಯೀ ಸುಮಿತ್ರಾ ಚ ವಿಶೇಷತಃ ।
ತಥ್ವವ ದೇವಿ ಕೌಪಲ್ಯ ಮಮ ಮಾತಾ ವಿಶೇಷತಃ ॥ ೫೫
ತಾತಸ್ಯ ಶ್ರಿಯಕಾಮೇನ ಯೋವರಾಜಾಮವೇಕ್ಷತಾ ।
ಲೋಕಯೋರುಭಯೋಃ ಶಕ್ಯಂ ನಿತ್ಯದಾ ಸುಖಮೇಧಿತುಮ್ ॥ ೫೬
ನಿವಶ್ವಮಾನೋ ರಾಮೇಣ ಸುಮಂತ್ರಃ ಶೋಕಶ್ರೀತಃ ।
ತತ್ಸರ್ವಂ ವಚನಂ ಶ್ರುತ್ವಾ ಸ್ವೇಹಾತ್ ಕಾಕುತ್ಸಫುಬುರೀತ್ ॥ ೫೭
ಯದಹಂ ನೋಪಚಾರೇಣ ಬ್ರಾಹ್ಮಣ ಸ್ವೇಹಾದವಿಕ್ಷಾಪಮ್ ।
ಭಕ್ತಮಾನಿತಿ ತತ್ತಾಪದ್ಭಾಕ್ಯಂ ತ್ವಂ ಕ್ಷಂತಮಹಸಿ ॥ ೫೮
ಕಥಂ ಹಿ ತ್ವದ್ವಿಹೀನೋಹಂ ಪ್ರತಿಯಾಶ್ಯಾಮಿ ತಾಂ ಪುರಿಮ್ ।
ತವ ತಾಪದ್ವಿಯೋಗೇನ ಪ್ರತಶೋಕಾಕುಲಾಮಿವ ॥ ೫೯
ಸರಾಮಮಪಿ ತಾಷ್ಟೇ ರಥಂ ದೃಷ್ಟಾಷ್ಟ ತದಾ ಜನಃ ।
ದಿನಾ ರಾಮಂ ರಥಂ ದೃಷ್ಟಾಷ್ಟ ವಿದೀಯೇತಾಪಿ ಸಾ ಪುರಿ ॥ ೬೦

ಭವವನ್ನಿಡದೆ ನಡೆದುಕೊ. ನಿನ್ನ ತಾಯಿಯಾದ ಕೃಕೇಯಿಯನ್ನು ಸುಮಿತ್ರೇಯ್ಯಾ ಹೇಗೆ ವಿಶೇಷವಾಗಿ ನೋಡಿಕೊಳ್ಳುವಿಯೋ ಹಾಗೆ ನನ್ನ ತಾಯಿಯಾದ ಕೌಸಲ್ಯಾ ದೇವಿಯನ್ನೂ ನೋಡಿಕೊಳ್ಳಬೇಕು (೫೪-೫೫). ತಂದೆಗೆ ಶ್ರಿಯವಾದುದನ್ನು ಬಯಸುತ್ತ ನೀನು ಯುವರಾಜಾಧಿಕಾರವನ್ನು ನಿರ್ವಹಿಸುತ್ತಿದ್ದರೇ, ಇಹಪರಲೋಕಗಳಲ್ಲಿ ಸುಖದಿಂದ ಏಳ್ಳಿ ಹೊಂದಬಹುದು. ಎಂದು ಹೇಳು” ಎಂಬುದಾಗಿ ಶ್ರೀರಾಮನು ನುಡಿದನು (೫೬). ಹಿಂದಿರುಗಿ ಹೋಗಬೇಕೆಂದು ಸುಮಂತ್ರನಿಗೆ ಶ್ರೀರಾಮನು ಸೂಚಿಸಲು ಆತನು ಶೋಕದಿಂದ ಕುಗಿ ಹೋಡನು. ಅನಂತರ ಸ್ವೇಹದಿಂದ ಶ್ರೀರಾಮನನ್ನು ಕುರಿತು ಹೀಗೆಂದನು : “ರಾಜಪ್ರತ್ರ, ಈಗ ನಾನು ಉಪಚಾರಕ್ಷಾಗಿ ಹೇಳುತ್ತಿಲ್ಲ. ನಿನ್ನಲ್ಲಿರುವ ಪ್ರೀತಿಯಿಂದ ನಿಭಯವಾಗಿ ಒಂದು ಮಾತನ್ನು ಹೇಳುವೆನು. ಭಕ್ತಿಯಿಂದ ಹೇಗೆ ಮಾತನಾಡುವೆನೆಂದು ತಿಳಿದು ನನ್ನನ್ನು ಕ್ಷಮಿಸು (೫೭-೫೮). ನಿನ್ನನ್ನು ಬಿಟ್ಟು ನಾನು ಅಯೋಧ್ಯೆಗೆ ಹೋಗುವುದು ಹೇಗೆ? ಪ್ರತಶೋಕದಿಂದ ಕಂಗಿಟ್ಟಂತೆ ಆ ನಗರವು ದುಃಖದಲ್ಲಿ ಮುಳುಗಿದೆ. ನಗರ ವಾಸಿಗಳು ರಾಮಸಹಿತವಾಗಿದ್ದ ನನ್ನ ರಥವನ್ನು ಆಗ ನೋಡಿದ್ದರು.

ದೈನ್ಯಂ ಹಿ ನಗರೀ ಗಢ್ಯೇದ್ವಾಪ್ಯಾ ಶೂನ್ಯಮಿಮಂ ರಥಮ್ |
ಮೂತಾವಶೇಷಂ ಸ್ವಂ ಸೈನ್ಯಂ ಹತವೀರಮಿಹಾಹವೇ || ೪೮
ಧೂರೇಷಿ ನಿವಸಂತಂ ತ್ವಾಂ ಮಾನಸೇನಾಗೃತಃ ಸ್ಥಿತಮ್ |
ಚಿಂತಯಂತೊಽದ್ಯ ನೂನಂ ತ್ವಾಂ ನಿರಾಹಾರಾಃ ಕೃತಾಃ ಪ್ರಜಾಃ ||
ದೃಷ್ಟಂ ತದಿ ತ್ವಯಾ ರಾಮ ಯಾದೃಶಂ ತ್ವತ್ಪಾಪನೇ |
ಪ್ರಜಾನಾಂ ಸಂಕುಲಂ ವೃತ್ತಂ ತ್ವಷಿಂಹಕಾಂತಚೀತಪಾಮ್ |
ಆರ್ಥನಾದೋ ಹಿ ಯಃ ಪೌರೀರುನ್ಮಿಕ್ಷಿತ್ವಾಪನೇ |
ಸರಥಂ ಮಾಂ ನಿಶಾಮೃವ ಕುಯುಃ ಶತಗುಣಂ ತತಃ || ೪೯
ಆಹಂ ಕಿಂ ಚಾಪಿ ವಕ್ಷ್ಯಾಮಿ ದೇವಿಂ ತವ ಸುತೋ ಮಯಾ |
ನೀತೋಽಸೌ ಮಾತುಲಕುಲಂ ಸಂತಾಪಂ ಮಾ ಕೃಥಾ ಇತಿ || ೫೦
ಆಸತ್ಯಮುಷಿ ಸೃಷಾಹಂ ಬೂಯಾಂ ವಚನಮಿಂದೃಶಮ್ |
ಕಥಮಷಿಯಮೇವಾಹಂ ಬೂಯಾಂ ಸತ್ಯಮಿದಂ ವಚಃ || ೫೧

ಈಗ ರಥವು ರಾಮಶೂನ್ಯವಾಗಿರುವುದನ್ನು ಕಂಡು ಅವರಿಗೆ ಎದೆಯೋಡೆದು ಹೋದಿತು (೪೮-೫೦). ಶೂನ್ಯವಾದ ಈ ರಥವನ್ನು ನೋಡಿ ಅಯೋಧ್ಯಾ ಪುರಿಯ ದೈನ್ಯದಿಂದ ಕುಗ್ರಿಹೋಗುವದು. ಯಿದ್ದಾಲ್ಲಿ ರಥಕವೀರನು ಹತ್ಯಾದಾಗ ಸಾರಥಿಯು ಮಾತ್ರವೇ ಉಳಿದಿರುವ ತಮ್ಮ ರಥವನ್ನು ಸೈನ್ಯವು ನೋಡಿದಂತಾಗುವದು (೫೧). ನೀನು ಧಾರದಲ್ಲಿದ್ದರೂ ಕಣೆದುರಿಗಿರುವಂತೆ ಮನ್ಮಿನಲ್ಲಿ ಕಲ್ಪಿಸಿಕೊಂಡು, ನಿನ್ನನ್ನೇ ಪ್ರಜಿಗಳು ಚಿಂತಿಸುತ್ತಿದ್ದಾರೆ. ನಿಶ್ಚಯವಾಗಿಯೂ ಅವರು ಆಹಾರವನ್ನು ಸೇವಿಸಿಲ್ಲ. ಶ್ರೀರಾಮ, ನೀನು ಅಯೋಧ್ಯೆಯಿಂದ ಹೊರಡುವಾಗ ನಿನ್ನ ವಿರಹ ಶೋಕದಿಂದ ಬಿನ್ನರಾದ ಜನರು ಹೇಗೆ ಆರ್ಥನಾದ ಮಾಡಿದರೆಂಬುದನ್ನು ನೀನೇ ನೋಡಿದ್ದೀರೆ (೫೨-೫೩). ಈಗ ನಾನು ಬರಿಯ ರಥವನ್ನು ನುಡಿಕೊಂಡು ಹೋದರೆ, ನಷ್ಟಾನ್ನು ನೋಡಿದ ಕೂಡಲೇ ಆದಕ್ಕೆ ನೂರರಷ್ಟು ಹೆಚ್ಚಾಗಿ ಆರ್ಥನಾದ ಮಾಡಿಗೋಳಾಡುವರು. ನಾನು ಕೌಸಲ್ಯಾ ದೇವಿನ್ನು ನೋಡಿ ಏನೆಂದು ಹೇಳಲಿ? 'ನಿನ್ನ ಕುಮಾರನನ್ನು ಸೋದರ ಮಾವನ ಮನೆಯಲ್ಲಿ ಬಿಟ್ಟು ಬಂದಿದ್ದೇನೆ, ದುಃಖಿಸಬೇಡ' ಎಂದು ಹೇಳಲಿ? (೫೪-೫೫). ಈ ಮಾತು

ಮಮ ತಾಪನ್ಯಯೋಗಸಾಫ್ಫಿದ್ವಂಧುಜನವಾಹಿನಃ ।

ಕಥಂ ರಥಂ ಶ್ವಯಾ ಹೀನಂ ಪ್ರವಕ್ಷ್ಯಂತಿ ಹಯೋತ್ವಮಾ: || ೪೨

ತನ್ನ ಶಕ್ಷಾ ಮೃಹಂ ಗಂತುಮಯೋಧ್ಯಾಂ ಶ್ವದೃತ್ಯೈನಷಳಿ ।

ವನವಾಸಾನುಯಾನಾಯ ಮಾಮನುಜಾತುಮಹಾಸಿ || ೪೩

ಯದಿ ಮೇ ಯಾಚಮಾನಸ್ಯ ತಾಗಮೇವ ಕರಿಷ್ಯಾ ।

ಸರಥೋಗ್ರಿಂ ಪ್ರವೇಶಾ ಮ್ಯಾ ತ್ವಕ್ತಮಾತ್ ಇಹ ಶ್ವಯಾ || ೪೪

ಭವಿಷ್ಯಂತಿ ವನೇ ಯಾನಿ ತಪೋವಿಷ್ಠಿಕರಾಣಿ ತೇ ।

ರಥೇನ ಪ್ರತಿಭಾಧಿಷ್ಯೇ ತಾನಿ ಸತ್ಯಾನಿ ರಾಘವ || ೪೦

ಶ್ವತ್ಪತೇನ ಮಯಾವಾಪ್ತಂ ರಥಚಯಾಕೃತಂ ಸುಖಮ್ |

ಅಶಂಸೇ ಶ್ವಾಶತ್ಪತೇನಾಹಂ ವನವಾಸಕೃತಂ ಸುಖಮ್ || ೪೧

ಪ್ರಸೀದೇಚ್ಯಾಮಿ ತ್ವೇರಳ್ಯೇ ಭವಿತುಂ ಪ್ರತ್ಯನಂತರಃ ।

ಪ್ರತ್ಯಾಭಿಂತಮಿಚ್ಯಾಮಿ ಭವ ಮೇ ಪ್ರತ್ಯನಂತರಃ || ೪೨

ಪ್ರಿಯವಾಗಿ ಕಂಡರೂ ಅಸತ್ಯವಾದ್ವರಿಂದ ಇದನ್ನು ಹೇಳಲಾರೆ. ಅರಣ್ಯಾದಲ್ಲಿ ಬಿಟ್ಟಬಂದನೆಂಬ ಮಾತು ಸತ್ಯವಾದರೂ ಅಪ್ರಿಯರಾದ್ವರಿಂದ ಇದನ್ನೂ ಹೇಳಲಾರೆ (೪೨). ಬರುವಾಗ ಈ ಉತ್ತಮಾಶ್ವಗಳು ರಥವನ್ನು ಇಲ್ಲಿಗೆ ತಂದವು. ನೀನೂ ನಿನ್ನ ಪ್ರೀತ ಪಾತ್ರರಾದ ಸೀತಾ ಲಕ್ಷ್ಮಿಯಾರೂ ಹುಳಿತಿದ್ವದ್ವರಿಂದ ಇವು ನನ್ನ ಹತೋಟಿಗೆ ಒಳಪಟ್ಟವು. ಈಗ ನೀನಿಲ್ಲಿದಿದ್ದರೇ, ಈ ಅಶ್ವಗಳು ರಥವನ್ನು ಎಳೆದುಕೊಂಡು ಹೋಗುತ್ತವೆಯೆ? (೪೨). ಆದ್ವರಿಂದ ಶ್ರೀರಾಮ, ನಿನ್ನನ್ನು ಬಿಟ್ಟು ನಾನು ಅಯೋಧ್ಯೆಗೆ ಹೋಗಲಾರೆ. ನಿನ್ನೊಡನೆ ವನವಾಸದಲ್ಲಿರಲು ನನಗೆ ಅನುಜ್ಞಾಯನ್ನು ಕೊಡು. ಇಮ್ಮು ಬೇಡಿಕೊಂಡರೂ ನನ್ನನ್ನು ತ್ಯಜಿಸುವುದೇ ದಿಟ್ಟವಾದರೆ, ನೀನು ಅತ್ಯ ತಿರುಗಿದೂಡನೆ ರಥಸಹಿವಾಗಿ ನಾನು ಅಗ್ನಿಯಲ್ಲಿ ಧುಮುಕುವೆನು (ಇ೪-ಇ೯). ರಾಘವ, ವನದಲ್ಲಿ ನಿನ್ನ ತಪಸ್ಸಿಗೆ ಅಡ್ಡಿಪಡಿಸುವ ಕೂರಜಂತುಗಳನ್ನು ನಾನು ರಥದಲ್ಲಿ ಕುಳಿತು ನಿವಾರಿಸಿಸುವೆನು (ಇ೧೦-ಇ೧೧). ಶ್ರೀರಾಮ, ಪ್ರಸನ್ನವಾಗು. ಅರಣ್ಯಾದಲ್ಲಿ ನಿನ್ನ ಸಮೀಪ

ಇಮೇ ಚಾಪಿ ಹಯಾ ಏರ ಯದಿ ತೇ ವನವಾಸಿನಃ ।
 ಪರಿಚಯಾಂ ಕರಿಷ್ಯಂತಿ ಪ್ರಾಪ್ತ ಹಿತಿ ಪರಮಾಂ ಗತಿಮಾ ॥ ೫೩
 ತವ ಶುಶ್ಲಾಘಾಂ ಮೂರ್ಖಾ ಕರಿಷ್ಯಾಮಿ ವನೇ ವಸನ್ ।
 ಅಯೋಧ್ಯಾಂ ದೇವಲೋಕಂ ವಾ ಸರ್ವಥಾ ಪ್ರಜಹಾಮೃಹಮಾ ॥
 ನ ಹಿ ಶಕ್ತಾ ಪ್ರವೇಷ್ಯಂ ಸಾ ಮಯಾಯೋಧ್ಯಾ ತ್ವಯಾ ವಿನಾ ।
 ರಾಜಧಾನೀ ಮಹೇಂದ್ರಸ್ಯ ಯಥಾ ದುಷ್ಪತಕಮರ್ಕಣ ॥ ೫೫
 ವನವಾಸೇ ಕ್ಷಯಂ ಪ್ರಾಪ್ತೇ ಮಮ್ರಷ ಹಿ ಮನೋರಥಃ ।
 ಯದನೇನ ರಥೇನೈವ ತ್ವಾಂ ವಹೇಯಂ ಪುರಿಂ ಪುನಃ ॥ ೫೬
 ಚತುರ್ದಶ ಹಿ ವರ್ಣಾಣಿ ಸಹಿತಸ್ಯ ತ್ವಯಾ ವನೇ ।
 ಕ್ಷಣಭೂತಾನಿ ಯಾಸ್ಯಂತಿ ಶತಮಂಬಾನ್ಯತೋನ್ಯಥಾ ॥ ೫೭
 ಭೃತ್ಯವಶ್ವಲ ತಿಷ್ಯಂತಂ ಭರ್ತ್ಯಪ್ರತಿಗತೇ ಪಥಿ ।
 ಭಕ್ತಂ ಭೃತ್ಯಂ ಸಿತಾಂ ತ್ವಂ ನ ಮಾಂ ಹಾತುಮರ್ಹಣಿ ॥ ೫೮

ದಲ್ಲಿರಲು ಇಬ್ಬಿಸುತ್ತೇನೆ. ‘ನನ್ನ ಸಮೀಪದಲ್ಲಿರು’ ಎಂಬ ಒಂದು ವಾಕ್ಯವನ್ನು ಪ್ರೀತಿಯಿಂದ ಹೇಳಬಿಡು! (೫೭). ಏರಾಗ್ರಣಿ, ಈ ಕುದುರೆಗಳು ವನದಲ್ಲಿ ನಿನ್ನ ಪರಿಚಯೀಯನ್ನು ಮಾಡಿದರೆ ಉತ್ತಮಗತಿಯನ್ನು ಪಡೆಯುತ್ತವೆ. ನಾನೂ ವನದಲ್ಲಿದ್ದ ನಿನ್ನ ಸೇವಯನ್ನು ಸಿರಸಾವಹಿಸಿ ಮಾಡುವೆನು. ಇದನ್ನು ಬಿಟ್ಟು ನನಗೆ ಅಯೋಧ್ಯೆಯೂ ಬೇಡ; ದೇವಲೋಕವೂ ಬೇಡ (೫೮-೫೯). ದುಷ್ಪಮಿರ್ಯಯ ದೇವೇಂದ್ರನ ರಾಜಧಾನಿಯನ್ನು ಪ್ರವೇಶಿಸಲಾರ. ಹಾಗೆ ನಿನ್ನನ್ನು ಇಲ್ಲಿ ಬಿಟ್ಟು ನಾನು ಅಯೋಧ್ಯೆಯನ್ನು ಪ್ರವೇಶಿಸಲಾರೆ. ಶ್ರೀರಾಮ, ವನವಾಸವು ಮುಗಿದ ಮೇಲೆ ನಿನ್ನನ್ನು ಇದೇ ರಥದಲ್ಲಿ ಕುಳಿರಿಸಿಕೊಂಡು ಅಯೋಧ್ಯೆಗೆ ಕರೆದೊಯ್ಯಬೇಕೆಂಬುದು ನಿನ್ನ ಅಂತರಂಗದ ಆಸೆ (೫೯-೫೯). ನಿನ್ನ ಜೊತೆಗೆ ಕಾಡಿನಲ್ಲಿದ್ದರೆ ಹದಿನಾಲ್ಕು ವರ್ಷಗಳೇ ನನಗೆ ನಿಮಿಷಗಳಂತೆ ಕಳಿದು ಹೋಗುತ್ತವೆ. ನೀನಿಲ್ಲಿದ್ದರೆ ಈ ಹದಿನಾಲ್ಕು ವರ್ಷಗಳೇ ನೂರುವರ್ಷಗಳಾಗುತ್ತವೆ. ಹೇ ಭೃತ್ಯ ವಶ್ವಲ, ನಾನು ನಿನ್ನ ಭೃತ್ಯ; ನಿನ್ನ ಭಕ್ತ. ನಿನ್ನ ಪ್ರಭುವಿನ ಪ್ರತುನಾದ ನೀನು ಹೋದ ದಾರಿಯಲ್ಲಿ ಹೋಗುವುದು ನನಗೆ ಉಚಿತ. ಜೈತ್ಯದಿಂದ

ಎವಂ ಬಹುವಿಧಂ ದೀನಂ ಯಾಚಮಾನಂ ಪುನಃ ಪುನಃ ।
 ರಾಮೋ ಭೃತ್ಯಾನುಕಂಪೀ ತು ಸುಮಂತ್ರಮಿದಮಬ್ರಹ್ಮಿತ್ರಾ ॥ ೫೮
 ಜಾನಾಮಿ ಪರಮಾಂ ಭಕ್ತಿಂ ಮಯಿ ತೇ ಭರತವಶ್ವಲ ।
 ಶ್ರೀನು ಒಾಟಿ ಯದರ್ಥಂ ತ್ವಾಂ ಪ್ರೇಪಯಾಮಿ ಪುರಿಮಿತಃ ॥ ೫೯
 ನಗರೀಂ ತ್ವಾಂ ಗತಂ ದೃಷ್ಟಾಂ ಜನನೀ ಮೇ ಯವೀಯಸೀ ।
 ಕೈಕೇಯೀ ಪ್ರತ್ಯಯಂ ಗಭ್ರೀದಿತಿ ರಾಮೋ ವನಂ ಗತಃ ॥ ೬೦
 ಪರಿತುಷ್ಣಾ ಹಿ ಸಾ ದೇವೀ ವನವಾಸಂ ಗತೇ ಮಯಿ ।
 ರಾಜಾನಂ ನಾತಿಶಿಂಕೇತ ಮಿಥಾವಾದಿತಿ ಧಾರ್ಮಿಕಮಾ ॥ ೬೧
 ಏಷ ಮೇ ಪ್ರಥಮಃ ಕಲ್ಯೋ ಯದಂಬಾ ಮೇ ಯವೀಯಸೀ ।
 ಭರತಾರಕ್ಷತಂ ಸ್ವಿತಂ ಪ್ರತರಾಜ್ಯಮಾಪ್ನಯಾತ್ರಾ ॥ ೬೨
 ಮಮ ಪಿಯಾಧರ್ ರಾಜ್ಯಾಂಶ ಸರಥಸ್ಯಂ ಪುರೀಂ ವ್ಯಜ ।
 ಸಂದಿಷ್ಟಶಾಸ್ತಿ ಯಾಸಥಾಂಸ್ಯಾಂಸ್ಯಾ ಬ್ಲೂಯಾಸ್ತಥಾ ತಥಾ ॥ ೬೩

ವರ್ತಿಸುವ ನನ್ನನ್ನ ಕೈಬಿಡಬೇಡ” ಎಂದನು (೫೮-೫೯). ಹೀಗೆ ಬಹುವಿಧದಲ್ಲಿ ದೃಷ್ಟಿದಿಂದ ಪ್ರಾರ್ಥಿಸುತ್ತಿದ್ದ ಸುಮಂತ್ರನನ್ನ ನೋಡಿ ಅಶ್ರಿತ ವಶ್ವಲನಾದ ಶ್ರೀರಾಮನು ಹೇಳಿದನು : “ಸುಮಂತ್ರ, ನಿನಗೆ ನನ್ನಲ್ಲಿಪರಮ ಪ್ರೀತಿಯಿದೆ ಎಂಬುದನ್ನ ನಾನು ಬಲ್ಲಿ, ನೀನು ಸ್ವಾಮಿಭಕ್ತ. ಆದರೆ ನಿನ್ನನ್ನ ಅಯೋಧ್ಯೆಗೆ ಏಕ ಕಳಿಸುತ್ತೇನೆ ಎಂಬುದನ್ನ ಕೇಳಿ (೫೮-೫೯) : ನೀನು ನಗರಕ್ಕೆ ಹಿಂದಿರುಗಿ ಬಂದುದನ್ನ ನೋಡಿದರೆ, ನನ್ನ ಚಿಕ್ಕಮೃಣಾದ ಕೈಕೇಯಿಗೆ ರಾಮನು ಕಾಡಿಗೆ ಹೋದನೆಂದು ನಂಬಿಕೆಯಾಗುವುದು. ನಾನು ಕಾಡಿಗೆ ಹೋದನೆಂಬುದು ದೃಢವಾದರೆ ಅವಳ ಮನಸ್ಸಿಗೆ ನೆಮ್ಮೆದಿಯಾಗುತ್ತದೆ. ಆಗ ಧಾರ್ಮಿಕನಾದ ಮಹಾರಾಜನು ಸುಳ್ಳ ಹೇಳಿದನೆಂದು ಅವಳು ಶಂಕಿಸಲಾರಳು (೬೧-೬೨). ವಿಶಾಲವಾದ ರಾಜ್ಯವನ್ನ ತನ್ನ ಮಗನಾದ ಭರತನು ಪಾಲಿಸುವುದನ್ನ ನೋಡಿ ನನ್ನ ಚಿಕ್ಕಮೃಣನು ಸಂತೋಷ ಪಡಲಿ. ಇದೇ ನನ್ನ ಮುಖ್ಯಾದ್ವೇಶ. ಸುಪುಂತ್ರ, ನನಗೂ ಪುಹಾರಾಜನಿಗೂ ಪ್ರಿಯಂವಾದುದನ್ನ ನೀನು ಮಾಡುವುದಾದರೆ, ರಥವನ್ನ ತೆಗೆದುಕೊಂಡು ಅಯೋಧ್ಯೆಗೆ ತೆರಳು. ನಾನು ಹೇಳಿಕಳಿಸಿದ ಏಷಯಂಗಳನ್ನ ಯಾಧಾವತ್ತಾಗಿ

ಇತ್ಯಾತ್ಮ ವಚನಂ ಸೂತಂ ಸಾಂತ್ವಯಿತ್ಯಾ ಪುನಃ ಪುನಃ ।
ಗುಹಂ ವಚನಮಳ್ಳೆಯೋ ರಾಮೋ ಹೇತುಮದಬೀತ್ ॥ ೬೯
ನೇದಾನಿಂ ಗುಹ ಯೋಗ್ಯೋಯಂ ವಾಸೋ ಮೇ ಸಜನೇ ವನೇ ।
ಅವಶ್ಯಂ ಹ್ಯಾಶ್ರಮೇ ವಾಸಃ ಕರ್ತರಸ್ತದ್ವತೋ ಏಧಿಃ ॥ ೭೦
ಸೋಹಂ ಗೃಹಿತ್ಯಾ ನಿಯಮಂ ತಪಸ್ಸಿಜನಭೂಷಣಮ್ ।
ಹಿತಕಾಮಃ ಷಿತುಭೂತಃ ಸೀತಾಯಾ ಲಕ್ಷ್ಮಣಸ್ಯ ಚ ॥ ೭೧
ಜಟಾಃ ಕೃತಾ ಗಮಿಷಾಮಿ ನೃಸೋಧಕ್ಷೀರಮಾನಯ್ ।
ತತ್ಸ್ಥಿರಂ ರಾಜಪುತ್ರಾಯ ಗುಹಃ ಕ್ಷಮಪುಮಾಹರತ್ ॥ ೭೨
ಲಕ್ಷ್ಮಣಾತ್ಮನಶೀಪ ರಾಮಸ್ಯೇನಾಕರೋಜ್ಞತಾಃ ।
ದೀಪ್ರಭಾಹುನರವ್ಯಾಪ್ತೋ ಜಟಲಕ್ಷಮಧಾರಯತ್ ॥ ೭೩
ತೊ ತದಾ ಚೀರವಸನ್ ಜಟಾಮಂಡಲಧಾರಿಣ್ಣಾ ।
ಅಶೋಭೀತಾಮೃಷಿಸಮ್ರೋ ಭೂತರೋ ರಾಮಲಕ್ಷ್ಮಣ್ಣಾ ॥ ೨೦

ಅವರೆಲ್ಲರಿಗೂ ತಿಳಿಸು” ಎಂದು ನುಡಿದನು (೬೯-೭೪). ಹೀಗೆ ಅನೇಕ ವಿಧದಲ್ಲಿ ನುಡಿದು ಸುಮಂತನನ್ನು ಸಂತ್ಯೇಸಿ ಆ ಧೀರನು ಗುಹನ ಕಡೆಗೆ ತಿರುಗಿ “ಗುಹ, ಈಗ ನಾನು ಜನಸಂಚಾರವಿರುವ ಈ ಅರಣ್ಯದಲ್ಲಿ ವಾಸ ಮಾಡುವುದು ಯೋಗ್ಯವಲ್ಲ. ನಾನು ಜನಸಂಚಾರವಿರುವ ಈ ಅರಣ್ಯದಲ್ಲಿ ವಾಸ ಮಾಡುವುದು ಯೋಗ್ಯವಲ್ಲ. ನಾನು ಅವಶ್ಯವಾಗಿ ಆಶ್ರಮದಲ್ಲಿ ವಾಸಮಾಡುಬೇಕು. ತಂದೆಯ ಆಜ್ಞೆಯೇ ಹಾಗಿದೆ (೬೯-೭೪). ನನ್ನ ಶಂದೆಗೂ ಸೀತಾಲಕ್ಷ್ಮಣರಿಗೂ ವಿಶೇಷವಾದ ಶ್ರೀಯಸ್ಯಾಗಲೆಂದು ತಪಸ್ಸಿಗಳಿಗೆ ಯೋಗ್ಯವಾದ ಪ್ರತವನ್ನು ಕೈಗೊಳ್ಳುವೆನು. ಆದ್ದರಿಂದ ಜಟೆಯನ್ನು ಧರಿಸಿ ಮುಂದೆ ಹೋಗುವೆನು. ಆಲದ ಹಾಲನ್ನು ತರಿಸು” ಎಂದನು. ಗುಹನು ಕೂಡಲೇ ಆ ರಾಜಕುಮಾರನಿಗೆ ಆಲದ ಹಾಲನ್ನು ತರಿಸಿಕೊಟ್ಟನು (೭೨-೭೪). ಆದರಿಂದ ಲಕ್ಷ್ಮಣನೂ ಶ್ರೀರಾಮನು ಜಟೆಗಳನ್ನು ನಿರ್ಮಿಸಿಕೊಂಡರು. ಹೀಗೆ ಅಜಾನುಬಾಹುವಾದ ಆ ಪ್ರರುಷೋತ್ತಮನು ಜಟಾಧಾರಿಯಾದನು. ಅಣ್ಣ ತಮ್ಮಂದಿರಾದ ರಾಮಲಕ್ಷ್ಮಣರು ವಲ್ಲಾಲವನ್ನು ಧರಿಸಿ ಜಟಾಧಾರಿ

ತತೋ ವೈಶಾನಸಂ ಮಾರ್ಗಮಾಸಿತಃ ಸಹಲಕ್ಷ್ಯಣಃ ।
 ವತಮಾದಿಷ್ವಾನಾ ರಾಮಃ ಸಹಾಯಂ ಗುಹಮಬುವಿತ್ ॥ ೨೧
 ಅಪಮತ್ಯೋಬಲೇ ಕೋಶೇ ದುರೀ ಜನಪದೇ ತಥಾ ।
 ಭವೇಧಾ ಗುಹ ರಾಜ್ಯಂ ಹಿ ದುರಾರಕ್ಷತಮಂ ಮತಮ್ ॥ ೨೨
 ತತಸ್ರಂ ಸಮನುಜ್ಞಾಯ ಗುಹಮಿಕ್ಷಾಪುನಂದನಃ ।
 ಜಗಾಮ ಶೋಽಮವ್ಯಗ್ರಃ ಸಭಾಯಃ ಸಹಲಕ್ಷ್ಯಣಃ ॥ ೨೩
 ಸ ತು ದೃಷ್ಟಾಪ ನದೀತೀರೇ ನಾವಮಿಕ್ಷಾಪುನಂದನಃ ।
 ತಿತೀಮ್ಷಃ ಶೀಘ್ರಗಾಂ ಗಂಗಾಮಿದಂ ಲಕ್ಷ್ಯಣಮಬುವಿತ್ ॥ ೨೪
 ಆರೋಹ ತ್ಯಂ ನರವ್ಯಾಪ್ತ ಸ್ಥಿತಾಂ ನಾವಮಿಮಾಂ ಶನ್ಯಃ ।
 ಸಿತಾಂ ಚಾರೋಪಯಾನ್ಯಕ್ಷಂ ಪರಿಗ್ರಹ ಮನಸ್ಸಿನೀಮ್ ॥ ೨೫
 ಸ ಭಾತುಃ ಶಾಸನಂ ಶುತ್ತಾ ಸರ್ವಮಪ್ರತಿಕೂಲಯನ್ ।
 ಆರೋಪ್ಯ ಮೃಧಿಲಿಂ ಪೂರ್ವಮಾರುರೋಹಾತ್ಮಾಂಸತಃ ॥ ೨೬

ಗಳಾಗಿ ಮಷಿಗಳಂತೆ ಶೋಭಿಸಿದರು (೨೬-೨೦). ಈ ರೀತಿಯಲ್ಲಿ ಶ್ರೀರಾಮನು ಲಕ್ಷ್ಯಣನೊಡನೆ ವೈಶಾನಸವ್ರತವನ್ನಂಗಿರಿಸಿ ಮಿತ್ರನಾದ ಗುಹನನ್ನು ಕುರಿತು “ಮಿತ್ರ-ಗುಹ, ನಿನ್ನ ಸೈನ್ಯ ಬೋಕ್ಷಸ ಕೋಚೆ ಕೋತ್ತಲುಗಳು ಮತ್ತು ರಾಷ್ಟ್ರ-ಇವುಗಳನ್ನು ಜಾಗಕೂಕನಾಗಿ ನೋಡಿಕೋಳ್ಳುತ್ತಿರು. ರಾಜ್ಯಪಾಲನೆಯೆಂಬುದು ಕರಿಣಾವಾದ ಕೆಲಸ” ಎಂದನು (೨೮-೨೯). ಅನಂತರ ಆ ಇಷ್ಟಾಪುನಂದನನು ಗುಹನನ್ನು ಬೀಳಿಖ್ಯಾಂಡು ಸೀತಾಲಕ್ಷ್ಯಣ ಸಮೇತನಾಗಿ ನಿಶ್ಚಿಂತಯಿಂದ ಚೇಗಬೇಗನೆ ಹೆಚ್ಚಾಯಿಡುತ್ತ ಮಂದಕ್ಕೆ ಹೊರಟನು (೨೨). ಮಂದೆ ನದೀ ತೀರದಲ್ಲಿ ನಾವೆಯನ್ನು ನೋಡಿ ಶೀಘ್ರಗಾಮಿನಿಯಾದ ಗಂಗೆಯನ್ನು ದಾಟುವುದಕ್ಕಾಗಿ ಲಕ್ಷ್ಯಣನನ್ನು ಕರೆದು “ಲಕ್ಷ್ಯಣ, ಇಲ್ಲಿ ನಿಂತಿರುವ ನಾವೆಯನ್ನು ಹತ್ತು. ಆ ಮೇಲೆ ಧೀರೆಯಾದ ಸೀತೆಯನ್ನು ಕೈಪಿಡಿದು ಮೆಲ್ಲಿ ಮೇಲಕ್ಕೆರಿಸು!” ಎಂದನು (೨೭-೨೯). ಅಳಿನ್ನ ಸೂಚಕೆಯನ್ನು ಕೇಳಿ ಗೃಹಿಸುದು ಲಕ್ಷ್ಯಣನ ಸೀತಾದೇವಿಯನ್ನೇ ಮೊದಲು ನಾವೆಯಲ್ಲಿ ಹತ್ತಿಸಿ ಆ ಮೇಲೆ ತಾನು ನಾವೆಯನ್ನೇರಿದನು! ಅಷ್ಟು ಶ್ರೀರಾಮನ ಆಶಯಕ್ಕೆ ವಿರೋಧವಾಗಿ ನಡೆಯ

ಅಥಾರುರೋಹ ತೇಜಸ್ಸೀ ಸ್ವಯಂ ಲಕ್ಷ್ಮಣಪೂರ್ವಾಃ ।
ತತೋ ನಿಪಾದಾಧಿಪತಿಗುರುಹೋ ಜ್ಞಾತೀನಚೋದಯತ್ ॥ ೨೨
ರಾಘವೋರಾಧಿ ಮಹಾತೇಜಾ ನಾವಮಾರುತ್ಯ ತಾಂ ತತಃ ।
ಬುಹ್ಯವತ್ ಕ್ಷತ್ರವಚ್ಚೈವ ಜಜಾಪ ಹಿತಮಾತ್ಯನಃ ॥ ೨೩
ಆಚಮ್ಯ ಚ ಯಥಾಶಸ್ತಂ ನದೀಂ ತಾಂ ಸಹ ಸೀತಯಾ ।
ಪ್ರಾಣಮತ್ ಶೀತಿಸಂಹೃಮೋ ಲಕ್ಷ್ಮಣಶಾಖಾಮಿತಪ್ರಭಃ ॥ ೨೪
ಅನುಜ್ಞಾಯ ಸುಮಂತ್ರಂ ಚ ಸಬಲಂ ಚೈವ ತಂ ಗುಹಮ್ ।
ಆಶಾಯ ನಾವಂ ರಾಮಸ್ತ ಚೋದಯಾಮಾಸ ನಾವಿಕಾನ್ ॥ ೨೫
ತತಸ್ಸೈಶ್ಲೋದಿತಾ ಸಾ ನೋ ಕರ್ಣಧಾರಸಮಾಹಿತಾ ।
ಶಿವಸ್ಯವೇಗಾಭಿಹತಾ ಗಂಗಾಸಲಿಲಮತ್ತಗಾತ್ ॥ ೨೬
ಅಲ್ಲ! * (೨೬). ಅನಂತರ ತೇಜಸ್ಸಿಯಾದ ಶ್ರೀರಾಮನು ನಾವೆಯನ್ನೇರಲು,
ನಾವೆಯನ್ನು ನಡೆಸುವಂತೆ ಗುಹನು ತನ್ನ ಕಡೆಯವರಿಗೆ ಸೂಚಿಸಿದನು.
ಶ್ರೀರಾಮನು ನಾವೆಯನ್ನೇರಿದೊಡನೆ ಬ್ರಾಹ್ಮಣ ಕ್ಷತ್ರಿಯರು ಅನುಸಂಧಾನ
ಮಾಡಬೇಕಾದ ‘ದೈವಿಂ ನಾವಮ್...’ ಎಂಬ ಆತ್ಮಕಲ್ಯಾಣಕರವಾದ
ಮಂತ್ರವನ್ನು ಜಪಿಸಿದನು (೨೨-೨೬). ಅವನು ಸಂತೋಷದಿಂದ ಸೀತಾ
ಸಮೇತನಾಗಿ ಆಚಮನಮಾಡಿ ಶಾಸ್ತ್ರೋಕ್ತ ವಿಧಾನದಿಂದ ಗಂಗಾನದಿಯನ್ನು
ವಂದಿಸಿದನು. ತೇಜಸ್ಸಿಯಾದ ಲಕ್ಷ್ಮಣನೂ ಆದರಂತೆ ಆ ಪ್ರಣಾನದಿಯನ್ನು
ವಂದಿಸಿದನು (೯). ಶ್ರೀರಾಮನು ನಾವೆಯಲ್ಲಿ ಕುಳಿತು ಸುಮಂತ್ರನಿಗೂ ಸೇನಾ
ಸಮೇತನಾದ ಗುಹನಿಗೂ ಅನುಜ್ಞಾಯನ್ನಿತ್ತ, ನಾವಿಕರಿಗೆ ನಾವೆಯನ್ನು ಮುಂದಕ್ಕೆ
ಬಿಡುವಂತೆ ಸೂಚಿಸಿದನು (೨೦). ತರುವಾಯ ಆ ನಾವಿಕರು ಎಚ್ಚರಿಕೆಯಿಂದ
ಹುಟ್ಟುಹಾಕಿ ನಡೆಸಲು ನಾವೆಯು

* ಇಲ್ಲಿ ಒಂದು ಚಮತ್ವಾರ್ಥ ಉಂಟು. ಶ್ರೀರಾಮನು ಸೀತೆಯನ್ನು ‘ಧೀರೆ’ ಎಂದೂ,
ಆದರೆ ನಾವೆಯನ್ನು ಹೊದಲು ಹತ್ತುವ ಧೃತ್ಯುವಿಲ್ಲಮೆಂದೂ ಹಾಸ್ಯ ಮಾಡಿದ್ದಾನೆ. ಧೃತ್ಯುವಿದ್ದರೆ
ಹೊದಲು ಹತ್ತುವ ಧೃತ್ಯುವಿಲ್ಲವಂದೂ ಹಾಸ್ಯ ಮಾಡಿದ್ದಾನೆ. ‘ಧೃತ್ಯುವಿದ್ದರೆ ಹೊದಲು
ನಾವೆಯನ್ನು ಹತ್ತಲಿ, ನೋಡೋಣ! ’ ಎಂದು ಅವನ ಆಶಯ. ‘ನನ್ನ ಅತ್ಯರ್ಥಿ ಧೀರಯಲ್ಲವೇ?
ನೋಡೋಣ! ’ ಎಂದು ಲಕ್ಷ್ಮಣನ ಆಶಯ.

ಮಧ್ಯಂ ತು ಸಮನುಪ್ರಾಪ್ತ ಭಾಗೀರಥಾಪ್ನಿನಿಂದಿತಾ ।
 ವೈದೇಹೀ ಪ್ರಾಂಜಲಿಭೂತಾಂ ತಾಂ ನಾದೀಮಿದಮಬ್ರಹ್ಮೀತ್ ॥೮೨
 ಪೃತ್ಯೋ ದಶರಥಾಯಂ ಮಹಾರಾಜಸ್ಯ ಧೀಮತಃ ।
 ನಿದೇಶಂ ಪಾರಯಿತ್ವೇಮಂ ಗಂಗೀ ತ್ವದಭಿರಕ್ಷತಃ ॥ ೮೩
 ಚತುರ್ದಶ ಹ ವರ್ಣಾಣಿ ಸಮಗ್ರಾಣ್ಯಃ ಕಾನಸೇ ।
 ಭಾರತ ಸಹ ಮಯಾ ಚೈವ ಪ್ರನಃ ಪ್ರತಾಗ್ರಮಿಷ್ಯತಿ ॥ ೮೪
 ತತ್ಸಾಂ ದೇವಿ ಸುಭಗೀ ಕ್ಷೇಮೇಣ ಪ್ರನರಾಗತಾ ।
 ಯಕ್ಷೀ ಪ್ರಮುದಿತಾ ಗಂಗೀ ಸರ್ವಕಾಮಸಮೃದ್ಧಿನೀ ॥ ೮೫
 ತ್ವಂ ಹಿ ತಿಪಥಗ್ರಾ ದೇವಿ ಬ್ರಹ್ಮಲೋಕಂ ಸಮೀಕ್ಷಾಸೇ ।
 ಭಾಯಾ ಚೋದಧಿರಾಜಸ್ಯ ಲೋಕೇಯಸ್ಯಿನ್ ಸಂಪ್ರದ್ಯಷ್ಟಸೇ ॥ ೮೬
 ಸಾ ತಾಂ ದೇವಿ ನಮಸ್ಯಾಮಿ ಪ್ರಶಂಸಾಮಿ ಚ ಶೋಭನೇ ।
 ಹಾಪ್ತರಾಜೀ ನರವ್ಯಾಖೀ ಶಿವೇನ ಪ್ರನರಾಗತೀ ॥ ೮೭

ಗಂಗಾಜಲದಲ್ಲಿ ಹೊರಟಿತು. ನದಿಯ ಮಧ್ಯಕ್ಕೆ ಬಂದಾಗ ವೈದೇಹಿಯು
 ಕ್ಯಾಮುಗಿದುಕೊಂಡು ಗಂಗಾದೇವಿಯನ್ನು ಪ್ರಾರ್ಥಿಸಿದಳು (ಅಗ-ಅ೨) : “ಹೇ
 ಭಾಗೀರಥಿ, ದಶರಥ ಮಹಾರಾಜನ ಈ ಪುತ್ರನು ಧೀಮಂತನಾದ ತಂದೆಯ
 ಅಜ್ಞಾಯನ್ನು ಪಾಲಿಸುತ್ತಿದ್ದಾನೆ. ನೀನು ಈತನನ್ನು ರಕ್ಷಿಸು. ಇವನು ಹದಿನಾಲ್ಕು
 ವರ್ಷಗಳವರೆಗೆ ಅರಣ್ಯದಲ್ಲಿದ್ದ ತನ್ನ ತಮ್ಮನನ್ನೂ ನನ್ನನ್ನೂ ಕರೆದುಕೊಂಡು
 ಪ್ರನೆ ಬರುವಂತಾಗಲಿ! (ಅ೩-ಅ೪). ನಾವು ಕ್ಷೇಮದಿಂದ ಹಿಂತಿರುಗಿ ಬಂದಾಗ,
 ಹೇ ದೇವಿ, ಕೀರ್ತಿಶಾಲಿನಿ, ಗಂಗೀ, ನನ್ನ ಸರ್ವಾಭಿಷ್ಪತ್ರಾ ಸಿದ್ಧಿಸಿತೆಂದು
 ಸಂತೋಷದಿಂದ ನಿನ್ನನ್ನು ಆರಾಧಿಸುವೆನು. ದೇವಿ, ನೀನು
 ಮೂರು ಲೋಕಗಳಲ್ಲಿಯೂ ಸಂಚರಿಸತಕ್ಕ ಮಹಿಮೆಯುಳ್ಳವಳು!
 ಬ್ರಹ್ಮಲೋಕವನ್ನು ದಶನ ಮಾಡತಕ್ಕ ಪ್ರಣಾತ್ತಲು. ಈ ಲೋಕದಲ್ಲಿ
 ಸಮುದ್ರರಾಜನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿರುವೆ (ಅ೫-ಅ೬). ದೇವಿ,
 ವಂಗಳದಾಯಿನಿ, ನಿನಗೆ ಪ್ರಣಾಮವನ್ನಾರ್ಥಿಸುವೆನು; ಹೊಗಳ
 ಹಾಡುವೆನು. ಈ ಪುರುಷ ಶ್ರೀಷ್ಟನು (ನಿನ್ನ ಅನುಗ್ರಹದಿಂದ)

ಗವಾಂ ಶತರಹಣಿ ವರ್ಷಾಣಾನ್ವಂ ಚ ಹೇಶಲಮ್ |
ಬಾಹ್ಯಕೇಭ್ಯಃ ಪುದಾಷಾಪಿ ತವ ಷಿಯಚಕೀರ್ಜಯಾ || ೫೮
ಸುರಾಭಿಷತಸಹಸ್ರೀಣ ಮಾಂಸಭೂತೌದನೇನ ಚ |
ಯಕ್ಷೀ ತ್ವಾಂ ಪ್ರಯತಾ ದೇವಿ ಪುರೀಂ ಪುನರುಪಾಗತಾ || ೫೯
ಯಾನಿ ಶ್ವತ್ತೀರವಾಸಿನಿ ದೃವತಾನಿ ವಸಂತಿ ಚ |
ತಾನಿ ಸರ್ವಾಣಿ ಯಕ್ಷ್ಯಾಪಿ ತೀರ್ಥಾನ್ಯಾಯತನಾನಿ ಚ || ೬೦
ಪುನರೇವ ಮಹಾಬಾಹುಮರ್ಯಾ ಭಾತಾ ಚ ಸಂಗತಃ |
ಅಯೋಧ್ಯಾಂ ವನವಾಸಾತ್ಮು ಪ್ರವಿಶತ್ವನಫೋರ್ನಫೋ || ೬೧
ತಥಾ ಸಂಭಾಷಮಾಣಾ ಸಾ ಸೀತಾ ಗಂಗಾಮನಿಂದಿತಾ |
ದಕ್ಷಿಣಾ ದಕ್ಷಿಣಂ ತೀರಂ ಕ್ಷಿಪ್ರಮೇವಾಭ್ಯಾಪಾಗಮತ್ || ೬೨
ತೀರಂ ತು ಸಮನುಪ್ರಾಪ್ಯ ನಾವಂ ಹಿತ್ವಾ ನರರ್ಜಂಭಃ |
ಪಾತಿಷ್ಠತ ಸಹ ಭಾತಾ ವೈದೇಹಾ ಚ ಪರಂತಪಃ || ೬೩

ಹಿಂತಿರುಗಿಬಂದು ರಾಜ್ಯವನ್ನು ಪಡೆಯುವಂತಾದರೆ, ನಿನ್ನ ಶ್ರೀತ್ಯಫರ್ವಾಗಿ ಬ್ರಾಹ್ಮಣಿಗೆ ಒಂದು ಲಕ್ಷ ಗೋದಾನವನ್ನೂ ವಸ್ತುದಾನವನ್ನೂ ಮಾಡುವೆನು. ಉತ್ತಮವಾದ ಅನ್ನ ಸಂತರ್ಪಣೆಯನ್ನು ಮಾಡಿಸುವೆನು (೫೨-೫೫). ದೇವಿ, ನಾನು ಅಯೋಧ್ಯೆಗೆ ಒಂದ ಮೇಲೆ ವ್ರತನಿಷ್ಠಳಾಗಿ ಒಂದು ಸಾವಿರ ಮದ್ಯಕಲಶಗಳನ್ನು ಪ್ರಿಯಾಗಿ ವರ್ಷಾಣಾನ್ವಂ ಪಡೆಯುವೆನು. ಮತ್ತು ನಿನ್ನ ತೀರದಲ್ಲಿರುವ ಮಣಿಕರ್ನೀಕಾದಿತೀರ್ಥಗಳನ್ನೂ ಕಾಶಿ ಮುಂತಾದ ಕ್ಷೇತ್ರಗಳನ್ನೂ ಸೇವಿಸುವೆನು (೬೪-೬೦). ಪಾಪಹಾರಿಣಿ, ಗಂಗೆ, ಮಹಾಬಾಹುಪೂ ಪ್ರಾಣಾತ್ಮಕನೂ ಆದ ನನ್ನ ಪತಿಯ ವನವಾಸವನ್ನು ಮುಗಿಸಿ ಲಕ್ಷ್ಯ ಶಾನಿಂದಲೂ ನನ್ನಿಂದಲೂ ಸಮೇತನಾಗಿ ಪ್ರಣ ಅಯೋಧ್ಯೆಯನ್ನು ಪ್ರವೇಶಿಸುವಂತೆ ಅನುಗ್ರಹಿಸು” ಎಂದು ಪ್ರಾರ್ಥಿಸಿದಳು (೬೧). ಪತಿಗೆ ಹಿತಕಾಂಕ್ಷಿಣೆಯಾದ ಆ ಸಾಧ್ಯಾಯ ಈ ರೀತಿಯಲ್ಲಿ ಗಂಗಾನದಿಯನ್ನು ಪ್ರಾರ್ಥಿಸುತ್ತಿರುವಾಗಲೇ, ನಾವೆಯು ನದಿಯ ದಕ್ಷಿಣತೀರವನ್ನು ತಲುಪಿತು. ಆಗ ಶ್ರೀರಾಮನು ನಾವೆಯಿಂದಿಳಿದು ತಮ್ಮನನ್ನೂ ವೈದೇಹಿಯನ್ನೊಂದು ಸಂಪರ್ಕಿಸಿ ಅವನಿಗೆ ಪ್ರಾರ್ಥಿಸಿದಳು (೬೨).

ಅಥಾಬುವೀನ್ಯಾಹಾಹಾಹು: ಸುಮಿತ್ರಾನಂದವಧ್ರನಮ್ ।

ಭವ ಸಂರಕ್ಷಣಾಧಾರ್ಯ ಸಜನೇ ವಿಜನೇಯಾಪಿ ವಾ ॥ ೬೪

ಅವಶ್ಯಂ ರಕ್ಷಣಂ ಕಾರ್ಯಮರ್ದ್ಯಾಂ ವಿಜನೇ ವನೇ ।

ಅಗ್ರಹೋ ಗಚ್ಛ ಸೌಮಿತ್ರೋ ಸೀತಾ ತ್ವಾಮನುಗಚ್ಛತು ॥ ೬೫

ಪೃಷ್ಟೋರ್ಹಂ ಗಮಿಷಾಮಿ ತ್ವಾಂ ಚ ಸೀತಾಂ ಚ ಮಾಲಯನ್ ।

ಅನ್ಯೋನ್ಯಸ್ಯೇಹ ನೋ ರಕ್ಷ ಕರ್ತವ್ಯ ಪುರುಷರ್ವಭಿ ॥ ೬೬

ನ ಹಿ ತಾವದತಿಕ್ಷಾಂತಾ ಸುಕರಾ ಕಾಷನ ಶಯಾ ।

ಅದ್ಯ ದುಃಖಂ ತು ವೈದೇಹಿ ವನವಾಸಸ್ಯ ಮೇತ್ಯಾತಿ ॥ ೬೭

ಪುನಷ್ಟಜನಸಂಭಾಧಂ ಕ್ಷೇತ್ರಾರಾಮವಿವರ್ಜಿತಮ್ ।

ವಿಷಮಂ ಚ ಪ್ರಪಾತಂ ಚ ವನಂ ಹೃದ್ಯ ಪ್ರವೇಕ್ಷಾತಿ ॥ ೬೮

ಶ್ರುತ್ಯಾ ರಾಮಸ್ಯ ವಚನಂ ಪ್ರತಿಸ್ಯೋ ಲಕ್ಷ್ಮೀಷೋರ್ಗತಃ ।

ಅನಂತರಂ ಚ ಸೀತಾಯಾ ರಾಘವೋ ರಘುನಂದನಃ ॥ ೬೯

ಜೊತೆಗೂಡಿ ಮುಂದಕ್ಕೆ ಹೊರಟನು (೬೨-೬೩). ಆ ವೀರನು ಸುಮಿತ್ರಾತನಯನನ್ನು ನೋಡಿ “ಲಕ್ಷ್ಮೀಣ, ವನದಲ್ಲಿ ಜನರಿರಲೀ-ಇಲ್ಲದಿರಲಿ, ನೀನು ರಕ್ಷಣಾ ಕಾರ್ಯವನ್ನು ಹಹಿಸಿಕೊಂಡಿರು. ನಾವು ಎಂದೂ ನೋಡದ ತೋ ನಿಮಾನುಷ ಪ್ರದೇಶದಲ್ಲಿ ಅವಶ್ಯವಾಗಿ ಎಚ್ಚರಿಕೆಯಿಂದಿರಬೇಕು. ಆದ್ದರಿಂದ ನೀನು ಮುಂದೆ ಹೋಗು. ನಿನ್ನ ಹಿಂದೆ ಸೀತೆ ಬರಲಿ (೬೪-೬೫). ನಿಮ್ಮಿಬ್ಬಿಗೂ ಬೆಂಗಾವಲಾಗಿ ನಾನು ಅವಳ ಹಿಂದೆ ಬರುತ್ತೇನೆ. ಲಕ್ಷ್ಮೀಣ, ಇಲ್ಲಿ ನಾವು ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಬೇಕು. ಯಾವ ಕಾರ್ಯವಾದರೂ ಮಿಂಚಿ ಹೋದ ಮೇಲೆ ಸರಪಡಿಸಿಕೊಳ್ಳಬ್ವದು ಸುಲಭವಲ್ಲ. ಈಗ ಸೀತೆಗೆ ವನವಾಸದ ಕಷ್ಟವೇನೆಂಬುದು ಗೊತ್ತಾಗುವುದು (೬೬-೬೭). ವನವು ನಿಮಾನುವವಾಗಿದೆ. ಹೊಲಗದ್ದೆಗಳು ಕಾಣಿಸುವುದಿಲ್ಲ. ಹಳ್ಳಿತಿಟ್ಟಿಗಳೂ ಹೊರಕಲುಗಳೂ ತುಂಬಿವೆ. ಇಂಥ ವನವನ್ನು ಸೀತೆಯು ಇಂದು ಪ್ರವೇಶಿಸುವಳು” ಎಂದು ಹೇಳಿದನು (೬೮). ಶ್ರೀರಾಮನ ಮಾತನ್ನು ಕೇಳಿ ಲಕ್ಷ್ಮೀಣನು ಮಂದೆ ಹೊರಟನು. ಅವನ ಹಿಂದೆ ಸೀತೆಯೂ ಅವಳ ಹಿಂದೆ ಶ್ರೀರಾಮನೂ ಹೋಗುತ್ತಿದ್ದರು. ಹೀಗೆ

ಗತಂ ತು ಗಂಗಾಪರಪಾರಮಾಶು
ರಾಮಂ ಸುಮಂತ್ರಃ ಪ್ರತತಂ ನಿರೀಕ್ಷೆ ।

ಅಧ್ವಪಕಪಾದ್ವಿನಿವೃತ್ತದ್ವಷ್ಟಿ -
ಮುರ್ಮೋಚ ಬಾಷ್ಟಂ ವೃಥಿತಸ್ತಪಸ್ಸೀ ॥ ೧೦೦

ಸ ಲೋಕಪಾಲಪ್ರತಿಮಪ್ರಭಾವ -
ಸ್ವೀತ್ವಾ ಮಹಾತ್ಮಾ ವರದೋ ಮಹಾನದೀಮ್ರ ।

ತತಃ ಸಮೃದ್ಧಾನ್ ಶುಭಸಸ್ಯಮಾಲಿನಃ
ಕರ್ಮೋ ವತ್ವಾನ್ ಮುದಿತಾನುಷಾಗಮತ್ । ೧೦೧

ತೊ ತತ್ತ ಹತ್ವಾ ಚತುರೋ ಮಹಾಮೃಗಾನ್
ವರಾಹಮೃಶ್ಯಂ ಪ್ರಪತಂ ಮಹಾರುರುಮ್ ।

ಆದಾಯ ಮೇಧ್ಯಂ ಕ್ಷ್ವರಿತಂ ಬುಭುಕ್ಕತೋ
ವಾಂಧಾ ಕಾಲೇ ಯಂತುರ್ವನಸ್ಸತಿಮ್ ॥ ೧೦೨

ಇತಿ ಶ್ರೀಮದ್ಭಾಗವತಕಾಂಡೇ ದ್ವಿಪಂಚಾಶಃ ಸರ್ಗ:

ಶ್ರೀರಾಮನು ಗಂಗಾನದಿಯ ಅಚೇಯ ದಡವನ್ನು ಸೇರಿ ಮುಂದೆ
ಹೋಗುವವರೆಗೂ ಸುಮಂತ್ರನು ಅವರನ್ನು ಎವೆಯಿಕ್ಕದೆ ನೋಡುತ್ತಿದ್ದನು. ಆ
ಮೂರೂ ಬಹುದೂರ ಹೋರಟು ಹೋಗಲು ಅವನ ದೃಷ್ಟಿಯು ಹಾಯಲಿಲ್ಲ.
ಅವನು ವೃಥಿತನಾಗಿ ದೃಷ್ಟಿದಿಂದ ಕಣ್ಣೇರು ಸುರಿಸುತ್ತನಿಂತನು (೬೬-೧೦೦).
ಅತ್ಯ ದಿಕ್ಷಾಲಸದೃಶಪ್ರಭಾವಶಾಲಿಯೂ ಮಹಾತ್ಮನೂ ಆದ ಶ್ರೀರಾಮನು
ಗಂಗಾನದಿಯನ್ನು ದಾಟಿ ಮುಂದೆ ಹೋಗುತ್ತ, ಸಸ್ಯ ಸಮೃದ್ಧಿಯಿಂದ ನಲಿಯತ್ತಿದ್ದ
ವಶದೇಶದ ಸಮೀಪಕ್ಕೆ ಬಂದನು (೧೦೧). ಅಷ್ಟರಲ್ಲಿ ಆವರಿಗೆ ಆಹಾರ
ಬೇಕೆಂನಿಸಿತು. ಆಗ ರಾಮಲಕ್ಷ್ಮಿ ಉರು ಒಂದು ವರಾಹವನ್ನೂ ಮುಶ್ಯ ಪ್ರಪತ
ಮಹಾರುರು ಎಂಬ ಜಂಕೆಯ ಜಾತಿಗಳಲ್ಲಿ ಒಂದೊಂದನ್ನೂ ಸಂಹರಿಸಿದರು.
ಆ ನಾಲ್ಕು ಮೃಗಗಳ ಪರಿಶುದ್ಧವಾದ ಮಾಂಸವನ್ನು ಸ್ವೀಕರಿಸಿ, ಸಾಯಂಕಾಲ
ನಿವಾಸಾರ್ಥವಾಗಿ ಒಂದು ಮರದಡಿಯನ್ನು ಸೇರಿದರು (೧೦೨).
ಇಲ್ಲಿಗೆ ಶ್ರೀಮದ್ಭಾಗವತಕಾಂಡದಲ್ಲಿ ಐವತ್ತೆರಡನೆಯ ಸರ್ಗ

ತ್ರಿಪಂಚಾಶಃ ಸರ್ಗಃ

ರಾಮಸಂಕೇತೀಭಃ

ಸ ತಂ ವೃಕ್ಷಂ ಸಮಾಸಾದ್ಯ ಸಂಧ್ಯಾಮನ್ನಾಸ್ಯ ಪಶ್ಚಿಮಾಮ್ |
ರಾಮೋ ರಮಯಿತಾಂ ಶೈವೈ ಇತಿ ಹೋವಾಚ ಲಕ್ಷ್ಮಣಮ್ || ೧
ಅದ್ಯೇಯಂ ಪ್ರಥಮಾ ರಾತ್ರಿಜಾತಾ ಜನಪದಾದ್ವಿಃ |
ಯಾ ಸುಮಂತ್ರೇಣ ರಹಿತಾ ತಾಂ ನೋತ್ವಂತಿತುಮಹಾಸಿ || ೨
ಜಾಗರ್ತವ್ಯಮತಂದಿಭಾಯಮದ್ಯಪ್ರಭೃತಿ ರಾತ್ರಿಮು |
ಯೋಗಕ್ಷೇಮೋ ಹಿ ಸೀತಾಯಾ ವರ್ತತೇ ಲಕ್ಷ್ಮಣಾವಯೋಃ || ೩
ರಾತ್ರಿಂ ಕಥಂಚಿದೇವೇಮಾಂ ಸೌಮಿತ್ರೇ ವರ್ತಯಾಮಹೇ |
ಉಪಾವತಾಮಹೇ ಭೂಮಾವಾಸ್ತೀರ್ಯ ಸ್ವಯಂಮರ್ಚಿತ್ತಃ || ೪
ಸ ತು ಸಂವಿಶ್ಯ ಮೇದಿನ್ಯಾಂ ಮಹಾಹಾಶಯನೋಚಿತಃ |
ಇಮಾಃ ಸೌಮಿತ್ರಯೇ ರಾಮೋ ವ್ಯಾಘಹಾರ ಕಥಾಃ ಶುಭಾಃ || ೫

ಸರ್ಗ ೩೩

ಶ್ರೀರಾಮನ ಮನೋವೃಥಿ. ಲಕ್ಷ್ಮಣ ಸಮಾಧಾನ.

ಪ್ರಜಾರಂಜನೆಯಲ್ಲಿ ಶ್ರೀಷ್ವನಾದ ಶ್ರೀರಾಮನು ಆ ಮರದಡಿಯನ್ನು ಸೇರಿ
ಸಾಯಂಕಾಲದ ಸಂಧ್ಯಾವಂದನೆಯನ್ನು ಆಚರಿಸಿದನು. ಆನಂತರ ಲಕ್ಷ್ಮಣನ್ನು
ನೋಡಿ “ಲಕ್ಷ್ಮಣ, ನಾವು ನಮ್ಮ ರಾಜ್ಯದ ಹೋರಗೆ ಸುಮಂತ್ರನನ್ನು ಅಗಲಿ
ಕಳಿಯುತ್ತಿರುವ ಮೊದಲನೆಯ ರಾತ್ರಿ ಇದು. ಹಿಂದಿನದನ್ನು ಸೃಂಗಿಸಿಕೊಂಡು
ತಳವುಳಿಸಬೇಡ (೧-೨). ಇನ್ನು ವೇಳೆ ರಾತ್ರಿಯು
ಕಾಲದಲ್ಲಿ ನಾವಿಭೂರೂ ಆಲಸ್ಯವಿಲ್ಲದೆ ಎಚ್ಚರಿಕೆಯನ್ನು ವಹಿಸಬೇಕು.
ಲಕ್ಷ್ಮಣ, ಸೀತೆಯ ಯೋಗಕ್ಷೇಮಗಳು ನಮಗೆ ಸೇರಿದವು. ಇದೊಂದು
ರಾತ್ರಿಯನ್ನು ಹೇಗೂದರೂ ಕಳಿಯೋಣ. ಏನನ್ನಾದರೂ ತಂದು ನೆಲದ ಮೇಲೆ
ಹಾಸಿಕೊಂಡು ಮಲಗೋಣ” ಎಂದನು (೩-೪). ಹಿಂದೆ ಅಮೂಲ್ಯವಾದ
ಶಯ್ಯೆಯಲ್ಲಿ ಮಾಲಗುತ್ತಿದ್ದ ಶ್ರೀರಾಮನು ಈಗ ನೆಲದ ವೇಳೆ

ಧುವಮದ್ದ ಮಹಾರಾಜೋ ದುಃಖಿ ಸ್ವರ್ಪತಿ ಲಕ್ಷ್ಮಣ ।
 ಕೃತಕಾಮೂ ತು ಕೃಕೇಯೀ ತುಪ್ಪಾ ಭವಿತುಮಹತ್ ॥ ೬
 ಸಾ ಹಿ ದೇವೀ ಮಹಾರಾಜಂ ಕೃಕೇಯೀ ರಾಜ್ಯಕಾರಕಾತ್ ।
 ಅಷಿ ನ ಚ್ಯಾಪರೀತ್ ಪ್ರಾಣಾನ್ ದೃಪ್ಪಾಪ ಭರತಮಾಗತಮ್ ॥ ೭
 ಅನಾಧಶ್ಚ ಹಿ ವ್ಯಧಶ್ಚ ಮಯಾ ಚೈವ ಏನಾಕರತಃ ।
 ಈ ಕರಿಷ್ಯತಿ ಕಾಮಾತ್ಮಾ ಕೃಕೇಯಾ ವಶಮಾಗತಃ ॥ ೮
 ಇದಂ ವಸನಮಾಲೋಕ್ ರಾಜ್ಯಶ್ಚ ಮತಿವಿಭಮಮ್ ।
 ಕಾಮು ಏವಾರ್ಥಾರ್ಥಮಾಭ್ಯಾಂ ಗರೀಯಾನಿತಿ ಮೇ ಮತಿಃ ॥ ೯
 ಕೋ ಹೃವಿದ್ಭಾನಷಿ ಪ್ರಮಾನ್ ಪ್ರಮದಾಯಾಃ ಕೃತೇ ತ್ಯಜೀತ್ ।
 ಭಂದಾನುವರ್ತಿಸಂ ಪ್ರತ್ಯಂ ತಾತೋ ಮಾಮಿವ ಲಕ್ಷ್ಮಣ ॥ ೧೦
 ಸುಖೀ ಬತ ಸಭಾಯ್ಶ್ಚ ಭರತಃ ಕೃಕರೀಸುತಃ ।
 ಮುದಿತಾನ್ ಕೋಽಳಾನೇಕೋ ಯೋ ಭೀಳ್ಕ ತ್ಯಧಿರಾಜವತ್ ॥ ೧೧

ಹುಳತು ಲಕ್ಷ್ಮಣನಿಗೆ ಒಳ್ಳೆಯ ಮಾತುಗಳನ್ನು ಹೇಳುತ್ತ ಹೀಗೆಂದನು : “ಲಕ್ಷ್ಮಣ, ಈಗ ಮಹಾರಾಜನು ನಿಶ್ಚಯವಾಗಿಯೂ ಶೋಕಿಸುತ್ತ ಮಲಗಿರಬಹುದು. ಕೃಕೇಯಿಯು ತನ್ನ ಅಭೀಷ್ಟವು ಸಿದ್ಧಿತೆಂದು ನಲಿಯುತ್ತಿರಬಹುದು (೫-೬). ಭರತನು ಬಂದ ಮೇಲಂತೂ ಆಕೆಯ ರಾಜ್ಯದ ಹಂಬಲದಿಂದ ಮಹಾರಾಜನ ಪ್ರಾಣವನ್ನು ಹಿಂಡದೆ ಬಿಡುವಳಿ! ನಮ್ಮ ತಂದಗೆ ಚೇರೊಂದು ಗತಿಯಿಲ್ಲವಾಗಿದೆ. ಅಲ್ಲದೆ ಅವನು ವ್ಯಧನಾಗಿದ್ದಾನೆ. ನಾನೂ ಸಮೀಪದಲ್ಲಿ ಇಲ್ಲ. ಕಾಮಾತ್ಮಾನಾಗಿ ಕೃಕೇಯಿಗೆ ವಶನಾಗಿದ್ದಾನೆ. ಅವನು ಏನುಮಾಡಿಯಾನು? (೭-೮). ನಮಗೆ ಬಂದಿರು ಕಷ್ಟವನ್ನೂ ಮಹಾರಾಜನ ಬುದ್ಧಿಭ್ರವಣವನ್ನೂ ಅಲೋಚಿಸಿದರೆ ಅರ್ಥಾರ್ಥವಾಗಳಿಗಿಂತ ಕಾಮವೇ ಪ್ರಬಿಳವಾದ ಪುರುಷಾರ್ಥವೆಂದು ನನಗೆ ತೋರುತ್ತಿದೆ. ಲಕ್ಷ್ಮಣ, ಯಾವ ಬುದ್ಧಿಹೀನನು ತಾನೇ ಇವ್ವಾನುಸಾರವಾಗಿ ನಡೆಯುವ ಏನಿತನಾದ ಪುತ್ರನನ್ನು ಒಬ್ಬ ಹಂಗಸಿಗೋಸ್ಕರ ತ್ಯಜಿಸುವನು? ನಮ್ಮ ತಂದೆಯು ನನ್ನನ್ನು ತ್ಯಜಿಸಿದನಲ್ಲ! (೯-೧೦). ಕೃಕೇಯಿಯ ಮಗನಾದ ಭರತನೇ ಭಾಗ್ಯಶಾಲಿ! ಅವನೊಬ್ಬನೇ ಸಮೃದ್ಧವಾದ ಕೋಸಲ ದೇಶವನ್ನು ಪತ್ತಿರುತ್ತಾನೆ.

ಸ ಹಿ ಸರ್ವಸ್ಯ ರಾಜ್ಯಸ್ಯ ಸುಖಮೇಕಂ ಭವಿಷ್ಯತಿ ।
 ತಾತೇ ಚ ವಯಸಾತೀತೇ ಮಯಿ ಚಾರಣಾಮಾಸಿತೇ ॥ ೧೨
 ಅರ್ಥಾದಮೌ ಪರಿತ್ಯಜ್ಯ ಯಃ ಕಾಮಮನುವರ್ತತೇ ।
 ಏವಮಾಪದ್ಯತೇ ಕ್ಷಪ್ಯಂ ರಾಜಾ ದಶರಥೋ ಯಥಾ ॥ ೧೩
 ಮನ್ಯೇ ದಶರಥಾಂತಾಯ ಮಮ ಪ್ರವಾಜನಾಯ ಚ ।
 ಕೃಕೇಯೀ ಸೌಮ್ಯ ಸಂಪೂರ್ಣ ರಾಜ್ಯಾಯ ಭರತಸ್ಯ ಚ ॥ ೧೪
 ಅಹೀದಾನಿಂ ನ ಕೃಕೇಯೀ ಸೌಭಾಗ್ಯ ಮದಮೋಹಿತಾ ।
 ಕೌಸಲ್ಯಾಂ ಚ ಸುಮಿತ್ರಾಂ ಚ ಸಂಪ್ರಬಾಧೀತ ಮತ್ತುತೇ ॥ ೧೫
 ಮಾ ಸ್ಯ ಮತ್ತಾರಶಾದ್ಯೇವಿ ಸುಮಿತ್ರಾ ದುಃಖಮಾವಸೀತ್ ।
 ಅಯೋಧ್ಯಾಮಿತ ಏವ ಕ್ಷಂ ಕಲ್ಯೈ ಪ್ರವಿಶ ಲಕ್ಷ್ಮಣ ॥ ೧೬
 ಅಹಮೇಕೋ ಗಮಿಷ್ಯಾಮಿ ಸೀತಯಾ ಸಹ ದಂಡಕಾನ್ ।
 ಅನಾಥಾಯಾ ಹಿ ನಾಥಸ್ತಂ ಕೌಸಲ್ಯಾಯಾ ಭವಿಷ್ಯಸಿ ॥ ೧೭

ಸಮೇತನಾಗಿ ರಾಜಾಧಿರಾಜನಂತ ಅನುಭವಿಸುವನು! ನಾನು ಇತ್ತು ಅರಣ್ಯಕ್ಕೆ ಬಂದೆನು. ನಮ್ಮ ತಂದೆಯೂ ಅತ್ಯ ಮುಟ್ಟಿನಿಂದ ಗತಿಸಿದರೆ ಸಮಸ್ತರಾಜ್ಯದ ಸುಖಕ್ಕೆ ಅವನೊಬ್ಬನೇ ಭಾಗಿಯಾಗುವನು (೧೧-೧೨). ಯಾವನು ಅರ್ಥಾದಮರಗಳನ್ನು ಬಿಟ್ಟು ಕಾಮವನನ್ನು ಹೆಚ್ಚಾಗಿ ಪ್ರರಸ್ತರಿಸುವನೋ ಅವನು ತಡವಿಲ್ಲದೆ ಹೀಗೆ ವಿಪತ್ತಿನಲ್ಲಿ ಸಿಕ್ಕಿಕೊಳ್ಳುತ್ತಾನೆ. ದಶರಥ ರಾಜನೇ ಇದಕ್ಕೆ ಉದಾಹರಣೆ (೧೩). ಲಕ್ಷ್ಮಣ, ಮಹಾರಾಜನಿಗೆ ಹೊನೆಗಾಲ, ನನಗೆ ವನ್ನಾಸ, ಭರತನಿಗೆ ರಾಜ್ಯಪ್ರಾಪ್ತಿ-ಕೂ ಮೂರನ್ನು ಸಾಧಿಸುವುದಕ್ಕೊಸ್ಕರವೇ ಕೃಕೇಯಿಯು ನಮ್ಮ ಮನೆಗೆ ಬಂದು ಸೇರಿದಳೆಂದು ಭಾವಿಸುತ್ತೇನೆ (೧೪). ಅವಳು ಈಗ ಸೌಭಾಗ್ಯಮದದಿಂದ ಮೈಮರೆತು ನನ್ನ ನಿಮಿತ್ತವಾಗಿ ಕೌಸಲ್ಯೈಯನ್ನೂ, ಸುಮಿತ್ರೈಯನ್ನೂ ಹೀಡಿಸದೆ ಇರುವಳಿ? ಲಕ್ಷ್ಮಣ, ನನಗೋಸ್ಕರ ಸುಮಿತ್ರಾದೇವಿಯು ಕಷ್ಟದಲ್ಲಿ ಸಿಕ್ಕುವುದು ಬೇಡ. ನೀನು ನಾಳೆ ಪ್ರಾತಃಕಾಲ ಇಲ್ಲಿಂದ ಅಯೋಧ್ಯೆಗೆ ಹೋರಟು ಹೋಗು (೧೫-೧೬). ನಾನೊಬ್ಬನೇ ಸೀತಯೋಡನೆ ದಂಡಕಾರಣಕ್ಕೆ ಹೋಗುವೆನು. ದಿಕ್ಕಿಲ್ಲದ ನನ್ನ ತಾಯಿಗೆ ನೀನಾದರೂ ದಿಕ್ಕಾಗಿರು. ಕೃಕೇಯಿಯು ಕ್ಷಮಿದ್ದು

ಕ್ವಾದುಕಮಾರ್ ಹಿ ಕೃಕೇಯೀ ದ್ವೇಷಾದನ್ಯಾಯಮಾಚರೇತ್ |
ಪರಿದದ್ಯಾ ದಿಧಿ ಧರ್ಮಜ್ಞೀ ಭರತೇ ಮಮ ಮಾತರಮ್ | ೮

ನೂನಂ ಜಾತ್ಯಂತರೇ ಕಸ್ಯಂಸ್ತಿಯಃ ಪ್ರತ್ಯೇವಿಯೋಜಿತಾಃ |
ಜನನ್ಯಾ ಮಮ ಸೌಮಿತ್ರೇ ತಸ್ಮಾದೇತದುಪಷಿತಮ್ | ೯

ಮಯಾ ಹಿ ಚರಪುಷ್ಯೇನ ದುಃಖಂವರ್ಥಿತೇನ ಚ |
ವಿಪ್ರಯುಜ್ಯೇತ ಕೌಸಲ್ಯಾ ಘಲಕಾಲೇ ಧಿಗಸ್ತು ಮಾಮ್ | ೧೦

ಮಾ ಸ್ಮಿ ಶೀಮಂತಿನೀ ಕಾಟಿಜ್ಞನಯೀತ್ | ಪ್ರತಮೀದೃಶಮ್ |
ಸೌಮಿತ್ರೇ ಯೋರಹಮಂಬಾಯಾ ದದ್ವಿ ಶೋಕಮನಂತಕಮ್ |

ಮನ್ಯೇ ಸ್ತೀತಿವಿಶಿಷ್ಟಾ ಸಾ ಮತ್ತೊ ಲಕ್ಷ್ಮಣ ಸಾರಿಕಾ |
ಯಸ್ಯಾಸ್ತಚ್ಯಾಂತಿರುತ್ತೇ ವಾಕ್ಯಂ ಶುಕ ಪಾದಮರೀದಾಶ | ೧೧

ವಾದ ಕಾರ್ಯವನ್ನು ಮಾಡಲು ಹಿಂಜರಿಯದವಳು. ಆವಳು ದ್ವೇಷದಿಂದ ಏನಾದರೂ ಕೇಡನ್ನು ಮಾಡಬಹುದು. ಧರ್ಮಜ್ಞನಾದ ಭರತನಿಗೆ ನನ್ನ ತಾಯಿಯ ಯೋಗಕ್ಕೇಮವನ್ನು ಒಪ್ಪಿಸಿಬಿಡು (೧೨-೧೩). ಲಕ್ಷ್ಮಣ, ನನ್ನ ತಾಯಿ ಯಾವುದೋ ಜನ್ಮಾಂತರದಲ್ಲಿ ಸ್ತೀಯರನ್ನು ಪ್ರತಿರಿಂದ ಅಗಲಿಸಿರಬೇಕು. ಆದ್ದರಿಂದ ಆವಳಿಗೆ ಈ ವ್ಯಾಸನವು ಬಂದಿತು. ಆವಳು ನನ್ನನ್ನು ಬಹುಕಾಲ ಪೋಷಿಸಿ ಕಷ್ಟದಿಂದ ಸಲಹಿದಳು. ಆದಕ್ಕೆ ಘಲವಾಗಿ ನಾನು ಆವಳನ್ನು ಸೇವಿಸಬೇಕಾದ ಕಾಲದಲ್ಲಿ ಹೀಗೆ ವಿಯೋಗವಾಗಬೇಕೆ? ಭಿ! ನನಗೆ ಧಿಕ್ಕಾರ! ಯಾವ ಸುಮಂಗಳೆಯೂ ನನ್ಮಂಥ ಮಗನನ್ನು ಹಡೆಯಬಾರದು! ಲಕ್ಷ್ಮಣ, ನನ್ನ ಅಮೃನಿಗೆ ನಾನು ತುದಿಯಿಲ್ಲದ ದುಃಖವನ್ನು ತಂದೊಡ್ಡಿದೆನು (೧೪-೧೫). ಆವಳು ಸಾಕಿದ ಸಾರಿಕೆಯೆಂಬ ಪಕ್ಷಿ ನನಗಿಂತಲೂ ಮೇಲು. ಆದು ನನ್ನ ತಾಯಿಗೆ ಕೇಳುವಂತೆ ‘ಎಲ್ಲೆ ಗಿಳಿಯೆ, ಶತ್ರುವಿನ ಕಾಲನ್ನು ಕೆಷ್ಟು!’ ಎಂದಾದರೂ ಹೇಳುತ್ತದೆ!* ನನಗಿಂತಲೂ

* ಸಾರಿಕೆಯು ಕಲತ ಈ ಮಾತನ್ನು ಉಂಟಿಸುತ್ತದೆ. ಅದಕ್ಕೆ, “ನನ್ನ ಒಡಕಿಯಾದ ಕೌಸಲ್ಯೆಯ ಶತ್ರುವಿನ ಪಾದವನ್ನು ಕಬ್ಬಿ!” ಎಂಬ ಅಭರಣನ್ನು ಕಲ್ಪಿಸಿ ಶ್ರೀರಾಮನು ಹೀಗೆ ಹೇಳಿದಾನ್ನೇ. ‘ಇಂಥ ಮಾತನ್ನು ಪಕ್ಷಿಯಾದರೂ ಹೇಳಿ ತನ್ನ ಒಡಕಿಗೆ ಸಂಕೋಚವನ್ನುಂಟಿ ಮಾಡುತ್ತದೆ. ನನಗೆ ಆದೂ ಸಾಧ್ಯವಾಗಲಿಲ್ಲ’ ಎಂದು ಆಖಿಸುತ್ತಾನೆ.

ಶೋಚಂತಾ ಅಲ್ಭಾಗ್ಯಾಯಾ ನ ಕಂಬದುಪಕುರ್ವತಾ ।
 ಪ್ರತೇಣ ಕರುಪುತ್ರಾಯಾ ಮಯಾ ಕಾರ್ಯಮರಿಂದಮು ॥ ೨೬
 ಅಲ್ಭಾಗ್ಯ ಹಿ ಮೇ ಮಾತಾ ಕೌಶಲ್ಯ ರಹಿತಾ ಮಯಾ ।
 ಶೇತೇ ಪರಮದುಃಖಾತಾ ಪತಿತಾ ಶೋಕಾಗರೇ ॥ ೨೭
 ಏಕೋ ಹೃಹಮಯೋಧಾಂ ಚ ಪೃಥಿವೀಂ ಭಾಷಿ ಲಕ್ಷ್ಮಣ ।
 ತರೇಯಮಿಷಭಿಃ ಕುದೋಽ ನನು ಏಯಮಕಾರಣಮ್ ॥ ೨೮
 ಅಧಮಭಯಭೀತಶ್ಚ ಪರಲೋಕಸ್ಯ ಭಾನಷ್ಟಿ ।
 ತೇನ ಲಕ್ಷ್ಮಣ ನಾದ್ಯಾಹಮಾತ್ಯಾನಮಿಷಜಯೇ ॥ ೨೯
 ಏತದನ್ಯಾಖ್ಯ ಕರುಣಂ ಎಲಪ್ಯ ಏಜನೇ ವನೇ ।
 ಅಶುಷ್ವಾಂಮುಖೋ ರಾಮೋ ನಿತಿ ತೂಳಿಷ್ಮಾಪಾವಿಶತ್ ॥ ೩೦
 ಎಲಪ್ರೋಪರತಂ ರಾಮಂ ಗತಾಚಿಷಮಿವಾಸಲಮ್ ।
 ಸಮುದ್ರಮಿವ ನಿರ್ವಿಗಮಾತ್ಯಾಸಯತ ಲಕ್ಷ್ಮಣಃ ॥ ೩೧

ಆ ಪಕ್ಷಿಗೆ ನನ್ನ ತಾಯಿಯಲ್ಲಿ ಅಧಿಕ ಪ್ರೀತಿ ಇದೆ! (೨೭). ಮಂದಭಾಗ್ಯಾಗಿ ಶೋಕಸುತ್ತಿರುವ ನನ್ನ ತಾಯಿಗೆ ನಾನು ಯಾವ ಉಪಕಾರವನ್ನೂ ಮಾಡಲಿಲ್ಲ. ಅವಳಿಗೆ ಪ್ರತ್ಯನಿಧ್ಯರೂ ಇಲ್ಲದಂತಾಯಿತು. ನನ್ನಂಥ ಮಗನಿಂದ ಏನು ಪ್ರಯೋಜನ? ಭಾಗ್ಯಹೀನಳಾದ ತಾಯಿಯನ್ನು ನಾನು ಬಿಟ್ಟು ಬಂದೆ. ಅವಳು ಸಂಕಟದಿಂದನೊಂದು ಶೋಕಸಮುದ್ರದಲ್ಲಿ ಮುಳುಗಿ ಹೋಗಿದ್ದಾಳೆ (೨೨-೨೪). ಲಕ್ಷ್ಮಣ, ನಾನು ಕುದ್ಧನಾದರೆ ಒಬ್ಬನೇ ಅಯೋಧ್ಯೆಯನ್ನೂ ಸಮಸ್ತಭೂಮಂಡಲವನ್ನೂ ಜಯಿಸಬಲ್ಲ. ಈ ಬಾಣಗಳಿಂದ ಗೆಲ್ಲಬಲ್ಲ. ಆದರೆ ನಿಷ್ಘಾರಣಾವಾಗಿ ಪರಾಕ್ರಮವನ್ನು ಮೇರಿಸಬಾರದು. ಲಕ್ಷ್ಮಣ, (ತಂದೆಯ ವರಾತನನ್ನು ಏರುಪುಡು) ಅಧವರ್ಚವೆಂದೂ ಆದರಿಂದ ಪರಲೋಕಹಾನಿಯಾಗುವದೆಂದೂ ಹಿಂಜರಿದು ಸುಮೃನಿದ್ದೇನೆ. ಆದ್ದರಿಂದಲೇ ನಾನು ಪಟ್ಟಬಿಷೇಕವನ್ನು ಮಾಡಿಸಿಕೊಳ್ಳಲಿಲ್ಲ” ಎಂದನು (೨೫-೨೬). ಹೀಗೆ ಶ್ರೀರಾಮನು ಜನಶ್ರಣ್ಯವಾದ ಆ ಕಾಡಿನಲ್ಲಿ ಕಣ್ಣೀರು ತುಂಬಿ ಮನಸ್ಸು ಮಿಡಿಯುವಂತೆ ವಿಲಾಪಮಾಡಿ ಹಾಗೆಯೇ ಸುಮೃನಾದನು. ಜ್ವಾಲೆಯಲ್ಲದ ಅಗ್ನಿಯಂತೆಯೂ ತರಂಗವೇಗವಿಲ್ಲದ ಸಮುದ್ರದಂತೆಯೂ

ಧುವಮದ್ಯ ಪುರೀ ರಾಜನ್ಯೋಧ್ಯಾ ಯುಧಿನಾಂ ಪರ |
ನಿಷ್ಪತ್ತಾ ತ್ವಯಿ ನಿಷ್ಪತ್ತಾ ಗತಚಂದೇವ ಶರ್ವರೀ || ೨೬
ಸೃತದೌಷಯಿಕಂ ಹ್ಯಾಹ್ಯ ಯದಿದಂ ಪರಿತಪ್ಯಾಂ |
ಎಷಾದಯಃ ಸೀತಾಂ ಚ ಮಾಂ ಚೈವ ಪುರುಷಣಭ || ೨೭
ನ ಚ ಸೀತಾ ತ್ವಯಾ ಹೀನಾ ನ ಚಾಹಮಷಿ ರಾಘವ |
ಮುಹೂರ್ತಮಷಿ ಜೀವಾಂಶೋ ಜಲಾನ್ತಾ ವಿಷೋಧ್ಯತ್ವಾ || ೨೮
ನ ಹಿ ತಾತಂ ನ ಶತ್ರುಪ್ಯಾಂ ನ ಮುಮಿತ್ರಾಂ ಪರಂತಪ |
ದ್ರಷ್ಟುಮಿಖ್ಯೀಯಮಧ್ಯಾಹಂ ಸ್ವರ್ಗಂ ಚಾಪಿ ತ್ವಯಾ ಏನಾ || ೨೯
ತತಸ್ತತ್ರ ಸುಖಾಸಿನೋ ನಾತಿದೂರೇ ನಿರೀಕ್ಷ್ಯಾ ತಾಮ್ |
ನೃಗೋಧೇ ಸುಕೃತಾಂ ಶಯಾಂ ಭೇಜಾತೇ ಧರ್ಮವತ್ಸಲೋ || ೩೦

ನಿಶ್ಚಲನಾಗಿ ಹುಳಿತಿದ್ದ ಅವನನ್ನು ಲಕ್ಷ್ಯ ಶಾಸು ಸಮಾಧಾನ ಪಡಿಸುತ್ತ ಹೀಗೆಂದನು (೨೨-೨೮) : “ಅಣ್ಣ, ವೀರಾಗ್ರಹಯಾದ ನೀನೇ ಅಯೋಧ್ಯೇ ರಾಜ. ನೀನು ಆ ನಗರಿಯನ್ನು ಬಿಟ್ಟುಬಂದುದರಿಂದ ಅದು ನಿಶ್ಚಯವಾಗಿಯೂ ತನ್ನ ಕಾಂತಿಯನ್ನು ಕಳೆದುಕೊಂಡಿದೆ. ಚಂದ್ರನಿಲ್ಲದ ರಾತ್ರಿಯಂತಾಗಿದೆ. ಪುರುಷೋತ್ತಮನಾದ ನೀನು ಈ ರೀತಿಯಲ್ಲಿ ಶೋಕಿಸುವುದು ಯುಕ್ತವಲ್ಲ. ನೀನು ಶೋಕಿಸಿದರೆ ಸೀತಾದೇವಿಗೂ ನನಗೂ ದುಃಖ ಹೆಚ್ಚುವುದು (೨೮-೨೯). ಅಣ್ಣ! ಅತ್ಯಿಗೀಯಾಗಲಿ, ನಾನಾಗಲಿ ನಿನ್ನನ್ನು ಬಿಟ್ಟು ಒಂದು ಮುಹೂರ್ತಕಾಲಪೂ ಜೀವಿಸಿರಲಾರೆವು. ನೀನಿಲ್ಲದಿದ್ದರೆ ನೀರಿನಿಂದ ಹೊರಗ ಹಾಕಿದ ಮೀನುಗಳಂತಾಗುವೆವು. ನಿನ್ನನ್ನು ಅಗಲಿ ತಂದೆತಾಯಿಗಳನ್ನಾಗಲಿ ನನ್ನ ತಮ್ಮನನ್ನಾಗಲಿ ಹೊಗಿ ನೋಡುವ ಬಯಕೆ ನನಗಿಲ್ಲ. ನೀನಿಲ್ಲದ ಸ್ವರ್ಗವೂ ನನಗೆ ಬೇಡ” ಎಂದು ಹೇಳಿದನು (೩೧-೩೨). ಆನಂತರ ಧರ್ಮವತ್ಸಲರಾದ ಶ್ರೀರಾಮನೂ ಸೀತೆಯೂ ಸ್ವಲ್ಪ ಹೊತ್ತು ಶಾಂತರಾಗಿ ಕುಳಿತಿದ್ದರು. ಆವೇಲೆ ಸಮೀಪದಲ್ಲಿ ಆಲದ ವುರದ ಕೆಳಗೆ ಲಕ್ಷ್ಯ ಶಾಸು ಸಿದ್ಧಪಡಿಸಿದ ಹಾಸಿಗೆಯಲ್ಲಿ ಮಲಗಿದರು (೩೩).

ನ ಲಕ್ಷ್ಮಣಸ್ಯೋತ್ತಮಪುಷ್ಟಿಲಂ ವಚೋ
ನಿಶಮ್ಮಾ ಚೈವಂ ವನವಾಸಮಾದರಾತ್ |
ಸಮಾಃ ಸಮಸ್ತಾ ವಿದಧೇ ಪರಂತಪಃ:
ಪ್ರಪದ್ಯ ಧರ್ಮಂ ಸುಚಿರಾಯ ರಾಘವಃ ||

೫೪

ತತಸ್ತು ತಸ್ಮಿನ್ ವಿಜನೇ ವನೇ ತದಾ
ಮಹಾಬಲೋ ರಾಘವವಂಶವಧ್ಯನೌ |
ನ ತೋ ಭಯಂ ಸಂಭ್ರ ಮಮಭ್ಯುಷೇಯತು:
ಯಧ್ಯೈವ ಸಿಂಹೋ ಗೀರಿಸಾನುಗೋಚರೋ ||

೫೫

ಇತಿ ಶ್ರೀಮದ್ಭಾವಾಯಃ ಅಯೋಧ್ಯಾಕಾಂಡೇ ತ್ರಿಪಂಚಾಶಃ ಸಗ್ರಾಂತಿ



ಶ್ರೀರಾಮನು ಪ್ರಶಂಸಾಹವಾದ ಲಕ್ಷ್ಮಣ ನುಡಿಯನ್ನಾಲ್ಲಿ, ತಾನು ಧರ್ಮಮಾರ್ಗದಲ್ಲಿರಬೇಕೆಂದು ನಿಶ್ಚಯಿಸಿ, ತನ್ನದನೆ ಹದಿನಾಲ್ಕು ವರ್ಷಗಳ ದೀರ್ಘಕಾಲದವರೆಗೆ ವನವಾಸ ಮಾಡಲು ಲಕ್ಷ್ಮಣನಿಗೆ ಅನುಮತಿಯನ್ನಿತ್ತನು (೨೪). ರಘುವಂಶತ್ತಿಲಕ್ಷ್ಮಣ ಮಹಾಬಲಾಧ್ಯರೂ ಆದ ಆ ರಾಮ ಲಕ್ಷ್ಮಣರು ನಿಜನವಾದ ಫೋರಣಿಯನ್ನಿಂದಲ್ಲಿಯೂ ನಿಭಿರೇತಿಯಿಂದಿದ್ದರು.

ಇಲ್ಲಿಗೆ ಶ್ರೀಮದ್ಭಾವಾಯಃ ಅಯೋಧ್ಯಾಕಾಂಡದಲ್ಲಿ ಐವತ್ತು ಮೂರನೆಯ ಸಗ್ರಾಂತಿ



ಚತುಃಪಂಚಾಶಃ ಸರ್ಗಃ

ಭರದ್ವಾಜಾಶರ್ಮಾಭಿಗಮನಮಾ

- ತೇ ತು ತಸ್ಮಿನ್ ಮಹಾವೃತ್ತ ಉಷಿತ್ವಾ ರಜನಿಂ ಶಿವಾಮ್ | १
 ವಿಮಲೀರಭ್ಯಾದಿತೇ ಸೂರ್ಯೇ ತಸ್ಮಾದೈಶಾತ್ ಪ್ರತಿಷ್ಠೇ || २
 ಯತ್ ಭಾಗೀರಥಿಂ ಗಂಗಾಂ ಯಮುನಾಭಿಪ್ರವರ್ತತೇ |
 ಜಗ್ನಿಷ್ಟಂ ದೇಶಮುದ್ಭಿಶ್ಯ ವಿಗಾಹ್ ಸುಮಹದ್ವನಮ್ || ३
 ತೇ ಭೂಮಿಭಾಗಾನ್ ವಿವಿಧಾನ್ ದೇಶಾಂಶ್ಬಾಸಿ ಮನೋರಮಾನ್ |
 ಅದ್ವ್ಯಾಪ್ತಾವಾನ್ ಪಶ್ಯಂತಸ್ತತ ತತ್ ಯಶಸ್ವಿನಃ || ४
 ಯಥಾ ಕ್ಷೇಮೇಣ ಸಂಪತ್ಸ್ಯಾ ಪ್ರಜ್ಞಿತಾನ್ ವಿವಿಧಾನ್ ದುಮಾನ್ |
 ನಿವೃತ್ತಮಾತ್ರೇ ದಿವಸೇ ರಾಮಃ ಸೌಮಿತ್ರಿಮಬ್ರವೀತ್ || ५
 ಪ್ರಯಾಗಮಭಿತಃ ಪಶ್ಯ ಸೌಮಿತ್ರೇ ಧೂಮಮುತ್ತಮಮಾ |
 ಅಗ್ನೇಭಿಗವತಃ ಕೇತುಂ ಮನ್ಯ ಸಂನಿಹಿತೋ ಮುನಿಃ || ६

ಸರ್ಗಃ ೪೪

ಶ್ರೀರಾಮನು ಶಿತಾಲಕ್ಷ್ಮಣ ಸಮೇತನಾಗಿ ಭರದ್ವಾಜಮನಿಗಳನ್ನು
 ಸಂದರ್ಶಿಸುವುದು.

ಹೀಗೆ ಆ ಮೂವರೂ ಅಲದ ಮರದ ಕೆಳಗೆ ಆ ರಾತ್ರಿಯನ್ನು ಕೆಳೆದರು. ಮಾರನೆಯ ದಿನ ಸೂರ್ಯನು ಉದಿಸಿ ಬೆಳಗುತ್ತಿರಲು ಅಲ್ಲಿಂದ ಮುಂದಕ್ಕೆ ಹೊರಟಿರು. ಒಂದು ದೊಡ್ಡ ಅಡವಿಯನ್ನು ದಾಟಿ, ಯಮುನಾ ನದಿಯು ಗಂಗೀಯನ್ನು ಸಂಗಮಿಸುವ ಪ್ರಯಾಗ ಕ್ಷೇತ್ರಕ್ಕೆ ಅಭಿಮುಖವಾಗಿ ಹೋಗುತ್ತಿದ್ದರು (೧-೨). ಆ ಕೇತ್ರಿಶಾಲಿಗಳು ದಾರಿಯಲ್ಲಿ ತಾವು ಹಿಂದೆ ನೋಡದ ಮನೋಹರವಾದ ವನ ಪ್ರದೇಶಗಳನ್ನೂ ವಶ್ವದೇಶದ ರಾಜ್ಯಭಾಗಗಳನ್ನೂ ನೋಡುತ್ತ ಹೋದರು. ಸುಂದರವಾಗಿ ಅರಳಿ ನಿಂತ ನಾನಾಬಗೆಯ ವ್ಯಕ್ತಿಗಳನ್ನು ನೋಡಿ ಆನಂದಿಸುತ್ತ ಹೋಗುತ್ತಿರಲು ಸಾಯಂಕಾಲವಾಯಿತು (೨-೩). ಆಗ ಶ್ರೀರಾಮನು ಲಕ್ಷ್ಮಣನ್ನು ಕುರುತು “ಸೌಮಿತ್ರಿ, ಅತ್ಯ ನೋಡು. ಆಗ್ನಿಯ ಧ್ವಜವೆನಿಸಿದ ಪವಿತ್ರವಾದ ಧೂಮವು ಕಾಣಿಸುತ್ತಿದೆ.

ಮಂನಂ ಹಾತ್ತಾಃ ಸೈ ಸಂಭೇದಂ ಗಂಗಾಯಮುನಯೋರ್ವಯವ್ಯಾ
ಯಥಾ ಹಿ ಶೂರುತೇ ಶಬ್ದೋ ವಾರಿಕೋ ವಾರಿಷಷಜಃ ॥ ೧
ದಾರೂಣಿ ಪರಿಭನ್ನಾನಿ ವನಜ್ಯೈರುಪಡೇವಿಭಿಃ ।

ಭರದ್ವಾಜಾಶ್ರಮೇ ಚೈತೇ ದೃಶ್ಯಂತೇ ವಿವಿಧಾ ದುಮಾಃ ॥ ೨

ಧನ್ನಿನೌ ತೌ ಸುಖಂ ಗತ್ತಾ ಲಂಬಮಾನೇ ದಿವಾಕರೇ ।

ಗಂಗಾಯಮುನಯೋಃ ಸಂಧೌ ಹಾಪತುನಿಲಯಂ ಮುನೋಃ ॥ ೩
ರಾಮಸ್ತಾಶ್ರಮಮಾಷಾದ್ಯ ತಾಸಯನ್ ಮೃಗಪಕ್ಷಣಃ ।

ಗತ್ತಾ ಮುಹೂರ್ತಮಧ್ವಾನಂ ಭರದ್ವಾಜಮುಹಾಗಮತ್ ॥ ೪

ತತಸ್ತಾಶ್ರಮಮಾಷಾದ್ಯ ಮುನೀರ್ವರ್ಶನಕಾಂಕ್ಷಿಕ್ತಾ ।

ಸೀತಯಾನುಗತೌ ಏರೌ ದೂರಾದೇವಾವತಸ್ಥತುಃ ॥ ೫

ಸ ಪ್ರವಿಶ್ಯ ಮಹಾತ್ಮಾನಮೃಷಿಂ ಶಿಷ್ಯಗಳೈವ್ಯಾತಮ್ ।

ಸಂತತವತಮೇಕಾಗ್ರಂ ತಪಸ ಲಬ್ಧಿಕ್ಷಮ್ ॥ ೬

ಭರದ್ವಾಜಮುನಿಗಳು ಅಲ್ಲಿಯೇ ಸಮೀಪದಲ್ಲಿ ವಾಸಿಸುತ್ತಿರಬೇಕು (ಇ). ನಾವು ಗಂಗಾಯಮುನಾನದಿಗಳ ಸಂಗಮಸ್ಥಳಕ್ಕೆ ಬಂದೆವೆಂಬುದು ನಿಶ್ಚಯ. ಏಕಂದರೆ, ಜಲಪ್ರವಾಹಗಳ ಘರ್ಷಣೆಯಿಂದ ಜನಿಸಿದ ನೀರಿನ ಶಬ್ದ ಕೇಳಿಸುತ್ತಿದೆ. ಇಲ್ಲಿ ಜೀವಿಸುತ್ತಿರುವ ವನವಾಸಿಗಳು ಸೌದೀಗಾಗಿ ಕತ್ತರಿಸಿದ ಮರಗಳು ಕಾಣಿಸುತ್ತಿವೆ. ಅದೇ ಭರದ್ವಾಜಾಶ್ರಮವಿರಬೇಕು” ಎಂದು (೬-೨). ಸೂರ್ಯನು ಪಶ್ಚಿಮದಲ್ಲಿ ಇಳಿಯತ್ತಿರುವಾಗ ಆ ಧನುಧಾರಿಗಳು ಸೀತೆಯೋದನೆ ಸುಖವಾಗಿ ಪ್ರಯಾಣ ಮಾಡಿ ನದೀಸಂಗಮದಲ್ಲಿದ್ದ ಭರದ್ವಾಜಾಶ್ರಮದ ಸಮೀಪವನ್ನು ಸೇರಿದರು. ಆಶ್ರಮದಲ್ಲಿದ್ದ ಮೃಗಪಕ್ಷಿಗಳು ಇವರನ್ನು ಕಂಡು ಹೇದರಿ ಓಡಿದವು. ಸ್ವಲ್ಪ ಹೊತ್ತಿನಲ್ಲಿ ಅವರು ಭರದ್ವಾಜರ ಪರ್ಣಶಾಲೆಗೆ ಹೋಗಿ ಆ ಮುನಿಗಳ ದರ್ಶನ ಮಾಡಬೇಕೆಂದು ಸಮಯವನ್ನು ನಿರೀಕ್ಷಿಸುತ್ತೇ ದೂರದಲ್ಲಿ ಕಾದಿದ್ದರು (೬-೧೦). ಅನಂತರ (ಮುನಿಗಳ ಅನುಭ್ಯಾಯನ್ನು ಪಡೆದು) ಶ್ರೀರಾಮನು ಸೀತಾಲಕ್ಷ್ಮಿ ಇಂ. ಸಮೇತನಾಗಿ ಆಶ್ರಮವನ್ನು ಪ್ರವೇಶಿಸಿದನು. ತೀಕ್ಷ್ಣಪ್ರತಶಾಲಿಗಳೂ ತಪೋ ಮಹಿಮೆಯಿಂದ ದಿವ್ಯಜಾನಸಂಪನ್ಮರೂ ಮಹಾತ್ಮರೂ ಆದ ಭರದ್ವಾಜ

ಹುತಾಗ್ನಿಹೋತ್ರಂ ದೃಪ್ಯೇಷವ ಮಹಾಭಾಗಂ ಕೃತಾಂಜಲಃ ।
 ರಾಮಃ ಸೌಮಿತ್ರಿಣಾ ಸಾಧ್ರಂ ಶೀತಯಾ ಬಾಭ್ಯವಾದಯತ್ ॥೧೩
 ನ್ಯವೇದಯತ ಬಾತ್ತಾನಂ ತಸ್ಮೀಲಕ್ಷ್ಯಾಣವ್ಯಾವಜಃ ।
 ಪ್ರತೌ, ದಶರಥಾಷಾಂ ಭಗವನ್ ರಾಮಲಕ್ಷ್ಯಾಣೌ ॥ ೧೪
 ಭಾರ್ಯಾ ಮಮೇಯಂ ವೈದೇಹೀ ಕಲಾಣೀ ಜನಕಾತ್ಮಜಾ ।
 ಮಾಂ ಬಾಸುಯಾತಾ ಏಜನಂ ತಪೋವನಮನಿಂದಿತಾ ॥ ೧೫
 ಹಿತ್ಯಾ ಪ್ರವಾಜ್ಯಮಾನಂ ಮಾಂ ಸೌಮಿತ್ರಿರನುಜಃ ಸ್ತಿರಃ ।
 ಅಯಮಸ್ವಗಮದ್ಯಾರ್ತಾ ವನಮೇವ ದೃಢವತಃ ॥ ೧೬
 ಹಿತ್ಯಾ ನಿಯುಕ್ತಾ ಭಗವನ್ ಪ್ರವೇಶ್ಯಾ, ಮಸ್ತಪೋವನಮ್ ।
 ಧರ್ಮಮೇವ ಚರಿಷಾಮುಃ ಪತ್ರಮೂಲಭಲಾಶನಾಃ ॥ ೧೭
 ತಸ್ಯ ತದ್ವಚನಂ ಶುತ್ತಾ ರಾಜಪ್ರತಸ್ಯ ಧೀಮತಃ ।
 ಉಪಾನಯತ ಧರ್ಮಾತ್ಮಾ ಗಾಮಭ್ರಂಷಮುದಕಂ ತತಃ ॥ ೧೮

ಮುನಿಗಳು ಧ್ಯಾನಿಪ್ರಯಾಗಿ ಶಿಷ್ಯರೊಡನೆ ಹುಳಿತಿದ್ದರು. ಅಗ್ನಿ ಹೋತ್ರವನ್ನು ಮುಗಿಸಿದ್ದರು. ಈ ಮೂರಂತೂ ಅವರನ್ನು ನೋಡಿ ಕೈಮುಗಿದು ಅಭಿವಾದನೆ ಮಾಡಿದರು (೧೧-೧೨). ಶ್ರೀರಾಮನು ತನ್ನ ವೃತ್ತಾಂತವನ್ನು ಭರದ್ವಾಜರಿಗೆ ನಿವೇದಿಸುತ್ತೇ “ಭಗವನ್”, ನಾವಿಭೂರೂ ದಶರಥಮಹಾರಾಜನ ಪ್ರತ್ಯರು. ನನ್ನ ಹೆಸರು ರಾಮ, ಈತನು ಲಕ್ಷ್ಯಾಣ. ಈ ಶುಭಾಂಗಿಯು ನನ್ನ ಪತ್ನಿ ವೈದೇಹಿ; ಜನಕಮಹಾರಾಜನ ತನಯೆ; ತಪೋವನಕ್ಕೆ ಹೋರಟು ನನ್ನನ್ನು ಅನುಸರಿಸಿ ಬಂದಿದ್ದಾಳಿ (೧೩-೧೪). ನನ್ನ ತಂದೆಯು ನನ್ನನ್ನು ವನವಾಸಕ್ಕಾಗಿ ಕಳಿಸಲು ನನ್ನ ಈ ತಮ್ಮನು ದೃಢನಿಪ್ಯೇಯಿಂದ ನನ್ನೊಡನೆ ಅರಣ್ಯಕ್ಕೆ ಬಂದಿದ್ದಾನೆ. ಈತನು ಸುಮಿತ್ರಾದೇವಿಯ ತನಯ. ಭಗವನ್, ತಂದೆಯ ಆಜ್ಞೆಯನ್ನು ಪಾಲಿಸುವುದಕ್ಕಾಗಿ ನಾವು ತಪೋವನಕ್ಕೆ ಬಂದಿದ್ದೇವೆ. ಎಲೆಗಳನ್ನೂ ಗಡ್ಡೆ-ಗೇಣಸುಗಳನ್ನೂ ಹಣ್ಣಿಗಳನ್ನೂ ತಿನ್ನುತ್ತೇ ಹಿತ್ಯವಾಕ್ಯ ಪಾಲನೆಯೆಂಬ ಧರ್ಮವನ್ನು ಆಚರಿಸಲು ಸಂಕಲ್ಪಿಸಿದ್ದೇವೆ” ಎಂದು ಹೇಳಿದನು (೧೫-೧೬). ಧೀಮಂತನಾದ ಆ ರಾಜಪತ್ರನು ವಚನವನ್ನು ಆಕೋಸಿ ಧರ್ಮಾಷಣ್ಣ ಆಕರಿಸಲು ಸಂಕಲ್ಪಿಸಿದ್ದೇವೆ” ಎಂದು ಹೇಳಿದನು (೧೭-೧೮). ಧೀಮಂತನಾದ ಆ ರಾಜಪತ್ರನು ವಚನವನ್ನು ಆಕೋಸಿ ಧರ್ಮಾತ್ಮಾರಾದ ಭರದ್ವಾಜರು ಮಧುಪರ್ಕವನ್ನಿತ್ತು ಸತ್ಯರಿಸುವುದಕ್ಕಾಗಿ

ವಾನಾವಿಧಾನನ್ನರಾನ್ ವನ್ಯಮೂಲಫಲಾಶ್ರಯಾನ್ ।

ತೇಭೋ ದದೌ ತಪ್ತತಪ್ಯಾ ವಾಸಂ ಚೈವಾಸ್ತಕಲ್ಲಯತ್ ॥ ೧೮

ಮೃಗಪಕ್ಷಿಭರಾಸೀನೋ ಮುನಿಭಶ್ಚ ಸಮಂತತಃ ।

ರಾಮಮಾಗತಮಭೂಚ್ಯ್ಯ ಶಾಸ್ತಗತೇನಾಹ ತಂ ಮುನಿಃ ॥ ೧೯

ಪೃತಿಗೃಹ್ಯ ಚ ತಾಮಚಾಮುಪವಿಷ್ಟಂ ಸ ರಾಘವಮ್ ।

ಭರದ್ವಾಜೋಬ್ರಹ್ಮದ್ವಾಕ್ಯಂ ಧರ್ಮಯುಕ್ತಮಿದಂ ತದಾ ॥ ೨೦

ಭರಸ್ಯ ಖಲು ಕಾಕುತ್ಸಂ ಪಶ್ಯಾಮಿ ತ್ವಾಮಿಹಾಗತಮ್ ।

ಶ್ರುತಂ ತವ ಮರ್ಯಾ ಚೀದಂ ವಿವಾಸನಮಕಾರಣಮ್ ॥ ೨೧

ಅವಕಾಶೋ ವಿಕೋರ್ಯಯಂ ಮಹಾನದ್ರೋಃ ಸಮಾಗಮೇ ।

ಪುಣಿಶ್ಚ ರಮಣೀಯಶ್ಚ ವಸತ್ತಿಹ ಭರಾನ್ ಸುಖಮ್ ॥ ೨೨

ವಿವಮುಕ್ತಃ ಸ ವಚನಂ ಭರದ್ವಾಜೇನ ರಾಘವಃ ।

ಪ್ರತ್ಯುಷಾಚ ಶುಭಂ ವಾಕ್ಯಂ ರಾಮಃ ಸರ್ವಹಿತೇ ರತಃ ॥ ೨೩

ಅಧ್ಯಾತ್ಮವನ್ನೂ ಒಂದು ವೃಷಭವನ್ನೂ ತರಿಸಿದರು (೧೯). ಆ ತಪಸ್ಸಿಗಳು ಕಾಡಿನಲ್ಲಿರುವ ಫಲಮೂಲಗಳಿಂದ ನಿರ್ಮಿಸಿದ ರುಚಿಯಾದ ವಿವಿಧ ಅಹಾರ ಪದಾರ್ಥಗಳನ್ನು ಅವರಿಗೆ ಕೊಟ್ಟು ಉಪಚರಿಸಿದರು. (ರಾತ್ರಿಯನ್ನು ಕಳೆಯಲು) ವಸತಿಯನ್ನೇ ಪರಾಡಿಸಿದರು (೨೦). ಆಶ್ರಮದ ಮೃಗಪಕ್ಷಿಗಳೊಡನೆಯೂ ಮುನಿಗಳೊಡನೆಯೂ ಕುಳಿತಿದ್ದ ಭರದ್ವಾಜರು ಅತಿಧಿಯಾಗಿ ಒಂದ ಶ್ರೀರಾಮನನ್ನು ಸ್ವಾಗತಿಸಿ ಸತ್ಯರಿಸಿದರು. ಅನಂತರ ಭರದ್ವಾಜರು ಏರ್ವಡಿಸಿದ ಅತಿಧಿಸತ್ಯಾರವನ್ನು ಶ್ರೀರಾಮನು ಸೀತಾಲಕ್ಷ್ಮಿಯಾಡನೆ ಸ್ವೀಕರಿಸಿ ಅವರ ಬಳಿಗೆ ಒಂದು ಕುಳಿತುಕೊಂಡನು (೨೪-೨೦). ಆಗ ಭರದ್ವಾಜಮುನಿಗಳು “ರಾಮ, ಇಲ್ಲಿಗೆ ಒಂದ ನಿನ್ನನ್ನು ನೋಡಿ ಬಹುಕಾಲವಾಯಿತು. ನಿಷ್ಘಾರಣಾವಾಗಿ ನಿನಗೆ ದೇಶಚ್ಯುತಿಯಾಯಿತೆಂಬ ವಿಷಯವನ್ನು ನಾನು ಕೇಳಿದೆ. ಈ ಮಹಾನದಿಗಳ ಸಂಗಮ ಪ್ರದೇಶವು ಏಕಾಂತವಾಗಿದೆ. ಈ ಸ್ಥಳವು ವಂನೋಹರವಾಗಿದೆಯಲ್ಲದೆ ಪುಣ್ಯಕ್ಷೇತ್ರವಾಗಿದೆ. ನೀನು ಇಲ್ಲಿ ಸುಖವಾಗಿ ವಾಸಮಾಡಿಕೊಂಡಿರು” ಎಂದು ನುಡಿದರು (೨೧-೨೨). ಅದಕ್ಕೆ ಸರ್ವರ ಹಿತದಲ್ಲಿಯೂ ಆಸಕ್ತನಾದ ಶ್ರೀರಾಮನು “ಮಹಷ್ಯಿಗಳಿ,

ಭಗವನ್ನಿತ ಆಸನ್ನಃ ಹೌರಜಾನಪದೋ ಜನಃ ।	
ಸುದರ್ಶನಿಹ ಮಾಂ ಪೈಕ್ಕು ಮನ್ಯೇರಹಮಿಮಾಶ್ರಮಮ್ ॥ ೨೪	
ಆಗಮಿಷ್ಟಿ ವೃದೇಹೀಂ ಮಾಂ ಚಾಪಿ ಪೈಕ್ಕುಕೋ ಜನಃ ।	
ಅನೇನ ಕಾರಣೇನಾಹಮಿಹ ವಾಸಂ ನ ರೋಚಯೇ ॥	೨೫
ಏಕಾಂತೇ ಪಶ್ಚ ಭಗವನ್ನಾಶಮಸಾಂಸುತ್ತಮಮ್ ।	
ರಮತೇ ಯತ್ ವೃದೇಹೀ ಸುಖಾಹಾ ಜನಕಾತ್ಮಜಾ ॥	೨೬
ಏತಚ್ಯುತ್ತಾ ಶುಭಂ ವಾಕ್ಯಂ ಭರದ್ವಾಜೋ ಮಹಾಮುನಿಃ ।	
ರಾಘವಸ್ಯ ತತೋ ವಾಕ್ಯಮಧರಗೂಹಕಮಬ್ರಹ್ಮೀತ್ ॥	೨೭
ದಶಕೋತ್ ಇತಸ್ತಾತ ಗಿರಿಯಸ್ಸಿನಿವಶ್ವಾಃ ।	
ಮಹಣಸೇವಿತಃ ಪ್ರೋಃ ಸರ್ವತಃ ಶುಭದರ್ಶನಃ ॥	೨೮
ಗೋಲಾಂಗೂಲಾನುಚರಿತೋ ವಾನರಕನಿಷೇವಿತಃ ।	
ಚತ್ರಕೂಟ ಇತಿ ಶ್ಯಾತೋ ಗಂಧವಾದನಸಂಭಃ ॥	೨೯

ಅಯೋಧ್ಯಾನಗರವಾಸಿಗಳೂ ರಾಜ್ಯದ ಇತರ ಪ್ರಜೆಗಳೂ ಇಲ್ಲಿಗೆ ಸಮೀಪದಲ್ಲಿದ್ದಾರೆ. ಇಲ್ಲಿ ನನ್ನನ್ನೂ ಸೀತೆಯನ್ನೂ ನೋಡುವುದು ಸುಲಭವೆಂದು ತಿಳಿದು, ಅವರು ಪೈಕ್ಕುಕರಾಗಿ ಒರತೊಡಗುವರು. ಈ ಕಾರಣದಿಂದ ಇಲ್ಲಿ ವಾಸಮಾಡುವುದು ನನಗೆ ಇಷ್ಟವಿಲ್ಲ (೨೩-೨೫). ಆದ್ದರಿಂದ (ದೂರದಲ್ಲಿ) ಏಕಾಂತವಾಗಿರುವ ಒಂದು ಉತ್ತಮವಾದ ಆಶ್ರಮಸಾಂವನ್ನು ನೋಡಿ ಹೇಳಿರಿ. ಅದು ಸುಖೋಚಿತಳಾದ ಈ ಜಾನಕಿಯ ಹಣ್ಣಪಡುವಂಥ ಸ್ಥಳವಾಗಿರಬೇಕು” ಎಂದು ವಿಜ್ಞಾಪಿಸಿದನು (೨೬). ರಾಘವನ ಈ ಶುಭವಚನವನ್ನು ಕೇಳಿ ಭರದ್ವಾಜಮಹಾಮುನಿಗಳು ಅರ್ಥಗಭ್ರಿತವಾಗಿ ನುಡಿದರು : “ವಶ್ಚ, ಇಲ್ಲಿಗೆ ಹತ್ತು ಹರದಾರಿಗಳ ದೂರದಲ್ಲಿ ಒಂದು ಪರ್ವತವಿಗೆ. ಅಲ್ಲಿ ನೀನು ವಾಸವಾಗಿರಬಹುದು. ಅದು ಮಹಣಸೇವಿತವಾಗಿ ಪ್ರಣ್ಯಕರವಾಗಿದೆ. ಎಲ್ಲ ವಿಧದಲ್ಲಿಯೂ ಅದು ಮನೋಜಫಾದ ಸ್ಥಳ (೨೭-೨೮). ಅಲ್ಲಿ ಗೋಲಾಂಗೂಲ ವಾನರ ಎಂಬ ಕಪಿಗಳೂ ಕರಡಿಗಳೂ ಸಂಚರಿಸಿಕೊಂಡಿವೆ. ಆ ಪರ್ವತದ ಹೆಸರು ಚಿತ್ರಕೂಟ, ಗಂಧವಾದನಗಿರಿಯಂತೆ

ಯಾವತಾ ಚತುಕೂಟಸ್ಯ ನರಃ ಶೃಂಗಾಣಪೇಷ್ಠತೇ ।
 ಕಲ್ಯಾಣಾನಿ ಸಮಾಧತೇ ನ ಪಾಪೇ ಕುರುತೇ ಮನಃ || ೫೦
 ಮಹಿಂದ್ರಾ ಬಹವೋ ವಿಹೃತ್ಯ ಶರದಾಂ ಶತಮಾ ।
 ತಪಸಾ ದಿವಮಾರೂಢಾಃ ಕಪಾಲಶಿರಸಾ ಸಹ || ೫೧
 ಪ್ರವಿಷ್ಠಮಹಂ ಮನ್ಯೇ ತಂ ವಾಸಂ ಭವತಃ ಸುಖಮ್ ।
 ಇಹ ವಾ ವನವಾಸಾಯ ವಸ ರಾಮ ಮಯಾ ಸಹ || ೫೨
 ಸ ರಾಮಂ ಸರ್ವಕಾಮೈಸ್ತಂ ಭರದ್ವಾಜಃ ಶಿರ್ಯಾತಿಧಿಮ್ ।
 ಸಭಾಯ್ರಂ ಸಹ ಚ ಭಾರತ್ರಾ ಪ್ರತಿಜಗಾಹ ಧರ್ಮವಿತ್ ॥ ೫೩
 ತಸ್ಯ ಪ್ರಯಾಗೇ ರಾಮಸ್ಯ ತಂ ಮಹಣಿಮುಪೇಯುಷಃ ।
 ಪ್ರಸನ್ನಾ ರಜನೀ ಪ್ರಣಾ ಚತ್ರಾಃ ಕಥಯತಃ ಕಥಾಃ || ೫೪
 ಸೀತಾತೃತೀಯಃ ಕಾಕತ್ವಃ ಪರಿಶಾಂತಃ ಸುಶೋಚಿತಃ ।
 ಭರದ್ವಾಜಾಶ್ರಮೇ ರಮ್ಯೇ ತಾಂ ರಾತ್ರಿಮಹಸತ್ ಸುಖಮ್ ॥ ೫೫

ಅನೋಹರವಾದ ಚೆಟ್ಟ. ಚಿತ್ರಕೂಟದ ಶಿಲಿರಗಳನ್ನು ನೋಡಿದರೆ ಸಾಕು, ಮನುಷ್ಯನು ಪ್ರಸನ್ನಚಿತ್ತನಾಗಿ ಪ್ರಣಾಕಾರ್ಯಗಳನ್ನು ಆಚರಿಸುವನು. ಅವನಿಗೆ ಪಾಪಕರ್ಮದಲ್ಲಿ ಮನಸ್ಸೇ ಇರುವುದಿಲ್ಲ (೨೯-೨೦). ಆ ಪರ್ವತದಲ್ಲಿ ಬಹು ಮಂದಿ ಶುಷ್ಕಿಗಳು ಕಪಾಲದಂತೆ ಶಿರಸ್ತು ಬಿಳುಪಾಗುವವರೆಗೆ ನೂರಾರು ವರ್ಣಗಳ ಕಾಲ ತಪಸ್ಸು ಮಾಡಿ ಸ್ವರ್ಗವನ್ನು ಸೇರಿದ್ದಾರೆ. ರಾಮ, ಜನಸಮ್ಯದವಿಲ್ಲದ ಆ ಸ್ಥಳವು ನಿನ್ನ ವಾಸಕ್ಕೆ ಸುಖಿಕರವಾಗುವದೆಂದು ನಾನು ಭಾವಿಸುತ್ತೇನೆ. ಆಫ್ವಾ ನನ್ನೊಡನೆ ಇಲ್ಲಿಯೇ ಇದ್ದು ನಿನ್ನ ವನವಾಸವನ್ನು ಪೂರ್ತಿಮಾಡು” ಎಂದರು (೫೧-೫೨). ಧರ್ಮಜ್ಞರಾದ ಭರದ್ವಾಜಮಹಣಿಗಳು ತಮ್ಮ ಆಶಮಕ್ಕೆ ಪ್ರಿಯನಾದ ಅತಿಧಿಯಾಗಿ ಸೀತಾ ಲಕ್ಷ್ಮಿಣರೂಡನ ಬಂದ ಶ್ರೀರಾಮನನ್ನು ಎಲ್ಲ ಬಗೆಯ ಉಪಚಾರಗಳಿಂದಲೂ ಸತ್ಯರಿಸಿದರು. ಆ ಪ್ರಯಾಗಕ್ಕೇತ್ತದಲ್ಲಿ ಭರದ್ವಾಜವಹಣಿಗಳೂಡನ ಶ್ರೀರಾಮನು ವಿವಿಧವಿಷಯಗಳನ್ನು ಕುರಿತು ಮಾತನಾಡುತ್ತಿರಲು ರಾತ್ರಿಯಾಯಿತು (೫೩-೫೪). ಸೀತಾರಾಮಲಕ್ಷ್ಮಿರು ದಿನವೆಲ್ಲ ನಡೆದು ಬಂದದ್ದರಿಂದ ಬಳಲಿದ್ದರು. ಆ ಮೂವರೂ ರಮ್ಯವಾದ ಭರದ್ವಾಜಾಶ್ರಮದಲ್ಲಿ

ಪ್ರಭಾತಾಯಾಂ ತು ಶರ್ವಯಾಂ ಭರದ್ವಾಜಮುಪಾಗಮತ್ |
ಉವಾಚ ಸರಶಾದೂಲೋ ಮುನಿಂಜ್ಞಲಿತತೇಜಸಮ್ | ೫೯
ಶರ್ವರೀಂ ಭಗವನ್ನದ್ಯ ಸತ್ಯಶೀಲ ತವಾಶಮೇ |
ಉಷಿತಾಃ ಸ್ಯ ಸುಖಂ ಗಂತಮನುಜಾನಾತು ನೋ ಭವಾನ್ | ೬೦
ರಾತ್ರಾ ಹಿಂ ತಸ್ಯಾಂ ಪೃಷ್ಣಾಯಾಂ ಭರದ್ವಾಜೋಽಬ್ರಹ್ಮಿದಮ್
ಮಧುಮೂಲಫಲೋಪೇತಂ ಚತ್ರಕೂಟಂ ವಜೀತಿ ಹ್ | ೬೧
ವಾಸವೌಪಯಿಕಂ ಮನ್ಯೇ ತವ ರಾಮ ಮಹಾಬಲ |
ನಾನಾನಗಗಣೋಪೇತಃ ಕಿಂನರೋರಗಸೇವಿತಃ | ೬೨
ಮಯೂರನಾದಾಭಿರುತೋ ಗಜರಾಜನಿಪೇವಿತಃ |
ಗಮೃತಾಂ ಭವತಾ ಶೈಲಶ್ವತಕೂಟಃ ಸ ವಿಶುತಃ | ೬೩
ಪೃಣಾಶ್ಚ ರಮಣೀಯಶ್ಚ ಬಹುಮೂಲಫಲಾಯುತಃ |
ತತ್ ಕುಂಜರಯೂಧಾನಿ ಮೃಗಯೂಧಾನಿ ಚಾಭಿತಃ | ೬೪

ಆ ರಾತ್ರಿಯನ್ನ ಸುಖಿವಾಗಿ ಕಳೆದರು (೨೫). ರಾತ್ರಿಯನ್ನ ಕಳೆದು
ಬೆಳಗಾಗುತ್ತಿರಲು ಶ್ರೀರಾಮನು ತೇಜಸ್ಸಿಗಳಾದ ಭರದ್ವಾಜಮುನಿಗಳನ್ನ ಕಂಡು
“ಮಹಾತ್ಮರೇ, ತಮ್ಮ ಆಶ್ರಮದಲ್ಲಿ ರಾತ್ರಿಯನ್ನ ಸುಖಿವಾಗಿ ಕಳೆದವ್ಯ. ಮುಂದೆ
ಪ್ರಯಾಣ ಮಾಡಲು ನಮಗೆ ಅನುಜ್ಞಯನ್ನ ಕೊಡಬೇಕು” ಎಂದು
ಕೇಳಿಕೊಂಡನು (೬೯-೬೩). ಆಗ ಭರದ್ವಾಜರು “ರಾಮ, ನಾನು ಹೇಳಿದಂತೆ
ಚಿತ್ರಕೂಟಕ್ಕೆ ಹೋಗು. ಅಲ್ಲಿ ಜೀನು, ಗಡ್ಡೆಗಳಾಸು, ಹಣ್ಣುಗಳುಬೇಕಾದವ್ಯ,
ದೊರಕುತ್ತವೆ. ನೀನು ವಾಸವಾಗಿರಲು ಅದು ಯೋಗ್ಯಸ್ಥಳವೆಂದು ನನ್ನ
ಅಭಿಪ್ರಾಯ. ವಿವಿಧ ವೃಕ್ಷಗಳು ಅಲ್ಲಿ ಹೇರಳವಾಗಿವೆ. ಅದು ಕಿನ್ನರೋರಗರೂ
ಪ್ರೀತಿಸುವ ಸ್ಥಳ (೬೪-೬೫). ನವಿಲುಗಳ ಕೇಕಾರವದಿಂದಲೂ
ಅನೆಗಳ ಸಂಚಾರದಿಂದಲೂ ಮನೋಜ್ಞವಾದ ಆ ಚಿತ್ರಕೂಟ ಪರ್ವತಕ್ಕೆ
ನೀನು ಹೋಗು. ಅದು ಪೃಣಾಸ್ಥಳವಲ್ಲದೆ ಘಲವೂಲಗಳಿಂದ
ರಮಣೀಯವಾಗಿದೆ. ಅನೆಗಳೂ ಜಂಕೆಗಳೂ ಹಿಂದುಹಿಂಡಾಗಿ ಸಂಚರಿಸು

ವಿಚರಂತಿ ವನಾಂತೇಯಸ್ಯಿಂಸ್ಯಾನಿ ದ್ರಕ್ಷ ಹೀ ರಾಘವ |
ಸರಿತ್ವಸುವಣಪ್ರಮಾಣ ದರೀಕಂದರನಿರ್ಯಾರಾನಾ ||
ಚರತಃ ಸೀತಯಾ ಸಾಧ್ಯಂ ನಂದಿಷ್ಯತಿ ಮನಸ್ತವ ||

ವರಹಷ್ಯಕೋಯಷ್ಟಿಕಕೋತಿಲಸ್ಯನ್ಃ:
ಎನಾದಿತಂ ತಂ ವಸುಧಾಧರಂ ಶಿವಮ್ |
ಮೃಗೀಶ್ಚ ಮತ್ತೆಬಿಹಕುಭಿಶ್ಚ ಕುಂಜರ್ಯಃ
ಸುರಮ್ಯಮಾಸಾದ್ಯ ಸಮಾವಸಾಶಮಮ್ |
ಇತಿ ಶ್ರೀಮದ್ಭಾರತಾಯಣೇ ಅಯೋಧ್ಯಾಕಾಂಡೇ ಚತುಃಪಂಚಾಶಃ ಸರ್ಗ:



ತ್ತವೆ (೪೦-೪೧). ಅವೆಲ್ಲವನ್ನೂ ನೋಡುತ್ತ ಆನಂದಿಸಬಹುದು. ಆ ಪರಮಶ್ರೀಣಿಯಲ್ಲಿ ಹರಿಯವ ನದಿಗಳು, ಜಲಪಾತಗಳು, ತಪ್ಪಲು ಪ್ರದೇಶಗಳು, ಬಂಡೆಗಳಿಂದ ರಚಿತವಾದ ಸಂದುಗಳು, ಗುಹೆಗಳು ಮತ್ತು ನೀರಿನ ಚೆಲುಮೆಗಳು ಬಹಳ ಸುಂದರವಾಗಿ ತೋರುತ್ತವೆ. ಅಲ್ಲಿ ಸೀತೆಯಾಡನೆ ಸಂಚರಿಸುತ್ತಿದ್ದರೆ ನಿನ್ನ ಮನಸ್ಸಿಗೆ ಹಷ್ಟವಾಗುವುದು (೪೨). ಶುಭಕರವಾದ ಆ ಪರಮಾತ್ಮರಲ್ಲಿ ಟಿಟ್ಟಿಭಾಗಳೂ ಕೋಗಿಲೆಗಳೂ ಇಂಪಾಗಿ ಧ್ವನಿಗೈಯುತ್ತ ಹಾರಾಡುವವು. ಜಿಂಕೆಗಳೂ ಮದ್ವಾನೆಗಳೂ ವಿಲಾಸದಿಂದ ಸಂಚರಿಸುತ್ತವೆ. ಅನೋಹರವಾದ ಆ ಗಿರಿಯಲ್ಲಿ ಆಶ್ರಮವನ್ನು ರಚಿಸಿಕೊಂಡು ವಾಸವಾಗಿರು” ಎಂದು ನುಡಿದರು (೪೩). ಇಲ್ಲಿಗೆ ಶ್ರೀಮದ್ಭಾರತಾಯಣದ ಅಯೋಧ್ಯಾಕಾಂಡದಲ್ಲಿ ಐವತ್ತುನಾಲ್ಕನೇಯ ಸರ್ಗ



ಪಂಚಪಂಚಾಶಃ ಸರ್ಗಃ

ಯಮುನಾತರಣಿಮ್ರಾ

ಉಷಿತ್ಸ್ವ ರಜನೀಂ ತತ್ ರಾಜಪೃತಾವರಿಂದಮೌ । १
 ಮಹಣ್ಣಮಭಿವಾದ್ಯಾಧ ಜಗ್ಗತುಸ್ತಂ ಗಿರಿಂ ಪ್ರತಿ ॥
 ತೇಷಾಂ ಸ್ವಸ್ಯರುಣಂ ಚೈವ ಮಹಣ್ಣಃ ಸ ಚಕಾರ ಹ ।
 ಪ್ರಸಿತಾಂಶೈಪ್ರವ ತಾನ್ ಪೈಕ್ಕು, ಏತಾ ಪೃತಾನಿವಾನ್ನಗಾತ್ ॥ २
 ತತಃ ಪ್ರಚಕ್ರಮೇ ವಕ್ತ್ರಂ ವಚನಂ ಸ ಮಹಾಮುನಿಃ ।
 ಭರದ್ವಾಜೋ ಮಹಾತೇಜಾ ರಾಮಂ ಸತ್ಯಪರಾಕ್ರಮಮ್ರಾ ॥ ३
 ಗಂಗಾಯಮುನಯೋಃ ಸಂಧಿಮಾಂಸಾದ್ಯ ಮನುಜಫಭೋ ।
 ಕಾಲಿಂದೀಮನುಗಢೀತಾಂ ನದೀಂ ಪಶ್ಚಾನ್ನುಖಾತಿತಾಮ್ರಾ ॥ ४
 ಅಥಾಸಾದ್ಯ ತು ಕಾಲಿಂದೀಂ ಶೈಘ್ರಮೋತಸಮಾಪಗಾಮ್ರಾ ।
 ತಸ್ಯಾಸ್ವಿಧರ್ಣಂ ಪ್ರಚರಿತಂ ಪೃತಾಣಂ ಪೈಕ್ಕು, ರಾಘವೌ ॥ ५

ಸರ್ಗ ಇಂ

ಭರದ್ವಾಜರು ಚತುರ್ಕೊಟಕ್ಕೆ ಹೋಗುವ ದಾರಿಯನ್ನು ಹೇಳಲು, ಶ್ರೀರಾಮನು
 ಶಿತಾಲಕ್ಷ್ಮಿಣಿರೂಪನೆ ಯಮುನಾನದಿಯನ್ನು ದಾಟುವುದು.

ಹೀಗೆ ರಾಮಲಕ್ಷ್ಮಿಣಿರೂಪ ಭರದ್ವಾಜಾಶ್ರಮದಲ್ಲಿ ಆ ರಾತ್ರಿಯನ್ನು ಕಳೆದು,
 ಆ ಮಹಣ್ಣಗಳಿಗೆ ವಂದಿಸಿ ಚಿತ್ರಕೊಟ ಪರ್ವತದ ಕಡೆಗೆ ಹೋರಟರು. ಭರದ್ವಾಜ
 ಮನಿಗಳು ಆ ಮೂರಿಗೂ ಆಶೀರ್ವಾದಿವನ್ನು ಮಾಡಿ, ತಂದೆಯು ಮಕ್ಕಳನ್ನು
 ಕಳಿಸಿಕೊಡುವಂತೆ ವಾತ್ಸಲ್ಯದಿಂದ ಅವರನ್ನು ಕಳಿಸುತ್ತ ಹೋದರು (१-१).
 ಮಹಾತೇಜಸ್ಸಿಗಳಾದ ಆ ಯುಷಿಶ್ರೀಷ್ಯಮು ಸತ್ಯಸಂಧನಾದ ಶ್ರೀರಾಮನನ್ನು ನೋಡಿ
 ಹೀಗೆ ನುಡಿದರು : “ರಾಮ, ಲಕ್ಷ್ಮಿಣಿ, ಪುರುಷ ಶ್ರೀಷ್ವರಾದ ನೀವು
 ಗಂಗಾಯುಮುನಾ ಸಂಗಮ ಸ್ಥಳದಿಂದ ಪಶ್ಚಿಮಾಭಿ ಮುಖರಾಗಿ ಯಮುನಾ
 ನದೆಯು ಉತ್ತರ ತೀರವನ್ನು ಹಿಡಿದು ಹೋಗಿರಿ (२-४). ಆ
 ನದಿಯು ಗಂಗಾನದಿಯ ವೇಗದಿಂದ ಪ್ರತಿಹತವಾಗಿ ಸ್ವಲ್ಪ ಮೇಲ್ಮೈವಾಗಿ
 ಹಿಂದಕ್ಕೆ ಹರಿಯುತ್ತಿದ್ದರೂ ನೀವು ವುಂಂದಹೋಗುತ್ತ

ತತ್ ಯೂಯಂ ಷ್ಟವಂ ಕೃತ್ವ ತರತಾಂಶುಮತೀಂ ನದೀಮ್ ।
 ತತೋ ಸ್ವರ್ಗೋಧಮಾಂಡ ಮಹಾಂತಂ ಹರಿತಭ್ರದಮ್ ॥ ೬
 ಪರೀತಂ ಬಹುಭಿಷ್ಯಕ್ತ್ಯಃ ಶಾಮಂ ಸಿದ್ಧೋಪಸೇವಿತಮ್ ।
 ತಸ್ಯೈ ಸಿತಾಂಜಲಂ ಕೃತ್ವ ಪ್ರಯುಂಜೀತಾಶಿಷಃ ಶಿವಾ: ॥ ೭
 ಸಮಾಂಡ ತು ತಂ ವೃಕ್ಷಂ ವಸೇದ್ವಾತಿಕ್ರಮೇತ ವಾ ।
 ಕೋಶಮಾತ್ರಂ ತತೋ ಗತ್ವಾ ನೀಲಂ ದಕ್ಷಾಘ ಕಾನನಮ್ ॥ ೮
 ಸಲ್ಲಕೀಬದರೀಮಿಶ್ರಂ ರಮ್ಯಾಂ ವಂಶೀಶ್ಚ ಯಾಮುನ್ಯಃ ।
 ಸ ಪಂಥಾಶ್ಚತ್ರಕೂಟಸ್ ಗತಃ ಸುಬಹುಶೋ ಮಯಾ ॥ ೯
 ರಮ್ಯೋ ಮಾರ್ಡವಯುಕ್ತಶ್ಚ ದಾವೈಶ್ಚ್ಯಾವ ವಿವರಣಃ ।
 ಇತಿ ಪಂಥಾನಮಾದಿಶ್ಚ ಮಹಣಃ ಸಂನ್ಯವತ್ತತ ॥ ೧೦

ಮಹಾವೇಗದಿಂದ ಹರಿದು ಬರುವ ಆ ನದಿಯನ್ನು ನೋಡುವಿರಿ. ಹಾಗೇಯೇ ಹೋಗುತ್ತಿದ್ದರೆ ನದಿಯನ್ನು ಇಳಿಯುವ ಹಳೆಯ ಫಷ್ಟುವು ಗೋಚರಿಸುತ್ತದೆ. ಜನರ ತಿರುಗಾಟದಿಂದ ಅದು ಸವೆದಿದೆ (ಇ). ಅಲ್ಲಿ ನೀವು ಒಂದು ತೆಪ್ಪವನ್ನು ಮಾಡಿಕೊಂಡು ಯಮನಾ ನದಿಯನ್ನು ದಾಟಿ ದಕ್ಷಿಣಾರಕ್ಷೇ ಹೋಗಬೇಕು. ಆಗ ನಿಮಗೆ ಹಸುರೆಲೆಗಳಿಂದ ದಟ್ಟವಾದ ಒಂದು ದೊಡ್ಡ ಆಲದಮರವು ಕಾಣುತ್ತದೆ (೬). ಅದು ಅನೇಕ ವೃಕ್ಷಗಳಿಂದ ಪರಿವೃತ್ತವಾಗಿ ಕಪ್ಪಗೆ ತೋರುತ್ತದೆ. ಅದು ಸಿದ್ಧಪುರುಷರಿಂದ ಸೇವಿತವಾದ ವೃಕ್ಷ. ಸೀತೆಯು ಆ ವೃಕ್ಷಕ್ಕೆ ಕೈಮುಗಿದು ನಿಮ್ಮೆಲ್ಲರಿಗೂ ಒಳ್ಳಿಯದಾಗಲೆಂದು ಪ್ರಾರ್ಥನೆಯನ್ನು ಸಲ್ಲಿಸಲಿ. ಬೇಕಾದರೆ ಈ ದಿನ ನೀವು ಅಲ್ಲಿ ಉಳಿದು ವಿಶ್ವಾಂತಿಯನ್ನು ಪಡೆಯಬಹುದು. ಇಲ್ಲವಾದರೆ ಮುಂದಕ್ಕೆ ಪ್ರಯಾಣಮಾಡಿರಿ. ಅಲ್ಲಿಂದ ಒಂದು ಹರದಾರಿ ಹೋದರೆ ಶಾಮಲವರ್ಣದ ಒಂದು ಅರಣ್ಯಪು ಗೋಚರಿಸುತ್ತದೆ (೭-೮). ಅದು ಸಲ್ಲಕೀ ಮತ್ತು ಬದರೀ ವೃಕ್ಷಗಳಿಂದಲೂ ಯಮನಾ ತೀರದಲ್ಲಿ ಬೆಳೆದ ಬಿದಿರು ವೆಳೆಗಳಿಂದಲೂ ವುನೋಹರವಾಗಿದೆ. ಅದೇ ಚಿತ್ರಕೂಟಕ್ಕೆ ಹೋಗುವ ಮಾರ್ಗ. ನಾನು ಆ ಮಾರ್ಗದಲ್ಲಿ ಬಹಳ ಸಲತಿರುಗಾಡಿದ್ದೇನೆ. ದಾರಿ ಚನ್ನಾಗಿದೆ. (ಕಲ್ಲು ವುಳ್ಳಾಗಳಲ್ಲದೆ) ವುದುವಾಗಿದೆ. ಅಲ್ಲಿ ಕಾಳಿಭ್ರಿನ್ ಕಾಟವಿಲ್ಲ” ಎಂಬುದಾಗಿ ಆ ವುಹಷಿಂಗಳು

ಅಭಿವಾದ್ಯ ತಥೇತ್ಯಕ್ಷಮ್ಮಾ ರಾಮೇಣ ವಿನಿವರ್ತಿತಃ
ಉಪಾವತ್ತೇ ಮುನ್ಯಾ ತಸ್ಮಿನ್ ರಾಮೋ ಲಕ್ಷ್ಮಣಮಬ್ರವೀತ್ | ೧೧
ಕೃತಪ್ರಕ್ಷಾಃ ಸ್ಯ ಸಾಮಿತ್ರೇ ಮುನಿಯಸ್ನೋನುಕಂಪತೇ |
ಇತಿ ತೊ ಪ್ರರುಪವ್ಯಾಘ್ರಾ ಮಂತ್ರಯಿತ್ಯಾ ಮನಸ್ಸಿನ್ | ೧೨
ಸೀತಾಮೇವಾಗ್ರತಃ ಕೃತ್ಯಾ ಕಾಲಿಂದಿಂ ಜಗ್ಗತುನಂದಿಮ್ |
ಅಥಾಸಾದ್ಯ ತು ಕಾಲಿಂದಿಂ ಶೀಘ್ರಸ್ಮೋತೋವಹಾಂ ನದಿಮ್ ||
ಚಂತಾಮಾಪೇದಿರೇ ಸದ್ಯೋ ನದಿಜಲತಿತೀಜ್ವವಃ |
ತೊ ಕಾಷಾಪಂಫಾಟಮತೋ ಚಕ್ರತುಸ್ತ ಮಹಾಷ್ವವಮ್ | ೧೩
ಶುಪ್ರೀರ್ವಂಶೀಃ ಸಮಾಸ್ತಿಣಮುಶೀರ್ವಶ್ ಸಮಾವೃತಮ್ |
ತತೋ ವೇತಸಶಾಖಾಶ್ಚ ಜಂಬೂಶಾಖಾಶ್ಚ ಏಯ್ವಾನ್ | ೧೪
ಚಕಾರ ಲಕ್ಷ್ಮಣಶಿಥಿತ್ಯಾ ಸೀತಾಯಾಃ ಸುಖಮಾಸನಮ್ |
ತತ್ತ ತ್ರಿಯಮಿವಾಚಂತ್ಯಾ ರಾಮೋ ದಾಶರಥಿಃ ಷಿಯಾಮ್ | ೧೫

ದಾರಿಯನ್ನ ತಿಳಿಸಿ ಹೇಳಿದರು (೯-೧೦). ಶ್ರೀರಾಮನು ಆ ದಾರಿಯಲ್ಲಿಯೇ ಹೋಗುತ್ತೇವೆಂದು ಹೇಳಿ ಭರದ್ವಾಜರಿಗೆ ಅಭಿವಂದಿಸಿ ಹಿಂದಕ್ಕೆ ಕಳಿಸಿಹೊಟ್ಟನು. ಆ ಮುಷಿಗಳು ಆಶ್ರಮಕ್ಕೆ ಹಿಂದಿರುಗಲು, ಶ್ರೀರಾಮನು ಲಕ್ಷ್ಮಣನ್ನು ನೋಡಿ “ಲಕ್ಷ್ಮಣ, ಈ ಮುನಿಗಳು ನಮ್ಮನ್ನು ಎಷ್ಟು ಅನುಕಂಪೆಯಿಂದ ನೋಡುತ್ತಿದ್ದಾರೆ! ನಾವು ಪ್ರಣಾವಂತರು” ಎಂದನು (೧೧-೧೨). ಹೀಗೆ ಆ ಏರರು ಮಾತನಾಡಿಕೊಳ್ಳುತ್ತ, ಸೀತಾದೇವಿಯನ್ನು ಮುಂದಿಟ್ಟು ನಡೆಯುತ್ತ ಯಮುನಾನದಿಯ ಫಟ್ಟ ಪ್ರದೇಶಕ್ಕೆ ಬಂದರು. ನದಿಯ ಮಹಾವೇಗದಿಂದ ಪ್ರವಹಿಸುವುದನ್ನು ನೋಡಿ ನದಿಯನ್ನು ದಾಟುವುದು ಹೇಗೆಂದು ಚಿಂತಿಗೊಳಗಾದರು. ಅನಂತರ ಒಣಕಟ್ಟಿಗೆಗಳಿಂದ ಒಂದು ದೊಡ್ಡ ತೆಪ್ಪವನ್ನು ನಿರ್ಮಿಸಿದರು (೧೩-೧೪). ಅದರ ಮಧ್ಯದಲ್ಲಿ ಒಣಗಿದ ಬಿದಿರುಗಳನ್ನು ಹಾಸಿಕಟ್ಟಿದರು. ಆ ಮೇಲೆ ಲಕ್ಷ್ಮಣನು ಲಾವಂಚ, ಮೆದೆಮಲ್ಲು ಪುತ್ತು ನೇರಿಳಿಗಿಡದ ಕೊಂಬೆಗಳನ್ನು ತಂದು ತೆಪ್ಪದಲ್ಲಿ ಸೀತೆಯು ಶುಳ್ಳತುಕೊಳ್ಳಲು ಸುಖಾಸನವನ್ನು ಸಿದ್ಧಪಡಿಸಿದನು (೧೫). ಆಗ ಶ್ರೀರಾಮನು ಸಾಕ್ಷಾಲ್ಲಕ್ಷ್ಮೀದೇವಿಯಂತೆ ಪರಮ

ಅಪಶ್ಯಂಲಜ್ಞಮಾನಾಂ ತಾಮಧ್ಯಾರೋಪಯತ ಷ್ವಾಪಮ್ ।
ಪಾಶ್ಚೇ ತತ್ತ ಚ ವೈದೇಹ್ಯ ವಸನೇ ಭೂಪಣಾನಿ ಚ ॥ ೮೯
ಷ್ವಾಪೇ ಕಲಿನಕಾಡಂ ಚ ರಾಮಶ್ವಕ್ತೇ ಸಹಾಯುಧೃಃ ।
ಅರೋಪ್ಯ ಪ್ರಥಮಂ ಸೀತಾಂ ಸಂಘಾಟಂ ಪರಿಗೃಹ್ಯ ಚ ॥ ೯೦
ತತಃ ಪತೇರತುಯುರ್ಕ್ತೌ ಶೀತೌ ದಶರಥಾತ್ಮಜೌ ।
ಕಾಲಿಂದೀಮಧ್ಯಮಾಯಾತಾ ಸೀತಾ ತ್ವೇನಾಮವಂದತ ॥ ೯೧
ಸ್ವಸ್ತಿ ದೇವಿ ತರಾಮಿ ತ್ವಾಂ ಪಾರಯೇನ್ಯೇ ಪತಿವರ್ವತಮ್ ।
ಯಕ್ಷ್ಯೈ ತ್ವಾಂ ಗೋಸಹಸ್ಯೇಣ ಸುರಾಘಾಟಿಶತೇನ ಚ ॥ ೯೨
ಸ್ವಸ್ತಿ ಪ್ರತಾಗ್ನತೇ ರಾಮೇ ಪುರಿಮಿಕ್ಷಾಂ ಕುಪಾಲಿತಾಮ್ ।
ಕಾಲಿಂದೀಮಧ್ಯ ಸೀತಾ ತು ಯಾಚಮಾನಾ ಕೃತಾಂಜಲಿಃ ॥ ೯೩
ತೀರಮೇವಾಭಿಸಂಪಾಪ್ತಾ ದಕ್ಷಿಣಂ ವರವರ್ಣನೀ ।
ತತಃ ಷ್ವಾಪೇನಾಂಶುಮತಿಂ ಶೀಘ್ರಗಾಮೂರ್ಖಮಾಲನೀಮ್ ॥ ೯೪

ಸುಂದರಿಯಾದ ತನ್ನ ಕಾಂತಯನ್ನು ತೆಪ್ಪವನ್ನು ಹತ್ತುವುದಕ್ಕೆ ಕರೆದುಕೊಂಡು ಹೋಗಲು, ಅವಳು ನಾಚುತ್ತ ಹೋಗಿ ಅದರಲ್ಲಿ ಕುಳಿತಳು (೮೯). ಶ್ರೀರಾಮನು ಅವಳ ವಸ್ತ್ರಾಭರಣಗಳನ್ನೂ ಹಾರೆಬುಟ್ಟಿಗಳನ್ನೂ ಅಯುಧಗಳನ್ನೂ ತೆಗೆದುಕೊಂಡು ಹೋಗಿ ಸೀತೆಯ ಪಕ್ಷದಲ್ಲಿ ತೆಪ್ಪದಲ್ಲಿಟ್ಟನು. ಸೀತೆಯು ಕುಳಿತ ಮೇಲೆ ರಾಮಲಕ್ಷ್ಮಿಯ ಸಂತುಪ್ಪರಾಗಿ ತೆಪ್ಪವನ್ನು ಹಿಡಿದು ನದಿಯನ್ನು ದಾಟಿಸುತ್ತ ಹೋದರು. ಯಮುನಾ ನದಿಯ ಮಧ್ಯಕ್ಕೆ ಬಂದಾಗ ಸೀತೆಯು ಯಮನೆಯನ್ನು ವಂದಿಸುತ್ತ ಹೀಗೆ ಪ್ರಾರ್ಥಿಸಿದಳು (೯೨-೯೩): “ಹೇ ದೇವಿ, ನಿನ್ನನ್ನು ದಾಟಿ ಹೋಗುತ್ತಿದ್ದೇನೆ. ನನ್ನ ಪತಿಯು ವನವಾಸವುತ್ವನ್ನು ಸುಖವಾಗಿ ಪೂರ್ಣಸುವಂತಿ ಅನುಗ್ರಹಿಸು. ಇವನು ಇಕ್ಷ್ವಾಕುರಾಜರಿಂದ ಪಾಲಿತವಾದ ಅಯೋಧ್ಯೆಗೆ ಕ್ಷೇಮವಾಗಿ ಪುನಃ ಬಂದ ಮೇಲೆ, ನಿನ್ನ ಪ್ರೀತ್ಯಧನವಾಗಿ ಸಾವಿರ ಗೋದಾನಗಳನ್ನು ಮಾಡುವೆನು; ಬಂದು ನೂರು ಮಧ್ಯಘಾಟಗಳಿಂದ ನಿನ್ನನ್ನು ಆರಾಧಿಸುವೆನು” ಎಂದು ಕ್ರಮಗಳಿಂದ ಬೇಡಿಕೊಂಡಳು (೯೦-೯೧). ಅಷ್ವರಲ್ಲಿ ಸೀತೆಯು ತೆಪ್ಪದ ಮೂಲಕ ಯಮನೆಯ ದಕ್ಷಿಣ ತೀರವನ್ನು ಸೇರಿದಳು. ಹೀಗೆ

ತೀರಜೀರ್ಣಹುಭಿವ್ರಕ್ಷೈಪ್: ಸಂತೇರುಯರಮುನಾಂ ನದೀವ್ |
 ತೇ ತೀಣಾಃ ಪ್ರಪಮುತ್ಪ್ರಜ್ಞ ಪ್ರಸಾಧಯ ಯಮುನಾವನಾತ್ | ೨೩
 ಶಾಮಂ ನೃಗೋಧಮಾಸೇದುಃ ಶೀತಲಂ ಹರಿತಚ್ಛದಮ್ |
 ನೃಗೋಧಂ ತಮುಪಾಗಮ್ಯ ವೈದೇಹೀ ವಾಕ್ಯಮಬುಬೀತ್ | ೨೪
 ನಮಸ್ಯೇಸ್ತ ಮಹಾವೃಕ್ಷ ಪಾರಯೇನೈ ಪತಿವ್ರತಮ್ |
 ಕೌಶಲ್ಯಾಂ ಚೀವ ಪಶ್ಯೇಯಂ ಸುಮಿತ್ರಾಂ ಚ ಯಶ್ಸಿನೀಮ್ | ೨೫
 ಇತಿ ಸೀತಾಂಜಲಿಂ ಕೃತ್ವಾ ಪರ್ಯಾಗಚ್ಛದ್ವನಸ್ಪತಿಮ್ |
 ಅವಲೋಕ್ತ ತತಃ ಸೀತಾಮಾಯಾಚಂತಿಮನಿಂದಿತಾಮ್ | ೨೬
 ದಯಿತಾಂ ಚ ವಿಧೇಯಾಂ ಚ ರಾಮೋ ಲಕ್ಷ್ಮಣಮಬುಬೀತ್ |
 ಸೀತಾಮಾದಾಯ ಗಚ್ಛ ತ್ವಮಗತೋ ಭರತಾನುಜ | ೨೭
 ಪೃಷ್ಟತೋಹಂ ಗಮಿಷಾಮಿ ಸಾಯುಥೋ ದ್ವಿಪದಾಂ ವರ |
 ಯದ್ಯತ್ತಲಂ ಪಾರ್ಥಯತೇ ಪೃಷ್ಟಂ ವಾ ಜನಕಾತ್ಮಜಾ | ೨೮

ಆ ಮೂವರೂ ತೀರವೃಕ್ಷಗಳಿಂದ ಮನೋಹರವಾಗಿದ್ದ ಯಮನೆಯ ದಂಡೆಯನ್ನು ಸೇರಿ ತಪ್ಪವನ್ನು ಬಿಟ್ಟು ಮುಂದೆ ಹೊರಟರು (೨೭-೨೯). ಮುಂದೆ ಹೋಗುತ್ತ ಭರದವುಜಮನಿಗಳು ಹೇಳಿದ್ದ ಆಲದ ಮರದ ಬಳಿಗೆ ಬಂದರು. ಆ ಮರವು ಹಸಿರೆಲೆಗಳಿಂದ ದಟ್ಟವಾಗಿ ದೂರದಲ್ಲಿ ಕಪ್ಪಗೆ ಕಾಣಿಸುತ್ತಿತ್ತು. ತಂಪಾದ ನೇರಳನ್ನು ಕೊಡುತ್ತಿತ್ತು. ಆಗ ಸೀತೆಯು ಕೈಮುಗಿದು “ಎಲ್ಲೇ ಮಹಾವೃಕ್ಷವೇ, ನಿನಗೆ ನಮಸ್ಕಾರ. ನನ್ನ ಪತಿಯು ವನವಾಸಪ್ರತವನ್ನು ಕ್ಷೇಮದಿಂದ ಪೂರ್ಣಸುವಂತಾಗಲಿ! ಕೀರ್ತಿಶಾಲಿನಿಯರಾದ ಕೌಶಲ್ಯಾ ದೇವಿಯನ್ನೂ ಸುಮಿತ್ರಾದೇರಿಯನ್ನೂ ಪುನಃ ನಾನು ನೋಡುವಂತಾಗಲಿ!” ಎಂದು ಪ್ರಾರ್ಥಿಸುತ್ತ ಆಲದ ಮರಕ್ಕೆ ಪ್ರದಕ್ಷಿಣ ಮಾಡಿ ನಮಸ್ಕಾರಿಸಿದಳು (೨೯-೩೧). ಆಗ ಶ್ರೀರಾಮನು ತನ್ನ ಪ್ರಾಣಕಾಂತಯೂ ವಿನಯ ಸಂಪನ್ಮೂಲ ಆದ ಸೀತೆಯನ್ನು ನೋಡಿ, ಲಕ್ಷ್ಮಣನನ್ನು ಕುರಿತು “ಲಕ್ಷ್ಮಣ, ಸೀತೆಗೆ ದಾರಿತೋರಿಸುತ್ತ ನೀನು ಮುಂದುಗಡೆ ಹೋಗು. ನಾನು ನಿಮ್ಮಿಬ್ರಿಹಿಂದೆ ಆಯುಧಗಳನ್ನು ಸೆಜ್ಜು ಪಡಿಸಿಕೊಂಡು ಬೆಂಗಾವಲಾಗಿ ಬರುತ್ತೇನೆ. ಜಾನಕಿಯ ಯಾವುದಾದರೂ ಹಣ್ಣನೋ ಹೂವನೋ ನೋಡಿ

ತತ್ತತ್ವ ಪದದ್ವಾ ವೇದೇಹ್ಯಾ ಯತ್ತಾಸ್ಯ ರಮತೇ ಮನಃ ।
 ಗಢತೋಸ್ತ ತಯೋಮ್ರಧ್ಯೇ ಬಭೂವ ಜನಕಾತ್ತಜಾ ॥ ೨೬
 ಮಾತಂಗಯೋಮ್ರಧ್ಯತಾ ಶುಭಾ ನಾಗವಧೂರಿವ ।
 ಎಕೆಕೆಂ ಹಾದಪಂ ಗುಲ್ಳಂ ಲತಾಂ ವಾ ಪ್ರಪ್ನಶಾಲಿನೀಮ್ರೋ ॥ ೨೦
 ಅದ್ವ್ಯಷ್ಟ್ವಾವಾಂ ಪಶ್ಯಂತೀ ರಾಮಂ ಪಪ್ರಭ್ಯ ಸಾಬಲಾ ।
 ರಮಣೀಯಾನ್ ಬಹುವಿಧಾನ್ ಹಾದಪಾನ್ ಕುಸುಮೋತ್ತರಾನ್ ॥
 ಸೀತಾವಚನಸಂರಬ್ಧ ಆನಯಾಮಾಸ ಲಕ್ಷ್ಯಣಃ ।
 ವಿಚತ್ರವಾಲುಕಾಂ ನೀಲಾಂ ಹಂಸಸಾರಸನಾದಿತಾಮ್ ॥ ೨೭
 ರೇಮೇ ಜನಕರಾಜಸ್ಯ ಸುತಾ ಪೇಕ್ಷ್ಯಾ ತದಾ ನದೀಮ್ರೋ ।
 ಕೋಶಮಾತ್ರಂ ತತೋ ಗತ್ತಾ ಭೂತರೋ ರಾಮಲಕ್ಷ್ಯಣೌ ॥ ೨೯
 ಬಹುನ್ ಮೇಧಾನ್ ಮೃಗಾನ್ಹತ್ತಾ ಚೀರತುಯ್ರಮುನಾವನೇ ॥

ಬಯಸಿದರೆ ಅದನ್ನು ತಂದುಕೊಡು; ಅವಳು ಹಷಟಪಡುವಳು” ಎಂದನು (೨೨-೨೮). ಆನಂತರ ಅವರ ನಡುವೆ, ಎರಡು ಮದ್ದಾನೆಗಳ ಮಧ್ಯದಲ್ಲಿ ಹೋಗುವ ಹಣ್ಣಾನೆಯಂತೆ ಶೋಭಿಸುತ್ತ, ಸೀತೆಯು ನಡೆದಳು. ದಾರಿಯಲ್ಲಿ ಆ ದೇವಿಯ ತಾನು ಹಿಂದೆ ನೋಡದ ಯಾವುದಾದರೂ ಮರವನೊಂದು ಪೂದೆಯನೊಂದು ಪ್ರಪ್ನಗಳಿಂದ ಒಪ್ಪುವ ಲತೆಯನೊಂದು ಕಂಡರೆ ಅದು ಯಾವುದೆಂದು ಶ್ರೀರಾಮನನ್ನು ಕೇಳುತ್ತಿದ್ದಳು (೨೮-೨೦). ಸೀತೆಯ ಮಾತನ್ನು ಕೇಳಿ ಅವಳ ಕುತೂಹಲವನ್ನಾರಿತು ಲಕ್ಷ್ಯಣನು ಆ ಮರಗಳಿಂದ ನಾನಾಬಗೆಯ ಸುಂದರಕುಸುಮಗಳನ್ನು ತಂದುಕೊಡುತ್ತಿದ್ದನು. ಬಳಿಯಲ್ಲಿ ಹರಿಯತ್ತಿದ್ದ ನೀಲವಣಿದ ಯುವುನೆಯು ಬಣಿಬಣಿದ ವಿಚತ್ರವಾದ ಮರಳುರಾಶಿಯಿಂದಲೂ ಹಂಸ ಸಾರಸಪಕ್ಷಿಗಳ ಇಂಚರದಿಂದಲೂ ರವಣೀಯವಾಗಿತ್ತು (೨೮-೨೨). ಅದನ್ನು ನೋಡುತ್ತಜಾನಕಿಯು ಆನಂದಿಸುತ್ತಿದ್ದಳು. ಹೀಗೆ ಅಣ್ಣತಮ್ಮುಂದಿರಾದ ರಾಮಲಕ್ಷ್ಯಣರು ಯುವುನಾತಟಿದಲ್ಲಿ ಒಂದು ಹರದಾರಿಯುವರೆಗೆ ಪ್ರಯಾಣ ವಾಡಿ, ಆಹಾರಯೋಗ್ಯವಾದ ಕೆಲವು ಮೃಗಗಳನ್ನು ಸಂಹರಿಸಿ ಭಕ್ತಿಸಿದರು (೨೨). ಈ ರೀತಿಯಲ್ಲಿ ಆ ವುಂಬರೂ ಯಮುನಾ ನದಿಯ ದಕ್ಷಿಣತೀರದಲ್ಲಿ ಹೋಗುತ್ತ ಒಂದು ವನವನ್ನು

ಏಹ್ಯತ್ವ ತೇ ಬಹುಣಾಪ್ರಗನಾದಿತೇ
ಶುಭೇ ವನೇ ವಾನರವಾರಶಾಯುತೇ ।

ಸಮಂ ನದಿವ ಪ್ರಮುಖೇತ್ಯ ಸಂಮತಂ
ನಿವಾಸಮಾಜಗೃಹದೀನದರ್ಶನಾಃ ॥ ೩೪
ಇತಿ ಶ್ರೀಮದ್ಭಾಗವತೋ ಅಯೋಧ್ಯಾಕಾಂಡೇ ಹಂಚಪಂಚಾಶಃ ಸರ್ಗಃ

ಪ್ರತ್ಯಾಪಂಚಾಶಃ ಸರ್ಗಃ

ಚತ್ರಕೂಟನಿವಾಸಃ

ಅಥ ರಾತ್ರಾ ಯಾವ ವ್ಯತೀತಾಯಾಮಾವಸುಪ್ರಮಂತರಮ್ |
ಪ್ರಯೋಧಯಾಮಾಸ ಶಸ್ತ್ರೇಲ್ಕಷ್ಟ ಇಂ ರಘುನಂದನಾಃ ॥ ೮
ಸೌಮಿತ್ರೇ ಶ್ರೀನಿ ವನ್ಯಾನಾಂ ವಲ್ಲಾ ಘಾಹರತಾಂ ಸ್ವಾನಮ್ |
ಸಂಪ್ರತಿಪಾಮಹೇ ಕಾಲಃ ಪ್ರಸಾಂಸ್ಯ ಪರಂತಪ ॥ ೯

ಸೇರಿದರು. ಆ ವನಪ್ರವಾಸಿಲು ಹಿಂಡುಗಳ ಕೇವಾರವದಿಂದ ತುಂಬಿತ್ತು. ಕೆಂಗಳೂ ಅನೇಗಳೂ ಸಂಚರಿಸುತ್ತಿದ್ದವು. ಸೀತಾರಾಮಲಕ್ಷ್ಮಣರು ಉತ್ಸಾಹದಿಂದಲೇ ಇದ್ದರು. ಕಾಡುಪಾಲಾದೇವೆಂದು ಅವರಲ್ಲಿ ಯಾವ ದೈಸ್ಯಪೂರ್ಣೇರುತ್ತಿರಲಿಲ್ಲ: ವಾಸರ್ಯೋಗ್ಯವೆಂದು ಕಂಡ ಒಂದು ಸ್ಥಳದಲ್ಲಿ ಆ ಸಾಯಂಕಾಲ ಇಳಿದುಕೊಂಡರು (೩೪).

ಇಲ್ಲಿಗೆ ಶ್ರೀಮದ್ಭಾಗವತಾಧಿತ್ಯ ಅಯೋಧ್ಯಾಕಾಂಡದಲ್ಲಿ ಐವತ್ತೆದನೆಯ ಸರ್ಗ

ಸರ್ಗ ೫೬

ಚತ್ರಕೂಟಕ್ಕೆ ಶ್ರೀರಾಮನ ಪ್ರಯಾಣ. ಹಾಲ್ಕೀಕಿಮುನಿಗಳ ದರ್ಶನ.
ಪರ್ಣಶಾಲೀಯನ್ನ ರಚಿಸಿ ವಾಸವಾಗಿರುವುದು.

ರಾತ್ರಿ ಕಳೆಯಿತು. ಸಮೀಪದಲ್ಲಿ ಮಲಗಿದ್ದ ಲಕ್ಷ್ಮಣನ್ನು ರಾಘವನು ವೆಲ್ಲಗೆ ಎಬ್ಬಿಸಿದನು : “ಲಕ್ಷ್ಮಣ, ಕಾಡಿನಲ್ಲಿರುವ ಹಕ್ಕಿಗಳು ಚಿಲಿಪಿಲಿಗುಟ್ಟಿತ್ತವೆ. ಅವುಗಳ ಮಂಜುಳ ಧ್ವನಿಯನ್ನು ಕೇಳಿ; ನಾವು ಹೊರಡಲು

ಸ ಸುಪ್ತಃ ಸಮಯೇ ಭಾತ್ರಾ ಲಕ್ಷ್ಮಣಃ ಪ್ರತಿಬೋಧಿತಃ ।
ಜಹೌ ನಿದ್ಯಾಂ ಚ ತಂದೀರಂ ಚ ಪ್ರಸಕ್ತಂ ಚ ಪಥಿ ಶ್ರಮಮ್ ॥ ೬
ತತ ಉತಾಯ ತೇ ಸವೇ ಸ್ವಾಷ್ಟಿ ನದ್ಯಾಃ ಶಿವಂ ಜಲಮ್ ।
ಪಂಥಾನಮೃಷಿಕಾದಿಷ್ಯಂ ಚಿತ್ರಕಂಟಸ್ಯ ತಂ ಯಾಯಃ ॥ ೭
ತತಃ ಸಂಪ್ರಸಿತಃ ಕಾಲೇ ರಾಮಃ ಸೌಮಿತ್ರಿಕಾ ಸಹ ।
ಸೀತಾಂ ಕಮಲಪತ್ರಾಕ್ಷೀಏದಂ ವಚನಮಬ್ರವಿತ್ತಾ ॥ ೮
ಆದೀಪ್ಯಾಮಿವ ವೈದೇಹಿ ಸರ್ವತಃ ಪ್ರಷ್ಟಾನ್ಯಾಗಾನ್ ।
ಸೈಃ ಪುಷ್ಟಿಃ ಕಂಶಕಾನ್ ಪಶ್ಚ ಮಾಲಿನಃ ಶಿಶಿರಾತ್ಯಯೇ ॥ ೯
ಪಶ್ಚ ಭಲ್ಲಾತಕಾನ್ ಬಿಲ್ಲಾನ್ ವಾನರೈರುಪಸೇವಿತಾನ್ ।
ಘಲಪುಷ್ಟಿರವನತಾನ್ ನೂನಂ ಶಕ್ವಾಮು ಜೀವಿತುಮ್ ॥ ೧೦
ಪಶ್ಚ ದೋಣಪ್ರಮಾಣಾನಿ ಲಂಬಮಾನಾನಿ ಲಕ್ಷ್ಮಣಃ ।
ಮಧೂನಿ ಮಧುಕಾರೀಭಿಃ ಸಂಭೃತಾನಿ ನಗೇ ನಗೇ ॥ ೧೧

ಯೋಗ್ಯಕಾಲವಾಗಿದೆ, ಹೊರಡೋಣಾ” ಎಂದನು (೧-೨). ಏಳುವ ಸಮಯವಾದ್ದರಿರಂದ ಅಣ್ಣನು ಹೀಗೆ ಹೇಳುತ್ತಿದ್ದಂತೆ ಲಕ್ಷ್ಮಣನಿಗೆ ಎಚ್ಚರವಾಯಿತು. ನಿದ್ಯೇಯು ಕಳಿದು ಅಲಸ್ಯಾಪು ಪ್ರಯಾಣಶ್ರಮವಾ ಅವನಿಗೆ ಪರಿಹಾರವಾಗಿತ್ತು. ಅವರೆಲ್ಲರೂ ಎದ್ದು ಯಾಮನಾ ನದಿಯ ಪವಿತ್ರಜಲದಲ್ಲಿ ಸ್ಥಾನಾದ ಪ್ರಾತಃಕೃತ್ಯಗಳನ್ನು ಮುಗಿಸಿ, ಭಾರದ್ವಾಜಮುನಿಗಳು ತಿಳಿಸಿದ ಚಿತ್ರಕಂಟ ಪರ್ವತದ ದಾರಿಯನ್ನು ಹಿಡಿದರು (೧-೪). ಹೋಗುವಾಗ ದಾರಿಯಲ್ಲಿ ಶ್ರೀರಾಮನು ಲಕ್ಷ್ಮಣನೊಡನೆಯೂ ಪದ್ನೇತ್ರೇಯಾದ ಸೀತೆಯೊಡನೆಯೂ ಸಂಭಾಷಿಸುತ್ತ ಹೀಗಂದನು : “ವೈದೇಹಿ, ವಸಂತಕಾಲವಾದ್ದರಿಂದ ಅರಳಿ ನಿಂತಿರುವ ಈ ಮುತ್ತುಗದ ಮರಗಳನ್ನು ನೋಡು. ಬೆಂಕಿಯಿಂದ ಉರಿಯತ್ತಿರುವಂತೆ ಕಾಣುತ್ತಿವೆ! ಮಾಲೆಮಾಲೆಗಳಾಗಿ ಹೂಬಿಟ್ಟಿವೆ (೫-೬). ಆ ಗೇರುಮರಗಳೂ ಬಿಲ್ಲುವೃಕ್ಷಗಳೂ ಹಣ್ಣುಹೂಗಳಿಂದ ಬಳುಕುತ್ತಿವೆ. ಆ ಮರಗಳಿಗೆ ಕೋತಿಗಳು ಮುತ್ತಿಕೊಂಡಿರುವುದನ್ನು ನೋಡು! ನಿಶ್ಚಯವಾಗಿಯೂ ನಾವು ಇಲ್ಲಿ ಜೀವಿಸಿರಬಹುದು (೭). ಲಕ್ಷ್ಮಣ, ಮರಮರಗಳಲ್ಲಿಯೂ ಜೇನುಹುಳಗಳು ಕಟ್ಟಿರುವ ಜೇನುಗೂಡುಗಳನ್ನು ನೋಡು!

ಏಷ ಕೋಶತಿ ನತ್ತೊಹಸ್ತಂ ಶಿಶೀ ಪೃತಿಕೂಡತಿ ।
ರಮಣೀಯೇ ವನೋದ್ದೇಶೇ ಪುಷ್ಟಿಸಂಸ್ತರಸಂಕಟೇ ॥ ೬
ಮಾತಂಗಯೂಧಾನುಸೃತಂ ಪಕ್ಷಿಸಂಘಾನುನಾದಿತಮ್ ।
ಚತ್ರಕೂಟಮಿಮಂ ಪಶ್ಚಿ ಪ್ರವೃದ್ಧಶಿಖರಂ ಗಿರಿಮ್ ॥ ೬೦
ಸಮಭೂಮಿತಲೇ ರಮ್ಯೇ ದುಮೈಬಿಕಹುಭಿರಾವೃತೇ ।
ಪುಣ್ಯೇ ರಂಸ್ಯಾಮಹೇ ತಾತ ಚತ್ರಕೂಟಸ್ಯ ಕಾನನೇ ॥ ೬೧
ತತಸ್ಯಾ ಪಾದಚಾರೇಣ ಗಢ್ಯಂತಾ ಸಹ ಸೀತಯಾ ।
ಕಮ್ಯಮಾಸೇದುತುಃ ಶೈಲಂ ಚತ್ರಕೂಟಂ ಮನೋರಮಮ್ ॥ ೬೨
ತಂ ತು ಪರ್ವತಮಾಧ್ಯ ನಾನಾಪಕ್ಷಗಳಾಯುತಮ್ ।
ಬಹುಮೂಲಫಲಂ ರಮ್ಯಂ ಸಂಪನ್ಜಂ ಸರಸೋದಕಮ್ ॥ ೬೩
ಮನೋಜ್ಞೋಯಂ ಗಿರಿಃ ಸೌಮ್ಯ ನಾನಾದುಮಲತಾಯುತಃ ।
ಬಹುಮೂಲಫಲೇ ರಮ್ಯಃ ಸ್ವಾಜೀವಃ ಪೃತಿಭಾತಿ ಮೇ ॥ ೬೪

ಒಂದೊಂದರಲ್ಲಿ ಒಂದು ದೋಣಾದಮ್ಮೆ * ಜೀನುತ್ಪವ್ಯ ಇರಬಹುದು! (ಲ). ದಾತ್ಯಾಹಪಕ್ಷಿ ಕೂಗಿದರೆ ಪ್ರತ್ಯತ್ತರಕೊಡುವಂತೆ ನವಿಲು ಕೇಕೆಹಾಕುತ್ತಿದೆ. ರಾಶಿರಾಶಿಯಾಗಿ ಉದುರಿದ ಹೂಗಳಿಂದ ರಮಣೀಯವಾದ ವನ ಪ್ರದೇಶದಲ್ಲಿ ಇವು ತಿರುಗಾಡುವುದನ್ನು ನೋಡು (ಲ್). ಉನ್ನತವಾದ ಶಿವಿರದಿಂದ ವಿರಾಜಿಸುವ ಈ ಪರ್ವತವೇ ಚಿತ್ರಕೂಟ. ಅನೆಗಳು ಹಿಂಡಾಗಿ ಸಂಚರಿಸುವುದನ್ನೂ ಹಕ್ಕಿಗಳು ಗುಂಪಾಗಿ ಕೊಗುವುದನ್ನೂ ಗಮನಿಸು. ಈ ಚಿತ್ರಕೂಟ ಪರ್ವತದ ಅರಣ್ಯವು ಸಮಭೂಮಿಯಾಗಿದೆ. ವೃಕ್ಷಗಳಿಂದ ತುಂಬಿ ಮನೋಹರವಾಗಿದೆ. ಲಕ್ಷ್ಮಿಣಿ, ಈ ಪ್ರಣಾರಣ್ಯರಲ್ಲಿ ನಾವು ಸಂತೋಷದಿಂದಿರ ಬಹುದು” ಎಂದನು (೬೦-೬೧). ಹೀಗೆ ಮಾತನಾಡುತ್ತ ಸೀತೆಯಾಡನೆ ಕಾಲ್ಯಾದಿಗೆಯಿಂದ ಹೋಗುತ್ತಿದ್ದ ರಾಮಲಕ್ಷ್ಮಿಣಿಯ ರಮ್ಯವಾದ ಚಿತ್ರಕೂಟ ಗಿರಿಯನ್ನು ಸೇರಿದರು. ಆ ಗಿರಿಯಲ್ಲಿ ಹಕ್ಕಿಗಳ ಹಿಂಡು ನಲಿಯುತ್ತಿತ್ತು. ಘಲಮೂಲಗಳು ಯಥೋಚ್ಚವಾಗಿದ್ದವು. ಸಿಹಿನೀರು ಪುಷ್ಟಿಳಂಬಾಗಿ ದೋರಿಯುತ್ತಿತ್ತು (೬೨-೬೩). ಆಗ ಶ್ರೀರಾವುನು “ಲಕ್ಷ್ಮಿಣಿ, ಈ ಬೆಟ್ಟ

* ದೋಣಿ=ಉ ಅಥವ; ಸುಮಾರು ೨೫ ಪೊಂದು.

ಮುನಯಶ್ಚ ಮಹಾತ್ಮಾನೋ ವಸಂತಸ್ಯಿನ್ ಶಿಲೋಭ್ಯಯೇ ।

ಅಯಂ ವಾಸೋ ಭವೇತ್ವಾವದತ್ತ, ಸೌಮ್ಯ ರಮೇಶುಹಿ ॥ ೧೫

ಇತಿ ಸೀತಾ ಚ ರಾಮಶ್ಚ ಲಕ್ಷ್ಮಣಶ್ಚ ಕೃತಾಂಚಲಿಃ ।

ಅಭಿಗಮ್ಯಾಶ್ರಮಂ ಸರ್ವೇ ವಾಲ್ಯೇಕಿಮಭಿವಾದಯನ್ ॥ ೧೬

ತಾನ್ ಮಹಣಿಃ ಪರಮುದಿತಃ ಪೂಜಯಾಮಾಸ ಧರ್ಮವಿತ್ ।

ಆಸ್ಯತಾಮಿತಿ ಚೋವಾಚ ಸ್ವಾಗತಂ ತು ನಿವೇದ್ಯ ಚ ॥ ೧೭

ತತೋರ್ಬುಂಬಿನ್ಯಾಹಾಬಾಹುಲ್ಯಕ್ಷ್ಮಣಂ ಲಕ್ಷ್ಮಣಾಗ್ರಜಃ ।

ಸಂನಿವೇದ್ಯ, ಯಥಾನ್ಯಾಯಮಾತ್ಮಾನಮೃಷಯೇ ಪ್ರಭುಃ ॥ ೧೮

ಲಕ್ಷ್ಮಣನಯ ದಾರೋಣಿ ದೃಥಾನಿ ಚ ಪರಾಣಿ ಚ ।

ಕುರುಪ್ರಾವಸಭಂ ಸೌಮ್ಯ ವಾಸೀ ಮೇರಭರತಂ ಮನಃ ॥ ೧೯

ತಸ್ಯ ತದ್ವಚನಂ ಶುತ್ತಾ ಸೌಮಿತ್ರವಿಧಾನ ದುಮಾನ್ ।

ಆಜಹಾರ ತತ್ತ್ವಕ್ರೀ ಪರಾಶಾಲಾಮರಿಂದಮಃ ॥ ೨೦

ಸುಂದರವಾಗಿದೆ. ಮರಬಳಿಗಳು ತುಂಬಿವೆ. ಘಲಮೂಲಗಳು ಹೇರಳವಾಗಿವೆ. ಇಲ್ಲಿ ನಾವು ಸುಖವಾಗಿ ಜೀವಿಸಬಹುದೆಂದು ತೋರುತ್ತೇಡೆ. ಮಹಾತ್ಮರಾದ ತಪಸ್ಸಿಗಳು ಇಲ್ಲಿ ವಾಸವಾಗಿದ್ದಾರೆ. ವತ್ತ, ಇದು ವಾಸಯೋಗ್ಯವಾದ ಸ್ಥಳ. ಇಲ್ಲಿ “ಇರೋಣ” ಎಂದು ನುಡಿದನು (೧೪-೧೫). ಅನಂತರ ಸೀತಾರಾಮಲಕ್ಷ್ಮಣರು ಅಲ್ಲಿದ್ದ ವಾಲ್ಯೇಕಿಮುನಿಗಳ ಆಶ್ರಮಕ್ಕೆ ಹೋಗಿ ಆ ವುನಿಗಳಿಗೆ ಅಭಿವಾದನೆ ವಾಡಿದರು. ಆಗ ಧರ್ಮಾಂಜ್ಲರಾದ ವಾಲ್ಯೇಕಿಮಹಣಿಗಳು ಸಂತೋಷದಿಂದ ಅವರನ್ನು ಸಾಗ್ರಹಿಸಿ, ಹುಳುತುಕೊಳ್ಳಲುವಂತೆ ತಿಳಿಸಿ ಸತ್ಯರಿಸಿದರು (೧೯-೨೧). ಅನಂತರ ಶ್ರೀರಾಮನು ಆ ಮಹಿಳಿಗಳಿಗೆ ಕ್ರಮವಾಗಿ ತನ್ನ ವೃತ್ತಾಂತವನ್ನರುಹಿ, ಲಕ್ಷ್ಮಣನನ್ನು ಹರಿತು “ಲಕ್ಷ್ಮಣ, ಇಲ್ಲಿ ವಾಸಮಾಡಲು ನನ್ನ ಮನಸ್ಸು ಒಟ್ಟಿತು. ಗಟ್ಟಿಯಾದ ಒಳ್ಳೆಯ ಮರದ ದಿಮ್ಮಿಗಳನ್ನು ತಂದು ಒಂದು ಗುಡಿಸಲನ್ನು ನಿರ್ಮಿಸು” ಎಂದು ಹೇಳಿದನು (೨೮-೨೯). ಆ ಮಾತನ್ನು ಕೇಳಿ ಏರನಾದ ಸುಮಿತ್ರಾ ತನಯನು ಅನೇಕ ಬಗೆಯ ಮರದ ತುಂಡುಗಳನ್ನು ತಂದು ಒಂದು ಪರಾ

ತಾಂ ನಿಷ್ಪತ್ತಾಂ ಬದ್ಧಕಟಾಂ ದೃಷ್ಟಾಷ ರಾಮಃ ಸುದರ್ಶನಾಮ್ |
ಶುಶ್ರೂಷಮಾಣಮೇಕಾಗ್ರಮಿದಂ ವಚನಮಬ್ರಹೀತ್ | | ೨೮
ಇಂದೀಯಂ ಮಾಂಸಮಾಹತ್ಯ ಶಾಲಾಂ ಯಕ್ಷಾ ಪುಹೇ ವಯಮ್ |
ಕರ್ತವ್ಯಂ ವಾಸ್ತು ಶಮನಂ ಸೌಮಿತ್ರೇ ಚರಜೀವಿಭಿಃ | | ೨೯
ಮೃಗಂ ಹತ್ಯಾನಯ ಕ್ಷಿಪ್ರಂ ಲಕ್ಷ್ಯ ಕ್ಷೇತ ಶುಭೇಕ್ಷಣಾ |
ಕರ್ತವ್ಯಃ ಶಾಸ್ತ್ರದ್ವಷ್ಟೋ ಹಿ ವಿಧಿಧರ್ಮಮನಸ್ಸರ | | ೩೦
ಭಾರತವಚನಮಾಜ್ಞಾಯ ಲಕ್ಷ್ಯಾಣಾಃ ಪರೇರಹಾ |
ಚಕಾರ ಸ ಯಥೋಕ್ತಂ ಚ ತಂ ರಾಮಃ ಪುನರಬ್ರಹೀತ್ | | ೩೧
ಇಂದೀಯಂ ಶ್ರಪಯಸ್ಸೈತಬ್ಧಿಲಾಂ ಯಕ್ಷಾ ಪುಹೇ ವಯಮ್ |
ತ್ವರ ಸೌಮ್ಯ ಮುಹೂರೋಯಂ ಧುವಶ್ವದಿವಸೋಪಯಮ್ | | ೩೨
ಸ ಲಕ್ಷ್ಯಾಣಾಃ ಕೃಷ್ಣಮೃಗಂ ಹತ್ಯಾ ಮೇಧ್ಯಂ ಪ್ರತಾಪವಾನ್ |
ಆಧ ಚಕ್ಷೇತ ಸೌಮಿತ್ರಿಃ ಸಮಿದ್ಯೇ ಜಾತವೇದಸಿ | | ೩೩

ಶಾಲೀಯನ್ನ ಕಟ್ಟಿದನು. ಆ ಪರ್ಣಶಾಲೀಯು ಗಟ್ಟಿಮುಂಚ್ಯಾಗಿಯೂ ಸುಂದರವಾಗಿಯೂ ಇತ್ತು. (ಗೋಡೆಗಳಂತೆ) ತಡಿಕೆಗಳನ್ನ ಕಟ್ಟಿದ್ದಿರಿಂದ ಸುತ್ತಲೂ ಮರೀಯಾಗಿತ್ತು (೨೧೦-೨೧). ಶ್ರೀರಾಮನು ಅದನ್ನ ನೋಡಿ, ಒಂದೇ ಮನಸ್ಸಿನಿಂದ ಶುಶ್ರೂಷೆ ಮಾಡುತ್ತಿದ್ದ ಲಕ್ಷ್ಯಾಣನನ್ನ ಕುರಿತು “ವಶ್, ಜಿಂಕೆಯ ಮಾಂಸವನ್ನ ತಂದು ಈ ಪರ್ಣಶಾಲೀಗೆ ಬಲಿಕರ್ಮವನ್ನ ನೆರವೇರಿಸೋಣ. ಅಯುಷ್ಯಾಮರಾದವರು ವಾಸ್ತುಶಾಂತಿಯನ್ನ ಮಾಡಬೇಕು. ಆದ್ದರಿಂದ ಒಂದು ಜಿಂಕೆಯನ್ನ ಸಂಹರಿಸಿ ತೆಗೆದುಕೊಂಡು ಬಾ. ಶಾಸ್ತ್ರವಿಹಿತವಾದ ಕರ್ಮವನ್ನ ಮಾಡಲೇಬೇಕಲ್ಲವೇ? ಧರ್ಮಶಾಸ್ತ್ರವನ್ನ ಗಮನಿಸು” ಎಂದನು (೨೨-೨೩). ಅಣ್ಣನ ಮಾತಿನಂತೆ ಹೋಗಿ ಲಕ್ಷ್ಯಾಣನು ಕೃಷ್ಣಮೃಗವನ್ನ ತರಲು ಶ್ರೀರಾಮನು “ವಶ್, ಇದನ್ನ ಬೇಯಿಸು. ಪರ್ಣಶಾಲಾಧಿ ದೇವತೆಗಳನ್ನ ಪೂಜಿಸೋಣ. ಈ ದಿನ ಗೃಹಪ್ರವೇಶಕ್ಕೆ ಉತ್ತಮವಾಗಿದೆ. ಧ್ರುವ ಎಂಬ ಈ ಮುಹೂರ್ತವೂ ಚೆನ್ನಾಗಿದೆ, ತ್ವರ ಮಾಡು” ಎಂದನು (೨೪-೨೫). ಆಗ ಲಕ್ಷ್ಯಾಣನು ಪರಿತವಾದ ಆ ಕೃಷ್ಣಮೃಗವನ್ನ ಕೊಂಡು, ಜ್ಞಾಲಿಸುವ ಅಗ್ನಿಯಲ್ಲಿ ಹಾಕಿ ಬೇಯಿಸಿದನು.

ತಂ ತು ಪಕ್ಷಂ ಸಮಾಜಾಧ್ಯಯ ನಿಷ್ಪತ್ತಂ ಲಿನ್ನಶೋಣಿತಮ್ |
 ಲಕ್ಷ್ಮಣಾ: ಪುರುಷವ್ಯಾಘ್ರಮಥ ರಾಘವಮಬ್ರಹೀತ್ | ೨೨
 ಅಯಂ ಕೃಷ್ಣಃ ಸಮಾಪ್ತಾಂಗಃ ಶೃತಃ ಕೃಷ್ಣಮೃಗೋ ಯಥಾ |
 ದೇವತಾಂ ದೇವಸಂಕಾಶ ಯಜಸ್ಸ ಕುಶಲೋಹಸಿ | ೨೩
 ರಾಮಃ ಸ್ವಾತ್ಮಾ ತು ನಿಯತೋ ಗುಣವಾನ್ ಜಪ್ಯಕೋವಿದಃ |
 ಸಂಗರೇಶಾಕರೋತ್ಸವಾನ್ ಮಂತ್ರಾನ್ ಸತ್ಯಾವಾನಿಕಾನ್ | ೨೪
 ಇಪ್ಪಾಷ ದೇವಗಳಾನ್ ಸವಾನ್ ವಿವೇಶ ಸದನಂ ಶುಚಃ |
 ಬಖೂವ ಚ ಮನೋಹಾದೋ ರಾಮಸ್ಯಾಮಿತತೇಜಸಃ | ೨೫
 ವೈಶ್ವದೇವಬಲಂ ಕೃತ್ಯಾ ರೋದ್ರಂ ವೈಶ್ವಾಮೇವ ಚ |
 ವಾಸುಶಂತಮನೀಯಾನಿ ಮಂಗಲಾನಿ ಹೃವತ್ಸಯನ್ | ೨೬
 ಜಪಂ ಚ ನ್ಯಾಯತಃ ಕೃತ್ಯಾ ಸ್ವಾತ್ಮಾ ನದ್ವಾಂ ಯಥಾವಿಧಿ |
 ಪಾಪಸಂಶಮನಂ ರಾಮಶ್ರಾರ ಬಲಿಮುತ್ತಮುಮ್ | ೨೭

ರಕ್ತವನ್ನ ಶೋಷಿಸಿ ಮಾಂಸವು ಚೆನ್ನಾಗಿ ಬೆಂದ ಮೇಲೆ ಲಕ್ಷ್ಮಣನು ಶ್ರೀರಾಮನನ್ನ ಕರೆದು, “ಅಣ್ಣಾ, ಸವಾಂಗಗಳಿಂದಲೂ ಯುಕ್ತವಾದ ಈ ಜಿಂಕೆಯನ್ನ ಯಥಾವಿಧಿಯಾಗಿ ಪಕ್ಷ ಮಾಡಿದ್ದೇನೆ. ದೇವತೋದ್ದೇಶವಾಗಿ ಇದನ್ನ ಅರ್ಪಿಸು. ಆದರ ವಿಧಾನವನ್ನ ನೀನು ಚೆನ್ನಾಗಿ ಬಲ್ಲೆ” ಎಂದು ಹೇಳಿದನು (೨೬-೨೭). ಆಗ ಮಂತ್ರಜ್ಞಾದ ಶ್ರೀರಾಮನು ಸ್ವಾನಮಾಡಿ ಶುದ್ಧಾಗಿ ವಾಸುಶಾಂತಿಮಂತ್ರಗಳನ್ನ ಪರಿಸುತ್ತ ಅಲ್ಲಿ ಮಾಡಬೇಕಾದ ವಿಧಾನಗಳೆಲ್ಲವನ್ನೂ ಸಂಕ್ಷೇಪವಾಗಿ ನೇರವೇರಿಸಿದನು (೨೮). ವಾಸುದೇವತೆಗಳೆಲ್ಲವನ್ನೂ ಪೂಜಿಸಿ ಶುಚಿಭೂತನಾಗಿ ಪಣಶಾಲೆಯನ್ನು ಪ್ರವೇಶಿಸಿದ್ದು. ಆಗ ಮಹಾತೇಜಸ್ಸಿಯಾದ ಶ್ರೀರಾಮನ ಚಿತ್ರು ಪ್ರಸನ್ನವಾಯಿತು (೨೯). ಅವನು ನದಿಯಲ್ಲಿ ವಿಧಿವತ್ತಾಗಿ ಪುನಃ ಸ್ವಾನ ಮಾಡಿ ವೈಶ್ವದೇವ ಬಲಿಹರಣಗಳನ್ನು ಮಾಡಿ, ರುದ್ರದೇವತಾಕವೂ ವಿಷ್ಣುದೇವತಾಕವೂ ಆದ ಬಲಿಗಳನ್ನರ್ಪಿಸಿ ವಾಸು ಹೀಡಿಗಳನ್ನು ಪರಿಹರಿಸುವ ಮಂಗಲಸೂಕ್ತಗಳನ್ನು ಪರಿಸಿ ವೆಂತುವನ್ನು ಜಪಿಸಿ ಕೂರ ದೇವತೆಗಳನ್ನು ಶಾಂತಿಗೊಳಿಸುವ ಕಾರ್ಯವನ್ನು ಪೂರ್ವೀಸಿದನು (೨೯-೩೦).

ವೇದಿಸ್ಥಲವಿಧಾನಾನಿ ಚೈತ್ಯಾನ್ಯಾಯತನಾನಿ ಚ ।

ಆಶಮಾನುರೂಪಾಣಿ ಸಾಫಪಯಾಮಾಸ ರಾಘವ: || ೩೩

ಮನಸ್ಯಮಾರ್ತೀಃ ಘಲೀಮೂರ್ತಿಃ ಹಕ್ಕಿಮಾರ್ಂಸೈರ್ಯಾಧಾವಿಧಿ ।

ಅದಿಜರ್ಪೈಶ್ಚ ವೇದೋಕ್ತೇದಭ್ರೀಶ್ಚ ಸಸಮಿತುಶ್ರೀಃ || ೩೪

ತೊ ತರ್ವಯಿತ್ಯಾ ಭೂತಾನಿ ರಾಘವೌ ಸಹ ಸಿತಯಾ ।

ತದಾ ವಿವಿಶುಃ ಶಾಲಾಂ ಸುಶುಭಾಂ ಶುಭಲಕ್ಷಣೌ || ೩೫

ತಾಂ ವೃಕ್ಷಪರ್ಣಾಂಭ್ರದನಾಂ ಮನೋಜಾಂ

ಯಥಾಪದೇಶಂ ಸುಕ್ತಾಂ ವಿವಾತಾವ್ ।

ವಾಸಾಯ ಸರ್ವೇ ವಿವಿಶುಃ ಸಮೇತಾಃ

ಸಭಾಂ ಯಥಾ ದೇವಗಣಾಃ ಸುಧಮ್ಯಾಮ್ || ೩೬

ಅನೇಕನಾನಾಮೃಗಪಕ್ಷಿಸಂಕುಲೀ

ಎಚೆತಪತ್ರಸ್ತಬಕೈದ್ಯಮೃಯುತ್ತೇ ।

ರಾಘವನು ತನ್ನ ಆಶಮಕ್ಕೆ ಅನುರೂಪವಾಗಿ (ಎಂಟು ದಿಕ್ಕುಗಳಲ್ಲಿಯೂ) ಒಲಿಹರಣವೇದಿಕೆಗಳನ್ನೂ ಗಣಪತಿಸ್ಥಾನವನ್ನೂ ವಿಷ್ಣು ಮೊದಲಾದ ದೇವತಾಸ್ಥಳಗಳನ್ನೂ ಗೊತ್ತು ಮಾಡಿದನು (೩೩). ಹೀಗೆ ರಾಮಲಕ್ಷ್ಮಣರು ವನಪ್ರಸ್ಥಗಳಿಂದಲೂ ಹಣ್ಣು ಹಂಪಲುಗಳಿಂದಲೂ ಪಕ್ಷ ಮಾಡಿದ ವೂಂಸದಿಂದಲೂ ಜಲ ದಭರ ಸಮಿತ್ಯಗಳಿಂದಲೂ ವಿಧ್ಯತ್ತ ಮಂತ್ರಪೂರ್ವಕವಾಗಿ ವಾಸ್ತುಶಾಂತಿ ವಿಧಿಯನ್ನು ನೆರವೇರಿಸಿ ಮಂಗಳಕರರಾದ ಆಶಮವನ್ನು ಸಿತಯೋಡನೆ ಪ್ರವೇಶಿಸಿದರು (೩೪-೩೫). ಅದನ್ನು ಮರದ ಎಲೆಗಳಿಂದ ಹೊದಿಸಲಾಗಿತ್ತು. ಶಾಸ್ತ್ರೀಯ ವಿಧಾನದಿಂದ ಅಡಿಗೆ ಮನ ಮೊದಲಾದವ ಯಾವ ಸ್ಥಾನದಲ್ಲಿರಬೇಕೋ ಅಲ್ಲಿ ನಿರ್ಮಿಸಲಾಗಿತ್ತು. ಗಾಳಿಯು ನುಗ್ದಂತೆ ತಡಿಕೆಗಳಿಂದ ಮರೆ ಮಾಡಲಾಗಿತ್ತು. ದೇವತೆಗಳು ಸುಧಮ್ಯವೆಂಬ ದೇವಸಭೀಯನ್ನು ಪ್ರವೇಶಿಸುವಂತೆ ಸಿತಾರಾಮಲಕ್ಷ್ಮಣರು ರಮಣೀಯವಾದ ಆ ಪರಾಶಾಲೆಯನ್ನು ಪ್ರವೇಶಿಸಿದರು (೩೬). ಆ ಚಿತ್ರಕೂಟವನವು ನಾನಾ ಬಗೆಯ ವೃಗಪಕ್ಷಿಗಳಿಂದಲೂ ಬಣ್ಣ ಬಣ್ಣದ ಪ್ರಪಂಚಗಳಿರುವ ಮರಗಳಿಂದಲೂ ಮನೋಜಾವಾಗಿ ಕಂಗೋಳಿಸುತ್ತಿತ್ತು.

ಮನೋತ್ತಮೇ ವ್ಯಾಲಮೃಗಾನುನಾದಿತೇ

ತದಾ ವಿಜಹು: ಸುಸುಖಿಂ ಜಿತೇಂದ್ರಿಯಾ: ||

೫.೨

ಸುರಮೃಮಾಸಾದ್ಯ ತು ಚಿತ್ರಕೂಟಂ

ನದಿಂ ಚ ತಾಂ ಮಾಲ್ಯವತೀಂ ಸುತೀಧಾರ್ಮ |

ನನಂದ ರಾಮೋ ಮೃಗಪಕ್ಷಿಜುಷ್ವಾಂ

ಜಹೌ ಚ ದುಃಖಿಂ ಪುರವಿಪ್ರವಾಸಾತ್ ||

೫.೩

ಇತಿ ಶ್ರೀಮದ್ಭಾರತೀಯಾಖ್ಯಾ ಅಯೋಧ್ಯಾಕಾಂಡೇ ಪಣ್ಣಪಂಚಾಶಃ ಸಗ್ರಹ:

ಶಿಳಿಂಧಿಂ ಶಿಳಿಂಧಿ

ಹಾಡುಮೃಗಳ ಕೊನು ಪ್ರತಿಧ್ವನಿಸುತ್ತಿತ್ತು. ಅಂಥ ಅರಣ್ಯದಲ್ಲಿ ಜಿತೇಂದ್ರಿಯರಾದ ಆ ಮೂರೂರೂ ಸುಖಿವಾಗಿ ಸಂಚರಿಸುತ್ತಿದ್ದರು (೫.೨). ರಮ್ಯವಾದ ಆ ಚಿತ್ರಕೂಟ ಪರ್ವತವನ್ನೂ ಅಲ್ಲಿ ಹರಿಯುತ್ತಿದ್ದ ಜಲಸಮೃದ್ಧವಾದ ಮಾಲ್ಯವತೀನದಿಯನ್ನೂ ಮೃಗಪಕ್ಷಿಗಳ ಹಿಂಡನ್ನೂ ಹಂಡು ಶ್ರೀರಾಮನು ಆನಂದಪೂರ್ಣನು. ಅಯೋಧ್ಯೆಯನ್ನು ಬಿಟ್ಟಬಂದ ದುಃಖವು ಸುಳಿಯಲ್ಲ (೫.೩).

ಇಲ್ಲಿಗೆ ಶ್ರೀಮದ್ಭಾರತೀಯಾಖ್ಯಾ ಅಯೋಧ್ಯಾಕಾಂಡದಲ್ಲಿ ಐವತ್ತೂರನೆಯ ಸಗ್ರಹ

ಶಿಳಿಂಧಿಂ ಶಿಳಿ

ದೇವರ್ಥಿಪತ್ರವಾಕ್ಯಾಮನಸ್ಕೋರ್ಸಿ ತಥಾತ್ಮನಃ

ಪ್ರಾಟಿ ೫೩

ಮನುಷ್ಯನು ಜನಿಸುವಾಗಲೇ ಮೂರು ಮಣಿಗಳನ್ನು ಕಟ್ಟಿಕೊಂಡು ಬಂದಿರುತ್ತಾನೆಂದೂ ಅವುಗಳನ್ನು ಅವಶ್ಯವಾಗಿ ತೀರಿಸಬೇಕೆಂದೂ ಶ್ರುತಿಸ್ತೂ ತಿಸಿದ್ದವಾಗಿದೆ. ‘ಜಾಯಮಾನೋ ವೈ ಬ್ರಹ್ಮಣಾಸ್ತಿಭಿಃ ಮಣ್ಯಃ ಮಣಿವಾನ್ ಜಾಯತೇ ಯಜ್ಞನ ದೇವೇಭ್ಯಃ ಪ್ರಜಯಾ ಪಿತೃಭ್ಯಃ ಸ್ವಾಧ್ಯಾಯೇನ ಮಣಿಭ್ಯಃ’ ಎಂದು ಶ್ರುತಿಯು ಹೇಳುತ್ತದೆ. ಮನಸ್ಸುತ್ತಿಯಲ್ಲಿ ಮಣಾನಿ ತೀರ್ಣಾಪಾಕೃತ್ಯ ಮನೋ ಮೋಕ್ಷೇ ನಿವೇಶಯೇತಾ ಅನಪಾಕೃತ್ಯ ಮೋಕ್ಷಂ ತು ಸೇವಮಾನೋ ವ್ರಜತ್ತಧಃ ॥

ಉ. ೫ - ಶ್ಲೋ. ೫೫

ಎಂದು ಹೇಳಿದೆ. ಹೀಗೆ ಮೂರು ಮಣಿಗಳು ಮಾತ್ರ ಪ್ರಸಿದ್ಧವಾಗಿರುವಾಗ ಇಲ್ಲಿ ಪಿದು ಮಣಿಗಳನ್ನು ಹೇಳಿದ್ದು ಹೇಗೆ ಎಂಬ ಶಂಕೆಯಾಗುವುದು. ಇದಕ್ಕೆ ಸಮಾಧಾನವೇನೆನದರೆ, ಮೇಲೆ ಹೇಳಿದ ಮೂರು ಮಣಿಗಳು ಬ್ರಹ್ಮಣಾಮಣ ಮತ್ತು ಆತ್ಮಮಣಿಗೆ ಉಪಲಭ್ಯಾಂ. ಮೂರೇ ಮಣಿಗಳಿಂದು ನಿಯಮವನ್ನೇನೂ ಮಾಡಬೇಕಾಗಿಲ್ಲ. ಅಥವಾ ಮಣಿಮಣಿದಲ್ಲಿ ಬ್ರಹ್ಮಣಾಮಣವನ್ನೂ ದೇವಮಣಿದಲ್ಲಿ ಆತ್ಮಮಣಿವನ್ನೂ ಅಂತರ್ಭಾವ ಮಾಡಿ ಮೂರು ಮಣಿಗಳನ್ನು ಹೇಳಿದ್ದಾರೆಂದು ತಿಳಿಯಬೇಕು.

ಗ. ದೇವಮಣಿ:- ಸುವ್ಯಾಸಿ, ಸುಭಿಕ್ಷ, ಗಾಢ, ಬಿಸಿಲು ಮೊದಲಾದವು ದೇವತೆಗಳಿಂದ ಆಗಿರುವ ಉಪಕಾರ. ಯಜ್ಞಗಳಿಂದಲೂ ದೇವತಾಚರ್ಚನೆಗಳಿಂದಲೂ ಇದನ್ನು ತೀರಿಸಬೇಕು.

ಇ. ಮಣಿಮಣಿ:- ವೇದವನ್ನು ಅಧ್ಯಯನ ಪರಂಪರೆಯಿಂದ ಉಳಿಸಿ ಮಹಾಗ್ರಂಥಗಳನ್ನು ರಚಿಸಿ ಜ್ಞಾನಪ್ರಸಾರವನ್ನು ಮಣಿಗಳು ಮಾಡಿದ್ದಾರೆ. ಇವುಗಳನ್ನು ಅಭ್ಯಾಸ ಮಾಡಿ ಶಿಷ್ಯರಿಗೆ ಬೋಧಿಸುತ್ತ ಈ ಪರಂಪರೆಯನ್ನು ಉಳಿಸುವುದರಿಂದ ಮಣಿಗಳ ಉಪಕಾರವನ್ನು ತೀರಿಸಬೇಕು.

ಈ. ಹಿತ್ಯಮಣಿ:- ಹಿತ್ಯಗಳು ಪ್ರಾಣಸಾಧನವಾದ ಈ ಶರೀರವನ್ನು ಕೊಟ್ಟು ಪ್ರೋಟೋ ಕುಲಸಂಪ್ರದಾಯವನ್ನೂ ಕುಲವಿದ್ವಯನ್ನೂ ಉಳಿಸಲು ಸಹಾಯ ಮಾಡಿದ್ದಾರೆ. ಉತ್ತಮವಾದ ಸಂತಾನವನ್ನು ಪಡೆದು ಪ್ರೋಟೋ ಮತ್ತದ ಹೀಳಿಗೆಯನ್ನು ರಕ್ತಿಸುವುದರಿಂದ

ಪಿತ್ಯಮಣವನ್ನು ತೀರಿಸಬೇಕು.

೫. ಬ್ರಹ್ಮಣಾಮಣಿ:- ಶಾಸ್ತ್ರಮಾರ್ಯಾದೆಯನ್ನು ತಿಳಿದು ಚೈಲ ಉಪನಿಷತ್ತನಾದಿ ಸಂಸ್ಕಾರಗಳನ್ನು ಮಾಡಿಸುವುದರಿಂದಲೂ, ಲೋಕಲ್ಯಾಫಾರ್ಥವಾಗಿ ಯಜ್ಞಾದಿಗಳನ್ನು ನಡೆಸುವುದರಿಂದಲೂ, ದರ್ಮಾಮಾರ್ಗವನ್ನು ಬೋಧಿಸಿ ಜ್ಞಾನ ಪ್ರಸಾರವನ್ನು ಮಾಡುವುದರಿಂದಲೂ, ರಾಜ್ಯನಿರ್ವಾಹಕರು ಧರ್ಮಾಮಾರ್ಗದಿಂದ ಪ್ರಜಾರಕ್ಷಣೆ ಮಾಡುವಂತೆ ಸೂಚನೆಯನ್ನು ಕೊಡುವುದರಿಂದಲೂ ಬ್ರಹ್ಮಣವರ್ಗದಿಂದ ಜನರಿಗೆ ಉಪಕಾರವಾಗುತ್ತದೆ. ದಾನ ಮಾನಗಳಿಂದ ಈ ಉಪಕಾರವನ್ನು ತೀರಿಸಬೇಕು.

೬. ಆತ್ಮಮಣಿ:- ಆತ್ಮನೆಂದರೆ ಶರೀರೇಂದ್ರಿಯಗಳಿಂದ ವಿಶಿಷ್ಟನಾದ ಜೀವ. ಶರೀರಪೂ ಇಂದ್ರಿಯಗಳೂ ಜೀವನ ಉನ್ನತಿಗೆ ಸಾಧನವಾಗಿವೆ. ಶರೀರಮಾಡ್ಯಂ ಖಲು ಧರ್ಮಸಾಧನಮ್' ಇಂದ್ರಿಯಗಳಲ್ಲಿಪೂ ಜ್ಞಾನಾರ್ಜನಗೂ ಪೃಣಿಕರ್ಮಗಳಿಗೂ ಸಾಧನವಾಗಿವೆ. ಅರೋಗ್ಯವನ್ನು ಕಾಪಾಡಿಕೊಂಡು ಭೋಗವಸ್ತುಗಳಿಂದ ಶರೀರೇಂದ್ರಿಯಗಳನ್ನೂ ಜೀವಾತ್ಮನನ್ನೂ ತ್ಯಾಪದಿಸುವುದರಿಂದ - ಸುಖಪಡುವುದರಿಂದ ಆತ್ಮಮಣಿವು ತೀರುತ್ತದೆ.

ಸುಖಪಡುವುದು ತಪ್ಪಲ್ಲ. ಅದು ಆವಶ್ಯಕಪೂ ಹೌದು ಎಂಬುದು ಇದರಿಂದ ಸ್ವಷ್ಟವಾಗುತ್ತದೆ. ಆದರೆ ದುರ್ಮಾರ್ಗದಿಂದ ಸುಖವನ್ನು ಬಯಸಬಾರದು. ‘ಅನಿಷಿದ್ಧಸುಖಿತ್ಯಾಗೀ ಪಶುರೇವ ನ ಸಂಶಯಃ’.

೭

ದಶ ಸತ್ಯ ಚ ವರ್ಣಾಣಿ ತವ ಜಾತಸ್ಯ ರಾಘವ

ಪುಟ ೧೨೫

ಶ್ರೀರಾಮನು ಘನಮಾಸಕ್ಕೆ ಹೊರಡುವಾಗ ಕೈಸಲ್ಯೇಯು ಅವನೊಡನೆ “ರಾಮ, ನೀನು ಹುಟ್ಟಿದ ಮೇಲೆ, ನನ್ನ ದುಃಖವು ಪರಿಹಾರವಾಡೀತೆಂದು ಹದಿನೇಳು ವರ್ಣಗಳಿಂದ ಹಾದಿದ್ದನು” ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಶ್ರೀರಾಮನಿಗೆ ಇಪ್ಪತ್ತೇಳು ವರ್ಣಗಳಾಗಿರಬೇಕಿಂದು ತಿಳಿದು ಬರುತ್ತದೆ. ಏಕೆಂದರೆ, ಬಾಲಕಾಂಡದಲ್ಲಿ ದಶರಥನು ವಿಶ್ವಾಮಿತ್ರರೊಂದಿಗೆ ‘ಉನನಹೋಡಶ ವಹೋರ್ ಮೇ ರಾಮೋ ರಾಜೀವಲೋಚನೆ’ ಎಂದು ಹೇಳಿ, ಆಗ ಶ್ರೀರಾಮನಿಗೆ ಹದಿನ್ಯೇದು ವರ್ಣಗಳಿಂದು ಸೂಚಿಸಿದ್ದಾನೆ. ಅನಂತರ ಸ್ವಲ್ಪದಿನಗಳಲ್ಲಿ ಸೀತಾವಿವಾಹವಾಯಿತು. ಸೀತೆಯು ಅಯೋಧ್ಯೆಯಲ್ಲಿ ಹನ್ನರಡು ವರ್ಣಗಳವರಿಗೆ ಶ್ರೀರಾಮನೊಡನೆ ಇದ್ದಂದೂ ಅನಂತರ

ವನಮಾಸವು ಪ್ರಾತ್ತಿಕಾಯಿತೆಂದೂ ಅರ್ಜ್ಯಹಂಡದ ನಲವತ್ತೇಳನೆಯ ಸಾರ್ಥಕದಲ್ಲಿ ರಾಮು ಸಂನ್ಯಾಸಿಯೊಡನ ಹೇಳುವುದರಿಂದ ಗೊತ್ತಾಗುತ್ತದೆ. ಹೀಗಿರುವಾಗ ಹದಿನೇಳು ವರ್ಷಗಳೆಂಬ ಕೈಸಲ್ಯೆಯ ಮಾತು ಹೇಗೆ ಸಂಗತವಾಗುತ್ತದೆಯೆಂದು ಶಂಕೆಯಾಗಬಹುದು. ಇದಕ್ಕೆ ಸಮಾಧಾನವೇನಂದರೆ,

೧. ಜಾತಸ್ಯ=ಉಪನಯನವಾದ ಮೇಲೆ ಎಂದರ್ಥ. ಕೃತ್ಯಿಯನಿಗೆ ‘ಏಕಾದಶೀ ವा ರಜನ್ಯಮ್’ ಎಂಬ ಶಾಸ್ತ್ರದಂತೆ ಗ್ರಂಥಕಾದರೂವರ್ಷದಲ್ಲಿ ಉಪನಯನ. ಎಂದರೆ ಹುಟ್ಟಿದ ಹತ್ತನೆಯ ವರ್ಷದಲ್ಲಿ ಉಪನಯನ. ದ್ವಿಜನಾದ ಕೃತ್ಯಿಯನಿಗೆ ಉಪನಯನವೇ ಮುಖ್ಯಜನ್ಯ. ಆದ್ದರಿಂದ ‘ನಿನ್ನ ಉಪನಯನವಾದ ಮೇಲೆ ಹದಿನೇಳು ವರ್ಷಗಳು’ ಎಂದು ಕೈಸಲ್ಯೆಯ ಅಭಿಪ್ರಾಯ. ಉಪನಯನದ ಹೊತ್ತಿಗೆ ರಾಮನು ಪ್ರಬುದ್ಧನಾಗಿರುತ್ತಾನೆ ಎಂಬ ಆಶಯವನ್ನಿಟ್ಟುಕೊಂಡು ‘ಆ ಸಮಯದಿಂದನಾನು ಆಸೆಯನ್ನಿಟ್ಟುಕೊಂಡಿದ್ದೆ’ ಎಂದು ಕೈಸಲ್ಯೆಯು ಹೇಳಿದ್ದಾರೆ.

೨. ‘ವಾಕ್ಯೇ ವಾಕ್ಯೇಕದೇಶಪ್ರಯೋಗಃ’ ಎಂಬ ಒಂದು ನ್ಯಾಯವಿದೆ. ಪೂರ್ವವಾದ ಒಂದು ವಾಕ್ಯವನ್ನೊಂದಿಬ್ಬಿಸಿ ತಬ್ಬಿಸಿದ್ದೀರುತ್ತಾರೆ. ‘ನೀನು ಮನಗೆ ಹೋಗು’ ಎನ್ನಾಗ ‘ಹೋಗು’ ಎಂದಿಷ್ಟೇ ಹೇಳಬಹುದು. ‘ಭೀಮಸೇನ’ ಎನ್ನಾಗ ‘ಭೀಮ’ ಎಂದಿಷ್ಟೇ ಹೇಳಬಹುದು. ಹಾಗೆ ಪ್ರಕೃತದಲ್ಲಿ ‘ದ್ವಿರ್ಧಶ ಸಪ್ತಚ ವರ್ಷಾಣಣ’ ಎನ್ನಾವುದಕ್ಕೆ ಬದಲಾಗಿ ‘ದಶ ಸಪ್ತಚ ವರ್ಷಾಣಣ’ ಎನ್ನಾವುದಕ್ಕೆ ಬದಲಾಗಿ ‘ದಶ ಸಪ್ತಚ ವರ್ಷಾಣಣ’ ಎಂದು ಕೈಸಲ್ಯೆ ಹೇಳಿದ್ದಾರೆ. ದ್ವಿರ್ಧಶ ಎಂದರೆ ಇಪ್ಪತ್ತು. ದ್ವಿರ್ಧಶ+ಸಪ್ತ=ಇಪ್ಪತ್ತೇಳು. ದುಃಖಾರ್ಥಾದ ಕೈಸಲ್ಯೆಯು ಹೀಗೆ ಅಪೂರ್ವವಾಗಿ ಮಾತನಾಡುವುದು ಕಾವ್ಯದಲ್ಲಿ ಒಂದು ಗುಣ.

೩. ಮಕ್ಕಳಿಗೆ ಸ್ವಲ್ಪ ದೊಡ್ಡಪೂರುಧ ಮೇಲೆ ಅವರ ವಿಷಯದಲ್ಲಿ ಭವಿಷ್ಯದ ಆಸೆಯನ್ನು ಕಲ್ಪಿಸಿಕೊಳ್ಳುವುದು ತಂದೆತಾಯಿಗಳಿಗೆ ಸಹಜ. ಆದ್ದರಿಂದ ‘ಕಳಿದ ಎಂಟು ಹತ್ತು ವರ್ಷಗಳಿಂದ ನನ್ನ ದುಃಖ ಪರಿಹಾರ ವಾದಿತೆಂದು ಆಸೆಯನ್ನಿಟ್ಟುಕೊಂಡಿದ್ದನು’ ಎಂದು ಕೈಸಲ್ಯೆಯ ಅಭಿಪ್ರಾಯ. ‘ದಶ ಸಪ್ತಚ’ ಎಂಬುದಕ್ಕೆ ಇದೇ ತಾತ್ಪರ್ಯ. ಹದಿನೇಳು ಎಂಬ ಒಟ್ಟು ಸಂಖ್ಯೆ ವಿವಕ್ಷಿತವಲ್ಲ.

ಬಾಲಕಾಂಡದ ಅನುಭಂಧದಲ್ಲಿ ಇಂಗನೆಯ ಪ್ರಾಪ್ತದಲ್ಲಿ ಹಳೆನ ವಿಚಾರವಿದೆ. ನೋಡಿಕೊಳ್ಳಬಹುದು.



